



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಸೋಮವಾರ, ೦೨, ಜನವರಿ, ೨೦೨೩(ಪುಷ್ಯ, ೧೨, ಶಕವರ್ಷ, ೧೯೪೪) BENGALURU, MONDAY, 02, JANUARY, 2023(PUSHYA, 12, SHAKAVARSHA, 1944)	ನಂ. ೦೪ No. 04
-----------------------	---	------------------

ಕರ್ನಾಟಕ ಸರ್ಕಾರ  
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ  
ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-56001

ಸಂಖ್ಯೆ: ಕಪಂರಾಸೀನಿಆ/05/ಸೀನಿಆ/2022

ದಿನಾಂಕ: 02-01-2023

## ಪ್ರಕಟಣೆ

ಬೆಂಗಳೂರು ನಗರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಬೆಂಗಳೂರು ನಗರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.

ಬೆಂಗಳೂರು ನಗರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 76 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.

ಬೆಂಗಳೂರು ನಗರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ 15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ. ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

(ಅ) ಆನ್ ಲೈನ್ ಮೂಲಕ:

ವೆಬ್ ಸೈಟ್ ವಿಳಾಸ: "https://rdpr.karnataka.gov.in/rdc/public/" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

(ಆ) ಖುದ್ದಾಗಿ/ಅಂಚೆ ಮೂಲಕ:

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ..  
3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,  
ಅಂಬೇಡ್ಕರ್ ವೀಧಿ, ಬೆಂಗಳೂರು-560001

**ಕೋಷ್ಟಕ 'ಅ'**  
**ಬೆಂಗಳೂರು ನಗರ ಜಿಲ್ಲೆ**

ಕ್ರ. ಸಂ.	ತಾಲ್ಲೂಕು ಪಂಚಾಯತಿಯ ಹೆಸರು	ತಾಲ್ಲೂಕು ಪಂಚಾಯತಿಯ ಸದಸ್ಯರ ಸಂಖ್ಯೆ
1	2	3
1	ಬೆಂಗಳೂರು ಉತ್ತರ	9
2	ಬೆಂಗಳೂರು ಪೂರ್ವ	11
3	ಯಲಹಂಕ	15
4	ಬೆಂಗಳೂರು ದಕ್ಷಿಣ	16
5	ಆನೇಕಲ್	25
<b>ಒಟ್ಟು</b>		<b>76</b>

**ಕೋಷ್ಟಕ 'ಆ'**

**ಬೆಂಗಳೂರು ನಗರ ಜಿಲ್ಲೆ**

ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1- ಬೆಂಗಳೂರು ಉತ್ತರ ತಾಲ್ಲೂಕು ಪಂಚಾಯತಿ</b>		
1	<b>1-ಹುಸ್ಕೂರು</b>	ಗೋಪಾಲಪುರ, ಬೊಮ್ಮ ಶೆಟ್ಟಿಹಳ್ಳಿ, ಶ್ಯಾಂಭಟ್ಟರಪಾಳ್ಯ, ಹೊಸಹಳ್ಳಿಪಾಳ್ಯ, ಗೋವಿಂದಪುರ, ಅಗ್ರಹಾರಪಾಳ್ಯ, ತೋಟಗೆರೆ, ಕುಕ್ಕನಹಳ್ಳಿ, ಗಂಗಪ್ಪನಹಳ್ಳಿ(ದಾ), ಹುಸ್ಕೂರು, ಮರಿಯಪ್ಪನಪಾಳ್ಯ, ಬೆತ್ತನಗೆರೆ, ದೊಡ್ಡಿಪಾಳ್ಯ, ಹಲಸಿನಮರದ ಪಾಳ್ಯ (ಬೆ), ಸೈದಾಮಿಪಾಳ್ಯ, ರಾಂಪಾಳ್ಯ, ರಾಮ್ ಜಿಪಾಳ್ಯ(ದಾ), ಪಿಳ್ಳಹಳ್ಳಿ, ಬಡಕನಪಾಳ್ಯ (ದಾ), ಹುಚ್ಚನಪಾಳ್ಯ, ರಾಣೋಜಿಪಾಳ್ಯ(ದಾ), ಶೇಷಗಿರಿಪಾಳ್ಯ(ದಾ), ಹೊನ್ನಸಂದ್ರ, ವಡೇರಹಳ್ಳಿ, ಮುನಿಯನಪಾಳ್ಯ, ಕೋಡಿಪಾಳ್ಯ, ನರಸೀಪುರ, ಮತ್ತಹಳ್ಳಿ, ತೊರನಾಗಸಂದ್ರ, ದಾಸನಪುರ, ದೇವಣ್ಣನಪಾಳ್ಯ(ದಾ), ಮುನಿಹುಚ್ಚಪ್ಪನಪಾಳ್ಯ(ದಾ), ವೆಂಕಟಪ್ಪನಪಾಳ್ಯ(ದಾ), ನಾರಾಯಣಪ್ಪನಪಾಳ್ಯ, ನಗರೂರು, ಮಾರಪ್ಪನಪಾಳ್ಯ(ದಾ), ನಂದರಾಮಯ್ಯನಪಾಳ್ಯ(ದಾ), ಗೆಜ್ಜಿಗದಹಳ್ಳಿ, ಶಿವನಪುರ, ಶಿವನಪುರ ಕಾಲೋನಿ(ದಾ), ತಿಮ್ಮಭೋವಿಪಾಳ್ಯ(ದಾ), ಕೆಂಪಯ್ಯನಪಾಳ್ಯ(ದಾ)
2	<b>2-ದಾಸನಪುರ</b>	ದಾಸನಪುರ, ದೇವಣ್ಣನಪಾಳ್ಯ(ದಾ), ಮುನಿಹುಚ್ಚಪ್ಪನಪಾಳ್ಯ(ದಾ), ವೆಂಕಟಪ್ಪನಪಾಳ್ಯ(ದಾ), ನಾರಾಯಣಪ್ಪನಪಾಳ್ಯ, ನಗರೂರು, ಮಾರಪ್ಪನಪಾಳ್ಯ(ದಾ), ನಂದರಾಮಯ್ಯನಪಾಳ್ಯ(ದಾ), ಗೆಜ್ಜಿಗದಹಳ್ಳಿ, ಶಿವನಪುರ, ಶಿವನಪುರ ಕಾಲೋನಿ(ದಾ), ತಿಮ್ಮಭೋವಿಪಾಳ್ಯ(ದಾ), ಕೆಂಪಯ್ಯನಪಾಳ್ಯ(ದಾ).
3	<b>3-ಆಲೂರು</b>	ಆಲೂರು, ವಡ್ಡರಪಾಳ್ಯ(ದಾ), ಹುಸೇನ್ ಸಾಬ್ ಪಾಳ್ಯ(ದಾ), ಕುದುರೆಗೆರೆ, ತಮ್ಮನಹಳ್ಳಿ, ತಮ್ಮನಹಳ್ಳಿಪಾಳ್ಯ(ದಾ), ಹೆಗ್ಗಡದೇವನಪುರ.
4	<b>4-ಅಡಕಮಾರನಹಳ್ಳಿ</b>	ಅಡಕಮಾರನಹಳ್ಳಿ, ಮಾಕಳಿ, ಪ್ರಭಾನಗರ(ದಾ), ಹಾರೋಕ್ಕಾತನಹಳ್ಳಿ.
5	<b>5-ಕಡಬಗೆರೆ</b>	ಕಡಬಗೆರೆ, ಮಂಚನಬೆಲೆ ಪುನರ್ ವಸತಿ ಕಾಲೋನಿ, ಜನಪ್ರಿಯ ಟೌನ್(ದಾ), ಗಿಡ್ಡೇನಹಳ್ಳಿ, ತೊರಪಾಳ್ಯ(ದಾ), ಗರುಡಾಚಾರ್ ಪಾಳ್ಯ(ದಾ), ವಡ್ಡರಹಳ್ಳಿ, ಕಿತ್ತನಹಳ್ಳಿ, ಕಲ್ಲೇಗೌಡನಹಳ್ಳಿ(ದಾ), ದೇವಿನಂಜಯ್ಯನಪಾಳ್ಯ, ಚಾಮುಂಡಿನಗರ(ದಾ), ಶಾಂತಿನಗರ(ದಾ), ಆರ್ತಿಪಾಳ್ಯ, ಜನತಾ ಕಾಲೋನಿ(ದಾ), ಮಲ್ಲಸಂದ್ರ, ಗೌಡಹಳ್ಳಿ, ಗೌಡಹಳ್ಳಿ ಕಾಲೋನಿ(ದಾ), ಬೆಟ್ಟಹಳ್ಳಿ, ಗಟ್ಟಿಸಿದ್ವನಪಾಳ್ಯ(ಬೆ).
6	<b>6-ಸೊಂಡೆಕೊಪ್ಪ</b>	ಸೊಂಡೆಕೊಪ್ಪ, ಬಳವೀರನಹಳ್ಳಿ(ದಾ), ಪರವತಯ್ಯನಪಾಳ್ಯ(ದಾ), ಪುಟ್ಟಯ್ಯನಪಾಳ್ಯ(ದಾ), ಗಾಯತ್ರಿನಗರ(ದಾ), ಬಿಸ್ಕೂರಯ್ಯನಪಾಳ್ಯ(ದಾ), ನಾಗಸಂದ್ರ, ಪುಟ್ಟರಂಗಪ್ಪನಪಾಳ್ಯ(ದಾ), ಇಟ್ಟಿಗೆಗೊಡು (ನಾಗಸಂದ್ರ)(ದಾ), ಹುಣ್ಣಿಗರೆ, ಲಕ್ಕೇನಹಳ್ಳಿ, ಬೈರೇಗೌಡನಹಳ್ಳಿ, ಹುಲ್ಲೇಗೌಡನಹಳ್ಳಿ, ಪಿಟಗನಪಾಳ್ಯ (ದಾ), ಗಿರಿಯಪ್ಪನಪಾಳ್ಯ(ದಾ), ಕರೇಕಲ್ ಪಾಳ್ಯ(ದಾ), ವೆಂಕಟಾಪುರ, ಕೆಂಗನಹಳ್ಳಿ, ಅವೇರಹಳ್ಳಿ, ರಾವುತನಹಳ್ಳಿ, ಗೊಲ್ಲರಪಾಳ್ಯ.
7	<b>7-ಮಾಚೋಹಳ್ಳಿ</b>	ಮಾಚೋಹಳ್ಳಿ, ಬೈಲಕೊನೇನಹಳ್ಳಿ, ಬೈಯಂಡಹಳ್ಳಿ.

ಬೆಂಗಳೂರು ನಗರ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
8	8-ಕೊಡಿಗೇಹಳ್ಳಿ	ಕೊಡಿಗೇಹಳ್ಳಿ, ಹರಿಜನ ಕಾಲೋನಿ(ದಾ), ಚಿಕ್ಕಕೊಡಿಗೇಹಳ್ಳಿ(ದಾ), ಬ್ರಹ್ಮದೇವರಘಟ್ಟ (ದಾ), ಚಿಕ್ಕಗೊಲ್ಲರಹಟ್ಟಿ (ದಾ), ಕನ್ನಲ್ಲಿ, ಮಂಗನಹಳ್ಳಿ, ಗೊಂಗಡಿಪುರ(ದಾ), ಶೀಗೇಹಳ್ಳಿ, ಶೀಗೇಹಳ್ಳಿ ಕಾಲೋನಿ (ದಾ), ಹೊಸಹಳ್ಳಿ(ದಾ).
9	9-ಕಾಚೋಹಳ್ಳಿ	ಕಾಚೋಹಳ್ಳಿ, ಚಿಕ್ಕಗೊಲ್ಲರಹಟ್ಟಿ.
2- ಯಲಹಂಕ ತಾಲ್ಲೂಕು ಪಂಚಾಯತಿ		
1	1-ಹೆಸರಘಟ್ಟ	ಹೆಸರಘಟ್ಟ, ಜೆರ್ಸಿ ಫಾರಂ (ದಾ), ರೆಡ್ ಡೇಸ್ ಪ್ರಾಜೆಕ್ಟ್ (ದಾ), ಸಿ.ಪಿ.ಸಿ ಫಾರಂ (ದಾ), ದಾಸನಹಳ್ಳಿ, ಗುಡ್ಡದಹಳ್ಳಿ.
2	2- ಹುರಳಿಚಿಕ್ಕನಹಳ್ಳಿ	ಹುರಳಿಚಿಕ್ಕನಹಳ್ಳಿ, ಕೊಡಿಗೇತಿರುಮಲಾಪುರ, ಬಿಳಿ ಜಾಜಿ, ಐವರಕಂಡಪುರ, ತರಬನಹಳ್ಳಿ, ಸಾಸುವೇಘಟ್ಟ, ತಮ್ಮರಸನಹಳ್ಳಿ.
3	3- ಕಸಘಟ್ಟಪುರ	ಕಸಘಟ್ಟಪುರ, ಕಸಘಟ್ಟಪುರ ಜನತಾ ಕಾಲೋನಿ (ದಾ), ಪಾಕೇಗೌಡನಪಾಳ್ಯ (ದಾ), ಸಿಲ್ವೆಪುರ (ದಾ), ಲಿಂಗರಾಜಸಾಗರ, ಕಾಳತಮ್ಮನಹಳ್ಳಿ, ಸೋಲದೇವನಹಳ್ಳಿ, ಕುಂಬಾರಹಳ್ಳಿ, ಬ್ಯಾಲಕೆರೆ, ಚಿಕ್ಕಬ್ಯಾಲಕೆರೆ, ಗುಣಿಅಗ್ರಹಾರ, ಮುದ್ದಿನಪಾಳ್ಯ (ದಾ), ಕೆಂಪಾಪುರ.
4	4- ಶಿವಕೋಟೆ	ಶಿವಕೋಟೆ, ಸೀತಕಂಪನಹಳ್ಳಿ, ಹಾರೋಹಳ್ಳಿ, ಮತ್ತೂರು, ಲಿಂಗನಹಳ್ಳಿ, ಕಾಳೇನಹಳ್ಳಿ, ಗುಡ್ಡದಹಳ್ಳಿ (ಗ್ರಾಸ್ ಫಾರಂ), ಕೋಲವರಾಯನಹಳ್ಳಿ, ಹೆಸರಘಟ್ಟ ಗ್ರಾಸ್ ಫಾರಂ, ಮಾವಳ್ಳಿಪುರ, ಲಿಂಗರಾಜಪುರ, ಕುರುಬರಹಳ್ಳಿ (ದಾ), ಕೊಂಡಶೆಟ್ಟಿಹಳ್ಳಿ, ಮಧುಗಿರಿಹಳ್ಳಿ, ಮುತ್ತಗದಹಳ್ಳಿ.
5	5-ಸೊಣ್ಣೇನಹಳ್ಳಿ	ಸೊಣ್ಣೇನಹಳ್ಳಿ, ಕಾರ್ಲಾಪುರ(ದಾ), ಕಾರ್ಲಾಪುರ ಪಾಳ್ಯ (ದಾ), ಹನಿಯೂರು, ದಂಡಿನಪಾಳ್ಯ (ದಾ), ಚಲ್ಲಹಳ್ಳಿ, ಕಾಕೋಳು, ಬ್ಯಾತ, ಚನ್ನಸಂದ್ರ, ಕಾಮಾಕ್ಷಿಪುರ, ಕಾಮಾಕ್ಷಿಪುರ ಕಾಲೋನಿ (ದಾ), ಸೀರೆಸಂದ್ರ.
6	6-ಅರಕೆರೆ	ಅರಕೆರೆ, ಬುಡುಮನಹಳ್ಳಿ, ಶ್ಯಾನುಬೋಗನಹಳ್ಳಿ, ಮಾರಸಂದ್ರ ಅಮಾನಿಕೆರೆ, ಕಕ್ಕಹಳ್ಳಿ, ಬೈರಾಪುರ, ಚೊಕ್ಕನಹಳ್ಳಿ, ನೆಲ್ಲುಕುಂಟೆ, ಕಡತನಮಲೆ, ಸುರದೇನಪುರ.
7	7-ರಾಜಾನುಕುಂಟೆ	ರಾಜಾನುಕುಂಟೆ, ಅದ್ವಿಗಾನಹಳ್ಳಿ, ಶ್ರೀರಾಮನಹಳ್ಳಿ, ಸಾದೇನಹಳ್ಳಿ, ಅದ್ವಿಶ್ವನಾಥಪುರ, ಇಟ್ಟಗಲ್ಪುರ.
8	8- ಸಿಂಗನಾಯಕನಹಳ್ಳಿ	ಸಿಂಗನಾಯಕನಹಳ್ಳಿ, ಸಿಂಗನಾಯಕನಹಳ್ಳಿ ಅಮಾನಿಕೆರೆ (ದಾ), ದಿಬ್ಬೂರು, ಮಾದಪ್ಪನಹಳ್ಳಿ, ಮೈಲಪ್ಪನಹಳ್ಳಿ, ಆವಲಹಳ್ಳಿ, ಹೊನ್ನೇನಹಳ್ಳಿ, ಕೃಷ್ಣರಾಜಪುರ.
9	9-ವಡೇರಹಳ್ಳಿ	ವಡೇರಹಳ್ಳಿ, ವಡೇರಹಳ್ಳಿ ಬಡಾವಣೆ (ದಾ), ವೀರಸಾಗರ, ಕೆಂಪನಹಳ್ಳಿ, ಮೇಡಿಅಗ್ರಹಾರ, ಶಾಮರಾಜಪುರ, ಜಾರಕಬಂಡೆಕಾವಲ್ ಗಂಟಿಗಾನಹಳ್ಳಿ, ನಾಗದಾಸನಹಳ್ಳಿ, ರಾಮಗೊಂಡನಹಳ್ಳಿ, ಐ.ವಿ.ಆರ್ ವಸತಿ ಗೃಹ (ದಾ), ಸುಬೇಧಾರ್ ಪಾಳ್ಯ (ದಾ), ಮುದ್ದನಹಳ್ಳಿ, ಲಕ್ಷ್ಮೀಸಾಗರ.

ಬೆಂಗಳೂರು ನಗರ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
10	10-ಬೆಟ್ಟಹಲಸೂರು	ಬೆಟ್ಟಹಲಸೂರು, ಕರಿಕಲ್ಲು ಬಡಾವಣೆ (ದಾ), ಹರಿಜನ ಕಾಲೋನಿ (ದಾ), ತರಹುಣಸೆ ಎಡ ರಸ್ತೆ (ದಾ), ಗ್ರಾಮ ಪಂಚಾಯತಿ ಬೀದಿ (ದಾ), ನಂಜುಂಡೇಶ್ವರ ಸ್ವಾಮಿ ಬೀದಿ (ದಾ), ಮಲ್ಲೇಶ್ವರ ಸ್ವಾಮಿ ಬೀದಿ (ದಾ), ಆಡೇನಹಳ್ಳಿರವರ ಬೀದಿ (ದಾ), ನಾರಾಯಣಪುರ (ದಾ), ಬೆಟ್ಟಹಲಸೂರು ಬಂಡೆ (ದಾ), ತರಹುಣಸೆ, ತಿಮ್ಮಸಂದ್ರ, ಟಿ.ಅಗ್ರಹಾರ (ದಾ), ನೆಲ್ಲುಕುಂಟೆ, ಪಾಪನಹಳ್ಳಿ, ಸುಗ್ಗಟ್ಟು, ಕುದುರೆಗೆರೆ, ಗಡೇನಹಳ್ಳಿ.
11	11-ಚಿಕ್ಕಜಾಲ	ಚಿಕ್ಕಜಾಲ, ರಂಗಸ್ವಾಮಿ ಪಾಳ್ಯ (ದಾ), ಪಳೇಕಮ್ಮನಗರ (ದಾ), ದೊಡ್ಡಜಾಲ, ದೊಡ್ಡಜಾಲ ಅಮಾನಿಕೆರೆ, ಶೆಟ್ಟಿಗರೆ, ನವರತ್ನ ಅಗ್ರಹಾರ, ಬೋವಿಪಾಳ್ಯ (ದಾ), ಬೇಗೂರು, ಮೀಸಗಾನಹಳ್ಳಿ, ಮುತ್ತಗದಹಳ್ಳಿ, ಚಿಕ್ಕನಹಳ್ಳಿ.
12	12-ಮೀನುಕುಂಟೆ	ಮೀನುಕುಂಟೆ, ಚನ್ನಹಳ್ಳಿ, ಬೈಯನಹಳ್ಳಿ, ಮಾರನಾಯಕನಹಳ್ಳಿ, ತರಬನಹಳ್ಳಿ, ಹುತ್ತನಹಳ್ಳಿ, ಕೋಳಿಪುರ (ದಾ), ಚೊಕ್ಕನಹಳ್ಳಿ.
13	13-ಬಾಗಲೂರು	ಬಾಗಲೂರು, ಮಸ್ತಾನ್ ಸಾಬ್ ಪಾಳ್ಯ, ಬುಡನ್ ಸಾಬ್ ಪಾಳ್ಯ, ರಜಾಕ್ ಸಾಬ್ ಪಾಳ್ಯ.
14	14-ಬಂಡಿಕೊಡಿಗೇಹಳ್ಳಿ	ಬಂಡಿಕೊಡಿಗೇಹಳ್ಳಿ, ಬಂಡಿಕೊಡಿಗೇಹಳ್ಳಿ ಅಮಾನಿಕೆರೆ, ಪಾಳ್ಯ (ಬಿ.ಕೆ.ಹಳ್ಳಿ ಪಾಳ್ಯ), ಮಹದೇವಕೊಡಿಗೇಹಳ್ಳಿ, ಹೂವಿನಾಯಕನಹಳ್ಳಿ, ಸಿಂಗಹಳ್ಳಿ, ಹುಣಚೂರು, ಮೈಲನಹಳ್ಳಿ, ದೊಮ್ಮನೂರು, ಅರೆಬಿನ್ನಮಂಗಲ, ಗೊಲ್ಲಹಳ್ಳಿ, ಬೋಯಿಲಹಳ್ಳಿ, ಕಾಡಯರಪ್ಪನಹಳ್ಳಿ.
15	15-ಮಾರೇನಹಳ್ಳಿ	ಮಾರೇನಹಳ್ಳಿ, ಮಾರೇನಹಳ್ಳಿ ಬಂಡೆ (ದಾ), ಗೋಪಾಲಪುರ (ದಾ), ಚೊಕ್ಕನಹಳ್ಳಿ (ದಾ), ಮರಳಕುಂಟೆ, ಮಂಚಪ್ಪನಹೊಸಹಳ್ಳಿ, ಎಂ.ಹೊಸಹಳ್ಳಿ, ಮಾರಸಂದ್ರ, ಚಾಗಲಟ್ಟಿ, ಚಲುಮೆಕುಂಟೆ, ದಾಸನಾಯಕನಹಳ್ಳಿ, ಸಾತನೂರು, ಹೊಸಹಳ್ಳಿ, ಬೈಯಪ್ಪನಹಳ್ಳಿ.
3- ಬೆಂಗಳೂರು ದಕ್ಷಿಣ ತಾಲ್ಲೂಕು ಪಂಚಾಯತಿ		
1	1-ತಾವರೆಕೆರೆ	ತಾವರೆಕೆರೆ, ಮಾಗಡಿ ಮುಖ್ಯರಸ್ತೆ, ಎಸ್.ಪಿ.ಜಿ.ಕಾಲೋನಿ, ಕೆನರಬ್ಯಾಂಕ್ ಕಾಲೋನಿ, ರಾಜಬೀದಿ, ಬಾಬಯ್ಯನಗುಡಿ ಬೀದಿ, ಗರಡಿ ಮನೆ ಬೀದಿ, ಪಿಹೆಚ್‌ಸಿ ಕಾಲೋನಿ, ಕೆಂಗೇರಿ ರಸ್ತೆ ಬಲ ಮತ್ತು ಎಡಭಾಗ, ಅವಲಕ್ಕಿ ಬೀದಿ, ಮಂಜುನಾಥನಗರ ಕಾಲೋನಿ, ಸ್ಕೂಲ್ ಹೌಸ್ ಹಿಂಭಾಗ, ಜನತಾ ಕಾಲೋನಿ, ಎಕೆ ಕಾಲೋನಿ, ಎಕೆ ಕಾಲೋನಿ-2, ಸಂಪಿಗೆ ರಸ್ತೆ, ಕುವೆಂಪುನಗರ, ಮೇಗಲ ಬೀದಿ, ಕರಗದ ಬೀದಿ, ಸಂಪಿಗೆ ಬೀದಿ, ಮಾರಮ್ಮನ ಗುಡಿ ಬೀದಿ, ಕುಂಬಾರ ಬೀದಿ, ಸಂಪಿಗೆ ಬೀದಿ-2, ಬಿಡಬ್ಬುಎಸ್‌ಎಸ್‌ಬಿ ಕಾಲೋನಿ, ಮಸೀದಿ ಬೀದಿ, ಕೋಟೆ ಬೀದಿ, ಕಾಳಪ್ಪ ಸ್ವಾಮಿ ಮಠ, ಚನ್ನಕೇಶವ ದೇವಾಲಯ ರಸ್ತೆ, ಹೊರಕೆರೆ ಬೀದಿ, ತಾವರೆಕೆರೆ ಕೆಂಗೇರಿ ರಸ್ತೆ, ಮಠದ ಬೀದಿ, ಬಾಬಯ್ಯ ಗುಡಿ ಬೀದಿ, ಮಾರಮ್ಮ ಬೀದಿ, ಪೂಜಾರಿ ಬೀದಿ, ಕೆ ಇ ಬಿ ಹಿಂಭಾಗ, ಕೆನರಾಬ್ಯಾಂಕ್ ರಸ್ತೆ, ಅಂದಾನಪ್ಪ ಬೀದಿ, ಬಸವನಪಾಳ್ಯ, ಚಿಕ್ಕ ವೀರಯ್ಯನಪಾಳ್ಯ, ಚಿಕ್ಕಕರಿಯಪ್ಪನಪಾಳ್ಯ, ಮುದ್ದಯ್ಯನಪಾಳ್ಯ, ಹಾಲು ಬಾವಿಪಾಳ್ಯ, ದೇವಮಾಚೋಹಳ್ಳಿ, ಗಾಣಕಲ್ಲು.
2	2- ಚನ್ನೇನಹಳ್ಳಿ	ಚನ್ನೇನಹಳ್ಳಿ, ತೊಬಯ್ಯನಪಾಳ್ಯ, ಜಟ್ಟಿಪಾಳ್ಯ, ಕಾಡುಕೆರೆನಪಾಳ್ಯ, ಪುಟ್ಟಯ್ಯನಪಾಳ್ಯ, ಹೊನ್ನಿಗನಹಟ್ಟಿ, ಕುರುಬರಹಳ್ಳಿ, ಲಕ್ಕಪ್ಪ, ಚನ್ನದಾಸಿಪಾಳ್ಯ, ಜಟ್ಟಿಪಾಳ್ಯ ಬಿ, ಕೆಂಪೇಗೌಡನಗರ, ಯಲಚಗುಪ್ಪ,

ಬೆಂಗಳೂರು ನಗರ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಚಿಕ್ಕಣನಪಾಳ್ಯ, ಸಾಬರಪಾಳ್ಯ, ಸೂಲಿಕಟ್ಟೆಪಾಳ್ಯ, ಗಿಡದಪಾಳ್ಯ, ಯಲಚಗುಪ್ಪೆ ರಾಂಪುರ, ಹಕ್ಕಿಪಿಕ್ಕಿ ಕಾಲೋನಿ.
3	3- ಚೋಳನಾಯಕನಹಳ್ಳಿ	ಮಾದಾಪಟ್ಟಣ, ಅಂಕಯ್ಯನಪಾಳ್ಯ, ಹುಲುವೇನಹಳ್ಳಿ, ಹುಣ್ಣಿಗರೆ, ಕಲ್ಲುಪಾಳ್ಯ, ಲಕ್ಕಣ್ಣಪ್ಪ ಜಲ್ಲಿ, ಅರಳಿಮರದಪಾಳ್ಯ, ಚೋಳನಾಯಕನಹಳ್ಳಿ, ಎ ಕೆ ಕಾಲೋನಿ, ಗಂಗಪ್ಪನಹಳ್ಳಿ, ಹೊಸಪಾಳ್ಯ, ಚೋಳನಾಯಕನಹಳ್ಳಿ ಬಂಡೆ, ನಾಯ್ಡು ಬಂಡೆ, ಕಿಶೋರಬಂಡೆ, ಶೇಷಗಿರಿ ಬಂಡೆ, ಮಾರೇನಹಳ್ಳಿ, ನಾಗನಹಳ್ಳಿ, ಚನ್ನಮಾರನಹಳ್ಳಿ, ತಿಪ್ಪಗೊಂಡನಹಳ್ಳಿ, ಆಚೆಬೈಲು, ಕೂಟು, ಯಲ್ಲಪ್ಪನಪಾಳ್ಯ, ತವಕದಹಳ್ಳಿ(ಬೇ), ಕೆಂಪಗೊಂಡನಹಳ್ಳಿ, ಬೈಚಗುಪ್ಪೆ, ಜನತಾ ಕಾಲೋನಿ, ಗುರುವಭೋವಿಪಾಳ್ಯ, ಕರೆಕಲ್ಲುಪಾಳ್ಯ, ಚೋಗೇರಹಳ್ಳಿ, ಪೆದ್ದನಪಾಳ್ಯ, ಡಿ.ನಾರಾಯಣಪುರ, ವರ್ತೂರು, ಮೇಟಿಪಾಳ್ಯ, ವರ್ತೂರು ನರಸಿಂಹಪುರ, ಗಂಗೇನಹಳ್ಳಿ, ಲಕ್ಷ್ಮೀಪುರ, ಅರ್ಕಾವತಿ ಎಸ್ಟೇಟ್, ಮಿಡಚಯ್ಯನಪಾಳ್ಯ, ಹೊಸಪಾಳ್ಯ.
4	4- ಅಜ್ಜನಹಳ್ಳಿ	ಚಿಕ್ಕನಹಳ್ಳಿ, ಬಸಮ್ಮನಹಳ್ಳಿ, ಶಾಂತಿ ನಗರ, ಮಾರಯ್ಯನಪಾಳ್ಯ, ಗುಂಡಪ್ಪನಪಾಳ್ಯ, ವಾಡಹಳ್ಳಿ, ಜೋಡಿ ಕುರುಬರಪಾಳ್ಯ, ದೊಡ್ಡೇರಿ, ಜಂಗಮನ ಮಠ, ಮಾಯಸಂದ್ರ, ಚನ್ನಪ್ಪನಪಾಳ್ಯ, ಚಿಕ್ಕೇಗೌಡನಪಾಳ್ಯ, ಕರಿಯಪ್ಪನಪಾಳ್ಯ, ಗುರುವಭೋವಿಪಾಳ್ಯ, ದೊಡ್ಡೇರಿ ಜನತಾ ಕಾಲೋನಿ, ರಾಮನಾಯಕನ ತಾಂಡ್ಯ, ಸೂಲಿವಾರ, ಸೂಲಿವಾರ ಗೊಲ್ಲಹಳ್ಳಿ, ಕುರುಬರಪಾಳ್ಯ, ಸೂಲಿವಾರ ರಾಂಪುರ (ಬೇ), ದೊಣೇನಹಳ್ಳಿ, ಉದ್ವಂಡಹಳ್ಳಿ, ಅಜ್ಜನಹಳ್ಳಿ, ಚಂದ್ರಪ್ಪ ಸರ್ಕಲ್, ಅಜ್ಜನಹಳ್ಳಿ ಸ.ನಂ-58ರ ಮನೆಗಳು, ಕೂಡು ಸಿದ್ಧನಪಾಳ್ಯ, ಹಾಲಮ್ಮನಪಾಳ್ಯ, ಹರಿಜನಕಾಲೋನಿ, ಮರಿ ಒಡೆಯರಪಾಳ್ಯ, ಪ್ರಸನ್ನಾಚಾರಿಪಾಳ್ಯ, ಮುದ್ದನಪಾಳ್ಯ, ಹೊಸಪಾಳ್ಯ, ಕಾಳಯ್ಯನಪಾಳ್ಯ, ಬ್ಯಾಲಾಳು, ಬ್ಯಾಲಾಳು ಜನತಾ ಕಾಲೋನಿ.
5	5- ರಾಮಸಂದ್ರ	ಸೂಲಿಕರೆ, ಸೂಲಿಕರೆ ಕಾಲೋನಿ, ಸೂಲಿಕರೆ ಪಾಳ್ಯ, ಸೂಲಿಕರೆ ಬಂಗ್ಲೆ, ಸೂಲಿಕರೆ ಕಾಡು, ಕೊಮ್ಮಪ್ಪಟ್ಟ, ಹಳ್ಳಿ ಬೈರೋಹಳ್ಳಿ, ಹೊಸ ಬೈರೋಹಳ್ಳಿ, ಕೆ. ಕೃಷ್ಣಸಾಗರ, ಕೆಂಚನಪುರ, ಕೆಂಚನಪುರ ಎಕೆ ಕಾಲೋನಿ, ರಾಮಸಂದ್ರ, ದನನಾಯಕನಹಳ್ಳಿ, ಆರ್ ಚಿಕ್ಕನಹಳ್ಳಿ, ಚಿಕ್ಕಬಸ್ತಿ, ದೊಡ್ಡಬಸ್ತಿ.
6	6- ಕೋಲೂರು	ಚುಂಚನಕುಪ್ಪೆ, ದೊಡ್ಡಾಲದಮರಪಾಳ್ಯ, ಪುಟ್ಟಯ್ಯನಪಾಳ್ಯ, ಲಕ್ಷ್ಮೀಪುರ, ಕೇತೋಹಳ್ಳಿ, ಕೇತೋಹಳ್ಳಿ ನರಸಿಂಗಪುರ (ಬೇ), ಕೇತೋಹಳ್ಳಿ ರಾಂಪುರ, ಕೋಲೂರು, ಕೋಲೂರು ಜನತಾ ಕಾಲೋನಿ, ಕೋಲೂರು ತಾಂಡ್ಯ, ಕೋಲೂರು ನಂಜುಂಡಾಪುರ ಲಕ್ಕಯ್ಯನಪಾಳ್ಯ ಗಿರಿಯಪ್ಪನಪಾಳ್ಯ ಕೋಲೂರು ಗುರುವರಾಯನಪುರ, ಗೋಪಾಲನಗರ, ಕೋಲೂರು ಶೆಡ್, ಸಿಕೆ ತಾಂಡ್ಯ, ಕರೆಕಲ್ಲುಪಾಳ್ಯ, ಗುರಪ್ಪನಪಾಳ್ಯ, ಚಿಕ್ಕಲ್ಲೂರು, ಸುಬ್ಬರಾಯನಪಾಳ್ಯ, ಚಿಕ್ಕಲ್ಲೂರು ರಾಂಪುರ, ಚಿಕ್ಕಲ್ಲೂರು ವೆಂಕಟಾಪುರ, ಶೇಷಗಿರಿಪುರ, ಜಂಗಮನಪಾಳ್ಯ, ದೊಡ್ಡಮಾರನಹಳ್ಳಿ, ಕರೆಕಲ್ಲುಪಾಳ್ಯ, ಹುಚ್ಚರಸನಪಾಳ್ಯ, ಮಲ್ಲಯ್ಯನಪಾಳ್ಯ, ದೊಡ್ಡಮಾರನಹಳ್ಳಿ ಜನತಾ ಕಾಲೋನಿ, ಪುರದಪಾಳ್ಯ, ಪುಟ್ಟಯ್ಯನಪಾಳ್ಯ, ಗಣಪತಿಹಳ್ಳಿ, ದೊಡ್ಡಾಲದಮರಪಾಳ್ಯ, ಜನತಾ ಕಾಲೋನಿ, ಪುನಗಮಾರನಹಳ್ಳಿ, ಪುನಗಮಾರನಹಳ್ಳಿ ಜನತಾ ಕಾಲೋನಿ, ಕರಿಗಿರಿಪಾಳ್ಯ(ಬೇ).
7	7- ರಾಮೋಹಳ್ಳಿ	ರಾಮೋಹಳ್ಳಿ, ಕೋಡಿಪಾಳ್ಯ, ವಿನಾಯಕನಗರ, ನಂದನವನ, ಮುಕ್ಕಿನಾಗದೇವಾಲಯ, ರಾಘವೇಂದ್ರಪ್ಪನ ತೋಟ,



ಬೆಂಗಳೂರು ನಗರ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಮಾಳೇಗೊಂಡನಹಳ್ಳಿ, ಮಾರಗೊಂಡನಹಳ್ಳಿ, ಮಾರಗೊಂಡನಹಳ್ಳಿ ಜನತಾ ಕಾಲೋನಿ, ಎಂ.ಕೃಷ್ಣಸಾಗರ, ಗುಲಗಂಜನಹಳ್ಳಿ, ಎಂ ಬೋಳಾರ ಬಂಡೆ, ಚಳ್ಳಘಟ್ಟ, ಚಳ್ಳಘಟ್ಟ ಕಾಲೋನಿ, ಭೀಮನಕುಪ್ಪೆ, ಭೀಮನಕುಪ್ಪೆ ರಾಮಸಾಗರ(ಬೇ), ಬೆಣಚಕಲ್ಲು ಗುಟ್ಟೆ, ಬೆಟ್ಟನಪಾಳ್ಯ, ಹುಣಸೇಮರದಪಾಳ್ಯ.
8	8-ಕುಂಬಳಗೋಡು	ಕುಂಬಳಗೋಡು, ಗೇರುಪಾಳ್ಯ, ಕಣಿಮಿಣಿಕೆ, ಕಣಿಮಿಣಿಕೆ ಕಾಲೋನಿ, ನಂಜನಹಳ್ಳಿ, ಹೊಸಪಾಳ್ಯ, ಡಾ ಅಂಬೇಡ್ಕರ್ ನಗರ (ಕಬ್ಬಳಮ್ಮನಪಾಳ್ಯ).
9	9-ಕಂಬೀಪುರ	ಕಂಬೀಪುರ, ಕಾರುಬೆಲೆ, ಅಂಚೆಪಾಳ್ಯ, ಸ್ನೇಹಜ್ಯೋತಿ ಆರ್ಶಿವಾನಂ, ಹೆಚ್.ಗೊಲ್ಲಹಳ್ಳಿ, ಕಾಟನಾಯಕನಪುರ, ರಾಚನಮಡು, ರಾಚನಮಡು ಕಾಲೋನಿ, ನಾಗೇಗೌಡನಪಾಳ್ಯ, ದೊಡ್ಡಬೆಲೆ, ದೊಡ್ಡಬೆಲೆ ಕಾಲೋನಿ, ಕೈಲಾಸ್ ನಗರ, ವೆಂಕಟಾಪುರ, ಹೆಚ್.ಗೊಲ್ಲಹಳ್ಳಿ, ಕಾಟನಾಯಕನಪುರ, ರಾಚನಮಡು, ರಾಚನಮಡು ಕಾಲೋನಿ, ನಾಗೇಗೌಡನಪಾಳ್ಯ, ದೊಡ್ಡಬೆಲೆ, ದೊಡ್ಡಬೆಲೆ ಕಾಲೋನಿ, ಕೈಲಾಸ್ ನಗರ, ವೆಂಕಟಾಪುರ
10	10-ಅಗರ	ಅಗರ, ಅಗರ ಕಾಲೋನಿ, ಬಂಜರುಪಾಳ್ಯ, ಹೊಸಪಾಳ್ಯ, ಹೊಸಪಾಳ್ಯ ಕಾಲೋನಿ, ಸಿದ್ಧನಪಾಳ್ಯ, ದೊಡ್ಡತಾತಗುಣಿ, ಚಿಕ್ಕತಾತಗುಣಿ, ಚೌಡೇಶ್ವರಿ ನಗರ, ಬಿಡಬ್ಬುವಸ್‌ಎಸ್‌ಬಿ ಕಾಲೋನಿ, ಗಡ್ಡೇಚನ್ನಪಾಳ್ಯ, ಸಾಲುಮೊಡ್ಡಿ.
11	11- ಬಿ ಎಂ ಕಾವಲ್	ಬಿ.ಎಂ.ಕಾವಲ್, ದೊಡ್ಡಿಪಾಳ್ಯ, ಆನೇಪಾಳ್ಯ, ಕಾಮಯ್ಯನಪಾಳ್ಯ, ಶಿವಕುಮಾರಸ್ವಾಮಿಜಿ ನಗರಕುವೆಂಪುನಗರ,ವ್ಯಾಲಿಸ್ಕೂಲ್ , ವಡೇರಹಳ್ಳಿ, ರಾಜೀವಗಾಂಧಿನಗರ, ಕುಂಬೇಗೌಡನಪಾಳ್ಯ, ಮುತ್ತೇಗೌಡನಪಾಳ್ಯ, ತಗಚಗುಪ್ಪೆ, ಗುಡಿಮಾವು, ದೇವಗೆರೆ, ದೇವಗೆರೆ ಕಾಲೋನಿ, ನಿತ್ಯಾನಂದನಗರ.
12	12-ಕೆ.ಗೊಲ್ಲಹಳ್ಳಿ	ಕೆ.ಗೊಲ್ಲಹಳ್ಳಿ, ಕಂಚನಪಾಳ್ಯ, ಗಂಗಸಂದ್ರ, ಗವಿಪಾಳ್ಯ(ಗವಿಯನಪಾಳ್ಯ), ಲಕ್ಷ್ಮೀಪುರ, ಗೋಣಿಪುರ, ವಸಂತನಹಳ್ಳಿ(ಬೇ), ಚಿನ್ನಕುರ್ಚಿ, ತಿಟ್ಟಹಳ್ಳಿತಿಪ್ಪೂರು, ಲಿಂಗಾಪುರ, ಸೀಗೇಹಳ್ಳಿ, ಬಂಡಯ್ಯನಪಾಳ್ಯ, ಹಂಪಾಪುರ, ಹಂಪಾಪುರ ಕಾಲೋನಿ.
13	13-ತರಳು	ತರಳು, ತರಳು ಎಸ್ಟೇಟ್, ಗೋಪಾಲನಗರ, ಗುಟ್ಟೆಪಾಳ್ಯಗುಳಿಕಮಲೆ, ವಾಸುದೇವನಪುರ, ನಲ್ಲಕ್ಕನದೊಡ್ಡಕುಂಚಿಗೇರಪಾಳ್ಯ, ತಟ್ಟಗುಪ್ಪೆಅಳಕಬಳಲು(ಬೇ)
14	14-ಕಗ್ಗಲೀಪುರ	ಕಗ್ಗಲೀಪುರ, ಎ ಕೆ ಕಾಲೋನಿ, ಪಟ್ಟರೆಡ್ಡಿಪಾಳ್ಯ, ಕಂತಯ್ಯನಪಾಳ್ಯ, ಸಾಲುಹುಣಸೆ, ಊದಿಪಾಳ್ಯ, ಗಾಂಧಿನಗರ, ರಮೇಶನಗರ, ಓ.ಬಿ.ಚೂಡಹಳ್ಳಿ.
15	15-ನೆಲಗುಳಿ	ಉತ್ತರಿ, ದಿಣ್ಣೇಪಾಳ್ಯ, ಬಾದೇಕಟ್ಟೆ, ಕೆ.ಚೂಡಹಳ್ಳಿ, ಚಿಕ್ಕನಾಗಿಪಾಳ್ಯ, , ಗುಡಿಪಾಳ್ಯ, ನೌಕಲಪಾಳ್ಯ, ನಾಗನಾಯಕನಹಳ್ಳಿ, ಮಲ್ಲಿಪಾಳ್ಯ, ನೆಲಗುಳಿ, ಹೊಸದೊಡ್ಡಿ, ಸಾದನಪಾಳ್ಯ, ನೆಟ್ಟಿಗೆರೆ, ರಾವುಗೋಡು.
16	16- ಸೋಮನಹಳ್ಳಿ	ಸೋಮನಹಳ್ಳಿ, ಸುಂಕದಕಟ್ಟೆ, ವಡ್ಡರಪಾಳ್ಯ, ಗಾಡಿಪಾಳ್ಯ, ತೋಪುರು.
4- ಬೆಂಗಳೂರು ಪೂರ್ವ ತಾಲ್ಲೂಕು ಪಂಚಾಯಿತಿ		
1	1-ಬಿದರಹಳ್ಳಿ	ಬಿದರಹಳ್ಳಿ, ಬೈಯಪ್ಪನಹಳ್ಳಿ, ಆದೂರು, ಕಾಡ ಅಗ್ರಹಾರ, ಗುಂಡೂರು, ಚಿಕ್ಕಸಂದ್ರ, ಕಮ್ಮಸಂದ್ರ, ಹಿರಂಡಹಳ್ಳಿ, ಮಾರಗೊಂಡನಹಳ್ಳಿ.
2	2-ದೊಡ್ಡಗುಬ್ಬಿ	ದೊಡ್ಡಗುಬ್ಬಿ, ರಾಂಪುರ, ಅಣಗಲಪುರ, ಹೂವಿನೆಣೆ, ವಡೇರಹಳ್ಳಿ(ಬೆ) ಚಿಕ್ಕಗುಬ್ಬಿ, ನಾಡಗೌಡಗೊಲ್ಲಹಳ್ಳಿ, ಯರಪ್ಪನಹಳ್ಳಿ, ಬಂಡೆಬೊಮ್ಮಸಂದ್ರ.

ಬೆಂಗಳೂರು ನಗರ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
3	3-ಕಣ್ಣೂರು	ಕಣ್ಣೂರು, ಕಾಡುಸೊಣ್ಣುಪ್ಪನಹಳ್ಳಿ, ಮಿಟ್ಟಿಗಾನಹಳ್ಳಿ, ಮಿಟ್ಟಿಗಾನಹಳ್ಳಿ ಬಂಡೆ, ದೊಡ್ಡೇನಹಳ್ಳಿ, ಬಂಡೆ ಹೊಸೂರು(ದಾ), ಹೊಸೂರು ಬಂಡೆ.
4	4-ಕನ್ನಮಂಗಲ	ಕನ್ನಮಂಗಲ, ಖಾಜೀಸೊಣ್ಣೇನಹಳ್ಳಿ.
5	5-ಶೀಗೇಹಳ್ಳಿ	ಶೀಗೇಹಳ್ಳಿ, ದೊಮ್ಮಸಂದ್ರ, ಚಿಕ್ಕಬನಹಳ್ಳಿ, ಬಿದರೆ ಅಗ್ರಹಾರ ದೊಡ್ಡಬನಹಳ್ಳಿ, ದೊಡ್ಡಬನಹಳ್ಳಿ (ಕಾಲೋನಿ).
6	6-ಕೋನದಾಸಪುರ	ಕೋನದಾಸನಪುರ, ಬಂಡಾಪುರ, ಗೊರವಿಗರೆ, ಕಾಟಂನಲ್ಲೂರು.
7	7-ಮಂಡೂರು	ಮಂಡೂರು, ಕಟ್ಟುಗೊಲ್ಲಹಳ್ಳಿ, ವನಜೇನಹಳ್ಳಿ (ಬೇ), ಜ್ಯೋತಿಪುರ, ತಿರುಮೇನಹಳ್ಳಿ, ಹಂಚರಹಳ್ಳಿ, ಕೊಡಿಗೇಹಳ್ಳಿ, ಶೃಂಗಾರಿಪುರ, ಬೊಮ್ಮೇನಹಳ್ಳಿ, ಲಘುಮೇನಹಳ್ಳಿ, ರಘುವನಹಳ್ಳಿ, ಹುಸ್ಕೂರು, ನಿಂಬೇಕಾಯಿಪುರ, ಬೆಂಡಿಗಾನಹಳ್ಳಿ.
8	8-ಆವಲಹಳ್ಳಿ	ಆವಲಹಳ್ಳಿ, ಆವಲಹಳ್ಳಿ ಬಡವಾಣಿ, ಚೀಮಸಂದ್ರ.
9	9-ಕಿತ್ತಗನೂರು	ಕಿತ್ತಗನೂರು, ಹಳೇಹಳ್ಳಿ, ಕುರುಡುಸೊಣ್ಣೇನಹಳ್ಳಿ, ವೀರೇನಹಳ್ಳಿ.
10	10-ಮುಳ್ಳೂರು	ಮುಳ್ಳೂರು, ಸೂಲಿಕುಂಟೆ, ಕಾಚಮಾರನಹಳ್ಳಿ, ವಾಲೇಪುರ.
11	11-ಕೊಡತಿ	ಕೊಡತಿ, ಹಾಲನಾಯಕನಹಳ್ಳಿ, ಚಿಕ್ಕಕನ್ನಲ್ಲಿ, ಚಿಕ್ಕನಾಯಕನಹಳ್ಳಿ, ಚಿಕ್ಕನಾಯಕನಹಳ್ಳಿ ಮರಿಯಮ್ಮನಗರ, ಹಾಡೋಸಿದ್ದಾಪುರ.
<b>5- ಆನೇಕಲ್ ತಾಲ್ಲೂಕು ಪಂಚಾಯತಿ</b>		
1	01- ಬ್ಯಾಗಡದೇನಹಳ್ಳಿ	ಬ್ಯಾಗಡದೇನಹಳ್ಳಿ, ಆವಡದೇನಹಳ್ಳಿ, ಕೊನ್ ಮಡಿವಾಳದೊಡ್ಡಹಾಗಡೆ, ಯಲ್ಲಮ್ಮನ ಪಾಳ್ಯ, ಚಿಕ್ಕಹಾಗಡೆ, ಕೆ.ಅಗ್ರಹಾರ, ವಡೇರಹಳ್ಳಿ, ತಟ್ಟನಹಳ್ಳಿ, ಕಾವಲಹೊಸಹಳ್ಳಿ, ಜನತಾ ಕಾಲೋನಿ, ಸೊಪ್ಪಹಳ್ಳಿ, ಕೆಂಪುವಡೇರಹಳ್ಳಿ, ಸುರಗಜಕ್ಕನಹಳ್ಳಿ, ಸಿಡಿಹೊಸಕೋಟೆ, ಅಮಾನಿ ದೊಡ್ಡಕರೆ, ಹಸಿರುವಾಣಿ, ವೆಂಕಟೇಶಪುರ, ಬೋಡರಹಳ್ಳಿ.
2	02- ಇಂಡ್ಲವಾಡಿ	ಇಂಡ್ಲವಾಡಿ, ತಿಮ್ಮಸಂದ್ರ, ಬಗ್ಗನದೊಡ್ಡಿ, ಚಿಕ್ಕನಹಳ್ಳಿ, ನಾಗಯ್ಯನದೊಡ್ಡಿ (ದಾ), ಮೈಸೂರಮ್ಮನದೊಡ್ಡಿ (ದಾ), ತಮ್ಮನಾಯಕನಹಳ್ಳಿ, ಅರೇಹಳ್ಳಿ (ದಾ), ಮುತ್ತೂರು (ದಾ), ಬಸವನಪುರ (ದಾ), ಚೂಡಹಳ್ಳಿ (ದಾ), ಲಕ್ಷ್ಮೀಪುರ (ದಾ), ಚಿಕ್ಕಹೊಸಹಳ್ಳಿ, ಕರಕಲಘಟ್ಟ, ಜನತಾ ಕಾಲೋನಿ, ಇಂಡ್ಲವಾಡಿಪುರ, ಚಿಕ್ಕನಹಳ್ಳಿ (ದಾ), ನಲ್ಲಯ್ಯನದೊಡ್ಡಿ (ದಾ), ಬಾಂಗ್ಲದೊಡ್ಡಿ (ದಾ), ಕಾಡುಜಕ್ಕನಹಳ್ಳಿ, ರಾಜಣ್ಣದೊಡ್ಡಿ, ಬಿಲ್ಲಣ್ಣದೊಡ್ಡಿ, ಗೌರೇನಹಳ್ಳಿ, ಎ.ಮೇಡಹಳ್ಳಿ, ಅಗಸತಿಮ್ಮನಹಳ್ಳಿ, ಆದೂರು, ಸೊಣ್ಣನಾಯಕಪುರ (ದಾ), ಸಿದ್ದಯ್ಯನಪಾಳ್ಯ (ದಾ).
3	03-ವಣಕನಹಳ್ಳಿ	ವಣಕನಹಳ್ಳಿ, ತೆಲಗರಹಳ್ಳಿ, ಸುಣವಾರ, ಪಿ.ಗೊಲ್ಲಹಳ್ಳಿ, ಚೂಡೇನಹಳ್ಳಿ, ಮುತ್ಯಾಲಮಡುವು, ಸೋಲೂರು, ಕಾಳನಾಯಕನಹಳ್ಳಿ, ಮೆಣಸಿಗನಹಳ್ಳಿ, ಬಿದರಕಾಡಹಳ್ಳಿ (ದಾ), ಕೆಂಪುದೊಮ್ಮಸಂದ್ರ (ದಾ), ಸಿಂಗಸಂದ್ರ, ಮುತ್ತಗಟ್ಟಿ, ಸಬ್ ಮಂಗಲ, ಕುರುಬರಹಟ್ಟಿ, ಚಿಕ್ಕಣ್ಣಹಟ್ಟಿ, ಗುಡ್ಡಹಳ್ಳಿ, ಗಿರಟಿಗನಬೆಲೆ, ತಿಮ್ಮರಾಯಸ್ವಾಮಿ ದಿಣ್ಣೆ, ಹೊಂಪಲಘಟ್ಟ.

ಬೆಂಗಳೂರು ನಗರ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
4	04-ಕರ್ಪೂರು	ಕರ್ಪೂರು, ಅರವಂಟಿಗೆಪುರ, ಹಾಲ್ವೇನಹಳ್ಳಿ, ದಿನ್ನೂರು (ದಾ), ಬೆಸ್ತಮಾನಹಳ್ಳಿ, ರಾಚಮಾನಹಳ್ಳಿ, ಬಿದರಗರೆ, ಸಮಂದೂರು, ಎಸ್.ಗಾಂಧಿನಗರ, ಎಸ್.ತಿಮ್ಮಸಂದ್ರ, ಎಸ್.ಮಡಿವಾಳ, ಮಾರನಾಯಕನಹಳ್ಳಿ, ಚನ್ನೇನಲಗ್ರಹಾರ.
5	05-ಮರಸೂರು	ಮರಸೂರು, ಮರಸೂರು ಅಗ್ರಹಾರ, ನಾಗನಾಯಕನಹಳ್ಳಿ, ಬಂಡಾಪುರ, ಆಡೆಸೋಣ್ಣಹಟ್ಟಿ, ಮಡಿವಾಳ-2, ಶೆಟ್ಟಹಳ್ಳಿ (ದಾ). ಪಾತೂರು, ಮಾಯಸಂದ್ರ, ಹಾರೋಹಳ್ಳಿ, ಕಂಬಳೇಪುರ, ಮುತ್ತಂದ್ರ, ಎಂ.ಮೇಡಹಳ್ಳಿ.
6	06-ಬಳ್ಳೂರು	ಬಳ್ಳೂರು, ದಾಸನಪುರ, ಅರೇಹಳ್ಳಿ, ಕೊಡ್ಲಿಪುರ, ಹಳೇಹಳ್ಳಿ, ಭಕ್ತಿಪುರ, ಮಂಚನಹಳ್ಳಿ.
7	07-ನೆರಳೂರು	ನೆರಳೂರು, ತಿರುಮಗೊಂಡನಹಳ್ಳಿ, ಬೆಂಡಿಗಾನಹಳ್ಳಿ, ಬಳಗಾರನಹಳ್ಳಿ,
8	08-ಯಡವನಹಳ್ಳಿ	ಯಡವನಹಳ್ಳಿ, ಗುಡ್ಡಹಟ್ಟಿ, ವಡ್ಡರಪಾಳ್ಯ, ರಾಮಚಂದ್ರ ನಗರ, ಆದಿಗೊಂಡನಹಳ್ಳಿ. ಇಚ್ಚಂಗೂರು, ಕೃಷ್ಣಸಾಗರ, ಗಿಡ್ಡೇನಹಳ್ಳಿ.
9	09- ಬಿದರಗುಪ್ಪೆ	ಬಿದರಗುಪ್ಪೆ, ಜನತಾ ಕಾಲೋನಿ, ಮಳೇನಹಳ್ಳಿ (ದಾ). ನರಸಾಪುರ (ದಾ). ಅರೇನೂರು, ಇಂಡ್ಲಬೆರೆ, ಚಿಕ್ಕನಹಳ್ಳಿ, ಜಿಗಳ.
10	10-ದೊಮ್ಮಸಂದ್ರ	ದೊಮ್ಮಸಂದ್ರ, ತಿಗಳಚೌಡದೇನಹಳ್ಳಿ.
11	11-ನೆರಿಗಾ	ನೆರಿಗಾ, ಕತ್ತರಿಗುಪ್ಪೆ, ನೆಕ್ಕಂದಿ ದೊಮ್ಮಸಂದ್ರ, ಚಿಕ್ಕನೆಕ್ಕಂದಿ, ನೆಕ್ಕಂದಿ ಬಡಾವಣೆ, ಮಧುರನಗರ, ಹಲಸಹಳ್ಳಿ- ತಿಪ್ಪಸಂದ್ರ, ರಾಮನಾಯಕನಹಳ್ಳಿ, ಜಂತಗೊಂಡನಹಳ್ಳಿ, ಗೋಣಿಘಟ್ಟಪುರ, ನಾಗೇನಲಗ್ರಹಾರ, ಚಿಕ್ಕವಡೇರಪುರ, ಚಿಕ್ಕದಾಸರಹಳ್ಳಿ, ಹೆಗ್ಗೊಂಡನಹಳ್ಳಿ,ಯಮರೆ, ಚಂಬೇನಹಳ್ಳಿ, ಕಾಡಲಗ್ರಹಾರ, ಸೋಂಪುರ, ವಳಗರೆಕಲ್ಲಹಳ್ಳಿ, ಇಟ್ಟಂಗೂರು, ಬಿ.ಹೊಸಹಳ್ಳಿ.
12	12-ಶಾಂತಿಪುರ	ಶಾಂತಿಪುರ, ಜನತಾ ಕಾಲೋನಿ, ಶಾಂತಿಪುರ -ಬೋವಿಪಾಳ್ಯ, ರಾಯಸಂದ್ರ, ಚೂಡಸಂದ್ರ, ಶ್ರೀರಾಂಪುರ, ಗಟ್ಟಹಳ್ಳಿ, ಚಿಕ್ಕನಾಗಮಂಗಲ.
13	13-ಹುಸ್ಕೂರು	ಹುಸ್ಕೂರು, ಹುಸ್ಕೂರು ಸಂಜೀವಿನಿನಗರ, ಗೊಳಿಮಂಗಲ, ಚೊಕ್ಕಸಂದ್ರ, ಹಾರೋಹಳ್ಳಿ, ಆವಲಹಳ್ಳಿ, ಚಿಂತಲಮಡಿವಾಳ, ಕಗ್ಗಲೀಪುರ, ಗೊಟ್ಟಮಾರನಹಳ್ಳಿ, ನಾರಾಯಣಘಟ್ಟ, ಸಿಂಗೇನಲಗ್ರಹಾರ, ಕೊಮ್ಮಸಂದ್ರ ಮುತ್ತಾನಲ್ಲೂರು, ಮುತ್ತಾನಲ್ಲೂರು ಅಮಾನಿಕರೆ, ಗೋಪಸಂದ್ರ, ಅಳಿಬೊಮ್ಮಸಂದ್ರ, ಚಿಕ್ಕತಿಮ್ಮಸಂದ್ರ, ಚಿಕ್ಕದುನ್ನಸಂದ್ರ, ಸಮನಹಳ್ಳಿ.
14	14-ಸರ್ಜಾಪುರ	ಸರ್ಜಾಪುರ.
15	15-ಮುಗಳೂರು	ಮುಗಳೂರು ತಿಂಡ್ಲು, ಮಹಲಚೌಡದೇನಹಳ್ಳಿ, ಪಂಡಿತನಲಗ್ರಹಾರ, ಮಟ್ಟನಹಳ್ಳಿ, ರಾಜೀವ್ ಗಾಂಧಿನಗೆ, ಗುಡಿಗಟ್ಟನಹಳ್ಳಿ, ಮಾದಪ್ಪನಹಳ್ಳಿ, ಶೀಗನಾಯಕನಹಳ್ಳಿ, ಬನಹಳ್ಳಿ, ಚಿಕ್ಕನಹಳ್ಳಿ, ಕಾಮನಹಳ್ಳಿ, ಕೂತಗಾನಹಳ್ಳಿ, ಬೋವಿಪಾಳ್ಯ.
16	16- ಬಿಲ್ಲಾಪುರ	ಬಿಲ್ಲಾಪುರ, ಅಡಿಗಾರಕಲ್ಲಹಳ್ಳಿ, ಬರುಗುಂಟೆ, ಹಂದೇನಹಳ್ಳಿ, ಎಸ್.ಮೇಡಹಳ್ಳಿ, ತ್ಯಾವಕನಹಳ್ಳಿ, ಸುಲ್ತಾನಪಾಳ್ಯ, ಬಿಲ್ ಚಿಕ್ಕನಹಳ್ಳಿ, ಬಿಕ್ಕನಹಳ್ಳಿ, ಬ್ಯಾಲಹಳ್ಳಿ, ಸೊಳ್ಳೇಪುರ, ಕೊಟಗಾನಹಳ್ಳಿ.
17	17-ಹೆನ್ನಾಗರ	ಹೆನ್ನಾಗರ, ಹೆನ್ನಾಗರ ಅಮಾನಿಕರೆ, ರಾಜಾಪುರ, ಮಾಸ್ತೇನಹಳ್ಳಿ, ಮಾಸ್ತೇನಹಳ್ಳಿ ದಿಣ್ಣೆ, ಹಿನ್ನಕ್ಕಿ, ರಾಮಕೃಷ್ಣಾಪುರ, ಕಾಚನಾಯಕನಹಳ್ಳಿ.
18	18-ಯಾರಂಡನಹಳ್ಳಿ	ಯಾರಂಡನಹಳ್ಳಿ, ಎಚ್. ಹೊಸಹಳ್ಳಿ, ವಾಬಸಂದ್ರ, ನಂಜಾಪುರ, ಕೊಪ್ಪ, ಕೊಪ್ಪಗೇಟ್.



ಬೆಂಗಳೂರು ನಗರ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
19	19-ಹುಲಿಮಂಗಲ	ಹುಲಿಮಂಗಲ, ಮಾರಗೊಂಡನಹಳ್ಳಿ ಶಿಕಾರಿಪಾಳ್ಯ, ಎಸ್-ಬಿಂಗೀಪುರ, ಪೋಡು ಕೆಂಪಾಪುರ.
20	20-ಬನ್ನೇರುಘಟ್ಟ	ಬನ್ನೇರುಘಟ್ಟ, ಕರಿಯಪ್ಪನಹಳ್ಳಿ, ಸಂಪಿಗೆಹಳ್ಳಿ, ನ್ಯಾಷನಲ್ ಪಾರ್ಕ್ ಬನ್ನೇರುಘಟ್ಟ ಕಾವಲು, ಬೈರಪ್ಪನಹಳ್ಳಿ, ಗೊಲ್ಲಹಳ್ಳಿ, ರಾಗಿಹಳ್ಳಿ, ಮುಡ್ಡಯ್ಯನದೊಡ್ಡಿ (ದಾ), ಅಣ್ಣಯ್ಯನದೊಡ್ಡಿ (ದಾ), ಸೇವನಾಯಕನದೊಡ್ಡಿ(ದಾ), ರಾಮನಾಯಕನಹಳ್ಳಿ (ದಾ), ಬಸವನದೊಡ್ಡಿ(ದಾ), ಕಾಟೇರಿದೊಡ್ಡಿ(ದಾ), ಪುಟ್ಟನಾಯಕನದೊಡ್ಡಿ (ದಾ), ಶಿವನಹಳ್ಳಿ, ಜಯಪುರದೊಡ್ಡಿ(ದಾ), ಒಂಟೆಮಾರನದೊಡ್ಡಿ(ದಾ), ಸೊಳ್ಳೇಪುರದೊಡ್ಡಿ(ದಾ), ಮುನಿನಂಜಪ್ಪನದೊಡ್ಡಿ (ದಾ) ಉಜಿನಪ್ಪನದೊಡ್ಡಿ (ದಾ), ಕರಿಯಪ್ಪನದೊಡ್ಡಿ (ದಾ), ಗಿಡ್ಡಣ್ಣನದೊಡ್ಡಿ(ದಾ).
21	21-ಮಂಟಪ	ಮಂಟಪ, ಜಂಗಲ್ ಪಾಳ್ಯ-ದಾ, ಹಳ್ಳಿ ಸಂಪಿಗೆಹಳ್ಳಿ, ಕಾಳೇಶ್ವರಿ, ವಾಜರಹಳ್ಳಿ, ಅಮಾನಿಕೆರೆ(ದಾ), ಹುಲ್ಲಹಳ್ಳಿ, ಚಿತ್ರಕೆರೆಪಾಳ್ಯ(ದಾ), ಚಿನ್ನಯ್ಯನಪಾಳ್ಯ (ದಾ), ಸಕಲವಾರ, ಹುಲ್ಲಕವನಹಳ್ಳಿ, ವಡೇರಹಳ್ಳಿ, ಬೇಗಹಳ್ಳಿ, ಅಮಾನಿಬಿದರಗೆರೆ, ವಡ್ಡರಪಾಳ್ಯ, ಭುಜಂಗದಾಸನಕೆರೆ, ಮಳೆನಲ್ಲಸಂದ್ರ, ರಾಮಸಂದ್ರ.
22	22-ಬಿಲ್ವಾರದನಹಳ್ಳಿ	ಬಿಲ್ವಾರದನಹಳ್ಳಿ. ಶಾನುಭೋಗನಹಳ್ಳಿ, ಕ್ಯಾಸರಗುಪ್ಪೆ, ಕಂಚಿಗಯ್ಯನದೊಡ್ಡಿ, ಭೂತಾನಹಳ್ಳಿ, ಹಕ್ಕಿ-ಪಿಕ್ಕಿ ಕಾಲೋನಿ, (ದಾ), ಶೈಲೇಂದ್ರ ದೊಡ್ಡಿ, ತಿಮ್ಮರಾಯನದೊಡ್ಡಿ, ಬ್ಯಾಲದಮರದದೊಡ್ಡಿ(ದಾ), ಬ್ಯಾಟರಾಯನಪುರ ದೊಡ್ಡಿ(ದಾ) ಅಮೃತನಗರ, ಕನ್ನನಾಯಕನಅಗ್ರಹಾರ, ಕುಲುವೆಪಾಳ್ಯ, ಮುನಿಮಾರನ ದೊಡ್ಡಿ, ಕಲ್ಲೆರೆ, ಲಕ್ಷ್ಮೀಪುರ, ಸಂಜೀವಿನಿನಗರ.
23	23-ಹಾರಗದ್ದೆ	ಹಾರಗದ್ದೆ, ವಡ್ಡರಪಾಳ್ಯ, ನೊಸೆನೂರು, ನೊಸೆನೂರು ಗೊಲ್ಲಹಳ್ಳಿ, ಕುಂಬಾರನಹಳ್ಳಿ, ನಾಯನಹಳ್ಳಿ, ಲಿಂಗಾಪುರ.
24	24-ಮಾದಾಪಟ್ಟಣ	ಮಾದಾಪಟ್ಟಣ, ಶೀತನಾಯಕನಹಳ್ಳಿ, ದ್ಯಾವಸಂದ್ರ, ವಡೇರಮಂಚನಹಳ್ಳಿ, ಗಿಡ್ಡೇನಹಳ್ಳಿ, ಕೋನಸಂದ್ರ, ಜಿ,ಬಿಂಗೀಪುರ, ಬೊಮ್ಮಂಡಹಳ್ಳಿ, ಗೋವಿನಾಯಕನ ದೊಡ್ಡಿ-ದಾ, ಮುತ್ತುರಾಯಸ್ವಾಮಿದೊಡ್ಡಿ-ದಾ, ವಡೇರಮಂಚನಹಳ್ಳಿ (ದಾ), ಮುತ್ತುರಾಯನದೊಡ್ಡಿ (ದಾ) ಪ್ರಶಾಂತಕುಟೀರ (ದಾ).
25	25-ಕಲ್ಲುಬಾಳು	ಕಲ್ಲುಬಾಳು, ಬುಕ್ಕಸಾಗರ, ಸತ್ತರ್ ಸಾಬಿ ದಿಣ್ಣೆ (ದಾ) ಕುಸುವಿನಕುಂಟೆ(ದಾ), ಮಹಾಂತಲಿಂಗಾಪುರ, ಬಾಲರಬಂಡೆ(ದಾ), ಕೃಷ್ಣನದೊಡ್ಡಿ(ದಾ), ಪೂಜಾರಿದೊಡ್ಡಿ (ದಾ), ಯಲ್ಲಪ್ಪನದೊಡ್ಡಿ(ದಾ), ಸಿದ್ದೇಗೌಡನದೊಡ್ಡಿ (ದಾ),ಮಾದಪ್ಪನದೊಡ್ಡಿ (ದಾ) , ಜವರೇಗೌಡನದೊಡ್ಡಿ (ದಾ), ದಾಸಪ್ಪನದೊಡ್ಡಿ (ದಾ), ಹರಪ್ಪನಹಳ್ಳಿ.

(ಕೆ. ಆರ್. ರುದ್ರಪ್ಪ)

ನಿರ್ದೇಶಕರು (ಪಂ. ರಾಜ್ ) ಮತ್ತು

ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ

ಹಾಗೂ ಸದಸ್ಯ ಕಾರ್ಯದರ್ಶಿ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.



**ಕರ್ನಾಟಕ ಸರ್ಕಾರ**  
**ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ**

ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-56001

ಸಂಖ್ಯೆ: ಕಪಂರಾಸೀನಿಆ/06/ಸೀನಿಆ/2022

ದಿನಾಂಕ:02-01-2023

**ಪ್ರಕಟಣೆ**

**ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು **ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ.** 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.

**ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪ್ರದೇಶಗಳನ್ನು 72 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ.** 'ಆ' ಕೋಷ್ಟಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.

**ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:-16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ.** ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

**(ಅ) ಆನ್ ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "https://rdpr.karnataka.gov.in/rdc/public/" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ..

3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001

**ಕೋಷ್ಟಕ 'ಅ'**  
**ಬೆಂಗಳೂರು ಗ್ರಾಮಾಂತರ ಜಿಲ್ಲೆ**

ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ನೆಲಮಂಗಲ	15
2	ದೇವನಹಳ್ಳಿ	15
3	ದೊಡ್ಡಬಳ್ಳಾಪುರ	20
4	ಹೊಸಕೋಟೆ	22
<b>ಒಟ್ಟು</b>		<b>72</b>

## ಕೋಷ್ಟಕ 'ಆ'

ಬೆಂಗಳೂರು ಗ್ರಾಮಾಂತರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
1-ಹೊಸಕೋಟೆ ತಾಲ್ಲೂಕು ಪಂಚಾಯತ್		
1	1- ನೆಲವಾಗಿಲು	ನೆಲವಾಗಿಲು, ಸರಕನೂರು, ತರಬಹಳ್ಳಿ, ಲಕ್ಷ್ಮೀಪುರ (ಬೆ), ಚಿಕ್ಕೊಂಡಹಳ್ಳಿ, ಬಳಚೊಡಪ್ಪನಹಳ್ಳಿ, ಅರೇಹಳ್ಳಿ, ಎತ್ತಿನೋಡೆಯ ಪುರ, ದಳಸಗೆರೆ, ಗೋವಿಂದಪುರ (ದಾ), ಹನುಮಂತಪುರ (ದಾ), ಕಾರಹಳ್ಳಿ, ಕೆ.ಶೆಟ್ಟಹಳ್ಳಿ, ಯಶವಂತಪುರ, ಸಿದ್ದನಹಳ್ಳಿ, ಸೊಣ್ಣಕಂಪನಹಳ್ಳಿ (ಬೆ), ಕೊರಟೆ, ದಿನ್ನಕೊರಟೆ.
2	2 - ಬೈಲನರಸಾಪುರ	ಬೈಲನರಸಾಪುರ, ಲಾಯರ್ ಗೌಸ್ ಕಾಲೋನಿ, ಸರ್ವರ್ ಬೇಗ್ ಕಾಲೋನಿ, ದೊಮ್ಮಸಂದ್ರ, ಮಹಾಬ್ ಕಾಲೋನಿ, ಇಂದಿರಾ ಕಾಲೋನಿ, ಹೆಡಕನಹಳ್ಳಿ, ಗುಂಡ್ರಹಳ್ಳಿ, ದೊಡ್ಡಗಾನಹಳ್ಳಿ, ತಿಮ್ಮಸಂದ್ರ (ಬೆ), ಮಾರಸಂಡಹಳ್ಳಿ, ಅಗಸರಹಳ್ಳಿ, ಸತ್ತಿಗಾನಹಳ್ಳಿ, ಓಬಳಹಳ್ಳಿ, ಹುಲುವನಹಳ್ಳಿ, ಹತ್ತಕ್ಕಿ, ಬಂಡಹಳ್ಳಿ.
3	3 - ತಾವರೆಕೆರೆ	ತಾವರೆಕೆರೆ, ಗೊರವೆಹಳ್ಳಿ, ಯಳಚಹಳ್ಳಿ, ಚನ್ನಬೈರೆಗೌಡರ ಕಾಲೋನಿ, ಮಂಚಪ್ಪನಹಳ್ಳಿ, ಕಾಳಪ್ಪನಹಳ್ಳಿ, ಬಾಳಕುಂಟೆ (ದಾ), ಗಂಗಾಪುರ, ಗೇರಹಳ್ಳಿ, ವೆಂಕಟಾಪುರ(ಬೆ), ಬಾಣಮಾಕನಹಳ್ಳಿ, ಲಿಂಗಾಪುರ, ಬೀರಹಳ್ಳಿ, ದೊಡ್ಡರಾಮನಹಳ್ಳಿ(ಬೆ), ಕೋಲಾಳ ಚಿನ್ನೇನಹಳ್ಳಿ (ಬೆ), ಗುಡದ ಚನ್ನೇನಹಳ್ಳಿ (ಬೆ).
4	4 - ಹಿಂಡಿಗನಾಳ	ಇಟ್ಟಸಂದ್ರ, ಹನುಮಂತಪುರ(ದಾ), ರಾಳಕುಂಟೆ, ಈಸೂರು, ಈಸೂರು ಅಮಾನಿಕೆರೆ, ಈಸೂರು ಹೊಸಹಳ್ಳಿ, ಮಜರೆ ಗಂಗಸಂದ್ರ, ಚೀಮಸಂದ್ರ, ಶ್ರೀನಿವಾಸಪುರ (ಬೆ), ಗದ್ದಲಹಳ್ಳಿಪುರ, ತೀರ್ಥಹಳ್ಳಿ(ದಾ), ರಾಮಗೋವಿಂದಪುರ, ಹಿಂಡಿಗನಾಳ, ದೊಡ್ಡಹರಡಿ(ಬೆ), ಹೊಸಹರಡಿ(ಬೆ), ಹೊಸವೆಂಕಟಾಪುರ, ಅನುಪಹಳ್ಳಿ, ಶಿವಪುರ (ಬೆ), ದಿಂಬಹಳ್ಳಿ (ಬೆ).
5	5 - ನಂದಗುಡಿ	ನಂದಗುಡಿ, ಹಳೇಯೂರು(ದಾ), ನಾರಾಪುರ(ದಾ), ಬನಹಳ್ಳಿ, ಗಿಡ್ಡಹಳ್ಳಿ, ಚಿಕ್ಕದಿನ್ನಹಳ್ಳಿ(ದಾ), ದೊಡ್ಡದಿನ್ನಹಳ್ಳಿ(ದಾ), ಎನ್. ಹೊಸಹಳ್ಳಿ, ಕೊಂಡ್ರಹಳ್ಳಿ, ನಡುವಿನಪುರ (ದಾ), ಎಸ್. ವಡ್ಡಹಳ್ಳಿ, ಎ. ವಡ್ಡಹಳ್ಳಿ, ಮೇಡೂರು, ಚೊಕ್ಕಸಂದ್ರ, ಮುದ್ದೇನಹಳ್ಳಿ.
6	6 - ಶಿವನಾಪುರ	ಶಿವನಾಪುರ, ಭೀಮಾಪುರ, ಮೋತಕದಹಳ್ಳಿ, ಕೊಂಡಹಳ್ಳಿ(ದಾ), ಗುಳ್ಳೇನಹಳ್ಳಿ, ಮಲಿಯಪ್ಪನಹಳ್ಳಿ, ಡಿ.ಶೆಟ್ಟಹಳ್ಳಿ, ದೊಡ್ಡೇನಹಳ್ಳಿ, ಗುಂಡ್ರಹಳ್ಳಿ, ಬಿಸನಹಳ್ಳಿ, ಗಂಜಾರನಹಳ್ಳಿ (ದಾ), ಕರಪ್ಪನಹಳ್ಳಿ, ಎಂ.ಹೊಸಹಳ್ಳಿ, ಕೆ.ಸತ್ಯವಾರ, ಚಿನ್ನತಿಮ್ಮನಗೊಲ್ಲಹಳ್ಳಿ.
7	7 - ಮುಗಬಾಳ	ಮುಗಬಾಳ, ನಿಡಘಟ್ಟ, ಅಟ್ಟೂರು, ಗೊಟ್ಟಿಪುರ, ಚನ್ನಾಪುರ, ಹಲಸಹಳ್ಳಿ, ಎಂ.ಹೊಸಹಳ್ಳಿ, ವೀರಾಪುರ(ಬೆ), ಕೆಂಬ್ಲಿಗಾನಹಳ್ಳಿ, ಅಂಕೋನಹಳ್ಳಿ(ಬೆ), ನಕ್ಕನಹಳ್ಳಿ, ಸಿದ್ದಾಪುರ, ಚಿಕ್ಕನಹಳ್ಳಿ, ಗಡಿಗೇನಹಳ್ಳಿ(ದಾ), ಪೂಜಾರಾಮನಹಳ್ಳಿ, ಚಿನ್ನಂಡಹಳ್ಳಿ, ಚಿಕ್ಕನಲ್ಲಾಳ, ದಬ್ಬೆಗುಂಟೆ, ಹಲಸಿನಕಾಯಿಪುರ, ಮೈಲಾಪುರ, ವಳಗೆರೆಪುರ.
8	8 - ಅತ್ತಿವಟ್ಟ	ದೊಡ್ಡನಲ್ಲಾಳ, ದೊಡ್ಡದೇನಹಳ್ಳಿ, ಆಲಗೊಂಡನಹಳ್ಳಿ, ಯಳ ಚಾಮನಹಳ್ಳಿ, ತಿಮ್ಮಾಪುರ(ಬೆ), ಉಮ್ಮಲು, ಅಪ್ಪಸಂದ್ರ,

ಬೆಂಗಳೂರು ಗ್ರಾಮಾಂತರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಅಪ್ಪಸಂದ್ರ, ಪ್ಲಾಂಟೇಷನ್, ಗೊಗುಟ್ಟಹಳ್ಳಿ, ಓರೋಹಳ್ಳಿ, ಇಂಜನಹಳ್ಳಿ, ಅಂಬಲೀಪುರ, ಗೊಣಕನಹಳ್ಳಿ, ಬೆಳಮಂಗಳ, ತಿರಟಹಳ್ಳಿ(ಬೆ), ದೊಡ್ಡತಗ್ಗಲಿ, ತಗ್ಗಲಿಹೊಸಹಳ್ಳಿ, ಚಿಕ್ಕತಗ್ಗಲಿ, ಅತ್ತಿವಟ್ಟಿ, ತವಟಹಳ್ಳಿ, ಮಟ್ಟಹಳ್ಳಿ, ಸೋಲೂರು.
9	9 - ಜಡಿಗೇನಹಳ್ಳಿ	ಜಡಿಗೇನಹಳ್ಳಿ, ಅರಳೇಮಾಕನಹಳ್ಳಿ, ಜಡಿಗೇನಹಳ್ಳಿ ಪ್ಲಾಂಟೇಷನ್, ಕರಿಬೀರನಹೊಸಹಳ್ಳಿ, ಭಕ್ತಗೊಂಡನಹಳ್ಳಿ(ಬೆ), ವಿಜಯಪುರ(ಬೆ), ತೀರ್ಥಹಳ್ಳಿ, ಬನಹಳ್ಳಿ(ಬೆ), ಗೋವಿಂದಪುರ, ಕುರುಬರಗೊಲ್ಲಹಳ್ಳಿ, ವಡಿಗೇನಹಳ್ಳಿ, ದೇವರ ಗೊಲ್ಲಹಳ್ಳಿ, ಹರಳೂರು, ದೊಂಗರಗಡ್ಡೆ, ಅರಳೇಮಾಕನಹಳ್ಳಿ ಪ್ಲಾಂಟೇಷನ್, ಅರಳೇಮಾಕನಹಳ್ಳಿ ಜಿಲ್ಲಾ ಪ್ಲಾಂಟೇಷನ್, ಕೊಳತೂರು, ಕಟ್ಟಿಗೇನಹಳ್ಳಿ, ಕಾಮರಸನಹಳ್ಳಿ, ಬೊಮ್ಮನಬಂಡೆ, ಮಾರಗೊಂಡನಹಳ್ಳಿ(ಬೆ).
10	10 - ವಾಗಟ	ವಾಗಟ, ವಾಗಟ ಅಗ್ರಹಾರ, ಚಂದ್ರಾಪುರ(ಬೆ), ಕೋಡಿಹಳ್ಳಿ, ಮಾಕನಹಳ್ಳಿ, ದೊಡ್ಡದಾಸರಹಳ್ಳಿ, ಹುಣಸೇನಹಳ್ಳಿ, ಬಿಸನಹಳ್ಳಿ, ಕಣೇಕಲ್ಲು, ಕಾಚರಕನಹಳ್ಳಿ, ದೇವಶೆಟ್ಟಿಹಳ್ಳಿ, ಖಾಜಿಹೊಸಹಳ್ಳಿ, ತಿಂಡ್ಲು, ತಿಂಡ್ಲು ಪ್ಲಾಂಟೇಷನ್, ಪರಮನಹಳ್ಳಿ, ತರಬಹಳ್ಳಿ, ಗೆದ್ದಲಾಪುರ(ದಾ), ಹೊಣಚನಹಳ್ಳಿ, ಮಾರಗೊಂಡನಹಳ್ಳಿ(ಬೆ).
11	11 - ದೊಡ್ಡದುನ್ನಸಂದ್ರ	ದೇವನಗುಂದಿ, ದೇವಲಾಪುರ, ಹಂದೇನಹಳ್ಳಿ, ಬಾಣಾರಹಳ್ಳಿ, ಲಿಂಗದೀರಮಲ್ಲಸಂದ್ರ, ಸೋಮಾಲಾಪುರ, ಬಸಬತ್ತನಹಳ್ಳಿ, ಡಿ.ಹೊಸಹಳ್ಳಿ, ಓಬಳಾಪುರ, ಮೇಡಹಳ್ಳಿ, ದೊಡ್ಡದುನ್ನಸಂದ್ರ.
12	12 - ಅನುಗೊಂಡನಹಳ್ಳಿ	ಅನುಗೊಂಡನಹಳ್ಳಿ, ಯಡಗೊಂಡನಹಳ್ಳಿ, ಮೇಡಿಮಲ್ಲಸಂದ್ರ, ರಂಗನಾಥ ಕಾಲೋನಿ, ಮಾಕನ ಹನುಮನ ಮನೆಗಳು(ಬೆ), ಬೈರ್ನಹಳ್ಳಿ (ಬೆ), ಮುತ್ತೂರು, ಬ್ಯಾಲಹಳ್ಳಿ, ಮುತ್ತಕ್ಕದಹಳ್ಳಿ, ಅರೇಹಳ್ಳಿ.
13	13 - ಕಲ್ಯಾಣಿ ಅಗ್ರಹಾರ	ಗಣಗಲೂರು, ಸಿದ್ಧನಪುರ, ಶಿವನಪುರ, ಗುಂಡೂರು, ತತ್ತನೂರು, ತತ್ತನೂರು ಪ್ಲಾಂಟೇಷನ್, ಬಾಗೂರು, ತಿರುವರಂಗ, ಮಾರಂಗರೆ, ಕಲ್ಯಾಣಿ ಅಗ್ರಹಾರ, ಎಸ್.ನಾರಾಯಣಕೆರೆ.
14	14 - ಮುತ್ತಂದ್ರ	ಮುತ್ತಂದ್ರ, ಬೆಳ್ಳಿಕೆರೆ, ಕೋಟೂರು, ಗುಳ್ಳೆಕಾಯಿಪುರ(ಬೆ), ಹಾರೋಹಳ್ಳಿ, ನಾಗನಾಯಕನಕೋಟೆ, ರಾಮ ಸ್ವಾಮಿಪಾಳ್ಯ(ದಾ), ಅಜಗೊಂಡನಹಳ್ಳಿ, ತಿಮ್ಮಂಡಹಳ್ಳಿ, ಬೋಧನಹೊಸಹಳ್ಳಿ, ಹಮ್ಮಂಡಹಳ್ಳಿ.
15	15 - ಸಮೇತನಹಳ್ಳಿ	ಸಮೇತನಹಳ್ಳಿ, ಮಲ್ಲಸಂದ್ರ, ನಡವತ್ತಿ, ಅಪ್ಪಾಜಿಪುರ, ಕೊರಳೂರು, ತಿರುಮಲಶೆಟ್ಟಿಹಳ್ಳಿ.
16	16 - ದೊಡ್ಡಗಟ್ಟಿಗನಬೈ	ದೊಡ್ಡಗಟ್ಟಿಗನಬೈ, ಚಿಕ್ಕಗಟ್ಟಿಗನಬೈ, ಪೂಜೇನಅಗ್ರಹಾರ, ಭಕ್ತರಹಳ್ಳಿ, ಎಸ್.ಗುಟ್ಟಹಳ್ಳಿ, ಪೆತ್ತನಹಳ್ಳಿ, ಅಮಾನಿದೊಡ್ಡಕೆರೆ(ಬೆ), ಗಣಗಲು, ಕಣ್ಣೂರಹಳ್ಳಿ, ಜಿನ್ನಾಗರ, ಚೀಮಂಡಹಳ್ಳಿ.
17	17 - ಚಿಕ್ಕಹುಲ್ಲೂರು	ದೊಡ್ಡಹುಲ್ಲೂರು, ಯಳಚನಾಯಕನಪುರ, ಹುಲ್ಲೂರು ಅಮಾನಿಕೆರೆ(ಬೆ), ದಾಸರಹಳ್ಳಿ, ಸೋಂಪುರ, ಸೊಣ್ಣದೇನಹಳ್ಳಿ, ಚೊಕ್ಕಹಳ್ಳಿ, ಚಿಕ್ಕಹುಲ್ಲೂರು, ಪಿಲ್ಲಗುಂಪೆ.
18	18 - ಕಂಬಳೀಪುರ	ಚೋಳವನಹಳ್ಳಿ, ಚಿಕ್ಕನಲ್ಲೂರಹಳ್ಳಿ, ದೊಡ್ಡನಲ್ಲೂರಹಳ್ಳಿ, ಮಲ್ಲಿಮಾಕನಪುರ, ಕಂಬಳೀಪುರ, ಕಂಪಾಪುರ, ಬೇಗೂರು, ಮುತ್ತಂದ್ರ, ಏಕರಾಜಪುರ, ಎಂ.ಸತ್ಯವಾರ.
19	19 - ದೊಡ್ಡರಳಗರೆ	ದೊಡ್ಡರಳಗರೆ, ಶಶಿಮಾಕನಹಳ್ಳಿ, ಪುಲಿಮಂಜಿ (ಬೆ), ಅರಳಗರೆ ಅಮಾನಿಕೆರೆ(ಬೆ), ದ್ವಾವಸಂದ್ರ, ಬಾಲೇನಹಳ್ಳಿ, ಬಂಡಿಗಾನಹಳ್ಳಿ, ಚಿಕ್ಕರಳಗರೆ, ಐಮನಹಳ್ಳಿ (ಬೆ), ಹನಿಯೂರು (ಬೆ), ಚಿಕ್ಕಕುರುಬರಹಳ್ಳಿ, ಶಾಂತನಪುರ, ಕೆ.ಕೆ ಬೀಡು, ಭಾವಾಪುರ, ಹೊಸದಿಂಬಹಳ್ಳಿ, ಚಿನ್ನಿಗಾಲಪುರ, ಭುವನಹಳ್ಳಿ, ಟಿ. ಅಗ್ರಹಾರ, ತನೆಯೂರು, ತಿಮ್ಮಪ್ಪನಹಳ್ಳಿ, ಮಟಬಾರ್ಲು (ಬೆ), ಗುಳ್ಳಹಳ್ಳಿ, ಸುದ್ದಮ್ಮೆನ್ಸ, ನಗರೇನಹಳ್ಳಿ, ಗುಡ್ಡಪ್ಪನಹಳ್ಳಿ.

ಬೆಂಗಳೂರು ಗ್ರಾಮಾಂತರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ತಮ್ಮರಸನಹಳ್ಳಿ, ದೊಡ್ಡಕೋಲಿಗ, ಚಿಕ್ಕಕೋಲಿಗ, ಮುತ್ತಕ್ಕದಹಳ್ಳಿ, ಸೊಣ್ಣೇಬೈಚನಹಳ್ಳಿ, ಬಾಗಲೂರು, ದಾಸರತಿಮ್ಮನಹಳ್ಳಿ (ಬೆ), ಬೀಮಕನಹಳ್ಳಿ.
20	20 - ಕುಂಬಳಹಳ್ಳಿ	ಲಕ್ಕೊಂಡಹಳ್ಳಿ, ಲಕ್ಕೊಂಡಹಳ್ಳಿ, ತೋಟಗಳು, ವಾಬಸಂದ್ರ, ವೆಂಕಟಾಪುರ(ಮಜರಾ), ತಿಮ್ಮಸಂದ್ರ, ಶಿವದೇವನಹಳ್ಳಿ, ಕುಂಬಳಹಳ್ಳಿ, ಕುರುಬರಹಳ್ಳಿ, ಕಲ್ಲಹಳ್ಳಿ, ಮುಗಳೇಪುರ(ಬೆ), ಉಪ್ಪಾರಹಳ್ಳಿ, ಚಿಕ್ಕಅಮಾನಿಕೆರೆ(ಬೆ), ಆಲಪ್ಪನಹಳ್ಳಿ, ಶಂಕಣೇಪುರ.
21	21 - ಸೊಣ್ಣಹಳ್ಳಿಪುರ	ಗಿಡ್ಡಪ್ಪನಹಳ್ಳಿ, ಕೋಡಿಪುರ(ಬೆ), ವನಮನಹಳ್ಳಿ, ಚೌಡಸಂದ್ರ (ಬೆ), ಸಾದಪ್ಪನಹಳ್ಳಿ, ಎತ್ತಿನೋಡೆಯನಪುರ, ವೆಳಗೇರಪುರ, ಸಿದ್ದೇನಹಳ್ಳಿ, ಬೆಟ್ಟಹಳ್ಳಿ, ಯನಗುಂಟೆ, ಅತ್ತಿಬೆಲೆ, ಹಸಿಗಾಳ, ವೆಂಕಟೇಶಪುರ(ಬೆ), ಸೊಣ್ಣಹಳ್ಳಿಪುರ, ಕಮ್ಮಸಂದ್ರ.
	22 - ಸೂಲಿಬೆಲೆ	ಸೂಲಿಬೆಲೆ, ಕದಿರಿನಪುರ, ರಾಂಪುರ, ಅರಸನಹಳ್ಳಿ, ಅಂಕೋನಹಳ್ಳಿ, ನಲ್ಲಗಾನಹಳ್ಳಿ, ಭತ್ತಿಗಾನಹಳ್ಳಿ.
2-ದೇವನಹಳ್ಳಿ ತಾಲೂಕು ಪಂಚಾಯತ್		
1	1.ಕಾರಹಳ್ಳಿ	ಕಾರಹಳ್ಳಿ, ಕಾರಹಳ್ಳಿ ಅಮಾನಿಕೆರೆ(ಬೆ), ಕೊಟ್ಟಿಗೆತಿಮ್ಮನಹಳ್ಳಿ, ತೈಲಗರೆ, ಮೀಸಗಾನಹಳ್ಳಿ, ಕೆಂಪತಿಮ್ಮನಹಳ್ಳಿ, ಮೂಡಿಗಾನಹಳ್ಳಿ, ಯರ್ರಪ್ಪನಹಳ್ಳಿ(ಬೆ), ಯಂಬ್ರಹಳ್ಳಿ, ದಾಸರಹಳ್ಳಿ, ಮುದ್ದನಾಯಕನಹಳ್ಳಿ, ಸೊಣ್ಣೇನಹಳ್ಳಿ, ಕೊಯಿರಾ, ಕೊಯಿರಾ ಹೊಸೂರು(ದಾ), ಮಾಯಸಂದ್ರ, ರಾಮನಾಥಪುರ, ರಬ್ಬನಹಳ್ಳಿ, ಅರುವನಹಳ್ಳಿ, ದೊಡ್ಡಗೊಲ್ಲಹಳ್ಳಿ, ಮನಗೊಂಡನಹಳ್ಳಿ, ಜ್ಯೋತಿಪುರ.
2	2. ವೆಂಕಟಗಿರಿ ಕೋಟೆ	ವೆಂಕಟಗಿರಿಕೋಟೆ, ತಟಮಾಚನಹಳ್ಳಿ ಅಮಾನಿಕೆರೆ (ಬೆ), ಹುರುಳಗುರ್ಕಿ, ಬಿಂಗೇಪುರ (ಬೆ), ಹೊಸಹುಡ್ಕೆ, ದೊಡ್ಡಸಾಗರಹಳ್ಳಿ, ಸಿಂಗವಾರ(ದಾ), ಮುದ್ದುಗುರ್ಕಿ, ಬಿಜ್ಜವಾರ, ಗುರುರಾಯನ ಹೊಸೂರು (ಬೆ), ಇರಿಗೇನಹಳ್ಳಿ, ಹೊಲೇರಹಳ್ಳಿ, ಗೊಲ್ಲಹಳ್ಳಿ, ಸಾಂಬಾರಗಿಡದಕಾವಲು (ಬೆ), ಜಿ.ಹೊಸಹಳ್ಳಿ, ಚಿಕ್ಕಮರಳಿ (ದಾ), ಗೋಣೂರು.
3	3. ಗೊಡ್ಡು ಮುದ್ದೇನಹಳ್ಳಿ	ಗೊಡ್ಡುಮುದ್ದೇನಹಳ್ಳಿ, ರೋಡಹಳ್ಳಿ(ದಾ), ನಾರಾಯಣಪುರ, ಚಿನ್ನುವಂಡನಹಳ್ಳಿ, ಎ.ರಂಗನಾಥಪುರ, ಪಿ.ರಂಗನಾಥಪುರ(ದಾ), ಸಿ.ಎನ್.ಹೊಸೂರು, ಕೊಮ್ಮಸಂದ್ರ, ಭಟ್ಟೇನಹಳ್ಳಿ, ಹರಳೂರುನಾಗೇನಹಳ್ಳಿ, ಚಂದೇನಹಳ್ಳಿ, ವೆಂಕಟೇನಹಳ್ಳಿ, ಶೆಟ್ಟಹಳ್ಳಿ, ಯಲುವಹಳ್ಳಿ, ವಿಜಯಪುರ ಅಮಾನಿಕೆರೆ (ಬೆ), ಪುರ.
4	4.ಹಾರೋಹಳ್ಳಿ	ಹಾರೋಹಳ್ಳಿ, ಚಿಕ್ಕನಹಳ್ಳಿ, ತಿಮ್ಮಹಳ್ಳಿ, ಬುಳ್ಳಹಳ್ಳಿ, ದೊಡ್ಡಮುದ್ದೇನಹಳ್ಳಿ, ಕೋರಮಂಗಲ, ಗುಡುವನಹಳ್ಳಿ(ದಾ), ಕೊಂಡೇನಹಳ್ಳಿ(ಬೆ), ಬಯಲುಬಂದಿಖಾನೆ(ಜೈಲು), ದಂಡಿಗಾನಹಳ್ಳಿ, ಬೈರಾಪುರ.
5	5.ಆವತಿ	ಆವತಿ, ಅತ್ತಿಬೆಲೆ, ಬೈರಪ್ಪನಹಳ್ಳಿ, ಗೊಬ್ಬರಗುಂಟೆ, ಅಬ್ಬಚಿಕ್ಕನಹಳ್ಳಿ, ಲಾಲಗೊಂಡನಹಳ್ಳಿ, ಕುರುಬರಗುಂಟೆ, ಜನತಾಕಾಲೋನಿ, ಗುಟ್ಟಹಳ್ಳಿ(ಬೆ), ಬಿದಲೂರು, ವಡೇರಹಳ್ಳಿ, ಅಣಿಘಟ್ಟ, ದೇವಸ್ಥಾನ ಅಮಾನಿಕೆರೆ(ಬೆ), ಮಾಳಿಗೇನಹಳ್ಳಿ, ದೇವೇನಹಳ್ಳಿ, ಸಾವಕನಹಳ್ಳಿ, ಮುಳ್ಳಿ ಅಮಾನಿಕೆರೆ(ಬೆ), ಕಸಬಾ ಪ್ರಾಂಟೇಷನ್(ಬೆ), ಕೋಡಗುರ್ಕಿ.
6	6.ವಿಶ್ವನಾಥಪುರ	ವಿಶ್ವನಾಥಪುರ, ಸೀಕಾಯನಹಳ್ಳಿ(ದಾ), ಚಿಕ್ಕ ಓಬದೇನಹಳ್ಳಿ, ಚಪ್ಪರದಹಳ್ಳಿ, ಬೈರದೇನಹಳ್ಳಿ, ಬ್ಯಾಡರಹಳ್ಳಿ, ಶೆಟ್ಟೇರಹಳ್ಳಿ, ಲಕ್ಷ್ಮೀಪುರ, ದೊರಕಾವಲು (ದಾ), ಸೋಲೂರು, ಸೋಲೂರುದಿಣ್ಣಿ (ದಾ), ಬೊಮ್ಮವಾರ, ಚಿಕ್ಕಚೀಮನಹಳ್ಳಿ, ಚಿಕ್ಕಗೊಲ್ಲಹಳ್ಳಿ, ವಾಜರಹಳ್ಳಿ (ಬೆ), ಗುಂಡ್ಲಹಳ್ಳಿ (ಬೆ), ಶ್ಯಾನಪ್ಪನಹಳ್ಳಿ.
7	7.ಯಲಿಯೂರು	ಯಲಿಯೂರು, ಕೊಮ್ಮಸಂದ್ರ, ಗೋಕರೆ, ಬಿನ್ನಮಂಗಲ, ಮಂಡಿಬೆಲೆ, ದೊಡ್ಡತತ್ತಮಂಗಲ, ಹಳಿಯೂರು(ದಾ), ಚಿಕ್ಕತತ್ತಮಂಗಲ, ಗಡ್ಡದನಾಗೇನಹಳ್ಳಿ, ತಿಮ್ಮನಹಳ್ಳಿ, ಧರ್ಮಪುರ, ಗೆಜ್ಜುಗುಪ್ಪ.
8	8.ಚನ್ನರಾಯಪಟ್ಟಣ	ಚನ್ನರಾಯಪಟ್ಟಣ, ಚನ್ನರಾಯಪಟ್ಟಣ ಅಮಾನಿಕೆರೆ (ಬೆ), ದಿನ್ನೂರು(ದಾ), ಹ್ಯಾಡಾಳು, ಬೀಡಿಗಾನಹಳ್ಳಿ, ಇರಿಗೇನಹಳ್ಳಿ, ನಾಗನಾಯಕನಹಳ್ಳಿ, ಮುದ್ದೇನಹಳ್ಳಿ, ಪಾಳ್ಯ, ಐಬಸಾಪುರ, ಅಂಬಲಿಪುರ(ದಾ), ಮರಡಿ ಆಣೆ(ದಾ), ಗುಮ್ಮನಹಳ್ಳಿ(ಬೆ),



ಬೆಂಗಳೂರು ಗ್ರಾಮಾಂತರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಗೋಪಸಂದ್ರ, ದೊಡ್ಡಕುರುಬರಹಳ್ಳಿ, ಕೊಣಗಿನಬೆಲೆ, ವರದೇನಹಳ್ಳಿ, ಪಾಪನಹಳ್ಳಿ, ಚೀಮಾಚನಹಳ್ಳಿ.
9	9.ಕುಂದಾಣ	ಕುಂದಾಣ(ಕೊಪ್ಪಲು), ಚಿನ್ನಕಂಪನಹಳ್ಳಿ, ನರಗನಹಳ್ಳಿ, ದೊಡ್ಡಚೀಮನಹಳ್ಳಿ, ಪದ್ಮನಹಳ್ಳಿ, ಅರಸನಹಳ್ಳಿ, ಸೂಲಕುಂಟೆ, ಬಚ್ಚಹಳ್ಳಿ, ಲಿಂಗಧೀರಗೊಲ್ಲಹಳ್ಳಿ, ದ್ಯಾವರಹಳ್ಳಿ, ವೆಂಕಟಾಪುರ, ದೇವಗಾನಹಳ್ಳಿ, ಆಲೂರು, ದುದ್ದನಹಳ್ಳಿ, ಸುಣ್ಣಘಟ್ಟ, ಬಿನ್ನಮಂಗಲ, ದಿನ್ನೂರು (ದಾ), ಬಿನ್ನಮಂಗಲ ಅಮಾನಿಕರೆ (ಬೇ), ಪಂಡಿತಪುರ, ಬೀರಸಂದ್ರ.
10	10.ಅರದೇಶಹಳ್ಳಿ	ಅರದೇಶಹಳ್ಳಿ, ಜಾಲಿಗೆ, ಕಾಮೇನಹಳ್ಳಿ, ಬಸವನಪುರ (ದಾ), ಮಾರಗೊಂಡನಹಳ್ಳಿ, ಚಿಕ್ಕಣ್ಣನಹೊಸಹಳ್ಳಿ, ಹೆಗ್ಗನಹಳ್ಳಿ, ಬೋವಿಪಾಳ್ಯ (ದಾ), ಇಂಡ್ರಸನಹಳ್ಳಿ, ಇಂಡ್ರಸನಹಳ್ಳಿ ಹೊಸೂರು (ದಾ), ನಾಗಮಂಗಲ, ಬೆಟ್ಟೇನಹಳ್ಳಿ, ಸಿಂಗ್ರಹಳ್ಳಿ, ದಿಣ್ಣೂರು (ದಾ), ತಿಂಡ್ಲು, ಜುಟ್ಟನಹಳ್ಳಿ.
11	11.ಕನ್ನಮಂಗಲ	ಕನ್ನಮಂಗಲ, ಕುಂಬಾರಪಾಳ್ಯ (ದಾ), ಪೂಜನಹಳ್ಳಿ, ಸಾದಹಳ್ಳಿ, ಜೋಗಿಹಳ್ಳಿ, ಕಂಪತಿಮ್ಮನಹಳ್ಳಿ, ದೊಡ್ಡಪ್ಪನಹಳ್ಳಿ, ಕನ್ನಮಂಗಲಪಾಳ್ಯ, ಉಗನವಾಡಿ, ಕಂಪಲಿಂಗನಪುರ, ತಿಮ್ಮೇಗೌಡನ ಹೊಸಹಳ್ಳಿ, ಮುಳ್ಳಿ ಅಮಾನಿಕರೆ (ಬೇ), ಇಲ್ತೂರೆ, ಚೌಡನಹಳ್ಳಿ.
12	12.ಅಣ್ಣೇಶ್ವರ	ಅಣ್ಣೇಶ್ವರ, ಯರ್ರಪ್ಪನಹಳ್ಳಿ(ದಾ), ಯರ್ತಿಗಾನಹಳ್ಳಿ, ಅಕ್ಕೇನಹಳ್ಳಿ-ಮಲ್ಲೇನಹಳ್ಳಿ, ದೊಡ್ಡಸಣ್ಣ, ಭುವನಹಳ್ಳಿ, ಉದಯಗಿರಿ, ಬೈಚಾಪುರ, ಚಿಕ್ಕಸಣ್ಣ, ಬಂಡರಾಮನಹಳ್ಳಿ(ದಾ), ಸಣ್ಣ ಅಮಾನಿಕರೆ (ಬೇ), ಉಪ್ಪಾರಹಳ್ಳಿ (ಬೇ), ಹೊಸತೋಟ (ಬೇ).
13	13.ಬೆಟ್ಟಕೋಟೆ	ಬೆಟ್ಟಕೋಟೆ, ಬೆಟ್ಟಕೋಟೆ ಅಮಾನಿಕರೆ (ಬೇ), ದೊಡ್ಡಹೊಸಹಳ್ಳಿ, ಚಿಕ್ಕಹೊಸಹಳ್ಳಿ(ದಾ), ರೆಡ್ಡಿಹಳ್ಳಿ, ಬಾಲದಿಮ್ಮನಹಳ್ಳಿ, ರಾಯಸಂದ್ರ, ಚನ್ನಹಳ್ಳಿ, ಹರಳೂರು, ಪೊಲನಹಳ್ಳಿ, ಎಸ್.ತಲ್ಲೋಹಳ್ಳಿ, ಚಿಕ್ಕರಾಮನಹಳ್ಳಿ (ಬೇ), ಟಿ.ಅಗ್ರಹಾರ, ಬೂದಿಹಾಳ, ಅಗಲಕೋಟೆ, ಮಟ್ಟಬಾರ್ಲು, ತಮ್ಮೇನಹಳ್ಳಿ, ಬೊಮ್ಮನಹಳ್ಳಿ, ಗೋಕರ ಬಚ್ಚೇನಹಳ್ಳಿ(ಬೇ).
14	14.ನಲ್ಲೂರು	ನಲ್ಲೂರು, ನಲ್ಲೂರು ಅಮರಾಯ(ದಾ), ಹೊಸ ನಲ್ಲೂರು, ಬಾಲೇಪುರ, ಮಲ್ಲೇಪುರ, ನಲ್ಲಪ್ಪನಹಳ್ಳಿ, ಕಾಚಿಪುರ(ಬೇ), ಜೊನ್ನಹಳ್ಳಿ, ರಾಮನಹಳ್ಳಿ, ಬಿದಲಪುರ, ಬಿದಲಪುರ ಅಮಾನಿಕರೆ (ಬೇ), ಕಗ್ಗಲಹಳ್ಳಿ, ಕೊಂಡೇನಹಳ್ಳಿ (ದಾ), ಭಟ್ಟಮಾರೇಹಳ್ಳಿ, ಕವಡದಾಸನಹಳ್ಳಿ, ಸೋಮತ್ತನಹಳ್ಳಿ, ನಾಗೇನಹಳ್ಳಿ, ದೇವನಾಯಕನಹಳ್ಳಿ.
15	15.ಬೂದಿಗರೆ	ಬೂದಿಗರೆ, ಬೂದಿಗರೆ ಅಮಾನಿಕರೆ(ಬೇ), ಕೊಟ್ಟತೆವರು, ಹಂದ್ರಹಳ್ಳಿ, ಹಿತ್ತರಹಳ್ಳಿ (ದಾ), ಗಂಗವಾರ, ಚೌಡಪ್ಪನಹಳ್ಳಿ.
<b>3- ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯತ್</b>		
1	1.ಚೆನ್ನಾದೇವಿ ಅಗ್ರಹಾರ	ಚೆನ್ನಾದೇವಿ ಅಗ್ರಹಾರ, ಗಾರುಡಿಗರಪಾಳ್ಯ, ಮಧುರೆ, ಕಂಬಳಗುಂಟೆ ಪಾಳ್ಯ(ದಾ), ಮಧುರಾಅಮಾನಿಕರೆ(ಬೇ), ಜುನ್ನಸಂದ್ರ(ಬೇ), ಕೋಡಿಹಳ್ಳಿ, ಬೀರಯ್ಯನಪಾಳ್ಯ(ದಾ) ಬಂಡಯ್ಯನ ಪಾಳ್ಯ(ದಾ), ಹೊಸಪಾಳ್ಯ(ದಾ), ಮಲ್ಲೋಹಳ್ಳಿ, ಮಲ್ಲೋಹಳ್ಳಿ(ಪಾಳ್ಯ), ಕನಸವಾಡಿ, ಮಾರಸಂದ್ರ, ರಾಮ ದೇವನಹಳ್ಳಿ, ಕಲ್ಲೋಡು, ಕುಕ್ಕನಹಳ್ಳಿ, ಕೆ.ಜಿ.ಶಾಸ್ತ್ರಿಪಾಳ್ಯ.

ಬೆಂಗಳೂರು ಗ್ರಾಮಾಂತರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
2	2-ದೊಡ್ಡತುಮಕೂರು	ದೊಡ್ಡತುಮಕೂರು, ದೊಂಬರಪಾಳ್ಯ(ದಾ), ಭೈರಸಂದ್ರ, ಭೈರಸಂದ್ರ(ಪಾಳ್ಯ), ಗೆಜ್ಜಿಗದಹಳ್ಳಿ, ಗೆಜ್ಜಿಗದಹಳ್ಳಿಪಾಳ್ಯ(ದಾ) ಕರೀಂಸೊಣ್ಣೇನಹಳ್ಳಿ, ಗೌಡಹಳ್ಳಿ, ಕಾಡನೂರು, ಕಾಡನೂರು ಪಾಳ್ಯ(ದಾ), ಮುಪ್ಪಡಿಘಟ್ಟ, ನರಸಯ್ಯನಲಗ್ರಹಾರ, ಮದಗೊಂಡನಹಳ್ಳಿ, ಮದಗೊಂಡನಹಳ್ಳಿ(ಪಾಳ್ಯ), ಕಲ್ಲುದೇವನ ಹಳ್ಳಿ, ಬೋಕಿಪುರ.
3	3-ಹೊನ್ನಾವರ	ಹೊನ್ನಾವರ, ನಲ್ಲೇನಹಳ್ಳಿ, ಸಿಂಪಾಡಿಪುರ, ಗಂಡ್ರಗೋಳಿಪುರ, ಪುರಷನಹಳ್ಳಿ, ಗೊಳ್ಯ, ಭದ್ರಾಪುರ, ಹಾಲೇನಹಳ್ಳಿ, ಕಮ್ಮಸಂದ್ರ, ಚಿಕ್ಕವಡಗರೆ, ದೊಡ್ಡವಡಗರೆ, ಇಸ್ಕೂರು, ಇಸ್ಕೂರುಪಾಳ್ಯ(ದಾ), ಜನತಾಕಾಲೋನಿ, ಪುಟ್ಟಯ್ಯನಲಗ್ರಹಾರ, ಶಾಸ್ಕಲದೇವನಪುರ, ಹೊನ್ನಾದೇವಿಪುರ, ಜೋಡಿತಿಮ್ಮಸಂದ್ರ, ಎಂ.ಜಿ. ರಾಮರಾಯನಪಾಳ್ಯ(ದಾ), ಪುಟ್ಟೇನಹಳ್ಳಿ, ಕನ್ನಮಂಗಲ, ನಾಗೇನಹಳ್ಳಿ, ಕಂಜಿಗದಹಳ್ಳಿ, ಉದ್ವಿಚಿಕ್ಕನಹಳ್ಳಿ, ಕುರಿತಿಮ್ಮನಯ್ಯನ ಪಾಳ್ಯ, ಯಲಾದಹಳ್ಳಿ ಜನತಾಕಾಲೋನಿ.
4	4-ಸಕ್ಕರೆಗೊಲ್ಲಹಳ್ಳಿ	ಸಕ್ಕರೆಗೊಲ್ಲಹಳ್ಳಿ, ಭೀಮರಾವುತನಹಳ್ಳಿ, ಕೊನೇನಹಳ್ಳಿ, ಚಿಕ್ಕಕಾಳೇನಹಳ್ಳಿ, ಚಿಕ್ಕಮಂಕನಾಳ, ದೊಡ್ಡಮಂಕನಾಳ, ಕಾಡತಿಪ್ಪೇನಹಳ್ಳಿ, ಕರೇಕಲ್ಲುಪಾಳ್ಯ, ಕೋಲಿಗರೆ, ಕರಡಿಪಾಳ್ಯ(ದಾ), ಕಾಮನಲಗ್ರಹಾರ, ಅಕ್ಕತಮ್ಮನಹಳ್ಳಿ, ಲಿಂಗಾಪುರ, ಹಳಕೋಟೆ, ತಂಬೇನಹಳ್ಳಿ, ವಡ್ಡರಪಾಳ್ಯ (ದಾ), ಬೂಚನಹಳ್ಳಿ, ಸಂಕರಸನಹಳ್ಳಿ, ಸೊಣ್ಣೇನಹಳ್ಳಿ, ಮಲ್ಲನಾಯಕನಹಳ್ಳಿ, ಜ್ಯೋತಿಪುರ, ಕಂಗಳಾಪುರ, ರಾಂಪುರ, ವಡ್ಡರಪಾಳ್ಯ(ದಾ), ಹೊಲೇರ ಹಳ್ಳಿ(ದಾ), ಭಕ್ಕರಹಳ್ಳಿ.
5	5-ಹಣಬೆ	ಹಣಬೆ, ಚಿಕ್ಕನಹಳ್ಳಿ, ಜೋಡಿಕಾರಾಪುರ, ಮರಳೇನಹಳ್ಳಿ, ಶ್ರೀನಿವಾಸಪುರ, ನೇರಳಘಟ್ಟ, ಶಿರವಾರ, ಗಲಿಬಿಲಿಕೋಟೆ, ರಕ್ಕಿರಾಮನಹಳ್ಳಿ(ದಾ), ಮಾಡೇಶ್ವರ, ಬೊಮ್ಮನಹಳ್ಳಿ, ಬಸವನಪುರ(ಬೇ), ಸೋಮಶೆಟ್ಟಿಹಳ್ಳಿ, ಕಲ್ಲುದೇವನಹಳ್ಳಿ.
6	6-ದೊಡ್ಡಬೆಳವಂಗಲ	ಹುಲಿಕುಂಟೆ, ಮರಿಹೆಗ್ಗಯ್ಯನಪಾಳ್ಯ(ದಾ), ದ್ಯಾವಸಂದ್ರ(ದಾ), ಚನ್ನಬಸವಯ್ಯನಪಾಳ್ಯ(ದಾ), ಅಪ್ಪಕರೇನಹಳ್ಳಿ, ಸೀಗೇಪಾಳ್ಯ(ದಾ), ಮುತ್ತಗದಹಳ್ಳಿ, ಚಿಕ್ಕಯಲ್ಲಯ್ಯನಪಾಳ್ಯ(ದಾ), ಕಸಾಘಟ್ಟ, ಐಯ್ಯನಹಳ್ಳಿ(ದಾ), ಅಂಬಲಗರೆ, ಕತ್ತಿಹೊಸಹಳ್ಳಿ, ತೂಬಕುಂಟೆ, ಹುಣಸೆಪಾಳ್ಯ(ದಾ), ಭೋವಿಪಾಳ್ಯ, ವಡ್ಡರಪಾಳ್ಯ(ದಾ), ತರಬನಹಳ್ಳಿ, ಜೋಯಿಸಿನಲಗ್ರಹಾರ, ಅಂಚೆಪಾಳ್ಯ(ದಾ), ಭೋವಿಪಾಳ್ಯ(ದಾ), ದೊಡ್ಡಬೆಳವಂಗಲ, ಚಿಕ್ಕಬೆಳವಂಗಲ, ಮೂಗೇನಹಳ್ಳಿ, ಕಾರೇಪುರ, ದೊಡ್ಡಹೆಜ್ಜಾಜಿ, ವೆಂಕಟೇಶಪುರ(ಬೇ).
7	7-ತಿಪ್ಪೂರು	ತಿಪ್ಪೂರು, ವಾಣಿಗರಹಳ್ಳಿ, ಬ್ಯಾಡರಜಕ್ಕಸಂದ್ರ(ಬೇ), ಗುಂಡಸಂದ್ರ, ಸುತ್ತಹಳ್ಳಿ, ಜಾಲಿಗರೆ, ಬೈರಾಪುರ, ಕಾಡಬ್ಯಾಡರಹಳ್ಳಿ, ಕಮಲೂರು, ಕಮಲೂರುಪಾಳ್ಯ(ದಾ), ಕರೇನಹಳ್ಳಿ, ನೆಲ್ಲುಕುಂಟೆ, ನೆಲ್ಲುಕುಂಟೆಪಾಳ್ಯ(ದಾ), ಮಜರಾಹೊಸಹಳ್ಳಿ, ದೊಡ್ಡತಾಂಡ, ದಿನ್ನೇತಾಂಡ, ಸೇವಾನಗರ, ಚೊಕ್ಕನಹಳ್ಳಿ, ಚಿಲೇನಹಳ್ಳಿ, ನಾಗಶೆಟ್ಟಿಹಳ್ಳಿ.
8	8-ಗುಂಡಮಗೆರೆ	ಹೊಸಹಳ್ಳಿ, ಜಕ್ಕೇನಹಳ್ಳಿ, ಗುಂಡಮಗೆರೆ, ಬಂಕೇನಹಳ್ಳಿ, ವಾಬಸಂದ್ರ, ಸೊಣ್ಣೇನಹಳ್ಳಿ, ಮಾಕಳಿ, ಓಜೇನಹಳ್ಳಿ, ಹೊಸಕೋಟೆಪುರ(ಬೇ), ಬೊಮ್ಮನಹಳ್ಳಿ(ಬೇ), ಬ್ಯಾಡರಹಳ್ಳಿ(ಬೇ), ಹೊಸನಾಗೇನಹಳ್ಳಿ, ಉಜ್ಜನಿ, ತಿಪ್ಪಯ್ಯನಪಾಳ್ಯ(ದಾ), ಬಂಡಮ್ಮನಪಾಳ್ಯ(ದಾ), ಯಾಕರ್ಲಹಳ್ಳಿ(ದಾ).

ಬೆಂಗಳೂರು ಗ್ರಾಮಾಂತರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಕಟ್ಟಿಹಿಂದಲಹಳ್ಳಿ(ದಾ), ಕಲ್ಲುಕುಂಟೆ, ಯರ್ರಮುದ್ದೇನಹಳ್ಳಿ, ಮಲ್ಲಸಂದ್ರ, ಕೊಟ್ಟಿಗಮಾಚೇನಹಳ್ಳಿ, ಕಾಡುಕುಂಟೆ, ತೇಕಲಹಳ್ಳಿ(ಬೇ), ಕುಕ್ಕಲಹಳ್ಳಿ.
9	9-ಆರೂಢಿ	ಆರೂಢಿ, ವಡ್ಡನಹಳ್ಳಿ(ದಾ), ಗರಿಕೇನಹಳ್ಳಿ(ದಾ), ಪಾಲನಹಳ್ಳಿ(ದಾ), ಅಮಲಗುಂಟೆ(ದಾ), ಕಾಮೇನಹಳ್ಳಿ(ದಾ), ಆಚಾರಿಪಾಳ್ಯ(ದಾ), ಗುಡಿಯಪ್ಪನ ಪಾಳ್ಯ(ದಾ), ಸೆಂದುಗುಡಿಸಲುಗಳು(ದಾ), ಕೆ.ಜಿ.ದೇವಪಾಲ(ಬೇ), ಬನವತಿ, ದೊಡ್ಡಗುಂಡಪ್ಪನಾಯ್ಕನಹಳ್ಳಿ(ದಾ), ಚಿಕ್ಕಗುಂಡಪ್ಪನಾಯ್ಕನಹಳ್ಳಿ(ದಾ), ಸಿಂಗ್ರಯ್ಯನಪಾಳ್ಯ(ದಾ), ಪಚಾರ್ ಪಾಳ್ಯ(ದಾ), ಕಾಮಾಕ್ಷಿಹಳ್ಳಿ, ದಡ ಗಟ್ಟಿ ಮಡಗುಗುಟ್ಟಹಳ್ಳಿ(ದಾ), ಹನುಮಂತಪುರ(ದಾ), ಗೌಡನಕುಂಟೆ, ಕರೇಕಲ್ಲುಹಳ್ಳಿ(ದಾ), ನಂಜಪ್ಪನಪಾಳ್ಯ(ದಾ), ಜವರಯ್ಯನ ಪಾಳ್ಯ(ದಾ), ಕೃಷ್ಣಾಪುರ ತಾಂಡ(ದಾ), ಹಾರೋಹಳ್ಳಿ, ಮರಿಮಾಕನ ಹಳ್ಳಿ(ದಾ), ಕಿಲ್ಲಾರನಹಳ್ಳಿ, ಹನುಮಂತಯ್ಯನಪಾಳ್ಯ (ದಾ), ಕೋಡಿಪಾಳ್ಯ(ದಾ), ಭೋವಿಪಾಳ್ಯ(ದಾ), ಗುಮ್ಮನಹಳ್ಳಿ, ತಮ್ಮಗಾನಹಳ್ಳಿ (ಗುಟ್ಟಹಳ್ಳಿ), ಶ್ರೀರಾಮನ ಹಳ್ಳಿ ಎ.ಕೆ.ಹಟ್ಟಿ, ಲಿಂಗದವೀರನಹಳ್ಳಿ, ಪುಟ್ಟಲಿಂಗಯ್ಯನ ಪಾಳ್ಯ(ದಾ), ದೊಡ್ಡವೀರದಿಪ್ಪಯ್ಯನ ಪಾಳ್ಯ(ದಾ), ದೊಡ್ಡನರಸಿಂಹಯ್ಯನ ಪಾಳ್ಯ (ದಾ), ಚಿಕ್ಕಮುತ್ತಯ್ಯನಪಾಳ್ಯ(ದಾ), ಪಾಪಣ್ಣಪಾಳ್ಯ(ದಾ).
10	10-ಸಾಸಲು	ಭಕ್ತರಹಳ್ಳಿ, ಮುತ್ತಗದಕಟ್ಟಿಪಾಳ್ಯ(ದಾ), ಶಿರಸ್ತೆದಾರನಹಳ್ಳಿ(ದಾ), ಆವಲಯ್ಯನಪಾಳ್ಯ(ದಾ), ಭೋವಿಹಟ್ಟಿಪಾಳ್ಯ, ಅಡಕವಾಳ, ಕೆ.ಜಿ.ಲಿಂಗೇನಹಳ್ಳಿ(ಬೇ), ಬೈಯಪ್ಪನಹಳ್ಳಿ, ಅಂಕೋನಹಳ್ಳಿ, ಆಲಪ್ಪನಹಳ್ಳಿ, ಬೆಣಚಿನಹಟ್ಟಿ(ದಾ), ಹನುಮಂತಯ್ಯನಪಾಳ್ಯ, ವಡ್ಡರಪಾಳ್ಯ, ಗುರುವಯ್ಯನಪಾಳ್ಯ, ಕೋಡಿಪಾಳ್ಯ, ಚೌಡಯ್ಯನಪಾಳ್ಯ, ಭೋವಿಹಟ್ಟಿಪಾಳ್ಯ, ನರಸಾಪುರ, ಕನಿಕೇನಹಳ್ಳಿ, ಮಲ್ಲೇಗೌಡನಹಳ್ಳಿ, ಕಾಡತಿಪುರ, ತಣ್ಣೀರನಹಳ್ಳಿ(ದಾ), ಮೂಡ್ಲಕಾಳೇನಹಳ್ಳಿ, ಬೊಮ್ಮಹಳ್ಳಿ, ಗುಂಡ್ಲಹಳ್ಳಿ, ಅಪ್ಪೇಗೌಡನ ಪಾಳ್ಯ, ಖಾಲಿಪಾಳ್ಯ, ಉಪ್ಪರಿಗೆಪಾಳ್ಯ, ಚಿಗರನಹಳ್ಳಿ(ಬೇ), ಶಿರಿಗೊಂಡನಹಳ್ಳಿ, ಭದ್ರಾಪುರ, ಸಾಸಲು, ಅಣ್ಣಯ್ಯನಪಾಳ್ಯ(ದಾ), ಭೋವಿಪಾಳ್ಯ(ದಾ), ಚನ್ನವೀರನಹಳ್ಳಿ, ಬೆಣಕಿನಮಡಗು, ಸೂಲಕುಂಟೆಬೋವಿಪಾಳ್ಯ(ದಾ), ಗಾಣದಾಳು, ತೋಡಲಬಂಡೆ, ಗರುಡಗಲ್ಲು, ಲಕ್ಕೇನಹಳ್ಳಿ, ಮಚ್ಚೇನಹಳ್ಳಿ, ಸಿಂಗೇನಹಳ್ಳಿ, ದಾಸರಪಾಳ್ಯ(ದಾ), ಕಾಡಆಲಪ್ಪನಹಳ್ಳಿ, ನಾಗಲಾಪುರ(ದಾ).
11	11-ಹಾಡೋನಹಳ್ಳಿ	ಸುಬ್ರಮಣ್ಯಘಾಟಿ, ಲಗುಮೇನಹಳ್ಳಿ, ಮೇಲಿನಜೂಗಾನಹಳ್ಳಿ (ಎಸ್.ಎಸ್.ಘಾಟಿ), ಕೆಳಗಿನಜೂಗಾನಹಳ್ಳಿ(ಮಂಗಳಪಾಳ್ಯ), ಗುಂಜೂರು, ಮಾಕಳಿದುರ್ಗ(ದಾ), ರೈಲ್ವೆಸ್ಟೇಷನ್, ಸುಬ್ಬರಾಯಿ ನಾಗೇನಹಳ್ಳಿ, ಪಾಲ್-ಪಾಲ್ವಿನ್ನೆ(ದಾ), ಗೆದ್ದಲಪಾಳ್ಯ, ಮೂಗ ಚಿನ್ನೇನಹಳ್ಳಿ(ಬೇ), ತುರುವನಹಳ್ಳಿ(ದಾ), ಮೇಲಿನನಾಯ್ಕರಂಡ ಹಳ್ಳಿ, ಕೆಳಗಿನನಾಯ್ಕರಂಡ ಹಳ್ಳಿ, ಹಾಡೋನಹಳ್ಳಿ, ತಿರುಮಗೊಂಡನ ಹಳ್ಳಿ, ಪೆರುಮಗೊಂಡನ ಹಳ್ಳಿ(ದಾ), ಗಂಗಸಂದ್ರ(ದಾ), ಗೊಲ್ಲಹಳ್ಳಿ(ದಾ), ದುರ್ಗೇನಹಳ್ಳಿ, ಐಯ್ಯಮ್ಮನ ಹಳ್ಳಿ(ದಾ), ನೆಲಗುದಿಗೆ(ದಾ), ಬಚ್ಚಹಳ್ಳಿ, ಶಿವಲಿಂಗಪುರ, ಲಕ್ಷ್ಮೀದೇವಿಪುರ, ತಿಮ್ಮಾಜನಹಳ್ಳಿ(ದಾ).
12	12-ತೂಬುಗೆರೆ	ತೂಬುಗೆರೆ, ನರಗನಹಳ್ಳಿ, ಕಾಚಹಳ್ಳಿ, ನಾರಸಿಂಹನಹಳ್ಳಿ(ದಾ), ಸೋತೇನಹಳ್ಳಿ, ಕೊಂಡಸಂದ್ರ(ದಾ), ಯದ್ಲಹಳ್ಳಿ, ಮಾಸ್ತಿಮ್ಮನ ಹಳ್ಳಿ(ಬೇ), ಮ್ಯಾಕಲಹಳ್ಳಿ(ಬೇ), ಚನ್ನ ಸಂದ್ರಪಾಳ್ಯ, ಕಾವಲ ಹಳ್ಳಿ(ಬೇ), ದಿನೇನಹಳ್ಳಿ(ಬೇ), ಕಲ್ಲುಕೋಟೆ, ಬಾಲೇನಹಳ್ಳಿ(ಬೇ), ಮುಕ್ಕಡಿಘಟ್ಟ, ಹಿರೇಮುದ್ದೇನಹಳ್ಳಿ, ಲಕ್ಕಸಂದ್ರ, ಮ್ಯಾಕಲ ತಿಮ್ಮನಹಳ್ಳಿ(ಬೇ), ಚಿಕ್ಕಮುದ್ದೇನಹಳ್ಳಿ, ಪೆದ್ದತಿಮ್ಮನಹಳ್ಳಿ(ದಾ),

ಬೆಂಗಳೂರು ಗ್ರಾಮಾಂತರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಕುರುವಿಗರೆ, ಮುತ್ತಗದಹಳ್ಳಿ(ಬೇ), ಹಿರೇನಗುಡ್ಡದಹಳ್ಳಿ, ಸುಣ್ಣಗಟ್ಟಹಳ್ಳಿ(ದಾ), ಟಂಕಸಾಲ ಹೊಸಹಳ್ಳಿ(ದಾ), ಕಾರನಾಳ.
13	13-ಮೆಳೇಕೋಟೆ	ಮೆಳೇಕೋಟೆ, ದೊಡ್ಡರಾಯಪ್ಪನಹಳ್ಳಿ, ಚಿಕ್ಕರಾಯಪ್ಪನಹಳ್ಳಿ, ಸಾಧುಮಠ(ದಾ), ಸೊಣ್ಣಪುರ(ದಾ), ಚನ್ನಾಪುರ, ಗಂಟಿಗಾನಹಳ್ಳಿ, ಬೀಡಿಕೆರೆ, ಗಂಡರಾಜಪುರ(ದಾ), ಗೊಂಡನಹಳ್ಳಿ, ಮುಕ್ಕೇನಹಳ್ಳಿ(ದಾ), ಮೆಳೇಕೋಟೆಕ್ರಾಸ್ (ದಾ), ಮಾರಹಳ್ಳಿ, ಭೂಮೇನಹಳ್ಳಿ.
14	14-ಕೊನಘಟ್ಟ	ಕೊನಘಟ್ಟ, ಲಿಂಗನಹಳ್ಳಿ, ಅಂಚರಹಳ್ಳಿ(ದಾ), ಸೊಣ್ಣಪ್ಪನಹಳ್ಳಿ, ಗೋವಿಂದಪುರ(ಬೇ), ಕೋಡಿಹಳ್ಳಿ(ದಾ), ಹೆಗ್ಗಡಿಹಳ್ಳಿ, ಕಣಿವೆಪುರ(ದಾ), ಮಾಚಗೊಂಡನಹಳ್ಳಿ, ಸೀಗೇಹಳ್ಳಿ(ದಾ), ದಂಡುದಾಸಕೊಡಿಗೇಹಳ್ಳಿ, ವಾಸುದೇವನಹಳ್ಳಿ(ದಾ), ಸೊಣ್ಣಮಾರನಹಳ್ಳಿ, ಊದನಹಳ್ಳಿ, ಕುರುಬರಹಳ್ಳಿ, ಗೊಳ್ಳನಂದಿಗುಂದ, ಆಚಾರ್ಹಳ್ಳಿ, ತಪಸೀಪುರ, ಬೀಡಿಕೆರೆ ಆಗ್ರಹಾರ(ಬೇ).
15	15-ರಾಜಘಟ್ಟ	ರಾಜಘಟ್ಟ, ಕಂಚಿಗನಾಳ, ತಿಮ್ಮಸಂದ್ರ, ಗಡ್ಡಂಬಚ್ಚಹಳ್ಳಿ, ಹಾಲ್ಮೇನಹಳ್ಳಿ, ದಾಸಗೊಂಡನಹಳ್ಳಿ, ರಾಜಘಟ್ಟಅಮಾನಿಕೆರೆ(ಬೇ), ಪಿಂಡಕೂರುತಿಮ್ಮನಹಳ್ಳಿ, ಮುದ್ದನಾಯಕನಪಾಳ್ಯ, ಶಿವಪುರ, ಹಮಾಮ್(ದಾ), ಶಿವಪುರಮಾನಿಕೆರೆ(ಬೇ).
16	16-ದರ್ಗಾಜೋಗಿಹಳ್ಳಿ	ದರ್ಗಾಜೋಗಿಹಳ್ಳಿ, ನಾಗಸಂದ್ರ, ಶ್ರೀನಿವಾಸಪುರ (ಬೇ) (ಕರೇನಹಳ್ಳಿಮೂಲಗ್ರಾಮ), ಕರೇನಹಳ್ಳಿ( ಇಸ್ಕಾಂಪುರ),
17	17-ಅರಳುಮಲ್ಲಿಗೆ	ಅರಳುಮಲ್ಲಿಗೆ, ಜಕ್ಕಸಂದ್ರ, ಏಕಾಶಿಪುರ, ಖಾನೇಹೊಸಹಳ್ಳಿ, ಆಲಹಳ್ಳಿ, ಎಸ್.ಎಂ.ಗೊಲ್ಲಹಳ್ಳಿ, ಮಜರಾಹೊಸಹಳ್ಳಿ, ವೀರಾಪುರ, ತಿಪ್ಪಾಪುರ, ಜಿಂಕಬಚ್ಚಹಳ್ಳಿ, ಹೊಸಹುಡ್ಕೆ, ಕೆ.ಜಿ.ಕುಂಟನಹಳ್ಳಿ(ಬೇ), ಚಿಕ್ಕತುಮಕೂರು.
18	18-ಕೆಸ್ತೂರು	ಕೆಸ್ತೂರು, ಮಂಡಿಬ್ಯಾಡರಹಳ್ಳಿ, ಹುಸ್ತೂರು, ಮೆಣಸಿ, ಆಣಗಲಪುರ(ದಾ), ಕುಂಟನಹಳ್ಳಿ, ಕೂಗೋನಹಳ್ಳಿ, ಶ್ರವಣೂರು, ಹೊನ್ನಾಘಟ್ಟ, ಗಾಳಿಪೂಜಿ, ಹಾದ್ರಿಪುರ, ರಾಯರಪಾಳ್ಯ (ದಾ), ಚಿಕ್ಕಹಜ್ಜಾಜಿ, ಕತ್ತಾಳೆಪಾಳ್ಯ(ದಾ), ಚಿಕ್ಕಹಜ್ಜಾಜಿ ಅಮಾನಿಕೆರೆ(ಬೇ), ರಾಮೇಶ್ವರ, ಚುಂಚೇಗೌಡನಹೊಸಹಳ್ಳಿ, ನಾರನಹಳ್ಳಿ, ಮಧುರನಹೊಸಹಳ್ಳಿ.
19	19-ಕೊಡಿಗೇಹಳ್ಳಿ	ಕೊಡಿಗೇಹಳ್ಳಿ, ಕಕ್ಕಹಳ್ಳಿ, ಕುರುಬರಹಳ್ಳಿ, ಹೊಸಹಳ್ಳಿ(ದಾ), ಸಿರಿಕಲ್ಮರ್ ಫಾರಂ(ದಾ), ತಳಗವಾರ, ಪಾಲನಜೋಗಿಹಳ್ಳಿ, ಮಾದಗೊಂಡನಹಳ್ಳಿ.
20	20-ಕಂಟನಕುಂಟೆ	ಕಂಟನಕುಂಟೆ, ಅಮಾನಿಪಾಲನಕೆರೆ(ಬೇ), ವಡ್ತರಹಳ್ಳಿ, ವಡ್ತರಹಳ್ಳಿಪಾಳ್ಯ(ದಾ), ಮಲ್ಲಾತಹಳ್ಳಿ, ಮಲ್ಲಾತಹಳ್ಳಿಪಾಳ್ಯ(ದಾ), ವಡ್ತರಪಾಳ್ಯ(ದಾ), ಮೇಡಿಹಳ್ಳಿ, ತೊಗರಿಘಟ್ಟ, ರಾಮಯ್ಯನಪಾಳ್ಯ(ದಾ), ಅಂತರಹಳ್ಳಿ, ಅಳ್ಳಾಳಸಂದ್ರ, ತಪಸೀಹಳ್ಳಿ, ಕೋಳೂರು, ಕೋಳೂರುಪ್ಲಾಂಟೇಷನ್, ಹಸನ್‌ಘಟ್ಟ.
4-ನೆಲಮಂಗಲ ತಾಲ್ಲೂಕು ಪಂಚಾಯತ್		
1	1- ಯಂಟಗಾನಹಳ್ಳಿ	ಸೋಲದೇವನಹಳ್ಳಿ, ರಂಗಯ್ಯನಪಾಳ್ಯ(ದಾ), ಗೊರವನಹಳ್ಳಿ, ಹಂದಿಗುಟ್ಟ(ದಾ), ರಾಂಪುರ(ದಾ), ನರಸಿಂಹಯ್ಯನಪಾಳ್ಯ, ಬಾಣಸವಾಡಿ, ಕಣವನಹಳ್ಳಿ, ನರಸಿಂಹನಪಾಳ್ಯ(ದಾ), ಇರಿಗೇನಹಳ್ಳಿ (ಬೇ), ಬೋಳಮಾರನಹಳ್ಳಿ, ಬಜ್ಜೇಗೌಡನಪಾಳ್ಯ(ದಾ), ತಿಮ್ಮೇಗೌಡನಪಾಳ್ಯ(ದಾ), ವಡಿವೇಲು ಎಸ್ಕೇಟ್(ದಾ), ಚೌಡಸಂದ್ರ, ಕಳಸೇಗೌಡನಪಾಳ್ಯ(ದಾ), ಹುಣಸೆಕಟ್ಟೆಪಾಳ್ಯ(ದಾ), ಗಂಗಪ್ಪನಪಾಳ್ಯ(ದಾ), ಕೊಟ್ಟನಹಳ್ಳಿ, ಬೀದನಪಾಳ್ಯ, ಕೃಷ್ಣರಾಜಪುರ(ಬೇ), ಮಂಟನಕುರ್ಚಿ, ಗೇರಹಳ್ಳಿ(ದಾ) ತಿಮ್ಮಪ್ಪನಪಾಳ್ಯ(ದಾ), ಗವಿಪಾಳ್ಯ(ದಾ), ಹುಚ್ಚಹನುಮಯ್ಯನ ಪಾಳ್ಯ(ದಾ), ನಲ್ಲಯ್ಯನಪಾಳ್ಯ(ದಾ), ಗೋವಿಂದನಪಾಳ್ಯ(ದಾ), ಮಂಚೇನಹಳ್ಳಿ, ಲಂಬಾಣಿ ತಾಂಡ್ಯ (ದಾ), ಪೂಜಗನಪಾಳ್ಯ ಧರ್ಮನಾಯಕನ ತಾಂಡ್ಯ (ದಾ), ಲಿಂಗನಪಾಳ್ಯ(ದಾ),

ಬೆಂಗಳೂರು ಗ್ರಾಮಾಂತರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಗಣನಾಯಕನತಾಂಡ್ಯ(ದಾ), ಅವಲಕುಪ್ಪೆ, ಹೊಸಹಳ್ಳಿ, ಗೋರಿನಬೆಲೆ, ಸಾಬರಪಾಳ್ಯ(ದಾ), ಲಿಂಗಣ್ಣನಪಾಳ್ಯ(ದಾ), ಗುರುವನಹಳ್ಳಿ(ದಾ), ಎ.ಕೆ ಕಾಲೋನಿ(ದಾ), ವಸಂತನಗರ(ದಾ), ಬೈರಪ್ಪನಪಾಳ್ಯ(ದಾ), ಯಂಟಗಾನಹಳ್ಳಿ, ಹನುಮಂತೇಗೌಡನ ಪಾಳ್ಯ(ದಾ), ಹೊನ್ನಸಂದ್ರ, ಗಾಂದಿಗ್ರಾಮ(ದಾ), ಕೃಷ್ಣರಾಜಪುರ (ಬೇ), ಭಟ್ಟರಹಳ್ಳಿ, ಕೊರಟಗೆರೆ, ನರಸಿಂಹಯ್ಯನಪಾಳ್ಯ(ದಾ), ಸೀತಾ ರಾಮಭಟ್ಟರಪಾಳ್ಯ, ಮಹದೇವಪುರ, ಬೋವಿಪಾಳ್ಯ(ದಾ) ಹನುಮನಪಾಳ್ಯ, ಲಿಂಗೇನಹಳ್ಳಿ, ಬೂರಗಮರದಪಾಳ್ಯ(ದಾ), ಕಾಡುಕರೇನಹಳ್ಳಿ, ಕೆ.ಬಿ.ಡಿ.ಎಸ್ ಎಸ್ಕೇಟ್(ದಾ).
2	2-ಶ್ರೀನಿವಾಸಪುರ	ಶ್ರೀನಿವಾಸಪುರ, ಹನುಮಂತೇಗೌಡನಪಾಳ್ಯ(ದಾ), ಮರಸರಹಳ್ಳಿ (ದಾ), ಬೈರಸಂದ್ರ, ಹೊಸಪಾಳ್ಯ(ದಾ), ಜೋಗಿಪಾಳ್ಯ(ದಾ), ತೊರಪಾಳ್ಯ(ದಾ), ಮೊದಲಕೋಟೆ, ಮಣ್ಣೇಪಾಳ್ಯ (ದಾ), ಭೂಸಂದ್ರ, ಬಾಲಗುರುವನಪಾಳ್ಯ(ಬೇ), ಹಂಚೀಪುರ, ಕರೇಕಲ್ಲುಪಾಳ್ಯ(ದಾ), ಗಾಣಿಗರಪಾಳ್ಯ(ದಾ), ಕೃಷ್ಣನಗರ(ದಾ), ವಡ್ಡರಪಾಳ್ಯ, ಕೋಡಪ್ಪನಹಳ್ಳಿ, ಕಕ್ಕೇಪಾಳ್ಯ(ದಾ), ಕೆ.ಕಂಪಲಿಂಗನಹಳ್ಳಿ, ಚಿಕ್ಕಮಾರನಹಳ್ಳಿ, ಚಿಕ್ಕಮಾರನಹಳ್ಳಿ. ಎ.ಕೆ.ಕಾಲೋನಿ, ಚಿಕ್ಕಪುಟ್ಟಯ್ಯನಪಾಳ್ಯ(ದಾ), ಮೂಡಲ ಪಾಳ್ಯ(ದಾ), ದಲ್ಲಾಳಿ ಚನ್ನಯ್ಯನಪಾಳ್ಯ(ದಾ), ದೊಡ್ಡಕರೇನಹಳ್ಳಿ, ಅಜೀಜ್ ಸಾಬರಪಾಳ್ಯ, ಮಲ್ಲರಬಾಣವಾಡಿ, ಶಾಂತಿನಗರ (ದಾ), ಬಾವಿಕರೆ.
3	3-ಕಣೇಗೌಡನಹಳ್ಳಿ	ಕಣೇಗೌಡನಹಳ್ಳಿ, ಚನ್ನೇಗೌಡನಪಾಳ್ಯ(ದಾ), ಇಸ್ಲಾಂಪುರ(ದಾ), ಗಂಗಾಧರನಪಾಳ್ಯ, ಎಸ್.ಚನ್ನೇಗೌಡನಪಾಳ್ಯ(ದಾ), ವೀರನಂಜೀಪುರ, ಹುರುಳಿಹಳ್ಳಿ, ವೀರರಾಘವನಪಾಳ್ಯ, ಗಂಡುಗೂಳಿಪುರ, ಓಬನಾಯಕನಹಳ್ಳಿ, ಕೆ.ಜಿ ಶ್ರೀನಿವಾಸಪುರ ನರಸೀಪಾಳ್ಯ (ಬೇ), ಯಲಚಗೆರೆ, ಹಾಜೀಪಾಳ್ಯ ಕಂಚನಹಳ್ಳಿ.
4	4-ಬೂದಿಹಾಳ್	ಬೂದಿಹಾಳ್, ದೇಗನಹಳ್ಳಿ, ಮಾಚೋನಾಯಕನಹಳ್ಳಿ, ಪಾಪಬೋವಿಪಾಳ್ಯ(ದಾ), ಅನಂತಪುರ, ದಿಣ್ಣೇಪಾಳ್ಯ(ದಾ), ಕಾಚನಹಳ್ಳಿ, ವಜ್ರಗಟ್ಟೆಪಾಳ್ಯ(ದಾ), ಬೊಮ್ಮನಹಳ್ಳಿ, ನರಸಿಂಹನಪಾಳ್ಯ, ಅಹೋಬಲಪಾಳ್ಯ(ಬೇ), ಬರದಿ, ಬರದಿಪಾಳ್ಯ (ದಾ), ಕೋಡಿಪಾಳ್ಯ(ದಾ), ತಿಗಳರಪಾಳ್ಯ (ದಾ), ಗೇರುಪಾಳ್ಯ (ದಾ), ಮಂಡಿಗೆರೆ, ತೊಣಚಿನಕುಪ್ಪೆ, ಭುವನೇಶ್ವರಿನಗರ(ದಾ), ಮೈಲನಹಳ್ಳಿ (ಬೇ), ಯರಮಂಚನಹಳ್ಳಿ.
5	5-ಟಿ ಬೇಗೂರು	ಟಿ.ಬೇಗೂರು, ನ್ಯಾಷನಲ್ ಹೈವೇಏರಿಯಾ, ಹುಚ್ಚೇಗೌಡನ ಪಾಳ್ಯ(ದಾ), ಮಾರೋಹಳ್ಳಿ, ಮಾಳೋನಾಗತಿಹಳ್ಳಿ, ತೊರೆಕಂಪೋಹಳ್ಳಿ, ಹೊನ್ನೇಗೌಡನಪಾಳ್ಯ(ದಾ), ಕೊನೇರಿಪುರ (ಬೇ), ಗೆದ್ದಲಹಳ್ಳಿ, ಗೆದ್ದಲಹಳ್ಳಿಪಾಳ್ಯ(ದಾ), ಅಗಸರಹಳ್ಳಿ, ಕೃಷ್ಣರಾಜಪುರ, ಅರಳೇದಿಬ್ಬ, ಆನಂದನಗರ(ದಾ), ಜನತಾಕಾಲೋನಿ(ದಾ), ತಿರುಮಲಾಪುರ, ಅರಳಸಂದ್ರ, ಬುಡ್ಡಯ್ಯನಪಾಳ್ಯ(ದಾ), ಗಂಗಬೈರಪ್ಪನಪಾಳ್ಯ(ದಾ), ಬೈರನಹಳ್ಳಿ, ಕಂಬಯ್ಯನಪಾಳ್ಯ(ದಾ), ಜಕ್ಕನಹಳ್ಳಿ, ಪ್ರಭಾಕರನಗರ(ದಾ), ಕೃಷ್ಣರಾಜಪಾಳ್ಯ, ಗುಡ್ಡೇಗೌಡನಚನ್ನೋಹಳ್ಳಿ, ವರದನಾಯಕನಹಳ್ಳಿ.



ಬೆಂಗಳೂರು ಗ್ರಾಮಾಂತರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
6	6-ಗೊಲ್ಲಹಳ್ಳಿ	ಹಸಿರುಹಳ್ಳಿ, ಚಿಕ್ಕನಹಳ್ಳಿ, ಸಿದ್ದಯ್ಯನಪಾಳ್ಯ (ದಾ) ತಿಗಳರಪಾಳ್ಯ (ದಾ), ಕೆಂಪಯ್ಯನಪಾಳ್ಯ(ದಾ), ಬೈರನಾಯಕನಹಳ್ಳಿ ರೈಲ್ವೇಗೇಟ್, ದೊಡ್ಡಹುಚ್ಚಯ್ಯನಪಾಳ್ಯ (ದಾ), ಲಕ್ಕಪ್ಪನಹಳ್ಳಿ,ವಾದಕುಂಟೆ, ತ್ಯಾಗದಹಳ್ಳಿ, ಬೆಟ್ಟಹಳ್ಳಿ ,ಬೆಟ್ಟಹಳ್ಳಿ ಪಾಳ್ಯ (ದಾ). ಗೊಲ್ಲಹಳ್ಳಿ ಅರ್ಜುನಬೆಟ್ಟಹಳ್ಳಿ, ಮೈಲನಹಳ್ಳಿ ,ನಾರಾಯಣರಾವ್ ಪಾಳ್ಯ ,ಕೃಷ್ಣರಾಜಪುರ (ಬೇ) ಬೈರಶೆಟ್ಟಿಹಳ್ಳಿ, ಗುಟ್ಟೆಪಾಳ್ಯ (ದಾ),ಬೋಳಮಾರನಹಳ್ಳಿ ,ಹ್ಯಾಡಾಳು ತಿರುಮಲಗೊಂಡನಪಾಳ್ಯ (ದಾ), ಕೋಡಿಪಾಳ್ಯ (ದಾ).
7	7-ತ್ಯಾಮಗೊಂಡ್ಲು	ತ್ಯಾಮಗೊಂಡ್ಲು.
8	8-ದೊಡ್ಡಬೆಲೆ	ದೊಡ್ಡಬೆಲೆ, ಕಿಟ್ಟಯ್ಯನಪಾಳ್ಯ(ದಾ), ಬಸಪ್ಪನಪಾಳ್ಯ(ದಾ), ಮಾವಿನಕೊಮ್ಮನಹಳ್ಳಿ, ಇಸುವನಹಳ್ಳಿ, ತಿಗಳರಪಾಳ್ಯ(ದಾ), ತಡಶೀಘಟ್ಟ, ನಿಂಬೇನಹಳ್ಳಿ, ಗೊಳಾಪುರ, ದೊಡ್ಡಬೆಲೆ ರೈಲ್ವೆ ನಿಲ್ದಾಣ(ದಾ), ಕಾರೆಹಳ್ಳಿ, ಕಾರಲಪ್ಪನಪಾಳ್ಯ(ದಾ), ದೊಡ್ಡಚನ್ನೋಹಳ್ಳಿ, ಕೊಡಿಗೇಹಳ್ಳಿ, ಹೊಸಪಾಳ್ಯ(ದಾ), ಹತ್ತುಕುಂಟೆ ಪಾಳ್ಯ (ದಾ), ಬಳ್ಳಗೆರೆ, ಗುಟ್ಟೆಪಾಳ್ಯ(ದಾ), ಕಂಚನಪುರ, ವಡ್ಡರಪಾಳ್ಯ (ದಾ), ಓಬಳಾಪುರ, ಕೃಷ್ಣರಾಜಪುರ(ದಾ), ಗೋರಘಟ್ಟ, ಮುರಾರಯ್ಯನಪಾಳ್ಯ(ದಾ) ಚಿಕ್ಕಣ್ಣನಪಾಳ್ಯ(ದಾ), ಹೊಟ್ಟಪ್ಪನಪಾಳ್ಯ(ದಾ), ಮುತ್ತಯ್ಯನಪಾಳ್ಯ(ದಾ), ಕರಿಮಾರನಹಳ್ಳಿ, ಸಿದ್ದಯ್ಯನಪಾಳ್ಯ(ದಾ), ಸೋಮಸಾಗರ, ಮಾವಿನಕುಂಟೆ, ಧರ್ಮಂಜಯ್ಯನ ಪಾಳ್ಯ(ದಾ), ಜಕ್ಕಸಂದ್ರ, ಕೃಷ್ಣರಾಜಪುರ (ಬೇ).
9	9-ಮಣ್ಣೆ	ಮಣ್ಣೆ, ಮಣ್ಣೆರಾಂಪುರ, ಅಪ್ಪಗೊಂಡನಹಳ್ಳಿ, ಗೊಲ್ಲರಹಟ್ಟಿ (ದಾ), ಶಿರಗನಹಳ್ಳಿ, ವಡ್ಡರಪಾಳ್ಯ(ದಾ), ವೆಂಕಟಾಪುರ, ತಾವರಕರೆ, ಹಾಲುರಾಂಪುರ(ದಾ), ಹಾದಿಹೊಸಹಳ್ಳಿ, ಮದ್ದೇನಹಳ್ಳಿ, ಮಾಕನಕುಪ್ಪೆ, ಚನ್ನಲಿಂಗಯ್ಯನಪಾಳ್ಯ(ದಾ), ಯರನಪಾಳ್ಯ (ದಾ), ಜನತಾ ಕಾಲೋನಿ(ದಾ), ಅಣ್ಣಯ್ಯನಪಾಳ್ಯ(ದಾ) ಅಲ್ಪಯ್ಯನಪಾಳ್ಯ(ದಾ), ಮುದ್ದೆ ಲಿಂಗನಹಳ್ಳಿ , ಕನ್ನೋಹಳ್ಳಿ, ಲಕ್ಷ್ಮಣಪುರ, ತಿಪ್ಪಶೆಟ್ಟಿಹಳ್ಳಿ, ಬೀರಗೊಂಡನಹಳ್ಳಿ, ಸಾಬರಪಾಳ್ಯ(ದಾ), ಮರಳಕುಂಟೆ, ಚಿಕ್ಕ ಮುತ್ತರಾಯನ ಪಾಳ್ಯ(ದಾ), ರುದ್ರಯ್ಯನಪಾಳ್ಯ(ದಾ), ಚಿಕ್ಕನಹಳ್ಳಿ, ಎಲೇಕ್ಟಾನಹಳ್ಳಿ, ಬೆಣ್ಣೆಗೆರೆ, ಹನುಮಂತನಗರ(ದಾ), ದಾಸೇನಹಳ್ಳಿ, ಬೆಣಚನಹಳ್ಳಿ, ಬೊಮ್ಮ ಲಿಂಗಯ್ಯನಪಾಳ್ಯ(ದಾ), ಕುಂಟಬೊಮ್ಮನಹಳ್ಳಿ, ಗಿರಿಯನಪಾಳ್ಯ, ಹುಲ್ಲರವೆ, ಚಿಕ್ಕನಪಾಳ್ಯ ಬರಗೂರು, ಶಿವಾಜಿಪಾಳ್ಯ (ದಾ) , ಮದಗ.
10	10-ಹೆಗ್ಗುಂದ	ನರಸೀಪುರ, ತಿಮ್ಮಪ್ಪನಪಾಳ್ಯ(ದಾ), ದೇವರಹಟ್ಟಿ(ದಾ), ಬೆಟ್ಟದಹೊಸಹಳ್ಳಿ, ಚನ್ನೋಹಳ್ಳಿ, ರಾಮೇನಹಳ್ಳಿ, ಇಮಚೇನಹಳ್ಳಿ, ಇಮಚೇನಹಳ್ಳಿಪಾಳ್ಯ(ದಾ), ಹೆಗ್ಗುಂದ, ಮದ್ದೇನಹಳ್ಳಿಪಾಳ್ಯ(ದಾ), ಅಯ್ಯಪ್ಪನತೋಟ(ದಾ) ಶಾಂತೇಗೌಡನ ಪಾಳ್ಯ(ದಾ), ಸಣ್ಣಪ್ಪನ ಪಾಳ್ಯ(ದಾ), ಹೊನ್ನಲಗಯ್ಯನಪಾಳ್ಯ(ದಾ), ಹುಚ್ಚ ವೀರತಪ್ಪನಪಾಳ್ಯ(ದಾ), ಬೆಟ್ಟದಹಿಂದಿನ ಪಾಳ್ಯ(ದಾ), ಮಾಕೇನಹಳ್ಳಿ, ಲಕ್ಷ್ಮಣಪುರ(ದಾ), ಜಾಜೂರು, ಹಾಲೇನಹಳ್ಳಿ, ಸಾಲಹಟ್ಟಿ(ದಾ), ಪಾರ್ವತಿಪುರ(ದಾ), ಬುಗಡಿಹಳ್ಳಿ, ಶ್ರೀನಿವಾಸರಾಯನ ಪಾಳ್ಯ(ದಾ), ಗೊಲ್ಲರಹಟ್ಟಿ(ದಾ), ದಾಸಣ್ಣನಪಾಳ್ಯ (ದಾ), ಬಾಲಮಲ್ಲಯ್ಯನ ಪಾಳ್ಯ(ದಾ) ಕುರುವೇಲ್ ತಿಮ್ಮನಹಳ್ಳಿ, ಜಿನ್ನಯ್ಯನಪಾಳ್ಯ(ದಾ), ಗೋವಿಂದಪುರ, ಗಾಣಿಗಶೆಟ್ಟರ ಪಾಳ್ಯ(ದಾ), ಬೈರಪ್ಪನಪಾಳ್ಯ(ದಾ), ಮರಿಯಪ್ಪನಪಾಳ್ಯ(ದಾ), ಗವಿಯಪ್ಪನ ಪಾಳ್ಯ(ದಾ), ಕಳಸೇಗೌಡನ ಪಾಳ್ಯ(ದಾ), ಕಸಬಾನಿಜಗಲ್ಲು, ರಾಯರಪಾಳ್ಯ(ದಾ), ದಾನೋಜಿ ಪಾಳ್ಯ(ದಾ), ನಲ್ಲಪ್ಪನ ಪಾಳ್ಯ(ದಾ), ಲಕ್ಕಿಪುರ(ದಾ),

ಬೆಂಗಳೂರು ಗ್ರಾಮಾಂತರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಪಾಪಬೋವಿಪಾಳ್ಯ (ದಾ), ಸುಗ್ಗಯ್ಯನಪಾಳ್ಯ (ದಾ), ದೇವರಹೊಸಕಲ್ಲಿ, ಹಳೇನಿಜಗಲ್.
11	11-ಸೋಂಪುರ	ಸೋಂಪುರ, ಪೆಮ್ಮನಹಳ್ಳಿ, ಹರಿಜನಕಾಲೋನಿ(ದಾ), ತಿಮ್ಮನಾಯಕನಹಳ್ಳಿ, ಎಡೇಹಳ್ಳಿ, ಹರಿಜನಕಾಲೋನಿ, ಭಾರತೀಪುರ, ಹರಿಜನ ಕಾಲೋನಿ, ಹೊಸ ಬಡಾವಣೆ, ನಿಡವಂದ, ಹರಿಜನ ಕಾಲೋನಿ ರೈಲ್ವೇ ಸ್ಟೇಷನ್ ರಸ್ತೆ ರೈಲ್ವೇ ಸ್ಟೇಷನ್ ಹಿಂಭಾಗ, ರೈಲ್ವೇ ಸಿಬ್ಬಂದಿ ನಿವಾಸ, ನಿಡವಂದ ಹೊಸಬಡಾವಣೆ, ಸುಗ್ಗಯ್ಯನಪಾಳ್ಯ(ದಾ), ಕರಿಮಣ್ಣಿ, ತಟ್ಟೇಕರೆ, ನಿಜಗಲ್ ಕಂಪೌಂಡ್‌ಹಳ್ಳಿ, ಮಾದೇನಹಳ್ಳಿ, ಕಂಪಸಿದ್ವಯ್ಯನಪಾಳ್ಯ (ದಾ).
12	12- ಅಗಳಕುಪ್ಪೆ	ಅಗಳಕುಪ್ಪೆ, ಕೃಷ್ಣಾಪುರ(ದಾ), ಅಂಚೆಪಾಳ್ಯ (ದಾ), ಬೀರಗೊಂಡನಹಳ್ಳಿ, ಕಲ್ಲುನಾಯಕನಹಳ್ಳಿ, ಕಾಮಲಾಪುರ, ಅರಳಿಮರದಪಾಳ್ಯ(ದಾ), ಕಲ್ಲುವೀರಯ್ಯನಪಾಳ್ಯ(ದಾ), ಕುಂಟಯ್ಯನಪಾಳ್ಯ(ದಾ), ಲಕ್ಕೂರು, ಅಂಚೆ ಮನೆ, ಮುದ್ದ ರಾಮನಾಯಕನಪಾಳ್ಯ, ಹೊಸತೋಟ, ಚಂದನಹೊಸಕಲ್ಲಿ, ಹೊನ್ನೇನಹಳ್ಳಿ ಲಂಬಾಣಿ ತಾಂಡ್ಯ (ದಾ), ಕೆಂಗಲ್ಲು ದೇವಗಾನಹಳ್ಳಿ (ದಾ), ಗೊಲ್ಲರಹಟ್ಟಿ (ದಾ) , ಲಂಬಾಣಿ ತಾಂಡ್ಯ(ದಾ), ಶ್ರೀಪತಿಹಳ್ಳಿ, ರಾಮಯ್ಯನಪಾಳ್ಯ(ದಾ), ಕಲ್ಲಯ್ಯನಪಾಳ್ಯ(ದಾ), ಬರಗೇನಹಳ್ಳಿ, ಹುಚ್ಚವೀರಯ್ಯನಪಾಳ್ಯ (ದಾ), ವೀರಸಾಗರ ಕೆಂಗಲ್ ಕಂಪೌಂಡ್‌ಹಳ್ಳಿ, ಅವ್ವೇರಹಳ್ಳಿ, ಕೆ.ಜಿ ಶ್ರೀನಿವಾಸಪುರ .
13	13-ಶಿವಗಂಗಿ	ಶಿವಗಂಗಿ, ಹರಿಜನಕಾಲೋನಿ, ಹೊಸಪಾಳ್ಯ(ದಾ), ಪಟ್ಟದೇವರ ಪಾಳ್ಯ(ದಾ), ಮಾಚನಹಳ್ಳಿ, ಹೊಸಬಡಾವಣೆ, ಗೊಟ್ಟಿಗರೆ, ಗೊಟ್ಟಿಗರೆ ಕಾಲೋನಿ, ವಡ್ಡರಪಾಳ್ಯ (ದಾ), ಕೂತಘಟ್ಟ, ದಾಸೇಗೌಡನಪಾಳ್ಯ (ದಾ), ಗೌರಪುರ, ಐಸಾಮಿಪಾಳ್ಯ (ದಾ), ಚಿಕ್ಕನಪಾಳ್ಯ (ದಾ), ಗಂಗೇನಪುರ , ಬೈರಪ್ಪನಪಾಳ್ಯ (ದಾ), ಭದ್ರಯ್ಯನಪಾಳ್ಯ (ದಾ), ಲಕ್ಕಯ್ಯನಪಾಳ್ಯ (ದಾ), ಶಿವಾನಂದನಗರ (ದಾ), ಬಿಲ್ಲಿನಕೋಟೆ, ಗುಂಡೇನಹಳ್ಳಿ, ಹೊಸಹಳ್ಳಿ, ಚನ್ನತಿಮ್ಮಯ್ಯನಪಾಳ್ಯ (ದಾ), ಕೆರೆಕತ್ತಿಗನೂರು, ಕೆರೆಕತ್ತಿಗನೂರು ಪಾಳ್ಯ (ದಾ), ಮಾರುತಿನಗರ (ದಾ), ಕಾಸರಘಟ್ಟ, ಬಾಪೂಜಿನಗರ (ದಾ), ಬೋವಿಪಾಳ್ಯ(ದಾ), ಗೆದ್ದಲಹಳ್ಳಿ, ಆಲದಹಳ್ಳಿ, ವಡ್ಡರಪಾಳ್ಯ (ದಾ), ಮಹಿಮಾಪುರ .
14	14- ಅರೆಬೊಮ್ಮನಹಳ್ಳಿ	ಅರೆಬೊಮ್ಮನಹಳ್ಳಿ, ಕೆಂಪಾಪುರ, ಅಗ್ರಹಾರ, ಗಂಗೇಗೌಡನಪಾಳ್ಯ (ದಾ), ಸೊಲ್ಕುಂಟೆ , ಕೋಡಿಪಾಳ್ಯ, ತಿಗಳರಪಾಳ್ಯ, ಕರೇನಹಳ್ಳಿ, ಬ್ಯಾಡರಹಳ್ಳಿ, ತಾಳೇಕರೆ, ತಾಳೇಕರೆಪಾಳ್ಯ (ದಾ), ಲಕ್ಕಸಂದ್ರ, ಚಿಕ್ಕಣ್ಣ (ಬೇ), ಪಲ್ಲರಹಳ್ಳಿ, ಹಲ್ಲೂರು, ಕೊಡಗಿಬೊಮ್ಮನಹಳ್ಳಿ, ಹೊನ್ನರಾಯನಹಳ್ಳಿ, ಹೊನ್ನರಾಯನಹಳ್ಳಿ ಪಾಳ್ಯ (ದಾ), ಹೆಚ್.ಡಿ.ಪಾಳ್ಯ (ದಾ), ತಿಮ್ಮಸಂದ್ರ, ಗೋವಿಂದಪುರ, ಮೆಳಕತ್ತಿಗನೂರು, ಮೆಳಕತ್ತಿಗನೂರುಪಾಳ್ಯ (ದಾ), ದಾಸನಪುರ (ಬೇ), ಕಂಬಾಳು, ಮೇಗಲಗವಿಮಠ, ಕಮಲಾನಗರ (ದಾ), ನಾರಾಯಣಪುರ, ಗೊಲ್ಲರಹಟ್ಟಿ (ದಾ), ಹುರಿಯಪ್ಪನಪಾಳ್ಯ(ದಾ) , ಬಸವಪಟ್ಟಣ, ಸೀಗೇಪಾಳ್ಯ(ದಾ), ಗುರುವನಹಳ್ಳಿ, ಘಂಟೆಹೊಸಹಳ್ಳಿ, ಮಾರಗೊಂಡನಹಳ್ಳಿ, ಮಾರಗೊಂಡನಹಳ್ಳಿ ಪಾಳ್ಯ.

ಬೆಂಗಳೂರು ಗ್ರಾಮಾಂತರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
15	15- ಕಳಲುಘಟ್ಟ	ಕಳಲುಘಟ್ಟ, ನರಸಾಪುರ, ಕೋಡಿಹಳ್ಳಿ, ನಾಗಯ್ಯನಪಾಳ್ಯ(ದಾ), ಅರಿವೆಸಂದ್ರ, ಗುಂಡೇನಹಳ್ಳಿ, ಹನುಮಂತೇಗೌಡನಪಾಳ್ಯ(ದಾ), ಸುಬ್ರಮಣ್ಯನಗರ(ದಾ), ಬಿದಲೂರು, ಕೋಡಿಪಾಳ್ಯ, ತೋಟನಹಳ್ಳಿ, ಗೋವೇನಹಳ್ಳಿ, ಹಾಲನಾಯಕನಹಳ್ಳಿ, ಮಿಣ್ಣಾಪುರ, ಲಕ್ಕೇನಹಳ್ಳಿ, ದೊಡೇರಿ, ಹನುಮಂತಾಪುರ, ಇಂದಿರಾನಗರ(ದಾ), ಅನಂತಪುರ(ಬೇ), ಕುಲುವನಹಳ್ಳಿ, ಸುಧಾನಗರ(ದಾ), ತಿಪ್ಪಗೊಂಡನಹಳ್ಳಿ.

(ಕೆ. ಆರ್. ರುದ್ರಪ್ಪ)

ನಿರ್ದೇಶಕರು (ಪಂ. ರಾಜ್ ) ಮತ್ತು  
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ  
ಹಾಗೂ ಸದಸ್ಯ ಕಾರ್ಯದರ್ಶಿ  
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ  
ಆಯೋಗ.



## ಕರ್ನಾಟಕ ಸರ್ಕಾರ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ

ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-560001

ಸಂಖ್ಯೆ: ಕಪಂರಾಸೀನಿಆ/07/ಸೀನಿಆ/2022

ದಿನಾಂಕ:02-01-2022

### ಪ್ರಕಟಣೆ

**ಕೋಲಾರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು **ಕೋಲಾರ ಜಿಲ್ಲೆಯ** ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.

**ಕೋಲಾರ ಜಿಲ್ಲೆಯ** ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು **107 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ** ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.

**ಕೋಲಾರ ಜಿಲ್ಲೆಯ** ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ **15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ** ಸಲ್ಲಿಸಲು ತಿಳಿಸಿದೆ. ಆಕ್ಷೇಪಣೆಗಳನ್ನು ಆನ್ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

**(ಅ) ಆನ್ ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "<https://rdpr.karnataka.gov.in/rdc/public/>" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ..

3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001

### ಕೋಷ್ಟಕ 'ಅ'

#### ಕೋಲಾರ ಜಿಲ್ಲೆ

ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ಕೆ.ಜಿ.ಎಫ್	12
2	ಬಂಗಾರಪೇಟೆ	16
3	ಶ್ರೀನಿವಾಸಪುರ	18
4	ಮಾಲೂರು	20
5	ಮುಳಬಾಗಿಲು	21
6	ಕೋಲಾರ	20
ಒಟ್ಟು		107

ಕೋಷ್ಠಕ 'ಆ'		
ಕೋಲಾರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
1-ಕೋಲಾರ ತಾಲ್ಲೂಕು ಪಂಚಾಯತ್		
1	1-ಹರಟೆ	ಪಟ್ಟ, ಚಾಮರಹಳ್ಳಿ, ಗಂಗಾಪುರ, ಕೋಟಗಾನಹಳ್ಳಿ, ಅಂಡಿ ಗಾನಹಳ್ಳಿ, ಹರಟೆ, ಹರಟೆ ಮಲ್ಲಾಂಡಹಳ್ಳಿ, ಕೆಂಚಾಪುರ, ಹರಳಕುಂಟೆ, ಶಿಳ್ಳಂಗರೆ, ಜಂಗಮ ಬಸಾಪುರ, ಭಟ್ಟಹಳ್ಳಿ, ಹಳೆ ಸೋಮರಸನಹಳ್ಳಿ, ಅಗ್ರಹಾರ ಸೋಮರಸನಹಳ್ಳಿ, ನೀಲಕಂಠಪುರ, ತಿಪ್ಪಸಂದ್ರ, ಗುರಪ್ಪನಹಳ್ಳಿ (ಬೇ), ಅಬ್ಬಣಿ.
2	2-ಹುತ್ತೂರು	ಹುತ್ತೂರು, ಬಳಗಾನಹಳ್ಳಿ, ತಂಬಿಹಳ್ಳಿ, ರಸ್ತೆತಂಬಿಹಳ್ಳಿ, ನರ್ನಹಳ್ಳಿ, ಯಾನಾದನಹಳ್ಳಿ, ವಿಟ್ಟಪ್ಪನಹಳ್ಳಿ, ಕೆ, ಬಸಾಪುರ, ರಾಮಸಂದ್ರ, ಹೊಳಲಿ, ಹೊಳಲಿಹೊಸೂರು (ಬೇ), ಮೆಡಿತಂಬಿಹಳ್ಳಿ (ಬೇ), ಗುಟ್ಟೂರು (ಬೇ), ಯಾರಂಘಟ್ಟ, ದೊಡ್ಡಹಳ್ಳಿ, ಚಾರ್ಲದಿನ್ನೆ (ಬೇ), ಹೊಲ್ಲಂಬಳ್ಳಿ, ಕುರುಬರಹಳ್ಳಿ, (ಬೇ), ಶಾಪೂರು, ಸಿರೇಸಂದ್ರ, ನಂದಂಬಳ್ಳಿ.
3	3-ವಡಗೂರು	ಸೀಸಂದ್ರ, ಅಜ್ಜಪ್ಪನಹಳ್ಳಿ, ವೆಂಕಟಾಪುರ, ಚನ್ನರಾಯಪುರ, ಗಿರ್ನಹಳ್ಳಿ, ವಡಗೂರು, ಕಾಳಹಸ್ತಿಪುರ, ಕೆಂಬೋಡಿ, ಚದುಮನಹಳ್ಳಿ, ತಿಮ್ಮಸಂದ್ರ, ಬಿ.ಕೃಷ್ಣಾಪುರ, ಗದ್ದೆಕಣ್ಣೂರು, ಕೋಲಾರ ಅಮಾನಿಕೆರೆ, ಕೋಲಾರ ಗ್ರಾಮಾಂತರ, ಬಸವನತ್ತ, ಹೊನ್ನೇನಹಳ್ಳಿ, ಕೋಡಿರಾಮಸಂದ್ರ, ನಡುಪಳ್ಳಿ, ಕುಂಬಾರಹಳ್ಳಿ, ಮಿಟ್ಟಕಲ್ಲಹಳ್ಳಿ, ಕಳ್ಳಿಪುರ, ಮಜರಾ ದಿನ್ನೂರು.
4	4- ಮಣಿಘಟ್ಟ	ಬೆನ್ನೇನಹಳ್ಳಿ, ಗೋಪಸಂದ್ರ(ಬೇ), ಮಾರ್ಜೇನಹಳ್ಳಿ, ಯಲವಾರ, ಕಾಮದೇನಹಳ್ಳಿ, ಯಳಚೇಪುರ, ಚಿನ್ನಾಪುರ, ವರದೇನಹಳ್ಳಿ, ಕೊತಾಂಡಹಳ್ಳಿ, ಪಾರೇಹೊಸಹಳ್ಳಿ, ಕುಡುವನಹಳ್ಳಿ, ಅಣ್ಣಿಹಳ್ಳಿ, ಗರುಡಪಾಳ್ಯ, ಮತ್ತಿಕುಂಟೆ, ನೆನುಮನಹಳ್ಳಿ, ಗೊಳಿಗಾನಹಳ್ಳಿ, ಉಪಾಸಪುರ(ಬೇ), ಶಾನುಭೋಗನಹಳ್ಳಿ, ಅಗ್ನಿಹಳ್ಳಿ, ಇರಗಸಂದ್ರ, ಮಣಿಘಟ್ಟ, ಕಾರಹಳ್ಳಿ, ತಿಪ್ಪಸಂದ್ರ, ಬ್ಯಾಲಹಳ್ಳಿ.
5	5-ಹೋಳೂರು	ಕಮ್ಮಸಂದ್ರ, ಕೊಂಡಸಂದ್ರ, ಹೆಚ್.ಜಿ.ಹೊಸೂರು, ಜಡೇರಿ, ದಾದಿರೆಡ್ಡಿಹಳ್ಳಿ, ಅಣ್ಣೇನಹಳ್ಳಿ, ಹೋಳೂರು, ಜೋಡಿಹೋಳೂರು, ಗಟ್ಟಹಳ್ಳಿ, ಮಾರೇನಹಳ್ಳಿ, ಐತರಾಸನ ಹಳ್ಳಿ, ಸೋಮಸಂದ್ರ, ಚಿಕ್ಕಕುರುಬರಹಳ್ಳಿ, ಅರಳಿಮರದಹೊಸಹಳ್ಳಿ, ಸೋಮಶಾಸ್ತ್ರಿ ಹೊಸೂರು, ಕೊಂಡೇನಹಳ್ಳಿ, ದೊಡ್ಡಕುರುಬರಹಳ್ಳಿ, ಚಿಲ್ಲಪಲ್ಲಿ, ಚಿಲ್ಲಪಲ್ಲಿ ಅಮಾನಿಕೆರೆ, ಗಂಗರಸನಹಳ್ಳಿ, ತೊಂಡಾಲ, ನಾಯಕರಹಳ್ಳಿ, ಬೆಣ್ಣಂಗೂರು, ಕೃಷ್ಣರಾಜಪುರ.
6	6-ಮುದುವಾಡಿ	ತೊರದೇವಂಡಹಳ್ಳಿ, ಯಡಹಳ್ಳಿ, ಬೀರಮಾನಹಳ್ಳಿ, ವೀರಾಪುರ, ಮಲ್ಲಸಂದ್ರ, ನುಕ್ಕನಹಳ್ಳಿ, ಬೆಳ್ಳಂಬರಿ, ಪೂವಾಂಡಹಳ್ಳಿ, ಗಂಗಟ್ಟ, ಮೂರಾಂಡಹಳ್ಳಿ, ಮುದುವಾಡಿ, ವಾನರಾಶಿ, ಎಂ.ಹೊಸಹಳ್ಳಿ, ಅರಿನಾಗನಹಳ್ಳಿ, ನಾಗನಾಯಕನಹಳ್ಳಿ, ತೊಟ್ಟಿಗಾನಹಳ್ಳಿ, ಜಯಸಂದ್ರ(ಬೇ), ಜನ್ನಪ್ಪನಹಳ್ಳಿ.
7	7-ಅರಹಳ್ಳಿ	ಅರಹಳ್ಳಿ, ಕೋಡಿಕಣ್ಣೂರು, ಹೊಹಳ್ಳಿ, ಹೊಗರಿ, ಗಣೇಶಪುರ(ಬೇ), ಜೂಹಳ್ಳಿ, ಬಾರಾಂಡಹಳ್ಳಿ, ಹೊದಲವಾಡಿ, ಸೀಪುರ, ಜನ್ನಘಟ್ಟ, ತೊರಾಂಡಹಳ್ಳಿ, ಜಂಗಮಗುರ್ಜೀನಹಳ್ಳಿ, ಕಲ್ಲೂರು, ಗೌಡಹಳ್ಳಿ, ಬೊಮ್ಮಸಂದ್ರ, ಭೀಮಾಪುರ, ಈಚಲದಿನ್ನೂರು, ಓಬೇನಹಳ್ಳಿ, ಗೊಟ್ಟಿಹಳ್ಳಿ.
8	8-ಸುಗಟೂರು	ಮಟ್ಟಹಳ್ಳಿ, ಹೊಸಮಟ್ಟಹಳ್ಳಿ, ಎಸ್.ಅಗ್ರಹಾರ, ಅಂಕತಟ್ಟಿ, ಸುಗಟೂರು, ಉರಿಗಿಲಿ, ಬೈಯಪ್ಪನಹಳ್ಳಿ, ತಲಗುಂದಪುರಹಳ್ಳಿ, ಬುಸನಹಳ್ಳಿ, ನಾಗನಾಳ, ಎಸ್. ಅಮಾನಿಕೆರೆ, ಕೋಳಗಂಜನಹಳ್ಳಿ, ಮಾಧವ ಗುರ್ಜೀನಹಳ್ಳಿ, ಅನಿಲಕುಂಟೆ (ಬೇ), ಹಳವನಹಳ್ಳಿ(ಬೇ),



ಕೋಲಾರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಉಪ್ಪುಕುಂಟೆ, ಸಿಂಗರೆಡ್ಡಿ ಹಳ್ಳಿ(ಬೇ), ಪ್ಲಾಂಟೇಶನ್(ಬೇ), ದಿನ್ನೆಹಳ್ಳಿ(ಬೇ), ಹನುಮಂತಪುರ, ಬಂತಿಗಾನಹಳ್ಳಿ.
9	9-ತೊಟ್ಟಿ	ಕಿತ್ತಂಡೂರು, ಉರಟೆ ಅಗ್ರಹಾರ, ಚನ್ನಾಪುರ, ಚಿಟ್ಟಹಳ್ಳಿ, ದಿನ್ನೂರು (ಮ), ಹಾಲೇರಿ, ತೊಟ್ಟಿ, ಕಾಕಿನತ್ತ, ಶೆಟ್ಟಿಕುಂಟೆ, ಕೆಂಬತ್ತನಹಳ್ಳಿ, ಮದನಹಳ್ಳಿ, ವೆಲಗಲಬುರ್ಗ, ಶೆಟ್ಟಿ ಮಾದಮಂಗಲ, ಮುಳ್ಳಹಳ್ಳಿ, ವಡ್ಡೂರಪಾಳ್ಯ, ಬಳಗರೆ, ಶೆಟ್ಟವಾರ ಹಳ್ಳಿ, ರಾಮಾಪುರ(ಬೇ).
10	10-ಮದ್ದೇರಿ	ಎಂ.ಮಲ್ಲಾಂಡಹಳ್ಳಿ, ಇರಗಸಂದ್ರ, ಲಿಂಗಾಪುರ, ಮದ್ದೇರಿ, ಚೋಳಘಟ್ಟ, ಮಣಿಯನ ಹಳ್ಳಿ, ದೇವರಹಳ್ಳಿ, ಸೀತಪ್ಪನಹಳ್ಳಿ, ಪಚಾರ್ಲಹಳ್ಳಿ, ಕದರೀಪುರ, ಬೆದ್ದಿ, ಜಂಬಾಪುರ, ಪಿಂಡಿಪಾಪನ ಹಳ್ಳಿ, ಮರಪುರ, ತಿಪ್ಪೇನಹಳ್ಳಿ, ಮಾರ್ಜೇನಹಳ್ಳಿ, ಸೀತಿ, ಸೀತಿ ಹೊಸೂರು.
11	11-ಬೀಚಗೊಂಡನಹಳ್ಳಿ	ಕರೇನಹಳ್ಳಿ, ಚಲ್ವಿಗಾನಹಳ್ಳಿ, ಪಾಡಿಗಾನಹಳ್ಳಿ, ಬೆಲ್ಲಹಳ್ಳಿ, ಅಮ್ಮನಲ್ಲೂರು, ಕೃಷ್ಣಾಪುರ, ಕಾಡಹಳ್ಳಿ, ನಾಚಹಳ್ಳಿ, ವೀರೇನಹಳ್ಳಿ, ರಾಮಾಪುರ, ಚನ್ನಸಂದ್ರ, ಬೀಚಗೊಂಡಹಳ್ಳಿ, ಉರಟೆ ಅಗ್ರಹಾರ.
12	12-ಕ್ಯಾಲನೂರು	ಕ್ಯಾಲನೂರು, ಕ್ಯಾಲನೂರು ಅಮಾನಿಕೆರೆ, ಸರ್ಕಾರಿ ಕ್ಯಾಲನೂರು, ಕೆ.ಜಿ.ಮೈಲಸಂದ್ರ, ಎಂ.ಅಮಾನಿಕೆರೆ, ಅಡಿಕೆತೋಟ, ಕಡಗಟ್ಟೂರು, ರಘುಪತಿ ಅಗ್ರಹಾರ, ರಘುಪತಿ ಹೊಸಹಳ್ಳಿ, ಬಾಲನಾಗೇನಹಳ್ಳಿ, ಬೈರಾಂಡಹಳ್ಳಿ, ಕಾಮಾಂಡಹಳ್ಳಿ.
13	13-ರಾಜಕಲ್ಲಹಳ್ಳಿ	ಚಂಜಿಮಲೆ, ಹುಲ್ಲಂಕಲ್ಲು, ಹೊಲೇರಹಳ್ಳಿ (ಮ), ದಿನ್ನೂರು (ಮ), ವೀರಾಪುರ, ರಾಜಕಲ್ಲಹಳ್ಳಿ, ಶೆಟ್ಟಿಹಳ್ಳಿ, ಗಿರಿಜನಪೇಟೆ, ತೋಕಲಗಟ್ಟ, ಅಂದ್ರಹಳ್ಳಿ, ಧನಮಟ್ಟಹಳ್ಳಿ, ಮೇಡಿಹಾಳ, ನಂದಿಕಾಮನಹಳ್ಳಿ, ಕೊಂಡೇನ ಹಳ್ಳಿ(ಬೇ).
14	14-ಸೂಲೂರು	ಹೊಗರಿ ಗೊಲ್ಲಹಳ್ಳಿ, ಗರುಡನಹಳ್ಳಿ, ಚೊಕ್ಕಹಳ್ಳಿ, ಪರಪ್ಪನಹಳ್ಳಿ, ನಾಗಲಾಪುರ, ಚಲ್ಲಹಳ್ಳಿ, ಸೂಲೂರು, ಕೆಂದಟ್ಟಿ, ಮಡಿವಾಳ, ಹೊರಕೆರೆ, ಪೆಮ್ಮಶೆಟ್ಟಿಹಳ್ಳಿ, ನುಗ್ಗಲಾಪುರ, ತಲಗುಂದ, ಕೆ.ಗೊಲ್ಲಹಳ್ಳಿ, ಚುಂಚದೇನಹಳ್ಳಿ, ಗರುಡಪಾಳ್ಯ, ಚೊಕ್ಕಪುರ, ಚೌಡದೇನಹಳ್ಳಿ.
15	15-ಬೆಳ್ಳೂರು	ಚಾಕರಸನಹಳ್ಳಿ, ಸೂಣ್ಣೇನಹಳ್ಳಿ, ದಾನವಹಳ್ಳಿ, ಬೆಳಮಾರನಹಳ್ಳಿ, ಗುಟ್ಟಹಳ್ಳಿ, ವಿಶ್ವನಾಥಪುರ(ಮ), ತೋರಣಕಂಬದಹಳ್ಳಿ, ಭುವನಹಳ್ಳಿ, ಬೆಳ್ಳೂರು, ಮಲ್ಲಸಂದ್ರ, ಲಕ್ಷ್ಮೀಸಾಗರ, ಬೈರಸಂದ್ರ, ರಾಮಸಂದ್ರ, ಉದ್ವಪ್ಪನಹಳ್ಳಿ, ಕೆ.ಬಿ.ಹೊಸಹಳ್ಳಿ, ರಾಮಭದ್ರಪುರ.
16	16-ನರಸಾಪುರ	ನರಸಾಪುರ, ಕುರ್ಕಿ, ಖಾಜಿ ಕಲ್ಲಹಳ್ಳಿ, ದಿನ್ನೇಹೊಸಹಳ್ಳಿ, ಕಲ್ಕೆರೆ, ದೊಡ್ಡವಲ್ಲಭಿ.
17	17-ಅರಾಭಿಕೊತ್ತನೂರು	ಅಚ್ಚಟ್ಟಹಳ್ಳಿ, ಯಂಡ್ರಕಾಯಿಪುರ, ಅಪ್ಪಸಂದ್ರ, ಕೃಷ್ಣಾಪುರ, ಮಡೇರಹಳ್ಳಿ, ಕಪರಸಿದ್ದನಹಳ್ಳಿ,

ಕೋಲಾರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಚೌಡದೇನಹಳ್ಳಿ, ಚೆಲುವನಹಳ್ಳಿ, ಮಂಗಸಂದ್ರ, ಅರಾಭಿಕೊತ್ತನೂರು, ಎನ್.ಗೊಲ್ಲಹಳ್ಳಿ, ದೊಡ್ಡಅಯ್ಯರು, ಗುಡ್ಡಾಪುರ, ವೆಂಕಟಾಪುರ, ಚಿಕ್ಕಅಯ್ಯರು, ತ್ಯಾವನಹಳ್ಳಿ, ಗುಟ್ಟಹಳ್ಳಿ.
18	18-ಕೊಂಡರಾಜನಹಳ್ಳಿ	ಕೊಂಡರಾಜನಹಳ್ಳಿ, ಅಮ್ಮೇರಹಳ್ಳಿ, ಪಾಪರಾಜನಹಳ್ಳಿ, ಬೆಟ್ಟಹೊಸಹಳ್ಳಿ, ತೇರಹಳ್ಳಿ, ಸಂಗೊಂಡಹಳ್ಳಿ, ಖಾದ್ರಿಪುರ, ಛತ್ರಕೋಡಿಹಳ್ಳಿ, ಗಾಜಲದಿನ್ನೆ, ದೊಡ್ಡಹಸಾಳ, ಚಿಕ್ಕಹಸಾಳ, ಈಕಂಬಳ್ಳಿ.
19	19-ಮುದುವತ್ತಿ	ದಿಂಬ, ದಿಂಬಚಾಮನಹಳ್ಳಿ, ಕುರುಬರಹಳ್ಳಿ, ಬೆಗ್ಗಿಹೊಸಹಳ್ಳಿ, ಬೆಗ್ಗಿ, ಕೋಲತಮ್ಮನಹಳ್ಳಿ, ಚಿನ್ನೇನಹಳ್ಳಿ, ಬೆಗ್ಗಿಬೆಣಜೇನಹಳ್ಳಿ, ಚೋಳಘಟ್ಟ, ಅಲ್ಲಿದಿನ್ನೆ(ಬೇ), ಸಿಂಗೊಂಡಹಳ್ಳಿ, ಕೂಟೇರಿ, ಲಕ್ಷ್ಮಿಸಾಗರ(ಮ), ಕಲ್ಲಂಡೂರು, ಕೋರಗೊಂಡಹಳ್ಳಿ, ಶ್ರೀರಾಮಪುರ, ಕೋನೇಪುರ, ಜಂಗಾಲಹಳ್ಳಿ, ನರ್ನಹಳ್ಳಿ, ಚಿಕ್ಕನಹಳ್ಳಿ, ಬೆಟ್ಟಹಳ್ಳಿ, ಮುದುವತ್ತಿ, ಪಾಪೇನಹಳ್ಳಿ.
20	20-ವಕ್ಕಲೇರಿ	ದಂಡಿಗಾನಹಳ್ಳಿ, ವಡಗೇರಿ, ಪಾರ್ಶ್ವಗಾನಹಳ್ಳಿ, ಶೆಟ್ಟಿಗಾನಹಳ್ಳಿ, ಸಾಂಬಾಪುರ, ಚಿನ್ನಾಪುರ, ಶೆಟ್ಟಿಕೊತ್ತನೂರು, ಎಸ್.ಗೊಲ್ಲಹಳ್ಳಿ, ವಕ್ಕಲೇರಿ, ಗಂಗಾಪುರ, ತಿರುಮಲಕೊಪ್ಪ, ಮೈಲಾಂಡ ಹಳ್ಳಿ, ಕೂತಾಂಡಹಳ್ಳಿ, ಬಣಕನಹಳ್ಳಿ, ಸೀಗೇಹಳ್ಳಿ, ಗುರಗಂಜಿ ಗುರ್ಕಿ, ಮಾರ್ಕಂಡಪುರ, ಬೈಚಾಪುರ, ಬೆಟ್ಟಬೆಣಜೇನಹಳ್ಳಿ, ಆಲಹಳ್ಳಿ, ಕೋಡಿಹಳ್ಳಿ, ದೇವನಾಪುರ.
2-ಮಾಲೂರು ತಾಲೂಕು ಪಂಚಾಯತ್		
1	1-ತೊರ್ನಹಳ್ಳಿ	ತೊರ್ನಹಳ್ಳಿ, ಬಂಡಗುಡಿಸಲು, ತೊರ್ನಹಳ್ಳಿ ಅಗ್ರಹಾರ(ಬೇ), ಬೈರ್ನಹಳ್ಳಿ, ಬೈರ್ನಹೊಸಹಳ್ಳಿ(ಬೇ), ಷೇಕ್‌ಮಾನ್‌ಪುರ(ಬೇ), ಗೇರುಪುರ, ಸೀತನಾಯಕನಹಳ್ಳಿ, ಬೆಳ್ಳಾವಿ, ಹಡಗಿನಬೆಲೆ, ಬೆಳ್ಳಾವಿ ಪ್ಲಾಂಟೇಷನ್(ಬೇ), ಸೊಣ್ಣನಾಯಕನಹಳ್ಳಿ, ಕೊಂಡರಹಳ್ಳಿ, ತಂಬಿಹಳ್ಳಿ, ಕಂಬೀಪುರ, ಜೋಡಿಪುರ, ಯರ್ಲಪ್ಪನಹಳ್ಳಿ(ಬೇ), ಕೊರಚನೂರು, ಹಾರೋಹಳ್ಳಿ, ಎಂ.ಸೊಣ್ಣಹಳ್ಳಿ(ಬೇ).
2	2-ಶಿವಾರಪಟ್ಟಣ	ಅಬ್ಬೇನಹಳ್ಳಿ, ಕಣಿವೇನಹಳ್ಳಿ, ಬಾವನಹಳ್ಳಿ, ಜಕ್ಕಸಂದ್ರ, ಶಿವಾರಪಟ್ಟಣ, ಕರಿನಾಯಕನಹಳ್ಳಿ, ಮಿಂಡಹಳ್ಳಿ, ಅಗ್ರಹಾರ, ಹೊಸಹಳ್ಳಿ(ಮ), ಹುಣಸನದಿನ್ನೆ(ಮ), ರಾಮೇನಹಳ್ಳಿ, ಶಿವಾರಪಟ್ಟಣ ಅಮಾನಿಕೆರೆ(ಬೇ), ಸೀತಪ್ಪನಹಳ್ಳಿ, ಮುತ್ತಕ್ಕದಹಳ್ಳಿ, ದೊಂಬರಹಳ್ಳಿ.
3	3-ದೊಡ್ಡಶಿವಾರ	ಗುಡ್ಡಹಳ್ಳಿ, ದೊಡ್ಡಶಿವಾರ, ಚಿಕ್ಕಶಿವಾರ, ಚಿಕ್ಕಕಡತೂರು, ಮಲಿಯಪ್ಪನಹಳ್ಳಿ, ಹುಂಗೇನಹಳ್ಳಿ, ಓಬಳಾಪುರ, ಚಿಕ್ಕಸಬ್ಬೇನಹಳ್ಳಿ, ವರದೇನಹಳ್ಳಿ, ದೊಡ್ಡಕಡತೂರು, ಚವ್ವೇನಹಳ್ಳಿ, ಲಿಂಗಾಪುರ.
4	4-ಸೊಣ್ಣಹಳ್ಳಿ	ಸೊಣ್ಣಹಳ್ಳಿ, ಕಾಟೇ, ಹರಿಪುರ, ವಡಗನಹಳ್ಳಿ, ಪೂರಮಾಕನಹಳ್ಳಿ, ದೊಡ್ಡಸಬ್ಬೇನಹಳ್ಳಿ, ಕೋಡೂರು, ಚಿಕ್ಕಕುಂತೂರು, ಹಾಲುಭಾವಿಕೊತ್ತೂರು, ಕಾಡುಸೊಣ್ಣಹಳ್ಳಿ, ದೊಡ್ಡಕುಂತೂರು, ಬ್ಯಾಟರಾಯನಹಳ್ಳಿ, ಕೊಡಗಿನಬೆಲೆ, ನಂಬಿಗಾನಹಳ್ಳಿ, ಬುವನಹಳ್ಳಿ, ಶ್ಯಾಮಲಬಂಡೆ(ಮ), ಹಿಜುವನಹಳ್ಳಿ, ನಿದರಮಂಗಲ, ದೊಡ್ಡಮಲ್ಲೆ,

ಕೋಲಾರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಶಂಕಲಿಪರ(ಬೇ), ಕಾಲೋನಿ(ಮ), ಸುದ್ದುಕುಂಟೆ(ಬೇ), ಬೈರತ್ತಹಳ್ಳಿಪುರ, ತೋಟಗೌಡನಹಳ್ಳಿ.
5	5-ಅರಳೇರಿ	ಅರಳೇರಿ, ಬಿಂಗೀಪುರ, ಅಂಗಶೆಟ್ಟಿಹಳ್ಳಿ, ಉಪ್ಪಾರಹಳ್ಳಿ, ಗರಗದೇನಹಳ್ಳಿ, ಮೇಡಹಟ್ಟಿ, ಹುಲ್ಲೂರು, ಮಿಟ್ಟಿಗಾನಹಳ್ಳಿ, ನೀಲಕಂಠ ಅಗ್ರಹಾರ, ವೀರಾಪುರ, ಕುಂದೇನಹಳ್ಳಿ, ಕರಿಕುಚ್ಚನಹಳ್ಳಿ(ಬೇ), ಚಾಕನಹಳ್ಳಿ, ಮೆಣಸನತ್ತ(ಬೇ), ಮಾಲೂರು ಗ್ರಾಮ, ಸಂತೇಹಳ್ಳಿ, ಎಂ.ಜಿ.ಚನ್ನಿಗರಾಯಪುರ, ನಿಡಗಟ್ಟ(ಮ), ದ್ಯಾಪಸಂದ್ರ, ಕೆ.ಜಿ.ಹನುಮಂತಪುರ.
6	6-ಕುಡಿಯನೂರು	ಪಟ್ಟಿಗಾನಹಳ್ಳಿ(ಬೇ), ಪುರಸನಹಳ್ಳಿ, ಮಂಗಾಪುರ, ಮೈಲಾಂಡಹಳ್ಳಿ, ತ್ಯಾರನಹಳ್ಳಿ(ಬೇ), ಗಡ್ಡಂಸೊಣ್ಣಹಳ್ಳಿ(ಬೇ), ಚನ್ನಕಲ್, ಕರಿಯಪ್ಪನಹಟ್ಟಿ(ಬೇ), ತಿಮ್ಮನಾಯಕನಹಳ್ಳಿ, ಕುಡಿಯನೂರು, ಯರಪ್ಪಶೆಟ್ಟಿಹಳ್ಳಿ, ಮಣಿಶೆಟ್ಟಿಹಳ್ಳಿ, ತುರುಗಲೂರು, ಸೊಣ್ಣಪ್ಪನಹಟ್ಟಿ, ಮಾರಶೆಟ್ಟಿಹಳ್ಳಿ(ಬೇ), ನಾರಿಗಾನಹಳ್ಳಿ, ಹೊಸಕೂರಂಡಹಳ್ಳಿ ಪ್ಲಾಂಟೇಷನ್(ಬೇ), ರಾಂಪುರ, ಹಲ್ಲೆಂಪನಹಳ್ಳಿ, ಅರಣಿಘಟ್ಟ, ಬೈರಸಂದ್ರ, ಲಿಂಗನಹಳ್ಳಿ(ಬೇ), ಕುರುಬರಹಳ್ಳಿ(ಬೇ).
7	7-ಯಶವಂತಪುರ	ಮಡಿವಾಳ, ಇರಬನಹಳ್ಳಿ, ಚೊಕ್ಕಂಡಹಳ್ಳಿ, ಯಶವಂತಪುರ, ಹಾರೋಹಳ್ಳಿ(ಬೇ), ಕೆ.ತಿಮ್ಮನಹಳ್ಳಿ(ಬೇ), ರಾಮಚಂದ್ರಾಪುರ ಪ್ಲಾ. (ಬೇ), ಕಾಡದೇನಹಳ್ಳಿ, ಗಂಗಸಂದ್ರ(ಬೇ), ಲಕ್ಕೇನಹಳ್ಳಿ, ನಲ್ಲಪ್ಪನಹಳ್ಳಿ, ಚನ್ನಿಗರಾಯಪುರ, ಗಂಗಾಪುರ, ಹನುಮನಾಯಕನಹಳ್ಳಿ, ನಾಚೋಹಳ್ಳಿ(ಬೇ), ತಿಮ್ಮಾಪುರ(ಬೇ), ಹನುವಂತಪುರ(ಬೇ), ನೊಸಗೆರೆ, ಕಣಚಿಕ್ಕನಹಳ್ಳಿ(ಬೇ), ಚನ್ನಿಗರಾಯಪುರ, ಚಿಕ್ಕಾಪುರ, ಬೊಪ್ಪನಹಳ್ಳಿ, ಮಾದನಹಟ್ಟಿ, ಮಾದನಹಟ್ಟಿ ವೆಂಕಟಾಪುರ(ಬೇ), ಪಿಚ್ಚಗುಂಟಹಳ್ಳಿ, ಹುರಳಗೆರೆ.
8	8- ಹುಲಿಮಂಗಲ ಹೊಸಕೋಟೆ	ಮಾರಸಂದ್ರ, ಮಾರಸಂದ್ರ ಪ್ಲಾಂಟೇಷನ್.(ಬೇ), ಉಪಾಸಪುರ, ಬ್ಯಾಲಹಳ್ಳಿ, ಕೂರಾಂಡಹಳ್ಳಿ, ಕೂರಂಡಹಳ್ಳಿ ಪ್ಲಾಂ. (ಬೇ), ದೊಮ್ಮಲೂರು, ಹುಲಿಮಂಗಲಹೊಸಕೋಟೆ, ಹುಲಿಮಂಗಲ, ಸೀತನಾಯಕನಹಳ್ಳಿ, ಬರಗೂರು, ಚಿಕ್ಕಾಪುರ(ಬೇ), ಅರಸನಹಳ್ಳಿ, ಲಕ್ಕೂರುಹೊಸಹಳ್ಳಿ, ಪುರ, ಚಂದನಹಳ್ಳಿ(ಬೇ), ಕೊಪ್ಪತಿಮ್ಮನಹಳ್ಳಿ, ಕೃಷ್ಣಾಪುರ(ಬೇ), ತಂಬಿಹಳ್ಳಿ(ಬೇ).
9	9-ಲಕ್ಕೂರು	ಚೂಡಗೊಂಡನಹಳ್ಳಿ, ಚರಂಡಿ (ಮ), ಕೋಡಿಹಳ್ಳಿ, ಕೊಡೂರು, ಲಕ್ಕೂರು, ಯಟ್ಟಕೋಡಿ, ಕಾಡುಮುತ್ತಂದ್ರ, ಜಗದೇನಹಳ್ಳಿ ಲಕ್ಕಸಂದ್ರ (ಮ).
10	10-ಚಿಕ್ಕತಿರುಪತಿ	ಅಂಚೆಮಸ್ಕೂರು, ಚಿಕ್ಕತಿರುಪತಿ, ಕಲ್ಲೆರೆ, ಸಂಪಂಗರೆ, ಮ.ಗೊಲ್ಲಹಳ್ಳಿ, ಬಾಗೂರುಸೊಣ್ಣಹಳ್ಳಿ, ರಾಜಕೃಷ್ಣಾಪುರ, ಆಲಂಬಾಡಿ, ದೊಂಬರಪಾಳ್ಯ.
11	11-ಜಯಮಂಗಲ	ಜಯಮಂಗಲ, ಮಿಣಸಂದ್ರ, ಗೋಣೂರು, ಸೀಗೇಪುರ(ಬೇ), ತಾಳಕುಂಟೆ, ಸೊಣ್ಣೂರು, ಸಿದ್ದನಹಳ್ಳಿ, ಚೌಡದೇನಹಳ್ಳಿ, ಚಿಕ್ಕಇಗ್ಗಲೂರು, ಚಳಗನಹಳ್ಳಿ, ಕೆಂಪಸಂದ್ರ(ಬೇ), ಗೋಣೂರುಕೊಪ್ಪ, ನಾಗೊಂಡಹಳ್ಳಿ, ಚನ್ನಿಗರಾಯಪುರ.
12	12-ಡಿ.ಎನ್.ದೊಡ್ಡಿ	ಎಂ.ಉಪ್ಪಾರಹಳ್ಳಿ, ಬಾಳಿಗಾನಹಳ್ಳಿ, ಕಡವನಪುರ, ನಾಗಾಪುರ, ನಂಜಾಪುರ(ಬೇ), ವಮ್ಮಸಂದ್ರ(ಬೇ), ಇಂದುಮಂಗಲ, ಮ  ಬಳೆಮನೆಗಳು, ಮಿರುಪನಹಳ್ಳಿ, ಡಿ.ಎನ್.ದೊಡ್ಡಿ, ಬೆನ್ನಗಟ್ಟ, ಬಂಟಹಳ್ಳಿ, ದೊಡ್ಡದೊಂಬರಗುಡಿಸಲು, ಚಿಕ್ಕದೊಂಬರಗುಡಿಸಲು, ಅಹನ್ಯ, ಕಡದನಹಳ್ಳಿ, ಯಕ್ಕದೊಡ್ಡಿ(ಬೇ), ವಪ್ಪಚ್ಚಹಳ್ಳಿ, ತರಬಹಳ್ಳಿ, ಮಾದಮಂಗಲ, ಪಡವನಹಳ್ಳಿ.

ಕೋಲಾರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
13	13-ಮಾಸ್ತಿ	ಮಾಸ್ತಿ, ಗಂಗಸಂದ್ರ(ಮ), ಕಾಮಾಟಲಿಪ್ಪಾರಹಳ್ಳಿ(ಮ), ಎ.ಡಿ.ಕಾಲೋನಿ(ಮ), ಕೆಸರಗರೆ, ಬಿಟ್ಟಹಳ್ಳಿ, ಕತ್ತರಹಳ್ಳಿ(ಮ), ಕಳ್ಳೇಪುರ(ಬೇ), ಅಪ್ಪಯ್ಯನಅಗ್ರಹಾರ, ಹಳ್ಳೇಹಳ್ಳಿ.
14	14-ದೊಡ್ಡಕಲ್ಲಹಳ್ಳಿ	ರಾಜೇನಹಳ್ಳಿ, ಶಿಂಕನಹಳ್ಳಿ, ಅಧಿಕಾರಹಟ್ಟಿ, ಬಾಕಾರಹಟ್ಟಿ(ಬೇ), ಮಾತಂಗಪುರ, ದೊಡ್ಡಇಗ್ಗಲೂರು, ಚಿಕ್ಕಕಲ್ಲಹಳ್ಳಿ, ದೊಡ್ಡಕಲ್ಲಹಳ್ಳಿ, ಸೊಣ್ಣಪ್ಪನಹಟ್ಟಿ, ಗೊಲ್ಲಹಳ್ಳಿ, ಕಸವನಹಟ್ಟಿ(ಬೇ), ತುರುವಾಲಹಟ್ಟಿ, ಎ.ಉಪ್ಪಾರಹಳ್ಳಿ, ಮುತ್ತೇನಹಟ್ಟಿ, ನಲ್ಲಾಂಡಹಳ್ಳಿ, ತಿಪ್ಪಸಂದ್ರ, ಎಂ.ಹೊಸಹಳ್ಳಿ, ಕುಪ್ಪೂರು, ಬಾಲನಾಯಕನದೊಡ್ಡಿ, ಓಬಟ್ಟಿಅಗ್ರಹಾರ, ಆಲಹಳ್ಳಿ, ದೊಡ್ಡದಾನವಹಳ್ಳಿ, ನಟುವರಹಳ್ಳಿ, ಗುಡ್ಡದ ಹೊಸಹಳ್ಳಿ.
15	15-ಸುಗೊಂಡಹಳ್ಳಿ	ತೃಣಸಿ, ದುರಸಾಂಡಹಳ್ಳಿ, ರಂಗಯ್ಯನಗ್ರಹಾರ(ಬೇ), ಶ್ಯಾಮಲೆಟ್ಟಿಹಳ್ಳಿ, ಕರಿಸಂದ್ರ, ತ್ಯಾಗನದೊಡ್ಡಿ, ಮಲಕನಹಳ್ಳಿ, ಸುಗೊಂಡಹಳ್ಳಿ, ಚವರಮಂಗಲ, ಅಣಿಕರಹಳ್ಳಿ, ನಾಗದೇನಹಳ್ಳಿ, ಕೃಷ್ಣಾಪುರ, ಪಿಚ್ಚಗುಂಟಹಳ್ಳಿ, ಕಾಂಚಾಳ, ಬಡಿಶೆಟ್ಟಿಹಳ್ಳಿ, ಬೈರನದೊಡ್ಡಿ, ಬಂಡಹಟ್ಟಿ, ಸೊಣ್ಣನದೊಡ್ಡಿ(ಬೇ), ವೆಂಕಟಾಪುರ(ಬೇ), ತೊಳಕನಹಳ್ಳಿ, ಹಸಾಂಡಹಳ್ಳಿ, ಮುಳಕಾಮನದೊಡ್ಡಿ(ಬೇ), ವರದಾಪುರ, ತೊಳಸನದೊಡ್ಡಿ, ತೀರ್ಥಬಂಡಹಟ್ಟಿ, ರಾಯಸಂದ್ರ.
16	16-ದಿನ್ನಹಳ್ಳಿ	ದಿನ್ನಹಳ್ಳಿ, ಕೋತಿಗುಟ್ಟಹಳ್ಳಿ, ಯಳ್ಳೇಸಂದ್ರ, ಚಿಕ್ಕದಾನವಹಳ್ಳಿ, ಕದಿರೇನಹಳ್ಳಿ(ಮ), ರಾಜವಾರ್ಲಹಳ್ಳಿ, ಗುಂಡಪಾಳ್ಯ, ಮೇಲನೂರು(ಮ), ಕಳಗನೂರು(ಮ), ಸೊರಕಾಯಲಹಳ್ಳಿ, ಅಜ್ಜಪ್ಪನಹಳ್ಳಿ, ರಾಂಪುರ(ಮ), ಗಣಿಗಾನಹಳ್ಳಿ, ಪಾಳ್ಯ, ರಾಮ ಸಾಗರ, ಬಸವನಾಯಕನ ಹಳ್ಳಿ(ಬೇ), ಬಾಲನಹಳ್ಳಿ, ಪ್ಲಾಂಟೇಷನ್.(ಬೇ), ಗೊಡಗಹಳ್ಳಿ, ಚಿಕ್ಕಸಂದ್ರ(ಬೇ), ಹಳ್ಳೇಹಾರೋಮಾಕನ ಹಳ್ಳಿ, ಚಿಕ್ಕಹಾರೋಮಾಕನ ಹಳ್ಳಿ, ದುಡುವನಹಳ್ಳಿ, ಮಜರಾಹೊಸಮನೆ, ನಿಡುಮಾಕನಹಳ್ಳಿ, ಬೈಯಪ್ಪನಹಳ್ಳಿ, ಕೊಂಡನಹಳ್ಳಿ, ಕೊತ್ತೂರು(ಮ), ಕರಕಮಾಕನಹಳ್ಳಿ(ಬೇ), ಕರಗಹಳ್ಳಿ.
17	17-ನೂಟವೆ	ನೂಟವೆ, ಚಿಕ್ಕನೂಟವೆ, ಚಿಕ್ಕನಾಯಕನಹಳ್ಳಿ, ನಲ್ಲತಿಮ್ಮಹಳ್ಳಿ, ದೇವರಹಳ್ಳಿ, ಹಳ್ಳೇಪಾಳ್ಯ, ಎ.ಕೆ.ನಲ್ಲತಿಮ್ಮನಹಳ್ಳಿ, ಊಸರಹಳ್ಳಿ, ದೊಡ್ಡನಾಯಕನಹಳ್ಳಿ, ಕರಕಮಾಕಲಹಳ್ಳಿ(ಬೇ), ತಿಮ್ಮನಹಳ್ಳಿ(ಬೇ), ಮಂಚಕಲ್, ಬಂದಾರ್ಲಹಳ್ಳಿ(ಬೇ), ನೂತನಕೃಷ್ಣಾಪುರ(ಬೇ), ಪೆಳವನಹಳ್ಳಿ, ತಂಬಿಹಳ್ಳಿ(ಬೇ), ನೆಲ್ಲಹಳ್ಳಿ, ಯಳ್ಳೇಸಂದ್ರ, ಕಣಗಲಗುಂಡಹಳ್ಳಿ(ಮ), ಬನಹಳ್ಳಿ, ಮಾಕಾರಹಳ್ಳಿ(ಮ.)ಕೊತ್ತೂರು, ಯಲುವಹಳ್ಳಿ, ಕ್ಷೇತ್ರನಹಳ್ಳಿ.
18	18-ಹುಳದೇನಹಳ್ಳಿ	ತೊರಲಕ್ಕಿ, ಗುರುವಲಗೊಲ್ಲಹಳ್ಳಿ, ಮ  ಓಜರಹಳ್ಳಿ, ಬೂದಿಹಳ್ಳಿ(ಬೇ), ಬಡಕನಹಳ್ಳಿ(ಬೇ), ಹರದಾ ಕೊತ್ತೂರು(ಬೇ), ಪೆಮ್ಮದೊಡ್ಡಿ, ಕೊಮ್ಮನಹಳ್ಳಿ, ಆನಿಮಿಟ್ಟನಹಳ್ಳಿ, ಹಾರೋಹಳ್ಳಿ, ದಿನ್ನೇರಿ, ದಿನ್ನೇರಿ ಪ್ಲಾಂಟೇಷನ್(ಬೇ), ಹುಳದೇನ ಹಳ್ಳಿ, ತೊರಹಳ್ಳಿ(ಮ), ಎ.ಕೆ.ಕಾಲೋನಿ(ಮ), ಸೂಲಿ ಕುಂಟೆ(ಬೇ), ಬೈಯಪ್ಪನಹಟ್ಟಿ(ಬೇ), ಬೂದಿಹಳ್ಳಿ, ಕೂರ್ನ ಹೊಸಹಳ್ಳಿ, ಚಿಕ್ಕಮಲ್ಲೆ, ತಿರುಮಲಹಟ್ಟಿ, ಓಬಟ್ಟಿ, ಕರಿಗುಡ್ಡಹಳ್ಳಿ(ಬೇ), ವೆಂಕಟರಾಜನ ಹಳ್ಳಿ, ತಿಮ್ಮನಾಯಕನಹಳ್ಳಿ, ಜಿನಗತಿಮ್ಮನ ಹಳ್ಳಿ, ಈಶ್ವರನಹಳ್ಳಿ(ಬೇ), ಉಪಾಸಪುರ(ಬೇ), ಅಮಾನಿ ಅರಸೀಕೆರೆ(ಬೇ), ಹೊಸಬಲ್ಲಹಳ್ಳಿ.
19	19-ಟೇಕಲ್	ಟೇಕಲ್, ಶೆಟ್ಟಿಹಳ್ಳಿ, ಸೀತಹಳ್ಳಿ, ಹಳ್ಳೇಬಲ್ಲಹಳ್ಳಿ, ಸೋಮಸಂದ್ರ, ಕಂಚುಗಾರನ ಕೆರೆ(ಬೇ), ಮಿಟ್ಟಿಗಾನಹಳ್ಳಿ, ಬೆಟ್ಟಹಳ್ಳಿ, ತಿಮ್ಮನಾಯಕನಹಳ್ಳಿಅಗ್ರಹಾರ, ಬಂಡೂರು(ಮ), ಮರಲಹಳ್ಳಿ ಶ್ರೀಕಂಠಪುರ(ಮ), ಕಮರಕೋಟೆ(ಬೇ), ಕಂಚುಗಾರನಹಳ್ಳಿ(ಬೇ), ಗೋಪಸಂದ್ರ, ದಾಸರಹಳ್ಳಿ, ವೀರಕಪುತ್ರ, ಹಳ್ಳೇಪಾಳ್ಯ, ಅಗಲಕೋಟೆ, ಉಳ್ಳೇರಹಳ್ಳಿ, ಕೆಂಪಸಂದ್ರ, ಬಸಾಪುರ, ಯಜ್ಞಾವಧಾನಿ(ಬೇ),

ಕೋಲಾರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಕಾವಲುಗಿರಿಯನ ಹಳ್ಳಿ, ವೆಂಕಟಾಪುರ(ಮ), ಯಲುವಗುಳಿ, ಕೊಂಡರಾಜನಹಳ್ಳಿ.
20	20-ಹುಣಸೀಕೋಟೆ	ಕದಿರೇನಹಳ್ಳಿ, ಕೊರಚನೂರು, ಹುಣಸೀಕೋಟೆ, ಕೂಗಿಟಗಾನಹಳ್ಳಿ, ಓಬಟ್ಟಿ, ಕರಡಗುರ್ಕಿ ಮಾದಾಪುರ(ಮ), ಊರುಗುರ್ಕಿ ಲಕ್ಷ್ಮೀ ಸಾಗರ(ಮ), ಹುಲಿಗುಟ್ಟಿ(ಮ), ಅನಿಗಾನ ಹಳ್ಳಿ, ಜಂಗಾನಹಳ್ಳಿ, ಬಲ್ಲೇರಿ, ಪುಡಿಶೆಟ್ಟಿಹಳ್ಳಿ, ಕೆಂಪನಹಳ್ಳಿ, ಪನಮಾಕನ ಹಳ್ಳಿ, ತೋಟಗೌಡನ ಹಳ್ಳಿ ಅಮಾನಿಕರೆ(ಬೇ), ಕುಂಟನಹಳ್ಳಿ, ಚಿನಪಗಾನಹಳ್ಳಿ, ಹೊಸಹಳ್ಳಿ(ಬೇ), ಭೈರತ್ನಹಳ್ಳಿ, ಆನೇಪುರ, ನಕ್ಕನಹಳ್ಳಿ, ಕಾರಂಗುಟ್ಟಿ, ಗೊಲ್ಲಹಳ್ಳಿ, ಕೊಂಡಶೆಟ್ಟಿಹಳ್ಳಿ, ಅಗರ, ಚಂಬ(ಮ).
3-ಬಂಗಾರಪೇಟೆ ತಾಲ್ಲೂಕು ಪಂಚಾಯತ್		
1	1-ಸೂಲಿ ಕುಂಟೆ	ಯಲುವಹಳ್ಳಿ, ಮಡಿವಾಳ, ಕಾರಮಂಗಲ, ತ್ಯಾರ್ನಹಳ್ಳಿ, ಗುಟ್ಟಹಳ್ಳಿ, ಗಾಂದಿನಗರ(ಮ), ಬ್ಯಾಡಬೆಲೆ, ಹೊನ್ನೇನಹಳ್ಳಿ, ಒಂಬತ್ತುಗುಳಿ, ಗೊರುವನಹಳ್ಳಿ, ಕಾಶಿಪುರ, ಐನೋರಹೊಸಹಳ್ಳಿ, ಕಣಿಂಬೆಲೆ, ದೊಡ್ಡಅಂಕಂಡಹಳ್ಳಿ, ರಾಮನಾಯಕನ ಹಳ್ಳಿ, ರಾಮನಾಥ ಪುರ(ಬೇ), ಮಾದಿಗರಹಳ್ಳಿ, ಸೂಲಿಕುಂಟೆ, ಅಕ್ಷಂತರಗೊಲ್ಲಹಳ್ಳಿ, ಮಾದ ಮಂಗಳ.
2	2-ಚಿಕ್ಕ ಅಂಕಂಡಹಳ್ಳಿ	ಹಂಚಾಳ, ಮಾಗೇರಿ, ಕೃಷ್ಣಾಪುರದಿನ್ನೆ (ಬೇ), ವಗ್ಗೇಯನದಿನ್ನೆ (ಬೇ), ರಾಮಪುರದಿನ್ನೆ (ಬೇ), ಸಿದ್ದನಹಳ್ಳಿ, ಕುಪ್ಪನಹಳ್ಳಿ, ಮುಗಳಬೆಲೆ, ಕುಂಬಾರಗೊಲ್ಲಹಳ್ಳಿ, ಚಿಕ್ಕಅಂಕಂಡಹಳ್ಳಿ, ಹುದುಕುಳ, ನಾರಾಯಣಪುರ(ಮ), ವಟ್ಟಕುಂಟೆ, ಹನುಮಂತರಾಯನದಿನ್ನೆ, ಅಕ್ಕಮ್ಮನದಿನ್ನೆ, ಬೈರನಾಯಕನಹಳ್ಳಿ, ಪಾಕರಹಳ್ಳಿ, ಅನಿಗಾನಹಳ್ಳಿ, ಬಾವರಹಳ್ಳಿ, ಬೀರಂಡಹಳ್ಳಿ, ಕಾರಬೆಲೆ (ಬೇ).
3	3-ಕಾರಹಳ್ಳಿ	ಮಂಚಹಳ್ಳಿ, ಐತಾಂಡಹಳ್ಳಿ, ಕಲ್ಲೆರೆ(ಮ), ಸೊಣ್ಣೂರು(ಮ) ಮರಗಲ್, ಲಕ್ಷ್ಮೀಪುರ(ಮ), ಸಂಪಂಗಿಪುರ(ಮ), ಯಳಬುರ್ಗಿ, ತಿಮ್ಮಾಪುರ(ಮ), ಕಾರಹಳ್ಳಿ, ಕಾವರ್ನಹಳ್ಳಿ, ನರ್ನಹಳ್ಳಿ.
4	4-ಮಾವಹಳ್ಳಿ	ಮಾವಹಳ್ಳಿ, ನಾಯಕರಹಳ್ಳಿ, ವೇಣುಗೋಪಾಲಪುರ, ವಾದಾಂಡಹಳ್ಳಿ, ಕಾಮಾಂಡಹಳ್ಳಿ, ಚಲಗಾನಹಳ್ಳಿ, ಆಲಗಾನಹಳ್ಳಿ. ಹುನ್ನುಂದ, ಮಿಟ್ಟಮಾಲಹಳ್ಳಿ, ಗಣಾಚಾರಪುರ(ಬೇ), ಪಿಚ್ಚಗುಂಟಹಳ್ಳಿ, ಮಾದ ಮುತ್ತನಹಳ್ಳಿ, ದೊಡ್ಡಹಳ್ಳಿ, ಹನುಮಂತಪುರ(ಮ), ಕುರುಬರಹಳ್ಳಿ.
5	5- ದೊಡ್ಡೂರು ಕರಪನಹಳ್ಳಿ	ಡಿ.ಕೆ.ಹಳ್ಳಿ ಪ್ಲಾಂಟೇಶನ್, ದಾಸರಹೊಸಹಳ್ಳಿ, ದೊಡ್ಡೂರು ಕರಪನಹಳ್ಳಿ, ದೊಡ್ಡೂರು(ಮ), ಬ್ಯಾಟರಾಯನಹಳ್ಳಿ(ಮ),
6	6-ಚಿನ್ನಕೋಟೆ	ನೇರಳಕೆರೆ, ಕತ್ತಿಹಳ್ಳಿ, ಚಿನ್ನಕೋಟೆ, ಕಾವೇರಿನಗರ, ಕೋಲಾರ, ದೇವಗಾನಹಳ್ಳಿ, ತಮ್ಮೇನಹಳ್ಳಿ, ಸೋರೇಗೌಡನಕೋಟೆ.
7	7-ಬೆಂಗನೂರು	ಕೆಸರನಹಳ್ಳಿ, ದಿನ್ನೇಕೊತ್ತೂರು(ಮ), ಬೆಂಗನೂರು, ರೆಡ್ಡಿಹಳ್ಳಿ(ಮ), ಬೆಂಗಾನೂರು ಗುಡಿಸಲು(ಮ), ಇಂದಿರನಗರ(ಮ), ತಟ್ಟಹಳ್ಳಿ, ಕೀಲಿಕೊಪ್ಪ, ಮರವಹಳ್ಳಿ, ದೇಶಿಹಳ್ಳಿ ಮ:ಸಂಕಾಪುರ, ದೊಡ್ಡ ಚಿನ್ನಹಳ್ಳಿ, ಐಮರಸಪುರ, ಮಲ್ಲಯನಗುರ್ಕಿ, ಕಾರಿಮಾನಹಳ್ಳಿ(ಮ), ಅಮಾನಿಕರೆ(ಬೇ), ಅಜ್ಜಪಲ್ಲಿ, ಸಿಂಗರಹಳ್ಳಿ, ಚಿಕ್ಕಕರಿಮಾನಹಳ್ಳಿ.
8	8-ದೊಡ್ಡವಲಗಮಾದಿ	ಚಿಕ್ಕವಲಗಮಾದಿ, ದೊಡ್ಡವಲಗಮಾದಿ, ಬೈರಗಾನಹಳ್ಳಿ, ಬೂರಗ ಮಾಕನಹಳ್ಳಿ, ಮಾಗೊಂದಿ, ಹೊಸಕೋಟೆ, ಬಂಡಿಗಾನಹಳ್ಳಿ, ರಾಮ ಚಂದ್ರಾಪುರ(ಬೇ), ಚಿಕ್ಕ ಕರಪನಹಳ್ಳಿ, ತುಮಟಗೆರೆ, ಕದಿರೇನಹಳ್ಳಿ, ಹೀರೆ ನಲ್ಲಗುಟ್ಟಹಳ್ಳಿ(ಬೇ), ಅತ್ತಿಗೇರಹಾರೋಹಳ್ಳಿ, ವರದಾಪುರ, ಚಕ್ಕರನಹಳ್ಳಿ, ಹೂವರಸನಹಳ್ಳಿ.



ಕೋಲಾರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
9	9-ಹುಲಿಬೆಲೆ	ಹುಲಿಬೆಲೆ, ರಾಮಾಪುರ(ಮ), ಕಣಿವೇಕಲ್ಲು, ಹುಣಸನಹಳ್ಳಿ, ಸೇಲಂ ಗುಡಿಸಲು(ಮ), ಶಿವಾಜಿನಗರ(ಮ), ಆನಂದಗಿರಿ(ಮ), ಹನುಮಂತಪುರ(ಬೇ), ಅಬ್ಬಗಿರಿಹೊಸಹಳ್ಳಿ, ಚಿಕ್ಕ ಹೊಸಹಳ್ಳಿ(ಮ), ತೊರಗನದೊಡ್ಡಿ, ಕೊಪ್ಪ.
10	10-ಬೂದಿಕೋಟೆ	ಗಾಜಗ, ಕೊಮ್ಮೇನಹಳ್ಳಿ(ಬೇ), ಹೀರಕರಪನಹಳ್ಳಿ, ಹುರ್ಲಹಳ್ಳಿ, ನತ್ತಬೆಲೆ, ಆಲಂಬಾಡಿ ಜ್ಯೋತೇನಹಳ್ಳಿ, ಕಾರಿಮಾನಹಳ್ಳಿ, ಸಂಗನಹಳ್ಳಿ, ದಬ್ಬನಹಳ್ಳಿ, ಜುಂಜನಹಳ್ಳಿ, ಕೊಂಡೇನಹಳ್ಳಿ, ಬನಹಳ್ಳಿ, ಬೂದಿಕೋಟೆ, ತಮ್ಮೇನಹಳ್ಳಿ(ಬೇ).
11	11-ಯಳೇಸಂದ್ರ	ಶ್ರೀರಂಗಬಂಡಹಳ್ಳಿ, ಓಬಹಳ್ಳಿ(ಬೇ), ಮಾರಂಡಹಳ್ಳಿ, ಬುಡ್ಡಗಾನಹಳ್ಳಿ(ಮ), ಹುನಕಲ್ಲೊಡ್ಡಿ, ಯಾಚಮಾನಹಳ್ಳಿ, ಪಚ್ಚಾಲಹಳ್ಳಿ, ಮುತ್ತೇನಹಳ್ಳಿ(ಮ), ಚಿಂತಗುಂಪಲ್ಲಿ(ಬೇ), ಬೊಮ್ಮಗಾನಹಳ್ಳಿ, ಉಕ್ಕಂದ, ಉಪಾಸಪುರ, ಗುಟ್ಟೂರು(ಮ), ವಡ್ಡರಗುಡಿಸಲು(ಮ), ದಿನ್ನೂರು, ದಿನ್ನೇಕೊತ್ತೂರು(ಮ), ಕೋಡಗುರ್ಕಿ, ಯಳೇಸಂದ್ರ, ಚಿಕ್ಕಯಳೇಸಂದ್ರ(ಮ), ರಾಮಸಂದ್ರ(ಮ), ಪೂಜಾರಹಳ್ಳಿ, ದೊಡ್ಡೇರಿ, ಗುವ್ವಲಹಳ್ಳಿ(ಮ) ಹೊಸಮನೆಗಳು(ಮ), ಕದರೀಪುರ, ಚಿಕ್ಕ ನಲ್ಲಗುಟ್ಟಹಳ್ಳಿ, ಕೋಟೆ ರಾಮಗುಳ್ಳ, ಭುವನಹಳ್ಳಿ, ತೀರ್ಥ ಬಂಡಹಳ್ಳಿ(ಮ), ಚಂಬೇನಹಳ್ಳಿ.
12	12-ಗುಲ್ಲಹಳ್ಳಿ	ಗರುಡ ಕೆಂಪನಹಳ್ಳಿ, ಕದೀನಹಳ್ಳಿ, ಸೂರಿಗಾನಹಳ್ಳಿ, ನಾಗನಹಳ್ಳಿ, ಗುಲ್ಲಹಳ್ಳಿ, ಕೊತ್ತೂರು(ಮ), ಗೊಡಗಮಂದೆ, ಗುಟ್ಟಹಳ್ಳಿ, ಬೊಪ್ಪನಹಳ್ಳಿ, ಪಾತರಾ ಮಗುಳ್ಳ, ಸೊಂಟಿಗಾನಹಳ್ಳಿ, ಪಲಮಡಗು, ದಿನ್ನೂರು(ಮ), ಎ.ಕೆ.ಕಾಲೋನಿ(ಮ), ಚಿಕ್ಕಪುರ, ಗುಟ್ಟೂರು(ಮ), ದೊಡ್ಡಪುರ, ದೊಡ್ಡೂರು, ಗೊಲ್ಲಹಳ್ಳಿ(ಮ), ಮೂತನೂರು, ಚಿಗಲೂರು(ಬೇ), ಮರಾರಿ ಹೊಸಹಳ್ಳಿ.
13	13-ಬಲಮಂದೆ	ಬಲಮಂದೆ, ಬೀಮಾಗಾನಹಳ್ಳಿ(ಮ), ಬೋಯಿಲೂರು(ಮ), ನಕ್ಕನಹಳ್ಳಿ(ಮ), ಕೋಡಿಹಳ್ಳಿ(ಮ), ಗಂದೋಡಿ ತಿಮ್ಮನಹಳ್ಳಿ(ಬೇ), ಬತ್ತೇಗೌಡನೂರು, ಯರಗೂಳ, ತಮಟಮಾಕನಹಳ್ಳಿ, ರಾಮಾಪುರ(ಮ), ದೇವರಗುಟ್ಟಹಳ್ಳಿ(ಮ), ಕನುಮನಹಳ್ಳಿ, ನಾಡಗುಮ್ಮನಹಳ್ಳಿ, ಚಿತ್ತ ಗುಟ್ಟಹಳ್ಳಿ(ಮ), ದೊಡ್ಡಪನ್ನಾಂಡಹಳ್ಳಿ, ಮ:ಕೊಳಮೂರು, ಕೊಳಮೂರು, ಚಿಕ್ಕಪನ್ನಾಂಡಹಳ್ಳಿ, ಕಂದೋಡಿಮಂದೆ, ಬೋಡಪಟ್ಟಿ, ದಾಸರಮಲೆ, ಬಂಗಾರನತ್ತ, ತೊಪ್ಪನಹಳ್ಳಿ, ಶಿವಲಿಂಗ, ಕಳವಂಚಿ, ಚಿಕ್ಕ ಕಳವಂಚಿ.
14	14-ದೋಣಿಮಡಗು	ಮುಷ್ಕಹಳ್ಳಿ, ಕುಂದರಸನಹಳ್ಳಿ, ದೋಣಿಮಡಗು, ಪೋಲೇನಹಳ್ಳಿ, ಬತ್ತಲಹಳ್ಳಿ, ತಳೂರು, ಸಾಕರಸನಹಳ್ಳಿ, ಚಿಕ್ಕ ಸಾಕರಸನಹಳ್ಳಿ(ಮ), ಮಲ್ಲೇಶನ ಪಾಳ್ಯ, ಕದರಿನತ್ತ, ಬೊಗ್ಗಿಲಹಳ್ಳಿ, ಚಿನ್ನಕಾಮನಹಳ್ಳಿ(ಮ), ಬತ್ತಲೂರು, ಬುವನಹಳ್ಳಿ, ಗುಂಡಾಲ್ ಹಳ್ಳಿ, ತನಿ ಮಡಗು, ರೈಲ್ವೆ ಕಾಲೋನಿ(ಮ), ರಾಮಸಂದ್ರ.
15	15-ಕಾಮಸಮುದ್ರ	ಬಂದಾಲ್ಹಹಳ್ಳಿ, ಮಿಟ್ಟಹಳ್ಳಿ, ಚಿನ್ನಕಾಮನಹಳ್ಳಿ, ಬೊಂಪಲ್ಲಿ, ಬಾದಗುಟ್ಟಹಳ್ಳಿ(ಮ), ಗುಟ್ಟೂರು(ಮ), ಮಜರಾಪುರ, ಕೀರುಮಂದೆ, ರಾತೇನಹಳ್ಳಿ, ಚಾಮನಹಳ್ಳಿ, ಆರಿಮಾನಹಳ್ಳಿ, ಬೋಡನಹಳ್ಳಿ, ಕಾಮಸಮುದ್ರ, ಗೊಲ್ಲಹಳ್ಳಿ(ಮ), ವೆಂಕಟಾಪುರ, ಕುರ್ಲಹಳ್ಳಿ(ಬೇ), ದಾಸೇಗೌಡನೂರು(ಮ), ರೈಲ್ವೆಕಾಲೋನಿ(ಮ), ಕೊಂಗರಹಳ್ಳಿ, ನಡಂಪಲ್ಲಿ, ನರಿನತ್ತ.
16	16-ಕೇತಗಾನಹಳ್ಳಿ	ಜಾನಗುಟ್ಟ, ಗಿಡ್ಡವಲ ಹಳ್ಳಿ(ಮ), ಲಕ್ಕೇನಹಳ್ಳಿ, ಬೋಡಗುರ್ಕಿ ಆರಿಮಾನ ಹಳ್ಳಿ, ಬೋಡನ ಹಳ್ಳಿ, ಕೇತಗಾನಹಳ್ಳಿ, ನಲ್ಲಗುಟ್ಟಹಳ್ಳಿ, ಚಿನ್ನಯ್ಯನ ಎಸ್ಕೇಟ್(ಮ), ಕಂತೇಪುರ, ತಂಗೇಡಿಮಿಟ್ಟ(ಮ), ಬೋಯಿನಹಳ್ಳಿ, ಉಕ್ಕರಹಳ್ಳಿ, ಬೋಯಿಸೊಣ್ಣನಹಳ್ಳಿ, ಮ: ಶ್ರೀನಿವಾಸ ನಗರ, ದಿಂಬಾಲದಬ್ಬನಹಳ್ಳಿ, ಕೊತ್ತೂರು(ಮ), ಪಿಚ್ಚಹಳ್ಳಿ, ಮೈರಾಡಗುಡಿಸಲು, ಮುದುಗಳಿ, ಚಿಂತಗುಂಪಲ್ಲಿ, ಮೂಗನಹಳ್ಳಿ, ಹೊಸ ಮನೆಗಳು(ಮ), ಪುತ್ತಸೊನ್ನೇನಹಳ್ಳಿ, ಮಾಕರಹಳ್ಳಿ, ಪರವನಹಳ್ಳಿ, ತಾವರೆಕರೆ, ದೊಡ್ಡಮರಿಹಳ್ಳಿ, ಚಿಕ್ಕಮರಿಹಳ್ಳಿ(ಮ), ಅಪ್ಪೇನಹಳ್ಳಿ.

ಕೋಲಾರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
4-ಕೆ.ಜಿ.ಎಫ್. ತಾಲೂಕು ಪಂಚಾಯತ್		
1	1-ಕಮ್ಮಸಂದ್ರ	ಘಟ್ಟರ್ಯಾಗಡ ಹಳ್ಳಿ, ರಾಮಾಪುರ(ಬೇ), ಪೆದ್ದಪಲ್ಲಿ, ಕೊತ್ತೂರು(ಮ), ಘಟ್ಟ ಕಾಮದೇನಹಳ್ಳಿ, ಕೊಡಗಲ್ಲು(ಮ), ಪಿಚ್ಚ ಹಳ್ಳಿ(ಮ), ಜೋಡಿ ಕೃಷ್ಣಪುರ, ಕೀಲು ಕೃಷ್ಣಪುರ, ಕದಿರೇಗೌಡನ ಕೋಟೆ, ಕೊತ್ತ ಪಾಳ್ಯ(ಬೇ), ರೆಡ್ಡಿಹಳ್ಳಿ, ಪೆದ್ದದಂಪಲ್ಲಿ, ತಮ್ಮನ ಹಳ್ಳಿ(ಬೇ), ಯರನಾಗನಹಳ್ಳಿ, ಕಮ್ಮಸಂದ್ರ.
2	2-ಪಾರಾಂಡಹಳ್ಳಿ	ಚೀಮಲ ಭಂಡಹಳ್ಳಿ, ಚಿನ್ನಪಲ್ಲಿ, ಬ್ಯಾಟರಾಯನ ಹಳ್ಳಿ, ಬೊಮ್ಮಂಡ ಹಳ್ಳಿ, ಕಗ್ಗಿಲಹಳ್ಳಿ, ಗೊರ್ಲಚಿನ್ನಪಲ್ಲಿ, ಗುವ್ವಲಹಳ್ಳಿ(ಮ), ರಾಮಾಪುರ(ಬೇ), ಕಾಟಂಪಲ್ಲಿ(ಬೇ), ನಾಗಶೆಟ್ಟಿ ಹಳ್ಳಿ, ಮಲ್ಲಂಪಲ್ಲಿರ್ಯಾಗಡಹಳ್ಳಿ, ಆಡಂಪಲ್ಲಿ, ಆಡಂಪಲ್ಲಿ(ಮ), ದಿಗವೂರು, ಯರಪ್ಪನಮನೆಗಳು(ಮ), ಅನಂತರಾಮಾಪುರ(ಮ), ಗುಟ್ಟಹಳ್ಳಿ, ಮುದ್ದೆಗೌಡನಹಳ್ಳಿ, ಪಾರಾಂಡಹಳ್ಳಿ.
3	3-ಮಾರಿಕುಪ್ಪ	ಗರುಡಾದ್ರಿ ಹಳ್ಳಿ, ಕಾವೇರಿಹಳ್ಳಿ, ಅಲ್ಲಿಕುಂಟೆಕದಿರೇನಹಳ್ಳಿ, ಬೀರನಕುಪ್ಪ, ನಾಚಾಂಡಹಳ್ಳಿ, ಬಟುವಾರಹಳ್ಳಿ, ಕಿರ್ತಿಕೊಪ್ಪ, ಬಾಣಗರ, ಗೊಲ್ಲಹಳ್ಳಿ(ಮ), ನೀಲಗಿರಿಹಳ್ಳಿ, ಗಿಡ್ಡಗೌಡನಹಳ್ಳಿ, ಚೆಲ್ಲಿಗಾನಹಳ್ಳಿ, ದಯಾಮಾನಗುಡಿಸಲು, ಕಂಬಂಪಲ್ಲಿ, ನಕ್ಕನಹಳ್ಳಿ, ಕಳ್ಳಿಕುಪ್ಪ ಗಡ್ಡೂರು, ಕಂಪ ತಿಮ್ಮನಹಳ್ಳಿ(ಬೇ), ತುಮ್ಮಲಹಳ್ಳಿ(ಬೇ), ತೊಂಗಲ್, ಸೂರಪಲ್ಲಿ, ಬಲಿಗಾನಹಳ್ಳಿ, ಮಾರಿಕುಪ್ಪ, ಕೊತ್ತೂರು, ಬೀಮಗಾನಹಳ್ಳಿ, ಚಿನ್ನನಾಗನಹಳ್ಳಿ.
4	4-ಕೆಂಪಾಪುರ	ಬಳ್ಳಗೆರೆ, ಅಲ್ಲಿಕಲ್ಲು, ಘಟ್ಟ ಮಾದಮಂಗಲ, ಕೆಂಪಾಪುರ, ಚೊಕ್ಕರ ಬಂಡೆ, ಕುರೂರು, ಕಟ್ಟನಾಗಸಂದ್ರ(ಬೇ), ಕಾಲುವಹಳ್ಳಿ(ಮ), ಚಿಕ್ಕ ಕಾಲುವಹಳ್ಳಿ(ಮ), ಚಂಬರಸನಹಳ್ಳಿ(ಮ), ದೊಡ್ಡಕಲ್ಲಹಳ್ಳಿ, ಲಕ್ಕಿನಾಯಕನಹಳ್ಳಿ, ವಿರೂಪಾಕ್ಷಪುರ(ಮ), ಬ್ಯಾಟರಾಯನಹಳ್ಳಿ, ತಿರುಮಲಹಳ್ಳಿ(ಮ), ಲಕ್ಷ್ಮಿ ಸಾಗರ, ಕೊಡಿಗೇಪಲ್ಲಿ(ಮ), ಪೂಜಾರಹಳ್ಳಿ, ದೊಡ್ಡ ಕಂಬಳಿ, ಕೀಲಕಂಬಳಿ, ಬೈನೇಪಲ್ಲಿ.
5	5-ಕ್ಯಾಸಂಬಳ್ಳಿ	ಕರಡಿಗಾನಹಳ್ಳಿ, ಪೊಟ್ಟಾರದ್ಡಿಡಿನೈಮನೆಗಳು, ತೂಕಲ್, ರಾಮಾಪುರ(ಮ), ಬೂಚೆಪಲ್ಲಿ, ಪೋತರಾಜನಹಳ್ಳಿ, ಜಂಗಮಾನ ಹಳ್ಳಿ, ನಾಗಲೆಪಲ್ಲಿ, ಬಳ್ಳವನಹಳ್ಳಿ, ಕ್ಯಾಸಂಬಳ್ಳಿ, ರಾಮಾಪುರ(ಮ), ಬಿಳ್ಳೇರಹಳ್ಳಿ, ಮಡಿವಾಳ, ಗುಟ್ಟಹಳ್ಳಿ(ಮ), ಕಣ್ಣೂರು, ಕೋಗಿಲ ಹಳ್ಳಿ, ಕಾಚಮಿಟ್ಟಹಳ್ಳಿ, ದೇವೇರಹಳ್ಳಿ, ತಿಮ್ಮಾಪುರ, ವೀರಸಂದ್ರ.
6	6-ಪೀಲವಾರ	ಜಕ್ಕರಸನ ಕುಪ್ಪ, ಕುರುಬೂರು(ಮ), ಏತೂರು, ಮರುವೂರು(ಮ), ಸಂಗನಹಳ್ಳಿ, ಕೊತ್ತೂರು(ಮ), ಗಡ್ಡೂರು(ಮ), ಶೆಟ್ಟಿಕುಂಟೆ, ದೊಡ್ಡ ಗಾಂಡ್ಲಹಳ್ಳಿ, ನಲ್ಲಗುಟ್ಟೂರು(ಮ), ಮರದಘಟ್ಟ, ಕೊತ್ತೂರು(ಮ), ಶ್ರೀನಿವಾಸ ಸಂದ್ರ, ಮೇಲು ಪಲ್ಲಿ(ಮ), ಬೆನ್ನವಾರ, ಮಿಟ್ಟಕೊತ್ತೂರು, ನಾಗಕುಪ್ಪ, ಪೀಲವಾರ, ಗಡ್ಡೂರು(ಮ), ನಂದ್ಯಾಲಗಡ್ಡ(ಮ), ಬುಲ್ಲಂಪಲ್ಲಿ(ಮ), ಕೃಷ್ಣರಾಜಪುರ, ಸೊಣ್ಣೇಪಲ್ಲಿ(ಮ).
7	7-ರಾಮಸಾಗರ	ಕರಡಗೂರು, ದಳವಾಯಿಹೊಸಹಳ್ಳಿ, ಮಜರಾರ್ಡ್ಡಿಹಳ್ಳಿ, ಚಿಂಚಾಂಡ್ಲಹಳ್ಳಿ, ತೊಂಗಲಕುಪ್ಪ, ಮೋತಕಪಲ್ಲಿ, ತಾತಿರಡ್ಡಿಹಳ್ಳಿ, ಗೊಲ್ಲಗೊರವನಹಳ್ಳಿ, ಕಂಗಾಂಡ್ಲಹಳ್ಳಿ, ಐವಾರಹಳ್ಳಿ, ಗಂಗಾಪುರ(ಮ), ಕಸಿರಡ್ಡಿಗಾಂಡ್ಲಹಳ್ಳಿ, ನಕ್ಕನಹಳ್ಳಿ, ರಾಮಸಾಗರ, ಪಾಪೇನಹಳ್ಳಿ, ಬನಕನಹಳ್ಳಿ(ಬೇ), ಕದರಿಪುರ.
8	8-ವೆಂಗಸಂದ್ರ	ಕೊಳೂರು, ಕಂಬಪಲ್ಲಿ(ಮ), ನರ್ನಹಳ್ಳಿ, ಮಹದೇವಪುರ, ಮಿಂಡಹಳ್ಳಿ, ವಡ್ಡಹಳ್ಳಿ(ಮ), ಸರ್ವರಡ್ಡಿಹಳ್ಳಿ, ಬೂಡದಿಮಿಟ್ಟ(ಮ), ಮಲ್ಲ ಹಳ್ಳಿ, ದಾಸೇಪಲ್ಲಿ(ಮ), ಅನ್ನಸಾಗರ, ಮುಸೂರು, ಸೀತಂ ಪಲ್ಲಿ, ತಾತೇಪಲ್ಲಿ, ಗೋಪೇನಹಳ್ಳಿ, ವೆಂಗಸಂದ್ರ, ಕೊಡಗೇಪಲ್ಲಿ.
9	9-ಸುಂದರಪಾಳ್ಯ	ಎನ್.ಜಿ.ಹುಲ್ಲೂರು, ಕೊತ್ತೂರು(ಮ), ಶ್ರೀನಿವಾಸಪುರ(ಮ), ವೆಂಕಟಾಪುರ(ಮ), ಕದರಿಗಾನ ಕುಪ್ಪ, ಕೋಟೇಕೃಷ್ಣಪಲ್ಲಿ(ಮ), ಪೂಗಾನಹಳ್ಳಿ, ಪಂತನಹಳ್ಳಿ, ಬಲಿಜೇಪಲ್ಲಿ(ಮ), ದಾದೇಪಲ್ಲಿ(ಮ), ಲಕ್ಷ್ಮೀಸಾಗರ, ಸೊಣ್ಣಕುಪ್ಪ(ಮ), ಜೀಡಮಾಕನಹಳ್ಳಿ, ದುರ್ಗ ಪಲ್ಲಿ(ಬೇ), ಗಂದೋಡಿಹಳ್ಳಿ, ಸುವರ್ಣಹಳ್ಳಿ, ತಲ್ಲಪಲ್ಲಿ, ಸುಂದರ ಪಾಳ್ಯ.
10	10-ಹಂಗಳ	ಗೆನ್ನೇರಹಳ್ಳಿ, ಪಿಲ್ಲಗುಂಡ್ಲಹಳ್ಳಿ, ಕಳಾವಿಹೊಸಹಳ್ಳಿ, ಕೃಷ್ಣಾಪುರ, ರಾಯಸಂದ್ರ, ಹುಲ್ಲೂರು, ವೆಂಕಟಾಪುರ(ಮ), ಗುಟ್ಟಹಳ್ಳಿ(ಬೇ),

ಕೋಲಾರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಕವರಗಾನಹಳ್ಳಿ, ದಾರಂಕೃಷ್ಣಪಲ್ಲಿ(ಬೇ), ಹಂಗಳ, ವಡ್ಡಹಳ್ಳಿ, ಮಾರಸಂದ್ರ(ಮ), ಸಿದ್ಧಾರಡ್ಡಿಡಿನೈ, ಬಟ್ಟಕುಪ್ಪ, ನಾಯನಹಳ್ಳಿ, ಕೊತ್ತೂರು(ಮ), ದೊಡ್ಡಕಾರಿ, ದೊಡ್ಡಕಾರಿಮಜರಾಕಂಬಂಪಲ್ಲಿ, ಕೋಡಿಹಳ್ಳಿ, ಕೊತ್ತೂರು, ಬೆಟ್ಟೂರು.
11	11-ಬೇತಮಂಗಲ	ಬೇತಮಂಗಲ, ಪರಸೇಪಲ್ಲಿ(ಬೇ), ತಿಪ್ಪಬೋಯಿನಹಳ್ಳಿ(ಬೇ).
12	12-ಟಿ.ಗೊಲ್ಲಹಳ್ಳಿ	ಕಳ್ಳಿಕುಪ್ಪ, ಅಂಕತಟ್ಟಹಳ್ಳಿ, ಕೋಗಿಲಹಳ್ಳಿ, ನತ್ತ, ಅಯ್ಯಪ್ಪಲ್ಲಿ, ಅಮಾನಿಕೆರೆ(ಬೇ), ಚಿನ್ನಪಲ್ಲಿ, ನಲ್ಲೂರು, ಬಡಮಾಕನಹಳ್ಳಿ, ಕಂಗಾನಲ್ಲೂರು, ಟಿ.ಗೊಲ್ಲಹಳ್ಳಿ, ಟಿ.ಗೊಲ್ಲಹಳ್ಳಿ(ಮ)ಬಾರ್ಲಿ, ಜಯಮಂಗಲ, ಮದ್ದಿನಾಯಕನ ಹಳ್ಳಿ, ತಂಬೂಲಹಳ್ಳಿ, ಐಸಂದ್ರ ಮಿಟ್ಟೂರು, ಚಿಗರಾಪುರ, ತಿಮ್ಮಸಂದ್ರ.
5-ಮುಳಬಾಗಿಲು ತಾಲ್ಲೂಕು ಪಂಚಾಯತ್		
1	1-ಬಲ್ಲ	ಬಲ್ಲ, ಕೆ.ಚದುಮನಹಳ್ಳಿ, ಎಸ್.ಚದುಮನಹಳ್ಳಿ, ಕೊಂಡೇನಹಳ್ಳಿ, ಶೆಟ್ಟಿಬಣಕನಹಳ್ಳಿ, ಕಾಶೀಪುರ, ಮಲ್ಲಕಚ್ಚನಹಳ್ಳಿ, ಅಸಲಿಅತ್ತಿಕುಂಟೆ, ಕುಮುದೇನಹಳ್ಳಿ, ತೊರಡಿ, ಗೋಪಸಂದ್ರ, ಬೊಮ್ಮಸಂದ್ರ, ಹೊನಗಾನಹಳ್ಳಿ, ಮ.ರಾಮಾಪುರ, ಬೆಳಪನಹಳ್ಳಿ, ಚನ್ನಾಪುರ, ಮ.ಗಾಂಧೀಪುರ, ಯಡಹಳ್ಳಿ, ಕಗ್ಗಿನಹಳ್ಳಿ, ಅಂಗೊಂಡಹಳ್ಳಿ, ಜಿ.ಕುರುಬರಹಳ್ಳಿ, ರೆಡ್ಡಿಹಳ್ಳಿ.
2	2-ಆವಣಿ	ಚೋಳಂಗುಂಟೆ, ವಿರೂಪಾಕ್ಷಿ (ಮ), ವರದಾಪುರ(ಮ), ಆವಣಿ, ಮಜರಾರಾಮಾಪುರ, ಮ. ರಾಮಸಂದ್ರ, ಕಂಪಾಪುರ, ವಿ.ಗುಟ್ಟಹಳ್ಳಿ. ಊರು ಕುಂಟೆಮಿಟ್ಟೂರು, ಮ.ಕೊತ್ತೂರು, ಬಂಡಹಳ್ಳಿ, ವೀರಶೆಟ್ಟಿಹಳ್ಳಿ, ನಾಗಸಂದ್ರ, ಆವಲಮರಕಲಘಟ್ಟ, ಚಿತ್ತೇರಿ, ಬಟ್ಟ ಬಾವನಹಳ್ಳಿ, ಮಿಣಜೇನಹಳ್ಳಿ, ಚೀಯಾಂಡಹಳ್ಳಿ, ಪಿಚ್ಚ ಗುಂಟಹಳ್ಳಿ, ರಾಮೇನಲ್ಲೂರು.
3	3-ದೇವರಾಯಸಮುದ್ರ	ಗಂಜಿಗುಂಟೆ, ಹೊಸ ನಾಗೇನಹಳ್ಳಿ(ಬೇ), ಎಸ್.ಬ.ಅನಂತಪುರ, ವಿಜಲಾಪುರ, ದೊಡ್ಡಮಾದೇನಹಳ್ಳಿ, ಜಮ್ಮನಹಳ್ಳಿ, ಚಿಕ್ಕ ಮಾದೇನಹಳ್ಳಿ(ಬೇ), ಕೀಲು ಹೊಳಲಿ, ದೇವರಾಯಸಮುದ್ರಮ, ತಟ್ಟಕುಂಟೆ, ಮ.ಶ್ಯಾಮಯ್ಯೂರು, ಮಲ್ಲಪ್ಪನಹಳ್ಳಿ(ಮ), ವರದಗಾನಹಳ್ಳಿ, ಮ.ಗುಟ್ಟೂರು, ಮ.ಗಂಗಾಪುರ, ಬೆಳ್ಳಂಬಳ್ಳಿ, ದೊಡ್ಡಿಗಾನಹಳ್ಳಿ, ಕಮ್ಮದಟ್ಟಿ ಕಾಮನೂರು, ಯಳಗೊಂಡಹಳ್ಳಿ, ಪುತ್ತೇರಿ, ದೊಡ್ಡ ಹೊನ್ನಶೆಟ್ಟಿಹಳ್ಳಿ, ಚಿಕ್ಕಹೊನ್ನಶೆಟ್ಟಿಹಳ್ಳಿ, ಹೊಸಕೆರೆ, ಮ.ರಾಮನಾಥಪುರ, ಜೀನಗಾನಹಳ್ಳಿ (ಬೇ).
4	4-ಕನ್ನಸಂದ್ರ	ಪದಕಾಪ್ಪಿ, ಕನ್ನಸಂದ್ರಮ. ಕರಡಗೂರು, ಜೋಗಲಕಾಪ್ಪಿ, ಹೈದಲಾಪುರ (ಮ), ಸಿ.ಕೊರವೇನೂರು, ಕುಮ್ಮರಕುಂಟೆ (ಬೇ), ಶೇಷಾಪುರ, ಗೊಟ್ಟಿಕುಂಟೆ, ಎಮ್ಮನತ್ತ, ಮೇಲಾಗಾಣಿ, ಕನ್ನತ್ತ, ಮಜರಾಅತ್ತಿಕುಂಟೆ, ರಾಮರಾಯನಕೋಟೆ(ಮ), ಆಚಂಪಲ್ಲಿ, ಜೌಗುಪಲ್ಲಿ, ಜಂಗಮಹೊಸಹಳ್ಳಿ(ಮ), ಹೊಸಹಳ್ಳಿಮ. ನಾಗನಹಳ್ಳಿ, ಮಿಂಡಹಳ್ಳಿ, ಕೊರವೇನೂರು, ಸೋಮರಸನಹಳ್ಳಿ, ಕೊಂಡಿಹಳ್ಳಿ, ಮಡಿವಾಳ, ಮೇಲ್ಮಾಯಲೂರು, ತಾಯಲೂರು ಅಮಾನಿಕೆರೆ (ಬೇ), ಚಾಮನಾಯಕನಹಳ್ಳಿ(ಬೇ), ಸುಣ್ಣಂಗೂರು, ಮೋತಕಪಲ್ಲಿ, ಮದ್ದೇರಿ, ಕುಪ್ಪಂಪಾಳ್ಯ, ಮ. ದೊಂಬರಮಿಟ್ಟ.
5	5-ಯಳಚೇಪಲ್ಲಿ	ಅಬ್ಬಿಹಳ್ಳಿ, ಯಡಪಲ್ಲಿ, ಗಾಣಿಗಾನಕುಪ್ಪ, ಜಡನಾಗೇನಹಳ್ಳಿ (ಬೇ), ಯಳಚೇಪಲ್ಲಿ, ಮ.ಗಾಜಲಬಾವಿ, ದೂಲಪ್ಪಲ್ಲಿ, ಗಡ್ಡಂಚಿನ್ನೇಪಲ್ಲಿ, ಬೈರಸಂದ್ರ, ಹೊಸಹಳ್ಳಿ (ಮ), ಕಾಪಬಿಕ್ಕನಹಳ್ಳಿ, ಕೊತ್ತೂರು, ಪುಲಿಪಾಪೇನಹಳ್ಳಿ, ಬೋವಿಬಿಕ್ಕನಹಳ್ಳಿ(ಬೇ), ಚಾರಕೂರಹಳ್ಳಿ (ಬೇ), ಕರವಿರಡ್ಡಿಹಳ್ಳಿ, ವಿ.ಕುರುಬರಹಳ್ಳಿ, ತಿಮ್ಮರಾವುತನಹಳ್ಳಿ,

ಕೋಲಾರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಏತೂರಹಳ್ಳಿ, ಅಪ್ಪಿಕೊಂಡೇನಹಳ್ಳಿ, ಚುಕ್ಕನಹಳ್ಳಿ, ಕೋಗಿಲೇರು, ವಡ್ಡಗುಟ್ಟಹಳ್ಳಿ(ಬೇ), ಶಿವನಾಪುರ(ಬೇ), ವೇಗಮಡಗು, ಕುಪ್ಪಾಂಡ ಹಳ್ಳಿ, ಅಪ್ಪೇನಹಳ್ಳಿ, ಸನ್ಯಾಸಿಪಲ್ಲಿ, ಹೊಸಹಳ್ಳಿ(ಬೇ).
6	6-ತಾಯಲೂರು	ತಾಯಲೂರು, ಬಾದೇನಹಳ್ಳಿ, ಕೊತ್ತಪಲ್ಲಿ, ತಿರುಮನಹಳ್ಳಿ, ಟಿ.ಅಗರ, ದಾಸೇಪಲ್ಲಿ, ಮಲ್ಲನಾಯಕನಹಳ್ಳಿ, ಜಿ.ಅಗ್ರಹಾರ, ತಿಮ್ಮನಾಯಕನಹಳ್ಳಿ(ಮ), ಡಿ.ಕುರುಬರಹಳ್ಳಿ, ಜಿ.ತಿಮ್ಮಾಪುರ, ಕುರುಬರಹಳ್ಳಿ (ಬೇ), ಬೇವನತ್ತ, ಬಟುವಾರಹಳ್ಳಿ, ಬೆಳಗಾನಹಳ್ಳಿ, ದೊಮ್ಮಸಂದ್ರ, ಮೋಪುರಹಳ್ಳಿ(ಮ), ದೊಂಬರ ಗುಡಿಸಿಲು, ಪುಟ್ಟೇನಹಳ್ಳಿ(ಮ), ಯಚ್ಚನ ಹಳ್ಳಿ, ವಜ್ರ ನಾಗೇನಹಳ್ಳಿ, ಕೃಷ್ಣಾಪುರ(ಬೇ).
7	7-ಸೊನ್ನವಾಡಿ	ಸೊನ್ನವಾಡಿ, ತುರುಕರಹಳ್ಳಿ (ಬೇ), ಕವತನಹಳ್ಳಿ, ಗುಮ್ಮಾಪುರ, ಕೀಲಾಗಾಣಿ, ಸಂಗೊಂಡಹಳ್ಳಿ, ಕಾಡುಕಚ್ಚನಹಳ್ಳಿ, ಖಾದೀಪುರ, ಮಂಚಿಗಾನಹಳ್ಳಿ, ಚಿಕ್ಕಬಂಡಹಳ್ಳಿ, ಜಂಗಾಲಹಳ್ಳಿ (ಬೇ), ಕಸವಿ ರೆಡ್ಡಿಹಳ್ಳಿ, ಜಿ.ಕೊತ್ತೂರು (ಬೇ), ನರಸೀಪುರದಿನ್ನೆ, ಚೊಕ್ಕದೊಡ್ಡಿ, ಜೀನನಕುಂಟೆ (ಬೇ), ದೊಡ್ಡಬಂಡಹಳ್ಳಿ, ಜೀನಗಾನಹಳ್ಳಿ (ಬೇ), ಯರ್ಲ ಚಿನ್ನೇನಹಳ್ಳಿ, ಚಾಮರೆಡ್ಡಿ ಹಳ್ಳಿ, ಪಿ.ಗಂಗಾಪುರ, ನಾಗಮಂಗಲ, ಜಿ.ವಡ್ಡಹಳ್ಳಿ(ಬೇ).
8	8-ಪದ್ಮಘಟ್ಟ	ಕಪ್ಪಲ ಮಡುಗು, ಪದ್ಮಘಟ್ಟ, ಎನ್.ವಡ್ಡಹಳ್ಳಿ, ಚಿಕ್ಕಪದ್ಮಘಟ್ಟ, ಸೀಗೇನಹಳ್ಳಿ, ಎಂ.ಹೊಸಹಳ್ಳಿ, ದಾರೇನಹಳ್ಳಿ, ಮುಳಬಾಗಲು ಗ್ರಾಮಾಂತರ(ಬೇ), ಕಂಚನಹಳ್ಳಿ, ಶ್ರೀರಂಗಪುರ, ಅಣಿಹಳ್ಳಿ.
9	9-ಆಲಂಗೂರು	ಮಿಟ್ಟಹಳ್ಳಿ, ದೊಡ್ಡಗುಟ್ಟಹಳ್ಳಿ, ದೊಡ್ಡತಮ್ಮನಹಳ್ಳಿ, ಲಕ್ಕ ಶೆಟ್ಟಿಹಳ್ಳಿ, ಚಾಪೂರುಹಳ್ಳಿ, ಚಲ್ಲಪ್ಪಲ್ಲಿ, ಚಿಕ್ಕಗುಟ್ಟಹಳ್ಳಿ, ಪಿಚ್ಚಗುಂಟಹಳ್ಳಿ, ತಾತಿಕಲ್ಲು, ಅಲ್ಲಾಳಸಂದ್ರ, ವೈ.ಕೋಗಿಲೇರು ಮಜರಾ ಉಬ್ಬಾಂಡಹಳ್ಳಿ ಮಜರಾಯಚ್ಚನಹಳ್ಳಿ, ಆಲಂಗೂರು, ವೀರಸಂದ್ರ, ಮತ್ತನಹಳ್ಳಿ, ಪಾಲೂರುಹಳ್ಳಿ, ಭಟ್ಟಹಳ್ಳಿ, ವೆಂಕಟಾಪುರ (ಮ), ಜೋಗಿಗುಡಿಸಲು (ಮ), ಬಾಚಮಾಕಲಹಳ್ಳಿ, ಚಿಂತಲ ಹಳ್ಳಿ, ಮನ್ನೇನಹಳ್ಳಿ, ಕುರುಬರಹಳ್ಳಿ(ಬೇ).
10	10-ಗುಮ್ಮಕಲ್	ಸಿನಿಗೇನಹಳ್ಳಿ, ಕೆ.ಬೈಯಪ್ಪಲ್ಲಿ, ಶೆಟ್ಟಿಕಲ್, ರಾಮ ಚಂದ್ರಾಪುರ ಮಜರಾ ಗಡ್ಡೂರು, ಮೈಲಾಪುರ, ರಾಯಲಮಾನದಿನ್ನೆ, ಪುಲಿಬಿರೆಡ್ಡಿಹಳ್ಳಿ, ಪಾಯಸ್ವನಹಳ್ಳಿ, ನೆರ್ನಹಳ್ಳಿ ಮಜರಾ ಗಡ್ಡೂರು, ತುಳವನತ್ತ (ಬೇ), ಕಮ್ಮಸಂದ್ರ (ಬೇ), ಜೀಯಪ್ಪಲ್ಲಿ (ಬೇ), ಜಿ.ಮಾರಾಂಡಹಳ್ಳಿ, ಕಸುವುಗಾನಹಳ್ಳಿ, ಗುಮ್ಮಕಲ್, ಯಡಹಳ್ಳಿ, ಸೊರಕುಂಟೆ.
11	11-ಎನ್.ಚಮಕಲಹಳ್ಳಿ	ಸೀಗೆ ಹೊಸಹಳ್ಳಿ, ಪಟ್ಟಹಳ್ಳಿ, ದೊಡ್ಡಗೊಲ್ಲಹಳ್ಳಿ, ಮಜರಾಕಾಂಚನ ಮನೆಗಳು, ಚಿಕ್ಕಗೊಲ್ಲಹಳ್ಳಿ, ಕೆ.ಉಗಣಿಮಜರಾ ಇಂದಿರಾನಗರ, ತಿಪ್ಪದೊಡ್ಡಿ, ಗೋಣಿಕೊಪ್ಪ, ಕುಕ್ಕಲದೊಡ್ಡಿ, ಟಿ.ಕುರುಬರಹಳ್ಳಿ, ಚಿನ್ನ ಬಾಲೇಪಲ್ಲಿ, ಎನ್.ಚೌಡೇನಹಳ್ಳಿ(ಮ), ರಾಮನಗರ, ಕಗ್ಗನ ಹಳ್ಳಿ, ಮರಾಮಾಪುರ, ಜಲ್ಲಪಲ್ಲಿ, ಸೀಗೇಹಳ್ಳಿ, ಚೊಕ್ಕಪಲ್ಲಿ(ಬೇ), ಮುದಿಗರೆ ಗಡ್ಡೂರು(ಮ), ಸವಟೂರು(ಮ), ಎನ್.ಚಮಕಲಹಳ್ಳಿ, ಮಲ್ಲೇಕುಪ್ಪ.
12	12-ನಂಗಲಿ	ಹಳೇಕುಪ್ಪ, ಮಜರಾವನ್.ವೆಂಕಟಾಪುರ, ನಂಗಲಿ, ಕೊತ್ತೂರು (ಮ), ಕುರುಬರಹಳ್ಳಿ (ಮ), ಯಲುವಹಳ್ಳಿ (ಮ), ಜಂಗಾಲಹಳ್ಳಿ (ಮ), ಕೆರ ಸಮಂಗಲ.
13	13-ಮುಷ್ಕೂರು	ಮುಷ್ಕೂರು, ಮರವೇಮನೆ(ಮ), ಕರಡಿಗಾನಹಳ್ಳಿ (ಮ), ಪೆದ್ದೂರು (ಮ), ಚಿನ್ನಹಳ್ಳಿ(ಮ), ಎಂ.ಚಮಕಲಹಳ್ಳಿ, ನಗವಾರ ಮಜರಾ ಎನ್.ಕೊತ್ತೂರು, ಮಜರಾಚಿಕ್ಕ ನಗವಾರ, ಬಾಟನೂರು ಮಜರಾ ಚನ್ನಾಪುರ, ಉಪ್ಪರಹಳ್ಳಿ(ಮ).



ಕೋಲಾರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
14	14-ಹೆಬ್ಬಣಿ	ಪುಣ್ಯಹಳ್ಳಿ, ತಮ್ಮರಡ್ಡಿಹಳ್ಳಿ, ಮಜರಾಕೊತ್ತೂರು, ಎಸ್.ಅನಂತಪುರ, ಮಜರಾನಾರಾಯಣಪುರ, ಬಂಗವಾದಿ, ಹೆಬ್ಬಣಿ, ಹೆಚ್.ಬೈಯ್ಯಪ್ಪಲ್ಲಿ, ಮಜರಾದೋಣಿ ಬಂಡಹಳ್ಳಿ, ಮಜರಾ ಹೆಚ್.ಕೊತ್ತೂರು, ಹೆಚ್.ಕೋಡಿಹಳ್ಳಿ, ಎಂ.ಗೊಲ್ಲಹಳ್ಳಿ, ಮಜರಾನಾಗಿರಡ್ಡಿಹಳ್ಳಿ, ಮಜರಾಮಣಿಘಟ್ಟಮಿಟ್ಟ, ಸುನ್ನಪಕುಂಟೆ.
15	15-ಬೈರಕೂರು	ಬಿ.ಕುರುಬರಹಳ್ಳಿ, ಲಕ್ಕದೊಡ್ಡಿ, ಪೆರುಮಾಕನಹಳ್ಳಿ, ತೊಂಡಹಳ್ಳಿ, ಇರಗಮುತ್ತನಹಳ್ಳಿ, ಮಜರಾ ಕೋನಂಕುಂಟೆ, ಜಿ.ಒಬೇನಹಳ್ಳಿ, ಹಿರಣ್ಯಗೌಡನಹಳ್ಳಿ, ಪೂಜೇನಹಳ್ಳಿ, ಬೂಡಿದೇರು, ಪತ್ತಾಂಡಹಳ್ಳಿ, ಸಿದ್ದನಹಳ್ಳಿ(ಬೇ), ಎಂ.ಬೈಯಪಲ್ಲಿ, ಕಾಡೇನಹಳ್ಳಿ, ಬೈರಕೂರು,
16	16- ಅಂಬಿಕ್ಕಲ್	ಮಾರಾಂಡಹಳ್ಳಿ, ಬಾಳಸಂದ್ರ, ಪೂಜಾರಹಳ್ಳಿ, ಅಂಬಿಕ್ಕಲ್, ಮಜರಾಗೊಲ್ಲಹಳ್ಳಿ, ಟಿ.ನಡುಂಪಲ್ಲಿತಾತಿಘಟ್ಟ (ಮ), ಕುನಿಬಂಡ, ಯಲುವಹಳ್ಳಿ, ಪೂಲಕುಂಟೆಹಳ್ಳಿ (ಬೇ), ಮರಹೇರು, ಮ: ರಾಮಾಪುರ, ಮಕೊತ್ತೂರು, ಬೇವಹಳ್ಳಿ, ಸಿದ್ದನಹಳ್ಳಿ(ಮ) ಮಜರಾಕಂಪಾಪುರ, ಮಜರಾ ಜೋಗಿಗುಡಿಸಲು, ಮಜರಾ ಏಟಿಗಡ್ಡ.
17	17- ಗುಡಿಪಲ್ಲಿ	ರಾಜೇಂದ್ರಹಳ್ಳಿ, ಬ್ಯಾಡರಹಳ್ಳಿ, ಕಾನಗಲದಿನ್ನೆ (ಬೇ), ದೊಡ್ಡತ್ತಿಹಳ್ಳಿ, ಚಂದಮಾಮನಹಳ್ಳಿ (ಬೇ), ನಾಗನಹಳ್ಳಿ, ಮಜರಾಜೋಗಿ ಮನೆಗಳು, ಚೀಕೂರು, ದಾಸಾರ್ಲಹಳ್ಳಿ, ಚೀಕೂರು ಹೊಸಹಳ್ಳಿ, ಚೀಕೂರು ಗುಂಡ್ಲಹಳ್ಳಿ, ಕೊಟ್ಟಹಳ್ಳಿ (ಬೇ), ಕಿರುಮಣಿ ಮಜರಾ ಕೊತ್ತಿಂಡ್ಲು, ಉಬ್ಬಾಂಡಹಳ್ಳಿ (ಬೇ), ನಾಗೇನಹಳ್ಳಿ, ಬೊಮ್ಮದಾಸನಹಳ್ಳಿ (ಬೇ), ಕಾಂಸಾನಹಳ್ಳಿ, ಗುಡಿಪಲ್ಲಿ, ಜಿ.ವಡ್ಡಹಳ್ಳಿ, ಜಿ.ಕೋಡಿಹಳ್ಳಿ, ಮಜರಾಯಗವ ಕೋಡಿಹಳ್ಳಿ, ಕಂಬಂದಿನ್ನೆ, ಗಂಗನಹಳ್ಳಿ, ಭೀಮನವಡ್ಡು(ಬೇ).
18	18- ಹೆಚ್.ಗೊಲ್ಲಹಳ್ಳಿ	ಹೊನ್ನಿಕೆರೆ, ಮಜರಾಬೈಯನಹಳ್ಳಿ, ಕಗ್ಗಲನತ್ತ, ಮಜರಾ ಒಳಗೇರನಹಳ್ಳಿ, ಕಲ್ಲರಸನಹಳ್ಳಿ, ಹೆಚ್.ಗೊಲ್ಲಹಳ್ಳಿ, ಹರಪನಾಯಕನಹಳ್ಳಿ, ಕಲಿಕೆರೆ, ನಾಚಹಳ್ಳಿ, ಮಜರಾ ನಾಗಸಂದ್ರ, ಮಜರಾಕದಿರೇನಹಳ್ಳಿ, ವಿ.ಹೊಸಹಳ್ಳಿ, ಮೂಗವಾನಹಳ್ಳಿ (ಬೇ), ಗೊಕುಂಟೆ, ಮಜರಾಗೊಕುಂಟೆ, ನಾಚಗುಂಡ್ಲಹಳ್ಳಿ, ಮಜರಾ ಶಂಕರಾಪುರ, ಮಜರಾಯಗವೂರು, ಕೊಂಡತಿಮ್ಮನಹಳ್ಳಿ, ವಮ್ಮಸಂದ್ರ, ಸಂಗಸಂದ್ರ.
19	19-ಅಗರ	ಎಸ್.ಬಿಸನಹಳ್ಳಿ, ಮ.ಸಾತನೂರು, ಮ. ದಿನ್ನಹಳ್ಳಿ, ಕೊಂಡೇನಹಳ್ಳಿ, ಮುರುಕನಕುಂಟೆ, ಮಂಡಿಕಲ್, ಮಗಾಂಧಿನಗರ, ಕೊಲದೇವಿ, ಮಕೊಲ ದೇವಿಹೊಸಹಳ್ಳಿ, ಅಗರ, ಮ.ಬುಲ್ಲಪಲ್ಲಿ, ಮ. ಬೋಯಿಪಲ್ಲಿ, ಜಿ.ವಮ್ಮಸಂದ್ರ, ಗುಜ್ಜನಹಳ್ಳಿ, ನಿಚ್ಚನಕುಂಟೆ, ಗುಜ್ಜಮಾರಾಂಡಹಳ್ಳಿ, ಮುಡಿಯನೂರು, ಚಾಕೇತಿಮ್ಮನದಿನ್ನೆ, ಚಿಕ್ಕನದಿನ್ನೆ.
20	20-ದುಗ್ಗಸಂದ್ರ	ರಚ್ಚಬಂಡಹಳ್ಳಿ, ಕೊತಾಂಡಹಳ್ಳಿ, ಮ.ವಡ್ಡರ ಗುಡಿಸಲು, ಮ.ಬೇವಹಳ್ಳಿ, ಮ.ಗೋಪಾಲಪುರ, ಅರಹಳ್ಳಿ, ಬೆಸ್ತರಹಳ್ಳಿ, ಮ.ಬಲ್ಲಶೆಟ್ಟಿಹಳ್ಳಿ, ಮ.ಕೃಷ್ಣಗಿರಿ, ಮ.ಹೊಸೂರು, ಕೊಂಡಿಹಳ್ಳಿ, ಕುರುಡುಮಲ, ಚಿ.ಕನ್ನಸಂದ್ರ, ಚೆಲುವನಾಯಕನಹಳ್ಳಿ, ಭೂಮನಹಳ್ಳಿ (ಬೇ), ಸಿದ್ದಘಟ್ಟ, ಕೊಸಂದ್ರ (ಬೇ), ಲಿಂಗಾಪುರ, ಕದರೇಪುರ, ಮಾಧಘಟ್ಟ, ತಾವರೇಕೆರೆ, ದುಗ್ಗಸಂದ್ರ.
21	21. ಉತ್ತನೂರು	ವಾನಿಗಾನಹಳ್ಳಿ, ಕೆಂಚನಹಳ್ಳಿ, ಕಟ್ಟಿಗೇನಹಳ್ಳಿ(ಬೇ), ಬನಹಳ್ಳಿ, ಕೆ.ಜಿ.ಲಕ್ಷ್ಮೀಸಾಗರ, ದೊಡ್ಡಗುರ್ಕಿ, ಮ.ಮಲ್ಲಸಂದ್ರ, ಪೊಂಬರಹಳ್ಳಿ, ವಿ.ನಾಗಿರಡ್ಡಿಹಳ್ಳಿ, ಉತ್ತನೂರು, ಯಾನಾದಿಗೊಲ್ಲಹಳ್ಳಿ, ಅಳಗನಹಳ್ಳಿ, ಮಮರಳಮೇಡು, ನಲ್ಲಾಂಡಹಳ್ಳಿ, ಶಿವನಾರಹಳ್ಳಿ, ಬೆಟಗೇರಹಳ್ಳಿ, ಭೀಮಾಪುರ, ಅನಂತಪುರ, ನಲ್ಲೂರು, ಕುರುಬರಹಳ್ಳಿ, ಕೊತ್ತಮಂಗಲ, ಹನುಮನಹಳ್ಳಿ, ಮೇಲೇರಿ, ಎಂ.ಅಗ್ರಹಾರ, ಬಂಡಾರಹಳ್ಳಿ, ಕೃಷ್ಣಾಪುರ ಶೆಟ್ಟಿಹಳ್ಳಿ.



ಕೋಲಾರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>6-ಶ್ರೀನಿವಾಸಪುರ ತಾಲ್ಲೂಕು ಪಂಚಾಯತ್</b>		
1	1-ಸೋಮಯಾಜಲಪಲ್ಲಿ	ಚಿನ್ನೇಪಲ್ಲಿ, ಸೋಮಯಾಜಲಪಲ್ಲಿ, ಪಾತಬಲ್ಲಪಲ್ಲಿ, ಕೊಲ್ವಾರಿಪಲ್ಲಿ(ಮ), ಪುರ್ನಪಲ್ಲಿ, ಬ್ರಾಹ್ಮಣಪಲ್ಲಿ, ಗುಂತವಾರಿಪಲ್ಲಿ, ಮೋತಕಪಲ್ಲಿ(ಬೇ), ದೊಡ್ಡರಾಗಲದಿನ್ನೆ(ಬೇ), ಪೆಗಳಪಲ್ಲಿ, ಕೊಳಗುರ್ಕಿ, ಗುಟ್ಟಪಲ್ಲಿ, ರಘುನಾಥಪುರ(ಬೇ), ಅಡವಿಚಂಬಕೂರು, ಅಪ್ಪರಸನಹಳ್ಳಿ(ಬೇ), ಎನ್ನಾಮಾಪುರ(ಬೇ), ಕೊರ್ನಹಳ್ಳಿ, ಮಲ್ಲೇಪಲ್ಲಿ(ಮ), ಓಜಲಪಲ್ಲಿ, ನರ್ನಹಳ್ಳಿ, ಚಿಕ್ಕನರ್ನಹಳ್ಳಿ(ಮ), ಬಂದಾರ್ಲಪಲ್ಲಿ(ಬೇ).
2	2-ಮುತ್ತಕಪಲ್ಲಿ	ಗಿಜಿಗಾನಹಳ್ಳಿ, ಕಲ್ಲುಕುಂಟೆ, ಗಾಂಧಿನಗರ(ಮ), ಜೋಕುಂಟೆ(ಬೇ), ಮುತ್ತಕಪಲ್ಲಿ, ಅತ್ತಿಕುಂಟೆ, ಪೆದ್ದಪಲ್ಲಿ, ಕೋಡಿಪಲ್ಲಿ(ಮ), ಎಸ್.ರಾಮಾಪುರ(ಬೇ), ಯಮ್ಮನೂರು, ಬೊಮ್ಮನೂರು(ಮ), ಪಾತಮುತ್ತಕಪಲ್ಲಿ, ಗಂಗನತ್ತ, ಕೆ.ವಡಿಗೇಪಲ್ಲಿ, ಮರಿಯಂಪೇಟೆ(ಮ), ನಾರಾಯಣಪುರ, ಪ್ರಾರಯ್ಯಗಾರಪಲ್ಲಿ(ಬೇ), ಮಟಕನ್ನಸಂದ್ರ, ಕಮಸಲವಾರಿಪಲ್ಲಿ, ಚನ್ನಯ್ಯಗಾರಿಪಲ್ಲಿ, ರಾಜಗುಂಡಪಲ್ಲಿ, ಗೊಲ್ಲಪಲ್ಲಿ(ಮ), ಕಾರಂಗಿ, ಕನ್ನಂಪಲ್ಲಿ.
3	3-ಯಲ್ಲೂರು	ಶೀಗಹಳ್ಳಿ, ಹೊಗಳಗರೆ, ಹೊಸಹಳ್ಳಿ, ನೀಲಟೂರು, ಪಾತಪಲ್ಲಿ(ಬೇ), ಗೊಟ್ಟಿ ಕುಂಟೆ, ಬತ್ತಲಾಪುರ(ಬೇ), ವೀರಸಂದ್ರ(ಬೇ), ಅಡವಿಕುರುಪ್ಪಲ್ಲಿ(ಬೇ), ಯಲ್ಲೂರು, ಅಚಂಪಲ್ಲಿ, ಮಲಗಾನಹಳ್ಳಿ(ಮ), ಮಹಮದಾಪುರ(ಮ), ಚನ್ನಹಳ್ಳಿ(ಮ), ಹರಳಕುಂಟೆ.
4	4-ಲಕ್ಷ್ಮೀಸಾಗರ	ಪಿಂಡಿಗನಗರ, ಶೀತರೆಡ್ಡಿಹಳ್ಳಿ, ಕೊಳತೂರು, ಉಪ್ಪುಕುಂಟೆ, ಕತ್ತಿಬೀಸನಹಳ್ಳಿ, ಶೆಟ್ಟಿಹಳ್ಳಿ(ಮ), ಲಕ್ಷ್ಮೀಸಾಗರ, ಚಿಂತಮಾಕಲಹಳ್ಳಿ, ಎಸ್.ವಡಿಗೇಪಲ್ಲಿ, ಶ್ಯಾಗತ್ತೂರು, ಮಂಜಲನಗರ, ಶೇಷಾಪುರ, ನಾರಾಯಣಪುರ(ಮ), ಬೀರಗಾನಹಳ್ಳಿ, ಯದರೂರು, ವೆಂಕಟಾಪುರ(ಮ), ರೋಲಿಂಗ್ಪುರ(ಮ), ಅರಿಕರೆ, ಲಾಲಾಪುರ(ಬೇ).
5	5-ಚಲ್ವಿಗಾನಹಳ್ಳಿ	ಚಲ್ವಿಗಾನಹಳ್ಳಿ, ಪಾಳ್ಯ, ಶಿವಪುರ(ಮ), ಹೆಬ್ಬಟ, ಮೀಸಗಾನಹಳ್ಳಿ, ಓಬೇನಹಳ್ಳಿ, ರಾಮಾಪುರ(ಬೇ), ಪಣಸಮಾಕಲಹಳ್ಳಿ, ಮೊಗಿಲಹಳ್ಳಿ, ಗಂಗನಹಳ್ಳಿ, ಕೇತಗಾನಹಳ್ಳಿ, ಚಿಂತಕುಂಟೆ(ಬೇ), ಲಿಂಗರಾಜಪುರ(ಬೇ), ನಂಬಿಹಳ್ಳಿ, ಸಾತಾಂಡಹಳ್ಳಿ, ಸಿ.ಹೊಸೂರು, ಅಣಚಿಗಾನಹಳ್ಳಿ, ಚಿರುವನಹಳ್ಳಿ, ವರಟನಹಳ್ಳಿ, ಸಿದ್ದನಹಳ್ಳಿ(ಬೇ).
6	6-ದಳಸನೂರು	ಮಾಸ್ತೇನಹಳ್ಳಿ, ಬಿಸನಹಳ್ಳಿ, ಬಂಗವಾದಿ, ತೆರ್ನಹಳ್ಳಿ, ಬಗಲಹಳ್ಳಿ, ಗಾಂಡ್ಲಹಳ್ಳಿ, ನೂಲಪುರ, ಬೂರಗನಹಳ್ಳಿ, ಕುರುಬರಹಳ್ಳಿ, ಗೌಡಹಳ್ಳಿ, ವಡ್ಡರಗುಡಿಸಲು(ಮ), ಕೊಸ್ತನಹಳ್ಳಿ, ವೆಂಕಟಾಪುರ, ಕಾಡುದೇವಂಡಹಳ್ಳಿ, ಕೊಡಿಚೆರುವು, ಗುಂಡಮನತ್ತ, ಪಾತಗುಂಡಮನತ್ತ(ಬೇ), ಪಡತಿಮ್ಮನಹಳ್ಳಿ, ದಳಸನೂರು, ಬಸವನತ್ತ(ಬೇ), ಹೂಹಳ್ಳಿ, ಕುಪ್ಪಹಳ್ಳಿ, ಕೋನೇಟಿತಿಮ್ಮನಹಳ್ಳಿ, ಗುಮ್ಮರೆಡ್ಡಿಪುರ, ಹೊಸಹಳ್ಳಿ, ವಳಗೇರನಹಳ್ಳಿ, ಯಲವಹಳ್ಳಿ, ಚಿಕ್ಕಪುರ(ಬೇ).
7	7-ಜಿ.ತಿಮ್ಮಸಂದ್ರ	ಜಿ.ತಿಮ್ಮಸಂದ್ರ, ತೂಪಲ್ಲಿ, ವಡ್ಡರಕಾಲೋನಿ(ಮ), ಅಲವಾಟ, ಕಿರುವಾರ, ವೆಂಕಟಾಪುರ(ಮ), ಕಲ್ಲೂರು, ಕೊಳ್ಳೂರು ಕಾಲೋನಿ(ಮ), ಸುಣ್ಣಗುಟ್ಟಪಲ್ಲಿ(ಬೇ), ಪೆದ್ದನಾಚಪಲ್ಲಿ(ಬೇ), ಕೆ.ಜಿ.ನರಸಿಂಹಪುರ(ಬೇ), ಶ್ರೀನಿವಾಸಪುರ ಅಮಾನಿಕರೆ(ಬೇ), ಪಾತಪಲ್ಲಿ, ಆಲಂಬಗಿರಿ, ಕೆ.ನಲ್ಲಪಲ್ಲಿ(ಬೇ), ಕರಾರಮುದ್ದಲಹಳ್ಳಿ, ವೈ.ಹೊಸಕೋಟೆ, ಅಗ್ರಹಾರ, ಯಲವಕುಂಟೆ, ಶೆಟ್ಟಿಹಳ್ಳಿ, ಆರಮಾಕಲಹಳ್ಳಿ, ಚೌಡನಹಳ್ಳಿ, ದ್ವಾರಸಂದ್ರ.
8	8-ರೋಣೂರು	ಆರಿಕುಂಟೆ, ಪಿಲ್ಲಕುಂಟೆ, ಮಣಿಗಾನಹಳ್ಳಿ, ದೊಡಮಲದೊಡ್ಡಿ, ಬಂಡಪಲ್ಲಿ, ಚಕ್ಕಾರ್ಲಪಲ್ಲಿ, ಯಚ್ಚನಪಲ್ಲಿ, ಕಂಬಾಲಹಳ್ಳಿ, ರಾಮಾಪುರ(ಬೇ), ಚಿನ್ನನಾಗೇಪಲ್ಲಿ(ಬೇ), ನೀಲಟೂರು, ನಾಗದೇನಹಳ್ಳಿ, ಕದಿರಂಪಲ್ಲಿಗಡ್ಡ(ಬೇ), ಕುಮ್ಮಕುಂಟೆ, ಎನುಮರೇಪಲ್ಲಿ(ಮ), ಇನುಮಾಕಲಹಳ್ಳಿ(ಬೇ), ಬೈಪಲ್ಲಿ,

ಕೋಲಾರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಕೊತ್ತೂರು(ಮ), ಕನಿಗಾನಹಳ್ಳಿ, ರೋಣೂರು, ದೊಡ್ಡಪಲ್ಲಿ, ಶೀಗೇಹಳ್ಳಿ, ಚಿಕ್ಕತಿಮ್ಮನಹಳ್ಳಿ.
9	9-ಹೊದಲಿ	ಹೊದಲಿ, ಆವಲಕುಪ್ಪ, ಆರ್.ತಿಮ್ಮಸಂದ್ರ, ತಿನ್ನಲಿ, ದಾಸರತಿಮ್ಮನಹಳ್ಳಿ, ಕೋಡಿಪಲ್ಲಿ(ಮ), ಗೋಪಾಲಪುರ, ವೀರತಿಮ್ಮನಹಳ್ಳಿ, ದೇವಸಂದ್ರ(ಬೇ), ಇಮರಕುಂಟೆ, ಚೊಕ್ಕನಹಳ್ಳಿ, ದೇವಲಪಲ್ಲಿ, ತಮ್ಮೆಪಲ್ಲಿ(ಬೇ), ಕೊಟಗುಳಿ.
10	10-ತಾಡಿಗೋಳ	ನಾರಮಾಕಲಹಳ್ಳಿ, ಕೋಟಪಲ್ಲಿ, ಚೊಕ್ಕರೆಡ್ಡಿಪಲ್ಲಿ, ಲಕ್ಷ್ಮಣಪುರ, ಲೋಚೆರುವುಪಲ್ಲಿ(ಬೇ), ಜಂಗಮ ಶೆಟ್ಟಿಪಲ್ಲಿ(ಬೇ), ಸುಣ್ಣಗುಟ್ಟ ಪಲ್ಲಿ(ಬೇ), ನೀಲಕಂಠಪುರ(ಬೇ), ರೆಡ್ಡಂಪಲ್ಲಿ, ಚಿಗರೇಕುಂಟೆ, ದಿಂಬಾಲ, ದಿಗವಪಲ್ಲಿ, ಚಾಂಪಲ್ಲಿ, ಬೋಯಿಪೆಂಟಾ(ಬೇ), ವಲಸಪೆಂಟಾ(ಬೇ), ಮಂಜೇವಾರಿ ಪಲ್ಲಿ(ಬೇ), ಈಜುಕುಂಟೆ(ಬೇ), ನಲ್ಲಪರೆಡ್ಡಿಗಾರಿಪಲ್ಲಿ(ಬೇ), ಕುರುಮಾಕಲಪಲ್ಲಿ, ಕಾನಗ ಮಾಕಲಪಲ್ಲಿ, ಗುಲ್ಲಕುಂಟೆ, ಗಾಂಡಪಲ್ಲಿ(ಬೇ), ಕಮತಂಪಲ್ಲಿ, ತಾಡಿಗೋಳ, ಪಿಚ್ಚಲಗಡ್ಡ(ಮ), ಶೀಗಲಪಾಳ್ಯ, ಕೊಸಂದ್ರ, ದೊಂಬರಗುಡಿಸಲು(ಮ), ಮರಿಪಲ್ಲಿ, ನಾಚಗಡ್ಡ(ಬೇ), ರಾಜಪಲ್ಲಿ(ಬೇ).
11	11-ಕೋಡಿಪಲ್ಲಿ	ಕಪ್ಪಲ್ಲಿ, ಮ್ಯಾಕಲಗಡ್ಡ(ಮ), ಕಶೆಟ್ಟಿಪಲ್ಲಿ, ಕಮಲವಾರಿಪಲ್ಲಿ, ಕದಿರೊಳ್ಳಗಡ್ಡ(ಮ), ವೈಷ್ಣವಾರಿಪಲ್ಲಿ(ಬೇ), ಕೆ.ಕುರಪಲ್ಲಿ, ಬೈಯಪಲ್ಲಿ, ಬತ್ತಲಗುಟ್ಟಿಪಲ್ಲಿ, ದಿಗವಮರಂಪಲ್ಲಿ, ಅಗ್ರಹಾರ, ಜಿ.ತುಮ್ಮಲಪಲ್ಲಿ, ನಕ್ಕಲಗಡ್ಡ(ಮ), ಕರಿಪಲ್ಲಿ, ಕೋಡಿಪಲ್ಲಿ, ಗಾಂಧಿನಗರ(ಮ), ದುಗ್ಗನಕುಂಟ(ಮ), ಕೊಂಡಾಮರಿ, ಚಿಕ್ಕಕೊಂಡಾಮರಿ(ಮ), ಅವಗಾನಪಲ್ಲಿ, ಚೀಲೇಪಲ್ಲಿ.
12	12-ನೆಲವಂಕಿ	ನೆಲವಂಕಿ, ಮಂಚನೀಳ್ಕುಕೋಟೆ, ಮಂಡ್ಯಾಲಪಲ್ಲಿ(ಮ), ಮಲ್ಲಾರಿಗಾನಪಲ್ಲಿ(ಮ), ಬೊಟ್ಟುವಾರಪಲ್ಲಿ(ಮ), ಚಿಕ್ಕರಂಗೇಪಲ್ಲಿ, ಗೊರವಿಮಾಕಲಪಲ್ಲಿ, ಚಿಲಕಲನತ್ತ(ಬೇ), ನಂಬುವಾರಿಪಲ್ಲಿ, ಸುಬ್ಬಗುಂಡಪಲ್ಲಿ, ಚಾಕಪಲ್ಲಿ, ಜಾಲಗುಂಡಪಲ್ಲಿ(ಬೇ), ಜೋಡಿಲಕ್ಷ್ಮೀಸಾಗರ, ಪಾತನೆಲವಂಕಿ, ಬೀಡಗಾನಪಲ್ಲಿ(ಮ), ಸೊಣ್ಣಪಲ್ಲಿ, ಜೋಡಿಕೊತ್ತಪಲ್ಲಿ, ಗುಂದೇಡು, ಕೊಪ್ಪವಾರಿಪಲ್ಲಿ, ಗೊಲ್ಲಪಲ್ಲಿ, ದೊಡ್ಡಬಂದಾರ್ಲಪಲ್ಲಿ, ಕೊತ್ತಗಡ್ಡ(ಮ), ಚಿಕ್ಕಬಂದಾರ್ಲಪಲ್ಲಿ(ಬೇ).
13	13-ಪುಲಗೂರಕೋಟೆ	ಉಪ್ಪರಪಲ್ಲಿ, ಮಲ್ಲಂಪಲ್ಲಿ(ಬೇ), ಪಾತಕೋಟೆ, ದೇವರೆಡ್ಡಿಗಾರಿಪಲ್ಲಿ, ಬುರುಕಾಯಲಕೋಟೆ, ಕೊಂಡಸಂದ್ರ, ಸಾತನೂರಪಲ್ಲಿ, ಎಸ್.ಗೊಲ್ಲಪಲ್ಲಿ, ಕಮತಂಪಲ್ಲಿ, ಲಕ್ಕವಡ್ಡಿಪಲ್ಲಿ(ಬೇ), ಕೃಷ್ಣಾಪುರ, ಪಂದಿವಾರಪಲ್ಲಿ, ಮುದ್ದಪಲ್ಲಿ, ಪುಲಗೂರಕೋಟೆ, ಬಾಣಾಲಪಲ್ಲಿ, ಕೊತ್ತಗಡ್ಡ(ಮ), ಊಸಲಬೀಡು(ಮ), ಚನ್ನಯ್ಯಗಾರಿಪಲ್ಲಿ(ಮ), ನಾಗರಾಜಕುಂಟೆ(ಮ), ರಾಗಿಮಾಕಲಪಲ್ಲಿ(ಬೇ), ಕೋಟೆಬಲ್ಲಪಲ್ಲಿ, ತಂತಾರ್ಲಪಲ್ಲಿ, ಜೊನ್ನಪಲ್ಲಿ, ಲಿಂಗಾಪುರ, ಮಚ್ಚುವಾರಿಪಲ್ಲಿ, ಗಂಗನ್ನಗಾರಿಪಲ್ಲಿ, ಕನ್ನಂಪಲ್ಲಿ, ಪಿ.ಜೀಡಮಾಕಲಪಲ್ಲಿ, ಯಗವಪಂದಿವಾರಪಲ್ಲಿ, ಕೊಕ್ಕಂಟಿವಾರಿಪಲ್ಲಿ, ಇಲದೋಣಿ, ದಾಸಾರ್ಲಪಲ್ಲಿ(ಮ), ಬಚ್ಚುವಾರಿಪಲ್ಲಿ, ಅಮ್ಮಶೆಟ್ಟಿಪೇಟ(ಬೇ).
14	14-ಗೌಡತಾತ ಗಡ್ಡ	ಕೊತ್ತಪೇಟೆ, ಮರಿಮಾಕಲಪಲ್ಲಿ, ಲಕ್ಷ್ಮೀಪುರ, ಕೆ.ಬಿ.ಶೇಷಾಪುರ, ಪ್ಯಾಯಿಲವಾರಿಪಲ್ಲಿ(ಮ), ಎಂ.ಕುರುಪಲ್ಲಿ, ಗೌಡತಾತಗಡ್ಡ, ತೊಪಲ್ಲಿ, ತಮ್ಮರೆಡ್ಡಿಗಾರಿಪಲ್ಲಿ, ಪಚ್ಚಾರ್ಲಮಾಕಲಪಲ್ಲಿ, ಅಮ್ಮಗಾರಿಪೇಟೆ, ಮಾರೇಳ್ಳಪಲ್ಲಿ(ಬೇ), ಮೂಲಗೊಲ್ಲಪಲ್ಲಿ, ಎಸ್.ಜೀಡಿಮಾಕಲಹಳ್ಳಿ, ಜಿಂಕಲವಾರಿಪಲ್ಲಿ, ಮಂಡ್ಯಾಲ, ಸುಣ್ಣಕಲ್ಲು, ಕೋಟಗಡ್ಡ(ಮ), ಮದರಂಕಪಲ್ಲಿ, ಯಂಡಗುಟ್ಟಪಲ್ಲಿ.
15	15-ರಾಯಲ್ವಾಡು	ರಾಯಲ್ವಾಡು, ಯಂಡ್ ಕಾಯಲಕುಂಟೆ(ಮ), ಜಾತಿಪರ್ತಪಲ್ಲಿ, ಮಂಜೇವಾರಿ ಪಲ್ಲಿ, ಬಸವನಪಲ್ಲಿ, ದಿಗವಮಂಡ್ಯಾಲ(ಮ), ಗೊಲ್ಲಪಲ್ಲಿ(ಮ), ರಾಗಿಮಾಕಲಪಲ್ಲಿ(ಮ), ಕೊತ್ತಪಲ್ಲಿ, ದಿಗವ ಕೊತ್ತಪಲ್ಲಿ(ಮ), ಕೊಟ್ಟೇವಾರಿಪಲ್ಲಿ(ಬೇ), ಎಂ.ವ್ಯಾಪಲಪಲ್ಲಿ, ಬೋನೇ ಪಲ್ಲಿ(ಮ), ಯರಂಪಲ್ಲಿ(ಮ), ಬಾಲೇವಾರಿಪಲ್ಲಿ, ಚಿಕ್ಕಿವಾರಿಪಲ್ಲಿ, ಬೋಡಿರೆಡ್ಡಿಗಾರಿಪಲ್ಲಿ, ಮುದಿಮಡುಗು, ಚಿಲಕಲನೇಪುರಪಲ್ಲಿ(ಮ),

ಕೋಲಾರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ತಾಟಿಮಾನಿಪಲ್ಲಿ(ಮ), ಪಾತೂರುಗಡ್ಡ(ಮ), ದೇವನ್ನಗಾರಿಪಲ್ಲಿ(ಮ), ಮೊರಂಕಿಂದಪಲ್ಲಿ(ಮ), ಊರಮಾದಿಗಪಲ್ಲಿ(ಮ), ಚೆರುವುಮೊರಂ ಪಲ್ಲಿ(ಮ), ಕಡಪಲರೆಡ್ಡಿಗಾರಿಪಲ್ಲಿ(ಮ), ಚಿಂತಮಾನಿಪಲ್ಲಿ, ಕೊತ್ತೂರು(ಮ), ಎಂ.ತುಮ್ಮಲಪಲ್ಲಿ, ಅನೇಪಲ್ಲಿ, ಮಲಮಟ್ಟಕಪಲ್ಲಿ, ಯರ್ಲಜೇನುಗಡ್ಡ(ಬೇ), ದೊಂಬರಪಲ್ಲಿ, ದಿಗವಪಲ್ಲಿ(ಮ), ಹಕ್ಕಿಪಿಕ್ಕಿ ಕಾಲೋನಿ(ಬೇ), ಗುಂಟಪಲ್ಲಿ, ಮಂಜಳಗಡ್ಡ(ಮ), ಬಗ್ಗಲಗಟ್ಟ(ಮ).
16	16-ಅಡ್ಡಗಲ್	ಯರ್ಲವಾರಿಪಲ್ಲಿ, ಮುಡಿವಾರಿಪಲ್ಲಿ, ವೇಂಪಲ್ಲಿ(ಮ), ಕೆಂಪರೆಡ್ಡಿ ಗಾರಿಪಲ್ಲಿ, ಸನಕಂವಾರಿಪಲ್ಲಿ, ಬೋಗಂವಾರಿಪಲ್ಲಿ, ಕಾಶಿಪಲ್ಲಿ(ಮ), ಗುಡಿಸಿವಾರಿಪಲ್ಲಿ, ಉಪ್ಪರಪಲ್ಲಿ, ಅ:ತಿರುಮಲಪ್ಪನಾಯಕನಕರೆ(ಬೇ), ನಕ್ಕಲವಾರಿಪಲ್ಲಿ(ಬೇ), ಪೊಟ್ಟೇಪಲ್ಲಿ(ಬೇ), ಬೂರಗಮಾಕಲಹಳ್ಳಿ, ಚಿರುಕೊರಪಲ್ಲಿ, ಕತ್ತಿರಾಜಪೆಂಟಾ(ಮ), ಕಂಡ್ಲೆವಾರಿಪಲ್ಲಿ, ಗುರುವೊಳ್ಳಗಡ್ಡ(ಮ), ಕಂಬಾಲಪಲ್ಲಿ, ಸೋಗವಾರಿಪಲ್ಲಿ(ಮ), ಮಲ್ಲಂವಾರಿ ಪಲ್ಲಿ(ಮ), ಅಡ್ಡಗಲ್, ತುಮ್ಮಲವಾರಿ ಪಲ್ಲಿ, ಕುಂಟವಾರಿ ಪಲ್ಲಿ(ಮ), ಕಾಟೇವಾರಿ ಪಲ್ಲಿ(ಮ), ಗುಮ್ಮ ನಾಯಕನಹಳ್ಳಿ(ಮ), ತಿಮ್ಮನಪಲ್ಲಿ, ಬೀಮಗುಂಟಪಲ್ಲಿ, ಕುಂದಿಟವಾರಿ ಪಲ್ಲಿ, ಎ.ವ್ಯಾಪಲಪಲ್ಲಿ, ಅಮಾನಿ ನಾರಸಿಂಹನಾಯಕನಕರೆ(ಬೇ), ಯಗವಚಿಂತ ಪಲ್ಲಿ, ದಿಗವಚಿಂತಪಲ್ಲಿ, ಗಂಟನ್ನಗಾರಿಪಲ್ಲಿ(ಮ), ತರಿಗೋನಿಗಡ್ಡ(ಮ), ಪಸಲವಾರಿ ಪಲ್ಲಿ(ಮ), ಅ.ವ.ನಾ.ಕರೆ(ಬೇ), ಹೊಸ ಹುಡ್ಡ(ಬೇ), ತೊರ್ಲವಾರಿ ಪಲ್ಲಿ, ವೇಂಪಲ್ಲಿ.
17	17-ಕೂರಿಗೇಪಲ್ಲಿ	ಪಾತೂರು, ಕದಿರಂಪಲ್ಲಿ, ಗುರಂವಾರಿಪಲ್ಲಿ(ಮ), ಬಲ್ಲಮರಿ, ರಘುನಾಥಪುರ, ತಮಟಂಪಲ್ಲಿ, ಜಂಗಮಪಲ್ಲಿ(ಮ), ಕೂರಿಗೇಪಲ್ಲಿ, ಗುಟ್ಟಮೀದವಾರಿಪಲ್ಲಿ(ಮ), ಚೀಟಂವಾರಿಪಲ್ಲಿ(ಮ), ಗುಡಿಪಲ್ಲಿ, ಅಡವಿಬೈರಗಾನ ಪಲ್ಲಿ(ಮ), ವಂಗಸವಾರಿಪಲ್ಲಿ, ಆರ್.ರೆಡ್ಡಿವಾರಿಪಲ್ಲಿ, ಪೆದ್ದೂರು, ಬದ್ವಿಪಲ್ಲಿ, ಎ.ಕೊತ್ತೂರು, ಯಡಗಾನಪಲ್ಲಿ, ದಿಗವಪಲ್ಲಿ(ಬೇ), ಕೊತ್ತಹುಡ್ಡ, ಕೊತ್ತಪಲ್ಲಿ(ಮ), ಕಾಟಂಗುಂಟಪಲ್ಲಿ, ಭೀಮಗಾನಹಳ್ಳಿ(ಮ), ಪೂಲಕುಂಟಪಲ್ಲಿ, ನಾಗಿರೆಡ್ಡಿಪಲ್ಲಿ(ಮ), ಶ್ರೀರಾಮಪುರ(ಮ), ಮರಸನಪಲ್ಲಿ.
17	18-ಗೌನಿಪಲ್ಲಿ	ಬೈರಗಾನಪಲ್ಲಿ, ಬೊಮ್ಮಿರೆಡ್ಡಿಪಲ್ಲಿ(ಬೇ), ಬಂದಾಲ್ಪಹಳ್ಳಿ(ಬೇ), ಚಿಲ್ಲೋರ್ಲಪಲ್ಲಿ, ಬಚ್ಚಿ ರೆಡ್ಡಿಗಾರಿಪಲ್ಲಿ(ಮ), ಬೈಕೊತ್ತೂರು, ಪಾತಗೌನಿ ಪಲ್ಲಿ, ಯಗವಪಾಪಿಶೆಟ್ಟಿಪಲ್ಲಿ(ಮ), ದಿಗವಪಾಪಿಶೆಟ್ಟಿಪಲ್ಲಿ(ಮ), ರಾಗಿಮಾನಿಗಡ್ಡ(ಮ), ಅದಿರಾಜಪಲ್ಲಿ, ಗಂಡಾಜಪಲ್ಲಿ(ಮ), ಗೌನಿಪಲ್ಲಿ, ಕೋಟಕಲ್ಲೂರು, ರಘುನಾಥ ಪುರ(ಮ), ಕೂರುಕೋನ ಪಲ್ಲಿ(ಮ), ಜಿ.ರೆಡ್ಡಿವಾರಿಪಲ್ಲಿ.

(ಕೆ. ಆರ್. ರುದ್ರಪ್ಪ)

ನಿರ್ದೇಶಕರು (ಪಂ. ರಾಜ್ ) ಮತ್ತು  
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ  
ಹಾಗೂ ಸದಸ್ಯ ಕಾರ್ಯದರ್ಶಿ  
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.

**ಕರ್ನಾಟಕ ಸರ್ಕಾರ**  
**ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ**

ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-560001

ಸಂಖ್ಯೆ: ಕಪಂರಾಸೀನಿಆ/08/ಸೀನಿಆ/2022

ದಿನಾಂಕ:02-01-2023

**ಪ್ರಕಟಣೆ**

**ಚಿಕ್ಕಬಳ್ಳಾಪುರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು **ಚಿಕ್ಕಬಳ್ಳಾಪುರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.**

**ಚಿಕ್ಕಬಳ್ಳಾಪುರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 93 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.**

**ಚಿಕ್ಕಬಳ್ಳಾಪುರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ.** ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

**(ಅ) ಆನ್ ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "<https://rdpr.karnataka.gov.in/rdc/public/>" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು ಸೆ CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ..

3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001

**ಕೋಷ್ಟಕ 'ಅ'**

**ಚಿಕ್ಕಬಳ್ಳಾಪುರ ಜಿಲ್ಲೆ**

ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ಮಂಚೇನಳ್ಳಿ	7
2	ಗುಡಿಬಂಡೆ	7
3	ಚೇಳೂರು	9
4	ಬಾಗೇಪಲ್ಲಿ	11
5	ಚಿಕ್ಕಬಳ್ಳಾಪುರ	15
6	ಶಿಡ್ಲಘಟ್ಟ	17
7	ಗೌರಿಬಿದನೂರು	20
8	ಚಿಂತಾಮಣಿ	21
	<b>ಒಟ್ಟು</b>	<b>107</b>

ಕೋಷ್ಠಕ 'ಆ'		
ಚಿಕ್ಕಬಳ್ಳಾಪುರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
1-ಗೌರಿಬಿದನೂರು ತಾಲೂಕು ಪಂಚಾಯತ್		
1	1-ಅಲ್ವಿಪುರ	ಅಲ್ವಿಪುರ, ಪುಲಗಾನಹಳ್ಳಿ, ಮರಾರಿ ಪಾಳ್ಯ(ಮ).
2	2-ತರಿದಾಳು	ಸೊನಗಾನಹಳ್ಳಿ, ಹುಣಸೇಕುಂಟೆ, ರಂಗಪ್ಪನಪಾಳ್ಯ(ಮ), ಲಂಬಾಣಿತಾಂಡ(ಮ), ಮಾಚೇನಹಳ್ಳಿ, ನರಸಯ್ಯನಪಾಳ್ಯ, ಎ.ಡಿ.ಕಾಲೋನಿ, ಗೊಡ್ಡಾವಲಹಳ್ಳಿ, ಚಿನ್ನಪ್ಪನಪಾಳ್ಯ, ಕೊನಗಾನಹಳ್ಳಿ, ನಡುವಲಹಳ್ಳಿ, ಯರಪುರೇತೇನಹಳ್ಳಿ, ಹೊಸಕೋಟೆ, ಹಕ್ಕಿಪಿಕ್ಕಿ ಕಾಲೋನಿ, ಜೋಡಿಗುರಪ್ಪನಹಳ್ಳಿ, ಸೋಮಶೆಟ್ಟಿಹಳ್ಳಿ, ಅಗ್ಗಹಾರ ಹೊಸಹಳ್ಳಿ, ನಾಚಕುಂಟೆ, ದಾಸರಹಳ್ಳಿ, ಕುಮಾರ್ಹಳ್ಳಿ, ತರಿದಾಳು, ನಾಗತೇನಹಳ್ಳಿ, ದ್ಯಾವಸಂದ್ರ, ಮೈಲಗಾನಹಳ್ಳಿ(ಮ), ಹಳೇ ಮೈಲಗಾನಹಳ್ಳಿ(ಮ), ಚಾಯಾನಗರ, ವೀರಮ್ಮನಹಳ್ಳಿ.
3	3-ಹೊಸೂರು	ಹೊಸೂರು, ಕೋಟಾಲದಿನ್ನೇ(ಮ), ಭಕ್ತರಹಳ್ಳಿ, ಗುಂಡೇನಹಳ್ಳಿ(ಮ), ಕುರೂಡಿ, ಗೊಲ್ಲಹಳ್ಳಿ(ಮ), ಕುರುಬರಹಳ್ಳಿ(ಮ), ಆನೂಡಿ, ಕದಿರೇನಹಳ್ಳಿ, ದ್ರೋಣಕುಂಟೆ, ರಂಗನಹಳ್ಳಿ.
4	4-ಹಂಪಸಂದ್ರ	ರಮಾಪುರ, ಪಾಪಗಾನಹಳ್ಳಿ(ಬೇ), ಕುದುರೆಬ್ಯಾಲ, ಕುಂದಿಹಳ್ಳಿ, ಹಂಪಸಂದ್ರ, ಜಾಲಹಳ್ಳಿ(ಮ), ಜೋಡಿಬಿಸಲಹಳ್ಳಿ, ಹೊಸ ಉಪ್ಪಾರಹಳ್ಳಿ.
5	5-ಕಾದಲವೇಣಿ	ಬೊಮ್ಮಶೆಟ್ಟಿಹಳ್ಳಿ, ಎ.ಕೆ.ಕಾಲೋನಿ, ಮುದುಗೆರೆ, ಜೀರಿಗೆಪೇಟೆ, ಕುರುಗೋಡು ತಮ್ಮನಹಳ್ಳಿ, ಹಳೇ ಉಪ್ಪಾರಹಳ್ಳಿ, ಕಾದಲವೇಣಿ, ಚನ್ನೇನಹಳ್ಳಿ, ವೈಚಕೂರಹಳ್ಳಿ, ಮರಳೂರು, ಜಾಲಹಳ್ಳಿ, ಎ.ಕೆ.ಕಾಲೋನಿ.
6	6-ಇಡಗೂರು	ಇಡಗೂರು, ಶಂಭೂಕನಗರ, ಜಕ್ಕೇನಹಳ್ಳಿ(ಮ), ಭೀಮನಹಳ್ಳಿ(ಮ), ಕರಿಗಾನಹಳ್ಳಿ(ಮ), ಬಳಗೇರೆ, ಚಂದಣದೂರು, ಹಾಲಗಾನಹಳ್ಳಿ, ಗಾಂಧಿನಗರ(ಮ), ಹೆಚ್.ಕಾಲೋನಿ(ಮ), ಬಾಬೇನಹಳ್ಳಿ(ಬೇ), ಕದಿರೇನಹಳ್ಳಿ.
7	7-ವಿದುರಾಶ್ವತ್ಥ	ಕುಡುಮಲಕುಂಟೆ, ದೊಡ್ಡಕುರುಗೋಡು, ವಿದುರಾ ಕಾಲೋನಿ, ಯರಹಳ್ಳಿ, ಹೆಚ್.ನಾಗಸಂದ್ರ, ಹುದೂತಿ(ಮ), ಮಾಳೇನಹಳ್ಳಿ.
8	8-ಚಿಕ್ಕಕುರುಗೋಡು	ಚಿಕ್ಕಕುರುಗೋಡು, ಚನ್ನಬೈರೇನಹಳ್ಳಿ(ಮ), ರಾಮಚಂದ್ರಪುರ, ಗೌಡಸಂದ್ರ, ಹುಚ್ಚೋದನಹಳ್ಳಿ, ಕೋನಾಪುರ, ನಶಿಕುಂಟಹಳ್ಳಿ, ನಾಚಕುಂಟಹಳ್ಳಿ, ಜರಬಂಡಹಳ್ಳಿ(ಬೇ), ಬೈಚಾಪುರ, ಬಾದಿಮರಳೂರು, ವಿರುಪಸಂದ್ರ, ದೊಮ್ಮರಗುಡಿಸಲು, ತಿಮ್ಮಗಾನಹಳ್ಳಿ, ವಡ್ತರ ಕಾಲೋನಿ(ಬೇ).
9	9-ಮೇಳಾ	ಮೇಳಾ, ಚಿಟ್ಟಾವಲಹಳ್ಳಿ, ಹುಣಸೇನಹಳ್ಳಿ, ದಿನ್ನೇನಹಳ್ಳಿ(ಬೇ), ಮರಿಪಡಗು, ಒಂಟಿ ಮನೆಹಳ್ಳಿ, ವೆಳಪಿ, ಎ.ಕೆ.ಕಾಲೋನಿ, ಜಗರಡ್ಡಿಹಳ್ಳಿ, ಮುದ್ದಲೋಡು, ಗೊಲ್ಲಹಳ್ಳಿ(ಬೇ), ಜೀಲಾಕುಂಟೆ, ಸಾದಾರ್ಹಳ್ಳಿ.
10	10-ನಗರಗೇರಿ	ನಗರಗೇರಿ, ಎ.ಡಿ.ಕಾಲೋನಿ, ಕೋಟಪ್ಪನಹಳ್ಳಿ, ಅಪ್ಪನ್ನಗಾರಿಹಳ್ಳಿ, ನಂಜಯ್ಯಗಾರಿಹಳ್ಳಿ, ನರಸಿಂಹರೆಡ್ಡಿ ಪಾಳ್ಯ, ಬಂದಾರ್ಹಳ್ಳಿ, ಕಂತಾರ್ಹಳ್ಳಿ, ಮಟ್ಟಾವಲಹಳ್ಳಿ, ಪಾಯಣ್ಣಹಳ್ಳಿ, ಮಾಕಂಹಳ್ಳಿ(ಬೇ), ಪಿಲ್ಲಗುಟ್ಟಹಳ್ಳಿ(ಬೇ), ಮಲ್ಲೇನಹಳ್ಳಿ, ಜಿ.ಕೊತ್ತೂರು, ಚಿನ್ನಪ್ಪರೆಡ್ಡಿ ಪಾಳ್ಯ(ಬೇ), ಬೆಳ್ಳಾವಲಹಳ್ಳಿ, ಬೊಟ್ಟಾದಪ್ಪನಹಳ್ಳಿ(ಬೇ), ಜಿಂಕವಾರ್ಹಳ್ಳಿ(ಬೇ), ಮುದ್ದಲಹಳ್ಳಿ(ಬೇ), ಚೋಳಶೆಟ್ಟಿಹಳ್ಳಿ, ಶೆಟ್ಟಿಕುಂಟತಾಂಡ, ನಡಿಮಿತಾಂಡ(ಬೇ), ಬಂಡೆ ಮೇಲಿನ ತಾಂಡ(ಬೇ), ರಾಳ್ಕಗಡ್ಡತಾಂಡ(ಬೇ), ಕೋಡಿಹಳ್ಳಿ, ನರ್ಲಹಳ್ಳಿ, ಚಿಕ್ಕ ಮಲ್ಲೇನಹಳ್ಳಿ.
11	11-ವಾಟದ ಹೊಸಹಳ್ಳಿ	ವಾಟದಹೊಸಹಳ್ಳಿ, ಕ್ಯಾಸರಗುಟ್ಟೆ, ಚನ್ನರಾಯನಹಳ್ಳಿ, ಬೋಡಬಂಡಹಳ್ಳಿ, ಮಣಿವಾಲ(ಬೇ), ಶ್ರೀನಿವಾಸಚಾರ್ಹಳ್ಳಿ, ವಡ್ತರಮನೆ(ಬೇ), ಪೈಪಲ್ಲಿ(ಬೇ), ಹಳೇ ಊರು, ಕದಿರೇನಹಳ್ಳಿ, ಚಪ್ಪರದಹಳ್ಳಿ, ಗಂಗಮ್ಮನಗುಡಿ, ಕದಿರೇನಹಳ್ಳಿ(ಬೇ), ಎ.ಕೆ.ಕಾಲೋನಿ, ಸಬ್ಬನಹಳ್ಳಿ, ಸುಬ್ಬರಾಯನಹಳ್ಳಿ, ಕೆರೆ ಒಳಗಿನಹಳ್ಳಿ, ತೋಕಲಹಳ್ಳಿ, ಮೋಪುರಹಳ್ಳಿ, ಚಿಮಕಲಹಳ್ಳಿ, ಕೃಷ್ಣರಾಜಪುರ, ರಾಯಲತಾಂಡ.
12	12-ನಕ್ಕಲಹಳ್ಳಿ	ಮಣಿವಾಲ, ಶ್ರೀನಿವಾಸಚಾರ್ಹಳ್ಳಿ, ಹನುಮೇನಹಳ್ಳಿ, ಹಳೇ ಮಣಿವಾಲ(ಬೇ), ಮುಸಲ್ಮಾನಹಳ್ಳಿ, ಮಲ್ಲೇಗೌಡನದಿನ್ನೇ(ಬೇ), ನರಸಾಪುರದಿನ್ನೇ(ಬೇ), ನಕ್ಕಲಹಳ್ಳಿ, ಗೊಟ್ಟಕುಂಟೆ, ಮುಚ್ಚಟ್ಟಹಳ್ಳಿ, ಹುಲಿಕುಂಟೆ, ತಿಮ್ಮಗಾನಹಳ್ಳಿ, ಗಂಗಮ್ಮನಗುಡಿ, ನರಸಾಪುರ, ಸೂರ್ಯನಾಯಕನಹಳ್ಳಿ, ಒಂಟಿಮನೆಹಳ್ಳಿ, ಕಾಟನಕಲ್ಲು, ಪೆದ್ದನಹಳ್ಳಿ(ಬೇ), ದೇವಗಾನಹಳ್ಳಿ.



ಚಿಕ್ಕಬಳ್ಳಾಪುರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
13	13-ದಾರಿ ನಾಯಕನಪಾಳ್ಯ	ದಾರಿನಾಯಕನಪಾಳ್ಯ, ಗೊಲ್ಲರ ಕಾಲೋನಿ, ಹುದುಗೂರು, ಲಕ್ಷ್ಮೀಪುರ(ಮ), ಲಕ್ಕಸಂದ್ರ, ಪೈಪಲ್ಲಿ, ಡಿ.ಪಾಳ್ಯ ಕ್ರಾಸ್.
14	14-ಬಿ.ಬೊಮ್ಮಸಂದ್ರ	ಶ್ಯಾಮಣ್ಣ ಕೆರೆ, ಗೊಲ್ಲ ಚಿನ್ನೇನಹಳ್ಳಿ, ಯರ್ಮಾದೇನಹಳ್ಳಿ, ಕಮಟಕದಿರೇನಹಳ್ಳಿ, ಗುಲಗಿಂಜನಹಳ್ಳಿ, ವದ್ದೇನಹಳ್ಳಿ, ದಾಸರೇನಹಳ್ಳಿ, ಚಿಕ್ಕ ವದ್ದೇನಹಳ್ಳಿ, ಬಚ್ಚರಡ್ಡಹಳ್ಳಿ, ಅಣಘಟ್ಟನಹಳ್ಳಿ, ಪುಲಮಾಕಲಹಳ್ಳಿ, ಬಿ.ಬೊಮ್ಮಸಂದ್ರ, ಮಿದ್ವಿಲು, ಬಳೇ ಹೊಸಪೇಟೆ, ಲಕ್ಷ್ಮಣ ಪುರ, ಕೆರೆ ಒಳಗಿನಹಳ್ಳಿ, ಜೋಗಿರಡ್ಡಹಳ್ಳಿ(ಬೇ), ಯರ್ಮನಾಗೇನಹಳ್ಳಿ, ಚಿಂಚಾನಹಳ್ಳಿ, ದಿನ್ನೇನಹಳ್ಳಿ, ವೆಂಕಟಾಪುರ, ಚೀಲಂನಹಳ್ಳಿ, ಪಿಡಾಲಹಳ್ಳಿ, ಬೆಳ್ಳಾವಲಹಳ್ಳಿ, ಸಿದ್ಧೇನಹಳ್ಳಿ.
15	15-ನಾಮಗೊಂಡ್ಲು	ಸಾರಗೊಂಡ್ಲು, ಕಡಬೂರು, ಬುಡಿಗೇನಹಳ್ಳಿ, ಜಕ್ಕೇನಹಳ್ಳಿ, ನಾಮಗೊಂಡ್ಲು, ಕದಿರದೇವರಹಳ್ಳಿ(ಬೇ), ಗುಂಡ್ಲುಹಳ್ಳಿ, ಪುಟ್ಟೇಗೌಡನದಿನ್ನ(ಬೇ), ಗುಟ್ಟೇನಹಳ್ಳಿ, ದೇವರಡ್ಡಹಳ್ಳಿ(ಬೇ).
16	16-ಗಂಗಸಂದ್ರ	ಗಂಗಸಂದ್ರ, ಕೆಂಗೇನಹಳ್ಳಿ, ಚಿಕ್ಕಗಂಗಸಂದ್ರ, ಎ.ಕೆ.ಕಾಲೋನಿ, ಸಾಗಾನಹಳ್ಳಿ, ಮುತ್ತರಾಯನಹಳ್ಳಿ, ಎ.ಕೆ.ಕಾಲೋನಿ, ವಿಜಯನಗರ, ಚೀಗಟಗರೆ, ಕುರುಬರಹಳ್ಳಿ, ಹೊಸ ಕುರುಬರಹಳ್ಳಿ, ವೇದಲವೇಣಿ.
17	17-ಅಲಕಾಪುರ	ನಂದಿಗಾನಹಳ್ಳಿ, ರಾಯರೇಖಲಹಳ್ಳಿ, ಬಜ್ಜೇರಂಗನಹಳ್ಳಿ, ಅಲಕಾಪುರ, ಹುಸೇನ್ ಪುರ, ಬರ್ಜಾನುಕುಂಟೆ, ಪೋತೇನಹಳ್ಳಿ, ಹನುಮೇನಹಳ್ಳಿ, ಚಿಕ್ಕಹನುಮೇನಹಳ್ಳಿ(ಮ), ಎ.ಕೆ.ಕಾಲೋನಿ(ಮ), ಊಚಲಗೊಲ್ಲಹಳ್ಳಿ, ಕಾಮಲಾಪುರ, ಚರಕುಮಿಟ್ಟೇನಹಳ್ಳಿ, ಭೂಮೇನಹಳ್ಳಿ, ಚಿಕ್ಕರ್ಯಾಡಹಳ್ಳಿ(ಮ), ದೊಡ್ಡರ್ಯಾಡಹಳ್ಳಿ(ಮ), ಹುಸೇನ್ ಪುರ(ಮ), ಕದಿರದೇವರಹಳ್ಳಿ.
18	18-ತೊಂಡೇಭಾವಿ	ಬೆಳತೂರು, ತಪಸಮಾಕಲಹಳ್ಳಿ, ತೊಂಡೇಭಾವಿ, ರೈಲ್ವೆ ಸ್ಟೇಷನ್(ಮ), ಮುತ್ತಕ್ಕದಹಳ್ಳಿ, ಬೆಳಚಿಕ್ಕನಹಳ್ಳಿ(ಮ), ಪಿಂಜಾಲಹಳ್ಳಿ(ಮ), ಬಸವಾಪುರ, ಕಲ್ಲಿನಾಯಕನಹಳ್ಳಿ, ಬಂದಾಲಹಳ್ಳಿ, ಕ್ರಿಶ್ಚಿಯನ್ ಕಾಲೋನಿ, ರಾಮಯ್ಯ ಬಂಗಲೆ, ಚಿಕ್ಕಹೊಸಹಳ್ಳಿ, ಪೂಜಾಲಹಳ್ಳಿ(ಮ), ನಡುವಲಹಳ್ಳಿ(ಮ), ತಿಪ್ಪಗಾನಹಳ್ಳಿ, ಕೊತ್ತೂರು, ಬಳೇರಹಳ್ಳಿ(ಮ), ಮಿಂಡೇನಹಳ್ಳಿ, ದ್ವಾವರಹಳ್ಳಿ(ಮ).
19	19-ಕುಂಟಚಿಕ್ಕನ ಹಳ್ಳಿ	ಕಾಮಗಾನಹಳ್ಳಿ, ಶೀಗಲಹಳ್ಳಿ(ಮ), ಗುಂತಮಡಗು(ಮ), ಬೇವಿನಹಳ್ಳಿ, ಯರ್ಮಗುಂಟೆ, ಚಿಕ್ಕಮಲ್ಲೇಕೆರೆ, ಇಂದಿರಾನಗರ, ತಿಮ್ಮೇನಹಳ್ಳಿ(ಮ), ದೊಡ್ಡಮಲ್ಲೇಕೆರೆ, ಕಾಮಯ್ಯನಪಾಳ್ಯ, ಎರನಭೋವಿ ಕಾಲೋನಿ, ಬಸವನಹಳ್ಳಿ, ಕಂಬಾಲಹಳ್ಳಿ, ಜಿ.ಬೊಮ್ಮಸಂದ್ರ, ಕುಂಟಚಿಕ್ಕನಹಳ್ಳಿ, ರಡ್ಡಿಡ್ಡಾವರಹಳ್ಳಿ, ಮಲ್ಲಸಂದ್ರ.
20	20-ಗೆದರೆ	ದಿನಮಗಟ್ಟನಹಳ್ಳಿ, ಕೆಳಗಿನ ದಿನಮಗಟ್ಟನಹಳ್ಳಿ, ಕೆಂಕೆರೆ, ಕಾಚಮಾಚೇನಹಳ್ಳಿ, ಬಂದಾಲಹಳ್ಳಿ, ಸಿಂಗಾನಹಳ್ಳಿ, ನಾರಸಿಂಹನಹಳ್ಳಿ, ಗೆದರೆ, ಕೊಂಡಾಪುರ.
2-ಮಂಚೇನಹಳ್ಳಿ ತಾಲೂಕು ಪಂಚಾಯತ್		
1	1-ಶ್ಯಾಂಪುರ	ಶ್ಯಾಂಪುರ, ಸಾದೇನಹಳ್ಳಿ(ಮ), ಕಾಮಗಾನಹಳ್ಳಿ(ಮ), ಗುಣಿಬೀಳು(ಮ), ಗುಯ್ಯಲಹಳ್ಳಿ, ಬಿಕ್ಕಲಹಳ್ಳಿ, ಅಲಾಸ್ ತಿಮ್ಮನಹಳ್ಳಿ, ಕಾಮರಡ್ಡಹಳ್ಳಿ(ಮ), ಮರಿಮಾಕಲಹಳ್ಳಿ, ಬುಡಗತಿಮ್ಮನಹಳ್ಳಿ, ವಸಂತನಹಳ್ಳಿ(ಮ).
2	2-ಹಳೇಹಳ್ಳಿ	ಹಳೇಹಳ್ಳಿ, ಚೀಲೇನಹಳ್ಳಿ, ನೇರ್ಲಹಳ್ಳಿ, ಕಾಡಚಿಕ್ಕನಹಳ್ಳಿ, ಕೋಲಿಮೇನಹಳ್ಳಿ, ದೇವರಕೊಂಡಹಳ್ಳಿ(ಮ), ನಾಗರಬಾವಿ, ಉಪ್ಪರಹಳ್ಳಿ.
3	3-ವರವಣಿ	ಗೌಡಗರೆ, ಅದ್ದೆಕೊಪ್ಪ, ಬಂದಾಲಹಳ್ಳಿ, ಚಿನ್ನನಾಗೇನಹಳ್ಳಿ, ವರವಣಿ, ಹೊನ್ನಪ್ಪನಹಳ್ಳಿ, ಕಾಟನಾಗೇನಹಳ್ಳಿ(ಮ), ಗಿಡಗಾನಹಳ್ಳಿ.
4	4-ಪುರ	ಆಕುಂದ, ಕೊಡಿಗಾನಹಳ್ಳಿ, ಅರಸಾಲುಬಂಡೆ, ಮಾವಿನಕಾಯಿಲಹಳ್ಳಿ, ಪುರ, ಭಕ್ತರಹಳ್ಳಿ, ಪಿ.ನಾಗೇನಹಳ್ಳಿ, ದ್ವಾರಗಾನಹಳ್ಳಿ, ರಾಯಿಮಾಕಲಹಳ್ಳಿ, ಕೊಂಡೇನಹಳ್ಳಿ, ಚನ್ನಬೈರೇನಹಳ್ಳಿ(ಮ), ಬಿಸಲಹಳ್ಳಿ, ಬೀರಮಂಗಲ, ಗುವ್ವಲಹಳ್ಳಿ.
5	5-ಜರಬಂಡಹಳ್ಳಿ	ಜರಬಂಡಹಳ್ಳಿ, ಪಿಡಚಲಹಳ್ಳಿ, ದಿನ್ನೇನಹಳ್ಳಿ, ಬಾಲರಡ್ಡಹಳ್ಳಿ, ಕಂಬಾಲಹಳ್ಳಿ, ತೇಕಲಹಳ್ಳಿ, ಭೂಮೇನಹಳ್ಳಿ, ಹನುಮಂತಪುರ, ನುಲಗುಮ್ಮನಹಳ್ಳಿ, ಗೊಲ್ಲಹಳ್ಳಿ, ಹಗ್ಗೇನಹಳ್ಳಿ, ಮೈಲಾಗಾನಹಳ್ಳಿ(ಮ), ಗೊಂದಿಹಳ್ಳಿ, ಬಜಾಮೇನಹಳ್ಳಿ.

ಚಿಕ್ಕಬಳ್ಳಾಪುರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
6	6-ಮಿಣಕನಗುರ್ಕಿ	ಮಿಣಕನಗುರ್ಕಿ, ಎಂ.ನಾಗೇನಹಳ್ಳಿ, ಗುಂಡ್ಲಹಳ್ಳಿ, ಎಂ.ಹೊಸಹಳ್ಳಿ, ಕನಗಾನಕೊಪ್ಪ, ಬುದ್ಧಿವಂತನಹಳ್ಳಿ, ಕಂಬತ್ತಹಳ್ಳಿ(ಮ), ರಾಯನಕಲ್ಲು, ದಂಡಿಗಾನಹಳ್ಳಿ, ಪೆದ್ದರೆಡ್ಡಿನಾಗೇನಹಳ್ಳಿ.
7	7-ಮಂಚೇನಹಳ್ಳಿ	ಮಂಚೇನಹಳ್ಳಿ, ಬಂಡಿರಾಮನಹಳ್ಳಿ.
3-ಚಿಕ್ಕಬಳ್ಳಾಪುರ ತಾಲ್ಲೂಕು ಪಂಚಾಯತ್		
1	1-ಗೊಲ್ಲಹಳ್ಳಿ	ಯರ್ಲಮಾರೇನಹಳ್ಳಿ(ಬೇ), ನಾಸತಿಮ್ಮನಹಳ್ಳಿ(ಮ), ಕೊಂಡೇನಹಳ್ಳಿ(ಮ), ನಾರೇನಹಳ್ಳಿ(ಮ), ಯರ್ಲನಾಗೇನಹಳ್ಳಿ(ಮ), ಮೋಟೂರು(ಮ), ನಲ್ಲಕದಿರೇನಹಳ್ಳಿ(ಮ), ಕಟಾರಿಕದಿರೇನಹಳ್ಳಿ(ಮ), ಕೇತನಹಳ್ಳಿ, ಅನೇಮಡುಗು, ಕೊತ್ತೂರು(ಮ), ಸಾದೇನಹಳ್ಳಿ, ಗೊಲ್ಲಹಳ್ಳಿ, ಮಾರಪ್ಪನಹಳ್ಳಿ, ಜಂಗಮಾರಪ್ಪನಹಳ್ಳಿ(ಮ), ಇಟ್ಟಪ್ಪನಹಳ್ಳಿ, ಗೊಲ್ಲದೊಡ್ಡಿ, ಪೈಯೂರು(ಮ), ನಲ್ಲಗುಟ್ಟಪಾಳೆ, ಅವಲಗುರ್ಕಿ, ಸೊಲಿಕುಂಟೆ, ನಡುವನಹಳ್ಳಿ, ಕುರ್ಲಹಳ್ಳಿ(ಮ), ವಡ್ಡರಪಾಳೆ, ವನಗಿರಿಯಪ್ಪನಹಳ್ಳಿ(ಮ), ಬಾರ್ಲಹಳ್ಳಿ(ಮ), ಗೇರಹಳ್ಳಿ, ಗೊಂದಿಹಳ್ಳಿ, ಕವರ್ನಹಳ್ಳಿ, ಹರಿಹರಪುರ(ಮ), ಲಿಂಗಶೆಟ್ಟಿಪುರ.
2	2-ಹಾರೋಬಂಡೆ	ಬಳ್ಳಗೇರಿ, ಹೊನ್ನೇನಹಳ್ಳಿ, ಮಗಳಕುಪ್ಪೆ, ಗೊಂಗಡಿಪುರ, ಯಾಲಗೇರಿ, ಕರಿಗಾನಪಾಳೆ, ಬೀರಗಾನಹಳ್ಳಿ, ಹುನೇಗಲ್ಲು, ಆಕಲತಿಮ್ಮನಹಳ್ಳಿ, ದೇವಸ್ವಾನಹೊಸಹಳ್ಳಿ, ಜಡೇನಹಳ್ಳಿ(ಮ), ಗುವ್ವಲಕಾನಹಳ್ಳಿ, ಚಂಬಹಳ್ಳಿ(ಮ), ಕಲ್ಲುಕುಂಟೆ(ಮ), ರಾಮದೇವರಗುಡಿ(ಮ), ಸೊಪ್ಪಹಳ್ಳಿ, ಗುಂಡ್ಲಹಳ್ಳಿ(ಮ), ಬೂರಮಾಕಲಹಳ್ಳಿ(ಬೇ), ಹಾರೋಬಂಡೆ, ಗುತ್ತಪ್ಪನಹಳ್ಳಿ(ಮ), ಮರಸನಹಳ್ಳಿ, ಅಮಾನಿಮಾವುಕರೆ(ಬೇ).
3	3-ತಿಪ್ಪೇನಹಳ್ಳಿ	ಅರಿಕರೆ, ಸೊಸೆಪಾಳೆ(ಮ), ದಿನ್ನೆಹೊಸಹಳ್ಳಿ, ಬೈರೋಜನಹಳ್ಳಿ(ಬೇ), ಹನುಮಂತಪುರ(ಮ), ತಿಪ್ಪೇನಹಳ್ಳಿ, ಮುಸ್ಸೂರು, ಬೋದಿಗಾನಹಳ್ಳಿ(ಮ), ಅಂಕಣಗೊಂದಿ, ಪಾವಂಡಹಳ್ಳಿ(ಬೇ), ನಲ್ಲೇನಹಳ್ಳಿ, ಕಣಿಜೇನಹಳ್ಳಿ.
4	4-ಪೋಶೆಟ್ಟಿಹಳ್ಳಿ	ಬೊಮ್ಮೇನಹಳ್ಳಿ, ರಾಗಿಮಾಕಲಹಳ್ಳಿ, ಯಾಪಲಹಳ್ಳಿ(ಮ), ಬುಡ್ಡತಿಮ್ಮನಹಳ್ಳಿ(ಬೇ), ವಲಸೇನಹಳ್ಳಿ(ಬೇ), ಪೋಶೆಟ್ಟಿಹಳ್ಳಿ, ಬಂಡಮ್ಮನಹಳ್ಳಿ, ದೊಡ್ಡೇಗಾನಹಳ್ಳಿ(ಮ), ಗೊಲ್ಲಹಳ್ಳಿ, ಕೊಲುಮೇನಹಳ್ಳಿ, ಬಾಲಕುಂಟಹಳ್ಳಿ, ಗುರುಕುಲನಾಗೇನಹಳ್ಳಿ, ನಲ್ಲಕದಿರೇನಹಳ್ಳಿ, ಮೊಟ್ಟೂರು, ಚಿಕ್ಕನಹಳ್ಳಿ, ಚೊಕ್ಕನಹಳ್ಳಿ, ಜಕ್ಕಲಮಡಗು, ಗುಂಗಿರ್ಲಹಳ್ಳಿ(ಮ).
5	5-ಮುದ್ದೇನಹಳ್ಳಿ	ಸುದ್ದಹಳ್ಳಿ, ಚಿಗಟೇನಹಳ್ಳಿ(ಮ), ಮುದ್ದೇನಹಳ್ಳಿ, ಸತ್ಯಸಾಯಿಗ್ರಾಮ(ಮ), ಚಿಕ್ಕಮುದ್ದೇನಹಳ್ಳಿ, ಬಂಡಹಳ್ಳಿ, ಗಂಟಿಗಾನಹಳ್ಳಿ, ಬಚ್ಚಹಳ್ಳಿ, ಕಂದವಾರ ಗ್ರಾಮಾಂತರ(ಬೇ), ಕಣಿವೇನಾರಾಯಣಪುರ, ನಶಿಕುಂಟೆಹೊಸೂರು, ಮಧುರೇನಹಳ್ಳಿ, ಕಂಗಾನಹಳ್ಳಿ(ಮ), ಗೌಚೇನಹಳ್ಳಿ(ಮ), ಕೊರ್ಲಹಳ್ಳಿ, ಸುಬ್ಬರಾಯನಹಳ್ಳಿ(ಮ), ಗಂಟಿಗಾನಹಳ್ಳಿ, ನಲ್ಲಕದಿರೇನಹಳ್ಳಿ(ಬೇ), ಮೈಲಪ್ಪನಹಳ್ಳಿ, ಕಳವಾರ, ಪಾಪಾಫ್ಲಿಮರ(ಮ), ಆವುಲೇನಹಳ್ಳಿ(ಮ), ಜಡಲತಿಮ್ಮನಹಳ್ಳಿ(ಬೇ).
6	6-ನಂದಿ	ನಂದಿ, ಸುಲ್ತಾನ್ ಪೇಟೆ, ಮಡಕುಹೊಸಹಳ್ಳಿ, ನಂದಿ ಬೆಟ್ಟ, ಶಿಂಗಾಡಿಕದಿರೇನಹಳ್ಳಿ, ನಾರಮ್ಮನಹಳ್ಳಿ, ಅರಸನಹಳ್ಳಿ, ಮಾವಳ್ಳಿ, ತಿರ್ನಹಳ್ಳಿ, ತುಮುಕುಲಹಳ್ಳಿ, ಕುಡುವತಿ, ಈರೇನಹಳ್ಳಿ(ಮ), ಚಿಕ್ಕಸಾಗರಹಳ್ಳಿ, ಅಂಗಟ್ಟ, ಕುಪ್ಪಹಳ್ಳಿ.
7	7-ದೊಡ್ಡಮರಳಿ	ಗೊಲ್ಲಪಡೆ(ಬೇ), ತೌಡನಹಳ್ಳಿ, ಕಣಿತಹಳ್ಳಿ, ತಾಳಹಳ್ಳಿ(ಮ), ಕೊಂಡೇನಹಳ್ಳಿ, ತಿಮ್ಮನಹಳ್ಳಿ, ನಕ್ಕಲಬಚ್ಚಹಳ್ಳಿ(ಮ), ನಕ್ಕಲಹಳ್ಳಿ(ಮ), ಬೊಮ್ಮನಹಳ್ಳಿ, ವರಮಲ್ಲೇನಹಳ್ಳಿ, ದೊಡ್ಡಮರಳಿ, ಡಿ.ಹೊಸೂರು(ಮ), ಯಲುವಳ್ಳಿ, ನಂದಿಕ್ರಾಸ್(ಮ), ಅಮಾನಿದೊಡ್ಡಮರಳಿಕರೆ(ಬೇ), ಬೀಡಗಾನಹಳ್ಳಿ, ಕೊಳವನಹಳ್ಳಿ, ದೇವಿಶೆಟ್ಟಿಹಳ್ಳಿ.
8	8-ಅಗಲಗುರ್ಕಿ	ಕೊತ್ತನೂರು, ಚದಲಪುರ, ಗವಿಗಾನಹಳ್ಳಿ(ಮ), ರೇಷ್ಮನಗರ(ಮ), ಕಡಶೀಗೇನಹಳ್ಳಿ, ಸಾಂಬಾರುಗಿಡದಕಾವಲು(ಬೇ), ಅಗಲಗುರ್ಕಿ,

ಚಿಕ್ಕಬಳ್ಳಾಪುರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಚೀಡಚಿಕ್ಕನಹಳ್ಳಿ, ಕೆ.ವಿ.ಕ್ಯಾಂಪಸ್, ಬೀಜ ನಿಗಮ ವಸತಿ ಗೃಹಗಳು, ಶ್ರೀರಾಮಪುರ, ಚಿಕ್ಕಕಾಡಿಗಾನಹಳ್ಳಿ, ಜಡಲತಿಮ್ಮನಹಳ್ಳಿ, ಚೊಕ್ಕಹಳ್ಳಿ, ಅಮಾನಿಕಂದವಾರ ಕರೆ(ಬೇ).
9	9-ಹೊಸಹುಡ್ಕೆ	ಜಾತವಾರ, ಕಾಳನಾಯಕನ ಕೊಂಡೇನಹಳ್ಳಿ, ಬಲಜಿಗಪಡೆ(ಬೇ), ಜಾತವಾರ ಹೊಸಹಳ್ಳಿ, ಮಾರತಮ್ಮನಹಳ್ಳಿ, ತಮ್ಮನಾಯಕನಹಳ್ಳಿ, ಓಬಳ್ಳೇನಹಳ್ಳಿ, ಹೆಣ್ಣೂರುಕದಿರೇನಹಳ್ಳಿ, ಹೊಸಹುಡ್ಕೆ, ಗಿಡ್ಡಹಳ್ಳಿ(ಮ), ಕೇಶವಾರ, ನೆಲಮಾಕಲಹಳ್ಳಿ, ಕೊಕ್ಕರಪಡೆ, ಎಲೆಹಳ್ಳಿ, ಚಿಕ್ಕಕಿರುಗಂಬಿ(ಮ), ದೂಡೂಕಿರುಗಂಬಿ, ಕೆಂಚೇನಹಳ್ಳಿ(ಬೇ), ಹಿರೇಪಡೆ(ಬೇ), ನಾಯನಹಳ್ಳಿ.
10	10-ಪಟ್ಟೇನಹಳ್ಳಿ	ಅಜ್ಜವಾರ, ಬನ್ನಿಕುಪ್ಪೆ, ಸೊಣ್ಣಾಪುರ, ಚಲುಮೇನಹಳ್ಳಿ(ಮ), ಮನ್ನಾರಪುರ, ನುಗಿತಹಳ್ಳಿ, ತಿಪ್ಪನಹಳ್ಳಿ(ಮ), ವರದಹಳ್ಳಿ, ಅಣಕನೂರು, ವಾಪಸಂದ್ರ ಗ್ರಾ(ಬೇ), ಪಟ್ಟೇನಹಳ್ಳಿ, ಪೂಜನಹಳ್ಳಿ(ಮ), ಅಮಾನಿಗೋಪಾಲಕೃಷ್ಣಕರೆ(ಬೇ), ಮರಿಮಾಕಲಹಳ್ಳಿ(ಬೇ), ಅಂದಾಲಹಳ್ಳಿ, ಮುತ್ತಕದಹಳ್ಳಿ, ಅಡವಿಗೊಲ್ಲವಾರಹಳ್ಳಿ, ತಾಂಡ್ರಮರದಹಳ್ಳಿ.
11	11-ಮಂಚನಬಲೆ	ಮಂಚನಬಲೆ, ಗುಂಡ್ಲುಗುರ್ಕಿ, ಸಬ್ಬೇನಹಳ್ಳಿ, ಅಮಾನಿಮಂಚನಬಲೆಕರೆ(ಬೇ), ಪುಟ್ಟತಿಮ್ಮನಹಳ್ಳಿ, ಈತಮಾಕಲಹಳ್ಳಿ, ಕಾಮಶೆಟ್ಟಿಹಳ್ಳಿ, ರೇಣುಮಾಕಲಹಳ್ಳಿ, ಗಂಗರೇಕಾಲುವೆ, ಗೇರುಮರದಹಳ್ಳಿ(ಬೇ), ದೊಡ್ಡತಮ್ಮನಹಳ್ಳಿ, ಶೆಟ್ಟಿವಾರಹಳ್ಳಿ, ವೆಂಕಟಾಪುರ(ಬೇ).
12	12-ದಿಬ್ಬೂರು	ಚೆಲಕಾಯಲಪರ್ತಿ, ಲಕ್ಕಿನಾಯಕನಹಳ್ಳಿ, ರಾಯಪ್ಪನಹಳ್ಳಿ, ದಿಬ್ಬೂರು, ಪುರದಗಡ್ಡೆ(ಮ), ನಲ್ಲಿಮರದಹಳ್ಳಿ, ಗೊಳ್ಳುಚಿನ್ನಪ್ಪನಹಳ್ಳಿ, ಡಿ.ಕುರುಬರಹಳ್ಳಿ, ಗೊಳ್ಳು, ಮರಳುಕುಂಟೆ, ಆವಲಹಳ್ಳಿ, ಮಾರಗಾನಹಳ್ಳಿ(ಮ), ಹೊನ್ನಪ್ಪನಹಳ್ಳಿ(ಮ), ಕತ್ತರಿಗುಪ್ಪೆ, ತುಬಾಕಲಹೊಸೂರು(ಮ), ಕಾಡದಿಬ್ಬೂರು, ಅಂಗರೇಖನಹಳ್ಳಿ, ಚಿಕ್ಕತಿಮ್ಮಯ್ಯಗಾರಹಳ್ಳಿ(ಮ), ಕಂಡಕನಹಳ್ಳಿ, ಗಾಂಡ್ಕಹೊಸಹಳ್ಳಿ(ಮ), ಬಚ್ಚರಾಯನತೋಟಗಳು(ಮ), ಹಿರಿಯಣ್ಣನಹಳ್ಳಿ, ಬದನಿಗಾನಹಳ್ಳಿ, ಬುಡಗನೂರು(ಮ), ಚೀಮನಹಳ್ಳಿ, ಪಾತೂರು(ಮ), ರಾಮಚಂದ್ರಹೊಸೂರು, ನಂಜಾಪುರ(ಮ).
13	13-ದೊಡ್ಡ ಪಾಯಲಗುರ್ಕಿ	ಬಿಲ್ವನಾಗೇನಹಳ್ಳಿ, ಅಮಾನಿರೆಡ್ಡಹಳ್ಳಿಕರೆ(ಬೇ), ರೆಡ್ಡಿಗೊಲ್ಲವಾರಹಳ್ಳಿ, ಇನಿಮಿಂಚೇನಹಳ್ಳಿ, ಕಾಚೂರು(ಮ), ಕೋನೇಗಾರಹಳ್ಳಿ(ಬೇ), ಬಯಪ್ಪನಹಳ್ಳಿ, ಮಾರಗಾನಹಳ್ಳಿ, ರಾಮಗಾನಪರ್ತಿ, ಅಮಾನಿಪೂರ್ಣಸಾಗರಕರೆ(ಬೇ), ಚಿಕ್ಕಪಾಯಲಗುರ್ಕಿ, ದೊಡ್ಡಪಾಯಲಗುರ್ಕಿ, ಸಾಮಸೇನಹಳ್ಳಿ, ರೆಡ್ಡಹಳ್ಳಿ, ಹರಿಸ್ವಳ, ಗೌಡನಹಳ್ಳಿ(ಮ), ದಾಸರೇನಹಳ್ಳಿ, ಪಾಪಿನಾಯಕನಹಳ್ಳಿ, ಹೆಚ್.ಕುರುಬರಹಳ್ಳಿ, ಬೊಮ್ಮಹಳ್ಳಿ, ಮರವೇನಹಳ್ಳಿ(ಮ), ಕಮ್ಮತನಹಳ್ಳಿ, ಕೋಡೂರು, ಸುಜ್ಞಾನಸಾಗರ(ಮ), ತೆಲಿಗೇನಹಳ್ಳಿ(ಮ), ಲಕ್ಷ್ಮಿಪತಿಹಳ್ಳಿ, ನಲ್ಲಗುಟ್ಟಹಳ್ಳಿ(ಬೇ), ಶೆಟ್ಟಿಗೇರೆ, ಪಿಲ್ಲಗುಂಡ್ಕಹಳ್ಳಿ(ಮ), ಬಂಡಹಳ್ಳಿ, ಬೋಗಪರ್ತಿ, ಬಿಸ್ಕೆಗಾರಹಳ್ಳಿ, ಅಡ್ಡಗಲ್ಲು, ಪಾತೂರು(ಮ), ಕೂತನಹಳ್ಳಿ(ಬೇ), ಹೂವಿನವಾರಹಳ್ಳಿ(ಮ), ರಾಮಸ್ವಾಮಿಹಳ್ಳಿ(ಮ), ಶೆಟ್ಟಿವಾರಹಳ್ಳಿ(ಮ), ನಲ್ಲರಾಳಹಳ್ಳಿ(ಮ).
14	14-ಪೆರೇಸಂದ್ರ	ಯಲಗಲಹಳ್ಳಿ, ಹಳ್ಳಿ ಪೆರೇಸಂದ್ರ(ಮ), ಕೋರೇನಹಳ್ಳಿ(ಮ), ಕಸವಗುಟ್ಟಹಳ್ಳಿ(ಮ), ತಿಪ್ಪರೆಡ್ಡಿನಾಗೇನಹಳ್ಳಿ(ಮ), ಕದಿರಿದೇವರಹಳ್ಳಿ(ಮ), ಗೊಂತಿಗಾನಹುಡ್ಕೆ, ಬೊಯಿನಹಳ್ಳಿ, ತೊಮಕುಂಟೆ(ಮ), ದೊಂಬರಪಾಳ್ಯ(ಮ), ಪೆರೇಸಂದ್ರ, ಕಾಕಲಚಿಂತೆ, ಆದೇಗಾರಹಳ್ಳಿ(ಮ), ಕಮ್ಮಗಾನಹಳ್ಳಿ(ಮ), ನಂದನಾಗೇನಹಳ್ಳಿ(ಬೇ), ಚಿಕ್ಕನಾಗವಲ್ಲಿ, ಹನುಮಂತಪುರ, ಜೊನ್ನಲಕುಂಟೆ, ಬುಶೆಟ್ಟಹಳ್ಳಿ(ಮ), ದೊಂಬರಗುಡಿಸಲು(ಮ), ಆದೇನಗಾರಹಳ್ಳಿ(ಮ), ಮುತ್ತಗದಹಳ್ಳಿ(ಮ), ಕೆ.ಇ.ಬಿ.ಕಾಲೋನಿ, ಪೆರೇಸಂದ್ರ ಕ್ರಾಸ್ ಹತ್ತಿರ(ಮ), ಅರೂರು, ಆವುಲನಾಗೇನಹಳ್ಳಿ(ಮ), ತುಮಕಲಹಳ್ಳಿ(ಮ), ಬಸವನಪರ್ತಿ(ಮ), ಚಿಕ್ಕಅರೂರು(ಮ), ಹಿರೇನಾಗವಲ್ಲಿ, ಪಿ.ಚೊಕ್ಕನಹಳ್ಳಿ.

ಚಿಕ್ಕಬಳ್ಳಾಪುರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
15	15-ಮಂಡಿಕಲ್ಲು	ನಲ್ಲಪನಹಳ್ಳಿ, ಕರೇನಹಳ್ಳಿ(ಮ), ಗೊರಮಿಳ್ಳಹಳ್ಳಿ(ಮ), ದೊಡ್ಡಹಳ್ಳಿ, ಕಾಚಕಡತ, ಚನ್ನಹಳ್ಳಿ(ಮ), ಬೊಮ್ಮಗಾನಹಳ್ಳಿ, ಉಪ್ಪುಗುಟ್ಟಹಳ್ಳಿ(ಮ), ದಿನ್ನಹಳ್ಳಿ(ಮ), ರೇಣುಮಾಕಲಹಳ್ಳಿ, ಕೊಮ್ಮಲಮರಿ, ಚಿಕ್ಕನಾರಪ್ಪನಹಳ್ಳಿ, ಆರ್.ಚೊಕ್ಕನಹಳ್ಳಿ, ಕರಕಮಾಕಲಹಳ್ಳಿ, ಮಾದಿನಾಯಕನಹಳ್ಳಿ, ಮುದ್ದಲಹಳ್ಳಿ, ದಿನ್ನಹಳ್ಳಿ(ಮ), ಬೋಡಿನಾರೇನಹಳ್ಳಿ, ಕಮ್ಮಗುಟ್ಟಹಳ್ಳಿ, ರೊಪ್ಪಾಲಹಳ್ಳಿ, ರಾಮಪಟ್ಟ, ನಾಗಸಾನಹಳ್ಳಿ, ವಂಟೂರು(ಮ), ಸಿದ್ದಗಾನಹಳ್ಳಿ, ಉದಿಗಿರಿನಲ್ಲಪ್ಪನಹಳ್ಳಿ, ಮದಲೇನಹಳ್ಳಿ(ಬೇ), ಆರ್.ಕಂಬಾಲಹಳ್ಳಿ, ಜೀಗಾನಹಳ್ಳಿ, ನವಿಲುಗುರ್ಕಿ(ಮ), ವಕ್ಕಹಳ್ಳಿ(ಮ), ದರಬೂರು, ಯದಾಲಹಳ್ಳಿ, ಪಾಪೇನಹಳ್ಳಿ(ಮ), ಬಚ್ಚೇನಹಳ್ಳಿ, ಯರಬಾಪನಹಳ್ಳಿ, ನಾರಪ್ಪನಹಳ್ಳಿ(ಬೇ), ಜೋಳದರಾಶಿ(ಬೇ), ತಿರುಮಲದೇವರ ದಿನ್ನ(ಬೇ), ಡಿ.ಕಂಬಾಲಹಳ್ಳಿ(ಬೇ), ಪಯೂರು(ಮ), ಪಾರೇನಹಳ್ಳಿ, ಗುಡಿಸಿಲಹಳ್ಳಿ, ನೆಲಮಾನಪರ್ತಿ(ಮ), ಮುದಿಗೊಂಡೂರುಬನದಿನ್ನ(ಬೇ), ಗುಮ್ಮಳಾಪುರ(ಮ), ಮಂಡಿಕಲ್ಲು, ಹೊಸಹಳ್ಳಿ, ಗುಂಡ್ಲುಮಂಡಿಕಲ್ಲು, ಮಣಿಪುರ(ಮ), ಯಾಟಗಾನಹಳ್ಳಿ(ಮ), ಜೀಡಮಾಕಲಹಳ್ಳಿ(ಮ).
<b>4-ಗುಡಿಬಂಡೆ ತಾಲೂಕು ಪಂಚಾಯತ್</b>		
1	1-ಸೋಮೇನಹಳ್ಳಿ	ಸೋಮೇನಹಳ್ಳಿ, ಕಮ್ಮಡಿಕ್, ಚದರ್ಲಹಳ್ಳಿ(ಮ), ರಾಮಕೃಷ್ಣಪುರ(ಮ), ಗುಮ್ಮರಡ್ಡಹಳ್ಳಿ, ಗಿಗ್ಗಿರಾಳ್ಳಹಳ್ಳಿ, ಮದ್ದರಡ್ಡಹಳ್ಳಿ(ಮ), ನಲ್ಲಮದ್ದರಡ್ಡಹಳ್ಳಿ(ಮ), ಪುರದಹಳ್ಳಿ, ಚಿಕ್ಕನಂಚರ್ಲು, ವೀರರಾಹುತನಹಳ್ಳಿ, ಗಾಜಲಬಿಸಲಹಳ್ಳಿ(ಬೇ), ದಿನ್ನಮೇಲಿನಹಳ್ಳಿ(ಮ), ಗುಂಡ್ಲುಹಳ್ಳಿ(ಮ), ಮಲ್ಲೇನಹಳ್ಳಿ(ಮ), ಸೋಮೇಶ್ವರ, ತಿಮ್ಮೇನಹಳ್ಳಿ, ಚಿನ್ನೇನಹಳ್ಳಿ(ಮ), ಚಿಂತಕಾಯಲಹಳ್ಳಿ(ಮ), ಕಾಟೇನಹಳ್ಳಿ, ಕದಿರಿಶೆಟ್ಟಿಹಳ್ಳಿ.
2	2-ದೊಡ್ಡನಂಚರ್ಲು	ತಿರುಮಣಿ, ಕಂಬಾಲಹಳ್ಳಿ, ದಿನ್ನಹಳ್ಳಿ, ಮ್ಯಾಕಲಮದ್ದಯ್ಯಗಾರಹಳ್ಳಿ(ಮ), ತುಮ್ಮೇನಹಳ್ಳಿ, ಬೋಗೇನಹಳ್ಳಿ, ಮಿಂಚಿನಹಳ್ಳಿ(ಮ), ದೊಡ್ಡಕುರುಬರಹಳ್ಳಿ, ಕಲ್ಕಿಪಾಪನದಿನ್ನ(ಬೇ), ಯರಲಕ್ಕೇನಹಳ್ಳಿ, ದೊಡ್ಡನಂಚರ್ಲು, ಕಾಲವಗಡ್ಡಹಳ್ಳಿ(ಮ), ಮಧುಗಿರಿಹಳ್ಳಿ(ಮ), ಚಿನ್ನಪ್ಪನಹಳ್ಳಿ(ಮ), ಜಿ.ಪಿ.ನಗರ(ಮ), ಪೆಮ್ಮನಹಳ್ಳಿ(ಮ), ಶಿಂಗಾನಹಳ್ಳಿ, ಉಪ್ಪುಕುಂಟಹಳ್ಳಿ.
3	3-ವರ್ಲಕೊಂಡ	ವರ್ಲಕೊಂಡ, ಮದ್ದರಡ್ಡಹಳ್ಳಿ(ಮ), ತೀಲಕುಂಟಹಳ್ಳಿ(ಮ), ಬತ್ತಲಹಳ್ಳಿ(ಮ), ಕೇರೇನಹಳ್ಳಿ(ಮ), ರಾಗಿಮಾಕಲಹಳ್ಳಿ, ಕುರುಬರಹೊಸಹಳ್ಳಿ(ಬೇ), ಜಂಟಿಬೋಯನಹಳ್ಳಿ, ಗೋಪುರದಹಳ್ಳಿ, ಲಕ್ಷ್ಮೀಸಾಗರ, ಪ್ಯಾಯಲಚಿನ್ನಪ್ಪನಹಳ್ಳಿ(ಬೇ), ಪೋಲಂಪಲ್ಲಿ, ಮೇಡಿಮಾಕಲಹಳ್ಳಿ, ಜಂಗಾಲಹಳ್ಳಿ, ಗಿಡ್ಡಪ್ಪನಹಳ್ಳಿ, ಕಮ್ಮಗುಟ್ಟಹಳ್ಳಿ(ಮ), ಬೊಮ್ಮನಹಳ್ಳಿ, ವರ್ಲಕೊಂಡಹಳ್ಳಿ(ಬೇ), ಗಡ್ಡನಾಗನದಿನ್ನ(ಬೇ), ಅಪ್ಪಿರಡ್ಡಹಳ್ಳಿ, ಮೇಲಿನಪುರಡ್ಡಹಳ್ಳಿ(ಮ), ಜಂಬಿಗಮರದಹಳ್ಳಿ, ಗಂಗಾನಹಳ್ಳಿ.
4	4-ಬೀಚಗಾನಹಳ್ಳಿ	ಬೀಚಗಾನಹಳ್ಳಿ, ತಳವಾರದಿನ್ನ(ಮ), ಚಿಕ್ಕಕುರುಬರಹಳ್ಳಿ, ಕೋಡಿಗಾನಹಳ್ಳಿ, ಕೊಂಡವಾಬನಹಳ್ಳಿ, ಬಂದಾರ್ಲಹಳ್ಳಿ, ಬಾಲೇನಹಳ್ಳಿ(ಮ), ರಾಮಗಾನಹಳ್ಳಿ, ಪಾವಜೇನಹಳ್ಳಿ, ಶಿಂಗನದಿನ್ನ, ನಲ್ಲೋಜನಹಳ್ಳಿ(ಬೇ), ಚಿಕ್ಕತಮ್ಮನಹಳ್ಳಿ, ಕೊಪ್ಪಕಾಟೇನಹಳ್ಳಿ(ಮ), ಹನುಮಂತಪುರ(ಮ), ನಡುವನಹಳ್ಳಿ(ಮ), ಸದಾಶಿವನಹಳ್ಳಿ, ಧೂಮಕುಂಟಹಳ್ಳಿ, ಗಂಗಾಧರಪುರ(ಮ), ಗಂದನಾಗೇನಹಳ್ಳಿ(ಮ), ಗವಿಕುಂಟಹಳ್ಳಿ(ಮ), ಗ್ಯಾದರಮಾಕಲಹಳ್ಳಿ, ದಪ್ಪರ್ತಿ, ಇರಗರಡ್ಡಹಳ್ಳಿ, ಕಾಟೈಗಾರಹಳ್ಳಿ, ಕಂತಾರ್ಲಹಳ್ಳಿ, ಬತ್ತಲಹಳ್ಳಿ, ಮ್ಯಾಕಲಹಳ್ಳಿ, ವಾಬಸಂದ್ರ, ಉಪ್ಪಾರಹಳ್ಳಿ(ಮ), ಕೊಂಡಾವುಲಹಳ್ಳಿ, ಅಮಾನಿ ಬೈರಸಾಗರ, ವಾಬಸಂದ್ರ(ಅನುಪನಹಳ್ಳಿ), ಅನುಪನಹಳ್ಳಿ, ತಂಗಡಿಹುಂಟೆ(ಬೇ), ಒಡ್ಡುಮರವನಹಳ್ಳಿ(ಬೇ), ಪಲ್ಲೆಗಾರಹಳ್ಳಿ(ಬೇ).
5	5-ಚೆಂಡೂರು	ಹಂಪಸಂದ್ರ, ಆದಿನಾರಾಯಣಹಳ್ಳಿ, ಸಂಜೀವರಾಯನಹಳ್ಳಿ, ಚನ್ನರಾಯನಹಳ್ಳಿ(ಬೇ), ಪುಲ್ಲಸಾನಿವೊಡ್ಡು, ನಲ್ಲಗೊಂಡಯ್ಯಗಾರಿಪಲ್ಲಿ(ಮ), ಲಕ್ಷ್ಮಣಪುರ(ಬೇ), ಬೆಣ್ಣೇಪರ್ತಿ, ಲಕ್ಕೇನಹಳ್ಳಿ, ಊಚಲಹಳ್ಳಿ, ಚೆಂಡೂರು, ಕೋರೇನಹಳ್ಳಿ, ತಟ್ಟಹಳ್ಳಿ(ಮ),



ಚಿಕ್ಕಬಳ್ಳಾಪುರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಯರಹಳ್ಳಿ(ಮ), ಹೊಸಯರಹಳ್ಳಿ, ಪಸಪಲೋಡು, ಮಾಚಹಳ್ಳಿ(ಮ), ಗರುಡಾಚಾರ್ಹಳ್ಳಿ(ಮ), ಕೊಂಡರಡ್ಡಿಹಳ್ಳಿ, ಮರವೇನಹಳ್ಳಿ, ಒಬನ್ನಗಾರಹಳ್ಳಿ(ಮ).
6	6-ಎಲ್ಲೋಡು	ಎಲ್ಲೋಡು, ಮ್ಯಾಳ್ಕೆರೆ(ಮ), ಚೌಟಕುಂಟಹಳ್ಳಿ, ಅಂಬಾಪುರ(ಮ), ನರಸಾಪುರ(ಮ), ಬುಳ್ಳಸಂದ್ರ, ಕಂಬಾಲಹಳ್ಳಿ(ಮ), ನಿಲುಗುಂಬ, ಗುಂಡ್ಲಹಳ್ಳಿ(ಮ), ಯರಹಳ್ಳಿ, ಕಾಡೇನಹಳ್ಳಿದಿನ್ನೆ(ಬೇ), ನಿಮ್ಮಲಹಳ್ಳಿ(ಬೇ), ಕಡೇಹಳ್ಳಿ.
7	7-ಉಲ್ಲೋಡು	ಉಲ್ಲೋಡು, ಪುಲವಮಾಕಲಹಳ್ಳಿ, ಗೇರುಮರದಹಳ್ಳಿ, ಗ್ಯಾದರ್ಲನಹಳ್ಳಿ(ಬೇ), ಅಲಗದರೆನಹಳ್ಳಿ, ಬ್ರಾಹ್ಮಣರಹಳ್ಳಿ, ಚೌಟತಿಮ್ಮನಹಳ್ಳಿ, ಇಡ್ಲಹಳ್ಳಿ, ಲಗುಮೇನಹಳ್ಳಿ, ಚಿನ್ನಹಳ್ಳಿ(ಮ), ಕರಿಗಾನತಮ್ಮನಹಳ್ಳಿ, ಸೋಮಲಾಪುರ, ಮಾಚಾಪುಲಹಳ್ಳಿ, ಚದುಮನಹಳ್ಳಿ(ಬೇ), ಹಳ್ಳಿಗುಡಿಬಂಡೆ, ನಿಚ್ಚನಬಂಡಹಳ್ಳಿ, ರೂರಲ್ ಗುಡಿಬಂಡೆ, ಯಲಕಲರಾಳಹಳ್ಳಿ, ಈಗೇನಹಳ್ಳಿ(ಬೇ).
5-ಬಾಗೇಪಲ್ಲಿ ತಾಲೂಕು ಪಂಚಾಯತ್		
1	1-ಘಂಟಂವಾರಿಪಲ್ಲಿ	ಹೊಸಹುಡ್ಕೆ, ಪುಲುಗುರುವಾರಿಪಲ್ಲಿ(ಮ), ನಾರೇಪಲ್ಲಿ, ಘಂಟಂವಾರಿಪಲ್ಲಿ, ಏಟಗಡ್ಡಪಲ್ಲಿ, ಕುವೆಂಪುನಗರ(ಮ), ಅಬಕವಾರಿಪಲ್ಲಿ, ಆದಿಗಾನಪಲ್ಲಿ(ಮ), ಕೃಷ್ಣಾಪುರ(ಬೇ), ಏಲಕ್ಕಿವಾರದಿನ್ನೆ(ಬೇ), ಪುಟ್ಟಪರ್ತಿ, ಎಗವಬಂಡ್ಲಕೆರೆ, ಗೌನಿಪಲ್ಲಿ, ದಿಗವಬಂಡ್ಲಕೆರೆ(ಬೇ), ಪಾತಬಾಗೇಪಲ್ಲಿ, ಸಿಂಗನಾಯ್ಕನದಿನ್ನೆ, ವಡಿಗಿರಿವಾರಿಪಲ್ಲಿ(ಬೇ), ಪೋತೇಪಲ್ಲಿ, ರಾಯದುರ್ಗಂಪಲ್ಲಿ(ಮ), ಕದಿರನ್ನಗಾರಿಪಲ್ಲಿ, ಚಿಗರೇಗುಂಡ್ಲಪಲ್ಲಿ(ಮ), ನಕ್ಕಲವಾರಿಪಲ್ಲಿ(ಬೇ), ದಾಸಯ್ಯಗಾರಿಪಲ್ಲಿ, ಮಲ್ಲಸಂದ್ರ, ಊಗಲನಾಗೇಪಲ್ಲಿ(ಮ), ಪೆದ್ದತುಂಕೇಪಲ್ಲಿ, ಪರಶುರಾಮನಪಲ್ಲಿ(ಮ).
2	2-ಪರಗೋಡು	ದೇವರಗುಡಿಪಲ್ಲಿ, ಕೊಂಡಂವಾರಿಪಲ್ಲಿ, ಗುಂಡ್ಲಪಲ್ಲಿ, ಜಿಲಕರಪಲ್ಲಿ(ಮ), ಕಾರಕೂರು, ಮಟ್ಟಿದ್ದಲದಿನ್ನೆ(ಬೇ), ಕೊಂಡರಡ್ಡಿಪಲ್ಲಿ, ಕಾಶಾಪುರ(ಮ), ಪೂಲವಾರಿಪಲ್ಲಿ, ತೀಮಾಕಲಪಲ್ಲಿ(ಮ), ಕೊತ್ತಪಲ್ಲಿ(ಮ), ಭೂವನ್ನಲತಾಂಡ, ಸತ್ಯಸಾಯಿನಗರ(ಮ), ಬಾಗೇಪಲ್ಲಿ ಗ್ರಾಮಾಂತರ, ರಾಮಸ್ವಾಮಿಪಲ್ಲಿ(ಮ), ಪರಗೋಡು, ಯಂಡಿಕ್ಕಾಯಲಪಲ್ಲಿ(ಮ), ಮಂಗಸಂದ್ರ(ಬೇ), ವಡ್ಲಪಾಳ್ಯ(ಬೇ), ಬಂಡಕೊಂಡ(ಮ), ದೇವರಡ್ಡಿಪಲ್ಲಿ, ಕೊತ್ತಕೋಟೆ, ಶ್ರೀನಿವಾಸಪುರ.
3	3-ಯಲ್ಲಂಪಲ್ಲಿ	ಸಡ್ಲವಾರಿಪಲ್ಲಿ, ಮಾಕಿರಡ್ಡಿಪಲ್ಲಿ, ಎ.ಕೆ.ಹಟ್ಟಿ(ಮ), ಮುದ್ದಲಪಲ್ಲಿ(ಮ), ಕೊತ್ತೂರು(ಮ), ಕಮ್ಮರವಾರಿಪಲ್ಲಿ, ಬಾಲರಡ್ಡಿಪಲ್ಲಿ, ಕೊಲ್ಲಿಂಪಲ್ಲಿ, ಮೈನಗಾನಪಲ್ಲಿ, ಯಲ್ಲಂಪಲ್ಲಿ, ವಡ್ಡಿತಿಮ್ಮನಹಳ್ಳಿ(ಮ), ಗುವ್ವಲವಾರಿಪಲ್ಲಿ(ಮ), ಪಾಕಪಟ್ಟಪಲ್ಲಿ(ಮ), ನಕ್ಕಲವಾರಿಪಲ್ಲಿ(ಮ), ವೆಂಕಟರಾಮನಪಲ್ಲಿ(ಮ), ಕಂಬಾಲಪಲ್ಲಿ(ಮ), ಪರ್ಬವಾರಿಪಲ್ಲಿ(ಮ), ನೀರಗಂಟಿಪಲ್ಲಿ, ಕನಮಕುಂಟಪಲ್ಲಿ(ಮ), ಗೊಲ್ಲಪಲ್ಲಿ, ಟೆಂಕಾಯಿಮಾಕಲಪಲ್ಲಿ(ಮ), ಶಂಕಂವಾರಿಪಲ್ಲಿ, ಗುರ್ಲಾದಿನ್ನೆ, ಆಚೇಪಲ್ಲಿ, ಲಗುಮದ್ದೇಪಲ್ಲಿ, ಐವಾರಿಪಲ್ಲಿ(ಮ), ರೆಂಡಿಂಡ್ಲದಿನ್ನೆ(ಮ), ಪೆನುಮಲೆ, ಸಿದ್ದನಪಲ್ಲಿ(ಮ), ಮರವಪಲ್ಲಿ(ಮ), ಕಾಗಾನಪಲ್ಲಿ.
4	4-ಗೊಳೂರು	ಗೊಳೂರು, ರೊದ್ದಂವಾರಿಪಲ್ಲಿ, ಅಂಜನಾಪುರ(ಮ), ಕುರುವದಿನ್ನಪಲ್ಲಿ(ಮ), ಪಾರ್ವತೀಪುರ(ಮ), ಪಾಪನ್ನ ಕುಂಟತಾಂಡ(ಮ), ಲಕ್ಷ್ಮಣತಾಂಡ(ಮ), ಹಾವಾಡಿಗರ ತಾಂಡ(ಮ), ಕೊಯ್ಯಗುಟ್ಟತಾಂಡ(ಮ), ಚಿನ್ನಕಾಯಲಪಲ್ಲಿ, ಯಗವೈವಾರಿಪಲ್ಲಿ, ದಿಗವೈವಾರಿಪಲ್ಲಿ, ನಲ್ಲಪರಡ್ಡಿಪಲ್ಲಿ, ಚಿನ್ನರಾಯನಪಲ್ಲಿ, ಜಿಲಾಜಿರ್ಲ, ಪೂಲಮಾರಿಪಲ್ಲಿ(ಮ), ಮೊಟಕಪಲ್ಲಿ, ಮಲಕಚೆರುವುಪಲ್ಲಿ, ಎಂ.ಚಲೋಪಲ್ಲಿ, ಚಿನ್ನೇಪಲ್ಲಿ, ಎ.ಕೆ.ಹಟ್ಟಿ(ಮ), ಮಾಲಚಿನ್ನೇಪಲ್ಲಿ(ಮ), ನಾರಾಯಣಸ್ವಾಮಿಹೋಟೆ, ನರಸಾಪುರ, ನಂಜಿರಡ್ಡಿಪಲ್ಲಿ(ಮ).
5	5-ಜಿ.ಮದ್ದೇಪಲ್ಲಿ	ತಿಮ್ಮಂಪಲ್ಲಿ, ಗಂಗಿರಡ್ಡಿಪಲ್ಲಿ(ಮ), ಮದ್ದಕೋಳ್ಳಪಲ್ಲಿ(ಮ), ಜಿ.ಮದ್ದೇಪಲ್ಲಿ, ಕಾವಲಗಂಗನದಿನ್ನೆ, ಜಿಗಿನಿವಾಂಡ್ಲಪಲ್ಲಿ(ಮ), ಗುಜ್ಜೀವಾಂಡ್ಲಪಲ್ಲಿ(ಮ), ಮಿಟ್ಟವಾಂಡ್ಲಪಲ್ಲಿ, ಸಾಕವಾಂಡ್ಲಪಲ್ಲಿ,



ಚಿಕ್ಕಬಳ್ಳಾಪುರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಕನ್ನಂಪಲ್ಲಿ, ನರಾವುಲಪಲ್ಲಿ, ದೋರಣಾಲಪಲ್ಲಿ, ಮದ್ದಲಖಾನೆ, ಯಗವಮದ್ದಲಖಾನೆ(ಮ), ಕೊತ್ತೂರು(ಮ), ಚಂಚುರಾಯನಪಲ್ಲಿ, ಬ್ರಾಹ್ಮಣರಪಲ್ಲಿ(ಮ), ಗುಂಡ್ಲುಪಲ್ಲಿ(ಮ), ಬೊಮ್ಮಯ್ಯ ಗಾರಪಲ್ಲಿ(ಮ), ಎ.ಕೆ.ಕಾಲೋನಿ(ಮ), ಮರಸನಪಲ್ಲಿ, ಬೋಯಿನವಾರಪಲ್ಲಿ, ಪಿಚ್ಚಲವಾರಪಲ್ಲಿ, ಪೋಕಮಾಕಲಪಲ್ಲಿ, ಜೋಗಿರಡಿಪಲ್ಲಿ, ಸದ್ಗುಪಲ್ಲಿ, ಸದ್ಗುಪಲ್ಲಿತಾಂಡ (ಮ).
6	6-ಕೊತ್ತೂರಿ	ಕೊತ್ತೂರಿ, ಕೃಷ್ಣಾಪುರ(ಮ), ಚಿನ್ನೇಪಲ್ಲಿ(ಮ), ಪೆಸಲಪರ್ತಿ, ವಡ್ಡಪಲ್ಲಿ(ಮ), ಮುಮ್ಮಿಡಿವಾರಪಲ್ಲಿ(ಮ), ಮಾಮಿಡಿಕಾಯಲಪಲ್ಲಿ(ಮ), ನಿಮ್ಮಕುಂಟ(ಮ), ತಾತನ್ನಗಾರದಿನ್ನೆ(ಬೇ), ರಾಮನೊಡ್ಡಂಪಲ್ಲಿ, ಮದ್ದಕವಾರಿಪಲ್ಲಿ, ಕೊಲ್ಲಿಂಪಲ್ಲಿ(ಮ), ಹೊನ್ನಂಪಲ್ಲಿ, ಮಾಡಪಲ್ಲಿ(ಮ), ಮಾರ್ಗಾನಕುಂಟೆ, ಚಿಂತಮಾಕಲದಿನ್ನೆ, ಕೊಕ್ಕುವಾರಪಲ್ಲಿ(ಬೇ).
7	7-ಗೊರ್ತಪಲ್ಲಿ	ಗೊರ್ತಪಲ್ಲಿ, ಕೃಷ್ಣಾಪುರ(ಮ), ಎ.ಕೆ.ಕಾಲೋನಿ(ಮ), ಬೋಯಿಪಲ್ಲಿ(ಮ), ವೀರಾಪುರ(ಮ), ಶ್ರೀರಾಮಪುರ(ಮ), ಸಜ್ಜುಪಲ್ಲಿ, ಡಿ.ಕೊತ್ತಪಲ್ಲಿ, ದೊನಕೊಂಡ(ಮ), ಜಿ.ಚರ್ಲೋಪಲ್ಲಿ, ಕೊಲ್ಲಿಂಪಲ್ಲಿ(ಮ), ಜೀಕವಾಂಡ್ಲಪಲ್ಲಿ(ಮ), ಗುಂಟಿಪಲ್ಲಿ, ಕೊತ್ತೂರು(ಮ), ತಟ್ಟನ್ನಗಾರಪಲ್ಲಿ, ಗುಟ್ಟಪಾಳ್ಯ, ಮುಲ್ಲಂಗಿಚೆಟ್ಟಪಲ್ಲಿ, ಕಮ್ಮರವಾರಪಲ್ಲಿ, ದೇವಿಕುಂಟೆ.
8	8-ಬಿಳ್ವೂರು	ಬಿಳ್ವೂರು, ಎ.ಕೆ.ಹಟ್ಟಿ(ಮ), ಎಗವಮಿದ್ವಲು, ವ್ಯಂಗಲಪಲ್ಲಿ, ಬಂಡಕಿಂದಪಲ್ಲಿ(ಮ), ದೇವರವಂಕ, ಗಂದಂವಾರಪಲ್ಲಿ, ಮಲ್ಲೇಪಲ್ಲಿ, ಮುಕ್ಕರವಾರಪಲ್ಲಿ(ಬೇ), ಗೊರವಾಂಡ್ಲಪಲ್ಲಿ(ಮ), ಚಾಮಲವಾರಪಲ್ಲಿ, ಯರಗಾನಪಲ್ಲಿ, ಮಾಕ್ಕಲೋಳ್ವಪಲ್ಲಿ(ಮ), ಬೋವಿಪಲ್ಲಿ, ಕೊತ್ತೂರು(ಮ), ನಾರಾಯಣರಡಿಪಲ್ಲಿ, ಬಂದಾರ್ಲಪಲ್ಲಿ, ಉಗ್ರಾಣಂಪಲ್ಲಿ, ಬಾಬೇನಾಯ್ಕನಪಲ್ಲಿ, ತೋಳ್ವಪಲ್ಲಿ, ವಸಂತಪುರ, ಗುಮ್ಮನಾಯ್ಕನಪಾಳ್ಯ(ಮ), ತುಂಗೇಟದಿನ್ನೆ(ಮ), ನಲ್ಲಚೆರುವು, ಬೈರೇಪಲ್ಲಿ(ಮ), ಬೇರಿಗೊಲ್ಲಪಲ್ಲಿ, ಯಲಗಲಪಲ್ಲಿ, ವೆಂಕಟದಾಸಪ್ಪಗಾರಿಪಲ್ಲಿ, ಆಗಟಮಡಕ, ಯರಪೆಂಟ, ಸುಜ್ಞಾನಂಪಲ್ಲಿ, ಕಲ್ಲಿಪಲ್ಲಿ(ಮ), ಕೊತ್ತೂರು(ಮ), ನಂದಪ್ಪಗಾರಿಪಲ್ಲಿ(ಮ), ಪೆದ್ದಿರಡಿಪಲ್ಲಿ(ಮ), ಆದಿನಾರಾಯಣಪುರ(ಮ), ಗುಮ್ಮವಾಂಡ್ಲಪಲ್ಲಿ, ಕೊಳ್ಳವಾರಪಲ್ಲಿ, ಕೊಂಡಿರಡಿಪಲ್ಲಿ(ಮ).
9	9-ಪಾತಪಾಳ್ಯ	ಪಾತಪಾಳ್ಯ, ಗುಡಿಪಲ್ಲಿ(ಮ), ನಲ್ಲಸಾನಪಲ್ಲಿ(ಮ), ಬುಕ್ಕನಪಲ್ಲಿ(ಮ), ಸಕ್ಕನಪ್ಪಗಾರಿಪಲ್ಲಿ(ಮ), ಕಾಮಸಾನಪಲ್ಲಿ, ಸಿಂಗಪ್ಪಗಾರಿಪಲ್ಲಿ, ಗುಜ್ಜೇಪಲ್ಲಿ, ಕೊತ್ತೂರು(ಮ), ಪಾತಕೋಟೆ, ಸಂಗಟಪಲ್ಲಿ, ಗುಟ್ಟಮೀದಪಲ್ಲಿ(ಮ), ಗೊಂದಿಪಲ್ಲಿ(ಮ), ದೇವರಾಜಪಲ್ಲಿ, ಬೈರನ್ನಗಾರಿಪಲ್ಲಿ(ಮ), ಕೊಗಿರೋಳ್ವಪಲ್ಲಿ(ಮ).
10	10-ಬುಟ್ಟಿ ವಾರಪಲ್ಲಿ	ಕಾನಗಮಾಕಲಪಲ್ಲಿ, ಪಿಲ್ಲಗುಟ್ಟ(ಮ), ತುಮ್ಮೇಪಲ್ಲಿ(ಮ), ಗಿರಿಯಪಲ್ಲಿ, ಸಿಂಗನಕುದುರೆ(ಮ), ವರದಯ್ಯಗಾರಿಪಲ್ಲಿ(ಮ), ರೆಡ್ಡಿವಾರಿಪಲ್ಲಿ, ಮುತ್ತಿನಪಲ್ಲಿ, ನಲ್ಲಮಲ್ಲೇಪಲ್ಲಿ, ಕೋಡಿಪಲ್ಲಿ(ಮ), ಕೊತ್ತೂರಿ(ಮ), ಮೆರುವಪಲ್ಲಿ, ಪಾಪಿನಾಯ್ಕನಪಲ್ಲಿ, ಮದ್ದಲಖಾನೆ, ಗುಂಟಿಗಾನಪಲ್ಲಿ(ಮ), ದೇಶಮಾರುತಾಂಡ(ಮ), ಬೂರಗಮಡುಗು, ಊಟಿಗೊಂದಿತಾಂಡ(ಮ), ದೊಟ್ಟತಾಂಡ(ಮ), ಕೆಂಪಯ್ಯಕುಂಟತಾಂಡ(ಮ), ಬುಟ್ಟಿವಾರಪಲ್ಲಿ, ನಡಿಂಪಲ್ಲಿ(ಮ), ಮೂಗಿಚಿನ್ನೇಪಲ್ಲಿ, ಅರಿಗೇಪಲ್ಲಿ, ಸೋಲಿಮಾಕಲಪಲ್ಲಿ, ಚಪ್ಪರಂಪಲ್ಲಿ(ಮ), ಮಲ್ಲಿಗುರ್ಕಿ, ಅಪ್ಪಸ್ವಾಮಿಕುಂಟತಾಂಡ, ಶ್ರೀರಾಮಪುರ(ಮ), ಪೊಟ್ಟವಾರಪಲ್ಲಿ.
11	11-ಮಿಟ್ಟೇಮರಿ	ಜೂಲಪಾಳ್ಯ, ವೆಂಕಟಾಪುರ, ಬೋಡಿಕದಿರೇಪಲ್ಲಿ, ಬಯ್ಯನ್ನಗಾರಿಪಲ್ಲಿ(ಬೇ), ನಡಂಪಲ್ಲಿ, ಬಂಡಕಿಂದಪಲ್ಲಿ(ಮ), ಶ್ರೀಧರವಾರಪಲ್ಲಿ(ಮ), ಪೈಪಾಳ್ಯ, ಯಗವಪಲ್ಲಿ, ಕಾಟಂದೇವರಗುಟ್ಟ(ಬೇ), ತಿರುಮಲದೇವರಪಲ್ಲಿ(ಮ), ಪಚ್ಚಾರ್ಲಪಲ್ಲಿ, ವಡಿಗೇರೆ, ಬಂಡೋಳ್ವಪಲ್ಲಿ, ಕನ್ನಂಪಲ್ಲಿ, ವಾಸಪರಾಳ್ಯಪಲ್ಲಿ(ಮ), ನೀರಗಂಟಿಪಲ್ಲಿ(ಮ), ಮಿಟ್ಟೇಮರಿ, ಸೂರಪಲ್ಲಿ(ಮ), ಗೊಳ್ವಪಲ್ಲಿ(ಮ), ಜೀಗಾನಪಲ್ಲಿ(ಮ), ಚೊಕ್ಕಮಪಲ್ಲಿ,

ಚಿಕ್ಕಬಳ್ಳಾಪುರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಚಿನ್ನೋಬಯ್ಯಗಾರಿಪಲ್ಲಿ, ಗುಬ್ಬೋಳ್ಳಪಲ್ಲಿ, ಚಿನ್ನಂಪಲ್ಲಿ, ಗರುಡಾದ್ರಿಪುರ(ಮ).
6-ಶಿಡ್ಲಘಟ್ಟ ತಾಲೂಕು ಪಂಚಾಯತ್		
1	1-ಸಾದಲಿ	ಸಾದಲಿ, ಎಸ್.ವೆಂಕಟಾಪುರ, ಕಣಿವೇನಹಳ್ಳಿ, ಕೋಟಗಲ್, ಕಾಮನಹಳ್ಳಿ, ಬಂದಾರ್ಲಹಳ್ಳಿ(ಮ), ನಲ್ಲಗುಟ್ಟಹಳ್ಳಿ(ಬೇ), ಸೊಣ್ಣಗಾನಹಳ್ಳಿ, ನಿಲುವರಾತಹಳ್ಳಿ(ಮ), ನಲ್ಲಪ್ಪನಹಳ್ಳಿ, ನೇರಳೇಮರದಹಳ್ಳಿ, ಪೂಸಗಾನದೊಡ್ಡಿ(ಮ), ಎಸ್.ಗೊಲ್ಲಹಳ್ಳಿ, ಉಪ್ಪುಕುಂಟಹಳ್ಳಿ.
2	2-ದಿಬ್ಬೂರಹಳ್ಳಿ	ಎಸ್.ದೇವಗಾನಹಳ್ಳಿ, ಎಸ್.ಕುರುಬರಹಳ್ಳಿ, ಯರ್ನಾಗೇನಹಳ್ಳಿ, ಎಸ್.ಗುಂಡ್ಲಹಳ್ಳಿ, ಗಡಿಮಿಂಚೇನಹಳ್ಳಿ, ವರದಗಾನಹಳ್ಳಿ(ಮ), ಚಾಕಪ್ಪನಹಳ್ಳಿ, ಇರಗಪ್ಪನಹಳ್ಳಿ, ದಿಬ್ಬೂರಹಳ್ಳಿ, ಚಿಕ್ಕದಿಬ್ಬೂರಹಳ್ಳಿ(ಮ), ಬಚ್ಚನಹಳ್ಳಿ, ವಡ್ಡಹಳ್ಳಿ, ಹಿರಿಯಲಚೇನಹಳ್ಳಿ, ಶೀತಹಳ್ಳಿ, ಯಲಗಲಹಳ್ಳಿ(ಮ), ಜರುಗಹಳ್ಳಿ, ವೆಂಕಟಕೃಷ್ಣಮ್ಮನಹಳ್ಳಿ, ಪುರಬೈರೇನಹಳ್ಳಿ(ಬೇ), ಕೊಂಡಪ್ಪಗಾರಹಳ್ಳಿ(ಬೇ), ಎ.ಕೆ.ಕಾಲೋನಿ, ಬೈಯಪ್ಪನಹಳ್ಳಿ, ಚಂದಗಾನಹಳ್ಳಿ(ಮ), ತುಮ್ಮೇನಹಳ್ಳಿ(ಬೇ).
3	3-ಈ.ತಿಮ್ಮಸಂದ್ರ	ತಲಕಾಯಲಬೆಟ್ಟ, ಟಿ.ವೆಂಕಟಾಪುರ(ಮ), ಗಾಂಡ್ಲಚಿಂತೆ, ನಲ್ಲಚೆರುವನಹಳ್ಳಿ(ಮ), ಬಂಡಹಳ್ಳಿ(ಮ), ರೊಪ್ಪಾರ್ಲಹಳ್ಳಿ(ಮ), ಕರಿಯಪ್ಪನಹಳ್ಳಿ, ನಕ್ಕಲಹಳ್ಳಿ, ಆಟಗೊಲ್ಲಹಳ್ಳಿ, ದಿಂಬಾರ್ಲಹಳ್ಳಿ, ದಾಸರಹಳ್ಳಿ(ಮ), ಬುಡಗವಾರಹಳ್ಳಿ(ಮ), ಮರಳಪ್ಪನಹಳ್ಳಿ(ಮ), ಬೇಲಿನಾಯ್ಕನಹಳ್ಳಿ(ಬೇ), ಮುಚ್ಚಟಾಲದಿನ್ನೆ(ಬೇ), ಮಾದೇನಹಳ್ಳಿ, ಈ-ತಿಮ್ಮಸಂದ್ರ, ಸುಬ್ಬರಾಯನಹಳ್ಳಿ(ಮ), ಈಗಲೇಟೆಹಳ್ಳಿ, ಬೈರಗಾನಹಳ್ಳಿ, ಶೆಟ್ಟಿಕರೆ, ವರಸಂದ್ರ, ಎಸ್.ಎಂ.ಕೊಂಡರಾಜನಹಳ್ಳಿ, ಸಡ್ಲವಾರಹಳ್ಳಿ, ಐವಾರಹಳ್ಳಿ, ತುರುಕಾಚೇನಹಳ್ಳಿ, ಹಳೇಹಳ್ಳಿ, ಕೊಮ್ಮಸಂದ್ರ, ಮಲ್ಲಶೆಟ್ಟಹಳ್ಳಿ, ರಾಗಿಮಾಕಲದಿನ್ನೆ(ಬೇ), ಶಿರಾಲದಿನ್ನೆ(ಬೇ).
4	4-ಗಂಜಿಗುಂಟೆ	ಗಂಜಿಗುಂಟೆ, ಬ್ರಾಹ್ಮಣರಹಳ್ಳಿ(ಮ), ಚಿಕ್ಕಚಿನ್ನಪ್ಪನಹಳ್ಳಿ(ಬೇ), ಹಳೇಗಂಜಿಗುಂಟೆ, ದೇವಗುಟ್ಟಹಳ್ಳಿ, ಗಂಗಹಳ್ಳಿ, ನಾಗರೆಡ್ಡಿಹಳ್ಳಿ, ಜಿ.ಪದ್ಮನಹಳ್ಳಿ, ಚೊಕ್ಕನಹಳ್ಳಿ, ಕೊಂಡರಾಜನಹಳ್ಳಿ, ದೊಡ್ಡಬಂದರಘಟ್ಟ, ಲಕ್ಕೇನಹಳ್ಳಿ, ಜಿ.ವೇಮಗಲ್, ಕ್ಯಾಸಗರೆ, ಯರ್ಲಬಚ್ಚನಹಳ್ಳಿ, ಪೂಲಕುಂಟಹಳ್ಳಿ, ಚಿಕ್ಕಬಂದರಘಟ್ಟ, ಬಾಲೇಗೌಡನಹಳ್ಳಿ, ಹಕ್ಕಿ ಪಿಕ್ಕಿ ಕಾಲೋನಿ, ತಿಮ್ಮನಾಯ್ಕನಹಳ್ಳಿ, ಯರ್ಲಹಳ್ಳಿ(ಮ), ನಲ್ಲೋಜನಹಳ್ಳಿ(ಮ), ನಾಚಗಾನಹಳ್ಳಿ(ಮ), ದಡಂಘಟ್ಟ, ಗೊರ್ಲಗುಮ್ಮನಹಳ್ಳಿ, ತೊಕಲಹಳ್ಳಿ(ಮ), ಲಗಿನಾಯ್ಕನಹಳ್ಳಿ, ಹೊಸೂರು(ಮ), ರಾಯಪ್ಪನಹಳ್ಳಿ, ಕುದಪಕುಂಟೆ, ಅಲಗುರ್ಕಿ, ನಕ್ಕಲಹಳ್ಳಿ, ಗೋಣಿಮರದಹಳ್ಳಿ, ಪೂಲಹಳ್ಳಿ(ಮ), ಜಿ.ಕುರುಬರಹಳ್ಳಿ, ಹೊಸೂರು(ಮ).
5	5-ಬಶೆಟ್ಟಿಹಳ್ಳಿ	ಬಶೆಟ್ಟಿಹಳ್ಳಿ, ಕಂಪನಹಳ್ಳಿ(ಮ), ಆಮೂರು ತಿಮ್ಮನಹಳ್ಳಿ, ಯರ್ಲಪ್ಪನಹಳ್ಳಿ(ಬೇ), ಕುಂಬಾರಹಳ್ಳಿ, ತಾವರೇಬಡ್ಡು(ಬೇ), ವಲಸೇನಹಳ್ಳಿ, ಅಮ್ಮಗಾರಹಳ್ಳಿ, ರಾಮಲಿಂಗಾಪುರ(ಮ), ದ್ಯಾವರಹಳ್ಳಿ, ಗೌಡನಹಳ್ಳಿ, ಧನಮಿಟ್ಟೇನಹಳ್ಳಿ, ಮುದ್ದಣ್ಣನದಿನ್ನೆ(ಬೇ), ಕೊಪ್ಪಲಚಿನ್ನಪ್ಪನಹಳ್ಳಿ(ಬೇ), ಟಿ.ಕುರುಬರಹಳ್ಳಿ(ಬೇ), ತಾಂಬಾಲಹಳ್ಳಿ(ಬೇ), ಮರವೇನಹಳ್ಳಿ(ಬೇ), ವೆಂಟೂರು(ಮ) ರಾಮೇಶ್ವರ, ನಲ್ಲರಾಳಹಳ್ಳಿ, ಪೆಂಡಿವಾರಹಳ್ಳಿ, ಗೂರುತಿಮ್ಮನಹಳ್ಳಿ(ಬೇ), ಮರಬಹಳ್ಳಿ(ಬೇ), ರಾಮನಹಳ್ಳಿ(ಬೇ),

ಚಿಕ್ಕಬಳ್ಳಾಪುರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಕಂಬಾಲಹಳ್ಳಿ(ಮ), ದೊಡ್ಡಗುಮ್ಮನಹಳ್ಳಿ, ಆವುಲಕೊಂಡರಾಜನಹಳ್ಳಿ(ಬೇ), ಚೀಲಂಬೊಮ್ಮನಹಳ್ಳಿ(ಬೇ), ಕಾಚಹಳ್ಳಿ(ಬೇ), ಮಾರ್ಗಾನಪರ್ತಿ, ಆನೆಮಡಗು, ಪಿಲ್ಲಗುಂಡಹಳ್ಳಿ(ಮ), ಕಾಚನಾಯಕನಹಳ್ಳಿ, ಕೊರತಗುಟ್ಟಹಳ್ಳಿ(ಬೇ).
6	6-ಪಲಿಚೇರ್ಲು	ದೊಡ್ಡತೇಕಹಳ್ಳಿ, ಅಜ್ಜಕದಿರೇನಹಳ್ಳಿ, ಮದ್ದೇನಹಳ್ಳಿ, ಮರಿಹಳ್ಳಿ, ಟಿ.ಪದ್ಮನಹಳ್ಳಿ, ಚೌಡರಡ್ಡಿಹಳ್ಳಿ(ಮ), ಅಮಾನಿಬಂಡಮ್ಮನಕರೆ(ಬೇ), ಚಿಕ್ಕತೇಕಹಳ್ಳಿ, ಗೊರಮಿಳ್ಳಹಳ್ಳಿ, ಪಲಿಚೇರ್ಲು, ತರಬಹಳ್ಳಿ, ಸೋಮನಹಳ್ಳಿ, ಮುಮ್ಮನಹಳ್ಳಿ, ಕನ್ನಪ್ಪನಹಳ್ಳಿ, ಸದ್ವಹಳ್ಳಿ, ದೊಗರನಾಯಕನಹಳ್ಳಿ, ಬೈರಗಾನಹಳ್ಳಿ, ಬಿನ್ನಮಂಗಲ.
7	7-ಕುಂದಲಗುರ್ಕಿ	ಕುಂದಲಗುರ್ಕಿ, ದೊಣಹಳ್ಳಿ, ಕಾಚಹಳ್ಳಿ, ಹೊಸೂರು(ಮ), ಗಂಗಾಪುರ, ರೊಪ್ಪಾರ್ಲಹಳ್ಳಿ, ರಾಚನಹಳ್ಳಿ, ಚಿಕ್ಕಪಾಪನಹಳ್ಳಿ, ಗೊಲ್ಲಹಳ್ಳಿ, ಸಿದ್ಧಾಪುರ, ವೈ.ಹುಣಸೇನಹಳ್ಳಿ, ಚನ್ನಹಳ್ಳಿ, ಗ್ಯಾರಡಿ, ಗಿಜ್ಜಿಗಾನಹಳ್ಳಿ, ನಲ್ಲೇನಹಳ್ಳಿ(ಬೇ), ಶಿಗೇಹಳ್ಳಿ, ವಾರಹುಣಸೇನಹಳ್ಳಿ, ಚಿಕ್ಕದಾಸೇನಹಳ್ಳಿ, ದೊಡ್ಡದಾಸೇನಹಳ್ಳಿ, ಅಮಾನಿದೊಡ್ಡದಾಸೇನಹಳ್ಳಿಕರೆ(ಬೇ), ಬಸವನಪರ್ತಿ, ಮಾರಪ್ಪನಹಳ್ಳಿ, ಕದರಿನಾಯಕನಹಳ್ಳಿ.
8	8-ದೇವರ ಮಲ್ಲೂರು	ಕೊತ್ತನೂರು, ಬಚ್ಚಹಳ್ಳಿ, ಪಿಂಡಿಪಾಪನಹಳ್ಳಿ, ಹೊಸಹಳ್ಳಿ(ಮ), ಬೀರಪ್ಪನಹಳ್ಳಿ, ಗೊರಮಡಗು, ಕುಪ್ಪೇನಹಳ್ಳಿ, ದೇವರಮಲ್ಲೂರು, ದೇವರಮಲ್ಲೂರುಅಮಾನಿಕರೆ(ಬೇ), ಗುಮ್ಮನಹಳ್ಳಿ(ಬೇ), ಸೊಣ್ಣೇನಹಳ್ಳಿ, ಘಟ್ಟಾರ್ಲಹಳ್ಳಿ(ಬೇ), ಕೆಂಪಸಾನಿಪಡೆ(ಬೇ), ಬೊಮ್ಮನಹಳ್ಳಿ, ಇದ್ದೂಡು, ಪಟ್ಟಹಳ್ಳಿ(ಬೇ), ಶಿಡ್ಲಘಟ್ಟ ರೂರಲ್, ಬುದಾಳ, ವೀರಾಪುರ(ಮ), ತಲದುಮ್ಮನಹಳ್ಳಿ, ಕುತ್ತಾಂಡಹಳ್ಳಿ.
9	9-ಅಬ್ಬೂಡು	ಅಬ್ಬೂಡು, ಚಾಗೆ, ಎದ್ದಲಪಡೆ(ಬೇ), ಶೆಟ್ಟಿಹಳ್ಳಿ, ಚೀಮನಹಳ್ಳಿ, ಗುಡಿಹಳ್ಳಿ, ಕೋಟಹಳ್ಳಿ, ಕೆಂಪನಹಳ್ಳಿ, ಮಲ್ಲಹಳ್ಳಿ, ವೆಂಕಮರದಹಳ್ಳಿ, ಸಾದಹಳ್ಳಿ, ಜಯಂತಿಗ್ರಾಮ(ಮ), ತಾತಹಳ್ಳಿ, ಚೆಲುವನಾಯಕನಪಡೆ(ಬೇ), ಹಂಡಿಗನಾಳ, ಶಿಲೇಮಾಕಲಹಳ್ಳಿ(ಬೇ), ಕೇಶವಾಪುರ(ಬೇ), ಅಮ್ಮನಕರೆ(ಬೇ), ಎಲ್.ಮುತ್ತಕದಹಳ್ಳಿ, ಕುರುಬಚ್ಚನಪಡೆ, ಲಕ್ಕಹಳ್ಳಿ, ಪ್ಯಾಯಲಹಳ್ಳಿ, ವರದನಾಯಕನಹಳ್ಳಿ, ಹರಳಹಳ್ಳಿ, ಕಡದನಕುಂಟೆ(ಬೇ), ಹನುಮಂತಪುರ, ಹೊಸಗ್ರಾಮ(ಮ), ಅಪ್ಪೇಗೌಡನಹಳ್ಳಿ.
10	10-ಮೇಲೂರು	ಮೇಲೂರು, ರಾಗಿಮಾಕಲಹಳ್ಳಿ, ಪಟಾಲಮ್ಮಹಳ್ಳಿ, ಹನುಮೇನಹಳ್ಳಿ, ಚೌಡಸಂದ್ರ, ಕೊಕ್ಕರಮಾಕಲಹಳ್ಳಿ(ಬೇ), ಕಂಬದಹಳ್ಳಿ, ಕೂಗಟತಿಮ್ಮನಹಳ್ಳಿ(ಬೇ), ಬಂಡಪ್ಪನಹಳ್ಳಿ(ಬೇ), ಗಂಗನಹಳ್ಳಿ, ಮುತ್ತೂರು.
11	11-ಭಕ್ತರಹಳ್ಳಿ	ಮಲ್ಲೂರು, ಕಾಚಹಳ್ಳಿ, ಅಂಕತಟ್ಟಿ, ಭಕ್ತರಹಳ್ಳಿ, ಕಾಕಿಚೊಕ್ಕಂಡಹಳ್ಳಿ, ಪುರ, ತೊಟ್ಟಗಾನಹಳ್ಳಿ.
12	12-ಹೊಸಪೇಟೆ	ಜಿ.ವೆಂಕಟಾಪುರ, ಬಳುವನಹಳ್ಳಿ, ಅಮಾನಿಬಲ್ಲದಕರೆ(ಬೇ), ಮಿತ್ತನಹಳ್ಳಿ, ಹೊಸಪೇಟೆ, ಘಟ್ಟಮಾರನಹಳ್ಳಿ, ಯಣ್ಣಂಗೂರು, ಎದ್ದಲ ತಿಪ್ಪೇನಹಳ್ಳಿ, ಚೊಕ್ಕಂಡಹಳ್ಳಿ, ಮಲ್ಲೇನಹಳ್ಳಿ, ಫಕೀರನ ಹೊಸಹಳ್ಳಿ, ಕಲ್ಯಾಪುರ, ಸುಂಡ್ರಹಳ್ಳಿ, ಹಿರೇಬಲ್ಲ, ಗೊಲ್ಲಹಳ್ಳಿ, ದೇವಗಾನಹಳ್ಳಿ.

ಚಿಕ್ಕಬಳ್ಳಾಪುರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
13	13-ಜಂಗಮಕೋಟೆ	ಜಂಗಮಕೋಟೆ, ಓಬಳ್ಳಾಪುರ(ಬೇ), ಕೆ.ಜಿ.ಚಿಕ್ಕಬಲ್ಲ, ಕುರುಬರಹಳ್ಳಿ, ಜಂಗಮಕೋಟೆ -ಪ್ಲಾಂಟೇಶನ್, ಸುಗಟೂರು, ಬೈರಸಂದ್ರ.
14	14-ಕುಂಭಿಗಾನ ಹಳ್ಳಿ	ಕುಂಭಿಗಾನಹಳ್ಳಿ, ಕರಿಯನಪುರ(ಹೆಚ್.ಕ್ರಾಸ್), ಅಂಭಿಗಾನಹಳ್ಳಿ, ಹೇಮಾಲಹಳ್ಳಿ, ಕೃಷ್ಣಮ್ಮನಹೊಸೂರು, ಹಾರಡಿ, ಬಿ ತಿಮ್ಮಸಂದ್ರ, (ಟಿ.ಬುಸ್ಸುನಹಳ್ಳಿ), ಅಮರಾವತಿ, ಕಾಳಿನಾಯಕನಹಳ್ಳಿ, ದೇವೇನಹಳ್ಳಿ, ಗಂಭೀರನಹಳ್ಳಿ, ಕದಿರಾಪುರ, ಹೊಸಕರೆ(ಬೇ).
15	15-ಚೀಮಂಗಲ	ಚೀಮಂಗಲ, ಅರಿಕರೆ, ಯಣ್ಣೂರು, ಕೆ.ಜಿ.ಪುರ, ನಾರಾಯಣದಾಸರಹಳ್ಳಿ, ಸಂಜೀವಪುರ(ಬೇ), ಯರಚಿನಪುರ(ಬೇ), ತಾಟಪರ್ತಿ, ವಳ್ಳಪ್ಪನಹಳ್ಳಿ, ಅತ್ತಿಗಾನಹಳ್ಳಿ, ಕೃಷ್ಣಹಳ್ಳಿ, ಕೆ.ಜಿ.ಬಸವಾಪಟ್ಟಣ(ಬೇ), ಹಾರಡಿ ಪ್ಲಾಂಟೇಶನ್(ಬೇ), ನಾಗಮಂಗಲ, ಹೊಸಹಳ್ಳಿ, ನಡಿಪಿನಾಯಕನಹಳ್ಳಿ, ನಲ್ಲೇನಹಳ್ಳಿ, ಕೊಲಮಿಹೊಸೂರು(ಬೇ).
16	16-ಆನೂರು	ಮಳಮಾಚನಹಳ್ಳಿ, ತಾದೂರು, ಬಸವಪಟ್ಟಣ, ಮೇಲುಕುಂಟೆ(ಬೇ), ಆನೂರು, ಆನೂರು ಹುಣಸೇನಹಳ್ಳಿ, ಗೌಡನಕರೆ(ಬೇ), ಬೆಳ್ಳೂಟಿ, ಹಿತ್ತಲಹಳ್ಳಿ, ಬೋದಗೂರು, ಜಪ್ತಿಹೊಸಹಳ್ಳಿ, ಡಬರಗಾನಹಳ್ಳಿ, ಬೈರನಾಯಕನಹಳ್ಳಿ.
17	17-ತುಮ್ಮನಹಳ್ಳಿ	ತುಮ್ಮನಹಳ್ಳಿ, ಮಲ್ಲಿಶೆಟ್ಟಿಪುರ, ಗುಡ್ಡನರಸಿಂಹನಹಳ್ಳಿ, ಬಾರ್ಲಹಳ್ಳಿ(ಬೇ), ಕೆ.ಮುತ್ತಕದಹಳ್ಳಿ, ಚಿಂತಡಪಿ, ಅಲಸೂರುದಿನ್ನೆ, ದೊಡ್ಡದಾಸರಹಳ್ಳಿ, ಸೊರಕಾಯಲಹಳ್ಳಿ, ಕನ್ನಮಂಗಲ, ತಿಪ್ಪೇನಹಳ್ಳಿ, ಹುಜಗೂರು, ಚಿಕ್ಕದಾಸರಹಳ್ಳಿ, ಮುಗಲಡಿಪಿ.
7-ಚಿಂತಾಮಣಿ ತಾಲೂಕು ಪಂಚಾಯತ್		
1	1-ಸಂತೇಕಲ್ಲಹಳ್ಳಿ	ಅಕ್ಕಿಮಂಗಲ, ಬೀರ್ಜೇನಹಳ್ಳಿ, ಕದಿರಾಪುರ, ವಿರುಪಾಕ್ಷಪುರ, ವೈಜಕೂರು, ಅಕ್ಕಿಮಂಗಲ ಬುಸನಹಳ್ಳಿ(ಬೇ), ಲಿಂಗದೇನಹಳ್ಳಿ(ಬೇ), ಹೀರಪಾಳ್ಯ, ಸಂತೇಕಲ್ಲಹಳ್ಳಿ, ಸೂರಪ್ಪನಹಳ್ಳಿ, ಬಚ್ಚಪ್ಪನಹಳ್ಳಿ.
2	2-ತಳಗವಾರ	ಮುತ್ತಕದಹಳ್ಳಿ, ತಳಗವಾರ, ಜೋಡಿಹೊಸಹಳ್ಳಿ, ವಡ್ಡಹಳ್ಳಿ, ಸುಬ್ಬರಾಯನಪೇಟೆ, ಮಲ್ಲಿಕಾಪುರ, ಅಟ್ಟೂರು, ಗುಮ್ಮನಹಳ್ಳಿ(ಬೇ), ಜಂಗಮಶೀಗಲಹಳ್ಳಿ, ಮಾರಪಲ್ಲಿ, ಕೊತ್ತೂರು(ಮ).
3	3-ಕೈವಾರ	ಹುಲುಗುಮ್ಮನಹಳ್ಳಿ, ಬೋದಗೂರು, ಗುಟ್ಟಹಳ್ಳಿ, ಮಸ್ತೇನಹಳ್ಳಿ, ಕೈವಾರ, ಶಾಮರಾವ್ಲೂ ಸಪೇಟೆ, ತಪೋವನ, ಮಲ್ಲಮ್ಮನಬೀದಿ, ನರಸಿಂಹಗಾರಿಹಳ್ಳಿ(ಮ), ಬನಹಳ್ಳಿ, ಕೈವಾರ ಎ.ಕೆ. ಕಾಲೋನಿ, ನರಸಿಂಹಸ್ವಾಮಿ ಗುಡಿ ಬೀದಿ, ಹೊಸಪೇಟೆ ಬೀದಿ, ಬಣಜಿಗರ ಬೀದಿ, ಕೊತ್ತಗುಡಿಸಲು(ಮ).
4	4-ಪೆರಮಾಚನಹಳ್ಳಿ	ಮೈಲಾಪುರ, ನಾಗಧೇನಹಳ್ಳಿ, ಪೆರಮಾಚನಹಳ್ಳಿ, ವೆಂಕಟಾಪುರ(ಮ), ಕಂದನಹಳ್ಳಿ, ಚಾಪುರ, ಬಟ್ಟಗಾನಹಳ್ಳಿ(ಬೇ), ನಾಯಿಂದ್ರಹಳ್ಳಿ, ಶ್ರೀರಾಮಪುರ(ಮ), ವ್ಯವಸಾಯ ಕಾಲೋನಿ(ಮ), ಕೊಂಗನಹಳ್ಳಿ, ಗುನ್ನಹಳ್ಳಿ, ಮಡಬಹಳ್ಳಿ.
5	5-ಆಲಂಬಗಿರಿ	ಚನ್ನಕೇಶವಪುರ, ನಿಡಗುರ್ಕಿ, ಮಾದರಕಲ್ಲು, ಜಂಗಮಾಪುರ, ಕರಡೇಗುಟ್ಟ(ಮ), ನರ್ನಕಲ್ಲು, ಬ್ಯಾಲಹಳ್ಳಿ, ಜೇಡರಹಳ್ಳಿ, ಹಿರೇಕಟ್ಟಿಗೆನಹಳ್ಳಿ, ಚಿಕ್ಕಕಟ್ಟಿಗೆನಹಳ್ಳಿ, ರಾಚಾಪುರ, ಬ್ರಾಹ್ಮಣದಿನ್ನೆ ಜೋಡಿ, ಮುನಗನಹಳ್ಳಿ, ಆಲಂಬಗಿರಿ, ಬಟ್ಟಗಾನಹಳ್ಳಿ(ಮ), ಹೊಸಹಳ್ಳಿ.
6	6-ಕುರುಬೂರು	ಕೋಡಿಹಳ್ಳಿ, ಗಿಡದಕೋಡಿಹಳ್ಳಿ, ಹೊಸೂರು, ಬಳ್ಳಪಾಲಹಳ್ಳಿ(ಬೇ), ಆನೂರು, ಮೂಡಲಚಿಂತಲಹಳ್ಳಿ, ದೊಡ್ಡಪುರ, ಚಿಕ್ಕಪುರ(ಮ), ವಿಶ್ವನಾಥಪುರ, ಕೃಷ್ಣಮ್ಮನಹೊಸಹಳ್ಳಿ, ದೊಡ್ಡಬೊಮ್ಮನಹಳ್ಳಿ, ಚಿಕ್ಕಬೊಮ್ಮನಹಳ್ಳಿ, ಪಣಸಚೌಡನಹಳ್ಳಿ, ಮೈಲಾಂಡ್ಲಹಳ್ಳಿ, ಗಡದಾಸನಹಳ್ಳಿ, ಯಡಹಳ್ಳಿ, ರಾಮೇನಹಳ್ಳಿ, ಕೊತ್ತರಾಜನಹಳ್ಳಿ, ಕುರುಬೂರು, ಕುರುಬೂರು ಅಮಾನಿಕರೆ(ಬೇ), ಬಂದಾಲಹಳ್ಳಿ, ನಕ್ಕಲಹಳ್ಳಿ(ಬೇ), ಗಾಜಲಹಳ್ಳಿ, ಸೀಕಲ್ಲು.



ಚಿಕ್ಕಬಳ್ಳಾಪುರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
7	7-ಚಿನ್ನಸಂದ್ರ	ಚಿನ್ನಸಂದ್ರ, ಸೊಲದೇನಹಳ್ಳಿ, ದೊಡ್ಡಹಳ್ಳಿ, ನಾರಾಯಣಹಳ್ಳಿ, ನಲ್ಲಗುಟ್ಟಹಳ್ಳಿ, ಕಲ್ಲಹಳ್ಳಿ, ಕಟಮಾಚನಹಳ್ಳಿ, ಕಾಚಿಹಳ್ಳಿ, ಕುರಟಹಳ್ಳಿ, ಚಟ್ಟಪಲ್ಲಿಗಡ್ಡೆ.
8	8-ಕೋನಪ್ಪಲ್ಲಿ	ಮಹ್ತೂದ್ ಪುರ, ಧನಮಿಟ್ಟೇನಹಳ್ಳಿ, ಸುಬ್ಬರಾಯನಪೇಟೆ, ನಾಯನಹಳ್ಳಿ, ಚೊಕ್ಕಹಳ್ಳಿ, ನಾಗಸಂದ್ರಗಡ್ಡೆ, ಯರ್ನನಾಯನಹಳ್ಳಿ(ಬೇ), ಗೌನಿಗಡ್ಡೆ, ಕೋನಪಲ್ಲಿ, ಕಾವಲಗಾನಹಳ್ಳಿ, ಸೋರಪಲ್ಲಿ, ಉಪ್ಪರಪೇಟೆ, ದೊಡ್ಡಕೋಂಡ್ರಹಳ್ಳಿ, ಚಿಕ್ಕಕೋಂಡ್ರಹಳ್ಳಿ(ಮ), ಗೊಂಬಲಹಳ್ಳಿ, ವಡ್ಡಹಳ್ಳಿ, ಕೇಂಪದೇನಹಳ್ಳಿ.
9	9-ಕತ್ತರಿಗುಪ್ಪೆ	ಉಲ್ಲಪ್ಪನಹಳ್ಳಿ, ಕಂಗಾನಹಳ್ಳಿ(ಮ), ಕಡಿಶಾನಹಳ್ಳಿ(ಮ), ಭಕ್ತರಹಳ್ಳಿ, ಕತ್ತರಿಗುಪ್ಪೆ, ಹುಸೇನ್ ಪುರ, ತಿಪ್ಪೇನಹಳ್ಳಿ(ಬೇ), ಕೊರ್ಲಹಳ್ಳಿ, ಕೊಡಿಗೇನಹಳ್ಳಿ, ಶ್ರೀನಿವಾಸಪುರ, ಲಕ್ಷ್ಮಿದೇವಕೋಟೆ, ಮಲ್ಲಿಕಾರ್ಜುನಪುರ, ಯರ್ನಶೀಗಲಹಳ್ಳಿ, ರಾಯಪಲ್ಲಿ, ಬೆಂಗಾನಹಳ್ಳಿ(ಮ), ಚಾಂಡ್ರಹಳ್ಳಿ, ಅಮಿಟಗಾನಹಳ್ಳಿ, ಉಲವಕಾಯಲಹಳ್ಳಿ(ಬೇ), ಬೊಮ್ಮಕಲ್ಲು, ತಿನಕಲ್ಲು, ಗುಟ್ಟಹಳ್ಳಿ, ಬೂರಗಮಾಕಲಹಳ್ಳಿ.
10	10-ಶೆಟ್ಟಿಹಳ್ಳಿ	ಶೆಟ್ಟಿಹಳ್ಳಿ, ಪಾಲೇಪಲ್ಲಿ(ಮ), ಜಲದೇಪಲ್ಲಿ, ದ್ವಾರಪಲ್ಲಿ, ಅಣಕಲ್, ತಿಮ್ಮೇಪಲ್ಲಿ, ಕೊತ್ತಪಲ್ಲಿ(ಬೇ), ಕರಕಮಾಕಲಗಡ್ಡೆ, ದುಸುರಕುಂಟೆ(ಬೇ), ನೆಲಮಾಚನಹಳ್ಳಿ, ಚಿಕ್ಕಮುನಿಮಂಗಲ, ಮಸಿಲಹಳ್ಳಿ, ಬಂಡಮೀದಹಳ್ಳಿ(ಮ), ವೆಂಕಟಾಪುರ, ದೊಡ್ಡಮುನಿಮಂಗಲ(ಬೇ), ಗೌನಿಹಳ್ಳಿ, ಚೌಡದೇನಹಳ್ಳಿ, ಕೇತನಾಯಕನಹಳ್ಳಿ, ಯಶವಂತಪುರ, ಕೋಟಗಲ್, ನರಸಾಪುರ, ಚೀಮರಾಜನಹಳ್ಳಿ(ಬೇ), ದೊಡ್ಡಹಳ್ಳಿ, ಕುರುಮಾರ್ಲಹಳ್ಳಿ, ಭಟ್ಟರದಿನ್ನೆ(ಬೇ), ಸುಜ್ಜನಹಳ್ಳಿ, ಗೊಲ್ಲಹಳ್ಳಿ, ಕೆ. ರಾಗುಟ್ಟಹಳ್ಳಿ, ವಸಂತಹಳ್ಳಿ, ವೀರಪಲ್ಲಿ, ಗೋಪಾಲಪುರ, ತಿಪ್ಪೇನಹಳ್ಳಿ, ಜಗತನಹಳ್ಳಿ, ಎನ್. ಕೊತ್ತೂರು, ಅದೇಪಲ್ಲಿ, ಕುರ್ಲಪಲ್ಲಿಗಡ್ಡೆ, ಚಿನ್ನಪಲ್ಲಿ(ಬೇ), ದೋನಪಲ್ಲಿಗಡ್ಡೆ(ಬೇ).
11	11-ಕಾಗತಿ	ಶಿಂಗಸಂದ್ರ, ಮರಿಮಾಕಲಹಳ್ಳಿ, ಚೊಕ್ಕರೆಡ್ಡಿಹಳ್ಳಿ, ಬಡಗವಾರಹಳ್ಳಿ, ಕೃಷ್ಣಾಪುರ(ಮ), ಕಾಗತಿ, ಬೈರೆಡ್ಡಿಹಳ್ಳಿ, ಬಚ್ಚವಾರಹಳ್ಳಿ, ಕೊಂಗ ತಿಮ್ಮನಹಳ್ಳಿ, ಮ್ಯಾಕಲಸೋಣ್ಣೇನಹಳ್ಳಿ(ಬೇ), ದಿಗೂರು, ಹಿರಣ್ಯಹಳ್ಳಿ, ಕರಿಯಪಲ್ಲಿ, ಮುಂತಕದೇರೆನಹಳ್ಳಿ, ಬುಕ್ಕನಹಳ್ಳಿ, ಅಮಾನಿಕೇಲಕುಂಟೆಕರೆ(ಬೇ).
12	12-ಮಾಡಿಕೆರೆ	ದೊಡ್ಡಗಂಜೂರು, ಚಿಕ್ಕಗಂಜೂರು ಗಡ್ಡೆ(ಬೇ), ನಕ್ಕಲಹಳ್ಳಿ(ಬೇ), ಚೀಮನಹಳ್ಳಿ, ಗೊಲ್ಲಹಳ್ಳಿ, ಕೊಡದವಾಡಿ, ದೊಡ್ಡನೆತ್ತ, ಬ್ರಾಹ್ಮಣದಿನ್ನೆ(ಬೇ), ಶಿಂಗನಹಳ್ಳಿ, ಸಿದ್ದೀಮಠ, ಹಾದಿಗರೆ, ಬೂರಗಮಾಕಲಹಳ್ಳಿ, ಗೋಪಸಂದ್ರ, ಹಂದಿ ಜೋಗಿಗಡ್ಡೆ(ಮ), ಕಂಬಾಲಹಳ್ಳಿ ಸಂತ್ರಸ್ತರು, ಮಾಡಿಕೆರೆ.
13	13-ಊಲವಾಡಿ	ಹೆಬ್ಬರಿ, ಕುರಪಲ್ಲಿ(ಮ), ಐಮರೆಡ್ಡಿಹಳ್ಳಿ, ಭತ್ತಲಹಳ್ಳಿ, ದೋಡ್ಡಾರ್ಜೀನಹಳ್ಳಿ, ಊಲವಾಡಿ, ಗೊಲ್ಲಪಲ್ಲಿಗಡ್ಡೆ(ಬೇ), ಕಂಬಪಲ್ಲಿ(ಬೇ), ಮುದ್ದಲಹಳ್ಳಿ, ನಿಮ್ಮಕಾಯಲಹಳ್ಳಿ, ಗುಂಟಪಲ್ಲಿ(ಬೇ), ಕೊಲೆಮಿವಾರಪಲ್ಲಿ(ಬೇ), ಗಂಡ್ರಗಾನಹಳ್ಳಿ, ದಂಡುಪಾಳ್ಯ, ಬಾರ್ಲಹಳ್ಳಿ, ಮರಿನಾಯ್ಕನಹಳ್ಳಿ, ಗೋಪಲ್ಲಿ, ಜೋಗ್ಯಾನಹಳ್ಳಿ, ಕೊಡಗಿವಾರಹಳ್ಳಿ(ಬೇ), ಸೀತಾರ್ಲಹಳ್ಳಿ(ಬೇ), ರಾಚಾರ್ಲಹಳ್ಳಿ(ಬೇ), ನಂದಿಗಾನಹಳ್ಳಿ, ಚಿಕ್ಕಕರಕಮಾಕಲಹಳ್ಳಿ, ಅಣ್ಣೇಪಲ್ಲಿ.
14	14-ಮುರುಗಮಲ್ಲ	ಮುರುಗಮಲ್ಲ, ಶೆಟ್ಟಿಹಳ್ಳಿ(ಮ), ಗವಿಪಲ್ಲಿ(ಬೇ), ಕಂಬಪಲ್ಲಿ(ಬೇ), ನಗರ್ಲಮಿಟ್ಟ(ಬೇ), ಜೋಗಿವಾರಹಳ್ಳಿ, ಪಮ್ಮಗಾನಹಳ್ಳಿ(ಬೇ), ದುಗನಾರಪಲ್ಲಿ, ಗೊಲ್ಲಹಳ್ಳಿ, ದೊಡ್ಡಕರಕಮಾಕಲಹಳ್ಳಿ, ಯರ್ನಮಂಟಪಲ್ಲಿ, ಚಲಂಕೋಟೆ, ಬೈನಹಳ್ಳಿ, ಐವಾರಹಳ್ಳಿ(ಬೇ), ಚಿಕ್ಕಲಿಕ್ಕುಂಟೆ(ಬೇ), ಪೊಟ್ಟೇಪಲ್ಲಿ(ಬೇ), ಗುಡಾರ್ಲಹಳ್ಳಿ, ಯರ್ನಕೋಟೆ, ಬಾಲಂಪಲ್ಲಿ(ಬೇ), ಗುಂಡ್ಲಹಳ್ಳಿ, ಭತ್ತಲಹಳ್ಳಿ(ಮ).
15	15-ಭೂಮಿ ಶೆಟ್ಟಿಹಳ್ಳಿ	ಗುಡುಮಾರ್ಲಹಳ್ಳಿ, ಗೊಂದಿವಾರಹಳ್ಳಿ, ಮೂಗಲಮರಿ, ದೋಮಲಹಳ್ಳಿ, ಆಲಪಲ್ಲಿ, ಸಿದ್ದೇಪಲ್ಲಿ, ಕನಿಶೆಟ್ಟಿಹಳ್ಳಿ, ಸೋಮಾಯಾಜಲಹಳ್ಳಿ, ಸಿ.ಕುರಪಲ್ಲಿ(ಬೇ), ಭೂಮಿಶೆಟ್ಟಿಹಳ್ಳಿ,



ಚಿಕ್ಕಬಳ್ಳಾಪುರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಚೌಡರದ್ವಿಪಾಳ್ಯ(ಮ), ಕಾಪಲ್ಲಿ, ಅಗ್ರಹಾರ, ಭೈರಸಂದ್ರ, ಉಪ್ಪಾಲಹಳ್ಳಿ, ಮಿಂಡಿಗಲ್, ದಿಗವಮಿಂಡಿಗಲ್(ಮ), ನಲ್ಲರಾಳಹಳ್ಳಿ(ಮ), ನೆರ್ನಹಳ್ಳಿ(ಮ), ಸುಬ್ಬರಾಯನಪಾಳ್ಯ(ಮ), ಭೂಪನಹಳ್ಳಿ, ವೇಗಲಹಳ್ಳಿ, ಗುಟ್ಟೂರು, ಯಂಡಹಳ್ಳಿ, ಗೊಳ್ಳಹಳ್ಳಿ, ದಿಗವಗೋಳ್ಳಹಳ್ಳಿ(ಮ), ಭತ್ತಲಹಳ್ಳಿ, ಬಂಡಕೋಟೆ, ಗುಡಿಸಲಹಳ್ಳಿ, ಬೋಡನಮರಿ.
16	16-ಯಗವಕೋಟೆ	ಯಗವಕೋಟೆ, ಫಸಲನಾಯಕನಹಳ್ಳಿ, ಗುಂತೂರುಗಡ್ಡ, ಅಂಪಲ್ಲಿ(ಬೇ), ನಾರವಮಾಕಲಹಳ್ಳಿ, ಪಿಲ್ಲಗುಂಡ್ಲಹಳ್ಳಿ ಕೊಂಡವೆನಕಪಲ್ಲಿ, ಕೊತ್ತಹುಡ್ಡ, ಹುಡ್ಡದದಿನ್ನಿ(ಬೇ), ನಲ್ಲಗುಟ್ಟಹಳ್ಳಿ(ಬೇ), ಕಾನಗಮಾಕಲಹಳ್ಳಿ, ವೈ.ಕುರುಪಲ್ಲಿ, ದಿನ್ನಮೀದಪಲ್ಲಿ(ಮ), ಗುರಾಲಗಡ್ಡ(ಬೇ), ಬಂದಾಲಹಳ್ಳಿ(ಬೇ), ಧೂಪಮಾಕಲಹಳ್ಳಿ(ಬೇ), ಯರ್ಲಕ್ಕೇಪಲ್ಲಿ(ಬೇ), ನೀಲಪಲ್ಲಿ, ವೇಂಪಲ್ಲಿ, ದೊಡ್ಡಚಿಂತಲಹಳ್ಳಿ, ನಾಗರಾಜಪಲ್ಲಿ, ಮಣಿಗಾನಹಳ್ಳಿ, ಪಾತಕೋಟೆ, ದಿಗವಕೋಟೆ(ಮ), ಪೆದ್ದೂರು, ತುಮ್ಮಲಹಳ್ಳಿ, ಕದಿರಪ್ಪನಾಯಕನಕೋಟೆ, ಕೋರಕೋನಪಲ್ಲಿ, ಬೋಡಿಗುಂಡ್ಲಹಳ್ಳಿ, ಗೌನಿಚೆರವುಪಲ್ಲಿ, ಗುರಗಂಜಿಗುಂಟ(ಬೇ), ಕೊತ್ತಪಲ್ಲಿ, ದಿಗವಪಲ್ಲಿ.
17	17-ಇರಗಂಪಲ್ಲಿ	ಇರಗಂಪಲ್ಲಿ, ಸೀತಾರಾಂಪುರ, ಗುಂಟೆಪಲ್ಲಿ, ಚಿನ್ನಕುರಪಲ್ಲಿ(ಬೇ), ಚಂದೂರಪಲ್ಲಿ(ಬೇ), ಗುಡ್ಡಂಪಲ್ಲಿ, ಯನುಮಲಪಾಂಡ್ಲಹಳ್ಳಿ(ಮ), ಮ್ಯಾಕಪೋತಲಹಳ್ಳಿ, ಜುಂಜನಹಳ್ಳಿ, ಮುಂಗಾನಹಳ್ಳಿ, ತಿಮ್ಮಬಂಡ(ಮ), ದೇವಪಲ್ಲಿ, ದಿಗುವದೇವಪಲ್ಲಿ(ಮ), ಕೊಳಾಲಪಲ್ಲಿ(ಮ), ಚಿಂತಪಲ್ಲಿ(ಮ), ಮೂಡ್ಲಗೊಲ್ಲಹಳ್ಳಿ, ಚನ್ನರಾಯನಹಳ್ಳಿ(ಮ), ಯರ್ಲಪಲ್ಲಿ, ವೆಂಕಟರಾಯನ ಕೋಟೆ(ಮ), ಪಲ್ಲಿಗಡ್ಡ(ಮ), ಯರ್ಲಯ್ಯಗಾರಪಲ್ಲಿ(ಮ), ಕಾಪಲ್ಲಿ, ಗುಟ್ಟಪಾಳ್ಯ, ಲಕ್ಕೇಪಲ್ಲಿ, ಕೋಂಡ್ಲಗಾನಹಳ್ಳಿ.
18	18-ಯನುಮಲಪಾಡಿ	ಬಿಲ್ಲಾಂಡ್ಲಹಳ್ಳಿ, ಹನುಮಂತರಾಯನಹಳ್ಳಿ(ಮ), ಪುಟ್ಟಗುಂಡ್ಲಹಳ್ಳಿ, ಕೋಂಗಪಲ್ಲಿ(ಮ), ಓಬಳ್ಳಾಪುರ(ಮ), ಸುನ್ನಪಗುಟ್ಟ, ಬೋಡಿಗುಂಡ್ಲಹಳ್ಳಿ, ಕೃಷ್ಣಾಪುರ(ಮ), ಹನುಮಯ್ಯಗಾರಹಳ್ಳಿ, ಕಡದಲಮರಿ, ಅಂಕಾಲಮಡುಗು, ಕೋಡಿಗಲ್, ಬೋಯಿಪಾಪನಹಳ್ಳಿ(ಬೇ), ಸೀಗುಟ್ಟಹಳ್ಳಿ(ಬೇ), ಗುಮ್ಮಶೆಟ್ಟಹಳ್ಳಿ(ಬೇ), ಚೀಮಲಗುಟ್ಟ, ಯನುಮಲಪಾಡಿ, ಚನ್ನರಾಯನಹಳ್ಳಿ, ಕಂಬಾಲಹಳ್ಳಿ.
19	19-ಬಟ್ಟಹಳ್ಳಿ	ಮಾವುಕೆರೆ, ಕರಿಯಪಲ್ಲಿ, ಬ್ರಾಹ್ಮಣಹಳ್ಳಿ, ಮಾದಮಂಗಲ, ಬೊಮ್ಮಲಾಟಪುರ(ಮ), ಯಸಗಲಹಳ್ಳಿ, ಕೋನೆಪಲ್ಲಿ, ರಾಗುಟ್ಟಹಳ್ಳಿ, ಗುಡಿವಾಬನಹಳ್ಳಿ, ಈತಮಾಕಲಹಳ್ಳಿ, ಏಟಿಗಡ್ಡಗೊಲ್ಲಹಳ್ಳಿ, ಕನಿಕಲಹಳ್ಳಿ(ಬೇ), ನಲ್ಲಗುಟ್ಟಹಳ್ಳಿ, ಸಿದ್ದೇಪಲ್ಲಿ(ಬೇ), ಪಿಲ್ಲಗುಂಡ್ಲಹಳ್ಳಿ(ಬೇ), ಕಂಚಿನಾಯ್ಕನಹಳ್ಳಿ, ನಾಗರಾಜಹೊಸಹಳ್ಳಿ, ಬೋಡಂಪಲ್ಲಿ, ಬಟ್ಟಹಳ್ಳಿ, ಕಾಮಗುಟ್ಟಹಳ್ಳಿ, ಸೋಮಕಲಹಳ್ಳಿ, ಕೋನಾಪುರ.
20	20-ಕಂಚಾಲಹಳ್ಳಿ	ನಡಂಪಲ್ಲಿ, ಶೆಟ್ಟಿನಾಯ್ಕನಹಳ್ಳಿ, ಕೋಡೆಗಂಡ್ಲ, ಟುವಾಕಲಹಳ್ಳಿ(ಮ), ಗೌಡನಹಳ್ಳಿ, ಕಂಚಾಲಹಳ್ಳಿ, ಮರಬಹಳ್ಳಿ, ಮಿಟ್ಟಹಳ್ಳಿ, ಗೋನೇನಹಳ್ಳಿ, ಕೋಮ್ಮೇಪಲ್ಲಿ, ಯರ್ಲಪಲ್ಲಿ(ಬೇ), ಕಟ್ಟಿಗೇನಹಳ್ಳಿ, ಅಪ್ಪಸಾನಹಳ್ಳಿ, ಅಗ್ರಹಾರಹಳ್ಳಿ.
21	21- ಕೋರ್ಲಪರ್ತಿ	ಪಾಪತಿಮ್ಮನಹಳ್ಳಿ, ಕೂತಪ್ಪನಹಳ್ಳಿ, ಜಂಗಾಲಹಳ್ಳಿ(ಮ), ಕಲಕಸಂದ್ರ(ಮ), ಬಂದೇನಹಳ್ಳಿ, ಕದಿರೇನಹಳ್ಳಿ, ಮಾಸನಹಳ್ಳಿ(ಮ),

ಚಿಕ್ಕಬಳ್ಳಾಪುರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ರಂಪಂತಟ್ಟಿ(ಮ), ಕೋರ್ಲಪರ್ತಿ, ಗಾಜಲವಾರಹಳ್ಳಿ, ಕೆ.ಗೊಲ್ಲಹಳ್ಳಿ, ಕೆ.ದೇವಗಾನಹಳ್ಳಿ, ಬಚ್ಚಗಾನಹಳ್ಳಿ(ಮ), ಮಣಿಯಾರ ಮುದ್ದಲಹಳ್ಳಿ, ನೇರಡ ಗುಟ್ಟಹಳ್ಳಿ(ಮ), ಯರಮರಡ್ಡಿಹಳ್ಳಿ, ಶೀಗಲಗುಟ್ಟ, ಪೋಲ ನಾಯಕನಹಳ್ಳಿ, ಚಂಗವಾರಹಳ್ಳಿ, ಪೋಟಾರ್ಲಹಳ್ಳಿ(ಬೇ), ಅಮಿಟಹಳ್ಳಿ, ನಂದನವನ, ನಂದನಹೊಸಹಳ್ಳಿ, ದೊಡ್ಡಗುಟ್ಟಹಳ್ಳಿ(ಮ), ನಲ್ಲದಾಸನಹಳ್ಳಿ(ಮ), ರಂಗೇನಹಳ್ಳಿ, ರಾಗಿಮಾಕಲಹಳ್ಳಿ, ಗುರಂಪಲ್ಲಿ.
8-ಚೇಳೂರು ತಾಲ್ಲೂಕು ಪಂಚಾಯತ್		
1	1-ಬುರುಡಗುಂಟೆ	ಗಡಿಗವಾರಹಳ್ಳಿ, ಸಾಲಮಾಕಲಹಳ್ಳಿ, ಕೃಷ್ಣಾಪುರ(ಮ), ದೇಶಂವಾರಪಲ್ಲಿ, ಭತ್ತಲಾಪುರ, ಮಹದೇವಪುರ, ಬಸವಾಪುರ, ದಿಗುವಬಸವಾಪುರ, ಕೋನೇಪಲ್ಲಿ, ಚಿಕ್ಕಕುರುಬರಹಳ್ಳಿ, ಅನ್ನಪಲ್ಲಿ, ಕಾಕಾರ್ಲಚಿಂತೆ(ಬೇ), ಬುರುಡಗುಂಟೆ, ಅಮಾನಿ ತಿಮ್ಮಸಾನಿಕರ(ಬೇ).
2	2-ಏನಿಗದಲೆ	ಬೊಮ್ಮಪಲ್ಲಿ, ಬಾಲರಡ್ಡಿಹಳ್ಳಿ, ಗುಂಡ್ಲಹಳ್ಳಿ, ವಂಗಿಮಾಳ್ಳು, ಚಿನ್ನೇಪಲ್ಲಿ, ಏನಿಗದಲೆ, ಗಂಗಿರಡ್ಡಿಪಾಳ್ಯ, ವಿದ್ಯಾಪೀಠ, ಕಂಚೇಪಲ್ಲಿ, ಚೊಕ್ಕನಹಳ್ಳಿ, ಚಿಂತಮಾಕಲಹಳ್ಳಿ, ಉಲಿಬೆಲೆ, ಮೊಟಕಮಾಕಲಹಳ್ಳಿ, ವರದೇನಹಳ್ಳಿ(ಬೇ), ಕಾಚನಹಳ್ಳಿ(ಬೇ), ನಕ್ಕಲಹಳ್ಳಿ(ಬೇ), ಗೋರ್ಲದೊಡ್ಡಿಹಳ್ಳಿ.
3	3-ಚಿಲಕಲನೇಪುರ	ಚಿಲಕಲನೇಪುರ, ಹೊಸಹುಡ್ಡ, ಯಗವಹೊಸಹುಡ್ಡ(ಮ), ದ್ವಾರಪಲ್ಲಿ, ದಿಗವದ್ವಾರಪಲ್ಲಿ, ಕುಕ್ಕಲದಿನ್ನೆ, ಬೀದಲಹಳ್ಳಿ, ಮಿಂಚಲಹಳ್ಳಿ, ನಲ್ಲಗುಟ್ಟಹಳ್ಳಿ(ಬೇ), ಟಿ.ಗೊಲ್ಲಹಳ್ಳಿ, ದರ್ಮವಾರಿಪಲ್ಲಿ(ಮ), ತಿರುಮಳಾಪುರ, ತುಳುವನೂರು, ದೇವಪಲ್ಲಿ, ಪಾಳ್ಯಕೆರೆ, ಮಾಚನಪಲ್ಲಿ, ಅಬಕವಾರಿಪಲ್ಲಿ(ಮ), ಪೆದ್ದರಾಜಪಲ್ಲಿ, ಚೌಡಂಪಲ್ಲಿ(ಮ), ಚೀಗಟೇಗಲಗುಟ್ಟ, ಕುಂಟಕಿಂದಪಲ್ಲಿ(ಮ).
4	4-ಪೋಲಿನಾಯ್ಕನಪಲ್ಲಿ	ಮಂಡ್ಯಂಪಲ್ಲಿ, ಗೊನೂರುಪಲ್ಲಿ(ಮ), ಮುದ್ದಲಪಲ್ಲಿ, ಮುದ್ದಲಪಲ್ಲಿತಾಂಡ(ಮ), ಗೊಲ್ಲಪಲ್ಲಿ, ಯರ್ಲಯ್ಯಗಾರಿಪಲ್ಲಿ, ಕೊತ್ತೂರುಪಲ್ಲಿ, ಜಿಂಕಪಲ್ಲಿ, ಬಾಣಲಪಲ್ಲಿ(ಮ), ರಾಮೋಜಿಪಲ್ಲಿ, ಗುಂಡಂವಾರಿಪಲ್ಲಿ, ಪೋಲಿನಾಯ್ಕನಪಲ್ಲಿ, ಮೊಟಕಪಲ್ಲಿ(ಮ), ಬೊಮ್ಮಸಂದ್ರ, ಪೂಲಕುಂಟಪಲ್ಲಿ, ದಿಗವಮಾರಪ್ಪಗಾರಪಲ್ಲಿ(ಮ), ಕುಂಟಪಲ್ಲಿ, ಬತ್ತಲಪಲ್ಲಿ, ಆಚಗಾನಪಲ್ಲಿ, ಬೂಡದಿಗಡ್ಡಪಲ್ಲಿ(ಮ), ನರಸಾಪುರ(ಮ), ಹೊಸಹುಡ್ಡ, ಬಳೇಹೊಸಹಳ್ಳಿ, ದುಗ್ಗಿನಾಯ್ಕನಪಲ್ಲಿ, ನಗರ್ಲ(ಮ), ಗುಮ್ಮಾಳ್ಳಪಲ್ಲಿ, ಕಾಲಪರಾಳ್ಳಪಲ್ಲಿ(ಮ), ಯಗವಮಾರಪ್ಪಗಾರಪಲ್ಲಿ(ಮ), ಯರ್ಲಗುಂಟಪಲ್ಲಿ(ಮ).
5	5-ಚೇಳೂರು	ಚೇಳೂರು, ಹೊಸಹುಡ್ಡ, ಬೈರಪ್ಪನಪಲ್ಲಿ, ನಿಮ್ಮಕಾಯಪಲ್ಲಿ, ದೊರವಾರಪಲ್ಲಿ(ಮ), ಷೇರ್ಖಾನ್ ಕೋಟೆ, ಗೆರಿಗಿರಡ್ಡಿಪಾಳ್ಯ(ಮ), ಪಾತೂರು(ಮ), ಜಿಂಕಪಲ್ಲಿ(ಬೇ).
6	6-ನಲ್ಲಗುಟ್ಟಪಲ್ಲಿ	ನಲ್ಲಗುಟ್ಟಪಲ್ಲಿ, ಗುಂತೂರುಪಲ್ಲಿ(ಮ), ವೆಂಕಟಾಪುರ, ಇದ್ದಿಲವಾರಪಲ್ಲಿ(ಮ), ಬಜ್ಜಾಪುರ(ಮ), ರಾಜುವಾಂಡ್ಲಪಲ್ಲಿ(ಮ), ಮೂಗಿರಡ್ಡಿಪಲ್ಲಿ(ಮ), ಮೂಗಿರಡ್ಡಿಪಲ್ಲಿ ತಾಂಡ(ಮ), ಕುಂಟತಾಂಡ(ಮ), ಕೊತ್ತಕೋಟೆ ವಾಂಡ್ಲಪಲ್ಲಿ(ಮ), ಕೊಂಡಿಕೊಂಡ(ಬೇ), ಜಿಲಿಪಿಗಾರಪಲ್ಲಿ, ಜಿಲಿಪಿಗಾರಪಲ್ಲಿತಾಂಡ(ಮ), ಬತ್ತಲವಾರಪಲ್ಲಿ, ಪಸುಪಲವಾರಪಲ್ಲಿ(ಮ), ಬೀರಂಗಿವಾಂಡ್ಲ ಪಲ್ಲಿ(ಮ), ಗುಂಡ್ಲಪಲ್ಲಿ(ಮ), ಪೆದ್ದೂರು, ಪೆಮ್ಮಯ್ಯಗಾರಿಪಲ್ಲಿ, ರಾಚವಾರಪಲ್ಲಿ, ಗೊಟ್ಟಪಲ್ಲಿ, ಚಿನ್ನಗಾನಪಲ್ಲಿ, ದೊಡ್ಡಿಪಲ್ಲಿ.
7	7-ಸೋಮನಾಥಪುರ	ನಾರೇಮದ್ದೇಪಲ್ಲಿ, ಇಂದುಕೊರೋಳ್ಳಪಲ್ಲಿ(ಗುಮ್ಮಾಳ್ಳಪಲ್ಲಿ), ಗೊಳ್ಳವಾರ ಪಲ್ಲಿ, ಯರ್ಲಗುಡಿ, ಶಿವಪುರ(ಮ), ಗ್ಯಾದಿವಾಂಡ್ಲಪಲ್ಲಿ(ಮ), ಬೆಸ್ತಲಪಲ್ಲಿ, ದುಗ್ಗಿನಾಯ್ಕನಪಲ್ಲಿ, ರೇಚನಾಯ್ಕನಪಲ್ಲಿ, ಕಲ್ಬುರೇನಿ ಕುಂಟ(ಮ), ಕುರುಬರಪಲ್ಲಿ, ಜಂಗಾಲಪಲ್ಲಿ, ಕಮಟಂಪಲ್ಲಿ(ಮ), ದೊಡ್ಡಿವಾರಪಲ್ಲಿ, ಸೋಮನಾಥಪುರ, ಬೂದಿಪಲ್ಲಿ(ಮ), ದೇವಳ್ಳವಾರಪಲ್ಲಿ, ಮರಿಮಾಕಲ ಪಲ್ಲಿ(ಮ), ಕುರುಪಲ್ಲಿ(ಮ), ನಕ್ಕಲಪಲ್ಲಿ(ಮ), ಶಿಗಲಪಲ್ಲಿ(ಮ), ಚೀಮನ್ನಗಾರಿಪಲ್ಲಿ, ಗುಂಡಂವಾರಿಪಲ್ಲಿ, ದಿಗವನೆಟ್ಟಕುಂಟಪಲ್ಲಿ, ಯಗವನೆಟ್ಟಕುಂಟಪಲ್ಲಿ, ಲಕ್ಕಸಂದ್ರ(ಬೇ), ಎ.ಕೆ.ಹಟ್ಟಿ(ಮ), ಗೋಪನ್ನವಾರಿ ಪಲ್ಲಿ(ಬೇ), ಬತ್ತಿನಪಲ್ಲಿ(ಬೇ), ಮಂಗಲಮಡಗುವಾರಪಲ್ಲಿ(ಮ).

ಚಿಕ್ಕಬಳ್ಳಾಪುರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
8	8-ಪುಲಿಗಲ್	ಪುಲಿಗಲ್, ಸೀತರಡ್ಡಿಪಲ್ಲಿ(ಮ), ಗೊಲ್ಲಪಲ್ಲಿ(ಮ), ಬೆಲ್ಲಾಲಂಪಲ್ಲಿ, ಶ್ರೀನಿವಾಸಪುರ(ಮ), ರಾಮಚಂದ್ರಪುರ(ಮ), ಪೂಲವಾಂಡ್ಲಪಲ್ಲಿ(ಮ), ಪೂಲಗಂಟಿವಾರಪಲ್ಲಿ(ಮ), ಮ್ಯಾಕಲಪಲ್ಲಿ, ನಲ್ಲಸಾನಂಪಲ್ಲಿ(ಮ), ಗಾಂಧಿಪುರ(ಮ), ರಾಗಿಮಾಕಲಪಲ್ಲಿ, ಊದುವಾರಪಲ್ಲಿ, ಡಬ್ಬರವಾರಪಲ್ಲಿ, ಬುಟ್ಟಯ್ಯಗಾರಿಪಲ್ಲಿ(ಬೇ), ರಾಮಾನುಪಡಿ, ವಂಟೇರವಾಂಡ್ಲಪಲ್ಲಿ, ಸಜ್ಜಲವಾರಿಪಲ್ಲಿ, ಚಾಕವೇಲು, ಮರವಪಲ್ಲಿ(ಮ), ಪಾಪಿರಡ್ಡಿಪಲ್ಲಿ(ಮ).
9	9-ಕದಿರನ್ನಗಾರಿಕೋಟೆ	ರಾಶ್ಚಿರುವು, ಕೋಂಡೋರುಪಲ್ಲಿ, ಸೋಮಾಕಲಪಲ್ಲಿ(ಮ), ಮುಸ್ಸಿಗಾನಪಲ್ಲಿ, ನಾರಾಯಣಪಲ್ಲಿ, ತಿಮ್ಮಯ್ಯಗಾರಿ ಪಲ್ಲಿ, ರಾಮಸ್ವಾಮಿಪಲ್ಲಿ, ಕಲ್ಲರೋಳ್ಳ ಪಲ್ಲಿ, ಕದಿರನ್ನಗಾರಿಕೋಟೆ, ದೋರಣಾಲಪಲ್ಲಿ, ತುರುಕೇಶಿಪಲ್ಲಿ(ಮ), ಕೊತ್ತಪಲ್ಲಿ(ಮ), ಗಡ್ಡಂಪಲ್ಲಿ(ಮ), ದಿಗವಗೊಲ್ಲಪಲ್ಲಿ, ಕೊಟ್ಟಂಪಲ್ಲಿ, ಕುರುಬವಾಂಡ್ಲಪಲ್ಲಿ(ಮ), ಮಂಜುನಾಥಪುರ(ಮ), ರಡ್ಡಿಗಾನಪಲ್ಲಿ(ಮ), ಕಮ್ಮರವಾರ ಪಲ್ಲಿ, ಅರಿಗೇವಾರಿಗುಟ್ಟ, ಮಾಮಿಡಿ ಕಾಯಲಪಲ್ಲಿ(ಮ), ದೇವರಮಾಕಲಪಲ್ಲಿ(ಮ), ಪ್ಯಾಲವಾರ ಪಲ್ಲಿ(ಮ), ಬುದ್ದಲವಾರಿಪಲ್ಲಿ(ಮ), ಮದ್ದಿರಡ್ಡಿಪಲ್ಲಿ(ಮ), ರಾಜೋಳ್ಳಪಲ್ಲಿ(ಮ), ವೆಂಕಟರಡ್ಡಿಪಲ್ಲಿ(ಮ), ಕೊತ್ತೂರು(ಮ), ವೆಂಕಟೇಶಪಲ್ಲಿ(ಮ), ವಡ್ಡಿ ವಾಂಡ್ಲಪಲ್ಲಿ(ಮ), ಆದಿರಡ್ಡಿಪಲ್ಲಿ(ಮ), ದಿಗವಪ್ಪಾಯಲೋಳ್ಳಪಲ್ಲಿ(ಮ), ಯಗವಪ್ಪಾಯಲೋಳ್ಳ ಪಲ್ಲಿ(ಮ), ನಲ್ಲಗುಟ್ಟಪಲ್ಲಿ, ಕೊಂಡಂಮಾರಪಲ್ಲಿ, ದಾಸರಿವಾಂಡ್ಲಪಲ್ಲಿ(ಮ), ಎ.ಕೆ.ಹಟ್ಟಿ(ಮ).

(ಕೆ. ಆರ್. ರುದ್ರಪ್ಪ)

ನಿರ್ದೇಶಕರು (ಪಂ. ರಾಜ್) ಮತ್ತು  
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ  
ಹಾಗೂ ಸದಸ್ಯ ಕಾರ್ಯದರ್ಶಿ  
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ  
ಆಯೋಗ.



## ಕರ್ನಾಟಕ ಸರ್ಕಾರ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ

ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-56001

ಸಂಖ್ಯೆ: ಕಪಂರಾಸೀನಿಆ/09/ಸೀನಿಆ/2022

ದಿನಾಂಕ:02-01-2023

## ಪ್ರಕಟಣೆ

**ರಾಮನಗರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು **ರಾಮನಗರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.**

**ರಾಮನಗರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 81 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.**

**ರಾಮನಗರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 10 ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ. ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ. (ಅ) ಆನ್ ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "<https://rdpr.karnataka.gov.in/rdc/public/>" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ..

3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001

**ಕೋಷ್ಟಕ 'ಅ'**

**ರಾಮನಗರ ಜಿಲ್ಲೆ**

ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ಹಾರೋಹಳ್ಳಿ	9
2	ರಾಮನಗರ	14
3	ಮಾಗಡಿ	18
4	ಚನ್ನಪಟ್ಟಣ	19
5	ಕನಕಪುರ	21
	<b>ಒಟ್ಟು</b>	<b>81</b>

## ಕೋಷ್ಠಕ 'ಆ'

## ರಾಮನಗರ ಜಿಲ್ಲೆ

ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1- ಚನ್ನಪಟ್ಟಣ ತಾಲ್ಲೂಕು ಪಂಚಾಯತಿ</b>		
1	1-ಅಕ್ಕೂರು	ಅಕ್ಕೂರು, ಹೊಸಹಳ್ಳಿ, ಅವ್ವೇರಹಳ್ಳಿ, ಮೋಳೆಸಾದರಹಳ್ಳಿ (ಮಜರಿ), ಬಾಣಗಹಳ್ಳಿ, ಮಾದಾಪುರ, ಅಂಬಾಡಹಳ್ಳಿ, ನಾಗಪುರ, ಮಕರಂಬೆ ದೊಡ್ಡಿ, ಬಾಣಗಹಳ್ಳಿ, ಜನತಾಸ್ಕೆಟ್.
2	2-ಸೋಗಾಲ	ಸೋಗಾಲ, ಸೋಗಾಲಪಾಳ್ಯ, ಕಾಲಿಕೆರೆ, ಸುಳ್ಳೇರಿ, ಹಾರೋಹಳ್ಳಿ, ಮಂಗಲ್ಲಿ, ಅಗ್ರಹಾರ ವಳಗೇರಹಳ್ಳಿ, ಅಂಕುಶನಹಳ್ಳಿ, ಕೃಷ್ಣಾಪುರ, ಸಾದಹಳ್ಳಿ, ಚಕ್ಕಲೂರು, ಮೊಳ್ಳೇಗೌಡನದೊಡ್ಡಿ.
3	3-ಇಗ್ಗಲೂರು	ಇಗ್ಗಲೂರು, ಎ.ಕೆ.ಕಾಲೋನಿ, ಕುಂಟನದೊಡ್ಡಿ, ಇಗ್ಗಲೂರು ಅಣೆಕಟ್ಟು, ಕ್ಯಾಂಪ್, ಚಿಕ್ಕಬೋರೇಗೌಡನದೊಡ್ಡಿ, ಪಿ.ಡಬ್ಲ್ಯೂ.ಡಿ ಕಾಲೋನಿ, ಸರಗೂರು, ಬಸವೇಶ್ವರನಗರ, ನೇರಳೂರು, ವೀರೇಗೌಡನ ದೊಡ್ಡಿ, ಮಾರೇಗೌಡನದೊಡ್ಡಿ, ಹಾರೋಕೊಪ್ಪ, ಎ.ಕೆ. ಕಾಲೋನಿ, ನುಣೂರು, ಪುಟ್ಟೇಗೌಡನ ದೊಡ್ಡಿ, ಗೀಜಗದಾಸನದೊಡ್ಡಿ, ನಾರಯಣತಿಮ್ಮನದೊಡ್ಡಿ, ಗರಕಹಳ್ಳಿ.
4	4-ಕೋಡಂಬಹಳ್ಳಿ	ಕೋಡಂಬಹಳ್ಳಿ, ಶ್ಯಾನುಬೋಗನಹಳ್ಳಿ, ಕೊಂಡಪುರ, ಹುಚ್ಚಯ್ಯನ ದೊಡ್ಡಿ, ಹುಣಸನಹಳ್ಳಿ, ಜಿ.ಬ್ಯಾಡರಹಳ್ಳಿ, ಮಾದೇಗೌಡನ ದೊಡ್ಡಿ, ಕಾರೇಕೊಪ್ಪ, ಕಲ್ಲಾಪುರ, ಸಿದ್ದಾಪುರ, ವಡ್ಡರದೊಡ್ಡಿ, ಯಲಿಯೂರು, ಜಗದಾಪುರ, ವಾಲೇಮರದ ದೊಡ್ಡಿ, ಗುವಾಪುರ, ವಡ್ಡರಹಳ್ಳಿ, ಹೊನ್ನಿಗನ ಹಳ್ಳಿ, ಲಿಂಗೇಗೌಡನ ದೊಡ್ಡಿ.
5	5-ಎಲೆತೋಟದಹಳ್ಳಿ	ಎಲೆತೋಟದಹಳ್ಳಿ, ಹಳ್ಳೇಹಳ್ಳಿ, ಕಾಡಂಕನಹಳ್ಳಿ, ನಿಡಗೋಡಿ, ಸಾಮಂದಿಪುರ, ನೆಲಮಾಕನಹಳ್ಳಿ, ಬಾಚಹಳ್ಳಿ, ಅಂಚಿಪುರ, ಮಂಚೇಗೌಡನ ದೊಡ್ಡಿ, ಗೊಲ್ಲರದೊಡ್ಡಿ, ಕರಲಹಳ್ಳಿ, ಬಾಣಂತಹಳ್ಳಿ.
6	6-ಭೂಹಳ್ಳಿ	ಭೂಹಳ್ಳಿ, ಮೆಣಸಿಗನಹಳ್ಳಿ, ಉಜ್ಜನಹಳ್ಳಿ, ಪಿ.ಹಳ್ಳಿದೊಡ್ಡಿ, ಲಂಬಾಣಿ ತಾಂಡ್ಯ, ಅರಳೇಕುಪ್ಪೆ ದೊಡ್ಡಿ, ಬುಕ್ಕಸಾಗರ, ಸಿಂಗರಾಜಿಪುರ, ಹನಿಯೂರು, ರಾಮೇಗೌಡನದೊಡ್ಡಿ, ಕೊಡಿಹೊಸಹಳ್ಳಿ, ಬೈರಶೆಟ್ಟಿಹಳ್ಳಿ.
7	7-ವಿರೂಪಾಕ್ಷಿಪುರ	ವಿರೂಪಾಕ್ಷಿಪುರ, ಅಮ್ಮಳ್ಳಿದೊಡ್ಡಿ, ಕನ್ನಿದೊಡ್ಡಿ, ಪಾಂಡುಪುರ, ಹಳ್ಳೇಕನ್ನಿದೊಡ್ಡಿ, ಸಿದ್ದೇಗೌಡನದೊಡ್ಡಿ, ಹಳ್ಳೇಮಹಡಿ, ಮಂಗಾಡಹಳ್ಳಿ, ಎ.ಕೆ.ಕಾಲೋನಿ, ಮಂಗಾಡಹಳ್ಳಿ, ಅಣ್ಣಪ್ಪನ ದೊಡ್ಡಿ, ಶ್ರೀನಿವಾಸಪುರ, ಸೋಮನಾಥಪುರ, ಬಲ್ಲಾಪಟ್ಟಣ, ಬಂಡೂರ ವಳಗೇರಹಳ್ಳಿ, ಚನ್ನಿಗನಹಳ್ಳಿ, ಬಿ.ವಿ ಪಾಳ್ಯ, ದ್ಯಾವಪಟ್ಟಣ, ಅರಳಾಳುಸಂದ್ರ, ಗೊಲ್ಲರದೊಡ್ಡಿ(ಮಜರಿ), ವಿರುಪಸಂದ್ರ, ವಿರಲೇನಹಳ್ಳಿ.
8	8-ಹೊಂಗನೂರು	ಹೊಂಗನೂರು, ಚನ್ನಂಕೇಗೌಡನ ದೊಡ್ಡಿ, ಹೊಡಿಕೆ ಹೊಸಹಳ್ಳಿ, ಹೊಂಗನೂರು ಜನತಾ ಕಾಲೋನಿ, ಹಳ್ಳೇಕನ್ನಿದೊಡ್ಡಿ, ಗೋವಿಂದೇಗೌಡನ ದೊಡ್ಡಿ.
9	9-ತಗಚಗೇರಿ	ತಗಚಗೇರಿ, ಬೊಮ್ಮನಹಳ್ಳಿ, ಗೆಂಡಕಟ್ಟೆದೊಡ್ಡಿ, ಬ್ರಹ್ಮಣೀಪುರ, ಗೊಲ್ಲರದೊಡ್ಡಿ, ವಿರಲೇನಹಳ್ಳಿ, ನರಸಿಂಹರಾಜಕಾಲೋನಿ, ಯಲಚೀಪಾಳ್ಯ, ತಿಮ್ಮಸಂದ್ರ, ಹರೀಸಂದ್ರ, ಪಾರೇದೊಡ್ಡಿ, ಮಹದೇಶ್ವರ ದೇವಸ್ಥಾನ, ನೀಲಸಂದ್ರ, ಪೂಜಾರಿದೊಡ್ಡಿ, ಸೆಣಬನ ಹಳ್ಳಿ, ಮೊಳ್ಳೇದೊಡ್ಡಿ, ಕೋಡಿಪುರ, ಪಾಂಡವಪುರ, ಹಳ್ಳೇಮೊಳ್ಳೇ ದೊಡ್ಡಿ, ದೊಡ್ಡನಹಳ್ಳಿ, ಚನ್ನೇಗೌಡನದೊಡ್ಡಿ, ಅತ್ತಿಗುಪ್ಪೆ(ಬೇ), ಮಲ್ಲಂಗೇರಿ, ಸುಣ್ಣುಘಟ್ಟ, ಲಕ್ಷ್ಮೀಪುರ, ಶಿವಪ್ಪನಮರ, ನೀಲಕಂಠನ ಹಳ್ಳಿ, ಮಸೀಗೌಡನದೊಡ್ಡಿ.
10	10-ವಂದಾರಗುಪ್ಪೆ	ವಂದಾರಗುಪ್ಪೆ, ಪೌಳಿದೊಡ್ಡಿ, ಕೆಂಗಲ್, ಹನುಮಂತಪುರ ನ್ಯೂಸೈಟ್, ಚಂದ್ರಗಿರಿದೊಡ್ಡಿ, ಕರಿಕಲ್ ದೊಡ್ಡಿ, ಕೆ.ಎಸ್.ಪಿ.ಟಿ.ಎಸ್, ಸಿಲ್ಕ್ ಫಾರಂ, ಕೆರೆಮೇಗಲದೊಡ್ಡಿ, ಚಿಕ್ಕಮಣ್ಣುಗುಡ್ಡೆ ರಾಜ್ಯ ಅರಣ್ಯ(ಬೇ), ಕುಂಬಾಪುರ.
11	11-ಬೇವೂರು	ಬೇವೂರು, ಬೈರನಾಯಕನಹಳ್ಳಿ, ಕನ್ನಸಂದ್ರ, ಕೆಲಗೇರಿ, ಗೌಡಗೇರಿ, ಮಾಗನೂರು, ಹಾರೋಹಳ್ಳಿದೊಡ್ಡಿ, ಅಮ್ಮಳ್ಳಿ ದೊಡ್ಡಿ (ಬೇಚಾರಕ್), ಮಂಡ್ಯ ಬೊಮ್ಮನಾಯಕನಹಳ್ಳಿ, ಅರಳಾಪುರ, ಅವ್ವೇರಹಳ್ಳಿ, ಹೊನ್ನನಾಯಕನಹಳ್ಳಿ, ಕದರಮಂಗಲ, ಸಿದ್ದನಹಳ್ಳಿ, ಕುರಿದೊಡ್ಡಿ (ಮಜರಿ).



ರಾಮನಗರ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಹೊಸೂರುದೊಡ್ಡಿ(ಮಜರೆ), ಬುಗುಡನದೊಡ್ಡಿ, ಕುಂಬಾರಕಟ್ಟೆ (ಮಜರೆ), ಅರಳಿಮರದದೊಡ್ಡಿ, ಬೇವೂರು ಮಂಡ್ಯ (ಮಜರೆ).
12	12-ನಾಗವಾರ	ನಾಗವಾರ, ಚಿಕ್ಕೇನಹಳ್ಳಿ, ದಾಸೇಗೌಡನದೊಡ್ಡಿ, ಹರೂರು ಮೊಗೇನಹಳ್ಳಿ, ಮಾಕಳಿ, ರಾಮನಾಥಪುರ, ಮಾಕಳಿಪ್ಲಾಂಟೇಷನ್, ಮಾಕಳಿಹೊಸಹಳ್ಳಿ, ರಾಮನರಸಿಂಹರಾಜಪುರ, ನಾಯಿದೊಳ್ಳಿ, ಇಲ್ಲಿಗರದೊಡ್ಡಿ, ವೆಂಕಟಪ್ಪನ ದೊಡ್ಡಿ.
13	13-ಹೆಚ್.ಬ್ಯಾಡರಹಳ್ಳಿ	ಹೆಚ್.ಬ್ಯಾಡರಹಳ್ಳಿ, ತೆಂಕನಹಳ್ಳಿ, ಮಂಕುಂದ, ಹುಲುವಾಡಿ, ಅಣಿಗರೆ, ಹನುಮಾಪುರದೊಡ್ಡಿ, ಗುಡ್ಡಹೊಸೂರು, ತೌಟನಹಳ್ಳಿ, ತೌಟನಹಳ್ಳಿ ದೊಡ್ಡಿ.
14	14-ಮಳೂರು	ಮಳೂರು, ಜನತಾಕಾಲೋನಿ, ವಾಲೇತೋಪು, ಬೈರಾಪಟ್ಟಣ, ಕೋಟೆಮಾರನ ಹಳ್ಳಿ.
15	15-ಮಳೂರೂಪಟ್ಟಣ	ಮಳೂರುಪಟ್ಟಣ, ತೊಬಿನಕೆರೆ, ಕುಕ್ಕೂರುದೊಡ್ಡಿ, ಕುಕ್ಕೂರು, ಮಾಳಗಾಳು, ಕೂಡೂರು (ಎ.ಕೆ.ಕಾಲೋನಿ), ಕೂಡೂರು, ವಾಲೇತೋಪು, ಶ್ರೀರಾಮಪುರ, ಸಂತೇಮೊಗೇನಹಳ್ಳಿ, ಸಂತೇಮೊಗೇನಹಳ್ಳಿ ದೊಡ್ಡಿ.
16	16-ಮತ್ತಿಕೆರೆ	ಮತ್ತಿಕೆರೆ, ಶೆಟ್ಟಿಹಳ್ಳಿ, ಸಂಕಲಗೆರೆ, ದೇವರಹಳ್ಳಿ, ಹೊಸೂರುದೊಡ್ಡಿ, ವಳಗೆರದೊಡ್ಡಿ, ಚಕ್ಕರೆ, ಮೇಗಲದೊಡ್ಡಿ, ಶಂಭುಲಿಂಗೇಗೌಡನ ದೊಡ್ಡಿ, ಗಂಗೇದೊಡ್ಡಿ, ವಡ್ಡರ ದೊಡ್ಡಿ, ಕೂರಣಗೆರೆ, ಗೋವಿಂದನ ಹಳ್ಳಿ, ಕೂರಣಗೆರೆ ಆರಣ್ಯ(ಬೇ), ಹೊಟ್ಟಿಗನ ಹೊಸಹಳ್ಳಿ, ಮೀಣಿಕೆರದೊಡ್ಡಿ.
17	17-ಮುದಿಗೆರೆ	ಮುದಿಗೆರೆ, ಕಾಡು ಕೊತ್ತನಹಳ್ಳಿ ಪ್ಲಾಂಟೇಷನ್, ಪುಟ್ಟಪ್ಪನ ದೊಡ್ಡಿ, ಮುದಿಗೆರೆ ಪ್ಲಾಂಟೇಷನ್, ದಬಾನುಗುಂದ, ಕೋಲೂರು, ಸೀಬನಹಳ್ಳಿ, ಬೆಳಕೆರೆ, ಮಾಚನಹಳ್ಳಿ.
18	18-ತಿಟ್ಟಮಾರನಹಳ್ಳಿ	ತಿಟ್ಟಮಾರನಹಳ್ಳಿ (ಮಂಗಳವಾರಪೇಟೆ), ಕುಂತೂರುದೊಡ್ಡಿ, ಪೂಜಾರಿದೊಡ್ಡಿ, ಪಟ್ಟು, ಚಿಕ್ಕನದೊಡ್ಡಿ, ಕಳ್ಳಿಹೊಸೂರು, ಮೈಲನಾಯಕನಹಳ್ಳಿ, ಮೈಲನಾಯಕನಹೊಸಹಳ್ಳಿ, ಹರೂರು, ತೊರೆಹೊಸೂರು, ಹನುಮಾಪುರದ ದೊಡ್ಡಿ.
19	19-ದೇವರಹೊಸಹಳ್ಳಿ (ರಾಂಪುರ)	ರಾಂಪುರ, ಪಾರೇದೊಡ್ಡಿ, ದೇವರಹೊಸಹಳ್ಳಿ, ಅಂಗರಹಳ್ಳಿ, ಕನ್ನಮಂಗಲ, ಕೋಮನಹಳ್ಳಿ, ಗೊಲ್ಲರದೊಡ್ಡಿ, ಲಂಬಾಣಿತಾಂಡ್ಯ, ಜೋಳಮಾರನಹಳ್ಳಿ, ಸರಗೂರುದೊಡ್ಡಿ, ಚಕ್ಕರೆದೊಡ್ಡಿ, ಕಣ್ಣಟಿ.ಬಿ, ಮಂಗಾಪಟ್ಟಣದೊಡ್ಡಿ, ದಶವಾರ, ಪಟೇಲರದೊಡ್ಡಿ, ಬೇವಿನಮರದ ದೊಡ್ಡಿ, ಸೀರಗುಡ್ಡದೊಡ್ಡಿ, ಅಬ್ಬೂರು, ಎಲೆಹೊಸಹಳ್ಳಿ, ಅಬ್ಬೂರು ದೊಡ್ಡಿ.
2- ಕನಕಪುರ ತಾಲ್ಲೂಕು ಪಂಚಾಯಿತಿ		
1	1-ತುಂಗಣಿ	ತುಂಗಣಿ, ಸಂಪನದೊಡ್ಡಿ, ಬಸವನ ಬನ್ನಿಹುಪ್ಪೆ, ಅಸ್ತಿನಾಪುರದದೊಡ್ಡಿ, ರಾಂಪುರ, ಮಾದೇಗೌಡನದೊಡ್ಡಿ, ವರಗೇರಹಳ್ಳಿ, ಅರಳಾಳುಸಂದ್ರ, ಬಂಡ ಬಸಪ್ಪನದೊಡ್ಡಿ, ವೆಂಕಟಪ್ಪನದೊಡ್ಡಿ, ಗೋಪಸಂದ್ರ, ಗಿರಿಗೌಡನದೊಡ್ಡಿ, ಅಳ್ಳಿಮಾರನಹಳ್ಳಿ, ಮಾಳಿಗೇಗೌಡನದೊಡ್ಡಿ, ಹಳೆಹೊನ್ನಲಗನದೊಡ್ಡಿ, ಕೆರೆಮೇಗಲದೊಡ್ಡಿ, ಬೇವುದೊಡ್ಡಿ (ಲಂಬಾಣಿ ತಾಂಡ್ಯ), ಹೊಸ ಹೊನ್ನಲಗನದೊಡ್ಡಿ, ಗಾಣಾಳು, ದೊಳ್ಳಹಳ್ಳಿ, ಗಂಡಕೆರೆ, ಕೋನಮಾನಹಳ್ಳಿ, ಕುಂತಿಕಲ್ ದೊಡ್ಡಿ, ವಾಡೇದೊಡ್ಡಿ, ಬಸವನದೊಡ್ಡಿ, ಮಾಯಿಗಯ್ಯನದೊಡ್ಡಿ, ಪುಟ್ಟಸ್ವಾಮಿಗೌಡನದೊಡ್ಡಿ, ಕೆಬ್ಬೆದೊಡ್ಡಿ, ಬಾಚಹಳ್ಳಿ.
2	2-ಕಲ್ಲಹಳ್ಳಿ	ಕಲ್ಲಹಳ್ಳಿ, ವಡ್ಡರದೊಡ್ಡಿ, ದೊಂಬರದೊಡ್ಡಿ, ರೈಸ್ ಮಿಲ್, ಆಡಣಕುಪ್ಪೆ, ಬಂಗಲೆ ಊರು, ಆನಮಾನಹಳ್ಳಿ, ಚಿಕ್ಕ ಆನಮಾನಹಳ್ಳಿ, ತಿಗಳರಹಳ್ಳಿ, ತಾಮಸಂದ್ರ, ಹೊಸಕೋಟೆ, ತಾಮಸಂದ್ರ ಸರ್ಕಲ್, ಅಗ್ರಹಾರ, ರಾಯಸಂದ್ರ, ತೊಪ್ಪಗಾನಹಳ್ಳಿ, ಹುಚ್ಚೇಗೌಡನ ದೊಡ್ಡಿ, ಕುರಿಗೌಡನ ದೊಡ್ಡಿ, ಅಂಜನಾಪುರ, ಜಂಪಾಲೆಗೌಡನ ದೊಡ್ಡಿ.
3	3-ಚಿಕ್ಕಮದವಾಡಿ	ಸೋಮದ್ಯಾಪನಹಳ್ಳಿ, ಹೆಚ್.ಕೊತ್ತನೂರು, ಲಿಂಗೇಗೌಡನದೊಡ್ಡಿ, ಬೇಲಿಕೊತ್ತನೂರು, ಬಸವನಹಳ್ಳಿ, ಕೂತಗೊಂಡನಹಳ್ಳಿ, ರಾಚಯ್ಯನ ದೊಡ್ಡಿ, ದ್ಯಾವಪಟ್ಟಣ ದೊಡ್ಡಿ, ಕುಂಬಾರದೊಡ್ಡಿ, ಸಿಂಗಮ್ಮನ ದೊಡ್ಡಿ, ಬಾಣಂತ ಮಾರಮ್ಮನದೊಡ್ಡಿ, ಬಾಣಂತಮಾರಮ್ಮ ಫಾರೆಸ್ಟ್ ಮಲ್ಲಪ್ಪನಹೊಸಹಳ್ಳಿ.

ರಾಮನಗರ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಮುರುಡಿ ಹೊಸಹಳ್ಳಿ, ಮುರುಕಣಿ, ಉದಾರಹಳ್ಳಿ, ಜವರಾಯಿಗೌಡನದೊಡ್ಡಿ, ಚಿಕ್ಕಮುದವಾಡಿ, ತಿಮ್ಮಸಂದ್ರ, ಅಳ್ಳಿಗುಡ್ಡ ತಾಂಡ್ಯ, ಸಂಕ್ರಾಂತಿ ತಾಂಡ್ಯ, ಅಲ್ಲಿಸಾಬರದೊಡ್ಡಿ, ಅಣಜವಾಡಿ, ಚಿಕ್ಕೇನಹಳ್ಳಿ, ಬ್ಯಾಲಾಳು, ತಿಮ್ಮೇಗೌಡನದೊಡ್ಡಿ, ಸಿದ್ದಾಪುರ, ಮೇದರದೊಡ್ಡಿ, ಎ.ಕೆ ಕಾಲೋನಿ.
4	4-ಕಬ್ಬಾಳು	ಹಳೆ ಕಬ್ಬಾಳು, ಹೊಸಕಬ್ಬಾಳು, ಕಿಟ್ಟಪ್ಪನದೊಡ್ಡಿ, ಕುರುಬರಹಳ್ಳಿದೊಡ್ಡಿ, ಕಂಸಾಗರ, ಬಾಪೂಜಿ ಕಾಲೋನಿ, ತೈವೂರು ಫಾರಸ್, ಬಿಲ್ ಪತ್ರದೊಡ್ಡಿ, ಹನುಮಂತನಗರ, ಗೊಲ್ಲರದೊಡ್ಡಿ, ಗುರುಕಾರ್ ದೊಡ್ಡಿ, ವೆಂಕಟ್ಟಪ್ಪನದೊಡ್ಡಿ, ಇಂದಿರಾನಗರ, ಕೆಂಪೇಗೌಡನದೊಡ್ಡಿ, ಆಲೂರು (ಬೇ), ಮಾರದೇವರದೊಡ್ಡಿ, ಮರದೂರಹಳ್ಳಿ, ಕಂಚನಹಳ್ಳಿ, ಗೊರವಿನಪುರ, ಹೊನ್ನಿಗನಹಳ್ಳಿ, ಮಾದೇಗೌಡನದೊಡ್ಡಿ, ಕಮ್ಮಾಳೆ, ದೊಂಬರದೊಡ್ಡಿ, ರಂಗಸ್ವಾಮಯ್ಯನ ಪಾಳ್ಯ, ಹರಿಹರ, ಕೆಂಪೇಗೌಡನದೊಡ್ಡಿ, ಮಲ್ಲೇಗೌಡನದೊಡ್ಡಿ, ಮೂಡ್ಲಸ್ವಾಮಿ ಕುಪ್ಪೆ, ಸಾಸಲಾಪುರ, ನರಿಪುರ, ರಾಯರ ದೊಡ್ಡಿ, ಹಲಸಿನಮರದ ದೊಡ್ಡಿ.
5	5-ಅರೆಕಟ್ಟಿದೊಡ್ಡಿ	ಕಚುವನಹಳ್ಳಿ, ಅರೆಕಟ್ಟಿದೊಡ್ಡಿ, ಮಲ್ಲಾಪುರ, ಆನಮಾನಹಳ್ಳಿ, ಮಾರೇಗೌಡನ ದೊಡ್ಡಿ, ಅರೆಹೊಸಹಳ್ಳಿ, ಮೇಡನಹಳ್ಳಿ, ಅತ್ತಿಹಳ್ಳಿ, ಗಾಡಿ ಹುಚ್ಚೇಗೌಡನ ದೊಡ್ಡಿ, ಸೂರನಹಳ್ಳಿ, ಹೊಸಹಳ್ಳಿ, ವೆಂಕಟರಾಯರ ದೊಡ್ಡಿ, ಮಲ್ಲಾಪುರ, ಕುರುಬರಹಳ್ಳಿ, ಚೂಡಹಳ್ಳಿ, ಸೋಮನಾಥಪುರ, ವಿರೂಪಸಂದ್ರ, ಕರಿಯಪ್ಪನ ದೊಡ್ಡಿ, ತೆಂಗನಾಯ್ಕನಹಳ್ಳಿ, ಮೇಗಳದೊಡ್ಡಿ, ಕೊತ್ತಿದಿಂಬ, ಹೊನ್ನಹಳ್ಳಿ, ವಡೇರಹಳ್ಳಿ, ಗೇರಹಳ್ಳಿ, ಎಲವಳ್ಳಿ.
6	6-ಸಾತನೂರು	ಸಾತನೂರು, ಕಾಳೇಗೌಡನದೊಡ್ಡಿ, ಸೋರೆಕಾಯಿದೊಡ್ಡಿ, ಅಂಕೇಗೌಡನದೊಡ್ಡಿ, ದೇಶವಳ್ಳಿ, ಚಿಕ್ಕ ಆಲಹಳ್ಳಿ, ದೇವೀರಮ್ಮನದೊಡ್ಡಿ, ನಾಗರಸನಕೋಟೆ, ದಾಳಿಂಬ, ವಡ್ಡರದೊಡ್ಡಿ, ಯಡಗೌಡನಹಳ್ಳಿ, ಸಂಬೇಗೌಡನ ದೊಡ್ಡಿ.
7	7-ಬೂದಿಗುಪ್ಪೆ	ಚಾಕನಹಳ್ಳಿ, ಕುರುಬರದೊಡ್ಡಿ, ಗೌಡಹಳ್ಳಿ, ಕಣಿವೆಕೆರೆದೊಡ್ಡಿ, ಬೆಟ್ಟಗೌಡನದೊಡ್ಡಿ, ಬಿಳಿಕಲ್ ಸ್ಟೇಟ್ ಫಾರಸ್, ದ್ಯಾವೇಗೌಡನ ದೊಡ್ಡಿ, ಚೀಲೂರುದೊಡ್ಡಿ, ಚೀರಣಕುಪ್ಪೆ, ಮಲ್ಲಪ್ಪನದೊಡ್ಡಿ, ಬೋರಮ್ಮನದೊಡ್ಡಿ, ಜವನಮ್ಮನದೊಡ್ಡಿ, ಮುತ್ತುರಾಯನದೊಡ್ಡಿ, ವಿರೂಪಸಂದ್ರ, ಲಕ್ಷ್ಮೀಪುರ (ದಾ), ಬೂದಿಗುಪ್ಪೆ, ಭತ್ತ, ದೊಡ್ಡಯ್ಯನಕೆರೆ, ಬರಡನಹಳ್ಳಿ, ಉಪ್ಪಕೆರೆ ದೊಡ್ಡಿ.
8	8-ಟಿ. ಬೇಕುಪ್ಪೆ	ಟಿ.ಬೇಕುಪ್ಪೆ, ತೇರಿನದೊಡ್ಡಿ, ತಿಗಳರಹೊಸಹಳ್ಳಿ, ಗಂಗಯ್ಯನದೊಡ್ಡಿ, ಬೋಳಶೆಟ್ಟಿದೊಡ್ಡಿ, ಬೇವಿನಮರದ ದೊಡ್ಡಿ, ಹೊಸದೊಡ್ಡಿ, ಹೊರಳಗಲ್ಲು, ಹರಿಜನಕಾಲೋನಿ, ಕರಿರಾಯರದೊಡ್ಡಿ, ಜೋಗಮಾನಹೊಸಹಳ್ಳಿ, ಚೌಕಸಂದ್ರ, ಜನತಾ ಕಾಲೋನಿ, ಬೇಕುಪ್ಪೆ ಸರ್ಕಲ್, ಶ್ರೀನಿವಾಸನಹಳ್ಳಿ, ಅಂಕಚಾರ ದೊಡ್ಡಿ.
9	9-ಶಿವನಹಳ್ಳಿ	ಶಿವನಹಳ್ಳಿ, ಅರಳಾಳು, ಶೆಟ್ಟರದೊಡ್ಡಿ, ಎ.ಕೆ.ಕಾಲೋನಿ, ಗಡಸಹಳ್ಳಿ, ದೊಡ್ಡತಾಂಡ್ಯ, ಕಂಚಿಕಾಳನದೊಡ್ಡಿ, ತೊಳಸಿದೊಡ್ಡಿ, ಬಂಡದೊಡ್ಡಿ (ಹೊಂಗಾಣಿದೊಡ್ಡಿ), ಸೀಗೆಕೋಟೆ, ಕಾಳೇಗೌಡನದೊಡ್ಡಿ, ಹರಿಜನ ಕಾಲೋನಿ, ಅಣಜವಾಡಿದೊಡ್ಡಿ, ತೆಂಗಿನಮರದದೊಡ್ಡಿ, ಹನುಮನಹಳ್ಳಿ, ರಾಮನಹಳ್ಳಿ, ಮಂಚನ ದೊಡ್ಡಿ.
10	10-ಉಯ್ಯಂಬಳ್ಳಿ	ಉಯ್ಯಂಬಳ್ಳಿ, ಹೂಳ್ಯ, ಚೀಲಂದವಾಡಿ, ಏಳಗಳ್ಳಿ, ವಂಡರಲಿಂಗೇಗೌಡನ ದೊಡ್ಡಿ, ಪುಟ್ಟಯ್ಯನದೊಡ್ಡಿ, ಹಾರೋಶಿವನಹಳ್ಳಿ, ಹೊಸದೊಡ್ಡಿ, ವಡಕಕಟ್ಟೆ, ಬೆಂಡಗೋಡ್ಲು, ನಲ್ಲಹಳ್ಳಿ ದೊಡ್ಡಿ (ಹರಿಜನ ದೊಡ್ಡಿ), ಲಿಂಗೇಗೌಡನ ದೊಡ್ಡಿ, ಪುರುಷಗೊಂಡನ ಹಳ್ಳಿ, ಚುಂಚಿ ಕಾಲೋನಿ, ಹೆಗ್ಗನೂರು, ತಿಮ್ಮೇಗೌಡನದೊಡ್ಡಿ, ದಬ್ಬೆ, ಕಾಡುಶಿವನಹಳ್ಳಿದೊಡ್ಡಿ, ವೀರಸಂದ್ರ, ಕೊಗ್ಗದೊಡ್ಡಿ, ಸಂಗಮ, ಮಾವಳ್ಳಿ, ಸಂಪತ್ತಯ್ಯಂಗಾರದೊಡ್ಡಿ, ಮಡಿವಾಳ, ಬೊಮ್ಮಸಂದ್ರ, ಮುಗ್ಗೂರು ಫಾರಸ್, ಭೂಹಳ್ಳಿ, ಸೊಲಿಗೆರೆ, ಕೊಣಾಲಗುಂದಿ, ಕುರಿಮಂದೆದೊಡ್ಡಿ, ಚಿನ್ನಾಣಿ, ಸಂಭಾ ಪುರ,

ರಾಮನಗರ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
11	11-ದೊಡ್ಡ ಆಲಹಳ್ಳಿ	ದೊಡ್ಡ ಆಲಹಳ್ಳಿ, ಅಂಬೇಡ್ಕರ್ ಕಾಲೋನಿ, ಮಕ್ಕಳಂದ, ನಾಯ್ಕನಹಳ್ಳಿ, ಮಾದೇಗೌಡನಹಳ್ಳಿ, ತಿಮ್ಮೇಗೌಡನದೊಡ್ಡಿ, ಕಾಡಹಳ್ಳಿ, ಮರಳೆತಿಮ್ಮನ ದೊಡ್ಡಿ, ಹಲಸೂರು, ಬೊಮ್ಮನದೊಡ್ಡಿ, ಬೋರೆಗೌಡನದೊಡ್ಡಿ, ಕುಂಚಿಟ್ಟಿಗರಪಾಳೆ, ದ್ಯಾವೇಗೌಡನದೊಡ್ಡಿ, ಗೊಲ್ಲರದೊಡ್ಡಿ, ದೊಂತೂರು, ಹರಿಜನಕಾಲೋನಿ, ಚಿಕ್ಕ ಮುದುಡೆ, ಲಿಂಗೇಗೌಡನ ದೊಡ್ಡಿ.
12	12-ಅಚ್ಚಲು	ಅಚ್ಚಲು, ಉಪ್ಪಕೆರೆದೊಡ್ಡಿ, ಸೊಳ್ಳೆಪುರದದೊಡ್ಡಿ, ಇಂದಿರಾನಗರ, ಮಾರನಾಯಕನದೊಡ್ಡಿ, ಜಕ್ಕೇಗೌಡನದೊಡ್ಡಿ, ಮದುವೆ ತೆಕ್ಕಲುದೊಡ್ಡಿ, ವಡ್ಡೆಗೌಡನದೊಡ್ಡಿ, ಗೊಲ್ಲರದೊಡ್ಡಿ, ತೋಟಹಳ್ಳಿ, ದ್ಯಾವೇಗೌಡನ ದೊಡ್ಡಿ, ಹೊಸ ಬಡವಾಣಿ, ಹರಿಜನ ಕಾಲೋನಿ, ಪಟೇಲರ ದೊಡ್ಡಿ, ಬೊಮ್ಮನಹಳ್ಳಿ, ಬಳೆಬಸಪ್ಪನ ದೊಡ್ಡಿ, ಯಡಮಾರನಹಳ್ಳಿ, ಬೊಮ್ಮನಬೋವಿದೊಡ್ಡಿ, ಹೊಂಗಾಣಿ ದೊಡ್ಡಿ, ಪಟೇಲ್ ಈರೇಗೌಡನದೊಡ್ಡಿ, ಮಾಸ್ತರ್ ದೊಡ್ಡಿ, ಕರಗೇ ತಿಮ್ಮನದೊಡ್ಡಿ, ನೆಹರೂ ದೊಡ್ಡಿ, ಹಂಚಿಪುರದದೊಡ್ಡಿ, ಪುರದದೊಡ್ಡಿ (ಬೇ).
13	13-ಮರಳೆಬೇಕುಪ್ಪೆ	ಮರಳೆಬೇಕುಪ್ಪೆ, ತಾವರೆಘಟ್ಟೆ, ಟೋಕಿನಾಯ್ಕನ ದೊಡ್ಡಿ, ಅಂಕಪ್ಪನ ದೊಡ್ಡಿ, ಬಸವಲಿಂಗೇಗೌಡನ ದೊಡ್ಡಿ, ಮರಳೆ, ಮರಳೆಗವಿ ಮರ, ಕೃಷ್ಣಯ್ಯನದೊಡ್ಡಿ, ಚಿಕ್ಕೇಗೌಡನದೊಡ್ಡಿ, ಮಹಿಮನಹಳ್ಳಿ, ಕಂಪನಿಗೌಡನ ದೊಡ್ಡಿ, ಅರಸೇಗೌಡನ ದೊಡ್ಡಿ, ಸರಿಯಪ್ಪನದೊಡ್ಡಿ, ಪ್ರಾಂಟೇಗಿರಿಯಪ್ಪನ ದೊಡ್ಡಿ, ಮುತ್ತರಾಯನ ಪುರ, ನಲ್ಲಹಳ್ಳಿ, ಮೂಗಯ್ಯನ ದೊಡ್ಡಿ, ಹಾರೋಬೆಲೆ, ಹಾರೋಬೆಲೆ ಪ್ರಾಜೆಕ್ಟ್, ಜ್ಯೋತಿನಗರ, ಅಜ್ಜೇಗೌಡನದೊಡ್ಡಿ, ಅಂಥೋಣಿ ದೊಡ್ಡಿ, ಮುದ್ದಮ್ಮನದೊಡ್ಡಿ, ಸಿಪಾಯಿದೊಡ್ಡಿ, ಹಾರೋಬೆಲೆ ಡ್ಯಾಂ.
14	14-ಹೊಕುಂದ	ಹೊಕುಂದ, ಶ್ರೀರಾಮಸಾಗರ ಶಂಕರದೊಡ್ಡಿ, ಮುಳ್ಳಹಳ್ಳಿ, ನೇರಳೆ ಹಳ್ಳಿದೊಡ್ಡಿ, ಕಲ್ಲೇಗೌಡನದೊಡ್ಡಿ, ಮಾದರಹಳ್ಳಿ, ಗೊಲ್ಲರದೊಡ್ಡಿ, ಬೋಳಪ್ಪನ ದೊಡ್ಡಿ, ನೀಲಗಾರರದೊಡ್ಡಿ, ಗುಂಡಯ್ಯನದೊಡ್ಡಿ, ಚಂಬಳಿಕೆ ದೊಡ್ಡಿ, ಕೊಕ್ಕರೆ ಹೊಸಹಳ್ಳಿ, ಕೂತಗಲೆ, ಮಾರ್ಗದಯ್ಯನ ಗುಂದಿ.
15	15-ಐ. ಗೊಲ್ಲಹಳ್ಳಿ	ಐ.ಗೊಲ್ಲಹಳ್ಳಿ, ಪಿಳ್ಳೇಗೌಡನದೊಡ್ಡಿ, ತೆರಿಗೇದೊಡ್ಡಿ, ತೊಗರಿಗೌಡನದೊಡ್ಡಿ, ಬಳ್ಳಾರಿಗೌಡನ ದೊಡ್ಡಿ, ಕುಂಟನದೊಡ್ಡಿ, ಚನ್ನೇಗೌಡನದೊಡ್ಡಿ, ಅರೆಮೇಗಳ ದೊಡ್ಡಿ, ಪುಟ್ಟೇಗೌಡನದೊಡ್ಡಿ, ನಿಂಗಪಟ್ಟಣ, ಬಾಳೇಪುರದ ದೊಡ್ಡಿ, ಬೋಳಮಲ್ಲಪ್ಪನದೊಡ್ಡಿ, ಅರೆಕೊಪ್ಪ, ಬಂಡೆದೊಡ್ಡಿ, ಕಾಡುಶಿವನೇಗೌಡನ ದೊಡ್ಡಿ, ರಂಗಪ್ಪನದೊಡ್ಡಿ, ಸಿದ್ದಲಿಂಗಪ್ಪನನದೊಡ್ಡಿ, ಆಲ್ಕುಳಿ, ಶಿವನೇಗೌಡನದೊಡ್ಡಿ, ಉಯ್ಯಂಬಳ್ಳಿದೊಡ್ಡಿ, ಕೋಟೆಕೊಪ್ಪ, ಕರಿಕಲ್ ಕಟ್ಟೆ, ಮರಿಗೌಡನ ದೊಡ್ಡಿ, ದೊಡ್ಡಕೊಪ್ಪ, ತಗಡೇಗೌಡನದೊಡ್ಡಿ, ಚಿಕ್ಕೊಪ್ಪ, ಚಲ್ಲಿಪುರದದೊಡ್ಡಿ, ಪಟೇಲರದೊಡ್ಡಿ, ಶೆಟ್ಟರದೊಡ್ಡಿ, ಕೊರಟಗರೆ ದೊಡ್ಡಿ, ಹೊಸದೊಡ್ಡಿ, ಮುತ್ತಯ್ಯನದೊಡ್ಡಿ, ಜೋಸೆಫ್ ದೊಡ್ಡಿ, ಟಿ.ಗೊಲ್ಲಹಳ್ಳಿ, ಗುರುವನ ದೊಡ್ಡಿ, ಭೋಗನಂಜಪ್ಪನದೊಡ್ಡಿ, ಮುನೇಶ್ವರನದೊಡ್ಡಿ, ಚನ್ನಸಂದ್ರ.
16	16-ನಾರಾಯಣಪುರ	ನಾರಾಯಣಪುರ, ಗೊಲ್ಲಹಳ್ಳಿ, ಬೊಮ್ಮಸಂದ್ರ, ಎಳಯ್ಯನದೊಡ್ಡಿ, ದೊಡ್ಡ ಬೆಟ್ಟಹಳ್ಳಿ, ಚಿಕ್ಕ ಬೆಟ್ಟಹಳ್ಳಿ, ಹನುಮಂತಪುರ (ಅರಗಾಡು), ಕೆಬ್ಬೆಹಳ್ಳಿ, ಶ್ರೀನಿವಾಸಪುರ, ಹೊನ್ನಿಗನಹಳ್ಳಿ, ಬೆಟ್ಟಗೌಡನದೊಡ್ಡಿ, ಇಂದಿರಾನಗರ, ಕಗ್ಗಲಹಳ್ಳಿದೊಡ್ಡಿ, ಹುಲಿಬೆಲೆ, ಜನತಾ ಕಾಲೋನಿ, ಕೂನೂರು, ಬೆಟ್ಟಗೌಡನದೊಡ್ಡಿ, ನಿಡಗಲ್ಲು, ಅರಳಾಳುಸಂದ್ರ, ಗೊಲ್ಲರದೊಡ್ಡಿ, ಕಮ್ಮಾಣಿ ದೊಡ್ಡಿ, ಕಲ್ಲೆರೆದೊಡ್ಡಿ, ಅರಗಾಡು, ಅರಕರೆ, ಗರಳಾಪುರ, ಇಂದಿರಾನಗರ, ರಾಮಪುರದೊಡ್ಡಿ, ದೊಡ್ಡಗುಳಿ, ನಾಯ್ಕಲ್ ದೊಡ್ಡಿ, ಬನ್ನಹಳ್ಳಿ, ಅಂಕೇಗೌಡನ ದೊಡ್ಡಿ.
17	17-ಏರಂದ್ರಾಪನಹಳ್ಳಿ	ಏರಂದ್ರಾಪನಹಳ್ಳಿ, ಪುಟ್ಟದಾಸನದೊಡ್ಡಿ, ಗುಳುಗನಹಳ್ಳಿ, ಕೋಮೇಗೌಡನ ದೊಡ್ಡಿ, ಕಂಪೇಗೌಡನದೊಡ್ಡಿ, ಯರೇಹಳ್ಳಿ (ಬೇ), ಯಕ್ಕುಳಿ, ಅಜ್ಜಬಸನಹಳ್ಳಿ, ತಟ್ಟುಗುಪ್ಪೆ, ತಿಪ್ಪೂರು, ಬಿಜ್ಜಹಳ್ಳಿ, ಕರಿಗೌಡನದೊಡ್ಡಿ, ನಾಯ್ಕಲ್ ದೊಡ್ಡಿ.

ರಾಮನಗರ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಬೊಮ್ಮಸಂದ್ರ, ಹಂಚಗುಳಿ, ಹಲಸೂರು, ಹುಣಸೆಮರದದೊಡ್ಡಿ, ಕಬ್ಬರೆ, ಕೆಳಗಿನ ಕಬ್ಬರೆ, ಕೆ.ಗೊಲ್ಲಹಳ್ಳಿ, ರಂಗಪ್ಪನದೊಡ್ಡಿ, ಬನ್ನಹಳ್ಳಿ ದೊಡ್ಡಿ.
18	18-ಕೋಡಿಹಳ್ಳಿ	ಕೋಡಿಹಳ್ಳಿ, ಹೊಸದೊಡ್ಡಿ, ಮುನೇಗೌಡನದೊಡ್ಡಿ, ಕೋಡಿಪುರ, ಮಾರಸಂದ್ರ, ಲಕ್ಷ್ಮೀಗೌಡನದೊಡ್ಡಿ, ರಾಜಪುರದದೊಡ್ಡಿ, ದೊಡ್ಡಕಬ್ಬಳ್ಳಿ, ಅರಳಿಮರದದೊಡ್ಡಿ, ಚಿಕ್ಕ ಕಬ್ಬಾಳು, ಮಲ್ಲಾಪುರ.
19	19-ಬನ್ನಿಮುಕ್ಕೋಡು	ಬನ್ನಿಮುಕ್ಕೋಡು, ಮರಳಿಪುರ, ಗುರಿಕಾರದೊಡ್ಡಿ, ನಿಂಗೇಗೌಡನದೊಡ್ಡಿ, ಸಿಂಗಾರಿದೊಡ್ಡಿ, ವರ್ತಿಪುರ, ಮಾಳಿಗೇಗೌಡನದೊಡ್ಡಿ, ಬಂಡೆಮಾದಯ್ಯನ ದೊಡ್ಡಿ, ಮುನಿನಾಯ್ಕನದೊಡ್ಡಿ, ಚಿಕ್ಕಮುಕ್ಕೋಡು, ಬಿಜ್ಜಹಳ್ಳಿ, ಸಾವುಕಾರ್ ದೊಡ್ಡಿ, ಬಾಳೊಂಡನಹಳ್ಳಿ, ಹೊನ್ನಿಗನಹಳ್ಳಿ, ಮಾಳಿಗೇಗೌಡನದೊಡ್ಡಿ, ಪೂಜಾರಿದೊಡ್ಡಿ, ದಿಂಬದಹಳ್ಳಿ, ಇರಲ್ ಪೋಡ್, ಬೇವಿನಮರದದೊಡ್ಡಿ, ಕುಡಿಗಲಾಣಿ, ಕಲ್ಲಿಗೌಡನದೊಡ್ಡಿ, ಹುಣಸಲನಾಥ, ಮುಗೂರು, ಕಬ್ಬಾಳಯ್ಯನ ದೊಡ್ಡಿ, ಹುಣಸನಹಳ್ಳಿ, ಚಿಕ್ಕೊಂಡನಹಳ್ಳಿ, ತಿಮ್ಮನದೊಡ್ಡಿ, ಮರಿದೇವಾದೊಡ್ಡಿ, ಮರಳಿದೊಡ್ಡಿ, ಬಂಡೆದೊಡ್ಡಿ, ತಿಮ್ಮರಾಯರದೊಡ್ಡಿ, ಪೂಜಾರಿ ನಾಯ್ಕನದೊಡ್ಡಿ, ತಟ್ಟೆಕೆರೆ, ಬಸವನಪುರ, ಕೆಂಚೇಗೌಡನದೊಡ್ಡಿ (ಬೆಟ್ಟಯ್ಯನದೊಡ್ಡಿ), ಕುರುಬರಹಳ್ಳಿ, ದೊಡ್ಡಿ, ಲಿಂಗೇಗೌಡನದೊಡ್ಡಿ, ನರೇಂದ್ರ ಫಾರಂ, ಹುಣಸನ ಕೋಡಿಹಳ್ಳಿ, ಕಾಳಶೆಟ್ಟಿಪುರ, ಸಿದ್ದಲಿಂಗಮ್ಮನ ದೊಡ್ಡಿ, ನಂಜಪ್ಪನದೊಡ್ಡಿ, ಮೂಗೇಗೌಡನದೊಡ್ಡಿ, ಗಂಗನಹಳ್ಳಿ, ಬಸವಪಟ್ಟಣ, ಸರಹದ್ದಿನದೊಡ್ಡಿ, ಗೊಲ್ಲರದೊಡ್ಡಿ, ನೇರಳಹಟ್ಟಿ ದೊಡ್ಡಿ.
20	20-ಹೊಸದುರ್ಗ	ಹೊಸದುರ್ಗ, ಚೀಕಲೇಗೌಡನದೊಡ್ಡಿ, ಕೆಬ್ಬೆದೊಡ್ಡಿ, ಬಾಳೇಪುರ, ಭೀಮಗೊಂಡನ ಹಳ್ಳಿ, ದೊಡ್ಡಕೆರೆದೊಡ್ಡಿ, ಮೆಬ್ಬಿನದೊಡ್ಡಿ, ಕೆರೆಮೇಗಳ ದೊಡ್ಡಿ, ಚಿಕ್ಕೀರೇಗೌಡನ ದೊಡ್ಡಿ, ರಾಮದೇವರದೊಡ್ಡಿ, ಹಣಕಡಬೂರು, ಸಾಲಬನ್ನಿ, ವಲಸೆ, ಗುಡ್ಡವೀರನಹೊಸಹಳ್ಳಿ, ಬಾಣಿನಾಯ್ಕನದೊಡ್ಡಿ, ಕೆಂಪಾಲನಾಥ, ಏರಂಗರೆ, ಚಿಕ್ಕ ಏರಂಗರೆ, ವಾಸಪ್ಪನದೊಡ್ಡಿ, ಮಂಗಪ್ಪನದೊಡ್ಡಿ, ಆಲನಾಥ, ಅರ್ಜುನಹಳ್ಳಿ ಈರೇಗೌಡನ ದೊಡ್ಡಿ.
21	21-ಕೊಳಗೊಂಡನಹಳ್ಳಿ	ಕೊಳಗೊಂಡನ ಹಳ್ಳಿ, ಅರಳಗಡಕಲು, ಈರಯ್ಯನದೊಡ್ಡಿ, ಚಾಮುಂಡಿಪುರ, ಬಿಳಿದಾಳೆ, ಮರಿಸಿದ್ದೇಗೌಡನ ದೊಡ್ಡಿ, ತಿಮ್ಮೇಗೌಡನದೊಡ್ಡಿ, ಯಲಚೆಹಳ್ಳಿ, ವೀರಸಂದ್ರ, ಗಟ್ಟಿಗುಂದ, ಗುಳುವಾಡಿದೊಡ್ಡಿ, ಇಲ್ಲಿಗರದೊಡ್ಡಿ, ಇರುಳಿಗರ ದೊಡ್ಡಿ, ಬಂಡೆದೊಡ್ಡಿ, ಯಲವನಾಥ, ಬನ್ನಗಿರಿದೊಡ್ಡಿ, ಆಲಗಡಕಲು, ಮಂದದೊಡ್ಡಿ, ಕಾಡು ಶಿವನಹಳ್ಳಿ.
3- ಹಾರೋಹಳ್ಳಿ ತಾಲ್ಲೂಕು ಪಂಚಾಯತಿ		
1	1-ಕೊಳ್ಳಿಗನಹಳ್ಳಿ	ಕೊಳ್ಳಿಗನಹಳ್ಳಿ, ಆಣೆದೊಡ್ಡಿ, ಸಿದ್ದಯ್ಯನದೊಡ್ಡಿ, ಕಡಸಿಕೊಪ್ಪ, ನಾರಾಯಣಪುರ, ಸೊಂಟೇನಹಳ್ಳಿ, ಹೊನ್ನಲಗನದೊಡ್ಡಿ, ಗಾರೇಪಾಳೆ, ಹುಲ್ಲುಗೊಂಡನ ಹಳ್ಳಿ, ಚಿಕ್ಕಮುತ್ತಯ್ಯನದೊಡ್ಡಿ, ಪಿ.ಜಿ.ಆರ್ ಸಿಂಧ್ಯಾಪುರ, ಎರೇಹಳ್ಳಿ, ರಾಮಸಾಗರ, ದಾಸೇಗೌಡನದೊಡ್ಡಿ, ಸಂಬಯ್ಯನ ದೊಡ್ಡಿ, ಹೊಸಕಾಲೋನಿ, ನರಸಿಂಹಯ್ಯನದೊಡ್ಡಿ, ಗೊಲ್ಲಹಳ್ಳಿ, ದೊಂಬರದೊಡ್ಡಿ, ಸಂಜೀವಯ್ಯನ ದೊಡ್ಡಿ.
2	2-ದೊಡ್ಡಮುದವಾಡಿ	ದೊಡ್ಡಮುದವಾಡಿ, ಮತ್ತಿಕುಂಟೆ, ಆರುತಿಪಾಳೆ, ಸಿಂಗಸಂದ್ರ, ವೀರೇಗೌಡನ ದೊಡ್ಡಿ, ಮಾರುತಿನಗರ, ಸಾಬರದೊಡ್ಡಿ, ಬಂಡಿಗಾನಹಳ್ಳಿ, ಸ್ವತಂತ್ರನ, ಗರ, ಮೇಡನಹಳ್ಳಿ, ಗೂಗಾರೇದೊಡ್ಡಿ, ದಿಂಬದಹಳ್ಳಿ, ಅರಟಬಲೆ, ಅಂಗರಹಳ್ಳಿ, ಲಿಂಗೇಗೌಡನದೊಡ್ಡಿ, ಕೊಟ್ಟಗಾಳು, ಬೆಳಗೊಳ, ಪಿಚಚ್ಚನಕೆರೆ, ಕಣಿವೆಕಟ್ಟೆ, ದೊಡ್ಡಕಲ್ ಬಾಳ, ಭದ್ರೇಗೌಡನದೊಡ್ಡಿ, ಚಿಕ್ಕಕಲ್ ಬಾಳ, ಸಿದ್ದೇನಹಳ್ಳಿ.
3	3-ಚೀಲೂರು	ಭದ್ರೇಗೌಡನ ದೊಡ್ಡಿ, ಚೀಲೂರು, ಕಾಳೇಗೌಡನದೊಡ್ಡಿ, ಹೊಟ್ಟೇಗೌಡನ ದೊಡ್ಡಿ, ವಡೇರಹಳ್ಳಿ, ವಡೇರಹಳ್ಳಿ ಕಾಲೋನಿ, ಯಡುವನಹಳ್ಳಿ, ಹನುಮನಹಳ್ಳಿ, ಉಲಚೀಕಟ್ಟೆ(ನರೇಪುರ), ಕೆಂಫಯ್ಯನ ದೊಡ್ಡಿ, ಹನುಮಂತನಗರ, ಹೆಬ್ಬಿದರಮಟ್ಟು, ಕೆಂಪೇಗೌಡನದೊಡ್ಡಿ, ದೊಡ್ಡ ಕುರುಬರಹಳ್ಳಿ.



ರಾಮನಗರ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಚಿಕ್ಕಕುರುಬರಹಳ್ಳಿ, ಬನ್ನಿಕುಪ್ಪೆ, ಹುಲಿಸಿದ್ದೇಗೌಡನ ದೊಡ್ಡ, ಭೈರೇಗೌಡನದೊಡ್ಡ, ರಸ್ತೆಜಕ್ಕಸಂದ್ರ, ಹರಿಜನ ಕಾಲೋನಿ, ಜುಜ್ಜಲೆಗೌಡನ ದೊಡ್ಡ, ಹೊಸಕಾಲೋನಿ (ಬಿ.ಡಬ್ಲ್ಯೂ.ಎಸ್.ಎಸ್.ಬಿ), ದೇವರಕಗ್ಗಲಹಳ್ಳಿ.
4	4-ಟಿ.ಹೊಸಹಳ್ಳಿ	ಟಿ.ಹೊಸಹಳ್ಳಿ, ಹೊಸದೊಡ್ಡ, ಮಾರಸಂದ್ರ, ಬಳೆಚನ್ನವಲಸೆ, ಪಡುವಣಗೆರೆ, ಎ.ಕೆ ಕಾಲೋನಿ, ಪುರದದೊಡ್ಡ, ಕೃಷ್ಣಾಪುರದದೊಡ್ಡ, ದೊಡ್ಡ ಸಾದೇನಹಳ್ಳಿ, ಎ.ಕೆ ಕಾಲೋನಿ, ದೊಡ್ಡೂರು, ಪುಟ್ಟಹಗ್ಗಡವಲಸೆ, ಕೀರಣಗೆರೆ, ಮರಿಗೌಡನದೊಡ್ಡ, ಚಿಕ್ಕ ದೇವರಹಳ್ಳಿ, ಚಿಕ್ಕ ಸಾದೇನಹಳ್ಳಿ, ಚಿಕ್ಕ ಸಾದೇನಹಳ್ಳಿ ಗೇಟ್, ಅಗರ.
5	5-ತೋಕಸಂದ್ರ	ಹೊಸ ತೋಕಸಂದ್ರ, ಹಳೆ ತೋಕಸಂದ್ರ, ಉಪ್ಪಕೆರೆದೊಡ್ಡ, ನಂಜಯ್ಯನದೊಡ್ಡ, ಮಲ್ಲಿಗೆಮೆಟ್ಟು, ಬಸವನಪುರ, ಭೈರೇಗೌಡನದೊಡ್ಡ, ಮರಿಗೌಡನದೊಡ್ಡ, ಚೆನ್ನೇಗೌಡನದೊಡ್ಡ, ಮರಿಗೌಡನದೊಡ್ಡ, ಬಳ್ಳಿಗೆರೆ, ಚೌಡಯ್ಯನದೊಡ್ಡ, ಮಲ್ಲೇನಹಳ್ಳಿ, ಮುರಳಿದೊಡ್ಡ, ಗುತ್ತಲಹುಣಸೆ, ಅಜ್ಜಿಗೌಡನವಲಸೆ, ಮಾದಾಪುರದ ದೊಡ್ಡ, ಉದಾರದೊಡ್ಡ, ದುನ್ನಸಂದ್ರ, ಎಂ. ಮಣಿಯಂಬಾಳ್, ಕೊಣಾಳ್ ದೊಡ್ಡ, ಮಾವತ್ತೂರ್ ದೊಡ್ಡ, ಸುಂಟರದೊಡ್ಡ, ಅರಳಿಕೆರೆದೊಡ್ಡ, ಮುನಿಯಾಬೋವಿದೊಡ್ಡ, ಬಾಚಹಳ್ಳಿ, ಪುಟ್ಟಗೌಡನದೊಡ್ಡ, ದಂಡೆ ಕೆಂಪೆಗೌಡನದೊಡ್ಡ, ಎ.ಕೆ. ಕಾಲೋನಿ, ಸುಂಡಘಟ್ಟ, ಬೆಟ್ಟಗೌಡನದೊಡ್ಡ, ಬಿಳಿಕಲ್ ಸ್ಟೇಟ್ ಫಾರೆಸ್ಟ್.
6	6-ದೊಡ್ಡಮರಳವಾಡಿ	ದೊಡ್ಡಮರಳವಾಡಿ, ಸಾಬರದೊಡ್ಡ, ಚಿಕ್ಕದಾಸೇಗೌಡನದೊಡ್ಡ, ಮಹಡಿಶೆಟ್ಟರದೊಡ್ಡ, ದುರ್ಗೇಗೌಡನದೊಡ್ಡ, ದೊಡ್ಡಮರಳವಾಡಿ-3ನೇ ಬ್ಲಾಕ್, ದೊಡ್ಡಮರಳವಾಡಿ-4ನೇ ಬ್ಲಾಕ್, ಚಿಕ್ಕಮರಳವಾಡಿ, ಕುಲುಮೆದೊಡ್ಡ, ಕೆಂಕೆರೆಪಾಳ್ಯ, ಹನುಮಂತಪುರ, ಬೈರಮ್ಮನದೊಡ್ಡ, ಬೋಳಾರದೊಡ್ಡ, ಆನೆಹೊಸಹಳ್ಳಿ, ದೇವರಹಳ್ಳಿ, ಚಂದೂರಾವ್ ದೊಡ್ಡ, ಹೊನ್ನಯ್ಯನದೊಡ್ಡ, ಹೊಸದೊಡ್ಡ, ಬೋಸೇದೊಡ್ಡ, ನಾರಾಯಣರಾವ್ ದೊಡ್ಡ, ಕೃಷ್ಣಾಬೋವಿದೊಡ್ಡ, ತುಕರಾಂ ದೊಡ್ಡ, ಹೊಸಹಳ್ಳಿ.
7	7-ಯಲಚವಾಡಿ	ಕಲ್ಲನ ಕುಪ್ಪೆ, ಅರಳಿಮರದದೊಡ್ಡ, ಗೊಲ್ಲರದೊಡ್ಡ, ಜಟ್ಟಿದೊಡ್ಡ, ದೊಡ್ಡಬೆಜ್ಜಲಹಟ್ಟಿ, ಚಿಕ್ಕಬೆಜ್ಜಲಹಟ್ಟಿ, ಬೀಮೆಗೌಡನದೊಡ್ಡ, ತಾಂಡ್ಯ, ಶೀತಲವಾಡಿ, ರಾಜಶೇಖರದೊಡ್ಡ, ಮಾದೇಗೌಡನದೊಡ್ಡ, ನಾಯಕರ ತಾಂಡ್ಯ, ದೇವಾಲಯಮರದ ಹಗ್ಗು, ಕತ್ತರಿನಾಥ, ವಡ್ಡರಕುಪ್ಪೆ ತಾಂಡ್ಯ, ಶಿವನಹಳ್ಳಿದೊಡ್ಡ, ಮಾಯಗಯ್ಯನದೊಡ್ಡ, ಉಯ್ಯಲಪ್ಪನಹಳ್ಳಿ, ಸಿದ್ದೇಗೌಡನದೊಡ್ಡ, ಯಲಚವಾಡಿ, ಲಿಂಗಣಾಪುರ, ಭೀಮಸಂದ್ರ, ವಾಸಾಪಟ್ಟಣ, ಹನುಮಂತನದೊಡ್ಡ, ಗುತ್ತಲಹುಣಸೆ ದೊಡ್ಡ, ತೇರುಬೀದಿ, ಮೇಗಳಬೀದಿ, ಬೆಟ್ಟಹಳ್ಳಿ, ದೊಡ್ಡೂರು, ಕರಡಿದೊಡ್ಡ, ಕುಂಬಾರರದೊಡ್ಡ, ಕರಿಯನದೊಡ್ಡ, ಬಂಟನಾಳ್.
8	8-ಬನವಾಸಿ	ಬನವಾಸಿ, ವಡೇರಹಳ್ಳಿ, ಮಾದೇಗೌಡರಹಳ್ಳಿ, ಜುಟ್ಟಿಗೌಡನವಲಸೆ, ಅರಗಡಕಲು, ಗಾದಾರನಹಳ್ಳಿ, ಬಿಳುಗನಕುಪ್ಪೆ, ಮಾರೇಗೌಡನದೊಡ್ಡ, ಟಿ.ಮಣಿಯಂಬಾಳ್, ಗೋದೂರು, ಕಮಲಾಪುರ, ಚಿಕ್ಕಣ್ಣನವಲಸೆ, ನರೇಪುರ, ಮರಸರಹಳ್ಳಿ, ತಟ್ಟಿಕೆರೆ, ಮಾದೇಗೌಡನದೊಡ್ಡ, ಲೋಕನಾಯಕನತಾಂಡ್ಯ, ಎ.ಕೆ.ದೊಡ್ಡ, ಉರಗನದೊಡ್ಡ, ಕಣಿವೆದೊಡ್ಡ, ಮಾದಾಪುರದೊಡ್ಡ, ಶಿವಪುರ, ಕೊಣಾಲ ಗುಂದಿ, ಸಂಕದಾಸನ ದೊಡ್ಡ, ಅತ್ತಿಗುಪ್ಪೆ, ಜಿ.ಗೊಲ್ಲಹಳ್ಳಿ.
9	9-ಕೋನಸಂದ್ರ	ಗೊಟ್ಟಿಗಹಳ್ಳಿ, ಮುತ್ತರಾಯನಪುರ, ಸೊಣ್ಣಾರದೊಡ್ಡ, ತಿಮ್ಮಾಬೋವಿ, ಐನೋರದೊಡ್ಡ, ಕಾಡುಜಕ್ಕಸಂದ್ರ, ವೆಂಕಟಪ್ಪನದೊಡ್ಡ, ಮುನಿಮಾರೇಗೌಡನ ದೊಡ್ಡ, ಅಂಕೇಗೌಡನದೊಡ್ಡ, ನಾವಿಕಲ್ ದೊಡ್ಡ, ಕೋನಸಂದ್ರ, ಚಿಕ್ಕನ ದೊಡ್ಡ, ನಾಯ್ಕನ ದೊಡ್ಡ(ಲಂಬಾಣಿದೊಡ್ಡ), ಬೆಣಚಕಲ್ ದೊಡ್ಡ, ಅವರಮಾಳ ರಾಂಪುರ, ಕರಿಕಲ್ ದೊಡ್ಡ, ಎಡತ್ತೂರ್ ದೊಡ್ಡ, ರಾಂಪುರ, ಗುಟಲ್ ಕಾವಲ್, ಕುರುವಿನಹಟ್ಟಿ ಕಾವಲ್, ಐಡುಮಡು, ಮಾದೇಗೌಡನದೊಡ್ಡ, ವಡೇರಹಳ್ಳಿ, ತೋಕತಿಮ್ಮನದೊಡ್ಡ, ಜಟ್ಟಿಪಾಳ್ಯ, ಬೋಕಿಪುರ, ಕಗ್ಗಲಹಳ್ಳಿ, ಮುತ್ತಕ್ಕದ ಪಾಳ್ಯ, ಮುನಿನಗರ, ಹಳೆ ಗಬ್ಬಾಡಿ, ಪೆರುವಯ್ಯನದೊಡ್ಡ, ಚೂಡಯ್ಯನದೊಡ್ಡ, ಇಂದಿರಾನಗರ, ಗುಲ್ಲಹಟ್ಟಿ ಕಾವಲ್ (ಸಿದ್ದಾರ್ಥ ನಗರ), ರಾಗಿಹಳ್ಳಿ ಫಾರೆಸ್ಟ್, ಬೆಟ್ಟಹಳ್ಳಿ ಕಾವಲ್, ಬಡಸಾಬರ ದೊಡ್ಡ.



ರಾಮನಗರ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>4- ಮಾಗಡಿ ತಾಲ್ಲೂಕು ಪಂಚಾಯತಿ</b>		
1	1-ಹುಲಿಕಲ್	ಹುಲಿಕಲ್, ಬಾಲಗಂಗಾಧರ ತಿಲಕ್ ನಗರ, ಲಕ್ಕೇನಹಳ್ಳಿ, ಕುದುರೆಮರಿಪಾಳ್ಯ, ಹನುಮಂತಯ್ಯನಪಾಳ್ಯ, ತಿಮ್ಮಗೌಡನಪಾಳ್ಯ, ಸಿದ್ದರಂಗನಾಯ್ಕನಪಾಳ್ಯ, ರಾಮನಾಯ್ಕನಪಾಳ್ಯ, ಸುಬ್ಬಯ್ಯನಪಾಳ್ಯ, ಮುದ್ದಹನುಮೇಗೌಡನಪಾಳ್ಯ, ಗುಂಡಿಗೆರೆ, ತಿಗಳರಪಾಳ್ಯ, ಸಿದ್ದಬಸವಯ್ಯನಪಾಳ್ಯ, ಮಡಿಯಪ್ಪನಪಾಳ್ಯ, ಕೆಂಪಾಪುರ, ತಮ್ಮೇನಹಳ್ಳಿ, ಶ್ರೀಗಿರಿಪುರ, ಚಲುವೇಗೌಡನಪಾಳ್ಯ, ದೊಡ್ಡೇಗೌಡನಪಾಳ್ಯ, ಆಚಾರಿಪಾಳ್ಯ, ಜನತಾಕಾಲೋನಿ, ಗೊಲ್ಲರಹಟ್ಟಿ, ನಾಯ್ಕನಕಟ್ಟೆ, ಈರಣನಪಾಳ್ಯ, ಕೆಂಚರಂಗಯ್ಯನಪಾಳ್ಯ, ದೊಳ್ಳೇನಹಳ್ಳಿ, ಮುದಗರಪಾಳ್ಯ(ಮಲ್ಲರಪಾಳ್ಯ), ಮಲ್ಲಪ್ಪನಹಳ್ಳಿ, ಆಚಾರಿಪಾಳ್ಯ, ಹೊಸಹಳ್ಳಿ, ವೀರಸಾಗರ, ಬೈಲಪ್ಪನಪಾಳ್ಯ, ಚಿಕ್ಕಮಸ್ಕಲ್, ಮುದ್ದಪ್ಪನ ಪಾಳ್ಯ, ಬೆಟ್ಟಹಳ್ಳಿ, ಹೊಸಹಳ್ಳಿ, ಬೆಟ್ಟಹಳ್ಳಿ ಕಾಲೋನಿ, ಗೊಲ್ಲರಹಟ್ಟಿ, ಬೆಟ್ಟಹಳ್ಳಿ ಪಾಳ್ಯ, ಕೋಡಿಪಾಳ್ಯ, ಕಣ್ಣೂರು, ನಾಯಕನಪಾಳ್ಯ, ವಡ್ಡರಪಾಳ್ಯ, ಕೋಡಿಪಾಳ್ಯ, ಕಣ್ಣೂರ್ ಗೇಟ್, ಮುದ್ದಹನುಮಯ್ಯನಪಾಳ್ಯ, ಕೆಂಕರೆ, ಕೆಂಕರೆ ಪಾಳ್ಯ, ಸುಗ್ಗನಹಳ್ಳಿ, ಕೆರೆಹನುಮಯ್ಯನಪಾಳ್ಯ, ಚೌಡಿಬೇಗೂರು, ನಾಗನಹಳ್ಳಿ, ವಡ್ಡರಪಾಳ್ಯ, ನಾಯಕನಪಾಳ್ಯ, ಮಾರಸಂದ್ರ, ತಿಗಳರಪಾಳ್ಯ, ಚಿಕ್ಕಣನಪಾಳ್ಯ, ವೀರಯ್ಯನಪಾಳ್ಯ.
2	2- ಕುದೂರು	ಕುದೂರು, ಆಟದ ಮೈದಾನ, ಲಕ್ಷ್ಮೀದೇವಿನಗರ, ಶ್ರೀಕಂಠೇಶ್ವರ ಚಿತ್ರಮಂದಿರ, ನರಸಿಂಹಸ್ವಾಮಿ ದೇವಸ್ಥಾನ, ಸೋಲೂರು ರಸ್ತೆ ಬಲಬಾಗ, ಕೆ.ಇ.ಬಿ.ಕಾಲೋನಿ, ಭೈರವೇಶ್ವರ ಬೆಟ್ಟದತಪ್ಪಲು, ದಾಸಪ್ಪನಪಾಳ್ಯ, ಕೋಡಪ್ಪನಪಾಳ್ಯ, ಮಾರಪ್ಪನಪಾಳ್ಯ, ಹಳೆಪೇಟೆ, ಅಣಜಪ್ಪನಪಾಳ್ಯ, ಸೋಲೂರು ರಸ್ತೆ, ಕುದೂರು ಏ.ಕೆ.ಕಾಲೋನಿ, ಗೊಲ್ಲರಹಟ್ಟಿ, ಕುದೂರು ಶಿವಗಂಗೆ ರಸ್ತೆ, ರಂಗಶಾಮಯ್ಯನ ರಸ್ತೆ, ಮರುಳಕಟ್ಟೆ, ಧರ್ಮಯ್ಯನಪಾಳ್ಯ, ಜನತಾ ನಗರ, ಅಂತರಗಂಗೆಪಾಳ್ಯ, ರಾಯಪ್ಪನಪಾಳ್ಯ, ದಾಸರಂಗಪ್ಪನಪಾಳ್ಯ, ತಿಮ್ಮಗೌಡನಪಾಳ್ಯ, ಖಾಜಿಪಾಳ್ಯ, 5ನೆ ಬ್ಲಾಕ್, ಮಹಾತ್ಮನಗರ, ನವಗ್ರಾಮ, ಕುದೂರು ಕೋಟೆ, ಕುತ್ತನಗರೆ, ಹನುಮಂತಗೌಡನಪಾಳ್ಯ, ಖಾಜಿ ಪಾಳ್ಯ.
3	3-ಮಾದಿಗೊಂಡನಹಳ್ಳಿ	ಮಾದಿಗೊಂಡನಹಳ್ಳಿ, ಕಳ್ಳಿಪಾಳ್ಯ, ಮೇಗಳಪಾಳ್ಯ, ಅರಳಿಮರದಪಾಳ್ಯ, ಕನ್ನಸಂದ್ರ, ಕನ್ನಸಂದ್ರ ಕಾಲೋನಿ, ಅಜ್ಜಯ್ಯನಪಾಳ್ಯ, ಅರೆಪಾಳ್ಯ, ಅಂಚೆಪಾಳ್ಯ, ಆಲದಕಟ್ಟೆ, ವಾಜರಹಳ್ಳಿ, ಕಪೋಹಳ್ಳಿ, ಹನುಮಾಪುರ, ಅರಿಶಿನಕುಂಟೆ, ದಾಸೇಗೌಡನಪಾಳ್ಯ, ರಂಗೇನಹಳ್ಳಿ, ವಸಂತನಗರ, ತಿಮ್ಮಸಂದ್ರ, ರಂಗಯ್ಯನಪಾಳ್ಯ, ರಸ್ತೆಪಾಳ್ಯ ಮಲ್ಲಿಗುಂಟೆ, ಕೆಂಚನಪುರ, ಜನತಾ ಕಾಲೋನಿ, ಅದರಂಗಿ, ಲಕ್ಕಯ್ಯನಪಾಳ್ಯ, ರಂಗಯ್ಯನಪಾಳ್ಯ, ಕಟ್ಟೆಗೊಲ್ಲರಹಟ್ಟಿ, ಗೊಲ್ಲರಹಳ್ಳಿ, ಅಜ್ಜಹಳ್ಳಿ, ತಿಮ್ಮಗೌಡನಪಾಳ್ಯ, ಸೈಪುಲ್ಲ ಸಾಬರಪಾಳ್ಯ, ತೊರೆರಾಮನಹಳ್ಳಿ, ಅಂಚೆಬಸವನಪಾಳ್ಯ, ತೆಂಗಿನಮರದಪಾಳ್ಯ, ತೊರೆನರಸಿಂಹರಾಜಪುರ, ಕಾಗಿಮಡು, ಗೊಲ್ಲರಹಟ್ಟಿ.
4	4-ಬಾಣವಾಡಿ	ಬಾಣವಾಡಿ, ಶಿರಗನಹಳ್ಳಿ, ಜನತಾ ಕಾಲೋನಿ, ಮಲ್ಲಾಪುರ, ಗೌಡಯ್ಯನಪಾಳ್ಯ, ಉಡುಕುಂಟೆ, ಗೊಲ್ಲರಹಟ್ಟಿ, ಚನ್ನಿಗಪ್ಪನಪಾಳ್ಯ, ಕಲ್ಲಹಟ್ಟಿಪಾಳ್ಯ, ಮರಿಯಪ್ಪನಪಾಳ್ಯ, ಶಾಂತಪುರ, ಮುದುಗರೆಪಾಳ್ಯ, ಜನತಾ ಕಾಲೋನಿ, ರಾಮಯ್ಯನಪಾಳ್ಯ, ಮೈಲನಹಳ್ಳಿ, ಮೊಡಲಪಾಳ್ಯ, ಭೈರಸಂದ್ರ, ಮುನೇಶ್ವರ ಕ್ಷೇತ್ರ, ಮಹಿಮಪ್ಪನಪಾಳ್ಯ, ಆಲೂರು, ಕಕ್ಕಪಾಳ್ಯ, ಕಕ್ಕಪಾಳ್ಯ ಕಾಲೋನಿ, ಮೂಗನಹಳ್ಳಿ, ಮೂಗನಹಳ್ಳಿ ಕಾಲೋನಿ, ಪಾಲನಹಳ್ಳಿ, ವೀರಾಪುರ, ಗೊಲ್ಲರಹಟ್ಟಿ, ವೀರಾಪುರ ಜನತಾಕಾಲೋನಿ, ನರಸಿಂಹಯ್ಯಪಾಳ್ಯ, ಅಣ್ಣಸಾಬರಪಾಳ್ಯ, ಬಿಟ್ಟಸಂದ್ರ, ಜನತಾ ಕಾಲೋನಿ, ಪುಟ್ಟೆಗೌಡನಪಾಳ್ಯ, ಕುಪ್ಪೆಮಾಳ, ಬಿಟ್ಟಸಂದ್ರಕಾಲೋನಿ, ಎಣ್ಣೆಗರೆ, ಕಾಳಿಪಾಳ್ಯ, ಹೇಮಾಪುರ, ತಳವಾರಪಾಳ್ಯ, ರಂಗೇನಹಳ್ಳಿ, ಹೇಮಾಪುರ ಕಾಲೋನಿ, ವಡ್ಡರಹಳ್ಳಿ, ತುಪ್ಪದಹಳ್ಳಿ, ತುಪ್ಪದಹಳ್ಳಿ ಕಾಲೋನಿ, ಕನಿಕೇನಹಳ್ಳಿ, ಹೊಸಲಾಯ, ಹಳೇಲಾಯ, ಗಂಗೇನಪುರ, ನರಸಾಪುರ,

ರಾಮನಗರ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಕೆಂಪಾಪುರ, ಲಿಂಗದೇವರಪಾಳ್ಯ, ಮಲ್ಲಿಕಾರ್ಜುನಪಾಳ್ಯ(ಬೇ), ಕರಿನಾಗಪಾಳ್ಯ (ಭೈರಾಪುರ), ಚನ್ನೋಹಳ್ಳಿ, ವಡ್ಡರಹಳ್ಳಿ, ವಡ್ಡರಪಾಳ್ಯ, ಮುಪ್ಪೇನಹಳ್ಳಿ, ಮುಪ್ಪೇನಹಳ್ಳಿ ಕಾಲೋನಿ, ಮೇಗಲಪಾಳ್ಯ.
5	5-ಸೋಲೂರು	ಸೋಲೂರು, ರಂಗನಾಥಪುರ, ಜನತಾ ಕಾಲೋನಿ, ಮಾರುತಿನಗರ, ಮಲ್ಲಪ್ಪನಹಳ್ಳಿ, ಜಿರೋಜಿನಗರ, ರಂಗನಾಥನಗರ, ತೂಬರಪಾಳ್ಯ, ದಪ್ಪರಂಗಯ್ಯನಪಾಳ್ಯ, ಕಲ್ಯಾಣಪುರ, ಹರಿಜನಕಾಲೋನಿ, ಸೋಮದೇವನಹಳ್ಳಿ, ಎಲ್ಲಾಭೋವಿಪಾಳ್ಯ, ಚಿಕ್ಕಸೋಲೂರು, ಗೊಲ್ಲರಹಟ್ಟಿ, ಹರಿಜನಕಾಲೋನಿ, ಬಾಡರಹಳ್ಳಿ, ತಟ್ಟಕೆರೆ, ಹೊಸಚಿಕ್ಕಯ್ಯನಪಾಳ್ಯ, ರಂಗನಬೆಟ್ಟ, ರಾಮನಹಳ್ಳಿ, ಎ.ಕೆ.ಕಾಲೋನಿ, ಒಂಭತ್ತನಕುಂಟೆ, ಗದ್ದುಗೆಪಾಳ್ಯ, ದುಬ್ಬಯ್ಯನಪಾಳ್ಯ, ಚೌಳನಪಾಳ್ಯ.
6	6- ಗುಡೇಮಾರನಹಳ್ಳಿ	ಲಕ್ಕೇನಹಳ್ಳಿ, ತಿಮ್ಮರಾಯಗೌಡನಪಾಳ್ಯ, ಭದ್ರಾಪುರ, ಬೈಚಾಪುರ, ಹತ್ತಪ್ಪನಪಾಳ್ಯ, ಎ.ಕೆ.ಕಾಲೋನಿ, ಈರಯ್ಯನಪಾಳ್ಯ, ಬೈರಣ್ಣನಪಾಳ್ಯ, ಕೆಂಚಯ್ಯನಪಾಳ್ಯ, ಕನ್ನಸಂದ್ರ, ಕಲ್ಲುವೆಂಕಟಯ್ಯನಪಾಳ್ಯ, ಚನ್ನವೀರಯ್ಯನಪಾಳ್ಯ, ಪರ್ವತಯ್ಯನಪಾಳ್ಯ, ಚಿಕ್ಕನಹಳ್ಳಿ, ಕೋರಮಂಗಲ, ಕಾಳಬೈರಯ್ಯನಪಾಳ್ಯ, ಸಾಹುಕಾರಪಾಳ್ಯ, ಪದ್ಮಾಭೋವಿಪಾಳ್ಯ, ಹೊಸಹಳ್ಳಿ, ಕರಿಪಾಳ್ಯ, ಹರಿಜನಪಾಳ್ಯ, ಶಿಳ್ಳೆಕ್ಕಾತನಪಾಳ್ಯ, ಕುಲುಮೆಪಾಳ್ಯ, ಸಾಬರಪಾಳ್ಯ, ಮರಿಕುಪ್ಪೆ, ಮಾಗಡಿ ರಂಗಪ್ಪನ ಪಾಳ್ಯ, ಕೆಂಪ ಚಿಕ್ಕನಪಾಳ್ಯ, ಗೊರೂರು, ಬುಡ್ಡಯ್ಯನ ಪಾಳ್ಯ, ರಸ್ತೆ ಪಾಳ್ಯ, ಚಿಕ್ಕರಂಗಯ್ಯನಪಾಳ್ಯ, ಶ್ರೀನಿವಾಸನಗರ, ಬೀರವಾರ, ಬೀರವಾರ ಹ್ಯಾಂಡ್ ಪೋಸ್ಟ್, ಸಿದ್ದಪ್ಪನಪಾಳ್ಯ, ಜಯನಗರ, ಕಳ್ಳಿ ಪಾಳ್ಯ, ಹರಿಜನಕಾಲೋನಿ, ಕೋಡ್ಲೂರು, ಜಗನ್ನಾಥಪುರ, ಲಿಂಗೇನಹಳ್ಳಿ, ಗುಡೇಮಾರನಹಳ್ಳಿ, ಕಳ್ಳಿಪಾಳ್ಯ, ಉದ್ದಂಡಹಳ್ಳಿ, ಗೊಲ್ಲರಹಳ್ಳಿ, ಪಣ್ಣಯ್ಯನಪಾಳ್ಯ, ತಾಂಡೇನಪುರ, ದಾಸೇಗೌಡನಪಾಳ್ಯ, ನಾಗನಹಳ್ಳಿ, ಹಕ್ಕಿನಾಳು, ಸುತ್ತಹಳ್ಳಿಪಾಳ್ಯ, ಹರಿಜನ ಕಾಲೋನಿ, ಗರ್ಗೇಶ್ವರಪುರ, ಶೆಟ್ಟಿಹಳ್ಳಿಪಾಳ್ಯ, ಬಾಳಯ್ಯನಪಾಳ್ಯ, ಓಬಯ್ಯನಪಾಳ್ಯ.
7	7-ಮೋಟಗೊಂಡನಹಳ್ಳಿ	ಮೋಟಗೊಂಡನಹಳ್ಳಿ, ಜನತಾಕಾಲೋನಿ, ಮೇಕಲಯ್ಯಕಾಲೋನಿ, ಮರೇನಹಳ್ಳಿ, ಕಾಟನಪಾಳ್ಯ, ಮುಮ್ಮೇನಹಳ್ಳಿ, ಹೊಸೂರು, ರಾಜನಪಾಳ್ಯ, ಗಿರಿಜಾಪುರ, ಬೈರಪ್ಪನಪಾಳ್ಯ, ಬಸವೇನಹಳ್ಳಿ, ಬೆಟ್ಟೇಗೌಡನಪಾಳ್ಯ, ಕಂಬೇಗೌಡನಪಾಳ್ಯ, ಗೆಜ್ಜಗಲ್ ಪಾಳ್ಯ, ಕಲ್ಯಾಣಪುರ, ತೊರೆಹೊಸಹಳ್ಳಿ, ಗುಂಡಮ್ಮನಪಾಳ್ಯ, ಹೊನ್ನಯ್ಯನಪಾಳ್ಯ, ಪೆಮ್ಮನಹಳ್ಳಿ, ಕೋಡಿಹಳ್ಳಿ, ಶ್ರೀರಾಂಪುರ ಕಾಲೋನಿ, ತಿರುಮಲಾಪುರ, ಮಲ್ಲೂರು, ಗೇರುಪಾಳ್ಯ, ಅಂಕನಹಳ್ಳಿ, ಹೊಸಪಾಳ್ಯ, ಬೈರಲಿಂಗಯ್ಯನಪಾಳ್ಯ, ಬೊಮ್ಮನಹಳ್ಳಿ, ಸುತ್ತಗಟ್ಟಪಾಳ್ಯ, ಜೋಗಿಪಾಳ್ಯ, ಕೊತ್ತಗಾನಹಳ್ಳಿ.
8	8- ಬೆಳಗುಂಬ	ತಗ್ಗಿಕುಪ್ಪೆ, ತಗ್ಗಿಕುಪ್ಪೆ ಕಾಲೋನಿ, ಮೋಟೇಗೌಡನಪಾಳ್ಯ, ಕುರುಬರಪಾಳ್ಯ, ಬೈಚಾಪುರ, ಕೆಬ್ಬೆಪಾಳ್ಯ, ಕೆಂಪಯ್ಯನಪಾಳ್ಯ, ದೊಡ್ಡರಂಗಯ್ಯನಪಾಳ್ಯ, ಬೆಟ್ಟದಾಸಿಪಾಳ್ಯ, ಕಕ್ಕಪ್ಪನಪಾಳ್ಯ, ಕರಗದಹಳ್ಳಿ, ವೆಂಕಟರಂಗಯ್ಯನಪಾಳ್ಯ, ಹೊಸಹಳ್ಳಿ, ದಾಸಪ್ಪನಪಾಳ್ಯ, ಚಿಕ್ಕಯ್ಯನಪಾಳ್ಯ, ಯಲ್ಲಯ್ಯನಪಾಳ್ಯ, ಹರಿಸಿಂಗ್ ಪಾಳ್ಯ, ಅರಶಂಕರಮಠ, ಬ್ಯಾಲಕೆರೆ, ಜನತಾ ಕಾಲೋನಿ, ರಾಣೋಜಿಪಾಳ್ಯ, ಶಾಂತಿಗ್ರಾಮ, ನಾಗಶೆಟ್ಟಹಳ್ಳಿ, ಗೊಲ್ಲರಹಟ್ಟಿ, ದುಬ್ಬಗೊಟ್ಟಿಗೆ, ಮದಲಾರಯ್ಯನಪಾಳ್ಯ, ಕಲ್ಲಯ್ಯನಪಾಳ್ಯ, ಜೋಗಿಪಾಳ್ಯ, ಸಿಂಗಿಪಾಳ್ಯ, ನಸಿರುಮಾವಿನಕಟ್ಟ(ಬೆ), ಯಾಗನಹಳ್ಳಿ, ಸಿದ್ದಯ್ಯನಪಾಳ್ಯ, ಬೆಳಗುಂಬ, ತೊರೆಪಾಳ್ಯ, ಆನಂದನಗರ, ದೊಡ್ಡನರಸಯ್ಯನಪಾಳ್ಯ, ಗಿಡಗನಹಳ್ಳಿ, ಬಾಡರಹಳ್ಳಿ, ಹರ್ತಿ, ಹೊನ್ನಸಿದ್ದೇಗೌಡನಹಳ್ಳಿ, ಕೆರೆಕೊಡಿಪಾಳ್ಯ, ಹನುಮಂತಯ್ಯನಪಾಳ್ಯ, ಹೆಬ್ಬಾಳ ಪಾಳ್ಯ, ಅರೆಪಾಳ್ಯ, ಬಿ.ನಾರಾಯಣಪುರ, ಚಲುವಯ್ಯನಪಾಳ್ಯ, ಬೋಡಿಗನಹಳ್ಳಿ, ಪೋತಯ್ಯನಪಾಳ್ಯ, ಬೆಣಚುಕಲ್ಲುಪಾಳ್ಯ, ರಂಗಯ್ಯನಪಾಳ್ಯ, ಈರಯ್ಯನಪಾಳ್ಯ, ತಿಮ್ಮಸಂದ್ರ, ಕಲ್ಲೇಕುಂಟೆಪಾಳ್ಯ, ಹಿಪ್ಪೆಮರದಪಾಳ್ಯ.

ರಾಮನಗರ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಜಿ.ವಿ.ಪಾಳ್ಯ, ಕೋಟಪ್ಪನಪಾಳ್ಯ, ಪಣಕನಕಲ್ಲು, ಗುಡೆಪಾಳ್ಯ, ರಂಗೇನಹಳ್ಳಿ, ಮಡಿವಾಳರಪಾಳ್ಯ, ಸಿಡಗಹಳ್ಳಿ, ಕದರಯ್ಯನಪಾಳ್ಯ, ಚಿಕ್ಕಪ್ಪಯ್ಯನಪಾಳ್ಯ, ಬುಡ್ಡಯ್ಯನಪಾಳ್ಯ, ಮುತ್ತರಾಯನಗುಡಿಪಾಳ್ಯ, ಕಂಚುಗಾರನಹಳ್ಳಿ, ಜನತಾ ಕಾಲೋನಿ, ಭಂಟರಕುಪ್ಪೆ, ಹರಿಜನಾ ಕಾಲೋನಿ, ತೋರೆಚನ್ನೋಹಳ್ಳಿ, ತೋರೆ ರಾಂಪುರ.
9	9- ನೇತೇನಹಳ್ಳಿ	ನೇತೇನಹಳ್ಳಿ, ಹರಿಜನ ಕಾಲೋನಿ, ವ್ಯಾಸರಾಯನಪಾಳ್ಯ, ಸಂಜಿವಯ್ಯನಪಾಳ್ಯ, ಸೋಮಕ್ಕನಮಠ(ಬೇ), ಕರೇನಹಳ್ಳಿ, ಮುತ್ತರಾಯನಮಠ, ಚನ್ನಮ್ಮನಪಾಳ್ಯ, ಗುಮ್ಮಸಂದ್ರ, ಪರಂಗಿ ಚಿಕ್ಕನಪಾಳ್ಯ, ಜನತಾ ಕಾಲೋನಿ, ಕುಪ್ಪಯ್ಯನಪಾಳ್ಯ, ಶಾಂತಿನಗರ, ರುದ್ರದೇವರ ಮಠ, ಹೊಸ ಕಾಲೋನಿ, ಜಮಾಲ್ ಸಾಬರಪಾಳ್ಯ, ಗೊಲ್ಲರಹಟ್ಟಿ, ತಟವಾಳು, ಎ.ಕೆ.ಕಾಲೋನಿ, ವಿಶ್ವನಾಥಪುರ, ವಿಶ್ವನಾಥಪುರ ಕಾಲೋನಿ, ದೊಂಬರಪಾಳ್ಯ, ವಡ್ಡರಪಾಳ್ಯ, ಉಡುವೆಗೆರೆ, ನಸೆಪಾಳ್ಯ, ಜುಟ್ಟನಹಳ್ಳಿ.
10	10-ಬಾಚೇನಹಟ್ಟಿ	ಬಾಚೇನಹಟ್ಟಿ, ಬೋಗನಪಾಳ್ಯ, ದೊಡ್ಡಿಪಾಳ್ಯ, ನರಸಿಂಹಯ್ಯನಪಾಳ್ಯ, ದುಡುಪನಹಳ್ಳಿ, ಸೇವಾನಗರ, ಕಲ್ಲೂರು, ಕಂಚಹುಣಸೆಪಾಳ್ಯ, ಹರಿಜನಕಾಲೋನಿ, ಗುಡ್ಡಪ್ಪನಪಾಳ್ಯ, ವೆಂಕಟಯ್ಯನಪಾಳ್ಯ, ಶ್ಯಾನುಭೋಗನಹಳ್ಳಿ, ಜನತಾಕಾಲೋನಿ, ಕಾವಲ್ ಪಾಳ್ಯ, ಸಂಗಮೇಶ್ವರನ ಪಾಳ್ಯ, ವರದೇನಹಳ್ಳಿ, ಜನತಾಕಾಲೋನಿ, ತಗಚಗುಪ್ಪೆ, ಚಿಕ್ಕತೋರಪಾಳ್ಯ, ಗೊಲ್ಲರಪಾಳ್ಯ, ಇರುಳಿಗರ ಕಾಲೋನಿ, ಚಿಕ್ಕಮಸ್ಕಲ್, ವೀರಾಪುರ, ರಂಗೇಗೌಡನಪಾಳ್ಯ, ಬೈರೇಗೌಡನಪಾಳ್ಯ, ಎಕ್ಕದೇರಪಾಳ್ಯ, ದೊಡ್ಡಮಸ್ಕಲ್, ಅಡಕಮಾರನಹಳ್ಳಿ, ಸಿಂಗದಾಸರಹಳ್ಳಿ, ಮರಲಗೊಂಡಲ, ಎರೇಪಾಳ್ಯ, ಪೋಲೋಹಳ್ಳಿ, ವೆಂಗಳಪ್ಪನಹಳ್ಳಿ, ಜ್ಯೋತಿಪಾಳ್ಯ ರಾಮನಾಥಪುರ, ಪಾವನಪುರ.
11	11-ಹಂಚಿಕುಪ್ಪೆ	ಮಾಡಬಾಳ್, ಕಲ್ಯಾಣಪಾಳ್ಯ, ಜೇನುಕಲ್ಲುಪಾಳ್ಯ, ನ್ಯಾಮತ್ ನಗರ, ಶಂಭುದೇವನಹಳ್ಳಿ, ಮಾಡಬಾಳ್ ತಾಂಡ್ಯ, ತಮ್ಮಯ್ಯನಪಾಳ್ಯ, ಗಾಂಧಿನಗರ, ಹಲಸಿಮರದ ಪಾಳ್ಯ, ಪುರ, ಪುರಕೆರೆಕೋಡಿಮಠ, ಮಲ್ಲರಪಾಳ್ಯ, ಕುಂಬಾರ ಪಾಳ್ಯ, ವೆಂಕಟರಮಣಯ್ಯನಪಾಳ್ಯ, ಮೇಲನಹಳ್ಳಿ, ಕಪ್ಪಯ್ಯನಪಾಳ್ಯ, ಶಾಂತಿನಗರ, ಕರ್ಲಟಹಳ್ಳಿ, ಬಸವೇನಹಳ್ಳಿ, ಯಲಚಿಕಟ್ಟಿಪಾಳ್ಯ, ತ್ಯಾಗದೇರಪಾಳ್ಯ, ಸುಬ್ಬಶಾಸ್ತ್ರಿಪಾಳ್ಯ, ನಂಜಯ್ಯನಪಾಳ್ಯ, ಪಾಪಶಾಸ್ತ್ರಿಪಾಳ್ಯ (ಬೆ), ಮಾನಗಲ್ಲು, ಸೋಣ್ಣೇನಹಳ್ಳಿ, ಶೆಟ್ಟರಹಳ್ಳಿ, ಇರುಳಿಗರದೊಡ್ಡಿ, ಬಾಳಕಟ್ಟಿ, ತೊಬಿನ ಕೆರೆ, ಮಾರೇಗೌಡನದೊಡ್ಡಿ, ಹಂಚಿಕುಪ್ಪೆ, ರಾಮಕಲ್ ಪಾಳ್ಯ, ಕಾಳಯ್ಯನಪಾಳ್ಯ, ವೀರೇಗೌಡನದೊಡ್ಡಿ, ನಾಯ್ಕನಪಾಳ್ಯ, ನಾಯ್ಕನಪಾಳ್ಯ ಗೇಟ್, ಕಲ್ಯಾಣವಡೆಯರ ಮಠ, ಕೆ.ವಿ.ತಾಂಡ, (ಲಂಬಾಣಿಗೇರತಾಂಡ್ಯ), ನೆಲಪಟ್ಟಣ, ಸಾವನದುರ್ಗ, ಗುಡ್ಡಹಳ್ಳಿ, ಇರುಳಿಗರಹಟ್ಟಿ, ಕರಲಮಂಗಲ, ಹೊನ್ನಾಪುರ, ಕಿಲೇದಾರನಪಾಳ್ಯ, ಉಕ್ಕಡ, ರಂಗನಾಥಪುರ, ಕಲ್ಲಹಟ್ಟಿ, ಹೇಮಗಿರಿಪಾಳ್ಯ, ಜೋಡಗಟ್ಟಿ, ಕರಿಯಣ್ಣನ ಪಾಳ್ಯ, ಪಟ್ಟಯ್ಯನಪಾಳ್ಯ, ಮಂಚನಬೆಲೆ, ಕರಿಚನ್ನಯ್ಯನ ದೊಡ್ಡಿ, ಅರುವ್ಯಯನದೊಡ್ಡಿ, ಅಣಕಂಪಯ್ಯನದೊಡ್ಡಿ, ಜಲಾಶಯ ಕಾಲೋನಿ, ದಬ್ಬಗುಳಿ, ಅವ್ವೇರಹಳ್ಳಿ, ಕಾಳಿಂಗಯ್ಯನಪಾಳ್ಯ, ಹೊಸ ಕಾಲೋನಿ.
12	12-ಮತ್ತಿಕೆರೆ	ಮತ್ತಿಕೆರೆ, ಭೋವಿಪಾಳ್ಯ, ಮೂಡ್ಲಗಿರಿಯ್ಯನಪಾಳ್ಯ, ಗೊಲ್ಲರಹಟ್ಟಿ, ಗಟ್ಟಿಪುರ, ಅರಳೇಕಟ್ಟಿದೊಡ್ಡಿ, ಗೆಜ್ಜುಗಾರಗುಪ್ಪೆ, ಬಸಪ್ಪನದೊಡ್ಡಿ, ಲಕ್ಕಸಂದ್ರ, ಚಿನ್ನಯ್ಯನ ದೊಡ್ಡಿ, ನೇರಲವಾಡಿ, ಚಿಟ್ಟನಹಳ್ಳಿ, ಕೊಟ್ಟಗಾರಹಳ್ಳಿ, ಕೆರೆಮೇಗಲದೊಡ್ಡಿ, ಅಜ್ಜನಹಳ್ಳಿ, ಸಿದ್ದೇಶ್ವರಕಾಲೋನಿ, ಸಿದ್ದೇಶ್ವರಬೆಟ್ಟ, ಗುದ್ದಲಹಳ್ಳಿ, ಹೊಸದೊಡ್ಡಿ, ಅತ್ತಿಂಗರೆ, ಅತ್ತಿಂಗರೆ ಗೇಟ್, ಮೇಗಲದೊಡ್ಡಿ, ಗೊಲ್ಲರಹಟ್ಟಿ, ಅಣ್ಣಕಾರನಹಳ್ಳಿ, ಗೇರಹಳ್ಳಿ, ನೇರಳೆ ಮರದದೊಡ್ಡಿ, ಮಟ್ಟನದೊಡ್ಡಿ, ಗೊಲ್ಲರದೊಡ್ಡಿ, ಬಸಪ್ಪನದೊಡ್ಡಿ, ಗವಿನಾಗಮಂಗಲ, ರಂಗಚಾರಿ ಪಾಳ್ಯ, ಮತ್ತ, ಕುರಿಲಿಂಗನ ದೊಡ್ಡಿ(ಬೆ), ಸೀಗೆಕುಪ್ಪೆ, ಸೀಗೆಕುಪ್ಪೆ ಕಾಲೋನಿ, ಅರಳಿಮರದದೊಡ್ಡಿ, ಜನತಾ ಕಾಲೋನಿ, ಕಲ್ಲುದೇವನಹಳ್ಳಿ, ಕೆಂಪೋರಯ್ಯನದೊಡ್ಡಿ, ಜನತಾಕಾಲೋನಿ, ಟಿ.ಚನ್ನಾಪುರ, ಬೆಳಗವಾಡಿ, ಎಸ್.ಬ್ಯಾಡರ ಹಳ್ಳಿ, ಎಸ್.ಬ್ಯಾಡರಹಳ್ಳಿ, ಕಾಲೋನಿ,

ರಾಮನಗರ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಸಾದಮಾರನಹಳ್ಳಿ, ಅಳಲುಕುಪ್ಪೆ, ಹೊನ್ನಯ್ಯನಪಾಳ್ಯ, ಹಂಚಿನಪಾಳ್ಯ, ಯಲಗದಹಳ್ಳಿ(ಬೆ), ಚಕ್ಕಭಾವಿ, ಚಕ್ಕಭಾವಿ ಹರಿಜನ ಕಾಲೋನಿ, ಮಲ್ಲನಪಾಳ್ಯ, ಕೋರಮಂಗಲ, ಕಂಪೇಗೌಡನ ದೊಡ್ಡಿ.
13	13-ಸಾತನೂರು	ಸಾತನೂರು, ಬೈರನಹಳ್ಳಿ, ದೋಣಕುಪ್ಪೆ, ದಂಡಿಪಾಳ್ಯ, ಕಂಪಸಾಗರ, ಹಲಸಬೆಲೆ, ಬಸವನಗುಡಿಪಾಳ್ಯ, ವಡ್ಡರಪಾಳ್ಯ, ಮಹದೇವಮ್ಮನಗುಡಿಪಾಳ್ಯ ಕೋಂಡಹಳ್ಳಿ, ಹಾಲಶೆಟ್ಟಿಹಳ್ಳಿ, ವೆಳಗರಪಾಳ್ಯ, ಅಗಲಕೋಟೆ, ಗೊಲ್ಲರಹಟ್ಟಿ, ಮರದಪಾಳ್ಯ, ಪೂಜಾರಿಪಾಳ್ಯ, ದಂಡಿಗಪುರ, ಹುಲಿಕಟ್ಟೆ, ಮಣ್ಣುವಡ್ಡರ ಪಾಳ್ಯ, ಕಲ್ಲುವಡ್ಡರಪಾಳ್ಯ, ವರ್ತಹಳ್ಳಿ, ಮಲ್ಲೇನಹಳ್ಳಿ, ಬಸವನಗುಡಿ ಪಾಳ್ಯ, ಮರಳುದೇವನಪುರ, ಬೆಸ್ತರಪಾಳ್ಯ, ಬಾಳೇನಹಳ್ಳಿ, ಚನ್ನಾಪುರ(ಬೆ), ಹೇಳಿಗಹಳ್ಳಿ, ನಾಗಬೋವಿದೊಡ್ಡಿ, ಹೇಳಿಗಹಳ್ಳಿ ಕಾಲೋನಿ, ಕಪನಯ್ಯನದೊಡ್ಡಿ, ಹೇಳಿಗಹಳ್ಳಿ ಕಾಲೋನಿ, ಕಪನಯ್ಯನದೊಡ್ಡಿ, ಹುಲುವೇನಹಳ್ಳಿ, ಜನತಾ ಕಾಲೋನಿ (ಮಹದೇಶ್ವರಕಾಲೋನಿ).
14	14- ಕಲ್ಯಾ	ಕಲ್ಯಾ, ಹರಿಜನ ಕಾಲೋನಿ, ಭೋರಗೌಡನಪಾಳ್ಯ, ಗೊಲ್ಲರಹಟ್ಟಿ, ಬಸವನಪಾಳ್ಯ, ಶ್ರೀಪತಿಹಳ್ಳಿ, ಜನತಾಕಾಲೋನಿ, ದೇವರಹಟ್ಟಿ, ಉಪ್ಪಾರ್ತಿ, ಅರಹಟ್ಟಿ, ಚಂದೂರಾಯನ ಹಳ್ಳಿ, ಜನತಾ ಕಾಲೋನಿ (ಸಿದ್ದಗಂಗಯ್ಯನಪಾಳ್ಯ), ಬಿತ್ತನೆ ಬೀಜದ ಪಾರಂ, ಮೇಗಲಪಾಳ್ಯ, ಹಾರೋಹಳ್ಳಿ, ಮುನಿಯಪ್ಪನಪಾಳ್ಯ, ಮಾಯನಾಯಕನ ಹಳ್ಳಿ, ಹನುಮಾಪುರ, ವಿಠಲಾಪುರ, ಹಾಲಸಿಂಗನಹಳ್ಳಿ, ಹೂಜಗಲ್ಲು, ಅರಳಿಗುಡ್ಡಪಾಳ್ಯ, ನಾರಸಂದ್ರ, ಕರೆಹನುಮಯ್ಯನಪಾಳ್ಯ, ದೊಂಬರಪಾಳ್ಯ, ಯಲ್ಲಯ್ಯನ ಪಾಳ್ಯ, ಕಂಪೇಗೌಡನಗರ, ಮುತ್ತಯ್ಯನಪಾಳ್ಯ, ಹೊಸಪಾಳ್ಯ, ದಮ್ಮನಕಟ್ಟೆ, ಸೀಗಪಾಳ್ಯ, ಏಸಪ್ಪನಪಾಳ್ಯ, ಬೆಸ್ತರಪಾಳ್ಯ, ಭದ್ರಯ್ಯನಪಾಳ್ಯ, ನಾರಾಯಣಿಪಾಳ್ಯ, ಸೂರಪ್ಪನಪಾಳ್ಯ, ಮಜ್ಜಿಗಲಕ್ಕಮ್ಮನ ಪಾಳ್ಯ, ಕಂಪಯ್ಯನಪಾಳ್ಯ, ಮಣ್ಣಿಗಾನಹಳ್ಳಿ, ಬೆಸ್ತರಪಾಳ್ಯ, ಹೂಜೇನಹಳ್ಳಿ, ಗೊಲ್ಲರಪಾಳ್ಯ, ಚೀಲೂರು, ತ್ಯಾರನಪಾಳ್ಯ.
15	15-ಕಾಳಾರಿಕಾವಲ್	ಕಾಳಾರಿ ಕಾವಲ್(ಹೊಸಪಾಳ್ಯ), ಕಪನಿಪಾಳ್ಯ, ದೊಡ್ಡಯ್ಯನಪಾಳ್ಯ, ಕೋಡಿನರಸಯ್ಯನಪಾಳ್ಯ, ಕಾಳಾರಿಕಾವಲ್, ಜನತಾ ಕಾಲೋನಿ, ಹನುಮಂತಯ್ಯನಪಾಳ್ಯ, ಸಿದ್ದಯ್ಯನಪಾಳ್ಯ, ಹುಚ್ಚ ಹನುಮಗೌಡನಪಾಳ್ಯ, ತೋಳಿಕಲ್ ಪಾಳ್ಯ, ಮರಿಯಪ್ಪನ ಪಾಳ್ಯ, ಸಂಜಿವಯ್ಯನ ಪಾಳ್ಯ, ಚಿಕ್ಕಯ್ಯನಪಾಳ್ಯ, ತೋಪಯ್ಯನ ಪಾಳ್ಯ, ಬೋರೆಹೊನ್ನಯ್ಯನ ಪಾಳ್ಯ, ಭದ್ರಯ್ಯನಪಾಳ್ಯ, ವರದೋಹಳ್ಳಿ, ಪಾಪಯ್ಯನ ಪಾಳ್ಯ, ತಿಗರಪಾಳ್ಯ, ಕಾಳಾರಿ, ರೇವಣಪ್ಪನ ಪಾಳ್ಯ, ಕೋಡಿಹಳ್ಳಿ, ಕೋಡಿಹಳ್ಳಿ ಕಾಲೋನಿ, ಹನುಮಂತಪುರ, ತೊರಪಾಳ್ಯ, ಹೊಂಗಕಾವಲ್(ಬೇ), ದೊಡ್ಡಸೋಮನಹಳ್ಳಿ, ಚಿಕ್ಕಬಸವಯ್ಯನ ಪಾಳ್ಯ, ಶಿವನಸಂದ್ರ, ಸಿಂಗ್ರಿಗೌಡನ ಪಾಳ್ಯ, ಅಣ್ಣಕಟ್ಟೆ ಪಾಳ್ಯ, ಹನುಮಂತ ಪುರ(ಬೆ), ಬಸವಾಪಟ್ಟಣ, ಶಂಭಯ್ಯನಪಾಳ್ಯ, ಕಲ್ಲುಪಾಳ್ಯ, ಆಲದಕಟ್ಟೆಪಾಳ್ಯ, ಚಿಕ್ಕಮುದಿಗರೆ, ಐಯ್ಯಂಡಹಳ್ಳಿ, ಜನತಾ ಕಾಲೋನಿ, ಪಾಪಿರಂಗಯ್ಯನಪಾಳ್ಯ, ದೊಡ್ಡಮುದಿಗರೆ, ದೊಡ್ಡಮುದಿಗರೆ ಕಾಲೋನಿ, ಸಿದ್ದಾಪುರ, ಸಿದ್ದಲಿಂಗಯ್ಯನ ಪಾಳ್ಯ, ಕೋಡಿಪಾಳ್ಯ, ಮಲ್ಲಸಂದ್ರ, ಬೆಣ್ಣುಪ್ಪನಪಾಳ್ಯ, ಶ್ರೀನಿವಾಸಪುರ, ರಂಗಯ್ಯನಪಾಳ್ಯ, ಕಲ್ಲೆರೆ, ಮುಸಲ್ಮಾನರ ಪಾಳ್ಯ, ಪಟೇಲನಪಾಳ್ಯ, ಮರಿಯಪ್ಪನಪಾಳ್ಯ, ಮುತ್ತಯ್ಯನ ಪಾಳ್ಯ, ಗೊಲ್ಲರಹಟ್ಟಿ, ಅಂಗಜನಹಳ್ಳಿ, ಹೊನ್ನಗಿರಿಗೌಡನಪಾಳ್ಯ, ಕಾವಲ್ ಪಾಳ್ಯ, ಮುರುಡೆಗೌಡನಪಾಳ್ಯ, ಕಂಪಾಪುರ, ಕುಳ್ಳನಹಟ್ಟಿ, ಜಾನಿಗರೆ, ಕಂಚನಹಳ್ಳಿ, ಮರಿಸೋಮನಹಳ್ಳಿ, ಗೌಡನಪಾಳ್ಯ, ಕಂಪಾಪುರ, ಕಂಚನಹಳ್ಳಿ, ಮರಿಸೋಮನಹಳ್ಳಿ.
16	16-ತಿಪ್ಪಸಂದ್ರ	ತಿಪ್ಪಸಂದ್ರ, ಜನತಾಕಾಲೋನಿ, ಗೊರವನಪಾಳ್ಯ, ಗುಡ್ಡಯ್ಯನಪಾಳ್ಯ, ಗುಡ್ಡೇಗೌಡನ ಪಾಳ್ಯ, ಚಿಗಳೂರು, ಗುರುಕಾರನ ಪಾಳ್ಯ, ಪಾಳ್ಯದಹಳ್ಳಿ, ಗೊಲ್ಲರಹಟ್ಟಿ, ಮಾಚೋಹಳ್ಳಿ, ತಿಗಳರಪಾಳ್ಯ, ಜನತಾಕಾಲೋನಿ, ಅಣ್ಣಯ್ಯಶಾಸ್ತ್ರಿ ಪಾಳ್ಯ, ಅರಳ ಪಾಳ್ಯ, ರಘುನಾಥಪುರ, ತಿಪ್ಪಸಂದ್ರ ಹ್ಯಾಂಡ್ ಪೋಸ್ಟ್, ಬಗಿನಗರೆ, ಜನತಾ ಕಾಲೋನಿ, ಬಗಿನಗರೆ ಕಾಲೋನಿ(ಬೇ), ದೇವಿ ತಿಮ್ಮಯ್ಯನ ಪಾಳ್ಯ, ತೊರಪಾಳ್ಯ, ಕಾಳಯ್ಯನಪಾಳ್ಯ, ತಾಳಕರೆ, ರಸ್ತೆಪಾಳ್ಯ, ಮಂಚಮ್ಮನ ಪಾಳ್ಯ, ಕೊಡುರಸ್ತೆ, ಗುಡ್ಡದರಂಗನ ಗುಡಿ, ಜನತಾ ಕಾಲೋನಿ, ಸಂಕೀರ್ಣಟ್ಟು, ಮಂಗಿಪಾಳ್ಯ, ಹೊಸಹಳ್ಳಿ ಪಾಳ್ಯ, ಮುದ್ದಯ್ಯನ ಪಾಳ್ಯ, ನಾರಾಯಣಪುರ, ಆಡಿಲಿಂಗನಪಾಳ್ಯ, ಕಲ್ಯಾಣಿಕಾವಲ್, ನೇರಳೇಕರೆ, ನೇರಳೆಕರೆ ಕಾವಲ್(ಬೆ), ಕಳ್ಳಿಪಾಳ್ಯ, ಜನತಾಕಾಲೋನಿ, ಹೊನ್ನಗಿರಿ ಪಾಳ್ಯ, ಸಂಕೀರ್ಣಟ್ಟು.



ರಾಮನಗರ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಕಾವಲ್(ಬೆ), ಹಳೆಲಾಯ, ಹೊಸಲಾಯ, ಚಿಕ್ಕಕಲ್ಯಾಣ, ಶಂಭೇಗೌಡನ ಪಾಳ್ಯ, ಬಂಡಿ ಕೆಂಪೇಗೌಡನಪಾಳ್ಯ, ಚಿಕ್ಕಕಲ್ಯಾಣ ಕಾಲೋನಿ, ಹುಚ್ಚನಬಾವಿ, ಕಾಮಸಾಗರ, ದಂಡೇನಹಳ್ಳಿ, ಅಜ್ಜಿಗೌಡನಪಾಳ್ಯ, ಹೆಬ್ಬಳಲು, ಹೊಸಹಳ್ಳಿಪಾಳ್ಯ, ಸುಟ್ಟಕ್ಕಿ ಪಾಳ್ಯ, ಕೋಡಿಪಾಳ್ಯ, ಕಾಳಚಿಕ್ಕನ ಪಾಳ್ಯ, ಮುಳ್ಳೆಟಮ್ಮನ ಪಾಳ್ಯ.
17	17-ಬಿಸ್ಕೂರು	ಬಿಸ್ಕೂರು, ಕರ್ಲಹಟ್ಟಿ, ಸಂಜೀವಯ್ಯನಪಾಳ್ಯ, ಕುಪ್ಪೆಪಾಳ್ಯ, ಹೊಸಪಾಳ್ಯ, ಮುತ್ತಸಾಗರ, ಗೊಲ್ಲರಹಟ್ಟಿ, ಕಾಡುರಾಮನಹಳ್ಳಿ, ಗೊಲ್ಲಹಳ್ಳಿ, ಜನತಾ ಕಾಲೋನಿ, ಕೋಡಿಹಳ್ಳಿ, ಕೋಡಿಹಳ್ಳಿ ಕಾಲೋನಿ, ಹುಲಿಯನಪಾಳ್ಯ, ಜಗ್ಗನಪಾಳ್ಯ, ಮಂದಾನಿ ಪಾಳ್ಯ, ಬಸವನಗುಡಿ ಪಾಳ್ಯ, ಬಿಸಲಹಳ್ಳಿ, ಬೈರಾಪುರ, ವೆಂಕಟಯ್ಯನಪಾಳ್ಯ, ಪರ್ವತಪುರ, ಕೆ.ಜಿ.ಕೃಷ್ಣಪುರ, ಹುಳ್ಳೇನಹಳ್ಳಿ, ಅಹಮದ್ ಖಾನ್ ಲಾಯ, ದ್ಯಾವಯ್ಯನ ಪಾಳ್ಯ, ಯಲ್ಲಾಪುರ, ಗಂಟೆಗಯ್ಯನ ಪಾಳ್ಯ, ಗೋರಿಪಾಳ್ಯ, ಭೋವಿ ಪಾಳ್ಯ, ಈಡಿಗರಪಾಳ್ಯ, ಮುತ್ತಗದ ಪಾಳ್ಯ, ಕಂಚನ ಪಾಳ್ಯ.
18	18-ಚಿಕ್ಕಹಳ್ಳಿ	ಚಿಕ್ಕಹಳ್ಳಿ, ತಿರುಕರಂಗನಪಾಳ್ಯ, ಗಂಗೋನಹಳ್ಳಿ, ಚೌಡನಪಾಳ್ಯ, ಕುಂಬಾರ ಪಾಳ್ಯ, ರಘುವನಪಾಳ್ಯ, ಗೌಡರಪಾಳ್ಯ, ಲಿಂಗಯ್ಯನಪಾಳ್ಯ, ಬಸವನಗುಡಿ ಪಾಳ್ಯ, ಹೇಮಗಿರಿಯ್ಯನಪಾಳ್ಯ, ಬಸವನಪಾಳ್ಯ, ದೊಡ್ಡಹಳ್ಳಿ, ಚಿಕ್ಕಪ್ಪಯ್ಯನಪಾಳ್ಯ, ಸಣ್ಣೇನಹಳ್ಳಿ, ಜನತಾಕಾಲೋನಿ, ವಿರುಪಾಪುರ, ಹತ್ತಿಮರದಪಾಳ್ಯ, ತಿಗಳರಪಾಳ್ಯ, ಹೊನ್ನಾಪುರ, ಹೊನ್ನಾಪುರದಪಾಳ್ಯ, ಜನತಾಕಾಲೋನಿ, ತಾವರೆಕೆರೆ, ಷೇಕ್ ಆಲಿಯಾಯ, ಜನತಾಕಾಲೋನಿ, ಮುದಿಗರೆಶೆಟ್ಟಿಪಾಳ್ಯ, ರಘುವನಪಾಳ್ಯ, ಕಾವೇರಿಪಾಳ್ಯ, ಗೊಲ್ಲರಹಟ್ಟಿ, ಮಾಯಸಂದ್ರ, ಚನ್ನಬೈರಪ್ಪನಪಾಳ್ಯ, ಬೆಟ್ಟೇಗೌಡನಪಾಳ್ಯ, ಬೀಚನಹಳ್ಳಿ.
5- ರಾಮನಗರ ತಾಲ್ಲೂಕು ಪಂಚಾಯತಿ		
1	1-ಜಾಲಮಂಗಲ	ಜಾಲಮಂಗಲ, ತಡಿಕವಾಗಿಲು, ತಾಳವಾಡಿ, ದೊಡ್ಡಗಂಗವಾಡಿ, ಚಿಕ್ಕಗಂಗವಾಡಿ, ದಾಸರಹಳ್ಳಿ (ಬೇಚಾರಕ್), ಅಕ್ಕೂರು, ವಿರೂಪಸಂದ್ರ, ಕೂತರಬಾವಿ.
2	2-ಲಕ್ಷ್ಮೀಪುರ	ಲಕ್ಷ್ಮೀಪುರ, ಕೋಳಮಾರನಕುಪ್ಪೆ, ದೊಡ್ಡಸೂಲಿಕೆರೆ, ಕೆಂಪವಡೇರಹಳ್ಳಿ, ಮೇಳೆಹಳ್ಳಿ, ಇಬ್ಬಳಕಹಳ್ಳಿ (ಬೇಚಾರಕ್), ಚಿಕ್ಕಸೂಲಿಕೆರೆ.
3	3-ಸುಗ್ಗನಹಳ್ಳಿ	ಸುಗ್ಗನಹಳ್ಳಿ, ಹಾಗಲಹಳ್ಳಿ, ಬೊಮ್ಮಚನಹಳ್ಳಿ, ಲಕ್ಕಸಂದ್ರ.
6	4-ಬನ್ನಿಕುಪ್ಪೆ(ಬಿ)	ಬನ್ನಿಕುಪ್ಪೆ, ಕಾಕರಾಮನಹಳ್ಳಿ, ಬೋರೆಹಳ್ಳಿ, ಹೀರೆಹಳ್ಳಿ, ಹಕ್ಕಿಪಿಕ್ಕಿ ಕಾಲೋನಿ, ಗಾಣಕಲ್ಲೂ, ಕೆಂಪಧಾಪನಹಳ್ಳಿ, ಕುರುಬರಕರೆನಹಳ್ಳಿ, ಬೆತ್ತಂಗರೆ, ವಾಜರಹಳ್ಳಿ, ಬೈರಾಗಿ ಕಾಲೋನಿ.
5	5-ಮಂಚನಾಯಕನಹಳ್ಳಿ	ಮಂಚನಾಯಕನ ಹಳ್ಳಿ, ಹೊಸದೊಡ್ಡಿ, ಲಕ್ಷ್ಮೀಸಾಗರ, ಶ್ಯಾನುಮಂಗಲ, ಶೇಷಗಿರಿಹಳ್ಳಿ, ಬೈಚೋಹಳ್ಳಿ, ತಾಳಗುಪ್ಪೆ ಕುಂಬಳಗೂಡು, ಎಸ್.ಎಫ್, ದೊಡ್ಡಕುಂಟನಹಳ್ಳಿ, ಯರೆಪಾಳ್ಯ, ಬಿಲ್ಲಕೆಂಪನಹಳ್ಳಿ, ಭೀಮೇನಹಳ್ಳಿ, ಹೆಜ್ಜಾಲ.
6	6-ಬೈರಮಂಗಲ	ಬೈರಮಂಗಲ, ಬೈರಮಂಗಲ ಕಾಲೋನಿ, ಚಿಕ್ಕಕುಂಟನಹಳ್ಳಿ, ಬನ್ನಿಗಿರಿ, ಮಂಡಲಹಳ್ಳಿ, ಕೋಡಿಯಾಲ ಕರೆನಹಳ್ಳಿ, ಮಾದಿಗರ ಪಾಳ್ಯ, ಬಳೇ ವೀರನಹಳ್ಳಿ, ಅರಳಾಳುಸಂದ್ರ, ಕೆ.ಜಿ.ಗೊಲ್ಲರಪಾಳ್ಯ, ಹೊಸೂರು, ಕೆಂಪಯ್ಯನಪಾಳ್ಯ, ಕಂಚುಗಾರನಹಳ್ಳಿ, ಕಂಚುಗಾರನ ಹಳ್ಳಿ (ಕಾವಲ್).
7	7-ಗೋಪಹಳ್ಳಿ	ಗೋಪಹಳ್ಳಿ, ಉರಗಹಳ್ಳಿ, ಆಲಮರದದೊಡ್ಡಿ, ರಾಮನಹಳ್ಳಿ, ಐವಾಗಿಲು, ವಡ್ಡರದೊಡ್ಡಿ, ಆಶ್ರಮದೊಡ್ಡಿ (ಹೊಸಕೆರೆ ದೊಡ್ಡಿ), ಬೆಣ್ಣಹಳ್ಳಿ, ಅಣ್ಣಹಳ್ಳಿ, ಮಂಚೇಗೌಡನ ಪಾಳ್ಯ.
8	8-ಹುಣಸನಹಳ್ಳಿ	ಹುಣಸನಹಳ್ಳಿ, ತಮ್ಮನಾಯಕನಹಳ್ಳಿ, ಶಿಡ್ಲಕ್ಕಲ್ಲು, ಹಂದಿಗುಂದಿ ಫಾರೆಸ್ಟ್, ಕೊನಗಲ್, ಹೆಬ್ಬಕೋಡಿ ಅಚ್ಚಲು, ಅಚ್ಚಲು ಫಾರೆಸ್ಟ್.
9	9-ಕೈಲಾಂಚ	ಕೈಲಾಂಚ, ನಾಗೋಹಳ್ಳಿ, ಹುಲಿಕೆರೆ ಗುನ್ನೂರು, ಕೋಟಹಳ್ಳಿ, ಸಬ್ ಕೆರೆ, ಕೆ.ಜಿ.ಹೊಸಹಳ್ಳಿ, ನೆಲಮಲೆ.
10	10-ಬನ್ನಿಕುಪ್ಪೆ(ಕೆ)	ಬನ್ನಿಕುಪ್ಪೆ, ಶಿವನಹಳ್ಳಿ, ಜಕ್ಕನಹಳ್ಳಿ, ಲಕ್ಕಪ್ಪನಹಳ್ಳಿ, ಲಕ್ಕೋಜನಹಳ್ಳಿ, ಹೊಸದೊಡ್ಡಿ, ತೆಂಗಿನಕಲ್ಲು ಎಸ್.ಎಫ್. ಅಮ್ಮನಪುರ, ತೆಂಗಿನಕಲ್ಲು, ಕುರುಬರಹಳ್ಳಿ, ದೊಡ್ಡಿ, ಅಂಕನಹಳ್ಳಿ, ಕವಣಾಪುರ.
11	11-ಚನ್ನಮಾನಹಳ್ಳಿ	ವಿಭೂತಿಕೆರೆ, ಚನ್ನಮಾನಹಳ್ಳಿ, ಕುಂಬಾಪುರ, ಚಿಕ್ಕೇನಹಳ್ಳಿ.



ರಾಮನಗರ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
12	12-ಬಸವನಪುರ	ಬಸವನಪುರ, ಮಾದಾಪುರ, ಕೇತೋಹಳ್ಳಿ, ಕಂಜಿಗರಹಳ್ಳಿ, ಬ್ಯಾಳಗುಳಿ, ಗಂಗರಾಜನಹಳ್ಳಿ, ಮಾಯಗಾನಹಳ್ಳಿ, ಧಾರಾಪುರ, ಕಂಪನಹಳ್ಳಿ, ಬಿಳಗುಂಬ, ದೊಡ್ಡಮಣ್ಣುಗುಡ್ಡ, ಕೇಶವಪುರ, ಬೋಳಪ್ಪನ ಹಳ್ಳಿ.
13	13-ಹರಿಸಂದ್ರ	ಹರಿಸಂದ್ರ, ವಡೇರಹಳ್ಳಿ, ಕಂಪೇಗೌಡನದೊಡ್ಡಿ, ಹಳ್ಳಿಮಾಳ.
14	14-ಕೂಟಗಲ್	ಅಂಕನಹಳ್ಳಿ, ಯರೇಹಳ್ಳಿ, ಕೂಟಗಲ್, ಅರೇಹಳ್ಳಿ, ಶ್ಯಾನುಬೋಗಹಳ್ಳಿ, ಡಣಾಯಕನ ಪುರ, ಅನುಮಾನ ಹಳ್ಳಿ, ಕ್ಯಾಸಾಪುರ, ಚಾಮನಹಳ್ಳಿ, ಚೌಡೇಶ್ವರಿಹಳ್ಳಿ.

(ಕೆ. ಆರ್. ರುದ್ರಪ್ಪ)

ನಿರ್ದೇಶಕರು (ಪಂ. ರಾಜ್ ) ಮತ್ತು  
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ  
ಹಾಗೂ ಸದಸ್ಯ ಕಾರ್ಯದರ್ಶಿ  
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.

**ಕರ್ನಾಟಕ ಸರ್ಕಾರ**  
**ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ**

ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-56001

ಸಂಖ್ಯೆ: ಕಪಂರಾಸೀನಿಆ/10 /ಸೀನಿಆ/2022

ದಿನಾಂಕ:02-01-2023

**ಪ್ರಕಟಣೆ**

**ತುಮಕೂರು ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ತುಮಕೂರು ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.

ತುಮಕೂರು ಜಿಲ್ಲೆಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 197 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.

ತುಮಕೂರು ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ. ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

(ಅ) ಆನ್ ಲೈನ್ ಮೂಲಕ:

ವೆಬ್ ಸೈಟ್ ವಿಳಾಸ: "<https://rdpr.karnataka.gov.in/rdc/public/>" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

(ಆ) ಖುದ್ದಾಗಿ/ಅಂಚೆ ಮೂಲಕ:

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ..

3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001

**ಕೋಷ್ಟಕ 'ಅ'**  
**ತುಮಕೂರು ಜಿಲ್ಲೆ**

ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ಕೊರಟಗೆರೆ	16
2	ತುರುವೇಕೆರೆ	16
3	ತಿಪಟೂರು	17
4	ಚಿಕ್ಕನಾಯಕನಹಳ್ಳಿ	18
5	ಕುಣಿಗಲ್	20
6	ಪಾವಗಡ	22
7	ಮಧುಗಿರಿ	20
8	ಗುಬ್ಬಿ	21
9	ಶಿರಾ	22
10	ತುಮಕೂರು	25
<b>ಒಟ್ಟು</b>		<b>197</b>

## ಕೋಷ್ಟಕ 'ಆ'

## ತುಮಕೂರು ಜಿಲ್ಲೆ

ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1-ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯತಿ</b>		
1	1-ದಸೂಡಿ	ದಸೂಡಿ, ಬುಳ್ಳಯ್ಯನಹಟ್ಟಿ(ಮ), ಚಿತ್ರದೇವರಹಟ್ಟಿ(ಮ), ಬಾದೇಹಟ್ಟಿ(ಮ), ಗಿಲ್ಟಾನಾಯ್ಕನ ತಾಂಡ್ಯ(ಮ), ಮೈಲಕಲ್ಲನಹಟ್ಟಿ(ಮ), ಸೂರ್ಯನಾಯ್ಕನ ತಾಂಡ್ಯ(ಮ), ಗವಿಯಪ್ಪನ ಪಾಳ್ಯ(ಮ), ಎಮ್ಮೆಕರಿಕೆ ಹಟ್ಟಿ (ಮ), ನಾನ್ಯಾನಾಯ್ಕನ ತಾಂಡ್ಯ(ಮ), ಕೋಡಿಗುಡ್ಲು(ಮ), ಬಲ್ಲಪ್ಪನಹಟ್ಟಿ(ಮ), ಉಮ್ಮಾನಾಯ್ಕನ ತಾಂಡ್ಯ(ಮ), ಮರನಡು, ರಾಮನಗರ(ಮ), ಮರನಡು ಪಾಳ್ಯ(ಮ), ಲಂಬಾಣಿ ತಾಂಡ್ಯ(ಮ), ಕರೇಬಾಲನಹಟ್ಟಿ(ಮ), ಎಳೆಗೊಲ್ಲರ ಹಟ್ಟಿ(ಮ), ದಾಸಪ್ಪನಹಟ್ಟಿ(ಮ), ದಬ್ಬಗುಂಟೆ, ಕೋಲುದೇವರಹಟ್ಟಿ(ಮ), ಮರಾರಿಪಾಳ್ಯ(ಮ), ಮೇಲನಹಳ್ಳಿ, ಹನುಮದಾಸನ ಪಾಳ್ಯ(ಮ), ಗುರುವಾಪುರ, ಬೋವಿ ಕಾಲೋನಿ(ಮ).
2	2-ಹೊಯ್ಸಳಕಟ್ಟೆ	ಹೊಯ್ಸಳಕಟ್ಟೆ, ತಿಮ್ಮಪ್ಪನಹಟ್ಟಿ(ಮ), ಕೋಲುದೇವರಹಟ್ಟಿ(ಮ), ಬೋರನ ಕಣಿವೆ, ಕಲ್ಲೇನಹಳ್ಳಿ, ನುಲೇನೂರು, ಬೆಂಚಿಗೊಲ್ಲರಹಟ್ಟಿ(ಮ), ಮೊಳಮ್ಪನ ಹಟ್ಟಿ(ಮ), ಬೆಳ್ಳಾರ, ಕೆಳಗಲಗೊಲ್ಲರಹಟ್ಟಿ(ಮ) ಮೇಗಳ ಗೊಲ್ಲರಹಟ್ಟಿ(ಮ) ಹೊನ್ನಯ್ಯನಪಾಳ್ಯ(ಮ) ಹೊಸ ಗೊಲ್ಲರಹಟ್ಟಿ(ಮ), ಸೇತುವೆಕ್ರಾಸ್(ಮ) ಲಕ್ಕೇನಹಳ್ಳಿ, ಅಂಬರಾ ಪುರ, ರಂಗಜ್ಜನಪಾಳ್ಯ(ಮ), ಮುತ್ತಗದಹಳ್ಳಿ, ಧರ್ಮವೀರ ಫಾರಂ(ಮ), ರಸ್ತೆಬದಿ ಕ್ರಾಸ್(ಮ), ದೊಡ್ಡಬೆಳವಾಡಿ, ರಂಗಾಪುರದ ಹಟ್ಟಿ(ಮ), ಚೌಡಮ್ಮನಪಾಳ್ಯ(ಮ), ತಿರುಮಲದೇವರ ಹಟ್ಟಿ(ಮ), ಭೈರಪ್ಪನ ಪಾಳ್ಯ(ಮ), ಭೀಮಕ್ಕನಹಟ್ಟಿ(ಮ), ಕಣಿವೆಕ್ರಾಸ್(ಮ).
3	3-ಗಾಣಧಾಳು	ಗಾಣಧಾಳು, ಗೇಮಾನಾಯ್ಕನ ತಾಂಡ್ಯ(ಮ), ಭದ್ರಯ್ಯನಪಾಳ್ಯ(ಮ), ಗ್ಯಾರಂಟಿ ಪಾಳ್ಯ(ಮ) ಮಾರುಹೊಳೆ, ಸಾಬರಪಾಳ್ಯ, ಎ.ಕೆ ಪಾಳ್ಯ(ಮ), ಕಾರೇಹಳ್ಳಿ, ದೊಡ್ಡನಹಟ್ಟಿ(ಮ) ಸೋಮನಹಳ್ಳಿ, ರಂಗನಕೆರೆ(ಮ), ಹೊನ್ನಯ್ಯನ ಹಟ್ಟಿ(ಮ), ವೆಂಕಟಬೋವಿಹಟ್ಟಿ(ಮ), ಯರೇಹಳ್ಳಿ, ಗೊಲ್ಲರಹಟ್ಟಿ(ಮ), ಅಗ್ರಹಾರ, ತರೇದಹಳ್ಳಿ, ಬರಕನಾಳು, ಕಾನಾನಾಯ್ಕನ ತಾಂಡ್ಯ(ಮ), ಗೋಪಾಲನಾಯ್ಕನ ತಾಂಡ್ಯ(ಮ) ಶಿಡ್ಲಕಟ್ಟೆ, ಬಾಲದೇವರಹಟ್ಟಿ(ಮ), ಹಂದಿಗನಡು, ಅಣೇಪಾಳ್ಯ(ಮ), ಸಂಗೇನಹಳ್ಳಿ, ವಡ್ಡರಕಲ್ಲಹಳ್ಳಿ, ಕುರಿಹಳ್ಳಿ ಕಾವಲ್, ಗಂಗವಾಡಿ(ಮ).
4	4-ಕೆಂಕೆರೆ	ಕೆಂಕೆರೆ, ಕೆಂಕೆರೆ ಗೊಲ್ಲರಹಟ್ಟಿ, ಮಂಡಿಗಯ್ಯನ ಪಾಳ್ಯ, ಬರದಲೇ ಪಾಳ್ಯ(ಮ), ದುರ್ಗಸೀಮೇಯ ಪಾಳ್ಯ(ಮ), ಹಲಗಪ್ಪನಪಾಳ್ಯ(ಮ), ಚನ್ನಕಾಟಯ್ಯನ ಗುಡ್ಲು(ಮ), ಉದಯದಿಬ್ಬ(ಮ), ಅಡಾಣಿಕಲ್ಲು(ಮ), ದೊಡ್ಡಬಿದರೆ ಗುಡ್ಲು(ಮ), ದಾಸಪ್ಪನ ಕಟ್ಟೆ(ಮ), ಪುರದಮರ(ಮ), ಬಸವನಗುಡಿ(ಮ), ಗೌಡಗರೆ, ಕರಡಿಸಾಬರಪಾಳ್ಯ(ಮ), ನಾಗಪ್ಪನಕಟ್ಟೆ(ಮ), ಬಳ್ಳಾರಯ್ಯನ ಗುಡ್ಲು(ಮ), ನಾಯಕರ ಗುಡ್ಲು(ಮ), ಕುಪ್ಪೂರುಚಿಕ್ಕನಪಾಳ್ಯ(ಮ), ಕುರಿಹಟ್ಟಿ, ದಮ್ಮಡಿಹಟ್ಟಿ(ಮ), ಕಂಪನಹಳ್ಳಿ, ತೋಟದಮನೆಗಳು(ಮ), ಯಗಚಿಹಳ್ಳಿ, ಖಾಸಿಂ ಸಾಬರ ಪಾಳ್ಯ(ಮ), ಬಾಳೇಗೊಂದಿಪಾಳ್ಯ(ಮ), ಮಲ್ಲೇಶ್ವರ ಬಡಾವಣೆ(ಮ).
5	5-ಯಳನಡು	ಯಳನಡು, ಬಳ್ಳೇಕಟ್ಟೆ(ಮ), ಸಿಂಗಾಪುರ, ತಮ್ಮಡಿಹಳ್ಳಿ, ರಾಮನಗರ(ಮ), ಅಬೂಬ್ ಸಾಬರ ಪಾಳ್ಯ(ಮ), ತಮ್ಮಡಿಹಳ್ಳಿ ಗೊಲ್ಲರ ಹಟ್ಟಿ(ಮ), ಬಿಳಿಕಲ್ಲು ಗೊಲ್ಲರ ಹಟ್ಟಿ(ಮ), ಕೆರೆಸೂರಗೊಂಡನಹಳ್ಳಿ, ಕೋರಗರೆ, ಉಪ್ಪಾರ ಹಳ್ಳಿ(ಮ), ಕಟ್ಟಿತೋಟದ ಮನೆ(ಮ), ಭಟ್ಟರಹಳ್ಳಿ, ಮರಾರಿಪಾಳ್ಯ(ಮ), ಮೋಟೇಹಳ್ಳಿ, ಹನುಮಂತ ಪುರ(ಮ), ಮೋಟೆಹಳ್ಳಿವಡ್ಡರ ಹಟ್ಟಿ(ಮ), ಬರಗೇಹಳ್ಳಿ, ಸಾಲಾಪುರ, ಡಿಂಕನಹಳ್ಳಿ, ಮಾಳಗುಡ್ಲು(ಮ).
6	6-ದೊಡ್ಡ ಎಣ್ಣೆಗರೆ	ದೊಡ್ಡ ಎಣ್ಣೆಗರೆ, ಉಪ್ಪಿನಕಟ್ಟೆ(ಮ), ಚಿಕ್ಕ ಎಣ್ಣೆಗರೆ, ಅರಳಿಕೆರೆ(ಮ), ಅರಳಿಕೆರೆ ಕಾಲೋನಿ(ಮ), ಅಜ್ಜನಪಾಳ್ಯ(ಮ), ನಡುವನಹಳ್ಳಿ, ಗೊಲ್ಲರ ಹಟ್ಟಿ(ಮ), ಚೋರಗೊಂಡನ ಹಳ್ಳಿ, ಬೊಮ್ಮನಹಳ್ಳಿ, ದೊಡ್ಡ ಹುಲ್ಲೇನಹಳ್ಳಿ, ಗೊಲ್ಲರ ಹಟ್ಟಿ(ಮ), ಬನ್ನಿಕೆರೆ, ಹಾಲುಮಲ್ಲೇ ದೇವರಕಾವಲ್, ಕಿಡುಕನಹಳ್ಳಿ,

ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ತೋಟದ ಮನೆ(ಮ), ಚೌಳಕಟ್ಟೆ, ರಾಮಲಿಂಗನ ಪಾಳ್ಯ(ಮ), ಹೊನ್ನ ಶೆಟ್ಟಿಹಳ್ಳಿ, ವಡ್ಡರಹಟ್ಟಿ(ಮ), ಸಬ್ಬೇನಹಳ್ಳಿ, ವಡ್ಡರ ಹಟ್ಟಿ(ಮ).
7	7-ಹಂದನಕೆರೆ	ಹಂದನಕೆರೆ, ತಿಮ್ಮೇಗೌಡನ ಪಾಳ್ಯ(ಮ), ಹಳ್ಳಿತಿಮ್ಮಾಪುರ, ಗುಂಗುರು ಬಾಗಿ(ಮ), ರಾಮಘಟ್ಟ, ತೊಕ್ಕಲುಪಾಳ್ಯ(ಮ), ಪುರದಕಟ್ಟೆ, ಹುಚ್ಚನಹಳ್ಳಿ, ಕೆಂಗಲಾಪುರ, ಭದ್ರಾನಾಯ್ಕನ ತಾಂಡ್ಯ(ಮ), ಭೀಮಾ ನಾಯ್ಕನ ತಾಂಡ್ಯ(ಮ), ನಾಯಕರ ಪಾಳ್ಯ(ಮ), ಬಾಲಾಜಿನಗರ(ಮ), ಸೋರಲಮಾವು, ವಡ್ಡರ ಹಟ್ಟಿ(ಮ), ಬಂಜರ ಹಟ್ಟಿ(ಮ), ತಳವಾರ ನಾಯಕನ ಪಾಳ್ಯ(ಮ), ಗೊಲ್ಲರ ಹಟ್ಟಿ(ಮ), ಲಕ್ಷ್ಮೀಪುರ, ಗೋಪಾಲಪುರ, ಹರೇನಹಳ್ಳಿ, ಹರೇನಹಳ್ಳಿ ಗೇಟ್ (ಮ), ಭೂಮನಕಟ್ಟೆ, ಲಿಂಗದಹಳ್ಳಿ.
8	8-ತಿಮ್ಮಾಪುರ	ತಿಮ್ಮಾಪುರ, ಹೊಸಹಳ್ಳಿ(ಮ), ಹೊಸಹಳ್ಳಿ ಪಾಳ್ಯ(ಮ), ಕೋಡಿಪಾಳ್ಯ(ಮ), ತೊರೆಸೂರಗೊಂಡನಹಳ್ಳಿ, ಸೈಯದ್ ಸಾಬರಪಾಳ್ಯ(ಮ), ಸೀಗೇಭಾಗಿ, ತೊರೆಮನೆ(ಮ), ನಂದಿಹಳ್ಳಿ, ಗೊಲ್ಲರಹಟ್ಟಿ(ಮ), ಹರಿಜನ ಕಾಲೋನಿ(ಮ), ಮಾಲಾಪುರದ ಹಟ್ಟಿ(ಮ), ಪೋಚುಕಟ್ಟೆ, ಹೇಮಾನಾಯ್ಕನತಾಂಡ್ಯ(ಮ) ಆದಿವಾಸಿ ಕಾಲೋನಿ(ಮ) ಕಮಾಲಸಾಬರ ಪಾಳ್ಯ(ಮ), ಭೈರಾಪುರ, ಲಂಬಾಣಿ ತಾಂಡ್ಯ(ಮ), ಗೊಲ್ಲರಹಟ್ಟಿ(ಮ), ಚಿಕ್ಕಬಿದರೆ, ಲಂಬಾಣಿ ತಾಂಡ್ಯ(ಮ), ಅವಳಗರೆ, ಅವಳಗರೆ ಗೊಲ್ಲರಹಟ್ಟಿ(ಮ), ಅವಳಗರೆ ಶೆಟ್ಟಿಕೆರೆ ಗುಡ್ಡ(ಮ), ಅವಳಗರೆ ಬೋವಿ ಕಾಲೋನಿ(ಮ), ವಳಗರೆ ಪಾಳ್ಯ(ಮ), ಕಲ್ಲಹಳ್ಳಿ, ಎ.ಕೆ.ಕಾಲೋನಿ(ಮ), ದೊಡ್ಡಬಿದರೆ, ಹೊಸ ಲಂಬಾಣಿ ತಾಂಡ್ಯ(ಮ), ಹಳ್ಳಿ ಲಂಬಾಣಿ ತಾಂಡ್ಯ(ಮ), ಬಳ್ಳಿಕಟ್ಟೆ, ಲಂಬಾಣಿ ತಾಂಡ್ಯ(ಮ), ಕೋಡೀಹಳ್ಳಿ.
9	9-ಕಂದಿಕೆರೆ	ಕಂದಿಕೆರೆ, ಗಂಗನಾಯ್ಕನಹಳ್ಳಿ, ಗೊಟ್ಟಿಗೇನಹಳ್ಳಿ(ಮ), ಕಸಬೇ ಗೊಲ್ಲರಹಟ್ಟಿ(ಮ), ಬಾಲೇನಹಳ್ಳಿ(ಮ), ಮಲ್ಲೇನಹಳ್ಳಿ, ಗಂಡಬಾಲನ ಹಟ್ಟಿ(ಮ), ಗೊಲ್ಲರಹಟ್ಟಿ(ಮ), ಗೊಟ್ಟಿಗೇನಹಳ್ಳಿ, ಭೈರಲಿಂಗನಹಳ್ಳಿ, ಬಾಲೇನಹಳ್ಳಿ, ಕೊಪ್ಪರಿಗೆ ಹಾಳ್, ಗೌರಸಾಗರ, ರಾಮಪ್ಪನಹಟ್ಟಿ(ಮ), ಸಾದರಹಳ್ಳಿ, ಗೊಲ್ಲರಹಟ್ಟಿ(ಮ), ಕಾಮನ ಹಳ್ಳಿ, ಮಾವುರಯ್ಯನ ಪಾಳ್ಯ(ಮ), ಉಪಲೇಕನಹಳ್ಳಿ, ಗೋಪಗೊಂಡನಹಳ್ಳಿ, ಜಾಣೇಹಾರ್.
10	10-ತಿಮ್ಮನಹಳ್ಳಿ	ತಿಮ್ಮನಹಳ್ಳಿ, ಕಾಟಮ್ಮದೇವರ ಹಟ್ಟಿ(ಮ), ಗೊಂದಿಪಾಳ್ಯ(ಮ), ಚಿಕ್ಕ ಬೆಳವಾಡಿ, ಬಡಕೇಗುಡ್ಡ, ವಡ್ಡರಹಟ್ಟಿ(ಮ), ಎ.ಕೆ. ಕಾಲೋನಿ(ಮ), ಸಬಗಾಬೋವಿಹಟ್ಟಿ(ಮ), ಬಕ್ಕನಕಟ್ಟೆ ಹಟ್ಟಿ(ಮ), ಮೈಲುಕಬ್ಬೆ, ವಡ್ಡರಹಟ್ಟಿ(ಮ), ಗೊಲ್ಲರಹಟ್ಟಿ(ಮ), ಹುಲ್ಲೇನಹಳ್ಳಿ, ರಾಮನಹಳ್ಳಿ, ಗಂಟೇನಹಳ್ಳಿ, ಸಿದ್ದನ ಕಟ್ಟೆ, ಎ.ಕೆ.ಕಾಲೋನಿ(ಮ).
11	11-ತೀರ್ಥಪುರ	ಅಜ್ಜಿಗುಡ್ಡ, ಕೆಂಪರಾಯನಹಟ್ಟಿ(ಮ), ಎ.ಕೆ. ಕಾಲೋನಿ(ಮ), ಜನತಾ ಕಾಲೋನಿ(ಮ), ಹನುಮಂತನಹಳ್ಳಿ, ಮಾದನಹಳ್ಳಿ, ಶ್ರೀಯದಹೊಸಹಳ್ಳಿ, ಅಕ್ಕನಹಳ್ಳಿ, ಆಶೀಹಾಳ್, ದೊಡ್ಡಹಟ್ಟಿ(ಮ), ಎ.ಕೆ.ಕಾಲೋನಿ(ಮ), ಮರಾರಿಪಾಳ್ಯ(ಮ), ಮದನಮಡು, ತಿಮ್ಮಾಪುರ, ತೀರ್ಥಪುರ, ಹೊಂಬಳಘಟ್ಟ, ದೊಡ್ಡ ರಾಂಪುರ, ಗೊಲ್ಲರಹಟ್ಟಿ(ಮ), ಯರೇಕಟ್ಟೆ, ಚಿಕ್ಕ ರಾಂಪುರ, ಗೊಲ್ಲರ ಹಟ್ಟಿ(ಮ), ಕಾತ್ರಿಕೇಹಾಳ್, ಎ.ಕೆ.ಕಾಲೋನಿ(ಮ), ಬರ ಶಿಡ್ಲೇಹಳ್ಳಿ, ಸಿಂಗದಹಳ್ಳಿ, ಗೊಂಡಪ್ಪನ ಪಾಳ್ಯ(ಮ), ಕೊಟ್ಟಿಗಲ್.
12	12-ಮಾಳಿಗೇಹಳ್ಳಿ	ಶ್ಯಾವಿಗೇಹಳ್ಳಿ, ಹಾಲು ದೇವರಹಟ್ಟಿ(ಮ), ತೊನ್ನಲಾಪುರ, ಮಾಳಿಗೇಹಳ್ಳಿ, ರಾಯಪ್ಪನಪಾಳ್ಯ(ಮ), ಬ್ಯಾಲಕೆರೆ, ಸಾವಶೆಟ್ಟಿಹಳ್ಳಿ, ಹರಿಜನ ಕಾಲೋನಿ(ಮ), ಆಲದಕಟ್ಟೆ, ಲಂಬಾಣಿ ತಾಂಡ್ಯ(ಮ), ಗೊಲ್ಲರ ಹಟ್ಟಿ(ಮ), ಮುದ್ದೇನಹಳ್ಳಿ, ಹೊಸ ಎ.ಕೆ.ಕಾಲೋನಿ(ಮ), ಕ್ಯಾತನಾಯಕನ ಹಳ್ಳಿ(ಮ), ಬೈಲಪ್ಪನ ಮರ(ಮ), ಲಕ್ಷ್ಮೀನಹಳ್ಳಿ, ಸಾಲ್ಕಟ್ಟೆ, ಎ.ಕೆ. ಕಾಲೋನಿ(ಮ), ಅಜ್ಜಯ್ಯನ ಗುಡ್ಡ(ಮ), ಸಾಲ್ಕಟ್ಟೆ ಪಾಳ್ಯ(ಮ), ಲಂಬಾಣಿ ತಾಂಡ್ಯ(ಮ), ಸಾಲ್ಕಟ್ಟೆ ಕ್ರಾಸ್(ಮ), ಮರಳು ಹಳ್ಳದ ಕಾವಲ್, ಜಾಣೇ ಹಾರ್ಹಟ್ಟಿ(ಮ), ಅಂಕನ ಬಾವಿಹಟ್ಟಿ(ಮ), ಮುನಿಯಾನಾಯ್ಕನ ತಾಂಡ್ಯ(ಮ), ಜೋಡಿ ಕಲ್ಲೇನಹಳ್ಳಿ, ಪಿನ್ನೇನಹಳ್ಳಿ.

ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
13	13-ಬರಗೂರು	ಬರಗೂರು, ಓಟೇಕರೆ, ಓಟೇಕರೆತಿಮ್ಮಾಪುರ, ರಂಗೇನಹಳ್ಳಿ, ಗದ್ದಿಗೇರಹಟ್ಟಿ(ಮ), ಯರೇಕಟ್ಟಿ, ತೋಟದಮನೆ(ಮ), ಉಪ್ಪಾರಹಳ್ಳಿ, ಲಂಬಾಣಿತಾಂಡ್ಯಾ(ಮ), ಎ.ಕೆ.ಕಾಲೋನಿ(ಮ), ಗೊಲ್ಲರಹಟ್ಟಿ(ಮ), ಬಂಗಾರಗರೆ, ಲಂಬಾಣಿ ತಾಂಡ್ಯಾ(ಮ), ಪಾಪನಕೋಣ(ಮ), ಅಂಕಸಂದ್ರ, ಗೊಲ್ಲರ ಹಟ್ಟಿ(ಮ), ಅಂಕಸಂದ್ರಕಾವಲ್, ಹೊಸಕರೆ, ಬೆಳಗುಲಿ, ಪಾಪನಕೋಣ(ಮ), ರಂಗಾಪುರ(ಮ), ಹಳ್ಳಿಗೊಲ್ಲರಹಟ್ಟಿ(ಮ), ಹೊಸ ಗೊಲ್ಲರಹಟ್ಟಿ(ಮ), ಗೊಬೇಹಳ್ಳಿ(ಮ), ನಿರುವಗಲ್, ಗೊಲ್ಲರಹಟ್ಟಿ(ಮ), ಕಟ್ಟಿಕೋಡಿ(ಮ), ಬಸವಾಪಟ್ಟಣ(ಮ), ಬಸವಾಪಟ್ಟಣತಾಂಡ್ಯಾ(ಮ), ಬಿ.ಸುವಾಲಿ ತಾಂಡ್ಯಾ(ಮ), ದುರುಗಮ್ಮನ ಬೆಟ್ಟ(ಮ), ತಾರೀಕಟ್ಟಿ, ಲಂಬಾಣಿ ತಾಂಡ್ಯಾ(ಮ), ದೇವರಹಳ್ಳಿ.
14	14-ಮತಿಘಟ್ಟ	ಮತಿಘಟ್ಟ, ಕೋಡಿಪಾಳ್ಯ(ಮ), ಗಾಂಧಿನಗರ(ಮ), ಕೈಮರ(ಮ), ಭರಣಾ ಪುರ(ಮ), ಬೆಳಗೇಹಳ್ಳಿ, ಗೊಲ್ಲರಹಟ್ಟಿ(ಮ), ಕರಡಿ ಸಾಬರ ಪಾಳ್ಯ(ಮ), ದಾಸೀಹಳ್ಳಿ, ಎ.ಕೆ. ಕಾಲೋನಿ(ಮ), ಚನ್ನಪ್ಪನ ಪಾಳ್ಯ(ಮ), ಮಾದಾಪುರ, ಅರಳಕಟ್ಟಿ(ಮ), ಗೊಲ್ಲರ ಹಟ್ಟಿ(ಮ), ಲಂಬಾಣಿ ತಾಂಡ್ಯಾ(ಮ), ಎ.ಕೆ. ಕಾಲೋನಿ(ಮ), ಮಲ್ಲೇನಹಳ್ಳಿ, ಜೋಗಿರಹಟ್ಟಿ(ಮ), ಚಟ್ಟಸಂದ್ರ, ಯಳ್ಳೇನಹಳ್ಳಿ, ಮಲ್ಲಿಗೆರೆ, ದೊಡ್ಡ ಪಾಳ್ಯ(ಮ), ಮೈಸೂರಪ್ಪನ ಪಾಳ್ಯ(ಮ), ಸಾಲುಮನೆ ಪಾಳ್ಯ(ಮ), ಗೊಲ್ಲರಹಟ್ಟಿ(ಮ), ದವನದ ಹೊಸಹಳ್ಳಿ, ಗೊಲ್ಲರ ಹಟ್ಟಿ(ಮ), ಕಾಮಲಾಪುರ, ದಾಸಪ್ಪ ಹಟ್ಟಿ(ಮ), ಬೋವಿ ಕಾಲೋನಿ(ಮ), ಗೊಲ್ಲರಹಟ್ಟಿ(ಮ), ಹೊಸೂರು(ಮ), ಹೊಸ ಬೋವಿ ಕಾಲೋನಿ(ಮ), ಡಗ್ಗೇನಹಳ್ಳಿ, ಕಾನಕರೆ, ಗೊಲ್ಲರಹಟ್ಟಿ(ಮ), ಭೀಮಸಂದ್ರ, ಬಂದ್ರೇಹಳ್ಳಿ, ಲಂಬಾಣಿ ತಾಂಡ್ಯಾ(ಮ).
15	15-ಕುಪ್ಪೂರು	ಕುಪ್ಪೂರು, ಎ.ಡಿ.ಕಾಲೋನಿ(ಮ), ಲಂಬಾಣಿತಾಂಡ್ಯಾ(ಮ), ತಗಚೇಘಟ್ಟ, ಅಬೂಜಿಹಳ್ಳಿ(ಮ), ಉರಹಟ್ಟಿ(ಮ), ಕೊರಚರಹಟ್ಟಿ(ಮ), ಬೇವಿನಹಳ್ಳಿ, ಗೊಲ್ಲರಹಟ್ಟಿ(ಮ), ಲಂಬಾಣಿ ತಾಂಡ್ಯಾ(ಮ), ಮಂಚಸಂದ್ರ, ಗೊಲ್ಲರ ಹಟ್ಟಿ(ಮ), ದಿಬ್ಬದಹಳ್ಳಿ, ಎ.ಡಿ ಕಾಲೋನಿ(ಮ), ಕುರುಬರಹಳ್ಳಿ, ಬೆನಕನ ಕಟ್ಟಿ, ಗೊಲ್ಲರಹಟ್ಟಿ(ಮ), ತಮ್ಮಡಿಹಳ್ಳಿ, ಅರಳೇಕರೆ, ಹಳ್ಳದಮನೆ(ಮ), ಪುರ, ನವಿಲೆ, ನವಿಲೆ ಪಾಳ್ಯ(ಮ), ಅಣೇಕಟ್ಟಿ, ಯರೇಹಳ್ಳಿ, ಹೆಸರಹಳ್ಳಿ, ಅಣೇಪಾಳ್ಯ(ಮ), ತೊಟ್ಟೇಗೌಡನಪಾಳ್ಯ(ಮ), ಗೌಡನಹಳ್ಳಿ, ಕೋಡಿಪಾಳ್ಯ(ಮ) ದಾಸಯ್ಯನ ಹಟ್ಟಿ(ಮ).
16	16-ಹೊನ್ನೆಭಾಗಿ	ಹೊನ್ನೆಭಾಗಿ, ಬುಳ್ಳೇನಹಳ್ಳಿ, ಗೊಲ್ಲರಹಳ್ಳಿ, ಕಾಡೇನಹಳ್ಳಿ, ಬಸವನ ಗುಡಿ(ಮ), ಭಾವನಹಳ್ಳಿ, ಕೋಡಿಹಳ್ಳಿ(ಮ), ದಿಬ್ಬದಹಳ್ಳಿ(ಮ), ಹೊಸಹಳ್ಳಿ, ಬಾಗಾಯ್ತು, ಮೇಲನಹಳ್ಳಿ, ಚಿಕ್ಕೇನಹಳ್ಳಿ, ಮಸಾಲ್ವಿ ಗುಡ್ಡ(ಮ), ಕರಿನಿಂಗಯ್ಯನ ಗುಡ್ಡ(ಮ), ಮಾರಸಂದ್ರ, ಮಾರಸಂದ್ರ ಪಾಳ್ಯ(ಮ), ಚಿಕ್ಕೇನಹಳ್ಳಿ, ಸೋಂಡನಹಳ್ಳಿ, ಗೊಲ್ಲರ ಹಟ್ಟಿ(ಮ), ನರಸೀಹಳ್ಳಿ(ಮ), ನಡುವನಹಳ್ಳಿ, ಬಾಣ ದೇವರಹಟ್ಟಿ(ಮ), ಎ.ಕೆ ಕಾಲೋನಿ(ಮ), ಬಗ್ಗನಹಳ್ಳಿ, ರಂಗನಾಥ ಪುರ(ಮ), ಹಳ್ಳಿ ಗೊಲ್ಲರ ಹಟ್ಟಿ(ಮ), ಸಿದ್ಧಾಪುರ(ಮ), ಮಂಚೇಕಟ್ಟಿ, ತೋಟದ ಮನೆಗಳು(ಮ), ದುಗುಡಿ ಹಳ್ಳಿ, ಗೊಲ್ಲರಹಟ್ಟಿ(ಮ), ಸಿದ್ಧ ರಾಮನಗರ, ಕೊಡಲಾಗರ, ಬ್ಯಾಟೇ ರಂಗನಹಳ್ಳಿ, ಚುಂಗನಹಳ್ಳಿ, ತಿತ್ತಿಗೊರವನ ಪಾಳ್ಯ(ಮ), ಗಂಟೆಗನಪಾಳ್ಯ(ಮ), ಕೋಡಿಪಾಳ್ಯ(ಮ), ವಡೇರಹಳ್ಳಿ, ಎ.ಕೆ ಕಾಲೋನಿ(ಮ), ಬಾಚೇಹಳ್ಳಿ, ಎ.ಕೆ. ಕಾಲೋನಿ(ಮ), ಎ.ಡಿ.ಕಾಲೋನಿ(ಮ), ಬಲ್ಲೇನಹಳ್ಳಿ, ಕೋಡಿಪಾಳ್ಯ(ಮ), ಹರಿಜನ ಕಾಲೋನಿ(ಮ), ಕಾರೆಹಳ್ಳಿ, ಗೊಲ್ಲರ ಹಟ್ಟಿ(ಮ).



ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
17	17-ಜಯಚಾಮರಾಜಪುರ	ಗೋಡಕರೆ, ಗೊಲ್ಲರಹಟ್ಟಿ(ಮ), ಎ.ಡಿಕಾಲೋನಿ(ಮ), ಸೋಮನಹಳ್ಳಿ, ಸೋಮನಹಳ್ಳಿ ಪಾಳ್ಯ(ಮ), ತರಬೇನ ಹಳ್ಳಿ, ಬೋವಿಕಾಲೋನಿ(ಮ), ಎ.ಕೆ ಕಾಲೋನಿ(ಮ), ಭೈರಗಾನಹಳ್ಳಿ, ಎ.ಕೆ.ಕಾಲೋನಿ(ಮ), ಜಯ ಚಾಮರಾಜಪುರ, ತೊಬೇರಹಳ್ಳಿ, ಬ್ಯಾಡರಹಳ್ಳಿ, ಗೊಲ್ಲರಹಟ್ಟಿ(ಮ), ಹಾಲುಗೊಣ, ಬಿ.ಪಾಳ್ಯ(ಮ), ನಾಗೇನಹಳ್ಳಿ, ಕೃಷ್ಣಸಾಗರ ಕೆರೆ, ಮಲ ಗೊಂಡನಹಳ್ಳಿ, ಪಂಕಜನಹಳ್ಳಿ, ತಿಗಳನಹಳ್ಳಿ, ತಿಗಳನಹಳ್ಳಿ ಪಾಳ್ಯ(ಮ), ಲಕ್ಕಗೊಂಡನ ಹಳ್ಳಿ, ಕಂಟಲಗರೆ.
18	18-ಶೆಟ್ಟಿಕೆರೆ	ಶೆಟ್ಟಿಕೆರೆ, ಅಜ್ಜನಕೆರೆ(ಮ), ದಾಸಕೆರೆ(ಮ), ಹೊಸಪಾಳ್ಯ(ಮ), ರಾಜಯ್ಯನ ಪಾಳ್ಯ(ಮ), ಕಲ್ಲು ಬೋವಿಪಾಳ್ಯ(ಮ), ಲಿಂಗಯ್ಯನ ಪಾಳ್ಯ, ಅರಳೇಮರದ ಪಾಳ್ಯ(ಮ), ಯೋಗ ಮಾಧವನಗರ(ಮ), ಸೋಮಲಾಪುರ, ಅಜ್ಜೇನಹಳ್ಳಿ, ಮಾದಿಹಳ್ಳಿ, ಗೋಪಾಲನಹಳ್ಳಿ, ಮಾಕುವಳ್ಳಿ, ಗೊಲ್ಲರಹಟ್ಟಿ(ಮ), ಅಜ್ಜನಕೆರೆಪಾಳ್ಯ(ಮ), ಮಾಕುವಳ್ಳಿಪಾಳ್ಯ(ಮ), ಪೆಮ್ಮಲದೇವರಹಳ್ಳಿ, ಸಾಸಲು, ಗೊಲ್ಲರಹಟ್ಟಿ(ಮ), ಬನಶಂಕರಿನಗರ(ಮ), ಗೋಡಗಲ್ಲು(ಮ), ಮಾಸ್ತಯ್ಯನಪಾಳ್ಯ(ಮ), ಅಗಸರಹಳ್ಳಿ, ಗ್ಯಾರೇಹಳ್ಳಿ, ಗ್ಯಾರೇಹಳ್ಳಿ ಪಾಳ್ಯ(ಮ).
<b>2-ಗುಬ್ಬಿ ತಾಲ್ಲೂಕು ಪಂಚಾಯತಿ</b>		
1	1-ಅಂಕ ಸಂದ್ರ	ಅಂಕಸಂದ್ರ, ಸಾರಿಗೆಪಾಳ್ಯ, ರೇವನಾಳು, ಸಿರಿವಲ್ಲೇಹಳ್ಳಿ, ಹೊನ್ನೇನ ಹಳ್ಳಿ(ಬೇ), ದೊಡ್ಡಹಡಿಗೆಹಳ್ಳಿ, ಚಿಕ್ಕಹಡಿಗೆಹಳ್ಳಿ, ದಾಸಪ್ಪನಹಳ್ಳಿ, ದೇವರಹಳ್ಳಿ, ಶೇಷನಹಳ್ಳಿ, ತೊಗರಿಗುಂಟೆ, ಪೇಟೆ ಕುರುಬರಹಳ್ಳಿ(ಬೇ), ತಾಳೇಕೊಪ್ಪ, ಚನ್ನಮಲ್ಲಯ್ಯನಹಟ್ಟಿ(ಮ), ಹನುಮೇನಹಳ್ಳಿ(ಮ), ಸಣಬನಹಳ್ಳಿ, ಹೂವಿನಕಟ್ಟೆ, ಬಸವನಪಾಳ್ಯ, ಮಂಚಲದೊರೆ, ಎಂ. ಗೆದ್ದಹಳ್ಳಿ(ಬೇ), ನಲ್ಲೂರು, ಹರ್ತಿ, ಅಜ್ಜಪ್ಪನಹಟ್ಟಿ(ಮ), ಜುಂಜಪ್ಪನಹಟ್ಟಿ(ಮ), ಎಂ. ರಂಗಾಪುರ, ಮರ, ಗಂಗಯ್ಯನ ಪಾಳ್ಯ, ಹೊಸಪಾಳ್ಯ(ಮ), ಮಳೇನಹಳ್ಳಿ, ಬೋಡತಿಮ್ಮನಹಳ್ಳಿ, ಯರಬಳ್ಳಿ, ಕಾಳಿಂಗನಹಳ್ಳಿ, ಕುಂಟರಾಮನಹಳ್ಳಿ, ಕುರಿಕಾಟನಹಟ್ಟಿ(ಮ), ಮುಚ್ಚ ವೀರನಹಳ್ಳಿ, ಚಿಂತರನ ಹಳ್ಳಿ(ಬೇ), ಜೋಗಿಹಳ್ಳಿ, ನಾಯಕನಹಳ್ಳಿ.
2	2-ಹಾಗಲವಾಡಿ	ಹಾಗಲವಾಡಿ, ಚಿತ್ತಪ್ಪನಹಳ್ಳಿ(ಬೇ), ಶಿವರಾಂಪುರ, ಸಿದ್ದಾಪುರ (ಬೇ), ಹರಳಕಟ್ಟೆ(ಗೊಲ್ಲರಹಟ್ಟಿ), ಲಂಬಾಣಿ ತಾಂಡ್ಯ, ಗುಡ್ಡೇನಹಳ್ಳಿ, ಕುರಿಹಳ್ಳಿ, ಕೋಡಿಹಳ್ಳಿ, ಮಾಯಪ್ಪನಹಳ್ಳಿ(ಬೇ), ಅಣಹಳ್ಳಿ, ನಾಯಕನಕೆರೆ(ಬೇ) ಶಿವಪುರ, ಗಣೇಶಪುರ(ಮ), ಓಬಳಾಪುರ, ಬಿಳಿಕಲ್ ಹಟ್ಟಿ(ಮ), ಮರಹಳ್ಳದ ಕಾವಲ್, ಮಲ್ಲಸಂದ್ರಕಟ್ಟೆ(ಬೇ), ಗಳಿಗೆಕೆರೆ, ಜಿ.ರಂಗಾಪುರ, ಜಿ.ಗೆದ್ದಹಳ್ಳಿ, ಮಾದಲಾಪುರ, ಜುಂಜಪ್ಪನಹಟ್ಟಿ(ಮ), ಎ.ಕೆ.ಕಾಲೋನಿ(ಮ), ಮತ್ತಿಕೆರೆ, ಯಕ್ಕಲಕಟ್ಟೆ, ಗೊಲ್ಲರಹಟ್ಟಿ(ಮ).
3	3-ಹೊಸಕೆರೆ	ಹೊಸಕೆರೆ, ವರ್ತಿಕಟ್ಟೆ, ಕಲ್ಲುಪಾಳ್ಯ (ಮ) , ಲಂಬಾಣಿ ತಾಂಡ್ಯ (ಮ), ಪಿನ್ನೇನಹಳ್ಳಿ, ಗೊಲ್ಲರಹಟ್ಟಿ (ಮ), ಲಂಬಾಣಿ ತಾಂಡ್ಯ, ಕಂಪನಹಳ್ಳಿ, ಜೋಗಿಹಳ್ಳಿ, ಶಿವನೇಹಳ್ಳಿ, ಅರೇಹಳ್ಳಿ, ಕರಿಗೊಂಡನಹಳ್ಳಿ, ತೆವಡೆಹಳ್ಳಿ, ಚೂರಿಹಟ್ಟಿ (ಮ), ತಿಮ್ಮಲಾಪುರ, ಹುಲ್ಲೇಕೆರೆ ಪಾಳ್ಯ (ಮ), ಮಾದೇನಹಳ್ಳಿ , ಈರಪ್ಪನಹಟ್ಟಿ (ಮ), ಮೆಣಸಿನಹಟ್ಟಿ (ಮ) , ಗುಡ್ಡಯ್ಯನಪಾಳ್ಯ (ಮ) , ಸಂಗನಹಳ್ಳಿ, ಹುಣಸೇಪಾಳ್ಯ, ಅಪ್ಪಣ್ಣನಹಳ್ಳಿ, ಪುರ, ಶೆಟ್ಟಿಹಳ್ಳಿ, ದೇವರಹಟ್ಟಿ, ಉನಗನಾಲ, ಮುದ್ದಯ್ಯನಹಟ್ಟಿ(ಮ), ಯಳೆದಾಸನಹಟ್ಟಿ (ಮ), ಕಳ್ಳನಹಳ್ಳಿ, ಹುಲ್ಲು ಹರವೇ ಕಾವಲ್(ಬೇ).

ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
4	4-ನಲ್ಲೂರು	ನಲ್ಲೂರು, ಹುಚ್ಚರಂಗಪ್ಪನ ಹಟ್ಟಿ, ಅನುಪನಕುಂಟೆ, ತಿಮ್ಮಯ್ಯನಹಟ್ಟಿ (ಮ), ಸಿಗೇಮೆಳಹಟ್ಟಿ, ನಲ್ಲೂರುಗೊಲ್ಲರಹಟ್ಟಿ(ಮ), ಮಲಮಾಚನ ಕುಂಟೆ, ಗೊಲ್ಲರಹಟ್ಟಿ (ಮ), ಅಂತಾಪುರ, ಅಂತಾಪುರ ಎ ಕೆ ಕಾಲೋನಿ (ಮ), ಗಡಿಯಂಕನಹಳ್ಳಿ, ರಂಗನಹಳ್ಳಿ, ಕಲ್ಲುಗುಡಿ, ಸಾತೇನಹಳ್ಳಿ, ಗೊಲ್ಲರ ಹಟ್ಟಿ (ಮ), ಬ್ಯಾಡನಕಟ್ಟೆ, ಕೋಡಿಪಾಳ್ಯ (ಮ), ತೊಣಚನಹಳ್ಳಿ, ಸೋರೆಕಾಯಿ ಪೆಂಟೆ, ಕುಲುಮೆ ಗುಡ್ಡ(ಮ), ಮಾರನಹಳ್ಳಿ, ಜೂಲಯ್ಯನಪಾಳ್ಯ(ಮ), ಮಾರನಹಟ್ಟಿ(ಮ), ಸಿ.ನಂದಿಹಳ್ಳಿ, ತಳವಾರನಪಾಳ್ಯ(ಮ), ಗೊಲ್ಲರ ಹಟ್ಟಿ(ಮ), ಪಟ್ರಾವತನಹಳ್ಳಿ, ಗೊಲ್ಲರಹಟ್ಟಿ(ಮ), ಜಾಲಗುಣಿ, ಜಾಲಗುಣಿ ಪಾಳ್ಯ(ಮ), ಜಾಲಗುಣಿ ಎ.ಕೆ.ಕಾಲೋನಿ(ಮ), ಕಾಟನಹಳ್ಳಿ, ಕಾಟನಹಳ್ಳಿ ಎ.ಕೆ. ಕಾಲೋನಿ(ಮ).
5	5-ಚೇಳೂರು	ಚೇಳೂರು, ದೃಷ್ಟೇಶ್ವರಬಡಾವಣೆ, ಚೇಳೂರು ಅಮಾನಿಕೆರೆ, ಯಣ್ಣೆ ಕಟ್ಟೆ, ಕೊಡಿಯಾಲ, ಮೂಗನಹುಣಸೆ, ಸೂಲಯ್ಯನ ಪಾಳ್ಯ(ಮ), ಯರನಹಟ್ಟಿ (ಮ), ಕಾಡಬೆಟ್ಟನಹಳ್ಳಿ, ಸಿಗೇಹಳ್ಳಿ, ಕಚ್ಚೇನಹಳ್ಳಿ.
6	6-ಬಿದರೆ	ಬಿದರೆ, ಬಿದರೆ ಅಮಾನಿಕೆರೆ, ಬಿದರೆ ಹಟ್ಟಿ, ಆರಾಧಿಹಳ್ಳಿ (ಮ), ನಿಂಬಕಟ್ಟೆ, ಕಾಶಿಮರ, ಗೌರಿಪುರ, ತಿಮ್ಮಪ್ಪನಹಟ್ಟಿ (ಮ), ಮುತ್ತಯ್ಯನಹಟ್ಟಿ (ಮ), ಮೇಲುಸಕ್ಕರೆಪಾಳ್ಯ (ಮ), ಜೈನಿಗರಹಳ್ಳಿ, ಬಿದರೆ ರಾಜಾಕಾವಲ್, ಬೈರಪ್ಪನಹಟ್ಟಿ, ನಂಜುಂಡಪುರ (ಬೆ), ಗುಡ್ಡದಹಳ್ಳಿ, ಗುಡ್ಡದಹಳ್ಳಿ ಹಟ್ಟಿ (ಮ), ಕೋಣನಕಲ್ಲು, ಸುಗ್ಗನಪಾಳ್ಯ (ಮ), ನಸರೀ ಪಾಳ್ಯ (ಮ), ಮುನಿಯಪ್ಪನಪಾಳ್ಯ, ಮಾದಾಪುರ, ಒಬಳ್ಳಿಪಾಳ್ಯ (ಮ), ತಿಕ್ಕಲಮಾರನಪಾಳ್ಯ(ಮ), ಇರಕಸಂದ್ರ, ತಿರುಮಲದೇವರಹಟ್ಟಿ (ಮ), ತಿಮ್ಮಣ್ಣನಪಾಳ್ಯ (ಮ), ಕಗ್ಗರೆ, ಬೋರಗೊಂಡನಹಳ್ಳಿ, ಚಿಂದಿಗರೆ, ಮಾಣ್ಣೆಮಾರಿಅಮ್ಮತ ಮಹಲ್ ಕಾವಲ್, ಮಾಣ್ಣೆಮಾರಿ ನಗದಿ ಕಾವಲ್, ಗಿಡ್ಡನಪಾಳ್ಯ (ಮ) ಮರಾರಿಪಾಳ್ಯ, ಸಿ.ಹರಿವೇಸಂದ್ರ, ತಿಗಳರ ಪಾಳ್ಯ.
7	7-ಅಳಿಲುಘಟ್ಟ	ಅಳಿಲುಘಟ್ಟ, ಪತಿಯಪ್ಪನಪಾಳ್ಯ, ಯರೇಕಾವಲ್ (ಬೇ), ಮೂಡ್ಲಹಳ್ಳಿ (ಬೇ), ಹುಚ್ಚಪ್ಪನಪಾಳ್ಯ (ಬೇ), ಬೆಟ್ಟದಹಳ್ಳಿ, ಜುಂಜಪ್ಪನಹಟ್ಟಿ (ಮ), ಗಣೇಮೇಲಿನಹಳ್ಳಿ (ಮ), ಜಕ್ಕೇನಹಳ್ಳಿ, ಬೆಣೆಹಳ್ಳಿ, ಸಾಗಸಂದ್ರ, ಕಳಸನಹಳ್ಳಿ, ಗ್ಯಾರೇಹಳ್ಳಿ, ಬಂಡನಹಳ್ಳಿ, ಈಚಲು ಕಾವಲ್, ಬೋವಿ ಕಾಲೋನಿ(ಮ), ಕರಡಿಕಲ್ಲು (ಬೆ), ಹರದಗೆರೆ, ಗೊಲ್ಲಹಟ್ಟಿ, ಭೋಗಸಂದ್ರ, ಮುದ್ದನಹಳ್ಳಿ, ಸಮುದ್ರನ ಕೋಟೆ, ಬಾರೆತೋಟ (ಮ), ಮುದ್ದಾಪುರ, ಗೊಲ್ಲರಹಟ್ಟಿ (ಮ), ಕಲ್ಲುಗುಡಿ (ಮ), ಬೊಮ್ಮರಸನಹಳ್ಳಿ, ಗೊಲ್ಲರಹಟ್ಟಿ (ಮ), ಅದಲಗೆರೆ, ಗೊಲ್ಲರಹಟ್ಟಿ (ಮ), ಬಾರೆತೋಟ (ಮ), ನಾಗಲಾಪುರ(ಮ), ಮೇಗಲತೋಟ (ಮ).
8	8-ಕೊಂಡ್ಲಿ	ಕೊಂಡ್ಲಿ, ಬ್ಯಾಟಪ್ಪನಪಾಳ್ಯ (ಮ), ಮುಸಕೊಂಡ್ಲಿ, ಮಾವಿನಹಳ್ಳಿ, ಗುಡ್ಡದ ಓಬಳಾಪುರ, ಗುಡ್ಡದಹಟ್ಟಿ (ಮ), ಎಲ್ ಎಸ್ ಕ್ವಾರೆ, ಶಿವಸಂದ್ರ, ಮೂಡಲಪಾಳ್ಯ, ದೊರೆಗುಡ್ಡ (ಮ), ಹೊನ್ನೇನಹಳ್ಳಿ, ಎಮ್ಮೆ ದೊಂಡ್ಲಿ, ಹರೇನಹಳ್ಳಿ, ಹೊಸಕಾರೇಕುರ್ಚಿ, ದೊಡ್ಡಗುಣಿ, ಕಂಚಿಗಾನಹಳ್ಳಿ, ತಗ್ಗಿಹಳ್ಳಿ, ಸಿಗೇಹಳ್ಳಿ, ದಿಂಡಿಗದ ಹಳ್ಳಿ, ನೇರಳೇಕೆರೆ, ವಿರುಪಾಕ್ಷಪುರ, ಹಂಡನಹಳ್ಳಿ, ಗೊಲ್ಲರಹಟ್ಟಿ(ಮ), ಕಲ್ಲೇನಹಳ್ಳಿ, ರಾಜನಪಂಚೆ, ಯಲ್ಲಾಪುರ, ಬಡವನಪಾಳ್ಯ, ಪೆರಮಸಂದ್ರ, ಚಿಕ್ಕಹಳ್ಳಿ (ಮ), ಎನ್ . ಹೊಸಹಳ್ಳಿ, ವನಕಂಬಿ ಹಟ್ಟಿ, ಹಿಂಡಿಗಾನಹಳ್ಳಿ, ಕೊಂಡ್ಲಿ ಕ್ರಾಸ್, ದೇವರಹಟ್ಟಿ(ಮ).

ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
9	9-ಮಾರಶೆಟ್ಟಿಹಳ್ಳಿ	ಮಾರಶೆಟ್ಟಿ ಹಳ್ಳಿ, ಎ.ಕೆ.ಕಾಲೋನಿ(ಮ), ಎ.ಡಿ.ಕಾಲೋನಿ(ಮ), ಗೊಲ್ಲರಹಟ್ಟಿ(ಮ), ಬಾಡೇನಹಳ್ಳಿ, ಜನಕದೇವನಹಳ್ಳಿ, ಡಿ.ರಾಂಪುರ, ದೋಣ್ಣೇರೆ, ಹರಗಲದೇವಿ ಗುಡ್ಡದಕಾವಲ್(ಬೆ), ಸಂಕಾಪುರ, ಚನ್ನ ವಡೇರಹಳ್ಳಿ(ಮ), ಕೋಡಿಮಲ್ಲೇನಹಳ್ಳಿ, ಬಂಡಿಹಳ್ಳಿ, ಕೆಂಚನಹಳ್ಳಿ, ಕೆಂಚನಹಳ್ಳಿ ತೋಟ(ಮ), ಪಾರಸನಹಳ್ಳಿ, ಕುಂದರನಹಳ್ಳಿ, ಸೋಪನಹಳ್ಳಿ, ತಿಮ್ಮಳೇ ಪಾಳ್ಯ, ಬಿದರೆಹಳ್ಳಿ ಕಾವಲ್, ಕಾರೇಹಳ್ಳಿ, ಅಮ್ಮನಹಳ್ಳಿ, ಅತ್ತಿಕಟ್ಟೆ, ಬೆಣ್ಣೂರು, ತ್ಯಾಗಟೂರು, ತ್ಯಾಗಟೂರು ಅಮಾನಿಕೆರೆ, ಕೋಡಿನಾಗೇನ ಹಳ್ಳಿ, ವಡ್ಡರಹಟ್ಟಿ(ಮ), ಸಾಗರನಹಳ್ಳಿ.
10	10-ನಿಟ್ಟೂರು	ನಿಟ್ಟೂರು, ಬಾಗೂರು, ನಿಟ್ಟೂರು ಅಮಾನಿಕೆರೆ, ಬಾಬಿಗಾನಹಳ್ಳಿ, ಬೆಣಚಿಗರೆ, ಮಸಿಯಮ್ಮನಹಟ್ಟಿ(ಮ), ಬಾಗೂರು ಗೇಟ್(ಮ) ಎನ್‌ರಾಂಪುರ, ಬೊಮ್ಮೇನ ಹಳ್ಳಿ, ಅಂಕಾಪುರ, ಹೆಸರಹಳ್ಳಿ, ಮೂಗನಾಯಕನ ಕೋಟೆ, ಎಂ ಎನ್ ಕೋಟೆ ಅಮಾನಿಕೆರೆ, ಜೋಗಿಹಳ್ಳಿ, ಬನ್ನಿಗಾನಹಳ್ಳಿ, ವೀರಾಪುರ(ಬೆ), ಹಲಸಿನ ನಾಗೇನಹಳ್ಳಿ, ಎ.ಕೆ.ಕಾಲೋನಿ(ಮ), ಸಂಕಾಪುರ, ಎಂ. ಹೊಸಹಳ್ಳಿ, ಗೊಲ್ಲರಹಟ್ಟಿ(ಮ), ಮತ್ತಿಕೆರೆ, ಇಡಕನಹಳ್ಳಿ, ತಿಮ್ಮಪ್ಪನಹಟ್ಟಿ(ಮ), ಬಸವಪಟ್ಟಣ, ಡೇಗೌಡನಹಟ್ಟಿ(ಮ), ಸೋಮಲಾಪುರ, ಉದ್ದೆಹೊಸಕೆರೆ, ಮಲ್ಲೇನಹಳ್ಳಿ, ಮಲ್ಲೇನಹಳ್ಳಿ ಹಟ್ಟಿ(ಮ), ಕೋಡಿಹಟ್ಟಿ(ಮ).
11	11-ಹೇರೂರು	ಹೇರೂರು, ಹೇರೂರು ಕಾಲೋನಿ(ಮ), ಹೇರೂರುಮಾಳ(ಮ), ಚಿಕ್ಕೋನಹಳ್ಳಿ, ಜ್ಯೋತಿನಗರ , ಎ.ಕೆ.ಕಾಲೋನಿ, ಕಬ್ಬಿಣಸೇತುವೆಪಾಳ್ಯ , ಊರುಕೆರೆಪಾಳ್ಯ, ನಡುವಲಪಾಳ್ಯ, ಕಡೇಪಾಳ್ಯ, ಕಿಟ್ಟಿದಕುಪ್ಪೆ, ಹೊದಲೂರು, ಎ.ಕೆ.ಕಾಲೋನಿ(ಮ), ತೋಟದಸಾಲು(ಮ), ತೊರೆಹಳ್ಳಿ, ಬೆಲವತ್ತ, ಅರೆಮಾರನಹಳ್ಳಿ, ಪುರ, ಗೊಲ್ಲರಹಟ್ಟಿ(ಮ), ಎ.ಕೆ. ಕಾಲೋನಿ (ಮ), ರೈಲ್ವೆಸ್ಟೇಷನ್(ಮ), ಎನ್.ನಂದಿಹಳ್ಳಿ, ನಂದಿಹಳ್ಳಿ ಪಾಳ್ಯ(ಮ), ಎ.ಕೆ. ಕಾಲೋನಿ(ಮ), ಗೊಲ್ಲರಹಟ್ಟಿ(ಮ), ಕರೆಗೌಡನಹಳ್ಳಿ, ಎ.ಕೆ. ಕಾಲೋನಿ(ಮ) ಬಿ.ಕೋಡಿಹಳ್ಳಿ, ಯಳವರಹಟ್ಟಿ, ತೊಗರಿಘಟ್ಟ, ಹೊಸ ಹಟ್ಟಿ (ಮ), ಹಾರನಹಳ್ಳಿ, ಅಂಬಾರಪುರ.
12	12-ಮೂಕನಹಳ್ಳಿಪಟ್ಟಣ	ಮೂಕನಹಳ್ಳಿ ಪಟ್ಟಣ, ಎಂ. ಹಚ್. ಪಟ್ಟಣ ಅಮಾನಿಕೆರೆ, ಬಿಳಿಕಲ್ ಪಾಳ್ಯ (ಮ), ಮುದಿಗರೆ, ಮುದಿಗರೆ ಪಾಳ್ಯ, ದೊಡ್ಡ ನೆಟಗುಂಟೆ, ದೊಡ್ಡ ನೆಟಗುಂಟೆ ಅಮಾನಿಕೆರೆ, ಸೇವೆಗಾರನ ಪಾಳ್ಯ, ಬಡಕನ ಪಾಳ್ಯ(ಮ), ಚಿಕ್ಕನೆಟಗುಂಟೆ , ಬಿಸಲಹಳ್ಳಿ , ಗೊಲ್ಲರಹಟ್ಟಿ(ಮ), ಲಕ್ಕೇನಹಳ್ಳಿ, ಲಕ್ಕೇನಹಳ್ಳಿ ಗೊಲ್ಲರಹಟ್ಟಿ (ಮ), ತುಳಸಿಕಟ್ಟೆ, ಗೊಲ್ಲರಹಟ್ಟಿ (ಮ), ದೊಡ್ಡಲಿಂಗಪ್ಪನಪಾಳ್ಯ (ಮ), ರಂಗನಾಥಪುರ (ಮ), ರಂಗನಾಥಪುರ ಎ. ಕೆ.ಕಾಲೋನಿ, ರಾಯವಾರ, ರಾಯವಾರದ ಹಟ್ಟಿ, ಚಿದಂಬರಾಶ್ರಮ (ಮ), ಬೈಚೇನಹಳ್ಳಿ, ಚೌಕೇನಹಳ್ಳಿ, ಗೊಲ್ಲರಹಟ್ಟಿ (ಮ), ಸುಗ್ಗನಪಾಳ್ಯ, ಗೊಲ್ಲಹಳ್ಳಿ (ಮ), ಇಸ್ಲಾಂಪುರ, ದಾಸನಹಟ್ಟಿ(ಮ), ವರದೇನಹಳ್ಳಿ, ಕೋಡಿಹಟ್ಟಿ (ಮ), ಹೊಸಹಟ್ಟಿ (ಮ), ತಿಪ್ಪೂರು, ಪೂಜಾರಿ ಪಾಳ್ಯ (ಮ), ತಿಪ್ಪೂರು ಹಟ್ಟಿ (ಮ), ತಿಪ್ಪೂರು ಪಾಳ್ಯ (ಮ), ಮದನಘಟ್ಟ.

ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
13	13-ಅಡಗೂರು	ಅಡಗೂರು, ಚನ್ನಸಾಗರಪಾಳ್ಯ ಎ.ಕೆ. ಕಾಲೋನಿ (ಮ), ದೂಳನಹಳ್ಳಿ, ಕಳ್ಳಿಪಾಳ್ಯ, ಹೊಸಪಾಳ್ಯ (ಮ), ಕಳ್ಳಿಪಾಳ್ಯ ಎ.ಕೆ ಕಾಲೋನಿ(ಮ) ಹಳ್ಳಿಗುಬ್ಬಿ, ಕೋಡಿಹಳ್ಳಿ (ಮ), ಕೋಡಿತೋಟ(ಮ), ಗುಬ್ಬಿ ಅಮಾನಿಕರೆ, ಗುಬ್ಬಿ ರೂರಲ್, ಸಿಂಗೋನಹಳ್ಳಿ, ಬಿಳಿಗರೆ, ಬಸ್ಸಿಕಟ್ಟೆಕಾವಲ್, ಪ್ರಭುವನಹಳ್ಳಿ, ಕೋಡಿಪಾಳ್ಯ (ಮ), ಅಮ್ಮನಘಟ್ಟ, ಚನ್ನಶೆಟ್ಟಿಹಳ್ಳಿ, ಜಿ ಹರಿವೇಸಂದ್ರ, ಹೊನ್ನವಳ್ಳಿ, ಎನ್.ಮತ್ತಿಘಟ್ಟ, ಕರೇಕುರಿ ಹಟ್ಟಿ (ಮ).
14	14-ಜಿ. ಹೊಸಹಳ್ಳಿ	ಜಿ. ಹೊಸಹಳ್ಳಿ, ಕಕ್ಕೇನಹಳ್ಳಿ, ಬಿಕ್ಕೇಗುಡ್ಡಕಾವಲ್, ಚಿಕ್ಕಕಟ್ಟೆಗೇನಹಳ್ಳಿ, ಗೊಲ್ಲರಹಟ್ಟಿ (ಮ), ಗೋಪಾಲಪುರ, ದೊಡ್ಡ ಕಟ್ಟೆಗೇನಹಳ್ಳಿ, ತೋಟ ಸಾಗರ , ಜನತಾ ಕಾಲೋನಿ (ಮ), ಬ್ಯಾಡಿಗರೆ, ಜವರೇಗೌಡನ ಪಾಳ್ಯ (ಮ), ಎ.ಕೆ. ಕಾಲೋನಿ (ಮ) ಮಡೇನ ಹಳ್ಳಿ, ಮಡೇನಹಳ್ಳಿ, ಎ.ಕೆ. ಕಾಲೋನಿ (ಮ), ಮುದ್ದನಹಳ್ಳಿ, ಓಬಳ್ಳಿ(ಮ), ದೊಡ್ಡೇರಿ, ತೊಂಗನಹಳ್ಳಿ (ಮ).
15	15-ಎಸ್ ಕೊಡಗೇಹಳ್ಳಿ	ಎಸ್.ಕೊಡಗೇಹಳ್ಳಿ, ಎಸ್.ಕೊಡಗೇಹಳ್ಳಿಪಾಳ್ಯ, ಬಾಳೇದಿಬ್ಬ(ಮ), ಹೊಸಪಾಳ್ಯ, ಎಂ. ಎಸ್ . ಪಾಳ್ಯ, ಸುರಿಗೇನಹಳ್ಳಿ, ಬ್ಯಾಟಪ್ಪನಪಾಳ್ಯ (ಮ), ನೇರಳೇಕಟ್ಟೆ(ಮ), ಮರಾರಿಪಾಳ್ಯ(ಮ), ರಂಗನಾಥಪುರ(ಮ) , ಸುರಿಗೇನ ಹಳ್ಳಿ ಕಾವಲ್ (ಬೆ), ಗಳಗ, ಕೊಂಡಾಪುರ, ವಡ್ಡರಹಟ್ಟಿ (ಮ), ನಂದಿಪುರ (ಮ), ಮೊಡಲಗಿರಯ್ಯನಪಾಳ್ಯ (ಮ), ವಡ್ಡರಹಳ್ಳಿ (ಮ), ನಾಗಸಂದ್ರ, ಗೊಲ್ಲರಹಟ್ಟಿ (ಮ), ಮರಾರಿ ಪಾಳ್ಯ (ಮ), ಕಾಳೇನಹಳ್ಳಿ , ಬ್ಯಾಟಪ್ಪನಪಾಳ್ಯ(ಮ), ಕರೆ ಮೇಲಿನ ಪಾಳ್ಯ (ಮ), ಚಂದಯ್ಯನ ಪಾಳ್ಯ(ಮ), ಎ.ಕೆ.ಕಾಲೋನಿ(ಮ), ಮಲ್ಲಪ್ಪನಹಳ್ಳಿ, ಕದರೇಗೌಡನ ಪಾಳ್ಯ, ಚನ್ನಯ್ಯನಪಾಳ್ಯ, ಪೆಮ್ಮನಹಳ್ಳಿ, ಕೆ.ಜಿ. ಟೆಂಪಲ್.
16	16-ಕಡಬ	ಕಡಬ, ಹಂದಿಜೋಗರಹಟ್ಟಿ(ಮ), ಹೊಸಪಾಳ್ಯ(ಮ), ಆಡಗೊಂಡನ ಹಳ್ಳಿ, ಕಾಡಶೆಟ್ಟಿಹಳ್ಳಿ, ಗೊಲ್ಲರಹಟ್ಟಿ (ಮ), ಕೆ. ರಾಂಪುರ ಕಡಬ ಅಮಾನಿಕರೆ(ಮ), ಕೊಮ್ಮನಹಳ್ಳಿ, ರಾಯರಪಾಳ್ಯ, ಲಕ್ಕಪ್ಪನಪಾಳ್ಯ (ಮ), ತಿಮ್ಮೇಗೌಡನ ಹಟ್ಟಿ, ಗಂಗಸಂದ್ರ, ಕೊಪ್ಪ, ಕೊಪ್ಪ ಎ.ಕೆ.ಕಾಲೋನಿ, ಕೊಪ್ಪ ಎ.ಡಿ.ಕಾಲೋನಿ, ಹಂದಿಜೋಗರಹಟ್ಟಿ (ಮ), ಗೋಳೇನಹಳ್ಳಿ, ಇಂಗಲದ ಕಾವಲ್ (ಮ), ಕೋಣನಕರೆ, ಎ.ಕೆ. ಕಾಲೋನಿ (ಮ), ಕಳ್ಳಿಪಾಳ್ಯ (ಮ), ಕಂಬೇರಹಟ್ಟಿ (ಮ), ಕೋಣಮಾದೇನಹಳ್ಳಿ, ಎ.ಕೆ ಕಾಲೋನಿ (ಮ), ಹೊನ್ನಶೆಟ್ಟಿಹಳ್ಳಿ, ಕರಿಯನಹಟ್ಟಿ (ಮ), ಕಡಕೋಡಿಪಾಳ್ಯ (ಮ), ಯಡವನಹಳ್ಳಿ, ಎ.ಕೆ. ಕಾಲೋನಿ(ಮ), ಬ್ಯಾಡರ ಮಲ್ಲೇನಹಳ್ಳಿ, ಮಲ್ಲೇನ ಹಟ್ಟಿ(ಮ), ಬ್ಯಾಡರ ಮಲ್ಲೇನಹಳ್ಳಿ ಕಾಲೋನಿ, ಮಲ್ಲೇನಹಳ್ಳಿ ಗೊಲ್ಲರಹಟ್ಟಿ (ಮ).
17	17-ಪೆದ್ದನಹಳ್ಳಿ	ಪೆದ್ದನಹಳ್ಳಿ, ಮಾದಾಪಟ್ಟಣ (ಮ), ಕಡಬಗದ್ದೆ ಕಾವಲ್ (ಮ), ಕೆಮ್ಮತ್ತಿಘಟ್ಟ, ಎ.ಕೆ. ಕಾಲೋನಿ (ಮ), ವಡವನಘಟ್ಟ, ಮಳೆಕಲ್ಲಹಳ್ಳಿ, ಗಂಗಪಟ್ಟಣ (ಮ) , ಮಲ್ಲೇನಹಳ್ಳಿ (ಮ), ಮಳೆಕಲ್ಲಹಳ್ಳಿ, ಎ.ಕೆ.ಕಾಲೋನಿ (ಮ), ಪೆಂಡಾರನಹಳ್ಳಿ, ಬೋಚಿಹಳ್ಳಿ, ಬೋಚಿಹಳ್ಳಿ ಪಾಳ್ಯ(ಮ), ಚಿಕ್ಕಕಲ್ಲೂರು(ಮ), ವರಹಾಸಂದ್ರ, ಕಲ್ಲೂರು ಕ್ರಾಸ್, ಕುಣಾಘಟ್ಟ, ಗೊಲ್ಲರಹಟ್ಟಿ (ಮ), ಚಾಮನಹಳ್ಳಿ (ಬೇ), ಬಾನಿಹಟ್ಟಿ(ಮ), ಮಂಚಿಹಳ್ಳಿ, ಎ.ಕೆ.ಕಾಲೋನಿ(ಮ), ಜನತಾ ಕಾಲೋನಿ(ಮ), ಬ್ಯಾಡಿಗರೆ, ಎ.ಕೆ.ಕಾಲೋನಿ(ಮ), ಗೊರ್ಜಿಹಳ್ಳಿ, ಬೋವಿಕಾಲೋನಿ (ಮ), ದಾಸರಕಲ್ಲಹಳ್ಳಿ, ಕೋಡಿಹಟ್ಟಿ.
18	18-ಕುನ್ನಾಲ	ದೊಡ್ಡಕುನ್ನಾಲ, ಜೀಗನಹಳ್ಳಿ, ಗೊಲ್ಲರಹಟ್ಟಿ(ಮ), ಕಂಬಯ್ಯನಪಾಳ್ಯ, ಚಿಕ್ಕಕುನ್ನಾಲ, ಚಾಕೇನಹಳ್ಳಿ, ಜನತಾಕಾಲೋನಿ (ಮ), ದಾದುಬಾಯಿ ಪಾಳ್ಯ (ಮ), ಲಿಂಗಮ್ಮನಹಳ್ಳಿ, ಲಿಂಗಮ್ಮನಹಳ್ಳಿಪಾಳ್ಯ(ಮ), ಬ್ಯಾಲಹಳ್ಳಿ, ಮರಾರಿಪಾಳ್ಯ, ಯಲಚಿಹಳ್ಳಿ, ಬುಡೇನ್ ಸಾಬರಪಾಳ್ಯ, ದ್ಯಾವಯ್ಯನಪಾಳ್ಯ (ಮ), ಬಂಡಹಳ್ಳಿ ಹಟ್ಟಿ (ಮ), ಅಳ್ಳೇನಹಳ್ಳಿ.

ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
19	19-ಕಲ್ಲೂರು	ಕಲ್ಲೂರು, ಕೆರೆಬಂಡಿಪಾಳ್ಯ (ಮ), ಹರಿದೇವನಹಳ್ಳಿ (ಮ), ಬೆನಕನಗೊಂದಿ, ಕೆ.ಕಲ್ಲಹಳ್ಳಿ, ಶನಿವಾರನಪಾಳ್ಯ (ಮ), ಬೋರನಪಾಳ್ಯ (ಮ), ನೀಲೇಗೌಡನ ಪಾಳ್ಯ(ಮ), ಚಟ್ಟನಹಳ್ಳಿ(ಮ), ಬಿಳಿನಂದಿ, ಕಮಲಾಪುರ(ಮ), ಕೆಂಪಲಾಪುರ(ಮ), ಹಿಂಡಿಸ್ಕರೆ, ಗೊಲ್ಲರಹಟ್ಟಿ (ಮ), ಹುಲ್ಲೇಕರೆ, ಚನ್ನೇನ ಹಳ್ಳಿ (ಮ), ಹಿಂಡಿಸ್ಕರೆ ಕಾವಲ್ (ಬೆ), ಗೊಲ್ಲರಹಟ್ಟಿ (ಮ), ಕೆ.ಹರಿವೆಸಂದ್ರ., ಕೆಂಚ ವೀರನಹಳ್ಳಿ, ವಿ.ಕೆ.ಕೋಡಿಹಳ್ಳಿ, ಕಂಬಸಂದ್ರ, ಕಂಬದಪಾಳ್ಯ, ಪಡುಗುಡಿ, ವೆಂಕಟೇಗೌಡನ ಪಾಳ್ಯ, ಕುರುಬರ ಪಾಳ್ಯ ತಿಮ್ಮೇಗೌಡ ಪಾಳ್ಯ, ಬಿಟ್ಟಗೊಂಡನಹಳ್ಳಿ, ಕಲ್ಲುಬಾರ(ಮ), ಗೊಲ್ಲರಹಟ್ಟಿ(ಮ), ಬಿಟ್ಟಗೊಂಡನ ಹಳ್ಳಿ, ಎ.ಕೆ.ಕಾಲೋನಿ(ಮ), ಬೇಲೂರು, ಬೇಲೂರು ಗೊಲ್ಲರಹಟ್ಟಿ (ಮ), ಬೇಲೂರು ಕುರುಬರ ಪಾಳ್ಯ (ಮ).
20	20-ಚಂದ್ರಶೇಖರಪುರ	ಚಂದ್ರಶೇಖರ ಪುರ, ಚಂದ್ರಶೇಖರಪುರ ಬಾಗಾಯ್ತು, ಚಂದ್ರಶೇಖರಪುರ ಅಮಾನಿಕರೆ, ಚಂದ್ರಶೇಖರಪುರ ಎ ಕೆ ಕಾಲೋನಿ, ಚನ್ನನಾಯಕನಪಾಳ್ಯ, ಸಿ. ಕೊಡಗಿಹಳ್ಳಿ, ವಡ್ಡರಹಟ್ಟಿ (ಮ), ಹೊರಕರೆ, ಕೋಡಿಹಳ್ಳಿ, ಬೋರಪ್ಪನ ಹಳ್ಳಿ(ಮ), ಕೆಂಚನಹಳ್ಳಿ , ಬಡಗೀರನಹಟ್ಟಿ (ಮ), ಹುರಳಗರೆ, ಚಿಕ್ಕ ಎಡೆಯೂರು, ಯರನಹಟ್ಟಿ (ಮ), ಚಿಮ್ಮನಹಳ್ಳಿ (ಮ), ಜನ್ನೇನಹಳ್ಳಿ, ಮಾವಿನಹಳ್ಳಿ(ಮ), ಬೋರನಪಾಳ್ಯ(ಮ), ಮಾವಿನಹಳ್ಳಿ, ಗೊಲ್ಲರಹಟ್ಟಿ(ಮ), ಮಾವಿನಹಳ್ಳಿ ಅಮಾನಿಕರೆ, ಬೆಳ್ಳಹಳ್ಳಿ (ಮ), ಸಿ.ಎಸ್ ಪುರ ವಳಗರೆ ಕಾವಲ್ ಜಾಲಿಪಾಳ್ಯ (ಮ), ಉಂಗ್ರ, ಗದ್ದೇಹಳ್ಳಿ , ಯಡವನಹಳ್ಳಿ (ಬೆ), ಹನುಮಂತ ಪುರ(ಬೆ).
21	21-ಇಡಗೂರು	ಇಡಗೂರು, ಹಾರನಪಾಳ್ಯ, ಅಡಕಕರೆ, ಗೊಲ್ಲರಹಟ್ಟಿ(ಮ), ಕಾಳಯ್ಯನ ಪಾಳ್ಯ, ಯಲ್ಲಮ್ಮ ದೇವರಹಟ್ಟಿ (ಮ), ಬೋರಪ್ಪನಹಳ್ಳಿ, ಮಾಸ್ತಿಪಾಳ್ಯ (ಮ), ಬೋಚಿಹಳ್ಳಿ, ಮತ್ತಿಕರೆ, ಸುಗ್ಗನಹಳ್ಳಿ (ಮ), ದಾಸೇಗೌಡನಪಾಳ್ಯ (ಮ) ಬೀರಮಾರನಹಳ್ಳಿ, ನಾರನಹಳ್ಳಿ, ಕುರುಬರಹಟ್ಟಿ (ಮ), ರಾಮನ ಪಾಳ್ಯ (ಮ), ಅಬ್ಬನಕುಪ್ಪೆ, ಎ.ಡಿ.ಕಾಲೋನಿ (ಮ), ಎ.ಕೆ.ಕಾಲೋನಿ(ಮ), ವಡ್ಡರಹಟ್ಟಿ(ಮ), ಅಂಕಳಕೊಪ್ಪ, ವೀರಣ್ಣನ ಗುಡಿ(ಮ), ದೇವಿರಮ್ಮನ ಪಾಳ್ಯ(ಮ), ಚಂಗಾವಿ, ಚಿಕ್ಕಚಂಗಾವಿ (ಮ), ಚಂಗಾವಿ ಕಾವಲ್, ಅವೇರಹಳ್ಳಿ, ಗೆಡ್ಡಗಯ್ಯನಪಾಳ್ಯ, ಶಂಕರ ದೇವಿಹಳ್ಳಿ, ರಾಜೇನಹಳ್ಳಿ, ಹೊಸಹಳ್ಳಿ (ಮ), ಬುಕ್ಕಸಾಗರ, ಮಲ್ಲಪ್ಪನಹಳ್ಳಿ (ಮ), ತಿಗಳರಪಾಳ್ಯ (ಮ), ಅಗ್ರಹಾರ (ಮ), ಬುಕ್ಕಸಾಗರ ಪಾಳ್ಯ, ಅಗ್ರಹಾರ (ಮ), ದೊಳ್ಳೇನಹಳ್ಳಿ, ದೊಳ್ಳೇನಹಳ್ಳಿ ಪಾಳ್ಯ (ಮ), ಹನುಮಂತೇಗೌಡನಪಾಳ್ಯ(ಮ), ನೆಟ್ಟೇಕರೆ, ಗೊಲ್ಲರಹಟ್ಟಿ(ಮ), ಕರಿಯಣ್ಣನ ಪಾಳ್ಯ (ಮ), ಚೀಲನಹಳ್ಳಿ, ಮಣಿಕುಪ್ಪೆ.
3-ಕುಣಿಗಲ್ ತಾಲ್ಲೂಕು ಪಂಚಾಯತಿ		
1	1-ಭಕ್ತರಹಳ್ಳಿ	ಭಕ್ತರಹಳ್ಳಿ, ಲೆಂಕಪ್ಪನಪಾಳ್ಯ(ಮ), ವಡ್ಡರಕುಪ್ಪೆ, ಕೆಂಪಶಾನಯ್ಯನ ಪಾಳ್ಯ(ಮ), ವಾಣಿಗರೆ, ಕೆಂಪಲಿಂಗಯ್ಯನಪಾಳ್ಯ(ಮ), ಕುರುಡಿಹಳ್ಳಿ, ರಾಮನಪಾಳ್ಯ(ಮ), ಕುರುಡಿಹಳ್ಳಿ ಚಾರ್ತುಭಾಗ(ಬೇ), ಸಿಂಗೋನಹಳ್ಳಿ, ಬಸವೇಗೌಡನಪಾಳ್ಯ(ಮ), ಕಟ್ಟಪಾಳ್ಯ(ಮ), ವಡ್ಡರಹಳ್ಳಿ(ಮ), ಎ.ಕೆ.ಹಟ್ಟಿ(ಮ), ಚನ್ನಯ್ಯನಪಾಳ್ಯ(ಮ), ವಾಣಿಗರೆ ಕಾವಲ್(ಬೇ), ಕುರಿಬೋರನ ಪಾಳ್ಯ(ಮ), ದೊಡ್ಡಮಳಲವಾಡಿ, ಗೊಲ್ಲರಹಳ್ಳಿ(ಮ), ಕಾಮನಹಳ್ಳಿ, ಗೊಲ್ಲರಹಟ್ಟಿ(ಮ), ಎ.ಕೆ.ಹಟ್ಟಿ(ಮ), ಗುಡ್ಡಯ್ಯನ ಪಾಳ್ಯ(ಮ), ತರೇದಕುಪ್ಪೆ, ಕರೇಶಾನಯ್ಯನ ಪಾಳ್ಯ(ಮ), ಮುಡುಗಡ್ಡೆ ಪಾಳ್ಯ(ಮ), ಸಿಲ್ವ ಫಾರಂ(ಮ), ಸಣ್ಣಹುಲ್ಲಯ್ಯನ ಪಾಳ್ಯ(ಮ), ಗೊಲ್ಲರಹಟ್ಟಿ(ಮ), ತೊರೆಹಳ್ಳಿ ಪಾಳ್ಯ(ಮ), ಕೊಪ್ಪಲುಬಾರೆ(ಮ), ನಂಜಿ ಚನ್ನನಪಾಳ್ಯ, ಮೇಗಲಪಾಳ್ಯ(ಮ), ನುರ್ಜನಕುಪ್ಪೆ(ಮ), ಸೊಳಕುಪ್ಪೆ, ನಾಗನಹಳ್ಳಿ, ಮಂಡನ ಪಾಳ್ಯ(ಮ),



ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಸೂಲೆಕುಪ್ಪೆಕಾವಲ್(ಬೇ), ಗಿಡದ ಪಾಳ್ಯ(ಮ), ಕೊರ್ಲಶಾನಯ್ಯನ ಪಾಳ್ಯ(ಮ), ಜನತಾಕಾಲೋನಿ(ಮ), ಹನುಮಂತ ನಗರ(ಮ), ಹೇಮಗಿರಿಯ್ಯನ ಪಾಳ್ಯ(ಮ), ಚಿಕ್ಕಮೆಳಲವಾಡಿ, ಹಾಲು ಗೋನಹಳ್ಳಿ, (ಲಕ್ಷ್ಮೀನಾರಾಯಣಪುರ) ಎ.ಕೆ.ಹಟ್ಟಿ(ಮ), ತಿಮ್ಮಣ್ಣನ ಪಾಳ್ಯ(ಮ), ಕಲ್ಲುಪಾಳ್ಯ, ಗೊಲ್ಲರಹಟ್ಟಿ(ಮ), ಚಿಕ್ಕಮೆಳಲವಾಡಿ ಚಾತುರ್ಭಾಗ(ಬೇ), ಜನತಾಕಾಲೋನಿ(ಮ), ಬನ್ನಿಮರದ ಕಟ್ಟಿ(ಮ).
2	2-ಕೊತ್ತಗೆರೆ	ಕೊತ್ತಗೆರೆ, ಚಿಕ್ಕೇಗೌಡನಪಾಳ್ಯ(ಮ), ಕೊತ್ತಗೆರೆಪಾಳ್ಯ(ಮ), ಚನ್ನಪ್ಪಗೌಡನ ಪಾಳ್ಯ(ಮ), ಚಿಗಣಿಪಾಳ್ಯ(ಮ), ಗಂಗಾಡಿಹಳ್ಳಿ, ಕೊತ್ತಗೆರೆ ಅಮಾನಿಕೆರೆ(ಬೇ), ತಿಗಳರಪಾಳ್ಯ (ಮ), ಕುಣಿಗಲ್ ಬಾಗಾಯ್ತ(ಬೇ), ಕೋಡಿಹಳ್ಳಿ, ಕೋಡಿಹಳ್ಳಿ ಪಾಳ್ಯ(ಮ), ಲಕ್ಕಣ್ಣಗೌಡನ ಪಾಳ್ಯ (ಮ), ಹೊಸಹಳ್ಳಿ, ಬಾಬನ ಪಾಳ್ಯ(ಮ), ಮೇಸ್ತಿ, ರಾಮಣ್ಣನ ಪಾಳ್ಯ(ಮ), ನೀಲತ್ತಹಳ್ಳಿ, ಅಜ್ಜೇಗೌಡನ ಪಾಳ್ಯ(ಮ), ಲೆಂಕನ ಪಾಳ್ಯ(ಮ), ಈರಹನುಮನ ಪಾಳ್ಯ(ಮ), ನೀಲತ್ತಹಳ್ಳಿ ಅಣೆಹಂತ(ಬೇ), ನೀಲತ್ತಹಳ್ಳಿ ಕಾವಲ್(ಬೇ), ಮಾವಿನಕಟ್ಟಿ, ಅರಸರಪಾಳ್ಯ(ಮ), ಮೂಗನಪಾಳ್ಯ(ಮ), ಕೋಟೆ ನಿಂಗಯ್ಯನ ಪಾಳ್ಯ(ಮ), ಬಾಳೆಗೌಡನ ಪಾಳ್ಯ(ಮ), ತಿಮ್ಮೇಗೌಡನ ಪಾಳ್ಯ(ಮ), ಕಪನಿಪಾಳ್ಯ(ಮ), ಬಾಗೇನಹಳ್ಳಿ, ಅರಪಾಳ್ಯ(ಮ), ಸೊಬಗಾನ ಹಳ್ಳಿ, ಕಂಪಸಾಗರ, ಕೋಣಗನ ಪಾಳ್ಯ(ಮ), ಗುಡಯ್ಯನ ಪಾಳ್ಯ(ಮ), ಹೊನ್ನೇಗೌಡನ ಪಾಳ್ಯ(ಮ), ಚಿಕ್ಕಹೊನ್ನೇಗೌಡನ ಪಾಳ್ಯ(ಮ), ವೆಂಕಟ ರಮಣಯ್ಯನ ಪಾಳ್ಯ(ಮ), ನೀಲತ್ತಹಳ್ಳಿ ಕೊಡಿ(ಮ), ಶೆಟ್ಟಿಗರೆ, ಮಾಸ್ತಯ್ಯನ ಪಾಳ್ಯ(ಮ), ಮೂಡಪಾಳ್ಯ(ಮ), ಬೆಟ್ಟೇಗೌಡನ ಪಾಳ್ಯ(ಮ), ಶೆಟ್ಟಿಗರೆ ಚಾತುರ್ಭಾಗ(ಬೇ), ಅಜಾರಿ ಪಾಳ್ಯ(ಮ), ಹೊನ್ನೇನಹಳ್ಳಿ.
3	3-ಮಡಿಕೆಹಳ್ಳಿ	ಮಡಿಕೆಹಳ್ಳಿ, ಚಿಕ್ಕೇಗೌಡನ ಪಾಳ್ಯ(ಮ), ರಾಮೇಗೌಡನಪಾಳ್ಯ(ಮ), ಹೇರೂರು ತಿಮ್ಮಯ್ಯನಪಾಳ್ಯ(ಮ), ಹೊನ್ನಯ್ಯನ ಪಾಳ್ಯ(ಮ), ಗುನ್ನಾಗರೆ, ಮಾದಿಹಳ್ಳಿ(ಬೇ), ಮೆಣಸಿನಹಳ್ಳಿ, ಬೋರೇಗೌಡನ ಪಾಳ್ಯ(ಮ), ತಿರುಮಲಯ್ಯನ ಪಾಳ್ಯ(ಮ), ಗೋವಿಂದಯ್ಯನ ಪಾಳ್ಯ(ಮ), ನಾಗಲಾಪುರ, ರಂಗಸ್ವಾಮಿಗುಡ್ಡ ಕೊರಮರಪಾಳ್ಯ(ಮ), ರಾಯಗೋನಹಳ್ಳಿ, ಗೊಲ್ಲರಹಟ್ಟಿ(ಮ), ವೆಂಕಾರಡ್ಡಿಪಾಳ್ಯ(ಮ), ಈರಮೇಸ್ತಿ, ಪಾಳ್ಯ, ದಾಸರಹಟ್ಟಿ(ಮ), ಕಾಂತಯ್ಯನ ಪಾಳ್ಯ(ಮ), ಕಳಸಿಪಾಳ್ಯ(ಮ), ಜಾಣಗರೆ, , ರಾಮ ಬಾಣಹಂತ (ಬೇ), ಬೋರ ಲಿಂಗನಪಾಳ್ಯ, ಕಂಕರೆ, ಮುತ್ತಗದಹಳ್ಳಿ, ಚೌದ್ರಿಪಾಳ್ಯ (ಮ), ಚೊಟ್ಟಹಳ್ಳಿ, ಉರ್ಕೆಹಳ್ಳಿ, ಹುಚ್ಚೇಗೌಡನಪಾಳ್ಯ(ಮ), ಮಾಯಣ್ಣ ಗೌಡನಪಾಳ್ಯ(ಮ), ಗುಳಿಪಾಳ್ಯ(ಮ), ಸಿಂಗ್ರಿ ಪಾಳ್ಯ(ಮ), ಹುಚ್ಚಲಕ್ಕಯ್ಯನ ಪಾಳ್ಯ(ಮ), ಚನ್ನೇಗೌಡನಪಾಳ್ಯ(ಮ), ಬಂಡಿ ತಿಮ್ಮನ ಪಾಳ್ಯ(ಮ).
4	4-ನಾಗಸಂದ್ರ	ನಾಗಸಂದ್ರ, ಹುಲಿಪುರ, ಹುರಳಗೆರೆ, ದೇವರ ಕನ್ನಸಂದ್ರ, ಮಾವಿನಹಳ್ಳಿ, ಪಟೇಲನಪಾಳ್ಯ(ಮ), ಹೊನ್ನೇಗೌಡನಪಾಳ್ಯ(ಮ), ಚನ್ನಿಗನಪಾಳ್ಯ(ಮ), ಕಂಚಗಾಲಪುರ, ಯಲ್ಲಾಪುರ, ರಾಮನಾಯ್ಕನಪಾಳ್ಯ(ಮ), ಕಂಟನಹಳ್ಳಿ ಮಾವಿನಹಳ್ಳಿ ಅಮಾನಿಕೆರೆ, ಅಳಲಾಪುರ(ಬೇ), ತುರುಗನೂರು,ಕೋಟಿಕೆರೆ, ಜಿಡ್ಡಿಗರೆ, ಶಿಡ್ಲನಹಟ್ಟಿ(ಮ), ಚೊಟ್ಟನಹಳ್ಳಿ, ವಗರಗರೆ, ಕೆ.ಹಂಪಾಪುರ(ಬೇ), ಮಧುರೆ ಕಾವಲ್(ಬೇ), ಹೆಚ್.ಬಿ. ಶೆಟ್ಟಿಹಳ್ಳಿ(ಮ), ತಾತಯ್ಯನಪಾಳ್ಯ, ಚನ್ನತಿಮ್ಮನಪಾಳ್ಯ(ಮ), ಎಂ.ಹುರಳಿಬೋರಸಂದ್ರ, ಶೇಷಾಪುರ(ಬೇ), ಶೆಟ್ಟಿಬೀಡು, ಹೊಸೂರು, ಹೆಳವರಹಟ್ಟಿ, ಜಿವಾಜಿಹಟ್ಟಿ, ಹೆಡ್ಡಿಗರೆ,

ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ತೆಂಗಿನಮರದ ಪಾಳ್ಯ, ಬೊಮ್ಮಡಿಗರೆ, ಮಡಿಕಕನ್ನಸಂದ್ರ, ಅಯ್ಯಣ್ಣಗೌಡನ ಪಾಳ್ಯ(ಮ), ದಾಸನಪುರ.
5	5-ಯಡಿಯೂರು	ಯಡಿಯೂರು, ಸಿದ್ದಲಿಂಗೇಶ್ವರ ನಗರ(ಮ), ಹೊಸಹಳ್ಳಿ, ಬೀರಗಾನಹಳ್ಳಿ, ಕಿತ್ತಾಘಟ್ಟ, ವೈ.ಹಂಪಾಪುರ, ರಾಗಿಹಳ್ಳಿ, ಕಾಚೇನಹಳ್ಳಿ, ಕುರುಬರಶೆಟ್ಟಿಹಳ್ಳಿ, ಹೊಸೂರು, ಚಾಕೇನಹಳ್ಳಿ, ಹೇಮಾವತಿ ವಸತಿ ಗೃಹಗಳು(ಮ), ದೊಡ್ಡಮಧುರೆ, ಮಧುರೆ ಪಾಳ್ಯ(ಮ), ಚಿಕ್ಕಮಧುರೆ, ಗೊಟ್ಟಿಕರೆ, ಶಿಂಗಟಿಹಳ್ಳಿ, ಕೋಡಿಪಾಳ್ಯ, ಜಲಧಿಗರೆ, ಗೊಲ್ಲರಹಟ್ಟಿ(ಮ), ಶೇಷಾಪುರ(ಬೇ), ತಟ್ಟೇಕರೆ, ಮಾರ್ಕೋನ ಹಳ್ಳಿ, ಸುಣ್ಣದಪುರ(ಬೇ), ತಗ್ಗಿಹಳ್ಳಿ(ಬೇ), ಹನುಮಾಪುರ, ಕಾಡಶೆಟ್ಟಿಹಳ್ಳಿ, ಬಿಸಿನಲೆ, ತಿಮ್ಮಣ್ಣಗೌಡನಪಾಳ್ಯ(ಮ), ತೊರಹಳ್ಳಿ, ಕಿರಂಗೂರು, ಚಿನ್ನಹಳ್ಳಿ, ಕೊಡವತ್ತಿ, ಕೊಡವತ್ತಿಪಾಳ್ಯ(ಮ), ಮಂಟ್ರ, ಮಂಗಲ, ದಾಸರಕಟ್ಟಿ(ಮ), ಗೊಲ್ಲರಹಟ್ಟಿ(ಮ), ತಿಗಳರಪಾಳ್ಯ(ಮ), ಬೊಮ್ಮೇಗೌಡನ ಪಾಳ್ಯ(ಮ), ಚಿಕ್ಕನಹಳ್ಳಿ.
6	6-ಕೊಪ್ಪ	ಕೊಪ್ಪ, ಮಾಗಡಿಪಾಳ್ಯ(ಮ), ಜನತಾ ಕಾಲೋನಿ(ಮ), ಮಲ್ಲನಾಯ್ಕನಹಳ್ಳಿ, ತಿಪ್ಪೂರು, ಸಾಬರಪಾಳ್ಯ (ಮಾಗಡಿಪಾಳ್ಯ)(ಮ), ಗೊಲ್ಲರಹಟ್ಟಿ, ಶಿಂಗೋನ ಹಳ್ಳಿ, ಶಿಂಗೋನಹಳ್ಳಿ, ಅಗ್ರಹಾರ, ವಡೇರಕಟ್ಟಿ ಕಾವಲ್(ಬೇ), ಸೋಂಪುರದ ಕಾವಲ್ (ಬೇ), ಕಲ್ಲು ಪಾಳ್ಯ(ಮ), ಬ್ಯಾಲದಕರೆ, ಮನವಳ್ಳಿ, ಕಂಟನಹಳ್ಳಿ, ಕಕ್ಕಪಾಳ್ಯ(ಮ), ಬ್ಯಾಡರಹಳ್ಳಿ, ಹುಲಿವಾನ, ನಡಮಾವಿನಪುರ, ಕಲ್ಲೇಗೌಡನಪಾಳ್ಯ(ಮ), ಗೊಲ್ಲರಹಟ್ಟಿ(ಮ), ನಂಜಿಚನ್ನನಪಾಳ್ಯ(ಮ), ಬೇವಿನಮರದಪಾಳ್ಯ(ಮ), ಆಲಪ್ಪನಗುಡ್ಡ(ಮ), ಕನ್ನಗುಣಿ, ಕಳಸೇಗೌಡನಪಾಳ್ಯ, ಗೊಲ್ಲರ ಹಟ್ಟಿ(ಮ), ಹಾಡೋನಹಳ್ಳಿ, ಸಿದ್ದಾಪುರ, ನಾಗೇಗೌಡನಪಾಳ್ಯ(ಮ), ತುವ್ಬೇಕರೆ, ಮುದಿಗರೆ ಶೆಟ್ಟಿಪಾಳ್ಯ(ಮ), ಕೋಡಿಪಾಳ್ಯ, ಮೆಲುಪಾಳ್ಯ(ಮ), ಉಪ್ಪಾರ ಪಾಳ್ಯ(ಮ).
7	7-ಕಗ್ಗರೆ	ಕಗ್ಗರೆ, ವೆಂಕಟೇಗೌಡನಪಾಳ್ಯ(ಮ), ನಡಮಾವಿನಪುರ ಅಣೆಹಂತ(ಬೇ), ನಡಮಾವಿನಪುರ ಅಮ್ಮತಮಹಲ್ ಕಾವಲ್ (ಬೇ), ದಾಸನಪುರ, ಸುಬ್ಬೇಗೌಡನಪಾಳ್ಯ(ಮ), ಅವರಗರೆ, ಗೌಡಗರೆ, ತಮ್ಮಣ್ಣಗೌಡನಪಾಳ್ಯ, ತಿಮ್ಮೇಗೌಡನಪಾಳ್ಯ(ಮ), ಕಟ್ಟೇಗೇನಹಳ್ಳಿ, ಗಿರಿಯಪ್ಪನಪಾಳ್ಯ(ಮ), ದೊಂಬರಹಟ್ಟಿ(ಮ), ಗುಡ್ಡಮ್ಮನಪಾಳ್ಯ(ಮ), ಹರಿಜನ ಕಾಲೋನಿ(ಮ), ಬ್ಯಾಟೇಗೌಡನಪಾಳ್ಯ(ಮ), ಚೊಟ್ಟಹಳ್ಳಿ, ಅಣೆಹಂತ(ಬೇ), ಬಸವನಮತ್ತೀಕರೆ, ಕೆ.ಹುರಳಿ ಬೋರಸಂದ್ರ, ಭುವನಹಳ್ಳಿ(ಮ), ಕೊಡಗಿಹಳ್ಳಿ, ಮಲ್ಲಾಪುರ, ಇಂದಿರಾನಗರ(ಮ), ಕೊಡಗಿಹಳ್ಳಿ ಬಡಾವಣೆ(ಮ), ಜನತಾ ಕಾಲೋನಿ(ಮ), ಹೊಸಹಳ್ಳಿ, ಗೊಲ್ಲರಹಟ್ಟಿ(ಮ), ಹೊಸಪುರ, ಕಂಪ ಸೋಮನಪಾಳ್ಯ(ಮ), ಕೆಂಬಾರಪಾಳ್ಯ(ಮ), ಹೊಳಲ ಗುಂದ, ಕೆರೆಮೇಗಲ ಪಾಳ್ಯ(ಮ), ನಾರಾಯಣ ಪುರ, ದೇವರಾಯನ ಪಾಳ್ಯ, ಸಂಕೇನಪುರ, ಬಿದರ ಕಟ್ಟೆಪಾಳ್ಯ(ಮ), ಮಾದಿಹಳ್ಳಿ, ಮಾದಿಹಳ್ಳಿ ಪಾಳ್ಯ(ಮ), ಸೊಂಡಕುಪ್ಪ, ತೂಬಿನಕರೆ.
8	8-ಹೇರೂರು	ಹೇರೂರು, ಜನತಾ ಕಾಲೋನಿ(ಮ), ಲಾಳಾಪುರ, ಕುಳ್ಳಿನಂಜನ ಪಾಳ್ಯ(ಮ), ಲಾಳಾಪುರ ಜನತಾ ಕಾಲೋನಿ(ಮ), ಮಜರಪಾಳ್ಯ(ಮ), ಹೇರೂರು ಕೆಂಚಗಾಲಪುರ, ಅಮಾನಿಕರೆ(ಬೇ), ಲಕ್ಷ್ಮಿದೇವಿಹಂತ(ಬೇ), ಕುಣಿಗಲ್ ಕಸಬಾ(ಬೇ), ಕುಣಿಗಲ್ ಬಾಗಾಯ್ತು(ಬೇ), ಜೋಡಿ ಕೆ.ಆರ್.ಎಸ್. ಅಗ್ರಹಾರ(ಬೇ), ಸರ್ಕಾರಿ ಕೆ.ಆರ್.ಎಸ್.ಅಗ್ರಹಾರ(ಬೇ), ಕೊತ್ತಿಪುರ, ಕೊತ್ತಿಪುರ ಕಾಲೋನಿ(ಮ), ಗವಿಮಠ, ಹನುಮಾಪುರ, ಶೆಟ್ಟಿಗಹಳ್ಳಿ, ಗಾಲಿ ಹನುಮನಪಾಳ್ಯ(ಮ), ಮುದ್ದಹನುಮನ ಪಾಳ್ಯ(ಮ), ಬೇಗೂರು ಅಮಾನಿಕರೆ(ಬೇ), ಟಿ.ಹೊಸಹಳ್ಳಿ, ಗೋಕುಲ(ಮ), ಗಿರಿಗೌಡನ ಪಾಳ್ಯ(ಮ), ಸಾಲಂತ್ರಿ ಪಾಳ್ಯ(ಮ), ಬೋರಸಂದ್ರ, ಲಕ್ಕೇಗೌಡನ ಪಾಳ್ಯ(ಮ), ತರೀಕರೆ, ವಾಜರ ಪಾಳ್ಯ(ಮ), ಬ್ಯಾಟೇಗೌಡನ ಪಾಳ್ಯ(ಮ), ಯಾಚಘಟ್ಟ, ಕಲಸಪ್ಪನ ಪಾಳ್ಯ(ಮ), ದಾಸನಪುರ, ಅರಕರೆ, ಕೆರೆಮೇಗಲಪಾಳ್ಯ, ಅರಕರೆ ಅಮಾನಿಕರೆ(ಬೇ), ತಪ್ಪಸಂದ್ರ, ಗಿರಿನಗರ(ಮ).

ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
9	9-ಕಿತ್ತಾಮಂಗಲ	ಕಿತ್ತಾಮಂಗಲ, ಕಿತ್ತಾಮಂಗಲ ಚಾತುರ್ಭಾಗ(ಬೇ), ಕಿತ್ತಾಮಂಗಲ ಅಮಾನಿಕೆರೆ(ಬೇ), ಮುನಿಯನಪಾಳ್ಯ(ಮ), ಗುರುವೇಗೌಡನಪಾಳ್ಯ(ಮ), ವೆಂಕಟೇಗೌಡನಪಾಳ್ಯ(ಮ), ಕಲ್ಲುಪಾಳ್ಯ(ಮ), ಹಿತ್ತಲಹಳ್ಳಿ, ಕುಲುಮೇಪಾಳ್ಯ(ಮ), ಗೊಲ್ಲರಹಟ್ಟಿ(ಮ), ಹರಿಜನಕಾಲೋನಿ(ಮ), ಹನುಮಂತ ನಗರ(ಮ), ಕಾಡುಮತ್ತಿಕೆರೆ, ರಂಗೇಗೌಡನಪಾಳ್ಯ(ಮ), ಚನ್ನಾಪುರ, ಕೆಂಬಾರಪಾಳ್ಯ(ಮ), ಹುಸೇನ್‌ಸಾಬರಪಾಳ್ಯ(ಮ), ಬೊಮ್ಮಯ್ಯ ಪಾಳ್ಯ(ಮ), ಗಂಟಗಾನಹಳ್ಳಿ, ದೊಡ್ಡೇಗೌಡನಪಾಳ್ಯ(ಮ), ಗುಜ್ಜೇನಹಳ್ಳಿ, ಅಯ್ಯನಕಟ್ಟೆ(ಮ), ಬೇಗೂರು, ಹುಚ್ಚಲಕ್ಕಯ್ಯನ ಪಾಳ್ಯ(ಮ), ಹನುಮೇಗೌಡನಪಾಳ್ಯ(ಮ), ಸೀನಪ್ಪನಹಳ್ಳಿ, ಜನತಾಕಾಲೋನಿ(ಮ), ಕಾಡರಾಮನಹಳ್ಳಿ, ಹೊಸಕೆರೆ, ಸಾಲುವಾಳ್ಯ(ಮ).
10	10-ಯಲಿಯೂರು	ಯಲಿಯೂರು, ಕುಂಟಯ್ಯನಪಾಳ್ಯ(ಮ), ಬುಕ್ಕಸಾಗರ, ಸೋಮೇದೇವರ ಪಾಳ್ಯ, ಎ.ಹೊಸಹಳ್ಳಿ, ಸುಬ್ಬಯ್ಯನ ಪಾಳ್ಯ(ಮ), ಆಲ್ಕೆರೆ, ಕಲ್ಲುಪಾಳ್ಯ(ಮ), ಎ.ಕೆ.ಕಾಲೋನಿ(ಮ), ಆಲದಮರದ ಪಾಳ್ಯ(ಮ), ಕೋಘಟ್ಟ, ಪುಟ್ಟಲಿಂಗಯ್ಯನ ಪಾಳ್ಯ(ಮ), ಕಲ್ಲನಾಯ್ಕನಹಳ್ಳಿ, ಅಂಚೆಪಾಳ್ಯ(ಮ), ಗುಡ್ಡದರಂಗನಾಥ ಸ್ವಾಮಿ ದೇವಸ್ಥಾನದಪಾಳ್ಯ(ಮ), ಶಂಭೇಗೌಡನಪಾಳ್ಯ(ಮ), ಬೊಮ್ಮೇನಹಳ್ಳಿ, ಕುಂದೂರು, ತಟ್ಟಸಂದ್ರ, ರಂಗಮ್ಮನಪಾಳ್ಯ(ಮ), ಹೊಸೂರು, ಗೌಡಯ್ಯನ ಪಾಳ್ಯ(ಮ), ಕೂತಾರ ಹಳ್ಳಿ, ಕುರುಪಾಳ್ಯ(ಮ), ಬೈರನಾಯ್ಕನಹಳ್ಳಿ, ಗೊಟ್ಟಿಕೆರೆ, ಎಲ್ಲಯ್ಯನಪಾಳ್ಯ(ಮ), ಮುದಿಗೆರೆ ಪಾಳ್ಯ(ಮ), ಹೊಸರಂಗಯ್ಯನ ಪಾಳ್ಯ(ಮ), ಚನ್ನತಿಮ್ಮನ ಪಾಳ್ಯ(ಮ), ಗೊಟ್ಟಿಕೆರೆ ಹಂತ(ಬೇ).
11	11-ಹುತ್ತಿದುರ್ಗ	ಹುತ್ತಿದುರ್ಗ, ಬೆಟ್ಟಹಳ್ಳಿ(ಮ), ಶಂಕರವಡೆಯರ ಪಾಳ್ಯ(ಮ), ಹುತ್ತಿಬೆಟ್ಟ, ಬೀಮನಪುರ, ಯಲಚವಾಡಿ ಗುಳ್ಳಪುರ, ಮೂಗನಪುರ, ಅಂದಾನಿಗೌಡನ ಪಾಳ್ಯ(ಮ), ಹಾಲುವಾಗಿಲು, ವೆಂಕಟರಮಣಯ್ಯನ ಪಾಳ್ಯ(ಮ), ಚನ್ನಯ್ಯನ ಪಾಳ್ಯ(ಮ), ತಾಳೇಮರದಪಾಳ್ಯ(ಬೇ), ಕತ್ತಿಘಟ್ಟ, ಕುಲುಮೇ ಪಾಳ್ಯ(ಮ), ದೇವಸ್ಥಾನ ದಾಸನಪುರ, ಹುತ್ತಿ, ಹುತ್ತಿ ಕೊಪ್ಪಲು(ಮ), ಚೌಡನಾಯ್ಕನ ಪಾಳ್ಯ(ಮ), ಗಾಣಿಮಾಸ್ತಿಪಾಳ್ಯ(ಮ), ಲಂಬಾಣಿತಾಂಡ್ಯ(ಮ), ಜೋಡಿಹೊಸಹಳ್ಳಿ, ಕಣಿವೆಪಾಳ್ಯ(ಮ), ಸೀಗೇಪಾಳ್ಯ(ಮ), ಪುರಾಣಿಪಾಳ್ಯ(ಮ), ಗಿಡದದಾಸನಪುರ, ನಾಗನಹಳ್ಳಿ, ನಾಗನಹಳ್ಳಿ ಲಂಬಾಣಿ ತಾಂಡ(ಮ), ಹುಣಸೇಕುಪ್ಪೆ ಲಂಬಾಣಿ ತಾಂಡ್ಯ(ಮ), ಯಲಗಲವಾಡಿ, ಬೆಟ್ಟದಹಿಂದಲಪಾಳ್ಯ(ಮ), ಹನುಮಣ್ಣನ ಪಾಳ್ಯ(ಮ), ಕೂರ್ಲಯ್ಯನ ಪಾಳ್ಯ(ಮ), ಹೊಸ ಪಾಳ್ಯ(ಮ), ಹೊಡಾಘಟ್ಟ, ಪುಟ್ಟಯ್ಯನಪಾಳ್ಯ(ಮ), ಕಲ್ಲಯ್ಯನಪಾಳ್ಯ(ಮ), ಲಿಂಗದವೀರನಪಾಳ್ಯ, ಹುಣಸೇಕುಪ್ಪೆ, ಸಿದ್ದರಾಮಯ್ಯನ ಪಾಳ್ಯ(ಮ), ಕೆ.ಲಂಬಾಣಿ ತಾಂಡ್ಯ(ಮ), ಯಡೆಹಳ್ಳಿ.
12	12-ಕೆಂಪನಹಳ್ಳಿ	ಕೆಂಪನಹಳ್ಳಿ, ಬೋರೇಗೌಡನಪಾಳ್ಯ(ಮ), ಸಿದ್ದಮಣ್ಣಿಪಾಳ್ಯ(ಮ), ಜನತಾ ಕಾಲೋನಿ(ಮ), ರಾಜಗೆರೆ, ಸೊಂದಲಗೆರೆ, ಈಡಿಗರಪಾಳ್ಯ(ಮ), ಚುಂಚಯ್ಯನ ಪಾಳ್ಯ(ಮ), ನಿಟ್ಟೂರು, ಕುಲುಮೇಪಾಳ್ಯ(ಮ), ಅಂದಾನಯ್ಯನ ಪಾಳ್ಯ(ಮ), ತಿಗಳರಪಾಳ್ಯ(ಮ), ಕೊರಮರಪಾಳ್ಯ(ಮ), ಕಡಸಿಂಗನಹಳ್ಳಿ, ತಿಟ್ಟ ಮೇಗಲಪಾಳ್ಯ, ದೊಡ್ಡಪಾಳ್ಯ, ಇಪ್ಪಾಡಿ, ಇಪ್ಪಾಡಿ-2, ಸೀಗೇಪಾಳ್ಯ(ಮ), ಬಸವನಪುರ(ಮ), ಹೊಸಪಾಳ್ಯ(ಮ), ಶಿವಪುರ(ಮ), ಗೋವಿಂದಯ್ಯನ ಪಾಳ್ಯ(ಮ), ತಿಪ್ಪನಾಯ್ಕನಹಳ್ಳಿ, ಕುಲುಮೇಪಾಳ್ಯ(ಮ).
13	13-ಸಂತೆಮಾವತ್ತೂರು	ಸಂತೆಮಾವತ್ತೂರು, ಸಂತೆಮಾವತ್ತೂರು-2, ಗೊಲ್ಲರಹಟ್ಟಿ(ಮ), ಅರೆಪಾಳ್ಯ, ಹಂಗರಹಳ್ಳಿ, ಲಂಬಾಣಿ ತಾಂಡ್ಯ(ಮ), ಮೇಗಲಪಾಳ್ಯ(ಮ), ದೊಡ್ಡೇ ಗೌಡನಪಾಳ್ಯ(ಮ), ಕದರಾಪುರ, ನಂಜೇಗೌಡನಪಾಳ್ಯ(ಮ), ಕೆಂಪನಹಳ್ಳಿ,

ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ತಿಪ್ಪಯ್ಯನಪಾಳ್ಯ(ಮ), ಶಂಭುದೇವರ ಪಾಳ್ಯ(ಮ), ಮೋದೂರು, ಕಲ್ಲನಾಯ್ಕನ ಹಳ್ಳಿ, ತಮಿಳರ ಕಾಲೋನಿ(ಮ), ಹೊಸೂರು, ಹೆಗ್ಗಡತಿಹಳ್ಳಿ, ಹಂದಲಕುಪ್ಪೆ, ಕೆ.ಹೊನ್ನಮಾಚನಹಳ್ಳಿ, ಹೊಂಬೇಗೌಡನ ಪಾಳ್ಯ(ಮ), ಕೊರರಿ, ತಿರುಮಲಪಾಳ್ಯ(ಮ), ರಾಘವನ ಹೊಸೂರು, ಗಜನಪಾಳ್ಯ(ಮ), ಪುಟ್ಟನಪಾಳ್ಯ, ಹಾಲಗೆರೆ, ರಾಮೇದೇವರಪಾಳ್ಯ(ಮ), ಕುಂಬಾರಪಾಳ್ಯ(ಮ), ಬಾಳಕಟ್ಟೆ(ಮ), ಸಣಭಘಟ್ಟ, ಬ್ಯಾಡಗೆರೆ, ಕೋಡಿಹಳ್ಳಿ, ವಡ್ಡೂರಹಳ್ಳಿ.
14	14-ಅಮ್ಮತೂರು	ಅಮ್ಮತೂರು, ಪೂರ್ವ:ಕರೆ ಅಂಗಳ, ಪಶ್ಚಿಮ:ಮುಖ್ಯ ರಸ್ತೆ, ಉತ್ತರ: ಹೊಸ ಮಸೀದಿ, ದಕ್ಷಿಣ:ಕರೆ ಕೋಡಿ, ಅಮ್ಮತೂರು-2, ಪೂರ್ವ:ಕರೆ ಅಂಗಳ, ಪಶ್ಚಿಮ: ಹೊಸ ರಸ್ತೆ, ಉತ್ತರ: ಸೊಸೈಟಿ ಪಕ್ಕದ ರಸ್ತೆ, ದಕ್ಷಿಣ: ಹಿರಿಯಮ್ಮನ ದೇವಸ್ಥಾನ, ಅಮ್ಮತೂರು-3, ಪೂರ್ವ:ಸೊಂಡಕೊಪ್ಪರಸ್ತೆ, ಪಶ್ಚಿಮ: ಗದ್ದೆಬಯಲು, ಉತ್ತರ:ಕೊಡಗಿಹಳ್ಳಿ, ಗಡಿ, ದಕ್ಷಿಣ:ಸೊಸೈಟಿ ಮುಂಭಾಗದ ಎ.ಕೆ.ಕಾಲೋನಿ ರಸ್ತೆ, ಅಮ್ಮತೂರು-4, ಅಮ್ಮತೂರು ಕಾಲೋನಿ(ಮ), ಶಾನು ಗೆಗನಹಳ್ಳಿ, ಯಾಚನಹಳ್ಳಿ, ಪೂರ್ವ: ಹೊಸರಸ್ತೆ, ಪಶ್ಚಿಮ: ಶಾನುಬೋಗನಹಳ್ಳಿ ರಸ್ತೆ, ಉತ್ತರ: ಸೊಸೈಟಿ ಮುಂಭಾಗದ ಎ.ಕೆ.ಕಾಲೋನಿ ರಸ್ತೆ, ದಕ್ಷಿಣ: ಗದ್ದೆಬಯಲು, ಹೊಸಪಾಳ್ಯ, ಜಿನ್ನಾಗರ, ಹೊಸಕರೆ, ಕಚ್ಚೋನಹಳ್ಳಿ, ಬೆಳ್ಳಿಗರೆ, ಶೆಟ್ಟಿಪುರ, ಸಣಭ, ಸಣಭದ ಕೊಪ್ಪಲು(ಮ), ಕುಪ್ಪೆ, ಕುಪ್ಪೆ ಕಾಲೋನಿ(ಮ), ಹಂದಲಗೆರೆ, ಗಜನಪಾಳ್ಯ(ಮ), ಕಂಠನಹಳ್ಳಿ, 14ನೇ ಮೈಲಿ ಬಂಗಲೆ(ಮ).
15	15-ಯಡವಾಣಿ	ಯಡವಾಣಿ, ಅರ್ಜುನಹಳ್ಳಿ, ಉಂಗ್ರ, ಉಂಗ್ರಫಾರಂ (ಮ), ಪಲ್ಲೇರಾಯನ ಹಳ್ಳಿ, ಹಂಚೀಪುರ, ಕೀಲಾರ, ಕೀಲಾರಕೊಪ್ಪಲು (ಮ), ಕಗ್ಗನಹಳ್ಳಿ, ಚಂದನಹಳ್ಳಿ, ಎಂ.ಎ.ಕೆ.ಕಾಲೋನಿ(ಮ), ಪಡುವಗೆರೆ, ಹರಿಜನ ಕಾಲೋನಿ(ಮ), ಚಿಕ್ಕಜ್ಜನಹಳ್ಳಿ(ಬೇ), ಬೆಟ್ಟಹಳ್ಳಿ, ಕರಿತಿಮ್ಮನಪಾಳ್ಯ(ಮ), ಜನತಾ ಮನೆ(ಮ), ಕಗ್ಗಲಪುರ, ವಳಗೆರೆಪುರ, ಜನತಾ ಕಾಲೋನಿ(ಮ), ಲಕ್ಷ್ಮಿನಾರಾಯಣಪುರ, ದೊಡ್ಡಕಲ್ಲಹಳ್ಳಿ, ಬೆನವಾರ, ಬೆನವಾರದ ಕೊಪ್ಪಲು(ಮ).
16	16-ಹಳೇವೂರು	ಹಳೇವೂರು, ಹಳೇವೂರು, ಬೀಚನಹಳ್ಳಿ(ಮ), ಕಬ್ಬಳ್ಳಿ, ಸೊನ್ನನಾಯ್ಕನ ಹಳ್ಳಿ, ಕಿಚ್ಚಾವಾಡಿ, ಸೂಜಿಗುಡ್ಡಪಾಳ್ಯ(ಮ), ಪಾವಸಂದ್ರ, ಭೂದಾನಹಳ್ಳಿ, ಶೃಂಗಾರಸಾಗರ, ನಿಂಗಿಕೊಪ್ಪಲು, ಲಕ್ಷ್ಮೀಪುರ, ಕುಂಬಾರಪಾಳ್ಯ(ಮ), ಕಾಂತೇಗೌಡನ ಪಾಳ್ಯ(ಮ), ಕೊಡವತ್ತಿ, ತೊರೆಬೊಮ್ಮನಹಳ್ಳಿ, ಸುಗ್ಗನಹಳ್ಳಿ, ಕಂಕರೆ, ಪುರ, ಬೈರನಾಯ್ಕನಹಳ್ಳಿ, ಹನುಮಂತ ನಗರ(ಮ), ಬಂಡಿಹಳ್ಳಿ, ಹೊಸಹಳ್ಳಿ(ಮ), ವರದೇಗೌಡನ ದೊಡ್ಡಿ(ಮ), ಕುರುವರ ದೊಡ್ಡಿ(ಮ), ದೊಡ್ಡಕೊಪ್ಪಲು(ಮ), ಮಾರನಾಯಕನ ಕೊಪ್ಪಲು(ಮ).
17	17-ಡಿ.ಹೊಸಹಳ್ಳಿ	ಡಿ.ಹೊಸಹಳ್ಳಿ, ಗೊಲ್ಲರಹಟ್ಟಿ(ಮ), ಮಾದುಗೋನಹಳ್ಳಿ, ಸೀಗೇಪಾಳ್ಯ(ಮ), ಬೊಮ್ಮನಹಳ್ಳಿ(ಮ), ದೊಡ್ಡ ಮಾವತ್ತೂರು, ಜಾಲದರೆ ಪಾಳ್ಯ(ಮ), ಹಸಿಗೆ ಹೋಬಳಿ(ಬೇ), ರಾಜೇಂದ್ರಪುರ(ಮ), ವಾಜರಪಾಳ್ಯ(ಮ), ಸಿಂಗೋನಹಳ್ಳಿ, ನಾಗತಿಹಳ್ಳಿ, ಮಾದಪ್ಪನ ಹಳ್ಳಿ, ತಿಬ್ಬೇಗೌಡನ ಪಾಳ್ಯ(ಮ), ಬೋಳೇನಹಳ್ಳಿ(ಬೇ), ಬೀರಗಾನ ಹಳ್ಳಿ(ಬೇ), ಚಿಕ್ಕಮಾವತ್ತೂರು, ಸಿದ್ದಯ್ಯನಕರೆ ಪಾಳ್ಯ(ಮ), ತಂಗಚ್ಚಿಹಳ್ಳಿ, ಹೊಟ್ಟೆ ತಿಮ್ಮಯ್ಯನಪಾಳ್ಯ(ಮ), ಹಂಗರಹಳ್ಳಿ, ಕೆ.ಜಿ. ಮುತ್ತೇನಹಳ್ಳಿ(ಬೇ), ಕುಂಟಯ್ಯನ ಪಾಳ್ಯ(ಮ), ಬೇಣಚುಕಲ್ಲು, ವಡ್ಡೂರು(ಮ), ಕೆ.ಜಿ.ದೇವಪಟ್ಟಣ(ಬೇ), ನಂಜೇಗೌಡನ ದೊಡ್ಡಿ(ಮ), ಮೆಣಸಕರೆ ದೊಡ್ಡಿ(ಮ), ಇಲ್ಲಿಗರ ಪಾಳ್ಯ(ಮ).
18	18- ಚೌಡನಕುಪ್ಪೆ	ಚೌಡನಕುಪ್ಪೆ, ಅಕ್ಕಿಮರಿಪಾಳ್ಯ(ಮ), ಇಲ್ಲಿಗರಪಾಳ್ಯ(ಮ), ಬೆಟ್ಟೇಗೌಡನ ಪಾಳ್ಯ(ಮ), ಗುಡ್ಡತಿಪ್ಪಸಂದ್ರ, ವಡ್ಡೂರಕೆಂಪಾಪುರ, ಹುಲಿಕಟ್ಟೆ, ದೊಂಬರ ಪಾಳ್ಯ(ಮ), ಹೇರೋಹಳ್ಳಿ, ನೀಲಸಂದ್ರ, ಅಂಕನಹಳ್ಳಿ, ಚಿಕ್ಕೋನಹಳ್ಳಿ, ದೊಂಬರಪಾಳ್ಯ(ಮ), ತಾವರೆಕರೆ, ಮೇದರದೊಡ್ಡಿ (ಮ), ಹೊಸದೊಡ್ಡಿ(ಮ), ಬೊಮ್ಮನ ಹಳ್ಳಿ(ಮ), ಕಳ್ಳಿಪಾಳ್ಯ(ಮ), ಹಂದಲಗೆರೆ, ಹೊನ್ನೇಗೌಡನದೊಡ್ಡಿ(ಮ), ಗಂಗಾಪುರ, ಕೆಂಪನಹಳ್ಳಿ, ಕರೀಗೌಡನದೊಡ್ಡಿ(ಮ), ಅರಳಿಮರದ ದೊಡ್ಡಿ(ಮ),



ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಕಂಚನಹಳ್ಳಿ, ಬಂದಿಗೌಡನ ಪಾಳ್ಯ(ಮ), ಆರ್. ಬ್ಯಾಡರಹಳ್ಳಿ, ಶಾಸ್ತ್ರಿಪಾಳ್ಯ(ಮ), ಮುದ್ದಹನುಮನ ಪಾಳ್ಯ(ಮ), ಬೆಸ್ತರಪಾಳ್ಯ(ಮ).
19	19-ಉಜ್ಜನಿ	ಉಜ್ಜನಿ-1, ಪೂರ್ವ:ದೇವಸಂದ್ರ ಗಡಿ, ಪಶ್ಚಿಮ:ಸರ್ಕಾರಿ ಪ್ರೌಢಶಾಲೆ, ಉತ್ತರ:ಬ್ಲಾಕ್ 2 ರಗಡಿ, ದಕ್ಷಿಣ:ಶಿವನಹಳ್ಳಿ ಗಡಿ, ಉಜ್ಜನಿ-2, ಬೋರೇಗೌಡನ ಕೊಪ್ಪಲು(ಮ), ಪೂರ್ವ: ಕಾಡುಬೋರನಹಳ್ಳಿ ಗಡಿ, ಪಶ್ಚಿಮ: ಹಿತ್ತಲಪುರಗಡಿ, ಉತ್ತರ: ಬೆಣಚುಕಲ್ಲು ಗಡಿ, ದಕ್ಷಿಣ: ಬ್ಲಾಕ್ 1 ರ ಗಡಿ, ಕಾಡುಬೋರನಹಳ್ಳಿ, ಎಲೆಕಡಕಲು, ಎ.ಕೆ.ದೊಡ್ಡಿ(ಮ), ಕಾಚಿಹಳ್ಳಿ, ಕೆ.ಬ್ಯಾಡರಹಳ್ಳಿ, ದೇವಸಂದ್ರ, ಹಿತ್ತಲಪುರ, ನಿಡಸಾಲೆ-1, ಪೂರ್ವ: ಕೆರೆಅಂಗಳ ಕೆಬ್ಬಹಳ್ಳಿ ರಸ್ತೆ, ಪಶ್ಚಿಮ: ಕಾಮಿದೊಡ್ಡಿ, ಉತ್ತರ: ಪಿ.ಹೆಚ್.ಹಳ್ಳಿ ಗಡಿ, ದಕ್ಷಿಣ:ಕೆಬ್ಬಹಳ್ಳಿ ಚಲಮ ಸಂದ್ರರಸ್ತೆ, ನಿಡಸಾಲೆ-2, ಕಾಮಿದೊಡ್ಡಿ(ಮ), ಹುನುಗನಹಳ್ಳಿ, ಪೂರ್ವ:ಹೊಸಹಳ್ಳಿ ದೊಡ್ಡಿದಾರಿಗಡಿ, ಪಶ್ಚಿಮ:ಬಂಡಿಹಳ್ಳಿ ಅರಕನಹಳ್ಳಿ ಗಡಿ, ಉತ್ತರ:1ನೇ ಬ್ಲಾಕ್, ದಕ್ಷಿಣ:ಮದ್ದೂರು ತಾ:ಗಡಿ, ನಿಡಸಾಲೆ-3 ಹೊಸಹಳ್ಳಿದೊಡ್ಡಿ(ಮ), ಕೆಬ್ಬಹಳ್ಳಿ, ಎ.ಕೆ.ದೊಡ್ಡಿ(ಮ), ಚಲಮಸಂದ್ರ, ವರದೇಗೌಡನ ದೊಡ್ಡಿ(ಮ), ಶಿವನಹಳ್ಳಿ.
20	20-ಹುಲಿಯೂರುದುರ್ಗ	ಹುಲಿಯೂರು ದುರ್ಗ, ಪೂರ್ವ:ಟಿ.ಎಂ.ರಸ್ತೆ, ಪಶ್ಚಿಮ:ಶೃಂಗಾರಸಾಗರ ಗಡಿ, ಉತ್ತರ:ಹಸಿಗೇ ಹೋಬಳಿ ಗಡಿ, ದಕ್ಷಿಣ:ಜನತಾರಸ್ತೆ, ಹುಲಿಯೂರುದುರ್ಗ-2, ಪೂರ್ವ:ಕಂಪಾಂಬುದಿ ಕೆರೆ ಗಡಿ, ಪಶ್ಚಿಮ:ಟಿ.ಎಂ.ರಸ್ತೆ, ಉತ್ತರ:ಹಸಿಗೇ ಹೋಬಳಿ ಗಡಿ, ದಕ್ಷಿಣ:ರಾಘವೇಂದ್ರ ಸ್ವಾಮಿ ಮುಂದಿರದ ರಸ್ತೆ, ಹುಲಿಯೂರುದುರ್ಗ-3, ಪೂರ್ವ:ಹಳೆ ಕಛೇರಿ ರಸ್ತೆ, ಪಶ್ಚಿಮ: ಕಂಪಲಾಪುರ, ಉತ್ತರ:ಬಸವಣ್ಣನ ದೇವಸ್ಥಾನ, ದಕ್ಷಿಣ:ನಮಾಜುಗುಡ್ಡ, ಹುಲಿಯೂರು ದುರ್ಗ-4, ಪೂರ್ವ:ಅಣತಿಕಲ್ಮ ರಸ್ತೆ ಬ್ಲಾಕ್ ನಂ.7, ಪಶ್ಚಿಮ:ಟಿ.ಎಂ.ರಸ್ತೆ, ಉತ್ತರ:ಬ್ಲಾಕ್ ನಂ.3, ದಕ್ಷಿಣ:ಒವರ್ ಹಡ್ ಟಾಂಕ್, ಹಳೇಪೇಟೆ, ಹುಲಿಯೂರುದುರ್ಗ-5, ಪೂರ್ವ:ಟಿ.ಎಂ.ರಸ್ತೆ, ಪಶ್ಚಿಮ:ಹಳೇಪೇಟೆ ಕೋಟೆ ಆಂಜನೇಯ ದೇವಸ್ಥಾನ, ಉತ್ತರ:ಟಿ.ಎಂ.ರಸ್ತೆ, ಪೋಲೀಸ್ ಸ್ಟೇಷನ್, ದಕ್ಷಿಣ:ಕುಂಬಿಬೆಟ್ಟ ಲಕ್ಕಶೆಟ್ಟಿಪುರ, ಅಣತಿಕಲ್ಮ(ಮ), ಬೆಳ್ಳೂರು ಪಾಳ್ಯ(ಮ), ವರದರಾಜಸ್ವಾಮಿಮಠ(ಮ), ಪೂರ್ವ:ಅರಣ್ಯದ ಗಡಿ, ಪಶ್ಚಿಮ:ಬ್ಲಾಕ್ 4 ರ ಗಡಿ ಅಣತಿಕಲ್ಮ ರಸ್ತೆ, ಉತ್ತರ:ಹಸಿಗೇ ಹೋಬಳಿ ಗಡಿ, ದಕ್ಷಿಣ:ಪಿ.ಹೆಚ್.ಹಳ್ಳಿ ಗಡಿ, ಕಂಪಲಾಪುರ, ಲಕ್ಕಶೆಟ್ಟಿಪುರ, ಕೃಷ್ಣಪ್ಪನ ಕೊಪ್ಪಲು(ಮ), ಪಿ.ಹೊನ್ನಮಾಚನಹಳ್ಳಿ, ಬೀಸೇಗೌಡನ ದೊಡ್ಡಿ(ಮ), ಮುದ್ದಲಿಂಗನ ದೊಡ್ಡಿ(ಮ), ಮರದದೊಡ್ಡಿ(ಮ), ಕೃಷ್ಣರಾಜಪುರದ ದೊಡ್ಡಿ(ಮ), ಶಿವರಾಂಪುರ(ಮ), ಹೊಸದೊಡ್ಡಿ(ಮ).
4-ಕೊರಟಗೆರೆ ತಾಲ್ಲೂಕು ಪಂಚಾಯತಿ		
1	1-ತೋವಿನಕೆರೆ	ತೋವಿನಕೆರೆ, ಗೊಲ್ಲರಹಟ್ಟಿ(ಮ), ಮುದಿಗೌಡನಹಳ್ಳಿ, ಬಡಮುದ್ದನಪಾಳ್ಯ, ಬೋರಯ್ಯನ ಹಟ್ಟಿ (ಗೊಲ್ಲರಹಟ್ಟಿ)(ಮ), ಚಿಕ್ಕ ಸಂಜೀವೆಗೌಡನಪಾಳ್ಯ, ಬಿಸಾಡಿಹಳ್ಳಿ, ಗೊಲ್ಲರಹಟ್ಟಿ(ಮ), ಉಗ್ರನಹಳ್ಳಿ(ಬೇ), ಕಣಿವೆಹೊಸಹಳ್ಳಿ, ಕಣಿವೆಹೊಸಹಳ್ಳಿ, ದೊಡ್ಡೇಗೌಡನಪಾಳ್ಯ, ಅಜ್ಜೇನ ಹಳ್ಳಿ, ಗೊಲ್ಲರಹಟ್ಟಿ(ಮ), ಕುರಿಹಳ್ಳಿ, ಬೋರಪ್ಪನ ಹಟ್ಟಿ(ಮ), ಸೂರೇನಹಳ್ಳಿ, ಚಿಕ್ಕವೆಂಕಟ ದಾಸೇಗೌಡನಪಾಳ್ಯ(ಮ), ಕಲ್ಲೂವೀರನ ಹಟ್ಟಿ(ಮ), ಚಿಕ್ಕಣ್ಣನಹಳ್ಳಿ, ಮರಾರಿಗರ ಪಾಳ್ಯ(ಮ), ಚಿಕ್ಕರಸನ ಹಳ್ಳಿ, ಗೊಲ್ಲರ ಹಟ್ಟಿ(ಮ), ದೇವರಹಳ್ಳಿ, ಕಬ್ಬಿಗರೆ, ಗೊಲ್ಲರ ಹಟ್ಟಿ(ಮ), ವೆಂಕಟರಮಣನ ಹಳ್ಳಿ, ವೆಂಕಟರಮಣನ ಹಳ್ಳಿ, ಓಬನಹಳ್ಳಿ.



ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
2	2-ಬೂದಗವಿ	ಬೂದಗವಿ(ಸಿದ್ದರಬೆಟ್ಟ)(ಮ), ಮರೇನಾಯಕನಹಳ್ಳಿ, ಘಟ್ಟಿ ತಿಮ್ಮನಹಳ್ಳಿ, ನೇಗಲಾಲ, ನೇಗಲಾಲ ಮಜರಾ ಮಾರೀಪಾಳ್ಯ(ಮ), ನೇಗಲಾಲ ಮಜರಾ ಅನುಪಲು(ಮ), ಬೆಂಡೋಣಿ, ಗೌಜಗಲ್ಲು, ಮಲ್ಲೇಕಾವು, ಗೌರಿಕಲ್ಲು, ದೊಗ್ಗನಹಳ್ಳಿ, ಚನ್ನರಾಯನದುರ್ಗ, ಹಂಚಿಮಲ್ಲನಹಳ್ಳಿ, ದೊಡ್ಡಮ್ಮನ ಹಳ್ಳಿ(ಬೇ), ಕುಮಟೇನಹಳ್ಳಿ.
3	3-ತುಂಬಾಡಿ	ತುಂಬಾಡಿ, ಬೈರೇನಹಳ್ಳಿ(ಬೇ), ಬಿರದೇನಹಳ್ಳಿ, ಟಿ.ಗೊಲ್ಲಹಳ್ಳಿ, ಸುಣ್ಣಕಲ್ಲರಪಾಳ್ಯ(ಮ) ಪೆಮ್ಮದೇವರಹಳ್ಳಿ, ಲಂಬಾಣಿತಾಂಡ(ಮ), ಟಿ ಗೊಲ್ಲಹಳ್ಳಿ ಮಜರೆ ಪಕೀರಪ್ಪನಪಾಳ್ಯ(ಮ), ಟಿ.ಗೊಲ್ಲಹಳ್ಳಿ ಕಳಗಲ ಲಂಬಾಣಿ ತಾಂಡ(ಮ), ಟಿ.ಗೊಲ್ಲಹಳ್ಳಿ ಮೇಗಲ ಲಂಬಾಣಿ ತಾಂಡ (ಮ), ಕಂಬದಹಳ್ಳಿ, ಮುಗೊಂಡನ ಹಳ್ಳಿ, ಮುಸುವಿನಕಲ್ಲು(ಬೇ), ದಾಸರಹಳ್ಳಿ, ಪುಟ್ಟಮನ ಪಾಳ್ಯ(ಮ), ಶ್ರೀಮತಾಂಡ(ಮ), ಲಂಬಾಣಿತಾಂಡ(ಮ), ಕುರುಡು ಗೋನಹಳ್ಳಿ, ಎತ್ತುಗೋನಹಳ್ಳಿ, ಜನತಾಕಾಲೋನಿ(ಮ), ಕಲ್ಲೆರೆ, ಕಲ್ಲೆರೆ ಮಜರೆ ರಂಗನಹಳ್ಳಿ, ಕಲ್ಲೆರೆ ಮಜರೆ ಗೊಬಲಗುಟ್ಟಿ, ಕಲ್ಲೆರೆ ಮಜರೆ ಬಾಲೆನಹಳ್ಳಿ, ಭಕ್ತರಹಳ್ಳಿ, ಬುರುಗನಹಳ್ಳಿ, ಮಲಪನಹಳ್ಳಿ, ಲಂಬಾಣಿತಾಂಡ(ಮ), ಬಂದೇಹಳ್ಳಿ(ಮ), ವಡ್ಡಗರೆ, ಲಂಬಾಣಿತಾಂಡ(ಮ), ಚೀಲಗೊಂಡನಹಳ್ಳಿ, ಯಾದಗರೆ (ಮ), ಮಹಂತಗೋನಹಳ್ಳಿ (ಬೇ) ರಂಗನಹಳ್ಳಿ(ಬೇ) ಗರಗದೊಡ್ಡಿ.
4	4-ಅಕ್ಕಿರಾಂಪುರ	ಅಕ್ಕಿರಾಂಪುರ, ಅಕ್ಕಿರಾಂಪುರ ಮಜರೆ ಹೊಸಹಳ್ಳಿ, ಕಾದಿಲಾಪುರ(ಮ) ಭದ್ರಯ್ಯನ ಪಾಳ್ಯ(ಮ) ಕತ್ತಿನಾಗೇನಹಳ್ಳಿ, ಆರ್ ವೆಂಕಟಾಪುರ, ಕ್ಯಾಶವಾರ, ರೆಡ್ಡಿ ಹಳ್ಳಿ ಬಸವನಹಳ್ಳಿ(ಮ), ಬೈರೇನ ಹಳ್ಳಿ, ಕಳ್ಳಿಪಾಳ್ಯ (ಮ).
5	5-ಬೈಚಾಪುರ	ಬೈಚಾಪುರ, ರಾಯವಾರ, ಹೊಳೆ ವೆಂಕಟಾಪುರ(ಮ), ಚಿಕ್ಕನಹಳ್ಳಿ, ಹನುಮೇನಹಳ್ಳಿ, ಬುಡ್ಡೇನಹಳ್ಳಿ, ಗೊಲ್ಲರಹಟ್ಟಿ(ಮ), ಚಿಕ್ಕನಹಳ್ಳಿ ಮಜರೆ ಗೊಲ್ಲರಹಟ್ಟಿ(ಮ), ಗೊಡ್ಡಹಳ್ಳಿ, ಭಕ್ತರಹಳ್ಳಿ(ಮ), ಅರಸಾಪುರ-1, ಲಂಬಾಣಿತಾಂಡ (ಮ), ಅಗ್ರಹಾರ, ಲಂಬಾಣಿ ತಾಂಡ(ಮ), ಅರಸಾಪುರ ಮಜರೆ ಹೊಸಪಾಳ್ಯ.
6	6-ಬೊಮ್ಮಲದೇವಿಪುರ	ಬೊಮ್ಮಲದೇವಿಪುರ, ಚಟ್ಟೀಪಲ್ಲಿಪಾಳ್ಯ(ಮ), ಕರಿಚಿಕ್ಕನಹಳ್ಳಿ(ಮ), ಮಲ್ಲಯ್ಯನ ಪಾಳ್ಯ(ಮ), ಲಿಂಗದವೀರನಹಳ್ಳಿ, ತಿಗಳರಪಾಳ್ಯ(ಮ), ಕದರಯ್ಯನ ಪಾಳ್ಯ(ಮ), ಅವಲಯ್ಯನ ಪಾಳ್ಯ(ಮ), ಚಟ್ಟೀನಹಳ್ಳಿ, ಅಕ್ಕಾಜಿಹಳ್ಳಿ, ಹೊಸ ಪಾಳ್ಯ(ಮ), ಚಿಕ್ಕಪಾಳ್ಯ(ಮ), ದೊಡ್ಡಪಾಳ್ಯ(ಮ), ಅವುದಾರನಹಳ್ಳಿ, ತೊಗರಿಘಟ್ಟ, ಬಿಳೇಕಳ್ಳಹಳ್ಳಿ(ಮ), ಪಣ್ಣೇನಹಳ್ಳಿ, ಮುದ್ದನಹಳ್ಳಿ, ಗಂಗೇನಹಳ್ಳಿ, ಚುಂಚೇನಹಳ್ಳಿ, ಮಾದೇನಹಳ್ಳಿ, ಗಿಡ ಚಿಕ್ಕನಹಳ್ಳಿ(ಮ), ಲಂಬಾಣಿತಾಂಡ(ಮ), ಕಾಶಾಪುರ, ಸಿದ್ದಲಿಂಗನ ಪಾಳ್ಯ(ಮ), ರಾಣೋಜಿ ಬಪಾಳ್ಯ(ಮ), ಹಕ್ಕಿ-ಪಿಕ್ಕಿ ಕಾಲೋನಿ(ಮ), ಲಲಿತ ಕಾಲೋನಿ(ಮ).
7	7-ಹೊಳವನಹಳ್ಳಿ	ಹೊಳವನಹಳ್ಳಿ, ಕರಕಲಘಟ್ಟ (ಮ), ದುಗ್ಗೇನಹಳ್ಳಿ, ಹರಪ್ಪಗೊಂಡನಹಳ್ಳಿ, ಸೋಂಪುರ, ಜಯಪುರ(ಮ), ಹನುಮೇನಹಳ್ಳಿ(ಮ), ಅಮ್ಮನಹಳ್ಳಿ(ಮ), ಕುರುಬರಹಳ್ಳಿ.
8	8-ಹೂಲೀಕುಂಟೆ	ಹೂಲೀಕುಂಟೆ, ಓಬಳದೇವರಹಳ್ಳಿ, ಲಂಬಾಣಿತಾಂಡ(ಮ), ಮುಗ್ಗೀರನ ಕಾಲುವೆ(ಬೇ), ಹೂಲೀಕುಂಟೆ ಮಜರೆ ಗುಂಡಿನಪಾಳ್ಯ (ಚಿಕ್ಕಣ್ಣನಪಾಳ್ಯ) (ಮ), ಕೊರಟಗರೆ ಗ್ರಾಮಾಂತರ, ಹರಿಹರಪ್ಪನ ಪಾಳ್ಯ, ಕಾಮರಾಜನ ಹಳ್ಳಿ, ಹುಲುಗೋನ ಹಳ್ಳಿ, ಗಂಟೆಗಾನ ಹಳ್ಳಿ, ಕುರುಬರ ಗಂಟೆಗಾನಹಳ್ಳಿ (ಮ), ಚಿಕ್ಕೇಗೌಡನ ಹಳ್ಳಿ, ಸೊಣ್ಣೇನಹಳ್ಳಿ, ಗೌರಗಾನಹಳ್ಳಿ, ಗೊಲ್ಲರ ಹಟ್ಟಿ(ಮ), ಹೊಸಹಳ್ಳಿ, ದೇವರಹಳ್ಳಿ, ಕರೇಕಲ್ಲಹಟ್ಟಿ(ಮ), ಕಾಮೇನಹಳ್ಳಿ, ಹರಿಜನ ಕಾಲೋನಿ(ಮ) ಹಂಚಿಹಳ್ಳಿ, ಮುದ್ದ ರಂಗಯ್ಯನ ಪಾಳ್ಯ(ಮ), ಮಲ್ಲೇಶಪುರ, ಕೊಂಗೇನಹಳ್ಳಿ, ಬೋಡಬಂಡೇನಹಳ್ಳಿ, ದೊಡ್ಡಮಲ್ಲಯ್ಯನ ಪಾಳ್ಯ(ಮ), ಕಾಡುದಾಸಯ್ಯನ ಪಾಳ್ಯ (ಮ), ಬಜ್ಜನಹಳ್ಳಿ, ತಣ್ಣೇನಹಳ್ಳಿ, ಜಿ.ನಾಗೇನಹಳ್ಳಿ, ಜಿ.ಎನ್.ಗೊಲ್ಲರಹಟ್ಟಿ(ಮ), ದೊಡ್ಡೇನಹಳ್ಳಿ(ಬೇ), ಕರೆಯಾಗಲಹಳ್ಳಿ.

ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
9	9-ಬುಕ್ಕಪಟ್ಟಣ	ಬುಕ್ಕಪಟ್ಟಣ, ಬುಕ್ಕಪಟ್ಟಣ ಮಜರೆ ಗೊಲ್ಲರಹಟ್ಟಿ, ಮೇಗಲಹಟ್ಟಿ(ಮಾರುತಿ ನಗರ)(ಮ), ಕಳಗಲಹಟ್ಟಿ(ಶ್ರೀನಿವಾಸಪುರ)(ಮ), ಹೊಸಪಾಳ್ಯ, ಗೊಂದಿಹಳ್ಳಿ, ಹರಿಜನಕಾಲೋನಿ(ಪ್ಲಾಂಟೇಷನ್)(ಮ), ಸೀಗಿರನಹಟ್ಟಿ(ಮ), ವೀರೋಬನ ಹಳ್ಳಿ, ಬರಕೆ, ಜಟ್ಟಿಅಗ್ರಹಾರ, ಜಗನ್ನಾಥಪುರ, ನವಿಲು ಕುರಿಕೆ, ದಮಗಲಯ್ಯನ ಪಾಳ್ಯ (ಮ), ಜನತಾ ಕಾಲೋನಿ(ಮ), ಕಲ್ಲುಗುಟ್ಟರಹಳ್ಳಿ, ಕೃಷ್ಣರಾಜಪುರ(ಮ), ಜಂಪೇನಹಳ್ಳಿ, ಕೋಡೀ ಪಾಳ್ಯ(ಕುರುಡೀಪಾಳ್ಯ(ಮ), ಶಿವಪುರ, ಬಳ್ಳೇವೀರನಹಳ್ಳಿ, ಧರಟಿ, ಅಜ್ಜಿಹಳ್ಳಿ(ಮ), ಭೋವಿ ಕಾಲೋನಿ(ಮ), ಚನ್ನಪಟ್ಟಣ, ದೊಡ್ಡನರಸಯ್ಯನಪಾಳ್ಯ(ಮ), ತಿಗಳರ ಪಾಳ್ಯ(ಮ), ಕುರಿ ತಿಮ್ಮನಹಳ್ಳಿ(ಮ), ಕಲ್ಲುಮನತೋಟ(ಮ), ಗೊಲ್ಲದೇವರಹಳ್ಳಿ, ಕಂಬದಹಳ್ಳಿ, ಗೊಲ್ಲರ ಹಟ್ಟಿ(ಮ).
10	10-ಮಣುವಿನ ಕುರಿಕೆ	ಕುರಂಕೋಟೆ, ಜುಂಜು ರಾಮನಹಳ್ಳಿ, ಬಂದೇನಹಳ್ಳಿ (ಮ) ಜೋನಿಗರಹಳ್ಳಿ, ಬೊರಯ್ಯನ ಹಟ್ಟಿ (ಗೊಲ್ಲರಹಟ್ಟಿ)(ಮ), ಕುರುಬರಹಳ್ಳಿ, ಗೊಲ್ಲರ ಹಟ್ಟಿ(ಮ), ಶಂಭೋನಹಳ್ಳಿ, ಬಿಕ್ಕೇ ಗುಟ್ಟಿ(ಮ), ದಾಸಲುಕುಂಟೆ, ಹೊಲತಾಳು, ಹೊಲತಾಳು ಪಾಳ್ಯ(ಮ), ಮಣುವಿನಕುರಿಕೆ, ವೆಂಕಣನಹಳ್ಳಿ, ಗಟ್ಟಿ ಗೊಲ್ಲಹಳ್ಳಿ, ಹರೇಜೇನಹಳ್ಳಿ, ಮಹಲಿಂಗನಹಟ್ಟಿ(ಮ), ಗಟ್ಟಿಹಳ್ಳಿ, ಗಾಂಧಿನಗರ (ಮ).
11	11-ನೀಲಗೊಂಡನಹಳ್ಳಿ	ನೀಲಗೊಂಡನಹಳ್ಳಿ, ಇರಕಸಂದ್ರ ಕಾಲೋನಿ(ಮ), ಮಣೂರು ತಿಮ್ಮನಹಳ್ಳಿ, ಹನುಮಂತಪುರ(ಮ), ಹೊನ್ನೇನಹಳ್ಳಿ, ಸಂಕೇನಹಳ್ಳಿ, ಗೊಲ್ಲರಹಟ್ಟಿ(ಮ), ದೊಡ್ಡ ಪಾಲನಹಳ್ಳಿ, ಹೊಸಹಳ್ಳಿ(ಮ), ಚಿಕ್ಕಪಾಲನಹಳ್ಳಿ, ದೊಡ್ಡ ಪಾಲನಹಳ್ಳಿಮಜರೆಸೀಗೇಪಾಳ್ಯ, ಹೊಸಕೋಟೆ, ಎ.ವೆಂಕಟಾಪುರ, ಅಳಾಲಸಂದ್ರ (ಮ), ಕರೇಕಲ್ಲು(ಮ).
12	12-ಕ್ಯಾಮೇನಹಳ್ಳಿ	ಕ್ಯಾಮೇನಹಳ್ಳಿ, ಕ್ಯಾಮೇನಹಳ್ಳಿ ದೇವಸ್ಥಾನ, ಹೊಸಹಳ್ಳಿ, ಬಿದಲೋಟಿ, ಶಾಂತಲಿಂಗಯ್ಯನಪಾಳ್ಯ(ಮ), ಕೋಡ್ಲಹಳ್ಳಿ, ಹುಚ್ಚ ವೀರಯ್ಯನ ಪಾಳ್ಯ(ಮ), ವಿರಯ್ಯನ ಪಾಳ್ಯ(ಮ), ಹೊನ್ನಾರನ ಹಳ್ಳಿ, ರಾಜಯ್ಯನ ಪಾಳ್ಯ(ಮ), ಚಿಕ್ಕಾವಳ್ಳಿ, ಚಿಂಪುಗೋನಹಳ್ಳಿ (ಮ) ಹರಿಜನ ಕಾಲೋನಿ(ಮ) ಬುಡಮಾರನಹಳ್ಳಿ, ಶಕುನಿತಿಮ್ಮನಹಳ್ಳಿ, ಕಳ್ಳಿಪಾಳ್ಯ(ಮ), ಲಂಬಾಣಿ ತಾಂಡ (ಮ), ಸಿರಿಗೋನಹಳ್ಳಿ, ಲಂಬಾಣಿ ತಾಂಡ (ಮ), ಮಾಳೇನಹಳ್ಳಿ, ತೀತಾ-1, ಪ್ರಾಜೆಕ್ಟ್ ಕಾಲೋನಿ(ಮ), ವೀರಾಪುರ, ಕಂಗನಪಾಳ್ಯ, ಗುಂಡ್ಲಹಳ್ಳಿ(ಮ), ಮೆಳೆಹಳ್ಳಿ, ಟಿ.ವೆಂಕಟಾಪುರ, ತುಂಬುಗೋನಹಳ್ಳಿ, ತಿಮ್ಮನಹಳ್ಳಿ, ಮಾದವಾರ, ಗೊರವನಹಳ್ಳಿ, ನರಸಯ್ಯನಪಾಳ್ಯ(ಮ), ಗೊಲ್ಲರಹಟ್ಟಿ(ಮ), ಕಂಬದಹಳ್ಳಿ, ಗಡ್ಡೋಬನಹಳ್ಳಿ.
13	13-ಡೊಡ್ಡಸಾಗೆರೆ	ಡೊಡ್ಡ ಸಾಗೆರೆ, ಗಜಮುದ್ರನಹಳ್ಳಿ(ಮ), ಚೀಲೇನಹಳ್ಳಿ, ಪೋಲೇನಹಳ್ಳಿ, ಚಿಕ್ಕಸಾಗೆರೆ, ಸಂಜೀವ ನಗರ, ಎಂ.ಗೊಲ್ಲಹಳ್ಳಿ, ಎಂ.ಬೇವಿನಹಳ್ಳಿ, ಎಂ. ಹೊಸಹಳ್ಳಿ, ಉಪಾಸಪುರ, ಮಡಿವಾಳಪಾಳ್ಯ(ಮ), ಅಲಪನಹಳ್ಳಿ, ಲಂಕೇನಹಳ್ಳಿ, ಎಂ.ಅಗ್ರಹಾರ, ಓಬಳ ದೇವರಹಳ್ಳಿ, ಭಕ್ತರಹಳ್ಳಿ, ಮಾವತ್ತೂರು, ಸಿಂಗಲೇ ಕಪುರ, ಶ್ರೀರಾಮನಹಳ್ಳಿ, ಹುರುಳುಗರೆ, ಚನ್ನ ವಡೇರಹಳ್ಳಿ, ಮಿಣಸಂದ್ರ, ಲಿಂಗಾಪುರ, ಮದ್ಯವೆಂಕಟಾ ಪುರ, ನಾಗರ ಹಳ್ಳಿ ಮಜರೆ, ಬಂದ್ರಹಳ್ಳಿ ಮಜರೆ.
14	14-ಪಾತಗಾನಹಳ್ಳಿ	ಪಾತಗಾನಹಳ್ಳಿ, ಕ್ಯಾತಗಾನಹಳ್ಳಿ(ಮ), ಗಿಡ್ಡಯ್ಯನಪಾಳ್ಯ(ಮ), ಮೂಡಲ ಪಾಳ್ಯ(ಮ), ಗೊಲ್ಲರಹಟ್ಟಿ(ಮ), ಸಿಂಗನಪಾಳ್ಯ(ಮ), ಬೈರಸಂದ್ರ(ಮ), ರಾಯಪುರ(ಬೆ), ತಿಗಳರಹಳ್ಳಿ(ಬೆ), ವೆಂಗಳಮ್ಮನಹಳ್ಳಿ, ಪುಟ್ಟಸಂದ್ರ, ತಾರೆಹಳ್ಳಿ(ಮ), ಹರಿಜನ ಕಾಲೋನಿ(ಮ), ಕುರುಬರಪಾಳ್ಯ(ಮ), ಪಟ್ಟಿ ದೇವರಪಾಳ್ಯ(ಮ), ಹೊಸಹಳ್ಳಿ(ಮ), ಜುನ್ನಹಳ್ಳಿ(ಮ), ಮುದ್ರೆ ಗೊಂಡನ ಪಾಳ್ಯ(ಮ), ಕಾಳಗಾನ ಹಳ್ಳಿ(ಮ) ಬೈರಸಂದ್ರ(ಮ), ಮೊಟ ಗೊಂಡನಹಳ್ಳಿ, ವೀರಸಾಗರ, ರಾಯಾಪುರ, ವಜ್ಜನಕುರಿಕೆ, ಮೊರಗಾನಹಳ್ಳಿ, ಬ್ಯಾಡರ ಅಗ್ರಹಾರ, ಕೆ ಜಿ ಬೇವಿನಹಳ್ಳಿ, ದಿನ್ನೇಪಾಳ್ಯ(ಮ), ಕೆ.ಜಿ .ಬೇವಿನಹಳ್ಳಿ ಮಜರೆ, ಗುಡಿಬೇವಿನಹಳ್ಳಿ, ಹರಪ್ಪನಹಳ್ಳಿ, ದುಡ್ಡನಹಳ್ಳಿ, ಮಾರ ಗೊಂಡನಗುಣಿ,

ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ನಾಯಕನಪಾಳ್ಯ(ಮ), ಮರಚರಹಳ್ಳಿ, ಪುಟ್ಟ ನರಸಮ್ಮನ ಪಾಳ್ಯ(ಮ), ನಾಗಮ್ಮನಪಾಳ್ಯ(ಮ).
15	15-ಎಲೆರಾಂಪುರ	ಎಲೆರಾಂಪುರ, ಗೊಲ್ಲರಹಟ್ಟಿ, ಇರಕಸಂದ್ರ, ಮೂಡ್ಲಕರೆ ಪಾಳ್ಯ, ಸಿಂಗ್ರಹಳ್ಳಿ, ಎಸ್ ಗೊಲ್ಲಹಳ್ಳಿ, ಚಿಕ್ಕ ದೊಡ್ಡವಾಡಿ, ಕರಿದುಗ್ಗನಹಳ್ಳಿ, ಬೈಚೇನಹಳ್ಳಿ, ಡಿ. ನಾಗೇನಹಳ್ಳಿ, ಸಿದ್ಧಾಪುರ, ತಂಗನಹಳ್ಳಿ, ವಡ್ಡರಹಳ್ಳಿ, ಹುಲುವಂಗಲ, ಗುಟ್ಟೇಕೆಂಪನಪಾಳ್ಯ(ಮ), ಬಂಡೇಪಾಳ್ಯ(ಮ), ಜತಾಕಾಲೋನಿ(ಮ), ರಾವುತನಹಳ್ಳಿ, ತಿಗಳರಪಾಳ್ಯ(ಮ), ತಿಮ್ಮನಾಯಕನಹಳ್ಳಿ, ಕರೇಗೌಡನ ಪಾಳ್ಯ(ಮ), ತಿಮ್ಮಸಂದ್ರ, ಹೊಸಕೋಟೆ(ಮ), ಪುರದಹಳ್ಳಿ, ಲಕ್ಕಯ್ಯನಪಾಳ್ಯ, ದಾಸಯ್ಯನಪಾಳ್ಯ(ಮ),
16	16-ಕೋಳಾಲ	ಕೋಳಾಲ, ಹರಿಜನ ಕಾಲೋನಿ(ಮ), ಕರೇಹನುಮಯ್ಯನ ಪಾಳ್ಯ(ಮ), ನರಸಾಪುರ, ಕಾಟೇನ ಹಳ್ಳಿ, ಯಲಚಗರೆ, ಗೋಣಿಹಳ್ಳಿ(ಮ), ಮಲು ಗೋನಹಳ್ಳಿ, ಬಿದರಗುಟ್ಟಿ(ಮ), ರಂಗಾಪುರ, ಮಾಧೂರಯ್ಯನಪಾಳ್ಯ(ಮ), ಕರೇಕಲ್ಲ ಹಳ್ಳಿ(ಬೇ), ಭೀಮಸಾಗರ, ಬ್ಯಾಟರಾಯನಪಾಳ್ಯ, ಚೆಲ್ಲಾಳು, ಕೆ. ಬೇವಿನಹಳ್ಳಿ, ಶ್ರೀನಿವಾಸ ಪುರ(ಬೇ), ಮಾಯಗೊಂಡನ ಹಳ್ಳಿ(ಬೇ), ಮಾಯಗೊಂಡನಹಳ್ಳಿ, ಕಂತೇವಡೇರಹಳ್ಳಿ, ಯಲಚಗರೆ ಮಜರೆ ಗೋಪೇನಹಳ್ಳಿ, ವಮಚೇಹಳ್ಳಿ, ಮಿಟ್ರಹಳ್ಳಿ, ಹನುಮಂತಗಿರಿ, ಆಶ್ರಯ ಕಾಲೋನಿ(ಬೇ), ಗದ್ದೇನಹಳ್ಳಿ, ಗೊಲ್ಲಚಿನ್ನಹಳ್ಳಿ(ಮ), ಚಿನ್ನಹಳ್ಳಿ, ಬೂಚನಹಳ್ಳಿ, ಹರಿಜನಕಾಲೋನಿ(ಮ), ಸುಂಕದಹಳ್ಳಿ, ಬೈರಗೊಂಡ್ಲು, ಗೊಲ್ಲರಹಟ್ಟಿ(ಮ), ಲಕ್ಕ ಮುತ್ತನಹಳ್ಳಿ, ಬೆಲ್ಲದ ಹಳ್ಳಿ, ಕಾಲುವೇ ಹಳ್ಳಿ, ಯಲಮಾರನಹಳ್ಳಿ, ಓಬನಾಯಕನ ಪಾಳ್ಯ, ವಡೇರಹಳ್ಳಿ, ವಡ್ಡರಹಟ್ಟಿ (ಮ).
<b>5-ಶಿರಾ ತಾಲ್ಲೂಕು ಪಂಚಾಯತಿ</b>		
1	1-ತಡಕಲೂರು	ಚಿರತಕಳ್ಳಿ, ಹನುಮಂತನಗರ, ಕರಿದಾಸರಹಳ್ಳಿ, ಬೆಜ್ಜಿಹಳ್ಳಿ, ಬೊಪ್ಪರಾಯನ ಪಾಳ್ಯ, ಲಕ್ಕನಹಳ್ಳಿ, ತಿಮ್ಮನಹಳ್ಳಿ, ತಡಕಲೂರು, ತಡಕಲೂರು ಗೊಲ್ಲರಹಟ್ಟಿ, ಹಳ್ಳಪ್ಪನಪಾಳ್ಯ, ಮೇಲುಗಿರಿಯಪ್ಪನಪಾಳ್ಯ, ಚಿಕ್ಕ ಬೆಟ್ಟಣ್ಣನಪಾಳ್ಯ, ದೊಡ್ಡಬಾಣಗರೆ, ಗಂಡಿಹಳ್ಳಿಮರ(ಮ), ಗಂಡಿಹಳ್ಳಿ, ಓಬಳಾಪುರ, ವರದಾಪುರ, ಹೊಸಕೋಟೆ, ಕರೇತಿಮ್ಮನಹಳ್ಳಿ, ಚಿಕ್ಕಬಾಣಗರೆ, ಚಿಕ್ಕ ಬಾಣಗರೆ ಗೊಲ್ಲರಹಟ್ಟಿ, ಕುರುಬರ ರಾಮನಹಳ್ಳಿ, ಕುರುಬರರಾಮನ ಹಳ್ಳಿ, ಕಾಲೋನಿ, ಶೆಟ್ಟಿಗಾನಹಳ್ಳಿ, ನಾರಗೊಂಡನಹಳ್ಳಿ, ಮೂಡ್ಲೇನಹಳ್ಳಿ.
2	2-ಹುಲಿಕುಂಟೆ	ದೊಡ್ಡ ಹುಲಿಕುಂಟೆ, ಚಿಕ್ಕಹುಲಿಕುಂಟೆ, ನಿಡಗಟ್ಟಿ, ಬಂಡಿಬಸಪ್ಪನಪಾಳ್ಯ, ಕೋಡಿಬಸಪ್ಪನಪಾಳ್ಯ, ಕೊಟ್ಟಿ, ಕೊಟ್ಟಿಪಾಳ್ಯ, ತಿಮ್ಮಜ್ಜನಹಟ್ಟಿ, ಕಳ್ಳಿಹಟ್ಟಿ, ಬಂತಜ್ಜನಹಟ್ಟಿ, ಬಸವನಹಳ್ಳಿ, ಯಾದಲಡಕು, ವೀರಬೊಮ್ಮನಹಳ್ಳಿ, ದೇವಗಿರಿ ಬಡಾವಣೆ. ಕ್ಯಾದಿಗುಂಟೆ, ಹೊಸಹಳ್ಳಿ, ಕರೀರಾಮನಹಳ್ಳಿ, ಬಡೇನಹಳ್ಳಿ, ಗೋಪಿಕುಂಟೆ.
3	3-ಬರಗೂರು	ಬರಗೂರು, ಹನುಮೇಗೌಡನಪಾಳ್ಯ, ರಂಗಾಪುರ, ಕಲಿಗೋನಹಳ್ಳಿ, ಕಾಟನಹಳ್ಳಿ, ದಾಸರಹಳ್ಳಿ, ಕದಿರೇಹಳ್ಳಿ, ಹಾರೋಗರೆ, ಯಲಪೇನಹಳ್ಳಿ, ಯಲಪೇನಹಳ್ಳಿ, ಗೊಲ್ಲರಹಟ್ಟಿ, ನರಸೀಪುರ, ಬೀರನಹಳ್ಳಿ. ಹಂದಿಕುಂಟೆ, ಅಗ್ರಹಾರ, ಅಗ್ರಹಾರ ಗೊಲ್ಲರಹಟ್ಟಿ, ಪುಜಾರ್‌ಮುದ್ದನಹಳ್ಳಿ, ರಾಗಲಹಳ್ಳಿ, ಹರಿಯಜ್ಜನಹಳ್ಳಿ, ಕರೇಕ್ಯಾತನಹಳ್ಳಿ, ಬಡಮಾರನಹಳ್ಳಿ, ಮಾರಪ್ಪನಹಳ್ಳಿ, ಗೋಣಿಹಳ್ಳಿ, ಕಲ್ಲಹಳ್ಳಿ.
6	4-ದ್ವಾರನಕುಂಟೆ	ದ್ವಾರನಕುಂಟೆ, ಮುಸಕಲೋಟೆ, ಕರೇಕಲ್ಲಹಟ್ಟಿ, ಚೌಳಹಟ್ಟಿ, ನೇಜಂತಿ, ವಾಜರಹಳ್ಳಿ, ಶಾಸಮರು, ಕಾರೇಹಳ್ಳಿ, ಯಂಜಲಗರೆ, ಮುಕ್ಕಡ್ಡಪ್ಪನ ಪಾಳ್ಯ.

ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
5	5-ನಾದೂರು	ನಾದೂರು, ಪಟ್ಟನಾಯಕನಹಳ್ಳಿ, ಪಟ್ಟನಾಯಕನಹಳ್ಳಿ ಪಾಳ್ಯ, ರಂಗಾಪುರ, ನೇರಳೆಹಳ್ಳಿ, ಉದ್ಧರಾಮನಹಳ್ಳಿ, ಕೃಷ್ಣಾಪುರ, ಕೆರೆಯಾಗಲಹಳ್ಳಿ, ಸೀಗಲಹಳ್ಳಿ, ಮದ್ದೇವಳ್ಳಿ, ಮೇಲ್ಕುಂಟೆ, ಗೊಲ್ಲರಹಟ್ಟಿ, ತಾಡಿಪಾಳ್ಯ, ಕುರುಡನಹಳ್ಳಿ, ತೊಗರುಗುಂಟೆ, ಗೊಲ್ಲಹಳ್ಳಿ, ಹುಚ್ಚ ಗೀರನಹಳ್ಳಿ, ಮುದ್ದರಂಗನಹಳ್ಳಿ, ಹನುಮನಹಳ್ಳಿ.
6	6-ಹಂದೂರಿ	ಹಂದೂರಿ, ವೀರಾಪುರ(ಮ), ಗುಂಡಪ್ಪ ಚಿಕ್ಕೇನಹಳ್ಳಿ, ವೀರಗಾನಹಳ್ಳಿ, ಗೊಲ್ಲರಹಳ್ಳಿ, ಕಾಮಗೊಂಡನಹಳ್ಳಿ, ಕೆರೆಯಾಗಲಚಿಕ್ಕೇನಹಳ್ಳಿ, ಸಿದ್ದನಹಳ್ಳಿ, ಗೌಡಗೇರಿ, ಬಾಲೇನಹಳ್ಳಿ, ಹೊನ್ನನಹಳ್ಳಿ, ಮದ್ದಕ್ಕನಹಳ್ಳಿ, ಮದ್ದಕ್ಕನಹಳ್ಳಿ ಗೊಲ್ಲರಹಟ್ಟಿ, ಬಡಕನಹಳ್ಳಿ, ಜಿ.ಹೊಸಹಳ್ಳಿ, ಗೋಮಾರದಹಳ್ಳಿ.
7	7-ಬೇವಿನಹಳ್ಳಿ	ಬೇವಿನಹಳ್ಳಿ, ಸಿದ್ಧಾಪುರ, ಬೊಮ್ಮಗಾನಹಳ್ಳಿ, ಬ್ರಹ್ಮಸಂದ್ರ, ಶಿವಯ್ಯನಪಾಳ್ಯ, ಚಂಗಾವರ, ಬೆಟ್ಟಪ್ಪನಹಳ್ಳಿ, ಕುದುರೆಕುಂಟೆ, ಬಡಮಂಗನಹಟ್ಟಿ, ದೇವರಹಟ್ಟಿ, ಕರೇಕಂಚಪ್ಪನಪಾಳ್ಯ, ಲಕ್ಕವ್ವನಹಳ್ಳಿ, ಲಕ್ಕವ್ವನಹಳ್ಳಿ ಗೊಲ್ಲರಹಟ್ಟಿ.
8	8-ಹುಣಸೇಹಳ್ಳಿ	ಹುಣಸೇಹಳ್ಳಿ, ದಂಡಿಕೆರೆ, ನಾರಾಯಣಪುರ, ಡ್ಯಾಗೇರಹಳ್ಳಿ, ಕುಂಟನಹಟ್ಟಿ, ಬಾಳಜ್ಜನಹಟ್ಟಿ, ಭೋವಿಕಾಲೋನಿ, ಯರವರಹಳ್ಳಿ, ಹೇರೂರು, ಸಂಕಾಪುರ, ಹೊಸೂರು, ಕಳುವರಹಳ್ಳಿ, ಕಾಟನಹಳ್ಳಿ, ಮುದ್ದೇನಹಳ್ಳಿ, ಕೆ.ರಂಗನಹಳ್ಳಿ ಗೊಲ್ಲರಹಟ್ಟಿ, ಭೂತಪ್ಪನಗುಡಿ, ಕುಂಬಾರಹಳ್ಳಿ.
9	9-ತಾವರೆಕೆರೆ	ತಾವರೆಕೆರೆ, ಮೆಳಕೋಟೆ, ಹೊಳಕಲ್ಲು, ಮಾರನಗೇರಿ, ಮಾರನಗೇರಿ ಗೊಲ್ಲರಹಟ್ಟಿ, ಪಿನ್ನನಹೊಳೆ, ಉಜ್ಜನಕುಂಟೆ, ಮೊಸರುಕುಂಟೆ, ಪುರಲೇಹಳ್ಳಿ, ಗಜ್ಜರಹಳ್ಳಿ, ಲಕ್ಷ್ಮೀಸಾಗರ, ದೇವರಪುರ, ಜಿ.ರಂಗನಹಳ್ಳಿ, ಗಾಂಧಿನಗರ(ಮ), ಚೀಲನಹಳ್ಳಿ.
10	10-ಬಂದಕುಂಟೆ	ದ್ವಾರಾಳು, ಯರಗುಂಟೆಶ್ವರನಗರ, ದ್ವಾರಾಳುಗೊಲ್ಲರಹಟ್ಟಿ, ದೇವರಹಳ್ಳಿ, ಪಂಜಿಗಾನಹಳ್ಳಿ, ಜೈನಗರ ಬಡಾವಣೆ, ಸೋರೇಕುಂಟೆ, ಬಂದಕುಂಟೆ, ಗೊಲ್ಲರಹಟ್ಟಿ(ಮ), ಗೋವಿಂದನಹಳ್ಳಿ(ಮ), ಭೂತ ಕಾಟನಹಳ್ಳಿ, ಕಗ್ಗಲಡು, ಬಿದರಕೆರೆ, ಬಿದರಕೆರೆ ಗೊಲ್ಲರಹಟ್ಟಿ.
11	11-ಮದಲೂರು	ಮದಲೂರು, ತಿಮ್ಮಸಾಗರ, ರಂಗನಾಥಪುರ, ಇನಕನಹಳ್ಳಿ, ಎಂ.ದಾಸರಹಳ್ಳಿ, ಹುಳಿಗೇರಿ, ಹುಳಿಗೇರಿ ಗೊಲ್ಲರಹಟ್ಟಿ, ಬೊಪ್ಪನಡು, ಹೊಸಹಳ್ಳಿ, ಗಿಡುಗನಹಳ್ಳಿ, ಕಂತಾರ್ಲಹಟ್ಟಿ, ಉಪ್ಪಾರಪಾಳ್ಯ, ಕೊಟ್ಟ, ಬೈಚೇನಹಳ್ಳಿ, ಬೊಮ್ಮರಸನಹಳ್ಳಿ, ಲಿಂಗದಹಳ್ಳಿ, ಆದಲೂರು, ಆದಲೂರು ಗೊಲ್ಲರಹಟ್ಟಿ, ರಂಗಾಪುರ, ಮುಷ್ಣಿಗರಹಳ್ಳಿ, ಓಜುಗುಂಟೆ, ಓಜುಗುಂಟೆ ಗೊಲ್ಲರಹಟ್ಟಿ, ಹನುಮಂತಪುರ, ಗಜಮಾರನಹಳ್ಳಿ, ಚಿಕ್ಕನಕೋಟೆ, ದೇವರಹಟ್ಟಿ.
12	12-ಹೊನ್ನಗೊಂಡನಹಳ್ಳಿ	ಹೊನ್ನಗೊಂಡನಹಳ್ಳಿ, ಹೊನ್ನಗೊಂಡನಹಳ್ಳಿ ಗೊಲ್ಲರಹಟ್ಟಿ, ಅಪ್ಪೇನಹಳ್ಳಿ, ಇನಾಂಗೊಲ್ಲಹಳ್ಳಿ, ದಾವುದಪಾಳ್ಯ, ಮಾಗೋಡು, ಮಾಗೋಡು ಗೊಲ್ಲರಹಟ್ಟಿ, ದೊಡ್ಡನಹಳ್ಳಿ, ಕೆರೆಯಾಗಲಹಳ್ಳಿ, ಅರುಗನಹಳ್ಳಿ, ಕೊರಟಿಕೆರೆ, ಅನುಪನಹಳ್ಳಿ, ಅನುಪನಹಳ್ಳಿ ತಾಂಡ, ಚನ್ನನಕುಂಟೆ, ಕೊಸುಕುಂಟೆ, ಕೊಸುಕುಂಟೆ ಕಾವಲ್, ಗಿರಿನಾಥನಹಳ್ಳಿ, ಗಿರಿನಾಥನಹಳ್ಳಿ ಗೊಲ್ಲರಹಟ್ಟಿ(ಮ).
13	13-ಯಲಿಯೂರು	ಯಲಿಯೂರು, ಯಲಿಯೂರು ಗೇಟ್, ಹೆಗ್ಗನಹಳ್ಳಿ, ಹೆಗ್ಗನಹಳ್ಳಿ ಗೊಲ್ಲರಹಟ್ಟಿ, ಈಡಿಗರ ದಾಸರಹಳ್ಳಿ, ತಿತ್ತಿಗಾನಹಳ್ಳಿ, ಕಾಟನಹಳ್ಳಿ, ಎಮ್ಮೇರಹಳ್ಳಿ, ಎಮ್ಮೇರಹಳ್ಳಿಗೊಲ್ಲರಹಟ್ಟಿ, ಎಮ್ಮೇರಹಳ್ಳಿ ತಾಂಡ(ಮ), ಗುಮ್ಮನಹಳ್ಳಿ, ಗೊಲ್ಲರಹಟ್ಟಿ, ಜುಂಜರಾಮನಹಳ್ಳಿ, ಮಾನಂಗಿ, ಅಜ್ಜನಯ್ಯನ ಪಾಳ್ಯ, ಮಾನಂಗಿ ತಾಂಡ, ಕಾಡಜ್ಜನಪಾಳ್ಯ, ಭೂವನಹಳ್ಳಿ, ಮುದಿಗೇರಿ, ಮುದಿಗೇರಿ ಕಾವಲ್, ಮುದಿಗೇರಿ ಗೊಲ್ಲರಹಟ್ಟಿ, ಮೇಕೇರಹಳ್ಳಿ, ಬಚ್ಚಿಕಟ್ಟೆ, ಭೂತೇಶನಗರ, ಅಂತಾಪುರ.



ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
14	14-ನೇರಳೇಗುಡ್ಡ	ನೇರಳೇಗುಡ್ಡ, ಬಾಲೇನಹಳ್ಳಿ ತಾಂಡ, ಉಡುಪಕಲ್‌ತಾಂಡ, ಅಜ್ಜೇನಹಳ್ಳಿ, ಗಾಣದಹುಣಸೇ, ಉಪ್ಪಾರಹಟ್ಟಿ, ಮಾರಜ್ಜನ ಗೊಲ್ಲರಹಟ್ಟಿ, ರಾಮನಹಳ್ಳಿ, ಗುಂಗರಪೇಂಟೆ, ಯರದಕಟ್ಟೆ, ಗಿಣ್ಣಪ್ಪನಹಟ್ಟಿ, ವಡ್ಡರಹಟ್ಟಿ, ಕಮಲನಾಯಕನ ತಾಂಡ, ಸೋಮ್ಲಾನಾಯಕನ ತಾಂಡ, ಭಾವಸಿಂಗನಾಯಕನ ತಾಂಡ, ಹುಯಿಲ್ ದೊರೆ, ಕಂಬದಹಳ್ಳಿ, ಗೊಲ್ಲರ ಹಟ್ಟಿ, ಹೊನ್ನೇನಹಳ್ಳಿ, ರಂಗನಹಳ್ಳಿ, ರಂಗನಹಳ್ಳಿ ವಡ್ಡರಹಟ್ಟಿ, ರಂಗನಾಥ ಪುರ, ಗುಡ್ಡದ ರಂಗನಹಳ್ಳಿ, ಗಿಡ್ಡನಹಳ್ಳಿ, ಚಿಕ್ಕಸಂದ್ರ ಕಾವಲ್, ಮಂಗನಹಳ್ಳಿ, ದೊಡ್ಡ ಆಲದಮಡು, ಶಾಖದಡು.
15	15-ಬುಕ್ಕಾಪಟ್ಟಣ	ಬುಕ್ಕಾಪಟ್ಟಣ, ತಿಮ್ಮನಹಳ್ಳಿ, ಜಾಡರಹಳ್ಳಿ, ಚಕ್ಕೇನಹಳ್ಳಿ, ಚನ್ನೇನಹಳ್ಳಿ, ಮರಿದಾಸರಹಳ್ಳಿ, ಹುಣಸೇಕಟ್ಟೆ, ಬಂಗಾರಹಟ್ಟಿ, ಲಿಂಗಶೆಟ್ಟಿಹಳ್ಳಿ, ಮೇಣಿಗನಹಟ್ಟಿ, ಕುರುಬರಹಳ್ಳಿ, ಜೋಗಯ್ಯನಪಾಳ್ಯ, ಸೊಲದಾಳು, ಕಂಬದಾಳು, ಬೋರನಾಳು, ವೆಂಕಟಾಪುರ, ಪುರ, ಸಾದರಕರೇನಹಳ್ಳಿ, ಹೊಸಹಳ್ಳಿ, ಹೊಸಪಾಳ್ಯ, ಕ್ಯಾತೇ ದೇವರಹಟ್ಟಿ.
16	16-ರಾಮ ಲಿಂಗಾಪುರ	ರಾಮ ಲಿಂಗಾಪುರ, ಸಾಕ್ಷಿಹಳ್ಳಿ, ದುರ್ಗಜ್ಜನಹಟ್ಟಿ, ಕುಂಬಾರಹಳ್ಳಿ, ಮಾದೇನಹಳ್ಳಿ, ಮುದ್ದೇನಹಳ್ಳಿ, ಬಸವನಹಳ್ಳಿ, ಜಾನಕಲ್ಲು, ಬೂದಿ ಗುಡ್ಡಕಾವಲ್, ಕರೇ ಮಾದೇನಹಳ್ಳಿ, ಚಿನ್ನಯ್ಯನಪಾಳ್ಯ, ಮಾರಗೊಂಡನ ಹಳ್ಳಿ, ತುಪ್ಪದಕೋಣ, ಗೊಲ್ಲರಹಟ್ಟಿ, ಹೊಸಬಡಾವಣೆ, ಸಾಳಾಪುರ, ಕಿಲಾರದಹಳ್ಳಿ, ಕಿಲಾರದಹಳ್ಳಿತಾಂಡ, ಹುಯಿಲ್‌ದೊರೆ ಕಾವಲ್.
17	17-ಗೋಪಾಲದೇವರಹಳ್ಳಿ	ಕಳ್ಳೊಬನಹಳ್ಳಿ, ಚಿಕ್ಕಗಿರೇನಹಳ್ಳಿ, ಹಂದಿಮುಲ್ಲು, ಕಂಚಿಗಾನಹಳ್ಳಿ, ಕಾಲಪ್ಪನಹಳ್ಳಿ, ಕಂಚನಹಳ್ಳಿ, ಪುಣಜೀಹಳ್ಳಿ, ವಡ್ಡರಹಟ್ಟಿ, ಮಾದೇನಹಳ್ಳಿ, ಮಾಳನಹಳ್ಳಿ, ವಡ್ಡನಹಳ್ಳಿ, ನಿಂಬೆಮರದಹಳ್ಳಿ, ವಡ್ಡನಹಳ್ಳಿತಾಂಡ, ಗೋಪಾಲದೇವರಹಳ್ಳಿ, ಸಂಗಯ್ಯನಪಾಳ್ಯ, ಬಸವನಹಳ್ಳಿ, ಶಿಡ್ಲೇಕೋಣ, ಕಾಟಮಾಳ, ದೊಡ್ಡಅಗ್ರಹಾರ, ಚಿಕ್ಕಅಗ್ರಹಾರ, ಅಂಬೇಡ್ಕರ್‌ನಗರ, ಹೊಸಬಿಜ್ಜನಬೆಳ್ಳಿ, ಹಳೆಬಿಜ್ಜನಬೆಳ್ಳಿ, ಯರಮಾದನಹಳ್ಳಿ, ಓಬಳೇಹಳ್ಳಿ, ಮದ್ದಿಪಾಳ್ಯ, ಬಟ್ಟಿಗಾನಹಳ್ಳಿ, ಬೆಂಚೆ.
18	18-ಕಳ್ಳಂಬೆಳ್ಳಿ	ಕಳ್ಳಂಬೆಳ್ಳಿ, ಕಳ್ಳಂಬೆಳ್ಳಿ ಗೇಟ್, ಲಕ್ಕನಹಳ್ಳಿ, ಗೊಲ್ಲರಹಟ್ಟಿ, ಬಸವಂತನಹಳ್ಳಿ, ಕೆಳಬಿ ಕಾಲೋನಿ, ಮರುಳೇಗೌಡನಪಾಳ್ಯ, ಅಜ್ಜೇನಹಳ್ಳಿ, ಗೊಲ್ಲರ ಹಟ್ಟಿ ಮತ್ತು ಕಾಲೋನಿ, ಮಲ್ಲಶೆಟ್ಟಿಹಳ್ಳಿ, ಕಂಚಗಾನಹಳ್ಳಿ, ಪಿಳ್ಳೆಮಲ್ಲಯ್ಯನಪಾಳ್ಯ, ಯಲದಬಾಗಿ, ಹಾವಿನಾಳು, ಹಂಡೇಚಿಕ್ಕನಹಳ್ಳಿ, ನವಣೇಬೋರನಹಳ್ಳಿ, ಮುದಿಮಡು, ಚಿಕ್ಕದಾಸರಹಳ್ಳಿ, ನಿಜ್ಜಯ್ಯನಪಾಳ್ಯ, ಕಟಾವೀರನಹಳ್ಳಿ, ಬೋರಸಂದ್ರ, ತಿಪ್ಪನಹಳ್ಳಿ.
19	19-ಚಿಕ್ಕನಹಳ್ಳಿ	ಚಿಕ್ಕನಹಳ್ಳಿ, ದೇವರಹಳ್ಳಿ, ದೇವರಹಳ್ಳಿ ಗೊಲ್ಲರಹಟ್ಟಿ, ಕಲ್ಲಿಗಾನಹಟ್ಟಿ, ಚಿಕ್ಕನಹಳ್ಳಿ ವಡ್ಡರಹಟ್ಟಿ, ಚಿಕ್ಕದಾಸರಹಳ್ಳಿ, ಚಿಕ್ಕದಾಸರಹಳ್ಳಿ ಗೊಲ್ಲರಹಟ್ಟಿ, ಕಡವೀಗೆರೆ, ಕಾರ್ಪೆಹಳ್ಳಿ, ಕಾರ್ಪೆಹಳ್ಳಿ ಗೊಲ್ಲರಹಟ್ಟಿ, ಹಾಲೇನ ಹಳ್ಳಿ, ಬಾಲೇನಹಳ್ಳಿ, ಉದ್ಡಯ್ಯನಪಾಳ್ಯ, ಚಿಕ್ಕಗೊಳ (ತೋಟದಮನೆ) ಭೂಪಸಂದ್ರ, ಚಿನ್ನಪ್ಪನಹಳ್ಳಿ, ಕಳ್ಳಿಪಾಳ್ಯ, ಮರುಳಪ್ಪನಹಳ್ಳಿ, ಬೆಟ್ಟನಹಳ್ಳಿ, ಮಾಯಸಂದ್ರ, ಭೈರಾಪುರ, ದೇವರಹಳ್ಳಿ, ಚಿಕ್ಕತಿಮ್ಮನಹಳ್ಳಿ.
20	20-ರತ್ನಸಂದ್ರ	ರತ್ನಸಂದ್ರ, ರತ್ನಸಂದ್ರ ಗೊಲ್ಲರಹಟ್ಟಿ, ಕದಿರೇಕಂಬದಹಳ್ಳಿ, ಕಂಪನಹಳ್ಳಿ, ಯರಗುಂಟೆ, ಮೂಗನಹಳ್ಳಿ, ಗೊಲ್ಲರಹಟ್ಟಿ, ಎ.ಕೆ.ಕಾಲೋನಿ, ನ್ಯಾಯಗೆರೆ, ಗಂಗನಹಳ್ಳಿ, ಗಂ.ಗೊಲ್ಲರಹಟ್ಟಿ, ಗಾಯತ್ರಿ ಗಿರಿಜನಕಾಲೋನಿ, ಮಲ್ಲೇಶ್ವರ, ವಡ್ಡರಹಟ್ಟಿ, ದೊಡ್ಡಗೊಳ, ಅರೇಹಳ್ಳಿ, ಗೊಲ್ಲರಹಟ್ಟಿ, ಹಲ್ಲೂರು, ಕೊಂಡಮ್ಮನಹಳ್ಳಿ, ಹಲ್ಲೂರು ಕಾವಲ್, ಬೋರಸಂದ್ರ, ಗುಳಿಗೇನಹಳ್ಳಿ, ಜವನಹಳ್ಳಿ, ಪದ್ಮಾಪುರ, ತಗ್ಗಿಹಳ್ಳಿ.



ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
21	21-ತರೂರು	ತರೂರು, ಬಾಳಬಸವನಹಳ್ಳಿ, ಬ್ಯಾಟಗಾನಹಟ್ಟಿ, ಬಾಲನಪಾಳ್ಯ, ತರೂರು ಗೊಲ್ಲರಹಟ್ಟಿ, ಗಂಜಲಗುಂಟೆ, ಗಂಜಲಗುಂಟೆ ಗೊಲ್ಲರಹಟ್ಟಿ, ಗುಬ್ಬಿಚಿಕ್ಕಣ್ಣನಪಾಳ್ಯ, ಕಾಗೇಲಿಂಗನಹಳ್ಳಿ, ಕರೇಜನವನಹಳ್ಳಿ, ಗಾಂಧಿನಗರ, ತೆರೆಯಪ್ಪನಪಾಳ್ಯ, ಹೊಸಮಲ್ಲನಹಳ್ಳಿ, ಹೊಸಬುರ್ಜು, ತರೂರು ಗೇಟ್, ತಾಳಗುಂದ, ದೊಡ್ಡಚಿಕ್ಕನಹಳ್ಳಿ, ಹೊನ್ನೇನಹಳ್ಳಿ, ಮುಚ್ಚವೀರನಹಳ್ಳಿ, ಚನ್ನೇನಹಳ್ಳಿ, ಶಿರಾದಡು, ಕಾಳಾಪುರ, ಮಾಟನಹಳ್ಳಿ, ದೇವರಹಳ್ಳಿ, ದೇವಗೊಂಡನಹಳ್ಳಿ, ಬ್ರಹ್ಮಸಂದ್ರ, ವಡ್ಡನಹಳ್ಳಿ, ಕಾಳೇನಹಳ್ಳಿ, ಜವನಹಳ್ಳಿ, ಜೋಡಿದೇವರಹಳ್ಳಿ, ಕಪ್ಪೇನಹಳ್ಳಿ, ಹಾಲ್ ದೊಡ್ಡೇರಿ, ದಾಸರಹಳ್ಳಿ, ದಾಸರಹಳ್ಳಿ ಗೊಲ್ಲರಹಟ್ಟಿ, ವೆಂಕಟಾಪುರ, ನೆಲದಿಮ್ಮನಹಳ್ಳಿ, ಚಿನ್ನೇನಹಳ್ಳಿ, ರಂಗನಹಳ್ಳಿ, ಸಲುಪರಹಳ್ಳಿ.
22	22-ಶೀಬಿ	ಶೀಬಿ, ಕಲ್ಲಶೆಟ್ಟಿಹಳ್ಳಿ, ಹೆತ್ತಪ್ಪನಹಟ್ಟಿ, ದುರ್ಗದಹಳ್ಳಿ, ಉಮಾ ಪತಿಹಳ್ಳಿ, ಹುಂಜನಾಳು, ಪಿಲ್ಲಹಳ್ಳಿ, ತಿಮ್ಮನಹಳ್ಳಿಹಟ್ಟಿ, ಕಾಳಜ್ಜನಹಟ್ಟಿ, ಬಸರಿಹಳ್ಳಿ, ಸೀಬಯ್ಯನಪಾಳ್ಯ, ಬ್ಯಾಡರಹಳ್ಳಿ, ಶೀಬಿ ಅಗ್ರಹಾರ, ಅಮಲಗೊಂದಿ, ಅಜ್ಜಯ್ಯನಪಾಳ್ಯ, ನಾಗೇನಹಳ್ಳಿ, ಅಮಲ ಗೊಂದಿ ವಡ್ಡರಹಟ್ಟಿ, ಜೋಗಿಹಳ್ಳಿ, ಹನುಮಂತನಗರ, ಕುಂಟೇಗೌಡನಹಳ್ಳಿ, ಲುಟ್ಟಿ ಹನುಮನಪಾಳ್ಯ.
6-ತಿಪಟೂರು ತಾಲ್ಲೂಕು ಪಂಚಾಯತಿ		
1	1-ಬಳುವನೇರಲು	ಬಳುವನೇರಲು, ದೊಡ್ಡನಪಾಳ್ಯ(ಮ), ಬಿ.ಹೊಸೂರು(ಮ), ಬಿ.ಗೊಲ್ಲರ ಹಟ್ಟಿ(ಮ), ಮಲ್ಲಿದೇವಿಹಳ್ಳಿ, ವಡೇರಹಳ್ಳಿ, ಬಿ.ಹೆಚ್ ಪಾಳ್ಯ(ಮ), ರುದ್ರಾಪುರ, ಮುದ್ದೇನಹಳ್ಳಿ, ಸೂರಗೊಂಡನ ಹಳ್ಳಿ, ಶಾಸ್ತ್ರಿಪಾಳ್ಯ(ಮ), ಮುದ್ದನಾಯಕನ ಪಾಳ್ಯ,ವಡ್ಡರಹಟ್ಟಿ(ಮ), ಪುಟ್ಟರಂಗನಪಾಳ್ಯ, ಹೊಸಹಳ್ಳಿ, ಹೊಸಹಳ್ಳಿಪಾಳ್ಯ(ಮ), ರಂಗಾಪುರ, ಬೊಮ್ಮೇನಹಳ್ಳಿ, ಗೌಡನಕಟ್ಟೆ, ಹೂಲಿಹಳ್ಳಿ, ಕಳ್ಳಿಕೊಪ್ಪಲು(ಮ), ಬೋವಿಕಾಲೋನಿ, ದಾಸನಕಟ್ಟೆ, ಗೊಲ್ಲರಹಟ್ಟಿ(ದೇವರಹಟ್ಟಿ(ಮ), ಕೊಡಗೇಹಳ್ಳಿ, ಶಿಂಗೇನ ಹಳ್ಳಿ(ಮ), ಸತ್ತೇರಾಮನಹಳ್ಳಿ, ಮಂಜುನಾಥಪುರ(ಮ), ಘಟಕಿನಕೆರೆ.
2	2-ಹಾಲ್ಕುರಿಕೆ	ಹಾಲ್ಕುರಿಕೆ, ಮುದ್ದೇನಹಳ್ಳಿ(ಮ), ಹೆಚ್.ಮುದ್ದೇನಹಳ್ಳಿ(ತಾಂಡ್ಯ(ಮ), ಹಾಲ್ಕುರಿಕೆಅಮಾನಿಕೆರೆ, ಹಾಲ್ಕುರಿಕೆ ಅಮ್ಮತ್‌ಮಹಲ್‌ಕಾವಲ್, ದೊಡ್ಡಕಟ್ಟೆ, ಮಾಯಗೊಂಡನಹಳ್ಳಿ, ಕುರಿಯರಪಾಳ್ಯ(ಮ), ಬಸವರಾಜಪುರ(ಮ), ಭೈರಾಪುರ, ಹುರುಳಿಹಳ್ಳಿ, ಆದಿನಾಯಕನಹಳ್ಳಿ, ಬ್ಯಾಡರಹಳ್ಳಿ, ಕಂಬದಹಳ್ಳಿ(ಮ), ಲಕ್ಷ್ಮಣಪುರ, ಗೊಲ್ಲರಹಟ್ಟಿ(ಮ), ಕೆಂಚಮಾರನಹಳ್ಳಿ(ಬೆ), ತಿಮ್ಮರಾಯನಹಳ್ಳಿ, ಗೊಲ್ಲರಹಟ್ಟಿ(ಮ), ಮಣಕೀಕೆರೆ, ಹೊಸಹಳ್ಳಿ(ಮ), ಹಾಲೇನಹಳ್ಳಿ, ಗೊಲ್ಲರಹಟ್ಟಿ(ಮ), ವಡ್ಡರಹಟ್ಟಿ(ಮ), ಹೊಸೂರು(ಮ), ಮೀಸೆತಿಮ್ಮನಹಳ್ಳಿ, ಕಲ್ಲೇರೆ.
3	3-ಸಾರ್ಥವಳ್ಳಿ	ಸಾರ್ಥವಳ್ಳಿ, ಗೊಲ್ಲರಹಟ್ಟಿ, ಮಾವಿನಹಳ್ಳಿ, ಪೆದ್ದನಹಟ್ಟಿ, ಗೊಲ್ಲರಹಟ್ಟಿ(ಮ), ಲಿಂಗದಹಳ್ಳಿ(ಮ), ನೆಲಗೊಂಡನಹಳ್ಳಿ, ಲಂಬಾಣಿತಾಂಡ್ಯ(ಮ), ಆಲೂರು, ಹರಿಸಮುದ್ರ, ವಿರೂಪಾಕ್ಷಿಪುರ, ಪರುವಗೊಂಡನಹಳ್ಳಿ, ಪಟ್ಟೇಹಳ್ಳಿ, ತಮ್ಮಡಿಹಳ್ಳಿ, ನೆಲಗೊಂಡನಹಳ್ಳಿ, ಚೌಲೇಹಳ್ಳಿ, ಎ.ಕೆಕಾಲೋನಿ(ಮ), ಗೆದ್ದೇಹಳ್ಳಿ, ಗೊಲ್ಲರಹಟ್ಟಿ(ಮ) ಭೈರನಾಯಕನಹಳ್ಳಿ, ವಿರಲಾಪುರ,

ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಕಂಚಾಘಟ್ಟ, ಜನತಾಕಾಲೋನಿ (ಟಿ.ಎಂ.ಜುನಾಥನಗರ), ಕಂಚಾಘಟ್ಟ, ಗೊಲ್ಲರಹಟ್ಟಿ(ಮ).
4	4-ಹೊನ್ನವಳ್ಳಿ	ಹೊನ್ನವಳ್ಳಿ, ಕೆರೆಬಂಡಿಪಾಳ್ಯ, ಹೊಸಪಟ್ಟಣ, ತಿಪ್ಪೇಪಾಳ್ಯ, ಕಂಚುಗಾರನ ಹಳ್ಳಿ, ಕೃಷ್ಣಾಪುರ, ಚೌಡೇನಹಳ್ಳಿ, ಹನುಮಂತಪುರ, ಚಿಕ್ಕಹೊನ್ನವಳ್ಳಿ, ಸೂರನಹಳ್ಳಿ, ರಟ್ಟೇನಹಳ್ಳಿ, ಆನಿವಾಳ, ಸಾಬರಪಾಳ್ಯ(ಮ), ಸಮಜೋಗಿ ಪಾಳ್ಯ(ಮ).
5	5-ಕೆ.ಲಕ್ಕೀಹಳ್ಳಿ	ಗುಡಿಗೊಂಡನಹಳ್ಳಿ, ಗೊಲ್ಲರಹಟ್ಟಿ(ಮ), ವಡ್ಡರಹಟ್ಟಿ(ಮ), ಮಾರು ಗೊಂಡನಹಳ್ಳಿ, ಹರಚನಹಳ್ಳಿ, ವಾಸುದೇವರಹಳ್ಳಿ, ನಾಗತೀಹಳ್ಳಿ, ತಿಮ್ಮಲಾಪುರ, ಕೊಬ್ಬರಿ ದೊಡ್ಡಯ್ಯನಪಾಳ್ಯ, ಬೊಮ್ಮಲಾಪುರ, ಗೊಲ್ಲರಹಟ್ಟಿ(ಮ), ಬಾಗುವಾಳ, ಗೊಲ್ಲರಹಟ್ಟಿ(ಮ), ಹಾಲುಗೌಡನಕಟ್ಟೆ, ಕೋಡಿಹಳ್ಳಿ, ರಾಮನ ಪಾಳ್ಯ(ಮ), ಕೋಡಿಹಳ್ಳಿ, ಬೋವಿಕಾಲೋನಿ(ಮ), ಗ್ಯಾರಘಟ್ಟ, ಬೋವಿಕಾಲೋನಿ, ರಾಮನಹಳ್ಳಿ, ಕೆ.ಲಕ್ಕೀಹಳ್ಳಿ, ಬಿದರಮ್ಮನಗುಡಿ ಕಾವಲು, ಕಬ್ಬಿನಕೆರೆ (ಮ).
6	6-ಈಡೇನಹಳ್ಳಿ	ಈಡೇನಹಳ್ಳಿ, ಈಡೇನಹಳ್ಳಿಪಾಳ್ಯ(ಮ), ಮರಿಸಿದ್ವಯ್ಯನಪಾಳ್ಯ(ಮ), ಆದಿಲಕ್ಷ್ಮಿ ನಗರ(ಮ), ಶಾಂತಿನಗರ(ಮ), ಹುಚ್ಚನಹಟ್ಟಿ, ಹುಚ್ಚಗೊಂಡನ ಹಳ್ಳಿ, ಕಲ್ಲೇಗೌಡನ ಪಾಳ್ಯ(ಮ), ಬೆನ್ನಾಯಕನಹಳ್ಳಿ, ಗೊಲ್ಲರಹಟ್ಟಿ(ಮ), ಬಂಡೆಗೇಟ್(ಮ), ಶಾಂತಿನಿವಾಸ ಎಸ್ಟೇಟ್(ಮ), ಹಿಂಡಿಸೆರೆ, ಕೋಟೆ ನಾಯಕನಹಳ್ಳಿ, ಚಿಕ್ಕಮಾರ್ಪನಹಳ್ಳಿ, ದೊಡ್ಡಮಾರ್ಪನಹಳ್ಳಿ, ರಾಮಶೆಟ್ಟಿ ಹಳ್ಳಿ, ಈರಲಗೆರೆ.
7	7-ಶೆಟ್ಟಿಹಳ್ಳಿ	ಕರಡಿ, ಮಲ್ಲಿಪಟ್ಟಣ, ರಂಗನಾಥಪುರ(ಮ), ದೇವರಹಳ್ಳಿ, ನ್ಯಾಕೇನಹಳ್ಳಿ, ಗೊಲ್ಲರಹಟ್ಟಿ(ಮ), ಶಿಡ್ಲೇಹಳ್ಳಿ, ಗೊಲ್ಲರಹಟ್ಟಿ(ಮ), ಶೆಟ್ಟಿಹಳ್ಳಿ, ಕುಪ್ಪೂರು(ಮ), ಜಯಂತಿಗ್ರಾಮ(ಮ), ಮಲ್ಲಿಪಟ್ಟಣ, ಅಣ್ಣಾಮಲ್ಲೇನಹಳ್ಳಿ, ಗೊಲ್ಲರಹಟ್ಟಿ(ಮ), ದಾಸೇಗೌಡನಗೊಲ್ಲರ ಹಟ್ಟಿ(ಮ), ದೇವರಹಟ್ಟಿ(ಮ), ಪೆದ್ದೀಹಳ್ಳಿ, ಬೊಮ್ಮೇನಹಳ್ಳಿ, ಮಾರುತಿಬಡಾವಣೆ, ರಾಮೇನಹಳ್ಳಿ, ಗೊಲ್ಲರಹಟ್ಟಿ(ಮ) ಕಾಗೇಹಳ್ಳಿ ಕಾವಲ್(ಬೆ), ಬಳ್ಳೇಕಟ್ಟೆ, ಕಟ್ಟೇಹಳ್ಳಿ, ಕುಪ್ಪಾಳು, ಕೊಂಡಿಘಟ್ಟ, ಕಾಡಶೆಟ್ಟಿಹಳ್ಳಿ, ಉಪ್ಪಿನಹಳ್ಳಿ, ಹರಿಜನ ಕಾಲೋನಿ(ಮ), ಮಡಿವಾಳರಕಾಲೋನಿ, ಶಿವಪುರ, ಹರಿಜನಕಾಲೋನಿ(ಮ).
8	8-ಅರಳಗುಪ್ಪೆ	ಅರಳಗುಪ್ಪೆ, ಭದ್ರಾಪುರ(ಮ), ಕೊಳ್ಳಿಹಟ್ಟಿ(ಮ), ಗೊಲ್ಲರಹಟ್ಟಿ(ಮ), ಮಲ್ಲೇನಹಳ್ಳಿ, ಭೈರಾಪುರ, ಈರನಕಲ್ಯಾವಲ್, ಶಿವಲಿಂಗಯ್ಯನ ಪಾಳ್ಯ(ಮ), ಕಲ್ಲುಶೆಟ್ಟಿಹಳ್ಳಿ, ಹರಿಜನ ಕಾಲೋನಿ(ಮ), ಜನತಾ ಕಾಲೋನಿ(ಮ), ಮದ್ದೇಹಳ್ಳಿ, ಆಯರಹಳ್ಳಿ, ಗೊಲ್ಲರಹಟ್ಟಿ(ಮ), ಬಿಳಿಗರೆ, ಬಿಳಿಗರೆಪಾಳ್ಯ(ಮ), ಒಂಟಿಮನೆಪಾಳ್ಯ(ಮ), ಎ.ಕೆ.ಕಾಲೋನಿ, ಚೌಡಾಪುರ, ಹುಲಿಕಟ್ಟೆ ಚೌಡಾಪುರ(ಮ), ಜಕ್ಕನಹಳ್ಳಿ, ತಿಮ್ಮಾಪುರ, ಗೊಲ್ಲರಹಟ್ಟಿ(ಮ), ಸಿದ್ದನಹಳ್ಳಿ(ಬೆ).
9	9-ಕಿಬ್ಬನಹಳ್ಳಿ	ಕಿಬ್ಬನಹಳ್ಳಿ, ಕಿಬ್ಬನಹಳ್ಳಿಪಾಳ್ಯ(ಮ), ಹಳೇವೂರು, ಹೇಮಾವತಿಕಾಲೋನಿ, ಹಟ್ಟಿ, ಅಯ್ಯನ ಪಾಳ್ಯ(ಮ), ಗೊಲ್ಲರಹಟ್ಟಿ(ಮ), ಬದನೇಕಟ್ಟೆ, ಕೆ.ಬಿ.ಕಾಸ್, ಕೆ.ಇ.ಬಿ.ಕಾಲೋನಿ, ಕಿಬ್ಬನಹಳ್ಳಿ ಅಮಾನಿಕೆರೆ, ಗಡಬನಹಳ್ಳಿ, ರಜತಾದ್ರಿಪುರ, ಗುಡ್ಡದ ಪಾಳ್ಯ(ಮ), ಎ.ಕೆ.ಕಾಲೋನಿ(ಮ), ಕೋಡುಗಲ್ ಪಾಳ್ಯ(ಮ), ಕೋಡುಗಲ್ ಹಟ್ಟಿ(ಮ), ಕಾಮಗೊಂಡನಹಳ್ಳಿ, ಯಗಚೀಕಟ್ಟೆ, ಹಿಂಡಿಸೆರೆ, ಸೀಗೆಪಾಳ್ಯ(ಮ), ಕಟ್ಟೇಗೇನಹಳ್ಳಿ, ಗೊಲ್ಲರಹಟ್ಟಿ(ಮ), ಬೀರಸಂದ್ರ, ಬೀರ ಸಂದ್ರಪಾಳ್ಯ(ಮ), ಬಾರೆಪಾಳ್ಯ(ಮ), ವಡ್ಡರಹಟ್ಟಿ(ಮ), ಚನ್ನರಾಯನ ಪಾಳ್ಯ(ಮ), ಕುಂದೂರು, ಕುಂದೂರು ಪಾಳ್ಯ(ಮ), ಕಲ್ಲೇನಹಳ್ಳಿಕಾವಲ್(ಮ), ಕಾರೇಕುರ್ಚಿ(ಬೆ).
10	10-ನೆಲ್ಲಿಕೆರೆ	ಕುಡುವನಘಟ್ಟ, ಕೊನೇಗೌಡನಪಾಳ್ಯ(ಮ), ಧರ್ಮೇಗೌಡನಪಾಳ್ಯ(ಮ), ಗೋಪಾಲಪುರ, ನೊಣವಿನಕೆರೆ ಅಮಾನಿಕೆರೆ, ಬಸ್ತೀಹಳ್ಳಿ, ಯಡೇಹಳ್ಳಿ, ಬುರುಡೇಘಟ್ಟ, ನೆಲ್ಲಿಕೆರೆ, ಗೊಲ್ಲರಹಟ್ಟಿ(ಮ), ಮೂಗ್ಗಿಹಳ್ಳಿ, ಮೂಗ್ಗಿಹಳ್ಳಿ ಹೊಸೂರು(ಮ), ಕರೀಕೆರೆ, ಅಗ್ರಹಾರ, ಚಿಗ್ಗಾವೆ, ಗಿಣಕೀಕೆರೆ(ಮ), ಬುಡುಬುಡುಕೆ.ಕಾಲೋನಿ(ಮ), ಕೊಟ್ಟೇಗೇಹಳ್ಳಿ, ಹರಿಜನಕಾಲೋನಿ, ಹೊಸ ಕಾಲೋನಿ(ಮ), ಕರಡಾಳು, ಕರಡಾಳುಪಾಳ್ಯ(ಮ), ಕರಡಾಳು ಸಂತೆಮ್ಮದಾನ (ಮ).

ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
11	11-ಈಚನೂರು	ಈಚನೂರು, ಆಚಾರ್ಯಪಾಳ್ಯ, ಈಚನೂರುಫಾಲ್ಗುಣ, ಹುಲ್ಲುಕಟ್ಟೆ, ಹುಲ್ಲುಕಟ್ಟೆ ಪಾಳ್ಯ(ಮ), ಈಚನೂರು ಕಾವಲ್(ಮ), ಕೋಡಿಹಳ್ಳಿ, ಶಾಂತನಹಳ್ಳಿ, ಕೊಪ್ಪ, ಕೊಪ್ಪದಪಾಳ್ಯ, ಹುಚ್ಚುಲೇಗೌಡನಪಾಳ್ಯ(ಬೆ), ಕನ್ನೂಘಟ್ಟ, ಗೊಲ್ಲರಹಟ್ಟಿ(ಮ), ಬೆಳಗರಹಳ್ಳಿ, ಹೆಡಗರಹಳ್ಳಿ, ಎನ್.ಮೇಲನಹಳ್ಳಿ, ಕಬ್ಬಾರಹಟ್ಟಿ(ಮ), ಕೈದಾಳ, ಕುರುಬರಮಲ್ಲೇನಹಳ್ಳಿ, ಹಾರೋಘಟ್ಟ, ಕೊರಮರಹಟ್ಟಿ(ಮ), ಭಟ್ಟಹಳ್ಳಿ(ಮ), ಕೋಡಿಹಳ್ಳಿ, ಹೊನ್ನೇನಹಳ್ಳಿ, ಬೋಚಿಹಳ್ಳಿ, ಶಕುನಗಿರಿಗೊಲ್ಲರಹಟ್ಟಿ, ನಾಗರಘಟ್ಟ, ನಾಗರಘಟ್ಟಕಾವಲ್, ಗೋಪೇಗೌಡನಪಾಳ್ಯ(ಮ).
12	12-ಗಂಗನಘಟ್ಟ	ರಂಗಾಪುರ, ಬಳ್ಳೇಕಟ್ಟೆ, ಚಿಕ್ಕರಂಗಾಪುರ, ಚಿಕ್ಕಕೊಟ್ಟೆಗೇಹಳ್ಳಿ, ವಡ್ಡಹಟ್ಟಿ(ಮ), ಗೊಲ್ಲರಹಟ್ಟಿ(ಮ), ಹಾವೇನಹಳ್ಳಿ, ಕರೆಗೋಡಿ, ಅನಗೊಂಡನಹಳ್ಳಿ, ಹೊಸಹಳ್ಳಿ, ಶಂಕರನಹಳ್ಳಿ, ಆಲದಹಳ್ಳಿ, ದಸರೀಘಟ್ಟ, ಹುಚ್ಚುನಹಳ್ಳಿ(ಮ), ಈಡಿಗರಹಟ್ಟಿ(ಮ), ದಾಸೀಹಳ್ಳಿ, ತೋಟದಮನೆಗಳು(ಮ), ಕಲ್ಲಯ್ಯನಪಾಳ್ಯ(ಮ), ಪೂಜಾರಿ ಪಾಳ್ಯ(ಮ), ತೋಟದ ಮನೆಗಳು(ಮ), ಹೊಗವನಘಟ್ಟ, ನಾರಸೀಕಟ್ಟೆ, ತೋಟದಸಾಲು(ಮ), ಮಲ್ಲಿದೇವಿಹಳ್ಳಿ, ದಾಸೀಹಳ್ಳಿ, ಸಾಸಲಹಳ್ಳಿ, ಜಿ.ಮೇಲನಹಳ್ಳಿ, ಗಂಗನಘಟ್ಟ.
13	13-ಮಡೇನೂರು	ಮತ್ತಿಹಳ್ಳಿ, ಮತ್ತಿಹಳ್ಳಿ, ಗೊಲ್ಲರಹಟ್ಟಿ, ತಿಮ್ಮಾಪುರ, ಮಡೇನೂರು, ಮಡೇನೂರುವಡ್ಡರ ಹಟ್ಟಿ(ಮ), ಗೊಲ್ಲರಹಟ್ಟಿ(ಮ), ಸಿದ್ದಾಪುರ, ಭೈರಾಪುರ, ಕರಿಕೆರೆ, ಹಿರೇಬಿದರೆ, ಬಿದರಗುಡಿ ಕ್ರಾಸ್(ಮ), ಕೊನಹಳ್ಳಿ, ಅಂಚೆ ಕೊಪ್ಪಲು(ಮ), ಸ್ವೇಷನ್ ಬೌಂಡರಿ(ಮ), ಶಂಕರೀಕೊಪ್ಪಲು(ಮ), ಮಾದಿಹಳ್ಳಿ, ಗೊಲ್ಲರಹಟ್ಟಿ(ಮ).
14	14-ತಡಸೂರು	ತಡಸೂರು, ಬ್ಯಾಟಗಾನಹಳ್ಳಿ(ಮ), ಸಿದ್ದರಾಮದೇವರಪಾಳ್ಯ(ಮ), ವಡ್ಡರಹಟ್ಟಿ(ಮ), ಮೇಲಾಪುರ, ಎಸ್.ಲಕ್ಕಿಹಳ್ಳಿ, ಎಸ್.ಲಕ್ಕಿಹಳ್ಳಿ ಕಾವಲ್ ಬಸನವಹಳ್ಳಿ(ಮ), ಕಲ್ಲಹಳ್ಳಿ, ಹೊನ್ನೇನಹಳ್ಳಿ, ಚಟ್ಟಹಳ್ಳಿ, ಬನ್ನಿಹಳ್ಳಿ, ಲಿಂಗದಹಳ್ಳಿ, ರಾಮಚಂದ್ರಪುರ, ಮಂಚಿಕೊಪ್ಪಲು(ಮ), ಮೊಹಿದ್ದೀನ ಸಾಬರಪಾಳ್ಯ, ಗುರುಗದಹಳ್ಳಿ, ಸಿಂಗೇನಹಳ್ಳಿ, ಬೆಣ್ಣೇನಹಳ್ಳಿ, ಚಿಕ್ಕಬಿದರೆ, ಗೌಡನಕಟ್ಟೆ, ಗೊಲ್ಲರಹಟ್ಟಿ, ಶಿವರ, ಬೇಲೂರನಹಳ್ಳಿ, ಹೊಸೂರು(ಮ), ಕೋಡಿ ಕೊಪ್ಪಲು(ಮ).
15	15-ಬಜಗೂರು	ಬಜಗೂರು, ಬಳ್ಳೇಕೆರೆ, ಹೊಸೂರು(ಮ), ಹುಲ್ಲೇನಹಳ್ಳಿ, ಹುಲ್ಲೇನಹಳ್ಳಿ ಕಾವಲ್, ಜನತಾಕಾಲೋನಿ, ಜಾಬಘಟ್ಟ, ಮಾಟನಹಳ್ಳಿ, ವಿರೂಪಾಕ್ಷಿಪುರ, ಹುಣಸೇಘಟ್ಟ, ಮತ್ತಿಘಟ್ಟ, ರಾಮಡೀ ಹಳ್ಳಿ(ಮ), ವಡ್ಡರಹಟ್ಟಿ(ಮ), ಜೂಗನಹಳ್ಳಿ(ಮ), ಸೂಗೂರು, ಮಲ್ಲಸಂದ್ರ(ಮ), ಕುರುಬರಹಳ್ಳಿ, ಕಬ್ಬಾರಹಟ್ಟಿ(ಮ), ಮಾಚಘಟ್ಟ, ಜಿ.ಮಲ್ಲೇನಹಳ್ಳಿ, ಜಯಪುರ, ವಡ್ಡರ ಮಲ್ಲೇನಹಳ್ಳಿ, ಲಿಂಗದೇವರಹಳ್ಳಿ, ವಡ್ಡರಹಟ್ಟಿ(ಮ).
16	16-ನೊಣವಿನಕೆರೆ	ನೊಣವಿನಕೆರೆ, ಆಲ್ಪೂರು, ಮಾಕನಹಳ್ಳಿ(ಪಿಚ್ಚೇನಹಳ್ಳಿ), ವಿಘ್ನಸಂತೆ, ಮುದ್ದುರಂಗಯ್ಯನಪಾಳ್ಯ(ಮ), ಜಾಬಲಾಪುರ (ಮ).
17	17-ಮಸವನಘಟ್ಟ	ಗುಂಗರಮಳೆ, ಹೊಸಕೆರೆ, ಕಳಗಲ ಕೊಪ್ಪಲು(ಮ), ಮೇಗಲಕೊಪ್ಪಲು(ಮ), ಜಿ.ಮಲ್ಲೇನಹಳ್ಳಿ, ಹೊಸೂರು(ಮ), ಕಬ್ಬಿಳಿಕಾವಲ್(ಬೆ), ಕಲ್ಲಹಳ್ಳಿ, ಕಸುವನಹಳ್ಳಿ, ಕಸುವನಹಳ್ಳಿಕಾವಲ್, ಮಾದಿಹಳ್ಳಿ, ಬಿದರಕೆರೆ, ಗೊಲ್ಲರ ಹಟ್ಟಿ(ಮ), ಹಾರನಕಟ್ಟೆ(ಮ), ಮಾರಗೊಂಡನಹಳ್ಳಿ, ಮಸವನಘಟ್ಟ, ಮೂಡಲ ಕೊಪ್ಪಲು(ಮ), ರಾಯ ಶೆಟ್ಟಿಹಳ್ಳಿ, ಕಂಪಾರಹಟ್ಟಿ(ಮ), ಗಂಜಲಘಟ್ಟ, ಹರಿಜನ ಕಾಲೋನಿ(ಮ), ಮಾಳೇಹಟ್ಟಿ(ಮ), ವೆಂಕಟಾಪುರ(ಮ), ಬಿಸಲೇಹಳ್ಳಿ, ಸಣ್ಣೇನಹಳ್ಳಿ.
7-ತುಮಕೂರು ತಾಲ್ಲೂಕು ಪಂಚಾಯತಿ		
1	1-ಕೆಸ್ತೂರು	ಕೆಸ್ತೂರು, ಕೆಸ್ತೂರು ಅಮಾನಿಕೆರೆ(ಬೆ), ಕೋಡಿಹಳ್ಳಿ, ಶಂಭೋನಹಳ್ಳಿ, ಗೊಲ್ಲಹಟ್ಟಿ (ಮ), ನಾಗಾನಾಯಕನ ಪಾಳ್ಯ (ಬೆ), ಬಸವನಪಾಳ್ಯ, ಸಂಗೇನಹಳ್ಳಿ, ಕಂಚೇನಹಳ್ಳಿ, ದೊಡ್ಡನಪಾಳ್ಯ (ಬೆ), ಸೀಬಿದಾಸರಹಳ್ಳಿ (ಬೆ),

ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಬತ್ತಂದ್ರ, ಗೌರಗೊಂಡನಹಳ್ಳಿ, ಬಡಚಿಕ್ಕನಹಳ್ಳಿ(ಬೆ), ನೆಲಹಾಳ್, ಉಕ್ಕಡದಗೊಲ್ಲರಹಟ್ಟಿ(ಮ), ಚಿಕ್ಕಸೀಬಿ, ಸೋಮಸಾಗರ, ಗಿರಿಯನಹಳ್ಳಿ, ಗೌಡನಹಳ್ಳಿ, ದೇವಹಳ್ಳಿ(ಬೆ), ನಂದಿಹಳ್ಳಿ, ತಿಪ್ಪೇದಾಸಹಳ್ಳಿ, ಕೋಡಿ ತಿಮ್ಮನಹಳ್ಳಿ, ಬಹುಜನಹಳ್ಳಿ, ಯಲದಡ್ಡು, ಗೊಲ್ಲರಹಟ್ಟಿ(ಮ), ಕಂಪದಾಳಿಹಳ್ಳಿ, ಕೊಳಲು ಕುಂಟೆ.
2	2-ಸಿ ಟಿಕೆರೆ	ಚಿಕ್ಕ ತೊಟ್ಟುಕೆರೆ, ಪೇಟೇಚಿಕ್ಕನಪಾಳ್ಯ(ಮ), ಉಪ್ಪಾರಹಳ್ಳಿ(ಮ), ತಿರುಮಲ ಪಾಳ್ಯ, ತುಳಸೀಪುರ, ಹಿರೇಗುಂಡಗಲ್, ಪೀರು ಸಾಬರಪಾಳ್ಯ(ಮ), ಕರಿಕೆರೆ, ಸೋಗೇನಹಳ್ಳಿ, ಕಲ್ಲೆಟ್ಟುಂಟೆ, ಹಿರೇತೊಟ್ಟುಕೆರೆ, ದೇವಲಾಪುರ, ಕಾಡ ಸಿದ್ದಯ್ಯನ ಪಾಳ್ಯ, ಕೊಂತಿಹಳ್ಳಿ, ರಾಂಪುರ, ಹೊಟ್ಟೆಮಲ್ಲನಪಾಳ್ಯ (ಬೆ), ವೀರನಪಾಳ್ಯ, ಗಂಗನಾಲ, ಕೊಲ್ಲಾಪುರ(ಮ), ಬಿಟ್ಟನಕುರಿಕೆ, ನಾಯಕನ ಪಾಳ್ಯ, ಗೊಲ್ಲರಹಟ್ಟಿ(ಮ), ಅಮ್ಮತಗಿರಿ, ಅವಳೀಪಾಳ್ಯ(ಮ), ಮಾವುಕೆರೆ, ಕಲ್ಲನಪಾಳ್ಯ, ಪಾಲಸಂದ್ರ(ಬೆ).
3	3-ಕೋರ	ಕೋರ, ಕೋರಅಮಾನಿಕೆರೆ, ಮುದ್ದೇನಹಳ್ಳಿ, ಬ್ರಹ್ಮಸಂದ್ರ, ಮಾಸ್ತಿಪಾಳ್ಯ (ಮ), ಹರಿಯಪ್ಪನಹಳ್ಳಿ, ಹೊನ್ನೇನಹಳ್ಳಿ(ಬೆ), ತಿಮ್ಮರಾಜನಹಳ್ಳಿ, ಕುರಿ ಕೆಮಪನಹಳ್ಳಿ, ವಡೇರಹಳ್ಳಿ(ಬೆ), ಚನ್ನೇನಹಳ್ಳಿ, ರಂಗನಪಾಳ್ಯ(ಮ), ಗೊಲ್ಲರಹಟ್ಟಿ(ಮ), ಮಷಣಾಪುರ, ಹರಿವಾಣಪುರ, ನಾಗಾರ್ಜುನ ಹಳ್ಳಿ, ಲಕ್ಷ್ಮೀಸಾಗರ(ಬೆ), ಅಜ್ಜಗೋನ ಹಳ್ಳಿ, ಹರಳಕಟ್ಟೆ, ಬೊಮ್ಮನಹಳ್ಳಿ, ಲಿಂಗನಹಳ್ಳಿ(ಬೆ), ಚಿಕ್ಕೋನಹಳ್ಳಿ, ವಸಂತ ನರಸಾಪುರ, ಸೀಬಿ ದಾಸರಹಳ್ಳಿ(ಬೆ), ಜಿನಾಗೇನಹಳ್ಳಿ, ಬುರುಡಘಟ್ಟ, ಕಾಟೇನಹಳ್ಳಿ.
4	4-ಬೆಳ್ಳಾವಿ	ಬೆಳ್ಳಾವಿ, ಇಂದಿರಾನಗರ(ಮ), ಚಿಕ್ಕಬೆಳ್ಳಾವಿ, ದೊಡ್ಡೇರಿ, ಮಾವಿನಕುಂಟೆ(ಮ), ಕರಲಪಾಳ್ಯ(ಮ), ಬೆಳ್ಳಾವಿಅಮಾನಿಕೆರೆ, ತಿಮ್ಮಾಪುರ, ಬ್ಯಾಲ(ಮ), ಟಿ.ಗೊಲ್ಲಹಳ್ಳಿ, ಸಿಂಗೀಪುರ, ದೊಡ್ಡವೀರನಹಳ್ಳಿ, ದೇವರಾಜನಹಳ್ಳಿ, ಸೋರೇಕುಂಟೆ, ಬಿ.ಜಿ.ಪಾಳ್ಯ (ಮ), ಗಂಟೆಗಾನಹಳ್ಳಿ (ಮ), ಮಲ್ಲೇನಹಳ್ಳಿ, ಕಿತ್ತೋಬನಹಳ್ಳಿ (ಮ), ಗೊಲ್ಲರಹಟ್ಟಿ (ಮ), ಪಿಗೊಲ್ಲಹಳ್ಳಿ, ಗೊಲ್ಲರಹಟ್ಟಿ(ಮ), ಪೀರ್ಸಾಬರಪಾಳ್ಯ (ಮ), ಲಿಂಗೇನಹಳ್ಳಿ, ಮಜ್ಜಿಗಕಂಪನಹಳ್ಳಿ, ಹುಚ್ಚಬಸವನಹಳ್ಳಿ, ಪುರದಗುಂಟೆ, ಅಪ್ಪಿನಾಯಕನಹಳ್ಳಿ, ಲಕ್ಕನಹಳ್ಳಿಹಟ್ಟಿ (ಮ), ಪಾಲಿಹಟ್ಟಿ(ಮ).
5	5-ಬುಗುಡನಹಳ್ಳಿ	ಬುಗುಡನಹಳ್ಳಿ, ಬುಗುಡನಹಳ್ಳಿಅಮಾನಿಕೆರೆ, ಕನ್ನೇನಹಳ್ಳಿ, ಹಾರೋನ ಹಳ್ಳಿ, ಈಚಲಕುಂಟೆ, ಹನುಮಂತಪುರ, ಬಳ್ಳಾಪುರ, ಅಗಲಕುಂಟೆ, ಅಗಲಕುಂಟೆಪಾಳ್ಯ, ಮುದಿಗರೆ, ಗೌಡಿಹಳ್ಳಿ, ಗೊಲ್ಲರಹಟ್ಟಿ (ಮ), ಚಿಕ್ಕನಾರವಂಗಲ, ಜೋಗೀರನಹಟ್ಟಿ (ಮ), ಕಾಗ್ಗರೆ, ಅಸಲೀಪುರ, ಬಾಣಾವರ.
6	6-ಊರುಕೆರೆ	ಊರುಕೆರೆ, ಭೋವಿಪಾಳ್ಯ(ಮ), ತಿಪ್ಪೂರಮ್ಮನಪಾಳ್ಯ(ಮ), ಅಣ್ಣೇನಹಳ್ಳಿ, ಹೆಬ್ಬಾಕ, ಹೆಬ್ಬಾಕಅಮಾನಿಕೆರೆ, ಕಳಸೇಗೌಡಪಾಳ್ಯ(ಮ), ನರಸಾಪುರ, ಕುಪ್ಪೂರು, ಚಂದ್ರಪ್ಪನಪಾಳ್ಯ(ಮ), ವೆಂಕಾಚಲಯ್ಯನ ಪಾಳ್ಯ(ಮ), ಹೊಸಹಳ್ಳಿ, ಸಿಂಗಿಹಳ್ಳಿ, ಕಟ್ಟಿಗೇನಹಳ್ಳಿ, ಹಂಚಿಹಳ್ಳಿ, ಮೇಳೇಹಳ್ಳಿ.
7	7-ಅರಕೆರೆ	ಅರಕೆರೆ (ಆರ್ತಿಹಳ್ಳಿ), ಮಲ್ಲೇನಹಳ್ಳಿ, ಅಮಲಾಪುರ, ತಿಪ್ಪನಹಳ್ಳಿ, ಕುಚ್ಚಂಗಿ, ಕುಚ್ಚಂಗಿಪಾಳ್ಯ, ತಿಮ್ಮಾಪುರ, ಹೊಸಹಳ್ಳಿ, ಕುರುಡೀರನಹಟ್ಟಿ(ಮ), ದೇವರಹಟ್ಟಿ, ನರಸಯ್ಯನಪಾಳ್ಯ, ರಾಮಗೊಂಡನಹಳ್ಳಿ, ಸೀಗೇಪಾಳ್ಯ, ಯಲ್ಲಾಪುರ, ಭೋವಿಪಾಳ್ಯ ಮಜರೆ.
8	8-ಬೆಳಧರ	ಬೆಳಧರ, ಹನುಮಂತಗಿರಿ, ಚಿಂದಗಿರಿಪಾಳ್ಯ, ಲಿಂಗಯ್ಯನಪಾಳ್ಯ(ಮ), ಎಂ.ಗೊಲ್ಲಹಳ್ಳಿ, ಕಂಚಯ್ಯನಪಾಳ್ಯ, ಗೊಲ್ಲರಹಟ್ಟಿ(ಮ), ನರಸೀಪುರ, ಅಹೋಬಲಅಗ್ರಹಾರ, ಮಷಣಿಪಾಳ್ಯ(ಮ), ಚಿನಿವಾರದಹಳ್ಳಿ, ಅನ್ನದಾನಿ ಶಾಸ್ತ್ರಿಪಾಳ್ಯ(ಮ), ಗೌಡನಕಟ್ಟೆ(ಮ), ಚಿನ್ನಮುದ್ದನಹಳ್ಳಿ, ಮಲ್ಲಯ್ಯನಪಾಳ್ಯ (ಮ), ಜಕ್ಕೇನಹಳ್ಳಿ, ಗೊಲ್ಲರಹಟ್ಟಿ (ಮ), ಓಬಳಾಪುರ, ಸಿಂಗೋನಹಳ್ಳಿ (ಮ), ಮುದ್ದರಾಮಯ್ಯನ ಪಾಳ್ಯ (ಮ), ಅಪ್ಪಯ್ಯನಪಾಳ್ಯ, ಹಿರೇಕೊಡತಕಲ್, ಬೊಮ್ಮನಹಳ್ಳಿ, ಚಿಕ್ಕಗುಂಡಗಲ್, ಚಿನಗ, ಚಿಕ್ಕ ಕೊಡತಕಲ್, ರೊಳ್ಳಿಪಾಳ್ಯ, ಗೇರಹಳ್ಳಿ, ಗೇರಹಳ್ಳಿಪಾಳ್ಯ (ಮ), ಲಿಂಗಾಪುರ, ಸೀತಕಲ್ ಪಾಳ್ಯ(ಮ).



ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
9	9-ಅರೇಗುಜ್ಜನಹಳ್ಳಿ	ಅರೇಗುಜ್ಜನಹಳ್ಳಿ, ವೆಂಕಟರಾಯರಪಾಳ್ಯ(ಮ), ಆಲದಮರದಪಾಳ್ಯ(ಮ), ಲಕ್ಷ್ಮೀತಾಂಡ್ಯ(ಮ), ವಿಟ್ಲಾವುತನಹಳ್ಳಿ, ಕದರನಹಳ್ಳಿ, ಗೊಲ್ಲರಹಟ್ಟಿ(ಮ), ಹೊಸಪಾಳ್ಯ(ಮ), ಕದರನ ಹಳ್ಳಿತಾಂಡ್ಯ(ಮ), ಗೊಲ್ಲಹಳ್ಳಿ (ಬೇ) ನವೋದಯ, ಜನುಪನಹಳ್ಳಿ, ಲಂಬಾಣಿ ತಾಂಡ್ಯ(ಮ), ಅನುಪನಹಳ್ಳಿ, ದುರ್ಗದಹಳ್ಳಿ, ಹಳ್ಳಿಕೋಟೆ(ಮ), ತಿಮ್ಮನಾಯಕನಹಳ್ಳಿ, ಸೇಟುಪಾಳ್ಯ(ಮ), ಕುಂಬಾರಹಳ್ಳಿಕರೆ, ಹಿರೇಹಳ್ಳಿ, ಸಣ್ಣಪ್ಪ ಪಾಳ್ಯ(ಮ), ಚೋಟು ಸಾಬರಪಾಳ್ಯ (ಮ), ಇಂಡಸ್ಟ್ರಿಯಲ್ ಏರಿಯಾ, ಹೊನ್ನಯ್ಯನಾಳ್ಯ, ಗೊಲ್ಲರಹಟ್ಟಿ(ಮ), ಮಹಮದಿ ಪಾಳ್ಯ(ಮ), ಚಿಕ್ಕಹಳ್ಳಿ, ನಂದಿಹಳ್ಳಿ, ಪೆಮ್ಮನಹಳ್ಳಿ, ದೊಡ್ಡತಿಮ್ಮಯ್ಯನ ಪಾಳ್ಯ, ಡಣನಾಯಕನ ಪುರ, ದೇವರಾಯನದುರ್ಗ, ದೇವರಾಯನದುರ್ಗ ಸ್ಟೇಟ್ ಫಾರಸ್ಟ್.
10	10-ಬೆಳಗುಂಬ	ಬೆಳಗುಂಬ, ಬೆಳಗುಂಬ ತೋಟದಪ್ರದೇಶ, ಬೆಳಗುಂಬತಾಂಡ್ಯ, ಕರಿಗಿರಿಪಾಳ್ಯ (ಬೇ), ಅರಳಿಹಾಳು(ಬೇ), ಕುಂದೂರು, ವಡ್ಡರಹಳ್ಳಿ, ಪಂಡಿತನಹಳ್ಳಿ, ಮಾರನಾಯಕನಪಾಳ್ಯ, ಸ್ವಾಮದೇವನಹಳ್ಳಿ, ಅಜ್ಜಪ್ಪನಹಳ್ಳಿ, ಬೀರನಕಲ್ಲು, ರೊಪ್ಪದಪಾಳ್ಯ, ಗುಂಡಹನುಮಂತಯ್ಯನ ಪಾಳ್ಯ(ಮ), ಲಂಬಾಣಿತಾಂಡ್ಯ (ಮ), ಮುತ್ಸಂದ್ರ.
11	11-ಹೆಗ್ಗರೆ	ಹೆಗ್ಗರೆ, ಅಗಲಕೋಟೆ, ವಕ್ಕೋಡಿ, ಗೊಲ್ಲರಹಟ್ಟಿ(ಮ), ಪುಟ್ಟನಪಾಳ್ಯ(ಮ), ಗೊಲ್ಲಹಳ್ಳಿ, ಸಿದ್ಧಾರ್ಥನಗರಗೋಮಾಳಮನೆಗಳು, ದೊಡ್ಡನಾರವಂಗಲ, ದೊಡ್ಡ ನಾರವಂಗಲ ಅಮಾನಿಕರೆ.
12	12-ಮಲ್ಲಸಂದ್ರ	ಮಲ್ಲಸಂದ್ರ, ಮಲ್ಲಸಂದ್ರ ಅಮಾನಿಕರೆ, ಕೊತ್ತಿಹಳ್ಳಿ(ಮ), ಮಲ್ಲಸಂದ್ರ ಒಳಗೆರೆ ಕಾವಲ್(ಬೇ), ಹಬ್ಬತ್ತನ ಹಳ್ಳಿ, ಅಮಾನಿ ಹೊಸಕರೆ(ಬೇ), ಕುಂಕುಮನ ಹಳ್ಳಿ, ಕೊಟ್ಟಹಳ್ಳಿ, ಕೊಟ್ಟಹಳ್ಳಿಪಾಳ್ಯ, ಗೊಲ್ಲರಹಟ್ಟಿ, ಪೆರುಮನಹಳ್ಳಿ.
13	13-ಹತ್ತೇನಹಳ್ಳಿ	ಹತ್ತೇನಹಳ್ಳಿ, ಹತ್ತೇನಹಳ್ಳಿಪಾಳ್ಯ(ಮ), ಕಲ್ಲಮರ, ಕೊಂಡಾಪುರ, ಕಂಬತ್ತನಹಳ್ಳಿ, ಲಕ್ಷ್ಮಣಸಂದ್ರ, ಕುಮ್ಮಂಜಿಪಾಳ್ಯ, ರಂಗಯ್ಯನಪಾಳ್ಯ(ಮ), ಕೈದಾಳ, ನಂದಿಹಳ್ಳಿ, ಹಾಲುಹೊಸಹಳ್ಳಿ, ದೊಡ್ಡಸಾರಂಗಿ, ದೊಡ್ಡ ಸಾರಂಗಿ ಪಾಳ್ಯ, ಕೊತ್ತಿಹಳ್ಳಿಕಾವಲ್, ಹಾಲನೂರು, ಅದಲಾಪುರ.
14	14-ಅರಿಯೂರು	ಅರಿಯೂರು, ಬೋವಿಪಾಳ್ಯ(ಮ), ಗುಲಗಂಜಿಹಳ್ಳಿ, ಸಿದ್ಧಪ್ಪನಪಾಳ್ಯ, ಸಮುದ್ರನಹಳ್ಳಿ, ಕೋಡಿಪಾಳ್ಯ(ಮ), ಮಲ್ಲಪ್ಪನಹಳ್ಳಿ, ಚನ್ನಿಗಪ್ಪನಪಾಳ್ಯ, ಕೆಬ್ಬಿಪಾಳ್ಯ(ಮ), ದೇವರಹಟ್ಟಿ(ಮ), ಗೊಲ್ಲಹಳ್ಳಿ, ಗೊಲ್ಲರಹಟ್ಟಿ(ಮ), ಮೊಡಲಗಿರಿ ಪಾಳ್ಯ(ಮ), ಮಾಕನಹಳ್ಳಿ, ಜನತಾ ಕಾಲೋನಿ(ಮ), ಎ.ಡಿ.ಕಾಲೋನಿ(ಮ), ಕರಡಿಗರೆ, ಬೋವಿಪಾಳ್ಯ(ಮ), ಗಳಿಗೆನಹಳ್ಳಿ, ಕರಡಿಗರೆ ಕಾವಲ್, ತುರುಚನಕಟ್ಟಿ(ಮ), ನಿಂಗಿಕಟ್ಟಿ(ಮ), ಮೈಲನಹಟ್ಟಿ(ಮ), ಮಾರನಹಟ್ಟಿ(ಮ), ಮೇಣಸಂದ್ರ, ಮುದಿಗರೆಪಾಳ್ಯ(ಮ), ದೊಮ್ಮನಕುಪ್ಪೆ, ಗೊಲ್ಲರಹಟ್ಟಿ(ಮ), ಚಿಕ್ಕಸಾರಂಗಿ, ಶೆಟ್ಟಪ್ಪನಹಳ್ಳಿ, ಯಲ್ಲಾಪುರ, ಹೊಸಹಳ್ಳಿ, ಬಿದರಕಟ್ಟೆ.
15	15-ಗೊಳೂರು	ಗೊಳೂರು, ಗೊಳೂರುಅಮಾನಿಕರೆ(ಬೇ), ಮರಳೂರುಅಮಾನಿಕರೆ(ಬೇ), ಗೊಳಹರಿವೆ, ದಾಸರಪಾಳ್ಯ(ಮ), ದೊಡ್ಡತಿಮ್ಮಯ್ಯನ ಪಾಳ್ಯ(ಮ), ಮಾನಂಗಿ, ಹೊಸೂರು, ಚಿಕ್ಕಹೊಸೂರು(ಮ), ಕೆ.ಪಾಲಸಂದ್ರ, ಕೆ.ಪಾಲಸಂದ್ರಪಾಳ್ಯ(ಮ), ಸಂಕಾಪುರ, ಸಂಕಾಪುರ ಪಾಳ್ಯ(ಮ), ಮೊಡಲಕೋಡಿ, ಕಿತ್ತಗಾನಹಳ್ಳಿ, ಮಂಚ ಗೊಂಡನಹಳ್ಳಿ, ಬಂಗ್ಲಿಪಾಳ್ಯ(ಮ), ದೊಡ್ಡನಂಜಯ್ಯನಪಾಳ್ಯ(ಮ), ಗಂಗಸಂದ್ರ, ಹೊನ್ನೇನಹಳ್ಳಿ.
16	16-ಕೆಸರುಮಡು	ಕೆಸರುಮಡು, ಹಸನ್‌ಪುರ(ಮ), ಬೊಮ್ಮನಹಳ್ಳಿ, ಮುದಿಗರೆ ತಿಮ್ಮಯ್ಯನ ಪಾಳ್ಯ(ಮ), ಜಾಫರ್‌ಬರಪಾಳ್ಯ(ಮ), ಮಾಚನಹಳ್ಳಿ, ಚೊಕ್ಕೇನಹಳ್ಳಿ, ಗೌಡಯ್ಯನಪಾಳ್ಯ(ಮ), ಸಿಂಗೋನಹಳ್ಳಿ, ಕಲ್ಲಹಳ್ಳಿ, ಹಲಸಿನಮರದ



ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಪಾಳ್ಯ(ಮ), ಮೈದಾಳ(ಅಮಾನಿಕೆರೆ, ಕೋಳಿಹಳ್ಳಿ, ಪುಟ್ಟಯ್ಯನಪಾಳ್ಯ (ಮ), ಸಂಗಾಪುರ, ಮಂಚಕಲ್ಕುಪ್ಪೆ, ಬಂಡೀಹಳ್ಳಿ (ಮ).
17	17-ಸಿದ್ದಗಂಗಾಮಠ	ಮೈದಾಳ, ಅಯ್ಯಪಾಳ್ಯ(ಮ), ಕೊಂಡನಾಯ್ಕನಹಳ್ಳಿ, ರಾಮದೇವರ ಬೆಟ್ಟ(ಬೇ), ಮಾದುಗೊಂಡನಹಳ್ಳಿ, ಭೈರಾಪುರ(ಮ), ಸಿದ್ದಗಂಗಾಮಠ, ಬಸವಾಪಟ್ಟಣ, ಕರೇಕಲ್ಪಾಳ್ಯ(ಮ), ಬೂರಗಮರದ ಪಾಳ್ಯ(ಮ), ಬ್ಯಾತ, ಹೊದಕಲ್ಕು, ಪಂಡಿತನಹಳ್ಳಿ, ರಿಸಾಲಾಳ್ಯ (ಮ), ತಿಮ್ಮಲಾಪುರ (ಬೇ).
18	18-ಊರ್ಡಿಗೆರೆ	ಊರ್ಡಿಗೆರೆ, ನಾಗೊಜಿಪಾಳ್ಯ(ಮ), ಶೆಟ್ಟರಪಾಳ್ಯ(ಮ), ಲಕ್ಕೀಕಟ್ಟೆ(ಮ), ನರಸಯ್ಯನಪಾಳ್ಯ(ಮ), ಬೇವಿನಹಳ್ಳಿ(ಮ), ಬೆಳ್ಳಿಬಟ್ಟಲಹಳ್ಳಿ, ಸಾತಘಟ್ಟ, ಕುರುವೇಲು, ನಾಗಯ್ಯನಪಾಳ್ಯ(ಮ), ಸಿದ್ದಲಿಂಗಯ್ಯನ ಪಾಳ್ಯ(ಮ), ಯಾಕೂಬ ಸಾಬರಪಾಳ್ಯ(ಮ), ರಾಮಯ್ಯನಪಾಳ್ಯ (ಮ), ರಾಮ ವೆಂಕಟಯ್ಯನ ಪಾಳ್ಯ(ಮ), ಕೊಡಗೇಹಳ್ಳಿ, ಸೀತಕಲ್ಕು, ಸುಲ್ತಾನಿಪಾಳ್ಯ(ಮ), ಒಜೇನಹಳ್ಳಿ, ಬೋವಿಪಾಳ್ಯ(ಮ), ಕಾಳೇನಹಳ್ಳಿ, ಗಿಡಗನಹಳ್ಳಿ, ಹಾರೋನಹಳ್ಳಿ, ಬೆಟ್ಟದಸೀತಕಲ್ಕು, ಕಾಡು ಗುಜ್ಜನಹಳ್ಳಿ, ಶಿವಾಜಿ ಪಾಳ್ಯ(ಮ), ದ್ಯಾಪೇನಹಳ್ಳಿ, ಲಿಂಗದಹಳ್ಳಿ, ಹಿರೇ ದೊಡ್ಡವಾಡಿ, ಗೋವಿಂದನಾಯ್ಕನಪಾಳ್ಯ(ಮ), ಗುಂಡಿನಪಾಳ್ಯ(ಮ), ಹಾಲುಗೊಂಡನ ಹಳ್ಳಿ, ಸಾಸಿವೆಕುಂಟೆ(ಮ), ಕಂಬದಹಳ್ಳಿ(ಮ), ನಾಯಕರ ಪಾಳ್ಯ(ಮ), ಸೂರಗೊಂಡನಹಳ್ಳಿ, ದಾಸಾಚಾರಿ ಪಾಳ್ಯ(ಬೇ), ಹಿಕ್ಕಲ್, ವಡ್ಡರ ಹಟ್ಟಿ(ಮ), ಕುಂಬಿಪಾಳ್ಯ(ಮ), ಅಜ್ಜೀಬೈರನಹಳ್ಳಿ(ಮ), ಕಂಬದೀಜಿ ಪಾಳ್ಯ(ಬೇ), ಕೆಂಪೊಹಳ್ಳಿ, ಕಲ್ಪಯ್ಯನ ಪಾಳ್ಯ(ಮ).
19	19-ಮಸ್ಕಲ್	ಮಸ್ಕಲ್, ಭೀಮದೇವರಪಾಳ್ಯ(ಮ), ಕಳ್ಳಿಪಾಳ್ಯ(ಮ), ತಮ್ಮಡಿಹಳ್ಳಿ, ಬೊಮ್ಮನ ಹಳ್ಳಿ, ಕರಿಯಣ್ಣನ ಪಾಳ್ಯ(ಮ), ಜೊಲು ಮಾರನಹಳ್ಳಿ, ಸೋಮಸಾಗರ(ಮ), ಕೊರಟಗೆರೆ, ಚಿಕ್ಕಕೊರಟಗೆರೆ, ಪುಲ್ಕಸಂದ್ರ, ದೇವರ ಅಮಾನಿಕೆರೆ(ಬೇ), ಬಿದರಕಟ್ಟೆ, ಬಸವೇಗೌಡನಪಾಳ್ಯ(ಮ), ಗೊಲ್ಲ ಹಳ್ಳಿ, ವರದನ ಹಳ್ಳಿ, ಸಾಸಲು, ಸಾಸಲುಪಾಳ್ಯ(ಮ), ಅಪ್ಪಯ್ಯನ ಪಾಳ್ಯ(ಮ), ಕುರುಗುಂಡ(ಮ), ಹರಳೂರು, ಕುಮ್ಮಂಜಿ ಪಾಳ್ಯ(ಮ), ಗುಡಿಪಾಲ ಸಂದ್ರ, ಕಾಡಿಗೆರೆ, ಭೈರಸಂದ್ರ, ಐನಾಪುರ, ಬೈಚಾಪುರ, ಕೇತೋಹಳ್ಳಿ, ಸಿದ್ದಾಪುರ, ಗುಣಿಗೊಲ್ಲಹಳ್ಳಿ, ರೈತರಪಾಳ್ಯ (ಮ), ಕೊಟ್ಟಿಗೊಲ್ಲಹಳ್ಳಿ, ನೇರಳಾಪುರ, ಅಣ್ಣಯ್ಯನಪಾಳ್ಯ (ಮ), ದಿಣ್ಣೇಪಾಳ್ಯ(ಮ), ದೊಡ್ಡೇಗೌಡನಪಾಳ್ಯ(ಮ), ನಾಯಕನ ಪಾಳ್ಯ (ಮ), ಕೌತಮಾರನಹಳ್ಳಿ, ಕೌತಮಾರನಹಳ್ಳಿ ಪಾಳ್ಯ(ಮ), ಗೌರಿಪುರ.
20	20-ಹೊನ್ನುಡಿಕೆ	ಹೊನ್ನುಡಿಕೆ, ಅರೇಹಳ್ಳಿ, ಬೂಚನಹಳ್ಳಿ, ಚಿಕ್ಕಹೊನ್ನುಡಿಕೆ, ಗಂಧ ಮಾಚನಹಳ್ಳಿ, ವಿರುಪಸಂದ್ರ, ವೀರನಾಯಕನಹಳ್ಳಿ, ತಿಮ್ಮೇಗೌಡನಪಾಳ್ಯ (ಮ), ಸೋಮೇಗೌಡನ ಪಾಳ್ಯ(ಮ), ಜಲಗಾರದಿಬ್ಬ(ಮ), ಅನುಪನಹಳ್ಳಿ, ಕಲ್ಲನಪಾಳ್ಯ(ಮ), ಚೋಳಂಬಳ್ಳಿ, ಗೊಲ್ಲರಹಟ್ಟಿ(ಮ), ಹೊಳಕಲ್ಕು, ಎ.ಕೆ.ಕಾವಲ್(ಮ), ಸಿಂಗೀ ಪಾಳ್ಯ(ಮ), ಕಂಚಗಲ್ಲೊಲ್ಲರಹಟ್ಟಿ(ಮ), ಕಾಳಿಂಗಯ್ಯನ ಪಾಳ್ಯ(ಮ), ತಿಗಳರ ಪಾಳ್ಯ(ಮ), ಹಗ್ಗದ ಹೋಮರಹಟ್ಟಿ, ಹುಳ್ಳೇನಹಳ್ಳಿ, ತೋಪಯ್ಯನ ಪಾಳ್ಯ(ಮ), ಬಡೇ ಸಾಬರಪಾಳ್ಯ(ಮ), ನರುಗನಹಳ್ಳಿ, ಮಾಯಣ್ಣಗೌಡನ ಪಾಳ್ಯ (ಮ).
21	21-ನಾಗವಲ್ಲಿ	ನಾಗವಲ್ಲಿ, ಕಂಬಳಲು ಒಳಗೆರೆಕಾವಲ್(ಬೇ), ನಾಗವಲ್ಲಿ ಅಮಾನಿಕೆರೆ, ಸೋಪನಹಳ್ಳಿ, ಎ.ಕೆ.ಕಾಲೋನಿ(ಮ), ತಿಮ್ಮಸಂದ್ರ, ಪನ್ನಸಂದ್ರ, ರಂಗನಾಥ ಪುರ(ಮ), ಲಕ್ಕೇನಹಳ್ಳಿ, ಚಿಕ್ಕಯ್ಯನಪಾಳ್ಯ(ಮ), ಅಕ್ಕ ತಂಗಿಯರ ಕಾವಲ್ (ಎ.ಕೆ.ಕಾವಲ್), ಹೊನ್ನುಡಿಕೆ ಹ್ಯಾಂಡ್ಲೋಸ್ವಾಲೋನಿ(ಮ), ವಡ್ಡರಹಟ್ಟಿ, ಚೋಳೇನಹಳ್ಳಿ, ಬಾಣಾವರ, ಸುಗ್ಗನಪಾಳ್ಯ(ಮ), ಗೊಲ್ಲರಹಟ್ಟಿ (ಮ).
22	22-ಸಿರಿವರ	ಸಿರಿವರ, ಸಿರಿವರ ಜನತಾಕಾಲೋನಿ, ಕೋಡಿಪಾಳ್ಯ (ಮ), ಕೋಡಿಪಾಳ್ಯ (ಮ), ಹುಚ್ಚಯ್ಯನಪಾಳ್ಯ, ಗೊಲ್ಲರಹಟ್ಟಿ(ಮ), ಕನ್ನಯ್ಯನಪಾಳ್ಯ (ಮ), ತಿಮ್ಮಪ್ಪಗೌಡನ ಪಾಳ್ಯ(ಮ), ಪುಟ್ಟೇಗೌಡನಪಾಳ್ಯ (ಮ), ರಾಮೇಗೌಡನಪಾಳ್ಯ (ಮ), ಪುರದಕಟ್ಟೆ, ಪುರದಕಟ್ಟೆಕಾವಲ್, ಗೋವಿಂದರಾಜಪುರ, ಕಲ್ಲುಪಾಳ್ಯ (ಮ), ಗರುಡನಾಯಕನ ಪಾಳ್ಯ(ಮ), ರಾಯಾಪುರ, ರಸ್ತೆಪಾಳ್ಯ(ಮ), ವಡ್ಡರಪಾಳ್ಯ(ಮ), ನಂಜೇಗೌಡನ ಪಾಳ್ಯ (ಮ), ಬೊಮ್ಮನಹಳ್ಳಿ, ವಡ್ಡರಹಟ್ಟಿ(ಮ), ಬೊಮ್ಮನಹಳ್ಳಿಪಾಳ್ಯ(ಮ), ರಾಗಿಮುದ್ದನಹಳ್ಳಿ, ದಾವೂದ್ವಾಬರ ಪಾಳ್ಯ (ಮ), ನಾಗೇನಹಳ್ಳಿ, ಗಂಗೋನಹಳ್ಳಿ

ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ರಿಸಾಲ(ಮ), ಕೋಡಿಮುದ್ದನಹಳ್ಳಿ, ಕುಂಟೇರಯ್ಯನ ಪಾಳ್ಯ(ಮ), ಹುಣಸೇಮರದ ಪಾಳ್ಯ(ಮ), ಗಂಗೋನಹಳ್ಳಿ, ಹರಿಜನ ಕಾಲೋನಿ, ಮಹಿಮನಪಾಳ್ಯ(ಮ), ಗೊಲ್ಲರ ಹಟ್ಟಿ(ಮ), ಸೀನಪ್ಪನ ಹಳ್ಳಿ, ಜನತಾಕಾಲೋನಿ.
23	23-ಕಣಕುಪ್ಪೆ	ಕಣಕುಪ್ಪೆ, ಕಣಕುಪ್ಪೆಅಮಾನಿಕೆರೆ, ಲಿಂಗಾಪುರ, ಕಾಚೇನಹಳ್ಳಿ(ಮ), ಮಾಣಿಕ್ ಸಾಬರಪಾಳ್ಯ(ಮ), ಬಿಸಲಹಳ್ಳಿ, ಕುಡುವನಕುಂಟೆ, ಚಿಕ್ಕಗೊಲ್ಲಹಳ್ಳಿ (ಮ), ಬೈಚೇನಹಳ್ಳಿ, ಬನ್ನಿಕುಪ್ಪೆ, ಚಿಕ್ಕಣ್ಣನಹಟ್ಟಿ(ಮ), ಶಾಂತಪುರ(ಮ), ರಾಮೇನಹಳ್ಳಿ, ದೊಡ್ಡಗೊಲ್ಲಹಳ್ಳಿ, ಜಲ್ಲಿಪಾಳ್ಯ(ಮ), ರಾಮ ಕೃಷ್ಣಾಪುರ, ಗರಗದ ಕುಪ್ಪೆ, ತೇವರಮೇಗಲ ಪಾಳ್ಯ(ಮ), ಜನತಾ ಕಾಲೋನಿ(ಮ), ಸೀಗೇಪಾಳ್ಯ(ಮ), ರಾಯವಾರ, ತಿಮ್ಮ ಸಂದ್ರ, ಕೆಂಬಳಲು, ಕೆಂಬಳಲು ಅಮಾನಿಕೆರೆ(ಬೇ), ಕೆಂಬಳಲು ಪಾಳ್ಯ(ಮ), ಸೂರೇನಹಳ್ಳಿ (ಮ), ಕೆರೆಬಂಡಿಪಾಳ್ಯ (ಮ), ಕುಂಬಿಪಾಳ್ಯ (ಮ), ಬಳ್ಳಗೆರೆ, ಹನುಮಂತನಗರ(ಮ), ದಾಸೇಗೌಡನಪಾಳ್ಯ(ಮ), ರಂಗಣ್ಣನ ಪಾಳ್ಯ(ಮ), ಯಲಾದ ಹಳ್ಳಿ, ಚೋಳಾಪುರ.
24	24-ಹೆಬ್ಬೂರು	ಹೆಬ್ಬೂರು, ಪಾರ್ವತಿಪುರ(ಮ), ಎ.ಡಿ.ಕಾಲೋನಿ(ಮ), ಕೊರವಮ್ಮ ದೇವಸ್ಥಾನದ ಬೀದಿ, ಜನತಾಕಾಲೋನಿ(ಮ), ಎ.ಕೆ.ಕಾಲೋನಿ(ಮ), ರೇಷ್ಮೆಇಲಾಖೆಕಾಲೋನಿ, ಮುರಾರಿಲಿಂಗನಪಾಳ್ಯ, ಗಿರಿನಾಯಕನ ಪಾಳ್ಯ(ಮ), ಕಣಿಲಕ್ಕಮ್ಮನ ಪಾಳ್ಯ(ಮ), ಹೇಮಾವತಿ ವಸತಿಗೃಹ, ಸಿದ್ಧನಾಯಕನ ಪಾಳ್ಯ(ಮ), ಪಟ್ಟನಾಯಕನ ಪಾಳ್ಯ(ಮ), ಹೆಬ್ಬೂರು ಅಮಾನಿಕೆರೆ, ನರಸಾಪುರ, ಕಲೈರೆ, ಸಂಗಲಾಪುರ, ದೊಡ್ಡಗುಣಿ, ಬಳ್ಳಗೆರೆ ಕಾವಲ್, ವಡೇರಪುರ, ಬೆಸ್ತರಪಾಳ್ಯ (ಮ), ಕಲ್ಯಾಣಪುರ, ವಕ್ಕೋಡಯ್ಯನ ಪಾಳ್ಯ(ಮ), ದೊಡ್ಡಯ್ಯನಕಟ್ಟೆಪಾಳ್ಯ(ಮ), ಮದಲೇಟಯ್ಯನ ಪಾಳ್ಯ(ಮ), ಜವರಯ್ಯನ ಪಾಳ್ಯ(ಮ), ಕೋಡಿಪಾಳ್ಯ (ಮ), ಶ್ರೀಕಂಠಯ್ಯನ ಪಾಳ್ಯ(ಮ), ಕಂಬಳಾಪುರ, ಅಜ್ಜಿಗೌಡನಪಾಳ್ಯ(ಮ), ರಾಜಪುರ(ಮ), ಪುಟ್ಟಯ್ಯನ ಪಾಳ್ಯ(ಮ), ಕರ್ಣಕುಪ್ಪೆ, ಮಾಯಮ್ಮನ ಪಾಳ್ಯ (ಮ), ದಾಸರಹಳ್ಳಿ (ಮ).
25	25-ಹೊನಸಿಗರೆ	ಹೊನಸಿಗರೆ, ಹೊನಸಿಗರೆಕಾವಲ್, ಚಿಕ್ಕಾಪುರ, ಕಾಮಯ್ಯನಪಾಳ್ಯ (ಮ), ಶ್ರೀನಿವಾಸ ಪುರ(ಮ), ಕೋಡಿ ಪಾಳ್ಯ(ಮ), ಪೊಗಡುಮಾರನ ಹಳ್ಳಿ, ಪೊಗಡುಮಾರನಹಳ್ಳಿ ಕಾವಲ್, ಸಿಂಗನಪಾಳ್ಯ, ಬೇಗೂರು, ಮೂಡಲಗಿರಿಯ್ಯನ ಪಾಳ್ಯ(ಮ), ಮುಳು ಕುಂಟೆ, ಕೋಡಿಹಳ್ಳಿ, ಕಲ್ಲುಪಾಳ್ಯ (ಮ), ರಾಮನಹಳ್ಳಿ, ಮುದ್ದ ಹನುಮಯ್ಯನ ಪಾಳ್ಯ(ಮ), ಸಾಸಲಯ್ಯನ ಪಾಳ್ಯ(ಮ), ಕೋಡಿಕಲ್ಯಾಳ್ಯ(ಮ), ರಾಮಲಿಂಗೇಶ್ವರ ಬಡಾವಣೆ(ಮ), ಲಿಂಗಾಪುರ(ಬೇ), ನಿಡುವಳಲು, ಕೋಡಿಪಾಳ್ಯ (ಮ), ತಿಮ್ಮನಪಾಳ್ಯ, ನಾರಾಯಣಕೆರೆ, ಚಿನುವಳ್ಳಿ(ಮ), ಗೊಲ್ಲರಹಟ್ಟಿ (ಮ), ಬಿದನಗೆರೆ, ಕೆಂಪರಸನಪಾಳ್ಯ(ಮ), ಅರೇಪಾಳ್ಯ(ಮ), ಮರಿಯಪ್ಪನ ಪಾಳ್ಯ(ಮ), ಹಂಚಿಪುರ(ಮ), ಹೊನ್ನೇನಹಳ್ಳಿ, ಕಾರೇನಹಳ್ಳಿ, ತೊಂಡಗೆರೆ, ತೊಂಡಗೆರೆ ಕಾವಲ್, ಹುಲಿಯಾಪುರ, ಬೂದಿಪಾಳ್ಯ, ತಾವರೆಕೆರೆ, ಗೌಡನ ಪಾಳ್ಯ(ಮ), ಬನದಪಾಳ್ಯ(ಮ), ಮಡಿವಾಳರಪಾಳ್ಯ(ಮ), ಮರಿಯಪ್ಪನಪಾಳ್ಯ(ಮ), ಕೋಡಿಪಾಳ್ಯ (ಮ).
8-ಮಧುಗಿರಿ ತಾಲ್ಲೂಕು ಪಂಚಾಯತಿ		
1	1-ರೆಡ್ಡಿಹಳ್ಳಿ	ರೆಡ್ಡಿಹಳ್ಳಿ, ಆರ್.ಗೊಲ್ಲರಹಟ್ಟಿ(ಮ), ಕಾಡಪ್ಪನಪಾಳ್ಯ(ಮ), ಕಸಾಪುರ, ಆರ್. ಗೊಲ್ಲಹಳ್ಳಿ, ಜಿ.ಡಿ.ಪಾಳ್ಯ(ಮ), ಜಿ.ಗೊಲ್ಲರಹಟ್ಟಿ(ಮ), ಮಲ್ಲನಾಯಕಹಳ್ಳಿ ಕಾವಲ್, ಮಲ್ಲನಾಯಕನ ಹಳ್ಳಿ, ಗೊಲ್ಲರಹಟ್ಟಿ(ಮ), ಲಕ್ಷ್ಮೀಪುರ, ಐಯ್ಯನಹಳ್ಳಿ, ಸತ್ತಿಗೇನಹಳ್ಳಿ, ಕತ್ತಿರಾಜನಹಳ್ಳಿ, ಹೊಸಹಳ್ಳಿ, ಬ್ರಹ್ಮದೇವರಹಳ್ಳಿ, ಬ್ರಹ್ಮದೇವರಹಳ್ಳಿ ಕಾವಲ್.
2	2-ಮಿಡಿಗೇಶಿ	ಮಿಡಿಗೇಶಿ, ಜಂಗಮಯ್ಯನಪಾಳ್ಯ(ಮ), ನಲ್ಲೇ ಕಾಮನಹಳ್ಳಿ, ಲಕ್ಷ್ಮಿಹಟ್ಟಿ (ಗೊಲ್ಲರಹಟ್ಟಿ), ಅಡವಿಹಳ್ಳಿ, ಹನುಮಂತಪುರ, ತೋಟ ಮಡಗಲು(ಮ), ಛತ್ರದ ಪಾಳ್ಯ(ಮ), ಚಿಕ್ಕನಾಯಕನ ಪಾಳ್ಯ, ಗೊಂದಿ, ಬೆನಕನಹಳ್ಳಿ, ಬೇಡತ್ತೂರು, ಬಿದರ ಕೆರೆ, ಕ್ಯಾತಗೊಂಡನ ಹಳ್ಳಿ, ಬಿದರಕೆರೆ ಕಾವಲ್, ಚಂದ್ರಬಾವಿ, ಶ್ರವಣಗುಡಿ, ಎಮ್ಮೆ ತಿಮ್ಮನಹಳ್ಳಿ, ಎಸ್.ಅಪ್ಪೇನಹಳ್ಳಿ, ನಾಗಲಾಪುರ, ನಾರಪ್ಪನ ಹಳ್ಳಿ, ಅಮ್ಮೇನಹಳ್ಳಿ, ಮಾಳಗೊಂಡನಹಳ್ಳಿ.
3	3-ಇಟಕ ದಿಬ್ಬನಹಳ್ಳಿ	ಇಟಕ ದಿಬ್ಬನಹಳ್ಳಿ, ಕಾಮೇಗೌಡನ ಹಳ್ಳಿ(ಮ), ಕಂತಾನಹಳ್ಳಿ, ತಾಡಿ, ಚೌಳಹಳ್ಳಿ, ಚಿಕ್ಕ ದಾಳವಟ್ಟಿ, ತುಮ್ಮಲು, ತೊಂಡೋಟಿ, ದೊಡ್ಡ ದಾಳವಟ್ಟಿ, ಶ್ಯಾಯನಗಾನ ಹಳ್ಳಿ, ಓಬಳಾಪುರ, ಹಳ್ಳಿ ಇಟಕಲೋಟಿ, ಹೊಸಟ ಕಲೋಟಿ, ಜನಕ ಲೋಟಿ.

ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
4	4-ಮುದ್ದೇನಹಳ್ಳಿ	ಮುದ್ದೇನಹಳ್ಳಿ, ಸುದ್ದೇಕುಂಟೆ, ವರದನಹಳ್ಳಿ, ಪೋಲೇನಹಳ್ಳಿ, ಕಸಿನಾಯ್ಕನಹಳ್ಳಿ, ಜಲತಿಮ್ಮನ ಹಳ್ಳಿ(ಮ), ವೆಂಗಳಮ್ಮನಹಳ್ಳಿ, ತೆರಿಯೂರು, ಕಡಗತ್ತೂರು, ಯಾಕರ್ಲಹಳ್ಳಿ, ತಿರುಮಲದೇವರಹಳ್ಳಿ, ಪರ್ತಿಹಳ್ಳಿ, ನಾಗೇನಹಳ್ಳಿ, ಚನ್ನಾವರ.
5	5-ದೊಡ್ಡ ಯಲ್ಲೂರು	ದೊಡ್ಡ ಯಲ್ಲೂರು, ತಿಪ್ಪಾಪುರ, ಲಂಬಾಣಿ ಹಟ್ಟಿ(ಮ), ದಾದಗೊಂಡನಹಳ್ಳಿ, ಚಿಕ್ಕಯಲ್ಲೂರು, ಹೂವಿನಹಳ್ಳಿ, ಯರ್ಲಮಲ್ಲನಹಳ್ಳಿ, ಬ್ಯಾಡರಹಳ್ಳಿ, ಗೂಲಹಳ್ಳಿ, ಸಾದರಹಳ್ಳಿ, ಸಿಂಗನಹಳ್ಳಿ, ಕುರಿಕೇನಹಳ್ಳಿ(ಮ), ಮೈದನಹಳ್ಳಿ, ದೊಡ್ಡೇನಹಳ್ಳಿ, ಅಡವಿ ನಾಗೇನಹಳ್ಳಿ, ಮುತ್ತರಾಯನ ಹಳ್ಳಿ(ಮ), ಅಣ್ಣೇನಹಳ್ಳಿ, ಮಸರಪಡಿ, ಮುತ್ಯಾಲಮ್ಮನಹಳ್ಳಿ, ಮೌಲಾಬೇಗನ ಪಾಳ್ಯ(ಮ).
6	6-ಗರಣಿ	ಗರಣಿ, ಅಲಪನಹಳ್ಳಿ(ಮ), ಬಡಾಯನಹಟ್ಟಿ(ಮ), ಹೊಸಗೊಲ್ಲರಹಟ್ಟಿ(ಮ), ವಡ್ಡರ ಹಟ್ಟಿ(ಮ), ಮುದ್ದಮಲ್ಲನಹಳ್ಳಿ(ಮ), ಮಾದೇನಹಳ್ಳಿ(ಮ), ಗೂರದಿಮ್ಮನಹಟ್ಟಿ(ಮ), ಲಂಬಾಣಿ ತಾಂಡ(ಮ), ಹೊಸಕೋಟೆ, ಚೀಲನಹಳ್ಳಿ, ಕಲುವೀರನಹಟ್ಟಿ(ಮ), ಚನ್ನಮಲ್ಲನ ಹಳ್ಳಿ, ಶ್ರೀನಿವಾಸಪುರ, ಪುಲಮಾಚಿ, ಗಿರಿಯನ ಪಾಳ್ಯ(ಮ), ಬ್ರಹ್ಮಸಮುದ್ರ, ಹಳೆಗೊಲ್ಲರ ಹಟ್ಟಿ(ಮ), ದಿನ್ನೆಗೊಲ್ಲರ ಹಟ್ಟಿ(ಮ), ಬಂಡೇನಹಳ್ಳಿ, ಯರಗುಂಟೆ, ಮುದ್ದೇ ನೇರಳೆಕೆರೆ, ದಾಸಪ್ಪನ ಪಾಳ್ಯ(ಮ), ಶೋಭೇನಹಳ್ಳಿ, ಮಾರುತಿ ಪುರ(ಮ), ನಲ್ಲಹಳ್ಳಿ.
7	7-ಹೊಸಕೆರೆ	ಹೊಸಕೆರೆ, ಹೊಸಪಾಳ್ಯ(ಮ), ಚಿಕ್ಕರೆಗೊಲ್ಲರಹಟ್ಟಿ(ಮ), ಗಾಳಿಹಳ್ಳಿ, ಬಸವನಹಳ್ಳಿ, ಗೊಲ್ಲರಹಟ್ಟಿ(ಮ), ಅವರಗಲ್ಲ, ಪಡಸಾಲೆಹಟ್ಟಿ(ಮ), ಗಿರಿಯಮ್ಮನಪಾಳ್ಯ(ಮ), ಲಕ್ಷ್ಮಿ ದೇವಿಪುರ, ಕರೇನಹಳ್ಳಿ, ಚಿನ್ನೇನಹಳ್ಳಿ, ನೀರಕಲ್ಲ, ಗೊಲ್ಲರ ಹಟ್ಟಿ(ಮ), ಕೃಷ್ಣಾಪುರ, ನೀಲಿಹಳ್ಳಿ, ತಿಪ್ಪ ಗೊಂಡನಹಳ್ಳಿ, ವಡ್ಡರ ಹಟ್ಟಿ(ಮ), ದ್ರಾವಗೊಂಡನ ಹಳ್ಳಿ, ಕಲ್ಲೇನಹಳ್ಳಿ, ವೀರ ಚಿನ್ನೇನಹಳ್ಳಿ.
8	8-ನೇರಳೆಕೆರೆ	ನೇರಳೆ ಕೆರೆ, ದೊಡ್ಡ ಗೊಲ್ಲರಹಟ್ಟಿ(ಮ), ವೀರಾಪುರ(ಮ), ಗಡ್ಡೆ ತಿಮ್ಮನಹಳ್ಳಿ, ದಾಸೇನಹಳ್ಳಿ, ಜವರನಾಯಕನ ಪಾಳ್ಯ(ಮ), ಕೆ.ಕೃಷ್ಣಾಪುರ, ಕಾಟಿ ಗೊಂಡನಹಳ್ಳಿ, ಕೆ.ಅಪ್ಪೇನ ಹಳ್ಳಿ, ಗಂಪಲಹಳ್ಳಿ, ರಂಟವಳ್ಳಲು, ಚಂಬೇನಹಳ್ಳಿ, ಪುಲಮಗಟ್ಟ, ಕೋಡಿರಾಂಪುರ, ಕಂಪ ಚಿನ್ನೇನಹಳ್ಳಿ, ಮಂಡತಿಮ್ಮನಹಳ್ಳಿ, ಜೀವಗೊಂಡನಹಳ್ಳಿ, ಮಾಯ ಗೊಂಡನಹಳ್ಳಿ, ಬಡೋಬನಹಳ್ಳಿ, ಕೆ.ಗೊಲ್ಲಹಳ್ಳಿ.
9	9-ಸಜ್ಜಹೊಸಹಳ್ಳಿ	ಸಜ್ಜಹೊಸಹಳ್ಳಿ, ಶಿವನಗರೆ, ಗೊಲ್ಲರಹಟ್ಟಿ(ಮ), ಗುಡಿಬಂಡಹಟ್ಟಿ, ಬಸ್ತಂಗಿಕಾವಲ್, ಬಸವನಹಳ್ಳಿ, ಕಾರ್ಪೇನಹಳ್ಳಿ, ಗೊಲ್ಲರಹಟ್ಟಿ(ಮ), ಸಿಂಗರಾವುತನ ಹಳ್ಳಿ, ಬೋವಿಕಾಲೋನಿ(ಮ), ಕಿತ್ತಗಲಿ, ಕಾರೇನಹಳ್ಳಿ, ಚಂದ್ರಗಿರಿ, ಶಂಕರ ಪುರ(ಮ), ಗೊಲ್ಲರ ಹಟ್ಟಿ(ಮ), ಹಂಪಸಂದ್ರ(ಮ), ಗುಟ್ಟಿ(ಮ), ಬಳೆಹಳ್ಳಿ(ಮ), ಮಲ್ಲೇನಹಳ್ಳಿ(ಮ), ಬಂಡಮೇಗಲಪಾಳ್ಯ(ಮ), ಪಿಟ್ಟೇನಹಳ್ಳಿ(ಮ), ಜಕ್ಕೇನಹಳ್ಳಿ, ಸೋದೇನಹಳ್ಳಿ, ಸರ್ಜಮ್ಮನಹಳ್ಳಿ.
10	10-ದಬ್ಬೇಗಟ್ಟ	ದಬ್ಬೇಗಟ್ಟ, ತೊಣಚಗೊಂಡನಹಳ್ಳಿ, ಕುರುಬರ ಹಳ್ಳಿ, ಬಿಟ್ಟಿನ ಕುರಿಕೆ, ಹರಿಹರಪುರ, ಎಸ್.ಎಂ.ಗೊಲ್ಲಹಳ್ಳಿ, ಮದ್ದೇರ ಹಳ್ಳಿ, ವಜ್ರದಹಳ್ಳಿ, ಬೆಲ್ಲದ ಮಡು, ಕೊಟಗಾರ್ಲಹಳ್ಳಿ, ಬಡಿ ಗೊಂಡನಹಳ್ಳಿ(ಮ), ವೀರಕ್ಯಾತನ ಪಾಳ್ಯ(ಮ), ಭೀಮನಕುಂಟೆ(ಮ), ಬುಳ್ಳಸಂದ್ರ(ಮ), ವಿರುಪಗೊಂಡನ ಹಳ್ಳಿ(ಮ), ಗೊಲ್ಲರ ಹಟ್ಟಿ(ಮ), ಹೊನ್ನಾಪುರ(ಮ), ಬೋರ ಮುತ್ತನಹಳ್ಳಿ, ವಿರಲಾಪುರ.
11	11-ಗಂಜಲಗುಂಟೆ	ಗಂಜಲಗುಂಟೆ, ಹಳೆಹಟ್ಟಿ(ಮ), ದೊಡ್ಡಹಟ್ಟಿ(ಮ), ಮಲ್ಲೇನಹಳ್ಳಿ, ಗೊಲ್ಲರಹಟ್ಟಿ(ಮ), ಮುದ್ದೇನಹಳ್ಳಿ, ಗೊಲ್ಲರಹಟ್ಟಿ(ಮ), ಕೃಷ್ಣಯ್ಯನಪಾಳ್ಯ(ಮ), ಅಮರಾವತಿ, ಕೆ.ಜಿ.ತಿಪ್ಪಾಪುರ, ಬ್ಯಾಡರಪಾಳ್ಯ, ಶಂಭೋನಹಳ್ಳಿ, ಕುರುಬರ ಹಟ್ಟಿ(ಮ), ಮುದ್ದಯ್ಯನ ಪಾಳ್ಯ, ದಾಸರಹಳ್ಳಿ, ಮರುವೇಕೆರೆ, ಬನವೇನಹಳ್ಳಿ, ವೆಂಕಟಾಪುರ, ಗೋಪಗೊಂಡನ ಹಳ್ಳಿ, ಕಣಿವೇನಹಳ್ಳಿ, ಸೀಗಲಹಳ್ಳಿ, ತಿರುಮಲ ದೇವರಹಳ್ಳಿ, ಲಕ್ಷ್ಮಿಪುರ, ಬಂದ್ರೇಹಳ್ಳಿ, ತವಕದಹಳ್ಳಿ, ಸೋಂಪುರ, ಭಕ್ತರಹಳ್ಳಿ.
12	12-ಗೊಂದಿಹಳ್ಳಿ	ಗೊಂದಿಹಳ್ಳಿ, ಸಂಜೀವಪುರ, ಚಿಕ್ಕತಿಮ್ಮನಹಳ್ಳಿ, ತಿಮ್ಮಲಾಪುರ, ಲಂಬಾಣಿ ತಾಂಡ(ಮ), ಗೊಲ್ಲರಹಟ್ಟಿ(ಮ), ಯರ್ಲಮಲ್ಲನಹಳ್ಳಿ, ಸಿದ್ದನಹಳ್ಳಿ, ಹಳೇತಿಮ್ಮನಹಳ್ಳಿ, ರಘುವನಹಳ್ಳಿ, ರಜಪುತ್ರಪಾಳ್ಯ ನರಸಾಪುರ, ತಿಮ್ಮಸಂದ್ರ, ದೊಡ್ಡಗಾಳಿಗಲ್ಲಿ ಉಪ್ಪಾರ ಪಾಳ್ಯ(ಮ), ಚುಂಚೇನಹಳ್ಳಿ, ಬೀರನಹಳ್ಳಿ.

ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಕೋಡ್ಲಾಪುರ, ಕೊಂಗ ರಾಮನಪಾಳ್ಯ (ಶ್ರೀರಾಮಪುರ)(ಮ), ಬಡಕನಹಳ್ಳಿ, ತಾಳಕರೆ, ವೀರ ನಾಗೇನಹಳ್ಳಿ, ವಡ್ಡರಹಟ್ಟಿ(ಮ), ಗೋವಿಂದನಹಳ್ಳಿ, ಇಮ್ಮಡಗೊಂಡನ ಹಳ್ಳಿ, ಗಿರಿಗೊಂಡನ ಹಳ್ಳಿ, ಗೋಪಾಲಹಳ್ಳಿ.
13	13-ದೊಡ್ಡ ಮಾಲೂರು	ದೊಡ್ಡಮಾಲೂರು, ಬೂದೇನಹಳ್ಳಿ(ಮ), ಶ್ರಾವಣನಹಳ್ಳಿ, ದಾಸರಹಳ್ಳಿ, ಜೋಗೇನಹಳ್ಳಿ, ಸೂರನಾಗೇನಹಳ್ಳಿ, ಚಿಕ್ಕಮಾಲೂರು, ವೀರಾಪುರ(ಮ), ಕಂಪಾಪುರ, ವೆಂಕಟಾಪುರ, ತಿಗಳರಹಳ್ಳಿ(ಮ), ಕಾಳೇನಹಳ್ಳಿ, ಹೊಸಹಳ್ಳಿ, ತಿಂಗಳೂರು.
14	14-ಕೊಡಿಗೇನಹಳ್ಳಿ	ಕೊಡಿಗೇನಹಳ್ಳಿ, ದೇವರತೋಪು(ಮ), ದಂಡಿಪುರ(ಮ), ಜಾಲಿಹಳ್ಳಿ, ಗುಟ್ಟಿ, ರಡ್ಡಿಹಳ್ಳಿ, ಕಲಿದೇವಪುರ, ಲಂಬಾಣಿ ಹಟ್ಟಿ(ಭೈರಾಪುರ)(ಮ), ಗುಂಡಗಲ್ಲು, ಉಪ್ಪಾರ ಹಳ್ಳಿ(ಮ), ಹೊಸಹಳ್ಳಿ(ಮ), ಯರಗುಂಟೆ, ಬಾಚೇನಹಳ್ಳಿ, ಭೈರಾಪುರ, ಬೊಮ್ಮನಹಳ್ಳಿ, ವಡ್ಡರ ಹಟ್ಟಿ(ಮ).
15	15-ಕೊಂಡವಾಡಿ	ಕೊಂಡವಾಡಿ, ಪೂಜಾರಹಳ್ಳಿ(ಮ), ಕಂಸಾನಹಳ್ಳಿ, ರಂಗನಹಳ್ಳಿ(ಮ), ಅಕ್ಕಲಾಪುರ(ಮ), ಗಾಂಧಿಗ್ರಾಮ(ಮ), ಹುಣಸವಾಡಿ, ಕುಲುಮೇನಹಳ್ಳಿ, ನವಿಲಡಕು, ಭಟ್ಟಗರೆ, ಚನ್ನಗಿರಿಪಾಳ್ಯ(ಮ), ಅರಳಿಮರದಹಳ್ಳಿ, ಕೋಡಗದಾಲ, ನಾಗಮ್ಮನಪಾಳ್ಯ(ಮ), ಚನ್ನಸಾಗರ(ಮ), ಹೊಸಪಾಳ್ಯ(ಮ), ನಿಟ್ಟಹಳ್ಳಿ, ತಿಮ್ಮನ ಹಳ್ಳಿ(ಮ), ಬಡಚೌಡನಹಳ್ಳಿ(ಮ), ಲಿಂಗಜ್ಜನ ಪಾಳ್ಯ(ಮ), ನಂಜಾಪುರ, ಸುಣ್ಣವಾಡಿ, ಭೈರವನಗರ(ಮ), ಮೇಕೆತಿಮ್ಮನಹಳ್ಳಿ, ರಂಗನಹಳ್ಳಿ.
16	16-ಪುರವರ	ಪುರವರ, ರಾಮನಹಳ್ಳಿ, ಅರಳಾಪುರ, ಸಂಕಾಪುರ, ಗಂಕಾರನಹಳ್ಳಿ, ಗಿಡ್ಡಯ್ಯನ ಪಾಳ್ಯ(ಮ), ತಗ್ಗಿಹಳ್ಳಿ, ದೊಡ್ಡಹೊಸಹಳ್ಳಿ, ಲಕ್ಷ್ಮಯ್ಯನ ಪಾಳ್ಯ(ಮ), ಶಿವಪುರ, ಓಬಳಾಪುರ, ಬ್ಯಾಲಸ, ಮುದ್ದಲಿಂಗಯ್ಯನಪಾಳ್ಯ(ಮ), ಹುಡುಗಲೋಟಿಪಾಳ್ಯ(ಮ), ಹಂದ್ರಾಳು, ಹನುಮಂತಪುರ, ಸಿಂಗರ ಗೊಂಡನಹಳ್ಳಿ, ಈಜಿಹಳ್ಳಿ, ಜಿ.ಅಗ್ರಹಾರ, ವಡ್ಡರ ಹಟ್ಟಿ(ಮ), ಮುಳಬಾಗಿಲ ಪಾಳ್ಯ(ಮ), ಚಿಕ್ಕಹೊಸಹಳ್ಳಿ.
17	17-ಚಿನಕ ವಜ್ರ	ಚಿನಕವಜ್ರ, ಕೆರೆಗಳ ಪಾಳ್ಯ(ಮ), ಕವಾಡಿಗರಪಾಳ್ಯ(ಮ), ಕಾಟಗಾನಹಟ್ಟಿ(ಮ), ಮಾಡಗಾನ ಹಟ್ಟಿ, ಕುಂಬಯ್ಯನಪಾಳ್ಯ(ಮ), ಬೆಣಚ ಕಲ್ಲರಹಟ್ಟಿ(ಮ), ಹುಣಿಸೇ ಮರದ ಹಟ್ಟಿ(ಮ), ಆಲದಮರದಹಟ್ಟಿ(ಮ), ವಸಂತಯ್ಯನ ರೊಪ್ಪ(ಮ), ಕಮ್ಮನ ಕೋಟೆ, ಗುಡಿರೊಪ್ಪ(ಮ), ಮಾರೀಬೀಳು(ಮ), ಮಧುಗಿರಿ ಗ್ರಾಮಾಂತರ, ಬಿಜವರ, ಬಕಡಿ ಚನ್ನಯ್ಯನಪಾಳ್ಯ(ಮ), ಸೋಗೇನಹಳ್ಳಿ, ಗೊಲ್ಲರಹಟ್ಟಿ(ಮ), ಪೂಜಾರಹಳ್ಳಿ, ಪುಟ್ಟೇನ ಹಳ್ಳಿ, ವೀರಣ್ಣನಹಳ್ಳಿ, ಶೆಟ್ಟಿಹಳ್ಳಿ, ಮರಬಹಳ್ಳಿ, ಪೆಮ್ಮಯ್ಯನ ಪಾಳ್ಯ(ಮ), ವೀರನಾಗೇನಹಳ್ಳಿ, ಕಂಬತ್ತನಹಳ್ಳಿ, ಕಾರಮರಡಿ, ಪಣ್ಣೆ.
18	18-ಸಿದ್ಧಾಪುರ	ಸಿದ್ಧಾಪುರ, ಜೋಗಿಹಳ್ಳಿ, ಮರಿತಿಮ್ಮನಹಳ್ಳಿ, ಮಿಡತರಹಳ್ಳಿ, ಚಿಕ್ಕನಹಳ್ಳಿ, ಜಡೇ ಗೊಂಡನಹಳ್ಳಿ, ವಡೇರಹಳ್ಳಿ, ಗಿಡ್ಡೇನಹಳ್ಳಿ, ಬಸವನಹಳ್ಳಿ, ದೊಡ್ಡ ವೀರಗೊಂಡನಹಳ್ಳಿ, ಹೊಸಹಳ್ಳಿ, ಕುಪ್ಪಾಚಾರಿರೊಪ್ಪ, ಆವೆಕಟ್ಟಿ(ಮ), ದೇವರಲಿಂಗಪ್ಪನ ಕಟ್ಟಿ(ಮ), ಗುರಮ್ಮನಕಟ್ಟಿ, ಸೋಮಲಾರ, ತುಂಗೋಟಿ, ತಾಯಿಗೊಂಡನಹಳ್ಳಿ, ಚಿಕ್ಕೇಗೌಡನ ರೊಪ್ಪ(ಬೆ), ಗುಂಡ್ಲಹಳ್ಳಿ, ಚಿಕ್ಕ ವೀರಗೊಂಡನ ಹಳ್ಳಿ(ಬೆ), ಆಚೇನಹಳ್ಳಿ, ರಂಗನಾಯಕನ ರೊಪ್ಪ, ಕಂಬದಹಳ್ಳಿ.
19	19-ದೊಡ್ಡೇರಿ	ದೊಡ್ಡೇರಿ, ಗೊಲ್ಲರಹಟ್ಟಿ(ಮ), ಬೀಸನಪಾಳ್ಯ(ಮ), ದಂಡಿನದಿಬ್ಬ(ಮ), ಉಮ್ಮಣ್ಣನಹಳ್ಳಿ, ಭೂತನಹಳ್ಳಿ, ಬೇಗೂರು ದಾಸರಹಳ್ಳಿ, ತಿಮ್ಮಲಾಪುರ, ಸಜ್ಜಲಹಳ್ಳಿ, ಕರೆಕಂಚನಹಳ್ಳಿ, ಗಿರಿಯಮ್ಮನಪಾಳ್ಯ, ಬಾಣಗಾರಹಳ್ಳಿ, ಗುಣಿದಿಬ್ಬ(ಮ), ಪೆಮ್ಮನಹಳ್ಳಿ, ಸಂಜೀವಪುರ, ಅಡವಿಕಾಟನಹಳ್ಳಿ, ಬೆಟ್ಟದರಂಗನ ಹಳ್ಳಿ, ಗಿರಿಗೊಂಡನಹಳ್ಳಿ, ಲಕ್ಷ್ಮಪುರ, ಕವಣದಾಲ, ಬೊಮ್ಮಯ್ಯನ ಪಾಳ್ಯ(ಮ), ಗಟ್ಟಿಮಲ್ಲನಹಳ್ಳಿ(ಮ), ಬೊಮ್ಮತಿಮ್ಮನಹಳ್ಳಿ, ಚಿಕ್ಕತಿಮ್ಮನಹಳ್ಳಿ, ಬಿಸಾಡಿಕರಿಯನ ಪಾಳ್ಯ, ಕುರಂಕೋಟೆ ತಿಮ್ಮನಪಾಳ್ಯ, ಕುಣಿಗಲ್ಲಿಮ್ಮನಹಳ್ಳಿ, ಹನುಮಂತರಾಯನ ಪಾಳ್ಯ(ಮ), ಕತ್ತಿಜೋಗಿಪಾಳ್ಯ.



ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಸೀಬಿನಯ್ಯನಪಾಳ್ಯ, ಅಂಗಡಿ ಮಲ್ಲನಹಳ್ಳಿ, ಗೊಬಲಗುಟ್ಟೆ, ರಂಗನಪಾಳ್ಯ, ಹನುಮನಹಳ್ಳಿ, ಗೊದ್ದನ ಪಾಳ್ಯ, ಮುದ್ದಪ್ಪನ ಪಾಳ್ಯ, ಮಾದೇನಹಳ್ಳಿ, ಜವನಯ್ಯನ ಪಾಳ್ಯ(ಮ), ದೊಡ್ಡೇಗೌಡನ ಪಾಳ್ಯ(ಮ), ಪೂಜಾರಹಳ್ಳಿ, ರಾಚಯ್ಯನ ಪಾಳ್ಯ(ಮ), ಏ.ಕೆ.ಕಾಲೋನಿ(ಮ), ಓಬಳಿಹಳ್ಳಿ, ಮರಿಯಕ್ಕನಪಾಳ್ಯ(ಮ).
20	20-ಬಡವನಹಳ್ಳಿ	ಬಡವನಹಳ್ಳಿ, ಲಿಂಗಸಂದ್ರ, ವೆಂಕಟೇಶಪುರ, ಸಿಡಿದರಗಲ್ಲು, ವೆಂಕಟದಾಸೇಗೌಡನ ಪಾಳ್ಯ(ಮ), ಜಾಲಿಹಳ್ಳಿ(ಮ), ಕೃಷ್ಣಸಾಗರ, ಆಪನಹಳ್ಳಿ, ಕನಪನಾಯಕನ ಹಳ್ಳಿ, ತಿಪ್ಪನಹಳ್ಳಿ, ಬಂಡಪಾಳ್ಯ(ಮ), ನಾಗೇನಹಳ್ಳಿ, ಎನ್.ಗೊಲ್ಲರಹಟ್ಟಿ(ಮ) ರಂಗಾಪುರ, ಗೊಲ್ಲರಹಟ್ಟಿ(ಮ), ಗಿಡದಾಗಲಹಳ್ಳಿ, ಗಿಡ ದಾಗಲರಂಗನಹಳ್ಳಿ, ಬೋರಾ ಗುಂಟೆ, ವೀರಣ್ಣನಹಳ್ಳಿ, ಆವಿನ ಮಡಗು, ಗೊಲ್ಲರ ಹಟ್ಟಿ(ಮ), ಕುರಿಹಳ್ಳಿ, ಬಡವನಹಳ್ಳಿ ಎ.ಎಂ.ಕಾವಲ್, ಹೊಸ ಗುಡ್ಡ(ಜಯನಗರ)(ಮ), ಇಂದಿರಾ ಗ್ರಾಮ(ಮ), ಕೊನ್ನಹಳ್ಳಿ, ಮಾರಿಪಾಳ್ಯ(ಮ).
9-ಪಾವಗಡ ತಾಲ್ಲೂಕು ಪಂಚಾಯತಿ		
1	01-ಸಿದ್ದಾಪುರ	ಸಿದ್ದಾಪುರ, ಜಾಲೋಡು, ದೊಡ್ಡಜಾಲೋಡು(ಮ) ಚಿಕ್ಕಜಾಲೋಡು, ಗೌಡ ತಿಮ್ಮನಹಳ್ಳಿ, ಮಾರಮ್ಮನಹಳ್ಳಿ, ಯಲ್ಲಪ್ಪನಾಯಕನಹಳ್ಳಿ, ದಳವಾಯಿಹಳ್ಳಿ, ಭೀಮನಕುಂಟೆ.
2	02-ಪೋತಗನಹಳ್ಳಿ	ಪೋತಗನಹಳ್ಳಿ, ಹರಿಜನ ಕಾಲೋನಿ, ಇಂದ್ರ ಬೆಟ್ಟ(ಮ), ರುದ್ರಯ್ಯನ ರೊಪ್ಪ(ಮ), ಕುಣಿಹಳ್ಳಿ, ಚಿಕ್ಕಹಳ್ಳಿ, ದೊಡ್ಡಹಳ್ಳಿ(ಮ), ಹನುಮನ ಬೆಟ್ಟ (ಕೆ.ರಾಂಪುರ), ನಾಗಲಾಪುರ, ತಿಮ್ಮಮ್ಮನಹಳ್ಳಿ.
3	03-ವೈ.ಎನ್.ಹೊಸಕೋಟೆ	ವೈ ಎನ್ ಹೊಸಕೋಟೆ.
4	04- ಜೋಡಿ ಅಚ್ಚಮ್ಮನಹಳ್ಳಿ	ಜೋಡಿ ಅಚ್ಚಮ್ಮನ ಹಳ್ಳಿ, ಮೇಗಲಪಾಳ್ಯ(ಮ), ಲಂಬಾಣಿ ತಾಂಡ, ತಿಪ್ಪಗಾನಹಳ್ಳಿ, ಬಲ್ಲೇನಹಳ್ಳಿ, ರಾಮಕೃಷ್ಣಪುರ (ಕೊತ್ತಲು), ಹೊಸದುರ್ಗ.
5	05- ಕಾಮನದುರ್ಗ (ನೀಲಮ್ಮನಹಳ್ಳಿ)	ಕಾಮನದುರ್ಗ (ನೀಲಮ್ಮನಹಳ್ಳಿ), ರಾಂಪೇಟೆ, ಪಾಪಯ್ಯನರೊಪ್ಪ, ಬೊಮ್ಮಗಾನಹಳ್ಳಿ, ಭೂಪೂರು, ಭೂಪೂರು ತಾಂಡ, ಸೂಲ ನಾಯಕನಹಳ್ಳಿ, ಮೀನ ಕುಂಟನಹಳ್ಳಿ, ಬುಡ್ಡಾರ್ಡ್ಡಹಳ್ಳಿ, ಬೆಟ್ಟದ ಕೆಳಗಿನಹಳ್ಳಿ, ವಡ್ಡರೇವು, ದಳವಾಯಿಹಳ್ಳಿ(ಬೆ), ಕ್ಯಾತಗಾನಕರೆ, ಮದ್ದೇರಹಳ್ಳಿ(ಮ), ಕೆ.ಸೇವಲಾಲ್ಪುರ (ಕ್ಯಾತಗಾನಕರೆ ತಾಂಡ).
6	06- ತಿರುಮಣಿ	ತಿರುಮಣಿ, ಅನ್ನದಾನಪುರ, ರಾಯಚೆರ್ಲು, ಆರ್.ಅಚ್ಚಮ್ಮನಹಳ್ಳಿ, ವಳ್ಳೂರು, ಇಂಟೂರಾಯನ ಹಳ್ಳಿ, ಬಳಸಮುದ್ರ, ಕ್ಯಾತಗಾನಚೆರ್ಲು, ವೆಂಕಟಮ್ಮನ ಹಳ್ಳಿ.
7	07- ನಾಗಲಮಡಿಕೆ	ನಾಗಲಮಡಿಕೆ, ತಪಗಾನದೊಡ್ಡಿ, ಕಂಬಾಲಹಳ್ಳಿ(ಬೆ) ಶ್ರೀರಂಗಪುರ, ಶ್ರೀರಂಗಪುರ ತಾಂಡ, ಗ್ಯಾದಿಗುಂಟೆ, ಪೆಂಡಿಜೀವಿ, ಉಪ್ಪಾರಹಳ್ಳಿ, ತಿಮ್ಮಮ್ಮನ ಹಳ್ಳಿ, ರಾಪ್ಪೆ, ಇಂದಿರಾ ನಗರ, ನಾಗೇನಹಳ್ಳಿ, ನಾಗೇನಹಳ್ಳಿ ತಾಂಡ, ರೆಡ್ಡಿವಾರ ಹಳ್ಳಿ, ಅಪ್ಪಾಜಿಹಳ್ಳಿ, ಬುಗಡೂರು, ಹುಸೇನ್ ಪುರ.
8	08- ಪಾವಗಡ ಗ್ರಾಮಾಂತರ (ರೊಪ್ಪ)	ಪಾವಗಡ ಗ್ರಾಮಾಂತರ (ರೊಪ್ಪ) ಹುಲಿಬೆಟ್ಟ ತಾಂಡ, ದಿನ್ನಪ್ಪಬಾವಿ ತಾಂಡ, ತಿಮ್ಮನಾಯಕನ ಪೇಟೆ, ನಲ್ಲದೀಗಲ ಬಂಡೆ, ದಂಡೇನಹಳ್ಳಿ (ಬೆ) ಬೊಮ್ಮತನಹಳ್ಳಿ, ಗೋರಸಮಾವು, ಕಡಮಲಕುಂಟೆ, ಪಳವಳ್ಳಿ, ಪಳವಳ್ಳಿ ತಾಂಡ, ಪಳವಳ್ಳಿ ಗೊಲ್ಲರಹಟ್ಟಿ(ಮ), ತಿಮ್ಮಾಪುರ.
9	09- ಪೊನ್ನಸಮುದ್ರ	ಪೊನ್ನಸಮುದ್ರ, ಗಂಗಸಾಗರ, ತಾಳೇಮರದಹಳ್ಳಿ, ಕನಿಕಲಬಂಡೆ, ಬಿ.ಅಚ್ಚಮ್ಮನಹಳ್ಳಿ, ಸಿಂಗರಡ್ಡಹಳ್ಳಿ, ಕೊಮಾರ್ಲಹಳ್ಳಿ, ಹೊಸಹಳ್ಳಿ, ಹೊಸಹಳ್ಳಿ ಕಾಲೋನಿ, ಹೊಸಹಳ್ಳಿ ತಾಂಡ, ದಾಸರಮ್ಮನಹಳ್ಳಿ, ಕೆಂಚಗಾನಹಳ್ಳಿ, ಗೊಲ್ಲರಹಟ್ಟಿ, ವೀರಮ್ಮನಹಳ್ಳಿ.
10	10- ಕೋಟಗುಡ್ಡ	ಕೋಟಗುಡ್ಡ, ಅರೇ ಕ್ಯಾತನಹಳ್ಳಿ, ಮದ್ದೇರ ಹಳ್ಳಿ, ಕಡಪಲ ಕರೆ, ಶೈಲಾಪುರ, ಬೂದಿಬೆಟ್ಟ, ರಾಚಮಾರನ ಹಳ್ಳಿ, ಎತ್ತಿನಹಳ್ಳಿ.
11	11- ಮರಿದಾಸನಹಳ್ಳಿ	ಮರಿದಾಸನಹಳ್ಳಿ, ಬಂದ್ರೆಹೊಸಹಳ್ಳಿ, ತಿಪ್ಪಯ್ಯನದುರ್ಗ, ಕತ್ತಿ ಕ್ಯಾತನಹಳ್ಳಿ, ಹನುಮಂತನ ಹಳ್ಳಿ, ಯರ್ಮಮ್ಮನಹಳ್ಳಿ, ಸಾರವಾಟಪುರ.



ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
12	12- ರಂಗಸಮುದ್ರ	ರಂಗಸಮುದ್ರ, ಓಬಳಾಪುರ, ಕಾರನಾಗನಹಟ್ಟಿ, ದೊಡ್ಡೇನಹಳ್ಳಿ, ಮೇಗಲಹಟ್ಟಿ(ಮ), ಬೆಳ್ಳಿ ಬಟ್ಟು, ಗಿಡ್ಡಯ್ಯನ ರೊಪ್ಪ(ಮ), ಕಾಶೀಪುರ(ಬೆ), ವದನಕಲ್ಲು, ಗೊಲ್ಲರಹಟ್ಟಿ.
13	13- ಸಾಸಲಕುಂಟೆ	ಸಾಸಲಕುಂಟೆ, ಜಡೇನಹಳ್ಳಿ, ಮಲ್ಲಮ್ಮನಹಳ್ಳಿ(ಮ), ಪೆನ್ನೋಬನಹಳ್ಳಿ, ಕೆಂಚಮ್ಮನಹಳ್ಳಿ, ಗೊಲ್ಲರಹಟ್ಟಿ(ಮ), ಪೋಲೇನ ಹಳ್ಳಿ, ಲಿಂಗದ ಹಳ್ಳಿ(ಮ), ಜೂಲಪ್ಪನ ಪಾಳ್ಯ(ಮ), ಕ್ಯಾತಗಾನ ಹಳ್ಳಿ, ಮುದ್ದಗಾನಹಳ್ಳಿ.
14	14- ಗೊಲ್ಲನಕುಂಟೆ (ಶ್ಯಾಮರಾಯನ ಪಾಳ್ಯ)	ಗೊಲ್ಲನಕುಂಟೆ(ಶ್ಯಾಮರಾಯನಪಾಳ್ಯ), ದಿಬ್ಬದ ವೀರಣ್ಣನಪಾಳ್ಯ, ಗುಜ್ಜಾರಹಳ್ಳಿ, ಕದಿರೇಹಳ್ಳಿ, ವಡ್ಡರಹಟ್ಟಿ, ನ್ಯಾಯದಗುಂಟೆ, ನಿಡಗಲ್, ದೇವರಾಯನರೊಪ್ಪ, ಚಿಕ್ಕ ತಿಮ್ಮನಹಟ್ಟಿ, ಮುಮ್ಮಡಿ ಸಾಗರ, ಹೊಟ್ಟೇ ಬೊಮ್ಮನಹಳ್ಳಿ, ಕೊಡಿಗೇಹಳ್ಳಿ, ರಂಗಪ್ಪನಹಳ್ಳಿ, ತಿಮ್ಮಲಾಪುರ(ಬೆ).
15	15- ಅರಸೀಕೆರೆ	ಅರಸೀಕೆರೆ, ಕೊಂಡಾಪುರ, ಕಾಮನಹಟ್ಟಿ, ಕಳರಾಜನಹಳ್ಳಿ, ಮರೂರು, ಹೊಸಹಳ್ಳಿ, ತುಮಕುಂಟೆ, ಮಂಗಳವಾಡ, ವೀರಹನುಮಕ್ಕನಪಾಳ್ಯ, ಮದ್ದೆ, ಕರೇಕ್ಯಾತನಹಳ್ಳಿ, ಕೆಂಚಪ್ಪನಪಾಳ್ಯ, ಗೊಲ್ಲರ ಹಟ್ಟಿ.
16	16- ಕೊಂಡೇತಿಮ್ಮನಹಳ್ಳಿ	ಕೊಂಡೇತಿಮ್ಮನಹಳ್ಳಿ, ಗೊಲ್ಲರಹಟ್ಟಿ(ಮ), ಸಿದ್ದಪ್ಪನಹಟ್ಟಿ, ದೇವಲಕೆರೆ, ರಾಮಯ್ಯನಪಾಳ್ಯ, ಬೊಮ್ಮನಾಗತಿಹಳ್ಳಿ, ಮುಗದಾಳ ಬೆಟ್ಟ, ಕರಿಯಮ್ಮನ ಪಾಳ್ಯ, ಜಂಗಮರಹಳ್ಳಿ, ಬುಡಸನಹಳ್ಳಿ, ಉದ್ದಗಟ್ಟಿ.
17	17- ಗುಜ್ಜನಡು	ಗುಜ್ಜನಡು, ಚಿಕ್ಕರಂಗೇಗೌಡನ ಪಾಳ್ಯ(ಮ), ಅಲ್ಲಿಪುರದಹನುಮಯ್ಯನ ಪಾಳ್ಯ(ಮ), ಚಿತ್ತಗಾನಹಳ್ಳಿ ಹನುಮಯ್ಯನ ಪಾಳ್ಯ(ಮ), ದವಡಬೆಟ್ಟ, ಲಂಬಾಣಿ ತಾಂಡ, ಕೋಣನ ಕುರಿಕೆ, ಗೊಲ್ಲರಹಟ್ಟಿ, ತಿಮ್ಮನಾಯಕನ ಬೆಟ್ಟ, ಗೌಡಕಾರನಹಟ್ಟಿ. ಈರಮುದ್ದನಹಟ್ಟಿ, ಬೊಮ್ಮಣ್ಣನಹಟ್ಟಿ, ಚಿನ್ನಮ್ಮನಹಳ್ಳಿ.
18	18- ಬ್ಯಾಡನೂರು	ಬ್ಯಾಡನೂರು, ಪಿ.ವಡ್ಡರಹಟ್ಟಿ(ಮ), ಮದ್ದಿಬಂಡೆ(ಮ), ಹೊಸಹಟ್ಟಿ(ಮ), ಬಿ.ದೊಡ್ಡಹಟ್ಟಿ(ಮ), ಗುಂಡಾರ್ಲಹಳ್ಳಿ(ಮ), ಕೋಟಬಂಡೆ, ನಲಿಗಾನಹಳ್ಳಿ, ಕುರುಬರಹಳ್ಳಿ, ಬಾಲಮ್ಮನಹಳ್ಳಿ, ಪಾಲಕುಂಟೆ, ಗುಂಡ್ಲಹಳ್ಳಿ, ದಂಡಪಾಳ್ಯ, ಯರಪಾಳ್ಯ, ದೇವರಬೆಟ್ಟ, ಮರಡಿಪಾಳ್ಯ(ಮ), ಆರ್ಲಹಳ್ಳಿ.
19	19- ಚನ್ನಕೇಶವಪುರ	ಚನ್ನಕೇಶವಪುರ, ಉದ್ದಂಡಪ್ಪನಪಾಳ್ಯ, ದೇವರಹಟ್ಟಿ, ನರಸೇಗೌಡನಪಾಳ್ಯ, ಚನ್ನಸಾಗರದ ಹಟ್ಟಿ, ಕೊತ್ತೂರು, ಹನುಮಸಾಗರ, ತಿಮ್ಮಳನಾಯಕನ ಕೋಟೆ, ಹರಿಹರಾಪುರ, ಕನ್ನಮೇಡಿ, ಕುರುಬರಪಾಳ್ಯ(ಮ), ಹನುಮಯ್ಯನ ಪಾಳ್ಯ(ಮ), ಚಿತ್ತಗಾನ ಹಳ್ಳಿ, ದ್ಯಾವಯ್ಯನಪಾಳ್ಯ(ಮ), ಕಿಲಾರ್ಲಹಳ್ಳಿ.
20	20- ಕಣಿವೇನಹಳ್ಳಿ	ರಾಜವಂತಿ, ಕಣಿವೇನಹಳ್ಳಿ, ಮೇಡಿಹಳ್ಳಿ(ಮ), ಐವಾರ್ಲಹಳ್ಳಿ (ಮ), ನಾಯಕರ ಹಟ್ಟಿ(ಮ), ಚಿಕ್ಕನಾಯಕನ ಹಳ್ಳಿ, ಬಂಗಾರನಾಯಕ ಬೆಟ್ಟ(ಮ), ಆರ್ . ಹೊಸಕೋಟೆ, ವೀರ್ಲಗೊಂದಿ, ಓಬೇನಹಳ್ಳಿ(ಮ), ಕೃಷ್ಣಗಿರಿ, ಅಲದಮರದ ಹಟ್ಟಿ(ಮ), ದಿನ್ನಹಟ್ಟಿ, ಜೂಲಪ್ಪನಹಟ್ಟಿ.
21	21- ವೆಂಕಟಾಪುರ	ವೆಂಕಟಾಪುರ, ಕೃಷ್ಣಾಪುರ(ಮ), ಶ್ರೀನಿವಾಸಪುರ(ಮ), ನೇರಳೆ ಕುಂಟೆ, ಮಾದವರಾಯನ ಪಾಳ್ಯ(ಮ), ಕೊಡಮಡಗು, ಅರಳೇ ಕುಂಟೆ, ಬೈರಾಪುರ, ಜಾಜೂರಾಯನಹಳ್ಳಿ, ಜಿ.ರಂಗನಾಥಪುರ (ಜಾಜೂರಾಯನಹಳ್ಳಿ ತಾಂಡ), ಸುಂಕಾರ್ಲ ಕುಂಟೆ.
22	22- ದೊಮ್ಮ ತಮರಿ	ದೊಮ್ಮತಮರಿ, ಮುರಾರಾಯನಹಳ್ಳಿ(ಮ), ಗುಮ್ಮಪ್ಪಟ್ಟಿ, ಚನ್ನಮ್ಮರಡ್ಡಿ ಹಳ್ಳಿ(ಮ), ಅಕ್ಕಮ್ಮನ ಹಳ್ಳಿ(ಮ), ಬೋಡರಹಳ್ಳಿ, ವಿರುಪ ಸಮುದ್ರ, ನಾಗಲಾಪುರ(ಮ), ಬಸವನ ಹಳ್ಳಿ(ಮ), ಗೊಲ್ಲರಹಳ್ಳಿ(ಮ), ಗಂಗವಾರ(ಮ), ಕನಕಾಪುರ, ಮಾಚರಾಜನ ಹಳ್ಳಿ, ಗೌಡೇಟಿ.

ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
10-ತುರುವೇಕೆರೆ ತಾಲ್ಲೂಕು ಪಂಚಾಯತಿ		
1	01-ಅಮ್ಮಸಂದ್ರ ರೂರಲ್	ಅಮ್ಮಸಂದ್ರ, ಆದಿತ್ಯಪಟ್ಟಣ-1, ಹಡವನಹಳ್ಳಿಗೇಟ್, ಬಿರ್ಲಾ ಸರ್ಕಲ್ ಪೂರ್ವಭಾಗ, ದೇವರಾಜ ಅರಸುರಸ್ತೆ, ಕೆ.ಇ.ಬಿ.ಕ್ಯಾಟರ್ಸ್, ಪೋಸ್ಟ್ ಆಫೀಸ್ ಹಿಂಭಾಗದರಸ್ತೆ, ಆಸ್ಪತ್ರೆ ಕ್ಯಾಟರ್ಸ್, ಸುಭಾಷ್ ನಗರ, ಅಮ್ಮಸಂದ್ರ ರೈಲ್ವೆ ಸ್ಟೇಷನ್, ಎನ್ ಎಲ್ ಅಮೀರ್ ವಾಸಿಯಾರಸ್ತೆಲಾಲ್ ಬಹದ್ದೂರ್ ಶಾಸ್ತ್ರಿರಸ್ತೆ, ಬ್ಯಾಚುಲರ್ ರಸ್ತೆ, ಸೆಸ್ ಕ್ಯಾಟರ್ಸ್, ಆದಿತ್ಯಪಟ್ಟಣ-2, ಭಗತ್ ಸಿಂಗ್ ರಸ್ತೆ, ಸರ್.ಎಂ.ವಿಶ್ವೇಶ್ವರಯ್ಯರಸ್ತೆ, ಕುವೆಂಪುರಸ್ತೆ, ಮಹಾತ್ಮ ಗಾಂಧಿರಸ್ತೆ, ವಿವೇಕಾನಂದ ರಸ್ತೆ, ರೈಲ್ವೆ ಸ್ಟೇಷನ್ ರಸ್ತೆ, ಅಂಬೇಡ್ಕರ್ ರಸ್ತೆ, ಸ್ವೀಪ ಕಾಲೋನಿ, ನರಸಪ್ಪನ ತೋಟದಮನೆ, ಮಸೀದಿಕಾಲೋನಿ, ಇ.ಸಿ.ಸಿಲೇನ್, ಭಾಷ್ಯಂನಗರ, 1,2,3,4,5 ಅಂಬೇಡ್ಕರ್ ರಸ್ತೆ, ಬಿರ್ಲಾರಸ್ತೆ, ಡಿ.ದೇವರಾಜ ಅರಸು ರಸ್ತೆ, ರೋಪ್ ವೇಕಾಲೋನಿ. ಹಡವನಹಳ್ಳಿ, ಜನತಾಕಾಲೋನಿ(ಮ), ಗೊಲ್ಲರ ಹಟ್ಟಿ(ಮ), ಹುಲ್ಲೇಕರೆ ಹಟ್ಟಿ(ಮ), ಹೊನ್ನೇನ ಹಳ್ಳಿ(ಅ), ಚಾಕುವಳ್ಳಿ(ಅ), ಚಾಕುವಳ್ಳಿಪಾಳ್ಯ(ಮ), ಗಿರಿಯನಹಳ್ಳಿ(ಅ), ಅಪ್ಪ ಸಂದ್ರ(ಅ), ಜನತಾ ಕಾಲೋನಿ(ಮ), ಹೆಗ್ಗರೆ(ಅ), ಮಾರಸಂದ್ರ(ಅ), ಗುಡ್ಡದಯ್ಯನ ಪಾಳ್ಯ(ಮ), ರಂಗನಹಟ್ಟಿ(ಮ).
2	02-ಸಂಪಿಗೆ	ಸಂಪಿಗೆ, ಎಲೆಚಿಕ್ಕನಪಾಳ್ಯ(ಮ), ಕೆಂಪಬೋರನ ಚಿಕ್ಕನಪಾಳ್ಯ(ಮ), ಮಾಸ್ತಿಗೊಂಡನಹಳ್ಳಿ(ಅ), ಯಲ್ಲದಬಾಗಿ(ಅ), ಮಲ್ಲೇನಹಳ್ಳಿ(ಮ), ಮಲ್ಲೇನಹಳ್ಳಿ ಜನತಾಕಾಲೋನಿ(ಮ), ಕೋಡಿಪಾಳ್ಯ(ಮ), ಭಂಗಿ ಕೊಪ್ಪಲು(ಮ), ಸಿಂಗಸಂದ್ರ(ಅ), ವೀರಸಾಗರ(ಅ), ವೀರಸಾಗರ ಕೆರೆಕಾವಲ್ (ಬೆ), ರಾಘವೇಂದ್ರನಹಳ್ಳಿ(ಅ), ತಳವಾರನಹಳ್ಳಿ (ಮ), ಹಾಲುಗೊಂಡನ ಹಳ್ಳಿ(ಅ), ಗೊರವನಪಾಳ್ಯ(ಮ), ಹರಿಜನಕಾಲೋನಿ(ಮ), ದ್ಯಾಮಸಂದ್ರ(ಮ), ಗುಂಡಿಕಾವಲ್(ಬೆ), ಸಂಪಿಗೆಹೊಸಹಳ್ಳಿ, ಜನತಾ ಕಾಲೋನಿ(ಮ), ಗೊಲ್ಲರಹಟ್ಟಿ(ಮ), ಬಸವಸಾಗರ ಚಂದ್ರಗಿರಿ ಕಾವಲ್ (ಬಿ.ಸಿ.ಕಾವಲ್)(ಬೆ), ದರೋಗನ ಪಾಳ್ಯ(ಮ), ತಿಗಳರಪಾಳ್ಯ(ಮ), ಮಾರ್ತಮನ ಹಳ್ಳಿ(ಮ), ಅಂಗರೇಖನಹಳ್ಳಿ(ಅ), ಹಳ್ಳೇಸಂಪಿಗೆ(ಅ), ಹಂಪಲಾ ಪುರ(ಮ), ಜನತಾಕಾಲೋನಿ(ಮ), ಕುರುಬರಹಳ್ಳಿ(ಅ), ಕೊಪ್ಪ, ಕೊಪ್ಪದಪಾಳ್ಯ(ಮ), ದಶರಥಪುರದ ಹಟ್ಟಿ(ಮ), ಹೊಸೂರು(ಅ), ದೊಡ್ಡಹಟ್ಟಿ(ಮ), ಬಸವಾ ಪುರ(ಮ), ಗೊಲ್ಲರ ಹಟ್ಟಿ(ಮ), ಬಸವಾಪುರ ಜನತಾ ಕಾಲೋನಿ(ಮ), ಬಸವಾಪುರ ಹಟ್ಟಿ(ಮ), ಕಾಳನರಸನ ಪಾಳ್ಯ(ಮ), ಛತ್ರ ದೇಣಿಕಾವಲ್(ಬೆ), ಕುರುಬರಹಳ್ಳಿ ಬ್ಯಾಲ(ಅ), ಶ್ರೀನಿವಾಸಪುರ(ಮ), ಬೊಮ್ಮೇನಹಳ್ಳಿ (ಮ).
3	03-ದಂಡಿನ ಶಿವರ	ದಂಡಿನಶಿವರ, ಅಂಬಿಕಾನಗರ(ಮ), ಹೊಸೂರು(ಮ), ಅರಕೆರೆ(ಅ), ಬ್ರಹ್ಮದೇವರ ಹಳ್ಳಿ(ಬೆ), ದುಂಡ(ಅ), ಹರಿಜನ ಕಾಲೋನಿ(ಮ), ಲಕ್ಕಸಂದ್ರ, ಬೋವಿ ಕಾಲೋನಿ(ಮ), ಕಬ್ಬೆಪಾಳ್ಯ(ಮ), ಕೋಡಿ ಹಳ್ಳಿ(ಮ), ಲಿಂಗಪುರ(ಮ), ಸಿದ್ಧಾಪುರ(ಅ), ಹರಿಜನ ಕಾಲೋನಿ(ಮ), ಅಮ್ಮನ ಹಳ್ಳಿ(ಬೆ), ಶಿವನೇನ ಹಳ್ಳಿ, ಹುಲ್ಲೇಕರೆ(ಅ), ವಾಲ್ಮೀಕಿ ನಗರ(ಮ), ಸಾಸಲು(ಅ), ಜಕ್ಕನಹಳ್ಳಿ(ಅ), ಹಟ್ಟಿಹಳ್ಳಿ(ಅ), ಗೊಲ್ಲರಹಟ್ಟಿ(ಮ), ಬಳ್ಳೇಕಟ್ಟೆ, ಹರಿಗೊಂಡನಹಳ್ಳಿ, ಬ್ಯಾಡರಹಳ್ಳಿ ಕಾವಲ್, ಡಿ.ಹೊಸಹಳ್ಳಿ, ಜನತಾಕಾಲೋನಿ(ಮ).
4	04-ಬಾಣಸಂದ್ರ	ಬಾಣಸಂದ್ರ, ಬಾಣಸಂದ್ರಪಾಳ್ಯ(ಮ), ಹುಳಿಸಂದ್ರ(ಅ), ಗುಳದಹಳ್ಳಿ(ಅ), ಎ.ಹೊಸಹಳ್ಳಿ(ಅ), ಎ.ಹೊಸಹಳ್ಳಿ ಪಾಳ್ಯ(ಮ), ಬೊಮ್ಮೇನ ಹಳ್ಳಿ(ಅ), ಸೋಮಲಾ ಪುರ(ಅ), ವೆಂಕಟಾಪುರ(ಮ), ದೇವರಹಟ್ಟಿ(ಮ), ಕುಣಿಕೇನಹಳ್ಳಿ(ಅ), ಬಲಮಾದಿಹಳ್ಳಿ(ಅ), ರಂಗನಾಥ ಪುರ(ಮ), ತೋಪೇಗೌಡ ಪಾಳ್ಯ(ಮ), ಕೋಡಿಹಳ್ಳಿ ಬೋವಿ ಕಾಲೋನಿ(ಮ), ಹರಿಜನಕಾಲೋನಿ, ಬುಗುಡನಹಳ್ಳಿ(ಅ), ಮರಾರಿಪಾಳ್ಯ(ಮ), ಲೋಕಮ್ಮನಹಳ್ಳಿ ಗೊಲ್ಲರ ಹಟ್ಟಿ(ಮ), ಚೌಡೇನಹಳ್ಳಿ(ಅ), ಬಸವನ ಹಳ್ಳಿ(ಮ), ಬೆಸ್ತರಪಾಳ್ಯ(ಮ), ಹರಿದಾಸನ ಹಳ್ಳಿ(ಮ), ಎನ್.ಮಂಚೇನಹಳ್ಳಿ(ಅ), ಎನ್.ಮಂಚೇನಹಳ್ಳಿಪಾಳ್ಯ(ಮ).

ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
5	05-ಮಲ್ಲಾಘಟ್ಟ ಅಮಾನಿಕರೆ	ಆನೆಕರೆ(ಅ), ಆನೆಕರೆ ಪಾಳ್ಯ(ಮ), ಆನೆಕರೆ ಬೋವಿಕಾಲೋನಿ (ವಡ್ಡರಹಟ್ಟಿ)(ಮ), ಕುರುಬರಪಾಳ್ಯ(ಮ), ಸೇಂದಿಯವರಕಾಲೋನಿ(ಮ), ನಾಯಕನಘಟ್ಟ, ಮಲ್ಲಾಘಟ್ಟ, ತಾವರೆಕರೆ, ಕೊರಮನಹಟ್ಟಿ(ಮ), ಗಟ್ಟಿನಾಯಕನ ಕರೆ (ಮ), ಕೋಳಘಟ್ಟ, ಕೋಳಘಟ್ಟ ಕಾವಲ್ (ಬೆ), ತೊರೆ ಮಾವಿನಹಳ್ಳಿ, ಗೊಲ್ಲರಹಟ್ಟಿ(ಮ), ಭೂವನಹಳ್ಳಿ ಮಾಳೆ(ಮ), ಭೂವನಹಳ್ಳಿ, ಭೂವನಹಳ್ಳಿ ಪಾಳ್ಯ(ಮ), ಮಲ್ಲಾಘಟ್ಟ ಅಮಾನಿಕರೆ, ಎನ್ ಗಂಗನಹಳ್ಳಿ, ಮಂತ್ರಿಕೇನಹಳ್ಳಿ, ಎನ್. ಮಾವಿನಹಳ್ಳಿ, ಮಂತ್ರಿಕೇನಹಳ್ಳಿ ಗೊಲ್ಲರಹಟ್ಟಿ, ದೇವರಮನೆ ಪಾಳ್ಯ (ಮ), (ನೀರಗುಂದ ಪಾಳ್ಯ)(ಮ), ಕಾಳಪ್ಪನ ಪಾಳ್ಯ(ಮ), ಗೊಲ್ಲರಹಟ್ಟಿ(ಮ), ನೀರಗುಂದ, ಅಜ್ಜೀನಹಳ್ಳಿ, ಪುಂಡರೀಕನ ಕಲ್ಲಹಳ್ಳಿ (ಪಿ.ಕಲ್ಲಹಳ್ಳಿ), ಮುದ್ದಾಪುರ, ಸೀಗೇಹಳ್ಳಿ, ನಮ್ಮದಿ ಗ್ರಾಮ, ಹನುಮಂತನಗರ, ಶಾಂತಿಗ್ರಾಮ.
6	06- ಮುನಿಯೂರು	ಮುನಿಯೂರು(ಅ), ಬಿಡಿಸ್ವಾಸ್ತಿ(ಬೆ), ವಿವೇಕಾನಂದನಗರ(ಮ), ದೊಂಬರಪಾಳ್ಯ(ಮ), ಅತ್ತಿಕುಳ್ಳೆಪಾಳ್ಯ(ಮ), ಆನಂದನ ಪಾಳ್ಯ(ಮ), ತುರುವೇಕರೆ ಅಮ್ಮತ್ ಮಹಲ್ ಕಾವಲ್(ಬೆ), ಗೊಟ್ಟಿಕರೆ(ಮ), ಮಾದಾ ಪಟ್ಟಣ(ಮ), ಶ್ರೀರಾಮಪುರ, ಗೊಟ್ಟಿಕರೆ ಪಾಳ್ಯ(ಮ), ಎಂ ಬೇವಿನಹಳ್ಳಿ, ಬಳ್ಳೇಕಟ್ಟೆ, ಕಾಳಂಜಿ ಹಳ್ಳಿ(ಅ), ದೊಡ್ಡೇನಹಳ್ಳಿ(ಮ), ದೊಡ್ಡೇನಹಳ್ಳಿ ಗೊಲ್ಲರಹಟ್ಟಿ(ಮ), ದೊಡ್ಡೇನಹಳ್ಳಿ ಜನತಾ ಕಾಲೋನಿ. ಎಂ.ಗಂಗನಹಳ್ಳಿ, ಮಾದಿಹಳ್ಳಿ(ಅ), ಮಾದಿಹಳ್ಳಿ ಪಾಳ್ಯ(ಮ), ಅರಳೀಕರೆ(ಅ), ಅರಿಶಿನದಹಳ್ಳಿ, ಅರಳೀಕರೆ ಮಾಳೆ(ಮ), ವಿಶ್ವನಾಥ ಪುರ(ಮ), ದ್ವಾರನ ಹಳ್ಳಿ(ಅ), ದ್ವಾರನಹಳ್ಳಿ ಗೊಲ್ಲರ ಹಟ್ಟಿ(ಮ), ಕಳ್ಳನಕರೆ(ಅ), ಕಳ್ಳನಕರೆ ಗೊಲ್ಲರ ಹಟ್ಟಿ(ಮ), ಆನೆಮಳೆ(ಅ), ಆನೆಮಳೆ ಪಾಳ್ಯ(ಮ), ಸಂಕಲಾಪುರ(ಅ), ಹುಲ್ಲೇಬಾರೆ ಪಾಳ್ಯ(ಮ), ಆನೆಮಳೆ ರಾಮನಗರ(ಮ), ಸಂಗಲಾಪುರ(ಅ), ಅರಳೀಕರೆ ಪಾಳ್ಯ(ಮ), ಬೊಮ್ಮೇನಹಳ್ಳಿ(ಮ), ಚಿಕ್ಕೋನಹಳ್ಳಿ.
7	07-ಕೊಂಡಜಿ	ಕೊಂಡಜಿ, ಕೊಂಡಜಿ ಹಳ್ಳಿ(ಅ), ಹರಿಜನ ಕಾಲೋನಿ(ಮ), ಜನತಾ ಕಾಲೋನಿ(ಮ), ಕರಿಗೊಂಡನಹಳ್ಳಿ(ಅ), ಭಂಟರಹಳ್ಳಿ, ಗೊಪ್ಪೇನಹಳ್ಳಿ(ಮ), ಕಲ್ಲಬೋರನಹಳ್ಳಿ(ಮ), ಲಾಳನಕಟ್ಟೆ(ಮ), ಹೊಸಕಟ್ಟೆ(ಮ), ದೊಂಬರನಹಳ್ಳಿ, ಜನತಾ ಕಾಲೋನಿ(ಮ), ಡಿ.ಗೊಲ್ಲರಹಟ್ಟಿ(ಮ), ಸೋಪನಹಳ್ಳಿ(ಮ), ಹರಿಕಾರನ ಹಳ್ಳಿ(ಅ), ಚಿಮ್ಮನಹಳ್ಳಿ(ಅ), ಜನತಾ ಕಾಲೋನಿ(ಮ), ಕುರುಬರಹಳ್ಳಿ(ಮ), ಡಿ ಶೆಟ್ಟಿಹಳ್ಳಿ, ಜನತಾ ಕಾಲೋನಿ(ಮ). ದೊಡ್ಡಗೊರಾಘಟ್ಟ(ಅ), ಹರಿಜನ ಕಾಲೋನಿ(ಮ), ಚಿಕ್ಕಗೊರಾ ಘಟ್ಟ(ಅ), ಸಿದ್ದನಹಟ್ಟಿ(ಮ), ಆಲದೇವರ ಹಟ್ಟಿ(ಮ), ಹರಿಜನಕಾಲೋನಿ(ಮ), ಅಕ್ಕಳ ಸಂದ್ರ(ಅ), ಬೀಚನಹಳ್ಳಿ, ಬೀಚನಹಳ್ಳಿ ಹರಿಜನ ಕಾಲೋನಿ .ಸಾರಿಗೆಹಳ್ಳಿ(ಅ), ಸಾರಿಗೆಹಳ್ಳಿ ಪಾಳ್ಯ(ಮ), ಸಾರಿಗೆಹಳ್ಳಿ ಅಮಾನಿಕರೆ(ಬೆ), ಮಾಚೇನಹಳ್ಳಿ, ಮಾಚೇನಹಳ್ಳಿ ಗೊಲ್ಲರ ಹಟ್ಟಿ(ಮ), ರಾಮಡಿಹಳ್ಳಿ, ರಾಮಡಿಹಳ್ಳಿ ಜನತಾ ಕಾಲೋನಿ(ಮ), ಸಾರಿಗೆಹಳ್ಳಿ ಅಮ್ಮತ್ ಮಹಲ್ ಕಾವಲ್(ಬೆ), ಕೆ.ಕೊಪ್ಪ(ಅ), ಕುರುಗೋಡುಪಾಳ್ಯ(ಮ), ರಾಯಸಂದ್ರ(ಅ), ಜಿ.ಮಂಚೇನಹಳ್ಳಿ(ಅ), ಗೊಲ್ಲರಹಟ್ಟಿ, ಅಕ್ಕಳಸಂದ್ರ ಗೊಲ್ಲರಹಟ್ಟಿ(ಮ), ತೋವಿನಕರೆ, ತೋವಿನಕರೆ ಗೊಲ್ಲರಹಟ್ಟಿ(ಮ).
8	08-ವಡವನಘಟ್ಟ	ವಡವನಘಟ್ಟ, ಕಪ್ಪೂರು(ಮ), ಗಿಡ್ಡನಪಾಳ್ಯ(ಮ), ತುಂಬೆಪುರ(ಮ), ಹರಳಹಳ್ಳಿ(ಅ), ಅಂಗಡಿಗರೆ(ಅ), ಬ್ಯಾಲಹಳ್ಳಿ(ಅ), ಬ್ಯಾಲಹಳ್ಳಿ ಗೇಟ್(ಮ), ಬ್ಯಾಲಹಳ್ಳಿ ಗೇಟ್ ಕಾಲೋನಿ(ಮ), ಬ್ಯಾಲಹಳ್ಳಿ ಗೊಲ್ಲರಹಟ್ಟಿ(ಮ), ನೇರಳೆ ಕಟ್ಟೆ(ಅ),

ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ನೇರಳೆಕಟ್ಟೆಗೊಲ್ಲರಹಟ್ಟಿ(ಮ), ಮಲ್ಲ ದೇವನಹಳ್ಳಿ(ಅ), ಗೊಲ್ಲರಹಟ್ಟಿ(ಮ), ದೊಡ್ಡ ಮಾರ್ಗೋನಹಳ್ಳಿ(ಅ), ಆಯರಹಳ್ಳಿ(ಅ), ವಡೇರಹಳ್ಳಿ, ಗೊಲ್ಲರಹಟ್ಟಿ(ಮ), ತಾಳಕೆರೆ(ಅ), ಹಿರೇ ಡೊಂಕಿಹಳ್ಳಿ(ಮ), ಪುರ ಅಮ್ಮತ್ ಮಹಲ್ ಕಾವಲ್, ಪುಟ್ಟಮಾದಿಹಳ್ಳಿ, ಮುಸ್ಲಿಂ ಕಾಲೋನಿ, ಪುರ(ಅ), ಪುರಅಮಾನಿಕೆರೆ(ಅ), ಚಂಡೂರು, ಡಿ.ಕಲ್ಕರೆ, ಡೊಂಕಿಹಳ್ಳಿ, ಡೊಂಕಿಹಳ್ಳಿ ಗೊಲ್ಲರಹಟ್ಟಿ, ಕಲ್ಲೆಣ(ಬೆ), ಮಂಗಿಹಳ್ಳಿ.
9	09-ಮಾಯಸಂದ್ರ	ಮಾಯಸಂದ್ರ, ಚಿಕ್ಕಶೆಟ್ಟಿಕೆರೆ, ಜನಾರ್ದನಪುರ, ಕಲ್ಲುನಾಗತಿಹಳ್ಳಿ, ಆನಡಗು, ಜೋಗರಪಾಳ್ಯ(ಮ), ತಿಮ್ಮಾಪುರ(ಮ), ದೊಡ್ಡಶೆಟ್ಟಿಕೆರೆ, ಜನತಾಕಾಲೋನಿ(ಮ), ಧಣನಾಯಕನಪುರ ಕಾವಲ್(ಬೆ), ಮುಗಳೂರು, ಗೊಲ್ಲರಹಟ್ಟಿ, ಸೊರವನ ಹಳ್ಳಿ, ಗೊಲ್ಲರಹಟ್ಟಿ(ಮ), ಕೋಡಿನಾಗಸಂದ್ರ(ಅ), ಕೆರೆವಳಗೆರೆಹಳ್ಳಿ, ಹೇಮಾವತಿ ಕಾಲೋನಿ(ಮ), ಬೊಮ್ಮೇನಹಳ್ಳಿ, ತೂಬಿನ ಕಟ್ಟಿ(ಮ), ಕಂಚೀಹಟ್ಟಿ(ಮ), ಹೊಣಕೆರೆ, ಹೊಣಕೆರೆ ಗೊಲ್ಲರಹಟ್ಟಿ(ಮ), ಮುಗಳೂರು ಗೊಲ್ಲರಹಟ್ಟಿ (ಮ).
10	10-ಮಾವಿನಕೆರೆ	ಮಾವಿನಕೆರೆ(ಅ), ರಾಜಾಪುರ(ಬೆ), ಮುದಿಗೆರೆ(ಅ), ಕಾಡಸೂರು(ಅ), ಕಾಡಸೂರು ಜನತಾ ಕಾಲೋನಿ(ಮ), ಬ್ಯಾಡರಹಳ್ಳಿ(ಅ), ಕರಡಿಗರೆ(ಅ), ಹರಳಹಳ್ಳಿ(ಮ), ಮೇಲಿನವಳಗೆರೆಹಳ್ಳಿ(ಅ), ಜಿ.ಸಿ ನಗರ (ಮ), ಮುದ್ದೆ ಮಾರನಹಳ್ಳಿ(ಮ), ಇಳ್ಳೇನಹಳ್ಳಿ ಕಾವಲ್(ಬೆ), ಮುತ್ತುಗದಹಳ್ಳಿ, ನಾಗಲಾಪುರ, ಕೆ ಹೊಸಹಳ್ಳಿ(ಮ), ದೇವನಾಯಕನಹಳ್ಳಿ, ಚಿಕ್ಕಪುರ, ನಂದಿಕಲ್ಕರೆ(ಮ), ಬೆಂಕಿಕೆರೆ ಬೀದಿಗಾನಹಳ್ಳಿ(ಮ), ಒಬ್ಬೇನಾಗಸಂದ್ರ, ಕಾಚೀಹಳ್ಳಿ(ಅ), ಮದ್ದನಹಳ್ಳಿ(ಮ), ಹೆಡ್ಡನ ಕಟ್ಟಿ(ಮ).
11	11-ಗೋಣಿ ತುಮಕೂರು	ಗೋಣಿ ತುಮಕೂರು, ಹರಿಜನ ಕಾಲೋನಿ(ಮ), ಜನತಾ ಕಾಲೋನಿ(ಮ), ನಡುವನ ಹಳ್ಳಿ(ಅ), ಹೆಡಗೇಹಳ್ಳಿ(ಅ), ದೇವಿಹಳ್ಳಿ(ಅ), ಕಡೇಹಳ್ಳಿ, ಬಡಗರಹಳ್ಳಿ, ಕಡೇಹಳ್ಳಿ ಕಾವಲ್(ಗಾಂಧಿ ಗ್ರಾಮ), ಹುಲಿಕೆರೆ, ಆಬಲಕಟ್ಟಿ, ಕ್ಯಾಮಸಂದ್ರ(ಅ), ಹರಿಜನ ಕಾಲೋನಿ(ಮ), ರಂಗನಾಥಪುರ(ಮ), ತಂಡಗ(ಅ), ಗವೀಪುರ(ಮ), ಕೋಳಾಲ, ವಿರಲದೇವರಹಳ್ಳಿ.
12	12-ಕೊಡಗೇಹಳ್ಳಿ	ಕೊಡಗೇಹಳ್ಳಿ, ಮರಸರಕೊಟ್ಟಿಗೇ(ಮ), ಹಂದಿ ಜೋಗರಪಾಳ್ಯ(ಮ), ಕಲ್ಕರೆ(ಅ), ಕಲ್ಕರೆ ಪಾಳ್ಯ(ಮ), ತುರುವೇಕೆರೆ ರೂರಲ್, ಹಾವಾಳ(ಮ), ಕೊಟ್ಟೂರನ ಕೊಟ್ಟಿಗೇ(ಮ), ಗೊಂದಿ(ಬೆ), ಸೊಳಕೆರೆ(ಅ), ಸೊಳಕೆರೆ ಪಾಳ್ಯ(ಮ), ತುರುವೇಕೆರೆ ಅಮಾನಿಕೆರೆ, ಟಿ.ಹೊಸಹಳ್ಳಿ, ಜನತಾ ಕಾಲೋನಿ(ಮ), ಚಿಕ್ಕ ತುರುವೇಕೆರೆ, ಇಂದಿರಾ ನಗರ(ಮ), ಗುಡ್ಡೇನಹಳ್ಳಿ, ಗಂಟಾಪುರ, ಬೆಸ್ತರಹಟ್ಟಿ, ಸೋಮೇನಹಳ್ಳಿ, ಸೋಮೇನಹಳ್ಳಿ ಕಾಲೋನಿ, ಸೋಮೇನಹಳ್ಳಿ ಪಾಳ್ಯ, ಸೋಮೇನಹಳ್ಳಿ ಗೇಟ್, ಸೋಮೇನಹಳ್ಳಿ ಗೊಲ್ಲರಹಟ್ಟಿ(ವಡ್ಡರಹಟ್ಟಿ), ಹರಿಜನ ಕಾಲೋನಿ, ದೊಡ್ಡಾಘಟ್ಟ.
13	13-ಕಣತೂರು	ಕಣತೂರು, ಜನತಾ ಕಾಲೋನಿ(ಮ), ಮೇಲನಹಳ್ಳಿ, ಈಡಿಗರಹಟ್ಟಿ(ಮ), ಹರಿಜನಕಾಲೋನಿ(ಮ), ಕೆ.ಮಾವಿನಹಳ್ಳಿ,, ಜನತಾ ಕಾಲೋನಿ, ಕೆ. ಬೇವಿನಹಳ್ಳಿ, ಜನತಾ ಕಾಲೋನಿ(ಮ), ಹಬಕನಹಳ್ಳಿ, ಹೊಸೂರು(ಮ), ಮುದ್ದನಹಳ್ಳಿ, ಗೊಲ್ಲರ ಹಟ್ಟಿ(ಮ), ಲಕ್ಕೀರಾಮನಪಾಳ್ಯ(ಮ), ಹೊಸೂರು(ಮ), ಆಲದಹಳ್ಳಿ, ಗೋಪಾಲಪುರ(ಮ), ಕೆ ಗಂಗನಹಳ್ಳಿ, ಬ್ರಹ್ಮ ದೇವರಹಳ್ಳಿ, ಹುಲಿಕಲ್, ಸೋಪನಹಳ್ಳಿ, ಗೋವಿಂದಘಟ್ಟ, ಮಾರಪ್ಪನ ಹಳ್ಳಿ, ಚಿಕ್ಕಳ್ಳಿಕಾವಲ್, ಹುಣಸೇಮರದ ಹಳ್ಳಿ, ಸಾದರಹಳ್ಳಿ, ಗೊಲ್ಲರಹಟ್ಟಿ(ಮ), ಬಸವನಹಳ್ಳಿ, ರಂಗನಹಳ್ಳಿ(ಮ), ಜನತಾ ಕಾಲೋನಿ(ಮ), ಬೋವಿಹಟ್ಟಿ(ಮ), ಚಂದ್ರಾಪುರ, ವಡೇರಹಳ್ಳಿ ಕಾವಲ್ (ಬೆ).



ತುಮಕೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
14	14-ದಬ್ಬೇ ಘಟ್ಟ	ದಬ್ಬೇಘಟ್ಟ, ಬುರುಡೇಹೊಸಹಳ್ಳಿ(ಬೆ), ಇಂದಿರಾನಗರ, ಹಿಂಡು ಮಾರನ ಹಳ್ಳಿ, ಗೊಟ್ಟಿಕೆರೆ, ಬೆನಕನಕೆರೆ, ಚಿಕ್ಕಬೆನಕನಕೆರೆ(ಮ), ಬೆಂಡಕೆರೆ(ಮ), ಅರೇಹಳ್ಳಿ(ಮ), ಹೊಸೂರು, ಹೊಡಕೇಘಟ್ಟ(ಮ), ಬೀಚನಹಳ್ಳಿ, ಪುರ(ಮ), ಗೂರಲಮರ, ಮಲ್ಲೇನಹಳ್ಳಿ(ಮ), ಆಲದ ಹಳ್ಳಿ(ಮ), ಅರೇ ಮಲ್ಲೇನಹಳ್ಳಿ(ಮ), ಗೊಲ್ಲರ ಹಟ್ಟಿ(ಮ), ಬಿಗನೇನಹಳ್ಳಿ, ಹಳ್ಳದ ಹೊಸಹಳ್ಳಿ, ಲಕ್ಷ್ಮಿ ದೇವರಹಳ್ಳಿ (ಮ), ಬ್ಯಾಡರ ಕೊಡಗೇಹಳ್ಳಿ.
15	15-ಮಣಿಚಂಡೂರು	ಮಣಿಚಂಡೂರು, ಹಿತ್ತಲಕೊಪ್ಪ(ಅ), ಸೊಂಡೇಮಾಗೋನಹಳ್ಳಿ(ಅ), ದೊಡ್ಡಮಲ್ಲಿಗೆರೆ(ಅ), ದೊಡ್ಡಮಲ್ಲಿಗೆರೆ ಪಾಳ್ಯ(ಮ), ದೊಡ್ಡಮಲ್ಲಿಗೆರೆ ಗೊಲ್ಲರಹಟ್ಟಿ(ಮ), ಚಿಕ್ಕಮಲ್ಲಿಗೆರೆ(ಅ), ಕೋಡಿಹಳ್ಳಿ(ಅ), ಅಜ್ಜನಹಳ್ಳಿ(ಅ), ನಾಗೇಗೌಡನ ಪಾಳ್ಯ(ಮ), ಶೆಟ್ಟಿರಪಾಳ್ಯ(ಮ) ನಾಗೇಗೌಡನ ಬ್ಯಾಲ(ಅ), ಗೊಲ್ಲರಹಟ್ಟಿ(ಮ), ರಹೀಂಸಾಬರ ಪಾಳ್ಯ(ಮ), ಮಲ್ಲೂರು(ಅ) ಕಣಕೂರು(ಅ), ಕೆ.ದೊಡ್ಡೇರಿ(ಅ), ಮಲ್ಲೂರು ಪಾಳ್ಯ(ಮ), ಗುಡ್ಡೇನಹಳ್ಳಿ(ಅ), ಸೀಗೇಹಳ್ಳಿ(ಅ), ಸಿದ್ದನಹಟ್ಟಿ(ಮ), ಚಟ್ಟನಹಳ್ಳಿ(ಮ), ಮುರುಳಿಕುಪ್ಪೆ(ಮ), ದೊಡ್ಡೇರನಹಟ್ಟಿ(ಮ), ಕಾಡಲ್ಗಿಡದಕಾವಲ್(ಬೆ), ಮಗ್ಗದಪಾಳ್ಯ, ಶೆಟ್ಟಿಗೊಂಡನ ಹಳ್ಳಿ(ಅ), ಹನುಮಾಪುರ(ಮ), ದ್ವಾರನಹಳ್ಳಿ(ಮ), ಚನ್ನಿಗಯ್ಯನ ಪಾಳ್ಯ(ಮ), ಇಟ್ಟಿಗೆಹಳ್ಳಿ(ಅ), ಬೆಟ್ಟದ ಪಾಳ್ಯ(ಮ), ಕದರನ ಪಾಳ್ಯ(ಮ), ಹರಳಕೆರೆ(ಅ), ವಡ್ಡರಪಾಳ್ಯ(ಮ), ಮಲ್ಲದೇವನಹಟ್ಟಿ(ಮ), ಹರಳಕೆರೆ ಪಾಳ್ಯ(ಮ).
16	16-ಭೈತರ ಹೊಸಹಳ್ಳಿ	ಭೈತರ ಹೊಸಹಳ್ಳಿ, ಅಂಬಲದೇವರಹಳ್ಳಿ(ಅ), ವರಾಹಸಂದ್ರ, ಎ. ಗೊಲ್ಲರ ಹಟ್ಟಿ(ಮ), ಎ.ತಿಗಳರಪಾಳ್ಯ(ಮ) ಹಂಚಿಹಳ್ಳಿ(ಅ), ತರಮನ ಕೋಟೆ(ಅ), ಗೊಲ್ಲರಹಟ್ಟಿ(ಮ), ಮುತ್ತಂದ್ರ(ಅ), ವಿರಲಾಪುರ, ಕೊಪ್ಪ, ಮಲ್ಲೇನ ಹಳ್ಳಿ(ಅ), ದುಮ್ಮನಹಳ್ಳಿ(ಅ), ಅರಕನ ಕಟ್ಟಿ(ಮ), ಕಾಮನಹಳ್ಳಿ(ಅ), ದೊಡ್ಡ ಬೀರನಕೆರೆ(ಅ), ವಡ್ಡರ ಹಟ್ಟಿ(ಮ), ಧಣ ನಾಯಕನಪುರ(ಮ), ಚಿಕ್ಕ ಬೀರನಕೆರೆ(ಅ), ರಾಮಸಾಗರ(ಅ), ತುಯಲಹಳ್ಳಿ(ಅ), ಜಡೆಯ, ತಿಮ್ಮಾಪುರ(ಮ), ದಾಸಿಹಳ್ಳಿ, ದಾಸಿಹಳ್ಳಿಪಾಳ್ಯ(ಮ), ನಿಂಬಳ್ಳಿ(ಮ), ಕೊಮ್ಮರ ದೇವನಹಳ್ಳಿ(ಅ), ಗೊಲ್ಲರಹಟ್ಟಿ(ಮ), ತುಯಲಹಳ್ಳಿ ಪಾಳ್ಯ(ಮ), ಗೊಲ್ಲರ ಹಟ್ಟಿ(ಮ), ತುಯಲಹಳ್ಳಿ ಅಮಾನಿಕೆರೆ(ಬೆ), ತಿಗಳರಪಾಳ್ಯ(ಮ) ಲೆಂಕನಹಳ್ಳಿ(ಅ), ಜಿ.ದೊಡ್ಡೇರಿ(ಅ), ಜಿ.ದೊಡ್ಡೇರಿಪಾಳ್ಯ(ಮ), ಯರದಹಳ್ಳಿ, ಗೈನಾಥಪುರ(ಅ), ಗೈನಾಥಪುರ ಪಾಳ್ಯ(ಮ), ನರೇಗೇಹಳ್ಳಿ(ಅ).

(ಕೆ. ಆರ್. ರುದ್ರಪ್ಪ)

ನಿರ್ದೇಶಕರು (ಪಂ. ರಾಜ್ ) ಮತ್ತು

ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ

ಹಾಗೂ ಸದಸ್ಯ ಕಾರ್ಯದರ್ಶಿ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.





ಕರ್ನಾಟಕ ಸರ್ಕಾರ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ

ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-56001

ಸಂಖ್ಯೆ: ಕಪಂರಾಸೀನಿಆ/11/ಸೀನಿಆ/2022

ದಿನಾಂಕ:02-01-2023

## ಪ್ರಕಟಣೆ

**ಚಿತ್ರದುರ್ಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು **ಚಿತ್ರದುರ್ಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.**

**ಚಿತ್ರದುರ್ಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 125 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.**

**ಚಿತ್ರದುರ್ಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ.** ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

**(ಅ) ಆನ್ ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "<https://rdpr.karnataka.gov.in/rdc/public/>" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ..

3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001.

### ಕೋಷ್ಟಕ 'ಅ'

#### ಚಿತ್ರದುರ್ಗ ಜಿಲ್ಲೆ

ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ಮೊಳಕಾಲ್ಮೂರು	13
2	ಹೊಳಲ್ಕೆರೆ	19
3	ಹೊಸದುರ್ಗ	21
4	ಹಿರಿಯೂರು	23
5	ಚಿತ್ರದುರ್ಗ	24
6	ಚಳ್ಳಕೆರೆ	25
ಒಟ್ಟು		125

## ಕೋಷ್ಟಕ 'ಆ'

## ಚಿತ್ರದುರ್ಗ ಜಿಲ್ಲೆ

ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1- ಮೊಳಕಾಲ್ಲೂರು ತಾಲ್ಲೂಕು ಪಂಚಾಯತಿ</b>		
1	1-ಜಹಗೀರ್ ಬುಡ್ಡೇನಹಳ್ಳಿ	ಸಂತೇಗುಡ್ಡ, ಬಾಂಡ್ರಾವಿ, ಹನುಮನಗುಡ್ಡ(ಮ), ಬಿ.ಹನುಮಾಪುರ, ಕೃಷ್ಣರಾಜಪುರ (ಬೆ), ಜಹಗೀರ್ ಬುಡ್ಡೇನಹಳ್ಳಿ, ಸಂಜೀವರಾಯನಕೋಟೆ (ಬೆ), ಹೊಸಹಳ್ಳಿ (ಬೆ), ಮಲ್ಲೇಹರಪು, ಪಕ್ಕುತಿ, ಜಾಲಿಪೆಂಟೆ(ಬೆ), ಯರ್ರೆನಹಳ್ಳಿ (ಬೆ), ಜಿಲ್ಲದಗುಂದಿ (ಬೆ), ಜಿನಿವಾಲದಗುಡ್ಡ (ಬೆ), ಜಂಬಲಮಲ್ಲಿ, ಗೊಲ್ಲರಹಟ್ಟಿ, ಹೊಸದಡಗೂರು, ಹಳೆದಡಗೂರು, ನಲ್ಲರೆಡ್ಡಿಕೊಂಡಾಪುರ, ಓಬಳಾಪುರ, ಬಸಾಪುರ.
2	2-ತಮ್ಮೇನಹಳ್ಳಿ	ತಮ್ಮೇನಹಳ್ಳಿ, ಬೊಮ್ಮದೇವರಹಳ್ಳಿ, ಕೋನಾಪುರ, ರಾಜಾಪುರ, ಕರಡಿಹಳ್ಳಿ, ಕಣಕುಪ್ಪೆ, ಹೊಸನಾಗಲಾಪುರ (ಬೆ), ಬೊಮ್ಮಕ್ಕನಹಳ್ಳಿ, ಮುರುಡಿ, ಸ್ವಾಮಿಕರೆ (ಬೆ), ಶಿರೇಕೋಳ, ಮೇಲಿನಕಣಿವೆ, ಕೆಳಗಿನಕಣಿವೆ.
3	3-ರಾಂಪುರ	ರಾಂಪುರ, ವಡೇರಹಳ್ಳಿ, ಕೆರೆಕೊಂಡಾಪುರ.
4	4-ದೇವಸಮುದ್ರ	ದೇವಸಮುದ್ರ, ತಿಮ್ಮಲಾಪುರ, ಪೆನ್ನಮ್ಮನಹಳ್ಳಿ, ಉರ್ಧಾಳ್, ವೆಂಕಟಾಪುರ, ವಿರಲಾಪುರ.
5	5-ಸಿದ್ಧಾಪುರ	ಸಿದ್ಧಾಪುರ, ಕಾಡುಸಿದ್ಧಾಪುರ (ಮ), ಎ.ಕೆ. ಕಾಲೋನಿ(ಮ), ಹೊಸಕೋಟೆ, ಹನುಮಾಪುರ ಎಸ್, ರೊಪ್ಪ, ರಾಮಸಾಗರ, ಚಿಕ್ಕನಹಳ್ಳಿ, ಮಾಚೇನಹಳ್ಳಿ, ಹೊಸೂರು (ಮ), ಗೌರಸಮುದ್ರ, ವೀರಾಪುರ, ಹೆರೂರು.
6	6-ನಾಗಸಮುದ್ರ	ನಾಗಸಮುದ್ರ, ಹುಚ್ಚಂಗಿದುರ್ಗ.
7	7-ಚಿಕ್ಕೇರಹಳ್ಳಿ	ಚಿಕ್ಕೇರಹಳ್ಳಿ, ಭಟ್ಟಹಳ್ಳಿ, ಭೈರಾಪುರ, ಓಬಳಾಪುರ, ಅಮುಕುಂದಿ, ಹಿರೇಕೆರಹಳ್ಳಿ, ಮ್ಯಾಸರಹಟ್ಟಿ (ಮ), ಜಯಂತಿ ನಗರ (ಬೆ), ಮಹಿಮನಹಟ್ಟಿ (ಬೆ), ರಂಗಯ್ಯನದುರ್ಗ (ಬೆ), ಪುರಬೋರನಹಳ್ಳಿ (ಬೆ), ತಳವಾರಹಳ್ಳಿ, ಹೊಸಹಟ್ಟಿಯಾನೆ ಮ್ಯಾಸರಹಟ್ಟಿ (ಮ), ಗುಡ್ಡದಹಳ್ಳಿ.
8	8-ಹಾನಗಲ್	ಹಾನಗಲ್, ಕೆಇಬಿ ಕಾಲೋನಿ, ಆರ್ .ಡಿ.ಪಿ .ಕಾಲೋನಿ, ಕೊಮ್ಮನಪಟ್ಟಿ (ಮ), ಹಳೇಕೆರೆ (ಮ), ದೇವರಗುಡ್ಡ (ಮ), ಪೂಜಾರಿಹಟ್ಟಿ (ಮ), ಭುವಯ್ಯನಹಟ್ಟಿ (ಮ), ಬೊಮ್ಮಲಿಂಗನಹಳ್ಳಿ, ಕಾಟನಾಯಕನಹಳ್ಳಿ, ಮೇಗಳಹಟ್ಟಿ (ಮ), ಕೆಳಗಳಹಟ್ಟಿ (ಮ), ಸೂಲೇನಹಳ್ಳಿ.
9	9-ರಾಯಾಪುರ	ರಾಯಾಪುರ, ಮ್ಯಾಸರಹಟ್ಟಿ (ಮ), ಯರಜೇನಹಳ್ಳಿ, ಯರ್ರೆನಹಳ್ಳಿ, ಮೋಟಯ್ಯನಹಟ್ಟಿ (ಮ), ಶಂತಮ್ಮನಕಪಿಲೆ (ಮ), ಗೌಡರಹಟ್ಟಿ (ಮ), ಗೌಡರಕಪಿಲೆ (ಮ), ಸಿದ್ಧಯ್ಯನಕೋಟೆ, ವಡ್ಡರಹಟ್ಟಿ (ಮ), ಯರಪೋತಜೋಗಿಹಳ್ಳಿ, ಐನಹಳ್ಳಿ, ಮರದಜೋಗಿಹಳ್ಳಿ, ತುಪ್ಪದಕ್ಕನಹಳ್ಳಿ.
10	10-ತುಮಕೂರ್ಲಹಳ್ಳಿ	ತುಮಕೂರ್ಲಹಳ್ಳಿ, ಗೌಡರಹಟ್ಟಿ (ಮ), ಚಿಕ್ಕೋಬಹಳ್ಳಿ, ಮ್ಯಾಸರಹಟ್ಟಿ (ಮ), ಚಿಕ್ಕುಂತಿ, ದೊಣೆತಮ್ಮೇನಹಳ್ಳಿ (ಬೆ), ಅಡವಿಮಲ್ಲಾಪುರ (ಬೆ).
11	11-ಕೋನಸಾಗರ	ಕೋನಸಾಗರ, ಉಡೇವು, ನೇತ್ರನಹಳ್ಳಿ, ಕುಂಟೋಬಯ್ಯನಹಟ್ಟಿ (ಮ), ಕೆಂಗೋಬಯ್ಯನಹಟ್ಟಿ (ಮ), ಏಣಿಮೇಗಳಹಟ್ಟಿ (ಮ), ಸಣ್ಣ ಪಾಪಯ್ಯನಹಟ್ಟಿ (ಮ), ಕಪಡ ಬಂಡೇಹಟ್ಟಿ (ಮ), ಮ್ಯಾಕಲ ಓಬಯ್ಯನಹಟ್ಟಿ (ಮ), ಮರ್ಲಹಳ್ಳಿ, ಮುದ್ದಯ್ಯನಹಟ್ಟಿ (ಮ), ಎ.ಕೆ. ಹಟ್ಟಿ(ಮ), ಗೊಲ್ಲಾನಾಗಯ್ಯನಹಟ್ಟಿ (ಮ), ಬಂಗೇರಹಟ್ಟಿ (ಮ), ಬಡಸೂರಯ್ಯನಹಟ್ಟಿ, ಗುಂಡೂರು, ಗೊಲ್ಲರಹಟ್ಟಿ (ಮ), ಕುಂಟೋಬಯ್ಯನಹಟ್ಟಿ.
12	12-ಕೊಂಡಹಳ್ಳಿ	ಕೊಂಡಹಳ್ಳಿ, ಗೊಲ್ಲರಹಟ್ಟಿ (ಮ), ವಿಚಾರಹಟ್ಟಿ (ಮ), ನರಸಪ್ಪನಕಪಿಲೆ (ಮ), ಮಾರಮ್ಮನಹಳ್ಳಿ, ನೇರ್ಲಹಳ್ಳಿ, ಕೂಡ್ಲಿಗೇರಹಟ್ಟಿ (ಮ), ಬೆಳವಿನಮರದಹಟ್ಟಿ (ಮ), ವಿಚಾರಹಟ್ಟಿ (ಮ), ಜಂಗ್ಗಿಸೂರಯ್ಯನಹಟ್ಟಿ (ಮ), ಓದಿನೋಬಯ್ಯನಹಟ್ಟಿ (ಮ), ಎ.ಕೆ ಕಾಲೋನಿ(ಮ), ಸುಂಕದಾರಹಟ್ಟಿ (ಮ).

ಚಿತ್ರದುರ್ಗ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
13	13-ಬೊಮ್ಮಗೊಂಡನಕೆರೆ	ಬೊಮ್ಮಗೊಂಡನಕೆರೆ, ರಾವಲಕುಂಟೆ (ಮ), ಮೊಗಲಹಳ್ಳಿ, ಮುತ್ತಿಗಾರಹಳ್ಳಿ, ಮ್ಯಾಸರಹಟ್ಟಿ (ಮ), ಸೂರಮ್ಮನಹಳ್ಳಿ, ಅರವಿನದೊಡ್ಡಿ (ಬೆ), ಕಮ್ಮಾರ್ ಕಾವಲ್ (ಬೆ), ದುಪ್ಪಿ (ಬೆ) .
<b>2- ಚಳ್ಳಕೆರೆ ತಾಲ್ಲೂಕು ಪಂಚಾಯಿತಿ</b>		
1	1-ಮಲ್ಲೂರಹಳ್ಳಿ	ಮಲ್ಲೂರಹಳ್ಳಿ, ಎ.ಕೆ. ಕಾಲೋನಿ, ಮ್ಯಾಸರಹಟ್ಟಿ(ಮ), ಬಲ್ಲನಾಯಕನಹಟ್ಟಿ ಮತ್ತು ಕಪಿಲೆಗಳು ಮತ್ತು ಮಜಿರೆಗಳು, ದಾಸರಮುತ್ತೇನಹಳ್ಳಿ, ಮೂಗೋಬಯ್ಯನಹಟ್ಟಿ, ರೇಖಲಗರೆ, ಭರಮಸಾಗರ, ಕಂಪ್ಲಿಸಾಗರ, ಗೊಲ್ಲರಹಟ್ಟಿ(ಮ), ಲಂಬಾಣಿಹಟ್ಟಿ(ಮ), ರೇಖಲಗರೆ ಕಾವಲ್ (ಬೆ), ಅಬ್ಬೇನಹಳ್ಳಿ, ಕೊರಡಿಹಳ್ಳಿ, ಗಿಡ್ಡಹಳ್ಳಿ(ಬೆ), ತೊರಕೋಲಮ್ಮನಹಳ್ಳಿ, ಗುಂತಕೋಲಮ್ಮನಹಳ್ಳಿ, ಮಲೆಬೋರನಹಟ್ಟಿ.
2	2-ಹಿರೇಹಳ್ಳಿ	ರುದ್ರಮ್ಮನಹಳ್ಳಿ, ಪಾಲನಾಯಕನಕೋಟೆ(ಮ), ಕೆರೆಹಿಂದಲ ಬೋರಪ್ಪನಕಪಿಲೆ(ಮ), ಕುರುಬರಕಪಿಲೆ(ಮ), ಕಾಕಿಬೋರನಹಟ್ಟಿ(ಮ), ರೊಂದರಕಪಿಲೆ(ಮ), ಹಿರೇಹಳ್ಳಿ, ಮುಸ್ಸಲಗುಮ್ಮಿ, ಚೌಳಕೆರೆ, ಬುಕ್ಕೂರಹಳ್ಳಿ..
3	3-ಗೌರಸಮುದ್ರ	ಗೌರಸಮುದ್ರ, ಹನುಮಂತನಹಳ್ಳಿ, ಗೊಲ್ಲರಹಟ್ಟಿ(ಮ), ಬಂಡೆತಿಮ್ಮಾಪುರ, ಕೋತ್ತೂರಹಟ್ಟಿ(ಮ), ಲಕ್ಕಯ್ಯನಹಟ್ಟಿ(ಮ), ದೊಡ್ಡನಾಗಯ್ಯನಹಟ್ಟಿ(ಮ), ಓಬಣ್ಣನಹಳ್ಳಿ, ಎ.ಕೆ. ಕಾಲೋನಿ, ಬಜ್ಜಯ್ಯನಹಟ್ಟಿ(ಮ), ಬೆಲ್ಲದ ಈಡಿಗರಹಟ್ಟಿ(ಮ), ಓಬಣ್ಣನಹಳ್ಳಿ ಕಾವಲ್ (ಬೆ).
4	4-ತಳಕು	ತಳಕು, ಗಿರಿಯಮ್ಮನಹಳ್ಳಿ, ಬೊಮ್ಮಯ್ಯನಹಟ್ಟಿ(ಮ), ಕಂಗಯ್ಯನಹಟ್ಟಿ, ಬಾಲಯ್ಯನಹಟ್ಟಿ(ಮ), ಚಿಕ್ಕಮ್ಮನಹಳ್ಳಿ, ಕ್ಯಾತಯ್ಯನಹಟ್ಟಿ, ನೀಬೂರು ಕಪಿಲೆ, ಪಟ್ಟಯ್ಯನಹಟ್ಟಿ, ಮ್ಯಾಕಲೂರಹಟ್ಟಿ, ಬಂಗಾರಚನ್ನಯ್ಯನಹಟ್ಟಿ, ಮನ್ನೇಕೋಟೆ, ಕೋಡಿಹಳ್ಳಿ(ಮ), ಭೋವಿಕಾಲೋನಿ(ಮ), ಕೊಂಗದಿಮ್ಮಯ್ಯನಕಪಿಲೆ(ಮ), ಹೊಸಹಳ್ಳಿ(ಮ), ಕೆರೆಯಾಗಲಹಳ್ಳಿ.
5	5-ಘಟಪರ್ತಿ	ಘಟಪರ್ತಿ, ಅಜ್ಜನಹಳ್ಳಿ(ಮ), ಬನವಿಗೊಂಡನಹಳ್ಳಿ, ಹೊನ್ನೂರು, ಚನ್ನಗಾನಹಳ್ಳಿ, ಲಂಬಾಣಿಹಟ್ಟಿ(ಮ), ಬಂಜಿಗರೆ, ಹಂಜಿಮುತ್ತೇನಹಳ್ಳಿ (ಬೆ), ವಲಸೆ, ಲಂಬಾಣಿಹಟ್ಟಿ, ತಿಮ್ಮಣ್ಣನಹಳ್ಳಿ, ಲಂಬಾಣಿಹಟ್ಟಿ (ಹರಿಶ್ಚಂದ್ರನಾಯಕನಹಳ್ಳಿ).
6	6-ದೇವರೆಡ್ಡಹಳ್ಳಿ	ದೇವರೆಡ್ಡಹಳ್ಳಿ, ದೇವರಹಳ್ಳಿ, ಭೋಗನಹಳ್ಳಿ, ಮಿಟ್ಟಕಟ್ಟಿ(ಮ), ಮಲ್ಲಸಮುದ್ರ, ಗೌರಸಮುದ್ರಕಾವಲ್(ರಾಮೇಶ್ವರ), ಬುಕ್ಕಾಂಬೂದಿ, ಚಿಕ್ಕಹಳ್ಳಿ, ಬೇಡರೆಡ್ಡಹಳ್ಳಿ.
7	7-ನೆಲಗೇತನಹಟ್ಟಿ	ನೆಲಗೇತನಹಟ್ಟಿ, ಸರ್ಜಪ್ಪನಹಳ್ಳಿ, ಹಿರೇಕೆರೆ ಕಾವಲ್, ಗೊಲ್ಲಹಳ್ಳಿ, ಉಪ್ಪಾರಹಟ್ಟಿ(ಮ), ರಾಮದುರ್ಗ (ದೊಣೆಮಂಡಲಹಟ್ಟಿ), ದೊರೆಯಾಗಳಹಟ್ಟಿ(ಮ), ಗೌಡಗರೆ, ಕವಲನಹಳ್ಳಿ, ಜೋಗಿಹಟ್ಟಿ, ಎ.ಕೆ. ಕಾಲೋನಿ, ಹೊಸಜೋಗಿಹಟ್ಟಿ, ಮಲ್ಲೂರಹಟ್ಟಿ, ಭೀಮಗೊಂಡನಹಳ್ಳಿ, ಬೈರನಾಯಕನಹಟ್ಟಿ.
8	8-ನೇರ್ಲಗುಂಟೆ	ನೇರ್ಲಗುಂಟೆ, ಅಂಬೇಡ್ಕರ್ ನಗರ, ಯರಮಂಚಯ್ಯನಹಟ್ಟಿ(ಮ), ಕುರುಬರಹಟ್ಟಿ(ಮ), ಮ್ಯಾಸರಹಟ್ಟಿ, ಕಪಿಲೆ(ಮ), ಭತ್ತಯನಹಟ್ಟಿ, ಮಲ್ಲವ್ವನಹಳ್ಳಿ, ಕಾರ್ತಿಕೇನಹಟ್ಟಿ, ದಾಸರಗಿಡ್ಡನಹಟ್ಟಿ(ಮ), ಲಿಂಗಪ್ಪನಹಳ್ಳಿ(ಬೆ), ಕಾಟವ್ವನಹಳ್ಳಿ, ಭೀಮನಕೆರೆ, ಎನ್. ದೇವರಹಳ್ಳಿ, ಮಜಿರೆ ಕಪಿಲೆಗಳು, ಬಗಲೇರಹಟ್ಟಿ(ಮ), (ಇಂದಿರಾನಗರ), ಎ.ಕೆ ಕಾಲೋನಿ, ಗೊಲ್ಲರಹಟ್ಟಿ, ಜೋಗರಕಾಲೋನಿ, ಹೊಸೂರು, ತಿಪ್ಪಯ್ಯನಕೋಟೆ, ಕಾಲೆದಹಟ್ಟಿ, ವರಪು, ಪುರಿಚಿನ್ನಯ್ಯನಹಟ್ಟಿ (ಮ), ಮರ್ಫಯ್ಯನಹಟ್ಟಿ(ಮ), ಕೆರೆಮುಂದಲಹಟ್ಟಿ(ಬೆ), ವರಪು ಕಾವಲ್.
9	9-ಎನ್ ಮಹದೇವಪುರ	ಎನ್.ಮಹದೇವಪುರ, ಖುದಾಪುರ, ಲಂಬಾಣಿಹಟ್ಟಿ(ಮ), ಮನಮ್ಮನಹಟ್ಟಿ, ಕುರಿಘಾರಂ(ಖುದಾಪುರ), ಗೌರಿಪುರ, ತಿಮ್ಮಪ್ಪಯ್ಯನಹಳ್ಳಿ.

ಚಿತ್ರದುರ್ಗ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಜಂಬಯ್ಯನಹಟ್ಟಿ, ಗೊಲ್ಲರಹಟ್ಟಿ(ಮ), ಗಜ್ಜುಗಾನಹಳ್ಳಿ, ರಾಮಸಾಗರ, ಗಿಡ್ಡಾಪುರ, ಓಬಯ್ಯನಹಟ್ಟಿ, ಗೊಲ್ಲರಹಟ್ಟಿ.
10	10-ದೊಡ್ಡಉಳ್ಳಾತಿ	ದೊಡ್ಡಉಳ್ಳಾತಿ, ಚಿಕ್ಕಉಳ್ಳಾತಿ, ಉಳ್ಳಾತಿ ಕಾವಲ್, ಕಾಲುಮೇಹಳ್ಳಿ, ಗೌಡರಹಟ್ಟಿ (ಮ), ಜಾನಮ್ಮನಹಳ್ಳಿ(ಮ), ಯಾದಲಗಟ್ಟಿ, ಗೊಲ್ಲಹಟ್ಟಿ(ಮ), ಕ್ಯಾತಗೊಂಡನಹಳ್ಳಿ.
11	11-ಮೈಲನಹಳ್ಳಿ	ಮೈಲನಹಳ್ಳಿ, ಬೂದಿಹಳ್ಳಿ(ಮ), ಚಿತ್ರನಾಯಕನಹಳ್ಳಿ, ಗುಡಿಹಳ್ಳಿ, ಕಸವಿಗೊಂಡನಹಳ್ಳಿ, ಕಾಟಂದೇವರಕೋಟೆ, ತಪ್ಪಗೊಂಡನಹಳ್ಳಿ.
12	12-ಓಬಳಾಪುರ	ಓಬಳಾಪುರ, ಓಬಳಾಪುರಕಾವಲ್(ಬೆ), ದಾಸಲಹಳ್ಳಿ(ಮ), ಶಂಕಪ್ಪನಕುಂಟೆ(ಮ), ಕೋಡಿಹಟ್ಟಿ(ಮ), ಪಾತಪ್ಪನಗುಡಿ, ದೊಡ್ಡಬಾದಿಹಳ್ಳಿ, ಚಿಕ್ಕಬಾದಿಹಳ್ಳಿ, ದೊಣಹಳ್ಳಿ, ದೊಣಹಳ್ಳಿಕಾವಲ್ ( ಬೆ), ತಿಪ್ಪಾರಡ್ಡಹಳ್ಳಿ, ಪದ್ವಿತಿಮ್ಮಯ್ಯನಪಾಳ್ಯ(ಮ), ನಾಗಣ್ಣಪಾಳ್ಯ(ಮ), ಬಸಾಪುರ, ರೇಣುಕಾಪುರ.
13	13-ಜಾಜೂರು	ಜಾಜೂರು, ಜಾಜೂರು ಕಾವಲ್(ಗೊಲ್ಲರಹಟ್ಟಿ), ಕಾಮಸಮುದ್ರ(ಮ), ನಾಗಗೊಂಡನಹಳ್ಳಿ, ಲಕುಮಗೊಂಡನಹಳ್ಳಿ, ಮೋದೂರು, ಮೋದೂರು ಕಾವಲ್, ಕರ್ಲಹಟ್ಟಿ(ಮ), ಪಗಡಲಬಂಡೆ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ವೃಂದಾನಹಳ್ಳಿ, ಪಗಡಲಬಂಡೆ ಕಾವಲ್, ಕೋರ್ಲಕುಂಟೆ, ಗೊಲ್ಲರಹಟ್ಟಿ, ಬಡಗಟ್ಟಿ, ಪುಟ್ಟೋರಹಳ್ಳಿ, ಪುಟ್ಟೋರಹಳ್ಳಿ ಕಾವಲ್, ಅಲ್ಲಾಪುರ(ಮ), ಗೊಲ್ಲರಹಟ್ಟಿ(ಮ).
14	14-ಮೀರಾಸಾಬಿಹಳ್ಳಿ	ಮೀರಾಸಾಬಿಹಳ್ಳಿ, ವಿಡುಪನಕುಂಟೆ, ರಂಗವ್ವನಹಳ್ಳಿ, ಕರೀಕೆರೆ, ಭೋವಿಕಾಲೋನಿ, ಎ.ಕೆ. ಕಾಲೋನಿ, ಗೊಲ್ಲರಹಟ್ಟಿ, ವಿಶ್ವೇಶ್ವರಪುರ, ಚನ್ನಮ್ಮನಾಗತಿಹಳ್ಳಿ, ಚನ್ನಮ್ಮನಾಗತಿಹಳ್ಳಿ ಕಾವಲ್(ಬೆ), ಹಾಲಿಗೊಂಡನಹಳ್ಳಿ, ಹರವಿಗೊಂಡನಹಳ್ಳಿ.
15	15-ಚೌಳೂರು	ಚೌಳೂರು, ಚೌಳೂರು ಕಾವಲ್, ಬಸವೇಶ್ವರ ಕಾಲೋನಿ(ಮ), ಜಗಜೀವನರಾಂಕಾಲೋನಿ(ಮ), ಲಕ್ಷ್ಮೀನರಸಿಂಹಕಾಲೋನಿ(ಮ), ಜುಂಜರಗುಂಟೆ, ತಿಮ್ಮನಹಳ್ಳಿ, ವಿಶ್ವನಾಥಪುರ, ಸೂರನಹಳ್ಳಿ, ಮತ್ತಮುದ್ರ, ಪುರ್ಲಹಳ್ಳಿ, ದ್ವಾವರನಹಳ್ಳಿ, ಚಟ್ಟಿಕಂಬ, ಬೊಮ್ಮನಕುಂಟೆ.
16	16-ಪರಶುರಾಂಪುರ	ಪರಶುರಾಂಪುರ, ಕರೇಕಲ್ಲಹಟ್ಟಿ(ಮ), ಹುರುಳಿಕಟ್ಟಿ(ಮ), ಮೇಗಳಗೊಲ್ಲರಹಟ್ಟಿ (ದೊಡ್ಡಗೊಲ್ಲರಹಟ್ಟಿ), ಪರಶುರಾಂಪುರ ಕಾವಲ್, ಓಬನಹಳ್ಳಿ, ಓಬನಹಳ್ಳಿ ಬೋವಿಕಾಲೋನಿ.
17	17-ಪಿ ಮಹದೇವಪುರ	ಪಿ.ಮಹದೇವಪುರ, ಹೊರಗಡ್ಡೆ, ಕಡೇಹುಡ್ಡೆ, ಸಿದ್ದೇಶ್ವರನದುರ್ಗ, ಗೊಲ್ಲರಹಟ್ಟಿ, ಮರಡಿಹಟ್ಟಿ, ಕ್ಯಾದಿಗುಂಟೆ, ಪಿಲ್ಲಹಳ್ಳಿ, ಗೌರಿಪುರ.
18	18-ಟಿ.ಎನ್.ಕೋಟೆ	ಟಿ.ಎನ್.ಕೋಟೆ, ಓಬಳಾಪುರ, ತೊರಬೀರನಹಳ್ಳಿ, ಕೋನಿಗರಹಳ್ಳಿ, ಕೋನಿಗರಹಳ್ಳಿಕಾವಲ್(ಬೆ), ಬಸವೇಶ್ವರಸ್ವಾಮಿ ಗೊಲ್ಲರಹಟ್ಟಿ, ಎ.ಕೆ. ಹಟ್ಟಿ, ಗೋಸಿಕರೆ, ಗೋಸಿಕರೆ ಕಾವಲ್(ಬೆ), ದೊಡ್ಡಚೆಲ್ಲೂರು, ಚಿಕ್ಕಚೆಲ್ಲೂರು, ದೊಡ್ಡಬೀರನಹಳ್ಳಿ, ಹೊನ್ನಯ್ಯನರೊಪ್ಪ ಕುಮರಿಕಪಿಲೆ(ಮ), ಶಿರಾದರ ಕಪಿಲೆ(ಮ).
19	19-ಬುಡ್ಡಹಟ್ಟಿ	ಬುಡ್ಡಹಟ್ಟಿ, ಕುರಿನಿಂಗಯ್ಯನಹಟ್ಟಿ(ಮ), ಲಂಬಾಣಿಹಟ್ಟಿ(ಮ), ವೀರದಿಮ್ಮನಹಳ್ಳಿ, ಪೂಜಾರಿಹಟ್ಟಿ(ಮ), ಹೊಸೂರು ತಾಂಡ(ಮ), ಬೋರಪ್ಪನಹಟ್ಟಿ(ಮ), ರಾಂಜಿಹಟ್ಟಿ(ಮ), ಮರಡಿಹಟ್ಟಿ(ಮ), ಎ.ಕೆ.ಹಟ್ಟಿ(ಮ), ದುರ್ಗಾವರ, ಕೆರೆಹಿಂದಲಹಟ್ಟಿ(ಮ), ಭರಮಸಾಗರ, ಲಂಬಾಣಿಹಟ್ಟಿ (ಮ), ಅಗಸರಕಪಿಲೆ(ಮ), ಬೊಮ್ಮಸಮುದ್ರ.
20	20-ದೊಡ್ಡೇರಿ	ದೊಡ್ಡೇರಿ, ಉಪ್ಪಾರಹಟ್ಟಿ(ಮ), ಕೆಂಚವೀರನಹಳ್ಳಿ(ಮ), ನಗರಂಗೇರಿ, ನರಹರಿನಗರ(ಮ), ದಾಸನಾಯಕನಹಟ್ಟಿ(ಮ), ಗಾನಪ್ಪನಹಟ್ಟಿ(ಮ), ಸಿದ್ಧಾಪುರ ಸಾಲ್ವೆಂಟ್ ಮನೆಗಳು, ಲಕ್ಷ್ಮೀಪುರ, ಹೊಟ್ಟೆಪ್ಪನಹಳ್ಳಿ, ಎ.ಕೆ. ಕಾಲೋನಿ(ಮ), ನಂದಾಪುರ(ಮ), ಮೇಗಳಗೊಲ್ಲರಹಟ್ಟಿ(ಮ) (ಗೊಲ್ಲರಹಟ್ಟಿ).
21	21-ದೇವರಮರಿಕುಂಟೆ	ದೇವರಮರಿಕುಂಟೆ, ಹೊಸಹಟ್ಟಿ(ಗೊಲ್ಲರಹಟ್ಟಿ), ಕಸ್ತೂರಿತಿಮ್ಮನಹಳ್ಳಿ, ವಡ್ಡೇರಹಳ್ಳಿ, ಬೊಂಬರಹಳ್ಳಿ, ನಲ್ಲೂರಹಳ್ಳಿ, ಯಲಗಟ್ಟಿ.

ಚಿತ್ರದುರ್ಗ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಯಲ್ಲಗಟ್ಟೆ,ಗೊಲ್ಲರಹಟ್ಟೆ, ಗೋಪನಹಳ್ಳಿ, ಜಂಗಮರಹಳ್ಳಿ(ಬೆ), ಮುಮ್ಮಡಿಸಾಗರ(ಬೆ), ರೆಡ್ಡಿಹಳ್ಳಿ, ಚಿಕ್ಕೇನಹಳ್ಳಿ, ಬಡವನಹಳ್ಳಿ ಕಾವಲ್ (ಬೆ).
22	22-ನನ್ನಿವಾಳ	ನನ್ನಿವಾಳ, ನಕ್ಕೋರಹಟ್ಟೆ(ಮ), ರತ್ನಗಿರಿ(ಮ), ಚಿಕಾಟ್ಟಹಟ್ಟೆ(ಮ), ಗಿಡ್ಡಬೋರನಹಟ್ಟೆ(ಮ), ದೊಡ್ಡಕಾಟಯ್ಯನಹಟ್ಟೆ(ಮ), ಕರೆಕಾಟ್ಟಹಟ್ಟೆ(ಮ), ರಾಯಬಾರನಹಟ್ಟೆ(ಮ), ನಿಗೊರಹಟ್ಟೆ(ಮ), ಪೂಜಾರಿ ತಮ್ಮಯ್ಯನಹಟ್ಟೆ(ಮ), ಗೊಲ್ಲರಹಟ್ಟೆ(ಮ), ಗೌಡರಹಟ್ಟೆ (ಮ), ಚಂದ್ರಗಿರಿ(ಮ), ಪೆತ್ತಮ್ಮಯ್ಯನಹಟ್ಟೆ(ಮ), ದೇಶಪ್ಪನಹಟ್ಟೆ(ಮ), ಎತ್ತಿನಗೌಡರಹಟ್ಟೆ(ಮ), ವರವಿನೋರಹಟ್ಟೆ(ಮ), ದೊರಹಟ್ಟೆ(ಮ), ಬಂಡೇಹಟ್ಟೆ(ಮ), ಪೂಜಾರಿಪಾಲಯ್ಯನಹಟ್ಟೆ(ಮ), ಉಡೇದರಹಟ್ಟೆ(ಮ) ಏಳುಕೋಟೆಹಟ್ಟೆ(ಮ), ತೋಡೋರಹಟ್ಟೆ(ಮ), ಬಂಗಾರದೇವರಹಟ್ಟೆ(ಮ), ಗಡ್ಡದೋರಹಟ್ಟೆ(ಮ), ಬೊಮ್ಮದೇವರಹಟ್ಟೆ(ಮ) , ವಾಲ್ಮೀಕಿನಗರ(ಮ), ತೋಲಬಾಲಯ್ಯನಹಟ್ಟೆ(ಮ), ಜನ್ನೇನಹಳ್ಳಿ,ತಮ್ಮಯ್ಯನಹಟ್ಟೆ(ಮ), ಕಾವಲೋರಹಟ್ಟೆ(ಮ), ಗೋಲ್ಕಕಟ್ಟೆ, ಇಮಾಂಪುರ(ಚಳ್ಳಕೆರೆ ರೂರಲ್), ರಾಮಜೋಗಿಹಳ್ಳಿ, ಜನ್ನೇನಹಳ್ಳಿ.
23	23-ಸೋಮಗುದ್ದು	ಸೋಮಗುದ್ದು, ಕನ್ನೇನಹಳ್ಳಿ(ಬೆ), ಹಿರೇಮಧುರೆ, ಉಪ್ಪಾರಹಟ್ಟೆ(ಮ), ಚಿಕ್ಕಮಧುರೆ, ಗೊಲ್ಲರಹಟ್ಟೆ(ಮ), ಹವಲ್ಲೂರಹಟ್ಟೆ(ಮ), ಲಂಬಾಣಿಹಟ್ಟೆ(ಮ), ಹೊಸಮುಚ್ಚುಗುಂಟೆ (ಮ), ಹಳೇಮುಚ್ಚುಗುಂಟೆ(ಮ), ಬಾಲೇನಹಳ್ಳಿ, ಗೋವಿನಹಾಳ್ (ಬೆ), ಕುರುಡಿಹಳ್ಳಿ, ನಲಜಾಮ್ನಹಳ್ಳಿ(ಮ) , ನಂದನಹಳ್ಳಿ(ಲಂಬಾಣಿಹಟ್ಟೆ).
24	24-ಸಾಣೇಕೆರೆ	ಸಾಣೇಕೆರೆ, ವಿಜಯಪುರ(ಮ), ಖಂಡನಹಳ್ಳಿ ಗೊಲ್ಲರಹಟ್ಟೆ(ಮ), ಕೆರೆಮುಂದಿನಗೊಲ್ಲರಹಟ್ಟೆ(ಮ), ಕಲ್ಲುಗಡ್ಡೇರಹಟ್ಟೆ (ಮ), ಸಾಣೇಕೆರೆ ಕಾವಲ್(ಬೆ), ಹೆಗ್ಗರೆ, ಹೊಟ್ಟೆಜ್ಜನಕಪಿಲೆ(ಮ), ಕಾಪರಹಳ್ಳಿ, ಬಡವನಹಳ್ಳಿ(ಮ), ಕಮ್ಮತ್ ಮರಿಕುಂಟೆ, ಗಂಜಿಗುಂಟೆ, ಚಿಗತನಹಳ್ಳಿ(ಮ), ಸೇವಾಲಾಲ್ ನಗರ.
25	25-ಬೆಳಗರೆ	ಬೆಳಗರೆ, ಹೆಳವರಹಟ್ಟೆ(ಮ), ಮಿಟ್ಟಗರೆ(ಮ), ಬೆಳಗರೆ ಕಾವಲ್(ಬೆ), ನಾರಾಯಣಪುರ(ಮ), ಹುಲಿಕುಂಟೆ, ಗೊಲ್ಲರಹಟ್ಟೆ(ಮ), ಜನತಾಕಾಲೋನಿ(ಮ), ಭೋವಿಕಾಲೋನಿ(ಮ), ಗೋಲ್ಕತ್ನ, ಕಲಮರಹಳ್ಳಿ, ಸಿದ್ದೇಶ್ವರಪುರ(ಮ), ಕ್ಯಾತನಮಳೆ, ಗೊಲ್ಲರಹಟ್ಟೆ(ಮ), ಜಡೇಕುಂಟೆ, ಇಂದಿರಾನಗರ.
3- ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ		
1	1-ತುರುವನೂರು	ತುರುವನೂರು, ಕಡಬನಕಟ್ಟೆ(ಮ), ಮ್ಯಾಸರಹಟ್ಟೆ(ಮ), ಉಪ್ಪಾರಹಟ್ಟೆ(ಮ), ದೊಡ್ಡಗಟ್ಟೆ(ಮ), ಬಂಗಾರಕ್ಕನಹಳ್ಳಿ(ಮ), ಅವಳೇನಹಳ್ಳಿ(ಮ), ಬೊಗಳೇರಹಟ್ಟೆ(ಮ).
2	2-ಚಿಕ್ಕಗೊಂಡನಹಳ್ಳಿ	ಚಿಕ್ಕಗೊಂಡನಹಳ್ಳಿ, ಗೊಲ್ಲರಹಟ್ಟೆ(ಮ), ಯಳವರ್ತಿ(ಮ), ಹೊಸಯಳವರ್ತಿ (ಮ), ಚಿಪ್ಪಿನಕೆರೆ, ಕೂನಬೇವು, ಹುಣಸೇಕಟ್ಟೆ.
3	3-ಬೆಳಗಟ್ಟ	ಬೆಳಗಟ್ಟ, ಬಗ್ಗಲುರಂಗವ್ವನಹಳ್ಳಿ, ವೀರಮದಕರಿಪುರ(ಬೇ), ಹಾಯ್ಲ್, ಕೋಟೆಹಟ್ಟೆ(ಮ), ಚಿನ್ನೂರಿನತಿಪ್ಪಯ್ಯನ ಹಟ್ಟೆ(ಮ), ಗೊಲ್ಲರಹಟ್ಟೆ(ಮ), ಪೇಲೂರಹಟ್ಟೆ, ಹಳೇಚೂರಿ ಪಾಪಯ್ಯನಹಟ್ಟೆ(ಮ), ಹೊಸಚೂರಿ ಪಾಪಯ್ಯನಹಟ್ಟೆ(ಮ), ಸುಳ್ಳುಪಾಪಯ್ಯನ ಹಟ್ಟೆ (ಮ),ಬಾಗೇನಾಳ, ಚಿಕ್ಕಜಗಳೂರು, ರಾಗಲೋಬನಹಳ್ಳಿ(ಬೇ), ಬೊಮ್ಮಕ್ಕನಹಳ್ಳಿ, ಮನ್ನೆ ಬೋರಯ್ಯನಹಟ್ಟೆ(ಮ), ಕರಿಯಮ್ಮನಹಟ್ಟೆ(ಮ).
4	4-ಕೋಗುಂಡೆ	ಕೋಗುಂಡೆ, ಕೋಡಿಹಳ್ಳಿ, ಬಹದ್ದೂರಗಟ್ಟೆ, ಎಮ್ಮನಗಟ್ಟೆ, ಹೊಸಹಟ್ಟೆ(ಮ), ನಂದಿಹಳ್ಳಿ, ಪಂಜಯ್ಯನಹಟ್ಟೆ, ಗೊಲ್ಲರಹಟ್ಟೆ(ಮ), ಕಾಲೆಗರೆ, ಕರಿಯಣ್ಣನ ಹಳ್ಳಿ, ನೆಲಿಕಟ್ಟೆ, ಗೊಲ್ಲರಹಳ್ಳಿ, ಪಿಂಜಾರಹಟ್ಟೆ (ಮ) ಗೊಲ್ಲರಹಳ್ಳಿ.



ಚಿತ್ರದುರ್ಗ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
5	5-ಭರಮಸಾಗರ	ಭರಮಸಾಗರ, ಗೊಲ್ಲರಹಟ್ಟಿ(ಮ), ಬೇವಿನಹಳ್ಳಿ, ಅರಸೂರು(ಬೇ), ರಂಗವ್ವನಹಳ್ಳಿ, ವಡ್ಡರಹಟ್ಟಿ(ಮ), ಚೌಲಿಹಳ್ಳಿ, ಚೌಲಿಹಳ್ಳಿ, ಗೊಲ್ಲರಹಟ್ಟಿ(ಮ), ಕಾಕಬಾಳು, ಬೀರಾಪುರ(ಬೇ), ದ್ಯಾವನಹಳ್ಳಿ.
6	6-ಕೊಳಹಾಳು	ಕೊಳಹಾಳು, ಗುರಪ್ಪನಹಳ್ಳಿ(ಬೇ), ಜಟ್ಟಹಳ್ಳಿ(ಬೇ), ಗೊಲ್ಲರಹಟ್ಟಿ(ಮ), ಅರಬಗಟ್ಟಿ(ಮ), ಕಸವನಹಳ್ಳಿ, ಹೆಗ್ಗಡಹಳ್ಳಿ, ಹೆಗ್ಗರೆ, ಹಂಪನೂರು, ಎಮ್ಮೆಹಟ್ಟಿ, ಇಸ್ಸಾಮುದ್ರ, ಲಂಬಾಣಿಹಟ್ಟಿ(ಮ), ಗೊಲ್ಲರಹಟ್ಟಿ (ಮ), ಹೊಸಹಟ್ಟಿ(ಮ), ಯಾನೆ ಹೊಸಪೇಟೆ, ಹರಳಕಟ್ಟಿ, ಪಾಮರಹಳ್ಳಿ, ಸುಲ್ತಾನಿಪುರ(ಮ).
7	7-ಯಳಗೋಡು	ಯಳಗೋಡು, ಮ್ಯಾಸರಹಟ್ಟಿ(ಮ), ಹುಲ್ಲೇಹಾಳು, ಗೊಲ್ಲರಹಟ್ಟಿ(ಮ), ಬಸ್ತಿಹಳ್ಳಿ, ಅಡವಿಗೊಲ್ಲರಹಳ್ಳಿ, ಅಜ್ಜಪ್ಪನಹಳ್ಳಿ, ಕಂಚವ್ವನಾಗ್ಗಿಹಳ್ಳಿ(ಬೇ), ಬ್ಯಾಲಹಾಳು, ಕರಿಯಮ್ಮನಹಳ್ಳಿ(ಬೇ), ಬಸವನಶಿವನಕರೆ, ಬೇಡರಶಿವನಕರೆ.
8	8-ಅಳಗವಾಡಿ	ಅಳಗವಾಡಿ, ಹಳವುದರ, ಲಂಬಾಣಿಹಟ್ಟಿ (ಮ) (ಈಶ್ವರನಗರ), ಓಬಳಾಪುರ, ಲಿಂಗದಹಳ್ಳಿ(ಬೇ), ಪುಡುಕಲಹಳ್ಳಿ, ಪಳಕೀಹಳ್ಳಿ, ದೊಡ್ಡಿಗನಹಾಳು, ಗೇಮ್ಮನಾಯ್ಕನಹಟ್ಟಿ(ಮ), ಹೊಸಹಟ್ಟಿ(ಮ), ಡಿ.ಮದಕರಿಪುರ, ಸೀಗೇಹಳ್ಳಿ, ಹೊಸರಂಗಾಪುರ, ಕಂಚಮಾರನಹಳ್ಳಿ(ಬೇ), ಜಮ್ಮಿನಹಳ್ಳಿ, ಕೋಣಮ್ಮನಹಳ್ಳಿ(ಬೇ), ಸಿದ್ದಾಪುರ, ಹುಲಿಕರೆ(ಬೇ).
9	9-ಸಿರಿಗೆರೆ	ಸಿರಿಗೆರೆ, ವೀರವ್ವನಾಗ್ಗಿಹಳ್ಳಿ(ಬೇ), ಹಳೇರಂಗಾಪುರ, ಚಿಕ್ಕಬೆನ್ನೂರು, ಹಿರೇಬೆನ್ನೂರು, ಗೊಲ್ಲರಹಟ್ಟಿ(ಮ), ಲಿಂಗವ್ವನಾಗ್ಗಿಹಳ್ಳಿ, ಚೀಳಂಗಿ, ಹನುಮನಹಳ್ಳಿ, ಕರಿಯಮ್ಮನಹಟ್ಟಿ(ಮ), ಗೌರಮ್ಮನಹಳ್ಳಿ, ಕಲ್ಕುಂಟೆ.
10	10-ಲಕ್ಷ್ಮೀಸಾಗರ	ಲಕ್ಷ್ಮೀಸಾಗರ, ಐನಹಳ್ಳಿ, ಚನ್ನಯ್ಯನಹಟ್ಟಿ(ಮ), ಕಾತ್ರಾಳ, ಕುರುಬರಹಟ್ಟಿ(ಮ), ಮಾರಗಟ್ಟಿ, ಬಳಗಟ್ಟಿ, ವಡ್ಡನಹಳ್ಳಿ, ಮಾಳೇನಹಳ್ಳಿ, ಕೆ.ಬಳ್ಳಕಟ್ಟಿ, ಬೀರಾವರ.
11	11-ಆಲಗಟ್ಟಿ	ಆಲಗಟ್ಟಿ, ಜಂಪಣ್ಣನಹಳ್ಳಿ(ಬೇ), ಚಿಕ್ಕಾಲಗಟ್ಟಿ, ಓಬವ್ವನಾಗ್ಗಿಹಳ್ಳಿ, ಗೊಲ್ಲರಹಟ್ಟಿ(ಮ), ಸಿದ್ದವ್ವನಹಳ್ಳಿ, ಬೊಮ್ಮವನಾಗ್ಗಿಹಳ್ಳಿ, ಹೊರಕೇರನಹಳ್ಳಿ(ಬೇ), ಕೋಣನೂರು, ಚಿಕ್ಕೇನಹಳ್ಳಿ, ವಿಜಾಪುರ, ಗೊಲ್ಲರಹಟ್ಟಿ(ಮ), ಕಿಟ್ಟದಹಟ್ಟಿ(ಮ).
12	12-ಬೊಮ್ಮೇನಹಳ್ಳಿ	ಬೊಮ್ಮೇನಹಳ್ಳಿ, ಬೆದರಬೊಮ್ಮೇನಹಳ್ಳಿ, ಮೇಗಳಹಳ್ಳಿ, ಕಡ್ಡೆಗುದ್ದು, ದ್ಯಾಮವ್ವನಹಳ್ಳಿ, ವ್ಯಾಸಮಲ್ಲಾಪುರ(ಬೇ), ಮರಿ ಜೋಗಿಹಳ್ಳಿ(ಬೇ), ಸಾದರಹಳ್ಳಿ, ನೀಲಯ್ಯನಹಟ್ಟಿ(ಮ), ಚಿಕ್ಕಪುರ, ಗೊಳಯ್ಯನಹಟ್ಟಿ(ಮ), ಗೊಲ್ಲರಹಟ್ಟಿ(ಮ) ಚಿಕ್ಕಪುರ, ಕ್ಯಾಸಾಪುರ, ಗೊಲ್ಲರಹಟ್ಟಿ(ಮ).
13	13-ಹಿರೇಕಬ್ಬಿಗರೆ	ಮುದ್ದಾಪುರ, ಮ್ಯಾಸರಹಟ್ಟಿ(ಮ), ಹೊಸಹಟ್ಟಿ (ಮ), ಜೋಗಿಬೋರನಹಟ್ಟಿ(ಮ), ಸೂರೇನಹಳ್ಳಿ, ಗೊಲ್ಲರಹಟ್ಟಿ (ಮ), ಸಿದ್ದವ್ವನದುರ್ಗ, ಹಿರೇಕಬ್ಬಿಗರೆ, ಗೊಲ್ಲರಹಟ್ಟಿ(ಮ), ಲಂಬಾಣಿಹಟ್ಟಿ(ಮ), ಚಿಕ್ಕಬ್ಬಿಗರೆ, ಗೊಲ್ಲರಹಟ್ಟಿ(ಮ), ಮಾಡನಾಯ್ಕನಹಳ್ಳಿ, ಸುಲ್ತಾನಿಪುರ, ರಿಮ್ಮಾಗಟ್ಟಿ, ರಾಯಣ್ಣನಹಳ್ಳಿ, ಪಾಪೇನಹಳ್ಳಿ, ಚಿಕ್ಕಪ್ಪನಹಳ್ಳಿ.
14	14-ಗುಡ್ಡದರಂಗವ್ವನಹಳ್ಳಿ	ಗುಡ್ಡದರಂಗವ್ವನಹಳ್ಳಿ, ಆಯಿತೋಳು, ತಮಟಕಲ್ಲು, ಗೋನೂರು, ಮುತ್ತಯ್ಯನಹಟ್ಟಿ(ಬೇ), ಸಾಸಲಹಟ್ಟಿ(ಮ), ಬಚ್ಚಬೋರನಹಟ್ಟಿ(ಮ), ಕಲ್ಲೇನಹಳ್ಳಿ.
15	15-ಮದಕರಿಪುರ	ಮದಕರಿಪುರ, ಲಂಬಾಣಿಹಟ್ಟಿ (ಮ), ಸೇವಾನಗರ, ಪಿಳ್ಳೇಕೆರನಹಳ್ಳಿ, ಮಲ್ಲಾಪುರ, ಗೊಲ್ಲರಹಟ್ಟಿ(ಮ).
16	16-ದ್ಯಾಮವ್ವನಹಳ್ಳಿ	ದ್ಯಾಮವ್ವನಹಳ್ಳಿ, ಹಂಪಯ್ಯನಮಾಳಿಗೆ(ಮ), ಹೊಸಮಾಳಿಗೆ(ಮ), ಬೊಮ್ಮೇನಹಳ್ಳಿ(ಮ), ಗೊಲ್ಲರಹಟ್ಟಿ(ಮ), ಹೊಸ ದ್ಯಾಮವ್ವನಹಳ್ಳಿ(ಮ), ಲಿಂಗಾವರಹಟ್ಟಿ(ಮ), ಹಳೇಕಲ್ಲಹಳ್ಳಿ(ಮ), ಕೆಳಗಲಹಟ್ಟಿ(ಮ), ಮಟ್ಟಿಕಲ್ಲಹಳ್ಳಿ(ಮ), ಕಾಸವರಹಟ್ಟಿ(ಮ), ಹೊಸಕಲ್ಲಹಳ್ಳಿ(ಮ), ಗೊಲ್ಲರಹಟ್ಟಿ(ಮ), ತೋಪರಮಾಳಿಗೆ.

ಚಿತ್ರದುರ್ಗ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
17	17-ದೊಡ್ಡಸಿದ್ದವ್ವನಹಳ್ಳಿ	ದೊಡ್ಡಸಿದ್ದವ್ವನಹಳ್ಳಿ, ಕ್ಯಾದಿಗ್ಗೆರೆ, ಮೋತ್ತಾರಹಟ್ಟಿ (ಮ), ಗೊಲ್ಲರಹಟ್ಟಿ(ಮ), ಎಣ್ಣೆಗೆರೆ(ಮ), ಕಸವನ ಹಳ್ಳಿ (ಮ), ಓರಗಂಟರಮಾಳಿಗೆ(ಮ), ದಂಡಿನ ಕುರುಬರಹಟ್ಟಿ(ಮ), ಇಂಗಳದಾಳು, ಲಂಬಾಣಿಹಟ್ಟಿ (ಸೇವಾನಗರ), ತಾಮ್ರನಗರ(ಮ), ಕುರುಮರಡಿಕೆರೆ, ಕೆನ್ನಹಡ್ಲು, ಬಾಪೂಜಿ ಕಾಲೋನಿ, ಯರೇಹಳ್ಳಿ, ಕುಂಚಿಗನಾಳು, ಬಹದ್ದೂರುಪುರ(ಬೇ).
18	18-ಜಂಪಣ್ಣನಾಯಕನ ಕೋಟೆ	ಜಂಪಣ್ಣನಾಯಕನಕೋಟೆ, ನರೇನಹಾಳು(ಮ), ಗೊಲ್ಲನಕಟ್ಟೆ (ಮ), ಕಳ್ಳಿರೊಪ್ಪ(ಮ), ಸಜ್ಜನಕರೆ, ಪಲ್ಲವಗೆರೆ, ಜೋಡಿ ಚಿಕ್ಕೇನಹಳ್ಳಿ, ಲಂಬಾಣಿಹಟ್ಟಿ(ಮ), ಗೊಲ್ಲರಹಟ್ಟಿ(ಮ).
19	19-ಮರದಕುರುಬರಹಟ್ಟಿ	ಮರದಕುರುಬರಹಟ್ಟಿ, ಮಲ್ಲನಕಟ್ಟೆ, ಸೀಬಾರ, ಗುತ್ತಿನಾಡು, ಈಚಲನಾಗೇನಹಳ್ಳಿ, ಕಂಚನಕಟ್ಟೆ (ಬೇ), ನೇರಲಗುಂದಿ (ಬೇ), ಹುಲಿಗುಂದಿ (ಬೇ), ಕಿರುಬನಕಲ್ಲು (ಬೇ).
20	20-ಮೆದೇಹಳ್ಳಿ	ಮೆದೇಹಳ್ಳಿ, ಮೇಗಳಹಳ್ಳಿ, ಚೋಳಗಟ್ಟಿ, ಮಾಳಪ್ಪನಹಟ್ಟಿ.
21	21-ಜಾನುಕೊಂಡ	ಜಾನುಕೊಂಡ, ಗಂಜಿಗಟ್ಟಿ(ಮ), ದಳವಾಯಿಹಳ್ಳಿ, ಸೊಲ್ಲಾಪುರ, ಜಗದಾಳಿಪುರ(ಬೇ), ಟಗರನಹಟ್ಟಿ(ಮ), ನಾಯಕರಹಟ್ಟಿ(ಮ), ಸಿದ್ದಾಪುರ, ಅತ್ತಿಕಟ್ಟೆ(ಬೇ), ದೇವರಹಟ್ಟಿ(ಮ), ಹಿದಾಯತ್ ಪುರ(ಮ), ಮಾನಂಗಿ, ಕಾಟಿಹಳ್ಳಿ, ಕಳ್ಳಿಹಟ್ಟಿ(ಮ), ಜಾಲಿಕಟ್ಟೆ, ಈರಜ್ಜನಹಟ್ಟಿ(ಮ).
22	22-ಹಿರೇಗುಂಟನೂರು	ಹಿರೇಗುಂಟನೂರು, ಗೊಲ್ಲರಹಟ್ಟಿ(ಮ), ಹೊಸೂ , ಚಿಕ್ಕಗುಂಟನೂರು, ಹುಣಸೇಕಟ್ಟೆ ಯಾನೆ ಗೊಲ್ಲರಹಟ್ಟಿ(ಮ), ಹೊಸಹಳ್ಳಿ, ಗೊಲ್ಲರಹಟ್ಟಿ ಯಾನೆ ಕತ್ತಿತಿಮ್ಮಯ್ಯನಹಟ್ಟಿ, ಉಪ್ಪಾರಹಟ್ಟಿ, ಹಳ್ಳಿಯೂರು, ತಿರುಮಲಾಪುರ, ರೊಟ್ಟಿಹಳ್ಳಿ(ಬೇ), ಕೊಡಗವಳ್ಳಿ, ಹುಣಸೇಕಟ್ಟೆ, ಕುರುಬರಹಳ್ಳಿ.
23	23-ಭೀಮಸಮುದ್ರ	ಭೀಮಸಮುದ್ರ, ತುರೇಬೈಲು, ಬೆಟ್ಟದನಾಗೇನಹಳ್ಳಿ, ಪಾಳ್ಯ, ನಲ್ಲಿಕಟ್ಟೆ, ಎನ್.ಬಳ್ಳೇಕಟ್ಟೆ, ದಿಂಡದಹಳ್ಳಿ(ಬೇ), ಮಳಲಿ, ಹುಲ್ಲೂರು, ಬೆನಕನಹಳ್ಳಿ, ಸಿಂಗಾಪುರ, ಲಂಬಾಣಿಹಟ್ಟಿ(ಮ), ನಾಯಕರಹಟ್ಟಿ(ಮ), ಅರಸೀಕೆರೆಹಟ್ಟಿ(ಮ), ಮಾಡದಕೆರೆಹಟ್ಟಿ(ಮ).
24	24-ಅನ್ನೇಹಾಳು	ಅನ್ನೇಹಾಳು, ಜಂಪಣ್ಣನಹಟ್ಟಿ(ಮ), ವಡ್ಡರಹಟ್ಟಿ(ಮ), ಕಕ್ಕೇಹರವು, ದೊಡ್ಡಾಪುರ, ಮಹದೇವನಹಟ್ಟಿ, ರಾಂಪುರ(ಬೇ), ಗೊಡಬನಹಾಳು, ಮುಸಂಡಿಹಾಳು(ಮ), ಪಂಡರಹಳ್ಳಿ, ಭೋವಿ ಕಾಲೋನಿ(ಮ), ದೇವಪುರದಹಟ್ಟಿ(ಮ), ಸೊಂಡೇಕೊಳ, ಹಲಗಪ್ಪನಹಟ್ಟಿ(ಮ), ಉಪ್ಪನಾಯ್ಕನಹಳ್ಳಿ, ಓಬಣ್ಣನಹಳ್ಳಿ, ನಂದೀಪುರ.
4-ಹಿರಿಯೂರು ತಾಲ್ಲೂಕು ಪಂಚಾಯತಿ		
1	1-ಮರಡಿಹಳ್ಳಿ	ಬುರುಜನರೊಪ್ಪ, ಪಂಪ್ ಹೌಸ್(ಮ), ಸಾಲುಹುಣಸೆ ಗೊಲ್ಲರಹಟ್ಟಿ (ಮ), ಸಾಲಹುಣಸೆ (ಮ), ಲಂಬಾಣಿಹಟ್ಟಿ(ಮ), ಪಾಲವ್ವನಹಳ್ಳಿ, ಕಾರೋಬಯ್ಯನಹಟ್ಟಿ(ಮ), ಚಿಕ್ಕಸಿದ್ದವ್ವನಹಳ್ಳಿ, ಕೋವೇರಹಟ್ಟಿ(ಮ), ಹೊಸನಾಯಕರಹಟ್ಟಿ (ಮ), ಮರಡಿಹಳ್ಳಿ, ಮರಡಿಹಳ್ಳಿ ಗೊಲ್ಲರಹಟ್ಟಿ (ಮ), ಎ.ಕೆ.ಕಾಲೋನಿ, ತಾಳವಟ್ಟಿ, ಬಂಡ್ಲೂರಹಟ್ಟಿ (ಮ).
2	2-ಐಮಂಗಲ	ಐಮಂಗಲ, ಮರುಳಯ್ಯನಮಾಳಿಗೆ(ಮ), ಗುರುವಯ್ಯನಮಾಳಿಗೆ (ಮ), ಮರಡಿದೇವಿಗೆರೆ, ಕಲ್ಲಹಟ್ಟಿ, ಭರಂಪುರ, ದಾಸಣ್ಣನಮಾಳಿಗೆ, ಬುಡ್ಡಯ್ಯನಹಟ್ಟಿ (ಮ), ಭರಮಯ್ಯನಹಟ್ಟಿ (ಮ), ಪಾಪೋಡರಹಟ್ಟಿ (ಮ), ಕರೇಚಿಕ್ಕಯ್ಯನರೊಪ್ಪ, ಯಲಕೂರನಹಳ್ಳಿ, ಕುಂಬಾರಗಟ್ಟಿ(ಬೇ), ಹುಲಿತೊಟ್ಟು, ದೇವರಹಟ್ಟಿ (ಮ), ಆದಿರಾಳು, ಚಿಕ್ಕೀರಣ್ಣನಮಾಳಿಗೆ.
3	3-ಸೂರಗೊಂಡನಹಳ್ಳಿ	ಮೇಟಿಕುರ್ಕೆ, ಹೊಸೂರು(ಮ), ಹಿರೇಹಳ್ಳದವಡ್ಡರಹಟ್ಟಿ(ಮ), ಯರದಕಟ್ಟೆ, ಉಪ್ಪಾರಹಟ್ಟಿ(ಮ), ಗಿಡ್ಡೋಬನಹಳ್ಳಿ, ಗುಯಿಲಾಳು, ಗೊಲ್ಲರಹಟ್ಟಿ (ಮ), ಟಿ.ಸಿ.ಹಳ್ಳಿ, ಬೀರೇನಹಳ್ಳಿ, ಎ.ಕೆ.ಹಟ್ಟಿ(ಮ), ಐಗಳಹಟ್ಟಿ(ಮ),

ಚಿತ್ರದುರ್ಗ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಮೂಗಜ್ಜನಹಟ್ಟಿ(ಮ), ಉಪ್ಪಾರಹಟ್ಟಿ(ಮ), ಕಾಟನಹಟ್ಟಿ(ಮ), ಕರಿಯಣ್ಣನಹಟ್ಟಿ (ಮ), ಸೂರಗೊಂಡನಹಳ್ಳಿ, ತಿಮ್ಮಪ್ಪದೇವರಹಟ್ಟಿ (ಮ), ರಂಗಪ್ಪದೇವರಹಟ್ಟಿ (ಮ), ಗುಡಿಹಳ್ಳಿ, ಭೂತನಹಟ್ಟಿ (ಮ), ತವಂದಿ, ಕಪ್ಪೆಚಿಕ್ಕಣ್ಣನಹಟ್ಟಿ (ಮ), ಗೋಗುದ್ದು, ಗೌನಹಳ್ಳಿ, ಗೊಲ್ಲರಹಟ್ಟಿ (ಮ), ಕರ್ಲಹಟ್ಟಿ (ಮ).
4	4-ಯರಬಳ್ಳಿ	ಮದಕರಿನಾಯಕನಕೋಟೆ, ಬಸಪ್ಪನಮಾಳಿಗೆ(ಮ), ಮದ್ದನಕುಂಟೆ, ವದ್ದಿಕೆರೆ, ಸೊಂಡಕೆರೆ, ಜೋಡಿಪುರ (ಮ), ರಾಮಜೋಗಿಹಳ್ಳಿ, ಯರಬಳ್ಳಿ, ಗೊಲ್ಲರಹಟ್ಟಿ(ಮ), ವಡ್ಡರಹಟ್ಟಿ(ಮ), ದೊಡ್ಡಗೊಲ್ಲರಹಟ್ಟಿ(ಮ), ಸಲಬೊಮ್ಮನಹಳ್ಳಿ, ಕಳವಿಬಾಗಿ.
5	5-ರಂಗೇನಹಳ್ಳಿ	ರಂಗೇನಹಳ್ಳಿ, ಭಗವತಿಕೆರೆ (ಮ), ಶಿಡ್ಲಯ್ಯನಕೋಟೆ, ಉಪ್ಪಾರಹಟ್ಟಿ (ಮ), ಬಿದರಕೆರೆ, ಉಪ್ಪಾರಹಳ್ಳಿ, ಗೊಡನೂರನಹಳ್ಳಿ, ಕಂದಿಕೆರೆ, ಗೊಲ್ಲಹಳ್ಳಿ, ಅಂಬಲಗೆರೆ, ಉಪ್ಪಾರಹಟ್ಟಿ (ಮ), ತೊರೆ ಓಬೇನಹಳ್ಳಿ.
6	6-ಹರ್ತಿಕೋಟೆ	ಹರ್ತಿಕೋಟೆ, ಚನ್ನಮ್ಮನಹಳ್ಳಿ (ಮ), ಮುದಿಯಪ್ಪನಕೋಟೆಗೆ (ಮ), ಕಪಿಲಹಟ್ಟಿ (ಮ), ಮಾರಪ್ಪನಹಟ್ಟಿ (ಮ), ನಾಗಾರ್ಜುನಹಟ್ಟಿ (ಮ), ಮಾರೇನಹಳ್ಳಿ (ಮ), ಮಲ್ಲಪ್ಪನಹಳ್ಳಿ, ಗುಳಗೊಂಡನಹಳ್ಳಿ, ಕುರುಡುಗೇರನಹಳ್ಳಿ, ಗನ್ನಾಯಕನಹಳ್ಳಿ, ಹೇಮದಳ, ಹೊಸೂರು (ಮ), ದಿಬ್ಬಾರಹಟ್ಟಿ (ಮ), ಜಡೇಗೊಂಡನಹಳ್ಳಿ, ಉಪ್ಪಾರಹಟ್ಟಿ (ಮ), ಹೊಸ ಐನಹಳ್ಳಿ (ಮ), ಚಂದ್ರಹಟ್ಟಿ (ಮ), ಬಾಲೇನಹಳ್ಳಿ, ಎ.ಕೆ.ಹಟ್ಟಿ (ಮ), ಲಂಬಾಣಿಹಟ್ಟಿ (ಮ), ಕರಿಓಬೇನಹಳ್ಳಿ.
7	7-ಮಸ್ಕಲ್	ಮಸ್ಕಲ್, ಮಸ್ಕಲ್ ಮಟ್ಟಿ (ಮ), ಟಿ.ಬಿ.ಗೊಲ್ಲರಹಟ್ಟಿ, ರಾಮಜ್ಜನಕಟ್ಟಿ (ಮ), ಚಿತ್ರದೇವರಹಟ್ಟಿ (ಮ), ಮಲ್ಲೇಣು (ಮ), ಕೆ.ಆರ್.ಪುರ (ಮ), ಬ್ಯಾಡರಹಳ್ಳಿ, ಐನಹಳ್ಳಿ, ಆರ್.ಎಸ್.ಉಪ್ಪಾರಹಟ್ಟಿ.
8	8-ಕಣಜನಹಳ್ಳಿ	ಕಣಜನಹಳ್ಳಿ, ದಾಸರಹಟ್ಟಿ (ಮ), ಕುರಿದಾಸರಹಟ್ಟಿ (ಮ), ಬುರುಡುಕುಂಟೆ (ಮ), ಹೆಳವರಹಟ್ಟಿ (ಮ), ಬೇತೂರುಪಾಳ್ಯ (ಮ), ಉಪ್ಪಾರಹಟ್ಟಿ (ಮ), ಬೇತೂರು (ಮ), ಬೆಟ್ಟಗೊಂಡನಹಳ್ಳಿ (ಮ), ಮುಂಗಸವಳ್ಳಿ, ಚಂದ್ರಗಿರಿ (ಮ), ಸೂಗೂರು, ಸಾಲುಹುಣಸೆ.
9	9- ಖಂಡೇನಹಳ್ಳಿ	ಖಂಡೇನಹಳ್ಳಿ, ಬೆಂಕಿಕಾಟನಹಟ್ಟಿ(ಮ), ಖಂಡೇನಹಳ್ಳಿ ಪಾಳ್ಯ (ಮ), ಹೊಸಕೆರೆ, ಹೊಸಕೆರೆ ಪಾಳ್ಯ (ಮ), ಪಿ.ಡಿ.ಕೋಟೆ, ಹಲಗಲದ್ದಿ, ಮದ್ದಿಹಳ್ಳಿ (ಮ), ಗೊಲ್ಲರಹಟ್ಟಿ (ಮ), ಎ.ಕೆ.ಕಾಲೋನಿ (ಮ), ಸಕ್ಕರೆ, ಗೊಲ್ಲರಹಟ್ಟಿ (ಮ).
10	10- ಧರ್ಮಪುರ	ಧರ್ಮಪುರ, ಅಮಾನಿತಲಾಬ್(ಮ), ಅರಳಿಕೆರೆ(ಮ), ಅರಳಿಕೆರೆ ಗೊಲ್ಲರಹಟ್ಟಿ (ಮ), ಹೊಸ ಅರಳಿಕೆರೆ (ಮ), ಕೃಷ್ಣಾಪುರ (ಮ), ಶ್ರವಣಗೆರೆ, ಬೆನಕನಹಳ್ಳಿ, ಗೊಲ್ಲರಹಟ್ಟಿ (ಮ), ಎ.ಕೆ.ಕಾಲೋನಿ (ಮ).
11	11-ಹರಿಯಬ್ಬೆ	ಹರಿಯಬ್ಬೆ, ಹರಿಯಬ್ಬೆಪಾಳ್ಯ(ಮ), ಮೇಕೆತಿಮ್ಮನಪಾಳ್ಯ (ಮ), ಕೆಂಚಯ್ಯನಹಟ್ಟಿ (ಮ), ಅಬ್ಬಿನಹೊಳೆ, ಯಳಗೊಂಡನಹಳ್ಳಿ, ಕಂಬತ್ತನಹಳ್ಳಿ (ಮ), ಚಿಲ್ಲಹಳ್ಳಿ, ಹೊಸಹಟ್ಟಿ (ಮ), ಸಂಗೇನಹಳ್ಳಿ, ದೇವರಕೊಟ್ಟಿ, ಗೊಳ್ಯ, ಕಾನಿಹಟ್ಟಿ (ಮ), ಹೊಸಹಳ್ಳಿ, ಟಿ.ಗೊಲ್ಲಹಳ್ಳಿ.
12	12-ಹೂವಿನಹೊಳೆ	ಈಶ್ವರಗೆರೆ, ಕೋಡಿಗೊಲ್ಲರಹಟ್ಟಿ (ಮ), ಮೇಗಳಗೊಲ್ಲರಹಟ್ಟಿ (ಮ), ವೇಣುಕಲ್ಲುಗುಡ್ಡ, ಹೂವಿನಹೊಳೆ, ಗೊಲ್ಲರಹಟ್ಟಿ (ಮ), ಲಂಬಾಣಿಹಟ್ಟಿ (ಮ), ಉಪ್ಪಾರಹಟ್ಟಿ(ಮ), ಕೂಡ್ಲಹಳ್ಳಿ, ಲಂಬಾಣಿಹಟ್ಟಿ (ಮ), ಗೊಲ್ಲರಹಟ್ಟಿ (ಮ).
13	13-ಹೊಸಯಳನಾಡು	ಹೊಸಯಳನಾಡು, ಹಳೆಯಳನಾಡು, ಲಂಬಾಣಿತಾಂಡ (ಮ), ಆಲೂರು, ಮಸಿಯಪ್ಪಬಡಾವಣೆ (ಮ), ಎಂ.ಜಿ.ಕಾಲೋನಿ (ಮ), ಕಸವನಹಳ್ಳಿ, ಬೋಚಾಪುರ, ಟಿ.ನಾಗೇನಹಳ್ಳಿ.
14	14-ಇಕ್ಕನೂರು	ಇಕ್ಕನೂರು, ನಾಡಿಗರಪಾಳ್ಯ (ಮ), ಎಣ್ಣೆಗೆರೆ, ಕುರುಬರಹಳ್ಳಿ, ಗೊಲ್ಲರಹಟ್ಟಿ (ಮ), ಎ.ಕೆ.ಹಟ್ಟಿ (ಮ), ಮ್ಯಾದನಹೊಳೆ, ಕುಂದಲಗುರ, ಅಪ್ಪಸಮುದ್ರ,

ಚಿತ್ರದುರ್ಗ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಲಂಬಾಣಿಹಟ್ಟಿ (ಮ), ಬೋರನಪಾಳ್ಯ, ತಿಮ್ಮಾಪುರ, ಶಿವನಗರ, ಕೋಡಿಹಳ್ಳಿ, ಹೊಂಬಾಳದಹಟ್ಟಿ (ಮ), ಜಾಪಾಳದಹಟ್ಟಿ (ಮ), ಗುಡ್ಡದಗೊಲ್ಲರಹಟ್ಟಿ (ಮ), ಜಗಜೀವನ್ ರಾಂ ಬಡಾವಣೆ (ಮ), ಲಂಬಾಣಿಹಟ್ಟಿ (ಮ), ಗೊಲ್ಲರಹಟ್ಟಿ (ಮ).
15	15- ಕಸ್ತೂರಿರಂಗಪ್ಪನಹಳ್ಳಿ	ಕಸ್ತೂರಿ ರಂಗಪ್ಪನಹಳ್ಳಿ, ಗೊಲ್ಲರಹಟ್ಟಿ (ಮ), ಪಿಟ್ಯಾಲಿ, ಎ.ಕೆ.ಕಾಲೋನಿ (ಮ), ಯರೆಚಿಕ್ಕೇನಹಳ್ಳಿ, ವಡ್ಡನಹಳ್ಳಿ, ಗೊರ್ಲಡ್ಡು, ಬೋರನಕುಂಟೆ, ರಂಗನಾಥಪುರ, ಲಕ್ಷ್ಮೀಪುರ (ಮ), ಉಪ್ಪಳಗೆರೆ, ಆರನಕಟ್ಟಿ (ಮ), ದೊಡ್ಡಕಟ್ಟಿ (ಮ), ಸಮುದ್ರದಹಳ್ಳಿ, ಶಿವಪುರ (ಮ).
16	16- ಆದಿವಾಲ	ಆದಿವಾಲ, ಎ.ಕೆ.ಹಟ್ಟಿ (ಮ), ಗೊಲ್ಲರಹಟ್ಟಿ (ಮ), ಬೋವಿ ಕಾಲೋನಿ (ಮ), ಟಿ.ಜಿ.ಕಾಲೋನಿ (ಮ), ಆದಿವಾಲ ಫಾರಂ, ರಾಯಬೊಮ್ಮನಹಳ್ಳಿ (ಮ), ಪಟ್ಟೇಹಳ್ಳಿ, ನಂದಿಹಳ್ಳಿ, ಗೊಲ್ಲರಹಟ್ಟಿ (ಮ).
17	17- ಬಬ್ಬೂರು	ಬಬ್ಬೂರು, ಬಬ್ಬೂರು ಫಾರಂ (ಸೇವಾನಗರ), ಮ್ಯಾಕ್ಲೂರಹಳ್ಳಿ, ಕಂಬದೇವರಹಟ್ಟಿ (ಮ), ಬಾಲದೇವರಹಟ್ಟಿ (ಮ), ಶನಿದೇವರಹಟ್ಟಿ (ಮ), ಬೋವಿಕಾಲೋನಿ (ಮ), ಎ.ಕೆ.ಕಾಲೋನಿ (ಮ), ಚಿನ್ನಯ್ಯನಹಟ್ಟಿ, ಎ.ಕೆ.ಹಟ್ಟಿ, ಹೊಸಹಟ್ಟಿ (ಮ), ಭೋವಿ ಕಾಲೋನಿ, ಮರಡಿರಂಗನಾಯಕನ ಗುಡಿಸಲು, ಕೆ.ಇ.ಬಿ. ಕಾಲೋನಿ (ಮ), ಕೂನಿಕೆರೆ, ಕ್ಯಾತೇದೇವರಹಟ್ಟಿ (ಮ), ಕೆರೆಕೋಡಿಹಟ್ಟಿ (ಮ), ಯರಕೇನಾಗೇನಹಳ್ಳಿ, ಎ.ವಿ.ಕೊಟ್ಟಿಗೆ, ಕರಿಮುದ್ದನಹಟ್ಟಿ (ಮ), ಮಾಯಸಂದ್ರ, ಶಿಡ್ಲಯ್ಯನಹಟ್ಟಿ (ಮ), ಹುಚ್ಚವ್ವನಹಳ್ಳಿ, ಹೊಸೂರು (ಮ).
18	18-ವಾಣಿವಿಲಾಸಪುರ	ವಾಣಿವಿಲಾಸಪುರ, ಭರಮಗಿರಿ, ಅಗಲೇರಹಟ್ಟಿ (ಮ), ಕಕ್ಕಯ್ಯನಹಟ್ಟಿ (ಮ), ಬಳ್ಳಾಪಟ್ಟಿ, ತಳವಾರಹಟ್ಟಿ (ಮ), ಕುಂಟಪ್ಪನಹಟ್ಟಿ (ಮ), ಕುರುಬರಹಳ್ಳಿ, ಕಂಬದಹಳ್ಳಿ, ಅಮ್ಮನಹಟ್ಟಿ, ಮ್ಯಾಕೇನಹಳ್ಳಿ, ಪರಮೇನಹಳ್ಳಿ, ಕಾತ್ರಿಕೇನಹಳ್ಳಿ.
19	19-ಹಿಂಡಸಕಟ್ಟಿ	ಉಡುವಳ್ಳಿ, ವಡ್ಡರಹಟ್ಟಿ (ಮ), ಇದ್ದಲನಾಗೇನಹಳ್ಳಿ, ದೊಡ್ಡಘಟ್ಟ, ಗೊಲ್ಲರಹಟ್ಟಿ (ಮ), ಕತ್ತೆಹೊಳೆ, ಹುಲುಗಲಕುಂಟೆ, ಸೋಮೇರಹಳ್ಳಿ (ಇಂದಿರಾನಗರ), ಗೊಲ್ಲರಹಟ್ಟಿ (ಮ), ಸೋಮೇರಹಳ್ಳಿ ತಾಂಡ, ಹಿಂಡಸಕಟ್ಟಿ, ಅಜ್ಜನಹಟ್ಟಿ (ಮ), ಹಿಂಡಸಕಟ್ಟಿ ಎ.ಕೆ.ಹಟ್ಟಿ, ಸೀಗೇಹಟ್ಟಿ (ಮ), ಚಳ್ಳಮಡು (ಮ), ಭೂತನಹಟ್ಟಿ (ಮ), ಲಕ್ಕವ್ವನಹಳ್ಳಿ, ಸೀಗೇಹಟ್ಟಿ (ಮ).
20	20-ಯಲ್ಲದಕೆರೆ	ಯಲ್ಲದಕೆರೆ, ನಾಯಕರಕೊಟ್ಟಿಗೆ (ಮ), ಪಿಲಾಜನಹಳ್ಳಿ, ಪಿಲಾಜನಹಳ್ಳಿ ಗೊಲ್ಲರಹಟ್ಟಿ (ಮ), ಎ.ಡಿ.ಹಟ್ಟಿ (ಮ), ಗೊಲ್ಲರಹಟ್ಟಿ (ಮ), ದಾಸನಹಟ್ಟಿ (ಮ), ಕೆರೆಕೆಂಚಯ್ಯನಹಟ್ಟಿ, ತಳವಾರಹಟ್ಟಿ (ಮ), ಎ.ಕೆ.ಹಟ್ಟಿ (ಮ), ಬಡಗೊಲ್ಲರಹಟ್ಟಿ (ಮ), ಶೇಷಪ್ಪನಹಳ್ಳಿ, ಚಿತ್ರದೇವರಹಟ್ಟಿ (ಮ), ಲಂಬಾಣಿಹಟ್ಟಿ (ಮ), ಬ್ಯಾರಮಡು, ವಾಲ್ಮೀಕಿನಗರ (ಮ), ಚಿಗಳಿಕಟ್ಟಿ, ಹಂದಿಗನಡು, ಎ.ಕೆ.ಹಟ್ಟಿ (ಮ), ಹಾಲ್ ಮಾದೇನಹಳ್ಳಿ, ಬೇಟೆಮರದಹಟ್ಟಿ, ಹೊಸೂರು (ಮ), ಬೋವಿಹಟ್ಟಿ (ಮ), ಉಳುವಿನಾಳ್, ಅರಿಶಿಣಗುಂಡಿ, ಗೋಕುಲನಗರ (ಮ).
21	21-ದಿಂಡಾವರ	ದಿಂಡಾವರ, ಬದ್ರಹಟ್ಟಿ (ಮ), ಕೆ.ಕೆ.ಹಟ್ಟಿ (ಮ), ನಡವಲಹಟ್ಟಿ (ಮ), ಜುಂಜಪ್ಪನಹಟ್ಟಿ (ಮ), ಬಾಲದೇವರಹಟ್ಟಿ (ಮ), ಬೋವಿಹಟ್ಟಿ, ಹೊಸೂರು (ಮ), ದುಗ್ಗಾಣಿಹಟ್ಟಿ (ಮ), ಮಾದೇನಹಳ್ಳಿ, ಲಾಯರ್ ದಾಸರಹಳ್ಳಿ, ವೀರವ್ವನಾತಿಹಳ್ಳಿ, ಗೌಡನಹಳ್ಳಿ, ಕೆರೆಕೋಡಿಹಟ್ಟಿ (ಮ), ರಂಗಾಪುರ, ಗಂಜಲಗುಂಟೆ, ಲಕ್ಕನಾಳ್.
22	22-ಜವನಗೊಂಡನಹಳ್ಳಿ	ಜವನಗೊಂಡನಹಳ್ಳಿ, ಜೂಲಯ್ಯನಹಟ್ಟಿ (ಮ), ಹುರುಳಿದಿಬ್ಬದಹಟ್ಟಿ (ಮ), ಮೂರುಮನೆಹಟ್ಟಿ (ಮ), ಸುವರ್ಣಮುಖಿನಗರ (ಮ), ಆನೆಸಿದ್ರಿ, ಗೊಲ್ಲರಹಟ್ಟಿ (ಮ), ಕೋಲಾಟದಹಟ್ಟಿ (ಮ), ಕಾಟನಾಯ್ಕನಹಳ್ಳಿ, ಗೊಲ್ಲರಹಟ್ಟಿ (ಮ), ಬಗ್ಗನಡು, ಬಗ್ಗನಡು ಕಾವಲ್, ಮಾಳಗೊಂಡನಹಳ್ಳಿ, ಹೊಸೂರು (ಮ).



ಚಿತ್ರದುರ್ಗ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
23	23-ಕರಿಯಾಲ	ಕರಿಯಾಲ, ಗಾಯತ್ರಿಪುರ (ಮ), ಬೋವಿಕಾಲೋನಿ (ಮ), ಬೆಣ್ಣೆಕುರಪ್ಪನಹಟ್ಟಿ (ಮ), ಡ್ಯಾಂಕಾಲೋನಿ (ಮ), ತಮಿಳು ಕಾಲೋನಿ (ಮ), ಹಳ್ಳೆ ಕರಿಯಾಲ (ಮ), ಗೊಲ್ಲರಹಟ್ಟಿ (ಮ), ಮರಡಿಹಟ್ಟಿ (ಮ), ಕರಿಯಾಲ ಓಣಿಹಟ್ಟಿ, ಹೊಸಕರಿಯಾಲ, ಕೆಳಗಲ ಓಣಿಹಟ್ಟಿ, ಓಬಳಾಪುರ, ಲಂಬಾಣಿಹಟ್ಟಿ (ಮ), ಕಿಲಾರದಹಳ್ಳಿ (ಮ), ಪಿಲಾಲಿ, ಹೊಸಹಟ್ಟಿ (ಮ), ಸರಸ್ವತಿಹಟ್ಟಿ (ಮ), ಕರಿಯಜ್ಜನಹಟ್ಟಿ (ಮ), ಬಡದಾಸನಹಟ್ಟಿ (ಮ), ದ್ಯಾವರಹಟ್ಟಿ (ಮ), ಯರದಕಟ್ಟೆ, ಕರೆಮುಂದಲಹಟ್ಟಿ (ಮ), ಲಕ್ಕೇನಹಳ್ಳಿ, ಹೊಸೂರು (ಮ), ಮಾವಿನಮಡು, ಕೊಟ್ಟಿಗೇರಹಟ್ಟಿ, ಸೂರಪ್ಪನಹಟ್ಟಿ.
<b>5- ಹೊಸದುರ್ಗ ತಾಲ್ಲೂಕು ಪಂಚಾಯತಿ</b>		
1	1-ಅತ್ತಿಮಗೆ	ಲಕ್ಕಿಹಳ್ಳಿ, ಮಾದಿಹಳ್ಳಿ (ಮ), ಅಂಚಿಬಾರಿಹಟ್ಟಿ (ಮ), ಶೀರನಕಟ್ಟೆ, ದಾಸಯ್ಯನಹಟ್ಟಿ (ಮ), ಕೆರೆಕೋಡಿಹಟ್ಟಿ (ಮ), ಕೋಡಿಹಳ್ಳಿಹಟ್ಟಿ (ಮ), ತಿಮ್ಮಯ್ಯನಹಟ್ಟಿ (ಮ), ನಾಗಯ್ಯನಹಟ್ಟಿ (ಮ), ಐಯ್ಯನಹಳ್ಳಿ, ಬೇವಿನಹಳ್ಳಿ, ಅತ್ತಿಮಗೆ, ಮುದ್ದಯ್ಯನಹಟ್ಟಿ (ಮ), ಅತ್ತಿಮಗೆ ಭೋವಿಹಟ್ಟಿ (ಮ), ಅತ್ತಿಮಗೆ ಕೊರಚರಹಟ್ಟಿ (ಮ), ಜಮ್ಮಾಪುರ (ಬೆ), ಎಂ.ಮಲ್ಲಾಪುರ.
2	2-ಮಾಡದಕೆರೆ	ದೊಡ್ಡಕಿಟ್ಟದಹಳ್ಳಿ, ಜೋಗಿಹಳ್ಳಿ (ಬೆ), ಸಣ್ಣಕಿಟ್ಟದಹಳ್ಳಿ, ನಾಕೀಕೆರೆ, ಬಂಡೀಹಳ್ಳಿ (ಬೆ), ಕಂಚಿಹಳ್ಳಿ, ಮಾಡದಕೆರೆ, ಕಂಕೆರೆ, ಹನುಮನಹಳ್ಳಿ (ಬೆ), ರಾಮಜ್ಜನಹಳ್ಳಿ, ಗಡಿಯಪ್ಪನಹಟ್ಟಿ (ಮ), ಮಾಳಿಗೆಹಟ್ಟಿ (ಮ), ದೊಡ್ಡತಿಮ್ಮಯ್ಯನಹಟ್ಟಿ (ಮ), ಕರೆಕಲ್ಲಹಟ್ಟಿ (ಮ), ಬಂಟನಗವಿಹಟ್ಟಿ (ಮ), ಬಂಟನಗವಿ ಎ.ಕೆ.ಹಟ್ಟಿ (ಮ).
3	3-ಜಾನಕಲ್ಲು	ಜಾನಕಲ್ಲು, ನಾಯಕರಹಟ್ಟಿ (ಮ), ಕಂಠಾಪುರ (ಮ), ಮೂಡಾಬೋವಿಹಟ್ಟಿ (ಮ), ದೇವರಹಟ್ಟಿ (ಮ), ಕಂಸಾಗರ (ಮ), ಯಲ್ಲಾಭೋವಿಹಟ್ಟಿ (ಮ), ಸೇವಾನಗರ, ವೀರವ್ವನಾಗ್ಗಿಹಳ್ಳಿ, ಮಸಣಿಹಳ್ಳಿ, ಗೊಲ್ಲರಹಟ್ಟಿ (ಮ), ಲಂಬಾಣಿಹಟ್ಟಿ (ಮ), ಹುಲ್ಲುಕಟ್ಟೆ, ರಂಗವ್ವನಹಳ್ಳಿ, ಲಂಬಾಣಿಹಟ್ಟಿ (ಮ), ಭೋವಿಹಟ್ಟಿ (ಮ).
4	4-ದೊಡ್ಡಘಟ್ಟ	ದೊಡ್ಡಘಟ್ಟ, ಹನುಮಂತಯ್ಯನರೊಪ್ಪ (ಮ), ಡಿ.ಮಲ್ಲಾಪುರ, ಗೊಳಿಹಟ್ಟಿ, ಗೊಳಿಹಟ್ಟಿ ವಡ್ಡರಹಟ್ಟಿ (ಮ), ದುಗ್ಗಾವರ, ನವೀಲಕಲ್ ವಡ್ಡರಹಟ್ಟಿ (ಮ), ತಣಿಗೇಕಲ್ಲು, ಬನಸೀಹಳ್ಳಿ, ಸಿದ್ದಯ್ಯನರೊಪ್ಪ (ಮ), ಬೈಲಹಳ್ಳಿ (ಬೆ), ಕರಡೀಕಟ್ಟೆ (ಬೆ), ಬೆನಕನಹಳ್ಳಿ, ಬೆನಕನಹಳ್ಳಿ ಲಂಬಾಣಿಹಟ್ಟಿ (ಮ).
5	5-ದೇವಿಗರೆ	ದೇವಿಗರೆ, ಗಾಳಿರಂಗಯ್ಯನಹಟ್ಟಿ (ಮ), ಕಲ್ಲಹಳ್ಳಿ, ಕುಂಬಾರಕಟ್ಟೆ, ಮಾವಿನಕಟ್ಟೆ, ಕಬ್ಬಳ, ಬೀಸನಹಳ್ಳಿ ಲಂಬಾಣಿಹಟ್ಟಿ (ಮ), ಗುತ್ತಿಕಟ್ಟೆ, ಲಂಬಾಣಿಹಟ್ಟಿ (ಮ), ಗೊಲ್ಲರಹಟ್ಟಿ (ಮ), ಬೀಸನಹಳ್ಳಿ, ಜಂತಿಕೊಳಲು ಹೆಬ್ಬಳ್ಳಿ, ಲಂಬಾಣಿಹಟ್ಟಿ (ಮ), ಕೃಷ್ಣಾಪುರ, ಕೊಂಡಾಪುರ, ಹೇರೂರು, ನಾಗರಕಟ್ಟೆ, ಜೋಡಿತುಂಬಿನಕೆರೆ, ವೀರಪುರ ಕಾವಲ್ (ಬೆ).
6	6-ಮಲ್ಲಪ್ಪನಹಳ್ಳಿ	ಮಲ್ಲಪ್ಪನಹಳ್ಳಿ, ಚಿಕ್ಕಯಗಟಿ, ಚಿಕ್ಕಮ್ಮನಹಳ್ಳಿ, ಜಮ್ಮಾಪುರ, ಬುರುಡೇಕಟ್ಟೆ, ರಂಗೈನೂರು (ಮ), ಗೊಲ್ಲರಹಟ್ಟಿ (ಮ), ಆನಿವಾಳ, ಕುಂದೂರು, ಹೊಸಕುಂದೂರು (ಮ), ಕುಂದೂರುಗೊಲ್ಲರಹಟ್ಟಿ (ಮ), ಬಳ್ಳೇಕೆರೆ, ಕಡಿವಾಣಕಟ್ಟೆ, ಶ್ರೀರಂಗಾಪುರ, ಚೆನ್ನಾಪುರ (ಬೆ), ಆನಿವಾಳ, ಕುಂದೂರು, ಹೊಸಕುಂದೂರು (ಮ), ಕುಂದೂರುಗೊಲ್ಲರಹಟ್ಟಿ (ಮ), ಬಳ್ಳೇಕೆರೆ, ಕಡಿವಾಣಕಟ್ಟೆ, ಶ್ರೀರಂಗಾಪುರ, ಚೆನ್ನಾಪುರ (ಬೆ).
7	07-ಬಾಗೂರು	ಬಾಗೂರು, ಕೆ.ಟಿ.ನಗರ (ಮ), ಪಾಳೇದಹಳ್ಳಿ, ಐಲಾಪುರ, ದೊಡ್ಡರಂಗಯ್ಯನಹಟ್ಟಿ (ಮ), ಕೆ.ಕೋಡಿಹಳ್ಳಿ, ನೀರಗುಂದ ಕಾವಲ್ (ಬೆ), ಮಧುರೆ, ಲಕ್ಕೇನಹಳ್ಳಿ, ಚಿಣ್ಣಾಪುರ, ಕಣಿವೆಸಂಗೇನಹಳ್ಳಿ, ಬ್ರಹ್ಮಾವಿದ್ಯಾನಗರ (ಮ), ನಾಗೇನಹಳ್ಳಿ, ಶಿವನೇಕಟ್ಟೆ, ಯಾಲಕ್ಕಪ್ಪನಹಟ್ಟಿ-1(ಮ), ಯಾಲಕ್ಕಪ್ಪನಹಟ್ಟಿ-2(ಮ), ಸಂಕಯ್ಯನಹಟ್ಟಿ (ಮ), ಎ.ಕೆ.ಹಟ್ಟಿ (ಮ), ಲಂಬಾಣಿಹಟ್ಟಿ (ಮ), ಮಂಟೇನಹಳ್ಳಿ, ದಾಸರಹಳ್ಳಿ (ಬೆ).



ಚಿತ್ರದುರ್ಗ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
8	8-ದೇವಪುರ	ದೇವಪುರ, ನಾಗತಿಹಳ್ಳಿ (ಮ), ಅಕ್ಕಿತಿಮ್ಮಯ್ಯನಹಟ್ಟಿ (ಮ), ದೇವಪುರ ವಡ್ಡರಹಟ್ಟಿ (ಮ), ಮಹಾಲಕ್ಷ್ಮಿಪುರ (ಮ), ಎಂ. ಕೋಡಿಹಳ್ಳಿ, ಬೋರ್ಚೇನಹಳ್ಳಿ (ಮ), ಹೊನ್ನೇನಹಳ್ಳಿ, ಗಲಬೇನಹಳ್ಳಿ (ಬೆ), ನರಸೀಪುರ, ದೇವಪುರ ಕಾಲೋನಿ, ಜೋಡಿ ಶ್ರೀರಂಗಾಪುರ, ಲಂಬಾಣಿಹಟ್ಟಿ (ಮ), ಗೊಲ್ಲರಹಟ್ಟಿ (ಮ), ಹೊಸಹಳ್ಳಿ.
9	9-ಹುಣವಿನಡು	ಹುಣವಿನಡು, ಚಿತ್ತಯ್ಯನಹಟ್ಟಿ(ಮ), ಕಪ್ಪಗರೆ, ಕಾಚಾವರ(ಮ), ಸಿದ್ದಪ್ಪನಹಟ್ಟಿ(ಮ), ಗೊರವಿನಕಲ್ಲು, ಬಜ್ಜಪ್ಪನಹಟ್ಟಿ(ಮ), ಸೊಡರನಹಳ್ಳಿ, ಹುಣಸೇಕಟ್ಟಿ(ಮ), ತೋಟದಮನೆ (ಮ), ಜನತಾ ಕಾಲೋನಿ (ಮ), ಜನತಾಗೃಹಗಳು (ಮ), ಎ.ಕೆ. ಹಟ್ಟಿ (ಮ), ವಡ್ಡರಹಟ್ಟಿ (ಮ), ಚನ್ನಸಮುದ್ರ, ಮಾರುಗೊಂಡನದಿಬ್ಬ (ಮ), ಕುಮಾರನಕಣಿವೆ (ಬೆ).
10	10-ಬೋಳಿಕೆರೆ	ಕಂಗುವಳ್ಳಿ, ಕುರುಬರಹಳ್ಳಿ (ಮ), ಕೊರಟಿಕೆರೆ, ಕಡದನಕೆರೆ, ಭಾಗಶೆಟ್ಟಿಹಳ್ಳಿ, ಬಲ್ಲಾಳಸಮುದ್ರ ಕಾವಲ್, ಆಲದಹಳ್ಳಿ, ವಡ್ಡರಹಟ್ಟಿ (ಮ), ಕೊಂಡಜ್ಜಿ, ವೀರಾಪುರ (ಬೆ), ತಿಪ್ಪಜ್ಜನಹಳ್ಳಿ (ಬೆ), ಲಂಬಾಣಿಹಟ್ಟಿ(ಮ), ಮಳಲಿ ಬೋಳಿಕೆರೆ, ಕುಂಟಕೆಂಚಯ್ಯನಹಟ್ಟಿ(ಮ), ಮಾಚೇನಹಳ್ಳಿ, ಅಡವಿಸಂಗೇನಹಳ್ಳಿ.
11	11-ಸಾಣೇಹಳ್ಳಿ	ಸಾಣೇಹಳ್ಳಿ, ಕಬ್ಬಿನಕೆರೆ, ನೀರಗುಂದ, ಗೊಲ್ಲರಹಟ್ಟಿ (ಮ), ಶೆಟ್ಟಿಹಳ್ಳಿ, ಮಾರಭಗಟ್ಟಿ, ಇಂದಿರಾನಗರ (ಮ), ಹುರುಳಿಹಳ್ಳಿ, ದಾಸೇನಹಳ್ಳಿ (ಮ), ಆದ್ರಿಕಟ್ಟಿ, ಕುಂಬಾರಗುಡ್ಡ (ಮ), ಅಹಮದ್‌ನಗರ (ಮ), ಪೀಲಾಪುರ, ಅರಳಿಹಳ್ಳಿ, ಹೊನ್ನೇಕೆರೆ, ಹೊನ್ನೇಕೆರೆ ಗೊಲ್ಲರಹಟ್ಟಿ(ಮ), ರಂಗಾಪುರ.
12	12-ಕೆಲ್ಲೋಡು	ಕೆಲ್ಲೋಡು, ಕನ್ನಾಗೊಂದಿ, ಕನ್ನಾಗೊಂದಿಗೊಲ್ಲರಹಟ್ಟಿ (ಮ), ಕನ್ನಾಗೊಂದಿ ಭೋವಿಹಟ್ಟಿ (ಮ), ಮುತ್ತಾಗೊಂದಿ, ಜೋಗಮ್ಮನಹಳ್ಳಿ, ಲಿಂಗದಹಳ್ಳಿ, ಅತ್ತಿಘಟ್ಟ, ಕೆ.ಕುರುಬರಹಳ್ಳಿ, ಗೊರವಿಗೊಂಡನಹಳ್ಳಿ, ಬಿಳಿಚಿತ್ತಯ್ಯನಹಟ್ಟಿ (ಮ), ಬೊಮ್ಮೇನಹಳ್ಳಿ, ಭೈರಾಪುರ, ಕ್ಯಾದಿಗರೆ, ಕ್ಯಾದಿಗರೆ ಕಾವಲ್ (ಬೆ), ಮೆಟ್ಟಿನಹೊಳೆ, ಕರ್ಲಮಾವಿನಹಳ್ಳಿ, ಹಾಗಲಕೆರೆ, ಮೆಣಸಿನಡು, ವಡ್ಡರಹಟ್ಟಿ (ಮ), ಗೊಲ್ಲರಹಟ್ಟಿ (ಮ).
13	13-ಮತ್ತೋಡು	ಮತ್ತೋಡು, ಬಂದೇಗೌಡನಪಾಳ್ಯ (ಮ), ಗೊಲ್ಲರಹಟ್ಟಿ (ಮ), ಕೆ.ಇ.ಬಿ ಕಾಲೋನಿ (ಮ), ದೊಡ್ಡಡಯ್ಯನಪಾಳ್ಯ (ಮ), ಶಾಂತಯ್ಯನಪಾಳ್ಯ (ಮ), ಅರಸನಪಾಳ್ಯ (ಮ), ರಾಮೋ ಸಿಮೆಂಟ್ (ಮ), ಅರೇಹಳ್ಳಿ, ಕಪ್ಪನಾಯಕನಹಳ್ಳಿ, ಸಿದ್ದಗೊಂಡನಹಳ್ಳಿ, ಹೊಸುರುಭೋವಿಹಟ್ಟಿ (ಮ), ಅಜ್ಜಿಕಂಸಾಗರ, ತಿಪ್ಪೇನಹಳ್ಳಿ, ಸಣ್ಣತಿಪ್ಪೇನಹಳ್ಳಿ(ಮ), ದಳವಾಯಿಹಳ್ಳಿ(ಬೆ).
14	14-ಗುಡ್ಡದನೇರಲಕೆರೆ	ಗುಡ್ಡದನೇರಲಕೆರೆ, ರಂಗೇನಹಳ್ಳಿ (ಬೆ), ಕಸಪ್ಪನಹಳ್ಳಿ, ಲಕ್ಷ್ಮಿದೇವರಹಳ್ಳಿ, ಗಿರಿಯಾಪುರ, ವಡ್ಡರಹಟ್ಟಿ (ಹೊಸಗಿರಿಯಾಪುರ)(ಮ), ನಾಗತಿಹಳ್ಳಿ, ಇಂಡೇವರಹಟ್ಟಿ (ಮ), ದಾಸಯ್ಯನಹಟ್ಟಿ (ಮ), ಹುಣಸೇಕಟ್ಟಿ (ಮ), ಅಗಸರಹಳ್ಳಿ, ಇಟ್ಟಿಗೆಹಳ್ಳಿ, ಹೊಸತಿಮ್ಮಪ್ಪನಹಟ್ಟಿ (ಮ), ಹಳ್ಳೇತಿಮ್ಮಪ್ಪನಹಟ್ಟಿ (ಮ), ಈರಣ್ಣನಹಟ್ಟಿ (ಮ), ತಾರೀಕೆರೆ, ಕೃಷ್ಣಾಪುರ (ಮ), ಸಿದ್ದಾಪುರ (ಮ).
15	15. ದೊಡ್ಡತೇಕಲವಟ್ಟಿ	ದೊಡ್ಡತೇಕಲವಟ್ಟಿ, ಕಾವಲರಮನೆ ಹಿತ್ತಲು (ಮ), ಸಿರಿಗೊಂಡನಹಳ್ಳಿ, ಭೋವಿಹಟ್ಟಿ (ಮ), ಚಿಕ್ಕತೇಕಲವಟ್ಟಿ, ರಾಮದಾಸನಾಯ್ಕನ ತಾಂಡ (ಮ), ಕೆರೆಮುಂದಲಹಟ್ಟಿ (ಮ), ಚಿಕ್ಕತೇಕಲವಟ್ಟಿ ಕಾವಲ್, ಕಡ್ಡಕಂಸಾಗರ, ಬುಕ್ಕಸಾಗರ, ಬಾನನಾಯ್ಕನತಾಂಡ (ಮ), ತೋಡದಮನೆ (ಮ), ಕಾರೇಹಳ್ಳಿ, ನೀರುವಗಲ್ (ಬೆ), ಗಂಜಿಗರೆ, ಕೊರಚರಹಟ್ಟಿ (ಮ), ಹೊತ್ತರಗೊಂಡನಹಳ್ಳಿ.
16	16-ಬಲ್ಲಾಳಸಮುದ್ರ	ಬಲ್ಲಾಳಸಮುದ್ರ, ಸುಡುಗಾಡಸಿದ್ದರಹಟ್ಟಿ (ಭೋವಿಹಟ್ಟಿ)(ಮ), ಎ.ಕೆ.ಹಟ್ಟಿ (ಮ), ಗೊಲ್ಲರಹಟ್ಟಿ (ಮ), ಹಳ್ಳೇಊರು (ಮ), ಹಂದನಕೆರೆ, ಹೊಸರಾಳು, ಕಳ್ಳಿಹೊಸಹಳ್ಳಿ (ಬೆ), ತಿಮ್ಮಾಪುರ, ಉಳವಿನಗೊಂದಿ, ಕಲ್ಲೆರೆ, ಆಲಘಟ್ಟ, ಲಂಬಾಣಿಹಟ್ಟಿ (ಮ), ಗೊಲ್ಲರಹಟ್ಟಿ (ಮ), ಕೈನಡು, ಕೈನಡು ಅಮಾನಿಕೆರೆ (ಬೆ), ಕೈನಡು ಒಳಕಾವಲ್ (ಬೆ), ಕೈನಡು ಹೊರಕಾವಲ್ (ಬೆ), ಸೋಮಸಂದ್ರ,

ಚಿತ್ರದುರ್ಗ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಮೆಂಗಸಂದ್ರ, ಬಾಚಾವರ, ಗೊಲ್ಲರಹಳ್ಳಿ, ಅರಲಹಳ್ಳಿ, ಭೋವಿಹಟ್ಟಿ (ಮ), ಮಾಳಪ್ಪನಹಳ್ಳಿ, ಈರಣ್ಣನಪಾಳ್ಯ (ಮ), ಚಿಕ್ಕತಿಮ್ಮಯ್ಯನಪಾಳ್ಯ(ಮ).
17	17-ಬೆಲಗೂರು	ಬೆಲಗೂರು, ಗಾಂಧಿನಗರ (ಮ), ಹರಿಯನಹಳ್ಳಿ, ಲಂಬಾಣಿಹಟ್ಟಿ (ಮ), ಸಿರಿಗಿಪುರ, ಕಬ್ಬಳ, ಹೊಸಹಟ್ಟಿ (ಮ), ಮಲ್ಲೇನಹಳ್ಳಿ, ಮತ್ತೂರು.
18	18-ತಂಡಗ	ತಂಡಗ, ಹೊಸಕೆರೆ (ಮ), ಅವಳಿಪಾಳ್ಯ (ಮ), ಲಂಬಾಣಿಹಟ್ಟಿ (ಮ), ಗರಗ, ದ್ಯಾವಜ್ಜನಪಾಳ್ಯ (ಮ), ಯಾದಗಟ್ಟಿ, ಭೋವಿಹಟ್ಟಿ (ಮ), ಹನುಮನಹಟ್ಟಿ (ಮ), ಕೃಷ್ಣಾಪುರ, ಎಸ್.ಕೋಡಿಹಳ್ಳಿ, ಕೊಪ್ಪಲು (ಮ), ಕೆರೆಹೊಸಹಳ್ಳಿ, ಎರಡುಗುಡ್ಡದ ಸಂಧಿ ಕಾವಲ್, ಬೊಮ್ಮನಹಳ್ಳಿ, ಬಲ್ಲಾಳಸಮುದ್ರಕೆರೆ ಕಾವಲ್, ತುಂಬಿನಕೆರೆ, ತುಂಬಿನಕೆರೆ ಭೋವಿಹಟ್ಟಿ (ಮ), ತೊಣಚೇನಹಳ್ಳಿ, ತೊಣಚೇನಹಳ್ಳಿ ಭೋವಿಹಟ್ಟಿ (ಮ), ಸಿಂಗೇನಹಳ್ಳಿ, ಸಿಂಗೇನಹಳ್ಳಿ ಭೋವಿಹಟ್ಟಿ (ಮ).
19	19-ಕಂಚೀಪುರ	ಕಂಚೀಪುರ, ಹಾಳುಸಂಗಾಪುರ (ಮ), ನಾಗನಾಯಕಹಟ್ಟಿ, ಲಂಬಾಣಿಹಟ್ಟಿ (ಮ), ಹೊಸಗೊಲ್ಲರಹಟ್ಟಿ (ಮ), ಮುಗಿಲೋಡು, ಗೊಲ್ಲರಹಳ್ಳಿ (ಬೆ), ಕಗ್ಗಲಕಟ್ಟಿ, ಮುದಿಯಪ್ಪನಹಟ್ಟಿ (ಮ), ಅಜ್ಜಯ್ಯನಹಟ್ಟಿ (ಮ), ಕಿಟ್ಟಿದಾಳ, ಕಾನುಬೇನಹಳ್ಳಿ, ತೋಟದಮನೆಗಳು (ಮ), ದೊಡ್ಡಕರ್ಪೂರದಕಟ್ಟಿ, ಚಿಕ್ಕಕರ್ಪೂರದಕಟ್ಟಿ (ಬೆ), ಬಾಲೇನಹಳ್ಳಿ, ಬಾಲೇನಹಳ್ಳಿ ಗೊಲ್ಲರಹಟ್ಟಿ (ಮ), ಚಿಕ್ಕಬ್ಯಾಲದಕೆರೆ, ಕಾಟಿಹಟ್ಟಿ, ದೊಡ್ಡಬ್ಯಾಲದಕೆರೆ, ಅಮ್ಮನಹಟ್ಟಿ (ಮ), ಕಂಚೀನಗರ (ಮ), ಶಿವನಗರ (ಮ), ಬ್ಯಾಡರಹಳ್ಳಿ, ಜಯಸುವರ್ಣಾಪುರ.
20	20-ಶ್ರೀರಾಂಪುರ	ಶ್ರೀರಾಂಪುರ, ತೋಟದಮನೆ (ಮ), ಭರಮ್ಮಯ್ಯನಪಾಳ್ಯ (ಮ), ಬಾನಾಪುರ, ಕಾಚಾಪುರ, ಗೊಳಿಹಳ್ಳಿ, ಎಸ್.ನೇರಲಕೆರೆ, ಗರಿಂಬೀಳು (ಮ), ನಾಯಿಗರೆ, ಕಾಳನಾಯಕಹಟ್ಟಿ (ಮ), ಹರೇನಹಳ್ಳಿ, ನಗರಗರೆ, ಹೈದರ್ ಸಾಬ್ ಪಾಳ್ಯ (ಮ), ಹಾರೋಗೊಂಡನಹಳ್ಳಿ, ಸೈಯದ್ ಸಾಬ್‌ಪಾಳ್ಯ (ಮ), ಹಾರೋಗೊಂಡನಹಳ್ಳಿ ಎ.ಕೆ.ಕಾಲೋನಿ (ಮ), ಅಗ್ರಹಾರ, ಸಾದರಹಳ್ಳಿ, ಕಾಳನಾಯಕಹಟ್ಟಿ (ಮ), ಚಿಕ್ಕಹುಲ್ಲೇನಹಳ್ಳಿ, ಕುದುರೆ ಕಣಿವೆ ಫಾರೇಸ್ಟ್.
21	21-ಹೆಗ್ಗರೆ	ಹೆಗ್ಗರೆ, ಸೊಪ್ಪಿನಗುಡ್ಡ(ಮ), ದಳವಾಯಿಕಟ್ಟಿ(ಮ), ಗಿರಿಮಲ್ಲಯ್ಯನಪಾಳ್ಯ (ಮ), ಓಬಳಾಪುರ (ಮ), ವೆಂಗಳಾಪುರ, ಕಡವಗರೆ, ಗ್ರಾಂಟಾಪುರ, ಎಸ್.ಕುರುಬರಹಳ್ಳಿ, ಮಲ್ಲಿಹಳ್ಳಿ, ಸೋಮನಹಳ್ಳಿ, ಗವಿರಂಗಾಪುರ, ಲಂಬಾಣಿಹಟ್ಟಿ (ಮ), ಬೊಮ್ಮನಪಾಳ್ಯ (ಮ), ಸೂಜಿಕಲ್, ಸುಡುಗಾಡನ ಪಾಳ್ಯ (ಮ), ಮೈಲಾರಪುರ, ಸೂಜಿಕಲ್ ಅಮಾನಿಕೆರೆ (ಬೆ).
6-ಹೊಳಲ್ಕೆರೆ ತಾಲ್ಲೂಕು ಪಂಚಾಯಿತಿ		
1	1-ಅಂದನೂರು	ಅಂದನೂರು, ಗೊಲ್ಲರಹಟ್ಟಿ (ಮ), ಬಂಡೆಬೊಮ್ಮೇನಹಳ್ಳಿ, ವಡ್ಡರಹಟ್ಟಿ (ಮ), ಇಂಗಳದಹಳ್ಳಿ, ಗ್ಯಾರೇಹಳ್ಳಿ, ಹಿರಿಯೂರು, ಮಲ್ಲೇನಹಳ್ಳಿ, ಗಂಜಿಗಟ್ಟಿ, ಲಂಬಾಣಿಹಟ್ಟಿ (ಮ), ದಂಡಿಗೇನಹಳ್ಳಿ, ಜೋಗೇರಹನುಮನಹಳ್ಳಿ (ಬೆ), ವಿಶ್ವನಾಥನಹಳ್ಳಿ, ಕುಟವಿಹಳ್ಳಿ.
2	2-ಭರಮಣ್ಣನಾಯಕನದುರ್ಗ	ಭರಮಣ್ಣನಾಯಕನದುರ್ಗ, ಮುತ್ತುಗದೂರು, ಸಾಸಲು ರೈಲ್ವೇಸ್ಟೇಷನ್ (ಮ), ತರಳಬಾಳು ನಗರ (ಮ), ಕಾಗಳಗರೆ, ಮೇಗಳಹಟ್ಟಿ (ಮ), ಗೊಲ್ಲರಹಟ್ಟಿ (ಮ), ಸಾಸಲು, ಗುಲಗಂಜಿ ಲಂಬಾಣಿಹಟ್ಟಿ (ಮ), ಕಾಳಘಟ್ಟ, ಕಾಳಘಟ್ಟ ವಡ್ಡರಹಟ್ಟಿ (ಮ), ಲಂಬಾಣಿಹಟ್ಟಿ (ಮ), ಕತ್ತಾಳಿಹಟ್ಟಿ (ಮ), ಉಡೋಗರೆ, ಗೊಲ್ಲರಹಟ್ಟಿ (ಮ), ಲಂಬಾಣಿಹಟ್ಟಿ (ಮ).
3	3-ಹಿರೇಕಂದವಾಡಿ	ತಣಿಗೇಹಳ್ಳಿ, ಚೌಡೇನಹಳ್ಳಿ (ಬೆ), ಶ್ಯಾನಭೋಗನಹಳ್ಳಿ (ಬೆ), ತ್ಯಾಗದಹಳ್ಳಿ (ಬೆ), ಹಿರೇಕಂದವಾಡಿ, ಗೊಲ್ಲರಹಟ್ಟಿ (ಮ), ಕಲ್ಲವ್ವನಾಗ್ಗಿಹಳ್ಳಿ, ದವನಹಳ್ಳಿ (ಬೆ), ಚಿಕ್ಕಂದವಾಡಿ, ರಂಗವ್ವನಹಳ್ಳಿ, ಶೃಂಗೇರಿಹನುಮನಹಳ್ಳಿ, ಶೃಂಗೇರಿಹನುಮನಹಳ್ಳಿ ಗೊಲ್ಲರಹಟ್ಟಿ (ಮ), ಸಾದರಹಳ್ಳಿ (ಬೆ), ಮಾಕುಂಟೆ.
4	4-ಚಿಕ್ಕಜಾಜೂರು	ಚಿಕ್ಕಜಾಜೂರು, ಚಿಕ್ಕಜಾಜೂರು ಕಾವಲ್, ಬಾಣಗರೆ, ಗುಂಜಿಗನೂರು, ಗೊಲ್ಲರಹಟ್ಟಿ (ಮ), ಹೊನ್ನಕಾಲು, ಕೊರಚರಹಟ್ಟಿ (ಮ).
5	5-ಹಿರೇಎಮ್ಮಿಗನೂರು	ಹಿರೇಎಮ್ಮಿಗನೂರು, ಕಾಮನಹಳ್ಳಿ, ವಡೇರಹಳ್ಳಿ (ಬೆ), ಅಜ್ಜಿಕ್ಕಾತನಹಳ್ಳಿ, ಅಂತಾಪುರ, ನಂದಿಹಳ್ಳಿ, ಅಗ್ರಹಾರ (ಬೆ), ಕಡೂರು, ಕಡೂರು ಕಾವಲ್,

ಚಿತ್ರದುರ್ಗ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ದಾಸರಹಳ್ಳಿ, ಮಾರಾಪುರ (ಬೆ), ಚಿಕ್ಕನಕಟ್ಟೆ, ವಾಮಲಾಪುರ (ಬೆ), ಐಯ್ಯನಹಳ್ಳಿ, ಐಯ್ಯನಹಳ್ಳಿ ಕಾವಲ್.
6	6-ಮಲ್ಲಾಡಿಹಳ್ಳಿ	ಮಲ್ಲಾಡಿಹಳ್ಳಿ, ಕೆಂಗುಂಟೆ, ರಾಮಘಟ್ಟ, ಶಿವಪುರ, ಅಬ್ಬದಾಸಿಕಟ್ಟೆ.
7	7-ಗುಂಡಿಮಡು	ಅರೇಹಳ್ಳಿ ಕಾವಲ್, ಅರೇಹಳ್ಳಿ ಬಂಡೆ (ಮ), ನೆಹರು ಕಾಲೋನಿ (ಮ), ಕಾಮಸಮುದ್ರ, ಜಯಂತಿನಗರ, ಮಲ್ಲಾಪುರ, ಗುಂಡಿಮಡು, ಗುಂಡಿಮಡು ಗೊಲ್ಲರಹಟ್ಟಿ (ಮ), ಕೊರಚರಹಟ್ಟಿ (ಮ), ವಡ್ಡರಹಟ್ಟಿ (ಮ), ಪುಣಜೂರು, ಎ. ಕೆ. ಹಟ್ಟಿ (ಮ), ವಡ್ಡರಹಟ್ಟಿ (ಮ), ಹುಲೇಮಳ್ಳಿ, ಕುನುಗಲಿ, ಅಗ್ರಹಾರ, ಚಿಕ್ಕಎಮ್ಮಿಗನೂರು, ಗಂಡುಮಾಳೇನಹಳ್ಳಿ(ಬೆ), ಚಿಕ್ಕಎಮ್ಮಿಗನೂರು ಕಾವಲ್.
8	8-ಆಡನೂರು	ಆಡನೂರು, ಮದ್ದಯ್ಯನಹಟ್ಟಿ (ಮ), ಚಟ್ಟುಹಳ್ಳಿ (ಬೆ), ಪಾಡಿಗಟ್ಟಿ, ಚನ್ನಪಟ್ಟಣ, ಅಪ್ಪರಸನಹಳ್ಳಿ, ಅರಸನಘಟ್ಟ, ಮೇಕೇನಹಟ್ಟಿ (ಮ), ಹರೇನಹಳ್ಳಿ, ದಾಸರಹಳ್ಳಿ, ಕೊಡಗವಳ್ಳಿ, ಕೊಡಗವಳ್ಳಿ ಹಟ್ಟಿ (ಮ), ಹೊಸಹಳ್ಳಿ, ಕೋಟೆಹಾಳ್.
9	9-ಚಿತ್ರಹಳ್ಳಿ	ಚಿತ್ರಹಳ್ಳಿ, ವಡ್ಡರಹಟ್ಟಿ (ಮ), ಚಿತ್ರಹಳ್ಳಿ ಗೊಲ್ಲರಹಟ್ಟಿ (ಮ), ಅಮ್ಮತಾಪುರ, ಗೊಲ್ಲರಹಟ್ಟಿ (ಮ), ಬಸವಾಪುರ, ಕಾಶಿಪುರ, ಗೌರಿಪುರ, ಕೊಂಡಾಪುರ, ಕನ್ನೇನಹಳ್ಳಿ (ಬೆ), ಅರಳಿಕಟ್ಟೆ (ಬೆ), ಅಮಲಾಪುರ (ಬೆ), ವೀರಾಪುರ (ಬೆ), ಕೇಶವಾಪುರ, ಹನುಮನಕಟ್ಟೆ, ಟಿ.ನುಲೇನೂರು, ತೊಡರನಾಳ್, ತಿರುಮಲಾಪುರ, ಲಿಂಗದಹಳ್ಳಿ.
10	10-ಬಂಜಗೊಂಡನಹಳ್ಳಿ	ಈಚಘಟ್ಟ, ಬಂಜಗೊಂಡನಹಳ್ಳಿ, ಬ್ರಹ್ಮಪುರ, ಮತಿಘಟ್ಟ, ನಲ್ಲಿಕಟ್ಟೆ, ರಾಮೇನಹಳ್ಳಿ, ನಗರಘಟ್ಟ, ಕಸವನಹಳ್ಳಿ, ಬೋರೇನಹಳ್ಳಿ, ಪಂಪಾಪುರ.
11	11-ಹೊರಕೆರೆದೇವರಪುರ	ತೇಕಲವಟ್ಟಿ, ತೇಕಲವಟ್ಟಿ ಗೊಲ್ಲರಹಟ್ಟಿ (ಮ), ಕೊಳಾಳ್, ಕದುರೆದೇವರಹಟ್ಟಿ (ಮ), ಮುದ್ದಪ್ಪನಹಟ್ಟಿ (ಮ), ಸಂಗೇನಹಳ್ಳಿ, ಕಣಿವೆಜೋಗಿಹಳ್ಳಿ, ವಡ್ಡರಹಟ್ಟಿ (ಮ), ಕಣಿವೇಹಳ್ಳಿ (ಬೆ), ಹೊರಕೆರೆದೇವರಪುರ, ನಂದಿಹಳ್ಳಿ (ಬೆ), ಗೊಪ್ಪೇನಹಳ್ಳಿ (ಬೆ), ಗೊಂದಿಹಳ್ಳಿ (ಬೆ).
12	12-ಉಪ್ಪರಿಗೇನಹಳ್ಳಿ	ಉಪ್ಪರಿಗೇನಹಳ್ಳಿ, ಗೊಲ್ಲರಹಳ್ಳಿ, ಗೊಳಿಹೊಸಹಳ್ಳಿ, ಹಾಲೇನಹಳ್ಳಿ, ರಂಗಸಮುದ್ರ (ಬೆ), ಮುಳಿಗೆರನಹಳ್ಳಿ (ಬೆ), ಶಂಕರನಹಳ್ಳಿ (ಬೆ), ಲಿಂಗದೇವರಹಳ್ಳಿ (ಬೆ), ಕರೆಯಾಗಳಹಳ್ಳಿ, ನಂದನಹೊಸೂರು, ಗೊಲ್ಲರಹಟ್ಟಿ (ಮ), ಮುಗಳಿಕಟ್ಟೆ (ಮ), ಬೂದಿಪುರ, ಗುಂಡಿಕರೆ (ಬೆ), ಕೊಮಾರನಹಳ್ಳಿ, ಚೌಡಗೊಂಡನಹಳ್ಳಿ, ಕಂಠಮಾರನಹಳ್ಳಿ (ಬೆ).
13	13-ತಾಳ್ಯ	ತಾಳ್ಯ, ಹುಲಿಕರೆ, ಗಿಡ್ಡಣ್ಣನಹಳ್ಳಿ, ಪಾಪೇನಹಳ್ಳಿ, ಕುಮ್ಮಿನಘಟ್ಟ, ಘಟ್ಟಹೊಸಹಳ್ಳಿ, ನೇರಲಕಟ್ಟೆ, ಬರಿಗೇರನಹಳ್ಳಿ (ಬೆ), ಮದ್ದೇರು, ಟಿ. ಎಮ್ಮಿಗನೂರು, ಹಳೇಹಳ್ಳಿ ಗೊಲ್ಲರಹಟ್ಟಿ (ಮ), ದಾಸಯ್ಯನಹಟ್ಟಿ (ಮ), ಹಳೇಹಳ್ಳಿ, ಮಲಸಿಂಗನಹಳ್ಳಿ, ಶಿರಾಪನಹಳ್ಳಿ, ಸಿಹಿನೀರಕಟ್ಟೆ(ಮ), ಹುಣಸೆ ಪಂಚೆ.
14	14-ನಾರಾಯಣಗೊಂಡನಹಳ್ಳಿ	ವಿಶ್ವನಾಥನಹಳ್ಳಿ, ಆವಿನಹಟ್ಟಿ (ಮ), ಸಾಂತೇನಹಳ್ಳಿ, ತಿರುಮಲಾಪುರ, ಲೋಕದೊಳಲು, ಬೊಮ್ಮನಕಟ್ಟೆ, ದೊಡ್ಡೇರಿಕಟ್ಟೆ (ಬೆ), ಹನುಮನಹಳ್ಳಿ ಕಾವಲ್ (ಬೆ), ನಾರಾಯಣಗೊಂಡನಹಳ್ಳಿ, ಸಣ್ಣಯ್ಯನಹಟ್ಟಿ (ಮ), ಕೆಳಗಿನಕೊಟ್ಟಿಗೆ, ಗೊಲ್ಲರಹಳ್ಳಿ, ಗೊಲ್ಲರಹಳ್ಳಿ ಕ್ಯಾಂಪ್, ಉಗಣಕಟ್ಟೆ, ಉಗಣಕಟ್ಟೆ ವಡ್ಡರಹಟ್ಟಿ (ಮ), ಮೇಗಳಕೊಟ್ಟಿಗೆ (ಮ), ಗೌಡಿಹಳ್ಳಿ, ಹೊಸಹಟ್ಟಿ (ಮ), ಕಡ್ಲಪ್ಪನಹಟ್ಟಿ (ಮ), ಉಪ್ಪಾರಹಟ್ಟಿ (ಮ).
15	15-ಗುಂಡೇರಿ	ಗುಂಡೇರಿ, ಗುಂಡೇರಿ ಕಾವಲ್, ವಡ್ಡರಹಟ್ಟಿ (ಮ), ಇಡೇಹಳ್ಳಿ, ಮಾಳೇನಹಳ್ಳಿ, ಮಾಳೇನಹಳ್ಳಿ ಕಾವಲ್, ಶಿವಗಂಗ, ಗಿಲ್ಲೇನಹಳ್ಳಿ, ಗರಗ (ಬೆ), ಗರಗ ಫಾರಸ್ಸೆ, ಮಹದೇವಪುರ.
16	16-ರಾಮಗಿರಿ	ರಾಮಗಿರಿ, ರಾಮಗಿರಿ ಕಾವಲ್ (ಬೆ), ಅಂಬಿಹಳ್ಳಿ (ಬೆ), ಟಿ. ವಡೇರಹಳ್ಳಿ, ದಾಸಿಕಟ್ಟೆ, ಆರ್. ನುಲೇನೂರು, ಲಂಬಾಣಿಹಟ್ಟಿ (ಮ), ಎನ್. ಮಲ್ಲಾಪುರ, ಬಸಾಪುರ, ರಂಗಾಪುರ, ಆರ್. ಮಲ್ಲಾಪುರ (ಬೆ), ಹಾರೋಗುತ್ತಿ ಕಾವಲ್ (ಬೆ), ಲಂಬಾಣಿಹಟ್ಟಿ (ಮ).

ಚಿತ್ರದುರ್ಗ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
17	17-ದುಮ್ಮಿ	ದುಮ್ಮಿ, ಚನ್ನಪ್ಪನಹಟ್ಟಿ (ಮ), ದುಮ್ಮಿ ಗೊಲ್ಲರಹಟ್ಟಿ (ಮ), ಕಾಲ್ಕೆರೆ, ಕಾಲ್ಕೆರೆ ಲಂಬಾಣಿಹಟ್ಟಿ (ಮ), ವಡ್ಡರಹಟ್ಟಿ (ಮ), ವನಕಮರಡಿಕಾವಲ್, ದೊಗ್ಗನಾಳ್, ಹನುಮಲಿ, ತಾಳಿಕಟ್ಟೆ ಕಾವಲ್.
18	18-ತಾಳಿಕಟ್ಟೆ	ತುಪ್ಪದಹಳ್ಳಿ, ಲಂಬಾಣಿಹಟ್ಟಿ (ಮ), ಕೆಂಚಾಪುರ, ಲಂಬಾಣಿಹಟ್ಟಿ (ಮ), ಸಿಂಗೇನಹಳ್ಳಿ, ಲಂಬಾಣಿಹಟ್ಟಿ (ಮ), ಕಣಿವೇಹಳ್ಳಿ, ತಾಳಿಕಟ್ಟೆ, ದೇವರಹೊಸಹಳ್ಳಿ.
19	19-ಬಿದರಕೆರೆ	ಗಂಗಸಮುದ್ರ, ತಾಳಕಟ್ಟೆ, ಉಪ್ಪಾರಹಟ್ಟಿ(ಮ), ಅರಬಗಟ್ಟೆ, ಜಿ. ವಡೇರಹಳ್ಳಿ, ಬಿದರಕೆರೆ, ಗೊಲ್ಲರಹಟ್ಟಿ(ಮ), ಬಳ್ಳಾರಿಹಟ್ಟಿ(ಮ), ಬೊಮ್ಮನಹಳ್ಳಿ, ಎ.ಕೆ.ಹಟ್ಟಿ(ಮ), ಜಕ್ಕನಹಳ್ಳಿ, ಮಲ್ಲೇನಹಳ್ಳಿ, ಚನ್ನಸಮುದ್ರ, ಗುಂಡಸಮುದ್ರ, ಮುದ್ದಾಪುರ, ಲಂಬಾಣಿಹಟ್ಟಿ(ಮ), ನವಣಕೆರೆ (ಮ), ರಂಗಯ್ಯನದುರ್ಗ ಕಾವಲ್.

(ಕೆ. ಆರ್. ರುದ್ರಪ್ಪ)

ನಿರ್ದೇಶಕರು (ಪಂ. ರಾಜ್) ಮತ್ತು

ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ

ಹಾಗೂ ಸದಸ್ಯ ಕಾರ್ಯದರ್ಶಿ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ



**ಕರ್ನಾಟಕ ಸರ್ಕಾರ**  
**ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ**

ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-56001

ಸಂಖ್ಯೆ: ಕಪಂರಾಸೀನಿಆ/12/ಸೀನಿಆ/2022

ದಿನಾಂಕ: 02-01-2023

**ಪ್ರಕಟಣೆ**

**ದಾವಣಗೆರೆ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ದಾವಣಗೆರೆ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.

ದಾವಣಗೆರೆ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 98 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.

ದಾವಣಗೆರೆ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ. ಆಕ್ಷೇಪಣೆಗಳನ್ನು ಆನ್ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

**(ಅ) ಆನ್ ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "https://rdpr.karnataka.gov.in/rdc/public/" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ..

3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001

**ಕೋಷ್ಟಕ 'ಅ'**  
**ದಾವಣಗೆರೆ ಜಿಲ್ಲೆ**

ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ನ್ಯಾಮತಿ	9
2	ಹೊನ್ನಾಳಿ	13
3	ಹರಿಹರ	15
4	ಜಗಳೂರು	16
5	ದಾವಣಗೆರೆ	21
6	ಚನ್ನಗಿರಿ	24
	<b>ಒಟ್ಟು</b>	<b>98</b>



## ಕೋಷ್ಠಕ 'ಆ'

## ದಾವಣಗೆರೆ ಜಿಲ್ಲೆ

ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1-ದಾವಣಗೆರೆ ತಾಲ್ಲೂಕು ಪಂಚಾಯತಿ</b>		
1	1-ದೊಡ್ಡಬಾತಿ	ದೊಡ್ಡಬಾತಿ, ಹಳೇಬಾತಿ, ನೀಲಾನಹಳ್ಳಿ, ಅಗಸನಕಟ್ಟೆ(ಬೇ).
2	2-ಕಕ್ಕರಗೊಳ್ಳ	ಕಕ್ಕರಗೊಳ್ಳ, ಕೋಡಿಹಳ್ಳಿ, ಅವರಗೊಳ್ಳ, ದೇವರಹಟ್ಟಿ, ಚಿಕ್ಕಬೂದಿಹಾಳ, ಬೂಸವ್ವನಹಟ್ಟಿ, ಅರಸಪುರ, ಒಬ್ಬಜ್ಜಿಹಳ್ಳಿ, ವೆಂಕಟೇಶ್ವರ ಕ್ಯಾಂಪ್(ಮ).
3	3-ಬೇತೂರು	ಕಡ್ಲೇಬಾಳು, ಹೊಸ ಕಡ್ಲೇಬಾಳು(ಮ), ಮಾಳಗೊಂಡನಹಳ್ಳಿ, ಅಮ್ಮತ ನಗರ(ಮ), ಕೋಡಿಕ್ಯಾಂಪ್(ಮ), ಬದಿಯಾನಾಯಕನತಾಂಡ(ಮ), ಬೇತೂರು, ಬಿ. ಚಿತ್ತಾನಹಳ್ಳಿ(ಮ), ಬಿ. ಕಲ್ಪನಹಳ್ಳಿ(ಮ).
4	4-ಕಾಡಜ್ಜಿ	ಕಾಡಜ್ಜಿ, ನಾಗರಕಟ್ಟೆ, ಪುಟಗನಾಳ, ಬಸವನಾಳ, ಬಿ.ಗೊಲ್ಲರಹಟ್ಟಿ(ಮ), ಗಿರಿಯವ್ವನಹಳ್ಳಿ(ಬೇ), ಲಿಂಗದಹಳ್ಳಿ, ರಾಂಪುರ, ಕೆಂಚವ್ವನಹಳ್ಳಿ, ಶ್ರೀರಾಮನಗರ, ಅಕ್ಕಸಾಲಿದ್ಯಾಮಜಿಹಳ್ಳಿ(ಬೇ), ಮಲ್ಲಾಪುರ.
5	5-ಆಲೂರು	ಅಣಜಿ, ಗಿರಿಯಾಪುರ, ಮೆಳ್ಳೇಕಟ್ಟೆ, ಗೊಲ್ಲರಹಳ್ಳಿ, ಗಾಂಧಿನಗರ(ಮ), ಆಲೂರು, ಕಿತ್ತೂರು.
6	6-ಗುಡಾಳು	ಹುಲಿಕಟ್ಟೆ, ಕರೆಯಾಗಳಹಳ್ಳಿ, ಹೊಸಕರೆಯಾಗಳಹಳ್ಳಿ(ಮ), ಗುಡಾಳು, ಗು. ಗೊಲ್ಲರಹಟ್ಟಿ(ಮ), ಮ್ಯಾಸರ ಹಟ್ಟಿ(ಮ), ಹೊಸಹಳ್ಳಿ, ಗುಮ್ಮನೂರು, ಕದರಪ್ಪನ ಹಟ್ಟಿ(ಮ), ಜಮ್ಮಾಪುರ, ಹೆಮ್ಮನಬೇತೂರು, ಕುರುಡಿ, ದ್ಯಾಮವ್ವನಹಳ್ಳಿ, ಚಿಕ್ಕವ್ವನಾಗ್ಗಿಹಳ್ಳಿ.
7	7-ಐಗೂರು	ಐಗೂರು, ತುಂಬಿಗರೆ, ಲಿಂಗಾಪುರ, ಶ್ರೀಕೃಷ್ಣನಗರ, ಅಗಸನಕಟ್ಟೆ, ನೀಲವ್ವನ ಹಳ್ಳಿ(ಬೇ), ಬೋರಗೊಂಡನಹಳ್ಳಿ, ಮೂಡೇನಹಳ್ಳಿ, ಕಂದನಕೋವಿ, ಕೆಂಚಮ್ಮನ ಹಳ್ಳಿ, ಪವಾಡರಂಗವ್ವನಹಳ್ಳಿ, ಸಿದ್ಧನೂರು, ಸಿದ್ಧನೂರು ಲಂಬಾಣಿ ಹಟ್ಟಿ(ಮ), ರುದ್ರನಕಟ್ಟೆ, ಕಾಟನಾಯಕನಹೊಸಹಳ್ಳಿ, ಕೊಗ್ಗನೂರು, ನರಸೀಪುರ.
8	8-ಆನಗೋಡು	ಆನಗೋಡು, ಶಿವಪುರ(ಮ), ಬುಳಾಪುರ, ಹುಳಪಿನಕಟ್ಟೆ, ನೇರ್ಲಿಗಿ, ಗಂಗನಕಟ್ಟೆ, ಜಿ.ಪಿಸಾರಹಟ್ಟಿ(ಮ), ಚಿನ್ನಸಮುದ್ರ, ಈಚಗಟ್ಟೆ, ಸುಲ್ತಾನಿಪುರ, ದೊಡ್ಡ ರಂಗವ್ವನಹಳ್ಳಿ.
9	9-ತೋಳಹುಣಸೆ	ಹೊನ್ನೂರು, ಹೆಚ್.ಗೊಲ್ಲರಹಟ್ಟಿ(ಮ), ಕಲಪನಹಳ್ಳಿ, ಕರಿಲಕ್ಕೇನಹಳ್ಳಿ, ವಡ್ಡಿನಹಳ್ಳಿ, ಮಲ್ಲಶೆಟ್ಟಿಹಳ್ಳಿ, ತೋಳಹುಣಸೆ, ಹೊಸನಗರ(ಮ), ಚಟ್ಟೋ ಬನಹಳ್ಳಿ, ಚಟ್ಟೋ ಬನಹಳ್ಳಿ ತಾಂಡ(ಮ), ಪಾಮೇನಹಳ್ಳಿ.
10	10-ಜರಿಕಟ್ಟೆ	ಶಿರಮಗೊಂಡನಹಳ್ಳಿ, ನಾಗನೂರು, ಮುದಹದಡಿ, ಜರಿಕಟ್ಟೆ, ಬಿಸಲೇರಿ, ಹೊಸಬಿಸಲೇರಿ(ಮ), ಮಹದೇವಪುರ(ಮ).
11	11-ಬೆಳವನೂರು	ಬೆಳವನೂರು, ತರಳಬಾಳು ಬಡಾವಣೆ(ಮ), ತುರ್ಚಗಟ್ಟೆ, ಚಂದ್ರೇನಹಳ್ಳಿ, ಕುಂಟಪಾಲನಹಳ್ಳಿ, ಕೋಲ್ಕುಂಟೆ.
12	12-ಹದಡಿ	ಕೈದಾಳೆ, ನಾಯಕನಹಳ್ಳಿ, ಗಿರಿಯಾಪುರ, ಕಲ್ಲೆರೆ, ಹದಡಿ, ಏಳನೇಕಲ್ಲು(ಮ), ಜವಳಗಟ್ಟೆ, ಬಟ್ಟಕಟ್ಟೆ.
13	13-ಕುಕ್ಕವಾಡ	ಕುಕ್ಕವಾಡ, ನಾಗರಸನಹಳ್ಳಿ, ಹೊನ್ನಮರಡಿ, ಕನಗೊಂಡನಹಳ್ಳಿ, ಕೊಳೇನಹಳ್ಳಿ, ಹೊಸ ಕೊಳೇನಹಳ್ಳಿ(ಮ), ಬಲ್ಲೂರು, ಶಿರಾಗನಹಳ್ಳಿ, ಜಡಗನಹಳ್ಳಿ, ವಡೇರಹಳ್ಳಿ.
14	14-ಲೋಕಿಕೆರೆ	ಮತ್ತಿ, ಗೋಣಿವಾಡ, ಗೋಣಿವಾಡ ಕ್ಯಾಂಪ್(ಮ), ಹೂವಿನಮಡು, ಲೋಕಿಕೆರೆ, ಯಲ್ಲಮ್ಮನಗರ(ಮ), ತುರುವನಾಳ(ಬೇ).
15	15-ಕಂದಗಲ್ಲು	ಶ್ಯಾಗಲೆ, ಕೋಡಿಹಳ್ಳಿ, ಕೋಡಿಹಳ್ಳಿ ಕ್ಯಾಂಪ್(ಮ), ಗಿಡ್ಡೇನಹಳ್ಳಿ, ಕಂದಗಲ್ಲು.
16	16-ಕುರ್ಕಿ	ಕುರ್ಕಿ, ವೆಂಕಟೇಶ್ವರಕ್ಯಾಂಪ್(ಮ), ಹಿರೇತೊಗಲೇರಿ, ಹನುಮನಹಳ್ಳಿ, ಲಕ್ಕವ್ವನಹಳ್ಳಿ(ಬೇ), ಚಿಕ್ಕತೊಗಲೇರಿ, ರಂಗವ್ವನಹಳ್ಳಿ, ಬುಳಾಪುರ, ಬುಳಾಪುರ ಕ್ಯಾಂಪ್(ಮ), ಅತ್ತಿಗರೆ, ಕಳವೂರು, ಮಲ್ಲೇನಹಳ್ಳಿ.
17	17-ಗೋಪನಾಳ	ಗೋಪನಾಳ, ಯರವನಾಗ್ಗಿಹಳ್ಳಿ, ಯರವನಾಗ್ಗಿಹಳ್ಳಿ ಕ್ಯಾಂಪ್(ಮ), ಗಂಡ ಮುಕ್ಕೇನಹಳ್ಳಿ, ಮಳಲೆರೆ, ಕಾಶೀಪುರ, ಕಾಶೀಪುರಕ್ಯಾಂಪ್(ಮ), ರಾಮಗೊಂಡನ ಹಳ್ಳಿ, ದ್ಯಾಮೇನಹಳ್ಳಿ.

ದಾವಣಗೆರೆ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
18	18-ಬಾಡ	ಬಾಡ, ವಿರಲಾಪುರ, ಒಂಟೆಹಾಳ್, ಗುಜ್ಜಿಕೊಂಡ(ಬೇ), ಅಣಬೇರು, ಗುಡ್ಡಹಳ್ಳಿ(ಬೇ), ನಲ್ಲುಂದ, ಶಂಕರನಹಳ್ಳಿ, ಪಿಟ್ಟನಹಳ್ಳಿ(ಬೇ), ಕಬ್ಬೂರು.
19	19-ಹೆಬ್ಬಾಳು	ಹೆಬ್ಬಾಳು, ಲಕ್ಕಮುತ್ತೇನಹಳ್ಳಿ, ಕಾಟೇಹಳ್ಳಿ, ಕೆ.ಲಂಬಾಣಿಹಟ್ಟಿ(ಮ), ಹುಣಸೇಕಟ್ಟಿ, ನೀರ್ಫಡಿ, ಹಾಲುಪರ್ತಿ, ಮಂಡ್ಲೂರು, ಮಂಡ್ಲೂರು ಗೊಲ್ಲರಹಟ್ಟಿ(ಮ), ಪಂಜೇನಹಳ್ಳಿ(ಬೇ), ನಗರನಹಳ್ಳಿ, ಓಬಣ್ಣಹಳ್ಳಿ, ಶ್ರೀರಂಗಯ್ಯನಮಟ್ಟಿ.
20	20-ಕೊಡಗನೂರು	ಕೊಡಗನೂರು, ಬೊಮ್ಮೇನಹಳ್ಳಿ(ಮ), ನಂದಿಗೇನಹಳ್ಳಿ(ಮ), ಜಂಪೇನಹಳ್ಳಿ, ದೊಡ್ಡಮಾಗಡಿ, ದಿಂಡದಹಳ್ಳಿ, ಚಿಕ್ಕಮಾಗಡಿ, ಡೋಂಕನಹಳ್ಳಿ(ಬೇ), ವಡೇರಹಳ್ಳಿ, ಬಾವಿಹಾಳ್, ಅಣ್ಣಾಪುರ, ಪರಶರಾಂಪುರ(ಮ), ಹೊನ್ನ ನಾಯಕನಹಳ್ಳಿ.
21	21-ಮಾಯಕೊಂಡ	ಹುಚ್ಚವ್ವನಹಳ್ಳಿ, ಹೆಚ್ ಬಸಾಪುರ(ಮ), ಹೆಚ್ ವಡ್ಡರಹಟ್ಟಿ(ಮ), ಹೆದ್ನ, ತಿಮ್ಮಾಪುರ(ಬೇ), ಹಿಂಡಸಗಟ್ಟಿ, ಕ್ಯಾತನಹಳ್ಳಿ, ಬುಳ್ಳಾಪುರ, ಹನುಮನಹಳ್ಳಿ(ಬೇ), ರಾಂಪುರ, ಮಾಯಕೊಂಡ.
<b>2-ಚನ್ನಗಿರಿ ತಾಲ್ಲೂಕು ಪಂಚಾಯತಿ</b>		
1	1-ಕತ್ತಲಗೆರೆ	ಕತ್ತಲಗೆರೆ, ಕವಳಿತಾಂಡ, ಶ್ರೀರಾಮನಗರ, ಕಶೆಟ್ಟಿಹಳ್ಳಿ, ಕಾರಿಗನೂರು, ಕಾರಿಗನೂರು ಕ್ಯಾಂಪ್, ಅರೇಹಳ್ಳಿ, ಕಲ್ಲೇನಹಳ್ಳಿ, ಕದರನಹಳ್ಳಿ, ಬೆಳಲಗೆರೆ, ರೆಡ್ಡಿಹಳ್ಳಿ.
2	2-ತ್ಯಾವಣಿಗೆ	ತ್ಯಾವಣಿಗೆ, ಮಿಯಾಪುರ, ತ್ಯಾವಣಿಗಿತಾಂಡ, ನವಿಲೇಹಾಳು, ರಾಂಪುರ(ಬೇ), ದೊಡ್ಡಘಟ್ಟ, ರಾಮಗೊಂಡನಹಳ್ಳಿ.
3	3-ತಣಿಗೆರೆ	ತಣಿಗೆರೆ, ಮರಡಿ, ಭೀಮನರೆ, ಮದಿಕರೆ, ಮಂಗೇನಹಳ್ಳಿ, ಉಪನಾಯಕನಹಳ್ಳಿ, ನರಸೀಪುರ(ಬೇ), ಸಿದ್ಧನಮರ, ಕೊಮಾರನಹಳ್ಳಿ, ಯಕ್ಕೇಗೊಂಧಿ, ತೋಪೇನಹಳ್ಳಿ, ಕಲ್ಲೇನ ಹಳ್ಳಿ, ನಾಗೇನಹಳ್ಳಿ.
4	4-ದಾಗಿನಕಟ್ಟಿ	ದಾಗಿನಕಟ್ಟಿ, ಹುರಳಿಹಳ್ಳಿ(ಬೇ), ಯಲೋದಹಳ್ಳಿ, ಕಂಚುಗಾರನಹಳ್ಳಿ, ಬುಳನಾಯ್ಕನ ಹಳ್ಳಿ(ಬೇ), ನಿಲೋಗಲ್, ಗುಡ್ಡದಬೆನಕನಹಳ್ಳಿ.
5	5-ಹೊಸಕೆರೆ (ಬಸವಾಪಟ್ಟಣ)	ಹೊಸಕೆರೆ (ಬಸವಾಪಟ್ಟಣ), ಶೃಂಗಾರಬಾಗು, ವೈಲಿಪುರ(ಬೇ) ಕೋಟೆಹಾಳು, ಹರೋಸಾಗರ, ಹರಳೇಪುರ, ಸಂಗಾಹಳ್ಳಿ, ಮರಬನಹಳ್ಳಿ, ಚಿಕ್ಕಕುರುಬರಹಳ್ಳಿ, ಕುಲುಮೇನಹಳ್ಳಿ(ಬೇ), ಬಸವಾಪುರ(ಬೇ).
6	6-ಚಿರಡೋಣಿ	ಚಿರಡೋಣಿ, ಲಕ್ಷ್ಮೀಸಾಗರ(ಬೇ), ಹರೋನಹಳ್ಳಿ(ಬೇ), ರಾಮಸಾಗರ(ಬೇ), ಕಂಗಾಪುರ, ಕಣಿವೆ ಬಿಳಚಿ, ಹಿರೇಕುರುಬರಹಳ್ಳಿ, ವೀರಾಪುರ(ಬೇ), ಕಂಸಾಗರ, ಪುಣ್ಯಸ್ಥಳ, ಸಾಗರಪೇಟೆ, ಪಿಳ್ಳನಕಟ್ಟಿ(ಬೇ).
7	7-ಕರೇಕಟ್ಟಿ	ನಲ್ಲುದರೆ, ಅಶೋಕನಗರ, ಕರೇಕಟ್ಟಿ, ಕರೇಕಟ್ಟಿತಾಂಡ, ಕಾಮನಹಳ್ಳಿ(ಬೇ), ಕಂಪನ ಹಳ್ಳಿ, ವೆಂಕಟೇಶ್ವರಕ್ಯಾಂಪ್, ಗಿರಿಯಾಪುರ.
8	8-ಕೋಗಲೂರು	ಈರಗನಹಳ್ಳಿ, ಆಲೂರು, ಕೂಡ್ಲಿಗರೆ(ಬೇ), ಕೋಗಲೂರು, ಚಿಕ್ಕಕೋಗಲೂರು, ಬೆಳ್ಳಿಗನೂರು, ಸೋಮನಹಾಳು, ಗೊಲ್ಲರಹಳ್ಳಿ, ಚಿಕ್ಕಬೆನ್ನೂರು.
9	9-ಸಂತೇಬೆನ್ನೂರು	ಸಂತೇಬೆನ್ನೂರು, ಸಂತೇಬೆನ್ನೂರುಹಟ್ಟಿ, ಗೆದ್ದಲಹಟ್ಟಿ.
10	10-ದೊಡ್ಡಬ್ಬಿಗರೆ	ಕಾಕನೂರು, ಲಿಂಗನಾಗ್ತಿಹಳ್ಳಿ(ಬೇ), ಕುಳೇನೂರು, ಶಿವಕುಳೇನೂರು, ದೊಡ್ಡೇರಿಕಟ್ಟಿ, ಅರಳಿಕಟ್ಟಿ, ಕೊಂಡದಹಳ್ಳಿ, ನಿಂಬಾಪುರ, ಚಿಕ್ಕೂಡ, ಚಿಕ್ಕೂಡಗೊಲ್ಲರಹಟ್ಟಿ, ಚನ್ನಾಪುರ, ಅವಳಘಟ್ಟ(ಬೇ) ಚಿಕ್ಕಬ್ಬಿಗರೆ, ಹೊಸಹಳ್ಳಿ(ಬೇ), ದೊಡ್ಡಬ್ಬಿಗರೆ, ಹನುಮನ ಹಳ್ಳಿ(ಬೇ).
11	11-ಸೋಮಲಾಪುರ	ಹಳ್ಳಿಮಲ್ಲಾಪುರ, ಉಡುವ, ಕಬ್ಬಳ, ಬೈರಾಪುರ(ಬೇ), ಯಕ್ಕೇಗೊಂಧಿ(ಬೇ), ಸಿದ್ಧಾಪುರ(ಬೇ), ಕಾಶೀಪುರ, ಕಾಶೀಪುರ ಕ್ಯಾಂಪ್, ಸೋಮಲಾಪುರ, ಸೋಮಲಾಪುರ ತಾಂಡ, ಜಕ್ಕಲಿ, ಮಲ್ಲಾಪುರ.
12	12-ಕೆರೆಬಿಳಚಿ	ಕೆರೆಬಿಳಚಿ, ಹೊಸೂರು, ಸೂಳಕೆರೆ, ಹೊಸಹಳ್ಳಿ, ರುದ್ರಾಪುರ, ಮೊಹಿದ್ದೀನ್ ಪುರ (ಬೇ).
13	13-ಗುಡ್ಡದ ಕೊಮಾರನ ಹಳ್ಳಿ	ಲಿಂಗದಹಳ್ಳಿ, ಅರಿಶಿನಘಟ್ಟ, ಎನ್. ಬಸವನಹಳ್ಳಿ, ಬಸವರಾಜಪುರ, ಸೋಮ ಶೆಟ್ಟಿಹಳ್ಳಿ, ಶಿದ್ಧಾಪುರ, ಮಧುರನಾಯ್ಕನಹಳ್ಳಿ, ಗುಡ್ಡದ ಕೊಮಾರನಹಳ್ಳಿ, ಎನ್. ಗಾಣದಕಟ್ಟಿ, ಮಲ್ಲಿಗೇನಹಳ್ಳಿ, ಹಾಲೇಶಪುರ, ಗಾಳಿಹಳ್ಳಿ, ಮೇಳನಾಯಕನಕಟ್ಟಿ, ಅಸ್ತಾಪನಹಳ್ಳಿ, ಬೈರನಹಳ್ಳಿ, ತಿಳಿನೀರಕಟ್ಟಿ, ಶಿವಗಂಗೇಹಾಳು, ಚಿರಡೋಣಿ, ಗರಗದಕಟ್ಟಿ(ಬೇ).

ದಾವಣಗೆರೆ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
14	14-ನಲ್ಲೂರು	ನಲ್ಲೂರು, ಬೆಲವಂತನಹಳ್ಳಿ(ಬೇ).
15	15-ದೇವರಹಳ್ಳಿ	ದೇವರಹಳ್ಳಿ, ದೇವರಹಳ್ಳಿ ತಾಂಡ, ರಾಮಗೊಂಡನಹಳ್ಳಿ, ಚಿಕ್ಕದೇವರಹಳ್ಳಿ, ಚಿಕ್ಕದೇವರಹಳ್ಳಿ ತಾಂಡ, ಹಿರೇವುಡ, ಹಿರೇವುಡಗೊಲ್ಲರಹಟ್ಟಿ, ಹಿರೇವುಡತಾಂಡ, ಕಗತೂರು, ಬುಳಸಾಗರ, ಹಟ್ಟಿ, ಶ್ರೀಪುರ, ಅಕ್ಕಳಿಕಟ್ಟೆ(ಬೇ), ಅಣಪುರ, ಇಟ್ಟಿಗೆ, ಮಂಟರಘಟ್ಟ.
16	16-ಚಿಕ್ಕಗಂಗೂರು	ಚಿಕ್ಕಗಂಗೂರು, ಹಿರೇಗಂಗೂರು, ಲಕ್ಷ್ಮೀಸಾಗರ, ಕೊರಟಕೆರೆ, ಶೆಟ್ಟಿಹಳ್ಳಿ, ನುಗ್ಗಿಹಳ್ಳಿ, ಹೊನ್ನೇಮರದಹಳ್ಳಿ, ಬೊಮ್ಮನಹಳ್ಳಿ, ನೀತಿಗೆರೆ, ನೀತಿಗೆರೆಕ್ರಾಂಪ್.
17	17-ಆಗರಬನ್ನಿಹಟ್ಟಿ	ಆಗರಬನ್ನಿಹಟ್ಟಿ, ಹೊಸಬನ್ನಿಹಟ್ಟಿ, ಮುದಿಗೆರೆ, ತಿಮ್ಮಾಪುರ, ದೋಣಿಹಳ್ಳಿ, ಬಿಲ್ಲಹಳ್ಳಿ, ಬುಸ್ಸೇನಹಳ್ಳಿ, ಮುದ್ದೇನಹಳ್ಳಿ, ಚನ್ನಗಿರಿ (ಗ್ರಾಮಾಂತರ) ಚಿಕ್ಕೂಲಿಕೆರೆ, ಪಾಂಡವಗೆರೆ(ಬೇ), ದೊಂದ್ರಘಟ್ಟ(ಬೇ), ಅಜ್ಜಿಹಳ್ಳಿ, ಸುಣ್ಣಿಗೆರೆ.
18	18-ಹಿರೇಮಳಲಿ	ಹಿರೇಮಳಲಿ, ಚಿಕ್ಕಮಳಲಿ(ಬೇ), ಚಿಕ್ಕಮಾಡಾಳು, ಬಿ.ಆರ್.ಟಿ.ಕಾಲೋನಿ, ಬಸವಾಪುರ, ಕೆ.ಬಸವನಹಳ್ಳಿ(ಬೇ), ಚನ್ನೇಶಪುರ, ಗುರುಹಗೇದಹಳ್ಳಿ, ಗುರುರಾಜಪುರ, ಚನ್ನೇನಹಳ್ಳಿ, ಮಾವಿನಕಟ್ಟೆ, ಮಾದೇನಹಳ್ಳಿ, ಸಾರಥಿ, ಸಾರಥಿ ಹೊಸೂರು, ಕೆ.ಗಾಣದಕಟ್ಟೆ, ಜೋಳದಾಳು.
19	19-ಹೊದಿಗೆರೆ	ಹೊದಿಗೆರೆ, ಜೋಡಿ ತಿಮ್ಮಾಪುರ(ಬೇ), ಕಂಚಾಪುರ(ಬೇ), ಮಾದಾಪುರ, ಹೆಬ್ಬಳಗೆರೆ, ಬೆಂಕಿಕೆರೆ, ಬೆನಕನಹಳ್ಳಿ(ಬೇ), ಯರಗಟ್ಟಿಹಳ್ಳಿ, ವಿ.ರಾಮೇನಹಳ್ಳಿ.
20	20-ತಿಪ್ಪಗೊಂಡನಹಳ್ಳಿ	ಹರೋನಹಳ್ಳಿ, ಎರೇಹಳ್ಳಿ, ಹನುಮಂತನಗರ, ಗೋಪನಾಳು, ಕೊಮಾರನಹಳ್ಳಿ(ಬೇ), ಕಬಳಿಕಟ್ಟೆ(ಬೇ), ನಾಗೇನಹಳ್ಳಿ(ಬೇ), ಮುಂಡಗನಹಳ್ಳಿ(ಬೇ), ಹೊಸಹಳ್ಳಿ, ಕುಕ್ಕುವಾಡ, ಲಕ್ಷ್ಮೀಸಾಗರ, ಶಿವಪುರದಾಳು(ಬೇ), ಮಲ್ಲಿಗೆರೆ, ತಿಪ್ಪಗೊಂಡನಹಳ್ಳಿ, ತಿಪ್ಪಗೊಂಡನಹಳ್ಳಿ, ಗೊಲ್ಲರಹಟ್ಟಿ, ದಿಗ್ಗೇನಹಳ್ಳಿ, ಎಂ.ಜಿ.ನಗರ, ರಂಗಾಪುರ, ಗುಳ್ಳೆಹಳ್ಳಿ, ಮಂಗೇನಹಳ್ಳಿ(ಬೇ), ಗರಗ, ಹೊನ್ನನಾಯ್ಕನಹಳ್ಳಿ, ಗುರುಪುರ.
21	21-ವಡ್ನಾಳು	ಗೊಪ್ಪೇನಹಳ್ಳಿ, ಕಂಚಿಗನಾಳು, ಮಹದೇವಪುರ, ಬೆಟ್ಟಕಡೂರು, ಹರಳಕಟ್ಟೆ, ಬನ್ನಿಹಟ್ಟಿ, ವಡ್ನಾಳು, ಕೊಮಾರನಹಳ್ಳಿ.
22	22-ಪಾಂಡೋಮಟ್ಟಿ	ಪಾಂಡೋಮಟ್ಟಿ, ಹೊನ್ನೇಬಾಗಿ, ನಾರಶೆಟ್ಟಿಹಳ್ಳಿ, ಮಾಚನಾಯ್ಕನಹಳ್ಳಿಕಾವಲು, ಮಾಚನಾಯ್ಕನ ಹಳ್ಳಿ, ಸಾವೆಹಡ್ಲು(ಬೇ), ರಾಜಗೊಂಡನಹಳ್ಳಿ, ಮಾವಿನಹೊಳೆ, ದಂಡಿಗೇನಹಳ್ಳಿ, ಗಂಡುಗನ ಹಂಕಲು.
23	23-ಮಲಹಾಳು	ಮರವಂಜಿ, ಮರವಂಜಿತಾಂಡ, ಹಲಕನಾಳು, ಮೇದಗೊಂಡನಹಳ್ಳಿ, ಬೀಡ ಗೊಂಡನಹಳ್ಳಿ, ಬೀಡಗೊಂಡನಹಳ್ಳಿ ಹೊಸೂರು, ಜಮ್ಮಾಪುರ ಪೆನ್ನಸಮುದ್ರ, ಮಲಹಾಳು, ಮಲಹಾಳು ಗೊಲ್ಲರಹಟ್ಟಿ, ಕಲೆರೆ, ಗಂಗಗೊಂಡನಹಳ್ಳಿ.
24	24-ತಾವರೆಕೆರೆ	ತಾವರೆಕೆರೆ, ಮಸಣಿಕೆರೆ, ಅತ್ತಿಘಟ್ಟ(ಬೇ), ಮುಗಳಿಹಳ್ಳಿ, ಕರ್ಕಿಕೆರೆ(ಬೇ), ಬಸವನ ಹಳ್ಳಿ(ಬೇ), ಗೋಂದಿಹೊಸಹಳ್ಳಿ, ದುರ್ಗದಬಸವಾಪುರ(ಬೇ), ರಂಗಾಪುರ(ಬೇ), ದಾಸರಹೊಸಹಳ್ಳಿ(ಬೇ), ಉಬ್ರಾಣಿ, ಶಂಕರಪುರ, ಗೌರಾಪುರ(ಮ), ಕೊಡಗಿಕೆರೆ, ಕೊಡಗಿಕೆರೆ ಕ್ರಾಂಪ್, ವೀರಾಪುರ, ಬಸವಾಪುರ, ದುರ್ವಿಗರೆ, ಹರೋನಹಳ್ಳಿ(ಮ) ದೊಡ್ಡಮಳಲಿ(ಬೇ), ಹಕ್ಕಿಹಳ್ಳಿ(ಬೇ), ಚಿಕ್ಕಸಂಧಿ, ಮಗ್ನಾತನಹಳ್ಳಿ(ಬೇ), ಚಿಕ್ಕಮಳಲಿ, ಹೊಸಹಳ್ಳಿ ಹಾಳು, ಹನುಮಲಾಪುರ, ಖಗ್ಗಿ, ಮನಮಟ್ಟಿ, ಕೋಳ್ಕೆರೆ, ನಲ್ಲಿಹಂಕಲು.
<b>3-ಹರಿಹರ ತಾಲ್ಲೂಕು ಪಂಚಾಯಿತಿ</b>		
1	1-ಕೊಂಡಜ್ಜಿ	ಕೊಂಡಜ್ಜಿ, ಹೊಟ್ಟೆಗೇನಹಳ್ಳಿ, ಕುರುಬರಹಳ್ಳಿ, ಬುಳ್ಳಾಪುರ, ಕೆಂಚನಹಳ್ಳಿ, ಗಂಗನರಸಿ, ವಡೇರಹಳ್ಳಿ (ಬೇ), ದೊಗ್ಗಿ.
2	2-ಸಾರಥಿ	ಸಾರಥಿ, ಪಾಮೇನಹಳ್ಳಿ, ಚಿಕ್ಕಬಿದರೆ, ಕರ್ಲಹಳ್ಳಿ, ದೀಟೂರು. ಹನಗವಾಡಿ, ಹರಗನಹಳ್ಳಿ.
3	3-ರಾಜನಹಳ್ಳಿ	ರಾಜನಹಳ್ಳಿ, ತಿಮ್ಮಾಪುರ, ಹಲಸಬಾಳು, ನಾಗೇನಹಳ್ಳಿ, ರಾಮತೀರ್ಥ. ನಂದಿಗಾವಿ, ಧೂಳಿಹೊಳೆ, ಬಿಳಸನೂರು, ಹೊಸಹಳ್ಳಿ.
4	4-ಬೆಳ್ಳೂಡಿ	ಬೆಳ್ಳೂಡಿ, ಎಕ್ಕಗೊಂದಿ, ಬ್ಯಾಲದಹಳ್ಳಿ.

ದಾವಣಗೆರೆ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
5	5-ಬನ್ನಿಕೋಡು	ಬನ್ನಿಕೋಡು, ಪಂಶೀಪುರ, ಕೆ.ಬೇವಿನಹಳ್ಳಿ.
6	6-ಕುಣಿಬೆಳಕೆರೆ	ಸಲಗನಹಳ್ಳಿ, ಕಡ್ಲೆಗೊಂದಿ, ಕುಣಿಬೆಳಕೆರೆ, ನಂದಿತಾವರೆ, ಭಾಸ್ಕರ್ ರಾವ್ ಕ್ಯಾಂಪ್ (ಬೇ).
7	7-ದೇವರಬೆಳಕೆರೆ	ದೇವರಬೆಳಕೆರೆ, ಬೂದಿಹಾಳು, ಆದಾಪುರ. ಸಾಲಕಟ್ಟೆ, ಮಿಟ್ಟಕಟ್ಟೆ, ಸತ್ಯನಾರಾಯಣ ಕ್ಯಾಂಪ್ (ಬೇ) .
8	8-ಭಾನುವಳ್ಳಿ	ಭಾನುವಳ್ಳಿ, ರಾಯಪುರ (ಬೇ) .
9	9-ಕುಂಬಳೂರು	ಕುಂಬಳೂರು, ನಿಟ್ಟೂರು, ವಿನಾಯಕನಗರ, ಗುಳದಹಳ್ಳಿ, ಮೂಡಲ ಬಸಾಪುರ(ಬೇ).
10	10-ಹಾಲಿವಾಣ	ಹಾಲಿವಾಣ, ಹರಳಹಳ್ಳಿ, ಸಂಕ್ಲಿಪುರ, ಮಲ್ಲನಾಯಕನಹಳ್ಳಿ.
11	11-ಜಿಗಲಿ	ಜಿಗಲಿ, ಜಿ.ಬೇವಿನಹಳ್ಳಿ, ವಡೇಯರಬಸಾಪುರ, ಕೊಮಾರನಹಳ್ಳಿ, ದಿಬ್ಬದ ಹಳ್ಳಿ, ಕೊಪ್ಪ, ಚಿಕ್ಕತಮ್ಮನಹಳ್ಳಿ (ಬೆ) .
12	12-ಸಿರಿಗೆರೆ	ಸಿರಿಗೆರೆ, ಎಳೆಹೊಳೆ, ಹುಲಿಗಿನಹೊಳೆ, ಇಂಗಳಗೊಂದಿ, ಮಳಲಹಳ್ಳಿ.
13	13-ಕಡರನಾಯಕನಹಳ್ಳಿ	ಕಡರನಾಯಕನಹಳ್ಳಿ, ಪಾಳ್ಯ, ಯಲವಟ್ಟಿ, ಕಮಲಾಪುರ, ಲಕ್ಕಶೆಟ್ಟಿಹಳ್ಳಿ.
14	14-ವಾಸನ	ಉಕ್ಕಡಗಾತಿ, ನಂದಿಗುಡಿ, ಗೋವಿನಹಾಳು, ವಾಸನ, ಸರ್ಕಾರಿವಾಸನ(ಬೆ), ಹಿಂಡಸಘಟ್ಟ.
15	15-ಕೊಕ್ಕನೂರು	ಕೊಕ್ಕನೂರು, ಹಳ್ಳಿಹಾಳು, ಕಂಬತ್ತನಹಳ್ಳಿ, ಮೂಗಿನಗೊಂದಿ, ಗುಡ್ಡದ ತುಮ್ಮಿನಕಟ್ಟೆ, ಬಗ್ಗಡನಹಾಳು(ಬೆ).
4-ಹೊನ್ನಾಳಿ ತಾಲ್ಲೂಕು ಪಂಚಾಯಿತಿ		
1	1-ಕೂಲಂಬಿ	ಕೂಲಂಬಿ, ಬನ್ನಿಕೋಡು, ಯರೇಚಿಕ್ಕನಹಳ್ಳಿ, ಮುಕ್ಕೇನಹಳ್ಳಿ. ಕೆಂಗಲಹಳ್ಳಿ, ತಿಮ್ಮೇನಹಳ್ಳಿ.
2	2-ಕುಂದೂರು	ಕುಂದೂರು, ಯಕ್ಕನಹಳ್ಳಿ,ಯರೇಹಳ್ಳಿ, ಚಿಕ್ಕಹಾಲಿವಾಣ, ತಿಮ್ಮಾಪುರ, ಸೇವಾಲಾಲ್ ನಗರ.
3	3-ಕುಂಬಳೂರು	ಕುಂಬಳೂರು, ನೆಲಹೊನ್ನೆ, ತರಗನಹಳ್ಳಿ, ಸಿಂಗಟಗೆರೆ, ಬೇವಿನಹಳ್ಳಿ ಮಜರೆ ಹನುಮನಹಳ್ಳಿ, ನೇರಲಗುಂಡಿ.
6	4-ಅರಕೆರೆ	ಅರಕೆರೆ, ಅರಕೆರೆ ಎ.ಕೆ.ಕಾಲೋನಿ, ನರಸಗೊಂಡನಹಳ್ಳಿ, ಮಾಸಡಿ, ತಕ್ಕನಹಳ್ಳಿ, ದೇವರ ಹೊನ್ನಾಳಿ, ಗೊಲ್ಲರಹಳ್ಳಿ.
5	5-ಬೆನಕನಹಳ್ಳಿ	ಬೆನಕನಹಳ್ಳಿ, ಹುಣಸೇಹಳ್ಳಿ, ಚಿಕ್ಕಬಾಸೂರು ,ವಿಜಯಪುರ ಕಮ್ಮಾರಗಟ್ಟೆ, ಅಂಜನೇಯಪುರ, ಘಂಟಾಪುರ, ಬಸವಾಪುರ (ಬೆ).
6	6-ಬೇಲಿಮಲ್ಲೂರು	ಬೇಲಿಮಲ್ಲೂರು, ಕೋಟೆಮಲ್ಲೂರು, ವಿಜಯಪುರ, ಹಿರೇಗೋಣಿಗೆರೆ ಹೊನ್ನೂರು ವಡ್ಡರಹಟ್ಟಿ, ಚಿಕ್ಕಗೋಣಿಗೆರೆ, ಕೋಣನತಲೆ, ಹರಗನಹಳ್ಳಿ.
7	7- ಹನುಮಸಾಗರ	ಹೆಚ್.ಗೋಪಗೊಂಡನಹಳ್ಳಿ, ಹೊಸಕಟ್ಟೆ, ಸೋಮನಮಲ್ಲಾಪುರ, ಬಲಮುರಿ, ಹನುಮಸಾಗರ, ಹನುಮಸಾಗರತಾಂಡ(ಮ), ಹೊಳೆ ಹರಳಹಳ್ಳಿ, ನರಸಿಂಹಾಪುರ (ಬೆ) , ಕೋನಾಯ್ಕನಹಳ್ಳಿ, ಬಳ್ಳೇಶ್ವರ,ಅಂಜನಾಪುರ (ಬೆ), ಹತ್ತೂರು, ಮಾರಿಕೊಪ್ಪ.
8	8-ಸೊರಟೂರು	ಚಿಕ್ಕೇರಹಳ್ಳಿ, ದೊಡ್ಡೇರಹಳ್ಳಿ, ಕತ್ತಿಗೆ, ಮಾದೇನಹಳ್ಳಿ, ಹೆಚ್. ಕಡದಕಟ್ಟೆ, ಸೊರಟೂರು, ತುಗ್ಗಲಹಳ್ಳಿ, ಬೂದಿಹಾಳು(ಬೆ).
9	9-ಅರಬಗಟ್ಟೆ	ಹರಳಹಳ್ಳಿ, ದಿಡಗೂರು, ದಿಡಗೂರು ಎ.ಕೆ.ಕಾಲೋನಿ, ಅರಬಗಟ್ಟೆ, ಸುಂಕದಕಟ್ಟೆ, ಮಾರಗೊಂಡನ ಹಳ್ಳಿ(ಬೆ) , ಬಿದರಗಡ್ಡೆ, ಹೊಳೆಮಾದಾಪುರ.
10	10-ರಾಂಪುರ	ಬೀರಗೊಂಡನಹಳ್ಳಿ, ಹಿರೇಬಾಸೂರು, ಉಜ್ಜನೀಪುರ, ಸದಾಶಿವಪುರ, ರಾಂಪುರ, ಬುಳ್ಳಾಪುರ, ಹೊಟ್ಟಾಪುರ, ಐನೂರು.
11	11-ಸಾಸ್ವೇಹಳ್ಳಿ	ಸಾಸ್ವೇಹಳ್ಳಿ, ಮಾವಿನಕೋಟೆ, ಮಾವಿನಕೋಟೆ ತಾಂಡ(ಮ), ಹನುಮನಹಳ್ಳಿ.
12	12-ಹೊಸಹಳ್ಳಿ	ಹೊಸಹಳ್ಳಿ, ಹುರುಳಿಹಳ್ಳಿ, ಬಾಗೇವಾಡಿ, ಬೊಮ್ಮೇನಹಳ್ಳಿ(ಬೆ), ಲಿಂಗಾಪುರ, ಹನಗವಾಡಿ, ಚನ್ನಮುಂಬಾಪುರ.



ದಾವಣಗೆರೆ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
13	13- ಕುಳಗಟ್ಟೆ	ಕ್ಯಾಸಿನಕರೆ, ಜಾಲಿಕಟ್ಟೆ(ಬೆ), ಭೈರನಹಳ್ಳಿ, ಚನ್ನೇನಹಳ್ಳಿ, ಕುಳಗಟ್ಟೆ, ಕಾಮಾಪುರ (ಬೆ), ಹುಣಸಘಟ್ಟ, ತ್ಯಾಗದಕಟ್ಟೆ, ಹಟ್ಟೆಹಾಳ್, ಚೀಲಾಪುರ.
5-ಜಗಳೂರು ತಾಲ್ಲೂಕು ಪಂಚಾಯತಿ		
1	1-ಬಸವನಕೋಟೆ	ಬಸವನಕೋಟೆ, ಉದ್ಬೋರನಹಳ್ಳಿ(ಮ), ಅಗಸನಹಳ್ಳಿ, ಸಿದ್ದಯ್ಯನಕೋಟೆ, ಚಳ್ಳಕಟ್ಟೆ (ಬೆ), ರಂಗಯ್ಯನದುರ್ಗ(ಬೆ), ವರವೇನಹಳ್ಳಿ(ಬೆ), ಹುಚ್ಚಂಗಿಪುರ, ಉಜ್ಜಪ್ಪ ವಡೇಯರಹಳ್ಳಿ, ಗುಡ್ಡನಾಯಕನಹಳ್ಳಿ.
2	2-ಗುರುಸಿದ್ಧಾಪುರ	ಮಾಗಡಿ, ಜಾಡನಕಟ್ಟೆ, ಗುರುಸಿದ್ಧಾಪುರ, ವೆಂಕಟೇಶಪುರ(ಮ), ದಿದ್ದಿಗೇ, ಕಂಚಮ್ಮ ನಾಗ್ಗಿಹಳ್ಳಿ(ಬೆ), ಉರ್ಲಕಟ್ಟೆ, ಚಿಕ್ಕ ಉರ್ಲಕಟ್ಟೆ(ಬೆ), ಗೌಡಕಟ್ಟೆ, ಮಲಮಾಚಿಕರೆ.
3	3-ಸೊಕ್ಕೆ	ಸೊಕ್ಕೆ, ಯರ್ಲಕಟ್ಟೆ, ಮದಕೇರಿಪುರ(ಬೆ), ಚಿಕ್ಕಬಂಟನಹಳ್ಳಿ, ಗೋಪಾಲಪುರ, ಗಡಿ ಮಾಕುಂಟೆ, ಲಕ್ಕಂಪುರ, ಕಾಟೇನಹಳ್ಳಿ(ಬೆ), ಕೃಷ್ಣಾಪುರ(ಬೆ), ವೆಂಕಟಪುರ(ಬೆ).
4	4-ಹೊಸಕರೆ	ಚಿಕ್ಕಉಜ್ಜಿನಿ, ತುಂಬಿನಕಟ್ಟೆ, ಮರಿಕಟ್ಟೆ, ಯರಮಲ್ಲನಹಳ್ಳಿ(ಬೆ), ಮದಕೇರಿನಹಳ್ಳಿ(ಬೆ), ಗೌರಿಪುರ, ಬೇಡರಬೆನಕನಹಳ್ಳಿ(ಬೆ), ಹೊಸಕರೆ, ತಳವಾರ ಕರಿಯಪ್ಪನಹಳ್ಳಿ(ಬೆ), ಕ್ಯಾಸೇನಹಳ್ಳಿ, ಗೌಡಗೊಂಡನಹಳ್ಳಿ, ಹಿರೇಬನ್ನಿಹಟ್ಟೆ, ಚಿಕ್ಕಬನ್ನಿಹಟ್ಟೆ, ಚಿಕ್ಕಬನ್ನಿಹಟ್ಟೆ(ಮ), ಗೊಲ್ಲರಹಟ್ಟೆ, ಅನಬೆನಕನಹಳ್ಳಿ(ಬೆ), ಗುಡೋಬನಹಳ್ಳಿ(ಬೆ), ಲಕ್ಕೇನಹಳ್ಳಿ (ಬೆ).
5	5-ಅಣಬೂರು	ಹನುಮವ್ವನಾಗ್ಗಿಹಳ್ಳಿ, ಜಯರಾಮನಹಳ್ಳಿ, ದೊಡ್ಡಬೊಮ್ಮನಹಳ್ಳಿ, ಅಣಬೂರು, ಅಣಬೂರು(ಮ), ಗೊಲ್ಲರಹಟ್ಟೆ, ಜ್ಯೋತಿಪುರ, ಜ್ಯೋತಿಪುರ(ಮ), ಲಂಬಾಣಿಹಟ್ಟೆ, ಬ್ಯಾಟಗಾರನಹಳ್ಳಿ, ಮಾದಮುತ್ತೇನಹಳ್ಳಿ, ಮೂಗಿನಚಿಕ್ಕೇನಹಳ್ಳಿ(ಬೆ), ಹುಚ್ಚವ್ವನಹಳ್ಳಿ, ಹುಚ್ಚವ್ವನಹಳ್ಳಿ(ಮ), ಕೊರಚರಹಟ್ಟೆ, ತಾಯಿಟೋಣಿ, ಕಾನನಕಟ್ಟೆ, ಗೋಗುದ್ದು, ತಿಮ್ಮಾಪುರ, ಬಡಬಾಡನಹಳ್ಳಿ (ಬೆ).
6	6-ಹಿರೇಮಲ್ಲನಹಳ್ಳಿ	ಯರೇಹಳ್ಳಿ(ಬೆ), ಚಿಕ್ಕಮಲ್ಲನಹಳ್ಳಿ, ಚಿಕ್ಕಮಲ್ಲನಹಳ್ಳಿ(ಮ), ಗೊಲ್ಲರಹಟ್ಟೆ ತುಂಬರ ಗುದ್ದು(ಬೆ), ಮಲ್ಲಾಪುರ, ದಿಬ್ಬದಹಳ್ಳಿ, ಕಮಂಡಲಗೊಂದಿ, ಸಾಲೇಹಳ್ಳಿ, ಹಾಲೇಹಳ್ಳಿ, ಹಿರೇಮಲ್ಲನಹಳ್ಳಿ, ಹಿರೇಮಲ್ಲನಹಳ್ಳಿ(ಮ), ಗೊಲ್ಲರಹಟ್ಟೆ, ಮೂಡಲಮಾಚಿಕರೆ, ಸಿದ್ದಿಹಳ್ಳಿ, ಮುಸ್ಸೂರು.
7	7-ಹನುಮಂತಾಪುರ	ಹನುಮಂತಾಪುರ, ಹನುಮಂತಾಪುರ(ಮ), ಗೊಲ್ಲರಹಟ್ಟೆ, ರಂಗಾಪುರ, ಕಸವನಹಳ್ಳಿ, ರಡ್ಡಿಹಳ್ಳಿ(ಬೆ), ಕೊರಚರಹಟ್ಟೆ(ಮ), ಉದ್ದಗಟ್ಟೆ, ಭರಮಸಮುದ್ರ, ಜಗಳೂರು(ಮ), ಗೊಲ್ಲರಹಟ್ಟೆ.
8	8-ಕೆಚ್ಚೇನಹಳ್ಳಿ	ತಮಲೇಹಳ್ಳಿ, ಕೆಚ್ಚೇನಹಳ್ಳಿ, ಪಾಪೇದೇವರಹಳ್ಳಿ(ಬೆ), ವೀರವ್ವನಾಗ್ಗಿಹಳ್ಳಿ(ಬೆ), ಸೀತ ರಸನಹಳ್ಳಿ(ಬೆ), ಕಳಗೋಟೆ, ಕಣಕುಪ್ಪೆ, ಪೇಟೆಕಣಕುಪ್ಪೆ(ಮ), ಚಿಕ್ಕಮ್ವನಹಟ್ಟೆ, ಗಿಡ್ಡನಕಟ್ಟೆ, ಬೈರನಾಯಕನಹಳ್ಳಿ, ಬೈರನಾಯಕನಹಳ್ಳಿ (ಮ), ಗೊಲ್ಲರಹಟ್ಟೆ.
9	9-ಪಲ್ಲಾಗಟ್ಟೆ	ತಾರೇಹಳ್ಳಿ, ಗೋಡೆ, ಮಸಣಿಕಟ್ಟೆ(ಬೆ), ಪಲ್ಲಾಗಟ್ಟೆ, ಕಲ್ಲೇನಹಳ್ಳಿ, ಗುಡ್ಡದ ಲಿಂಗಾನಹಳ್ಳಿ, ಐನಹಳ್ಳಿ, ಉಚ್ಚ ಪಾಲನಹಳ್ಳಿ(ಬೆ), ಮುಷ್ಣಿಗರನಹಳ್ಳಿ, ಪಾಲನಾಯಕನಕೋಟೆ, ಸೊರಗೊಂಡನಹಳ್ಳಿ.
10	10-ಅಸಗೋಡು	ರಾಜಾಪುರ(ಬೆ), ಓಬಳಾಪುರ, ಅಸಗೋಡು, ವಡ್ಡರಹಟ್ಟೆ(ಮ), ಬಡಬಸವನಹಳ್ಳಿ(ಬೆ), ಆಕಲಿಹಳ್ಳಿ(ಬೆ), ಮತ್ತಿಗಟ್ಟಿಹಳ್ಳಿ(ಮ), ತುಪ್ಪದಹಳ್ಳಿ, ಕೋಲಂಗಟ್ಟೆ, ಮರಿಕುಂಟೆ, ಕಮಲಾಪುರ (ಮ).
11	11-ಬಿಳಿಚೋಡು	ಬಿಳಿಚೋಡು, ಬೆಂಚಿಕಟ್ಟೆ(ಮ), ಕುರಬನಹಳ್ಳಿ(ಬೆ), ಕುಣಿಗಲ್ಲಟ್ಟೆ(ಬೆ), ಲಿಂಗಾನಹಳ್ಳಿ(ಬೆ), ಮುಗ್ಗಿದರಾಗಿಹಳ್ಳಿ, ಹಾಲೇಕಲ್ಲು, ಮಾದಮ್ಮನ ಹಳ್ಳಿ(ಬೆ), ಮುಚ್ಚನೂರು.
12	12-ದೇವಿಕರೆ	ಕೊಡದಗುಡ್ಡ, ಬಸವಾಪುರ, ಚನ್ನಾಪುರ(ಬೆ), ಶೆಟ್ಟಿಗೊಂಡನಹಳ್ಳಿ, ದೇವಿಕರೆ, ಸುರಡ್ಡಿಹಳ್ಳಿ, ಮೀನಿಗರಹಳ್ಳಿ, ಮದಕೇರಿನಹಳ್ಳಿ, ಬೋರಪುರ(ಬೆ), ಕಾಟೇನಹಳ್ಳಿ, ಮಾದನಹಳ್ಳಿ, ಅಜ್ಜ ಬೊಮ್ಮನಹಳ್ಳಿ(ಬೆ), ನರೇನಹಳ್ಳಿ, ನರಸಿಂಹರಾಜಪುರ, ಚದುರಗೊಳ್ಳ.
13	13-ಗುತ್ತಿದುರ್ಗ	ಹಿರೇಅರಕರೆ, ಚಿಕ್ಕಅರಕರೆ, ಚಿಕ್ಕಅರಕರೆ ಹೊಸೂರು(ಮ), ಸಾಗಲಗಟ್ಟೆ, ಗುತ್ತಿದುರ್ಗ, ಹಳವದಂಡಿ, ಕೊರಟಿಕರೆ, ಕೊರಟಿಕರೆ(ಮ), ಲಂಬಾಣಿಹಳ್ಳಿ, ಮದಗಿನಕರೆ, ಮಹಾರಾಜನ ಹಟ್ಟೆ(ಮ), ಬಗ್ಗನಹಳ್ಳಿ, ರಸ್ತೆಮಾಚಿಕರೆ, ಮಾಳಮ್ಮನಹಳ್ಳಿ, ವ್ಯಾಸಗೊಂಡನಹಳ್ಳಿ, ಕಸ್ತೂರಿಪುರ, ಬುಳ್ಳೇನಹಳ್ಳಿ, ಗೋಪಗೊಂಡನಹಳ್ಳಿ.
14	14-ಬಿದರಕರೆ	ರಸ್ತೆಮಾಕುಂಟೆ, ರಸ್ತೆಮಾಕುಂಟೆ ಗೊಲ್ಲರಹಟ್ಟೆ(ಮ), ನಿಬಗೂರು, ನಿಬಗೂರು ಗೊಲ್ಲರ ಹಟ್ಟೆ(ಮ), ಬಿದರಕರೆ, ಬಿದರಕರೆಗೊಲ್ಲರಹಟ್ಟೆ(ಮ), ಮರದದ್ವಾಮವ್ವನಹಳ್ಳಿ, ಸಂತೇ ಮುದ್ದಾಪುರ, ಸಂತೇಮುದ್ದಾಪುರ(ಮ), ದಿಬ್ಬದಹಟ್ಟೆ, ಕುಳ್ಳೋಬನಹಳ್ಳಿ(ಬೆ), ಸೋಮನಹಳ್ಳಿ, ಸೋಮನಹಳ್ಳಿ(ಮ), ಲಂಬಾಣಿಹಟ್ಟೆ, ಬಿಸ್ತುವಳ್ಳಿ, ಬಿಸ್ತುವಳ್ಳಿ ಗೊಲ್ಲರಹಟ್ಟೆ(ಮ).



ದಾವಣಗೆರೆ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
15	15-ತೋರಣಗಟ್ಟಿ	ಲಿಂಗಣ್ಣನಹಳ್ಳಿ, ಮದ್ದರಸನಕಟ್ಟಿ(ಬೆ), ಗುಹೇಶ್ವರನಹಳ್ಳಿ(ಬೆ), ಅರಿಶಿನಗುಂಡಿ, ಜಮ್ಮಾಪುರ, ಜಮ್ಮಾಪುರ ಗೊಲ್ಲರಹಟ್ಟಿ(ಮ), ಕಟ್ಟಿಗಹಳ್ಳಿ, ತೋರಣಗಟ್ಟಿ, ಗೌರಮ್ಮನ ಹಳ್ಳಿ, ಸಂಗೇನಹಳ್ಳಿ, ಬೊಮ್ಮಗಟ್ಟಿ(ಬೆ), ದ್ಯಾಮಲಿಂಗನಹಳ್ಳಿ(ಬೆ), ಕಲ್ಲೇದೇವರಪುರ, ಕಲ್ಲೇದೇವರಪುರ(ಮ), ಬಸಪ್ಪನಹಟ್ಟಿ.
16	16-ದೊಣ್ಣೆಹಳ್ಳಿ	ಬಂಗಾರಕ್ಕನಗುಡ್ಡ, ಸಿದ್ಧಮ್ಮನಹಳ್ಳಿ, ಕಾಮಗೇತನಹಳ್ಳಿ, ಕಾಮಗೇತನಹಳ್ಳಿ (ಮ) ಹೊಸಹಟ್ಟಿ, ಮರೇನಹಳ್ಳಿ, ಬೊಮ್ಮಕ್ಕನಹಳ್ಳಿ, ಹೊನ್ನಮರಡಿ, ದೊಣ್ಣೆಹಳ್ಳಿ, ದೊಣ್ಣೆಹಳ್ಳಿ (ಮ), ಆಕನೂರು, ಬೆಣ್ಣೆಹಳ್ಳಿ.
6-ನ್ಯಾಮತಿ ತಾಲ್ಲೂಕು ಪಂಚಾಯತಿ		
1	1-ಆರುಂಡಿ	ಕೆಂಚಿಕೊಪ್ಪ, ಹನುಮಾಪುರ(ಬೆ), ಆರುಂಡಿ, ಜೀನಹಳ್ಳಿ, ಹೊಸಕೊಪ್ಪ, ಗುಡ್ಡೇಹಳ್ಳಿ, ಗುಡ್ಡೇಹಳ್ಳಿ ತಾಂಡ.
2	2-ಬೆಳಗುತ್ತಿ	ಬೆಳಗುತ್ತಿ, ಮಲ್ಲಿಗೇನಹಳ್ಳಿ, ಇಸ್ರಾಪುರ(ಬೆ), ತೀರ್ಥರಾಂಪುರ (ಬೆ), ನರಗಿನಕೆರೆ, ಕುಳ್ಳೆಹಳ್ಳಿ(ಬೆ) , ಯರಗನಾಳು, ರಾಮೇಶ್ವರ.
3	3-ಬಸವನಹಳ್ಳಿ	ಕಂಕನಹಳ್ಳಿ, ಬಿಜೋಗಟ್ಟಿ, ಅರೇಹಳ್ಳಿ, ಬನವಾಪುರ(ಬೆ), ದಾನಿಹಳ್ಳಿ, ಕೊಡಚಗೊಂಡನಹಳ್ಳಿ, ಗಂಗನಕೋಟೆ, ಬಸವನಹಳ್ಳಿ, ಮಾದನಬಾವಿ.
4	4-ಸುರಹೊನ್ನೆ	ಸುರಹೊನ್ನೆ, ದೇವಿಕೊಪ್ಪ(ಬೆ), ವೀರಾಪುರ(ಬೆ), ಸಾಲಬಾಳು, ಕೊಡತಾಳು, ಕುದುರೆಕೊಂಡ.
5	5-ಗೋವಿನಕೋವಿ	ಗೋವಿನಕೋವಿ, ಕುರುವಾ, ಸೇವಾಲಾಲ್ ನಗರ, ಕೊಟೇಹಾಳ, ಗೊರವರಹಟ್ಟಿ(ಬೆ), ಚೀಲೂರು ಕಡದಕಟ್ಟಿ, ಅಚ್ಚುತಾ ಪುರ(ಬೆ), ಮರಿಗೊಂಡನಹಳ್ಳಿ.
6	6-ಜೋಗ	ಚಿನ್ನಿಕಟ್ಟಿ, ಲಕ್ಕಿನಕೊಪ್ಪ, ಸೂರಗೊಂಡನಕೊಪ್ಪ, ಹೊಸಜೋಗ, ಹಳೇಜೋಗ, ಬೆಳಲಕಟ್ಟಿ, ಗುಂಡಿಚಟ್ಟಿಹಳ್ಳಿ, ಸಾವ ಗೊಂಡನಹಳ್ಳಿ(ಬೆ), ಸಿದ್ಧಾಪುರ, ಕ್ಯಾತಿನಕೊಪ್ಪ, ಯಲ್ಲಾಪುರ(ಬೆ) , ಅರಕಟ್ಟಿ(ಬೆ) , ಬಿದರಹಳ್ಳಿ, ಮಾದಾಪುರ.
7	7-ಸವಳಂಗ	ಸವಳಂಗ, ಮಾಚಗೊಂಡನಹಳ್ಳಿ, ಸೋಗಿಲು, ಚಟ್ಟಿಹಳ್ಳಿ, ಮಂಗನಕೊಪ್ಪ.
8	8-ಕುಂಕುವಾ	ಕುಂಕುವಾ, ಕಲ್ಲುಕಟ್ಟಿ(ಬೆ), ದಾಸರಹಟ್ಟಿ(ಬೆ), ಚಿಕ್ಕತ್ತಿನಹಳ್ಳಿ(ಬೆ), ದೊಡ್ಡತ್ತಿನಹಳ್ಳಿ, ಕೋಡಿಕೊಪ್ಪ, ಕಂಚಿಗನಹಳ್ಳಿ, ಗಂಜೇನಹಳ್ಳಿ, ಫಲವನಹಳ್ಳಿ, ಮುಸ್ಸೇನಾಳು, ಕೂಗೋನ ಹಳ್ಳಿ, ವಡೇಯರ ಹತ್ತೂರು.
9	9-ಚೀಲೂರು	ಚೀಲೂರು, ದೊಡ್ಡೇರಿ, ಟಿ.ಗೋಪಗೊಂಡನಹಳ್ಳಿ, ಅಕ್ಕತಂಗೇರಕಟ್ಟಿ(ಬೆ), ಹೊಸಮಳಲಿ, ಹಳೇಮಳಲಿ, ತಗ್ಗಿಹಳ್ಳಿ, ಗಡೇಕಟ್ಟಿ, ಕಂಗಟ್ಟಿ.

(ಕೆ. ಆರ್. ರುದ್ರಪ್ಪ)

ನಿರ್ದೇಶಕರು (ಪಂ. ರಾಜ್ ) ಮತ್ತು  
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ  
ಹಾಗೂ ಸದಸ್ಯ ಕಾರ್ಯದರ್ಶಿ  
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.



## ಕರ್ನಾಟಕ ಸರ್ಕಾರ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ

ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-56001

ಸಂಖ್ಯೆ: ಕಪಂರಾಸೀನಿಆ/13/ಸೀನಿಆ/2022

ದಿನಾಂಕ: 02-01-2023

## ಪ್ರಕಟಣೆ

**ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು **ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.**

**ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 113 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.**

**ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ.** ಆಕ್ಷೇಪಣೆಗಳನ್ನು ಆನ್ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

**(ಅ) ಆನ್ ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "https://rdpr.karnataka.gov.in/rdc/public/" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ..

3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001

## ಕೋಷ್ಟಕ 'ಅ' ಶಿವಮೊಗ್ಗ ಜಿಲ್ಲೆ

ಕ್ರ. ಸಂ.	ತಾಲ್ಲೂಕು ಪಂಚಾಯಿತಿ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ಹೊಸನಗರ	12
2	ತಿರ್ಥಹಳ್ಳಿ	13
3	ಸಾಗರ	15
4	ಸೂರಬ	17
5	ಭದ್ರಾವತಿ	18
6	ಶಿಕಾರಿಪುರ	19
7	ಶಿವಮೊಗ್ಗ	19
ಒಟ್ಟು		113

## ಕೋಷ್ಟಕ 'ಆ'

ಶಿವಮೊಗ್ಗ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1-ಸೊರಬ ತಾಲ್ಲೂಕು ಪಂಚಾಯತಿ</b>		
1	01- ಅಗಸನಹಳ್ಳಿ	ಮೂಡಿ, ದೊಡ್ಡಕೊಪ್ಪ, ನೆಲ್ಲಿಕೊಪ್ಪ(ಮ), ಅಗಸನಹಳ್ಳಿ, ಬೊಮ್ಮಶಿರಕೊಪ್ಪ, ಉಜ್ಜಯಿನೀಪುರ, ತೊರವಂದ, ದ್ವಾರಹಳ್ಳಿ, ಮೂಗೂರು, ಮಲ್ಲಾಪುರ, ಕೋಡಿಹಳ್ಳಿ.
2	02-ಎಣ್ಣೆಕೊಪ್ಪ	ಹುರುಳಿ, ಹುರುಳಿಕೊಪ್ಪ, ಹಿರೇಚೌಟಿ, ಚಿಕ್ಕಚೌಟಿ, ಎಣ್ಣೆಕೊಪ್ಪ, ಕಮನವಳ್ಳಿ, ಬೆಲವಂತನಕೊಪ್ಪ, ವೃತ್ತಿಕೊಪ್ಪ, ತೆವರತೆಪ್ಪ, ವಡ್ಡಿಗರೆ, ಹುಣಸವಳ್ಳಿ, ಚಿಕ್ಕಿಇಡಗೋಡು, ಹಿರೇಇಡಗೋಡು.
3	03-ಭಾರಂಗಿ	ಹಂಚಿ, ಹಂಚಿ ತಾಂಡ, ಕುಣಿತೆಪ್ಪ, ಗಿಣಿವಾಲ, ಗಿಣಿವಾಲ ಸಿದ್ದರಗರೆ, ಗಿಣಿವಾಲ ವಡ್ಡಿಗರೆ, ಹಿರೇಮಾಗಡಿ, ಹಿರೇಮಾಗಡಿ ವಡ್ಡಿಗರೆ, ಹಿರೇಮಾಗಡಿ ಮಣ್ಣೊಡ್ಡಿಗರೆ, ಹಿರೇಮಾಗಡಿ ತಾಂಡ, ಗಂಗವಳ್ಳಿ, ಭಾರಂಗಿ, ಬೆಣ್ಣೆಗರೆ, ಗುಡ್ಡದಬೆಣ್ಣೆಗರೆ, ಕೊಪ್ಪದಾಳು(ಬೇ), ಯಲಿವಾಳ, ಗುಮ್ಮನಾಳು, ಜೋಗಿಹಳ್ಳಿ.
4	04-ಶಕುನವಳ್ಳಿ	ಶಕುನವಳ್ಳಿ, ಶಂಕರಿಕೊಪ್ಪ, ದೇವರಹೊಸಕೊಪ್ಪ, ಸಾಬಾರ, ತುಯಿಲಕೊಪ್ಪ, ಬಿಳಗಲಿ, ಬಿಳಗಲಿಕೊಪ್ಪ(ಬೇ), ತಲಗಡ್ಡೆ, ಟಿ.ಮಾದಾಪುರ(ಬೇ), ತಲಗಡ್ಡೆ ಸ್ಟೇಟ್ ಫಾರೆಸ್ಟ್ (ಬೇ), ಕೋಡಿಕೊಪ್ಪ, ಶಾಂತಾಪುರ, ಮಲ್ಲಸಮುದ್ರ(ಬೇ), ಅರೆತಲಗಡ್ಡೆ, ಯಡಮರ (ಬೇ), ಆಲಹಳ್ಳಿ, ಬಂಕವಳ್ಳಿ.
5	05-ಜಡೆ	ತೆಲಗುಂದ, ಕಚವಿ, ಶಾನುವಳ್ಳಿ, ಕಮರೂರು, ಮಂಗಾಪುರ, ಕಲ್ಲೊಪ್ಪ, ಸೂರಣಗಿ, ಜಡೆ, ಜಡೆಕೋಟೆ(ಮ), ಜಡೆಯಡಗೊಪ್ಪ(ಮ), ಮಾಕೊಪ್ಪ, ಕಾಲಿಗೇರಿ, ಜಡೆಮಾದಾಪುರ(ಬೇ), ಜಿಗರಿಕೊಪ್ಪ, ಹಳೇಕೊಪ್ಪ, ಸಾಲಿಗೆ, ಚಗಟೂರು, ವರದಿಕೊಪ್ಪ(ಬೇ), ಹಣಜಿ, ಬಂಕಸಾಣ.
6	06-ಕಾತುವಳ್ಳಿ	ಕಾತುವಳ್ಳಿ, ಕೋಟೆಕೊಪ್ಪ, ಬೆನ್ನೂರು, ಕೆರೆಹಳ್ಳಿ, ತುಮರಿಕೊಪ್ಪ, ಹೊಸಕೊಪ್ಪ, ಲಕ್ಕವಳ್ಳಿ, ವಿರಲಾಪುರ, ದ್ಯಾವನಹಳ್ಳಿ, ಬೊಮ್ಮನಹಳ್ಳಿ, ಹುಣಸೇಕೊಪ್ಪ, ಪುಟ್ಟನಹಳ್ಳಿ, ಜಡ್ಡಿಹಳ್ಳಿ, ಬಾಸೂರು, ಹರಳಿಕೊಪ್ಪ, ಸಂಪಗೋಡು, ಕುಳಗ.
7	07-ತತ್ತೂರು	ತತ್ತೂರು, ಹೊಸ ತತ್ತೂರು, ಹಿರೇಕಬ್ಬೂರು, ಕುಂಬಾರಕೊಪ್ಪ, ವಡ್ಡಿಗರೆ, ಚಾಟಿಕೊಪ್ಪ, ಚಿಕ್ಕಬ್ಬೂರು, ಕಾನುಕೊಪ್ಪ, ಬಾಳೆಕೊಪ್ಪ(ಬೇ), ಕಂತನಹಳ್ಳಿ(ಬೇ), ಗುಡುಗಿನಕೊಪ್ಪ, ನೆಗವಾಡಿ(ಪೈಕಿ), ನೆಲ್ಲಿಕೊಪ್ಪ, ನೆಗವಾಡಿ ತಾಂಡ, ಶಿರಿನಾಯಕನಕೊಪ್ಪ, ಗೆಂಡ್ಲ, ಹೊಸೂರು, ಕಾತೂರು(ಬೇ), ಶಿಡ್ಡಿಹಳ್ಳಿ, ತಾಳಗುಪ್ಪ, ಶಿಡ್ಡಿಹಳ್ಳಿ ಸ್ಟೇಟ್ ಫಾರೆಸ್ಟ್, ನಿಟ್ಟಕ್ಕಿ, ಹಾಯ, ಬೆಟ್ಟದಕೂರ್ಲಿ ಸ್ಟೇಟ್ ಫಾರೆಸ್ಟ್, ಮತ್ತಿಘಟ್ಟ(ಬೇ), ಬೆಟ್ಟದಕೂರ್ಲಿ, ಹಸವಿ, ತುಡನೀರು, ಬದನಕಟ್ಟೆ, ಹರಳಿಕೊಪ್ಪ(ಬೇ).
8	08-ಉದ್ರಿ	ಉದ್ರಿ, ಬಿದರಗರೆ, ಯಲವಾಟ, ಯಡಗೊಪ್ಪ, ಉದ್ರಿ ವಡ್ಡಿಗರೆ, ಮಂಚಿ, ಗುಡ್ಡೇಕೊಪ್ಪ, ಕುಮ್ಮೂರು, ಉಪ್ಪಳ್ಳಿ, ಚಿಕ್ಕಾವಲಿ, ಬಿಳಾಗಿ, ಅಂಡಿಗೆ, ಹರೂರು, ಶಾಂತಗೇರಿ, ಉರಗನಹಳ್ಳಿ, ದೇವತಿಕೊಪ್ಪ, ಹಿರಿಯಾವಲಿ.

ಶಿವಮೊಗ್ಗ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
9	09-ಕುಪ್ಪಗಡ್ಡೆ	ಕುಪ್ಪಗಡ್ಡೆ, ಕುಂಬಿ, ಯಕ್ಕಿ, ಕೊರಕೋಡು, ತೋಟ್ಟಗೊಂಡನಕೊಪ್ಪ, ಮಾಳಕೊಪ್ಪ, ಮಳಗಿಕೊರ್ಲಿ, ತವನಂದಿ, ಬಿಳವಗೋಡು, ಬೆಂಡೇಕೊಪ್ಪ (ಬೇ), ದೊಡ್ಡೇರಿಕೊಪ್ಪ(ಬೇ), ಉಯಿಗುಡ್ಡೇಕೊಪ್ಪ(ಬೇ), ಸಾರೇಕೊಪ್ಪ, ಕೆರೆಕೊಪ್ಪ, ತಕ್ಕೂರು, ಕುದುರೇಗಣಿ, ಓಟೂರು, ಚಿತ್ರಟ್ಟೇಹಳ್ಳಿ, ನರಸೀಪುರ(ಬೇ).
10	10-ಹರಿಶಿ	ಹರಿಶಿ, ಕೆರೆಮನೆ, ದ್ಯಾವಾಸ(ಮ), ಚಿಕ್ಕದ್ಯಾವಾಸ(ಮ), ಮಂಗರ್ಶಿಕೊಪ್ಪ, ಮಂಗಳೂರು, ಹಿರಕಲಗೋಡು, ಚಿಕ್ಕಲಗೋಡು, ಸುಂಟರಳ್ಳಿ, ಕೆಂಚಿಕೊಪ್ಪ, ಈಡೂರು, ತೆಲಗುಂದ್ಲಿ, ಕೆರೆಕೊಪ್ಪ(ಮ), ಕುಂಡಗಲೆ, ಬಾಳಕೊಪ್ಪ(ಮ), ಮಂಡ್ಲಿಕೊಪ್ಪ, ಶಿಂಡ್ಲಿ, ಹೊರಬೈಲು, ನಲ್ಲೂರು, ಕೋಡಂಬಿ, ಚಿಕ್ಕತವಡತ್ತಿ, ಹಿರೇತವಡತ್ತಿ, ಕಾರಗೋಡು, ಹೊಂಬಳ್ಳಿ, ಬಾಲಿಕೊಪ್ಪ(ಬೇ), ಹಸಿಮನೆ(ಬೇ), ಹೊಸಕೊಪ್ಪ, ಮೂಡದಿವಳಿಗೆ, ಅಂಬ್ಲಿಕೊಪ್ಪ, ಹೊಸಬಾಳೆ, ಕುಂದಗೋಡು, ಮಣ್ಣತ್ತಿ, ಕಮರೂರು, ಭದ್ರಾಪುರ(ಮ), ನರ್ಚಿ, ಮಾವಿನಬಳ್ಳಿಕೊಪ್ಪ, ಬರಗವಳ್ಳಿ.
11	11-ಗುಡುವಿ	ಗುಡುವಿ, ಹುಲೇಮರಡಿ, ಹೊಸೂರು, ದುಗ್ಗಿ, ಬಳ್ಳಿಬೈಲು, ಕಲ್ಲಂಬಿ, ತ್ಯಾವಗೋಡು, ಜಂಬೇಹಳ್ಳಿ, ಸಾರೇಮರೂರು, ಕಂತನಹಳ್ಳಿ, ಚೌಡಿಕೊಪ್ಪ, ನ್ಯಾರ್ಶಿ, ಯಡಗೊಪ್ಪ, ಚನ್ನಪಟ್ಟಣ, ಹಕ್ಕಲಕೇರಿ, ಹಿರೇಮಾಕೊಪ್ಪ(ಬೇ), ಪುರ, ಚಿಕ್ಕಮಾಕೊಪ್ಪ, ಕಮಲಾಪುರ, ಬೆನ್ನೂರು, ಸಾಂಬಾಪುರ.
12	12-ಚಂದ್ರಗುತ್ತಿ	ಚಂದ್ರಗುತ್ತಿ, ಚಂದ್ರಗುತ್ತಿ ಸ್ಟೇಟ್ ಫಾರೇಸ್ಟ್(ಬೇ), ಹೊಳೆಜೋಳದಗುಡ್ಡ, ನಡುವಿನ ಜೋಳದಗುಡ್ಡ, ಕಡೇ ಜೋಳದಗುಡ್ಡ, ಕತವಾಯಿ, ಬಸ್ತಿಕೊಪ್ಪ, ತೋರಗೊಂಡನಕೊಪ್ಪ, ಅಂದವಳ್ಳಿ, ಬಾಡದಬೈಲು, ಹೊಳೆಮರೂರು, ಹೆಚ್ಚಿ, ವಕ್ಕಲಕೊಪ್ಪ, ಕಾರೆಹೊಂಡ, ಹೊಸಕೊಪ್ಪ, ಹುಲ್ತಿಕೊಪ್ಪ, ಕೋಣನಮನೆ, ಅಂಕರವಳ್ಳಿ, ಗುಂಜನೂರು.
13	13-ಹೊಸಬಾಳೆ	ಮುಟಗುಪ್ಪೆ, ಹರಳಿಗೆ, ಕಕ್ಕರಸಿ, ಗೊಗ್ಗೇಹಳ್ಳಿ, ದ್ಯಾವಗೋಡು(ಬೇ), ಕಡಸೂರು, ಅಬಸಿ, ಬಂದಿಗೆ(ಮ), ತಟ್ಟಿಕೇರೆ(ಮ), ಯಲಸಿ, ಗುಂಡಶೇಟ್ಟಿಕೊಪ್ಪ, ಹೊಸಬಾಳೆ, ಕಾಸರಗುಪ್ಪೆ, ಕಳಗಿನಕಿರಗುಣಸಿ, ಮೇಲಿನ ಕಿರಗುಣಸಿ, ಕೋಡನಕಟ್ಟೆ, ಶಾಂತಗೊಪ್ಪ, ತುಮರಿ(ಬೇ), ಬಾಳಗೋಡು(ಬೇ), ಮಾಗಡಿ, ನಾಡವಾಡ ದೊಡ್ಡೇರಿ, ಮೂಡಗೋಡು, ರಾಮಗೊಂಡನಕೊಪ್ಪ, ಹಿರಳೆ, ತಂಡಿಗೆ, ಕರಡಿಗರೆ, ಗಂಗೇನಕೊಪ್ಪ(ಬೇ), ತಾವರೇಹಳ್ಳಿ.
14	14-ನಿಸರಾಣಿ	ಹಗೋಡು, ಚಿಮಣೂರು, ಹಾಲಗಳಲೆ, ಕಪ್ಪಗಳಲೆ, ಕುಪ್ಪೆ, ಭೈರೇಕೊಪ್ಪ, ಕೊಂಡಗಳಲೆ, ದೂಗೂರು, ಭದ್ರಾಪುರ, ಅಮಚಿ, ಹೊಳೆಕೊಪ್ಪ, ಹೊರಬೈಲು, ಬ್ರಾಹ್ಮಣವಾಡ ದೊಡ್ಡೇರಿ, ಹೊಡಬಟ್ಟೆ, ದಳವಾಯಿ ಹೊಸಕೊಪ್ಪ, ಬರಿಗೆ, ಹಲಸಿನಕೊಪ್ಪ, ದೇವಗುಂಡಿಕೊಪ್ಪ(ಬೇ), ಸಣ್ಣಮನೆ, ನಿಸರಾಣಿ, ತಲಕಾಲಕೊಪ್ಪ, ಹಾಲಘಟ್ಟ, ಕೆರೆಕೊಪ್ಪ, ಚರಂತಿಹೊಸಕೊಪ್ಪ, ಹೊರಬೈಲುಕೊಪ್ಪ, ಕ್ಯಾಸನೂರು, ನಂದಿಗುಡ್ಡ, ವೀರಣಾಪುರ, ಚೀಲನೂರು, ಕಾನಗೋಡು.
15	15-ಉಳವಿ	ಶಿಗ್ಗಾ, ನಾಡವಾಡ ಹೊಳಕಟ್ಟೆ, ತಳಬೈಲು, ಬ್ರಾಹ್ಮಣವಾಡ ಹೊಳಕಟ್ಟೆ, ಬ್ರಾಹ್ಮಣವಾಡ ತಳಬೈಲು, ನಾಡವಾಡ ಸಾಗದ್ದೆ, ಬ್ರಾಹ್ಮಣವಾಡ ಸಾಗದ್ದೆ, ಕಟ್ಟಿನಕೇರೆ (ಬೇ), ಉಳವಿ, ಮಳಲಗದ್ದೆ, ಹೊಸಮಳಲಗದ್ದೆ, ಕೋಳಿಸಾಲು, ಅವಲಗೋಡು, ಕಾನಹಳ್ಳಿ, ಖರ್ಚಿಕೊಪ್ಪ, ಮೈಸಾವಿ, ಕೈಸೋಡಿ, ಕುಂಬತ್ತಿ, ಕುಳವಳ್ಳಿ, ಅಮ್ಮಗೊಂಡನಕೊಪ್ಪ, ಪುರ, ಬನದಕೊಪ್ಪ, ಶಿರವಂತೆ.
16	16-ಇಂಡುವಳ್ಳಿ	ಚಿಟ್ಟೂರು, ಕಾರೆಕೊಪ್ಪ, ಕವಡಿ, ಇಂಡಿಹಳ್ಳಿ, ಮಳಲಿಕೊಪ್ಪ, ಶ್ಯಾಡಲಕೊಪ್ಪ, ಇಂಡುವಳ್ಳಿ, ಬ್ರಾಹ್ಮಣವಾಡ ಇಂಡುವಳ್ಳಿ, ಹುಣವಳ್ಳಿ, ಬ್ರಾಹ್ಮಣವಾಡ ಹುಣವಳ್ಳಿ(ಬೇ), ಹಿರೇಕಸವಿ, ಚಿಕ್ಕಸವಿ, ಹೆಸರಿ, ಹೆಸರಿಕೊಪ್ಪ, ಕಣೂರು, ಕುಂದಗಸವಿ, ಕೊರಾರಿ(ಬೇ).

ಶಿವಮೊಗ್ಗ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
17	17-ಮಾವಲಿ	ಬಿಳವಾಣಿ, ಗೇರುಕೊಪ್ಪ, ಬೊಪ್ಪಗೊಂಡನಕೊಪ್ಪ, ಸುತ್ತಕೋಟೆ, ಕೋಲಗುಣಸಿ, ಭತ್ತದಹಳ್ಳಿ, ಬೆದವಟ್ಟಿ, ಶಿವಪುರ, ಕುಂಸಿ, ಮಾವಲಿ, ಚನ್ನಾಪುರ, ಯಲವಳ್ಳಿ, ತಾವರೇಕೊಪ್ಪ, ಕಾಸ್ವಾಡಿಕೊಪ್ಪ, ಮನಮನೆ, ಆರೇಕೊಪ್ಪ, ಜಿರಲೇಕೊಪ್ಪ.
<b>2- ಶಿಕಾರಿಪುರ ತಾಲ್ಲೂಕು ಪಂಚಾಯತಿ</b>		
1	1-ಈಸೂರು	ಗಾಮ, ಈಸೂರು, ಹರಗಿಹಾಳ್ (ಬೇ), ಚಿಕ್ಕಜೋಗಿಹಳ್ಳಿ.
2	2-ಹಾರೋಗೊಪ್ಪ	ಹಾರೋಗೊಪ್ಪ, ಕೆಸರಗಟ್ಟಿ, ಕಂಬದೂರು(ಬೇ), ಮಾರ್ಕಾಂಡೆ, ಯರೇಕಟ್ಟಿ, ಸುತ್ತಕಾಂಡೆ (ಬೇ), ಹಿರೇಕೊರಲಹಳ್ಳಿ, ಚಿಕ್ಕಕೊರಲಹಳ್ಳಿ, ಅತ್ತಿಬೈಲು, ಎಳನೀರುಕೊಪ್ಪ, ಸಿಡಗಿನಹಾಳ್, ತಟ್ಟಿಹಳ್ಳಿ, ಮತ್ತಿಘಟ್ಟಿ, ಅಂಜನಾಪುರ, ಕಲ್ಮನೆ.
3	3-ಹಿತ್ತಲ	ಹಿತ್ತಲ, ಹುಣಸೇಕೊಪ್ಪ, ಅರಿಷಿಣಗೆರೆ, ಅನಗಿನಬೈಲು, ಮಾಡ್ಯವಳ್ಳಿ, ಯರೇಕೊಪ್ಪ, ಚುರ್ಚಿಗುಂಡಿ, ಸನ್ಯಾಸಿಕೊಪ್ಪ.
4	4-ಸಾಲೂರು	ಸಾಲೂರು, ಅಂಬ್ಲಿಗೊಳ, ಹರಿಹರಪುರ, ಹೋತನಕಟ್ಟಿ, ಚುಂಚಿನಕೊಪ್ಪ, ರಾಂಪುರ, ಮುಡಬಸಿದ್ವಾಪುರ, ಅಣ್ಣಾಪುರ, ಬನ್ನೂರು, ಮಲ್ಲಾಪುರ.
5	5-ಹೊಸೂರು	ಹೊಸೂರು, ಹುಲುಗಿನಕಟ್ಟಿ, ಕೆಂಚಿಗೊಂಡನಕೊಪ್ಪ (ವಿರಲ ನಗರ), ಮುದ್ದನಹಳ್ಳಿ, ವಡೇರಪುರ (ಬೇ), ಬಾಳೇಕೊಪ್ಪ, ಭಂಡಿ ಬೈರನಹಳ್ಳಿ, ಇಟ್ಟಿಗೆಹಳ್ಳಿ (ಇಟ್ಟಿಗೆ ಹಳ್ಳಿ ತಾಂಡ), ಗುಂಗುರಕಟ್ಟಿ (ಬೇ), ಕೆಂಗಳಟ್ಟಿ.
6	6-ಕಾಗಿನಲ್ಲಿ	ಕಾಗಿನಲ್ಲಿ, ಚೌಡನಾಯ್ಕನಕೊಪ್ಪ, ಜಕ್ಕಿನಕೊಪ್ಪ, ಬಳೂರು, ಅರಳೇಹಳ್ಳಿ, ಗೊಗ್ಗ, ನಳ್ಳಿನಕೊಪ್ಪ.
7	7-ಮಾರವಳ್ಳಿ	ಮಾರವಳ್ಳಿ, ಗುಳೇದಹಳ್ಳಿ, ಬಗನಕಟ್ಟಿ, ಸಂಕ್ರಾಪುರ (ಭೋವಿ ಕಾಲೋನಿ), ಡಬ್ಬಣ ಭೈರನಹಳ್ಳಿ.
8	8-ಬೇಗೂರು	ಬೇಗೂರು, ಬೇಗೂರು ದೊಡ್ಡತಾಂಡ (ಬೆಂಡೆಕಟ್ಟಿ), ತರಲಘಟ್ಟಿ, ನಂದಿಹಳ್ಳಿ, ಭದ್ರಾಪುರ, ದೊಡ್ಡಜೋಗಹಳ್ಳಿ, ತಿಮ್ಮಾಪುರ, ದೊಪದಹಳ್ಳಿ.
9	9-ಕಪ್ಪನಹಳ್ಳಿ	ಕಪ್ಪನಹಳ್ಳಿ, ಕೋಟಿಪುರ, ಹಿರೇಕಲವತ್ತಿ, ಕಾಳೇನಹಳ್ಳಿ, ಕೊಟ್ಟಿ, ಜಕ್ಕನಹಳ್ಳಿ(ಕಣಿವೆ ಮನೆ), ಅಮಟೆಕೊಪ್ಪ, ಶೆಟ್ಟಿಹಳ್ಳಿ.
10	10-ಅಂಬಾರಗೊಪ್ಪ	ಅಂಬಾರಗೊಪ್ಪ, ಕುಟ್ಟಹಳ್ಳಿ, ಶೀಲವಂತನಕೊಪ್ಪ, ತುಮರಿಹೊಸೂರು, ನೆಲವಾಗಿಲು, ಚನ್ನಹಳ್ಳಿ, ಪುರದಾಳು(ಬೇ), ಸದಾಶಿವಪುರ, ಗೊದ್ದನಕೊಪ್ಪ, ಮುಗಳಿಗೆರೆ.
11	11-ಉಡುಗಣಿ	ಉಡುಗಣಿ, ಭದ್ರಾಪುರ, ನೇರಲಗಿ, ಹಿರೇಜಂಬೂರು, ಕುಸ್ಕೂರು, ದಾಸನಪುರ, ವಿರುಪಾಪುರ(ಬೇ).
12	12-ಹರಗುವಳ್ಳಿ	ಹರಗುವಳ್ಳಿ, ಹೊನಕಿನಕೊಪ್ಪ (ಬೇ), ಕಣಿಯಾ (ಶಿವಾಜಿ ಕಣಿಯಾ, ಗೋಪಾಲ ಕಣಿಯಾ, ಹಳ್ಳಿ ಕಣಿಯಾ), ಚಿಕ್ಕಲವತ್ತಿ, ಪುನೇದಹಳ್ಳಿ, ಸಂಡ, ನಾಗಿಹಳ್ಳಿ, ಭೋಗಿ, ಕೋಡಿಕೊಪ್ಪ, ಉಜ್ಜನಿಪುರ.



ಶಿವಮೊಗ್ಗ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
13	13-ಸುಣ್ಣದಕೊಪ್ಪ	ಸುಣ್ಣದಕೊಪ್ಪ, ತಡಸನಹಳ್ಳಿ, ರಾಗಿಕೊಪ್ಪ (ರಾಗಿಕೊಪ್ಪ ತಾಂಡ), ಹುಲಗಿನಕೊಪ್ಪ, ಮಾಯತಮ್ಮನ ಮುಚುಡಿ, ಕೊರಟಗೆರೆ, ಮುಳಕೊಪ್ಪ, ಮಲ್ಲೇನಹಳ್ಳಿ, ಮಳವಳ್ಳಿ(ಮಳವಳ್ಳಿ ತಾಂಡ), ಕರ್ನಲ್ಲಿ.
14	14-ಚಿಕ್ಕಜಂಬೂರು	ಚಿಕ್ಕಜಂಬೂರು, ಭೋಗಸಮುದ್ರ, ಉತ್ರಾಣಿಹಳ್ಳಿ, ಭಕ್ತನಕೊಪ್ಪ, ಅಡಗಂಟಿ, ಗುಡ್ಡದ ತುಮ್ಮಿನಕಟ್ಟೆ, ತೀರ್ಥಹಾಳ್ (ಬೇ), ಕಡೇನಂದಿಹಳ್ಳಿ, ಬಿದರಕೊಪ್ಪ, ಸದಾಪುರ.
15	15-ಮತ್ತಿಕೋಟೆ	ಕಿಟ್ಟದಹಳ್ಳಿ, ಮದಗ (ಬೇ), ಖವಾಸಪುರ, ದಿಂಡದಹಳ್ಳಿ, ಮದಗಹಾರನಹಳ್ಳಿ, ಸುರಗಿಹಳ್ಳಿ, ಬಸವಾಪುರ (ಬೇ), ಮತ್ತಿಕೋಟೆ, ನಿಂಬೆಗೊಂದಿ.
16	16-ತಾಳಗುಂದ	ತಾಳಗುಂದ, ಮಾಯಶೆಟ್ಟಿಕೊಪ್ಪ (ಬೇ), ಮಾಳಗೊಂಡನಕೊಪ್ಪ, ಶಿವಪುರ, ಬೆಳಗಾವಿ, ವಡಗಟ್ಟೆ(ಬೇ), ಮಳೂರು.
17	17-ಬಿಳಕಿ	ಬಿಳಕಿ, ಕಾನಹಳ್ಳಿ, ಕಾಡತ್ತಿನಹಳ್ಳಿ, ಬಿಸಲಹಳ್ಳಿ, ದೊಣ್ಣನಗುಡ್ಡ, ಮಂಚಿಕೊಪ್ಪ, ಮುಗಳಿಕೊಪ್ಪ, ಹಕ್ಕಳಿ, ಬಸವನಂದಿಹಳ್ಳಿ, ಮುತ್ತಗಿ.
18	18-ತೊಗರ್ಸಿ	ತೊಗರ್ಸಿ, ತಂಡಗುಂದ, ಕವುಲಿ, ಶಿಡ್ಡಿಹಳ್ಳಿ, ಇಡುಕಿನ ಹೊಸಕೊಪ್ಪ, ಕೊಳಗಿ, ದೇವಿಕೊಪ್ಪ, ಹರಗಿ, ಗುಡ್ಡದ ಹೊಸಹಳ್ಳಿ, ಹುಣಸೇಕಟ್ಟೆ, ಸಹಸ್ರವಳ್ಳಿ, ಕೋಡಿಹಳ್ಳಿ.
19	19-ನರಸಾಪುರ	ನರಸಾಪುರ, ಬಂದಳಿಕೆ (ಬೇ), ಕಣಸೋಗಿ, ಶಂಕ್ರಿಕೊಪ್ಪ, ಚನ್ನಾಪುರ, ಇನಾಂ ಅಗ್ರಹಾರ ಮುಚುಡಿ, ಸರ್ಕಾರಿ ಅಗ್ರಹಾರ ಮುಚುಡಿ (ಬೇ), ಇನಾಂ ಮುತ್ತಳ್ಳಿ, ಸರ್ಕಾರಿ ಮುತ್ತಳ್ಳಿ (ಬೇ), ಶೀರಿಹಳ್ಳಿ (ಶೀರಿಹಳ್ಳಿ ತಾಂಡ), ಚಿಕ್ಕಮಾಗಡಿ (ಚಿಕ್ಕಮಾಗಡಿ ತಾಂಡ), ಯಳಗೆರೆ.
3-ಹೊಸನಗರ ತಾಲ್ಲೂಕು ಪಂಚಾಯಿತಿ		
1	1-ಕಳೂರು	ಎಂ.ಗುಡ್ಡಕೊಪ್ಪ, ಕಳೂರು, ಗೇರುಪುರ, ವರಕೋಡು, ಮಾವಿನಕೊಪ್ಪ, ಗಂಗನಕೊಪ್ಪ, ಮುಂಬಾರು, ದೇವರಸಲಿಕೆ, ಬೇಹಳ್ಳಿ, ಮುತ್ತೂರು, ಸಾವಂತೂರು, ಹಿರಿಯೋಗಿ, ಮಳೂರು.
2	2-ಮಾರುತಿಪುರ	ಜೇನಿ, ಹಳೇತೋಟ, ವೀರಭದ್ರಾಪುರ, ಹೊಳಗೋಡು, ಹೊಸಕೊಪ್ಪ, ಬಸವಾಪುರ, ಕೆ.ಹೊನ್ನೆಕೊಪ್ಪ, ಪಿ.ಕಲ್ಲುಕೊಪ್ಪ, ಚೂರ್ಡ, ನೀಲಕಂಠನತೋಟ, ಸಿಡಿಯಾಪುರ, ಮಸಗಲ್ಲಿ, ದುಮ್ಮ, ಕಾಳಿಕಾಪುರ, ಮುಳುಗುಡ್ಡ, ಮಜವಾನ, ಹೊಸಕೆಸರೆ, ಕಾನುಗೋಡು, ಕಚ್ಚಿಗಬ್ಬೆಲು, ಅರಗೋಡಿ, ಗುಬ್ಬಿಗ, ನೆಲಗಳಲೆ, ತೋಟದಕೊಪ್ಪ, ಗುಡೋಡಿ, ಮೇಲಿನಸಂಪಳ್ಳಿ, ಮಾರುತಿಪುರ, ಪುಣಜಿ (ಬ್ರಹ್ಮೇಶ್ವರ).
3	3-ಹುಂಚ	ಹುಂಚ, ಹೊನ್ನೆಬೈಲು, ಆನೆಗದ್ದೆ, ನಾಗರಹಳ್ಳಿ, ಕಡಸೂರು, ಕೋಡೂರು, ಶಾಖವಳ್ಳಿ, ಕರಿಗೆರೆಸು, ಕೆ.ಕುನ್ನೂರು, ಯಳಗಲ್ಲು, ಹೆಚ್.ಕುನ್ನೂರು, ಕುಸುಗುಂಡಿ, ಕಾರಕ್ಕಿ, ಮಳಲಿಕೊಪ್ಪ.
4	4-ಹೆದ್ದಾರಿಪುರ	ತಳಲೆ, ಹಾರಂಬಳ್ಳಿ, ಮಳವಳ್ಳಿ, ಕಣಬಂದೂರು, ಕಾರಗೋಡು, ಕಗಚಿ, ವಡಾಹೊಸಳ್ಳಿ, ಮೊಗುಡ್ಡಿ, ಕಲ್ಲೂರು, ಜಂಬಳ್ಳಿ, ಕಲ್ಲುಕೊಪ್ಪ, ಕೊಳವಳ್ಳಿ, ಅಮ್ಮತ, ಕಮ್ಮಚ್ಚಿ, ಬಿದರಹಳ್ಳಿ, ಹುಳಿಗದ್ದೆ, ಹಾಲಂದೂರು.
5	5-ಮೇಲಿನ ಬೆಸಿಗೆ	ಸಾಲಗೆರೆ, ಎಲ್.ಗುಡ್ಡಕೊಪ್ಪ, ಮಣಸಟ್ಟೆ, ಮಳಲಿ, ಟೆಂಕಬೈಲು, ಸುತ್ತಾ, ಹೆಚ್.ಹೊನ್ನೆಕೊಪ್ಪ, ಗೊರಗೋಡು, ಮೇಲಿನಬೆಸಿಗೆ, ವಸವೆ, ಸೊನಲೆ,

ಶಿವಮೊಗ್ಗ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ನಿವಣಿ, ಆದುವಳ್ಳಿ, ಬಿಳ್ವೋಡಿ, ಬೋರಿಕೊಪ್ಪ, ವಾರಂಬಳ್ಳಿ, ಕೊಳಗಿ, ಈರಗೋಡು, ತ್ರಿಣಿವೆ, ತೊಗರೆ, ನೆಲ್ಲಂಡೆ, ಕಲ್ಲುವಿಡಿ ಅಬ್ಬಿಗಲ್ಲು.
6	6-ಮೂಡುಗೊಪ್ಪ	ಬಸವನಬ್ಯಾಣ, ಮೂಡುಗೊಪ್ಪ(ನಗರ), ಬೈಸೆ, ಕೊಡಸೆ, ಹಿಲ್ಕುಂಜಿ, ಕರಿಮನೆ, ಮಳಲಿ, ಕಿಳಂದೂರು-ಜಂಗಲ್, ಕೀಳಂದೂರು, ಕಾಡಿಗ್ಗೇರಿ, ಕುಕ್ಕೋಡು ಅಗಸರಮನೆ, ಹನಿಯ, ಕಾರ್ಗಡಿ, ಬಾಳಕೊಪ್ಪ, ಕುಂಬತ್ತಿ, ರಾಮಚಂದ್ರಾಪುರ.
7	7-ಖೈರುಗುಂದ	ಅಂಡಗದೋದೂರು, ರಾವೆ, ಕಬಳೆ, ಬೇಳೂರು, ಖೈರುಗುಂದ, ನಿಡಗೋಡು, ಸುಳಗೋಡು, ಹುಮ್ಮಡಗಲ್ಲು, ಗಿಣಿಕಲ್, ಉಳ್ಳಿಗ, ಗುಬ್ಬಿಗ, ನೀರತೊಟ್ಟಿಲು, ಕರಿಗಲ್, ಯಡೂರು, ಕವರಿ, ಕೊಳವಾಡಿ, ಕಟ್ಟಿಕೊಪ್ಪ, ಬೇಗದಾಳಿ, ಕೊರ್ನಕೋಟೆ.
8	8-ನಿಟ್ಟೂರು	ನಾಗೋಡಿ, ಕೋಟೆಶಿರೂರು, ಹಬ್ಬಿಗ, ಹೊಸನಾಡು, ಹಾರೋವತ್ತಿಗ, ಜಾಲ, ಬೈದೂರು, ಕೆಸರೆ, ಕಲ್ಲೋಡಿ(ಬೇ), ಬಡೇನಗರ(ಬೇ), ಹಗಟೂರು(ಬೇ), ಕಳಸೆ(ಬೇ), ಕುಡುವರಿ(ಬೇ), ಅಂಡಗೋಳಿ(ಬೇ), ಅಡಗಲೆ(ಬೇ), ಹೊಸಕೋಟೆ(ಬೇ), ಮಂಜಗಲೆ, ಅಡಗೋಡಿ, ಮಾಗೋಡು, ಹೊಸೂರು, ಮತ್ತಿಕೈ, ಕಟ್ಟಿನಹೊಳೆ, ಅರಮನೆಕೊಪ್ಪ, ಬ್ರಾಹ್ಮಣತರವೆ, ಬ್ರಾಹ್ಮಣವಾಡ, ಹೆಬ್ಬುರುಳಿ.
9	9-ರಿಪ್ಪನ್ ಪೇಟ್	ಕೆರೆಹಳ್ಳಿ, ಮುಗುಟಿಕೊಪ್ಪ, ಬರುವೆ, ಗವಟೂರು, ಬೆನವಳ್ಳಿ.
10	10-ಅರಸಾಳು	ಅರಸಾಳು, ಹಾರೋಹಿತ್ತಲು, ಬಸವಾಪುರ, ತಮ್ಮಡಿಕೊಪ್ಪ, ಕೆಂಚನಾಲ, ಮಸರೂರು, ಗುಬ್ಬಿಗ, ಬೆಳ್ಳೂರು, ಕಳಸೆ, ದೊಬ್ಬೆಲು, ಮಸ್ಕಾನಿ.
11	11-ಬಾಳೂರು	ಕುಕ್ಕಲೆ, ನೇರಲಮನೆ, ಹಾಲುಗುಡ್ಡೆ, ಬಾಳೂರು, ಬೆಳಂದೂರು, ನೆವಟೂರು, ಹಿರೇಜೇನಿ, ಚಿಕ್ಕಜೇನಿ, ತಾರಿಗ, ಬಿಳಕಿ, ಹಿರೇಮೈತೆ, ಮುತ್ತಲ, ಹೊಸಳ್ಳಿ, ಆಲುವಳ್ಳಿ, ಮಾದಾಪುರ.
12	12-ಹರಿದ್ರಾವತಿ	ಪುರಪ್ಪಮನೆ, ಹೆಚ್.ಕಲ್ಲುಕೊಪ್ಪ, ದೊಡ್ಡಬಿಳಗೋಡು, ಚಿಕ್ಕಬಿಳಗೋಡು, ಈಚಲಕೊಪ್ಪ, ಹೆಬ್ಬೆಲು, ನಂದಿ, ಹಲುಸಾಲೆಮಳವಳ್ಳಿ, ಹರಿದ್ರಾವತಿ, ಹೆಚ್.ಹುಣಸವಳ್ಳಿ, ದೇವರ ಹೊನ್ನೇಕೊಪ್ಪ, ಅಮಚಿ, ಬಿಲಗೋಡು, ಹೀಲಗೋಡು, ಆಲಗೇರಿಮಂಡ್ರಿ, ಬಾಣಿಗ, ಅಮಚಿ(ಬೇ), ಹರತಾಳು, ಕೆ.ಹುಣಸವಳ್ಳಿ, ನಂದಿಗ, ಮೆಣಸೆ, ದೊಂಬಕೊಪ್ಪ, ನಂಜವಳ್ಳಿ, ಕಾಳಶೆಟ್ಟಿಕೊಪ್ಪ, ಶುಂಠಿಕೊಪ್ಪ.
4-ಶಿವಮೊಗ್ಗ ತಾಲ್ಲೂಕು ಪಂಚಾಯತಿ		
1	1-ಗಾಜನೂರು	ಗಾಜನೂರು ಅಗ್ರಹಾರ, ಸಕ್ಕೇಬೈಲು, ತಿಮ್ಮಾಪುರ, ಕುಡುಗಲ ಮನೆ, ಗಾಜನೂರು ಎಸ್ ಎಫ್, ಗಾಜನೂರು, ಕಡೇಕಲ್, ಕುಸ್ಕೂರು, ಯರಗನಾಳು, ಹಾಲಲಕ್ಕವಳ್ಳಿ, ಚಿಟ್ಟಿಮನೆ(ಬೇ), ಚೋರನಾಯಡಹಳ್ಳಿ(ಬೇ).
2	2-ಅಗಸವಳ್ಳಿ	ಅಗಸವಳ್ಳಿ, ಹಾಯ್ ಹೊಳೆ, ಗೌಳಿಗರ ಕ್ಯಾಂಪ್, ಶರಾವತಿ ಕ್ಯಾಂಪ್, ಶಾರದ ಕಾಲೋನಿ, ಗೋವಿಂದಾಪುರ, ಕಲ್ಲೂರು, ಬಸವಾಪುರ, ಈಚವಾಡಿ, ರಾಮೇನಕೊಪ್ಪ, ಹೊನ್ನಾಪುರ, ಹೊಸಹಳ್ಳಿ, ಲಕ್ಷ್ಮೀಪುರ, ಹೊಸಕೊಪ್ಪ, ತಟ್ಟಿಕೆರೆ, ಗಾಜನೂರು ಮುಳ್ಳಕೆರೆ, ವೀರಾಪುರ.
3	3-ಮತ್ತೂರು	ಮತ್ತೂರು, ಮಂಡೇನಕೊಪ್ಪ, ಮಳಲಿಕೊಪ್ಪ, ಸಿದ್ಧರಹಳ್ಳಿ, ಉಂಬೈ ಬೈಲು, ಹುರಳಿಹಳ್ಳಿ, ಕಣಗಲಸರ, ಸಾರಿಗರೆ, ಗಣಿದಾಳ, ಖೈದೊಟ್ಟು, ಕಾಕನ ಹಸೂಡಿ, ಲಿಂಗಾಪುರ, ಸಿದ್ಧಾಮ್ಬಾಜಿ

ಶಿವಮೊಗ್ಗ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಹೊಸೂರು, ನೈದಿಲೆ(ಬೇ), ಬೆಳಗಲು, ಕಾಚಿನಕಟ್ಟೆ, ಕೊರಲಹಳ್ಳಿ, ಅಮ್ಮತ್ತೂರು, ಲಕ್ಕಿನಕೊಪ್ಪ, ಕಲ್ಲಿಹಾಳ(ಬೇ).
4	4-ಹಾರನಹಳ್ಳಿ	ಹಾರನಹಳ್ಳಿ, ಆರೇನಕೊಪ್ಪ, ಸಂಕದೇವನಕೊಪ್ಪ, ನಾಗರಭಾವಿ, ಬಾಳಕೊಪ್ಪ, ಚಿಕ್ಕಮರಸ, ಗುಡ್ಡೇನಕೊಪ್ಪ, ಚನ್ನದೇವನಕೊಪ್ಪ(ಬೇ), ಸೋಮಶೆಟ್ಟಿಕೊಪ್ಪ(ಬೇ), ಹೊಸೂರು(ಬೇ), ಗೋಪಶೆಟ್ಟಿಪುರ(ಬೇ), ದೊಡ್ಡಮರಸ(ಬೇ), ಕಂಪನಕೊಪ್ಪ, ಚಾಮೇನಹಳ್ಳಿ, ಹುಬ್ಬನಹಳ್ಳಿ.
5	5-ರಾಮನಗರ	ರಾಮನಗರ, ವಿರಗೊಂಡನಕೊಪ್ಪ, ಕಸವಿನಕಟ್ಟೆ, ಗೊಲ್ಲರಕೊಪ್ಪ, ಭೈರನಕೊಪ್ಪ, ರಾಂಪುರ , ಕೊಂಡಜಿ(ಬೇ), ಹಿಟ್ಟೂರು, ಮಲ್ಲಾಪುರ, ಸುತ್ತಕೋಟೆ, ರಟ್ಟಿಹಳ್ಳಿ, ನಾರಾಯಣಪುರ, ಇಸ್ರಾಪುರ, ಯಡವಾಲ, ಮುದುವಾಲ, ವಾಲಕೇಶ್ ಪುರ.
6	6-ಕುಂಚೇನಹಳ್ಳಿ	ಕುಂಚೇನಹಳ್ಳಿ, ಬೀರನಕೆರೆ, ಕಲ್ಲಾಪುರ, ಅಬ್ಬಲಗೆರೆ, ಮೋಜಪ್ಪನ ಹೊಸೂರು, ಬಸವನಗಂಗೂರು, ಚನ್ನಮುಂಭಾಪುರ, ಹುಣಸೋಡು, ಮತ್ತೋಡು, ಕಲ್ಲುಗಂಗೂರು.
7	7-ಕೋಟೆಗಂಗೂರು	ಕೋಟೆಗಂಗೂರು, ಗೆಜ್ಜೇನಹಳ್ಳಿ, ದೇವಕಾತಿಕೊಪ್ಪ, ಭೈರನಕೊಪ್ಪ, ಮುದ್ದಿನಕೊಪ್ಪ, ಶ್ರೀರಾಂಪುರ, ವಿರುಪಿನಕೊಪ್ಪ, ಸಿದ್ದಿಪುರ ಕೊನಗವಳ್ಳಿ, ಎರಕೊಪ್ಪ, ತ್ಯಾಜವಳ್ಳಿ, ಅಂಬಿಕ್ಕಟ್ಟೆ(ಬೇ), ದೇವಬಾಳು, ಮೈಸವಳ್ಳಿ, ಸೇವಾಲಾಲ್ ನಗರ.
8	8-ಹೊಳಲೂರು	ಹೊಳಲೂರು, ಹಾಡೋನಹಳ್ಳಿ, ಮಡಿಕೆಚೇಲೂರು, ಹೊಳೆಹಟ್ಟಿ, ಸೂಗೂರು.
9	9-ಕೊಮ್ಮನಾಳು	ಕೊಮ್ಮನಾಳು, ಬನ್ನಿಕೆರೆ, ಆಲದಹಳ್ಳಿ, ಬೂದಿಗೆರೆ, ಬಿಕ್ಕೋನಹಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಸುತ್ತಕೋಟೆ, ರಾಮೇನಹಳ್ಳಿ(ಬೇ).
10	10-ಮೇಲಿನಹನಸವಾಡಿ	ಮೇಲಿನಹನಸವಾಡಿ, ಬೆಳಲಕಟ್ಟೆ, ಗೋಂಧಿಚಟ್ಟಹಳ್ಳಿ, ಬೇಡರ ಹೊಸಹಳ್ಳಿ, ಹೊಳೆ ಹನಸವಾಡಿ, ಬುಳ್ಳಾಪುರ, ಗೊರವಿನಕಟ್ಟೆ(ಬೇ), ಕ್ಯಾತಿನಕೊಪ್ಪ, ಲಿಂಗಾಪುರ.
11	11-ಕೂಡ್ಲಿ	ಕೂಡ್ಲಿ, ಚಿಕ್ಕ ಕೂಡ್ಲಿ, ಭದ್ರಾಪುರ, ಅಬ್ಬರಘಟ್ಟ, ತರಗನಹಳ್ಳಿ, ಪಿಳ್ಳಂಗರೆ, ಜಾವಳ್ಳಿ, ಹೊಯ್ಯನಹಳ್ಳಿ.
12	12-ಹಸೂಡಿ	ಹಸೂಡಿ, ಚಿಕ್ಕಮರಡಿ, ಹೊಳೆಬೆನಹಳ್ಳಿ, ಯಲವಟ್ಟಿ, ಬೆಕ್ಕಿನಕಲ್ಮರ, ಹನುಮಂತಾಪುರ.
13	13-ಸದಾಶಿವಪುರ	ಬಿ. ಬೀರನಹಳ್ಳಿ, ಹೊಳೆ ಬೆಳಗಲು, ಹಾರೋಬೆನಹಳ್ಳಿ, ಬುಕ್ಕಾಪುರ, ಗೌಡನಾಯಕಹಳ್ಳಿ, ಸದಾಶಿವಪುರ, ಜೇ.ಬೀರನಹಳ್ಳಿ, ಶೆಟ್ಟಿಹಳ್ಳಿ, ಕಾಟಕೆರೆ, ವೆಂಕ್ಟಾಪುರ, ಮಾಳೇನಹಳ್ಳಿ, ಗುಡ್ಡುಕೊಪ್ಪ, ಸಕ್ಕೇಬೈಲು.
14	14-ನಿದಿಗೆ	ನಿದಿಗೆ, ಮಾಚೇನಹಳ್ಳಿ, ಬಿದರೆ, ಹೊನ್ನವಿಲೆ, ಜಯಂತಿಗ್ರಾಮ.
15	15-ಸೋಗಾನೆ	ಸೋಗಾನೆ, ಸಂತೆಕಡೂರು, ರಾಂಪುರ, ದುಮ್ಮಳ್ಳಿ.
16	16-ಕುಂಸಿ	ಕುಂಸಿ, ದೊಡ್ಡಿಮಟ್ಟಿ(ಬೇ), ಚೋರಡಿ, ಗುಂಡೂರು, ತುಪ್ಪೂರು, ಹಾಲ್ಕುಣಿ, ಸನ್ನಿವಾಸ, ಕುಣೇಹೊಸೂರು, ಕೊರಗಿ, ಹೊರಬೈಲು, ಚೋಡನಾಳ್ (ಬೇ), ಬ್ಯಾಡನಾಳ್ (ಬೇ).
17	17-ಆಯನೂರು	ಆಯನೂರು, ಹೊಸೂರು, ಯಲವಳ್ಳಿ, ವೀರಣ್ಣನ ಬೆನಹಳ್ಳಿ, ಸಿದ್ದಾಪುರ (ಬೇ), ಶೆಟ್ಟಿಕೊಪ್ಪ (ಬೇ), ಸೋಮಗೊಪ್ಪ (ಬೇ), ಪುಗಟೆಕೊಪ್ಪ (ಬೇ), ಕೋಹಳ್ಳಿ, ದೊಡ್ಡದಾನವಂದಿ, ಡಗಲಿಮನೆ, ವೀರಗಾರನ ಬೈರನಕೊಪ್ಪ, ಚನ್ನಹಳ್ಳಿ, ಆನೇಸರ.
18	18-ಮಂಡಘಟ್ಟ	ಮಂಡಘಟ್ಟ, ಅಡಗಡಿ, ಕಾಚಿಕೊಪ್ಪ, ಸಿರಿಗೆರೆ, ಇಟಿಗೆಹಳ್ಳಿ, ಬಿಲ್ ವಡೆಯರಕೊಪ್ಪ, ಮಲೇಶಂಕರ, ಮಳಲಕೊಪ್ಪ(ಬೇ), ಮಲೇಶಂಕರ.ಎಸ್.ಎಫ್, ಮಂಜರಿಕೊಪ್ಪ, ಪುರದಾಳು, ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ, ಹಾಗಲಮನೆ(ಬೇ), ಹನುಮಂತಾಪುರ, ಬೆಳ್ಳೂರು(ಬೇ), ಅನುವಿನಕಟ್ಟೆ, ಗುಡ್ಡದ ಹರಕೆರೆ, ಆಲದೇವರಹೊಸೂರು, ತ್ಯಾವರಕೊಪ್ಪ.

ಶಿವಮೊಗ್ಗ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
19	19-ತಮ್ಮಡಿಹಳ್ಳಿ	ತಮ್ಮಡಿಹಳ್ಳಿ, ಬಿಲ್ಲುಣಿ, ದೊಡ್ಡ ಮತ್ತಿ, ಕೂಡಿ, ಚಿಕ್ಕ ಮತ್ತಿ, ಆಡಿನಕೊಟ್ಟಿಗೆ, ಗವಟೆ ತೆವರು, ತಾವರೆಕೊಪ್ಪ, ತೆವರೆಕೊಪ್ಪ(ಬೇ), ಕೆಸವಿನಹೊಂಡ(ಬೇ), ಚಿಲುಮೆಜಿಡ್ಡಿ(ಬೇ), ಸಂಪಗಿಹಳ್ಳಿ(ಬೇ), ದ್ಯಾವಿನಕರೆ, ಚಿಕ್ಕದಾನವಂದಿ, ರಾಗಿಹೊಸಹಳ್ಳಿ, ಸಿಂಗನಹಳ್ಳಿ, ಹೊಸಕೋಟೆ(ಬೇ), ಬೈಲುಕೊಪ್ಪ(ಬೇ), ರೇಚಿಕೊಪ್ಪ, ಗಳಿಗೆ ಕೊಳ(ಬೇ), ಮಾದೇನಕೊಪ್ಪ, ಚಿನ್ನನೆ, ಸೂಡೂರು, ಕಲ್ಕುಣಿ, ಕೊರಂಬಳ್ಳಿ, ಶೆಟ್ಟಿಕರೆ, ಶಾಂತಿಕರೆ, ವಡೇರಕೊಪ್ಪ.
5-ಭದ್ರಾವತಿ ತಾಲ್ಲೂಕು ಪಂಚಾಯತಿ		
1	1-ಆನವೇರಿ	ಆನವೇರಿ, ದಿಗ್ಗೇನಹಳ್ಳಿ, ಸಿದ್ದರಹಳ್ಳಿ (ಬೇ), ಸೈದರಕಲ್ಲಹಳ್ಳಿ, ಕುರುಬರ ವಿರಲಾಪುರ, ಆದ್ರಿಹಳ್ಳಿ, ನಿಂಬೆಗೊಂದಿ, ವಡೇರಪುರ, ಅರಿಶಿನಘಟ್ಟ, ಇಂದಿರಾನಗರ (ಅರಿಶಿನಘಟ್ಟ ತಾಂಡ).
2	2-ಮಂಗೋಟೆ	ಇಟ್ಟಿಗೆಹಳ್ಳಿ, ಗುಡುಮಘಟ್ಟ, ಜಂಗಮರಹಳ್ಳಿ, ತಡಸ, ಮಂಗೋಟೆ, ನಾಗಸಮುದ್ರ, ಹಂಚಿನಸಿದ್ದಾಪುರ.
3	3-ಮೈದೊಳಲು	ಮೈದೊಳಲು, ಕಲ್ಲಜ್ಜನಹಾಳ, ಮಲ್ಲಿಗೇನಹಳ್ಳಿ, ಅಗರದಹಳ್ಳಿ, ಬಸವಾಪುರ, ಭದ್ರಾಪುರ (ಬೇ), ಹಾರೋಗುಂಡಿ (ಬೇ).
4	4-ಸಿದ್ದೀಪುರ	ಸಿದ್ದೀಪುರ, ಸನ್ಯಾಸಿಕೋಡಮಗ್ಗ, ಕನಸಿನಕಟ್ಟೆ, ಹನುಮಂತಾಪುರ, ಮಲ್ಲಾಪುರ.
5	5-ಯಡೇಹಳ್ಳಿ	ಯಡೇಹಳ್ಳಿ, ಚಂದನಕರೆ, ಕೆಂಗನಾಳ, ಅರಹತೊಳಲು.
6	6-ಕಲ್ಲಿಹಾಳ	ಕಲ್ಲಿಹಾಳ, ಬೊಮ್ಮನಕಟ್ಟೆ, ದೊಂಬರಭೈರನಹಳ್ಳಿ, ತಿಮ್ಮಾಪುರ, ದಾಸರಕಲ್ಲಹಳ್ಳಿ, ಅಗಸನಹಳ್ಳಿ, ಮಾರಶೆಟ್ಟಿಹಳ್ಳಿ, ತಟ್ಟೆಹಳ್ಳಿ.
7	7-ಅರಬಿಳಚಿ	ಅರಬಿಳಚಿ, ಅರಕರೆ, ದಾನವಾಡಿ, ಕಲ್ಲಾಪುರ, ರಂಗಾಪುರ, ನಾಗೋಲಿ, ಹೊಸೂರು, ಅರದೊಟ್ಟು.
8	8-ಕೂಡ್ಲಿಗರೆ	ಕೂಡ್ಲಿಗರೆ, ಕೋಡಿಹಳ್ಳಿ, ಕೊಟ್ಟದಾಳು (ಬೇ), ನವಿಲೆಬಸವಾಪುರ (ಬೇ), ಹಾಳು ಮಲ್ಲಾಪುರ (ಬೇ), ಕಲ್ಪನಹಳ್ಳಿ, ಅತ್ತಿಗುಂದ, ಸೀತಾರಾಮಪುರ, ಬಸಲೀಕಟ್ಟೆ.
9	9-ಕಾಗೆಕೋಡಮಗ್ಗ	ಕಾಗೆಕೋಡಮಗ್ಗ, ಬಾಬಳ್ಳಿ, ತಿಪ್ಪಾಪುರ, ನಾಗತಿಬೆಳಗಲು, ಹೊಸಹಳ್ಳಿ, ತಳ್ಳಿಕಟ್ಟೆ, ಗೌಡರಹಳ್ಳಿ, ಮಜ್ಜಿಗೇನಹಳ್ಳಿ.
10	10-ಅರಳಿಹಳ್ಳಿ	ಅರಳಿಹಳ್ಳಿ, ಕೋಮಾರನಹಳ್ಳಿ, ಗುಡ್ಡದನೇರಲೆಕರೆ, ದೇವರಹಳ್ಳಿ, ವೀರಾಪುರ.
11	11-ಅಂತರಗಂಗಿ	ಅಂತರಗಂಗಿ, ಉಕ್ಕುಂದ, ಕೆಂಚಮ್ಮನಹಳ್ಳಿ, ದೇವರನರಸೀಪುರ, ಕಾಚಗೊಂಡನಹಳ್ಳಿ, ದೊಡ್ಡೇರಿ, ಎಮ್ಮೆದೊಡ್ಡಿ, ಗಂಗೂರು, ಬಿಸಿಲಮನೆ, ಬಾಳಕಟ್ಟೆ, ಸಿದ್ದರಹಳ್ಳಿ (ಬೇ), ಮಳಲ ಹರವು (ಬೇ), ವರವಿನಕರೆ, ಬಂಡಿಗುಡ್ಡ, ಬೆಳ್ಳಿಗರೆ, ಬದನೆಹಾಳ, ನೆಟ್ಟಕಲ್ಲಹಟ್ಟೆ.
12	12-ಮಾವಿನಕರೆ	ಮಾವಿನಕರೆ, ಮೊಸರಹಳ್ಳಿ, ಕೆಂಚೇನಹಳ್ಳಿ, ಹಡ್ಲಘಟ್ಟ, ಯರೇಹಳ್ಳಿ, ಗುಣಿನರಸೀಪುರ, ಕೊರಲಕೊಪ್ಪ.

ಶಿವಮೊಗ್ಗ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
13	13-ಬಾರಂದೂರು	ಬಾರಂದೂರು, ಹಳ್ಳಿಕೆರೆ, ಕಾರೇಹಳ್ಳಿ, ಕಾಳಿಂಗನಹಳ್ಳಿ, ಬೊಮ್ಮೇನಹಳ್ಳಿ.
14	14-ಹಿರಿಯೂರು	ಹಿರಿಯೂರು, ನಂಜಾಪುರ, ಅರಳಿಕೊಪ್ಪ, ಗಂಗೂರು, ಬಾಳೆಮಾರನಹಳ್ಳಿ, ತಾರೀಕಟ್ಟೆ, ಚಿಕ್ಕಗೊಪ್ಪೇನಹಳ್ಳಿ.
15	15-ಕಲ್ಲಹಳ್ಳಿ	ಕಲ್ಲಹಳ್ಳಿ, ಸೋಮೇನಕೊಪ್ಪ, ಸಂಕ್ಷೀಪುರ, ವೀರಾಪುರ, ಸಿರಿಯೂರು, ಹಾಗಲಮನೆ, ಹುಳಿಯಾರುರಾಮೇನಕೊಪ್ಪ, ಬಿಳಿಕಿ, ಹೊಳೆನೇರಲೆಕೆರೆ, ನವಿಲೆಬಸವಾಪುರ, ಪದ್ಮೇನಹಳ್ಳಿ, ಕೊಪ್ಪದಾಳು, ಮಜ್ಜಿಗೇನಹಳ್ಳಿ, ಮತ್ತಿಘಟ್ಟ, ಹಾತಿಕಟ್ಟೆ.
16	16-ಸಿಂಗನಮನೆ	ಸಿಂಗನಮನೆ, ವದಿಯೂರು (ಬೇ), ತಾವರಘಟ್ಟ.
17	17-ದೊಣಬಘಟ್ಟ	ದೊಣಬಘಟ್ಟ, ತಡಸ.
18	18-ಹುಣಸೇಕಟ್ಟೆ	ಕಂಬದಾಳು ಹೊಸೂರು, ಹೊನ್ನೇಹಟ್ಟೆ, ಹುಣಸೇಕಟ್ಟೆ, ತಮ್ಮಡಿಹಳ್ಳಿ, ಕಾಳನಕಟ್ಟೆ, ಗೋಣಿಬೀಡು, ಮಲ್ಲಿಗೇನಹಳ್ಳಿ, ನೆಲ್ಲಿಸರ, ಮಾಳೇನಹಳ್ಳಿ.
6-ತೀರ್ಥಹಳ್ಳಿ ತಾಲ್ಲೂಕು ಪಂಚಾಯತಿ		
1	01- ಆರಗ	ಆರಗ, ಹಿರೇಗದ್ದೆ, ಅಗಲಬಾಗಿಲು, ಕಡೇಗದ್ದೆ, ಕಬ್ಬಲ್, ಕಾಳಮ್ಮನಗುಡಿ, ಮಿಟ್ಟಗೋಡು, ನೆಕ್ಕಗೋಡು, ಬೀಸು, ಅರಳಸುರುಳಿ, ಶಂಕರಪುರ, ಬಂದಾ, ಯಮರವಳ್ಳಿ, ಬಳಗೋಡು, ಮಾವಡಿ,ಸಾಲೂರು, ಕಿಮ್ಮನೆ, ಕವಲೇದುರ್ಗ, ಹೊಸಕೊಪ್ಪ, ಹೊಸಕೊಡಿಗ, ತೆಂಗಿನಕೊಪ್ಪ, ಟೆಂಕಬೈಲು, ನೇರಲಮನೆ, ಬೊಬ್ಬಿ, ಬೊಬ್ಬಿಹಿಂಚುವಳ್ಳಿ, ನೊಣಬೂರು, ಶಿರಿಗಾರು, ಮಲ್ಲೇಸರ, ಖಂಡಕ, ನಂದಿಗೋಡು.
2	02-ಹಾದಿಗಲ್ಲು	ಹಾದಿಗಲ್ಲು, ಕರಡಿಗ, ಶಂಕರಹಳ್ಳಿ, ಮಂಡಕ, ಹುಲುಕೋಡು, ಹೊರಬೈಲು, ಕಟ್ಟಿಕೊಪ್ಪ, ಸಣ್ಣಿಕೊಪ್ಪ, ಹೊಸಕೇರಿ, ಹೊಸಕೊಪ್ಪ, ಸುರುಳಿ, ಹುಂಚದಕಟ್ಟೆ, ಆಲೂರು, ಹುತ್ತಳ್ಳಿ, ಮುನಿಯೂರು, ಕೆಸರೆ, ಉಂಬೈಬೈಲು, ದೇವ್ವಾಪುರ, ಬೀಡ, ತೊರಬೈಲು, ಮೇಲಿನಕಡಗೋಡು, ಯೋಗಿಮಳಲಿ, ವಾಟಗಾರು, ಹಿರೇಕಲ್ಲಹಳ್ಳಿ, ಚಿಕ್ಕಲಹಳ್ಳಿ.
3	03- ಕೋಣಂದೂರು	ಕೋಣಂದೂರು, ಕೋಲಿಗೆ, ಕಾರೇಕೊಪ್ಪ, ಹಲವನಹಳ್ಳಿ, ಹಾಲೇಸರ, ಗುಡ್ಡಕೊಪ್ಪ, ಮರಗಳಲೆ, ಮಳಲಿ, ಜಂಬೆತಲ್ಲೂರು, ತ್ಯಾರಂದೂರು, ಅಗಸಾಡಿ, ಹೊದಲಕುಟ, ಹಿರೇಸರ, ನಿಜಗೂರು, ಜಾಗಟಗಾರು.
4	04- ಮೇಲಿನಕುರುವಳ್ಳಿ	ಮೇಲಿನಕುರುವಳ್ಳಿ, ಬುಕ್ಕಾಪುರ, ಹುಣಸವಳ್ಳಿ, ಮೇಳಿಗೆ, ನಂಬಳ, ಕಳಕರೆ.
5	05- ದೇವಂಗಿ	ಹಾರೋಗೊಳಿಗೆ, ಹರಳಿಮರ, ಅಂದಗೆರೆ, ಬಸವಾನಿ, ಬಂಡಿಗಡಿ, ಗುರುವಳ್ಳಿ, ಹಳುವಾನಿ, ಹೊಸಅಗ್ರಹಾರ, ದೇವಂಗಿ, ವಾಟಗಾರು, ಬಳಗಟ್ಟೆ, ಇಂಗ್ಲಾದಿ, ಹಡಗಿನಮಕ್ಕಿ, ಬೆಕ್ಕನೂರು, ಆಲ್ಮನೆ.
6	06-ಸಾಲ್ಲಡಿ	ಸಾಲ್ಲಡಿ, ಪಟ್ಟಮನೆ, ಕಟಗಾರು, ಹೊನ್ನೇಕೇರಿ, ಕಬಸೆ, ಕಿರಣಕೆರೆ, ಹೇರಂಭಾಪುರ, ಕೊಳೂರು, ಹೆದ್ದೂರು, ಕ್ಯಾದಿಗೆರೆ, ಮುನ್ನೂರಹಳ್ಳಿ, ಹೊಳೆಕೊಪ್ಪ, ಮುಂಡುವಳ್ಳಿ, ಶೇಡ್ಕಾರು,



ಶಿವಮೊಗ್ಗ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಅಂಗಳಕೊಡಿಗೆ, ಕೊಳಗಿ, ಮೈಗವಧೆ, ಮಾನಿಕೊಪ್ಪ, ಹಸಂದೂರು, ಬೆಳ್ಳಂಗಿ, ತುಂಬುಮನೆ.
7	07-ಅರೇಹಳ್ಳಿ	ಅರೇಹಳ್ಳಿ, ಕೆಸಲೂರು, ಮಳಲೂರು, ತೀರ್ಥಮುತ್ತೂರು, ಕಾಸರವಳ್ಳಿ, ಮುತ್ತವಳ್ಳಿ, ಚಿಕ್ಕಳೂರು, ಹೆರಬೈಲು(ಹೆಗ್ಗೋಡು), ಆಲಗೇರಿ, ಗುಡ್ಡಕೊಪ್ಪ, ಬೋಗಾರುಕೊಪ್ಪ, ಎಡಮನೆ, ಚಕ್ಕೋಡಬೈಲು, ಹೊಳಲೂರುಬೆಟಗೇರಿ, ಆಲ್ಮನೆಪಾಲ್ ಬಸಗೇರಿ.
8	08-ಕನ್ನಂಗಿ	ಕನ್ನಂಗಿ, ಗರಗ, ಕಿಕ್ಕೇರಿ, ಜೀರಹಳ್ಳಿ, ವೆಂಕನಹಳ್ಳಿ, ಜೋಗಿಕೊಪ್ಪ, ಸಾಲೇಕೊಪ್ಪ, ಅತ್ತಿಗದ್ದೆ, ಯಡವತ್ತಿ, ಕಳವತ್ತಿ, ಮಲ್ಲಾಪುರ, ಆಡಿನಸರ, ಮರಹಳ್ಳಿ, ಹಣಗೇರಿ, ಕರಕುಚ್ಚಿ, ಶಿರನಲ್ಲಿ, ಬಸವನಗದ್ದೆ, ಅರನಲ್ಲಿ, ಕೊಂಬಿನಕೈ, ಅಲಸೆ, ತ್ರಿಯಂಬಕಪುರ, ವಿರುಪಾಪುರ, ಬಿಳುವೆಹರಿಹರಪುರ, ಹಲ್ಲೂಸಾಲೆ, ಅಕ್ಕಾಪುರ, ಉಡುಕೇರಿ, ಕಿತ್ತಂದೂರು, ಹುಲ್ಲತ್ತಿ.
9	09- ಲಿಂಗಾಪುರ	ಲಿಂಗಾಪುರ, ಕಣಗಲಕೊಪ್ಪ, ಹಳಸವಾಳ, ಜಂಬುವಳ್ಳಿ, ಹೆಮ್ಮಕ್ಕಿ, ಸಿಂಧುವಾಡಿ, ತೂದೂರು, ಬೇಗುವಳ್ಳಿ, ತ್ಯಾನಂದೂರು, ಗುತ್ತಿಯಡೇಹಳ್ಳಿ, ಯಡೇಹಳ್ಳಿಪಾಲ್ ಗುಳುವ, ಶೇಡ್ಕಾರು, ಉಬ್ಬೂರು, ಕುಚ್ಚಲು, ಬೈಲುಬಡಗಿ, ಕಾವೇರಿ, ಶಿಂಗನಬಿದರೆ, ತಳಲೆ, ಕೀಗಡಿ, ಹೆಗಲತ್ತಿ, ಹಳಗ, ಕೊಳುಂಡೆ, ಮೇಲಿನಪಟರವಳ್ಳಿ, ಕಳನರಸೆ, ಬೊಮ್ಮನಹಳ್ಳಿ.
10	10-ಮಾಳೂರು	ಬೆಜ್ಜವಳ್ಳಿ, ಹಿರೇತೋಟ, ಮಾಳೂರು, ಶೀಕೆ, ನಾಯದವಳ್ಳಿ, ಕುಡುವಳ್ಳಿ, ನಂದಗದ್ದೆ, ಕೂಡಿಗೆ, ಕಸಗಾರು, ಹಾಲುಮಹಿಷಿ, ಮಹಿಷಿ, ದಬ್ಬಣಗದ್ದೆ, ಕುಡುಮಲ್ಲಿಗೆ, ಬೆಕ್ಕಕಂಜಿಗುಡ್ಡ, ಬಿಳುವೆ, ಭಾರತೀಪುರ, ಓಡಲಮನೆ, ನೆಲ್ಲಿಸರ, ಬಾಂಡ್ಯ, ಕುಕ್ಕಿ, ದಾನಸಾಲೆ, ಹೊಸಬೀಡು, ಬೆಟ್ಟಬಸರವಾನಿ, ತೋಟದಕೊಪ್ಪ, ನೇರಲಕೊಪ್ಪ.
11	11-ಆಗುಂಬೆ	ತಲ್ಲೂರು, ಹೊಸೂರು, ಹೊನ್ನೇತಾಳು, ನಂಟೂರು, ಕುಂದಾ, ಚಂಗಾರು, ಶೀರೂರು, ಬಿದರಗೋಡು, ಬಾಳೇಹಳ್ಳಿ.
12	12- ಮೇಗರವಳ್ಳಿ	ಕೊಳಿಗೆ, ದಾಸನಕೊಡಿಗೆ, ಹುರುಳಿ, ಶಿವಳ್ಳಿ, ಶುಂಠಿಹಕ್ಕಲು, ಬಗ್ಗೋಡಿಗೆ, ಮಾರಡಿ, ಮೇಗರವಳ್ಳಿ, ಹನಸ, ಬಿಳುಮನೆ, ಹೊಸಹಳ್ಳಿ, ಲಕ್ಕಂದ, ಕೊಳಗಿಬೈಲು, ಶೆಟ್ಟಿಗಳಕೊಪ್ಪ, ಕೊಕ್ಕೋಡು, ಕೋಡ್ಲು.
13	13-ಮುಳುಬಾಗಿಲು	ಮುಳುಬಾಗಿಲು, ಸುರುಳಿಬಾಳೇಬೈಲು, ಬಿಂತಳ, ಕೆಸ್ತೂರು, ನೆರಟೂರು, ಸರಳ, ಶಿರುಪತಿ, ಯೋಗಿನರಸಿಪುರ, ಗೇರುವಳ್ಳಿ, ಮುಕ್ಕಿಹರಿಹರಪುರ, ಇಕ್ಕೇರಿ-ಬೇಳೂರು, ಹೊರಣಿ, ಅರಳಾಪುರ, ಯಡೇಹಳ್ಳಿ, ಯಡಗುಡ್ಡ, ಕಣಬೂರು, ತೀರ್ಥಹಳ್ಳಿ(ಗ್ರಾ).

ಶಿವಮೊಗ್ಗ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>7-ಸಾಗರ ತಾಲ್ಲೂಕು ಪಂಚಾಯತಿ</b>		
1	1 - ಗೌತಮಪುರ	ತ್ಯಾಗರ್ತಿ, ತ್ಯಾಗರ್ತಿ ಸರ್ಕಾರಿ, ತ್ಯಾಗರ್ತಿ ಸ್ವಾಸ್ಥಿ, ಕುಡಿಗರೆ, ನಾಡವಳ್ಳಿ, ಬೆಳಂದೂರು, ಗೌತಮಪುರ ಇನಾಂ, ಗೌಜ ಸ್ವಾಸ್ಥಿ (ಬೇ), ಗೌಜ ಸರ್ಕಾರಿ, ಬೈರಾಪುರ, ಹಿರೇಹರಕ.
2	2 - ಹೊಸೂರು	ಹೊಸೂರು, ಚೆನ್ನಶೆಟ್ಟಿಕೊಪ್ಪ, ಬ್ಯಾಡರಕೊಪ್ಪ, ಐಗಿನಬೈಲು, ಚಿಪ್ಪಳಿ, ನೇದರವಳ್ಳಿ, ಜಂಬಕೊಪ್ಪ, ಮಾದರಸನಕೊಪ್ಪ, ಹೊಸಗುಂದ, ಬಳ್ಳಿಬೈಲು, ಹಿರೇಬಿಲಗುಂಜಿ, ಚಿಕ್ಕಬಿಲಗುಂಜಿ, ಕಳಗಿನಮನೆ, ನೀಚಡಿ, ಮಳ್ಳ, ನಾರಗೋಡು, ಕೋಟೆಕೊಪ್ಪ, ಸಂಪಳ್ಳಿ.
3	3 - ಆನಂದಪುರ	ಮಲಂದೂರು, ಆನಂದಪುರ, ಮುಂಬಾಳು, ತಾವರೆಹಳ್ಳಿ, ಕಣ್ಣೂರು ಇನಾಂ, ಕಣ್ಣೂರು ಸರ್ಕಾರಿ, ನರಸೀಪುರ, ದಣಂದೂರು.
4	4 - ಯಡೇಹಳ್ಳಿ	ಯಡೇಹಳ್ಳಿ, ಯಬ್ಬೋಡಿ, ಇರುವಕ್ಕಿ, ಘಂಟಿನಕೊಪ್ಪ, ಸರಗುಂದ, ತುಮರಿಕೊಪ್ಪ, ಅಡೂರು, ಆಚಾಪುರ, ಗಿಳಾಲಗುಂಡಿ, ಕೆರೆಹಿತ್ತಲು, ಲಕ್ಕವಳ್ಳಿ, ಖೈರಾ, ತಂಗಲವಾಡಿ.
5	5 - ಹೆಗ್ಗೋಡು	ಹೆಗ್ಗೋಡು, ಮುಂಡಿಗೇಸರ, ಹೊನ್ನೇಸರ, ಹಿರೇಮನೆ, ಚೆನ್ನಿಗನತೋಟ, ಆತವಾಡಿ, ಬಿಲಗೋಡಿ, ಹೆಬ್ಬರಿಗೆ, ಹೈತೂರು, ಗೀಜಗ, ಹೆಗ್ಗಟ್ಟು, ಕಾಪಟೇಮನೆ, ಇಂಡುವಳ್ಳಿ, ಮಾವಿನಸರ, ಭೀಮನಕೋಣೆ, ಮತ್ತಿಕೊಪ್ಪ, ಕೆರೆಕೊಪ್ಪ, ಹೆನಗರೆ, ಯಲಗಳಲೆ, ಶೆಡ್ಡಿಕರೆ, ತೀರ್ಥ.
6	6 - ಇಕ್ಕೇರಿ	ಕಲ್ವನೆ, ಉದ್ರಿ, ಬ್ರಾಹ್ಮಣ ಬೇದೂರು, ಹಳೇಇಕ್ಕೇರಿ, ಅರಳಿಕೊಪ್ಪ, ನೀರಕೋಡು (ಬೇ), ಕಂಬಳಿಕೊಪ್ಪ, ಕೊಪ್ಪಲಗದ್ದೆ, ಹೊಸೂರು, ಲಿಂಗದಹಳ್ಳಿ, ಯಡಜಿಗಳೇಮನೆ, ಶೆಟ್ಟಿಸರ, ಬೆಂಕಟವಳ್ಳಿ, ನಾಡವದ್ದಳ್ಳಿ, ಮರಡವಳ್ಳಿ, ಕೆಸವಿನಮನೆ, ಹುಲ್ಲೋಡು, ದೇವಾಸ, ನಿಟ್ಟೆಹಳೇತೋಟ, ನಾಡಮಳ್ಳ, ಬಾಳೆಗರೆ, ನಾಡಮಡವು (ಮು), ಯಲವ (ಮು), ಬ್ರಾಹ್ಮಣ ಮಡವು, ಬ್ರಾಹ್ಮಣ ಮಳ್ಳ (ಮು), ಇಲಕೋಡು (ಮು), ಬ್ರಾಹ್ಮಣ ಗುಡಿಗರೆ(ಮು), ಮಂಕಳಲೆ, ಚಿಕ್ಕಮತ್ತೂರು, ಮತ್ತಿಕೊಪ್ಪ, ಹುಣಾಲಮಡಿಕೆ.
7	7 - ಆವಿನಹಳ್ಳಿ	ಆವಿನಹಳ್ಳಿ, ಕುರುವರಿ, ಗುಳೇಹಳ್ಳಿ, ಗೆಣಸಿನಕುಣಿ, ಕೋಳೂರು, ಕಣಿಕೆ, ಕಬ್ಬನಾಡಕೊಪ್ಪ, ಶೇಣಿಗ (ಮು), ಮತ್ತಿಗ (ಮು), ಬೇಸೂರು, ಸಾತಳಲು, ಗೋಡಕೊಪ್ಪ, ಗಿಣಿವಾರ, ಅಂಬಾರಗೋಡು, ಕಿಪ್ಪಡಿ, ಹೆಬ್ಬಸೆ, ಹೆಡತಿ, ಕಾಗರಸು, ಶೀತೂರು, ಅಣಗಲಕೊಪ್ಪ (ಮು), ಹಿರೇಭಾಸ್ಕರ (ಮು), ಕೆರೋಡಿ (ಮು), ತುಮರಿ, ಅರಬಳ್ಳಿ, ಬ್ರಾಹ್ಮಣ ಕೆಪ್ಪಿಗೆ, ನಾಡ ಕೆಪ್ಪಿಗೆ, ಕಿರುವಾಸೆ, ಮಡದೂರು (ಮು), ಹರದೂರು (ಮು), ವಳಗರೆ, ಕಳಸವಳ್ಳಿ, ಹೊಸಹಳ್ಳಿ, ಅವಡೆ, ಕಳೂರು, ಚದರವಳ್ಳಿ, ಬ್ರಾಹ್ಮಣ ತಲಗೋಡು, ಹೆರಕರೆ.

ಶಿವಮೊಗ್ಗ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
8	8 - ಕರೂರು	ಸಂಕಣ್ಣಶಾನುಭೋಗ, ಆಡಗಳಲೆ, ಮಳೂರು, ಹೆರಸಲಿಗೆ (ಮು), ಹೆಗ್ಗಸಾರು (ಮು), ಮರಾರಿ, ವಳೂರು, ಕುದರೂರು, ಹೊನಗಲು, ಬೊಬ್ಬಿಗೆ, ಕೊಡನವಳ್ಳಿ, ಚಿಮಲೆ, ಬರುವೆ, ತಲಗೋಡು.
9	9 - ಕೆಳದಿ	ಕೆಳದಿ, ಅದರಂತೆ, ಮಾಸೂರು, ಚಿಕ್ಕನೆಲ್ಲೂರು, ಹಿರೇನೆಲ್ಲೂರು, ಶುಂರಿಕೊಪ್ಪ.
10	10 - ಬರೂರು	ಬರೂರು, ಗುತ್ತನಹಳ್ಳಿ, ಜಂಬಾನಿ, ಮುಳ್ಳುಕೆರೆ, ತೆಪ್ಪಗೋಡು, ಲಾವಿಗ್ಗರೆ, ಕೊರ್ಲಿಕೊಪ್ಪ, ಪಡವಗೋಡು, ಮರೂರು, ಮಡಸೂರು, ಬಿಳಿಸಿರಿ, ಹಳವಗೋಡು, ನಾಡಕಲಸಿ, ಕರೋಡಿ, ಬ್ರಾಹ್ಮಣ ಮಂಚಾಲೆ.
11	11 - ಭೀಮನೇರಿ	ಭೀಮನೇರಿ, ಮಂಕೋಡು (ಬೇ), ಸಂಗಳ, ಶಿರುವಾಳ, ಅಣಲೇಕೊಪ್ಪ, ಮಾಲ್ವೆ, ಬೇಳೂರು, ಈಳಿ, ಸುಳಗೋಡು, ಜಂಬುಗಾರು, ಯಳವರಸಿ, ಮರಸ, ಬಾಳಗೋಡು, ಉಳ್ಳೂರು, ಬಾಳೇಗುಂಡಿ, ಬ್ರಾಹ್ಮಣ ಚಿತ್ರಟ್ಟೆ, ಹೋಟೆಲ್ ಸರ, ಪುರದಸರ, ಕಾಸ್ಪಾಡಿ, ಮಳಲಿ, ಹಕ್ಕೇಕೊಪ್ಪ, ನಾಡಮಂಚಾಲೆ, ಬನದಕೊಪ್ಪ, ಹಾರೋಗೋಪ್ಪ, ಬಳಸಗೋಡು, ಶಿರಗುಪ್ಪೆ, ನಂದಿತಳೆ, ಕಾನುಮನೆ, ಹೊಂಗೋಡು.
12	12 - ಕಾನ್ಲೆ	ಕಾನ್ಲೆ ಸೈದೂರು, ತಡಗಳಲೆ, ಮರತ್ತೂರು, ಶಿರೂರು.
13	13 - ಶಿರುವಂತೆ	ಶಿರುವಂತೆ, ಸುಂಕದೇವರಕೊಪ್ಪ, ಬರದವಳ್ಳಿ, ಹೊಸಕೊಪ್ಪ, ಕೆಳಗಿನಗೋಳಗೋಡು, ಖಂಡಿಕಾ, ದೊಂಬೆ, ಹುಳೇಗಾರು, ಕುಗ್ಗಿ, ನಾಡಹಳ್ಳಿ, ಕೈ, ಸಸರವಳ್ಳಿ, ಅರೆಹದ, ಬಲೇಗಾರು, ಹುಣಸೂರು, ಕಿಬ್ಬಚ್ಚಲು, ಹೊಸಹಳ್ಳಿ.
14	14 - ತಾಳಗುಪ್ಪ	ತಾಳಗುಪ್ಪ, ಬೆಳ್ಳೆಣ್ಣೆ, ಹಿರೇಮನೆ, ಹರವಳೆ, ಹೊನ್ನೇಮರಡು, ಇಡುವಾಣಿ, ಕಾನುತೋಟ, ತಲವಾಟ, ಕರುಮನೆ, ಅರಳಗೋಡು, ಬಣ್ಣುಮನೆ, ಬ್ರಾಹ್ಮಣಕೊಪ್ಪರಿಗೆ, ಹಾಂಸೆ (ಮು), ಹಾನಗರೆ (ಮು), ಹಾರೋಗೋಪ್ಪ (ಮು), ಸುಳಗಳಲೆ (ಮು), ಹೆಬ್ಬೆಲು (ಮು), ಮಳಲಿ (ಮು), ಹೆಬ್ಬೂರು (ಮು).
15	15 - ಚನ್ನಗೊಂಡ	ಕಟ್ಟಿನಕಾರು, ಕಾರಣಿ, ಚೆನ್ನಗೊಂಡ, ಗುಡಿಹಿತ್ತಲು, ಬಾಳಿಗ, ಭಾನುಕುಳಿ, ಕಣಪಗಾರು, ಕಾನೂರು, ಉರಳಗಲ್ಲು, ನಾಗವಳ್ಳಿ, ನೆಲಹರಿ, ಬಿದರೂರು, ಬ್ರಾಹ್ಮಣಇಲಕಳಲೆ, ನಾಡಇಲಕಳಲೆ (ಬೇ), ಮಂಡವಳ್ಳಿ, ಮುಪ್ಪಾನೆ, ಅರವಡೆ, ತಲಕಳಲೆ (ಬೇ).

(ಕೆ. ಆರ್. ರುದ್ರಪ್ಪ)

ನಿರ್ದೇಶಕರು (ಪಂ. ರಾಜ್ ) ಮತ್ತು  
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ  
ಹಾಗೂ ಸದಸ್ಯ ಕಾರ್ಯದರ್ಶಿ  
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.



## ಕರ್ನಾಟಕ ಸರ್ಕಾರ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ

ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-560001

ಸಂಖ್ಯೆ: ಕಪಂರಾಸೀನಿಆ/14/ಸೀನಿಆ/2022

ದಿನಾಂಕ:02-01-2023

## ಪ್ರಕಟಣೆ

**ಮೈಸೂರು ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು **ಮೈಸೂರು ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.**

**ಮೈಸೂರು ಜಿಲ್ಲೆಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 160 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.**

**ಮೈಸೂರು ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ. ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ. (ಅ) ಆನ್ ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "https://rdpr.karnataka.gov.in/rdc/public/" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.

3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001

### ಕೋಷ್ಟಕ 'ಅ'

ಮೈಸೂರು ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ಸರಗೂರು	9
2	ಕೃಷ್ಣರಾಜನಗರ	9
3	ಸಾಲಿಗ್ರಾಮ	13
4	ಹೆಗ್ಗಡದೇವನಕೋಟೆ	16
5	ಪಿರಿಯಾಪಟ್ಟಣ	22
6	ಹುಣಸೂರು	23

7	ಮೈಸೂರು	20
8	ಟಿ.ನರಸೀಪುರ	20
9	ನಂಜನಗೂಡು	28
ಒಟ್ಟು		160

**ಕೋಷ್ಟಕ 'ಆ'**  
**ಮೈಸೂರು ಜಿಲ್ಲೆ**

ಕ್ರ. ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1-ಮೈಸೂರು ತಾಲ್ಲೂಕು ಪಂಚಾಯತಿ</b>		
1	1-ಗುಂಗ್ಗಾಲ್ ಛತ್ರ	ಗುಂಗ್ಗಾಲ್ ಛತ್ರ, ದೊಡ್ಡಗೌಡನ ಕೊಪ್ಪಲು(ದಾ), ಹನುಮಂತನ ಪುರ(ದಾ), ಎಸ್.ಹಮ್ಮನ ಹಳ್ಳಿ, ಹೊಸಕೋಟೆ(ದಾ), ಅಮಚವಾಡಿ, ರಾಮೇನ ಹಳ್ಳಿ(ಬೆ), ಚೋಳನ ಹಳ್ಳಿ(ಬೆ), ದಡದ ಕಲ್ಲಹಳ್ಳಿ, ಕೃಷ್ಣಪುರ(ದಾ), ಯಾಚೇಗೌಡನ ಹಳ್ಳಿ, ಹೊನ್ನವಳ್ಳಿ(ಬೆ), ಯಡಹಳ್ಳಿ, ಕಲ್ಲೂರು ನಾಗನಹಳ್ಳಿ, ಕಲ್ಲೂರು(ದಾ), ನಾಗನ ಹಳ್ಳಿ(ದಾ), ಕಲ್ಲೂರು ನಾಗನಹಳ್ಳಿ ಕಾವಲ್, ಆನಂದೂರು, ಸುಬ್ರಮಣ್ಯ ಪುರ(ಬೆ), ಮೀನಾಕ್ಷಿಪುರ(ದಾ), ಕಲ್ಲಿನಾಥಪುರ(ಬೆ), ಉಂಡವಾಡಿ.
2	2-ಇಲವಾಲ	ಇಲವಾಲ, ಈರಪ್ಪನ ಕೊಪ್ಪಲು(ದಾ), ಚಿಕ್ಕೇಗೌಡನ ಕೊಪ್ಪಲು(ದಾ), ಹಳೇಕಾಮನ ಕೊಪ್ಪಲು(ದಾ), ಭದ್ರೇಗೌಡನ ಕೊಪ್ಪಲು(ದಾ), ಲಿಂಗದೇವನ ಕೊಪ್ಪಲು(ದಾ), ಮೈದನಹಳ್ಳಿ, ಮೇಗಲಾಪುರ, ಮಲ್ಲೇಗೌಡನ ಕೊಪ್ಪಲು(ದಾ).
3	3-ಬೊಮ್ಮೇನಹಳ್ಳಿ	ನಾಗವಾಲ, ಸೀಗಳ್ಳಿ(ದಾ), ಮರಿದೇವನ ಕೊಪ್ಪಲು(ದಾ), ಹೊಸಕಾಮನ ಕೊಪ್ಪಲು(ದಾ), ಬೊಮ್ಮೇನಹಳ್ಳಿ, ಹುಯಿಲಾಳು, ಚಿಕ್ಕಹುಯಿಲಾಳು(ದಾ), ಹುಯಿಲಾಳು ಕೊಪ್ಪಲು(ದಾ), ಕರಕನಹಳ್ಳಿ, ರಟ್ಟನಹಳ್ಳಿ, ಬೋವಿ ಕಾಲೋನಿ(ದಾ), ಯಲಚನಹಳ್ಳಿ, ಚಿಕ್ಕನಹಳ್ಳಿ.
4	4-ದೊಡ್ಡಮಾರಗೌಡನಹಳ್ಳಿ	ದೊಡ್ಡಮಾರಗೌಡನಹಳ್ಳಿ, ದೊಡ್ಡಹಟ್ಟಿಹುಂಡಿ, ಮರಯ್ಯನಹುಂಡಿ(ದಾ), ಕಟ್ಟಿಹುಂಡಿ(ದಾ), ಶೆಟ್ಟಿನಾಯಕನಹಳ್ಳಿ, ಚಂದ್ರಬೀಡು(ಬೆ), ನುಗ್ಗಹಳ್ಳಿ, ಕಮರವಳ್ಳಿ, ಮಾದಹಳ್ಳಿ, ಜವನಹಳ್ಳಿ(ಬೆ), ಮಾಣಿಕ್ಯಪುರ, ಬೀರಿಹುಂಡಿ, ಮಲ್ಲಹಳ್ಳಿ, ಬಲ್ಲಹಳ್ಳಿ, ಕುಮಾರಬೀಡು, ಗೋಹಳ್ಳಿ(ಬೆ).
5	5-ಧನಗಲ್ಲಿ	ಧನಗಲ್ಲಿ, ದೊಡ್ಡಹುಂಡಿ(ದಾ), ಕೆರೆಹುಂಡಿ(ದಾ), ಡಿ.ಸಾಲುಂಡಿ(ದಾ), ಕೆಂಚಲಗೂಡು, ಚೌಡಹಳ್ಳಿ, ಕೋಟೆಹುಂಡಿ(ದಾ), ಯಡಹಳ್ಳಿ, ಹಾಲಾಳು(ಬೆ), ನಗರ್ತಹಳ್ಳಿ, ಮೂಗನಹುಂಡಿ(ದಾ).
6	6- ಜಯಪುರ	ಗೋಪಾಲಪುರ, ಮುಳ್ಳೂರು, ಗುಳುಮಂಚನಹಳ್ಳಿ(ದಾ), ದೇವಗಲ್ಲಿ, ಅಣಗಲ್ಲಿ, ಜಯಪುರ, ಕಲ್ಲಹಳ್ಳಿ, ದಾರಿಪುರ, ಮಾವಿನಹಳ್ಳಿ, ಬರಡನಪುರ, ಗುಮಚನಹಳ್ಳಿ, ಸೋಲಿಗರ ಕಾಲೋನಿ(ದಾ).
7	7-ಉದ್ಕೂರು	ಉದ್ಕೂರು.
8	8-ಮಾರ್ಬಳ್ಳಿ	ಮಾರ್ಬಳ್ಳಿ, ಮಾರ್ಬಳ್ಳಿಹುಂಡಿ(ದಾ), ತೊರೆಯನ ಕಾಟೂರು, ದೊಡ್ಡ ಕಾಟೂರು, ಚಿಕ್ಕಕಾಟೂರು(ಬೆ), ಮುರುಡಗಲ್ಲಿ, ತಳೂರು.
9	9-ದೂರ	ದೂರ, ಅರಸಿನಕೆರೆ, ನನಗಲ್ಲಿ(ಬೆ), ಹಾರೋಹಳ್ಳಿ, ಗುಜ್ಜೇಗೌಡನಪುರ, ಮದ್ದೂರು, ಮದ್ದೂರುಹುಂಡಿ(ದಾ), ಕಲ್ಲಹಳ್ಳಿ(ಎಸ್), ಚುಂಚರಾಯನ ಹುಂಡಿ(ದಾ), ಮಂಡನಹಳ್ಳಿ, ಕಾಡನಹಳ್ಳಿ, ಚಿಕ್ಕನಹಳ್ಳಿ(ಬೆ), ಮಹದೇವಪುರ(ದಾ).
10	10-ಸಿಂಧುವಳ್ಳಿ	ಸಿಂಧುವಳ್ಳಿ, ದಡದಹಳ್ಳಿ, ದೊಡ್ಡಕಾನ, ಚಿಕ್ಕಕಾನ, ಬ್ಯಾತಹಳ್ಳಿ.
11	11- ದೇವಲಾಪುರ	ದೇವಲಾಪುರ, ಹಡಜನ, ಚಿಕ್ಕೇಗೌಡನಹುಂಡಿ, ಕುಂಬರಹಳ್ಳಿ, ಸೋಮೇಶ್ವರಪುರ, ಕುಂಬರಮಠ(ದಾ), ಬಸಳ್ಳಿಹುಂಡಿ(ದಾ), ಕೊಡನಹಳ್ಳಿ, ಮಾಕನಹುಂಡಿ(ದಾ), ಕೋಚನಹಳ್ಳಿ.
12	12-ಆಯರಹಳ್ಳಿ	ಮೊಸಂಬಾಯನಹಳ್ಳಿ, ಚೋಗನಹಳ್ಳಿ, ಸಜ್ಜೆಹುಂಡಿ, ಮಾರಶೆಟ್ಟಿಹಳ್ಳಿ, ತುಕಡಿಮಾದಯ್ಯನಹುಂಡಿ(ದಾ), ಕಿರಾಳು, ಜಂತಗಲ್ಲಿ, ಆಯರಹಳ್ಳಿ, ಮರೀಗೌಡನಹುಂಡಿ(ದಾ), ರಾಯನಹುಂಡಿ(ದಾ).
13	13-ವರುಣ	ಯಾಂದಹಳ್ಳಿ, ಕುಂಟನಹಳ್ಳಿ(ಬೆ), ವರುಣ, ಪಿಲ್ಲಹಳ್ಳಿ, ದಂಡೀಕೆರೆ, ಚೋರನಹಳ್ಳಿ, ಚಿಕ್ಕಹಳ್ಳಿ, ಮಾದಾಪುರ(ಬೆ), ಅರೇಗೌಡನಹಳ್ಳಿ(ಬೆ).
14	14- ಆಲನಹಳ್ಳಿ	ಆಲನಹಳ್ಳಿ ಭಾಗಶಃ, ಲಲಿತಾದ್ರಿಪುರ, ಚಾಮುಂಡಿಬೆಟ್ಟ, ತಾವರಕಟ್ಟಿ(ದಾ).



ಮೈಸೂರು ಜಿಲ್ಲೆ		
ಕ್ರ ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
15	15- ಸಿದ್ದಲಿಂಗಪುರ	ಲಕ್ಷ್ಮೀಪುರ, ಕಳಸ್ತವಾಡಿ, ನಾಗನಹಳ್ಳಿ, ಶ್ಯಾದನಹಳ್ಳಿ, ನಿರಾಶ್ರಿತರ ಶಿಬಿರ(ದಾ), ಸಿದ್ದಲಿಂಗಪುರ.
16	16-ಬೆಲವತ್ತ	ಬೆಲವತ್ತ ಭಾಗಶಃ, ಹಳೇ ಕೆಸರೆ(ದಾ), ಕೆ.ಆರ್.ಮಿಲ್.ಕಾಲೋನಿ(ದಾ), ಕೆಸರೆ ಭಾಗಶಃ, ಕಾಮನಕೆರೆ ಹುಂಡಿ.
17	17-ಹಾರೋಹಳ್ಳಿ( ಮೆಲ್ಲಹಳ್ಳಿ)	ಹಾರೋಹಳ್ಳಿ(ಮೆಲ್ಲಹಳ್ಳಿ), ಹಳ್ಳಿಕೆರೆ ಹುಂಡಿ(ದಾ), ಲಕ್ಷ್ಮೀಪುರ(ದಾ), ನಿರಹಳ್ಳಿ(ದಾ), ಶಿವಪುರ(ದಾ).
18	18-ವರಕೋಡು	ವರಕೋಡು, ಬಡಗಲ ಹುಂಡಿ(ದಾ), ಮೂಡಲ ಹುಂಡಿ(ದಾ), ಕಂಫೇಗೌಡನ ಹುಂಡಿ(ದಾ), ಹೊಸಹುಂಡಿ(ದಾ), ವಾಜಮಂಗಲ, ಹಲಗಯ್ಯನ ಹುಂಡಿ(ದಾ), ಭುಗತಗಲ್ಲಿ.
19	19-ಯಡಕೋಳ	ಯಡಕೋಳ, ಸಿದ್ದರಾಮನ ಹುಂಡಿ(ದಾ), ಶ್ರೀನಿವಾಸಪುರ(ದಾ), ರಂಗನಾಥ ಪುರ(ದಾ), ಕಡವೆಕಟ್ಟಿ ಹುಂಡಿ(ದಾ), ಅಂಚೆಹುಂಡಿ, ದೇವೇಗೌಡನ ಹುಂಡಿ(ದಾ), ಕುಪ್ಪೇಗಾಲ, ಮುದ್ದೇಗೌಡನ ಹುಂಡಿ(ದಾ), ಹೊಸಹಳ್ಳಿ.
20	20-ದುದ್ದಗೆರೆ	ದುದ್ದಗೆರೆ, ಮಾಹಾದೇವಿ ಕಾಲೋನಿ(ದಾ), ಗುರುಕಾರಪುರ(ದಾ), ಲಕ್ಷ್ಮೀಪುರ(ದಾ), ಚಟ್ಟಹಳ್ಳಿ, ಚಟ್ಟಹಳ್ಳಿ ಪಾಳ್ಯ(ದಾ), ಮಾಧವಗೆರೆ, ಹೊಂಗೆಟ್ಟಿ(ಬೆ), ಮೇಗಳಾಪುರ, ಕೀಳನಪುರ, ಇನಾಂ ಉತ್ತನಹಳ್ಳಿ, ಮುದುಕಿ ಚಿಕ್ಕನ ಹುಂಡಿ(ದಾ), ಪುಟ್ಟೇಗೌಡನ ಹುಂಡಿ.
<b>2- ಟಿ.ನರಸೀಪುರ ತಾಲ್ಲೂಕು ಪಂಚಾಯತಿ</b>		
1	1-ಬಿ.ಸೀಹಳ್ಳಿ	ಕೊಡಗಹಳ್ಳಿ, ಅರವಟ್ಟಿಗಕೊಪ್ಪಲು, ಮಾದಿಗಹಳ್ಳಿ, ಬಿ.ಸೀಹಳ್ಳಿ, ಭುಗತಹಳ್ಳಿ, ಹುಣಸಗಹಳ್ಳಿ.
2	2-ತುರುಗನೂರು	ತುರುಗನೂರು, ಬಾಣಗವಾಡಿ, ಹನುಮನಾಳು, ಮಾರಗೌಡನಹಳ್ಳಿ, ಬೀಡನಹಳ್ಳಿ, ಯಡಹಳ್ಳಿ, ದಾಸೇಗೌಡನ ಕೊಪ್ಪಲು.
3	3-ಮೆಣಸಿಕ್ಕಾತನಹಳ್ಳಿ	ಗೊರವನಹಳ್ಳಿ, ಅಂಕನಹಳ್ಳಿ, ಕಂಪೇಗೌಡನ ಕೊಪ್ಪಲು, ದೊಡ್ಡಮುಲಗೂಡು, ಮೆಣಸಿಕ್ಕಾತನಹಳ್ಳಿ, ಕಾಡುಕೊತ್ತನಹಳ್ಳಿ, ಕರಿಹುರುಳಿ ಕೊಪ್ಪಲು, ಯಾಚೇನಹಳ್ಳಿ.
4	4-ಸೋಮನಾಥಪುರ	ಕೇತುಪುರ, ಕಗ್ಗಲೀಪುರ, ಶ್ರೀರಂಗರಾಜಪುರ, ಸೋಮನಾಥಪುರ, ಕುಳ್ಳನಕೊಪ್ಪಲು, ಜಗಜೀವನ ಗ್ರಾಮ, ಉಕ್ಕಲಗೆರೆ, ಬೂದಹಳ್ಳಿ, ಚಿಕ್ಕಲಕ್ಷ್ಮೀಪುರ, ಮದ್ದಾರಲಿಂಗಯ್ಯನ ಹುಂಡಿ, ಕನ್ನನಾಯಕನಹಳ್ಳಿ.
5	5-ಹೆಗ್ಗೂರು	ಚನ್ನವೀರೇಗೌಡನ ಕೊಪ್ಪಲು, ಮಲಿಯೂರು, ಹೆಗ್ಗೂರು, ನುಗ್ಗೇಹಳ್ಳಿ ಕೊಪ್ಪಲು, ನಂಜಾಪುರ, ಬಸವನಹಳ್ಳಿ.
6	6-ಅತ್ತಹಳ್ಳಿ	ಕಳ್ಳಿಪುರ, ಅತ್ತಹಳ್ಳಿ, ಕಂಚನಹಳ್ಳಿ, ಬಿ.ಬೆಟ್ಟಹಳ್ಳಿ, ಮೇಗಳ ಕೊಪ್ಪಲು, ಕುಂತನಹಳ್ಳಿ, ಬೇವಿನಹಳ್ಳಿ, ಗಾಣಿಗನ ಕೊಪ್ಪಲು, ಸೇನಾಪತಿಹಳ್ಳಿ.
7	7-ಸೋಸಲೆ	ಸೋಸಲೆ, ವ್ಯಾಸರಾಜಪುರ, ಸಿದ್ದನಹುಂಡಿ, ಎಸ್.ಕೆ.ಪಿ.ಅಗ್ರಹಾರ, ಹಸುವಟ್ಟಿ, ಹೊರಳಹಳ್ಳಿ.
8	8- ದೊಡ್ಡಬಾಗಿಲು	ದೊಡ್ಡಬಾಗಿಲು, ದೊಡ್ಡಬಾಗಿಲುಮೊಳೆ, ಆಚಾರಯ್ಯನಹುಂಡಿ, ನರೀಪುರ, ಕಾರ್ಗಲ್ಲಿ, ಹಲವಾರ, ಕೊಳತ್ತೂರು, ಸಿಗೋಡಿಪುರ.
9	9-ಚಿದರವಳ್ಳಿ	ಚಿದರವಳ್ಳಿ, ಎಸ್.ದೊಡ್ಡಪುರ, ಕೆಂಪನಪುರ, ರಾಮೇಗೌಡನಪುರ, ಬೊಮ್ಮನಹಳ್ಳಿ, ಚಿಮಿಲಿ, ಕೋಣಗಹಳ್ಳಿ, ನಾಗಲಗೆರೆ, ನೆರಗಾತನಹಳ್ಳಿ, ಮುಡುಕನಪುರ.
10	10-ಮುತ್ತಲವಾಡಿ(ಕೃಷ್ಣಾಪುರ)	ಬೆನಕನಹಳ್ಳಿ, ಕೆಂಡನ ಕೊಪ್ಪಲು, ಚಿಕ್ಕಬೂಹಳ್ಳಿ, ಮುತ್ತಲವಾಡಿ (ಕೃಷ್ಣಾಪುರ), ಎಂ.ಕೆ.ಬ್ಲೋಹುಂಡಿ, ಮುಸುವಿನ ಕೊಪ್ಪಲು, ಕೈಯಂಬಳ್ಳಿ, ಎಸ್.ಮೇಗಡಹಳ್ಳಿ, ಹುಳುಕನಹುಂಡಿ.
11	11-ತಲಕಾಡು	ತಲಕಾಡು, ವಡೆಯಾಂಡಹಳ್ಳಿ, ಟಿ.ಬೆಟ್ಟಹಳ್ಳಿ.
12	12-ಕಾವೇರಿಪುರ (ಹೊಳೆಸಾಲು)	ಕಾವೇರಿಪುರ(ಹೊಳೆಸಾಲು), ಬಣವೆ, ಮೇದಿನಿ, ಮಡವಾಡಿ, ಕಾಳಿಹುಂಡಿ(ಕೊಪ್ಪಾಳು), ಬಿ.ಶೆಟ್ಟಹಳ್ಳಿ(ಕುಕ್ಕೂರು), ಕುರುಬಾಳನಹುಂಡಿ, ಕಾಳಬಸವನಹುಂಡಿ, ಟಿ.ಮೇಗಡಹಳ್ಳಿ, ವಿಜಾಪುರ.
13	13-ಹೆಮ್ಮಿಗೆ	ಕಟ್ಟೀಪುರ, ಹೆಮ್ಮಿಗೆ, ಜಾಲಹಳ್ಳಿ, ಚಂದಹಳ್ಳಿ, ಮರಡೀಪುರ, ಹೊಸಚನ್ನಬಸವಯ್ಯನ ಹುಂಡಿ, ಅಕ್ಕೂರು, ಟಿ.ದೊಡ್ಡಪುರ, ತೊಟ್ಟವಾಡಿ, ದೊಡ್ಡನಹುಂಡಿ, ಶಂಭುದೇವನಪುರ.
14	14-ಮಾಲಂಗಿ	ಕಲಿಯೂರು, ಮಾಲಂಗಿ, ಮಂಗಿಪಚ್ಚನಹುಂಡಿ, ಮಾವಿನಹಳ್ಳಿ.
15	15-ಮಾದಾಪುರ	ಮಾದಾಪುರ, ನಿಲಸೋಗಿ, ಚೌಹಳ್ಳಿ, ಹಿರಿಯೂರು, ಹೊಸಪುರ ಕೊತ್ತೇಗಾಲ, ಕುರುಬೂರು, ಕನ್ನಹಳ್ಳಿ.

ಮೈಸೂರು ಜಿಲ್ಲೆ		
ಕ್ರ ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
16	16-ಮೂಗೂರು	ಮೂಗೂರು, ಹೊಸಹಳ್ಳಿ, ಆದಿಬೆಟ್ಟಹಳ್ಳಿ, ಮಾಡುಹಳ್ಳಿ.
17	17-ಕೇತಹಳ್ಳಿ	ವಾಟಾಳು, ವಾಟಾಳುಪುರ, ಹ್ಯಾಕನೂರು, ಮೂಗೂರುಮೋಳೆ, ಸುಜ್ಜಲೂರು, ಕರೋಹಟ್ಟಿ, ಕೇತಹಳ್ಳಿ, ಯರಗನಹಳ್ಳಿ, ಧರ್ಮಯ್ಯನಹುಂಡಿ, ಬನ್ನಹಳ್ಳಿ, ಬನ್ನಹಳ್ಳಿಹುಂಡಿ.
18	18-ಗರ್ಗೇಶ್ವರಿ	ಗರ್ಗೇಶ್ವರಿ, ಕಿರಗಸೂರು, ಬಿಳಿಗರೆಹುಂಡಿ, ಮನ್ನಹುಂಡಿ, ಡಣಾಯಕನಪುರ, ಹುಣಸೂರು.
19	19-ತುಂಬಲ	ತುಂಬಲ, ಮುತ್ತತ್ತಿ, ರಾಮನಾಥಪುರದ ಹುಂಡಿ, ಬೊಮ್ಮನಾಯಕನಹಳ್ಳಿ, ಅಗಸ್ತಾಪುರ, ಹೊಸಕೋಟೆ, ಹೊಸಕಂಪಯ್ಯನ ಹುಂಡಿ, ಇಂಡವಾಳು, ಯಡದೊರೆ.
20	20-ರಂಗಸಮುದ್ರ	ಕುಪ್ಪಾ, ಹಿಟ್ಟುವಳ್ಳಿ, ರಂಗಸಮುದ್ರ, ರಂಗನಾಥಪುರಂ, ರಂಗಾಚಾರಿಹುಂಡಿ, ಮಾದೇಗೌಡನ ಹುಂಡಿ, ಹುನುಗನಹಳ್ಳಿ, ಪಟ್ಟಣಹುಂಡಿ.
3- ನಂಜನಗೂಡು ತಾಲ್ಲೂಕು ಪಂಚಾಯತಿ		
1	1-ಹೆಡಿಯಾಲ	ಹೆಡಿಯಾಲ, ಗಣೇಶಪುರ(ದಾ), ಪಾರ್ವತಿಪುರ(ದಾ), ಚಿಲಕಹಳ್ಳಿ(ದಾ), ಮಹದೇವನಗರ(ದಾ), ಬಂಕಹಳ್ಳಿ, ಈರೇಗೌಡನಹುಂಡಿ, ವೆಂಕಟಗಿರಿ ಕಾಲೋನಿ(ದಾ), ಡೋರನಕಟ್ಟೆ ಕಾಲೋನಿ(ದಾ), ಚಿಲಕಹಳ್ಳಿ ಕಾಲೋನಿ(ಬೆ), ಅಂಜನಾಪುರ(ದಾ), ಬೀರದೇವನಪುರ(ದಾ), ವೆಂಕಟಾಚಲಪುರ(ದಾ), ಮಡುವಿನಹಳ್ಳಿ, ರಾಯಗೌಡನಹಳ್ಳಿ(ಬೆ), ಹಾದನೂರು ವಡೆಯನಪುರ, ಕೊತ್ತನಹಳ್ಳಿ, ಕೊತ್ತನಹಳ್ಳಿ ಕಾಲೋನಿ(ದಾ), ನಾಗಣಾಪುರ, ನಾಗಣಾಪುರ ಕಾಲೋನಿ(ದಾ), ಬಳ್ಳೂರುಹುಂಡಿ(ದಾ).
2	2-ಹಾಡ್ಯ	ಹಾಡ್ಯ, ಗಡಿಗುಡ್ಡದ ಕಾವಲ್(ಬೆ), ತೆಳ್ಳೂರು(ಬೆ), ಹಾಡ್ಯದಹುಂಡಿ(ದಾ), ಕಂದೇಗಾಲ, ಅರಿಯೂರು, ಜಾಲಹಳ್ಳಿ, ಹೊಸಕಡಜಟ್ಟಿ, ಮೂಡಲ ಹುಂಡಿ(ದಾ), ಬಡಗಲಹುಂಡಿ(ದಾ), ಶಾಂತಯ್ಯನ ಹುಂಡಿ(ದಾ), ಕಗ್ಗಲಿ ಹುಂಡಿ(ದಾ), ಮಡಿಕೆಹುಂಡಿ(ಬೆ), ಹಳಕಡಜಟ್ಟಿ(ಬೆ), ಕಗ್ಗಲಹುಂಡಿ(ಬೆ), ಚನ್ನಪಟ್ಟಣ, ಕಲ್ಲೂಪುರ, ದೇವರಾಯಶೆಟ್ಟಿಪುರ, ಕರ್ಲಪುರ(ದಾ), ಕಲ್ಲಹಳ್ಳಿ(ಬೆ), ಅಂಕಳ್ಳಿ(ಬೆ), ಇಂದಿರಾನಗರ, ಹೊಸವೀಡು, ಹೊಸವೀಡು ಹುಂಡಿ(ದಾ), ಹೊಸವೀಡು ಕಾವಲ್(ಬೆ), ರಾಜನಗರ(ದಾ), ಭೋಗವಾಳು ವಡೆಯನಪುರ.
3	3-ಹುರ	ಹಲ್ಲರೆ, ದೇವೇಗೌಡನಪುರ, ಮಲ್ಲಹಳ್ಳಿ, ಮಲ್ಕುಂಡಿ, ಹುರಾ, ಸಿದ್ದೇಗೌಡನ ಹುಂಡಿ(ದಾ), ಕಂಠಿರಾಯನಪುರ ಕಾವಲ್(ಬೆ), ಮೇಳಗಳ್ಳಿ(ಬೆ), ಕಾಳದೇವನ ಹಳ್ಳಿ(ಬೆ), ಯಡಹಳ್ಳಿ.
4	4-ಕುರಿಹುಂಡಿ	ಕುರಿಹುಂಡಿ, ತರಗನಹಳ್ಳಿ, ಕಪ್ಪಸೋಗೆ, ಮಾದನಹಳ್ಳಿ, ದುಗ್ಗಹಳ್ಳಿ, ಮಾದಾಪುರ, ಎಂ.ಕೊಂಗಳಿ, ಯಾಲಹಳ್ಳಿ, ಶೆಟ್ಟಹಳ್ಳಿ, ಉಗನಿಯ(ಬೆ), ಮಂಗಳೂರು(ಬೆ), ಕಗ್ಗಲೂರು.
5	5-ಹರದನಹಳ್ಳಿ	ಹರದನಹಳ್ಳಿ, ಹುಚ್ಚಗಣಿ(ದಾ), ಕೊಂಗಳ್ಳ ಕಾವಲ್(ಬೆ), ಇಬ್ಬಾಲ, ಕಾಟೂರು, ಅಲ್ಲಯ್ಯನಪುರ(ದಾ), ಬಸಾಪುರ(ದಾ), ನೆಲ್ಲಿತಾಳಪುರ, ಚಂದ್ರವಾಡಿ(ದಾ), ಆಕಲ, ಕಡಬೂರು, ರಾಜೂರು, ಮೊತ್ತ.
6	6-ಹುಲ್ಲಹಳ್ಳಿ	ಹುಲ್ಲಹಳ್ಳಿ, ಕಣೇನೂರು, ಜೋಗಿಪಾಳ್ಯದ ಹುಂಡಿ(ದಾ), ಕಾರ್ಯ, ಚಾಮನಮಾದನ ಹಳ್ಳಿ(ದಾ).
7	7-ಹಗಿನವಾಳು	ಹುಸ್ಕೂರು, ಹಗಿನವಾಳು, ಅಂಬಳೆ, ವಳಗರೆ.
8	8-ಹೆಗ್ಗಡಹಳ್ಳಿ	ಶಿರಮಳ್ಳಿ, ಕಾನಿಪುರ(ಬೆ), ಬೆಳಲೆ, ಕೊಂಗಳಿ, ಹೆಗ್ಗಡಹಳ್ಳಿ, ಮೊಬ್ಬಹಳ್ಳಿ(ದಾ), ಗಾಂಧಿಗ್ರಾಮ(ದಾ), ಬ್ಯಾಳೂರು.
9	9-ದೇಬೂರು	ದೇಬೂರು, ಕತ್ತಾಡಿಪುರ, ಕನಕನಗರ(ದಾ), ಹಂಡುವಿನಹಳ್ಳಿ, ಹರತಲೆ, ಮಸಗೆ, ಕರಳಪುರ.
10	10-ದೇವೀರಮ್ಮನಹಳ್ಳಿ	ದೇವೀರಮ್ಮನಹಳ್ಳಿ, ದೇವೀರಮ್ಮನಹಳ್ಳಿ ಹುಂಡಿ(ದಾ), ದೇವೀರಮ್ಮನಹಳ್ಳಿ ಪಾಳ್ಯ(ವಡ್ಡರಪಾಳ್ಯ), ಹೊಸಹಳ್ಳಿ(ದಾ), ದೇವರಸನಹಳ್ಳಿ, ಉಪ್ಪಿನಹಳ್ಳಿ, ಗೋಳೂರು, ಹೊಸೂರು(ದಾ), ಕೋಡಿನರಸೀಪುರ, ಕಬ್ಬೆಪುರ(ದಾ).

ಮೈಸೂರು ಜಿಲ್ಲೆ		
ಕ್ರ ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
11	11-ಕಳಲೆ	ಕಳಲೆ, ಕೆರೆಹುಂಡಿ(ದಾ), ಸಿಂಧುವಳ್ಳಿ, ಕಾಳಿಹುಂಡಿ(ದಾ), ಕುರಹಟ್ಟಿ.
12	12-ಸೂರಹಳ್ಳಿ	ಸಿಂಧುವಳ್ಳಿಪುರ, ಮುದ್ದಹಳ್ಳಿ, ನವಿಲೂರು, ಹೊಸಪುರ(ದಾ), ಸೂರಹಳ್ಳಿ, ಬ್ಯಾಳಾರಹುಂಡಿ(ದಾ), ಏಚಗುಂಡ್ಲ, ಕಸುವಿನಹಳ್ಳಿ, ಮಾಕನಪುರ.
13	13-ಕೂಡ್ಲಪುರ	ಲಕ್ಷ್ಮಣಾಪುರ, ಕೂಗಲೂರು, ಸಿದ್ಧಯ್ಯನ ಹುಂಡಿ(ದಾ), ಎಲಚಗೇರಿ, ಕೃಷ್ಣಾಪುರ, ಕೂಡ್ಲಪುರ, ಹೊಸಪುರ(ಬೆ), ಹುಣಸನಾಳು, ತರದಲೆ, ಬಾಗೂರು.
14	14-ಹೊರಳವಾಡಿ	ಹೊರಳವಾಡಿ, ಕುಳ್ಳಂಕನ ಹುಂಡಿ(ದಾ), ಹೊಸೂರು(ದಾ), ಮುಳ್ಳೂರು, ಆಲಂಬೂರು, ಆಲಂಬೂರುಮಂಟಿ(ದಾ), ಗೀಕಳ್ಳಿ, ಗೀಕಳ್ಳಿ ಹುಂಡಿ(ದಾ), ವೀರದೇವನಪುರ, ಮಹದೇವನಗರ(ದಾ), ಚಿನ್ನದಗುಡಿ ಹುಂಡಿ(ದಾ), ವೀರೇಗೌಡನ ಹುಂಡಿ(ದಾ).
15	15-ಹೆಡತಲೆ	ಬದನವಾಳು, ಬಸವಟ್ಟಿಗೆ, ಹೆಡತಲೆ, ಗೊಣತಗಾಲ, ಶ್ರೀನಗರ(ದಾ), ಮಾಡ್ಯಹಳ್ಳಿ(ದಾ), ಸಿಂಗಾರಿಪುರ(ದಾ), ಸಾತಗಳ್ಳಿ(ಬೆ), ಕುಂಬರಹಳ್ಳಿ.
16	16-ನೇರಳೆ	ಹೆಮ್ಮರಗಾಲ, ಭುಜಗಯ್ಯನ ಹುಂಡಿ(ದಾ), ಮಲ್ಲಹಳ್ಳಿ, ನೇರಳೆ, ಹಂಪಾಪುರ, ಹಳೇಪುರ.
17	17-ದೊಡ್ಡಕೌಲಂದೆ	ದೊಡ್ಡಕೌಲಂದೆ, ಕೃಷ್ಣರಾಜಪುರ(ದಾ), ಬಸವರಾಜಪುರ(ದಾ), ಗಟ್ಟಿವಾಡಿ, ಗಟ್ಟಿವಾಡಿಪುರ, ಹರಗನಪುರ, ಹಳವರಹುಂಡಿ(ದಾ), ದೇವನೂರು, ಚಿಕ್ಕಕವಲಂದೆ.
18	18-ದಾಸನೂರು	ಕೋಣನೂರು, ಕೋಣನೂರು ಪಾಳ್ಯ(ದಾ), ಕೋಣನಪುರ, ಮರಳ್ಳಿ ಪುರ(ದಾ), ಪಡುವಲ ಮರಳ್ಳಿ, ದಾಸನೂರು, ಪಡುವಲ ಅಗ್ರಹಾರ(ಬೆ), ರಾಮಶೆಟ್ಟಿಪುರ(ಬೆ), ತೊರವಳ್ಳಿ, ತೊರವಳ್ಳಿ ಮೋಳೆ(ದಾ), ಚಿಕ್ಕಹೊಮ್ಮ, ಮೂಡಲ ಮೋಳೆ(ದಾ), ದೊಡ್ಡಹೊಮ್ಮ, ಅವತಾಳ ಪುರ(ದಾ), ಕಾರೇಮೋಳೆ(ದಾ), ಅಂಕುಶರಾಯನ ಪುರ(ದಾ), ಚಿಕ್ಕಹೊಮ್ಮದ ಮೋಳೆ(ದಾ).
19	19-ಕಾರ್ಯ	ಚುಂಚನಹಳ್ಳಿ, ನಂಜನಹಳ್ಳಿ(ದಾ), ವರಹಳ್ಳಿ, ಕಕ್ಕರಹಟ್ಟಿ, ಹನುಮನಪುರ ಕಾರ್ಯ, ಅರಳಿಕಟ್ಟೆ ಹುಂಡಿ(ದಾ), ಕಾರೇಪುರ, ಹಾಡ್ಯ, ಚಿನ್ನಂಬಳ್ಳಿ, ಬಾಣೂರು.
20	20-ತಗಡೂರು	ತಗಡೂರು, ಕೊಂತಯ್ಯನಹುಂಡಿ(ದಾ), ಅಳಗಂಚಿ.
21	21-ಮಲ್ಲಾಪುರ	ಮಲ್ಲಾಪುರ, ಅಳಗಂಚಿಪುರ(ಶ್ರೀಕಂಠನಗರ), ಮಡಹಳ್ಳಿ, ಬೆಂಡಗಳ್ಳಿ, ಕಿರುಗುಂದ, ಸೋನಹಳ್ಳಿ(ದಾ), ಸಣ್ಣಮಲ್ಲಾಪುರ(ದಾ), ಕಲ್ಕುಂದ, ಭೋಗಯ್ಯನ ಹುಂಡಿ(ದಾ), ಕಾಮಹಳ್ಳಿ, ಕಾಹಳ್ಳಿ, ಕಲ್ಕಳ್ಳಿ.
22	22-ನಗರ್ಲೆ	ನಗರ್ಲೆ, ಹನಿಯಂಬಳ್ಳಿ, ಸರಗೂರು, ಬಸವನಪುರ(ದಾ), ಬಸವನಪುರ ಹುಂಡಿ(ದಾ), ಕಬ್ಬಳಗೇರಿ ಹುಂಡಿ(ದಾ), ಗೋಣಹಳ್ಳಿ, ಬೆಳಗುಂದ, ಬಿಳಿಗೇರಿ, ಕನಕನಗರ(ದಾ), ಕುಪ್ಪರವಳ್ಳಿ.
23	23-ತಾಯೂರು	ತಾಯೂರು, ಬೇರಿಹುಂಡಿ(ದಾ), ವಡ್ಡರಹುಂಡಿ(ದಾ), ಈಶ್ವರಗೌಡನಹಳ್ಳಿ, ಕೊಟ್ಟಯ್ಯನಹುಂಡಿ(ದಾ), ಜೋಡಿ ಹರಿಹರಪುರ, ಸಾಲುಂಡಿ(ದಾ), ಇಗ್ಗಲಿ(ದಾ), ಗೆಜ್ಜಗನ ಹಳ್ಳಿ, ಹಾರೋಪುರ, ಬಿಳುಗಲಿ, ಜಿ.ಮರಳ್ಳಿ.
24	24-ಹೊಸಕೋಟೆ	ಹೊಸಕೋಟೆ, ತುಂನೇರಳೆ, ಮರಡಿಹುಂಡಿ(ದಾ), ತುಂನೇರಳೆ ಕಾವಲ್(ಬೆ), ಕುರಹಟ್ಟಿ ಕಾವಲ್(ಬೆ), ನಂದಿಗುಂದ, ನಂದಿಗುಂದಪುರ, ಸುತ್ತೂರು.
25	25-ಹದಿನಾರು	ಹದಿನಾರು, ಹದಿನಾರುಮೋಳೆ(ದಾ), ಮಲ್ಲರಾಜಯ್ಯನ ಹುಂಡಿ (ಭಾಗ)(ದಾ), ಆಲತ್ತೂರು, ಮಾದಯ್ಯನ ಹುಂಡಿ(ದಾ), ಮೂಡಹಳ್ಳಿ, ಮಲ್ಲರಾಜಯ್ಯನ ಹುಂಡಿ(ದಾ).
26	26-ಇಮ್ಮಾವು	ಹೆಜ್ಜಿಗೆ, ಕೆ.ಎಸ್.ಹುಂಡಿ(ದಾ), ತೊರಮಾವು, ಬಸವನಪುರ, ಹುಳಿಮಾವು, ಇಮ್ಮಾವು, ಇಮ್ಮಾವು ಹುಂಡಿ(ದಾ), ಬೊಕ್ಕಹಳ್ಳಿ, ಬೊಕ್ಕಹಳ್ಳಿ ಹೊಸೂರು(ದಾ).
27	27-ತಾಂಡವಪುರ	ಏಚಗಳ್ಳಿ, ಹಳ್ಳಿದಿಡ್ಡಿ(ದಾ), ತಾಂಡವಪುರ, ಚಿಕ್ಕಯ್ಯನಭತ್ತ, ಬಂಚಳ್ಳಿಹುಂಡಿ(ದಾ), ಹೆಬ್ಬಾ, ಅಡಕನಹಳ್ಳಿಹುಂಡಿ.

ಮೈಸೂರು ಜಿಲ್ಲೆ		
ಕ್ರ ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
28	28-ಬಿದರಗೂಡು	ರಾಂಪುರ, ಗೌಡರ ಹುಂಡಿ(ದಾ), ಅಹಲ್ಯಾ(ದಾ), ಕೆಂಬಾಲು, ಬಿದರಗೂಡು ಮರಳೂರು, ಗೊದ್ದನಪುರ, ಹಳ್ಳಿಕೆರೆ ಹುಂಡಿ(ದಾ).
<b>4- ಹುಣಸೂರು ತಾಲ್ಲೂಕು ಪಂಚಾಯತಿ</b>		
1	1-ಜಾಬಗರೆ	ಜಾಬಗರೆ, ಕಳ್ಳಿ ಕೊಪ್ಪಲು(ದಾ), ಚಿಕ್ಕಾಡಿಗನಹಳ್ಳಿ, ಕೆರೆಯೂರು, ಶಂಕರೇಗೌಡನ ಕೊಪ್ಪಲು(ದಾ), ಹೊನ್ನೇನಹಳ್ಳಿ, ಮೈಲಂಬೂರು, ಮನುಗನಹಳ್ಳಿ, ಮಂಚಬಾಯನಹಳ್ಳಿ, ಬಿಳಿಗರೆ, ಮಾರಗೌಡನಹಳ್ಳಿ, ಹೊಡಕೆಕಟ್ಟೆ ಕಾವಲ್.
2	2-ಕಟ್ಟಿಮಳಲವಾಡಿ	ಕಟ್ಟಿಮಳಲವಾಡಿ, ಕಟ್ಟಿಮಳಲವಾಡಿ ಕೊಪ್ಪಲು(ದಾ), ಮೂಕನಹಳ್ಳಿ, ಕಪ್ಪಯ್ಯನ ಕಾಲೋನಿ(ದಾ), ಕಟ್ಟಿಮಳಲವಾಡಿನಾಲಾ(ಬೆ), ಅಗ್ರಹಾರ, ಕಿರಿಸೋಡ್ಲು, ಬೆಳ್ಳೂರು, ಕಿರಿಜಾಜಿ, ರಾಂಪಟ್ಟಣ.
3	3-ಗಾವಡಗರೆ	ಗಾವಡಗರೆ, ಪಿಣ್ಣಿಕ್ಕಾತನಹಳ್ಳಿ, ತೊಂಡಾಳು, ಹುಲ್ಯಾಳು, ಮುಳ್ಳೂರು, ಲಕ್ಕನ ಕೊಪ್ಪಲು(ದಾ), ಅತ್ತಿಗುಪ್ಪೆ, ಮಾಚಬಾಯನ ಹಳ್ಳಿ, ಹಜ್ಜೋಡ್ಲು, ಉಂಡವಾಡಿ.
4	4-ಬೋಳನಹಳ್ಳಿ	ಬೋಳನಹಳ್ಳಿ, ಹೊಸರಾಮನಹಳ್ಳಿ(ದಾ), ಶ್ಯಾನುಭೋಗನಹಳ್ಳಿ, ತುಳಸಿ ಕೊಪ್ಪಲು(ದಾ), ಲಕ್ಕೂರು(ಬೆ), ರಂಗಯ್ಯನ ಕೊಪ್ಪಲು, ಎಮ್ಮೆಕೊಪ್ಪಲು(ದಾ), ಕೃಷ್ಣಾಪುರ, ಕೃಷ್ಣಾಪುರ ಗೇಟ್(ದಾ), ಸಿಂಗನಹಳ್ಳಿ(ದಾ), ಹೊಸೂರು ಕಂತೇಗೌಡನ ಕೊಪ್ಪಲು(ದಾ), ಶಿರಿಯೂರು ನಾಲಾ(ಬೆ), ಶಿರಿಯೂರು.
5	5-ಬನ್ನಿಕುಪ್ಪೆ	ಬನ್ನಿಕುಪ್ಪೆ, ಮಧುಗಿರಿ ಕೊಪ್ಪಲು(ದಾ), ಕಾಡನ ಕೊಪ್ಪಲು(ದಾ), ಮೊಡಲ ಕೊಪ್ಪಲು(ದಾ), ದೊಡ್ಡೆಗೌಡನ ಕೊಪ್ಪಲು(ದಾ), ತೆಂಕಲ ಕೊಪ್ಪಲು(ದಾ), ಕುಪ್ಪೆಕೊಳಗಟ್ಟಿ, ಕುಪ್ಪೆ(ದಾ), ಕೊಳಗಟ್ಟಿ(ದಾ), ದೊಂಬಿದಾಸರ ಕಾಲೋನಿ(ದಾ), ಮಾದಹಳ್ಳಿ, ಮಾದಹಳ್ಳಿ ಕಾವಲ್(ಬೆ), ಮಾದಹಳ್ಳಿ ಕೊಪ್ಪಲು(ದಾ), ಮಾದಹಳ್ಳಿ ಮರ(ದಾ), ಮರಳಯ್ಯನ ಕೊಪ್ಪಲು.
6	6-ಉದ್ದೂರು ಕಾವಲ್	ಉದ್ದೂರು, ಗಡ್ಡದಯ್ಯನಗುಡ್ಲು(ದಾ), ಉದ್ದೂರು ನಾಲಾ(ಬೆ), ಉಯಿಗೌಡನಹಳ್ಳಿ, ಹೊಸೂರು(ದಾ), ನಾಡಪ್ಪನಹಳ್ಳಿ, ಉದ್ದೂರು ಕಾವಲ್, ಹೊನ್ನಿಕುಪ್ಪೆ ಕಾಲೋನಿ(ದಾ), ಹೊಸಕೋಟೆ ಕಾಲೋನಿ(ದಾ), ರತ್ನಪುರ ಬ್ಯಾಡರಹಳ್ಳಿ ಕಾಲೋನಿ(ದಾ), ನಂಜಾಪುರ(ದಾ), ಗೌರಿಪುರ(ದಾ).
7	7-ಉಮ್ಮತ್ತೂರು	ಉಮ್ಮತ್ತೂರು, ಅಹಮದ್ ನಗರ(ದಾ), 1ನೇ ಪಕ್ಷಿರಾಜಪುರ(ದಾ), 2ನೇ ಪಕ್ಷಿರಾಜಪುರ(ದಾ), ನೆಲ್ಲೂರು ಪಾಲ(ದಾ), ಬುಂಡೆಬೆಸ್ತರ ಕಾಲೋನಿ(ದಾ), ಶಿವಪುರ(ದಾ), ಅಂಬೇಡ್ಕರ್ ನಗರ(ದಾ), ಹನಗೋಡು ನಾಲಾ, ಪೆಂಜಹಳ್ಳಿ ಕಾವಲ್, ಹೊಸಪೆಂಜಹಳ್ಳಿ(ದಾ), ಹಳೇ ಪೆಂಜಹಳ್ಳಿ(ದಾ), ಭೂತಾಳೆ ಪೆಂಜಹಳ್ಳಿ(ದಾ), ಕುರುಬರ ಕಾಲೋನಿ(ದಾ), ಗೋವಿಂದನಹಳ್ಳಿ, ಆಜಾದ್ ನಗರ(ದಾ), ಹಂಚಾ, ಗೋವಿಂದನಹಳ್ಳಿ ನಾಲಾ(ಬೆ), ಕೊಟ್ಟಿಗೆ ಕಾವಲ್, ನಲ್ಲೂರು ನಾಲಾ(ಬೆ), ಕಲ್ಕುಣಿಕೆ(ಬೆ), ಹಳೆ ಚಿಕ್ಕಹುಣಸೂರು, ಊರುಗುಪ್ಪೆ(ದಾ), ಚೆನ್ನಸೋಗೆ, ರಾಮೇನಹಳ್ಳಿ.
8	8-ಮರದೂರು	ಮರದೂರು, ಮರದೂರು ಕೊಪ್ಪಲು(ದಾ), ಹೊಸೂರು(ದಾ), ಕಾಳೇಗೌಡನ ಕೊಪ್ಪಲು(ದಾ), ಜಡಗನ ಕೊಪ್ಪಲು(ದಾ), ಕೆಬ್ಬೆ ಕೊಪ್ಪಲು, ಕಟ್ಟಿಮೂಲೆ, ಹಗರನ ಹಳ್ಳಿ, ರಾಯನ ಹಳ್ಳಿ, ಶ್ರವಣ ಹಳ್ಳಿ, ಬೀಜಗನ ಹಳ್ಳಿ, ಮಂಟಿ ಕೊಪ್ಪಲು(ದಾ), ಎಮ್ಮೆ ಕೊಪ್ಪಲು(ದಾ), ರಡ್ಡಿ ಕೊಪ್ಪಲು(ದಾ), ಸೋಮನ ಹಳ್ಳಿ, ನಿಲುವಾಗಿಲು ಕಾವಲ್, ದೊಡ್ಡಹುಣಸೂರು(ಸಿದ್ಧನಕೊಪ್ಪಲು).
9	9-ಬಿಳಿಕೆರೆ	ಬಿಳಿಕೆರೆ, ಜನತಾ ಕಾಲೋನಿ(ದಾ), ಮಲ್ಲಿನಾಥಪುರ, ಬೊಮ್ಮಾಪುರ(ಬೆ), ಬಿಳಿಕೆರೆ ಕಾವಲ್(ಬೆ), ಜೀನಹಳ್ಳಿ, ಹಳ್ಳದ ಕಲ್ಲಹಳ್ಳಿ, ಬೆಟ್ಟದೂರು, ವಡ್ಡರಹಳ್ಳಿ, ಬೂಚಹಳ್ಳಿ, ಹುಲ್ಲೇನಹಳ್ಳಿ, ದೇವರಹಳ್ಳಿ.
10	10-ಗಾಗೇನಹಳ್ಳಿ	ಚಲ್ಲಹಳ್ಳಿ, ಹಳ್ಳಿಕೆರೆ, ಬೆಂಕಿಪುರ, ಮಹದೇವಪುರ(ದಾ), ಅನ್ನರಾಯನಪುರ, ಗೋಹಳ್ಳಿ, ತಿಪ್ಪೂರು, ತಿಪ್ಪೂರು ಕಾವಲ್, ದೈತನಕೆರೆ ಕಾವಲ್, ಗಾಗೇನಹಳ್ಳಿ, ಉಯಿಲೇಗೌಡನ ಹಳ್ಳಿ(ದಾ), ಈರನದಾಸಿ ಕೊಪ್ಪಲು(ದಾ),



ಮೈಸೂರು ಜಿಲ್ಲೆ		
ಕ್ರ ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ವಡೇರ ಹೊಸಹಳ್ಳಿ, ಕಾಯಂಗುಡಿ ಶೆಟ್ಟಹಳ್ಳಿ(ಬೆ), ಹಳೇಪುರ, ಹೊಸಪುರ(ದಾ).
11	11-ಚಿಕ್ಕಬೀಚನಹಳ್ಳಿ	ಚಿಕ್ಕಬೀಚನಹಳ್ಳಿ, ಚಿಕ್ಕಬೀಚನಹಳ್ಳಿ ಹುಂಡಿ(ದಾ), ಶಂಖಹಳ್ಳಿ, ಹರದನಹಳ್ಳಿ, ದಳ್ಳಾಳು, ದಳ್ಳಾಳು ಕೊಪ್ಪಲು(ದಾ), ಯಲಚವಾಡಿ(ದಾ), ದೊಡ್ಡಬೀಚನಹಳ್ಳಿ, ಮನುಗನಹಳ್ಳಿ, ಅಂಕನಹಳ್ಳಿ, ಕೆಂಪಮ್ಮನ ಹೊಸೂರು(ದಾ), ಹಂದನಹಳ್ಳಿ, ಚಿಕ್ಕಾಡನಹಳ್ಳಿ, ದೊಡ್ಡಕಾಡನಹಳ್ಳಿ(ಬೆ).
12	12-ಹಳೇಬೀಡು	ಆಯರಹಳ್ಳಿ, ಹುಸೇನಪುರ, ತೆಂಕಲ ಕೊಪ್ಪಲು(ದಾ), ಹಾರೋಹಳ್ಳಿ, ಹುಸೇನಪುರ ನಾಲಾ(ಬೆ), ಹುಸೇನ್ ಪುರ ಕಾವಲ್(ಬೆ), ಕೆಂಪನಹಳ್ಳಿ, ಚೋಳನಹಳ್ಳಿ(ದಾ), ಗೆರಸನಹಳ್ಳಿ, ಕೊಮ್ಮೆಗೌಡನ ಕೊಪ್ಪಲು(ದಾ), ಹಳೇಬೀಡು, ಮೂಡಲ ಕೊಪ್ಪಲು(ದಾ), ಹಳೇಬೀಡು ಕಾವಲ್(ಬೆ), ಮೈದನಹಳ್ಳಿ, ಸಬ್ಬನಹಳ್ಳಿ.
13	13-ಧರ್ಮಾಪುರ	ಧರ್ಮಾಪುರ, ಬಸ್ತಿಮಾದನಹಳ್ಳಿ, ಗೆಜ್ಜಯ್ಯನ ವಡ್ಡರಗುಡಿ, ಹಳ್ಳದ ಕೊಪ್ಪಲು, ಮಲ್ಲೇಗೌಡನ ಕೊಪ್ಪಲು(ದಾ), ತರೀಕಲ್, ರಂಗಯ್ಯನ ಕೊಪ್ಪಲು(ದಾ), ಸಂತೆಕೆರೆ ಕೋಡಿ(ದಾ), ಶಿವಾಜಿನಗರ(ದಾ), ಅಸ್ವಾಳು, ಮಾರಪ್ಪನಕಟ್ಟೆ, ಸೂಳಿಕೆರೆ ಕಾವಲ್, ಮಾರನಹಳ್ಳಿ.
14	14-ಕರೀಮುದ್ದಿನಹಳ್ಳಿ	ಕರೀಮುದ್ದಿನಹಳ್ಳಿ, ಕೆಂಡಗಣ್ಣಪುರ(ದಾ), ಮುದ್ದಾಪುರ, ಕುಟ್ಟವಾಡಿ, ಬಸವನಹಳ್ಳಿ(ದಾ), ಸಂಜೀವನಗರ(ದಾ), ಕೆಂಡಗಣ್ಣಸ್ವಾಮಿ ಗದ್ದಿಗೆ(ದಾ), ಕಾಡುವಡ್ಡರಗುಡಿ, ದೊಡ್ಡ ಕೊಪ್ಪಲು(ದಾ), ತೆಕ್ಕಲಹಾಡಿ(ದಾ), ಮಾದಯ್ಯನ ಕಟ್ಟೆಹಾಡಿ(ದಾ), ಅಂಬೇಡ್ಕರ್ ನಗರ(ದಾ), ಬೋಳನಹಳ್ಳಿ ಶೆಡ್ಡ(ದಾ), ತರೀಕಲ್ ನಾಲಾ, ದೇವಲಾಪುರ(ದಾ), ಹನುಮಂತಪುರ(ದಾ), ಮಯೂರ ಪುರ(ದಾ), ಸಿಂಗರಮಾರನ ಹಳ್ಳಿ(ದಾ), ಸೋನಹಳ್ಳಿ, ನರಸೇಗೌಡನ ಕಾಲೋನಿ(ದಾ), ಶಾಂತಿಪುರ(ದಾ), ಮರಿಮಾದಯ್ಯನ ಕಾಲೋನಿ(ದಾ), ದೇವಗಲ್ಲಿ, ದೇವಗಲ್ಲಿ ಬಿ. ಕಾಲೋನಿ(ದಾ), ಸಿಸ್ವರ್ ಕಾಲೋನಿ(ದಾ), ಯಲಚನಹಳ್ಳಿ.
15	15-ಉಯಿಗೊಂಡನಹಳ್ಳಿ	ಉಯಿಗೊಂಡನ ಹಳ್ಳಿ, ಹುಂಡಿಮಾಳ(ದಾ), ಹೊಸವಾರಂಚಿ(ದಾ), ಕುಡಿನೀರು ಮುದ್ದನಹಳ್ಳಿ, ದಾಸನಪುರ(ದಾ), ಯಾಲಕ್ಕಿ ಕಟ್ಟೆ(ದಾ), ತರೀಕಲ್ ಕಾವಲ್, ವಡ್ಡರ ಕಾಲೋನಿ, ಶಾಂತಿಪುರ(ಕ್ರಿಶ್ಚಿಯನ್ ಕಾಲೋನಿ)(ದಾ), ಜೇಮ್ಸ್ ನಗರ(ದಾ), ಶಿವಪುರ(ದಾ), ದೊಡ್ಡ ಕೊಪ್ಪಲು(ದಾ), ಚಿಕ್ಕಪಡುವ ಕೋಟೆ(ದಾ), ವಾರಂಚಿ(ಗುರುಪುರ), ಗುರುಪುರ(ದಾ), ಗೌಡನ ಕಟ್ಟೆ(ದಾ), ವಾರಂಚಿ ಸರ್ವೆ ನಂ.15,16, 25,26 (ದಾ), ಗುರುಪುರ ಕಾರ್ಮಿಕರ ಕಾಲೋನಿ(ದಾ), ಹನುಮಂತಪುರ ನಾಲಾ, ಹುಣಸೇ ಕಟ್ಟೆ(ದಾ), ಕಾಳೇನಹಳ್ಳಿ(ದಾ), ಹೊಸೂರು ಗೇಟ್(ದಾ), ಕುರುಬರ ಹೊಸಹಳ್ಳಿ, ನಾಗಾಪುರ ಗಿರಿಜನ ವಸತಿ ಹಾಡಿ-1(ದಾ), ನಾಗಾಪುರ ಗಿರಿಜನ ವಸತಿ ಹಾಡಿ-4(ದಾ), ನಾಗಾಪುರ ಗಿರಿಜನ ವಸತಿ ಹಾಡಿ-5(ದಾ), ಹಳೇವಾರಂಚಿ, ತುಪ್ಪದಕೊಳ(ಬೆ).
16	16-ಆಸ್ಪತ್ರೆಕಾವಲ್	ಆಸ್ಪತ್ರೆ ಕಾವಲ್, ಕೊಯಮತ್ತೂರು ಕಾಲೋನಿ(ದಾ), ಸಣ್ಣೆಗೌಡರ ಕಾಲೋನಿ(ದಾ), ಸೋನಹಳ್ಳಿ ತೋಟ(ದಾ), ವಿನೋಬ ಕಾಲೋನಿ(ದಾ), ಸುಭಾಷ್ ಕಾಲೋನಿ(ದಾ), ಚೌಕಹಳ್ಳಿ(ದಾ), ಬಾಚಹಳ್ಳಿ(ದಾ), ರತ್ನಪುರ, ಹೊಸೂರು ಕೊಡಗು ಕಾಲೋನಿ(ದಾ), ಚೌಡಿಕಟ್ಟೆ(ದಾ), ಬಲ್ಲೇನಹಳ್ಳಿ, ಸಿದ್ದಲಿಂಗಪುರ, ಚಿಕ್ಕಬಲ್ಲೇನ ಹಳ್ಳಿ(ದಾ), ಸಿದ್ದಲಿಂಗಪುರ ಕಾಲೋನಿ, ಕಲ್ಲುಮಂಟಿ(ದಾ).
17	17-ಹನಗೋಡು	ಗೌಡಿಕೆರೆ, ಹನಗೋಡು, ಕಿರಂಗೂರು, ಸೊಪ್ಪನಗುತ್ತಿ(ದಾ), ಹರಳಹಳ್ಳಿ, ಪಾರೇಕೊಪ್ಪಲು(ಬೆ), ಮಾದಹಳ್ಳಿ, ಕಲ್ಲೂರಪ್ಪನಬೆಟ್ಟ(ದಾ), ದಾಸನಪುರ, ವಿಜಯಗಿರಿ ಹಾಡಿ(ದಾ), ಕುರುಬರ ಹಾಡಿ(ದಾ), ಗಿರಿಜನ ಹಾಡಿ(ದಾ), ಶಂಕರಪುರ ಹಾಡಿ(ದಾ), ಕಾಡುಬಸಪ್ಪನ ಹಾಡಿ(ದಾ), ಹಿಂಡಗೂಡ್ಲು, ಕಡೇಮನುಗನಹಳ್ಳಿ, ಬೋವಿ ಕಾಲೋನಿ(ದಾ), ಬೆಕ್ಕೇಡ್(ದಾ), ಹೆಬ್ಬಾಳ್(ದಾ), ಹೆಬ್ಬಾಳ್ ಕಾಲೋನಿ(ದಾ), ಹೆಬ್ಬಾಳ್ ಹಾಡಿ(ದಾ), ಕಿಕ್ಕೇರಿ ಕಟ್ಟೆ(ದಾ), ಬೀರತಮ್ಮನಹಳ್ಳಿ, ಬೀರತಮ್ಮನಹಳ್ಳಿ ಕಾಲೋನಿ(ದಾ), ಗಾಣಗನ ಕಟ್ಟೆ ಕಾಲೋನಿ(ದಾ), ಗಿರಿಜನರ ಹಾಡಿ(ದಾ), ಬಿ.ಆರ್ ಕಾವಲ್, ಬಿ.ಆರ್ ಕಾವಲ್ ಕಾಲೋನಿ(ದಾ), ಬೀಜಪುರ ಕಾಲೋನಿ(ದಾ), ಮಾಸಮ್ಮನ ಹಾಡಿ(ದಾ).
18	18-ಹೆಗ್ಗಂದೂರು	ಹೆಗ್ಗಂದೂರು, ವಡ್ಡಂಬಾಳು, ಹೊನ್ನೇನಹಳ್ಳಿ, ಬೀರನಹಳ್ಳಿ, ಬೀರನಹಳ್ಳಿ ಕಾವಲ್, ಕೊಡೂರು, ಹೊಸೂರು(ದಾ), ಲಕ್ಕೇಪುರ(ದಾ), ಹೊಸಕೋಟೆ, ತಟ್ಟಿಕೆರೆ, ಅಂಗಟಹಳ್ಳಿ, ನಿಲವಾಗಲು, ಹೈರಿಗೆ, ಕಾಮಗೌಡನಹಳ್ಳಿ.
19	19-ದೊಡ್ಡಹೆಜ್ಜೂರು	ದೊಡ್ಡ ಹೆಜ್ಜೂರು, ಗಿರಿಜನ ಹಾಡಿ(ದಾ), ವೀರತ್ತಯ್ಯನ ಕೊಪ್ಪಲು(ದಾ), ಕುರುಬರ ಹಾಡಿ(ದಾ), ದೊಡ್ಡಹೆಜ್ಜೂರು ಕಾವಲ್(ಬೆ), ದೊಡ್ಡಹೆಜ್ಜೂರು ಕೆರೆ ಕಾವಲ್(ಬೆ), ಭಾರತವಾಡಿ ಹಾಡಿ(ದಾ), ಕೆರೆಹಾಡಿ(ದಾ), ನಾಗಾಪುರ ಹಾಡಿ 2(ದಾ), ನಾಗಾಪುರ ಹಾಡಿ 3(ದಾ), ನಾಗಾಪುರ ಹಾಡಿ 6 (ದಾ), ವೀರನ ಹೊಸಹಳ್ಳಿ, ವೀರನ



ಮೈಸೂರು ಜಿಲ್ಲೆ		
ಕ್ರ. ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಹೊಸಹಳ್ಳಿ, ಹಾಡಿ(ದಾ), ವೀರನಹೊಸಹಳ್ಳಿ, ಜಂಗಲ್(ಬೆ), ಮುದುಗನೂರು, ಚಿಕ್ಕಹೆಜ್ಜೂರು, ಗಿರಿಜನ ಹಾಡಿ 1(ದಾ), ಕೊಳವಿಗ, ಕೊಳವಿಗ ಕಾಲೋನಿ(ದಾ), ಕೋಣನ ಹೊಸಹಳ್ಳಿ, ನೇರಳಕುಪ್ಪೆ, ಗಿರಿಜನ ಹಾಡಿ ಎ(ದಾ), ಗಿರಿಜನ ಹಾಡಿ ಬಿ(ದಾ), ಕಚುವಿನಹಳ್ಳಿ, ಶಿಂಡೇನಹಳ್ಳಿ, ಕಾಳಬೂಚನಹಳ್ಳಿ, ಅಬ್ಬೂರು, ಶೆಟ್ಟಹಳ್ಳಿ, ಗಿರಿಜನರ ಹಾಡಿ(ದಾ), ನೇಗತ್ತೂರು, ಬಿಲ್ಲೇನ ಹೊಸಹಳ್ಳಿ, ಗಿರಿಜನ ಹಾಡಿ(ದಾ), ಕೆ.ಜಿ.ಹಬ್ಬನಕುಪ್ಪೆ, ಚಂದನಗಿರಿ ಹಾಡಿ (ದಾ), ಉಡುವೆಪುರ, ಅಯ್ಯನಕೆರೆ ಹಾಡಿ(ದಾ).
20	20-ಚಿಲ್ಕುಂದ	ಚಿಲ್ಕುಂದ, ಹೊಸ ಕೊಪ್ಪಲು(ದಾ), ಹಬ್ಬನಕುಪ್ಪೆ, ಲಾಳನಕೆರೆ(ಬೆ), ಅತ್ತಿಕುಪ್ಪೆ, ನಾಗಮಂಗಲ(ದಾ), ಚಿಲ್ಕುಂದ ಕಾವಲ್(ಬೆ), ಕಲ್ಲಬೆಟ್ಟ ಕಾಲೋನಿ(ದಾ), ಕಲ್ಲಹಳ್ಳಿ, ಕಲ್ಲಹಳ್ಳಿ ಕಾವಲ್, ಕೊತ್ತೇಗಾಲ.
21	21-ಕರ್ಣಕುಪ್ಪೆ	ಹುಣಸೇಗಾಲ, ಅಡಿಗನಹಳ್ಳಿ, ಮುತ್ತುರಾಯನ ಹೊಸಹಳ್ಳಿ, ಮುತ್ತುರಾಯನ ಹೊಸಹಳ್ಳಿ ಕಾವಲ್, (ಮಂಗಳೂರು ಮಾಳ, ಬಿಜಾಪುರ ಕಾಲೋನಿ), ಕರ್ಣಕುಪ್ಪೆ, ಕರ್ಣಕುಪ್ಪೆ ಹಾಡಿ(ದಾ), ವಡ್ಡಿಮನುಗನಹಳ್ಳಿ, ಹಮ್ಮಿಗೆ, ಹಮ್ಮಿಗೆ ಕಾಲೋನಿ(ದಾ), ಹಮ್ಮಿಗೆ ಗಿರಿಜನರ ಹಾಡಿ(ದಾ), ದೇವರಾಜ ಕಾಲೋನಿ(ದಾ), ಹರೀನಹಳ್ಳಿ, ಕಲ್ಲಡ(ದಾ), ಕಣಗಾಲು, ಹುಳುಗನಹಳ್ಳಿ.
22	22-ಮೋದೂರು	ತಮ್ಮಡಹಳ್ಳಿ, ಯಶೋಧರಪುರ(ದಾ), ತಿಪ್ಪಲಾಪುರ, ಕಳ್ಳಬೆಟ್ಟ ಕಾಲೋನಿ, ನಾಗನಹಳ್ಳಿ, ಯಮಗುಂಭ(ಬೆ), ಮೋದೂರು, ಮೋದೂರು ಪಡುವಲ ಕೊಪ್ಪಲು(ದಾ), ಮೋದೂರು ಮೂಡಲ ಕೊಪ್ಪಲು(ದಾ), ಮಾದಾಪುರ(ಬೆ), ಸಣ್ಣೇನಹಳ್ಳಿ, ಮೋದೂರು ಸಣ್ಣೇನಹಳ್ಳಿ ಕಾವಲ್, ಚಿಟ್ಟಿಕ್ಕಾತನಹಳ್ಳಿ.
23.	ಹಿರಿಕ್ಕಾತನಹಳ್ಳಿ	ಹಿರಿಕ್ಕಾತನಹಳ್ಳಿ, ಶಿರೇನಹಳ್ಳಿ, ಮಾರಿಗುಡಿ ಕೊಪ್ಪಲು(ದಾ), ಮರೂರು, ಕೆರೆಗೆ ಕೊಪ್ಪಲು(ದಾ), ಮರೂರು ಕಾವಲ್, ಹರವೆ, ರಾಮೇನಹಳ್ಳಿ, ಕಲ್ಲಹಳ್ಳಿ(ದಾ), ಮುಳ್ಳೂರು(ಬೆ).
5-ಕೆ.ಆರ್.ನಗರ ತಾಲ್ಲೂಕು ಪಂಚಾಯತಿ		
1	1-ಹೊಸ ಅಗ್ರಹಾರ	ಹೊಸ ಅಗ್ರಹಾರ, ಮಂಡಿಗನಹಳ್ಳಿ, ಬೋರೆಗೌಡನ ಕೊಪ್ಪಲು(ದಾ), ಅಲ್ಲಂಬಾಡಿ ಕಾವಲ್(ಬೆ), ಸುಗ್ಗನಹಳ್ಳಿ, ದೊಡ್ಡವಡ್ಡರಗುಡಿ, ಬೊಮ್ಮೇನಹಳ್ಳಿ, ಹರಂಬಳ್ಳಿ, ಹರಂಬಳ್ಳಿ ಕೊಪ್ಪಲು, ಕಾಕನಹಳ್ಳಿ, ಅರ್ಜುನಹಳ್ಳಿ, ಕಲ್ಯಾಣಪುರ(ದಾ), ಚಿಕ್ಕವಡ್ಡರಗುಡಿ, ಕಗ್ಗಲಿಬೋರೆ ಕಾವಲು, ಬಾಲೂರು(ದಾ), ಬಾಲೂರು ಹೊಸಕೊಪ್ಪಲು(ದಾ).
2	2-ಗಲಿಗೆಕೆರೆ	ಅಡಗೂರು, ಗಲಿಗೆಕೆರೆ, ದೊಡ್ಡ ಕೊಪ್ಪಲು(ದಾ), ಕಾರ್ಗಲಿ ಕೊಪ್ಪಲು(ದಾ), ಮಾರಗೌಡನಹಳ್ಳಿ, ಕಂಚಿನಕೆರೆ, ಮಂಚನಹಳ್ಳಿ, ಬಡಕನ ಕೊಪ್ಪಲು(ದಾ).
3	3-ಗಂಧನಹಳ್ಳಿ	ಗಂಧನಹಳ್ಳಿ, ಗಂಧನಹಳ್ಳಿ ಕೊಪ್ಪಲು(ದಾ), ಬೀರನಹಳ್ಳಿ(ಬೆ), ಚಂಗಾ(ಬೆ), ಹಂಪಾಪುರ, ಸನ್ಯಾಸಿಪುರ.
4	4-ತಿಪ್ಪೂರು	ತಿಪ್ಪೂರು, ಚಾಮಲಾಪುರ, ಕನುಗನಹಳ್ಳಿ, ದೆಗ್ಗನಹಳ್ಳಿ, ಕುಂಡೂರು (ಮುಳುಗಡೆ), ಗೊರಗುಂಡಿ, ಕಗ್ಗರೆ, ನಾರಾಯಣಪುರ, ಕಾಮೇನಹಳ್ಳಿ, ಬೋರೆ ಕಲ್ಲಹಳ್ಳಿ(ದಾ), ಬನ್ನಿಕುಪ್ಪೆ(ಬೆ).
5	5-ಲಾಳಂದೇವನಹಳ್ಳಿ	ಲಾಳಂದೇವನಹಳ್ಳಿ, ಸಾತಿಗ್ರಾಮ, ಮಾರ್ಚಹಳ್ಳಿ, ವಡ್ಡರಹಳ್ಳಿ, ಮೂಲೆಪಟ್ಟು, ಲಾಲನಹಳ್ಳಿ, ಬಸವರಾಜಪುರ, ಹೊಸೂರು ಕಲ್ಲಹಳ್ಳಿ, ಕಲ್ಲಹಳ್ಳಿ(ದಾ), ಸೌತನಹಳ್ಳಿ, ಮೂಡಲ ಕೊಪ್ಪಲು.
6	6-ಡೋರ್ನಹಳ್ಳಿ	ಡೋರ್ನಹಳ್ಳಿ(ದೊಡ್ಡಕೊಪ್ಪಲು), ಕುಂಬಾರ ಕೊಪ್ಪಲು, ಕಾಳೇನಹಳ್ಳಿ, ಕೆಂಪನ ಕೊಪ್ಪಲು(ದಾ), ಮಾರಿಗುಡಿ ಕೊಪ್ಪಲು, ಹೊಸ ಕೊಪ್ಪಲು, ಕಾಳೇನಹಳ್ಳಿ.ಬಿ, ಚೌಕಹಳ್ಳಿ, ಅರಕೆರೆ, ಅರಕೆರೆ ಕೊಪ್ಪಲು, ಹಂಗರಬಾಯನ ಹಳ್ಳಿ, ಬಸವಾಪಟ್ಟಣ, ಮಲ್ಲಹಳ್ಳಿ(ಬೆ), ಹೊಸಹಳ್ಳಿ, ಕ್ರಿಶ್ಚಿಯನ್ ಕೊಪ್ಪಲು(ದಾ).
7	7-ಹೆಬ್ಬಾಳು	ಹೆಬ್ಬಾಳು, ಹೆಬ್ಬಾಳು ಕೊಪ್ಪಲು, ಹೆಬ್ಬಾಳು ಬಡಾವಣೆ, ಕಪ್ಪಡಿ ಹಂತ(ಬೆ), ಹೆಬ್ಬಾಳು ಕಾವಲ್(ಬೆ), ಬೀರನಹಳ್ಳಿ, ಚಂದಗಾಲು, ಚಂದಗಾಲು ಹಂತ(ಬೆ), ಕಾಟಾಳು, ಕಾಟಾಳು ಹಂತ(ಬೆ), ವೆಂಕಟಾಪುರ(ಬೆ), ಚೀರನಹಳ್ಳಿ.
8	8-ಕೆಸ್ತೂರು	ಕೆಸ್ತೂರು, ಕೆಸ್ತೂರು ಗೇಟ್, ಕೆಸ್ತೂರು ಕೊಪ್ಪಲು, ಕಂಚುಗಾರ ಕೊಪ್ಪಲು, ಗೌಡೇನಹಳ್ಳಿ, ಮಾವತ್ತೂರು, ಮಾವತ್ತೂರು ಹಂತ(ಬೆ), ಮಳಲಿ, ಭುವನಹಳ್ಳಿ(ಬೆ), ಹೊಸ ಕೊಪ್ಪಲು, ಬಾಚಹಳ್ಳಿ(ಬೆ).

ಮೈಸೂರು ಜಿಲ್ಲೆ		
ಕ್ರ. ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
9	9-ಬ್ಯಾಡರಹಳ್ಳಿ	ಬ್ಯಾಡರಹಳ್ಳಿ, ಸಿದ್ದನ ಕೊಪ್ಪಲು, ಬ್ಯಾಡರಹಳ್ಳಿ, ಹಂತ, ಅಡಗನಹಳ್ಳಿ, ಚನ್ನಪ್ಪನ ಕೊಪ್ಪಲು, ಅರಕಲ್ ಕೊಪ್ಪಲು, ಹುರಳೇಕಾಮೇನ ಹಳ್ಳಿ(ಬೇ), ಮಾರಗೌಡನಹಳ್ಳಿ, ಮಾದಹಳ್ಳಿ, ಐಚನಹಳ್ಳಿ, ಸಿದ್ದಾಪುರ, ಡಿ.ಕೆ.ಕೊಪ್ಪಲು, ಅರಸನಕೊಪ್ಪಲು.
<b>6-ಸಾಲಿಗ್ರಾಮ ತಾಲ್ಲೂಕು ಪಂಚಾಯತಿ</b>		
1	1-ಹರದನಹಳ್ಳಿ	ಹರದನಹಳ್ಳಿ, ಲಕ್ಕಿಕುಪ್ಪೆ, ಲಕ್ಕಿಕುಪ್ಪೆ ಕೊಪ್ಪಲು(ದಾ), ಶೀಗವಾಳು, ಸುಬ್ಬೇಗೌಡನ ಕೊಪ್ಪಲು(ದಾ), ಕಾಳಮ್ಮನ ಕೊಪ್ಪಲು, ಕಳ್ಳಿ ಕೊಪ್ಪಲು, ಪುಟ್ಟತಿಮ್ಮನ ಕೊಪ್ಪಲು, ದಡದಹಳ್ಳಿ, ಮಾದಪುರ.
2	2-ಮುಂಡೂರು	ಕರ್ಪೂರವಳ್ಳಿ, ಮುಂಡೂರು, ದೊಡ್ಡ ಕೊಪ್ಪಲು, ಸಾಲು ಕೊಪ್ಪಲು, ಬಸವರಾಜಪುರ, ಮೂಡಲಬೀಡು, ರಾಂಪುರ, ಎಲಾದಹಳ್ಳಿ, ಸೆಣಬಿನಕುಪ್ಪೆ, ಮಲಗನಹಳ್ಳಿ, ಬೆಟ್ಟಹಳ್ಳಿ, ಬಕ್ರೆ ಹಳ್ಳದಕಾವಲು(ಬೇ), ಬೆಟ್ಟಹಳ್ಳಿ ಕಾವಲು(ಬೇ), ಕುಲುಮೆ ಹೊಸೂರು.
3	3-ತಂದ್ರೆ	ತಂದ್ರೆ, ತಂದ್ರೆ ಕೊಪ್ಪಲು, ಅಳಲಕುಪ್ಪೆ(ಬೇ), ತಂದ್ರೆ ಅಂಕನಹಳ್ಳಿ, ಕುಪ್ಪೆಹಳ್ಳಿ, ಕುಚೇನಹಳ್ಳಿ(ದಾ), ಮುದಿಗುಪ್ಪೆ, ಕಾಟಾಳು, ಅಂಕನಹಳ್ಳಿ, ಕಳ್ಳಿಮುದ್ದನಹಳ್ಳಿ, ನಾಟನಹಳ್ಳಿ, ಶ್ಯಾಬಾಳು.
4	4-ಮೇಲೂರು	ಮೇಲೂರು, ಸಂಕನ ಹಳ್ಳಿ, ಕುರುಬ ಹಳ್ಳಿ, ಎಲೆಮುದ್ದನ ಹಳ್ಳಿ, ಬಾಚ ಹಳ್ಳಿ, ಹಳಮೀರ್, ವಡ್ಡರ ಕೊಪ್ಪಲು(ದಾ), ಕೊಡಿಯಾಲ, ಹುಲ್ಲೆ ಬೋರೆಕಾವಲು(ಬೇ), ಗೇರುದಡ, ಬಸವನಪುರ(ದಾ), ಕಂಚನ ಹಳ್ಳಿ, ಸೋಮನ ಹಳ್ಳಿ, ವಳಗರೆ ಹಳ್ಳಿ(ಬೇ).
5	5-ಭೇರ್ಯ	ಭೇರ್ಯ, ಸಂಬವಳ್ಳಿ, ಬಟಗನ ಹಳ್ಳಿ, ಮುಂಜನ ಹಳ್ಳಿ, ಚಿಕ್ಕಭೇರ್ಯ, ಕಾವಲು ಹೊಸೂರು, ಮರದ ಕಾವಲು(ಬೇ), ಗುಳುವಿನ ಅತ್ತಿಗುಪ್ಪೆ, ಉದಯಗಿರಿ, ಅರಕರೆ.
6	6- ಮಿರ್ಲೆ	ಮಿರ್ಲೆ, ಕುಪ್ಪೆ ಬೋರೆ, ಮಾಳನಾಯಕನ ಹಳ್ಳಿ, ಬೀಚನ ಹಳ್ಳಿ, ಬೀಚನಹಳ್ಳಿ ಕೊಪ್ಪಲು, ನರಚನಹಳ್ಳಿ, ಹನುಮನ ಹಳ್ಳಿ.
7	7- ಸಾಲಿಗ್ರಾಮ	ಸಾಲಿಗ್ರಾಮ.
8	8- ಲಕ್ಷ್ಮೀಪುರ	ಲಕ್ಷ್ಮೀಪುರ, ಬೈಲಾಪುರ, ಬೇವಿನ ಹಳ್ಳಿ, ಚಿಕ್ಕನಾಯಕನ ಹಳ್ಳಿ, ಬಳ್ಳೂರು, ಹೊನ್ನೇನಹಳ್ಳಿ, ಕಡಗ, ಮಾವನೂರು.
9	9- ಹನಸೋಗೆ	ಹನಸೋಗೆ, ಹನಸೋಗೆ ಹಂತ(ಬೇ), ಕರ್ತಾಳು, ತಂದ್ರೆ, ಅಬ್ಬೂರು, ವಲ್ಲಂಬುದಿ(ಬೇ), ಹುಲ್ಲೆ ಹೊಸೂರು(ಬೇ), ಪಶುಪತಿ, ಪಶುಪತಿ ಕೊಪ್ಪಲು, ಹಬ್ಬೂರು, ಗಾಯನಹಳ್ಳಿ, ಸರಗೂರು, ಗುಮ್ಮನಹಳ್ಳಿ.
10	10- ಚನ್ನಂಗರೆ	ಚನ್ನಂಗರೆ, ಎರೆಮನುಗನಹಳ್ಳಿ, ಚಿಕ್ಕ ಹನಸೋಗೆ, ಸಣ್ಣೇಗೌಡನ ಕೊಪ್ಪಲು(ದಾ), ಕೋಳೂರು, ಕೋಳೂರು ಹಂತ(ಬೇ), ಬಂಡಹಳ್ಳಿ, ನಾಡಪ್ಪನ ಹಳ್ಳಿ, ನಾಡಪ್ಪನ ಹಳ್ಳಿ ಕೊಪ್ಪಲು(ದಾ), ಕಗ್ಗಳ.
11	11- ಮಾಯಿಗೌಡನಹಳ್ಳಿ	ಮಾಯಿಗೌಡನಹಳ್ಳಿ, ಹಾಡ್ಯ, ಹಲಗೇಗೌಡನ ಕೊಪ್ಪಲು, ಗೊಲ್ಲರ ಕೊಪ್ಪಲು, ಹಾಡ್ಯ ಹಂತ(ಬೇ), ಗುಡುಗನಹಳ್ಳಿ, ವಡ್ಡರ ಕೊಪ್ಪಲು, ಅಂಕನಹಳ್ಳಿ, ಅಂಕನಹಳ್ಳಿ ಕೊಪ್ಪಲು, ದಮ್ಮನಹಳ್ಳಿ, ದಮ್ಮನಹಳ್ಳಿ ಕೊಪ್ಪಲು(ದಾ), ಸಕ್ಕರೆ, ಕೋಗಿಲೂರು, ಬೇಗನಹಳ್ಳಿ, ಸೋಮನಹಳ್ಳಿ.
12	12-ಹಳಿಯೂರು	ಹಳಿಯೂರು, ಹಳಿಯೂರು ಬಡಾವಣೆ, ದೊಡ್ಡ ಕೊಪ್ಪಲು, ಸಾಲೆ ಕೊಪ್ಪಲು, ಜವೇಗೌಡನ ಕೊಪ್ಪಲು, ಹೊಸೂರು, ದಿಡ್ಡಹಳ್ಳಿ, ಶ್ರೀರಾಂಪುರ, ಕುಪ್ಪೆಹಂತ, ಕುಪ್ಪೆ, ಮುದ್ದನಹಳ್ಳಿ, ಚಿಕ್ಕ ಕೊಪ್ಪಲು, ಚುಂಚನಕಟ್ಟೆ.
13	13-ಕುಪ್ಪೆ	ಕುಪ್ಪೆ, ಹೊಸಕೋಟೆ, ಹೊಸಕೋಟೆ ಕೊಪ್ಪಲು, ಚಿಬುಕನಹಳ್ಳಿ, ನಿಜಗನಹಳ್ಳಿ.
<b>7- ಪಿರಿಯಾಪಟ್ಟಣ ತಾಲ್ಲೂಕು ಪಂಚಾಯತಿ</b>		
1	1-ಕಣಗಾಲು	ಕಣಗಾಲು, ದೊಡ್ಡಕಮರವಳ್ಳಿ, ಚಿಕ್ಕಕಮರವಳ್ಳಿ, ಶ್ಯಾನುಭೋನಹಳ್ಳಿ, ಸೊಳೇಕೋಟೆ, ಚಾಮರಾಯನಕೋಟೆ.
2	2-ಹಲಗನಹಳ್ಳಿ	ಹಲಗನಹಳ್ಳಿ, ರಾಶಿಮರಟೆ ಕಾವಲು, ರಾಜನಬಿಳುಗಲಿ, ಕೆಬಸವನಹಳ್ಳಿ, ಗರಿಗುಡ್ಡ ಕಾವಲು, ಹೆಗ್ಗತ್ತೂರು, ಮನುಗನ ಹಳ್ಳಿ, ಐಚನಹಳ್ಳಿ, ಗುಡಿಭದ್ರನ ಹೊಸಹಳ್ಳಿ, ಕಂಭೀಪುರ.
3	3-ಚಪ್ಪರದಹಳ್ಳಿ	ಚಪ್ಪರದಹಳ್ಳಿ, ಹಳಿಯೂರು, ವಡ್ಡರ ಬೈಲುಕುಪ್ಪೆ, ಗೊರಹಳ್ಳಿ, ಹುಣಸೇ ತೊಪ್ಪಲು, ಹಸುವಿನ ಕಾವಲು, ಗಂಗನಕುಪ್ಪೆ, ಸುರಗಳ್ಳಿ.
4	4-ಚಿಕ್ಕನೇರಳೆ	ಚಿಕ್ಕನೇರಳೆ, ದೊಡ್ಡನೇರಳೆ, ತರೀಕಲ್(ಎ.ಕೆ.ಕಾಲೋನಿ), ಬ್ಯಾಡರ ಬಿಳೂಗಲಿ, ದೇಪುರ, ಹಾರನಹಳ್ಳಿ, ಅಂಬಲಾರೆ, ಬಿಲಗುಂದ, ಕೆಸರಕರೆ, ಅಡಗೂರು.

ಮೈಸೂರು ಜಿಲ್ಲೆ		
ಕ್ರ. ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
5	5-ಭುವನಹಳ್ಳಿ	ಕೂರ್ಗಲ್ಲು, ಕೊಣಸೂರು, ಜೋಗನಹಳ್ಳಿ, ಭುವನಹಳ್ಳಿ, ಬೆಕ್ಕರೆ, ಈಚೂರು.
6	6-ಬೆಟ್ಟದಪುರ	ಬೆಟ್ಟದಪುರ, ಹರದೂರು, ನವಿಲು ಕೋಡಿಕಾವಲು, ಅನಿವಾಳು, ಕೊಲನಹಳ್ಳಿ, ಹರಿನಹಳ್ಳಿ, ಚಿಕ್ಕಮಳ್ಳಿ, ಅತ್ತಿಗೋಡು.
7	7-ಕಿತ್ತೂರು	ಕೊತ್ತವಳ್ಳಿ, ಸಂಗರಶೆಟ್ಟಿಹಳ್ಳಿ, ಕಿತ್ತೂರು, ಮೇಲೂರು, ಮರದೂರು.
8	8-ಹೊನ್ನೇನಹಳ್ಳಿ	ಗಲಗನಕರೆ, ತಮ್ಮಡಹಳ್ಳಿ, ಹೊನ್ನೇನ ಹಳ್ಳಿ, ಹಂಡಿತವಳ್ಳಿ, ನಾಗರಘಟ್ಟ, ಕೋಡಿಕಹಳ್ಳಿ, ಕಲ್ಲೂರು, ಕಳಗನಹಳ್ಳಿ.
9	9-ರಾವಂದೂರು	ಬಾವಳಾಲು, ರಾವಂದೂರು, ಹರಳಹಳ್ಳಿ, ಭೋಗನಹಳ್ಳಿ, ಎನ್.ಶೆಟ್ಟಿಹಳ್ಳಿ, ನೀಲಂಗಾಲ, ದೊರಕರೆ, ನಂದೀಪುರ.
10	10-ಬೆಟ್ಟದತುಂಗ	ಎ.ಜಿ.ಕಾವಲು, ಬಿಲ್ಲಹಳ್ಳಿ, ಹಿಟ್ಟಹಳ್ಳಿ, ಸೀಗೂರು, ಆಯಿತನಹಳ್ಳಿ, ಮಂಚ ದೇವನಹಳ್ಳಿ, ಹರವೆಮ್ಮಲರಾಜ ಪಟ್ಟಣ, ಬೆಟ್ಟದತುಂಗ, ಹಿರೇಮಳ್ಳಿ, ನಾಗಹಳ್ಳಿ, ಕುಡಕೂರು, ಬಾರಸೆ.
11	11-ಹಿಟ್ಟೇಹೆಬ್ಬಾಗಿಲು	ಹಿಟ್ಟೇಹೆಬ್ಬಾಗಿಲು, ರಾಮನಾಥತುಂಗ, ಸನ್ಯಾಸಿಪುರ, ಕಗ್ಗುಂಡಿ, ಚಿಕ್ಕ ವಡ್ಡರಕೇರಿ, ದೊಡ್ಡ ವಡ್ಡರಕೇರಿ, ಆಸ್ವಾಳು, ಸುಂಡವಾಳು.
12	12-ಮಾಕೋಡು	ಆರ್.ಹೊಸಹಳ್ಳಿ, ಮಾಕೋಡು, ಮಲಗನಕರೆ, ಎಂಶೆಟ್ಟಿಹಳ್ಳಿ, ಕಲೆರೆ, ಜವನೀಕುಪ್ಪೆ.
13	13-ದೊಡ್ಡಬ್ಯಾಲಾಳು	ದೊಡ್ಡ ಬ್ಯಾಲಾಳು, ಚಿಕ್ಕಬ್ಯಾಲಾಳು, ಅರೇನಹಳ್ಳಿ, ಮಾಕನಹಳ್ಳಿ, ಬಸಲಾಪುರ, ಕಿರನಲ್ಲಿ.
14	14-ಕಂಪಲಾಪುರ	ಕಂಪಲಾಪುರ, ಬೋರೆ ಹೊಸಹಳ್ಳಿ, ಬೆಕ್ಕಾ ಹರಿಲಾಪುರ, ತಾತನಹಳ್ಳಿ.
15	15-ಪಂಚವಳ್ಳಿ	ಪಂಚವಳ್ಳಿ, ಇಟ್ಟಗಿ, ಸತ್ಯಗಾಲ, ಸತ್ಯಗಾಲ ಕಾವಲು, ಉತ್ತೇನಹಳ್ಳಿ, ಅಳಲೂರು, ಹಲಸೂರು, ಚೌಕೂರು.
16	16-ಹಬಟೂರು	ಮಾಲಂಗಿ, ಹುಣಸೇಕುಪ್ಪೆ, ಐಚನಹಳ್ಳಿ, ಮುಮ್ಮಡಿ ಕಾವಲು, ಅಬ್ಬಳತಿ, ಅಂಕನಹಳ್ಳಿ, ಪಿರಿಯಾಪಟ್ಟಣ ಗ್ರಾಮಾಂತರ, ಹಬಟೂರು, ಲಕ್ಷ್ಮೀಪುರ.
17	17-ಕೋಮಲಾಪುರ	ಕೋಮಲಾಪುರ, ನೇರಳಕುಪ್ಪೆ, ಕೆ.ಹರಳಹಳ್ಳಿ, ಕಾನೂರು, ತೆಲಗಿನಕುಪ್ಪೆ, ಸಣಬಿನಕುಪ್ಪೆ, ಸೀಗೇಕೋರೆ ಕಾವಲು, ಮಲ್ಲಿನಾಥಪುರ, ಜಿ.ಬಸವನಹಳ್ಳಿ, ಕಂದೇಗಾಲ, ಹೆಮ್ಮಿಗೆ, ಕೆ.ಜಿ.ಕೋಡಿಕಹಳ್ಳಿ.
18	18-ಹುಣಸವಾಡಿ	ಚಿಟ್ಟೇನಹಳ್ಳಿ, ಚನ್ನೇನಹಳ್ಳಿ, ಚೌಡೇನಹಳ್ಳಿ, ಬೆಳತ್ತೂರು, ನಾರಾಳಾಪುರ, ಮಾಗಳಿ, ಹುಣಸವಾಡಿ, ಕುಂದನಹಳ್ಳಿ, ಚೌತಿ, ಕೋಗಿಲವಾಡಿ, ಸುಳಗೋಡು, ತಿಮಕಾಪುರ, ಹಳೇಪೇಟೆ ಕಂಠಾಪುರ.
19	19-ಆಲನಹಳ್ಳಿ	ಮುತ್ತೂರು, ಕಾಳೇತಿಮ್ಮನಹಳ್ಳಿ, ಬೇಗೂರು, ಮುತ್ತೂರು ಕಾಲೋನಿ (ರಾಜೀವ್ ಗ್ರಾಮ), ಲಿಂಗಾಪುರ, ಆಯರಬೀಡು, ಭೂತನಹಳ್ಳಿ, ಕಾಮನಹಳ್ಳಿ, ಐಲಾಪುರ, ಕಿರಂಗೂರು, ಆಲನಹಳ್ಳಿ.
20	20-ಬೈಲುಕುಪ್ಪೆ	ಬೈಲುಕುಪ್ಪೆ, ಗೊಲ್ಲರ ಹೊಸ ಹಳ್ಳಿ, ಲಕ್ಷ್ಮೀಪುರ, ಮುತ್ತಗೂರು, ಮಂಚದೇವನ ಹಳ್ಳಿ, ಗುಳ್ಳೇದಹಳ್ಳಿ ಜಂಗಲ್, ಬಸವನವಣಿ, ಹಂದಿಗುಡ್ಡ ಕಾವಲು, ದೊಡ್ಡಹೊನ್ನೂರು, ದೊಡ್ಡಹೊನ್ನೂರು ಕಾವಲು, ತಿರುಮಲಾಪುರ, ನವಿಲೂರು, ಕೈಲಾಸಪುರ, ಕೋರ್ಲ ಹೊಸಹಳ್ಳಿ, ಬೆಮ್ಮತಿ, ಪೂನಾಡಹಳ್ಳಿ, ಚರಪುರ, ಪಿ.ಬಸವನಹಳ್ಳಿ, ಎಂ.ಹೊಸಹಳ್ಳಿ.
21	21-ದೊಡ್ಡಹರವೆ	ಕೊಪ್ಪ, ಗುಡ್ಡೇನಹಳ್ಳಿ, ದೊಡ್ಡ ಹೊಸೂರು, ಅರಳಿಕುಮಾರಿ, ಗಿರಗೂರು, ಲಿಂಗಾಪುರ, ದೊಡ್ಡಹರವೆ, ದೊಡ್ಡಹರವೆ ಫಾರಸ್ಸ.
22	20- ಚನ್ನಕಲ್ ಕಾವಲು	ಚನ್ನಕಲ್ ಕಾವಲು, ಬೆಣಗಾಲು, ನಿಲವಾಡಿ ಆವರ್ತಿ, ಸುಂಕದಹಳ್ಳಿ, ಮರಡಿಯೂರು, ದಿಂಡಗಾಡು.
8-ಹೆಗ್ಗಡದೇವನ ಕೋಟೆ ತಾಲ್ಲೂಕು ಪಂಚಾಯತಿ		
1	1-ಜಿ.ಬಿ ಸರಗೂರು	ಆಲನಹಳ್ಳಿ, ಅಂಕನಹಳ್ಳಿ, ದೇವಲಾಪುರ, ಮಸಣಕುಪ್ಪೆ, ಪುರ(ಬೆ), ತೋಟಹಳ್ಳಿ(ಬೆ), ಕೃಷ್ಣಯ್ಯನಹುಂಡಿ(ಬೆ), ಮುದ್ದಯ್ಯನಹುಂಡಿ, ಹಳ್ಳದ ಮನುಗನಹಳ್ಳಿ, ಗಂಗಡ ಹೊಸಹಳ್ಳಿ, ಗಂಗಡಹಳ್ಳಿ, ಕೊತ್ತೇಗಾಲ, ಕಟ್ಟಿಹುಂಡಿ, ಮಲ್ಲಹಳ್ಳಿ, ಗೊಲ್ಲನಬೀಡು ಸರಗೂರು, ಗೊಲ್ಲನಬೀಡು.
2	2-ಕಾತನಹಳ್ಳಿ	ಕಾತನಹಳ್ಳಿ, ಎಣ್ಣೆಗೆರೆ ಕಾವಲ್, ತಂಡಸೀಪುರ, ಖಂಡೇಗೌಡನಪುರ, ಶಿಂಡೇನಹಳ್ಳಿ, ಚಾಮಲಾಪುರ, ಮಣಿಗಾರನ ಹುಂಡಿ, ಹೊರ ಮಾರನಹಳ್ಳಿ(ಬೆ),

ಮೈಸೂರು ಜಿಲ್ಲೆ		
ಕ್ರ ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಕಲ್ಲೋಡು, ಹೊನ್ನೂರು(ದಾ), ಬೆಟ್ಟದಬೀಡು, ಕಾಡಸೂರು, ಕಣಿಯನ ಹುಂಡಿ, ಕೇತದಲ್ಲಿ, ಬಣವಾಡಿ, ಗರಿಕಟ್ಟೆ ಕಾವಲ್, ಜೊಂಪನಹಳ್ಳಿ.
3	3-ಹೊಮ್ಮರಗಲ್ಲಿ	ಬಾಚೇಗೌಡನ ಹಳ್ಳಿ, ಕೆ.ಕನ್ನೇನಹಳ್ಳಿ, ದೊಡ್ಡಕರೆ ಕಾವಲ್, ಮತಿಯಾಸ್ ಪಾಳ್ಯ(ದಾ), ಜಿನ್ನಹಳ್ಳಿ, ಮಲಾರದ ಹುಂಡಿ(ದಾ), ಬೆಟ್ಟಹಳ್ಳಿ, ಹೊಮ್ಮರಗಲ್ಲಿ, ವಡ್ಡರಪಾಳ್ಯ(ದಾ), ಕರಿಗಳ, ಕವಡತಿಟ್ಟು(ದಾ), ಹೇರಗಲ್ಲಿ(ದಾ), ಬೆಸ್ತರ ಕಾಲೋನಿ(ದಾ), ಆವರಗರ(ದಾ).
4	4-ಕಂಚಮಲ್ಲಿ	ಹಂಪಾಪುರ, ಮಾರ್ಚಹಳ್ಳಿ, ಕೋಹಳ್ಳಿ, ದೆಗ್ಗಲ್ ಹುಂಡಿ(ದಾ), ಮಹದೇವನಗರ(ದಾ), ಪುರ, ಸಿದ್ಧಯ್ಯನಹುಂಡಿ, ಚಿಕ್ಕನಂದಿ, ಚಾಮಹಳ್ಳಿ, ಹತ್ತಾಳು ಹುಂಡಿ(ದಾ), ಹತ್ತಾಳು, ದಾಳೇಗೌಡನಹುಂಡಿ(ದಾ), ಕಂಚಮಲ್ಲಿ, ಹಿರೇನಂದಿ, ಕಾರಹುಂಡಿ.
5	5-ಚಿಕ್ಕೇರೆಯೂರು	ಚಿಕ್ಕೇರೆಯೂರು, ಪೈಲ್ವಾನ್ ಕಾಲೋನಿ(ದಾ), ದೊಡ್ಡಕರೆಯೂರು, ಭೋಗೇಶ್ವರ ಕಾಲೋನಿ(ದಾ), ಎಂ.ಮಲ್ಲಹಳ್ಳಿ, ಎಂ.ಕನ್ನೇನಹಳ್ಳಿ, ಚಾಮನಹಳ್ಳಿ, ಚಾಮನಹಳ್ಳಿ ಎ ಹಾಡಿ(ದಾ), ಚಾಮನಹಳ್ಳಿ ಬಿ. ಹಾಡಿ(ದಾ), ಕುಣಿಗಲು, ಕೋಡಿ ಚಾಮನಹಳ್ಳಿ, ಕೋಳಗಾಲ, ಗುಜ್ಜಪ್ಪನ ಹುಂಡಿ(ದಾ), ನಾಯ್ಕನ ಹುಂಡಿ, ಬಸಾಪುರ(ದಾ), ಸಿದ್ಧರಾಮಯ್ಯನ ಹುಂಡಿ(ದಾ), ಹೊಳೆ ಹುಂಡಿ, ಇರುವಿಧಿ, ಚೊಟ್ಟನಹಳ್ಳಿ.
6	6-ಹೈರಿಗೆ	ಹೈರಿಗೆ, ಗುಡುಮಾನಹಳ್ಳಿ, ಬೆಳಗನಹಳ್ಳಿ, ಮಲಾರ, ಸಿದ್ಧಲಿಂಗಪುರ(ದಾ), ಹೆಚ್ ಮಟಕರೆ, ಮನುಗನಹಳ್ಳಿ, ಮಾದಾಪುರ, ದೇವರಾಜ ಕಾಲೋನಿ(ದಾ)
7	7-ಹೆಬ್ಬಲಗುಪ್ಪೆ	ಹೆಬ್ಬಲಗುಪ್ಪೆ, ಹೆಗ್ಗಡಹಳ್ಳಿ, ದೇವಲಾಪುರ(ದಾ), ಬೊಪ್ಪನಹಳ್ಳಿ, ಹುಲಿಕುರ, ಹುಲಿಕುರ ಕಾವಲ್, ಜಕ್ಕಹಳ್ಳಿ, ಕೂಸೇಗೌಡನ ಹುಂಡಿ(ದಾ), ಚನ್ನೇಗೌಡನ ಹುಂಡಿ(ದಾ), ಚೌಡಹಳ್ಳಿ.
8	8-ತುಂಬಸೋಗೆ	ಬೀಚನಹಳ್ಳಿ, ರಾಮೇನಹಳ್ಳಿ(ದಾ), ರಾಮೇನಹಳ್ಳಿ ಗಿರಿಜನ ಕಾಲೋನಿ(ದಾ), ಪುರ, ಕಬಿನಿ ಕಾಲೋನಿ(ದಾ), ನೇರಳೆ, ನೇರಳೆ ಹುಂಡಿ(ದಾ), ಗಣೇಶನ ಗುಡಿ(ದಾ), ಹೊಸೂರು(ದಾ), ಸುಣ್ಣುಕಲ್ಲು ಮುಂಟೆ(ದಾ), ಮಾಗುಡಿಲು, ತುಂಬಸೋಗೆ, ನಿಲುವಾಗಲು, ತೊರವಳ್ಳಿ.
9	9-ಪಡುಕೋಟೆ ಕಾವಲ್	ಪಡುಕೋಟೆ ಕಾವಲ್, ದೇವರಾಜ ನಗರ(ದಾ), ಉದಯ ನಗರ (ಕಾಡಹಂಪಾಪುರ(ದಾ), ಭಾರತೀಪುರ(ದಾ), ಗಾಂಧಿನಗರ(ದಾ), ಪರೀಫ್ ಕಾಲೋನಿ(ದಾ), ಬೋವಿ ಕಾಲೋನಿ(ದಾ), ಮುರುಗನ ಹಳ್ಳಿ(ದಾ), ಗಣೇಶ ಪುರ(ದಾ), ಮಂಟಿಹಾಡಿ(ದಾ), ಪಡುಕೋಟೆ ಹಾಡಿ(ದಾ), ಹೋನ್ನಮಾರನ ಹಳ್ಳಿ(ದಾ), ಪಡುಕೋಟೆ, ಇಂದಿರಾ ನಗರ(ದಾ), ಗೌಂಡರ್ ಶೆಡ್(ದಾ), ಗೊಳಿಕಟ್ಟೆ(ದಾ), ಅಣ್ಣಯ್ಯನ ಶೆಡ್(ದಾ), ಅರಳಿಕಟ್ಟೆ ಹಾಡಿ(ದಾ), ನಂಜಯ್ಯನಬೋವಿ ಕಾಲೋನಿ(ದಾ), ಗಂಡೇಗೌಡರ ಕಾಲೋನಿ(ದಾ), ಸವ್ವೆ, ಕೆ. ಬೆಳತ್ತೂರು ಬಿ ಕಾಲೋನಿ(ದಾ), ಕೆ.ಬೆಳತ್ತೂರು ಎ.ಕಾಲೋನಿ, ಸವ್ವೆ ದೇವಲಾಪುರ ಕಾಲೋನಿ(ದಾ), ಇಟ್ಟಾ ಕಾಲೋನಿ(ದಾ), ಹೆಬ್ಬಲಗುಪ್ಪೆ ಶೆಡ್ ಕಾಲೋನಿ(ದಾ), ಕೊಡಶೀಗೆ, ಹಾರೋಪುರ, ಬೆಳಗನಹಳ್ಳಿ ಕಾವಲ್, ಹೊಸ ತೊರವಳ್ಳಿ(ದಾ), ಹೆಗ್ಗಡದೇವನ ಕೋಟೆ ರೂರಲ್.
10	10-ಅಣ್ಣೂರು	ಅಣ್ಣೂರು, ಅಣ್ಣೂರು ಗಿರಿಜನ ಹಾಡಿ(ದಾ), ಅಣ್ಣೂರು ಬೂತಾಳೆ ಮಾಳೆ, ಅಣ್ಣೂರು ಚಿಕ್ಕರೆ ಹಾಡಿ(ದಾ), ಹೊಸಹಳ್ಳಿ, ಕೆ ಎಡತೊರೆ, ಜ್ಯೋತಿನಗರ (ಟೈಗರ್ ಬ್ಯಾಕ್)(ದಾ), ಫನಿಶೇಡ್(ದಾ), ಉದ್ವೂರು ಕಾಲೋನಿ(ದಾ), ಭೋವಿಹಳ್ಳಿ, ಕೆ.ಎಡತೊರೆ ಪಾಳ್ಯ(ದಾ), ನಂಜನಾಯ್ಕನ ಹಳ್ಳಿ, ಪ್ರಭಾ ನಗರ(ದಾ), ನಂಜನಾಯ್ಕನಹಳ್ಳಿ ಪಾಳ್ಯ(ದಾ), ಬಸವರಾಜ ಕಟ್ಟೆ(ದಾ), ಸೋಮೇಗೌಡನ ಹುಂಡಿ, ಭೀಮನಹಳ್ಳಿ, ಮಜನಕುಪ್ಪೆ ಹಾಡಿ(ದಾ), ಕುಂಟೇರಿ ಹಾಡಿ(ದಾ), ಭೀಮನಹಳ್ಳಿ ಹಾಡಿ, ಮಹದೇಶ್ವರ ಗಿರಿಜನ ಕಾಲೋನಿ(ದಾ), ಸೋಮೇಗೌಡನಹುಂಡಿ(ದಾ), ಮುಷ್ಕರೆ, ಮುಷ್ಕರೆ ಹಾಡಿ(ದಾ), ವಿಶ್ವಕರ್ಮ ಕಾಲೋನಿ(ದಾ), ಎಲೆಹುಂಡಿ, ಎಲೆಹುಂಡಿ ಕಾವಲ್, ರಾಜೇಗೌಡನ ಹುಂಡಿ, ಗಿರಿಜನ ಕಾಲೋನಿ(ದಾ).
11	11-ಬೂದನೂರು	ಚಕ್ಕೋಡನಹಳ್ಳಿ, ಮೇಟಿಕುಪ್ಪೆ, ಮೇಟಿಕುಪ್ಪೆ ಫಾರೆಸ್ಟ್, ಅಗಸನಹುಂಡಿ, ಮೇಟಿಕುಪ್ಪೆ ಕಾವಲ್, ಅಮಾನಿ ಜಂಗಲ್(ಬೆ), ಚಿಗತಕುಪ್ಪೆ(ಬೆ), ಸಿದ್ಧಾಪುರ, ಸೊಳ್ಳಾಪುರ, ಗೌಡಿಮಾಚನಾಯ್ಕನಹಳ್ಳಿ, ಸೊಳ್ಳಾಪುರದ ಹಾಡಿ(ದಾ), ಕಲ್ಲಹಟ್ಟಿ(ದಾ), ಬೂದನೂರು, ಬೊಮ್ಮಲಾಪುರ, ನಂಜಯ್ಯನ ಕಾಲೋನಿ(ದಾ), ಮಹದೇಶ್ವರ ಕಾಲೋನಿ(ದಾ), ಕುರುಬರ ಹಾಡಿ(ದಾ), ಬಸವನಗಿರಿ ಹಾಡಿ ಎ(ದಾ), ಬಸವನಗಿರಿ ಹಾಡಿ ಬಿ(ದಾ), ಬಸವನಗಿರಿ ಹಾಡಿ ಸಿ(ದಾ), ಮಹದೇವಪುರ,



ಮೈಸೂರು ಜಿಲ್ಲೆ		
ಕ್ರ ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಸೋನಹಳ್ಳಿ, ಕೋಣೇಗೌಡನಹುಂಡಿ, ನಾಗನಹಳ್ಳಿ, ದಾಸನಪುರ, ಹೆಗ್ಗಡಾಪುರ, ಅಕ್ಕದೇವನಹಳ್ಳಿ.
12	12-ಹಿರೇಹಳ್ಳಿ	ಹಿರೇಹಳ್ಳಿ, ಹಿರೇಹಳ್ಳಿ ಎ.ಕಾಲೋನಿ(ದಾ), ಸತ್ತಿಗುಂಡಿ(ದಾ), ಅಂಕನಾಥ ಪುರ(ದಾ), ತಾರಕಾ ಡ್ಯಾಂ ಕಾಲೋನಿ(ದಾ), ದಟ್ಟಹಳ್ಳಿ(ದಾ), ಕುರುಬರ ಹಾಡಿ(ದಾ), ಪಂಜಹಳ್ಳಿ ಕಾಲೋನಿ(ದಾ), ಜೀಯಾರ, ಪಂಜಹಳ್ಳಿ, ಹಿರೇಹಳ್ಳಿ ಬಿ. ಕಾಲೋನಿ (ದಾ), ಮೊತ್ತ, ಮಾಚನಾಯ್ಕನ ಹಳ್ಳಿ, ಕೊಲ್ಲೇಗೌಡನ ಹಳ್ಳಿ, ಕುರುಬರಹಾಡಿ(ದಾ), ಕಟ್ಟಿ ಮನುಗನ ಹಳ್ಳಿ, ಆಳತಾಲ್ ಹುಂಡಿ(ದಾ), ಕೃಷ್ಣಾಪುರ ಕಾವಲ್.
13	13-ಅಂತರಸಂತೆ	ಅಂತರಸಂತೆ, ಅಂತರಸಂತೆ ಪ್ರಾಂಟೇಷನ್(ಬೆ), ನೂರಲಕುಪ್ಪೆ ಎ.ಕಾಲೋನಿ, ನೂರಲಕುಪ್ಪೆ, ನೂರಲಕುಪ್ಪೆ ಬಿ ಕಾಲೋನಿ(ದಾ), ನೂರಲಕುಪ್ಪೆ ಸಿ. ಕಾಲೋನಿ (ದಾ), ಶೀರನಹುಂಡಿ, ಆನಗಟ್ಟಿ, ಆನಗಟ್ಟಿ ಗಿರಿಜನ ಹಾಡಿ(ದಾ), ಲಕ್ಷ್ಮೀಪುರ(ದಾ), ಶಿರಮಹಳ್ಳಿ, ಎಲಮತ್ತೂರು.
14	14-ಹೊಸಹೊಳೆ	ಹೊಸಹೊಳೆ, ಮಂಚೇಗೌಡನಹಳ್ಳಿ, ಮಂಚೇಗೌಡನಹಳ್ಳಿ ಹಾಡಿ(ದಾ), ಕೃಷ್ಣರಾಜಪುರ ಕಾಲೋನಿ(ದಾ), ಗಿರಿಜನ ಕಾಲೋನಿ(ದಾ), ಹೊಸಮಾಳ, ಹಳೆ ಕೆಂಪೇಗೌಡನ ಹುಂಡಿ, ನಿಸನ ಎ.ಕಾಲೋನಿ(ದಾ), ರಾಗಲಕುಪ್ಪೆ, ನಾಗೇಗೌಡನ ಹುಂಡಿ(ದಾ), ಕೆ.ಆರ್.ಪುರ, ಬದನಕುಪ್ಪೆ, ಸೋಗಹಳ್ಳಿ ಕಾಲೋನಿ(ದಾ), ಸೋಗಹಳ್ಳಿ, ಕೆಂಪೇಗೌಡನ ಹುಂಡಿ(ದಾ), ಹೊನ್ನೂರು ಕುಪ್ಪೆ, ಹುಣಸೇ ಕುಪ್ಪೆ, ದಮ್ಮನಕಟ್ಟಿ, ಸುಂಕದಕಟ್ಟಿ(ದಾ), ಜೀಯಾರ, ಮಚ್ಚರೆ, ನಿಸನ ಬಿ.ಕಾಲೋನಿ(ದಾ), ಹಳಮಗ್ಗ, ಸುಂಡಾಪುರ(ಬೆ) ಮುಳುಗಡೆ, ಮಳಲಿ.
15	15-ಎನ್ ಬೆಳ್ತೂರು	ದೊಡ್ಡ ಭೈರನಕುಪ್ಪೆ, ಚಿಕ್ಕಭೈರನಕುಪ್ಪೆ, ಆನೆಮಾಳ, ತಿಮ್ಮನ ಹೊಸಹಳ್ಳಿ, ಆನೆಮಾಳಹಾಡಿ.ಎ, ಆನೆಮಾಳಹಾಡಿ.ಬಿ, ತಿಮ್ಮನ ಹೊಸಹಳ್ಳಿ ಹಾಡಿ(ದಾ), ಕಡಗದ್ದೆ, ವಡಕನಮಾಳ, ಬಾವಲಿ(ದಾ), ಮುಲೆಯೂರುಹಾಡಿ(ದಾ), ಮಚ್ಚೂರು, ಗೋಳೂರು, ನೆಟ್ಟಲ್ ಹುಂಡಿ, ಮಚ್ಚೂರುಹಾಡಿ, ಬೇಗಾಪುರ ಹಾಡಿ(ದಾ), ಹುಲಿಮೆಟ್ಟು, ಹೊಸೂರುಹಾಡಿ(ದಾ), ಮಾನೆಮೂಲೆಹಾಡಿ, ಮಚ್ಚೂರು ಕೆರೆಹಾಡಿ(ದಾ), ದೊಡ್ಡ ಭೈರನಕುಪ್ಪೆಹಾಡಿ, ಹೊಸೂರು, ಸೇಬಿನಕೊಲ್ಲಿ ಹಾಡಿ(ದಾ), ಹುಣಸೆಕಾಡು, ಕಾಕನಕೋಟೆ, ಬಳ್ಳಿ(ದಾ), ಕೈಮರದಹಾಡಿ, ಬಳ್ಳಿ ಹಾಡಿ(ದಾ), ಉದ್ಕೂರು(ಬೆ), ತೆನೆಕಲ್(ಬೆ), ದೊಡ್ಡಹಾಡಿ(ಬೆ), ಎನ್ ಬೆಳ್ತೂರು, ಕಾರಾಪುರ, ಕಾರಾಪುರ ಹಾಡಿ(ದಾ), ಗುಂಡತ್ತೂರು, ಮಾರನಹಾಡಿ(ದಾ), ಉದ್ಕೂರು, ಸೀಗೂರುಹಾಡಿ, ಕೆರೆಹಾಡಿ, ಮಾಳದಹಾಡಿ.
16	16-ಕೆಂಚನಹಳ್ಳಿ	ಎನ್.ಬೇಗೂರು, ಕೆಂಪನಹಾಡಿ(ದಾ), ಜಾಗನಕೋಟೆ, ಮಾಳದಹಾಡಿ(ದಾ), ಮೂರ್ ಬಾಂದ್(ದಾ), ಕನಕನತಿಟ್ಟು(ದಾ), ಕನಕನಹಳ್ಳಿ, ಬೋರೇದೇವರಮುಂಡಿ, ಚಟಾರ ಹುಂಡಿ, ಸೋಮೇದೇವರ ಹುಂಡಿ, ಭೀಮನಕೊಲ್ಲಿ, ಮಳಲಿ(ಮುಳುಗಡೆ), ಮಗ್ಗಿ(ಮುಳುಗಡೆ), ಬೇಗೂರು ಫಾರಸ್ತ, ಜಾಗನಕೋಟೆ ಹಾಡಿ, ಬೀರಂಬಳ್ಳಿ, ದೊಣ್ಣೆ ಮಾದನಹಾಡಿ(ದಾ), ಎಲಚಿಕಟ್ಟಿ ಹಾಡಿ(ದಾ), ಕೆ.ಗಂಡತ್ತೂರು, ಬಾಣೂರು(ದಾ), ಜಕ್ಕಹಳ್ಳಿ ಕಾಲೋನಿ(ದಾ), ಗುಂಡಿ(ದಾ), ಹೊಸಹಳ್ಳಿ, ಜಕ್ಕಹಳ್ಳಿ ಹಾಡಿ(ದಾ), ಚೆಲ್ಲಮಾಸ್ತಿಹಾಡಿ(ದಾ), ಗಂಡತ್ತೂರುಹಾಡಿ(ದಾ), ದ್ವಾವನಹಾಡಿ(ದಾ), ಸಾಣೆಮಾದನ ಹಾಡಿ(ದಾ), ಬ್ರಹ್ಮಗಿರಿ-1, ಬ್ರಹ್ಮಗಿರಿ-2(ದಾ) ರಾಜಾಪುರ, ಐಯ್ಯನಪುರ ಹಾಡಿ(ಅರಣ್ಯ)(ಬೆ), ಮೇಲುಕೋಟೆ(ಬೆ), ಕೆಂಚನಹಳ್ಳಿ, ಕಳಸೂರು, ಕಾರವಾಡಿ.
9-ಸರಗೂರು ತಾಲ್ಲೂಕು ಪಂಚಾಯಿತಿ		
1	1-ಕೆ.ಬೆಳ್ತೂರು	ಕೆ.ಬೆಳ್ತೂರು, ಬೆಟ್ಟದ ಹುಂಡಿ(ದಾ), ಕೂಲ್ಯ, ಮೊಳೆಯೂರು (ಕಾಳಿಹುಂಡಿ), ಮುದ್ದನಹಳ್ಳಿ, ಚಕ್ಕೂರು, ಶಂಖಹಳ್ಳಿ, ಅಡಹಳ್ಳಿ, ಹುನಗನಹಳ್ಳಿ.
2	2-ಲಂಕೆ	ಕಲ್ಲಂಬಾಳ, ನಂಜೀಪುರ(ದಾ), ದಡದಹಳ್ಳಿ(ದಾ), ಕುಂದೂರು, ಕಟ್ಟಿಹುಣಸೂರು, ಮನುಗನಹಳ್ಳಿ, ಹುಣಸಹಳ್ಳಿ, ಶಾಂತಿಪುರ, ಮಂಚಹಳ್ಳಿ, ಹಳೆಮಂಚಹಳ್ಳಿ(ಬೆ), ಲಂಕೆ, ಹೊವಿನಕೊಳ, ಲಕ್ಕೂರು(ಬೆ).
3	3-ಮುಳ್ಳೂರು	ಮುಳ್ಳೂರು, ಬೆಣ್ಣೆಗರೆ, ಜಾಟಗಾತಿಪುರ(ಬೆ), ಹೊಸಬೀರಾಳು(ದಾ), ಹೆಗ್ಗುಡಿಲು, ಹೊಸಹಗ್ಗುಡಿಲು(ದಾ), ಬೀರವಾಳು, ಚಂಗೋಡನ ಹಳ್ಳಿ, ಚಿಲ್ಲಹಳ್ಳಿ, ಲಕ್ಕಸೋಗ(ಬೆ), ಶಂಬುಗೌಡನ ಹಳ್ಳಿ(ಬೆ), ಬಸವನ ಕೋಟೆ(ಬೆ), ನಂದಿನಾಥ ಪುರ(ಬೆ), ಲಕ್ಷಣಾಪುರ(ಬೆ), ಚಾಮಲಾಪುರ.



ಮೈಸೂರು ಜಿಲ್ಲೆ		
ಕ್ರ ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
4	4-ಹಾದನೂರು	ಹಾದನೂರು, ಯಶವಂತಪುರ(ದಾ), ಬಡಗಲಪುರ(ದಾ), ಎಂ.ಸಿ.ತಳ್ಳಲು, ಎಂ.ಸಿ.ತಳ್ಳಲುಹಾಡಿ(ದಾ), ಸಿದ್ದಾಪುರ, ಮುಗುತನಮೂಲೆ, ಜಯಲಕ್ಷ್ಮಿಪುರ(ದಾ), ಶಿವಪುರ(ದಾ), ಕನಕಾನಹಳ್ಳಿ(ದಾ), ಚನ್ನಗುಂಡಿ, ಚನ್ನಗುಂಡಿ ಕಾಲೋನಿ(ದಾ), ಚಿಕ್ಕಕುಂದೂರು(ಬೆ), ಅಂಕುಪುರ(ಬೆ), ಅಳಲಹಳ್ಳಿ ಕಾಲೋನಿ(ದಾ), ವಡೇರಹಳ್ಳಿ, ವಡೇರಹಳ್ಳಿ ಹಾಡಿ(ದಾ), ಬರಗಿ, ದೊಡ್ಡಬರಗಿ, ಕಾಳನಹುಂಡಿ(ದಾ), ಹಿರೇಹಳ್ಳಿ(ಬೆ), ಹುಣಸೂರು, ಅಳಲಹಳ್ಳಿ, ಅಳಲಹಳ್ಳಿಕಾಲೋನಿ(ದಾ), ಎತ್ತಿಗ(ದಾ), ಮಾರಭೂಗತನಪುರ(ಬೆ), ಚೌಡಹಳ್ಳಿ(ಬೆ).
5	5-ಕೊತ್ತೇಗಾಲ	ಕೊತ್ತೇಗಾಲ, ಜಯನಗರ(ದಾ), ಕಾಳೆಗೌಡನಹುಂಡಿ(ದಾ), ಗೊಂತಗಾಲದ ಹುಂಡಿ, ಚಾಮೇಗೌಡನ ಹುಂಡಿ(ದಾ), ಕುನ್ನ ಪಟ್ಟಣ, ಪುರದಕಟ್ಟೆ, ಹಲಸೂರು, ನೆಟ್ಟಲ್ ಹುಂಡಿ(ದಾ), ಇಟ್ಟಾ.
6	6-ಹಂಚೀಪುರ	ಹಂಚೀಪುರ, ನರಸೀಪುರ, ನಲ್ಲೂರು, ಮಸಹಳ್ಳಿ, ದಡದಹಳ್ಳಿ, ಸಿದ್ದಾಪುರ(ದಾ), ದಡದಹಳ್ಳಿ ಹಾಡಿ, ಹಳೆಯೂರು, ಬೆದ್ದಲಪುರ, ಕೊಣನಾಲತ್ತೂರು(ಬೆ), ಹುಸ್ಸೂರು, ಹರಿಯಾಲಪುರ, ದೇವಲಾಪುರ, ದೇವಲಾಪುರ ಹುಂಡಿ(ದಾ), ಲಿಂಗೇನಹಳ್ಳಿ, ಮಲ್ಲರಾಜಪುರ(ಬೆ), ಹುಲ್ಲೇಮಾಳ.
7	7-ಸಾಗರೆ	ಸಾಗರೆ, ಗದ್ದೇಹಳ್ಳಿ(ದಾ), ಕಂದೇಗಾಲ, ಆಗತ್ತೂರು, ಹೆಗ್ಗನೂರು, ಚೆನ್ನೀಪುರ, ಹೆಗ್ಗನೂರು ಕಾಲೋನಿ(ದಾ), ತೆಲಗು ಮಸಹಳ್ಳಿ.
8	8-ಕಿತ್ತೂರು(ತೆರಣಿಮಂಟಿ)	ಬಿದರಹಳ್ಳಿ, ಬೆಟ್ಟದಾವರೆ ಹುಂಡಿ, ಬಿದರ ಹಳ್ಳಿ, ಲೇಬರಾಲ್ಕೋನಿ(ದಾ), ಕಿತ್ತೂರು, ತೆರಣಿಮುಂಟಿ ಕಾಲೋನಿ(ದಾ), ಹೊಸಕೆರೆಸುಂಡ(ದಾ), ಮಳಲಿಗದ್ದೆ(ಬೆ), ಬಸಾಪುರ ಮಾಳ, ಕಿತ್ತೂರು(ದಾ), ಶಿಂಗಪಟ್ಟಣ, ಮೊಸರಹಳ್ಳಿ(ದಾ), ತೆರಣಿಮುಂಟಿ(ದಾ), ಉಯ್ಯಂಬಳ್ಳಿ, ಉಯ್ಯಂಬಳ್ಳಿ ಕಾಲೋನಿ(ದಾ), ನಂಜನಾಥಪುರ, ಕಾಟವಾಳು, ಕಾಟವಾಳು ಕಾಲೋನಿ(ದಾ), ಮರದಕಟ್ಟೆ(ದಾ).
9	9-ಬಿ.ಮಟಕೆರೆ	ಬಿ.ಮಟಕೆರೆ, ಶೀಗವಾಡಿ, ಬಿ.ಮಟಕೆರೆಬೋವಿ ಕಾಲೋನಿ(ದಾ), ಬಿ.ಮಟಕೆರೆ ಎಸ್ಸಿ ಕಾಲೋನಿ(ದಾ), ಬಿ.ಮಟಕೆರೆ ಎಸ್ಸಿ ಕಾಲೋನಿ(ದಾ), ಬಾಡಗ, ಶಾಂತಿನಿವಾಸ(ದಾ), ಕಲ್ಲಹಳ್ಳಿ(ದಾ), ಎಸ್.ಟಿ.ಕಾಲೋನಿ(ದಾ), ಕೂಡಗಿ, ಕಾಡಬೇಗೂರು, ಬೇಗೂರು ಲಂಬಾಣಿ ಕಾಲೋನಿ(ದಾ), ಹೊಸಕೋಟೆ, ಕಂದಲಿಕೆ, ಕೂಡಗಿ ಕಾಲೋನಿ(ದಾ), ಕುಣೀಗಾಲ, ಮೊಳೆಯೂರು ಕಾವಲ್, ಹಿರೇಹಳ್ಳಿ, ಕೆಬ್ಬೇಪುರ, ಆಲನಹಳ್ಳಿ, ಐನೂರ ಮಾರಿಗುಡಿ ಜಂಗಲ್ ಅರಣ್ಯ(ಬೆ), ಚಿಕ್ಕಬೆಸುಗೆ, ಐಯ್ಯನಪುರ ಅರಣ್ಯ(ಬೆ), ಭೈರಾಪುರ, ಕಲ್ಲೆರೆ ಅರಣ್ಯ(ಬೆ), ಕಾಂತನಹಾಡಿ(ದಾ), ನಮ್ಮನಹಳ್ಳಿ, ನಮ್ಮನಹಳ್ಳಿ ಹಾಡಿ(ದಾ), ಹುರಳೀಪುರ(ಬೆ), ಬಾವಿಕೆರೆ(ದಾ), ಬಂಕವಾಡಿ, ಬಂಕವಾಡಿ ಲಂಬಾಣಿ ಕಾಲೋನಿ(ದಾ), ಬಂಕವಾಡಿ ಕಾಲೋನಿ(ಪಡಗು)(ದಾ), ನಡಹಾಡಿ, ನಡಹಾಡಿ ಎಸ್.ಟಿ.ಕಾಲೋನಿ(ದಾ), ವಲ್ಲಹಳ್ಳಿ, ಗದ್ದೆಹುಂಡಿ(ದಾ), ಅಳಗಂಚಿ(ಬೆ), ಮೊಳೆಯೂರು.

(ಕೆ.ಆರ್.ರುದ್ರಪ್ಪ)

ನಿರ್ದೇಶಕರು(ಪಂ.ರಾಜ್ ) ಮತ್ತು

ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ

ಹಾಗೂ ಸದಸ್ಯ ಕಾರ್ಯದರ್ಶಿ,

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.



## ಕರ್ನಾಟಕ ಸರ್ಕಾರ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ

ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-56001

ಸಂಖ್ಯೆ: ಕಪಂರಾಸೀನಿಆ/15/ಸೀನಿಆ/2022

ದಿನಾಂಕ: 02-01-2023

## ಪ್ರಕಟಣೆ

**ಮಂಡ್ಯ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು **ಮಂಡ್ಯ ಜಿಲ್ಲೆಯ** ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.

**ಮಂಡ್ಯ ಜಿಲ್ಲೆಯ** ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪ್ರದೇಶಗಳನ್ನು **137 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ** ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.

**ಮಂಡ್ಯ ಜಿಲ್ಲೆಯ** ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ **15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ** ಸಲ್ಲಿಸಲು ತಿಳಿಸಿದೆ. ಆಕ್ಷೇಪಣೆಗಳನ್ನು ಆನ್ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

**(ಅ) ಆನ್ ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "<https://rdpr.karnataka.gov.in/rdc/public/>" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ..

3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001

## ಕೋಷ್ಟಕ 'ಅ' ಮಂಡ್ಯ ಜಿಲ್ಲೆ

ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ನಾಗಮಂಗಲ	16
2	ಶ್ರೀರಂಗಪಟ್ಟಣ	16
3	ಪಾಂಡವಪುರ	17
4	ಕೆ.ಆರ್. ಪೇಟೆ	20
5	ಮಳವಳ್ಳಿ	21
6	ಮದ್ದೂರು	23
7	ಮಂಡ್ಯ	24
ಒಟ್ಟು		137

ಕೋಷ್ಠಕ 'ಆ'		
ಮಂಡ್ಯ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1- ಮಂಡ್ಯ ತಾಲ್ಲೂಕು ಪಂಚಾಯತ್</b>		
1	1-ಬಸರಾಳು	ಬಸರಾಳು, ತಿರುಮಲಾಪುರ, ಮನುಗನಹಳ್ಳಿ ಕೊಡಿ ಕೊಪ್ಪಲು(ದಾ), ವಡ್ಡೂರಹಳ್ಳಿ, ಹಗ್ಗಡತಹಳ್ಳಿ, ಗುಂಡಾಪುರ, ಶ್ಯಾನು ಭೋಗನಹಳ್ಳಿ, ಹೇಮಾವತಿ ಕಾಲೋನಿ(ದಾ), ಜಡೆಯನ ಕೊಪ್ಪಲು(ದಾ), ಮೊಳೆ ಕೊಪ್ಪಲು(ದಾ), ಬೆನ್ನಹಟ್ಟಿ, ಹುಲ್ಲಹಳ್ಳಿ, ನಾಯಕನಹಳ್ಳಿ, ಮುದಿಗೌಡನ ಕೊಪ್ಪಲು(ದಾ), ಅಂಕುಶಾಪುರ, ಕಂಚನಹಳ್ಳಿ, ಕೊಡಗಹಳ್ಳಿ, ಮುತ್ತೇಗೆರೆ, ನಂಜೇನಹಳ್ಳಿ, ಹೊಸ ಕೊಪ್ಪಲು(ದಾ), ಮರಿಕಾಳನಕೊಪ್ಪಲು(ದಾ), ಮರಿಗೌಡನಕೊಪ್ಪಲು(ದಾ), ಬೇಣಚಕಲ್ಲು ಕೊಪ್ಪಲು(ದಾ), ಕೋಳಿಸೀರನ ಕೊಪ್ಪಲು(ದಾ), ಎಂ.ಹಟ್ಟಿ, ಬುಂಡಾರ ಕೊಪ್ಪಲು(ದಾ), ಹುನುಗನಹಳ್ಳಿ, ಹುನುಗನ ಹಳ್ಳಿ ಕಾಲೋನಿ(ದಾ).
2	2-ಚಂದಗಾಲು(ಬ)	ಚಂದಗಾಲು(ಬ), ಚಿಕ್ಕಕೊತ್ತಗೆರೆ, ದೊಡ್ಡಕೊತ್ತಗೆರೆ, ಜಿ.ಹೊಸಹಳ್ಳಿ, ಬೆಸ್ತರಕೊಪ್ಪಲು(ದಾ), ಹರಿಜನ ಕಾಲೋನಿ(ದಾ), ಹೊಸ ಕೊಪ್ಪಲು(ದಾ), ರಾಯಶೆಟ್ಟಿಪುರ, ರಾಯಶೆಟ್ಟಿಪುರಮೋಳೆ(ದಾ), ತ್ರಿಯಂಬಕ ಪುರ(ದಾ), ಚಲ್ಲನಾಯಕನ ಹಳ್ಳಿ, ಶಿವಪುರ, ಶಿವಪುರ ಕಾಲೋನಿ(ದಾ), ಮೊಳೆ ಕೊಪ್ಪಲು(ದಾ), ಗಣಿಗ, ಅರಸಿನಗೆರೆ(ದಾ), ಬೊಂತೆ ಕೊಪ್ಪಲು(ದಾ), ಮಾಚಗೌಡನ ಹಳ್ಳಿ, ವಡ್ಡೂರ ಕೊಪ್ಪಲು(ದಾ), ಬೆಸ್ತರ ಕೊಪ್ಪಲು(ದಾ), ಮೊಳೆ ಕೊಪ್ಪಲು.
3	3-ಬೇಬಿ	ಬೇಬಿ, ತರಣಿಗೆರೆ, ಗುತ್ತಗಾನಹಳ್ಳಿ, ಬಿದರಕಟ್ಟೆ, ಕಾರೇಕಟ್ಟೆ, ಮಾಡವೀರನಹಳ್ಳಿ, ಹನಗನಹಳ್ಳಿ, ನಂಜೇಗೌಡನಕೊಪ್ಪಲು(ದಾ), ಬೆಸ್ತರ ಕೊಪ್ಪಲು(ದಾ), ದೊಡ್ಡ ಗರುಡನಹಳ್ಳಿ, ಚಾಕನಹಳ್ಳಿ, ಕರಿಮಾಯಣ್ಣನ ಕೊಪ್ಪಲು(ದಾ), ಗೊಳೇಕೊಪ್ಪಲು(ದಾ), ಹೊಡಾ ಘಟ್ಟ, ಹಾರಕದಹಳ್ಳಿ, ನಂದಹಳ್ಳಿ, ತೊಂಡಸಿದ್ದನ ಕೊಪ್ಪಲು(ದಾ), ಕಂಬದಹಳ್ಳಿ, ಮಾರಸಿಂಗನ ಹಳ್ಳಿ, ತಾವರಕೆರೆ, ಮಾಯಣ್ಣನ ಕೊಪ್ಪಲು(ದಾ), ಜವರೇಗೌಡನ ಕೊಪ್ಪಲು(ದಾ), ಆಶ್ರಯ ಕಾಲೋನಿ ಬಾಳೇನಹಳ್ಳಿ, ಮುದ್ದನಘಟ್ಟ, ನರಗಲು, ನರಗಲು ಮೋಳೆ(ದಾ).
4	4-ಹಲ್ಲೇಗೆರೆ	ಹಲ್ಲೇಗೆರೆ, ತಂದನಾಯಕನದೊಡ್ಡಿ(ದಾ), ತಂಗಲಗೆರೆ, ರಾಜೇಗೌಡನ ದೊಡ್ಡಿ(ದಾ), ಚಿಕ್ಕಬಳ್ಳಿ, ಚಿಕ್ಕಬಳ್ಳಿ ಗರೀಬಿ ಕಾಲೋನಿ, ಬೆಸ್ತರ ಕೊಪ್ಪಲು(ದಾ), ಹರಿಜನ ಕಾಲೋನಿ, ಆನಸೋಸಲು(ದಾ), ದ್ಯಾಪ ಸಂದ್ರ(ದಾ), ಗುಡಿಗೇನಹಳ್ಳಿ, ರಾಮೇಗೌಡನ ಕೊಪ್ಪಲು(ದಾ), ವೀರೇಗೌಡನ ಕೊಪ್ಪಲು(ದಾ), ಮಾಯಪ್ಪನಹಳ್ಳಿ, ಚಿಕ್ಕಪುರಕನ ಹಳ್ಳಿ(ಬೇ), ಬೆಸ್ತರ ಕೊಪ್ಪಲು(ದಾ), ಭವಾನಿ ಕೊಪ್ಪಲು(ದಾ).
5	5-ಬೇವುಕಲ್ಲು	ಬೇವುಕಲ್ಲು, ಬಿ.ಹೊನ್ನೇನಹಳ್ಳಿ(ದಾ), ಬಿ.ಕೊಪ್ಪಲು(ದಾ), ಬಂಕನ ಹಳ್ಳಿ(ದಾ), ಬಿಲ್ಲೇನಹಳ್ಳಿ, ಕೊಂತೇಗೌಡನಕೊಪ್ಪಲು(ದಾ), ಛತ್ರನ ಹಳ್ಳಿ(ದಾ), ಬಿ.ಹಟ್ಟಿ, ಗಿಡ್ಡೇಗೌಡನಕೊಪ್ಪಲು, ಮಲ್ಲೇನಹಳ್ಳಿ, ಗೇರಹಳ್ಳಿ(ದಾ), ಜವನಹಳ್ಳಿ, ಜಿ.ಮಲ್ಲಿಗೆರೆ, ಚಿಕ್ಕಗಂಗವಾಡಿ, ಮರಳಕೆರೆ, ಆನಕುಪ್ಪೆ, ಜಿ.ಹೊಸಹಳ್ಳಿ(ಬೇ), ಹೊನ್ನೇಮಡು, ತಿಪ್ಪಾಪುರ, ಹುಲಿಕೆರೆ, ಮಾಚಹಳ್ಳಿ(ದಾ), ಹುಲಿಕೆರೆ ಕೊಪ್ಪಲು(ದಾ), ಗಿಡ್ಡದಾಸನ ಕೊಪ್ಪಲು(ದಾ).
6	6-ದುದ್ದ	ದುದ್ದ, ಹೇಮಾವತಿಕಾಲೋನಿ, ಕನ್ನಹಟ್ಟಿ, ನರಸೀಪುರದ ಕೊಪ್ಪಲು(ಬೇ), ಮಾಡ್ಲ, ಎಂ.ಕಬ್ಬಹಳ್ಳಿ ಮಾರನಹಳ್ಳಿ, ಸೌದೇನಹಳ್ಳಿ, ಬೀಚನಹಳ್ಳಿ, ಮುದಗಂದೂರು, ಬೊಮ್ಮನಹಳ್ಳಿ, ಎಂ.ಹೊನ್ನೇನಹಳ್ಳಿ, ಮನುಗನ ಹಳ್ಳಿ, ಬೆಟ್ಟಹಳ್ಳಿ, ಜವರೇಗೌಡನ ಕೊಪ್ಪಲು(ದಾ), ಪುರದ ಕೊಪ್ಪಲು(ದಾ), ಎಂ. ಹೊಸಹಳ್ಳಿ, ಶಿವಳ್ಳಿ, ಗೊರವಾಲೆ, ಮಹದೇವರ ಹಳ್ಳಿ(ಬೇ), ಮರಡಿಪುರ, ಗುನ್ನಾಯಕನ ಹಳ್ಳಿ.
7	7-ಶಿವಳ್ಳಿ	ಶಿವಳ್ಳಿ, ಗೊರವಾಲೆ, ಮಹದೇವರ ಹಳ್ಳಿ(ಬೇ), ಮರಡಿಪುರ, ಗುನ್ನಾಯಕನ ಹಳ್ಳಿ, ಹುಳ್ಳೇನಹಳ್ಳಿ, ದೇವರಾಯ ಪಟ್ಟಣ(ಬೇ), ಹುಚ್ಚೇಗೌಡನ ಕೊಪ್ಪಲು(ದಾ), ಜಯಪುರ, ಹಾಡ್ಲ, ಟಿ.ಮಲ್ಲಿಗೆರೆ.
8	8-ಕೆರಗೋಡು	ಕೆರಗೋಡು, ತಾಳೇಮೇಳದೊಡ್ಡಿ(ದಾ), ಕಲ್ಲಂಟಿದೊಡ್ಡಿ(ದಾ), ಪಂಚೇಗೌಡನದೊಡ್ಡಿ(ದಾ), ಅಂಕಣ್ಣನದೊಡ್ಡಿ(ದಾ), ರಾಜೀವ್ ಗಾಂಧಿ

ಮಂಡ್ಯ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಬಡಾವಣೆ, ಮರಿಲಿಂಗನ ದೊಡ್ಡಿ(ದಾ), ಹೊಸೂರು ಮುದ್ದನ ದೊಡ್ಡಿ(ದಾ), ಸಿದ್ದೇಗೌಡನದೊಡ್ಡಿ(ದಾ), ಕೊಡಿ ದೊಡ್ಡಿ(ದಾ), ಮೊಳೆ ಕೊಪ್ಪಲು(ದಾ), ಮಾರಗೌಡನಹಳ್ಳಿ, ಶಿವಾರ, ಶಿವಾರ ಕಾಲೋನಿ.
9	9-ಆಲಕರೆ	ಆಲಕರೆ, ಮುದ್ದಂಗರೆ, ಡಣಾಯಕನಪುರ, ಹೊನ್ನಗಲ್ಲಿ ಮಠ, ಹರಿಜನ ಕಾಲೋನಿ(ದಾ), ಹೊಡಾಘಟ್ಟ, ಈಚಗರೆ, ಹೊನ್ನಾಯಕನ ಹಳ್ಳಿ, ಚಿಕ್ಕ ಬಾಣಸವಾಡಿ, ದೊಡ್ಡ ಬಾಣಸವಾಡಿ, ನಲ್ಲಹಳ್ಳಿ.
10	10-ಕೀಲಾರ	ಕೀಲಾರ, ಹುಲಿವಾನ, ಜನತಾ ಕಾಲೋನಿ, ಚಾಮಲಾಪುರ, ಎಸ್.ಐ. ಕೋಡಿಹಳ್ಳಿ, ಬೊಕ್ಕ ಗೌಡನದೊಡ್ಡಿ(ದಾ), ಹರಿಜನ ಕಾಲೋನಿ(ದಾ).
11	11-ಮಂಡ್ಯ ಗ್ರಾಮಾಂತರ	ಚಿಕ್ಕಮಂಡ್ಯ, ಚಿಂದಗಿರಿದೊಡ್ಡಿ(ದಾ), ಚಿಕ್ಕಮಂಡ್ಯ ಗರೀಬಿ ಕಾಲೋನಿ, ಕೋಣನಹಳ್ಳಿ(ದಾ), ತಂಡಸನಹಳ್ಳಿ(ದಾ), ಮಹಾತ್ಮ ಗಾಂಧಿ ಬಡಾವಣೆ, ಪಣಕನಹಳ್ಳಿ, ಗೋಪಾಲಪುರ.
12	12-ಸಾತನೂರು	ಸಾತನೂರು, ಕೊಮ್ಮೇರಹಳ್ಳಿ, ಹೊನ್ನಗಾನಹಳ್ಳಿ, ಹೆಚ್.ಕೋಡಿಹಳ್ಳಿ.
13	13-ಬೂದನೂರು	ಹಳ್ಳೆಬೂದನೂರು, ಹೊಸಬೂದನೂರು, ಉಮ್ಮಡಹಳ್ಳಿ, ಶ್ರೀನಿವಾಸ ಪುರ(ದಾ), ಅಸಿಟೇಟ್ ಟೌನ್(ದಾ).
14	14-ಹನಕರೆ	ಹನಕರೆ, ಚನ್ನಂಕೇಗೌಡನದೊಡ್ಡಿ(ದಾ), ಹಲಸಗರೆ, ಹ್ಯಾಡರ ಹಳ್ಳಿ(ಬೇ), ಮಲ್ಲಯ್ಯನ ದೊಡ್ಡಿ(ದಾ), ಕಚ್ಚೇಗರೆ, ತುಂಬಕರೆ, ಬೆಳ್ಳುಂಡಗರೆ, ಬಿ.ಗೌಡಗರೆ, ಕಟ್ಟಿದೊಡ್ಡಿ(ದಾ), ಮರಿಯನ ದೊಡ್ಡಿ(ದಾ).
15	15-ಬಿ.ಹೊಸೂರು	ಬಿ.ಹೊಸೂರು, ಬಿ.ಹೊಸೂರು ಕಾಲೋನಿ(ದಾ), ಬಿಳಿದೇಗಲು, ಕೆ.ಗೌಡಗರೆ, ಜಿ.ಕಬ್ಬಹಳ್ಳಿ, ಹಂಚಹಳ್ಳಿ, ಗರೀಬಿಕಾಲೋನಿ, ಜೀಗುಂಡಿಪಟ್ಟಣ, ಉಪ್ಪುರಕನಹಳ್ಳಿ, ಗಂಟಗೌಡನಹಳ್ಳಿ, ಮಲ್ಲಾ ಘಟ್ಟ(ದಾ), ಚೋಕನಹಳ್ಳಿ, ಕರಡಿ ಕೊಪ್ಪಲು(ದಾ), ಕೆಳಗಲ ಕೊಪ್ಪಲು, ಹಬ್ಬದ ಮಾರನಹಳ್ಳಿ(ದಾ), ಹಂಪಾಪುರ(ದಾ).
16	16-ಚಂದಗಾಲು(ದು)	ಚಂದಗಾಲು(ದು), ಕುರಿಕೊಪ್ಪಲು(ದಾ), ಬಿಳಿಗುಲಿ, ವಡ್ಡರಹಳ್ಳಿ ಕೊಪ್ಪಲು(ದಾ), ಉಪ್ಪಾರ ಕೊಪ್ಪಲು(ದಾ), ಮಾರನಚಾಕನ ಹಳ್ಳಿ, ಮಾದೇಗೌಡನ ಕೊಪ್ಪಲು(ದಾ), ಚಿಕ್ಕ ಕೊಪ್ಪಲು(ದಾ) ಅವ್ವೇರಹಳ್ಳಿ, ಪುಟ್ಟ ಕೊಪ್ಪಲು(ದಾ), ಮಾರದೇವನಹಳ್ಳಿ, ಗಾಣದಾಳು, ವಿ.ಸಿ. ಫಾರಂ(ದಾ), ಗಾಣದಾಳುಗರೀಬಿ ಬಡಾವಣೆ, ಎನ್.ಆರ್.ಎಸ್. ಕಾಲೋನಿ(ದಾ), ಮೊಡಚಾಕನಹಳ್ಳಿ, ಮಣಿಪುರ(ದಾ), ಮಲ್ಲನಾಯಕನ ಕಟ್ಟೆ.
17	17-ಹೊಳಲು	ಹೊಳಲು, ಚಿಕ್ಕತಮ್ಮನಹಳ್ಳಿ(ಬೇ), ಹೆಚ್.ಮಲ್ಲಿಗರೆ, ಮಲ್ಲಿಗರೆ ಗೇಟ್, ಗರೀಬಿ ಹಠಾವೋ ಕಾಲೋನಿ, ಹರಿಜನ ಕಾಲೋನಿ, ಹೆಚ್.ಮಲ್ಲಿಗರೆ ಫಾರಂ, ಶಂಭೂನಹಳ್ಳಿ ಬಿ.ಹೊಸಹಳ್ಳಿ, ಬೀರಗೌಡನಹಳ್ಳಿ, ಸಂಪಹಳ್ಳಿ.
18	18-ತೂಬಿನಕರೆ	ತೂಬಿನಕರೆ(ದಾ), ಎಲೆಚಾಕನಹಳ್ಳಿ, ನೊದೆ ಕೊಪ್ಪಲು, ರಾಗಿ ಮುದ್ದನಹಳ್ಳಿ, ಉರಮಾರಕಸಲಗರೆ, ಯಲಿಯೂರು, ಮಾಯಣ್ಣನ ಕೊಪ್ಪಲು(ದಾ).
19	19-ಇಂಡುವಾಳು	ಇಂಡುವಾಳು, ಮೊಳೆ ಕೊಪ್ಪಲು(ದಾ), ಸಿದ್ದಯ್ಯನ ಕೊಪ್ಪಲು(ದಾ), ಸುಂಡಹಳ್ಳಿ, ಹರಿಜನ ಕಾಲೋನಿ, ಗರೀಬಿಕಾಲೋನಿ, ಕಿರಗಂದೂರು, ಕಾಳೇನಹಳ್ಳಿ, ವೈ.ಯರಹಳ್ಳಿ.
20	20-ಕೊತ್ತತ್ತಿ	ಕೊತ್ತತ್ತಿ, ಲಾಳನಕರೆ, ಬೇವಿನಹಳ್ಳಿ, ಬೇವಿನಹಳ್ಳಿ ಹರಿಜನ ಕಾಲೋನಿ, ಗರೀಬಿ ನಿವೇಶನ, ಎ.ಹುಲ್ಲುಕರೆ, ಬಿ.ಹುಲ್ಲುಕರೆ(ದಾ), ಹುಲ್ಲುಕರೆ ಕೊಪ್ಪಲು(ದಾ). ಕ್ಯಾತುಂಗರೆ, ಮನಗನಹಳ್ಳಿ(ಬೇ).
21	21-ಸಂತೆಕಸಲಗರೆ	ಸಂತೆ ಕಸಲಗರೆ, ಹನಿಯಂಬಾಡಿ(ದಾ), ಕಾರಸವಾಡಿ, ಮೊತ್ತಹಳ್ಳಿ.
22	22-ಬೇಲೂರು	ಬೇಲೂರು, ಬಿ.ಯರಹಳ್ಳಿ(ದಾ), ಚನ್ನಪ್ಪನ ದೊಡ್ಡಿ(ದಾ), ಯತ್ತಗದಹಳ್ಳಿ, ಗುತ್ತಲು(ಗ್ರಾಮಾಂತರ), ಮರಕಾಡ ದೊಡ್ಡಿ(ದಾ), ಮಂಜುನಾಥ ನಗರ(ದಾ), ಕನ್ನಲಿ,ಹುಚ್ಚಲಗರೆ(ದಾ), ಕಾಗೇಹಳ್ಳಿ ದ ದೊಡ್ಡಿ, ಜವನೇಗೌಡ ದೊಡ್ಡಿ(ದಾ).
23	23-ತಗ್ಗಹಳ್ಳಿ	ತಗ್ಗಹಳ್ಳಿ, ಕಮ್ಮನಾಯಕನಹಳ್ಳಿ, ಟಿ.ಮಲ್ಲಿಗರೆ, ಕೋಲಕಾರನ ಸೊನಗ ಹಳ್ಳಿ, ಕಬ್ಬನಹಳ್ಳಿ, ಭೂತನಹೊಸೂರು, ಹೆಮ್ಮಿಗೆ.

ಮಂಡ್ಯ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
24	24-ಮಂಗಲ	ಮಂಗಲ, ಲೋಕಸರ, ತಿಮ್ಮನ ಹೊಸೂರು, ಮಾರಸಿಂಗನಹಳ್ಳಿ, ಹಬ್ಬಕವಾಡಿ, ಹಳುವಾಡಿ, ಪುರ, ಚೀರನಹಳ್ಳಿ.
<b>2-ಮದ್ದೂರು ತಾಲೂಕು ಪಂಚಾಯತ್</b>		
1	1-ಕೌಡ್ಲೆ	ಕೌಡ್ಲೆ, ಕರಿಗೌಡನ ಕೊಪ್ಪಲು(ದಾ), ಜೋಗಿ ಕೊಪ್ಪಲು(ದಾ), ಗಟ್ಟಹಳ್ಳಿ(ದಾ), ಕೋಡಿನಾಗನಹಳ್ಳಿ(ದಾ), ಬೋಳಾರ, ಕಮಲ್ಲಿಗರೆ(ದಾ), ತರಮನಕಟ್ಟೆ(ದಾ), ತರಮನಕಟ್ಟೆ ಕಾಲೋನಿ, ಯಡವನಹಳ್ಳಿ, ಬಕ್ಕಳಲೆ, ಪಟ್ಟೇಲನ ಕೊಪ್ಪಲು(ದಾ), ರುದ್ರೇಗೌಡನಕೊಪ್ಪಲು(ದಾ), ಕರಿಹುಚ್ಚನ ಕೊಪ್ಪಲು(ದಾ), ವೀರಣ್ಣಗೌಡ, ಕೊಪ್ಪಲು(ದಾ), ಬಿದರಮೇಳೆ ಕೊಪ್ಪಲು(ದಾ), ಹೊಸ ಕೊಪ್ಪಲು(ದಾ), ಕಿರಂಗೂರು, ಕಳ್ಳಿ ಕೊಪ್ಪಲು(ದಾ), ಹಳ್ಳೆಹಳ್ಳಿ, ತರೀಕೆರೆ, ತರೀಕೆರೆ ಕಾಲೋನಿ, ಹೊಸಗಾವಿ, ಕುಂಬಾರ ಕೊಪ್ಪಲು(ದಾ), ಚಿಕ್ಕಹೊಸಗಾವಿ, ಡಿ.ಮಲ್ಲಿಗರೆ, ಸೋಮನಹಳ್ಳಿ, ಸೋಮನಹಳ್ಳಿ ಕಾಲೋನಿ(ದಾ), ಸೋಮನಹಳ್ಳಿ ಗಿರಿಬಿ ಸ್ಟೇಟ್.
2	2-ಆಬಲವಾಡಿ	ಆಬಲವಾಡಿ, ನಂಬಿನಾಯಕನಹಳ್ಳಿ, ಮಾರಂಗರೆ, ಅವ್ವೇರಹಳ್ಳಿ, ತಗ್ಗಹಳ್ಳಿ, ಅರಗಿನಮೇಳೆ(ದಾ), ಉಪ್ಪಾರ ಕೊಪ್ಪಲು(ದಾ), ಚಿಕ್ಕೋನ ಹಳ್ಳಿ, ಮೂಡ್ಯ, ಹರಳಕರೆ, ಚೆನ್ನಮ್ಮನ ಕೊಪ್ಪಲು(ದಾ).
3	3-ಕೊಪ್ಪ	ಕೊಪ್ಪ, ಕೋಡಿದೊಡ್ಡಿ(ದಾ), ಅಂಕುಶಾಪುರ(ದಾ), ಟಿ.ಬಳ್ಳೇಕರೆ, ಹುರುಗಲವಾಡಿ, ಉಜ್ಜನಿಚೆನ್ನನದೊಡ್ಡಿ(ದಾ), ಎನ್.ಎಸ್.ಎಲ್. ಕಾಲೋನಿ, ಬಿದರಕೋಟೆ, ವಿಬಳ್ಳೇಕರೆ, ಗೊಳೂರು, ಗೊಳೂರು ದೊಡ್ಡಿ, ಚಿಕ್ಕದೊಡ್ಡಿ(ದಾ), ಮೂಡಲದೊಡ್ಡಿ(ದಾ), ಡಿ.ಹೊಸಹಳ್ಳಿ, ಚೊಟ್ಟಿನಹಳ್ಳಿ.
4	4-ಹೂತಗರೆ	ಹೂತಗರೆ, ಅವಸರದಹಳ್ಳಿ(ದಾ), ವಿರಲಾಪುರ(ದಾ), ನವಿಲೆ, ಗಿರಿಗೌಡನ ದೊಡ್ಡಿ(ದಾ), ಅಂಕನಾಥಪುರ, ಹಬ್ಬೆರಳು, ಕುರುಬರದೊಡ್ಡಿ(ದಾ), ದೊಡ್ಡಂಕನಹಳ್ಳಿ, ಅಪ್ಪೇಗೌಡನ ದೊಡ್ಡಿ(ದಾ), ಚಿಕ್ಕಂಕನಹಳ್ಳಿ, ಬ್ಯಾಲದಕರೆ, ಮಲ್ಲನಾಯಕನ ಹಳ್ಳಿ, ಭತ್ತಲಿಂಗನದೊಡ್ಡಿ(ದಾ), ಸಿದ್ದೇ ಗೌಡನದೊಡ್ಡಿ(ದಾ), ಮಲ್ಲನಕುಪ್ಪೆ, ಚಾಕನಕರೆ(ದಾ), ಗೊಲ್ಲರ ದೊಡ್ಡಿ(ದಾ), ನಾಗನಹಳ್ಳಿ(ದಾ), ಕುಂದನಕುಪ್ಪೆ, ಲಿಂಗಸಂದ್ರ(ದಾ), ಹರಕನಹಳ್ಳಿ.
5	5-ಕಸ್ತೂರು	ಕಸ್ತೂರು, ಕಂಪಲಾಪುರ(ದಾ), ಬಸವಲಿಂಗನದೊಡ್ಡಿ(ದಾ), ಯಡಾನ ಹಳ್ಳಿ(ದಾ), ಅಡಗನಹಳ್ಳಿ, ತೂಬಿನಕರೆ, ದುಂಡನಹಳ್ಳಿ, ಬೆಟ್ಟದಾಸನ ದೊಡ್ಡಿ, ಈಡಿಗರ ದೊಡ್ಡಿ(ದಾ), ಚಾಮಲಾಪುರದ ದೊಡ್ಡಿ(ದಾ), ತೋರೆ ಶೆಟ್ಟಹಳ್ಳಿ, ಮಾಚಹಳ್ಳಿ.
6	6-ಕದಲೂರು	ಕದಲೂರು, ವಡ್ತರದೊಡ್ಡಿ(ದಾ), ಕುರಿದೊಡ್ಡಿ(ದಾ), ಹೊಸಹಳ್ಳಿ, ಲಿಂಗನ ದೊಡ್ಡಿ(ದಾ), ಮಾರದೇವನಹಳ್ಳಿ, ಆತಗೂರು, ಚಿನ್ನನ ದೊಡ್ಡಿ(ದಾ), ವಳಗರೆದೊಡ್ಡಿ(ದಾ), ಆಲಂಶೆಟ್ಟಹಳ್ಳಿ, ಹಮ್ಮನಹಳ್ಳಿ, ಯರಗನ ಹಳ್ಳಿ, ಹುಳುಗನಹಳ್ಳಿ, ಕದಲೇಪುರ(ದಾ), ಹನುಮಂತಪುರ.
7	7-ಮರಳಿಗ	ಮರಳಿಗ, ಅರಕಲ್‌ದೊಡ್ಡಿ(ದಾ), ಕಣಿಕಂಪನದೊಡ್ಡಿ(ದಾ), ಗೊಲ್ಲರ ದೊಡ್ಡಿ(ದಾ), ಬ್ಯಾಲದಮರದ ದೊಡ್ಡಿ, ಹೆಗ್ಗಡೆದೊಡ್ಡಿ(ದಾ), ಗುಡಿ ದೊಡ್ಡಿ(ದಾ), ಕೋಣಸಾಲೆ, ಕೋಣಸಾಲೆ ದೊಡ್ಡಿ(ಬೇ), ಕೀಳಘಟ್ಟ, ತಾಳೇಮೇಳೆ ದೊಡ್ಡಿ(ದಾ), ಸೀನಪ್ಪನದೊಡ್ಡಿ(ದಾ), ಅಣ್ಣೇದೊಡ್ಡಿ(ದಾ), ಕುಂಟನಹಳ್ಳಿ(ದಾ), ನಿಲುವಾಗಿಲು, ಮುಳ್ಳಹಳ್ಳಿ, ನಾಗನದೊಡ್ಡಿ(ದಾ), ಮುದಿಗರೆ, ಎನ್.ಕೋಡಿಹಳ್ಳಿ, ಸೀನಪ್ಪನ ದೊಡ್ಡಿ(ದಾ), ಅರಕಲ್ ದೊಡ್ಡಿ(ದಾ).
8	8-ಬೆಸಗರಹಳ್ಳಿ	ಬೆಸಗರಹಳ್ಳಿ, ತಮೀಳುಕಾಲೋನಿ, ಈರೇಗೌಡನದೊಡ್ಡಿ(ದಾ), ಚುಂಚೇಗೌಡನ ದೊಡ್ಡಿ(ದಾ), ಕೆರೆಮೇಗಲದೊಡ್ಡಿ(ದಾ), ಮನೆಕರೆ ಮೇಳೆ ದೊಡ್ಡಿ(ದಾ), ವಿಧ್ಯಾಪೀಠ(ದಾ), ಹುನುಗನಪುರ(ಬೇ), ಪಣ್ಣೇ ದೊಡ್ಡಿ(ದಾ), ಮಾರನವಮಿ ದೊಡ್ಡಿ(ದಾ), ಬೆಳತೂರು, ಹೊಂಬಾಳೆ ಗೌಡನ ದೊಡ್ಡಿ(ದಾ), ಗೊಳಿಗೌಡನದೊಡ್ಡಿ(ದಾ).
9	9-ವಳಗರೆಹಳ್ಳಿ	ವಳಗರೆಹಳ್ಳಿ, ಲಕ್ಕಸಂದ್ರ(ಬೇ), ಬಿ.ಹೊಸಹಳ್ಳಿ(ಬೇ), ಸೊಳ್ಳೇಪುರ, ಮಾರಸಿಂಗನಹಳ್ಳಿ, ಹೊಸಕರೆ, ಆನೆದೊಡ್ಡಿ, ಆನೆದೊಡ್ಡಿ ಆಡ್ಡರಸ್ತೆ,



ಮಂಡ್ಯ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಹರಳಹಳ್ಳಿ, ಕೊತ್ತನಹಳ್ಳಿ, ಕಾಳಲಿಂಗೇಗೌಡನ ದೊಡ್ಡಿ(ದಾ), ಶಂಕರಪುರ, ರಾಂಪುರ.
10	10-ನಿಡಘಟ್ಟ	ನಿಡಘಟ್ಟ, ಡಣಾಯಕನದೊಡ್ಡಿ(ಬೇ), ಹೊಟ್ಟೇಗೌಡನದೊಡ್ಡಿ(ದಾ), ಮಾದಪುರದೊಡ್ಡಿ(ದಾ), ಕೊಂಗಬೋರನ ದೊಡ್ಡಿ(ದಾ), ತಿಪ್ಪೂರು, ಮಾದನಾಯಕನ ಹಳ್ಳಿ, ಸೋಮನಹಳ್ಳಿ, ಕೆ.ಕೋಡಿಹಳ್ಳಿ, ಅಂಗರಲಿಂಗನ ಹಳ್ಳಿ, ರುದ್ರಾಕ್ಷಿಪುರ, ಹುಣಸೇಮರದ ದೊಡ್ಡಿ(ದಾ), ತೈಲೂರು.
11	11-ಕೆ.ಹೊನ್ನಲಗೆರೆ	ಕೆ.ಹೊನ್ನಲಗೆರೆ, ತೊಪ್ಪನಹಳ್ಳಿ(ದಾ), ವಿ.ಎನ್.ಬ.ದೊಡ್ಡಿ(ದಾ), ಎನ್.ಬ.ದೊಡ್ಡಿ(ದಾ), ರಾಜೇಗೌಡನ ದೊಡ್ಡಿ(ದಾ), ದಡಗ ಹೊಸೂರು, ಚಂದಹಳ್ಳಿ, ಬ್ಯಾಡರಹಳ್ಳಿ, ಆಲೂರು, ಶೀರನ ದೊಡ್ಡಿ(ದಾ), ಆಲೂರು ದೊಡ್ಡಿ(ದಾ), ನೀಲಕಂಠನಹಳ್ಳಿ, ಹಾಗಲಹಳ್ಳಿ, ಬೂದುಗುಪ್ಪೆ, ಕಬ್ಬಾರಿ, ಎಲೆ ದೊಡ್ಡಿ(ದಾ).
12	12-ಕೂಳಗೆರೆ	ಕೂಳಗೆರೆ, ಅರೆತಿಪ್ಪೂರು(ದಾ), ಕೊತ್ತೀಪುರ, ಮೇಲದಾಸನ ದೊಡ್ಡಿ(ದಾ), ಅಣ್ಣಳ್ಳಿದೊಡ್ಡಿ(ದಾ), ಅರುವನಹಳ್ಳಿ, ಅರೆಕಲ್ಲು ದೊಡ್ಡಿ, ಅಂಕೇಗೌಡನ ದೊಡ್ಡಿ(ದಾ), ಕೆಂಪೇಗೌಡನ ದೊಡ್ಡಿ(ದಾ), ಕೆ.ಬೆಳ್ಳೂರು, ಹುಲಿಕೆರೆ, ಗೊಲ್ಲರದೊಡ್ಡಿ(ದಾ), ಬಸವೇಗೌಡನ ದೊಡ್ಡಿ(ದಾ), ಚುಂಚಗಹಳ್ಳಿ, ಹಳ್ಳಿಕೆರೆ, ಬುಳ್ಳನದೊಡ್ಡಿ(ದಾ), ಹೊಸದೊಡ್ಡಿ(ದಾ), ಭೀಮನಕೆರೆ, ಬನ್ನಹಳ್ಳಿ.
13	13-ಚಾಮನಹಳ್ಳಿ	ಚಾಮನಹಳ್ಳಿ, ಚಾಪುರದೊಡ್ಡಿ(ದಾ), ದೇಶಹಳ್ಳಿ, ಮದ್ದೂರು ಗ್ರಾಮಾಂತರ, ಗೆಜ್ಜಲಗೆರೆ, ಕೆ.ಎಂ.ಎಫ್ ಬಡಾವಣೆ, ಗೆಜ್ಜಲಗೆರೆ ಕಾಲೋನಿ.
14	14-ಗೊರವನಹಳ್ಳಿ	ಗೊರವನಹಳ್ಳಿ, ಗರೀಬಿ ಕಾಲೋನಿ, ಮರಕಾಡದೊಡ್ಡಿ(ದಾ), ಚನ್ನಸಂದ್ರ, ಉಪ್ಪಿನಕೆರೆ, ಹುಲಿಗೆರೆಪುರ, ಸಾದೋಳಲು, ಬೋರಾ ಪುರ, ಕುದರಗುಂಡಿ, ಆಶ್ರಯ ಬಡಾವಣೆ, ಕುದರಗುಂಡಿ ಕಾಲೋನಿ.
15	15-ಚಿಕ್ಕರಸಿನಕೆರೆ	ಚಿಕ್ಕರಸಿನಕೆರೆ, ಗುರುದೇವರಹಳ್ಳಿ(ದಾ), ಛತ್ರದಹೊಸಹಳ್ಳಿ, ಆಶ್ರಯ ಬಡಾವಣೆ, ಹುಣ್ಣನದೊಡ್ಡಿ(ದಾ), ನಗರಕೆರೆ, ಸೋಂಪುರ, ಉಪ್ಪಾರ ದೊಡ್ಡಿ(ದಾ), ವೈದ್ಯನಾಥ ಪುರ, ಮಾಲಗಾರನ ಹಳ್ಳಿ.
16	16-ದೊಡ್ಡರಸಿನಕೆರೆ	ದೊಡ್ಡರಸಿನಕೆರೆ, ಮುಟ್ಟನಹಳ್ಳಿ(ದಾ), ದೇವರಹಳ್ಳಿ(ದಾ), ಕುರಿಕೆಂಪನ ದೊಡ್ಡಿ(ದಾ), ಗೌಡಯ್ಯನದೊಡ್ಡಿ(ದಾ).
17	17-ಕರಡಕೆರೆ	ಕರಡಕೆರೆ, ಹನುಮಂತ ನಗರ(ದಾ), ಹರಳಹಳ್ಳಿ, ಮಾದರಹಳ್ಳಿ, ಶಿಂಗಟಗೆರೆ(ದಾ), ಕೆಂಪೇಗೌಡನ ದೊಡ್ಡಿ(ದಾ), ಕಡಿಲುವಾಗಿಲು, ಲಕ್ಷ್ಮೀಗೌಡನ ದೊಡ್ಡಿ(ದಾ), ಅಂಬರಹಳ್ಳಿ.
18	18-ಕೆ.ಶೆಟ್ಟಹಳ್ಳಿ	ಕೆ.ಶೆಟ್ಟಹಳ್ಳಿ, ಅರೆಚಾಕನಹಳ್ಳಿ, ಯಡಗನಹಳ್ಳಿ, ಸಬ್ಬನಹಳ್ಳಿ, ಗೋಪನಹಳ್ಳಿ.
19	19-ಕಾಡುಕೊತ್ತನಹಳ್ಳಿ	ಕಾಡುಕೊತ್ತನಹಳ್ಳಿ, ಭುಜವಳ್ಳಿ, ಕಪರೆಕೊಪ್ಪಲು(ದಾ), ಬಿದರಹಳ್ಳಿ, ಬಿದರಹೊಸಹಳ್ಳಿ, ಯಲಾದಹಳ್ಳಿ.
20	20-ಭಾರತೀನಗರ	ಮೆಳ್ಳಹಳ್ಳಿ, ಕೆ.ಎಂ.ದೊಡ್ಡಿ(ದಾ), ಗುಡಿಗರೆ, ಮಣಿಗೆರೆ, ಕಾಡನಪುರದ ದೊಡ್ಡಿ(ದಾ).
21	21-ಅಣ್ಣೂರು	ಅಣ್ಣೂರು, ಆಲಭುಜನಹಳ್ಳಿ, ಕ್ಯಾತಘಟ್ಟ, ಮರದದೊಡ್ಡಿ(ದಾ), ಕಳ್ಳಿ ಮೆಳೆದೊಡ್ಡಿ(ದಾ), ಬೊಮ್ಮನದೊಡ್ಡಿ(ದಾ).
22	22-ಮೆಣಸಗೆರೆ	ಮೆಣಸಗೆರೆ, ದೇವೇಗೌಡನದೊಡ್ಡಿ(ದಾ), ಬೊಪ್ಪಸಮುದ್ರ, ಮಡೇನಹಳ್ಳಿ, ತಿಟ್ಟಮಾರನ ಹಳ್ಳಿ(ದಾ), ತೊರೆಚಾಕನಹಳ್ಳಿ, ಅಜ್ಜಹಳ್ಳಿ, ಕಾರ್ಕಹಳ್ಳಿ.
23	23-ತೊರೆಬೊಮ್ಮನಹಳ್ಳಿ	ಎಸ್.ಬ.ಹೊನ್ನಲಗೆರೆ, ಹೆಚ್.ಹೊಸೂರು(ದಾ), ಎಸ್.ಬ. ಹಾಗಲಹಳ್ಳಿ, ಹೆಚ್.ಹೊಸಹಳ್ಳಿ(ದಾ), ಚಂದೂಪುರ(ದಾ), ತೊರೆ ಬೊಮ್ಮನಹಳ್ಳಿ, ಸುಣ್ಣದದೊಡ್ಡಿ(ದಾ), ಹೊನ್ನಾಯಕನಹಳ್ಳಿ, ಪುಟ್ಟೇಗೌಡನ ದೊಡ್ಡಿ(ದಾ), ಮುಡೀನಹಳ್ಳಿ.

ಮಂಡ್ಯ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>3-ಮಳವಳ್ಳಿ ತಾಲ್ಲೂಕು ಪಂಚಾಯತ್</b>		
1	<b>1-ಚಿಕ್ಕಮುಲಗೂಡು</b>	ಚಿಕ್ಕಮುಲಗೂಡು, ಕುರುಬನಪುರ(ದಾ), ವಡ್ಡರಕಾಲೋನಿ(ದಾ), ಅಣಸಾಲೆ, ರಾಮನಾಥಮೊಳೆ(ದಾ), ಭೀಮನಹಳ್ಳಿ, ಹಳ್ಳದ ಕೊಪ್ಪಲು(ದಾ), ಕಡಕನ ಕೊಪ್ಪಲು(ದಾ), ಮಿಕ್ಕರೆ, ಎಂ.ಕಾಗೇಪುರ(ದಾ), ರಾಮಂದೂರು, ಚುಂಚೇಗೌಡನ ಕೊಪ್ಪಲು(ದಾ), ಮಾಗನಹಳ್ಳಿ, ದೋರನಹಳ್ಳಿ, ವೀರಾಜಪುರ.
2	<b>2-ಕಿರುಗಾವಲು</b>	ಕಿರುಗಾವಲು, ಚಿಕ್ಕೇಗೌಡನದೊಡ್ಡಿ(ದಾ), ಬುಳ್ಳಿಕಂಪನ ದೊಡ್ಡಿ(ದಾ), ಬೆಂಡರವಾಡಿ, ದೇಶವಳ್ಳಿ.
3	<b>3-ಕಲ್ಕುಣಿ</b>	ಕಲ್ಕುಣಿ, ಪುಟ್ಟೇಗೌಡನಹುಂಡಿ(ದಾ), ದೊಡ್ಡೇಗೌಡನ ಕೊಪ್ಪಲು(ದಾ), ಚಿಕ್ಕಮಾಳಿಗೆ ಕೊಪ್ಪಲು(ದಾ), ಹೊನಗಾನಹಳ್ಳಿ.
4	<b>4-ಹಿಟ್ಟಿನಹಳ್ಳಿ</b>	ಹಿಟ್ಟಿನಹಳ್ಳಿ, ಹಿಟ್ಟಿನಹಳ್ಳಿ ಕೊಪ್ಪಲು(ದಾ), ಬುಡಕೇಗೌಡನ ದೊಡ್ಡಿ(ದಾ), ಮಾರ್ಕಾಲು, ಕೊದೇನಕೊಪ್ಪಲು(ದಾ), ಆಲದಹಳ್ಳಿ(ದಾ), ಜಡಗನಪುರ(ದಾ), ಬಂಡೂರು, ದಡದಪುರ(ದಾ), ಬಂಡೂರು ಕಾವಲ್(ಬೇ), ಸಸಿಯಾಲಪುರ, ಗಟ್ಟಿಕೊಪ್ಪಲು(ದಾ), ಗಾಣಿಗನಪುರ, ಕಲ್ಲಾರಪುರ, ಅಕ್ಕಮ್ಮನ ಕೊಪ್ಪಲು(ದಾ).
5	<b>5-ತಳಗವಾದಿ</b>	ತಳಗವಾದಿ, ದೇವೀಪುರ, ಜಯಚಾಮರಾಜಪುರ(ದಾ), ಟಿ.ಕಾಗೇಪುರ, ದುಗ್ಗನಹಳ್ಳಿ, ಮಾದಹಳ್ಳಿ, ಹಂಚೇಪುರ(ದಾ), ಮುದ್ದೇಗೌಡನ ದೊಡ್ಡಿ(ದಾ), ಹುಲ್ಲಾಗಾಲ.
6	<b>6-ನೆಲಮಾಕನಹಳ್ಳಿ</b>	ನೆಲಮಾಕನಹಳ್ಳಿ(ದಾ), ಹೊಂಬೇಗೌಡನದೊಡ್ಡಿ, ಬುಗತಗಹಳ್ಳಿ(ದಾ), ಅಪ್ಪುಗೌಡನ ಹಳ್ಳಿ(ಬೇ), ಕಾಳ ಕಂಪನದೊಡ್ಡಿ(ದಾ), ನೆಲ್ಲೂರು(ದಾ), ಗುಳಘಟ್ಟ, ಶೆಟ್ಟಿಹಳ್ಳಿ(ದಾ), ಮಾಗನೂರು ಕಾಲೋನಿ(ದಾ), ಮಾಗನೂರು, ಬಸವನಪುರ(ದಾ), ಕೋರಗಾಲ, ಕೊಪ್ಪಲು ಮೂಗನ, ಉಪ್ಪನಹಳ್ಳಿ.
7	<b>7-ನಿಡಘಟ್ಟ</b>	ನಿಡಘಟ್ಟ, ಕ್ಯಾತೇಗೌಡನದೊಡ್ಡಿ(ದಾ) ಚೋಳನಹಳ್ಳಿ(ದಾ), ಗಾಜನೂರು, ಸುಣ್ಣದದೊಡ್ಡಿ(ದಾ), ಗೌಡಗರೆ, ಕಂದೇಗಾಲ, ಮೊಳೆ ದೊಡ್ಡಿ(ದಾ), ಕಲ್ಕುಪೀರನಹಳ್ಳಿ, ಅಮ್ಮತೇಶ್ವರನ ಹಳ್ಳಿ, ಅಮ್ಮತೇಶ್ವರನ ಹಳ್ಳಿ ಕಾಲೋನಿ, ಅಂಕನಹಳ್ಳಿ.
8	<b>8-ಚೊಟ್ಟಿನಹಳ್ಳಿ</b>	ಚೊಟ್ಟಿನಹಳ್ಳಿ, ಚಿಕ್ಕನದೊಡ್ಡಿ(ದಾ), ಕೊನನಕೊಪ್ಪಲು(ದಾ), ಕೆಂಚನ ದೊಡ್ಡಿ(ದಾ), ಚಂದಹಳ್ಳಿ, ವರದರಾಜ ಸ್ವಾಮಿದೊಡ್ಡಿ(ದಾ), ನೆಟ್ಟಲ್, ಮಂಚನಾಪುರ, ಶಿಂಷಾಪುರ(ದಾ), ಪಂಡಿತಹಳ್ಳಿ, ಹೊಸ ದೊಡ್ಡಿ(ದಾ), ಬಾಚನ ಹಳ್ಳಿ, ಹಬ್ಬಣಿ, ದಾಸನದೊಡ್ಡಿಮಂಚನಹಳ್ಳಿ.
9	<b>9-ಹಾಡ್ಲಿ</b>	ಹಾಡ್ಲಿ, ಕಂಸಾಗರೆ, ಮೇಗಳಾಪುರ, ಕೊನನಪುರ, ನಡಕಲಪುರ, ನಂಜೇಗೌಡನದೊಡ್ಡಿ(ದಾ), ಆಲದಹಳ್ಳಿ, ತುರುಗನೂರು(ದಾ), ತಿಗಳರ ದೊಡ್ಡಿ, ಲಿಂಗಣಾಪುರ, ಅಟುವನಹಳ್ಳಿ, ಧನಗೂರು, ಕುರಿಸಾಕಾಣಿಕೆ ಕೇಂದ್ರ(ದಾ), ದಬ್ಬನಹಳ್ಳಿ, ಗ್ರಾಮದೇವತಪುರ.
10	<b>10-ಹುಸ್ಕೂರು</b>	ಯತ್ತಂಬಾಡಿ, ಹೊಸಪುರ, ಗೊಲ್ಲರದೊಡ್ಡಿ(ದಾ), ಮಜರಶಿವಪುರ(ಬೇ), ಬೆಳತೂರು, ಅಸಲಿ ಶಿವಪುರ(ಬೇ), ಕಾಳ ದೇವನಹಳ್ಳಿ(ಬೇ), ಅಂತರವಳ್ಳಿ, ದಡಮಹಳ್ಳಿ, ಕಿರಗಸೂರು(ಬೇ), ಹುಸ್ಕೂರು, ಅಪ್ಪಾಜಯ್ಯನ ದೊಡ್ಡಿ(ದಾ), ಕುಲುಮೆದೊಡ್ಡಿ(ದಾ), ಚಂದೂಪುರ(ಬೇ), ಹುಚ್ಚೇಗೌಡನದೊಡ್ಡಿ, ಸಿದ್ಧಾಪುರ.
11	<b>11-ಅಗಸನಪುರ</b>	ಅಗಸನಪುರ, ಜೋಗಿಪುರ, ಕೆಂಬೂತಗರೆ, ಅಣ್ಣಹಳ್ಳಿ(ದಾ), ಸಾಹಳ್ಳಿ, ಕೋಡಿಪುರ, ಹುಲ್ಲಹಳ್ಳಿ, ಬಾಣಗಹಳ್ಳಿ ಜನತಾ ಕಾಲೋನಿ, ಹುಲ್ಲೇಗಾಲ.
12	<b>12-ತೊರೆಕಾಡನಹಳ್ಳಿ</b>	ತೊರೆಕಾಡನಹಳ್ಳಿ, ಮಾರಗೌಡನಹಳ್ಳಿ, ಕುಂಟನದೊಡ್ಡಿ(ದಾ), ಹೆಗ್ಗೊಡಲು(ದಾ), ಓದು ಬಸವನದೊಡ್ಡಿ, ಎನ್.ಕೋಡಿಹಳ್ಳಿ, ಚಿಲ್ಲಾಪುರ, ವಿ.ಬಸಾಪುರ, ಕೋಡಿಪುರ(ಬೇ), ಡಿ.ಹಲಸಹಳ್ಳಿ, ಬಾಣ ಸುಮುದ್ರ(ದಾ), ಪುರದದೊಡ್ಡಿ, ಕದಂಬಪುರ(ಬೇ), ಕಗ್ಗಲೇಪುರ(ದಾ), ಕೊನ್ನಾಪುರ, ಚನ್ನೀಪುರ, ಬಸವನಪುರ.
13	<b>13-ಹಲಗೂರು</b>	ಹಲಗೂರು(ದಾ), ವಳಗರೆದೊಡ್ಡಿ, ಕೊನ್ನಾಪುರ(ದಾ), ದಳವಾಯಿ ಕೋಡಿಹಳ್ಳಿ, ಆಶಯನಗರ(ದಾ), ಹೊಟ್ಟೇಕುಳ್ಳೇಗೌಡನದೊಡ್ಡಿ(ದಾ), ಪಂಚನ ಕರೆ(ದಾ), ದೇವಿರಹಳ್ಳಿ, ಕಂಪಯ್ಯನದೊಡ್ಡಿ.

ಮಂಡ್ಯ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
14	14-ಬ್ಯಾಡರಹಳ್ಳಿ	ಬ್ಯಾಡರಹಳ್ಳಿ, ಹೊಸದೊಡ್ಡಿ(ಲಂಬಾಣಿಗರದೊಡ್ಡಿ)(ದಾ), ಕರಲ ಕಟ್ಟೆ(ದಾ), ದಾಳನಕಟ್ಟೆ, ಸೊಲಬ, ಮುತ್ತಾಳಕಟ್ಟೆ, ಬೂದಿ ದೊಡ್ಡಿ(ದಾ), ಕೃಷ್ಣೇಗೌಡನದೊಡ್ಡಿ(ದಾ), ಸೋಲಿಗರದೊಡ್ಡಿ(ದಾ) ಬಸವೇಗೌಡನ ದೊಡ್ಡಿ(ದಾ), ಗಾಣಾಳು, ಗಾಣಾಳು ಹೊಸ ದೊಡ್ಡಿ(ದಾ) ಕರಿಗೌಡನದೊಡ್ಡಿ(ದಾ), ಬೀರೋಟ(ದಾ), ಬೀರಪ್ಪನ ದೊಡ್ಡಿ(ದಾ), ಕಂಚಾ ಬೋಯಿದೊಡ್ಡಿ(ದಾ), ಮರಿಗೌಡನ ದೊಡ್ಡಿ(ದಾ), ಮರಿಜೋಗಿದೊಡ್ಡಿ(ದಾ), ಕೊದಲಯ್ಯನ ದೊಡ್ಡಿ(ದಾ), ತಗಡಯ್ಯನ ದೊಡ್ಡಿ(ದಾ), ಗೊಳಿಗೌಡನ ದೊಡ್ಡಿ(ದಾ), ಮಾಸ್ತುರೊಡ್ಡಿ(ದಾ), ಕೊನ್ನಾಪುರದ ದೊಡ್ಡಿ(ದಾ), ಬ್ಯಾಲದಮರದ ದೊಡ್ಡಿ(ದಾ), ಶಕುನಿ ದೊಡ್ಡಿ(ದಾ), ಗೊಲ್ಲರಹಳ್ಳಿ, ನಂಜಾಪುರ, ಹಲಗನ ದೊಡ್ಡಿ(ಬೇ), ದೊಡ್ಡ ಯಲಚಗರೆ, ಚಿಕ್ಕಯಲಚಗರೆ, ಮಡಹಳ್ಳಿ, ಮೊಟ್ಟೆ ದೊಡ್ಡಿ(ದಾ), ಮುತ್ತತ್ತಿ, ಭೀಮೇಶ್ವರಿ(ದಾ), ಮಜ್ಜಿಗೆಮಲ್ಲನ ಹಟ್ಟಿ(ಬೇ), ತಾಳವಾಡಿ(ಬೇ), ಬಸವನ ಬೆಟ್ಟ ಫಾರಸ್ವ(ಬೇ), ಹಲಗಾಪುರ, ಹೆಚ್.ಬಸಾಪುರ, ಹಗಾದೂರು, ಗುಂಡಾಪುರ, ಬಸವನಹಳ್ಳಿ, ನಂದೀ ಪುರ, ಶಿವನಹಳ್ಳಿ(ಬೇ).
15	15-ನಿಟ್ಟೂರು	ನಿಟ್ಟೂರು, ನಿಟ್ಟೂರುಹೊಸದೊಡ್ಡಿ(ದಾ), ಕುಂಬೆಗೌಡನದೊಡ್ಡಿ(ದಾ), ಅಂಕನಹಳ್ಳಿ, ಬುಯ್ಯನದೊಡ್ಡಿ, ಬುಯ್ಯನದೊಡ್ಡಿ ಹೊಸೂರು, ಎನ್.ಹಲಸಹಳ್ಳಿ, ಸಾಗ್ಯಸರಗೂರು(ದಾ), ಹೊನ್ನೇಮರದದೊಡ್ಡಿ(ದಾ), ಸಿದ್ಧಾಪುರ ಕಾಲೋನಿ(ದಾ), ಸಾವಂದಿಪುರ, ಬಾಳೆಹೊನ್ನಿಗ, ಭೀಮನ ದೊಡ್ಡಿ(ದಾ), ಲಿಂಗಪಟ್ಟಣ, ನರೀಪುರ(ದಾ) ಮೂಗೇಗೌಡನ ದೊಡ್ಡಿ(ದಾ), ಹಂಡನಹಳ್ಳಿ, ಕುಂತೂರು, ವೀರಾಜಿತಿಮ್ಮನ ದೊಡ್ಡಿ(ಬೇ), ಜೂಗನ ಹಳ್ಳಿ, ವಡ್ಡರದೊಡ್ಡಿ(ದಾ), ಬೆನುಮನ ಹಳ್ಳಿ(ದಾ), ದೊಡ್ಡೇಗೌಡನ ದೊಡ್ಡಿ(ದಾ), ಕರಡಹಳ್ಳಿ.
16	16-ರಾಗಿಬೊಮ್ಮನಹಳ್ಳಿ	ರಾಗಿಬೊಮ್ಮನಹಳ್ಳಿ, ಹುಚ್ಚನದೊಡ್ಡಿ(ದಾ), ಯಮದೂರು, ಯಮದೂರು ಕಾವಲು(ಬೇ), ಹಂಗಾಪುರ, ಗಣಗನೂರು, ವಡಕೇಪುರ(ದಾ), ಅವೇರಹಳ್ಳಿ, ಮಾರೇಹಳ್ಳಿ, ಬಿಟ್ಟುಗ್ರಾಮಾಂತರ(ದಾ), ಬೂಸೇಗೌಡನ ದೊಡ್ಡಿ, ನಾಗೇಗೌಡನ ದೊಡ್ಡಿ(ದಾ), ವಡ್ಡರಹಳ್ಳಿ(ದಾ), ಅಣ್ಣೇಕೊಪ್ಪಲು, ಚನ್ನೇಗೌಡನ ದೊಡ್ಡಿ(ದಾ), ಮಳವಳ್ಳಿ ಗ್ರಾಮಾಂತರ(ದಾ), ಅಂಚೇದೊಡ್ಡಿ, ತಮ್ಮಡಹಳ್ಳಿ(ದಾ), ದೇವಲಿಂಗಣಾ ಪುರ(ಬೇ).
17	17-ಸುಜ್ಜಲೂರು	ಸುಜ್ಜಲೂರು, ಸಂಶೆಟ್ಟಿಪುರ(ದಾ), ನಂಜೇಗೌಡನದೊಡ್ಡಿ(ದಾ), ಚನ್ನಪಿಳ್ಳೆ ಕೊಪ್ಪಲು(ದಾ), ಹೂವಿನ ಕೊಪ್ಪಲು, ನೇಣನೂರು, ಕಬ್ಬೆಪುರ(ಬೇ), ಬಸವನಹಳ್ಳಿ(ಬೇ), ಹಣಕೊಳ, ಹೂವಿನ ಕೊಪ್ಪಲು, ಮಲಿಯೂರು, ಉಪ್ಪಲಗೇರಿಕೊಪ್ಪಲು(ದಾ), ನಲ್ಲಿಗರೆ(ದಾ), ದೊಡ್ಡ ಬೂವಳ್ಳಿ.
18	18-ಕ್ಯಾತನಹಳ್ಳಿ	ಕ್ಯಾತನಹಳ್ಳಿ, ರಾವಣಿ, ಲಕ್ಕಿಪುರದದೊಡ್ಡಿ(ದಾ), ಮಲ್ಲಿನಾಥಪುರ, ಕಗ್ಗಲ, ಕುಂದೂರು, ಮಲಗಲಿ, ಕೆ.ನಾರಾಯಣಪುರ(ದಾ), ತಿಗಡಹಳ್ಳಿ, ಕೊಣನ ಕೊಪ್ಪಲು(ದಾ), ತಂಕಹಳ್ಳಿ, ಶಿರಮಹಳ್ಳಿ, ಕಂಚುಗಹಳ್ಳಿ.
19	19-ಬೆಳಕವಾಡಿ	ಬೆಳಕವಾಡಿ, ಬೆಳಕವಾಡಿಗ್ರಾಮಾಂತರ, ಬನ್ನಿತಾಳೇ ಕೊಪ್ಪಲು(ದಾ), ಅಂತರಾಯನ ಪುರದದೊಡ್ಡಿ(ದಾ), ಜವನಗಹಳ್ಳಿ(ದಾ), ಮಲ್ಲಿ ಕ್ಯಾತನಹಳ್ಳಿ, ಶಿವನಸಮುದ್ರ(ದಾ), ಹೊಸಹಳ್ಳಿ.
20	20-ಬಿ.ಜಿ.ಪುರ	ಬೊಪ್ಪೇಗೌಡನಪುರ, ಉತ್ತೂರು(ದಾ), ದ್ಯಾವಪಟ್ಟಣ, ನಂಜನಾಯನ ಪುರ, ಕೊಡಗಹಳ್ಳಿ, ಮುಟ್ಟನಹಳ್ಳಿ, ಕಿರಗಸೂರು, ಹೊನಗಾನ ಹಳ್ಳಿ(ದಾ), ಕಗ್ಗಲಿಪುರ, ಹಳ್ಳದಾಸನಹಳ್ಳಿ, ವಾಸುವಳ್ಳಿ, ಒಕ್ಕರಹಳ್ಳಿ, ಸರಗೂರು, ಅಗಸರದೊಡ್ಡಿ(ದಾ), ಐನೋರಹುಂಡಿ(ದಾ), ಹಾಲುಗಟ್ಟೆ ಕೊಪ್ಪಲು(ದಾ), ಕದಬಹಳ್ಳಿ(ಬೇ), ಕಲ್ಯಾಣಿಕೊಪ್ಪಲು(ದಾ), ಉಡಾಫೆ ಬೂಹಳ್ಳಿ(ಬೇ), ಕಣಿಕಹಳ್ಳಿ, ಮಂಚನ ಕೊಪ್ಪಲು(ದಾ).
21	21-ಪೂರಿಗಾಲಿ	ಪೂರಿಗಾಲಿ, ಅಕ್ಕಮಲ್ಲನಹುಂಡಿ(ದಾ), ಚಿಕ್ಕಬಾಗಿಲು, ಚಿಕ್ಕಬಾಗಿಲು ಹಂತ(ಬೇ), ಹುಲ್ಲಂಬಳ್ಳಿ, ಮರಳಹಳ್ಳಿ(ಬೇ), ಸೂರ್ಕಹಳ್ಳಿ, ಸೋಮನ ಹಳ್ಳಿ, ಬಿಳಿಜಗಲಿಮೋಳೆ(ದಾ), ಬಳ್ಳಗರೆ, ಹಾನವಾಡಿ.

ಮಂಡ್ಯ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
4-ಪಾಂಡವಪುರ ತಾಲ್ಲೂಕು ಪಂಚಾಯತ್		
1	1-ಮೇಲುಕೋಟೆ	ಮೇಲುಕೋಟೆ, ಪಿ.ಹೊಸಹಳ್ಳಿ, ಬಳ್ಳಿಪಟ್ಟಣ, ಎಂ.ಬಾರಮ್ಮನ ಕೊಪ್ಪಲು(ದಾ), ತಾಳಕೆರೆ, ಚಲ್ಲರಹಳ್ಳಿ ಕೊಪ್ಪಲು(ದಾ), ಜಿ.ಸಂಗಾಪುರ, ಗುಜುಗೋನಹಳ್ಳಿ, ಕನಗೋನಹಳ್ಳಿ, ಅಂದಾನಿಗೌಡನ ಕೊಪ್ಪಲು(ದಾ), ಪಗಡಕಲ್ಲಹಳ್ಳಿ, ಬಿ.ಕೊಡಗಹಳ್ಳಿ, ನರಣಾಪುರ, ಮದೇನಹಳ್ಳಿ, ರಾಂಪುರ, ಕದಲಗೆರೆ, ಲಕ್ಷ್ಮೀಪುರ(ದಾ), ದೊಡ್ಡಪಟ್ಟಣ, ಗರುಡಾಪುರ, ಕಾಡೇನಹಳ್ಳಿ, ಹೆಗ್ಗಡ ಹಳ್ಳಿ(ದಾ).
2	2-ಜಕ್ಕನಹಳ್ಳಿ	ಜಕ್ಕನಹಳ್ಳಿ, ನ್ಯಾಮನಹಳ್ಳಿ, ಕಜ್ಜಿ ಕೊಪ್ಪಲು, ಅಮ್ಮತಿ, ಶಂಭೂನಹಳ್ಳಿ, ಬೋರಾಪುರ, ಅರಕನಕೆರೆ, ಸಂಗಾಪುರ, ದೇವರಹಳ್ಳಿ, ನರಹಳ್ಳಿ, ಬೋಳೇನಹಳ್ಳಿ, ಮೇನಾಗರ, ಹಳ್ಳೇಬೀಡು, ಕಂಚನಹಳ್ಳಿ(ಬೆ), ಚೀಕನ ಹಳ್ಳಿ(ದಾ), ಮೂಡಲ ಕೊಪ್ಪಲು(ದಾ).
3	3-ಸುಂಕಾತೊಣ್ಣೂರು	ಸುಂಕಾತೊಣ್ಣೂರು, ಕಾಳೇನಹಳ್ಳಿ, ನಲ್ಲಹಳ್ಳಿ, ಈರೇಗೌಡನ ಕೊಪ್ಪಲು(ದಾ), ಎಸ್. ಕೊಡಗಹಳ್ಳಿ, ಅತ್ತಿಗಾನಹಳ್ಳಿ, ನಹರು ಕಾಲೋನಿ(ದಾ), ಆನುವಾಳು, ಮಾಡರಹಳ್ಳಿ.
4	4-ಮಾಣಿಕ್ಯನಹಳ್ಳಿ	ಮಾಣಿಕ್ಯನಹಳ್ಳಿ, ತೋಪೇಗೌಡನ ಕೊಪ್ಪಲು(ದಾ), ಸಿಂಗ್ರೇಗೌಡನ ಕೊಪ್ಪಲು(ದಾ), ಬೆಳ್ಳಾಳೆ, ಎಂ.ಶೆಟ್ಟಹಳ್ಳಿ, ಜಿ.ಶೆಟ್ಟಹಳ್ಳಿ, ಕುಪ್ಪಹಳ್ಳಿ, ಗೌಡಗೆರೆ, ಚಿಟ್ಟನಹಳ್ಳಿ, ಅನೂನಹಳ್ಳಿ, ಶೀರನಹಳ್ಳಿ(ಬೆ), ಹೊಸಕೋಟೆ.
5	5-ನಾರಾಯಣಪುರ	ನಾರಾಯಣಪುರ, ವೆಳಗೆರೆದೇವರಹಳ್ಳಿ, ಹೊಸಹಳ್ಳಿ, ನಾಗೇಗೌಡನ ಕೊಪ್ಪಲು(ದಾ), ಮಾರ್ಮಹಳ್ಳಿ, ಸಿಂಗಾಪುರ, ನಳ್ಳೇನಹಳ್ಳಿ, ಹುಳಿಗೆರೆ, ಕಾಮನಾಯಕನಹಳ್ಳಿ, ಕಡಬಾ, ಜವರೇಗೌಡನ ಕೊಪ್ಪಲು(ದಾ), ಕೋಡಾಲ, ದೊಡ್ಡೇಗೌಡನ ಕೊಪ್ಪಲು(ದಾ), ದೇವೇಗೌಡನ ಕೊಪ್ಪಲು(ದಾ), ಎರೇಗೌಡನಹಳ್ಳಿ, ಮಾರಾರಿ ಕೊಪ್ಪಲು(ದಾ), ಸಣಬಾ, ಸಣಬಾ ಹೊಸ ಬಡಾವಣೆ(ದಾ), ಸಣಬದ ಕೊಪ್ಪಲು(ದಾ), ನೀಲನಹಳ್ಳಿ.
6	6-ಲಕ್ಷ್ಮೀಸಾಗರ	ಲಕ್ಷ್ಮೀಸಾಗರ, ಮಹದೇಶ್ವರಪುರ, ಬೀರನಹಳ್ಳಿ(ಬೇ), ರಂಗಾಪುರ(ಬೇ), ತಿರುಮಲಾಪುರ, ತೊಣ್ಣೂರು, ಪಟ್ಟಣಗೆರೆ, ದೇಶವಳ್ಳಿ, ದೇವ ರಾಯಪಟ್ಟಣ(ಬೇ), ಇಂಗಲಕುಪ್ಪೆ, ಕಂಚನಹಳ್ಳಿ, ಸಂಕನಹಳ್ಳಿ, ಚಂದ್ರ.
7	7-ತಿರುಮಲಸಾಗರಭತ್ತ	ತಿರುಮಲಸಾಗರಭತ್ತ, ಕೆ.ಹೊಸೂರು, ರಂಗನಕೊಪ್ಪಲು(ಬೇ), ಬಿಜ್ಜನಹಳ್ಳಿ, ವಡ್ಡೂರಹಳ್ಳಿ, ಪುರುಷನಕೊಪ್ಪಲು(ಬೇ), ಹುಲೆರೆ ಕೊಪ್ಪಲು, ಕುರುಬರ ಬೆಟ್ಟಹಳ್ಳಿ, ಚಾಗಶೆಟ್ಟಹಳ್ಳಿ, ಎಂ.ಬೆಟ್ಟಹಳ್ಳಿ, ಹುಲೆರೆ, ಡಾಮಡಹಳ್ಳಿ, ಶಂಭೂನಹಳ್ಳಿ.
8	8-ಚಿನಕುರಳಿ	ಇಳ್ಳೇನಹಳ್ಳಿ, ಕಾಳೇಗೌಡನ ಕೊಪ್ಪಲು(ದಾ), ಮೊಳ್ಳೇನಹಳ್ಳಿ, ಬೋರೇಮೇಗಲ ಕೊಪ್ಪಲು(ದಾ), ಕನಗನಹಳ್ಳಿ, ಅಂಕೇಗೌಡನ ಕೊಪ್ಪಲು(ದಾ), ಮೊರಸನಹಳ್ಳಿ, ಕುರುಬರ ಮಂಚನಹಳ್ಳಿ, ಅಶೋಕ ನಗರ(ದಾ), ಚಿನಕುರಳಿ, ಬ್ಯಾಟರಾಯನಕೊಪ್ಪಲು(ದಾ), ದೊಡ್ಡ ಬೋಗನ ಹಳ್ಳಿ(ದಾ), ಚಿಕ್ಕಬೋಗನಹಳ್ಳಿ, ಲಿಂಗಾಪುರ, ಹಸನ್ ಪುರ(ದಾ), ಹೊನಗಾನಹಳ್ಳಿ, ಕುರುಬರಮಲ್ಲೇನಹಳ್ಳಿ.
9	9-ಗುಮ್ಮನಹಳ್ಳಿ	ಗುಮ್ಮನಹಳ್ಳಿ, ಕುಂಬಾರ ಕೊಪ್ಪಲು(ದಾ), ಹೊಸೂರು(ದಾ), ಚೌಕನಹಳ್ಳಿ(ಬೇ), ಮೂಡನಹಳ್ಳಿ(ಬೇ), ಬಸವನಗುಡಿ ಕೊಪ್ಪಲು(ದಾ), ಹೊನ್ನನಹಳ್ಳಿ(ದಾ), ಹೆಳವರಕೊಪ್ಪಲು(ದಾ), ಹುಣಸೇಕಟ್ಟೆ ಕೊಪ್ಪಲು(ದಾ), ರಾಗಿಮುದ್ದನ ಹಳ್ಳಿ(ದಾ), ಕಣಿವೆ ಕೊಪ್ಪಲು, ಶೀಂಢ ಬೋಗನ ಹಳ್ಳಿ(ದಾ), ಮಾಡರಹಳ್ಳಿ(ಬೇ), ಬೇಬಿ, ಬೇಬಿಬೆಟ್ಟದಕಾವಲು, ಅಲ್ಪಹಳ್ಳಿ, ಕಾವೇರಿಪುರ (ವಡ್ಡೂರುಗುಡಿಸಲು)(ದಾ).
10	10-ಬನ್ನಂಗಾಡಿ	ಬಿಂಡಹಳ್ಳಿ, ಹೊಸಯರಗನಹಳ್ಳಿ(ದಾ), ಗಿರಿಯಾರಹಳ್ಳಿ, ಕೆಂಪೇಗೌಡನ ಕೊಪ್ಪಲು(ದಾ), ಅಂತನಹಳ್ಳಿ, ಬನ್ನಂಗಾಡಿ, ವೆಳಲೇಕಟ್ಟೆ ಕೊಪ್ಪಲು, ಡಿಂಕಾ ಶೆಟ್ಟಹಳ್ಳಿ, ಶೆಟ್ಟಹಳ್ಳಿ ಕಾವಲು(ಬೇ), ಡಿಂಕಾ, ಡಿಂಕಾ ಕಾವಲು(ಬೇ), ಮಲ್ಲಿಗೆರೆ, ಮಲ್ಲಿಗೆರೆಕಾವಲ್, ಹಳ್ಳೇ ಸಾಯಪನ ಹಳ್ಳಿ(ದಾ), ಹೊಸಸಾಯಪನಹಳ್ಳಿ(ದಾ), ಸುಂಡಹಳ್ಳಿ, ಕಗ್ಗಲಿ ಪುರ(ಬೇ), ಬಿಂಡಹಳ್ಳಿಕಾವಲು(ಬೇ), ಮೊಳ್ಳೇಸಂದ್ರ(ಬೇ), ಹೊಸಕೋಟೆ ಅಂತ(ಬೇ).



ಮಂಡ್ಯ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
11	11-ಕಟ್ಟೇರಿ	ಹಾಗನಹಳ್ಳಿ, ಕಟ್ಟೇರಿ, ಹೊಸಕನ್ನಂಬಾಡಿ(ದಾ), ಬಸ್ಸಿಹಳ್ಳಿ, ಕನ್ನಂಬಾಡಿ(ಬೇ), ಚಿಕ್ಕಯಾರ ಹಳ್ಳಿ, ನಾರ್ಥಬ್ಯಾಂಕ್(ದಾ), ದುದ್ದು ಫಟ್ಟಿ(ಬೇ), ಕಟ್ಟೇರಿ ನಾಲಾ(ಬೇ), ಸೀತಾಪುರ.
12	12-ಅರಳಕುಪ್ಪೆ	ಅರಳಕುಪ್ಪೆ, ಹೊಸಕೊಪ್ಪಲು(ಬೇ), ಅರಳಕುಪ್ಪೆನಾಲಾ(ಬೇ), ಜಾಗಟೇ ಮಲ್ಲೇನಹಳ್ಳಿ, ಶ್ಯಾದನಹಳ್ಳಿ, ಮೊಳ್ಳೇನಹಳ್ಳಿ(ಬೇ), ಎಲೆಕರೆ, ಹರವು.
13	13-ಕ್ಯಾತನಹಳ್ಳಿ	ಕ್ಯಾತನಹಳ್ಳಿ, ಉಕ್ಕಡ, ಬ್ಯಾಟಿತಿಮ್ಮನ ಕೊಪ್ಪಲು(ದಾ), ಪುಟ್ಟಯ್ಯನ ಕೊಪ್ಪಲು(ಬೇ), ಮಂಚನಹಳ್ಳಿ, ಎಣ್ಣೆಹೊಳೆ ಕೊಪ್ಪಲು, ಚಲುವರಸನ ಕೊಪ್ಪಲು.
14	14-ಕೆನ್ನಾಳು	ಕೆನ್ನಾಳು, ಕೆನ್ನಾಳು ರೈಲ್ವೆನಿಲ್ದಾಣ(ದಾ), ಜಯಂತಿನಗರ(ದಾ), ಮೂಗೂರು ಕೊಪ್ಪಲು(ದಾ), ಹರಳಹಳ್ಳಿ, ವಿಶ್ವೇಶ್ವರನಗರ(ದಾ), ಹೌಸಿಂಗ್ ಬೋರ್ಡ್ ಕಾಲೋನಿ(ದಾ).
15	15-ಚಿಕ್ಕಾಡ	ಪಟ್ಟಸೋಮನಹಳ್ಳಿ, ಮಡಿಕಪಟ್ಟಣ, ಚಿಕ್ಕಾಡ, ದೇವೇಗೌಡನ ಕೊಪ್ಪಲು(ದಾ), ತ್ಯಾವಡ ಹಳ್ಳಿ(ಬೇ), ಕಾಚೇನಹಳ್ಳಿ(ಬೇ), ಚಿಕ್ಕಮರಳಿ, ನುಗ್ಗಹಳ್ಳಿ, ಕನಗನಮರಡಿ.
16	16-ಹಿರೇಮರಳಿ	ಬಳ್ಳೇಅತ್ತಿಗುಪ್ಪೆ, ಬಿಟ್ಟನಾಯ್ಕನಹಳ್ಳಿ(ಬೇ), ಹಿರೇಮರಳಿ, ಮಟ್ಟಗರೆ(ಬೇ), ಬೇವಿನಕುಪ್ಪೆ, ಮೇಗಲಕೊಪ್ಪಲು(ದಾ), ಬನಘಟ್ಟ, ಗಾಣದ ಹೊಸೂರು, ಕೋರನಹಳ್ಳಿ(ಬೇ).
17	17-ದೊಡ್ಡಬ್ಯಾಡರಹಳ್ಳಿ	ಅಗಟಹಳ್ಳಿ, ಚಿಕ್ಕಬ್ಯಾಡರಹಳ್ಳಿ, ತಿಮ್ಮನ ಕೊಪ್ಪಲು(ದಾ), ತಿರುಮಲಾ ಪುರ, ದೊಡ್ಡಬ್ಯಾಡರಹಳ್ಳಿ, ತಾಳಶಾಸನ, ವದೇಸಮುದ್ರ, ಚಿಕ್ಕ ಕೊಪ್ಪಲು(ದಾ), ದೊಡ್ಡ ಕೊಪ್ಪಲು(ದಾ), ಕುರಹಟ್ಟಿ, ಹಗ್ಗಡಹಳ್ಳಿ(ದಾ).
5-ಶ್ರೀರಂಗಪಟ್ಟಣ ತಾಲ್ಲೂಕು ಪಂಚಾಯತ್		
1	1-ನೆಲಮನೆ	ದರಸಗುಪ್ಪೆ, ಆರತಿಉಕ್ಕಡ(ದಾ), ಮಾಕನ ಕೊಪ್ಪಲು, ಅಚ್ಚಪ್ಪನ ಕೊಪ್ಪಲು, ರಾಂಪುರ, ಲಾಲಿಪಾಳ್ಯ, ದೊಡ್ಡೇಗೌಡನ ಕೊಪ್ಪಲು, ಅಗ್ರಹಾರ, ಕಡತನಾಳು, ನೆಲಮನೆ, ಹನುಮಂತನಗರ(ದಾ), ಕಂಪೇಗೌಡನ ಕೊಪ್ಪಲು, ಚಿಂದಗಿರಿ ಕೊಪ್ಪಲು.
2	2-ಕೆ.ಶೆಟ್ಟಹಳ್ಳಿ	ಕೆ.ಶೆಟ್ಟಹಳ್ಳಿ, ಗೌರಿಪುರ(ದಾ), ಗರುಡನ ಉಕ್ಕಡ(ದಾ), ಶ್ರೀನಿವಾಸ ಅಗ್ರಹಾರ, ಕಳ್ಳಿ ಕೊಪ್ಪಲು, ಎಂ.ಶೆಟ್ಟಹಳ್ಳಿ, ಬಲ್ಲೇನಹಳ್ಳಿ, ಕೂಡಲ ಕುಪ್ಪೆ.
3	3-ಟಿ.ಎಂ.ಹೊಸೂರು	ಟಿ.ಎಂ.ಹೊಸೂರು, ನಾಗರಘಟ್ಟ, ನಾಗರಘಟ್ಟ ಕಾವಲ್(ಬೇ), ಕಾಳೇನಹಳ್ಳಿ, ಗೌಡಹಳ್ಳಿ, ಜಕ್ಕನಹಳ್ಳಿ, ಚನ್ನನಕರೆ, ಶ್ರೀರಾಂಪುರ, ಸಬ್ಬನಕುಪ್ಪೆ, ಚಿನ್ನೇನಹಳ್ಳಿ, ಮಲ್ಲೇಗೌಡನಕೊಪ್ಪಲು(ದಾ), ಗಣಂಗೂರು, ಸಿದ್ಧಾಪುರ, ಕೋಡಿಶೆಟ್ಟಪುರ.
4	4-ಮುಂಡಗದೊರೆ	ಮುಂಡಗದೊರೆ, ಬಸವನಪುರ, ಚಿಕ್ಕಪಾಳ್ಯ(ದಾ), ದೊಡ್ಡ ಪಾಳ್ಯ(ದಾ), ಅಲ್ಲಾಪಟ್ಟಣ, ಹಂಗರಹಳ್ಳಿ, ವಡಿಯಾಂಡಹಳ್ಳಿ, ಶಾಂತಿ ಕೊಪ್ಪಲು(ದಾ), ಗೊಬ್ಬರಗಾಲ, ಚಿನ್ನನಾಯ್ಕನಹಳ್ಳಿ, ಮರಳಗಾಲ, ಮರಳಗಾಲ ದೊಡ್ಡಿ, ನೀಲನ ಕೊಪ್ಪಲು.
5	5-ಕೊಡಿಯಾಲ	ಕೊಡಿಯಾಲ, ಪೀಹಳ್ಳಿ, ಆಲದಹಳ್ಳಿ, ದೊಡ್ಡಹಾರೋಹಳ್ಳಿ, ಹುಣಸನಹಳ್ಳಿ, ಚೊಟ್ಟನಹಳ್ಳಿ, ಬನ್ನಹಳ್ಳಿ, ಬೆಟ್ಟಹಳ್ಳಿ.
6	6-ತಡಗವಾಡಿ	ತಡಗವಾಡಿ, ಚಿಕ್ಕಹಾರೋಹಳ್ಳಿ, ಪರಮಾಡಹಳ್ಳಿ(ಬೇ), ಗರಕಹಳ್ಳಿ, ದಮ್ಮನ ಹಳ್ಳಿ(ಬೇ), ಹುಂಜನಕರೆ(ಬೇ), ಆಲಗೂಡು, ಆಲಗೂಡು ಕಾವಲ್(ಬೇ), ಮೊಳ್ಳೇನಹಳ್ಳಿ, ಬಳ್ಳೇಕರೆ, ಮಾಡರಹಳ್ಳಿ, ಗಂಡೆಹೊಸಹಳ್ಳಿ.
7	7-ಅರಕರೆ	ಅರಕರೆ, ಮಂಡ್ಯನ ಕೊಪ್ಪಲು(ದಾ), ಚಿಂದೇಗೌಡನ ಕೊಪ್ಪಲು(ದಾ).
8	8-ಗಾಮನಹಳ್ಳಿ	ಗಾಮನಹಳ್ಳಿ, ಮಾರಸಿಂಗನಹಳ್ಳಿ(ದಾ), ಕೆರೆಮೇಗಲ ಕೊಪ್ಪಲು(ದಾ), ದೇವರಗುಡ್ಡನ ಕೊಪ್ಪಲು(ದಾ), ಕೊರಮೇಗೌಡಕೊಪ್ಪಲು(ದಾ), ಎ.ಕೆ. ಕೊಪ್ಪಲು(ದಾ), ಕಾಲ್ಕೆರೆ(ದಾ), ನೇರಳೆಕರೆ, ವಿರಲಾಪುರ(ಬೇ).



ಮಂಡ್ಯ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
9	9-ಕಿರಂಗೂರು	ಕಿರಂಗೂರು, ಬಾಬುರಾಯನ ಕೊಪ್ಪಲು(ದಾ), ಮಿಣಜಿಬೋರನ ಕೊಪ್ಪಲು(ದಾ), ಕೆಂಗಾರಕೊಪ್ಪಲು, ಕಪರನಕೊಪ್ಪಲು(ದಾ), ಬ್ರಹ್ಮಪುರ, ಬೊಮ್ಮೂರು ಅಗ್ರಹಾರ.
10	10-ಮಹದೇವಪುರ	ಮಹದೇವಪುರ, ತರೀಪುರ, ಬಿದರಹಳ್ಳಿ.
11	11-ನಗುವನಹಳ್ಳಿ	ನಗುವನಹಳ್ಳಿ, ನಗುವನಹಳ್ಳಿ, ಕಾಲೋನಿ, ರಾಜೀವ್ ಗಾಂಧಿ ನಗರ, ಚಂದಗಾಲು, ಬೆಳವಾಡಿ, ಮೇಳಾಪುರ, ಕೃಷ್ಣಾಪುರ, ಹಂಪಾಪುರ, ಹೊಸೂರು, ಇಂದಿರಾನಗರ, ನಾಗಯ್ಯನ ಹುಂಡಿ.
12	12-ಚಿಕ್ಕ ಅಂಕನಹಳ್ಳಿ	ಚಿಕ್ಕ ಅಂಕನಹಳ್ಳಿ, ದೊಡ್ಡ ಅಂಕನಹಳ್ಳಿ, ಹುರುಳಿಕ್ಕಾತನಹಳ್ಳಿ, ಬೊಂತಗಹಳ್ಳಿ, ಸುಗ್ಗನಹಳ್ಳಿ, ಕೊಕ್ಕರೆಹುಂಡಿ(ಬೇ), ಕೆಮ್ಮಣ್ಣುಪುರ, ಹೆಬ್ಬಾಡಿ, ಹೆಬ್ಬಾಡಿ ಹುಂಡಿ, ಚನ್ನಹಳ್ಳಿ.
13	13-ಪಾಲಹಳ್ಳಿ	ಪಾಲಹಳ್ಳಿ, ಕರಿಮಂರಿ(ದಾ), ಕೆಂಪಲಿಂಗಾಪುರ(ದಾ), ಹೊಸಹಳ್ಳಿ, ಕಾರೇಕುರ.
14	14-ಬೆಳಗೊಳ	ಬೆಳಗೊಳ, ಹೊಸಆನಂದೂರು(ದಾ), ಬಲಮುರಿ(ಬೇ), ಎಡ ತಿಟ್ಟು(ಬೇ).
15	15-ಹುಲಿಕೆರೆ	ಹುಲಿಕೆರೆ, ಹೊಸ ಉಂಡವಾಡಿ(ದಾ), ಅವ್ವೇರಹಳ್ಳಿ(ಬೇ), ಕುಪ್ಪೇ ದಡ(ಬೇ), ಬಸ್ತೀಪುರ, ಬೀಚನಕುಪ್ಪೆ, ಹೊಂಗಹಳ್ಳಿ, ಜಕ್ಕನಕುಪ್ಪೆ, ಮೊಗರಹಳ್ಳಿ, ಅಣಗಹಳ್ಳಿ(ಬೇ), ಪುರ(ಬೇ).
16	16-ಕೃಷ್ಣರಾಜಸಾಗರ	ಕೃಷ್ಣರಾಜಸಾಗರ, ಮಜ್ಜಿಗೆಪುರ.
<b>6-ನಾಗಮಂಗಲ ತಾಲ್ಲೂಕು ಪಂಚಾಯತ್</b>		
1	1-ಚುಂಚನಹಳ್ಳಿ	ಚುಂಚನಹಳ್ಳಿ, ಚುಂಚನಹಳ್ಳಿ, ಪಾಳ್ಯ(ದಾ), ವಡರಹಟ್ಟಿ(ದಾ), ಗಂಗಾಧರನಗರ(ದಾ), ಬ್ಯಾಲದಕೆರೆ, ಕುಂಬಾರಪಾಳ್ಯ(ದಾ), ಮುದಿಗೆರೆ, ಜಿ.ನಾಗತಿಹಳ್ಳಿ, ಬಾಣನಹಳ್ಳಿ, ಅಂಬಲ ಜೀರಹಳ್ಳಿ, ಭಕ್ತನಾಥಪುರ(ದಾ), ಅಂಬಲಜೀರಹಳ್ಳಿ, ಕಾಲೋನಿ(ದಾ), ಯಲಚೀಕೆರೆ, ಆರಣಿ, ಕಂಚನಹಳ್ಳಿ, ಚಂದ್ರ ಶೇಖರಪುರ(ದಾ), ಚಂದನಹಳ್ಳಿ, ಹೆಳವರ ಹಟ್ಟಿ(ದಾ), ಬಣ್ಣದಹಳ್ಳಿ, ಚಬ್ಬನಹಳ್ಳಿ, ಕೊಕ್ಕರೆಹೊಸಹಳ್ಳಿ, ಮಂಚೇನಹಳ್ಳಿ.
2	2-ಯಲ್ಲಾದಹಳ್ಳಿ	ಚಾಕೇನಹಳ್ಳಿ, ಹುಳ್ಳೇನಹಳ್ಳಿ, ಸಣಬ, ದ್ಯಾಮಸಂದ್ರ, ಅಗಚಹಳ್ಳಿ, ಮಾರುತಿ ಪುರ(ದಾ), ಮಂತನಹಳ್ಳಿ, ದಡಗ, ಚಾಮನ ಕೊಪ್ಪಲು(ದಾ), ವರಾಹಸಂದ್ರ, ಲಕ್ಷ್ಮೀಪುರ(ದಾ), ಚಾಮಲಾಪುರ, ಮಾರದೇವನ ಹಳ್ಳಿ, ದೇವೀಹಳ್ಳಿ, ಕನ್ನಾಘಟ್ಟ, ದೊಡ್ಡಾಘಟ್ಟ, ಗೋವಿಂದಘಟ್ಟ, ಯಲ್ಲಾದಹಳ್ಳಿ, ಹೊಸಮನೆ ಕಾಲೋನಿ(ದಾ), ಶ್ರೀರಂಗಪುರ, ಹೆಳವರ ಹಟ್ಟಿ(ದಾ), ಹೊನ್ನೇನಹಳ್ಳಿ, ಸಿದ್ಧಾಪುರ, ಸಿದ್ಧಾಪುರ ಪಾಳ್ಯ(ದಾ), ಎಂ.ಕೋಡಿಹಳ್ಳಿ, ಮಣಿಯೂರು, ಅಣಕನಹಳ್ಳಿ, ತಿಗಳನಹಳ್ಳಿ, ಅಡಕತನಹಳ್ಳಿ, ಮೈಲನಹಳ್ಳಿ.
3	3-ಬಿಳಿಗುಂದ	ನೆಲ್ಲಿಗೆರೆ, ತೊರೆಮಾವಿನಕೆರೆ, ಕಾರಬೈಲು, ಹಾಲಾಳು, ಎಲೆಕೊಪ್ಪ, ತಿಗಳರಪಾಳ್ಯ(ದಾ), ಕಂಚಿನಕೋಟೆ, ಗೌಡರಹಳ್ಳಿ(ಬೇ), ಗಾಣಸಂದ್ರ, ಕರೀಜೀರ ಹಳ್ಳಿ(ದಾ), ಸೂರನಹಳ್ಳಿ, ಸೀಗೇಹಳ್ಳಿ, ದೊಡ್ಡಜಟಕ, ಹಂಪಾಪುರ, ಹೊಸಹಳ್ಳಿ, ದುಮ್ಮಸಂದ್ರ, ಕಬ್ಬಿನಕೆರೆ, ವಡೇಯರ ಪುರ, ಚೋಳಸಂದ್ರ, ವೆಳಗೆರಪುರ, ಕುಪ್ಪೆ, ಕಾಳಿಂಗನ ಹಳ್ಳಿ, ಹೊಸ ಹಕ್ಕಿಪಾಳ್ಯ(ದಾ), ಗೊಂದಿಹಳ್ಳಿ, ಚನ್ನಾಪುರ, ಬಿಳಿಗುಂದ, ಗರುಡನ ಹಳ್ಳಿ(ದಾ), ಗೊಲ್ಲರಹಟ್ಟಿ(ದಾ), ಬ್ಯಾಡರ ಹೊಸ ಹಳ್ಳಿ(ದಾ), ಬೈರಸಂದ್ರ, ಬೆಟ್ಟದಕೋಟೆ, ಇರುಬನಹಳ್ಳಿ, ಗೊಲ್ಲರಹಟ್ಟಿ(ದಾ), ಹಟ್ಟ, ಅಜ್ಜನಪಾಳ್ಯ(ದಾ), ಬೀಚನಹಳ್ಳಿ, ತಿರುಮಲಾ ಪುರ, ತಿರುಮಲಾಪುರ ಕಾಲೋನಿ(ದಾ), ವಡೇರಹಳ್ಳಿ, ಕಾಡು ಮಂಚೇನ ಹಳ್ಳಿ, ಅಂಕನ ಹಳ್ಳಿ, ಹೊಸೂರು(ದಾ), ಕವಲಗುಂದಿ, ಶಿವನಹಳ್ಳಿ, ಕತ್ತರಗುಪ್ಪೆ, ದೊಡ್ಡಗುಣಿ.

ಮಂಡ್ಯ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
4	4-ಪಿನ್ನೇರಲಕರೆ	ಹುಲೀಕರೆ, ಚೋಳೇನಹಳ್ಳಿ, ಚೋಳೇನಹಳ್ಳಿ ಕೊಪ್ಪಲು(ದಾ), ನರಗನಹಳ್ಳಿ, ಮಲ್ಲರಾಜಪುರ, ನೀಲಕಂಠನಹಳ್ಳಿ, ಮೆಳ್ಳಹಳ್ಳಿ, ಕೆಲಗರೆ, ದೊಡ್ಡೇಗೌಡನ ಕೊಪ್ಪಲು(ದಾ), ಕನ್ನೇನಹಳ್ಳಿ, ಕೆಲಗರೆ ಕಾವಲು(ಬೇ), ಅರೇಹಳ್ಳಿ, ದೇವೇಗೌಡನ ಕೊಪ್ಪಲು(ದಾ), ಹೊನ್ನೂಡಿಕಹಳ್ಳಿ, ತ್ಯಾಪೇನಹಳ್ಳಿ, ಅಂಕುಶಾಪುರ, ಗೌಡರಹಳ್ಳಿ, ಕರಡ ಹಳ್ಳಿ, ಬುಡಬುಡುಕ ಕಾಲೋನಿ(ದಾ), ಮಾಯಿಗೋನ ಹಳ್ಳಿ, ಗಂಗರಹಳ್ಳಿ, ನರಗಲು, ಶಿವನಹಳ್ಳಿ, ಹೂವಿನಹಳ್ಳಿ, ಪಿನ್ನೇರಲಕರೆ, ಸಿಂಗರಮ್ಮನ ಕೊಪ್ಪಲು(ದಾ), ಲಾಯದ ಕೊಪ್ಪಲು(ದಾ), ಹಾಳಪ್ಪನ ಕೊಪ್ಪಲು(ದಾ), ಕಡೇನ ಹಳ್ಳಿ(ದಾ), ಪಿ. ಮಲ್ಲೇನಹಳ್ಳಿ, ಪಡುವಲ ಪಟ್ಟಣ, ಬ್ಯಾಟರಾಯನ ಕೊಪ್ಪಲು(ದಾ).
5	5-ಕದಬಹಳ್ಳಿ	ಕದಬಹಳ್ಳಿ, ಅವೇರಹಳ್ಳಿ, ಚೋಳೇನಹಳ್ಳಿ, ಚೋಳೇನಹಳ್ಳಿ ಭಂಗ್ಲಿ(ದಾ), ದೇವರ ಮಾವಿನಕರೆ, ಶಿಖರನಹಳ್ಳಿ, ತೊಂಡಹಳ್ಳಿ, ತೊಂಡಹಳ್ಳಿ ಭಂಗ್ಲಿ(ದಾ), ಹರಗನಹಳ್ಳಿ, ಜೋಗಿಪುರ, ಅಳೇಸಂದ್ರ, ಹೊನ್ನೇದೇವಿಹಳ್ಳಿ, ಎ.ನಾಗತಿಹಳ್ಳಿ, ಚಿಕ್ಕೋನಳ್ಳಿಪುರ, ಲಾಳನಕರೆ, ಪಿಟ್ಟೇ ಕೊಪ್ಪಲು.
6	6-ಗೊಂಡೇನಹಳ್ಳಿ	ಗೊಂಡೇನಹಳ್ಳಿ, ಬೆಟ್ಟದಹಳ್ಳಿ, ಕುಂಬಾರಕೊಪ್ಪಲು(ದಾ), ಬೊಮ್ಮೇನಹಳ್ಳಿ, ತಿಟ್ಟನಹೊಸಹಳ್ಳಿ, ಮೇಟಿಮೆಳ್ಳಹಳ್ಳಿ, ಡಿ. ಕೋಡಿಹಳ್ಳಿ, ಹಳ್ಳದ ಹೊಸಹಳ್ಳಿ, ದೊಡ್ಡೇನಹಳ್ಳಿ, ಕಾಮಡೀಹಳ್ಳಿ, ಗೋರಿ ಕೊಪ್ಪಲು(ದಾ), ಕೊಚಹಳ್ಳಿ ಕಾವಲು(ಬೇ), ಕೊಚಹಳ್ಳಿ, ಹರಳ ಹಳ್ಳಿ, ಬಲ್ಲಾವಳ್ಳಿ, ಹಡೇನಹಳ್ಳಿ, ಅಣ್ಣೇಚನ್ನಾಪುರ, ಚಟ್ಟೇನಹಳ್ಳಿ, ಬಿದರಕರೆ, ವೀರಭದ್ರೇಶ್ವರ ಕಾಲೋನಿ(ದಾ), ಹನುಮನ ಕೊಪ್ಪಲು(ದಾ), ತುರುಬನಹಳ್ಳಿ, ಆಚಾರ್ಯ ಪುರ(ದಾ), ವಡ್ಡರಹಟ್ಟಿ(ದಾ).
7	7-ಬಿಂಡಿಗನವಿಲೆ	ಬಿಂಡಿಗನವಿಲೆ, ಮಂಗರವಳ್ಳಿ(ದಾ), ಗರುಡಾಪುರ(ದಾ), ಪುರ(ಬೇ), ನಾರಗೋನಹಳ್ಳಿ, ಬ್ಯಾಡರಹಳ್ಳಿ, ಹೊಸಮಂಗರವಳ್ಳಿ(ದಾ), ಗುಳಕಾಯಿ ಹೊಸಹಳ್ಳಿ, ಮೊಳ್ಳೇನಹಳ್ಳಿ, ಬಿ.ಮಲ್ಲೇನಹಳ್ಳಿ, ಅಗಲಿ ಕೊಪ್ಪಲು(ದಾ), ನೆಂಗನಹಳ್ಳಿ(ದಾ), ಹುಚ್ಚನ ಕೊಪ್ಪಲು(ದಾ), ಕುರುಡು ಮಾಯಣ್ಣ ಕೊಪ್ಪಲು(ದಾ), ಗರುಡನಹಳ್ಳಿ, ಹೊನ್ನಾವರ, ಚನ್ನೇಗೌಡನ ಕೊಪ್ಪಲು(ದಾ), ಗಾಣಿಗರ ಕೊಪ್ಪಲು(ದಾ), ಗುಂಜೇನ ಹಳ್ಳಿ(ಬೇ), ಹೊನ್ನಾವರದ ವಳಗರೆ ಕಾವಲು(ಬೇ), ಜಿನ್ನೇನಹಳ್ಳಿ, ಹೆಚ್. ಕ್ಷಾತನಹಳ್ಳಿ, ಕಲ್ಲೆರೆಮಲ್ಲೇನಹಳ್ಳಿ, ಹೆಚ್. ಭೂವನಹಳ್ಳಿ, ಸುಬ್ಬರಾಯನಕೊಪ್ಪಲು(ದಾ), ಕಬ್ಬೆಕೊಪ್ಪಲು(ದಾ), ಹೆಚ್ ಕೋಡಿಹಳ್ಳಿ, ಕೋಡಿಹಳ್ಳಿ ಕೊಪ್ಪಲು(ದಾ), ಮಾದಿಹಳ್ಳಿ, ಹೊಸ ಕೋಟೆ(ಬೇ), ಮಾಚನಾಯಕನಹಳ್ಳಿ.
8	8-ದೊಡ್ಡಬಾಲ	ದೊಡ್ಡಬಾಲ, ಮರಿನಾಯಕನ ಕೊಪ್ಪಲು(ದಾ), ಬೊಮ್ಮೇನ ಹಳ್ಳಿ(ದಾ), ಕೆಂಚಗೋನಹಳ್ಳಿ, ಚಿಕ್ಕೋನಹಳ್ಳಿ, ಅದ್ವಿಹಳ್ಳಿ, ಬ್ಯಾಡಗರೆ(ಬೇ), ಕೋಡಿಹೊಸೂರು, ಕೊಪ್ಪ, ಕಾಡಗರೆ, ರಾಮಚಂದ್ರ ಅಗ್ರಹಾರ, ಸಂತೆ ಕೊಪ್ಪಲು(ದಾ), ಪಿ.ಚಿಟ್ಟನಹಳ್ಳಿ, ಮಂಚೇನಹಳ್ಳಿ, ಅರಳಿಸೆರೆ ಕೊಪ್ಪಲು(ದಾ), ಹೊನ್ನೇನಹಳ್ಳಿ, ಬೋನಗರೆ, ಮಸಗೋನಹಳ್ಳಿ, ಕಂಬದ ಹಳ್ಳಿ, ಬೀಚನಹಳ್ಳಿ, ಕಂಚಹಳ್ಳಿ, ಕುರುಡಿಕರೆ, ಕುರುಡಿಕರೆ ಕೊಪ್ಪಲು(ದಾ), ಇರುಕನಘಟ್ಟ, ವಡ್ಡರಹಳ್ಳಿ, ಸಾತೇನಹಳ್ಳಿ, ದಾಸರ ಹಳ್ಳಿ(ದಾ), ಕಟಕಹಳ್ಳಿ(ಬೇ), ಡಣಾಯಕನಕೋಟೆ(ಬೇ), ಹಸುವಿನ ಕಾವಲು ಫಾರೆಸ್ವಿ(ಬೇ), ಹನುಮನಹಳ್ಳಿ.
9	9-ಪಾಲಗ್ರಹಾರ	ಪಾಲಗ್ರಹಾರ, ಹೊಸಹಳ್ಳಿ, ಚನ್ನೇಗೌಡನ ಕೊಪ್ಪಲು(ದಾ), ಕನ್ನನಕರೆ ಕಾವಲು(ಬೇ), ಹಾಲ್ವಿ, ಬ್ಯಾಡರಹಳ್ಳಿ, ಕೆಂದನಹಳ್ಳಿ, ವೀರಸಂದ್ರ, ದೊಡ್ಡೇನಹಳ್ಳಿ(ಬೇ), ಕೋಟೆಬೆಟ್ಟ, ಬಂಡಹಳ್ಳಿ(ದಾ), ಕೆಂಚೇಗೌಡನ ಕೊಪ್ಪಲು(ದಾ), ಅಂಚೆಚಿಟ್ಟನಹಳ್ಳಿ, ಮಜ್ಜನ ಕೊಪ್ಪಲು(ದಾ), ಬೈರನಹಳ್ಳಿ, ಬೇಗಮಂಗಲ, ರಾಮದೇವನಹಳ್ಳಿ, ಅಂಚೆಬೂವನಹಳ್ಳಿ, ಚಿಕ್ಕಜಟಕ, ಗೊಲ್ಲರಹಟ್ಟಿ(ದಾ), ಕೃಷ್ಣಾಪುರ, ಕಾಚೇನಹಳ್ಳಿ, ಅರಸೇಗೌಡನ ಕೊಪ್ಪಲು(ದಾ), ಹರದನಹಳ್ಳಿ, ಹೆಚ್.ಬೊಮ್ಮನಹಳ್ಳಿ, ಮೈಲಾರಪಟ್ಟಣ, ಕೆರೆಮೇಗಲ

ಮಂಡ್ಯ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಕೊಪ್ಪಲು(ದಾ), ಗೊಲ್ಲರ ಹಟ್ಟಿ(ದಾ), ಬಿಟಗೋನಹಳ್ಳಿ(ದಾ), ಗೊಗ್ಗನ ಕೊಪ್ಪಲು(ದಾ), ಅರಟ್ಟಿ ಕೊಪ್ಪಲು(ದಾ), ಎಸ್.ಮುತ್ತಂದ್ರ, ಕಲ್ಲುವೀರನ ಕೊಪ್ಪಲು(ದಾ), ಎಸ್.ಮುತ್ತಂದ್ರ ಕಾವಲು(ಬೇ), ದಡಮುಡಿಕೆ, ದಡಮುಡಿಕೆ ಕೊಪ್ಪಲು(ದಾ), ಅಬ್ಬಿಗರೆ(ಬೇ), ನಲ್ಲುಂದಿ, ನಲ್ಲುಂದಿಕಾವಲು, ಕಾರಗರೆ, ಯಗಟೆಹಳ್ಳಿ, ಕೊಡಗಹಳ್ಳಿ.
10	10-ದೇವಲಾಪುರ	ದೇವಲಾಪುರ, ದೇವರಮಲ್ಲ ನಾಯಕನಹಳ್ಳಿ, ದೇವರಹಳ್ಳಿ, ರಾಮೇನಹಳ್ಳಿ, ದಂಡೇಬಾಳ, ಹೆಚ್.ಕೋಡಿಹಳ್ಳಿ ಮೊಳೆ(ದಾ), ಮಾವಿನಕಟ್ಟೆ ಕೊಪ್ಪಲು(ದಾ), ಮೊಳ್ಳೆ ಕೊಪ್ಪಲು(ದಾ), ಹಿದುವಾ, ಹಿದುವಾಕಾವಲು(ಬೇ), ಕಾಗೆಹೊಸೂರು(ಬೇ), ಹದಂಗರೆ, ತಿಗಳರ ಕೊಪ್ಪಲು(ದಾ), ದೊಡ್ಡ ಉಪ್ಪಳ, ದೇವರಮಾದಹಳ್ಳಿ, ತೊಬಿನಕರೆ, ಚೌದ್ರಿ ಕೊಪ್ಪಲು(ದಾ), ಕೊಂಬಿನ ಕೊಪ್ಪಲು(ದಾ), ಲಕ್ಕೇಗೌಡನ ಕೊಪ್ಪಲು(ದಾ), ಯಡವನಹಳ್ಳಿ, ಮಲ್ಲಸಂದ್ರ, ತೊಳಸಿಕೊಂಬಿ, ತೊಳಸಿ ಕೊಂಬಿ ಕಾಲೋನಿ(ದಾ), ಬಿಟಗೋನಹಳ್ಳಿ, ಮಲ್ಲಸಂದ್ರ ಕಾವಲು(ಬೇ), ಮೂಗುತಿಗುಂದಿ(ಬೇ), ದೊಡ್ಡಜಕ್ಕನಹಳ್ಳಿ, ದೊಡ್ಡ ಚಿಕ್ಕನಹಳ್ಳಿ, ಶಿಲ್ಪಾಪುರ, ತೊರೆಮಲ್ಲನಾಯಕನ ಹಳ್ಳಿ, ಮಲ್ಲನ ಕೊಪ್ಪಲು(ದಾ), ಅಂಕನಹಳ್ಳಿ, ಬೆಸ್ತರಕೊಪ್ಪಲು(ದಾ), ಜೋಡಿ ಚಿಕ್ಕನಹಳ್ಳಿ.
11	11-ಭೀಮನಹಳ್ಳಿ	ಭೀಮನಹಳ್ಳಿ, ಕಜ್ಜಿಕಾಳನ ಕೊಪ್ಪಲು(ದಾ), ಕಾಳಿ ಕೊಪ್ಪಲು(ದಾ), ಸಂಪನಹಳ್ಳಿ, ಹಂಚೀಪುರ, ಚೋಳೇನಹಳ್ಳಿ, ಸುನಗನಹಳ್ಳಿ, ಸೋಮನಹಳ್ಳಿ, ಹೊಸಹಳ್ಳಿ, ಮದ್ದೇನಹಟ್ಟಿ, ಜಿ.ಬೊಮ್ಮನಹಳ್ಳಿ, ಮಾವಿನಕರೆ, ಸೋಲಿಗರ ಕೊಪ್ಪಲು(ದಾ), ಅರಕರೆ, ತಿಬ್ಬನಹಳ್ಳಿ, ದೇವೇಗೌಡನ ಕೊಪ್ಪಲು(ದಾ), ಅರಸೇಗೌಡನ ಕೊಪ್ಪಲು(ದಾ), ಬಳ್ಳೇಕರೆ, ಕುಡುಗಬಾಳು, ನಾಗನಹಳ್ಳಿ(ದಾ), ಕಲ್ಲೇನಹಳ್ಳಿ, ಶೆಟ್ಟಿಹಳ್ಳಿ, ಶೆಟ್ಟಿಹಳ್ಳಿ ಕೊಪ್ಪಲು(ದಾ), ಚೊಟ್ಟೇನಹಳ್ಳಿ(ದಾ), ದಾಸಗೊಳಪುರ, ಕಸಲಗರೆ, ಮಲ್ಲಿನಾಥಪುರ, ಮುತ್ತಂದ್ರ, ಗೊಲ್ಲರಹಳ್ಳಿ, ಹೊಂಬಾಳೆ ಕೊಪ್ಪಲು(ದಾ), ಕುಂಟಾನ ಕೊಪ್ಪಲು, ಹೆಚ್.ಎನ್.ಕಾವಲು.
12	12-ಕರಡಹಳ್ಳಿ	ಕರಡಹಳ್ಳಿ, ಕಲ್ಲಿನಾಥಪುರ(ದಾ), ಬೋರಿ ಕೊಪ್ಪಲು(ದಾ), ಹರಳಕರೆ, ಹುಲ್ಲೇಕರೆ, ಹೊಸ ಕೊಪ್ಪಲು(ದಾ), ತಟ್ಟಹಳ್ಳಿ, ದಂಡಿಗನಹಳ್ಳಿ, ದಂಜಕ್ಕನಹಳ್ಳಿ, ಹುಳ್ಳೇನಹಳ್ಳಿ, ಗಂಗಾಕಾಲೋನಿ(ದಾ), ಗಂಡಿನಿಂಗನ ಕೊಪ್ಪಲು(ದಾ), ಹೆಣ್ಣಿಚೆನ್ನಿನ ಕೊಪ್ಪಲು(ದಾ), ದೊಡ್ಡಯಗಟೆ, ಯಗಟೆ ಕೊಪ್ಪಲು(ದಾ), ಚಿಕ್ಕಯಗಟೆ, ಲಿಂಗಮ್ಮನಹಳ್ಳಿ, ಬಿಂಡೇನಹಳ್ಳಿ, ಮಾಟನ ಕೊಪ್ಪಲು(ದಾ), ಗಿಡುವಿನ ಕೊಪ್ಪಲು(ದಾ), ದೊಂದೇ ಮಾದಹಳ್ಳಿ, ಗುಂಡುಕಲ್ಲುಹೊಸೂರು.
13	13-ತುಪ್ಪದಮಡು	ತುಪ್ಪದಮಡು, ಮೊಡಲ ಕೊಪ್ಪಲು(ದಾ), ಬಸವನಗುಡಿ ಕೊಪ್ಪಲು(ದಾ), ಶಿಕಾರಿಪುರ(ದಾ), ಕಲ್ಲುಕೊಂಬಿ, ಸಿಂಗ್ರಿಗೌಡನ ಕೊಪ್ಪಲು(ದಾ), ಮುಳಕಟ್ಟೆ, ಬೆಟ್ಟದಮಲ್ಲೇನಹಳ್ಳಿ, ಭದ್ರೇಗೌಡನ ಕೊಪ್ಪಲು(ದಾ), ಬಾಳನ ಕೊಪ್ಪಲು(ದಾ), ಚಿಕ್ಕವೀರನ ಕೊಪ್ಪಲು(ದಾ), ಸಂಕನಹಳ್ಳಿ, ಬಸವೇಶ್ವರ ನಗರ(ದಾ), ಕೃಷಿ ಸಂಶೋಧನಾ ಕೇಂದ್ರ, ಗಂಗಸಮುದ್ರ, ಕಾರಹಳ್ಳಿ(ದಾ), ಸೀತಾಪುರ(ದಾ), ಬಂಕಪುರ(ದಾ), ಗೊಲ್ಲರಹಳ್ಳಿ, ದೇವರ ಹೊಸೂರು, ಇಸ್ಲಾಂಪುರ(ದಾ), ಜೋಡಿನೇರಳಕರೆ, ಎ. ಶ್ರೀರಾಮನಹಳ್ಳಿ, ಹಂಚಿನ ಕಾರ್ಖಾನೆ(ದಾ), ಸೀರಪಟ್ಟಣ, ಜುಟ್ಟನಹಳ್ಳಿ, ಮೇಗಲ ಜುಟ್ಟನಹಳ್ಳಿ(ದಾ), ಚೊಟ್ಟೆ ಕ್ಯಾತನಹಳ್ಳಿ, ಲಕ್ಕೀಪುರ(ದಾ), ಕೊಣನೂರು, ಬಾವಿಬೋರನ ಕೊಪ್ಪಲು(ದಾ), ಬಿ.ಶೆಟ್ಟಿಹಳ್ಳಿ, ಹೊನ್ನ ಬೆಟ್ಟದಹೊಸೂರು.
14	14-ಬೋಗಾದಿ	ಬೋಗಾದಿ, ಬಿ.ಶ್ರೀರಾಮನಹಳ್ಳಿ, ಬಾಳೇನಹಳ್ಳಿ, ಬೊಮ್ಮ ನಾಯಕನಹಳ್ಳಿ, ಎಸ್.ಚೆನ್ನಾಪುರ, ಮುದ್ದನಹಳ್ಳಿ, ಮರದ ಭೂವನಹಳ್ಳಿ, ಪುರ(ಬೇ), ಗಿಡುವಿನಹೊಸಹಳ್ಳಿ, ಗಿಡುವಿನ ಕೊಪ್ಪಲು(ದಾ), ಸಣ್ಣೇನ ಹಳ್ಳಿ, ಗಿಡುವಿನ ಚೆನ್ನಾಪುರ, ಕಸುವಿನಕಟ್ಟೆ, ಸುಖಧರೆ, ಮಲ್ಲನಾಯಕನಹಳ್ಳಿ(ದಾ), ಕಳ್ಳಿಗುಂದಿ, ಬಸವೇಶ್ವರ ನಗರ(ದಾ), ಬೀರನ ಹಳ್ಳಿ(ದಾ), ಮಾರನಾಯಕನ ಹಳ್ಳಿ, ತಿರುಗನಹಳ್ಳಿ,

ಮಂಡ್ಯ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಟಿ.ವಿ. ಕಾಲೋನಿ(ದಾ), ಹಿಂಡಸಹಳ್ಳಿ, ಕೊರವನಗುಂದಿ, ಸೀಗೇ ಹೊಸೂರು(ದಾ), ಮಾದಹಳ್ಳಿ, ಕಲ್ಲೇನಹಳ್ಳಿ, ಕಾಂತಪುರ, ಕುಪ್ಪಹಳ್ಳಿ, ಗೆಜ್ಜೆ ಹೊಸಹಳ್ಳಿ, ಹೊಸೂರು ಕೊಪ್ಪಲು(ದಾ), ಕಾಳೇನಹಳ್ಳಿ, ಎಸ್. ಮಲ್ಲ ಸಂದ್ರ, ಬಿ. ಶ್ಯಾನಬೋಗನಹಳ್ಳಿ, ಹಂದೇನಹಳ್ಳಿ, ಹಂದೇನ ಹಳ್ಳಿ ಕಾಲೋನಿ(ದಾ), ತಟ್ಟೇಕರೆ, ಆಯಿತನಹಳ್ಳಿ, ಕರಿಕ್ಕಾತನಹಳ್ಳಿ, ಮಂಚಿ ಪಟ್ಟಣ, ಉಯ್ಯನಹಳ್ಳಿ, ಹಂಚಿ ಕೊಪ್ಪಲು(ದಾ).
15	15-ಬ್ರಹ್ಮದೇವರಹಳ್ಳಿ	ಬ್ರಹ್ಮದೇವರ ಹಳ್ಳಿ, ಮರಡಿಪುರ, ಇಜ್ಜಲಘಟ್ಟ, ಮೇಗಲ ಇಜ್ಜಲಘಟ್ಟ(ದಾ), ಸಾಮಕಹಳ್ಳಿ, ಕಂಪನ ಕೊಪ್ಪಲು(ದಾ), ಬಚ್ಚಿ ಕೊಪ್ಪಲು(ದಾ), ಮಣ್ಣಹಳ್ಳಿ, ಉಪ್ಪಾರ ಕೊಪ್ಪಲು(ದಾ), ಗುರುಗಳ ಮಾದಹಳ್ಳಿ(ದಾ), ಮುದ್ದಲಿಂಗನ ಕೊಪ್ಪಲು(ದಾ), ಹುಚ್ಚ ಕಲ್ಲೇಗೌಡನ ಕೊಪ್ಪಲು(ದಾ), ಹತ್ತಗೋನಹಳ್ಳಿ, ಕಲ್ಲುದೇವನಹಳ್ಳಿ, ಹೊಟ್ಟೇಗೌಡನ ಕೊಪ್ಪಲು(ದಾ), ಅರೇ ಅಲ್ಪಹಳ್ಳಿ(ದಾ), ಮಡಿಕೆ ಹೊಸೂರು(ದಾ), ಚಾಗಟಹಳ್ಳಿ, ಬುರುಡು ಗುಂಟೆ, ಮಾದಹಳ್ಳಿ ಕಾವಲು(ಬೇ), ತಂಗಿನಭಾಗ, ಹರಿಜನ ಕಾಲೋನಿ(ದಾ), ಬಡಕನ ಕೊಪ್ಪಲು(ದಾ), ದರವಯ್ಯನ ಕೊಪ್ಪಲು(ದಾ), ಬಾವಿ ಕೊಪ್ಪಲು(ದಾ), ಕಳ್ಳಿ ಕೊಪ್ಪಲು(ದಾ), ಟಿ ಚನ್ನಾಪುರ, ಪಡಿಗೌಡನ ಕೊಪ್ಪಲು(ದಾ), ಸೀರೇಗೌಡನ ಕೊಪ್ಪಲು(ದಾ), ಹಂಚಿನ ಕೊಪ್ಪಲು(ದಾ), ಕೆರೆಮೇಗಲ ಕೊಪ್ಪಲು(ದಾ), ಗುಬ್ಬೇಗೌಡನ ಕೊಪ್ಪಲು(ದಾ), ಕೆರೆಮೇಗಲ ದೊಡ್ಡಿ(ದಾ), ಸುಬ್ಬೇಗೌಡನ ಕೊಪ್ಪಲು(ದಾ), ಬ್ಯಾಡಗರೆ ಕೊಪ್ಪಲು(ದಾ), ಬೆಣಚು ಕಲ್ಲು ಕೊಪ್ಪಲು(ದಾ), ಗುಡ್ಡೇನಹಳ್ಳಿ, ಜೋಡಿ ವಡ್ಡರಹಳ್ಳಿ, ಎ.ಶ್ಯಾನುಬೋಗನಹಳ್ಳಿ, ಹುರುಳಿ ಗಂಗನಹಳ್ಳಿ, ಮಲ್ಲೇಗೌಡನ ಹಳ್ಳಿ, ಕಾವಡಿಹಳ್ಳಿ, ಕಬ್ಬೇ ಕೊಪ್ಪಲು(ದಾ).
16	16-ಚೀಣ್ಯ	ಚೀಣ್ಯ, ಅಡವಿಕಟ್ಟೆ, ಸೋಮನಹಳ್ಳಿ, ಭೂಸಮುದ್ರ, ಭೂಸಮುದ್ರ ಕಾವಲು(ಬೇ), ಶ್ರೀರಘುರಾಮಪುರ, ಮಾಚಲಘಟ್ಟ, ಗೊಟಕಹಳ್ಳಿ, ಗಂಗವಾಡಿ, ಕೊಪ್ಪ, ಖರಡ್ಯ, ಚೌಡಗೋನಹಳ್ಳಿ, ಗೊಡಹೊಸಹಳ್ಳಿ, ಹೊಣಕರೆ, ಹೊಣಕರೆ ಕಾವಲು(ಬೇ), ಗಂಗನಹಳ್ಳಿ, ಕಮ್ಮನಹಳ್ಳಿ, ಹೊನ್ನಹಳ್ಳಿ, ಜೋಡಿಹೊಸೂರು, ಅಲ್ಪಹಳ್ಳಿ, ಕನಗೋನಹಳ್ಳಿ, ಸಿದ್ದೇಗೌಡನ ಕೊಪ್ಪಲು(ದಾ).
7-ಕೆ.ಆರ್.ಪೇಟೆ ತಾಲ್ಲೂಕು ಪಂಚಾಯತ್		
1	1-ಆನೆಗೊಳ	ಆನೆಗೊಳ, ಅಂಚೆಬೀರನಹಳ್ಳಿ, ಗೌಡೇನಹಳ್ಳಿ(ದಾ), ದೊಡ್ಡತರಹಳ್ಳಿ, ಚಿಕ್ಕತರಹಳ್ಳಿ, ಬೋಳಮಾರನಹಳ್ಳಿ, ಬೋಳಮಾರನಹಳ್ಳಿ ಕೊಪ್ಪಲು(ದಾ), ಕಡಹಮ್ಮಿಗೇ, ಐಕನಹಳ್ಳಿ, ಐಕನಹಳ್ಳಿ ಕೊಪ್ಪಲು(ದಾ), ಭದ್ರನ ಕೊಪ್ಪಲು, ಅಂಕನಹಳ್ಳಿ, ಸಾಸಲು, ಸಾಸಲು ಕೊಪ್ಪಲು(ದಾ), ಯಲಾದಹಳ್ಳಿ, ಯಲಾದಹಳ್ಳಿ ಕೊಪ್ಪಲು(ದಾ), ಐನೋರಹಳ್ಳಿ(ದಾ), ದೇವರಹಳ್ಳಿ, ಮಂಡಲೀಕನಹಳ್ಳಿ.
2	2-ಮಾದಾಪುರ	ಮಾದಾಪುರ, ಮಾದಾಪುರಕೊಪ್ಪಲು(ದಾ), ಗೊಂದಿಹಳ್ಳಿ, ಹಳ್ಳಿ ಮಾದಾಪುರ, ಗೊಡಹೊಸಹಳ್ಳಿ, ಗಾಣದಹಳ್ಳಿ, ಚಿನ್ನೇನಹಳ್ಳಿ, ಈಚಲ ಗುಡ್ಡಕಾವಲು, ಮಾದಾಪುರ ನಾಲ(ಬೇ), ಕೋಟಹಳ್ಳಿ, ದಬ್ಬೆಘಟ್ಟ, ಚುಜ್ಜಲ ಕ್ಯಾತನಹಳ್ಳಿ, ತಂಗಿನಘಟ್ಟ, ಮುರುಕನಕೊಪ್ಪಲು(ದಾ), ಮೂಡಲ ಕೊಪ್ಪಲು(ದಾ), ಗೋವಿಂದನಹಳ್ಳಿ, ಗೊಲ್ಲರ ಕೊಪ್ಪಲು(ದಾ), ಕಂಪೇ ಕೊಪ್ಪಲು(ದಾ), ಗಿಡದ ಕಾವಲು(ದಾ), ಗೋವಿಂದನಹಳ್ಳಿ ಕೊಪ್ಪಲು(ದಾ), ಬಿದರಹಳ್ಳಿ, ಡಾಣದಹಳ್ಳಿ, ಮಾಗೋನ ಹಳ್ಳಿ, ಕಾಳೇನಹಳ್ಳಿ.
3	3-ಕಿಕ್ಕೇರಿ	ಕಿಕ್ಕೇರಿ, ಅಮಾನಿಕರೆ, ಸೊಳ್ಳೇಪುರ, ಕಳ್ಳನಕರೆ, ಲಕ್ಷ್ಮೀಪುರ, ಮಾದಿಹಳ್ಳಿ, ವಡ್ಡರಹಳ್ಳಿ, ಬಸವನಹಳ್ಳಿ, ಬೂವನಹಳ್ಳಿ, ಊಗಿನಹಳ್ಳಿ, ಊಗಿನಹಳ್ಳಿ ಕೊಪ್ಪಲು(ದಾ), ಉದ್ದಿನಮಲ್ಲನಹೊಸೂರು, ತೊಳಸಿ, ಗಂಗೇನಹಳ್ಳಿ, ಮರಿಯನಹೊಸೂರು.
4	4-ಅಫಲಯ	ಅಫಲಯ, ಅಫಲಯ ಕಾವಲು(ಬೇ), ದೊಡ್ಡಸೋಮನಹಳ್ಳಿ, ಚಿಕ್ಕಸೋಮನಹಳ್ಳಿ, ಸಿಂಗಾಪುರ, ನಾರಾಯಣಪುರ, ಕಾಳೇಗೌಡನ ಕೊಪ್ಪಲು(ದಾ), ನಾಯಸಿಂಗನಹಳ್ಳಿ, ನಾಯಸಿಂಗನ ಕೊಪ್ಪಲು(ದಾ), ರಾಮನ ಕೊಪ್ಪಲು, ಚೊಟ್ಟನಹಳ್ಳಿ, ನಾಗರಘಟ್ಟ, ನಾಗರಘಟ್ಟ ಕೊಪ್ಪಲು(ದಾ), ಹಲಸಿನಹಳ್ಳಿ, ಹಳ್ಳಿ ಅತ್ತಿಗುಪ್ಪೆ, ಭಾರತೀಪುರ,



ಮಂಡ್ಯ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಭಾರತೀಪುರ ಕೊಪ್ಪಲು(ದಾ), ಮಾರೇನಹಳ್ಳಿ, ಮಾರೇನಹಳ್ಳಿ ಕೊಪ್ಪಲು(ದಾ), ಗಂಗೇನಹಳ್ಳಿ, ಕುಂದೂರು, ಮಂಗನಹೊಸಹಳ್ಳಿ, ಬೆಡದಹಳ್ಳಿ(ದಾ), ಕೊರಟಕೆರೆ, ಕನ್ನೇಶ್ವರ ನಗರ(ದಾ), ಮೈಲಾರ ಪಟ್ಟಣ(ದಾ), ಸಿಂಗನಹಳ್ಳಿ(ದಾ), ಯಲಾದಹಳ್ಳಿ, ಅಚಮನಹಳ್ಳಿ, ಬಳ್ಳೇಕೆರೆ.
5	5-ಸಂತೆಬಾಚಹಳ್ಳಿ	ಸಂತೆಬಾಚಹಳ್ಳಿ, ಹುಬ್ಬನಹಳ್ಳಿ, ಚಿಕ್ಕ ಕ್ಯಾತನಹಳ್ಳಿ, ದೊಡ್ಡ ಕ್ಯಾತನಹಳ್ಳಿ, ಲೋಕನಹಳ್ಳಿ, ಹಡವನಹಳ್ಳಿ, ಹಡವನಹಳ್ಳಿ ಕೊಪ್ಪಲು(ದಾ), ಅಮಚಹಳ್ಳಿ, ಹೊಸಹಳ್ಳಿ, ಕೊಡಗಹಳ್ಳಿ, ಸೋಮೇನ ಹಳ್ಳಿ, ಕೊತ್ತಮಾರನಹಳ್ಳಿ(ದಾ), ಲಕ್ಷ್ಮೀಪುರ, ರಂಗನಾಥಪುರ, ಹರಪನಹಳ್ಳಿ, ಬಿಕ್ಕಸಂದ್ರ, ಹಲಗಹೊಸಹಳ್ಳಿ, ಅಪ್ಪನಹಳ್ಳಿ, ಮಾವಿನಕಟ್ಟೆ ಕೊಪ್ಪಲು, ನಾಯಕನಹಳ್ಳಿ, ಬೆಟ್ಟದಪುರ(ಬೆ), ಬಿಲ್ಲೇನಹಳ್ಳಿ, ಆದಿಹಳ್ಳಿ, ಗೊರವಿ, ದೊಡ್ಡಹಾರನ ಹಳ್ಳಿ, ಹತ್ತಗೋನ ಹಳ್ಳಿ, ಮಾಳಗೂರು, ಬೊಪ್ಪನಹಳ್ಳಿ, ದುಗ್ಗನಹಳ್ಳಿ.
6	6-ಅಗ್ರಹಾರಬಾಚಹಳ್ಳಿ	ಅಗ್ರಹಾರಬಾಚಹಳ್ಳಿ, ಕೋಡಿಹಳ್ಳಿ(ಬೆ), ಹರಿನಹಳ್ಳಿ, ಚಿಲ್ಲದಹಳ್ಳಿ, ಭೈರನ ಕೊಪ್ಪಲು(ದಾ), ಚಿಕ್ಕಹೊಸಹಳ್ಳಿ, ಅನುವಿನಕಟ್ಟೆ, ಬಂಡ ಬೋಯನಹಳ್ಳಿ, ನಗರೂರು, ವಳಗರಮೆಣಸ, ಕಲ್ಲಹಳ್ಳಿ(ಬೆ), ಗುಡ್ಡೇನಹಳ್ಳಿ, ಬೊಮ್ಮನಾಯಕನ ಹಳ್ಳಿ, ಅರಬೊಪ್ಪನಹಳ್ಳಿ, ಸಾರಂಗಿ, ಕೈಗೋನಹಳ್ಳಿ, ಜಾಗಿನಕೆರೆ, ಕೊಟಗಹಳ್ಳಿ, ಚಿಕ್ಕಹಾರನ ಹಳ್ಳಿ, ದಾಸಗೋಳಪುರ, ಜೊತ್ತನಪುರ, ಶ್ಯಾರಹಳ್ಳಿ, ಮಲ್ಲೇನಹಳ್ಳಿ, ಮಾಚಹಳ್ಳಿ.
7	7-ಹಿರಿಕಳಲೆ	ಹಿರಿಕಳಲೆ, ಗಾಂಧಿನಗರ(ದಾ), ಪರೇಗೌಡನ ಕೊಪ್ಪಲು(ದಾ), ತೇಗನಹಳ್ಳಿ, ಗಂಗನಹಳ್ಳಿ, ಕಾಡುಮೆಣಸ, ಪುರ, ಕೋಮನಹಳ್ಳಿ, ಚಿಕ್ಕೋನ ಹಳ್ಳಿ, ಮಾಗೋನಹಳ್ಳಿ, ಅಣ್ಣೇಚಾಕನಹಳ್ಳಿ, ಚಿಕ್ಕಳಲೆ, ಕೃಷ್ಣಾಪುರ(ದಾ), ಕೋಡಿ ಮಾರನಹಳ್ಳಿ, ಶಂಕರಾಪುರ(ದಾ), ಹೊಡಕ ಹಳ್ಳಿ, ಜಕ್ಕನಹಳ್ಳಿ, ಶೆಟ್ಟಿಹಳ್ಳಿ, ರಾಮನಹಳ್ಳಿ, ದೊರೇನಹಳ್ಳಿ, ದೊರೇನಹಳ್ಳಿ ಕೊಪ್ಪಲು(ದಾ), ಸಿದ್ಧಾಪುರ ಕೊಪ್ಪಲು.
8	8-ಮಾಕವಳ್ಳಿ	ಮಾಕವಳ್ಳಿ, ಹಗ್ಗಡಹಳ್ಳಿ, ಕುಂದನಹಳ್ಳಿ, ಕರೋಟಿ(ದಾ), ಮಲ್ಲೇನಹಳ್ಳಿ, ವಡ್ಡರಹಳ್ಳಿ, ಸಾದೋನಹಳ್ಳಿ, ಲಿಂಗಾಪುರ, ಬಂಡೀಹೊಳೆ, ಬಿಳಿಗನಹಳ್ಳಿ, ಗಟ್ಟಿಗನಹಳ್ಳಿ(ಬೆ), ಬೆಳ್ಳಿಬೆಟ್ಟದ ಕಾವಲು, ಲಕ್ಷ್ಮೀಪುರ, ಕುಪ್ಪಹಳ್ಳಿ, ಚೌಡೇನಹಳ್ಳಿ, ಮಾಣಿಕನಹಳ್ಳಿ, ಬೋರಾಪುರ, ಕಾರಿಗನಹಳ್ಳಿ, ಬೀಚೇನಹಳ್ಳಿ.
9	9-ಹರಿಹರಪುರ	ಹರಿಹರಪುರ, ಕುರ್ನೇನಹಳ್ಳಿ, ದಮ್ಮಲಾಪುರ(ಬೆ), ಬೊಮ್ಮೇನಹಳ್ಳಿ, ತೇರ್ನೇನಹಳ್ಳಿ, ಕತ್ತರಘಟ್ಟ, ಕೊಮ್ಮೇನಹಳ್ಳಿ, ಚಾಮಿ ಕೊಪ್ಪಲು(ದಾ), ನಾಗೇನಹಳ್ಳಿ(ಬೆ), ಗೋವಿಂದೇಗೌಡನ ಕೊಪ್ಪಲು, ಹೊಸಹೊಳಲು ಗ್ರಾಮಾಂತರ, ಬಿಲ್ಲರಾಮನಹಳ್ಳಿ, ಮಡುವಿನಕೋಡಿ, ಮೆಳ್ಳಹಳ್ಳಿ, ದೊಡ್ಡಯಾಚೇನ ಹಳ್ಳಿ, ಮದ್ದಿಕಾಚನಹಳ್ಳಿ, ಹೊಸಕೋಟಿ(ದಾ).
10	10-ಮಂದಗರೆ	ಮಂದಗರೆ, ಮಂದಗರೆ ನಾಲಾ(ಬೆ), ಶ್ರವಣನಹಳ್ಳಿ, ಗದ್ದೆಹೊಸೂರು, ಬೇವಿನಹಳ್ಳಿ, ಬೇವಿನಹಳ್ಳಿ ಕೊಪ್ಪಲು(ದಾ), ಉದ್ದಿನ ಬೋರೆಕಾವಲು, ಚಿಕ್ಕಮಂದಗರೆ, ಚಿಕ್ಕಮಂದಗರೆ ಕೊಪ್ಪಲು(ದಾ), ಆಲೇನಹಳ್ಳಿ, ಹೊನ್ನೇನಹಳ್ಳಿ, ಕೆರೆಮೇಗಳ ಕೊಪ್ಪಲು(ದಾ), ಮೂಡನ ಕೊಪ್ಪಲು(ದಾ), ಕೆರೆಕೋಡಿ ಕೊಪ್ಪಲು(ದಾ), ಕ್ಯಾತನಹಳ್ಳಿ, ಮೂಡನ ಹಳ್ಳಿ, ಮಲ್ಲೇನಹಳ್ಳಿ(ಬೆ), ಚೌಡಸಮುದ್ರ, ಮಂಚೀಬೀಡು.
11	11-ಬೀರುವಳ್ಳಿ	ಬೀರುವಳ್ಳಿ, ನಂದೀಪುರ, ಚಂದಗೋನಹಳ್ಳಿ(ಬೆ), ಮಾದಿಗರ ಕೊಪ್ಪಲು(ದಾ), ಬಲ್ಲೇನಹಳ್ಳಿ(ಬೆ), ನಾಟನಹಳ್ಳಿ, ಕರ್ತಾಳ(ಬೆ), ವಿ ಹೊಸೂರು(ಬೆ), ಹಂಗರಮುದ್ದನಹಳ್ಳಿ, ಹೊಸಗದ್ದೆ(ಬೆ), ಬೀಕನಹಳ್ಳಿ, ಆರೇನಹಳ್ಳಿ, ಸಾಕ್ಷೀಬೀಡು, ಗುಬ್ಬಹಳ್ಳಿ, ದುಡುಕನಹಳ್ಳಿ, ವಡ್ಡರಗುಡಿ, ವಡ್ಡರಗುಡಿಕೊಪ್ಪಲು(ದಾ), ಮಾಕನ ಕೊಪ್ಪಲು(ದಾ), ಮಾಚಹೊಳಲು, ಜೈನಹಳ್ಳಿ, ಸಿಂಗನಹಳ್ಳಿ.
12	12-ಅಕ್ಕಿಹೆಬ್ಬಾಳು	ಅಕ್ಕಿಹೆಬ್ಬಾಳು, ಲಕ್ಷ್ಮೀಪುರ(ಬೆ), ದಡದಹಳ್ಳಿ, ಹೊಸದಡದಹಳ್ಳಿ(ದಾ), ಮುದ್ದಾಪುರ, ಹೊಸಮುದ್ದಾಪುರ(ದಾ), ಆಲಂಬಾಡಿಕಾವಲು, ಆಲಂಬಾಡಿ, ಹೊಸಮಾವಿಕೆರೆ(ದಾ), ಐಪನಹಳ್ಳಿ.



ಮಂಡ್ಯ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
13	13-ಸೋಮನಹಳ್ಳಿ	ಸೋಮನಹಳ್ಳಿ, ಪುರ, ಅಂಬಿಗರಹಳ್ಳಿ, ಸಂಗಾಪುರ, ಸಂಗಮ(ದಾ), ಸೋಮನಾಥಪುರ, ಕಟ್ಟೀ ಕ್ಯಾತನಹಳ್ಳಿ, ಬೆಳತೂರು, ಮಾಂಬಳ್ಳಿ, ಬಸವನಹಳ್ಳಿ, ಗುಡುಗನಹಳ್ಳಿ.
14	14-ಸಿಂಧಘಟ್ಟ	ಸಿಂಧಘಟ್ಟ, ಕಾಳಭೈರನ ಕೊಪ್ಪಲು(ದಾ), ಮುರುಗನ ಕೊಪ್ಪಲು(ದಾ), ಮೊಳೇನಹಳ್ಳಿ(ಬೇ), ಶೆಟ್ಟಿನಾಯಕನ ಕೊಪ್ಪಲು(ದಾ), ಕ್ಯಾತನಹಳ್ಳಿ, ತಮ್ಮಡಹಳ್ಳಿ(ಬೇ), ಮರುವನಹಳ್ಳಿ, ಚಾಕನಾಯಕನಹಳ್ಳಿ, ಉಯ್ಯೋನ ಹಳ್ಳಿ, ಅತ್ತಿಮಾರನಹಳ್ಳಿ, ಹರಳಹಳ್ಳಿ, ನೀತಿಮಂಗಲ(ದಾ), ಮೈಲನ ಹಳ್ಳಿ, ಕರ್ತಾನಹಳ್ಳಿ, ವಸಂತಪುರ, ಸಿಂಗಾಪುರ, ಮಾದಿಗರ ಹೊಸಹಳ್ಳಿ(ಬೇ), ರಾಯಸಮುದ್ರ, ಕೋಡಿಹಳ್ಳಿ, ಅಂಕನಾಥಪುರ, ಮಲ್ಲೇನ ಹಳ್ಳಿ, ಚಾಮಲಾಪುರ(ಬೇ).
15	15-ಶೀಳನರೆ	ಶೀಳನರೆ, ಶೀಳನರೆ ಕೊಪ್ಪಲು(ದಾ), ಶೀರ್ ಬಿಲ್ಲೇನಹಳ್ಳಿ, ಚಾವಡಘಟ್ಟ, ಬೊಮ್ಮನಾಯಕನ ಹಳ್ಳಿ, ಚಟ್ಟೇನಹಳ್ಳಿ, ನವಿಲುಮಾರನಹಳ್ಳಿ, ಮರಡಹಳ್ಳಿ, ಗುಡುಗನಹಳ್ಳಿ, ರಾಜಘಟ್ಟ, ಕಾವಲು ಕೊಪ್ಪಲು(ದಾ), ಪಿ.ಬಿ.ಮಂಚನಹಳ್ಳಿ, ರಾಮನಹಳ್ಳಿ, ರಾಮನಹಳ್ಳಿ ಕೊಪ್ಪಲು(ದಾ), ಜಕ್ಕನಹಳ್ಳಿ, ಬ್ಯಾಲದಕೆರೆ, ಚೆನ್ನಾಪುರ(ದಾ), ಹೊಸೂರು(ದಾ), ಶಿವಪುರ, ಭೈರಾಪುರ, ಗವೀಗೌಡನಕೊಪ್ಪಲು(ದಾ), ಕಾಗೇಪುರ(ದಾ), ಹೆಮ್ಮಡಹಳ್ಳಿ.
16	16-ಬಳ್ಳೇಕೆರೆ	ಬಳ್ಳೇಕೆರೆ, ಬೂವನಹಳ್ಳಿ, ನಾಟನಹಳ್ಳಿ, ಹೆಮ್ಮಡಹಳ್ಳಿ, ಹಳೇಯೂರು(ದಾ), ಕಾಮನಹಳ್ಳಿ, ಜನತಾಕಾಲೋನಿ(ದಾ), ಮೊಸಳೆ ಕೊಪ್ಪಲು(ದಾ), ನಾಗೋನಹಳ್ಳಿ, ಗಿಡ್ಡನ ಕೊಪ್ಪಲು(ದಾ), ಚೌಡೇನ ಹಳ್ಳಿ, ಹೊನ್ನೇನ ಹಳ್ಳಿ, ಊಚನಹಳ್ಳಿ, ನಾಡುಭೋಗನಹಳ್ಳಿ, ಹೆಮ್ಮನಹಳ್ಳಿ.
17	17-ತೆಂಡೇಕೆರೆ	ತೆಂಡೇಕೆರೆ, ಅಂಚನಹಳ್ಳಿ, ಹಾದನೂರು, ಹಲಗಗೌಡನ ಕೊಪ್ಪಲು(ದಾ), ಅಂಚೆ ಮುದ್ದನಹಳ್ಳಿ, ಬಳ್ಳೇಕೆರೆ, ಹುಣಸನಹಳ್ಳಿ, ಮಲ್ಲೋನ ಹಳ್ಳಿ, ಎಂ ಹೊಸೂರು, ರಂಗಗೌಡನ ಕೊಪ್ಪಲು(ದಾ), ಚಟ್ಟಂಗರೆ, ದಾಸೇಗೌಡನ ಕೊಪ್ಪಲು(ದಾ), ಕೆ.ಜಿ.ಕೋಡಿಹಳ್ಳಿ, ಮುರುಕನಹಳ್ಳಿ, ಅಗಸರಹಳ್ಳಿ, ಹಿರಳಹಳ್ಳಿ, ಹಕ್ಕಿಮಂಚನಹಳ್ಳಿ.
18	18-ವಿರಲಾಪುರ	ವಿರಲಾಪುರ, ಕಾಪನಹಳ್ಳಿ(ದಾ), ದೊಡ್ಡನಕಟ್ಟಿ(ದಾ), ಅರಳಕುಪ್ಪೆ, ಕೂಡಲಕುಪ್ಪೆ, ಪಿ.ಡಿ.ಜಿ. ಕೊಪ್ಪಲು(ದಾ), ಚಿಕ್ಕಗಾಡಿಗನಹಳ್ಳಿ, ಹೊಡಿ ಕೆಶಟ್ಟಿಹಳ್ಳಿ(ದಾ), ಯಗಚಗುಪ್ಪೆ, ಸಂಕನಹಳ್ಳಿ(ಬೇ), ಯಡಹಳ್ಳಿ, ಕಾಳೇಗೌಡನ ಕೊಪ್ಪಲು(ದಾ), ಮತ್ತಿಘಟ್ಟ, ಮಣಿಗನಹಳ್ಳಿ, ಗಂಜೀಗರೆ, ಬೂಕ ಹಳ್ಳಿಕೊಪ್ಪಲು(ದಾ), ಗಂಜೀಗರೆಕೊಪ್ಪಲು(ದಾ), ಮರಟೇ ಕೊಪ್ಪಲು(ದಾ), ಕುರುಬಹಳ್ಳಿ(ದಾ), ವರಹನಾಥ ಕಲ್ಹಹಳ್ಳಿ, ಬೂಕಹಳ್ಳಿ, ಕಟ್ಟಹಳ್ಳಿ.
19	19-ಬೂಕನಕೆರೆ	ಬೂಕನಕೆರೆ, ಕೆರೆಮಗಲಕೊಪ್ಪಲು(ದಾ), ಹೊಸಹಳ್ಳಿ, ಕಂಚನಹಳ್ಳಿ(ಬೇ), ಅಟ್ಟುಪ್ಪೆ, ಹೊನ್ನಿಮುದ್ದನ ಕೊಪ್ಪಲು(ದಾ), ಬಿ.ಬಾಚಹಳ್ಳಿ, ಕೀಳನ ಕೊಪ್ಪಲು(ದಾ), ರಂಗನಾಥಪುರ(ದಾ), ಮೋದೂರು, ಬೊಮ್ಮೇ ಗೌಡನ ಕೊಪ್ಪಲು(ದಾ), ಹೊಸಕೊಪ್ಪಲು(ದಾ), ಐಚನಹಳ್ಳಿ, ಬಣ್ಣೇನ ಹಳ್ಳಿ, ತಗಡೂರು, ಚೀಕನಹಳ್ಳಿ, ಚೀಕನಹಳ್ಳಿಕೊಪ್ಪಲು(ದಾ), ಮಲ್ಲೇಗೌಡನ ಕೊಪ್ಪಲು(ದಾ), ಚೋಕನಹಳ್ಳಿ, ಬೊಮ್ಮಲಾಪುರ, ಬಿ. ಹೊಸೂರು, ಬಣ್ಣನಕೆರೆ.
20	20-ಬಲ್ಲೇನಹಳ್ಳಿ	ಬಲ್ಲೇನಹಳ್ಳಿ, ಮುರುಕನಹಳ್ಳಿ, ಬಲ್ಲೇನಹಳ್ಳಿ ಕಾವಲು(ಬೇ), ಕಬ್ಬಲಗರೆ ಪುರ, ಸಾಲುಗದ್ದೆಕಾವಲು(ಬೇ), ಮಾಚಗೋನಹಳ್ಳಿ, ದೊಡ್ಡ ಗಾಡಿಗನ ಹಳ್ಳಿ, ಮತ್ತಿಕೆರೆ, ಹರಗನಹಳ್ಳಿ, ಹೊಸ ಕೋಟೆ(ದಾ), ಮುದಿಗರೆ, ಜಯಪುರ(ದಾ), ರಾಜೇನಹಳ್ಳಿ, ಮಾವಿನಕೆರೆ, ಹೊಸ ಮಾವಿನಕೆರೆ(ದಾ), ಕುರುಬರ ಬಸ್ಸಿ(ದಾ), ರಂಗನತಿಟ್ಟು(ದಾ), ಗೋಪಾಲಪುರ(ಬೇ), ಹೊಸೂರು(ದಾ), ಪೂವನ ಹಳ್ಳಿ, ಪೂವನಹಳ್ಳಿ ಕೊಪ್ಪಲು(ದಾ).

(ಕೆ.ಆರ್.ರುದ್ರಪ್ಪ)

ನಿರ್ದೇಶಕರು(ಪಂ.ರಾಜ್) ಮತ್ತು

ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ

ಹಾಗೂ ಸದಸ್ಯ ಕಾರ್ಯದರ್ಶಿ,

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.



## ಕರ್ನಾಟಕ ಸರ್ಕಾರ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ

ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-56001

ಸಂಖ್ಯೆ: ಕಪಂರಾಸೀನಿಆ/16/ಸೀನಿಆ/2022

ದಿನಾಂಕ:02-01-2023

## ಪ್ರಕಟಣೆ

**ಹಾಸನ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಹಾಸನ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಠಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಠಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.

**ಹಾಸನ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 136 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಠಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಠಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಠಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.**

**ಹಾಸನ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ.** ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ. **(ಅ) ಆನ್ ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "https://rdpr.karnataka.gov.in/rdc/public/" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.

3ನೇ ಗೇಟ್, 2ನೇ ಮಹಡಿ, ಕೊಠಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001

### ಕೋಷ್ಠಕ 'ಅ'

#### ಹಾಸನ ಜಿಲ್ಲೆ

ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ಆಲೂರು	9
2	ಸಕಲೇಶಪುರ	11
3	ಹೊಳೆನರಸೀಪುರ	16
4	ಬೇಲೂರು	17
5	ಅರಕಲಗೂಡು	19
6	ಹಾಸನ	21
7	ಚನ್ನರಾಯಪಟ್ಟಣ	21
8	ಅರಸೀಕೆರೆ	22
ಒಟ್ಟು		136

## ಕೋಷ್ಠಕ 'ಆ'

ಹಾಸನ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1- ಆಲೂರು ತಾಲ್ಲೂಕು ಪಂಚಾಯತಿ</b>		
1	1-ಬೈರಾಪುರ	ಹೊಸೂರು, ನೇರಲಕೆರೆ, ನೇರಲಕೆರೆ ಕೊಪ್ಪಲು, ಹೊಸೂರು ಕಾಲೋನಿ, ದಡದಹಳ್ಳಿ, ಬ್ಯಾಡರಹಳ್ಳಿ, ಬೈರಾಪುರ, ಸೊಪ್ಪಿನಹಳ್ಳಿ, ಚೌಲಗರೆ ಕಾಲೋನಿ, ಕೋಡಿಗರಹಳ್ಳಿ, ಮಾಚೇನಹಳ್ಳಿ, ಆಲೂರು ರೂರಲ್, ಬ್ಯಾಬಾ ಕಾವಲ್, ಮಲ್ಲೇಶಪುರ, ಶಿವಸಾಗರ, ಧರ್ಮಪುರಿ, ಸಮದಲೆ, ಹಾಂಜಿಹಳ್ಳಿ, ಮಂಚೇನಹಳ್ಳಿ, ಹೋತನಹಳ್ಳಿಪುರ, ಕೂಡಗೇಹಳ್ಳಿ, ಸುಗ್ಗನಹಳ್ಳಿ, ತೊಗರನಹಳ್ಳಿ, ಬೀಚಲಾಪುರ, ಮರಸು ಹೊಸಹಳ್ಳಿ, ಇಮ್ಮಟಿಪುರ, ನಾಕಲಗೋಡು, ನಾಕಲಗೋಡು ಕೊಪ್ಪಲು, ರಾಜನಕಟ್ಟೆ(ದಾ), ಕಿರಹಳ್ಳಿ, ಕಿಗ್ಗಟ್ಟೆ, ಹಂತನಮನೆ, ಗೊಲ್ಲರತಿಮ್ಮನಹಳ್ಳಿ, ವಾಜರಹಳ್ಳಿ.
2	2-ದೊಡ್ಡಕಣಗಾಲು	ದೊಡ್ಡಕಣಗಾಲು, ಉಮಾದೇವರಹಳ್ಳಿ, ಕಾಟಿಹಳ್ಳಿ, ಸೋಂಪುರ, ಹೊಸಪುರ, ಬಸವನಪುರ, ರಾಜನಹಳ್ಳಿ, ಮುದಿಗರೆ, ಕವಳಿಕೆರೆ, ಹೊಳೆಬೆಳ್ಳೂರು, ಬಂಡಿತಿಮ್ಮನಹಳ್ಳಿ, ಹುಣಸವಳ್ಳಿ, ಹುಣಸವಳ್ಳಿ ಕಾಲೋನಿ, ಗೇಕರವಳ್ಳಿ, ತೊರಗರವಳ್ಳಿ, ಹುಲ್ಲಹಳ್ಳಿ(ದಾ), ಭರತವಳ್ಳಿ, ಮಾವನೂರು, ಯಡೂರು, ಅಗಸರಹಳ್ಳಿ.
3	3-ಮಡಬಲು	ಹೆದ್ದುರ್ಗ, ಕೊಂಗವಳ್ಳಿ, ರಂಗೇನಹಳ್ಳಿ, ಚಿಕ್ಕೋಟೆ, ಕೆರೆಹಳ್ಳಿ, ಹುಲ್ಲಹಳ್ಳಿ, ಮೇಗಟವಳ್ಳಿ, ಸಂಕಾಲಾಪುರ, ರಾಮೇಶ್ವರ(ದಾ), ಕಡದರವಳ್ಳಿ, ಬೆಳಮೆ, ಬೆಳಮೆ ಜನತಾ ಕಾಲೋನಿ, ಕಾರ್ಜುವಳ್ಳಿ, ಲಕ್ಷ್ಮಿಪುರ, ಎನ್ ತಿಮ್ಮನಹಳ್ಳಿ, ನೀಲನಹಳ್ಳಿ, ಹೊಲ್ಲಹಳ್ಳಿ, ಕಿತ್ತಗನಮನೆ, ಮಡಬಲು, ಮಾದನಹಳ್ಳಿ, ಕೊಳವನಹಳ್ಳಿ, ಮಂಜಲಗೂಡು, ಗುಂಡನಬೆಳ್ಳೂರು, ಕೆಂಚನಹಳ್ಳಿಪುರ, ಬೂದನಹಳ್ಳಿ, ತಿಪ್ಪಾಪುರ, ಕಣತೂರು, ಬಾವಿಕೊಪ್ಪಲು(ದಾ), ವಿರುಪಾಪುರ, ಸಿದ್ಧಾಪುರ, ಯಳಗನಹಳ್ಳಿ, ಕಲ್ಲಹಳ್ಳಿ, ಮುದ್ದನಹಳ್ಳಿ, ಕೊಪ್ಪಲು, ಮುರುಡೂರು, ಬಾವಸವಳ್ಳಿ(ದಾ), ಬಸವನಹಳ್ಳಿ.
4	4-ತಾಳೂರು	ಚಿಕ್ಕಣಗಾಲು, ಮಾರಸನಹಳ್ಳಿ, ಜೋಸೆಫ್‌ನಗರ(ದಾ), ಜನ್ನಾಪುರ, ಜಿ.ತಿಮ್ಮನಹಳ್ಳಿ, ಸಿ.ಹೊಸಹಳ್ಳಿ, ಟಿ.ಗುಡ್ಡೇನಹಳ್ಳಿ, ತಾಳೂರು ಗುಡ್ಡೇನಹಳ್ಳಿ, ತಾಳೂರು ಗುಡ್ಡೇನಹಳ್ಳಿ ಕೊಪ್ಪಲು, ಕುಂಬಾರಹಳ್ಳಿ, ಕುಂಬಾರಹಳ್ಳಿ ಕೊಪ್ಪಲು, ತಾಳೂರು, ಜಿ.ಜಿ. ಕೊಪ್ಪಲು, ಬೀರಕನಹಳ್ಳಿ, ಕುಪ್ಪೆ, ಕುಪ್ಪೆಹೊಸಹಳ್ಳಿ, ಚನ್ನೇನಹಳ್ಳಿ, ಸಮುದ್ರವಳ್ಳಿ, ಸಮುದ್ರವಳ್ಳಿ ಕಾಲೋನಿ, ನಿಲುವಾಗಿಲು, ಬೆಳ್ಳಾವರ, ಬೆಳ್ಳಾವರ ಕಾಲೋನಿ, ಅಜ್ಜೇನಹಳ್ಳಿ, ಹುಣಸೆ (ದೇವರಾಜಪುರ), ಹುಣಸೆ ಕಾಲೋನಿ, ಬೊಮ್ಮನಮನೆ, ಕಲ್ಲುಕೆರೆ, ಹಳುವಳ್ಳಿ, ಹಳುವಳ್ಳಿ ಕಾಲೋನಿ, ಮಡಗರೆ, ಮಡಗರೆ ಕಾಲೋನಿ, ಗೌಲಕಟ್ಟೆ, ಯರೇಹಳ್ಳಿ, ಕಾಮತಿ, ಕಾಮತಿ ಕಾಲೋನಿ, ಬಿಳಗವಳ್ಳಿ, ಕಾಮತಿ ಶೆಟ್ಟಿಹಳ್ಳಿ, ಲಕ್ಕಮನಹಳ್ಳಿ, ಕಾಮತಿ ಕೂಡಿಗ.
5	5-ಪಾಳ್ಯ	ಪಾಳ್ಯ, ಹಳೇ ಪಾಳ್ಯ, ಅರೇಹಳ್ಳದಕೊಪ್ಪಲು, ಚನ್ನಹಳ್ಳಿ, ಶಂಕರನಹಳ್ಳಿ, ಕಣದಹಳ್ಳಿ, ದಿಂಡಗಟ್ಟೆ, ಶಿಂಗೋಡನಹಳ್ಳಿ, ಮೂಡಲಕೊಪ್ಪಲು(ದಾ), ಹೊಸಕೊಪ್ಪಲು(ದಾ), ಮುದ್ದನಾಯಕನಹಳ್ಳಿಪುರ, ಚಿಗ್ಗೂರು, ಹಾಚಗೋಡನಹಳ್ಳಿ, ಹೊಸಹಳ್ಳಿ, ಜೋಡಿಹೊನ್ನವಳ್ಳಿ, ನಿಡನೂರು, ಹೊನ್ನವಳ್ಳಿ, ಕೊಟ್ಟಿಗನಹಳ್ಳಿ, ಮಗೇನಹಳ್ಳಿ(ದಾ), ಬಂಡಿಕೆರೆ(ಬೇ), ದಾನಿಹಳ್ಳಿ, ಸಿಂಗಟಗರೆ, ಮಣಿಕ್ಯಾತನಹಳ್ಳಿ, ಸಿಂಗಾಪುರ, ಬಾಚನಹಳ್ಳಿ, ಕೆಂಚನಹಳ್ಳಿ, ಬಿಜ್ಜನಹಳ್ಳಿ, ಬಿಜ್ಜನಹಳ್ಳಿ ಕಾಲೋನಿ, ಬ್ಯಾಬಾ, ಮಣಿಪುರ.
6	6-ಮಗ್ಗ	ದೈತಾಪುರ, ದಾಟೂರು, ತಿಪ್ಪಾಪುರ, ಬೆಕ್ಕಡಿ, ಮಗ್ಗ, ಬಸವಪುರ(ದಾ), ಹೊಸಮರದ ಕೊಪ್ಪಲು, ಬಡಗಿ ಕೊಪ್ಪಲು(ದಾ), ಕಲ್ಲುಕೊಪ್ಪಲು(ದಾ), ದಿಣ್ಣಿಕೊಪ್ಪಲು(ದಾ), ಮರದಕೊಪ್ಪಲು(ದಾ), ಹೊಸಮರ, ನಿಡಗರಹಳ್ಳಿ(ದಾ), ಹಾರೋಹಳ್ಳಿ, ವಾಸುದೇವರಹಳ್ಳಿ, ನವಿಲಹಳ್ಳಿ, ಬಾಳೇರಕೊಪ್ಪಲು(ದಾ), ನಲ್ಲೂರು, ಬೆಟ್ಟಹಳ್ಳಿ, ಮಲ್ಲೇನಹಳ್ಳಿ, ಬಲ್ಲೂರು, ಬಲ್ಲೂರುಪುರ, ಸಿಂಧುವಳ್ಳಿ, ಅಮಲೇಪುರ, ಮಲಗಲೆ, ವಾಟೇಪುರ(ಬೇ), ಹಳ್ಳಿಯೂರು, ಕರ್ಕಿಹಳ್ಳಿ, ಶಿರಗಾವರ, ಕುಡಿದಲೆ, ಕಾಗನೂರು ಎಸ್ಕೇಟ್, ಸುಳಗೋಡು, ಹುಸ್ಕೂರು, ಕಾರಗೋಡು, ನೇರಗಲೆ, ಯಡೇನಹಳ್ಳಿ, ನಂಜಾಪುರ, ಕಣಿಬೆಸವನಹಳ್ಳಿ, ಬಾಳಿಗನಹಳ್ಳಿ.

ಹಾಸನ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
7	7-ಮಲ್ಲಾಪುರ	ಮಲ್ಲಾಪುರ, ಬಿಗತ್ತೂರು, ಹಾಡ್ಯ, ಹಾಡ್ಯ ಕೊಪ್ಪಲು, ಕಿತ್ತಗರೆ, ಕಿತ್ತಗಲೆ, ಹ್ಯಾರಗಲೆ, ಕೊಡಗಲವಾಡಿ, ಹೈದೂರು, ಹೈದೂರು ಕೊಪ್ಪಲು, ಕಾಡೂರು, ಬೋಸ್ತಾನಹಳ್ಳಿ, ಮುತ್ತಿಗೆ, ಹಲಸೂರು, ಕಾಗನೂರು, ಕಾಗನೂರು ಹೊಸಹಳ್ಳಿ, ಕರಡಿಬೆಟ್ಟ, ಎಸ್ಕೇಟ್, ಬಡಕನಹಳ್ಳಿ(ದಾ), ಹರೀಹಳ್ಳಿ, ನಾಗಾವರ, ಬೆಂಬಳೂರು, ಅನಿಗಲೆ, ಹೊಂಕರವಳ್ಳಿ, ಅಬ್ಬನ, ಹೊಸಮರ(ಬೇ), ಮಾರನಾಯಕನಹಳ್ಳಿ, ಚಿನ್ನಹಳ್ಳಿ(ದಾ), ಜಿನಿಗರವಳ್ಳಿ, ಹಿಡುವನಹಳ್ಳಿ, ಹಿಡುವನಹಳ್ಳಿ ಕೊಪ್ಪಲು, ಮಾದಗೋಡು.
8	8-ಕದಾಳು	ಕದಾಳು, ಕಬ್ಬಿನಹಳ್ಳಿ, ಬೆಟ್ಟದಹಳ್ಳಿ, ಮುತ್ತಿಗೆ, ಸಾತಗಾಲ, ರಾಯಸಮುದ್ರ, ಚನ್ನಾಪುರ, ಪಟ್ಟಣ, ತಿಮ್ಮನಹಳ್ಳಿ, ತುರಗನಹಳ್ಳಿ, ಹಸಗನೂರು, ಹಸಗನೂರು ಕಾಲೋನಿ, ಕರಿಗೋಡನಹಳ್ಳಿ, ಚಾಕನಹಳ್ಳಿ, ಕಿರಗಡಲು, ಸಿಂಗೇನಹಳ್ಳಿ(ದಾ), ದೇವರಮನೆ ಕೊಪ್ಪಲು, ಹಂಪನಕುಪ್ಪೆ, ಕಾರಿಗನಹಳ್ಳಿ, ಕಂಚನಹಳ್ಳಿ, ಹಂಚೂರು, ಬೊಮ್ಮಚವಳ್ಳಿ, ಚಟ್ಟನಹಳ್ಳಿ, ಕೆ.ಹೊಸಹಳ್ಳಿ, ಕಡಬಗಾಲ, ಕರೆಕೊಪ್ಪಲು, ಹೊಳೇಕೊಪ್ಪಲು, ಚಿಟ್ಟನಹಳ್ಳಿ, ಹೊಸಪಟ್ಟಣ, ಕಿತ್ತೂರು, ಮಣಿಗನಹಳ್ಳಿ, ಗೋವಿಂದನಹಳ್ಳಿ, ಅನಿಗನಹಳ್ಳಿ, ಮೂಡನಹಳ್ಳಿ, ಹೊನ್ನೇನಹಳ್ಳಿ, ಭಕ್ತರವಳ್ಳಿ, ಯಡವನಹಳ್ಳಿ, ತಿಪ್ಪನಹಳ್ಳಿ, ಗಂಗರ, ಕುದುರವಳ್ಳಿ, ಸಂತೆಬಸವನಹಳ್ಳಿ, ಕಗ್ಗರವಳ್ಳಿ.
9	9-ಕುಂದೂರು	ಕುಂದೂರು, ದೇವರಾಜನಹಳ್ಳಿ, ಹುಲುಕುಂದ ಎಸ್ಕೇಟ್, ಚೇಕನಹಳ್ಳಿ, ಸಾಣೆನಹಳ್ಳಿ, ಸಾಣೆನಹಳ್ಳಿ ಕೊಪ್ಪಲು, ದೇವಿಹಳ್ಳಿ, ಮೇವೇ, ವಳಗರಹಳ್ಳಿ, ಚನ್ನಾಪುರ, ಬಿಳಿಗರವಳ್ಳಿ, ದೇವರಪುರ, ಕಾಮೇನಹಳ್ಳಿ, ಹನುಮನಹಳ್ಳಿ, ತಿಮ್ಮಾಪುರ, ಮಾಳೇನಹಳ್ಳಿ, ಸುಳಗೋಡು, ಮಂದಿರ, ಮಾಳೇನಹಳ್ಳಿ, ಮಾಳೇನಹಳ್ಳಿ ಕಾವಲು, ಗರಿಫಟ್ಟ, ರಾಮೇನಹಳ್ಳಿ, ಗಂಜಿಗರೆ, ಅಪ್ಪಗೋಡನಹಳ್ಳಿ, ಮಳಲಹಳ್ಳಿ(ಮು), ಅರಳಿಮರದ ಕೊಪ್ಪಲು, ಬಸವನಹಳ್ಳಿ, ಸಿದ್ಧಾಪುರ, ಹೊಳೆಬಸವನಹಳ್ಳಿ, ನೆಲ್ಲಿಗರೆ, ತಿಪ್ಪನಹಳ್ಳಿ, ಅಜ್ಜಗೋಡನಹಳ್ಳಿ, ಬಂಡಿಮಲ್ಲೇನಹಳ್ಳಿ, ಪೊನ್ನಾಥಪುರ, ದೇವನಾಯ್ಕನಹಳ್ಳಿ, ಲಕ್ಕೋಡನಹಳ್ಳಿ, ಕರ್ಕಿಹಳ್ಳಿ, ಕೆಬ್ಬಾಲೆ, ರಾಜಾಪುರ, ತಟ್ಟಿಕರೆ, ಸಮಸೋಗಿ, ಕ್ಯಾತನಹಳ್ಳಿ, ಮುದ್ದನಹಳ್ಳಿ, ಕಾಳಶೆಟ್ಟಿಬೀಡು, ಕಾಕನಹಳ್ಳಿ(ಮು), ಭರತ್ತೂರು, ಮಾಗಡಿಹಳ್ಳಿ, ಪುರಬೈರವನಹಳ್ಳಿ, ಕಟ್ಟೆಹೊಸೂರು, ಮಾದಿಹಳ್ಳಿ, ಮಾದಿಹಳ್ಳಿ ಕೊಪ್ಪಲು, ನಾಗಾವರ, ಹುಲಸಿನಹಳ್ಳಿ, ಅಡಿಬೈಲು, ಕಾಣಿಗರೆ, ಕೊಡಗತವಳ್ಳಿ, ಹಂಜಳಿಗೆ, ಹೆಮ್ಮಿಗೆ, ಹೊನ್ನವಳ್ಳಿ(ದಾ).
2- ಅರಕಲಗೂಡು ತಾಲ್ಲೂಕು ಪಂಚಾಯತಿ		
1	1-ಹೆಬ್ಬಾಲೆ	ಹೆಬ್ಬಾಲೆ, ಬೆಸ್ತರಕೊಪ್ಪಲು, ಹೆಬ್ಬಾಲೆಕೊಪ್ಪಲು, ಹೆಬ್ಬಾಲೆ ಕಾಲೋನಿ, ಗಂಗನಹಳ್ಳಿ, ಎ.ಕೆ.ಕಾಲೋನಿ, ಅತ್ತಿ, ಎ.ಕೆ.ಕಾಲೋನಿ, ಉಪ್ಪಾರಕೊಪ್ಪಲು, ಗುಂಡೇಗೌಡನಹಳ್ಳಿ, ಬೋಳಕ್ಕಾತನಹಳ್ಳಿ, ಬೋರನಹಳ್ಳಿ, ಹುಲ್ಲಂಗಾಲ, ಕುರುಬರಕೊಪ್ಪಲು, ನರಸಿನಕುಪ್ಪೆ, ಸಿದ್ಧಾಪುರ, ಕಂಚೇನಹಳ್ಳಿ, ಗಂಜಲಗೂಡು, ಉಪ್ಪಾರಕೊಪ್ಪಲು, ಮರಟಿಕೊಪ್ಪಲು, ಸಿದ್ಧೇಗೌಡನಹಳ್ಳಿ, ಮೂಡನಹಳ್ಳಿ, ಕಲ್ಲುಬ್ಯಾಡರಹಳ್ಳಿ, ಹರದೂರು, ಹರದೂರುಪುರ, ಗೆದ್ದಲಹೊಸಹಳ್ಳಿ(ಬೇ), ಬಸವನಹಳ್ಳಿ, ಬಸವನಹಳ್ಳಿಕೊಪ್ಪಲು, ಬಸವನಹಳ್ಳಿ ಕಾವಲು, ಅಣ್ಣಿಗನಹಳ್ಳಿ, ಅಣ್ಣಿಗನಹಳ್ಳಿಕೊಪ್ಪಲು, ಹರಿಜನ ಕಾಲೋನಿ, ಬಾಲಾಜಿನಗರ, ಮುದ್ದನಹಳ್ಳಿ, ಕೇಶವಾಪುರ, ಮಲ್ಲಿತಮ್ಮನಹಳ್ಳಿ.

ಹಾಸನ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
2	2-ಹೊನ್ನವಳ್ಳಿ	ಹೊನ್ನವಳ್ಳಿ, ಹರಿಜನ ಕಾಲೋನಿ, ನಿಂಗೇಗೌಡನಕೊಪ್ಪಲು, ದೊಡ್ಡಕೊಪ್ಪಲು, ಬಿದಿರುಮಳೆಕೊಪ್ಪಲು, ಕುರುಬರಕೊಪ್ಪಲು, ಗರಿಘಟ್ಟ, ನೆಲಮನೆ, ಚೋಳೇನಹಳ್ಳಿ, ದೇವರಹಳ್ಳಿ, ದೇವರಹಳ್ಳಿ ಕಾವಲ್, ಆನೆಗೊಂದಿ ಕಾವಲ್ (ಬೇ), ಕಾಶೀಪುರ, ರಾಗಿಬೈಚನಹಳ್ಳಿ, ನೈಗೆರೆ, ಬೈಚನಹಳ್ಳಿ, ಗೊರವನಹಳ್ಳಿ, ಚಿಕ್ಕನಹಳ್ಳಿ, ಹತ್ತಿಗೌಡನಹಳ್ಳಿ, ಕಳ್ಳಿಮುದ್ದನಹಳ್ಳಿ, ಪಿ.ಚಾಕನಹಳ್ಳಿ, ಎ.ಡಿ. ಕಾಲೋನಿ, ದೇವಿಪುರ, ಮರವಳಲು, ಮರವಳಲು ಕಾಲೋನಿ, ದೊಡ್ಡಗಾವನಹಳ್ಳಿ, ಚಿಕ್ಕಗಾವನಹಳ್ಳಿ.
3	3-ವಿಜಾಪುರ ಅರಣ್ಯ	ವಿಜಾಪುರ ಅರಣ್ಯ-1, ಹರಿಜನ ಕಾಲೋನಿ, ಚಿಕ್ಕಅರಕಲಗೂಡು ಕಾಲೋನಿ, ವಿಜಾಪುರ, ವಿಜಾಪುರ ಅರಣ್ಯ-2, ಚಿಕ್ಕಅರಕಲಗೂಡು, ಎ.ಕೆ.ಕಾಲೋನಿ, ಬಿದಿರುಮಳೆಕೊಪ್ಪಲು, ಕಲ್ಲಾರಕೊಪ್ಪಲು, ಮಸರಂಗಾಲ, ದಾರಿಕೊಂಗಲೆ, ಕಂದಿಣ್ಣೆಕಾವಲು, ಕಾಮನಹಳ್ಳಿ, ಹೊಂಗನೂರು, ಹೊಸಹಳ್ಳಿ, ಬೋಗಾರಗರೆ(ಮು), ಅಬ್ಬೂರು, ಮುದಿಗೆರೆ, ಶ್ಯಾನುಭೋಗನಹಳ್ಳಿ, ಧರ್ಮಾಪುರ, ಪುಟ್ಟನಹೊಸಹಳ್ಳಿ, ಬಸವನಹಳ್ಳಿ(ಮು), ಕೋನಾಪುರ, ಬೀಜಗಟ್ಟ, ಮಲ್ಲೇನಹಳ್ಳಿ, ಗುಂಡಿಹೊಸಹಳ್ಳಿ(ಮು), ವಡ್ಡರಹಳ್ಳಿ (ಹೆಚ್.ಆರ್.ಪಿ. ಕಾಲೋನಿ), ಉಲಿವಾಲ(ಮು), ಕೋಟಿಕೊರ(ಮು), ಯಡಾಣ (ಮು), ಮರಡಿ, ಭೈರಾಪುರ, ಹೊನ್ನಗೌಡನಹಳ್ಳಿ, ಹೊಸೂರು, ಅಂಕನಾಯಕನಹಳ್ಳಿ, ಶೀರೇಗೌಡನಕೊಪ್ಪಲು, ಗೌರಿಕೊಪ್ಪಲು, ಮರಲಕ್ಕಿ ಕೊಪ್ಪಲು, ಎ.ಕೆ.ಕಾಲೋನಿ, ಚೌಡೇನಹಳ್ಳಿ, ಅಂಕನಾಯಕನಹಳ್ಳಿ-2, ಶಂಭುನಾಥಪುರ, ಎ.ಡಿ.ಕಾಲೋನಿ, ನೇರಲಹಳ್ಳಿ, ಅಂಕನಾಯಕನಹಳ್ಳಿ ಕಾವಲು, ನೇರಲಹಳ್ಳಿ ಕೊಪ್ಪಲು, ಬೊಮ್ಮನಿಂಗೇಗೌಡನ ಕೊಪ್ಪಲು.
4	4-ಮಲ್ಲಿಪಟ್ಟಣ	ಮಲ್ಲಿಪಟ್ಟಣ, ಮಲ್ಲಿಪಟ್ಟಣ ಕಾಲೋನಿ, ಬೆಸ್ತರಕೊಪ್ಪಲು, ಮಾರನಕೊಪ್ಪಲು, ಕೋರಿ(ಅಗ್ರಹಾರ), ಮದಲಾಪುರ, ಮಾಗೋಡು, ದಾಸನಕೊಣನೂರು, ಶಿರದನಹಳ್ಳಿ, ಚೌರಗಲ್ಲು, ಚೌರಗಲ್ಲು ಹೆಚ್.ಆರ್.ಪಿ. ಕಾಲೋನಿ, ಬಬ್ಬಗಳಲೆ, ಮಣಜೂರು, ನೆಲಬಳ್ಳಿ, ಮಜ್ಜಿಗೆಪುರ, ಪಾರಸನಹಳ್ಳಿ, ದಾಸನಪುರ, ಆಲದಹಳ್ಳಿ, ಬಾಗದಾಳು, ದಾಸನಕೊಣನೂರು, ಬೈಸೂರು, ಬೈಸೂರು ಫಾರಸ್ತ್, ಬಸವನಹಳ್ಳಿ, ಬೂದನೂರು, ಹಿಪ್ಪಲಿ, ಹಿಪ್ಪಲಿ ಫಾರಸ್ತ್(ಬೇ), ಕೆಳಗಳಲೆ, ಕೆಳಗಳಲೆಕೊಪ್ಪಲು, ದಡದಹಳ್ಳಿ, ಮತ್ತರ, ಹೊಂಡರವಳ್ಳಿ, ಹೊಂಡರವಳ್ಳಿ ಕೊಪ್ಪಲು, ಮುಸವತ್ತೂರು, ಮುಸವತ್ತೂರು ಕೊಪ್ಪಲು.
5	5-ಮೋಕಲಿ	ಮೋಕಲಿ, ಮಳಲೀಕರೆ, ನಂದಿಗೌಡನಕೊಪ್ಪಲು, ಕರಿದೇವರಕೊಪ್ಪಲು, ವಡ್ಡರಕೊಪ್ಪಲು, ಎ.ಕೆ.ಕಾಲೋನಿ, ಸಾಲುಕೊಪ್ಪಲು, ಮಾದಿಹಳ್ಳಿ, ಬ್ರಹ್ಮನಾಯಕನ ಕೊಪ್ಪಲು, ಕುರುಬರ ಕೊಪ್ಪಲು, ಮುತ್ತಿಗೆ, ಮಡಿಕೆಹೊಸಹಳ್ಳಿ, ಸೋಮನಹಳ್ಳಿ, ಕತ್ತಿಮಲ್ಲೇನಹಳ್ಳಿ, ಹಾರೋಹಳ್ಳಿ, ತೇಜೂರು, ರಾಮೇನಹಳ್ಳಿ, ಗುಂಡಿಕೊಪ್ಪಲು, ಸಾಲುಗೊಪ್ಪಲು, ಮುಂಡಗೋಡು, ಮಾದಾಪುರ, ಕ್ಯಾತನಹಳ್ಳಿ, ಬಾಣದಹಳ್ಳಿ, ಅರಕಲಗೂಡು ಗ್ರಾಮಾಂತರ(ಬೇ), ಕಲ್ಲೂರು, ಕಲ್ಲೂರು ಕಾಲೋನಿ, ಅಡಿಕೆ ಬೊಮ್ಮನಹಳ್ಳಿ, ಪುಟ್ಟಬೀರನ ಕೊಪ್ಪಲು, ತಟ್ಟೇಕರೆ, ಅರೆಮಾದನಹಳ್ಳಿ.
6	6-ಸಂತಮರೂರು	ಸಂತಮರೂರು, ದುಮ್ಮಿ, ದುಮ್ಮಿ ಕೊಪ್ಪಲು, ಮಲ್ಲಾಪುರ, ಶಣವಿನಕುಪ್ಪೆ, ಶಣವಿನಕುಪ್ಪೆ ಕೊಪ್ಪಲು, ದಡದಹಳ್ಳಿ, ಬಿಟ್ಟಗೌಡನಹಳ್ಳಿ, ಬಿಟ್ಟಗೌಡನಹಳ್ಳಿ ಕೊಪ್ಪಲು, ಯಲಗತವಳ್ಳಿ, ಯಲಗತವಳ್ಳಿ ಕಾವಲ್, ಗುಬ್ಬಿಫಾರಸ್ತ್, ಯಗಟಿ, ಮಲ್ಲೇಗೌಡನ ಕೊಪ್ಪಲು, ಮಂಡಿಚಿಕ್ಕನ ಕೊಪ್ಪಲು, ಕರಿಗೌಡನ ಕೊಪ್ಪಲು, ಅಗಸರ ಕೊಪ್ಪಲು, ರಂಗಾಪುರ, ಎ.ಡಿ.ಕಾಲೋನಿ, ಇಬ್ಬಡಿ, ವಡ್ಡರಹಳ್ಳಿ, ಅಜ್ಜೂರು, ಮರಿತಮ್ಮನಹಳ್ಳಿ.
7	7-ದೊಡ್ಡಮಗ್ಗೆ	ದೊಡ್ಡಮಗ್ಗೆ-1, ಚಿಕ್ಕಮಗ್ಗೆ, ಮಗ್ಗೆ ಕಾವಲು, ದೊಡ್ಡಮಗ್ಗೆ-2, ಬರಗೂರು, ಕೊಡಕಹಳ್ಳಿ, ಲಕ್ಷ್ಮೀಪುರ, ಕೊರಟಿಕರೆ, ಕೊರಟಿಕರೆ ಕಾವಲು,



ಹಾಸನ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಕೋಟಕಪೂರ್ವದಲ್ಲಿ, ಮುದ್ದನಹಳ್ಳಿ, ನಿಲುವಾಗಿಲು, ಕರಿಗೌಡನ ಕೊಪ್ಪಲು, ಇಳ್ಳಹಳ್ಳಿ, ಶ್ಯಾನುಭೋಗನಹಳ್ಳಿ, ಪಾರಸನಹಳ್ಳಿ, ಪಾರಸನಹಳ್ಳಿಕೊಪ್ಪಲು.
8	8-ಹುಲಿಕಲ್	ಹುಲಿಕಲ್ ಬ್ಲಾಕ್-1, ಹುಲಿಕಲ್ ಬ್ಲಾಕ್-2, ಸಿದ್ಧಾಪುರ, ಕಣಿವೆಕಾವಲ್, ಅಂಕನಾಥಪುರ, ಕಣಿಯಾರು, ಬೆಟ್ಟದಹಳ್ಳಿ, ಅಲ್ಲಾಪಟ್ಟಣ, ಹೆಗ್ಗಡಹಳ್ಳಿ, ಮುದಗನೂರು, ಮುದಗನೂರು ಕಾವಲ್, ರಾಗಿಬೈಚನಹಳ್ಳಿ, ಗುಮ್ಮಾಪುರ(ದಾ), ಮುದ್ದನಹಳ್ಳಿ, ಅಂಬಿಗೋಡನಹಳ್ಳಿ, ಜೋಗಿಹೊಸಹಳ್ಳಿ.
9	9-ದೊಡ್ಡಬೆಮ್ಮತಿ	ದೊಡ್ಡಬೆಮ್ಮತಿ, ಲಿಂಗದಹಳ್ಳಿ, ದಡದಹಳ್ಳಿ, ಜಕ್ಕನಹಳ್ಳಿ, ಅರಸೀಕಟ್ಟೆ, ಚಿಕ್ಕಬೆಮ್ಮತಿ, ರಾಜಾರಾಮಪುರ, ಮಾದನೂರು, ಮಾಯಣ್ಣನ ಕೊಪ್ಪಲು, ಹೆಣ್ಣೂರು ಕೊಂಗಳಲೆ, ಮಲ್ಲಪ್ಪನಹಳ್ಳಿ, ಹೀಲಗರೆ, ಬಂದಿಗಾನಹಳ್ಳಿ, ಶ್ಯಾನುಭೋಗನಹಳ್ಳಿ, ಹೆಣ್ಣೂರು, ಪೆಮ್ಮನಹಳ್ಳಿ, ಮಾರಗೋಡನಹಳ್ಳಿ, ಯಡಿಯೂರು, ಇಟಾಪಟ್ಟಣ, ಹೊಳಲಗೋಡು, ಮಾಗಲು, ಹನುಮನಕೊಪ್ಪಲು, ಹರಿಜನ ಕಾಲೋನಿ, ಮಾವಿನಹಳ್ಳಿ, ನಿಲಕುಂದ, ಸೋಂಪುರ, ಸಿಂಗನಕುಪ್ಪೆ, ಗೇರುಕುಪ್ಪೆ, ಕೊಳ್ಳಂಗಿ, ವಡ್ಡಕೊಪ್ಪಲು, ದೊಡ್ಡಕೊಪ್ಪಲು, ಎ.ಬಿ.ಎಂ.ಹಳ್ಳಿ, ಅಬ್ಬೂರು, ಕಾಕೋಡನಹಳ್ಳಿ, ಚನ್ನದೇವರಗೌಡನ ಕೊಪ್ಪಲು, ತಾವರೇಕೆರೆ, ತಾವರೇಕೆರೆ ಕೊಪ್ಪಲು.
10	10-ಚಿಕ್ಕಹಳ್ಳಿ	ವೆಂಕಟೇಗೌಡನ ಕೊಪ್ಪಲು, ಚಿಕ್ಕಹಳ್ಳಿ-1, ವಡ್ಡಾನ ಹೊಸಹಳ್ಳಿ, ನಂದಿಗೌಡನ ಕೊಪ್ಪಲು, ಕೋನಾಪುರ, ಹಿರೇಹಳ್ಳಿ, ಅತ್ತಿಮರದ ಕೊಪ್ಪಲು, ಕಬ್ಬಳಿಗರೆ, ದಾಸನಪುರ, ನಂಜಲಾಪುರ, ಲಕ್ಕನಹಳ್ಳಿ, ಬಿದರೂರು, ಕೆರೆಹೊಸಹಳ್ಳಿ.
11	11-ಕೊಣನೂರು	ಕೊಣನೂರು, ಕೆರೆಕೋಡಿ, ಉಳ್ಳೇನಹಳ್ಳಿ, ಅಕ್ಕಲವಾಡಿ.
12	12-ಬೆಳವಾಡಿ	ಬೆಳವಾಡಿ-1, ಬೆಳವಾಡಿ-2, ಅಂಕನಹಳ್ಳಿ, ದೊಳ್ಳೇನಹಳ್ಳಿ, ಕುರುಬರ ಕೊಪ್ಪಲು, ಕಾರಹಳ್ಳಿ, ಮಾರನಕೊಪ್ಪಲು, ಸೀಬಹಳ್ಳಿ, ಹಾನಗಲ್ಲು, ಹೊಸೂರು, ಕರ್ಕಿಕೊಪ್ಪಲು, ತಟ್ಟವಾಳು, ಹನೇಮಾರನಹಳ್ಳಿ, ಅಗ್ರಹಾರ, ಕೊಡಗೇಹಳ್ಳಿ, ಮುಗಳೂರು, ದೊಡ್ಡಹಳ್ಳಿ, ಮುತ್ತುಗದ ಹೊಸೂರು, ಬೇಲಿಕಪೂರ್ವದಲ್ಲಿ, ಲಿಂಗಾಪುರ.
13	13-ಬಸವಾಪಟ್ಟಣ	ಬಸವಾಪಟ್ಟಣ-1, ಆಂಜನೇಯ ಹೊಸಹಳ್ಳಿ, ಮೂಲೆಹೊಸಹಳ್ಳಿ, ಬಸವಾಪಟ್ಟಣ ಹಂತ, ನಾಗನಹಳ್ಳಿ, ಬಸವಾಪಟ್ಟಣ-2, ಬಸವಾಪಟ್ಟಣ ಬ್ಲಾಕ್ 2 ಮತ್ತು 3, ಬಸವಾಪಟ್ಟಣ-3, ಬಸವಾಪಟ್ಟಣ ಬ್ಲಾಕ್ 2, ಮುಖ್ಯ ರಸ್ತೆ ದಕ್ಷಿಣ ಭಾಗ, ಕೋಟೆ ಹೊಸಬಡಾವಣೆ, ಉತ್ತರ ಭಾಗ, ಬಸವಾಪಟ್ಟಣ-4, ಬಸವಾಪಟ್ಟಣ ಬ್ಲಾಕ್ 3 ಮತ್ತು 4 ಮುಖ್ಯ ರಸ್ತೆ, ಕೋಟೆ ಹೊಸ ಬಡಾವಣೆ, ಬೆಟ್ಟಸೋಗೆ, ಬೆಟ್ಟಸೋಗೆ ಹಂತ, ಕಾನನಕೊಪ್ಪಲು, ಬಸವನಹಳ್ಳಿ, ಬಸವನಹಳ್ಳಿ ಕೊಪ್ಪಲು, ಹಳ್ಳಿ ಕೇರಳಾಪುರ, ಬಸವನಹಳ್ಳಿ ಹಂತ, ಗರುಡನಹಳ್ಳಿ, ಯಾಚನಕುಪ್ಪೆ.
14	14-ರಾಮನಾಥಪುರ	ರಾಮನಾಥಪುರ-1, ರಾಮನಾಥಪುರ-2, ರಘುಪತಿಕೊಪ್ಪಲು, ರಾಮನಾಥಪುರ ಹಂತ, ಉತ್ತರನಾಲಾ, ಕೊಳವಾಯಿ ಹಂತ, ರಾಮನಾಥಪುರ-3, ಕೂಡಲೂರು, ಕೋಟವಾಳು, ಬಿಳಗುಲಿ, ಬಿಳಗುಲಿ, ರಾಮನಕೊಪ್ಪಲು, ಶಿರಧನಹಳ್ಳಿ, ಉಪ್ಪಾರಕೊಪ್ಪಲು, ರುದ್ರಪಟ್ಟಣ-1, ರುದ್ರಪಟ್ಟಣ ಕೋಟೆ, ಹೊಸ ಬಡಾವಣೆ, ರುದ್ರಪಟ್ಟಣ-2, ರುದ್ರಪಟ್ಟಣ, ರುದ್ರಪಟ್ಟಣ ಹಂತ, ಬೊಮ್ಮನಹಳ್ಳಿ, ಕೋಡಿಹಳ್ಳಿ, ವಡ್ಡರಹಳ್ಳಿ, ಮತ್ತಿಗೋಡು.
15	15-ಕಟ್ಟೇಪುರ	ಕಟ್ಟೇಪುರ, ಬಂಡಿಪಾಳ್ಯ, ನವಿಲೆ, ಯಡಿಯೂರು(ಬೇ), ಬಂಗಾರಹಳ್ಳಿ(ಬೇ), ಮಾವನೂರು(ಬೇ), ಮಲ್ಲಿನಾಥಪುರ, ಮಲ್ಲರಾಜಪಟ್ಟಣ, ಮರಡಿಬಸವನಹಳ್ಳಿ, ಮಾದಾಪುರ, ಗಬ್ಬಳಿ, ಗಬ್ಬಳಿ ಫಾರಸ್ತ್, ಯಲಾದಹಳ್ಳಿ, ಗಂಗೂರು-1, ಗಂಗೂರು-2, ಹಂಪಾಪುರ, ಜಿ.ಹೊಸಹಳ್ಳಿ.
16	16-ಹಂಡ್ರಂಗಿ	ಹಂಡ್ರಂಗಿ, ಹಂಡ್ರಂಗಿ ಕೊಪ್ಪಲು, ಹೆಗ್ಗತ್ತೂರು, ಬಿಸಲಹಳ್ಳಿ, ಅಂಕನಹಳ್ಳಿ, ಕೆಸವತ್ತೂರು, ಹೆಚ್.ಆರ್.ಪಿ.ಕಾಲೋನಿ, ಮಾಳೇನಹಳ್ಳಿ, ಸಬ್ಬತ್ತಿ, ಬನ್ನೂರು, ಕೆ.ಅಬ್ಬೂರು, ಹೊಡನೂರು, ಕಾಡನೂರು ಕೊಪ್ಪಲು, ಬೆಳ್ಳಾಮೆ, ಹೆಚ್.ಆರ್.ಪಿ.ಕಾಲೋನಿ, ಬೆಟ್ಟಗಳಲೆ, ತರಿಗಳಲೆ, ಸಿ.ಅಬ್ಬೂರು, ಹಿಂದಲಹಳ್ಳಿ.

ಹಾಸನ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಹೊನ್ನಗಾನಹಳ್ಳಿ, ಕಾರ್ಗಲ್, ಮಜ್ಜನಹಳ್ಳಿ, ಸುಳಗೋಡು ಸೋಮವಾರ, ಚಿಕ್ಕಬೊಮ್ಮನಹಳ್ಳಿ.
17	17-ಸರಗೂರು	ಸರಗೂರು, ಬಾನುಗುಂದಿ, ಸರಗೂರು ದಾಖ್ಲೆ, ಶೀಗೋಡು, ಸಿದ್ಧಾಪುರ, ಬಾಬಾನಗರ, ಕಡವಿನ ಹೊಸಹಳ್ಳಿ, ರಾಮೇನಹಳ್ಳಿ, ಬೀರನಹಳ್ಳಿ, ತಿಮ್ಮೇಗೌಡನ ಕೊಪ್ಪಲು, ಸಣ್ಣಕ್ಕಿಗೌಡನ ಕೊಪ್ಪಲು, ರಂಗನಾಥಪುರ, ವೆಂಕಟೇಶಪುರ, ಹೊಸನಗರ (ಬೀರನಹಳ್ಳಿ ಕಾವಲು), ಕಾಡನೂರು, ಕಾಡನೂರು ಕೊಪ್ಪಲು, ಕಂಠೇನಹಳ್ಳಿ, ಕಂಠೇನಹಳ್ಳಿ ಕಾವಲು, ಅರಗಲ್ಲು, ದೊಡ್ಡ ಬೊಮ್ಮನಹಳ್ಳಿ.
18	18-ಲಕ್ಕೂರು	ಲಕ್ಕೂರು, ಲಕ್ಕೂರು ಬ್ಲಾಕ್-1, ಲಕ್ಕೂರು-2, ಬ್ಲಾಕ್ 2 ಮತ್ತು 3, ಕುಟುಕಮರಟೆ ಕಾವಲು, ಕೆರಗೋಡು, ಮಧುರನಹಳ್ಳಿ, ಸುಬೇದಾರನ ಕೊಪ್ಪಲು, ಮಾಳಿಗೆ ಕೊಪ್ಪಲು, ಹನ್ಯಾಳು, ಕಾಟಿಯಾಳು, ಹರಳಹಳ್ಳಿ, ರಾಗಿಮರೂರು, ಮಲ್ಲಾಪುರ, ಸೋಂಪುರ, ಆನಂದೂರು, ಕಂಠಾಪುರ.
19	19-ಕೇರಳಾಪುರ	ಕೇರಳಾಪುರ ಬ್ಲಾಕ್ 1 ಮತ್ತು 2, ದೋರಂಬಳ್ಳಿ, ಕೇರಳಾಪುರ-2, ಕೇರಳಾಪುರ ಬ್ಲಾಕ್ 3 ಮತ್ತು 4, ಕೇರಳಾಪುರ-3, ಕೇರಳಾಪುರ ಬ್ಲಾಕ್ 5 ಮತ್ತು 6, ಕೇರಳಾಪುರ-4, ಕೇರಳಾಪುರ ಬ್ಲಾಕ್-5, ಹೊನ್ನೇನಹಳ್ಳಿ, ಬೂದನೂರು, ದೊಂಬರ ಕೊಪ್ಪಲು, ಕಾಳೇನಹಳ್ಳಿ, ತಮ್ಮಯ್ಯಣ್ಣನಕೊಪ್ಪಲು, ಕಾಳೇನಹಳ್ಳಿ-2, ಬೋರಕೊಪ್ಪಲು, ಶಡ್ಡಿನಕೊಪ್ಪಲು, ಗೌಡನಕೊಪ್ಪಲು, ವೆಂಕಟೇಗೌಡನಕೊಪ್ಪಲು, ಕಬ್ಬೆಕೊಪ್ಪಲು, ಬನ್ನಿಮರದಕೊಪ್ಪಲು, ಜಿಟ್ಟೇನಹಳ್ಳಿ.
<b>3- ಅರಸೀಕೆರೆ ತಾಲ್ಲೂಕು ಪಂಚಾಯತಿ</b>		
1	1-ಹಾರನಹಳ್ಳಿ	ಹಾರನಹಳ್ಳಿ, ಯರೇಹಳ್ಳಿ(ಬೇ), ಕನಕಂಚೇನಹಳ್ಳಿ(ಬೇ), ಸೇವಾಲಾಲ್ ನಗರ (ಬಣಜಾರ್ ತಾಂಡ್ಯ), ಹಬ್ಬನಘಟ್ಟ, ಬಾಳೇನಹಳ್ಳಿ, ಹುಲ್ಲೇನಹಳ್ಳಿ, ಲಕ್ಕೇನಹಳ್ಳಿ, ಬೆಲವತ್ತಹಳ್ಳಿ, ಜಾಡಘಟ್ಟ, ಸೋಮೇನಹಳ್ಳಿ, ಗೊಲ್ಲರಹಟ್ಟಿ, ದೊಡ್ಡೇನಹಳ್ಳಿ, ಮಲದೇವಿಹಳ್ಳಿ, ದೇವರಾಯಪಟ್ಟಣ(ಬೇ), ಗುತ್ತಿನಕೆರೆ, ಹಬ್ಬಾರನಹಳ್ಳಿ, ರೈಲ್ವೆ ಕಾಲೋನಿ, ಎಸ್. ಮಾಕನಹಳ್ಳಿ, ತಿರುಪತಿಹಳ್ಳಿ, ಹಬ್ಬನಘಟ್ಟಕಾವಲು, ನಾರಾಯಣಘಟ್ಟಹಳ್ಳಿ, ಗೊಲ್ಲರಹಟ್ಟಿ, ಬೋವಿಕಾಲೋನಿ, ಯಳವಾರ.
2	2-ಮುರುಂಡಿ	ಮುರುಂಡಿ, ಗೊಲ್ಲರಹಳ್ಳಿ(ದಾ), ಹೊಸಹಳ್ಳಿ, ತಿಮ್ಮಯ್ಯನಹಟ್ಟಿ, ಮುದ್ದರಂಗನಹಳ್ಳಿ, ಮಲ್ಲೇನಹಳ್ಳಿ, ಜೇನುಕಲ್ ನಗರ (ನಾಯಕರಹಟ್ಟಿ), ಸಿದ್ಧರಹಟ್ಟಿ, ಯಾದಾಪುರ, ಬಮ್ಮನಹಳ್ಳಿ, ಜವನಹಳ್ಳಿ, ಸಂಕೋಡನಹಳ್ಳಿ, ಜಾಜೂರು, ಮುದ್ದನಹಳ್ಳಿ, ನಾಗತೀಹಳ್ಳಿ, ಭೈರನಾಯ್ಕನಹಳ್ಳಿ, ಕೆ.ವೆಂಕಟಾಪುರ, ಕಾಟೇಕೆರೆ, ಕಾಟೇಕೆರೆ ಕಾಲೋನಿ, ಹಳ್ಳಿ ಕಲ್ಲನಾಯ್ಕನಹಳ್ಳಿ, ಸೇವಾನಗರ (ಹೊಸಕಲ್ಲನಾಯ್ಕನಹಳ್ಳಿ), ಹರಿಜನ ಕಾಲೋನಿ, ಹೊಸಹಳ್ಳಿ, ಅರಸೀಕೆರೆ ಗ್ರಾಮಾಂತರ, ಗೊಲ್ಲರಹಳ್ಳಿ, ಗೀಜಿಹಳ್ಳಿ, ಅಣ್ಣಾಯ್ಕನಹಳ್ಳಿ, ಶ್ರೀರಾಮನಗರ (ಕೆಳಗಿನ ವಡ್ಡರಹಟ್ಟಿ, ಮೇಗಲ ವಡ್ಡರಹಟ್ಟಿ), ಕರಗುತ್ತಿ ಹೊಸಹಟ್ಟಿ, ಬೋರನಕೊಪ್ಪಲು, ಬೋವಿ ಕಾಲೋನಿ, ಎ.ಕೆ.ಕಾಲೋನಿ, ಕಬ್ಬೂರಹಳ್ಳಿ.
3	3-ಬೆಂಡೇಕೆರೆ	ಬೆಂಡೇಕೆರೆ, ಗೊಲ್ಲರಹಟ್ಟಿ, ನಾಯ್ಕರಹಟ್ಟಿ, ಚಿಕ್ಕೂರು, ಚಿಕ್ಕೂರು ಗೊಲ್ಲರಹಟ್ಟಿ, ಚಿಕ್ಕೂರು ಬಣಜಾರ್ ತಾಂಡ್ಯ, ಲಾಯಲಾಪುರ, ದೇವಗೊಂಡನಹಳ್ಳಿ, ಬಸವರಾಜಪುರ, ಸೈದರಹಳ್ಳಿ, ಬೆಂಡೇಕೆರೆ ಫಾರಸ್, ಶಾಂತನಹಳ್ಳಿ, ಹಿರಿಯೂರು, ತಿಮ್ಮಪ್ಪಯ್ಯನಹಳ್ಳಿ, ತಿಮ್ಮಶೆಟ್ಟಿಹಳ್ಳಿ, ಹರಿಹರಪುರ, ಮಾಸ್ತಿಹಳ್ಳಿ, ಕಾನೀಹಳ್ಳಿ, ಚಲುವನಹಳ್ಳಿ, ತ್ಯಾಪೇಗೌಡರ ಗೊಲ್ಲರಹಟ್ಟಿ, ಸಣ್ಣೇಗೌಡನ ಗೊಲ್ಲರಹಟ್ಟಿ, ಗಾಂಧಿನಗರ (ವಡ್ಡರಹಟ್ಟಿ), ರಾಂಪುರ, ಸಾಲಾಪುರ, ಜೋಗನಾಯ್ಕನಹಟ್ಟಿ, ಬೈರಾಂಬುದಿ, ಬೆಟ್ಟದಪುರ, ಬಿಸಲೇಹಳ್ಳಿ, ಕಾರಬೋರನ ವಡ್ಡರಹಟ್ಟಿ.
4	4-ಕಣಕಟ್ಟೆ	ಕಣಕಟ್ಟೆ, ಪುಟ್ಟಣಕಟ್ಟೆ, ಕೆರೆಮುಂದಿನಹಳ್ಳಿ, ಸಾತನಗರೆ, ಹರಿಜನ ಕಾಲೋನಿ, ಮಾಗೇನಹಳ್ಳಿ, ಬೋವಿಕಾಲೋನಿ, ಸೋಮಶೆಟ್ಟಿಹಳ್ಳಿ, ಎಸ್.ಕಸುವನಹಳ್ಳಿ, ದಿಬ್ಬೂರು, ದಿಬ್ಬೂರುಕೊಪ್ಪಲು, ಚಿಕ್ಕೊಂಡಿಹಳ್ಳಿ, ಕಲ್ಲುಂಡಿ, ವಾಲೇಹಳ್ಳಿ, ಹಳ್ಳಿತಿಮ್ಮನಹಳ್ಳಿ, ಗೊಲ್ಲರಹಳ್ಳಿ, ಕಲ್ಲುಸಾದರಹಳ್ಳಿ, ಗೋಪಾಲಪುರ (ಗೊಲ್ಲರಹಟ್ಟಿ), ಬಟ್ಟಿಹಳ್ಳಿ, ಅಹಮ್ಮದ್ ಪುರ, ಕರಡೀಹಳ್ಳಿ, ವಡ್ಡರಹಟ್ಟಿ, ಗಿರಿಬೊಮ್ಮನಹಳ್ಳಿ.
5	5-ಮಾಡಾಳು	ಮಾಡಾಳು, ಪಿ.ಹೊಸಹಳ್ಳಿ, ಮಾಡಾಳು ಕೊಪ್ಪಲು, ಸೀತಾಪುರ, ಕೆಳಗಿನ ಗೊಲ್ಲರಹಟ್ಟಿ, ಮೇಲಿನ ಗೊಲ್ಲರಹಟ್ಟಿ, ಯಾಚಗೊಂಡನಹಳ್ಳಿ, ಯರೇಹಳ್ಳಿ, ಯರೇಹಳ್ಳಿ ಗೊಲ್ಲರಹಟ್ಟಿ, ಲಕ್ಷ್ಮೀಪುರ (ಯರೇಹಳ್ಳಿ ಪಾಳೆ), ಶಂಕರನಹಳ್ಳಿ, ಬಣಜಾರ್ ತಾಂಡ್ಯ, ದೋಣನಹಟ್ಟಿ, ಗಿಡಬುಡಿಕಹಟ್ಟಿ, ಹಂಪನಹಟ್ಟಿ,

ಹಾಸನ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಬೊಮ್ಮಸಮುದ್ರ, ಕುಂಬಾರಘಟ್ಟ, ಬೆನ್ನುಗುಂಡಿಹಳ್ಳಿ, ಹರಿಜನ ಕಾಲೋನಿ, ರಂಗನಾಥಪುರ (ಕುಂಬಾರಘಟ್ಟಪಾಳ್ಯ), ಮದ್ದೂರಹಳ್ಳಿ, ಗೊಲ್ಲರಹಟ್ಟಿ, ಕಡಲಮಗ್ಗ, ಎ.ಕೆ.ಕಾಲೋನಿ, ಕಿತ್ತನಕೆರೆ, ಶಶಿವಾಳ, ಹರಿಜನ ಕಾಲೋನಿ, ಚಿಕ್ಕಮೇಟಿಕುರ್ಕೆ.
6	6-ದೊಡ್ಡಮೇಟಿಕುರ್ಕೆ	ದೊಡ್ಡಮೇಟಿಕುರ್ಕೆ, ಗೊಲ್ಲರಹಟ್ಟಿ, ಹರಿಜನ ಕಾಲೋನಿ, ಸೊಪ್ಪಿನಹಳ್ಳಿ, ಹರಳಕಟ್ಟೆ, ಹರಿಜನ ಕಾಲೋನಿ, ಗೊಲ್ಲರಹಟ್ಟಿ, ಛಾವೆವಡ್ಡೂರಹಟ್ಟಿ, ಮಣ್ಣುವಡ್ಡೂರಹಟ್ಟಿ, ನರಸೀಪುರ, ಗುಡ್ಡೇಗೌಡನಕೊಪ್ಪಲು, ಗೊಲ್ಲರಹಟ್ಟಿ, ವಡ್ಡೂರಹಟ್ಟಿ, ಜನ್ನಾವರ, ಕ್ಯಾತನಹಳ್ಳಿ, ಹರಿಜನ ಕಾಲೋನಿ, ನೆಹರುನಗರ (ಲಂಬಾಣಿ ತಾಂಡ್ಯ), ಹಿರೇಸಾದರಹಳ್ಳಿ, ಕ್ಯಾತದೇವರ ಗೊಲ್ಲರಹಟ್ಟಿ, ಹೊನ್ನಕಟ್ಟೆ, ಗೊಲ್ಲರಹಟ್ಟಿ, ರಾಂಪುರ, ರಾಂಪುರ ಹರಿಜನ ಕಾಲೋನಿ, ಗೊಲ್ಲರಹಟ್ಟಿ, ಲಂಬಾಣಿ ತಾಂಡ್ಯ, ಬೋರನಕೆರೆ, ಹೊಳಲೆರೆ, ನೆಹರುನಗರ (ಲಂಬಾಣಿ ತಾಂಡ್ಯ), ದೊಡ್ಡರಾಮೇಗೌಡನ ಕೊಪ್ಪಲು, ಮೇಳೇನಹಳ್ಳಿ, ಮೇಳೇನಹಳ್ಳಿ ಗೊಲ್ಲರಹಟ್ಟಿ, ಜಿ ಗೊಲ್ಲರಹಳ್ಳಿ, ಕುರುಬರಹಳ್ಳಿ.
7	7-ಗಂಡಸಿ	ಗಂಡಸಿ, ದಾಸೇನಹಳ್ಳಿ, ಜಿ.ಮಂಗಳಾಪುರ, ಸಿಂಗೇನಹಳ್ಳಿ, ಹೆಗ್ಗಟ್ಟು, ಗಟ್ಟಿದಕೆರೆ, ಗುಂಡಾನಹಳ್ಳಿ, ಬಾಗೂರನಹಳ್ಳಿ, ಜಿ.ಹೊಸೂರು, ಹೊನ್ನೇನಹಳ್ಳಿ, ಚಿಕ್ಕಗಂಡಸಿ, ಚೌಡೇನಹಳ್ಳಿ, ಹುರುಗಿಲವಾಡಿ, ಬುತ್ತಿಕಟ್ಟೆ, ಬಾಚೇನಹಳ್ಳಿ, ಕೊಂಡೇನಾಳು, ಕೊಂಡೇನಾಳು ಗೇಟ್, ಮಾರಶೆಟ್ಟಿಹಳ್ಳಿ, ಬೋರಲಿಂಗೇಗೌಡನ ಕೊಪ್ಪಲು(ದಾ), ಉಗ್ರನಹಳ್ಳಿ.
8	8-ಬೆಳಗುಂಬ	ಬೆಳಗುಂಬ, ಕಲ್ಲೆರೆ, ಬಸವನಹಟ್ಟಿ, ನಾಗೇನಹಳ್ಳಿ, ಗೊಲ್ಲರಹಟ್ಟಿ, ತಿಮ್ಮಾಪುರ, ತಿಪ್ಪನಹಳ್ಳಿ, ರಂಗಾಪುರ ಕಾವಲ್-1, ರಾಮಸಾಗರ, ತುಂಡೇರಿಹಟ್ಟಿ, ಸಂಕ್ರಾಪುರ, ಶ್ರೀನಿವಾಸನಗರ (ಗೊಲ್ಲರಹಟ್ಟಿ), ರಂಗಾಪುರ ಕಾವಲ್-2, ಬೋರಲಿಂಗೇಗೌಡನ ಕೊಪ್ಪಲು, ಹರಿಜನ ಕಾಲೋನಿ, ಆರ್ಯದ್ರಾವಿಡ ಕಾಲೋನಿ, ಗೊಲ್ಲರಹಳ್ಳಿ, ಕಬ್ಬಿಗರಹಟ್ಟಿ, ದೇವಿಹಳ್ಳಿ, ಭೈರನಾಯ್ಕನಹಳ್ಳಿ, ಅಣ್ಣೇನಹಳ್ಳಿ, ಸಲುಪರಹಳ್ಳಿ, ಕಾವಲಿಗರಹಟ್ಟಿ, ಮೈಲನಹಳ್ಳಿ, ಹರಿಜನ ಕಾಲೋನಿ ಗೊಲ್ಲರಹಟ್ಟಿ, ಮೈಲನಹಳ್ಳಿ ಕೊಪ್ಪಲು, ಒಂಟಿಕಲ್ಲಹಟ್ಟಿ, ಪನ್ನಸಮುದ್ರ, ಬೋವಿ ಕಾಲೋನಿ, ಅಜ್ಜನಹಳ್ಳಿ, ಅಜ್ಜನಹಳ್ಳಿ ಗೊಲ್ಲರಹಟ್ಟಿ, ಹುಣಸೇಕಟ್ಟೆ, ಯಡುವನಹಳ್ಳಿ, ಶಿವಪುರ, ಗೊಲ್ಲರಹಟ್ಟಿ, ಜೋಬಿಗೇನಹಳ್ಳಿ, ಮಲ್ಲೇನಹಳ್ಳಿ, ಸಣ್ಣೇನಹಳ್ಳಿ, ಜೀಕನಹಳ್ಳಿ, ಹಂದಿಜೋಗಿಹಟ್ಟಿ, ಜೀಕನಹಳ್ಳಿ ಹೊಸೂರು, ಸೋಮೇನಹಳ್ಳಿ, ಗಿಡ್ಡೇಗೌಡನ ಕೊಪ್ಪಲು, ಕೆಂಗೇಕೊಪ್ಪಲು, ಜಲಗಾರನಹಳ್ಳಿ, ಚನ್ನನಾಯ್ಕನಹಳ್ಳಿ.
9	9-ಕೆಂಕೆರೆ	ಕೆಂಕೆರೆ, ನಾರಮ್ಮನಹಳ್ಳಿ, ಮೇಗಳಕೊಪ್ಪಲು, ಮಲ್ಲಾಪುರ, ಬೈರೇಗೌಡನಹಳ್ಳಿ, ಚಿಂದೇನಹಳ್ಳಿ, ಚಿಂದೇನಹಳ್ಳಿ ಗೇಟ್, ರಾಮೇನಹಳ್ಳಿ, ಹುಲಿಯಪ್ಪನಪಾಳ್ಯ, ಹೊಸೂರು, ಮಾವಿನಕೆರೆ, ಬ್ರಹ್ಮದೇವರಹಳ್ಳಿ, ಲಕ್ಕಿಹಳ್ಳಿ, ಕಾವಲು(ಬೇ), ಹುಲ್ಲೇಕೆರೆ, ಕಾಡಯ್ಯನಕೊಪ್ಪಲು(ದಾ), ಈಡಿಗರಹಟ್ಟಿ(ದಾ), ಮಂಗಳಾಪುರ, ವಡ್ಡೂರಹಟ್ಟಿ, ಗುಡ್ಡೇನಹಳ್ಳಿ, ಜಯಪುರ(ಬೇ), ಬೋವಿಕಾಲೋನಿ, ಬಿದರಕಾವಲು, ಬಿದರ ಕಾವಲು ಹೊಸೂರು, ಬಿದರ ಕಾವಲು ಸಮತಾ ಗ್ರಾಮ, ಬಾಗೀವಾಳು, ಹರಿಜನ ಕಾಲೋನಿ, ಬಾಗೀವಾಳು ಕೊಪ್ಪಲು, ಆಲದಹಳ್ಳಿ, ಕರೀಮಾರನಹಳ್ಳಿ, ಬಂಡೀಹಳ್ಳಿ, ವಡಗರಹಳ್ಳಿ, ಹೊನ್ನೇನಹಳ್ಳಿ, ಲಿಂಗಾಪುರ, ಹಿರಿಯಾಳು, ತಿಮ್ಮಾಪುರ.
10	10-ಅಗ್ಗಂದ	ಅಗ್ಗಂದ, ಅಗ್ಗಂದ ಗೊಲ್ಲರಹಟ್ಟಿ, ಸಿದ್ದೂರಹಳ್ಳಿ, ಗಾಂಧಿನಗರ (ಸಿದ್ದೂರಹಳ್ಳಿ ತಾಂಡ್ಯ), ಮೇಗಲಹಟ್ಟಿ, ಕಾರೇಹಳ್ಳಿ, ಅಮರಗಿರಿ ತಿರುಪತಿ, ಬೊಮ್ಮನಹಳ್ಳಿ, ಲಕ್ಷ್ಮೀಪುರ (ವಡ್ಡೂರಹಟ್ಟಿ), ಹರಿಜನಕಾಲೋನಿ, ದುಮ್ಮನಹಳ್ಳಿ, ಹರಳಕಟ್ಟೆ, ಕೆಂಚೇನಹಳ್ಳಿ, ಆದಿಹಳ್ಳಿ, ಗೊಲ್ಲರಹಟ್ಟಿ, ಸೇವಾ ಸಿದ್ಧೇಶ್ವರ ನಗರ (ಬಣಜಾರ್ ತಾಂಡ್ಯ), ದಾಸೀಹಳ್ಳಿ, ಅಮ್ಮನಹಟ್ಟಿ, ಕೆಳಗಿನಹಟ್ಟಿ, ಚಂದ್ರಾಪುರ, ಸೋಮೇನಹಳ್ಳಿ, ಕರ್ಲಹಳ್ಳಿ, ಪುರ(ಬೇ), ಹಳೇಬಂಡಿಹಳ್ಳಿ, ಹೊಸಬಂಡಿಹಳ್ಳಿ, ಜಿ.ಶಂಕರನಹಳ್ಳಿ, ಜಿ.ಶಂಕರನಹಳ್ಳಿ ಕೊಪ್ಪಲು.

ಹಾಸನ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
11	11-ತಳಲೂರು	ತಳಲೂರು, ಕುಣಘಟ್ಟಹಳ್ಳಿ, ರುದ್ರನಹಳ್ಳಿ, ಕಾಳೇಗೌಡನ ಕೊಪ್ಪಲು, ತಳಲುತ್ತೋರೆ, ಈರಾಪುರ, ವಿಜಯನಗರ (ಕಾಳೇನಹಳ್ಳಿಹಟ್ಟಿ), ಅಣ್ಣಾಪುರ, ರಂಗನಾಥಪುರ, ಟಿ.ಕೋಡಿಹಳ್ಳಿ, ಟಿ.ಕೋಡಿಹಳ್ಳಿ ಕೊಪ್ಪಲು, ಜ್ಯೋತಿ ಮಲ್ಲಾಪುರ, ಕಲ್ಲಂಗರೆ, ಗಾಂಧಿನಗರ (ವಡ್ಡರಹಟ್ಟಿ), ಹೊನ್ನೇನಹಳ್ಳಿ, ಬೋವಿಕಾಲೋನಿ, ಚಲ್ಲಾಪುರ, ಹರಿಜನ ಕಾಲೋನಿ, ಈಡಿಗರಕಾಲೋನಿ, ಗೊಲ್ಲರಹಟ್ಟಿ, ಕೆರೆಕೋಡಿಹಳ್ಳಿ, ಹಂದಿಚಿಕ್ಕರ ಕಾಲೋನಿ, ವಿರಲಾಪುರ, ಹೊನ್ನಶೆಟ್ಟಿಹಳ್ಳಿ, ಬೋವಿ ಕಾಲೋನಿ, ಲಕ್ಷ್ಮೀದೇವರಹಳ್ಳಿ, ಸೂಳೇಕೆರೆ, ಹರಿಜನ ಕಾಲೋನಿ.
12	12-ಜಿ.ಸಿ. ಪುರ	ಜಿ.ಸಿ.ಪುರ, ಹಿರೇಕಲ್ಲು, ಫಾರೆಸ್, ಚಿಕ್ಕಹಲ್ಲೂರು, ಗೊಲ್ಲರಹಟ್ಟಿ, ನಾಗವೇದಿ, ದೊಡ್ಡಘಟ್ಟ, ಹರಿಜನ ಕಾಲೋನಿ, ಮಲ್ಲಾಪುರ, ಭೈರಾಪುರ, ಕಾಮಸಮುದ್ರ, ಪಡುವನಹಳ್ಳಿ, ವಡ್ಡರಹಟ್ಟಿ(ದಾ), ಕೆ.ಕಸುವನಹಳ್ಳಿ, ಸಿಂಗೇನಹಳ್ಳಿ, ಕಲ್ಲೂರು ಕಾಲೋನಿ, ರಾಮೇನಹಳ್ಳಿ, ರಾಮೇನಹಳ್ಳಿ ಫಾರೆಸ್, ಕುಂಬಾರ ಕಾಲೋನಿ, ಕಾಮಸಮುದ್ರ, ಗೊಲ್ಲರಹಟ್ಟಿ, ಎ.ಕೆ.ಕಾಲೋನಿ, ಮಲ್ಲೇನಹಳ್ಳಿ, ತುಂಬಾಪುರ, ಯರೀಗೇನಹಳ್ಳಿ, ತುಡಿಕೇನಹಳ್ಳಿ, ಬಸವನಹಳ್ಳಿ, ಕುರುಬರಹಳ್ಳಿ.
13	13-ಬಾಗೇಶಪುರ	ಬಾಗೇಶಪುರ, ಹರಿಜನಕಾಲೋನಿ, ನಂದಿಹಳ್ಳಿ, ಬಿ ಹೊಸಹಳ್ಳಿ, ಜಿನಕೆರೆಹಳ್ಳಿ, ಆದಿಹಳ್ಳಿ, ಜೋಗೇನಹಳ್ಳಿ, ರಂಗೇನಹಳ್ಳಿ(ಬೇ), ಕನ್ನೇನಹಳ್ಳಿ, ಇಸುವನಹಳ್ಳಿ, ರಂಗಾಪುರ, ರಂಗೇನಹಳ್ಳಿ, ರಾಂಜೀಹಳ್ಳಿ, ಕಡೇಹಳ್ಳಿ, ಕಮ್ಮಾರಘಟ್ಟ, ರಾಂಜಿಹಳ್ಳಿಕೊಪ್ಪಲು, ಹರಿಜನಕಾಲೋನಿ, ನೀರಗುಂದ, ಎನ್.ಹೊಸಹಳ್ಳಿ, ಅಪ್ಪೇನಹಳ್ಳಿ, ಬಿಳೇನಹಳ್ಳಿ, ಚಿಟ್ಟನಹಳ್ಳಿ, ಚಿಟ್ಟನಹಳ್ಳಿ ಹೊಸೂರು, ಚಿಟ್ಟನಹಳ್ಳಿ ಕೊಪ್ಪಲು, ನಾಗತೀಹಳ್ಳಿ, ರಂಗಾಪುರ ಕಾವಲ್, ನಾಯ್ಕನಕೆರೆ, ದೇವಿಹಳ್ಳಿ, ಶಾಂತಮಲ್ಲಾಪುರ, ಜೇನುಕಲ್ ಸಿದ್ಧಾಪುರ, ದೊಡ್ಡಹಳ್ಳಿ, ಬನ್ನಿಮರದಹಟ್ಟಿ, ಬೇವಿನಹಳ್ಳಿ, ರಂಗಾಪುರ ಕಾವಲು, ಮೂತಿಕೆರೆ, ಹರಿಜನಕಾಲೋನಿ, ಎಂ.ಮತ್ತಿಹಳ್ಳಿ (ಮತ್ತಿಹಳ್ಳಿಕೊಪ್ಪಲು), ನಾಗರಹಳ್ಳಿ, ಮಹದೇವರಹಳ್ಳಿ, ರಂಗಾಪುರ ಕಾವಲ್, ಚನ್ನಾಪುರ, ಬೊಮ್ಮಚಿಹಳ್ಳಿ.
14	14-ಚಗಚಗರೆ	ಚಗಚಗರೆ, ಶೆಟ್ಟಿಕೊಪ್ಪಲು(ದಾ), ಕುಡುಕುಂದಿ, ಗುಡ್ಡದಕೊಪ್ಪಲು, ಚೌಡಿಕೊಪ್ಪಲು, ಮಂಜೇನಹಳ್ಳಿ ಕಾವಲ್, ಮಂಜೇನಹಳ್ಳಿ, ದೊಡ್ಡಯರಗನಾಳು, ಬಸವನಪುರ, ಬಸವನಪುರಕಾಲೋನಿ, ಚಿಕ್ಕಯರಗನಾಳು, ಹಿರಿಸಮುದ್ರ, ಮುದುಡಿ, ಸಿದ್ಧಪುರ, ವೆಂಕಟಾಪುರ ಕಾವಲು, ಇಂದಿರಾನಗರ (ಬಣಜಾರ್ ತಾಂಡ್ಯ), ಸಿದ್ಧಪುರ ಹರಿಜನ ಕಾಲೋನಿ, ಶಂಕರೇಪುರ, ಚೀಲನಹಳ್ಳಿ, ಹಲಗೇನಹಳ್ಳಿ, ಬೋರಹಳ್ಳಿ, ಬಸವನಪುರದಹಟ್ಟಿ, ಗೊಲ್ಲರಹಳ್ಳಿ, ಕಮ್ಮಾರಘಟ್ಟ(ಬೇ), ಬಿಸಲೇಹಳ್ಳಿ, ಲಾಳನಕೆರೆ, ಹೊನ್ನಕುಮಾರನಹಳ್ಳಿ, ಗಂಡಸಿ ಸಂತೆ ಮೈದಾನ, ಜಕ್ಕನಹಳ್ಳಿ.
15	15-ಕರಗುಂದ	ಕರಗುಂದ, ಕರಗುಂದ ಕಾಲೋನಿ, ಬ್ಯಾಲದಕೆರೆ, ತಿಮ್ಮಪ್ಪನಹಳ್ಳಿ, ಸಿದ್ಧರಹಳ್ಳಿ, ಮಣ್ಣ ಮಾರಕನಹಳ್ಳಿ, ಗೊಲ್ಲರಹಳ್ಳಿ, ಕೃಷ್ಣಾಪುರ (ಬಣಜಾರ್ ತಾಂಡ್ಯ), ಗೋವಿಂದಪುರ, ನಾಗೇನಹಳ್ಳಿ, ಕಮಲಾಪುರ, ರಂಗೇನಹಳ್ಳಿ, ರಂಗಾಪುರ ಕಾವಲ್(ಬೇ), ವಡೇರಹಳ್ಳಿ, ಮಾದಾಪುರ, ಹರಳಹಳ್ಳಿ, ಗೊಲ್ಲರಹಟ್ಟಿ, ಕಲ್ಯಾಡಿ, ಹರಿಜನಕಾಲೋನಿ(ದಾ), ಮುದಿನಿಂಗನಕೊಪ್ಪಲು, ಮೈನ್ಸ್ ಕಾಲೋನಿ, ನಾಯ್ಕನಕೆರೆ (ಬೇ), ಹಳೇ ಕಲ್ಯಾಡಿ, ಹರಿಜನ ಕಾಲೋನಿ, ಗೇರುಮರ, ಸಿಂಗಟಗರೆ, ಸಿಂಗಟಗರೆ ಪಾಳ್ಯ, ವೃಂದಾವನಹಳ್ಳಿ, ಕೆ.ಡಿಗೇನಹಳ್ಳಿ, ಉಂಡಿಗನಾಳು, ಚಿಕ್ಕಲಿಂಗನಹಳ್ಳಿ, ನಾಯ್ಕರಹಟ್ಟಿ, ಗೊಲ್ಲರಹಟ್ಟಿ, ದೇವಿಹಳ್ಳಿ, ನಾಯ್ಕನಕೆರೆ, ದೇಶಾಣಿ, ಗೊಲ್ಲರಹಟ್ಟಿ, ಕುರಾದಹಳ್ಳಿ.
16	16-ಬಾಣಾವರ	ಬಾಣಾವರ, ದೊಡ್ಡೇನಹಳ್ಳಿ, ಸರ್ವಕೊಪ್ಪಲು.
17	17-ಶ್ಯಾನೇಗರೆ	ಶ್ಯಾನೇಗರೆ, ತಿಮ್ಮನಹಳ್ಳಿ, ಗಂಜಿಗರೆ, ಗಿರೋಜಿಕೊಪ್ಪಲು, ನಾಯಕರಹಟ್ಟಿ, ಜಿ.ಹೊಸಹಳ್ಳಿ, ಅರೇಹಳ್ಳಿ, ಎ.ಕೆ.ಕಾಲೋನಿ, ಜಿ.ಪುರ, ಮದನೇಪುರ(ಬೇ), ಚಾಕನಕಟ್ಟೆ, ನಾಗಸಮುದ್ರ, ಗೊಲ್ಲರಹಟ್ಟಿ, ರಂಗನಾಯ್ಕನಕೊಪ್ಪಲು, ಶಂಕರನಹಳ್ಳಿ (ಗರುಡನಗಿರಿ), ಭೈರಾಪುರ(ವಾ), ದೊಡ್ಡೇನಹಳ್ಳಿ.



ಹಾಸನ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ತೊಂಡಿಗನಹಳ್ಳಿ, ಹಂಗುರುಬರಹಟ್ಟಿ, ತಿಪ್ಪನಹಳ್ಳಿ(ಬೇ), ಹನುಮನಹಳ್ಳಿ, ಮಣಕತ್ತೂರು, ಎಂ ವೆಂಕಟಾಪುರ, ಹಾರುವನಹಳ್ಳಿ(ಬೇ), ಬಸವನಹಳ್ಳಿ, ಗಾಂಧಿನಗರ (ಕೆಂಗುರುಬರಹಟ್ಟಿ), ಬಾಣರಸನಹಳ್ಳಿ(ಬೇ), ಮಲ್ಲಾಪುರ, ಚನ್ನಾಪುರ(ಬೇ), ಬಿ.ಮಲ್ಲಾಪುರ, ಕೆ.ಜಿ.ಅಗ್ರಹಾರ, ಬುಚ್ಚನಕೊಪ್ಪಲು, ಯರೇಹಳ್ಳಿ, ಕರಡಿಹಳ್ಳಿ, ಕರಡಿಹಳ್ಳಿ ಬೋವಿ ಕಾಲೋನಿ, ಲಿಂಗೋಡನಹಳ್ಳಿ, ಭೈರಗೊಂಡನಹಳ್ಳಿ, ಮೇಗಲವಡ್ಡರಹಟ್ಟಿ, ಚಿಕ್ಕಬಾಣಾವರ, ಚನ್ನಾಪುರ.
18	18-ಕುರುವಂಕ	ಕುರುವಂಕ, ಕೋಡಿಹಳ್ಳಿ, ರಂಗಾಪುರ, ಕುರುವಂಕ ವಡ್ಡರಹಟ್ಟಿ, ನಂಜನಾಯ್ಕನಕೊಪ್ಪಲು, ಕೊಮ್ಮಾರಘಟ್ಟ, ಕೊಮ್ಮಾರಘಟ್ಟ.ಬಿ.ತಾಂಡ್ಯ, ಕುರುಬರಹಳ್ಳಿ, ಸುಂಕದಹಳ್ಳಿ, ಕುರುಬರಹಳ್ಳಿ ತಾಂಡ್ಯ, ತಿಪ್ಪಾಘಟ್ಟ, ಗೊಲ್ಲರಹಟ್ಟಿ, ರೂಪ್ಪಾನಗರ (ನಾಯಕರಹಟ್ಟಿ), ಪುರಲೇಹಳ್ಳಿ, ಕೊಂಡವಾಗಿಲು, ಗೊಲ್ಲರಹಟ್ಟಿ, ಗಿರಿಗೌಡನಕೊಪ್ಪಲು, ಚಿಕ್ಕಮ್ಮನಹಳ್ಳಿ, ಮೈಲನಹಳ್ಳಿ, ಆನಂದನಹಳ್ಳಿ, ತಗಣಿತಿಮ್ಮನಹಳ್ಳಿ, ಕೆಂಪುಸಾಗರ, ಸಿದ್ಧಾಪುರ, ಮರುಳಸಿದ್ದನಹಳ್ಳಿ(ಬೇ), ಹರತನಹಳ್ಳಿ, ಮರಟಗೆರೆ, ಚಂದ್ರನಾಯ್ಕನಹಟ್ಟಿ, ಹುಣಸೆಕಟ್ಟಿ, ಬ್ಯಾಡರಹಳ್ಳಿ, ಇಂದಿರಾನಗರ (ಬ್ಯಾಡರಹಳ್ಳಿ ಗೊಲ್ಲರಹಟ್ಟಿ), ಮಾಯಾನಗರ (ವಡ್ಡರಹಟ್ಟಿ).
19	19-ಕಾಚೇಘಟ್ಟ	ಕಾಚೇಘಟ್ಟ, ಕೆಳಗಿನ ವಡ್ಡರಹಟ್ಟಿ, ಮೇಲಿನ ವಡ್ಡರಹಟ್ಟಿ, ವಡೇರಹಳ್ಳಿ, ಕೆಂಕೆರಹಳ್ಳಿ, ಕೊರಚರಹಟ್ಟಿ, ಬೇವಿನಹಳ್ಳಿ, ದೊಡ್ಡೇನಹಳ್ಳಿ, ಹನುಮಂತನಗರ (ಕೋರನಹಳ್ಳಿ ಕೊಪ್ಪಲು, ಬಣಜಾರ್ ತಾಂಡ್ಯ & ಗೊಲ್ಲರಹಟ್ಟಿ), ಕೀರನಾಯ್ಕನಹಟ್ಟಿ, ಕೋರನಹಳ್ಳಿ, ಕೆಂಚೇನಹಳ್ಳಿ, ಹೊಸಹಟ್ಟಿ, ಸೊಳದಿಮ್ಮನಹಳ್ಳಿ, ಕಂಡಿಲಿಂಗನಹಳ್ಳಿ(ಬೇ), ಮಾಯಗೊಂಡನಹಳ್ಳಿ(ಬೇ), ಮೇದರಹಳ್ಳಿ, ಬಾಗಿಲಘಟ್ಟ, ಬಾಣಾವರ ರೈಲ್ವೆ ಸ್ಟೇಷನ್, ಭೈರಾಪುರ, ಅಗ್ರಹಾರ, ಎ.ಕೆ.ಕಾಲೋನಿ, ಚಿಕ್ಕಣ್ಣನಕೊಪ್ಪಲು, ಜೋಯಿಸರಕೊಪ್ಪಲು, ಮಂಜನಾಯ್ಕನಕೊಪ್ಪಲು, ಚಿಕ್ಕಾರೇಹಳ್ಳಿ, ಉಪ್ಪಿನಹಳ್ಳಿ.
20	20-ಜಾವಗಲ್	ಜಾವಗಲ್, ದ್ಯಾಮೇನಹಳ್ಳಿ, ಅಮ್ಮನಹಳ್ಳಿ, ಬೊಮ್ಮಗೊಂಡನಹಳ್ಳಿ, ಗೋಪಗೊಂಡನಹಳ್ಳಿ (ಬೇ), ರಾಮಕೃಷ್ಣಾಪುರ, ದೊಡ್ಡಘಟ್ಟ, ಅತ್ತಿಗುಡ್ಡ ಕಾವಲ್, ಹೊಸೂರು, ಬಂದೂರು, ಕೆಂಗನಹಳ್ಳಿ, ರೂಪ್ಪಾನಾಯಕರಹಟ್ಟಿ, ಮೇಗಳ ನಾಯಕರಹಟ್ಟಿ, ಧನಂಜಯಪುರ, ಕೋಡಿಹಳ್ಳಿ.
21	21-ನೇಲಿಗಿ	ನೇಲಿಗಿ, ತಿಮ್ಮನಹಳ್ಳಿ, ಗುಡ್ಡೇನಹಳ್ಳಿ, ಬೂಚೇನಹಳ್ಳಿ ಕಾವಲ್ (ಬೇ), ಬೂಚೇನಹಳ್ಳಿ, ಧರ್ಮಾಪುರ, ಎಸ್.ಡಿ.ಗ್ಲೇನಹಳ್ಳಿ, ಬಣಜಾರ್ ತಾಂಡ್ಯ, ಹರಿಜನ ಕಾಲೋನಿ, ಎಸ್. ಕಲ್ಲಹಳ್ಳಿ, ಕಾಮೇನಹಳ್ಳಿ, ಮಲದೇವಿಹಳ್ಳಿ, ಅರಕೆರೆ, ಬೊಮ್ಮಲಿಂಗನಹಳ್ಳಿ, ಬೆಳುವಳ್ಳಿ, ಎ.ಕೆ.ಕಾಲೋನಿ, ಬಣಜಾರ್ ತಾಂಡ್ಯ, ಅಜ್ಜನಹಳ್ಳಿ, ಚಿಕ್ಕಜಿಕ್ಕಟ್ಟಹಳ್ಳಿ, ಕೆಳಗಿನಹೊಸಹಳ್ಳಿ, ಚಿಕ್ಕಲಿಂಗನಹಳ್ಳಿ, ಮೇಲಿನಹೊಸಹಳ್ಳಿ, ಲಂಬಾಣಿ ತಾಂಡ್ಯ, ಸಾವಂತನಹಳ್ಳಿ, ಸೋಂಪುರ, ಮಾರಗೊಂಡನಹಳ್ಳಿ, ಮಾರಗೊಂಡನಹಳ್ಳಿ ಲಂಬಾಣಿ ತಾಂಡ್ಯ, ತಾವರೇಹಳ್ಳಿ, ಬೊಮ್ಮನಹಳ್ಳಿ, ಭೈರಾಪುರ, ಲಿಂಗಾಪುರ, ತಿರುಪತಿಹಳ್ಳಿ, ವಡ್ಡರಹಟ್ಟಿ, ಕಾಳನಕೊಪ್ಪಲು, ಸಿದ್ಧರಹಟ್ಟಿ, ಬೊಕ್ಕಪ್ಪನಕೊಪ್ಪಲು, ನೀಲಗಿರಿಕಾವಲ್, ಹೊಸೂರು, ಕೊರಚರಹಟ್ಟಿ, ಸಿದ್ಧರಹಟ್ಟಿ.
22	22-ಕೋಳಗುಂದ	ಕೋಳಗುಂದ, ಗೊಲ್ಲರಹಟ್ಟಿ, ನರಸೀಪುರ, ನರಸೀಪುರ ಗೊಲ್ಲರಹಟ್ಟಿ, ಮಾವುತನಹಳ್ಳಿ, ಉಪ್ಪಾರ ಕಾಳೇನಹಳ್ಳಿ, ಮೊಸಳೆ, ಸಂಕೀಹಳ್ಳಿ, ಇಂದಿರಾನಗರ (ಅಜ್ಜನಹಟ್ಟಿ), ಮಾದನಹಳ್ಳಿ, ತಿಮ್ಮಾಪುರ, ಹಂದ್ರಾಳು, ನಾಯಕರಹಟ್ಟಿ, ಮರದಹೊಸಹಳ್ಳಿ, ಮಾಳಿಗೇನಹಳ್ಳಿ ಹಟ್ಟಿ, ಡಿ.ಕಲ್ಲಹಳ್ಳಿ, ವಡ್ಡರಹಟ್ಟಿ, ಬಿ.ಲಿಂಗದಹಳ್ಳಿ, ಜಿ.ಕೆಂಗನಹಳ್ಳಿ, ಮೂಡನಹಳ್ಳಿ, ಕಸ್ತೂರಿಕೊಪ್ಪಲು, ಕೆರೆಮುಂದಿನಹಳ್ಳಿ, ಸಿಂಗನಹಳ್ಳಿ, ಕುರುಬರಹಳ್ಳಿ.
4- ಬೇಲೂರು ತಾಲ್ಲೂಕು ಪಂಚಾಯತಿ		
1	1-ಹಗರೆ	ಹಗರೆ, ಶಿವಯೋಗಿಪುರ, ಹಗರಕಾವಲ್, ಹೊಲಬಗೆರೆ, ಹಗರೆ ಮುದಿಗುಡ್ಡ ಕಾವಲು(ಬೇ), ಅಂಗಡಿಹಳ್ಳಿ, ಮೊಳೇನಹಳ್ಳಿ, ಸೊಲದೇವರಹಳ್ಳಿ,



ಹಾಸನ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಬೆಟ್ಟದಾಲೂರು, ಮಾದೀಹಳ್ಳಿ, ಬಸವಾಪುರ, ಕೇಶವಾಪುರ, ಹಂದ್ರಾಳು, ಪೇಟೆಹಳ್ಳಿ(ದಾ), ಅಡವಿಬಂಟೇನಹಳ್ಳಿ, ಕಲ್ಯಾಣಪುರ, ಸಿದ್ಧಾಪುರ(ಬೇ).
2	2-ಅಡಗೂರು	ಅಡಗೂರು, ತಿರುಮಲನಹಳ್ಳಿ, ಇಳೇನಹಳ್ಳಿ, ಐಚೇನಹಳ್ಳಿ(ಬೇ), ಕಾಶಿಪುರ(ಬೇ), ರಾಮದೇವರಹಳ್ಳಿ, ಕಾವಲು(ಬೇ), ಉಮಾದೇವಿಹಳ್ಳಿ, ಕ್ಯಾತನಕೆರೆ, ಮಾಯಾಗೊಂಡನಹಳ್ಳಿ(ಬೇ), ದಾಸಗೊಂಡನಹಳ್ಳಿ, ಕೋಡಿಹಳ್ಳಿ, ಆಲದಹಳ್ಳಿ, ಕುಮಾರಿಹಳ್ಳಿ, ದೇವರಹಳ್ಳಿ, ಸವಾಸಿಹಳ್ಳಿ, ಹಡೇನಹಳ್ಳಿ(ದಾ), ಹರುಬೀಹಳ್ಳಿ, ಮಲ್ಲಾಪುರ, ಕೊಮಾರನಹಳ್ಳಿ, ವಡ್ಡರಹಳ್ಳಿ, ವಡ್ಡರಹಟ್ಟಿ ಕೊಪ್ಪಲು(ದಾ), ಶಿವಪುರ, ಶಿವಪುರ ಕಾವಲು, ಪಂಡಿತನಹಳ್ಳಿ, ಸಿದ್ದನಹಳ್ಳಿ.
3	3-ಘಟ್ಟದಹಳ್ಳಿ	ಘಟ್ಟದಹಳ್ಳಿ, ಹುಲ್ಲೇಕಲ್ಲೇನಹಳ್ಳಿ(ದಾ), ಸೊಪ್ಪಿನಹಳ್ಳಿ(ದಾ), ಮಹಮದ್ ಪುರ(ದಾ), ಮಾಚೇನಹಳ್ಳಿ(ದಾ), ರೈತರಕೊಪ್ಪಲು(ದಾ), ದೂತನಕೊಪ್ಪಲು(ದಾ), ಸಾಣೇನಹಳ್ಳಿ, ಮತಿಘಟ್ಟ, ಕೋಡಿಕೊಪ್ಪಲು(ದಾ), ಲಿಂಗಪ್ಪನಕೊಪ್ಪಲು(ದಾ), ನಂಜಾಪುರ(ದಾ), ಜೋಡಿಸಾಣೇನಹಳ್ಳಿ(ಬೇ), ಕರಿಕಟ್ಟಹಳ್ಳಿ, ಕಳ್ಳಿಬೋರೆ ಕಾವಲ್, ಸೋಂಪುರ(ಬೇ) (ನಾಗರಾಜಪುರ), ವಡ್ಡರಹಟ್ಟಿ, ಮಾಯಾಗೊಂಡನಹಳ್ಳಿ, ಹೂವೇನಹಳ್ಳಿ(ಬೇ), ಕಂಪಗೊಂಡನಹಳ್ಳಿ(ದಾ), ಚಟ್ಟಚಟ್ಟನಹಳ್ಳಿ, ದ್ಯಾವಪ್ಪನಹಳ್ಳಿ(ದಾ).
4	4-ಗಂಗೂರು	ಗಂಗೂರು, ಚಟ್ಟಹಳ್ಳಿ, ಮಲಿಯಪ್ಪನಕೊಪ್ಪಲು(ದಾ), ಐದಳ್ಳ ಕಾವಲ್(ಬೇ), ಅಪ್ಪಿಹಳ್ಳಿ, ಕನಕೇನಹಳ್ಳಿ, ಮಿನುಗನಹಳ್ಳಿ, ಹೊಸಹಳ್ಳಿ(ಬೇ), ಬಾಳೇಹಳ್ಳಿ(ಬೇ), ಅತ್ತಿಗುಡ್ಡಕಾವಲ್(ಬೇ), ಕೋಡಿಹಳ್ಳಿ-1, ಹಿರೇಹಳ್ಳಿ, ಮಾರೇನಹಳ್ಳಿ, ಗೊಲ್ಲರಹಟ್ಟಿ(ದಾ), ಸೂರನಾಯಕನಹಳ್ಳಿ, ಶಿವನೇನಹಳ್ಳಿ, ಜೋಗಿಹಳ್ಳಿ, ಕೊಂಡ್ಲಿ, ಕಬ್ಬಿಗರಹಳ್ಳಿ.
5	5-ಹಳೇಬೀಡು	ಹಳೇಬೀಡು-1, ಬಸ್ತಿಹಳ್ಳಿ(ದಾ), ಮಲ್ಲಾಪುರ(ದಾ), ಚೇಲನಾಯಕನಹಳ್ಳಿ, ಜೋಡಿ ತಿಪ್ಪನಹಳ್ಳಿ, ಬಸವರಾಜಪುರ(ದಾ), ಕಟ್ಟಸೋಮನಹಳ್ಳಿ, ಹುಲಿಕೆರೆ, ಗಿರಿಕಲ್ಲಹಳ್ಳಿ, ಸಿದ್ಧಾಪುರ, ಭಂಡಾರಿಕಟ್ಟ(ದಾ), ರಾಜಗೇರೆ, ಗೋಣಿಸೋಮನಹಳ್ಳಿ, ತಟ್ಟಹಳ್ಳಿ, ಕೋಡಿಹಳ್ಳಿ, ಬಿಸಲೇಹಳ್ಳಿ(ದಾ).
6	6-ಹೆಬ್ಬಾಳು	ಹೆಬ್ಬಾಳು, ಶಿವಾಲದಹಳ್ಳಿ, ಅಮ್ಮನಗುಡಿಕಾವಲ್, ಎಂ.ಹುಣಸೇಕೆರೆ, ಕಲ್ಲಹಳ್ಳಿ, ಕಲ್ಲಹಳ್ಳಿ ಕಾವಲ್(ಬೇ), ಗದ್ದಲಹಳ್ಳಿ(ಬೇ), ದೊಡ್ಡಬ್ಯಾಡಗೇರೆ, ಜೋಗಿಹಳ್ಳಿ, ಮುತ್ತಗನ್ನೆ, ಮಲ್ಲನಹಳ್ಳಿ(ದಾ), ತಿಮ್ಮನಹಳ್ಳಿ, ಅಪ್ಪಗೊಂಡನಹಳ್ಳಿ, ಹಕ್ಕಿಹಳ್ಳಿ, ಹುಲ್ಲೇನಹಳ್ಳಿ, ಅಮ್ಮತ್ ಮಹಲ್ ಕಾವಲ್(ಬೇ), ಕಲ್ಲುಶೆಟ್ಟಿಹಳ್ಳಿ, ರಾಜನಶಿರಿಯೂರು, ಬಂಡಿಲಕ್ಕನ ಕೊಪ್ಪಲು(ಬೇ), ಹಂಚಿಹಳ್ಳಿ(ದಾ), ರಾಮೇನಹಳ್ಳಿ(ದಾ), ಬೋವಿ ಕಾಲೋನಿ(ದಾ), ನರಸೀಪುರ(ದಾ), ಗೌರಿ ಕೊಪ್ಪಲು(ದಾ).
7	7-ಹನುಮಿಡಿ	ಹನುಮಿಡಿ, ದಾಸಗೊಂಡನಹಳ್ಳಿ(ದಾ), ಕೆಳಹಳ್ಳಿ(ದಾ), ನಾರಾಯಣಪುರ, ಹೊಸಮನಹಳ್ಳಿ(ದಾ), ಎನ್ ಹೊಸಹಳ್ಳಿ, ಬೆಣ್ಣೂರು, ಯಕಶೆಟ್ಟಿಹಳ್ಳಿ, ಚನ್ನಾಪುರ, ಕೋಡನಹಳ್ಳಿ, ಶಿರಘಟ್ಟ, ಬನದಹಳ್ಳಿ(ದಾ), ಕರಗಡ, ದುಮ್ಮೇನಹಳ್ಳಿ(ದಾ), ಶೆಟ್ಟಿಗೇರೆ, ಯರೇಹಳ್ಳಿ(ದಾ), ಹನಿಕೆ, ವೀರಪ್ಪಯನ ಕೊಪ್ಪಲು(ದಾ), ಕೋಡಿಕೊಪ್ಪಲು(ದಾ), ಕಿರೇಹಳ್ಳಿ (ಬೇ), ಸಂಶೆಟ್ಟಿಹಳ್ಳಿ, ಶೆಟ್ಟಿಹಳ್ಳಿ, ಮಾಳೇನಹಳ್ಳಿ, ಗೊಲ್ಲೇನಹಳ್ಳಿ, ಹೊನ್ನೇನಹಳ್ಳಿ, ಹೊನ್ನೇನಹಳ್ಳಿ ಕಾವಲ್.
8	8-ಇಬ್ಬೀಡು	ಇಬ್ಬೀಡು, ಕಂಡೇನಹಳ್ಳಿ(ದಾ), ಇಬ್ಬೀಡು ಕಾಲೋನಿ(ದಾ), ಐ.ಹೊಸಹಳ್ಳಿ, ಅಜ್ಜೇನಹಳ್ಳಿ, ಸೋಮೇನಹಳ್ಳಿ, ಚಿಲ್ಲೂರು, ಸಿ.ಹೊಸಹಳ್ಳಿ, ಲಕ್ಷ್ಮೀಪುರ, ರಾಮೇನಹಳ್ಳಿ, ತಿಮ್ಮನಹಳ್ಳಿ(ಬೇ), ಹೊನ್ನೇನಹಳ್ಳಿ(ಬೇ), ಬಲ್ಲೇನಹಳ್ಳಿ, ಸಂಕೇನಹಳ್ಳಿ(ದಾ), ತೆಂಡೇಕೆರೆ, ಜಿ. ಸೂರಾಪುರ, ನಟ್ಟೇಕೆರೆ, ಯಲಹಂಕ, ಮಾಳೇನಹಳ್ಳಿ(ದಾ), ಬ್ಯಾಡರಹಳ್ಳಿ(ದಾ), ಚಿಕ್ಕಮ್ಮನಹಳ್ಳಿ, ವೀರಾಪುರ, ದೇವಿಹಳ್ಳಿ, ಅಜ್ಜೇನಹಳ್ಳಿ(ದಾ), ಮಲ್ಲಿಕಾರ್ಜುನಪುರ, ಚನ್ನೇನಹಳ್ಳಿ(ಬೇ), ವೀರದೇವನಹಳ್ಳಿ, ಕುರುಬರ ಕೊಪ್ಪಲು(ದಾ), ಅಮ್ಮನಬ್ಯಾಡರಹಳ್ಳಿ(ದಾ), ಚಿಕ್ಕನಹಳ್ಳಿ, ಕ್ಯಾತಲಾಪುರ, ಪೊನ್ನಾಥಪುರ, ವಡ್ಡರಹಟ್ಟಿ(ದಾ).
9	9-ಹುಲುಗುಂಡಿ	ಹುಲುಗುಂಡಿ, ತಿಮ್ಮನಹಳ್ಳಿ(ದಾ), ವಡ್ಡರಹಟ್ಟಿ(ದಾ) , ಸಂತೆಕಾಲೋನಿ(ದಾ), ಹಾಲ್ಕೂರೆ, ಹಾಲ್ಕೂರೆ ಕೊಪ್ಪಲು(ದಾ), ಹನಿಕೆ, ತೆಂಡೇಗೇರೆ, ಬೊಮ್ಮೇನಹಳ್ಳಿ,

ಹಾಸನ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಹೀರುಗುಪ್ಪೆ, ಆಂದಲೆ, ರಂಗನಕೊಪ್ಪಲು(ದಾ), ಭೈರಗೌಡನಕೊಪ್ಪಲು(ದಾ), ರಾಮಚಂದ್ರಪುರ, ಮುಗಳವಳ್ಳಿ, ಕಲ್ಲುಶೆಟ್ಟಿಹಳ್ಳಿ, ಗೊರೂರು, ಗೊರೂರು ಕೊಪ್ಪಲು(ದಾ), ಚೋಮನಹಳ್ಳಿ, ಹಾರೋಹಳ್ಳಿ, ಕೊನಾಯಕನಹಳ್ಳಿ, ಮದಘಟ್ಟ, ಬಿಳಗುಲಿ, ಆಂದೂರು, ಚಂದನಹಳ್ಳಿ, ತಟ್ಟೇಗೆರೆ, ಪಡುವಳ್ಳಲು, ಡಣಾಯಕನಹಳ್ಳಿ, ಎಡೇಹಳ್ಳಿ, ಮಲ್ಲರಹೊಸಹಳ್ಳಿ, ಕೃಷ್ಣಾಪುರ, ಮಾದುವಳ್ಳಿ, ದೊಡ್ಡಿಹಳ್ಳಿ, ಜಿನಿಗೇನಹಳ್ಳಿ(ಬೇ).
10	10-ಸನ್ಯಾಸಿಹಳ್ಳಿ	ಕೋಗಿಲಮನೆ, ಬೊಮ್ಮಡಿಹಳ್ಳಿ, ಮಾಳೇಗೆರೆ, ಚಿಕ್ಕೋಲೆ, ಕೊತ್ತನಹಳ್ಳಿ(ದಾ), ಹಾಡ್ಲೆಗೆರೆ, ಪುರ, ರಣಘಟ್ಟ, ಸನ್ಯಾಸಿಹಳ್ಳಿ, ನಿಟ್ಟೂರು, ಕರಲೂರು, ಕಾಚೇಹಳ್ಳಿ, ಚಾಮದೇವನಹಳ್ಳಿ, ಹೊಸ ಉತ್ತಾತನಹಳ್ಳಿ, ಮಲ್ಲಾಪುರ, ಬಿಟ್ಟವಳ್ಳಿ, ಮಾವಿನಕರೆ, ಲಕ್ಷ್ಮೀಪುರ, ಚನ್ನಾಪುರ, ಪ್ರಸಾದಿಹಳ್ಳಿ, ಹಿರಿಕೋಲೆ, ಬಸವನಕೊಪ್ಪಲು(ದಾ), ಕುಶಾವರ, ಕೌರಿ, ಭೂವನಹಳ್ಳಿ, ಕರಡಗೋಡು(ಬೇ), ಈಚಲಹಳ್ಳಿ, ಶೆಟ್ಟಿಹಳ್ಳಿ, ಕಿರಗಡಲು, ತಗರೆ, ಮುಗಳವಳ್ಳಿ, ಚೌಡನಹಳ್ಳಿ, ಮೊಗಸಾವರ, ಬಕ್ಕರವಳ್ಳಿ, ಚಂದಾಪುರ, ಮಲ್ಲಿಗನೂರು, ಮಳವಳ್ಳಿ.
11	11-ಬಂಟೇನಹಳ್ಳಿ	ಬಂಟೇನಹಳ್ಳಿ, ಮುದಿಗೆರೆ, ಸೋಂಪುರ, ಕನಾಯಕನಹಳ್ಳಿ, ಡಣಾಯಕನಹಳ್ಳಿ, ಕೊರಟಕರೆ, ಮಂಚನಾಯಕನಹಳ್ಳಿ, ಚಿಕ್ಕಬ್ಯಾಡಿಗರೆ, ರಾಯಪುರ, ಯಮಸಂಧಿ, ಚೋಕನಹಳ್ಳಿ(ದಾ), ಕೂಡೂರು, ಮಾಸುವಳ್ಳಿ(ದಾ), ಗೋವಿನಹಳ್ಳಿ, ಐರವಳ್ಳಿ, ಸಿಂಗಾಪುರ ಪೇಟೆ(ದಾ), ಅಗಸರಹಳ್ಳಿ, ಬಿರಟಮನೆ(ದಾ), ಕಲ್ಲಹಳ್ಳಿ, ಮಾಕನಹಳ್ಳಿ(ದಾ), ಐ.ಹುಣಸೇಕರೆ, ವಾಗಿನಕರೆ, ಮರೂರು, ಎಸ್.ಶಂಭುಗನಹಳ್ಳಿ, ಮುಂಡಘಟ್ಟ, ಎಸ್.ಬೊಮ್ಮಡಿಹಳ್ಳಿ, ಕಬ್ಬಿನಮನೆ, ಅತ್ತಲಗೆರೆ(ಬೇ), ಎಸ್.ಸೂರಾಪುರ, ಮದ್ದಾಪುರ.
12	12-ಕಳ್ಳೇರಿ	ದೇವಲಾಪುರ, ಅಗ್ಗಡಲು, ಅಡುಮನಹಳ್ಳಿ(ಬೇ), ಎ.ನಿಡುಗೋಡು, ಬಿ.ಸೋಮನಹಳ್ಳಿ, ಕಳ್ಳೇರಿ, ಆಡುವಳ್ಳಿ, ಅಂಗಜನಹಳ್ಳಿ, ಬಳಗುಪ್ಪೆ, ಕುಂಬಾರಹಳ್ಳಿ, ಮಂಡಲಮನೆ, ಬಿರಣಗೋಡು, ಬಿಂಡೇನಹಳ್ಳಿ, ಮಗೇಹಳ್ಳಿ, ಚಟಕಿ, ಗಂಡೇಹಳ್ಳಿ, ತಲಗೋಡು, ಮರೂರು, ಕುಡುಮನಹಳ್ಳಿ, ಮಾಲೂರು, ಸಾಣೇನಹಳ್ಳಿ, ಮರವತ್ತಿ, ದಬ್ಬೆ, ಕರ್ಕಿಹಳ್ಳಿ, ಚುಂಚನಹಳ್ಳಿ, ಕೋಟಗಿನಹಳ್ಳಿ, ಬೆಣ್ಣಿನಮನೆ, ಸೋಮನಹಳ್ಳಿ, ಮೇಲನಹಳ್ಳಿ, ಸಿಂಗಾಪುರ, ಮಾದಾಪುರ, ಬಾಣಸವಳ್ಳಿ, ಕೀತೂರು, ಮುತ್ತಗದಾಳು, ನಾಗೇನಹಳ್ಳಿ, ಹುನುಗನಹಳ್ಳಿ, ಕಣದೂರು, ಕುಪ್ಪಗೋಡು, ಬೆಟ್ಟದಕೇಶವಿ, ಮಳಲಿಕೇಶವಿ, ದೇವರಕೇಶವಿ, ಹಿರಿಗದ್ದೆ, ಮಾಡಗೋಡು, ಹೆಚ್.ಹೊಸಹಳ್ಳಿ, ಚುಂಗನಹಳ್ಳಿ.
13	13-ತೊಳಲು	ಎನ್. ನಿಡಗೋಡು, ತೊಳಲು, ಮೆಣಸಿನಮನೆ, ಕಂದಾವರ, ಹರಳಕಟ್ಟೆ, ಸುಳ್ಳಕ್ಕಿ, ನವಿಲಹಳ್ಳಿ, ಹಂಜೀಹಳ್ಳಿ, ಗಂಗಾವರ, ಕೋನೇರ್ಲು, ಆಲೂರು, ಮೈಲನಹಳ್ಳಿ, ಹಿರಿಹಸಡೆ, ಸಿದ್ದರಹಳ್ಳಿ(ದಾ), ಮತ್ತಿಹಳ್ಳಿ, ಬೆಳ್ಳೊಟ್ಟೆ, ಚಿಕ್ಕಮೇದೂರು, ಬಿ.ಹೊಸಹಳ್ಳಿ, ಸುಗ್ಗೂರು, ಗಬ್ಬಲಗೋಡು, ಚಿನ್ನೇನಹಳ್ಳಿ, ದೊಡ್ಡಮೇದೂರು, ಗೊಟ್ಟವಳ್ಳಿ, ಬಳ್ಳೂರು, ವಾಜರಹಳ್ಳಿ(ಬೇ).
14	14-ಅರೇಹಳ್ಳಿ	ಅರೇಹಳ್ಳಿ, ಅಡಗಂಚನಹಳ್ಳಿ, ಮಾಲಹಳ್ಳಿ, ಬಾಳಗುಲಿ, ಲಿಂಗಾಪುರ, ವಾಟೇಹಳ್ಳಿ.
15	15-ಬಿಕ್ಕೋಡು	ಚಿಕ್ಕಬಿಕ್ಕೋಡು, ಬಿಕ್ಕೋಡು, ನಿಡುಮನಹಳ್ಳಿ, ಗಿಣ್ಣಿನಮನೆ, ಕೋಡಿಹಳ್ಳಿ(ಬೇ), ಹೊನ್ನೇಮನೆ, ಬಾಳಗಿನಹಳ್ಳಿ, ಚಳ್ಳೇನಹಳ್ಳಿ, ಅರಕರವಳ್ಳಿ, ಹುಸ್ಕೂರು, ಚೋಕನಹಳ್ಳಿ, ಸೋಮನಹಳ್ಳಿ, ಜಗಬೋರನಹಳ್ಳಿ, ಕರಲೂರು, ಲಕ್ಕೇನಹಳ್ಳಿ, ಬೋಳೇನಹಳ್ಳಿ, ರಾಜನಹಳ್ಳಿ, ಹಮ್ಮಡಿಗನಹಳ್ಳಿ, ಇಂಟಿತೊಳಲು, ಹೊನ್ನವಳ್ಳಿ(ಬೇ), ಪುರ, ಹೊಸಹಳ್ಳಿ, ವಡೇರಹಳ್ಳಿ(ಬೇ), ಚಟ್ಟಹಳ್ಳಿ, ಕಸಗೋಡು, ನೀಲನಹಳ್ಳಿ, ಹೊಳಲು, ಕಲ್ಲಹಳ್ಳಿ(ಬೇ), ಮೊಡ್ಲಗೆರೆ(ಬೇ), ಹಿರಿವಾಟೆ, ಹೆದ್ದರವಳ್ಳಿ, ಸಿಂಗರವಳ್ಳಿ, ಗುಮ್ಮನಹಳ್ಳಿ.
16	16-ತುಂಬದೇವನಹಳ್ಳಿ	ಉತ್ತೋಳಲು, ನಂದಗೋಂಡನಹಳ್ಳಿ, ಮುರೇಹಳ್ಳಿ, ಬಳಾದಕಲ್ಲು, ಬಾಸುರ(ದಾ), ತುಂಬದೇವನಹಳ್ಳಿ, ಬಿಟ್ಟೇಶ್ವರ(ದಾ), ಸೊಂಪುರ(ಬೇ), ಗುಜ್ಜೇನಹಳ್ಳಿ(ದಾ), ಹೊಸಹಳ್ಳಿ, ನಲಿಕೆ(ದಾ), ಹೊಸಮನೆ, ಬ್ಯಾದನೆ, ಗೊರವನಹಳ್ಳಿ, ನಾರ್ವೆ, ಉದ್ಧಮನಹಳ್ಳಿ, ಕೋರಲಗದ್ದೆ, ಹೆಗ್ಗದ್ದೆ.

ಹಾಸನ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಸುಲಗಳಲೆ, ನಾರ್ವೆ ಪೇಟೆ, ಮಲಸಾವರ, ಕಾನಹಳ್ಳಿ, ಉಂಬಳಗೋಡು, ಬಕ್ಕರವಳ್ಳಿ, ಮಡೇನಹಳ್ಳಿ, ಗುರ್ಗಿಹಳ್ಳಿ, ದೊಡ್ಡಸಾಲಾವರ, ಚಿಕ್ಕ ಸಾಲಾವರ.
17	17-ಚೀಕನಹಳ್ಳಿ	ಚೀಕನಹಳ್ಳಿ, ಕೋಗೋಡು, ಬೊಮ್ಮೇನಹಳ್ಳಿ, ಶಿರಗುರ, ಕುಂಬಾರಹಳ್ಳಿ, ಅನುಘಟ್ಟ, ಕಣಗುಪ್ಪೆ, ಚಿಕ್ಕಹಸಡೆ, ಮುದ್ದನಹಳ್ಳಿ, ದೋಲನಮನೆ, ಕಿತ್ತಾವರ, ಹೆಗ್ಗಡಿಹಳ್ಳಿ, ಹಿರಿಗರ್ಜಿ, ಬೆಳ್ಳಾವರ, ಬಿಳಗವಳ್ಳಿ, ಹುಲುಕೋಡು, ಸೂರಕೋಡು, ಮಲ್ಲಾಪುರ, ವೆಂಕಟಪೇಟೆ, ಮತ್ತಾವರ, ಮುಮ್ಮಾಲ, ಬಂದಹಳ್ಳಿ, ಕಾಳನಮರ, ಮಹಳ, ಕೊಡಗನಹಳ್ಳಿ, ಲಕ್ಕಂದ, ಅಂಕಿಹಳ್ಳಿ, ಇರಕರವಳ್ಳಿ, ಕಡೇಗರ್ಜಿ.
5- ಚನ್ನರಾಯಪಟ್ಟಣ ತಾಲ್ಲೂಕು ಪಂಚಾಯತಿ		
1	1-ನವಿಲೆ	ನವಿಲೆ, ಈಡಿಗರಹಟ್ಟಿ(ದಾ), ನವಿಲೆ ಕಾವಲು(ದಾ), ಮರಿಶೆಟ್ಟಿಪಾಳ್ಯ(ದಾ), ವಡ್ಡರಹಟ್ಟಿ(ದಾ), ನವಿಲೆ ಹೊಸೂರು(ದಾ), ಆದಿಹಳ್ಳಿ, ಚೋಕೇನಹಳ್ಳಿ, ಚವ್ವೇನಹಳ್ಳಿ, ಭಕ್ತರಹಳ್ಳಿ, ಅಣತಿ, ಮುದ್ದಾಪುರ(ದಾ), ಬೀಚಗೊಂಡನಹಳ್ಳಿ, ಹುಲ್ಲೇನಹಳ್ಳಿ, ವಳಗೇರಹಳ್ಳಿ, ಕೋಡಿಹಳ್ಳಿ, ತಿಮ್ಮಾಪುರ(ದಾ), ತೆಪ್ಪಾಪುರ.
2	2-ಕಾರೇಹಳ್ಳಿ	ಕಾರೇಹಳ್ಳಿ, ಕಾರೇಹಳ್ಳಿ ಸ್ಟೇಷನ್, ಚನ್ನೇನಹಳ್ಳಿ, ಬಿ.ಭೈರಾಪುರ, ತಿಮ್ಮಾಪುರ, ಪಾಪನಘಟ್ಟ, ಹೊನ್ನನಕೊಪ್ಪಲು, ನಾಗೇನಹಳ್ಳಿ, ಚಟ್ಟನಹಳ್ಳಿ, ರೇಚಿಹಳ್ಳಿ, ಸಂತೆಶಿವರ, ಗಂಗೇನಹಳ್ಳಿ(ದಾ), ಗಂಜಿಗರೆ, ಚಿಕ್ಕೋನಹಳ್ಳಿ, ದ್ಯಾವಲಾಪುರ, ರಾಂಪುರ, ನರೇನಹಳ್ಳಿ, ಹುಲ್ಲೇನಹಳ್ಳಿ, ಯಾಚನಘಟ್ಟ, ದುಗ್ಗೇನಹಳ್ಳಿ, ಚನ್ನಗೋನಹಳ್ಳಿ, ಹೊಸಹಳ್ಳಿ, ಅಗ್ಗಹಾರ ಬೆಳಗುಲಿ.
3	3-ಕೆಂಬಾಳು	ಕೆಂಬಾಳು, ಬಸವನಪುರ, ಗೊಬ್ಬಳಿಹಳ್ಳಿ(ಬೇ), ಕಕ್ಕಿಹಳ್ಳಿ, ಬಳಘಟ್ಟ, ಬಳಘಟ್ಟ ಕೊಪ್ಪಲು, ಚಿಕ್ಕರಸನಹಳ್ಳಿ, ಬಾಳೇಹಳ್ಳಿ, ಕೆ.ಭೈರಾಪುರ, ಮೇನ್ಸ್ ಕಾಲೋನಿ, ಬಿದರೆ, ಲಕ್ಕಿಹಳ್ಳಿ, ಕೆ.ದಾಸಾಪುರ, ಎಂ.ಶಿವರ, ಮಾದಗುಡ್ಡನಹಳ್ಳಿ, ಸಿ.ಹೊನ್ನೇನಹಳ್ಳಿ, ಜಕ್ಕನಹಳ್ಳಿ(ಬೇ), ಮರಗೂರು, ಸೋಮನಹಳ್ಳಿ, ಕಾಮನಹಳ್ಳಿ, ಕಾಳಮಾರನಹಳ್ಳಿ, ಮುದ್ದನಹಳ್ಳಿ ಕಾವಲು, ಹೊಂಗೇಹಳ್ಳಿ, ದರಸೀಹಳ್ಳಿ, ಹಲಸಿನಹಳ್ಳಿ, ಗೋವಿನಕರೆ, ಕಾಶೀಪುರ(ಬೇ).
4	4-ಬಾಗೂರು	ಬಾಗೂರು, ದ್ಯಾವನೂರು, ಕೃಷ್ಣಾಪುರ, ಕೂರದಹಳ್ಳಿ, ಬಿ.ಚೌಡೇನಹಳ್ಳಿ, ದಡ್ಡಿಹಳ್ಳಿ, ದ್ಯಾವೇನಹಳ್ಳಿ, ಬಿ.ಹೊನ್ನೇನಹಳ್ಳಿ, ಪಿ.ದಾಸಾಪುರ, ಸಾತೇನಹಳ್ಳಿ, ನೆಟ್ಟೇಕರೆ, ಚೌಳಗಾಲ, ತರಬೇನಹಳ್ಳಿ, ವಾರನಹಳ್ಳಿ, ತಿಪ್ಪೂರು, ಬನವಾಸ, ನಾರಾಯಣಪುರ, ಅಗಸರಹಳ್ಳಿ, ಕುರಿಕಾವಲು, ಜೋಯಿಸರಹಳ್ಳಿ, ಅಗ್ಗಹಾರ.
5	5-ನುಗ್ಗೇಹಳ್ಳಿ	ನುಗ್ಗೇಹಳ್ಳಿ, ಹೊನ್ನಮಾರನಹಳ್ಳಿ, ವಿರೂಪಾಕ್ಷಿಪುರ, ಹೊವಿನಹಳ್ಳಿ, ರಾಯಸಮುದ್ರ ಕಾವಲು, ತಗಡೂರು, ಲಕ್ಕರಸನಹಳ್ಳಿ, ರಂಗಾಪುರ, ಕಲ್ಲೆಸೋಮನಹಳ್ಳಿ, ಕಲ್ಲುಮಲ್ಲೇನಹಳ್ಳಿ, ಕಾಮನಾಯಕನಹಳ್ಳಿ, ಅಪ್ಪೇನಹಳ್ಳಿ, ಬೂವನಹಳ್ಳಿ, ವಡ್ಡರಹಳ್ಳಿ(ದಾ), ಸಿದ್ಧರಹಟ್ಟಿ(ದಾ) (ಮಾವಿನಹಳ್ಳಿ ದಾಖ್ತೆ ಗ್ರಾಮ), ಹೆಗ್ಗಡಿಗರೆ, ಓಬಳಾಪುರ.
6	6-ಅಕ್ಕನಹಳ್ಳಿ	ಅಕ್ಕನಹಳ್ಳಿ, ಅಕ್ಕನಹಳ್ಳಿ ಕ್ರಾಸ್, ಜಿ.ಮಾವಿನಹಳ್ಳಿ, ಎಂ.ದಾಸಾಪುರ, ಬಸವನಪುರ, ಸೋಸಲಗರೆ, ಮುಳ್ಳಕರೆ, ಶೆಟ್ಟಿಹಳ್ಳಿ, ಹೆಬ್ಬಳಲು, ಸಮುದ್ರವಳ್ಳಿ, ಬಾಣನಕರೆ, ನೇರಲಕರೆ, ಹೊಸೂರು, ಕಬ್ಬಳಿ, ಮಂಡಲೀಕನಹಳ್ಳಿ, ಮೂಕಿಕರೆ, ದಾಸರಹಳ್ಳಿ, ದುಗ್ಗೇನಹಳ್ಳಿ, ಬಿಳಿಕರೆ, ತುಪ್ಪದಹಳ್ಳಿ, ಮಸಕನಹಳ್ಳಿ, ಉಂಗರಗರೆ, ಗಿರಿಕ್ಷೇತ್ರ(ದಾ), ವಡ್ಡರಹಟ್ಟಿ(ದಾ) (ದುಗ್ಗೇನಹಳ್ಳಿ ದಾಖ್ತೆ ಗ್ರಾಮ).
7	7-ಬಾಳಗಂಚಿ	ಬಾಳಗಂಚಿ, ಅಂತನಹಳ್ಳಿ(ದಾ), ಬಾಳಗಂಚಿ ಅಮಾನಿಕರೆ (ಬೇ), ಗೌಡರಹಳ್ಳಿ, ಬ್ಯಾಡರಹಳ್ಳಿ, ಹೊನ್ನಮಾರನಹಳ್ಳಿ, ಕಬ್ಬಿನಕರೆ, ತಿಮ್ಮಾಪುರ, ಬಿ.ಅಮಾನಿಕರೆ (ಬೇ), ಹೊನ್ನಶೆಟ್ಟಿಹಳ್ಳಿ, ಮುದಿಬೆಟ್ಟಕಾವಲು, ದಿಡಗ, ದಿಡಗ ಬಡಾವಣೆ, ಕನುವನಘಟ್ಟ, ಕೆ.ಕಾಮನಘಟ್ಟ, ಎಂ.ಕಾಮನಘಟ್ಟ(ದಾ), ಡಿ.ತುಮಕೂರು, ಅಮ್ಮನಹಳ್ಳಿ, ಬಿದರೆಕರೆ, ಉಗೇನಹಳ್ಳಿ, ಕರಿಕ್ಯಾತನಹಳ್ಳಿ, ಮೆಳ್ಳಹಳ್ಳಿ, ನರೀಹಳ್ಳಿ, ಉಳ್ಳಾವಳ್ಳಿ, ಪುರ, ಹೊಸಹಳ್ಳಿ, ನಾಗನಹಳ್ಳಿ.
8	8-ಹಿರೀಸಾವೆ	ಹಿರೀಸಾವೆ, ತೂಬಿನಕರೆ, ಕಲ್ಲಹಳ್ಳಿ(ದಾ) ತೂಬಿನಕರೆ ದಾಖ್ತೆ, ಜಿನ್ನೇನಹಳ್ಳಿ, ಜಿನ್ನೇನಹಳ್ಳಿ ಕೊಪ್ಪಲು, ಮಾಚಬೂವನಹಳ್ಳಿ(ದಾ), ತೋಟಿ, ತೋಟಿ

ಹಾಸನ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಕೊಪ್ಪಲು(ದಾ), ಮಾದಲಗರೆ, ನಿಂಬೇಹಳ್ಳಿ, ಮಾದಲಗರೆ ಕಾವಲು ಹೊಸೂರು, ಚಿಕ್ಕೇನಹಳ್ಳಿ(ದಾ), ಲಕ್ಷ್ಮಿಪುರ(ದಾ), ರಂಗನಾಥಪುರ(ದಾ), ಯಾಳನಹಳ್ಳಿ, ಮೇಟಿಕರೆ, ಮಾಕನಹಳ್ಳಿ.
9	9-ಮತಿಘಟ್ಟ	ಮತಿಘಟ್ಟ, ಬೋರೆಗೌಡನ ಕೊಪ್ಪಲು, ಮದನೆ, ಸಬ್ಬನಹಳ್ಳಿ, ಸೋರೇಕಾಯಿಪುರ, ಆಯಾರಹಳ್ಳಿ, ಕಮರವಳ್ಳಿ, ಚೋಳಂಬಳ್ಳಿ, ಯಗಟಿ(ಬೇ), ಅರಕರೆ, ಬೂಕನಬೆಟ್ಟ, ಬೊಮ್ಮೇನಹಳ್ಳಿ, ಕಸರನಹಳ್ಳಿ, ಬಂಡಿಯಾಲ(ಬೇ), ಕಿರೀಸಾವೆ, ದಾಸನಕರೆ(ದಾ), ಕೊಳ್ಳೇನಹಳ್ಳಿ, ಕೊತ್ತನಹಳ್ಳಿ, ಹೆಚ್ ಹೊನ್ನೇನಹಳ್ಳಿ, ಬೂಕ.
10	10-ಮಟ್ಟನವಿಲೆ	ಮಟ್ಟನವಿಲೆ, ಮಾದಿಹಳ್ಳಿ, ರಾಜಾಪುರ, ಎಂ.ಹೊನ್ನೇನಹಳ್ಳಿ, ದೊಡ್ಡೇರಿ, ಗೊಳಿ ಹೊನ್ನೇನಹಳ್ಳಿ, ಮರಿಶೆಟ್ಟಿಹಳ್ಳಿ, ಗುಳ್ಳೇನಹಳ್ಳಿ, ಹೊಸಕೊಪ್ಪಲು(ದಾ), ಹೊಸೂರು, ಕಂಪಿನಕೋಟೆ, ಚಿನ್ನೇನಹಳ್ಳಿ, ಬೆಳಗೇಹಳ್ಳಿ, ಕಾವಲು ಹೊಸೂರು, ದೊಡ್ಡೇರಿ ಕಾವಲು, ಮಾರಡಿಹಳ್ಳಿ, ಬದ್ವಿಕರೆ, ಕಟಗೇಹಳ್ಳಿ, ಹನುಮಂತಪುರ(ದಾ), ಚಿಕ್ಕೋನಹಳ್ಳಿ, ಹೆಗ್ಗಡಿಹಳ್ಳಿ.
11	11-ಜಂಬೂರು	ಜಂಬೂರು, ಜಂಬೂರು ಕಾಲೋನಿ(ದಾ), ಮಾದಿಹಳ್ಳಿ, ಜಿ.ಅಮಾನಿಕರೆ, ಮಂಚೇನಹಳ್ಳಿ(ದಾ), ಹುಲಿಕರೆ, ತೆಂಕನಹಳ್ಳಿ, ಮುದ್ದನಹಳ್ಳಿ, ಕಾರೇಕರೆ, ಅವೇರಹಳ್ಳಿ, ಮಾವಿನಹಳ್ಳಿ, ಅತ್ತಿಹಳ್ಳಿ, ಗೌಡಗರೆ, ಹೊಂಬಾಳೆ ಕೊಪ್ಪಲು(ದಾ), ಗೌಡಗರೆ ಕಾವಲು(ಬೇ), ಬೇಡಿಗನಹಳ್ಳಿ, ಹೊಸೂರು, ಮಲ್ಲವನಘಟ್ಟ, ಕಗ್ಗರೆ, ಕೋಡಿಬೆಳಗೊಳ, ರಾಗಿಬೊಮ್ಮೇನಹಳ್ಳಿ, ಹಳೇಬೆಳಗೊಳ, ನಂಜುಂಡೇಗೌಡ ಕೊಪ್ಪಲು(ದಾ), ಸೋರೇಹಳ್ಳಿ(ದಾ), ಹೊಸೂರು(ದಾ), (ಬೇಡಿಗನಹಳ್ಳಿ ಹತ್ತಿರದ ಹೊಸೂರು), ಬಡಕನಹಳ್ಳಿ, ಅಂತನಹಳ್ಳಿ.
12	12-ದಿಂಡಗೂರು	ದಿಂಡಗೂರು, ಜೋಗಿಪುರ, ನಂದೀಪುರ, ವಳಗೇರಸೋಮನಹಳ್ಳಿ, ಚಿಕ್ಕಗೊಂಡನಹಳ್ಳಿ, ಬಂಡೀಹಳ್ಳಿ, ಅರಳಾಪುರ, ಶೆಟ್ಟಿಹಳ್ಳಿ, ಕಲ್ಲೆರೆ, ಕೆ.ಚೌಡೇನಹಳ್ಳಿ, ಗೊಲ್ಲರಹೊಸಹಳ್ಳಿ, ತಾವರೆಕರೆ, ನೆಟ್ಟೇಕರೆ, ಹಾರೋಸೋಮನಹಳ್ಳಿ, ಸೋಮ್ನಾಪುರ, ಸಾತೇನಹಳ್ಳಿ, ಸೊಪ್ಪಿನಹಳ್ಳಿ, ಸೋರೇಕಾಯಿಪುರ(ಬೇ), ಕರಿಮಾರನಹಳ್ಳಿ, ದೇವಿಗರೆ, ಐಯ್ಯಾರಹಳ್ಳಿ(ದಾ).
13	13-ಗುಲಸಿಂದ	ಗುಲಸಿಂದ, ಗೌರಿಕೊಪ್ಪಲು(ದಾ), ರಂಗಾಪುರ(ದಾ), ಕಲಸಿಂದ, ಹರಳಹಳ್ಳಿ(ದಾ), ಬ್ಯಾಲದಕರೆ, ದಾಸರಕೊಪ್ಪಲು(ದಾ), ಚಿಕ್ಕನಾಯನಹಳ್ಳಿ, ವಡ್ಡರಹಳ್ಳಿ, ಬೆಲಸಿಂದ, ಮಾಳೇಕೊಪ್ಪಲು(ದಾ), ಕರೆ ಚಿಕ್ಕೇನಹಳ್ಳಿ, ಕುರುವಂಕ, ಬ್ಯಾಡರಹಳ್ಳಿ, ಚಾಮರಾಜಪುರ, ಮೂಡನಹಳ್ಳಿ, ಕೆ.ಮಲ್ಲೇನಹಳ್ಳಿ, ಮಡಬ, ಮಡಬ ಕೊಪ್ಪಲು(ದಾ), ದರಸೀಘಟ್ಟ, ಕುಂಬಾರಹಳ್ಳಿ, ಕಾಳೇನಹಳ್ಳಿ, ಮರುವನಹಳ್ಳಿ.
14	14-ಬಳದರೆ	ಬಳದರೆ, ಬೆಟ್ಟದಪುರ(ದಾ), ಉದಯಪುರ(ದಾ), ಯಲಿಯೂರು, ಯಲಿಯೂರು ಕೊಪ್ಪಲು(ದಾ), ಅಣ್ಣೇನಹಳ್ಳಿ, ಅಪ್ಪೇನಹಳ್ಳಿ, ದೂತನೂರು ಕಾವಲು(ಬೇ), ಹಿರೀಹಳ್ಳಿ, ವಗರಹಳ್ಳಿ, ದಂಡಿಗನಹಳ್ಳಿ, ತೆಂಕನಹಳ್ಳಿ, ಮುದ್ದನಹಳ್ಳಿ, ಮುರಾರನಹಳ್ಳಿ, ಅವರೆನಿಂಗನಕೊಪ್ಪಲು, ವೈ ಸಿಂಗೇನಹಳ್ಳಿ, ಕುಂದೂರು, ಆಲದಹಳ್ಳಿ(ದಾ) (ಗ್ಯಾರಹಳ್ಳಿ ದಾಖ್ಲೆ ಗ್ರಾಮ), ಬೆಳಗುಲಿ, ಅಂಕೇನಹಳ್ಳಿ, ದೊಡ್ಡಕರಡೆ, ಚಿಕ್ಕಕರಡೆ, ತಿಮ್ಮಾಪುರ, ಯರೇಬೋರೇಕಾವಲು(ಬೇ), ಮಾದಲಾಪುರ, ಗ್ಯಾರಹಳ್ಳಿ, ಜಕ್ಕೇನಹಳ್ಳಿ.
15	15-ಆನೇಕರೆ	ಆನೇಕರೆ, ಸಾಗತವಳ್ಳಿ, ಎ.ಕೆ ಕಾಲೋನಿ(ದಾ), ಪಿಳ್ಳಹಳ್ಳಿ(ದಾ), ಕೋಡಿಹಳ್ಳಿ(ದಾ), ಮಾಳೇನಹಳ್ಳಿ, ಶೆಟ್ಟಿಗೋಡನಹಳ್ಳಿ, ಸಣ್ಣೇನಹಳ್ಳಿ, ಸೋಮನಾಥನಹಳ್ಳಿ, ಉಗ್ಗನಕೊಪ್ಪಲು(ದಾ) (ಸಾಗತವಳ್ಳಿ ದಾಖ್ಲೆ ಗ್ರಾಮ), ಡಿ.ಸಮುದ್ರವಳ್ಳಿ, ಗೆಜ್ಜಗಾರನಹಳ್ಳಿ, ಚನ್ನಾಪುರ, ಬರಗೂರು, ಬೀರೂರು(ದಾ), ಬರಗೂರು ಕೊಪ್ಪಲು(ದಾ), ಬರಗೂರು ಹ್ಯಾಂಡ್ ಪೋಸ್ಟ್, ಹರಳಬರಗೂರು(ಬೇ), ದೊಡ್ಡ ಮತಿಘಟ್ಟ, ಚಿಕ್ಕಮತಿಘಟ್ಟ, ಊಪಿನಹಳ್ಳಿ, ಚೌಡೇನಹಳ್ಳಿ, ಕತ್ತರಿಘಟ್ಟ, ಆಲಗೊಂಡನಹಳ್ಳಿ, ಶ್ರೀರಾಂಪುರ, ಜನತಾ ಕಾಲೋನಿ, ಹೊಸೂರು, ಶಿವಪುರ(ದಾ).



ಹಾಸನ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
16	16-ಅಗ್ರಹಾರ	ಕುಂಬೇನಹಳ್ಳಿ, ತೇಜಿಗರೆ, ಪೋತನಹಳ್ಳಿ, ಎ.ಚೋಳೇನಹಳ್ಳಿ, ಸೋಮದೇವರಪುರ(ಬೇ), ಅಗ್ರಹಾರ ಕೊಪ್ಪಲು(ದಾ), ಚಿತ್ತನ ಹೊಸಹಳ್ಳಿ, ಅಗ್ರಹಾರ, ಜಯನಗರ(ದಾ), ಕಾಚೇನಹಳ್ಳಿ, ಹೊನ್ನಶೆಟ್ಟಿಹಳ್ಳಿ, ಎ.ಕಾಳೇನಹಳ್ಳಿ, ಎ.ಕಾಳೇನಹಳ್ಳಿ ಕೊಪ್ಪಲು(ದಾ), ನೊರನಕ್ಕಿ, ನೊರನಕ್ಕಿ ಗೇಟ್, ಪಡುವನಹಳ್ಳಿ, ಪಡುವನಹಳ್ಳಿ ಕೊಪ್ಪಲು, ಒಂಟಿಗುಡ್ಡನ ಕಾವಲು(ಬೇ), ನಾಡನಹಳ್ಳಿ, ನಾರಾಯಣಪುರ, ಎನ್.ಬಿಂಡೇನಹಳ್ಳಿ, ಆಲ್ಮೋನ್ಸ್ ನಗರ(ದಾ), ಮಂಚಿಗನಹಳ್ಳಿ(ಬೇ), ಕಗ್ಗಂಟಿ ಕಾವಲು(ಬೇ), ಎನ್.ಬಿಂಡೇನಹಳ್ಳಿ ಕಾವಲು, ಬಿ.ಸಮುದ್ರವಳ್ಳಿ, ಸಜ್ಜಿಕೊಪ್ಪಲು, ಕೆ.ಸಿಂಗೇನಹಳ್ಳಿ, ನಂಬೀಹಳ್ಳಿ, ಕಲ್ಲೇನಹಳ್ಳಿ, ಹಂಪನಹಳ್ಳಿ(ಬೇ).
17	17-ದೊಡ್ಡಗನ್ನಿ	ನಲ್ಲೂರು, ಚೋಳೇನಹಳ್ಳಿ, ದಡದಹಳ್ಳಿ, ಲಕ್ಷ್ಮೀಪುರ(ದಾ), ಗುಳ್ಳಹಳ್ಳಿ, ಸಾಸಲಪುರ(ದಾ), ಸಾಸಲಪುರ ಕೊಪ್ಪಲು(ದಾ), ಕಗ್ಗಲಿ ಕಾವಲು, ದೊಡ್ಡಗನ್ನಿ, ಹೆಚ್.ಎಸ್.ಎಸ್.ಕೆ ಕಾಲೋನಿ(ದಾ), ಶ್ರೀನಿವಾಸಪುರ ಜನತಾ ಕಾಲೋನಿ(ದಾ) ಚಿಕ್ಕಗನ್ನಿ ಗ್ರಾಮದ ದಾಖ್ಲೆ, ಚಿಕ್ಕಗನ್ನಿ, ಶ್ರೀನಿವಾಸಪುರ(ದಾ), ಮಾದೇಗೌಡನ ಕೊಪ್ಪಲು(ದಾ) (ದೊಡ್ಡಗನ್ನಿ ದಾಖ್ಲೆ ಗ್ರಾಮ), ಡಿ.ಕಾಳೇನಹಳ್ಳಿ, ಚ.ರಾ.ಪ ಅಮಾನಿಕರೆ(ಬೇ), ಯಾಚೇನಹಳ್ಳಿ, ಅಡಗೂರು, ಮಾರೇನಹಳ್ಳಿ, ನಾಗಸಮುದ್ರ, ಚನ್ನರಾಯಪಟ್ಟಣ ಗ್ರಾಮಾಂತರ, ಮಳ್ಳೇನಹಳ್ಳಿ.
18	18-ಜನಿವಾರ	ಜನಿವಾರ, ಜನಿವಾರ ಅಮಾನಿಕರೆ(ಬೇ), ಯಡುವನಹಳ್ಳಿ(ಬೇ), ಗದ್ದೆಬಿಂಡೇನಹಳ್ಳಿ, ಗುಂಡಶೆಟ್ಟಿಹಳ್ಳಿ, ಚಾಮುಡಿಹಳ್ಳಿ, ಚಾಮುಡಿಹಳ್ಳಿ ಅಣೆ(ಬೇ), ಕೆ.ಕಾಳೇನಹಳ್ಳಿ, ಶ್ರವಣೇರಿ, ಜತ್ತೇನಹಳ್ಳಿ, ಪ್ಯಾಲಸಮುದ್ರ, ಬಿಸಿಲೇಹಳ್ಳಿ, ಬೆಕ್ಕ, ಶಿವಪುರ, ಬಿ.ಹೊನ್ನೇನಹಳ್ಳಿ, ಬೆಕ್ಕದ ಅಮಾನಿಕರೆ, ಬಸ್ಸಿಹಳ್ಳಿ, ಹಡೇನಹಳ್ಳಿ, ಮಂಚೇನಹಳ್ಳಿ, ರಾಚೇನಹಳ್ಳಿ, ರಾಚೇನಹಳ್ಳಿ ಕೊಪ್ಪಲು(ದಾ), ಹೆಚ್.ಆರ್.ಪಿ ಕ್ವಾಟ್ರಸ್ ಕಾಲೋನಿ, ಬಿ.ಚೋಳೇನಹಳ್ಳಿ, ದೇವರಹಳ್ಳಿ(ದಾ), ಜಿನ್ನಾಧಪುರ, ಜಿನ್ನಾಧಪುರ ಕೊಪ್ಪಲು.
19	19-ವಡ್ಡರಹಳ್ಳಿ	ಕಾಂತರಾಜಪುರ, ಜಿನ್ನೇನಹಳ್ಳಿ, ಉತ್ತೇನಹಳ್ಳಿ, ಗೊಮ್ಮಟನಗರ(ದಾ), ಹಾಲುಮತಿಘಟ್ಟ, ಗುರಿಗಾರನಹಳ್ಳಿ, ಸುಗ್ಗನಹಳ್ಳಿ, ಬರಾಳು, ಚಿಕ್ಕಬಿಳ್ಳಿ, ಹಿರೀಬಿಳ್ಳಿ, ವಡ್ಡರಹಳ್ಳಿ, ಅಜ್ಜೇನಹಳ್ಳಿ(ದಾ), ಕಬ್ಬಾಳು, ಸುಗ್ಗನಹಳ್ಳಿ ಕೊಪ್ಪಲು, ಕೆ.ಹೊಸಹಳ್ಳಿ, ಡಿಂಕ, ಡಿಂಕ ಕೊಪ್ಪಲು(ದಾ).
20	20-ಶ್ರವಣಬೆಳಗೊಳ	ಶ್ರವಣಬೆಳಗೊಳ, ನಾಗಯ್ಯನಕೊಪ್ಪಲು, ಬೆಟ್ಟದಕೊಪ್ಪಲು, ಶನಿವೇರ ಕೊಪ್ಪಲು, ಶ್ರೀ ಕಂಠ ನಗರ, ಗಂಗ ಮಾಳಮ್ಮನ ಕೊಪ್ಪಲು, ಹೊಸಕುಂಬಾರ ಕಾಲೋನಿ, ದಮ್ಮನಿಂಗಲ, ಎರೇ ಕೊಪ್ಪಲು(ದಾ), ಸಾತೇನಹಳ್ಳಿ(ದಾ), ಕೊತ್ತನಘಟ್ಟ, ಮಜ್ಜನಹಳ್ಳಿ, ಕೆ.ಬೊಮ್ಮೇನಹಳ್ಳಿ, ಅರುವನಹಳ್ಳಿ, ಕಂಠಿರಾಯಪುರ, ಆಲದಹಳ್ಳಿ, ಎಂ.ಸಿ.ಆರ್.ಪಿ ಕಾಲೋನಿ(ದಾ), ಡಿ.ಹೊನ್ನೇನಹಳ್ಳಿ, ಬೆಸ್ತರ ಕೊಪ್ಪಲು(ದಾ).
21	21-ದಡಿಘಟ್ಟ	ಜುಟ್ಟನಹಳ್ಳಿ, ಜುಟ್ಟನಹಳ್ಳಿ ಕೊಪ್ಪಲು, ಜುಟ್ಟನಹಳ್ಳಿ ಸಂತೇಬೋರೆ(ದಾ), ಅಂಕನಹಳ್ಳಿ, ಪೂಮಡಿಹಳ್ಳಿ, ದಾಸರಹಳ್ಳಿ, ಕೆ.ಮಲ್ಲೇನಹಳ್ಳಿ, ಎಂ.ಹೊಸೂರು, ಚಲ್ಮ, ನಾಗೇನಹಳ್ಳಿ(ದಾ), ಬೀರನಹಳ್ಳಿ, ಹುಳಿಗರೆ, ಬಸವನಹಳ್ಳಿ, ಚನ್ನಹಳ್ಳಿ, ದಡಿಗಟ್ಟ, ಬ್ಯಾಡರಹಳ್ಳಿ(ದಾ), ಬೆಟ್ಟದಹಳ್ಳಿ(ದಾ), ಸುಂಡಹಳ್ಳಿ, ಹೊಸಹಳ್ಳಿ, ಪರಮ, ಕುಂಬೇನಹಳ್ಳಿ, ಕೋರೇನಹಳ್ಳಿ, ಸಾಣೇನಹಳ್ಳಿ, ಸಾಣೇನಹಳ್ಳಿ ಕೊಪ್ಪಲು(ದಾ), ಮಂಜುನಾಥಪುರ(ದಾ).
6- ಹಾಸನ ತಾಲ್ಲೂಕು ಪಂಚಾಯತಿ		
1	1-ಯಲಗುಂದ	ಬೊಮ್ಮೇನಹಳ್ಳಿ, ಕುಪ್ಪಾಳು(ಬೇ), ಕೊಪ್ಪಲಹಳ್ಳಿ(ಬೇ), ಐದಳ್ಳ ಕಾವಲು, ರಾಮದೇವರಪುರ, ಮಂಡಿಗನಹಳ್ಳಿ, ಸಜ್ಜೇನಹಳ್ಳಿ, ಯಲಗುಂದ, ಚೌಡೇನಹಳ್ಳಿ, ಸೊಪ್ಪಿನಹಳ್ಳಿ, ನಾಗೇನಹಳ್ಳಿ, ಮಲ್ಲನಾಯಕನಹಳ್ಳಿ, ಬೀಕನಹಳ್ಳಿ, ಕೆಲವತ್ತಿ, ಸಿಂಗಟಗರೆ, ಹೊಸೂರು(ದಾ), ರಂಗೇನಹಳ್ಳಿ, ಕಾನಕರೆ(ಬೇ), ಬ್ರಹ್ಮದೇವರಹಳ್ಳಿ, ನಿಟ್ಟೂರು, ಬಿಂಗಿಹಳ್ಳಿ(ಬೇ), ಮಾಚಿಕಟ್ಟೆ(ಬೇ), ದೊಡ್ಡೇನಹಳ್ಳಿ(ಬೇ), ಉಬ್ಬೇನಹಳ್ಳಿ, ಬಿಡಾರದಹಳ್ಳಿ(ಬೇ), ಹರುವನಹಳ್ಳಿ, ದ್ಯಾಪಲಾಪುರ.



ಹಾಸನ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
2	2-ಕುದುರುಗುಂಡಿ	ಮುತ್ತತ್ತಿ, ಬೋಗಾರಹಳ್ಳಿ, ಬೋಗಾರಹಳ್ಳಿ ಕೊಪ್ಪಲು(ದಾ), ಕುದುರುಗುಂಡಿ, ಮಂಚೇನಹಳ್ಳಿ(ದಾ), ಲಿಂಗರಸಹಳ್ಳಿ, ಎಂ.ದೇವಿಹಳ್ಳಿ, ವೇದಾವತಿ, ಹಂಗರಹಳ್ಳಿ, ತಿರುಪತಿಹಳ್ಳಿ, ಬಸವಾಘಟ್ಟ, ಬಿ.ಭೈರಾಪುರ, ಕಾರೆಬಾರಕಾವಲು, ಹುಲ್ಲೇನಹಳ್ಳಿ, ಸಿದ್ಧಾಪುರ, ಕಿತ್ತನಕರೆ, ಕಟ್ಟಿಹಳ್ಳಿ(ದಾ), ತಿಮ್ಮನಹಳ್ಳಿ(ದಾ), ಚಿಗಟಿಹಳ್ಳಿ.
3	3-ಉಗನಿ	ದೊಡ್ಡಗದ್ದುವಳ್ಳಿ, ಗಿರಿಮರಡಿ(ದಾ), ಬ್ಯಾಡರಹಳ್ಳಿ(ಬೇ), ಚಿಕ್ಕಗದ್ದುವಳ್ಳಿ, ಕಲ್ಲೆರೆ ಹೊಸೂರು(ದಾ), ಲಕ್ಷ್ಮೀಪುರ(ದಾ), ಸೀಗೆ ಗುಡ್ಡಕಾವಲು, ಹೆಗ್ಗಡಿಹಳ್ಳಿ, ಸಿದ್ಧಾಪುರ, ಇಬ್ಬಾಣಿ, ಹೊಸಹಳ್ಳಿ, ಉಗನಿ, ತಿಮ್ಮನಹಳ್ಳಿ-2, ಅನುಗನಾಳು, ಮಾರನಹಳ್ಳಿ, ಮಲ್ಲೇನಹಳ್ಳಿ, ಸಾಣೇನಹಳ್ಳಿ, ದೇವಗೋಡನಹಳ್ಳಿ, ಚಿನ್ನೇನಹಳ್ಳಿ, ಬೊಮ್ಮೇನಹಳ್ಳಿ, ಮಾದಿಹಳ್ಳಿ, ಕೊಂಡಜಿ, ಕೊಂಡಜಿ ಕೊಪ್ಪಲು, ವೀರಾಪುರ, ಸೀಗೆ, ಕಲ್ಲುದೇವರಹಳ್ಳಿ, ಗುಳ್ಳೇನಹಳ್ಳಿ, ಕಡದರವಳ್ಳಿ, ರಾಯಪುರ, ಬಲ್ಲೇನಹಳ್ಳಿ, ದೇವಿಹಳ್ಳಿ, ರಾಮದೇವರಹಳ್ಳಿ ಕಾವಲು(ಬೇ).
4	4-ಸಾಲಗಾಮೆ	ಸಾಲಗಾಮೆ, ತಿಮ್ಮನಹಳ್ಳಿ-1, ಯಲಗೋಡನಹಳ್ಳಿ, ಶ್ರೀರಾಂಪುರ(ದಾ), ಕಕ್ಕೇಹಳ್ಳಿ, ನರಸೀಪುರ, ಸುಂಡೇನಹಳ್ಳಿ, ಹೊಮ್ಮಗೋಡನಹಳ್ಳಿ, ಕಡಗ, ಕಡಗದ ಹೊಸಹಳ್ಳಿ, ಹಲಸಿನಹಳ್ಳಿ(ದಾ), ಗೋವಿಂದಪುರ, ಉಯ್ಯಗೋಡನಹಳ್ಳಿ, ಆಲದಹಳ್ಳಿ, ಆಲದಹಳ್ಳಿ ಕೊಪ್ಪಲು(ದಾ), ಮುಗ್ಗನಹಳ್ಳಿ, ಶಂಖ, ಶಂಖದ ಕೊಪ್ಪಲು(ದಾ), ಶಂಖದ ಹೊಸಹಳ್ಳಿ, ಎ.ಕೆ.ಕಾಲೋನಿ, ಅತ್ತಿಹಳ್ಳಿ, ಹೂವಿನಹಳ್ಳಿ, ಹೂವಿನಹಳ್ಳಿ ಕಾವಲ್, ಮುಗುಳೂರು, ಕಿಂಡಿಪುರ(ಬೇ), ಅಗಲಹಳ್ಳಿ, ಜನಿವಾರ, ಕುಪ್ಪಳ್ಳಿ, ನಂಜೇದೇವರ ಕಾವಲು, ಉದ್ದೂರು, ಕೋರಹಳ್ಳಿ.
5	5-ಕಬ್ಬಳಿ	ಕಬ್ಬಳಿ, ಮಹದೇವರಹಳ್ಳಿ, ಹೊಸೂರು(ದಾ), ಚೀರನಹಳ್ಳಿ, ಮುದ್ದಾಪುರ, ಹೊಸಕೊಪ್ಪಲು(ದಾ), ಹಳೆಕೊಪ್ಪಲು(ದಾ), ಸೋಮನಹಳ್ಳಿ, ಗೌರಿಪುರಸೋಮನಹಳ್ಳಿ ಕಾವಲ್, ಕೆ.ಹೊಸಹಳ್ಳಿ, ಮಲ್ಲನಾಯಕನಹಳ್ಳಿ, ರಾಂಪುರ(ಬೇ), ಹೊನ್ನಾವರ, ಅನುಗವಳ್ಳಿ, ಕೋಡಿಹಳ್ಳಿ, ಪೂಮಗಾಮೆ, ಚಿಕ್ಕಮೇನಹಳ್ಳಿ, ಹಿರಿಕಡಲೂರು, ತಿಮ್ಮನಹಳ್ಳಿ.
6	6-ದುದ್ದೆ	ದುದ್ದೆ, ದುದ್ದೆ.ಆರ್.ಎಸ್.(ದಾ), ಸಂತೆಕೊಪ್ಪಲು(ದಾ), ವಳಗೇರಹಳ್ಳಿ ಕಾವಲು, ಹೆಡ್ಡನಹಳ್ಳಿ(ದಾ), ಬಿ.ದೇವಿಹಳ್ಳಿ, ಚಿಕ್ಕಕಡಲೂರು, ಸಂತೆಕೊಪ್ಪಲು(ದಾ), ಎಸ್.ಹೊನ್ನೇನಹಳ್ಳಿ(ದಾ), ಉದ್ದೂರಹಳ್ಳಿ, ಮಾಯಸಮುದ್ರ, ಅಟ್ಟಾವರ ಹೊಸಹಳ್ಳಿ, ಎಂ.ಡಿ.ಹೊಸೂರು(ದಾ), ಸಾವಂಕನಹಳ್ಳಿ, ಮುದಿಗರೆ, ಉಪ್ಪಾರಕೊಪ್ಪಲು(ದಾ), ಹನುಮಂತೇಗೌಡನ ಕೊಪ್ಪಲು(ದಾ), ಅಟ್ಟಾವರ, ಚನ್ನಮ್ಮನಹಳ್ಳಿ, ರುದ್ರದೇವರಹಳ್ಳಿ, ಅರಸೀಹಳ್ಳಿ, ಬಿಟ್ಟಹಳ್ಳಿ, ಚಾಮರಾಜಪುರ(ದಾ), ಮಂಜೇನಹಳ್ಳಿ ಕಾವಲ್, ಗಾಂಧಿನಗರ(ದಾ), ಹೊನ್ನಮ್ಮನಹಳ್ಳಿ, ಬೊಮ್ಮೇನಹಳ್ಳಿ, ತಿಮ್ಮಾಪುರ, ಆನೇಹಳ್ಳಿ.
7	7-ಹೆರಗು	ವಳಗೇರಹಳ್ಳಿ, ವಳಗೇರಹಳ್ಳಿ ಕೊಪ್ಪಲು(ದಾ), ಹೆಚ್ ಭೈರಾಪುರ, ಗೌಡಗರೆ, ಹೆರಗು, ಕೃಷ್ಣಾಪುರ, ಗೋಪನಹಳ್ಳಿ(ದಾ), ಹರಿಹರಪುರ, ಕಂಚನಹಳ್ಳಿ, ಹನುಮನಹಳ್ಳಿ(ದಾ), ಹೆಚ್ ದ್ವಾವಲಾಪುರ, ಕಮ್ಮರಿಗೆ, ಕೆ ಹೊನ್ನೇನಹಳ್ಳಿ, ಯೋಗಿಹಳ್ಳಿ, ಮೇಳಗೋಡು, ಮಾಕನಹಳ್ಳಿ(ದಾ), ಚೌರಿಕೊಪ್ಪಲು(ದಾ), ಹಾರನಹಳ್ಳಿ, ಹಂಪನಹಳ್ಳಿ, ಕಣಜನಹಳ್ಳಿ.
8	8-ಕೋರವಂಗಲ	ಹೆಚ್.ಮೈಲನಹಳ್ಳಿ, ಜೋಡಿ ಕೃಷ್ಣಾಪುರ, ಜಕ್ಕೇನಹಳ್ಳಿ, ಕೋರವಂಗಲ, ಕೋರವಂಗಲ ಕಾವಲ್, ಚಿಕ್ಕಬೂವನಹಳ್ಳಿ, ಕೊಮ್ಮನಹಳ್ಳಿ, ಹಲಸಿನಹಳ್ಳಿ, ಚಿಕ್ಕಚಾಕನಹಳ್ಳಿ, ಎಸ್. ಬಂಡಿಹಳ್ಳಿ, ಗಾಡೇನಹಳ್ಳಿ, ಜಿ.ಮೈಲನಹಳ್ಳಿ, ಚಟ್ಟನಹಳ್ಳಿ(ದಾ), ಹಂಡಂಗಿ, ತೆಂಡಿಹಳ್ಳಿ, ದ್ವಾವಲಾಪುರ.
9	9-ತೇಜೂರು	ತೇಜೂರು, ಹಾಚಗೋಡನಹಳ್ಳಿ, ರಾಚೇನಹಳ್ಳಿ, ಗ್ಯಾರಹಳ್ಳಿ, ದೊಡ್ಡಕೊಂಡಗೊಳ, ಕಂಚಮಾರನಹಳ್ಳಿ, ತವರದೇವರ ಕೊಪ್ಪಲು(ದಾ), ದೊಡ್ಡಪುರ, ರಾಮೇಶ್ವರ ನಗರ(ದಾ), ನಿಡೂಡಿ, ಲಕ್ಷ್ಮೀಸಾಗರ, ಚಿಟ್ಟನಹಳ್ಳಿ, ಕಂಚಟವಳ್ಳಿ, ಗೇಕರವಳ್ಳಿ, ಸಮುದ್ರವಳ್ಳಿ, ಬುಸ್ತೇನಹಳ್ಳಿ, ಕಸ್ತೂರವಳ್ಳಿ, ಗಂಡಕಟ್ಟೆ ಪಾರಸ್ವ(ಬೇ).
10	10-ಬೈಲಹಳ್ಳಿ	ಗುಂಡಶೆಟ್ಟಿಹಳ್ಳಿ, ಕಾಮೇನಹಳ್ಳಿ, ಬಂಡಿಹಳ್ಳಿ(ಬೇ), ಕಾವೇರಿಹಳ್ಳಿ(ಬೇ), ಲೋಕನಹಳ್ಳಿ(ಬೇ), ಭತ್ತನಹಳ್ಳಿ, ಕಣವನಹಳ್ಳಿ(ಬೇ), ಬೈಲಹಳ್ಳಿ, ಕಾಳತಮ್ಮನಹಳ್ಳಿ, ಮಾದ್ವಾಪುರ, ಗುಳ್ಳೇನಹಳ್ಳಿ, ಕಲ್ಲಹಳ್ಳಿ, ಕಾಳೇನಹಳ್ಳಿ, ಗೌಡಗರೆ, ಕ್ಯಾತನಹಳ್ಳಿ,

ಹಾಸನ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ದಸ್ತೂರು, ವರ್ತಿಕರೆ, ಈಚಲಹಳ್ಳಿ, ತಿಮ್ಮನಹಳ್ಳಿ, ಎತ್ತಿನಕಟ್ಟೆ, ಮುದ್ದನಹಳ್ಳಿ(ದಾ), ಎ.ಕಾಟೀಹಳ್ಳಿ(ದಾ), ಹಂದಿನಕರೆ, ಎನ್.ಹಂದಿನಕರೆ, ಅರೇಕಲ್ಲು, ಹೊಸಹಳ್ಳಿ(ದಾ), ಹೆಚ್.ಹರಳಹಳ್ಳಿ(ದಾ).
11	11-ತಟ್ಟೇಕೆರೆ	ಜೋಡಿ ತಟ್ಟೇಕೆರೆ, ದೇವೇಗೌಡ ನಗರ, ಕೃಷ್ಣಾನಗರ, ನಿಂಗೇಗೌಡನ ಕೊಪ್ಪಲು, ಹಾಲುವಾಗಿಲು(ದಾ), ಮಾರ್ಗೋಡನಹಳ್ಳಿ, ನಾರೀಹಳ್ಳಿ, ಹುಲ್ಲೇನಹಳ್ಳಿ, ಮಾರಿಗುಡಿ ಕೊಪ್ಪಲು(ದಾ), ಜನತಾಕಾಲೋನಿ(ದಾ), ಕಂದಲಿ, ಅಣಚಿಹಳ್ಳಿ.
12	12-ಕೌಶಿಕ	ಕಂಚನಹಳ್ಳಿ, ಕಂಚನಹಳ್ಳಿ ಕೊಪ್ಪಲು(ದಾ), ಸಾತೇನಹಳ್ಳಿ, ಶೆಟ್ಟಿಹಳ್ಳಿ(ದಾ), ಸಾವಂತನಹಳ್ಳಿ, ಗದ್ದೆ ಹೊಸಹಳ್ಳಿ, ಚಿಗ್ಗಿ, ಕೌಶಿಕ, ಶ್ರೀರಾಮನಗರ(ದಾ), ಚಿಕ್ಕಬಸವನಹಳ್ಳಿ, ಕಾಚನಾಯಕನಹಳ್ಳಿ, ದೊಡ್ಡಬಸವನಹಳ್ಳಿ, ಹರಿಜನ ಕಾಲೋನಿ, ಅಂಬುಗ, ಬಸ್ತಿಹಳ್ಳಿ, ಬಸ್ತಿಹಳ್ಳಿ ಕೊಪ್ಪಲು(ದಾ), ಜನತಾಕಾಲೋನಿ(ದಾ), ಕೊಂತಗೋಡನಹಳ್ಳಿ, ಗಾಣಿಗರ ಹೊಸಹಳ್ಳಿ, ತಿಮ್ಮನಹಳ್ಳಿ, ಜಕ್ಕನಹಳ್ಳಿ, ಜಕ್ಕನಹಳ್ಳಿ ಕೊಪ್ಪಲು(ದಾ), ಅಡವಿ ಕೊಪ್ಪಲು(ದಾ).
13	13-ಶಾಂತಿಗ್ರಾಮ	ಶಾಂತಿಗ್ರಾಮ, ರಂಗನಾಥಪುರ, ಎ.ಜಿ.ಕೊಪ್ಪಲು(ದಾ), ವಡ್ಡರಕೊಪ್ಪಲು(ದಾ), ಕೆರೆಮುಂದಿನಕೊಪ್ಪಲು(ದಾ), ಹೊಳಲು, ಬೆಳ್ಳಿಕೊಪ್ಪಲು(ದಾ), ಮಲ್ಲನಾಯಕನಹಳ್ಳಿ, ದೇವಿಹಳ್ಳಿ, ಬೆಣಗಟ್ಟೆ, ಹೊಂಗರೆ, ದಡದಹಳ್ಳಿ(ದಾ), ಕೊಂಗರವಳ್ಳಿ(ದಾ), ಹೊಂಗರೆ ಕಾವಲು, ದೊಡ್ಡಗೇಣಿಗರೆ, ಚಿಕ್ಕ ಆಲದಹಳ್ಳಿ(ದಾ), ಚಿಕ್ಕಗೇಣಿಗರೆ, ತ್ಯಾವಿಹಳ್ಳಿ, ಪಿರುಮೇನಹಳ್ಳಿ, ಹಗ್ಗಡಿಹಳ್ಳಿ, ಹಗ್ಗಡಿಹಳ್ಳಿ ಕಾವಲ್, ಉಪ್ಪಾರ ಹೊಸಹಳ್ಳಿ, ದೊಡ್ಡ ಆಲದಹಳ್ಳಿ, ದೊಡ್ಡಹೊನ್ನೇನಹಳ್ಳಿ, ಚಿಕ್ಕಹೊನ್ನೇನಹಳ್ಳಿ(ದಾ).
14	14-ಮಡೇನೂರು	ಮಡೇನೂರು, ದೊಡ್ಡಚಾಕನಹಳ್ಳಿ(ದಾ), ಸಣ್ಣಚಾಕನಹಳ್ಳಿ(ದಾ), ಸಾರಾಪುರ(ದಾ), ಕೆ.ಬಾಳರಹಳ್ಳಿ, ಹೂವಿನಹಳ್ಳಿ(ದಾ), ಮಾರನಾಯಕನಹಳ್ಳಿ(ದಾ), ಅದ್ವಿಹಳ್ಳಿ, ಮುದ್ದನಹಳ್ಳಿ, ಕಾರಕರೆ, ಹಿತ್ತಲ ಆಲದಹಳ್ಳಿ, ಕೆ.ಬಾಳರಹಳ್ಳಿ, ಕಾವಲು, ಕೆ.ಆಲದಹಳ್ಳಿ, ಬಲ್ಲೇನಹಳ್ಳಿ, ಕಾರಕರೆ ಕಾವಲು, ಶಾಂತಿಪುರ(ದಾ), ಹೊಸೂರು, ಮೆಳ್ಳಿ, ಜುಂಜನಹಳ್ಳಿ, ಜಾಗರವಳ್ಳಿ, ಸಂತೆಕೊಪ್ಪಲು(ದಾ), ಬಿ.ಹೊಸಹಳ್ಳಿ, ಬಿ.ಜಿ.ಮಾರನಹಳ್ಳಿ, ನೆಲ್ಕಿಹಳ್ಳಿ, ಮಲ್ಲಗೋಡನಹಳ್ಳಿ, ಮಲ್ಲಪ್ಪನ ಬೆಟ್ಟ ಕಾವಲು(ಬೇ).
15	15-ಮರ್ಕುಲಿ	ಬನವಾಸೆ, ಎ.ಗುಡುಗನಹಳ್ಳಿ, ಕೆ.ಹಿರೀಹಳ್ಳಿ, ಕರೀಗೌಡನ ಕೊಪ್ಪಲು(ದಾ), ನಾರಾಯಣಪುರ, ಮರ್ಕುಲಿ, ಮರ್ಕುಲಿ ಕೊಪ್ಪಲು(ದಾ), ಎ.ಕೆ. ಕಾಲೋನಿ, ಬಂಡೀಹಳ್ಳಿ, ಹಲಸಿನಹಳ್ಳಿ, ಹೂವಿನಹಳ್ಳಿ(ದಾ), ಅಂಕನಹಳ್ಳಿ(ಬೇ), ಮಳಲಿ ಕಾವಲ್(ಬೇ), ನಾಗನಹಳ್ಳಿ, ದುಮ್ಮಗೆರೆ, ಹಸುವಿನ ಬೆಟ್ಟ ಕಾವಲ್, ಮುತ್ತಿಗೆ, ಹುಳುವಾರೆ, ಮಾರೇನಹಳ್ಳಿ.
16	16-ಮೊಸಳೆ ಹೊಸಹಳ್ಳಿ	ಮೊಸಳೆ ಹೊಸಹಳ್ಳಿ, ಗಾಂಧಿನಗರ( ದಾ), ಮೊಸಳೆ, ಅಮ್ಮಗೋಡನಹಳ್ಳಿ , ತಮ್ಮಲಾಪುರ(ದಾ), ಕುರುಬರಹಳ್ಳಿ, ಕಲ್ಲೇನಹಳ್ಳಿ, ಚಿಕ್ಕಮಲ್ಲೇನಹಳ್ಳಿ, ದೊಡ್ಡಮಲ್ಲೇನಹಳ್ಳಿ, ಮುತ್ತಿಗೆ ಹಿರೇಹಳ್ಳಿ, ಕಲ್ಲುಗುಡುಗನಹಳ್ಳಿ, ಬಂಟರಹಳ್ಳಿ, ಡಣಾಯಕನಹಳ್ಳಿ, ಪಡುವನಕೊಪ್ಪಲು(ದಾ), ಹಂಚಿಹಳ್ಳಿ, ಮಾನಿ ಕಾವಲು, ಹಂಚಿಹಳ್ಳಿ ಕಾವಲು(ಬೇ), ಹಾಲೇನಹಳ್ಳಿ, ಹ್ಯಾರಾನೆ, ಚನ್ನಂಗಿಹಳ್ಳಿ, ಕುರಾದ್ ಬೋರೆಕಾವಲು, ಕಬ್ಬತ್ತಿ, ಕಬ್ಬತ್ತಿ-ಚನ್ನಾಪುರ, ಕಿತ್ತಾನೆ, ಲಕ್ಕನಾಯಕನಹಳ್ಳಿ(ದಾ), ದೊಡ್ಡಬೀಕನಹಳ್ಳಿ(ದಾ), ಮಾದಾಪುರ(ದಾ), ಯರೇಹಳ್ಳಿ(ದಾ), ಸಕಲೇನಹಳ್ಳಿ(ದಾ), ಕೆರೆಕೊಪ್ಪಲು(ದಾ), ಬಾಚಿಹಳ್ಳಿ.
17	17-ಹನುಮಂತಪುರ	ಕಬ್ಬಿನಹಳ್ಳಿ, ಅಗಿಲೆ, ಎರೆಬೋರೆಕಾವಲು, ದೊಡ್ಡಭಾಗನಹಳ್ಳಿ, ಕೊಕ್ಕನಘಟ್ಟ, ಪಿರುಮೇನಹಳ್ಳಿ, ಚಿಕ್ಕಭಾಗನಹಳ್ಳಿ, ಹನುಮಂತಪುರ, ಎಸ್.ತಟ್ಟೇಕೆರೆ, ಸಮುದ್ರವಳ್ಳಿ, ಸಿಂಗಪಟ್ಟಣ, ಹಾಲುವಾಗಿಲು, ಅಣ್ಣಿಗನಹಳ್ಳಿ, ಬಿದರಕರೆ.
18	18-ಶೆಟ್ಟಿಹಳ್ಳಿ	ದುಂಡನಾಯಕನಹಳ್ಳಿ, ಕಲ್ಲಹಳ್ಳಿ, ಕಲ್ಲಹಳ್ಳಿ ಕೊಪ್ಪಲು(ದಾ), ಬಳ್ಳೇಕರೆ, ಶೆಟ್ಟಿಹಳ್ಳಿ, ಜ್ಯೋತಿನಗರ(ದಾ), ಮಾದಿಹಳ್ಳಿ, ಮುಟ್ಟನಹಳ್ಳಿ, ಮೇಗಳ ಕೊಪ್ಪಲು(ದಾ), ತಮಗಾನಹಳ್ಳಿ, ರಾವುತನಹಳ್ಳಿ, ಬಿಲಗುಂದ, ಕಟ್ಟೆ ಹೊಸಹಳ್ಳಿ, ಗಾಡೇನಹಳ್ಳಿ, ಗಾಡೇನಹಳ್ಳಿ ಕೊಪ್ಪಲು(ದಾ), ಹೊನ್ನಮ್ಮನಹಳ್ಳಿ, ಶಂಕರನಹಳ್ಳಿ, ಗೋಪನಹಳ್ಳಿ, ಮಲ್ಲಪ್ಪನಹಳ್ಳಿ, ಪಾರಸನಹಳ್ಳಿ, ವಡ್ಡರಕೊಪ್ಪಲು(ದಾ), ಮಲ್ಲಿಗೆವಾಳು, ಸಿರಾಜ್ ಬಾರೆ ಕಾವಲು(ಬೇ), ಉಪ್ಪಳ್ಳಿ, ಮೇದರಹಳ್ಳಿ, ಮಳ್ಳಿಗನಹಳ್ಳಿ.

ಹಾಸನ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
19	19-ಕಟ್ಟಾಯ	ಬೊಮ್ಮನಹಳ್ಳಿ, ಮಂಟಿಕೊಪ್ಪಲು, ಕೋಡರಾಮನಹಳ್ಳಿ, ಆಂಜನೇಯಪುರ, ಪದುಮನಹಳ್ಳಿ, ಹೆಣವನಹಳ್ಳಿ ಕಾವಲು, ಹುಲಿಹಳ್ಳಿ, ಹುಲಿಹಳ್ಳಿ ಕೊಪ್ಪಲು, ಶಿರಾಜ್ ಬೋರೆ ಕಾವಲು(ಬೇ), ಜಿನ್ನೇನಹಳ್ಳಿ, ಬ್ಯಾಡರಹಳ್ಳಿ, ಬ್ಯಾಡರಹಳ್ಳಿ ಮಂಟಿಕೊಪ್ಪಲು(ದಾ), ಬ್ಯಾಡರಹಳ್ಳಿ ಹರಿಜನ ಕಾಲೋನಿ(ದಾ), ಸಾಲಕೊಪ್ಪಲು(ದಾ), ಮೂಡಲಬಾರೆ(ದಾ), ಕಟ್ಟಾಯ, ಕಟ್ಟಾಯ ಕಾವಲು(ಬೇ), ಕಲ್ಲಾರೆ ಕೊಪ್ಪಲು(ದಾ), ಮೂಡ್ಲಕೊಪ್ಪಲು(ದಾ), ಗಾಣಿಗರ ಕೊಪ್ಪಲು, ದೋರನಹಳ್ಳಿ, ದೋರನ ಹೊಸಳ್ಳಿ, ಚಂಗರವಳ್ಳಿ, ಮುದ್ದನಹಳ್ಳಿ, ಕಂಚಿಕೊಪ್ಪಲು(ದಾ), ಹಿರಿಗನಹಳ್ಳಿ, ಚೌಡುವಳ್ಳಿ, ಗೊಂದಿ ಕಾವಲು, ನರಸಯ್ಯನ ಕೊಪ್ಪಲು, ಮುದ್ದನಗೌಡನ ಕೊಪ್ಪಲು, ಸಿಡ್ಲಹೊಸಹಳ್ಳಿ, ಉರಮುಂದಿನ ಹೊಸಳ್ಳಿ, ಕೋನಾಪುರ, ಗೋಳೇನಹಳ್ಳಿ, ಎ.ಕೆ.ಕಾಲೋನಿ(ದಾ), ಜವೇನಹಳ್ಳಿ, ವಿರೂಪನಹಳ್ಳಿ.
20	20-ಕಾರ್ಲೆ	ಮುಕುಂದೂರು ಹೊಸಹಳ್ಳಿ, ಮುಕುಂದೂರು, ಮಲ್ಲೇನಹಳ್ಳಿ(ದಾ), ಕಾರ್ಲೆ, ಪಿ.ಕೆ. ಗ್ರಾಮ, ಕಾರ್ಲೆ ಕೊಪ್ಪಲು(ದಾ), ಕಾರ್ಲೆ ಕಾವಲು(ಬೇ), ವರದಲಾಪುರ, ನಾಯಕರಹಳ್ಳಿ, ಅಂಕಪುರ, ಗುಡ್ಡದ ತೆರಣ್ಯ, ಚಾಚಾಪುರದ ಕೊಪ್ಪಲು(ದಾ), ಶಿವಯ್ಯನ ಕೊಪ್ಪಲು(ದಾ), ಬಿಕ್ಕಬೋರೆ, ಅಂಕನಹಳ್ಳಿ, ದಾಸಲಾಪುರ(ಬೇ), ಚನ್ನಾಪುರ(ಬೇ), ಬೀರನಹಳ್ಳಿ(ಬೇ), ಸತ್ತಿಗರಹಳ್ಳಿ, ಸತ್ತಿಗರಹಳ್ಳಿ ಕೊಪ್ಪಲು, ಮಲ್ಲೇದೇವರಪುರ, ಶಿವಯ್ಯನಕೊಪ್ಪಲು(ದಾ), ಸೀಗೂರು, ಮಾರನಾಯ್ಕನಹಳ್ಳಿ.
21	21-ಗೊರೂರು	ಗೊರೂರು, ಅಂಬೇಡ್ಕರ್ ನಗರ(ದಾ), ಹೆಚ್.ಆರ್.ಪಿ ಕಾಲೋನಿ(ದಾ), ಜೋಡಿಮಲ್ಲಪ್ಪನಹಳ್ಳಿ, ಅವೇರಹಳ್ಳಿ, ಅವೇರಹಳ್ಳಿ ಕೊಪ್ಪಲು (ದಾ), ಬೀಕನಹಳ್ಳಿ, ಬೀಕನಹಳ್ಳಿ ಕೊಪ್ಪಲು(ದಾ), ಚಿಕ್ಕನಾಯಕನಹಳ್ಳಿ, ಉಡುವಾರಿ, ಅರಳಿಕಟ್ಟೆ(ದಾ), ರಾಮಘಟ್ಟ, ಬನವಾಸೆ, ಬನವಾಸೆ ಕೊಪ್ಪಲು, ತ್ಯಾಗಟೂರು, ದೇವಿಹಳ್ಳಿ, ಹಿರೇಗೌಡನಹಳ್ಳಿ, ಕ್ಯಾತನಹಳ್ಳಿ(ಬೇ).
<b>7- ಹೊಳೆನರಸೀಪುರ ತಾಲ್ಲೂಕು ಪಂಚಾಯತಿ</b>		
1	1-ಮೂಡಲಹಿಪ್ಪೆ	ಮೂಡಲಹಿಪ್ಪೆ, ಗದ್ದೆಹೊಸೂರು, ಉಲಿವಾಲ, ಉಲಿವಾಲ ಕೊಪ್ಪಲು, ಹಂಗರ ಹೊಸೂರು(ಬೇ), ಸಿಂಗಾಪುರ ಬೋರೆ, ವಳಂಬಿಗೆ, ಮೂಲೇಕಾಳೇನಹಳ್ಳಿ, ಅಡಿಕೆಕರೆ ಹೊಸೂರು, ಕಟ್ಟೆ ಹೊಸೂರು, ಜಯನಗರ, ಸಿಂಗಾಪುರ, ಸಿಂಗಾಪುರ ಪಾಳ್ಯ, ಸಿಂಗಾಪುರ (ನಾಲಾ), ಜಿ.ಸೋಮನಹಳ್ಳಿ, ಎ.ಕೆ.ಕಾಲೋನಿ, ಶ್ರೀ ಮರದಕಾವಲು, ತಟ್ಟಿಕೆರೆ, ಜಕ್ಕವಳ್ಳಿ, ಜಕ್ಕವಳ್ಳಿ ಕೊಪ್ಪಲು, ತೆವಡಹಳ್ಳಿ, ಹಿಪ್ಪದ ಅಮಾನಿಕರೆ(ಬೇ), ಗೊಂದಿಮಲ್ಲೇನಹಳ್ಳಿ, ಮಂಗಳಾಪುರ.
2	2-ಮಲ್ಲಪ್ಪನಹಳ್ಳಿ	ಮಲ್ಲಪ್ಪನಹಳ್ಳಿ, ಅಮಾನಿ ಹಿರಿಕರೆ(ಬೇ), ಬೀರನಹಳ್ಳಿ, ತಿರುಮಲಾಪುರ, ಸುಣ್ಣದಕಲ್ಲು ಹೊಸೂರು, ಆಲದಹಳ್ಳಿ, ಹುಲ್ಲಹಳ್ಳಿ, ಗುಳ್ಳದಪುರ, ಎಸ್ ಅಂಕನಹಳ್ಳಿ, ಪೆದ್ದನಹಳ್ಳಿ, ಹೆಚ್ ಆರ್ ಪಿ ಕಾಲೋನಿ, ಕಾಳೇನಹಳ್ಳಿ ಕಾವಲು, ಬೆಟ್ಟದ ಸಾತೇನಹಳ್ಳಿ, ಮಲ್ಲೇಶಪುರ, ಬಾಗೀವಾಳು, ಬಾಗೀವಾಳು ಹಂತ, ಜಾಂದಾಳ್ ಕೊಪ್ಪಲು, ಕಡವಿನಹೊಸಹಳ್ಳಿ, ಕಡವಿನಹೊಸಹಳ್ಳಿ ಹಂತ(ಬೇ), ಹೂವಿನಹಳ್ಳಿ, ಹೂವಿನಹಳ್ಳಿ ಹಂತ(ಬೇ), ಬೀಚೇನಹಳ್ಳಿ, ಬೀಚೇನಹಳ್ಳಿ ಹಂತ(ಬೇ), ಗೋಪನಹಳ್ಳಿ(ಬೇ), ಸಾಗರ(ಬೇ), ಸಾಗರ ಹಂತ(ಬೇ), ಹೆಚ್.ಆರ್.ಪಿ. ಕಾಲೋನಿ, ಕಾಳೇನಹಳ್ಳಿ ಕಾವಲು.
3	3-ಪಡುವಲಹಿಪ್ಪೆ	ಮಾರಗೌಡನಹಳ್ಳಿ, ಪಡುವಲಹಿಪ್ಪೆ, ಮಾಕವಳ್ಳಿ, ಗಂಗೂರು, ಅಂಕನಹಳ್ಳಿ, ಕಟ್ಟಹಳ್ಳಿ, ಅಂಕವಳ್ಳಿ, ಅಂಕವಳ್ಳಿ ಕೊಪ್ಪಲು, ಸಂಕನಹಳ್ಳಿ, ಶಿವಪುರ (ಸಂಕನಹಳ್ಳಿ ದಾಖ್ಲೆ), ಕೃಷ್ಣಾಪುರ, ಕೃಷ್ಣಾಪುರ ಕೊಪ್ಪಲು, ನಾಗಲಾಪುರ, ಶಿವಪುರ(ಬೇ), ಹೆಚ್.ಆರ್.ಪಿ. ಕಾಲೋನಿ, ಅಂಕನಾಥಪುರ(ಬೇ), ಚಿಕ್ಕಬ್ಯಾಗತವಳ್ಳಿ, ದಕ್ಷಿಣ ನಾಲಾ(ಬೇ), ಕಡವಿನಹೊಟ್ಟೆ, ಕಡವಿನಹೊಟ್ಟೆ ಕಾಲೋನಿ, ಕಡವಿನಹೊಟ್ಟೆ ಹಂತ.
4	4-ಶ್ರವಣೂರು	ಮಾರನಾಯಕನಹಳ್ಳಿ, ಈಡಿಗನಹೊಸೂರು, ಶ್ರವಣೂರು, ಅರೇಹಳ್ಳಿ, ಉದ್ದಿನಬೋರೆ ಕಾವಲು, ನಗರ್ತಿ, ನಗರ್ತಿ ಅಮಾನಿಕರೆ (ಬೇ), ಕೋಡಿಹಳ್ಳಿ, ಕಡವಿನ ಬಾಚಹಳ್ಳಿ, ಗುಲಗಂಜಿಹಳ್ಳಿ, ಕರೆಮೇಗಲಕೊಪ್ಪಲು, ಮೂಡಲಕೊಪ್ಪಲು, ಅರೇಕೊಪ್ಪಲು, ಹೊಸಕೊಪ್ಪಲು, ದೇವರಮುದ್ದನಹಳ್ಳಿ, ಹಾವಿನಮಾರನಹಳ್ಳಿ, ಮಹದೇಶ್ವರ ಕಾಲೋನಿ, ಅಣ್ಣಯ್ಯನಕೊಪ್ಪಲು, ಗುಂಜೆ.
5	5-ಹಳೇಕೋಟೆ	ಹಳೇಕೋಟೆ, ಅಮಾನಿ ದೊಡ್ಡಕರೆ(ಬೇ), ಅಮಾನಿ ಚಿಕ್ಕಕರೆ(ಬೇ), ಹರದನಹಳ್ಳಿ, ಹರದನಹಳ್ಳಿ ಕಾಲೋನಿ, ಕ್ಯಾತನಹಳ್ಳಿ, ಕ್ಯಾತನಹಳ್ಳಿ ಕಾಲೋನಿ, ಮೂಡಲಕೊಪ್ಪಲು, ಮಾಚಗೌಡನಹಳ್ಳಿ, ಕಿನ್ನರಹಳ್ಳಿ, ಮಾವಿನಕರೆ, ಮಾವಿನಕರೆ

ಹಾಸನ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಅಕ್ಕಿಡೆಟ್, ಹಂಗರಹಳ್ಳಿ, ಹರಳಹಳ್ಳಿ, ನ್ಯಾಮನಹಳ್ಳಿ, ಹನುಮನಹಳ್ಳಿ, ಬಸವನಾಯಕನಹಳ್ಳಿ, ಕಬ್ಬಿನಹಳ್ಳಿ, ಕಾಮಸಮುದ್ರ, ಚನ್ನಾಪುರ.
6	6-ಮಳಲಿ	ಮಳಲಿ, ಪರಸನಹಳ್ಳಿ, ಲಕ್ಷ್ಮೀಪುರ, ಮಾವನೂರು, ತೆರಣ್ಣ, ಗವಿ ಸೋಮನಹಳ್ಳಿ, ಸಬ್ಬನಹಳ್ಳಿ, ಕರಗನಹಳ್ಳಿ, ಚಂದಾಪುರ(ಬೇ), ಅಂಕನಹಳ್ಳಿ, ಹರಿಹರಪುರ, ಹರಿಹರಪುರ ಕೊಪ್ಪಲು, ಅರೆಕಲ್ ಹೊಸಹಳ್ಳಿ, ಚಾಕೇನಹಳ್ಳಿ, ಬೋರನಹಳ್ಳಿ, ತವನಂದಿ, ಶಿಗರನಹಳ್ಳಿ, ಬೀರನಹಳ್ಳಿ, ಕಾಳೇನಹಳ್ಳಿ ಕಾವಲು.
7	7-ದೊಡ್ಡಕುಂಚೆ	ಬೋರಹೊಸೂರು, ದೊಡ್ಡಕುಂಚೆ, ಅಂತೋಣಿ ನಗರ, ದೊಡ್ಡಕುಂಚೆ ಕೊಪ್ಪಲು, ಶಿವಪುರ, ಮೂಡಲಕೊಪ್ಪಲು, ಬನುಕುಪ್ಪೆ, ಕುಂಬಾರಕೊಪ್ಪಲು, ಬಿಟ್ಟಗೌಡನಹಳ್ಳಿ, ಪಿಳ್ಳೇನಹಳ್ಳಿ, ಮಿಸಗನಹಳ್ಳಿ, ಕಲ್ಲೇನಹಳ್ಳಿ, ವಡ್ಡರಪಾಳ್ಯ, ಕಟ್ಟಬೆಳಗುಲಿ, ಕಟ್ಟಬೆಳಗುಲಿ ಹಂತ(ಬೇ), ಶ್ರೀರಾಮನಗರ, ಚಿಕ್ಕನಹಳ್ಳಿ, ಭೀಮನಹಳ್ಳಿ, ಯಳ್ಳೇಶಪುರ, ಯಳ್ಳೇಶಪುರ ಹಂತ(ಬೇ), ಹಿರೇಬೆಳಗುಲಿ, ಹಿರೇಬೆಳಗುಲಿ ಹಂತ(ಬೇ).
8	8-ದೊಡ್ಡಹಳ್ಳಿ	ದೊಡ್ಡಹಳ್ಳಿ, ಸಂತೆ ಮೈದಾನ, ಮಂಟಿಕೊಪ್ಪಲು, ದೊಡ್ಡಹಳ್ಳಿಕೊಪ್ಪಲು, ಸನ್ಯಾಸಿ ಹೊಸಹಳ್ಳಿ(ಬೇ), ದೊಡ್ಡಹಳ್ಳಿ ಕಾವಲು, ಕುಳಿಕೆರಕೊಪ್ಪಲು, ಮರಹಳ್ಳಿ, ಮರಹಳ್ಳಿಕೊಪ್ಪಲು, ದೋಣನಘಟ್ಟ, ಅಂಕನಾಥಪುರ(ಬೇ), ಯಡೇಗೌಡನಹಳ್ಳಿ, ಶಂಕರಶೆಟ್ಟಿಹಳ್ಳಿ, ನೆಗ್ಗಲಹಳ್ಳಿ, ನೆಗ್ಗಲಹಳ್ಳಿ ಕೊಪ್ಪಲು, ರಾಗೀಹಳ್ಳಿ ಕಾವಲು, ರಂಗೇನಹಳ್ಳಿ, ಕುಣಿಯಾರಕೊಪ್ಪಲು, ಮುದಿಯನಕೊಪ್ಪಲು, ಕಳ್ಳಿಕೊಪ್ಪಲು, ಕಬ್ಬೂರು, ಕಬ್ಬೂರು ಕೊಪ್ಪಲು, ನಗರನಹಳ್ಳಿ, ನಗರನಹಳ್ಳಿ ಕೊಪ್ಪಲು, ಮೂಡಲ ಮಾಯಿಗೌಡನಹಳ್ಳಿ, ಮೂಡಲ ಮಾಯಿಗೌಡನಹಳ್ಳಿ ಕೊಪ್ಪಲು, ಲಕ್ಕರಸನ ಕೊಪ್ಪಲು, ಗಂಜಿಕುಪ್ಪಳ್ಳಿ.
9	9-ಐಚನಹಳ್ಳಿ	ಚಿಕ್ಕಚಾಗಹಳ್ಳಿ, ಲಕ್ಷ್ಮೀಪುರ, ಚಿಟ್ಟನಹಳ್ಳಿ, ಚಿಟ್ಟನಹಳ್ಳಿ ಕೊಪ್ಪಲು, ಹುಚ್ಚನಕೊಪ್ಪಲು, ಮಲ್ಲೇನಹಳ್ಳಿ, ಐಚನಹಳ್ಳಿ, ಕೊಂಗಲಬೀಡು, ಕೊಂಗಲಬೀಡು ಕೊಪ್ಪಲು, ಗಾಡೇನಹಳ್ಳಿ(ಬೇ), ಹೊನ್ನಾವರ, ಹರಳಹಳ್ಳಿ, ಎಲೇಚಾಗಹಳ್ಳಿ, ಆಲಗೌಡನಹಳ್ಳಿ, ಮೆಣಗನಹಳ್ಳಿ.
10	10-ಹಳ್ಳಿಮೈಸೂರು	ಮಂಗಳವಾಡಿ, ಮಂಗಳವಾಡಿ ಕಾಲೋನಿ, ಗೋಹಳ್ಳಿ, ಗೊಲ್ಲರಕೊಪ್ಪಲು, ಜೋಗಿಕೊಪ್ಪಲು, ಹಳ್ಳಿಮೈಸೂರು, ಸಿಂಗನಕುಪ್ಪೆ, ಕಲ್ಲಹಳ್ಳಿ, ಆನೆಕನ್ನಂಬಾಡಿ, ಎ.ಕೆ.ಕಾಲೋನಿ, ಎ.ಡಿ.ಕಾಲೋನಿ, ನಂಜೇಗೌಡನ ಕೊಪ್ಪಲು, ಮುಕ್ಕನಹಳ್ಳಿ, ದಾಸೇಗೌಡನ ಕೊಪ್ಪಲು, ಗುಮ್ಮನಾಲದ ಹೊಸಹಳ್ಳಿ(ಬೇ), ದೇವರಗುಡ್ಡೇನಹಳ್ಳಿ, ಉಪ್ಪಾರ ಹೊಸಹಳ್ಳಿ, ಈರೇಗೌಡನಕೊಪ್ಪಲು, ಮಾಕಬಳ್ಳಿ, ಹೊನ್ನೇನಹಳ್ಳಿ.
11	11-ದೊಡ್ಡಕಾಡನೂರು	ದೊಡ್ಡಕಾಡನೂರು (ಭಾಗಶಃ), ಚಿಕ್ಕನ ಕೊಪ್ಪಲು, ಪಿ.ಡಬ್ಲ್ಯು.ಡಿ.ಕ್ವಾಟ್ರಸ್, ಗುಳ್ಳದಪುರ, ಮಲ್ಲೇನಹಳ್ಳಿ, ಬಾಚನಹಳ್ಳಿ, ಬಾಚನಹಳ್ಳಿ ಕೊಪ್ಪಲು, ಜವರಿಕೊಪ್ಪಲು, ಮೂಡಲ ಕೊಪ್ಪಲು, ಸಿ.ಹಿಂದಲಹಳ್ಳಿ, ಅಣ್ಣೇಚಾಕನಹಳ್ಳಿ, ಬಂಟರತಳಾಲು, ದಾಳಗೌಡನಹಳ್ಳಿ, ಚಿಕ್ಕಕಾಡನೂರು, ಹಿರಿತಳಾಲು, ಮಲುಗನಹಳ್ಳಿ, ಕೋಟೆಗನಹೊಸೂರು.
12	12-ಬಿದರಕ್ಕ	ಬಿದರಕ್ಕ, ಬಿದರಕ್ಕ ಕೊಪ್ಪಲು, ಸೋಮನಹಳ್ಳಿ, ಸೋಮನಹಳ್ಳಿ ಕೊಪ್ಪಲು, ಬೇಡಿಗನಹಳ್ಳಿ, ಬೇಡಿಗನಹಳ್ಳಿ ಕೊಪ್ಪಲು, ಶಿಡ್ಲಹಳ್ಳಿ, ನೇರಳೆ, ನೇರಳೆ ಅನುಸೂಚಿತ ಜಾತಿ ಕಾಲೋನಿ, ಮಾಳನಾಯಕನಹಳ್ಳಿ, ಕೋಗಿಲಹಳ್ಳಿ, ನೇರಳೆಬೋರೆಕಾವಲು(ಬೇ), ಗೊರಗುಂಡಿ, ಕುಪ್ಪೆ, ಐನೋರ ಕೊಪ್ಪಲು, ಬೀಕನಹಳ್ಳಿ, ಗೆಜ್ಜಿಗನಹಳ್ಳಿ, ಗೆಜ್ಜಿಗನಹಳ್ಳಿ ಕೊಪ್ಪಲು, ಬಡಕ್ಕಾತನಹಳ್ಳಿ.
13	13-ಕೆರಗೋಡು	ಕೆರಗೋಡು, ಗೋಪನಹಳ್ಳಿ (ಕೆರಗೋಡು ದಾಖ್ತೆ), ಉದ್ಗೂರು ಹೊಸಹಳ್ಳಿ, ಉದ್ಗೂರು, ಬಂಡಿಶೆಟ್ಟಿಹಳ್ಳಿ, ಬ್ಯಾಡರಹಳ್ಳಿ, ಬೂವನಹಳ್ಳಿ, ದೊಡ್ಡಬ್ಯಾಗತವಳ್ಳಿ, ಜನತಾ ಕಾಲೋನಿ, ಕಲ್ಲೇರಿ, ಹಿರಿಹಳ್ಳಿ ಕೊಪ್ಪಲು (ಡಿ.ಬಿ.ಹಳ್ಳಿ ದಾಖ್ತೆ), ಚಲ್ಲಿಗರಹಳ್ಳಿ (ಬೇ), ಕಳ್ಳಿಕೊಪ್ಪಲು, ಶೇವೇಗಾರನ ಕೊಪ್ಪಲು, ಹೆಚ್.ಆರ್.ಪಿ.ಕಾಲೋನಿ, ಬಿಲ್ಲೇನಹಳ್ಳಿ, ಮುಂಡನಹಳ್ಳಿ, ಚಿಗಹಳ್ಳಿ, ಹಿರಿಹಳ್ಳಿ.
14	14-ನಿಡುವಣಿ	ನಿಡುವಣಿ, ದಕ್ಷಿಣ ದಿಕ್ಕಿನ ಕೊಪ್ಪಲು, ಕೆಬ್ಬೆಕೊಪ್ಪಲು, ಹೊನ್ನಾಳಮ್ಮನ ಕೊಪ್ಪಲು, ಮೋಟನಾಯಕನಹಳ್ಳಿ, ಮಾಚಗೌಡನಹಳ್ಳಿ, ಮಾಚಗೌಡನಹಳ್ಳಿ.



ಹಾಸನ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಕೊಪ್ಪಲು, ಜೋಡಿಗುಬ್ಬಿ, ಚನ್ನೇಕೊಪ್ಪಲು, ಬಂಡಿಗನಹಳ್ಳಿ, ಓಡನಹಳ್ಳಿ, ದಾಸನಕೊಪ್ಪಲು, ಮೂಡಲಕೊಪ್ಪಲು, ಗಾಳಿಪುರ, ಗಾಳಿಪುರ ಕಾವಲು, ರಾಮೇನಹಳ್ಳಿ, ಚೋಳೇನಹಳ್ಳಿ, ಗೋಪನಹಳ್ಳಿ, ಹಾರಗೋಡನಹಳ್ಳಿ, ಮುದ್ದನಹಳ್ಳಿ, ಜಕ್ಕನಹಳ್ಳಿ, ಹೊಸಕೊಪ್ಪಲು, ಉಯಿಗೋಡನಹಳ್ಳಿ, ಮಾದಿಹಳ್ಳಿ.
15	15-ತಾತನಹಳ್ಳಿ	ಟಿ.ಮಾಯಿಗೌಡನಹಳ್ಳಿ, ಕೊಳಲುಬೋರೆ ಕಾವಲು(ಬೇ), ತೇಜೂರು, ದೇವಿಪುರ, ಮಹದೇಶ್ವರ ಕಾಲೋನಿ, ಶೆಟ್ಟರಕೊಪ್ಪಲು, ತಾತನಹಳ್ಳಿ (ಕ್ರ.ಸಂ 1 ರಿಂದ 751), ತಾತನಹಳ್ಳಿ (ಕ್ರ.ಸಂ 752 ರಿಂದ 1428), ಲಕ್ಕೂರು, ಕಲ್ಲೊಡೆ ಬೋರೆಕಾವಲು(ಬೇ), ಕ್ಯಾತನಹಳ್ಳಿ, ಎಳೇಗೌಡನ ಕೊಪ್ಪಲು, ಹೊಸ ಲಕ್ಕೇಗೌಡನ ಕೊಪ್ಪಲು, ಹೆಚ್.ಹಿಂದಲಹಳ್ಳಿ, ಹೆಚ್.ಹಿಂದಲಹಳ್ಳಿ ಕೊಪ್ಪಲು, ಮಲ್ಲಿಗನಹಳ್ಳಿ, ಮರಿನಿಂಗೇಗೌಡನ ಕೊಪ್ಪಲು, ಕುರಿಕಾವಲು, ನಂಜಲಾಪುರ, ಬ್ಯಾಲಗುಂದಕಾವಲು, ಜಾಕನಹಳ್ಳಿ, ತಿಪ್ಪನಕೊಪ್ಪಲು, ಹಾಡ್ಲು, ಗುಡ್ಡೇನಹಳ್ಳಿ.
16	16-ಕೋಡಿಹಳ್ಳಿ	ಯಡಾಣೆ, ಕೋಡಿಹಳ್ಳಿ, ಕೋಡಿಹಳ್ಳಿ ಕೊಪ್ಪಲು, ಕುರುಬರಹಳ್ಳಿ, ಕುರುಬರಹಳ್ಳಿ ಕೊಪ್ಪಲು, ಒಂಟಿಗುಡ್ಡ ಕಾವಲು, ವಡ್ಡರಹಳ್ಳಿ, ಹಳೇಕುಂಚೆ, ಕುಂಚೆಹೊಸಹಳ್ಳಿ, ಹಡವನಹಳ್ಳಿ, ಹಡವನಹಳ್ಳಿ ಹಂತ(ಬೇ), ಉಣ್ಣೇನಹಳ್ಳಿ, ಉಣ್ಣೇನಹಳ್ಳಿ ಹಂತ(ಬೇ), ಮಾರಶೆಟ್ಟಿಹಳ್ಳಿ, ಮಾರಶೆಟ್ಟಿಹಳ್ಳಿ ಹಂತ (ಬೇ), ಗುಳಿಸಾತೇನಹಳ್ಳಿ, ಗುಳಿಸಾತೇನಹಳ್ಳಿ ಹಂತ(ಬೇ), ಮಲ್ಲಸಮುದ್ರ, ಮಲ್ಲಸಮುದ್ರ ಹಂತ(ಬೇ), ಕಟ್ಟೆ ಹೊಸಹಳ್ಳಿ, ಕಟ್ಟೆ ಹೊಸಹಳ್ಳಿ ಹಂತ(ಬೇ), ಕುಂಕುಮದ ಹೊಸೂರು, ಕುಂಕುಮದ ಹೊಸೂರು ಹಂತ(ಬೇ), ಕಾಮೇನಹಳ್ಳಿ, ಅತ್ತಿಚೌಡೇನಹಳ್ಳಿ.
<b>8- ಸಕಲೇಶಪುರ ತಾಲ್ಲೂಕು ಪಂಚಾಯತಿ</b>		
1	1-ಆನೆಮಹಲ್	ಆನೆಮಹಲ್, ದೇವಿಹಳ್ಳಿ, ಕೌಡಹಳ್ಳಿ, ಕಪ್ಪಿನಕೋಡಿ, ಸಕಲೇಶಪುರ ಗ್ರಾಮಾಂತರ, ದೋಣಿಗಾಲ, ಕಲ್ಲಣಿ, ಕುಂಬರಡಿ ಎಸ್ಟೇಟ್, ದೊಡ್ಡಸತ್ತಿಗಾಲ, ಚಿಕ್ಕಸತ್ತಿಗಾಲ, ಇರಗಲು, ಹಳ್ಳಿಬೈಲು, ಮಳಲಿ, ಹರಿಜನ ಕಾಲೋನಿ, ಕನ್ನಡ್ಲು, ಜನತಾ ಕಾಲೋನಿ, ರಾಮೇನಹಳ್ಳಿ, ಕೊಲ್ಲಹಳ್ಳಿ, ಮರಸಾಗರ, ಮರಸಾಗರ ಎಸ್ಟೇಟ್, ಈಚಲಹಳ್ಳಿ ಎಸ್ಟೇಟ್, ಹಾಲೇಬೇಲೂರು, ಸಿದ್ದಾಪುರ, ಕಣಿಗಲಮನೆ, ಕಬ್ಬಿನಗದ್ದೆ, ಹಣ್ಣಳ್ಳಿ(ದಾ), ಕೋಗರವಳ್ಳಿ, ಕಂಪಿಹನಾಲು.
2	2-ಬೆಳಗೋಡು	ಬೆಳಗೋಡು, ಈರಣ್ಣನಪೇಟೆ, ಈರಣ್ಣನ ಕೊಪ್ಪಲು, ಹೊಸಪೇಟೆ, ಕೂಡನಹಳ್ಳಿ, ಈಶ್ವರಹಳ್ಳಿ, ದಿಣ್ಣೇಕೆರೆ, ಗೊಳಗೊಂಡೆ, ಮೂಗಲಿ, ಸುಂಡಳ್ಳಿ, ಲಕ್ಕುಂದ, ಹೆಬ್ಬನಹಳ್ಳಿ, ಶಿಡಿಗಳಲೆ, ಬಾಗೆ, ಹಳೇ ಬಾಗೆ, ಬಾಗೆ ಎಸ್ಟೇಟ್, ದಿವಾನ್ ಎಸ್ಟೇಟ್, ಗಂಟೆಬೊಮ್ಮನಹಳ್ಳಿ, ಕಂದನಮನೆ, ದೊಡ್ಡದಿಣ್ಣೆ, ಗುಲಗಳಲೆ, ಯಡೆಹಳ್ಳಿ, ಕುಂಬಾರಗಟ್ಟೆ, ಅರಸುನಗರ, ಕಿತ್ತಲಮನೆ, ಕಾಕನಮನೆ, ಆಲುವಳ್ಳಿ.
3	3-ಬಾಳ್ಕು	ಬಾಳ್ಕು, ಬಾಳ್ಕು ಕಾಲೋನಿ, ಮೆಣಸಮಕ್ಕಿ, ಬನವಾಸೆ, ಇಂದಿರಾನಗರ, ಹಸುಗವಳ್ಳಿ, ಹಸುಗವಳ್ಳಿ ಕೊಪ್ಪಲು, ಜಿ.ಪಿ ನಗರ(ದಾ), ಚಿಕ್ಕನಾಯಕನಹಳ್ಳಿ, ರಾಜೇಂದ್ರಪುರ, ಕುಣಿಗನಹಳ್ಳಿ, ಆದರವಳ್ಳಿ, ಹರಕನಹಳ್ಳಿ, ಬಂದಿಹಳ್ಳಿ, ಜಮ್ಮನಹಳ್ಳಿ, ಹೊನ್ನಟ್ಟಿ, ಗಾಳಿಗುಡ್ಡ, ಹೊಸಗದ್ದೆ, ಮಡ್ಡನಕೆರೆ, ವಡೂರು, ಕೆಲವಳ್ಳಿ, ಕಿರುಹುಣಸೆ, ಹೆಗ್ಗೋವೆ, ಹಳೇಕೆರೆ, ಹೊಸಕೆರೆ.
4	4-ಹಲಸುಲಿಗೆ	ಹಲಸುಲಿಗೆ, ಕಾಟೆಹಳ್ಳಿ, ಮಾಸುವಳ್ಳಿ, ಹೊನ್ನಾಪುರ(ದಾ), ಕಾಮತಿ, ಈಜಲದಿಣ್ಣೆ, ಮಾಗಡಿ, ಹಸಡೆ, ಓಸೂರು ಎಸ್ಟೇಟ್, ಆಚಂಗಿ, ಬಸವನಹಳ್ಳಿ (ಗ್ರಾಮಾಂತರ), ಬಿರಡಹಳ್ಳಿ, ಜನ್ನಾಪುರ, ಕಡಬನಹಳ್ಳಿ, ಕಿರೇಹಳ್ಳಿ, ಕೆಲಗಳಲೆ, ಕೆಲಗಳಲೆ ಕಾಲೋನಿ, ಅರಸುನಗರ ಬಡಾವಣೆ, ಬೈಕೆರೆ, ದೊಡ್ಡನಾಗರ, ಚಿಕ್ಕನಾಗರ, ಉದೇವಾರ, ಗರ್ಜಿ, ವಾಟೆಹಳ್ಳಿ, ಮತ್ತಿಕೆರೆ, ಬಾಳಗೋಡು, ಕಲ್ಲಳ್ಳಿ, ಬಿಳಿಗರೆ, ಕುಶಾಲನಗರ, ಹಳ್ಳಿ ಹಿತ್ತಲು, ದಿಣ್ಣೇಕೆರೆ, ಹೊಸಕೊಪ್ಪಲು, ಕಿರುವಾಲೆ, ಕೆಸಗುಲಿ, ಮತ್ತಿಗಳಲೆ.
5	5-ಬ್ಯಾಕರವಳ್ಳಿ	ಬ್ಯಾಕರವಳ್ಳಿ, ಕುಣಿಗಲ್, ಅಂಬೇಡ್ಕರ್ ನಗರ, ಸುಳ್ಳಕ್ಕಿ, ಶಾಂತಪುರ, ಇಬ್ಬಡಿ, ಕೊಣನೂರು, ಅರೆಕೆರೆ, ಬ್ಯಾಗ್ಗಿಣ್ಣೆ, ಕರಡಿಕುರಾವು, ಕನ್ನೇಮನೆ, ಗೊಗ್ಗಿಮಲ್ಲನಕೇರಿ, ಸುಗ್ಗಿದಿಣ್ಣೆ, ಜಾನಕೆರೆ, ಬ್ಯಾಗ್ಗಿಹಳ್ಳಿ, ಉಡುವೆಮನೆ, ಹೊನ್ನಗಾಲು, ಕುರುವೆಮನೆ, ಬ್ಯಾಡರ ಜಗಲು, ಸನ್ನಿಮನೆ, ಸುಗ್ಗಿದಿಣ್ಣೆ, ಹರಗರಹಳ್ಳಿ, ಕಾಮನಹಳ್ಳಿ, ನಲ್ಲಲ್ಲಿ, ಹೊಂಬೆಟ್ಟಿ(ದಾ), ನಡಹಳ್ಳಿ(ದಾ),



ಹಾಸನ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಕ್ಯಾನಹಳ್ಳಿ, ಹುಲ್ಲಹಳ್ಳಿ, ಹುಲ್ಲಹಳ್ಳಿ ಎಸ್ಕೇಟ್, ಬುಗಡಹಳ್ಳಿ, ಕೆ.ಮಂಚಹಳ್ಳಿ, ಕೆ.ಸಗಾನಹಳ್ಳಿ, ಹುಲ್ಲಹಳ್ಳಿ(ದಾ), ಆಲುವಳ್ಳಿ, ಕಡಗರವಳ್ಳಿ, ಹೊಲದಗುಂಡಿ, ಬಡ್ತನಹಳ್ಳಿ, ಹೊಸಗದ್ದೆ, ಹೆಗ್ಗದ್ದೆ, ನಟ್ಟಹಳ್ಳಿ, ಶಿರದನಹಳ್ಳಿ, ಕೊಂಗಾಲ್(ದಾ), ಬಾಸರಹಳ್ಳಿ, ದೊಡ್ಡತಪ್ಪಲು, ಮಾರನಹಳ್ಳಿ, ಗೋಡುಮನೆ, ಕೆಂಪಳ್ಳದ ಗಡಿ, ದೋಣನಕುರಾವು, ಗುಡಾಣಕರೆ, ಕಾಟುದ್ದಿ, ಕಲ್ಲೇರುಮನೆ, ಹುಸೇರಮನೆ, ಮೀಸಲು ಮನೆ.
6	6-ಹಾನುಬಾಳು	ಹಾನುಬಾಳು, ವೆಂಕಟಹಳ್ಳಿ, ಇಂದಿರಾನಗರ, ಹಾನುಬಾಳು, ಅವರೇಕಾಡು, ಬಾಚನಹಳ್ಳಿ, ಅವರೇಕಾಡು ಎಸ್ಕೇಟ್, ಮಕ್ಕಿಹಳ್ಳಿ, ಹುರುಡಿ, ಹಂಜುಗೋಡನಹಳ್ಳಿ, ಹಂಜುಗೋಡನಹಳ್ಳಿ ಎಸ್ಕೇಟ್, ಅಚ್ಚರಡಿ, ಹನುಮನಹಳ್ಳಿ, ಅಗನಿ, ಮಲ್ಲೇದಿಣ್ಣ, ಹರಿಜನ ಕಾಲೋನಿ, ಗುಡ್ಡದಮರ, ಮಲ್ಲಗದ್ದೆ, ದೇವಾಲದಕರೆ, ಹಿರಿಮಂದೆ, ಬೈರಮಡಿ, ಹಿರಿಮಂದೆ ಕಾಲೋನಿ, ಕೋಗರವಳ್ಳಿ, ಬೈರಳ್ಳಿ, ಮಗಜಹಳ್ಳಿ, ದೊನಹಳ್ಳಿ, ನೀಕನಹಳ್ಳಿ, ಮರಗುಂದ, ನೆಲಗಳ್ಳಿ, ನೇರಲಮಕ್ಕಿ, ವಾಜಿಗೆ, ಕುಂಟಹಳ್ಳಿ, ಬಾಣಾಲು, ಜಿಗನಹಳ್ಳಿ, ಕುಮಾರಹಳ್ಳಿ, ಮಾಲಗೋಡು, ಬಾಣಿಬೈಲು, ಹೊಡಚಳ್ಳಿ, ಅಚ್ಚನಹಳ್ಳಿ, ಬಿಳಿಸಾರ, ಬಸವನಗುಡಿ, ಕಾರುಮಗ್ಗ, ಮರಗಡಿ, ಮಂಜೇನಹಳ್ಳಿ ಎಸ್ಕೇಟ್, ಕೆ.ಡಿ.ಎಂ.ಡಿವಿಜನ್, ಕೆ.ಟಿ.ಡಿವಿಜನ್, ವಣಜಗೇರಿ, ಎಂ.ಹೆಚ್.ಡಿವಿಜನ್, ಮಣಿಬೀಗತಿ ಎಸ್ಕೇಟ್, ಕಾಡುಮನೆ ಎಸ್ಕೇಟ್, ಕಾಡುಮನೆ, ಎಂ.ಜಿ.ಡಿವಿಜನ್, ಅವ್ವೇಮೇರೆ ಎಸ್ಕೇಟ್, ಎ.ಹೆಚ್.ಡಿವಿಜನ್, ರಾಕುಮನೆ.
7	7-ಹೆತ್ತೂರು	ಹೆತ್ತೂರು, ಹಾಡ್ಲಹಳ್ಳಿ, ಕಿರ್ಕಹಳ್ಳಿ, ಮಕ್ಕೇರಮನೆ, ಮಟಗೂರು, ಹಾಡ್ಲ, ಹಳ್ಳಿಬೈಲು, ಬಾಚಳ್ಳಿ, ಕೊಣಬನಹಳ್ಳಿ, ಗುಂಡಿಗೆರೆ, ಬನ್ನಹಳ್ಳಿ, ಹೊಂಗಡಹಳ್ಳಿ, ದುದ್ದುವಳ್ಳಿ, ಬಟ್ಟಿಕುಮಾರಿ, ಯಡಕುಮಾರಿ, ಯಡಕುಮಾರಿ ರೈಲ್ವೆ ಸ್ಟೇಷನ್, ಹಳೆಕರೆ, ಬಾಳೇಹಳ್ಳಿ ಕಾಗೆನರಿ, ಬಾಜಿಮನೆ(ದಾ), ಜಾಗಟೇ(ದಾ), ವಡ್ತರಹಳ್ಳಿ(ದಾ), ಅತ್ತಿಹಳ್ಳಿ, ಜೇಡಗದ್ದೆ, ಯರಗಳ್ಳಿ, ಕಂಜಿಗೆ ಹೊರಟ್ಟಿ(ದಾ), ಬೋರನಮನೆ, ಕೊಂತನಮನೆ, ಯತ್ತಳ್ಳ, ಕುರ್ಕಮನೆ, ಮಾವನೂರು, ವಣಗೂರು, ಆಚೆವೂರು, ಮಡ್ವಿಕರೆ(ದಾ), ಹಾದಿಗದ್ದೆ, ಕುಣಿಗೇರಿ, ವಣಗೂರು ಕೊಡುರಸ್ತೆ(ದಾ), ಹೊಸಹಳ್ಳಿ(ದಾ), ಹಂಡಳ್ಳಿ, ಹಂಡಳ್ಳಿ ಕೊಡಿಗೇ(ದಾ), ಮಾಲ್ಮನೆ, ಕಡ್ತಹಳ್ಳಿ(ದಾ), ಕಡ್ತಹಳ್ಳಿ ಕೊಡಿಗೇ ಮರದಗದ್ದೆ(ದಾ), ಹಡ್ತಗದ್ದೆ(ದಾ), ವಣಗೂರು ಎಸ್ಕೇಟ್, ಕೊಡುರಸ್ತೆ, ಹಳ್ಳಿಬೈಲು, ಬ್ಯಾಗಡಿಹಳ್ಳಿ ಹೊರಟ್ಟಿ(ದಾ), ಮರಗತ್ತೂರು, ಕುಮ್ಮಹಳ್ಳಿ, ಮಾಗೇರಿ, ಹಿಜ್ಜಿನಹಳ್ಳಿ, ಕಲ್ಲಹಳ್ಳಿ(ದಾ), ಪಟ್ಟ, ಬೀರಮನೆ, ಸಡ್ತಹಳ್ಳಿ, ಬಾಣಗೇರಿ, ತಂಬಲಗೇರಿ, ಗೋರನಹಳ್ಳಿ, ಹಡ್ತಹಳ್ಳಿ, ಮನೆ ಕೊಪ್ಪಲ್, ನೇರಡಿ(ದಾ), ಆಚೆ ಕೊಪ್ಪಲು, ಕಲ್ಲಗದ್ದೆ, ಗುಡ್ಡಹಳ್ಳಿ, ಉದಯನಗರ(ದಾ), ಮಂಕನಹಳ್ಳಿ, ಬೆಟ್ಟದಮನೆ, ಯಾಚನೆ ಮನೆ, ಆನೆಗುಂಡಿ, ಹೊಸಗದ್ದೆ, ಪಟ್ಟ, ಕರಡಿಮನೆ, ಅರಣಿ, ಅರಣಿ ಎಸ್ಕೇಟ್, ಹಡ್ತಗದ್ದೆ, ಹುದಿನೂರು, ಮಾಗಡಿಹಳ್ಳಿ, ಹೊನ್ನಟ್ಟು, ಬಿಸ್ಕೆ, ಹಂಚಟ್ಟಿ, ನಟ್ಟಿಗಲ್ಲು, ಗೊದ್ದು, ದೊಡ್ಡಗದ್ದೆ, ಹುಡ್ತಮನೆ, ಮರದಹಾಲ್, ಹಬ್ಬಲು, ತಂಬೈಲು, ಕೊಂಗಳ್ಳಿ, ಇಡ್ಲಿ, ಮರದಗದ್ದೆ(ದಾ), ಜನತಾ ಕಾಲೋನಿ, ನೀರುಕೊಳ್ಳ.
8	8-ಐಗೂರು	ಐಗೂರು, ಹಳ್ಳಿಗದ್ದೆ, ಐಗೂರು ಎಸ್ಕೇಟ್, ಕುಂಬಾರಗೇರಿ, ಸರಗಳ್ಳಿ, ದೇವರಬನ, ಮಾದಿಗೇರಿ, ದೊಡ್ಡಕಲ್ಲೂರು, ಯಡಕರೆ, ಚಿಕ್ಕಲ್ಲೂರು, ಕೊತ್ತಹಳ್ಳಿ, ಅತ್ತಿಗಾನಹಳ್ಳಿ, ರಾಗಿಪುರ, ಕುಂಬರಹಳ್ಳಿ, ಹೂವಿನಹಳ್ಳಿ, ಕೋಡರಹಳ್ಳಿ, ಮಾಗಲು, ಕೆರೋಡಿ, ಗೋಪಾಲಪುರ, ಶಿವನಹಳ್ಳಿ, ತಾರೀಕೆಬೈಲು, ಉಚ್ಚಂಗಿ, ಕೋವಳ್ಳಿ(ದಾ), ಮರದಕೇರಿ(ದಾ), ಮೂಡಹಳ್ಳಿ(ದಾ), ಹರಿಜನ ಕಾಲೋನಿ(ದಾ), ಹುಲುಗತ್ತೂರು, ಹುಲುಗತ್ತೂರು ಎಸ್ಕೇಟ್, ಲಕ್ಕಂದ, ಬೀರಳ್ಳ(ದಾ), ಕುಪ್ಪಳ್ಳಿ(ದಾ), ಲಕ್ಕಂದ ಹೊರಟ್ಟಿ, ಲಕ್ಕಂದ ಕಾಲೋನಿ, ದೊಡ್ಡಕುಂದೂರು, ಮಲಗಳ್ಳಿ(ದಾ), ದೊಡ್ಡಕುಂದೂರು ಕೊಪ್ಪಲು(ದಾ), ರಾಮೇಶ್ವರ ಎಸ್ಕೇಟ್(ದಾ), ಕರಗೂರು, ಹಡ್ತಹಳ್ಳಿ(ದಾ), ಕರಗೂರು ಕೊಪ್ಪಲು, ಹಳ್ಳಿಯೂರು, ನವಿಲಹಳ್ಳಿ(ದಾ), ಪಾಲಹಳ್ಳಿ, ಕರಗೂರು ಕೊಡಿಗೇ, ಹದಾಲ್ ಕರೆಹಳ್ಳಿ, ಓಡಹಳ್ಳಿ, ತಿಪ್ಪನಹಳ್ಳಿ(ದಾ), ಚಿಕ್ಕಂದೂರು, ಡಿ.ಸಿ.ರಸ್ತೆ(ದಾ).
9	9-ಕುರುಭತ್ತೂರು	ಕುರುಭತ್ತೂರು, ಕಾರ್ನಹಳ್ಳಿ, ಕೆ.ಸಗಾನಹಳ್ಳಿ, ಯಡವರಹಳ್ಳಿ, ಬರ್ಲೆಕರೆ, ಶುಕ್ರವಾರಸಂತೆ, ಈಚಲಪುರ, ನಿಡಿಗರೆ, ಹಳ್ಳಿಬೈಲು, ಶೆಟ್ಟಿಹಳ್ಳಿ, ಬೆಳ್ಳೂರು, ಹಡ್ತಹಳ್ಳಿ, ಲಕ್ಷ್ಮೀಪುರ, ಬಿಳಿತಾಳು, ನಿಡಿಗರೆ, ಉಮ್ಮತ್ತೂರು, ಬೂಮರಹಳ್ಳಿ, ಆದರಗೇರಿ, ದೊಡ್ಡನಹಳ್ಳಿ, ಹನ್ನಲಿ, ಗೌಡರಬೈಲು, ವಳಲಹಳ್ಳಿ, ಹಿರಿಯೂರು, ಕರಡಿಗಾಲ, ವಡ್ತರಹಳ್ಳಿ, ಬೊಮ್ಮನಕರೆ, ಚಿನ್ನಹಳ್ಳಿ, ಚೀರಿ, ನಡನಹಳ್ಳಿ, ಹಿರಿದನಹಳ್ಳಿ, ಮೊಗನಹಳ್ಳಿ, ಹೊಸಳ್ಳಿ, ಬೊಬ್ಬನಹಳ್ಳಿ, ಜಾತಳ್ಳಿ, ಮರ್ಜೇನಹಳ್ಳಿ, ಮರ್ಕಳ್ಳಿ.

ಹಾಸನ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
10	10-ಕ್ಯಾಮನಹಳ್ಳಿ	ಅಗಲಟ್ಟಿ, ಮಸ್ತೂರೆ, ಬೆಳ್ಳಕೆರೆ, ಅಗಲಟ್ಟಿ ಎಸ್ಟೇಟ್, ಸ್ವಾಸ್ಥ್ಯನ್ಲಿ ಎಸ್ಟೇಟ್, ರಕ್ಮಿದಿ ಎಸ್ಟೇಟ್, ಕ್ಯಾಮನಹಳ್ಳಿ, ಹಾದಿಗೆ, ಹಾದಿಗೆ ಎಸ್ಟೇಟ್, ಹುಲ್ಲೇಮನೆ, ಮದನಾಪುರ, ಮರಹಾದಿಗೆ, ಮಾವಿನಹಳ್ಳಿ, ದಬ್ಬೆಗದ್ದೆ, ಜಂಬರಡಿ, ಹಬ್ಬಸಾಲೆ, ಹಾರ್ಲೆ ಕೂಡಿಗೆ, ಮೇಲಹಳ್ಳಿ, ತಗಡುಮನೆ, ಪರ್ವತಹಳ್ಳಿ, ಗಾಣದಹೊಳೆ, ಮಾವಿನಕೋಲು, ಹೆನ್ನಲಿ, ಕೃಷ್ಣಾಪುರ, ಕುಂಬರಡಿ, ಬೆಂಬೆ(ದಾ), ವಡ್ಡಗಾಲ್ ಎಸ್ಟೇಟ್, ಹೊನ್ನಿತ್ತು, ಹಾರ್ಲೆ ಎಸ್ಟೇಟ್, ನಡಹಳ್ಳಿ(ದಾ), ನಟ್ಟಹಳ್ಳಿ, ಸವಾಲ(ದಾ), ಗುರ್ಜೀನಹಳ್ಳಿ(ದಾ), ಕಲ್ಲಾಹಳ್ಳಿ, ದೇಕಲಾ(ದಾ), ದಿಣ್ಣೇಕೆರೆ(ದಾ).
11	11-ಯಸಳೂರು	ಯಸಳೂರು, ಬೈಲಹಳ್ಳಿ, ತೊಂತಲಾಪುರ, ಕೊರಮಗೆರೆ, ಹುಲಗಳಲೆ, ಪೇಟೆ ಕಾಲೋನಿ, ಬಾಳೇಕೆರೆ, ಮರಡಿಕೆರೆ, ಮರಡಿಕೆರೆ ಎಸ್ಟೇಟ್, ದಬ್ಬೆಹಳ್ಳಿ, ಹೊಸೂರು, ಕಾಡೂರು, ಕಲ್ಲಪ್ಪನಹಳ್ಳಿ, ಹೊಸಕೋಟೆ, ಹೊಸಕೋಟೆ ಎಸ್ಟೇಟ್, ಈಚಲಬೀಡು, ಸುಂಡಹಳ್ಳಿ, ರಾಂಪುರ, ಚಿನ್ನಹಳ್ಳಿ, ಹನಸೆ, ಹನಸೆ ಕೇರಿ, ಹನಸೆ ಎಸ್ಟೇಟ್, ನಿಂಗಾಪುರ, ಕೌಕುಡಿ, ಕೌಕುಡಿ ಎಸ್ಟೇಟ್, ತಡಕಲು, ಕಳಲೆ, ಶ್ಯಾನಹಳ್ಳಿ, ನಂದಿಪುರ, ಕ್ಯಾತನಹಳ್ಳಿ, ಕಳಲೆ ಕೂಡಿಗೆ, ಕಳಲೆ ಎಸ್ಟೇಟ್, ಚಂಗಡಿಹಳ್ಳಿ, ಹೆಗ್ಗಡಿಹಳ್ಳಿ, ಬಸಗುಳ, ಮತ್ತೂರು ಹೊಸಳ್ಳಿ, ಮತ್ತೂರು ಎಸ್ಟೇಟ್, ಮರಗಳ್ಳಿ, ಜಂಬೂರು, ಚಿಕ್ಕನಹಳ್ಳಿ, ಸಂತೋಷ್ ನಗರ, ಮಂಜೂರು, ಕಾಮನಹಳ್ಳಿ (ದಾ), ಸಂತಳ್ಳಿ, ಹಾರಳ್ಳಿ, ನಂದಳ್ಳಿ, ನಾರೂರು, ದೇವರಬನ ಎಸ್ಟೇಟ್, ರಿಜ್ವಾನ್ ಎಸ್ಟೇಟ್, ಹೇರೂರು, ನಾಗನಹಳ್ಳಿ, ಚೌಹಳ್ಳಿ.

(ಕೆ.ಆರ್.ರುದ್ರಪ್ಪ)

ನಿರ್ದೇಶಕರು(ಪಂ.ರಾಜ್ ) ಮತ್ತು

ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ

ಹಾಗೂ ಸದಸ್ಯ ಕಾರ್ಯದರ್ಶಿ,

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.



## ಕರ್ನಾಟಕ ಸರ್ಕಾರ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ

ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-56001

ಸಂಖ್ಯೆ: ಕಪಂರಾಸೀನಿಆ/17/ಸೀನಿಆ/2022

ದಿನಾಂಕ: 02-01-2023

## ಪ್ರಕಟಣೆ

**ಚಿಕ್ಕಮಗಳೂರು ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು **ಚಿಕ್ಕಮಗಳೂರು ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.**

**ಚಿಕ್ಕಮಗಳೂರು ಜಿಲ್ಲೆಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 100 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.**

**ಚಿಕ್ಕಮಗಳೂರು ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ.** ಆಕ್ಷೇಪಣೆಗಳನ್ನು ಆನ್ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

**(ಅ) ಆನ್ ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "https://rdpr.karnataka.gov.in/rdc/public/" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ..

3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001

**ಕೋಷ್ಟಕ 'ಅ'**

### ಚಿಕ್ಕಮಗಳೂರು ಜಿಲ್ಲೆ

ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ಕಳಸ	7
2	ಶೃಂಗೇರಿ	7
3	ನರಸಿಂಹರಾಜಪುರ	9
4	ಅಜ್ಜಂಪುರ	9
5	ಕೊಪ್ಪ	9
6	ಮೂಡಿಗೆರೆ	9
7	ತರೀಕೆರೆ	11

8	ಚಿಕ್ಕಮಗಳೂರು	19
9	ಕಡೂರು	20
ಒಟ್ಟು		100

## ಕೋಷ್ಟಕ 'ಆ'

## ಚಿಕ್ಕಮಗಳೂರು ಜಿಲ್ಲೆ

ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1- ಶೃಂಗೇರಿ ತಾಲ್ಲೂಕು ಪಂಚಾಯತಿ</b>		
1	1-ಬೇಗಾರು	ಬೇಗಾರು, ಕುಂಬ್ರಗೋಡು, ಅಸನಬಾಳು, ಕೆ.ಮಸಿಗೆ, ನೀಲಂದೂರು, ಮೀಗಾ, ಧರೇಕೊಪ್ಪ, ನಲ್ಲೂರು, ಹೊನ್ನವಳ್ಳಿ.
2	2-ಅಡ್ಡಗದ್ದೆ	ಅಡ್ಡಗದ್ದೆ, ಕಾವಡಿ, ಬೆಳಂದೂರು, ಕೆಳಕೊಪ್ಪ, ಮೇಲಕೊಪ್ಪ.
3	3-ಋಷ್ಯಶೃಂಗಾಪುರ (ಮರ್ಕಲ್)	ಋಷ್ಯಶೃಂಗಾಪುರ (ಮರ್ಕಲ್), ಕೋಗೋಡು, ಗಂಡಘಟ್ಟ, ಯಡದಲ್ಲಿ, ಯಡದಾಳು.
4	4-ಶೃಂಗೇರಿ ಗ್ರಾಮಾಂತರ	ಶೃಂಗೇರಿ ಗ್ರಾಮಾಂತರ, ವಿದ್ಯಾರಣ್ಯಪುರ, ಉಳುವಳ್ಳಿ.
5	5-ಮೆಣಸೆ	ಮೆಣಸೆ, ಮಸಿಗೆ, ಕಿಕ್ಕ, ಕುಂತೂರು, ಹೇರೂರು, ಹಾಲಂದೂರು, ಗಿಣಿಕಲ್ಲು.
6	6-ನೆಮ್ಮಾರು	ನೆಮ್ಮಾರು, ಕೂತುಗೋಡು, ಬೆಟ್ಟಗೆರೆ, ಕೊಚ್ಚವಳ್ಳಿ, ವೈಕುಂಠಪುರ, ಗುಂಡ್ರೆ.
7	7-ಕೆರೆ	ಕೆರೆ, ಭಲೇಕಡಿ, ಸುಂಕದಮಕ್ಕಿ, ಗುಲಗಂಜಿಮನೆ, ಹಾದಿ, ಹಾದಿಕಿರೂರು, ಬಾಳೆಗೆರೆ, ಶೀರ್ಲು, ಮುಡುಬಾ, ಕಾರ್ಕಿಖಾನ್ ಎಸ್ಟೇಟ್, ಮಾತುವಳ್ಳಿ ಎಸ್ಟೇಟ್, ನೆಮ್ಮಾರು ಎಸ್ಟೇಟ್, ಹರೂರು, ಮಲೆನಾಡು.
<b>2- ಕೊಪ್ಪ ತಾಲ್ಲೂಕು ಪಂಚಾಯತಿ</b>		
1	1-ಚಾವಲ್ಮನೆ	ಭಂಡಿಗಡಿ, ಹಾಲ್ಮುತ್ತೂರು, ಹೊಸೂರು, ಚಾವಲ್ಮನೆ, ಶಿರಕರಡಿ, ದೇವರಹಳ್ಳಿ, ಮಕ್ಕಿಕೊಪ್ಪ, ಹೊನಗಾರು, ನಿಲುವಾಗಿಲು, ಹೆಗ್ಗಾರು, ಕುಪ್ಪಳ್ಳಿ, ಶಾನುವಳ್ಳಿ, ಕೋಡೂರು, ಹೆಗ್ಗದ್ದೆ, ಶಂಕರಪುರ, ಬಿಲಗದ್ದೆ.
2	2-ಹರಿಹರಪುರ	ಹರಿಹರಪುರ, ಯಡದಂಟೆ, ಹಿರೇಕೊಡಿಗಿ, ಕುಂಬಾರಕೊಪ್ಪ, ಬೊಮ್ಮಾಪುರ, ಕಗ್ಗ, ಬೋಳಾಪುರ, ಅಸಗೋಡು, ಕುಣಿಮಕ್ಕಿ, ತಮ್ಮಡವಳ್ಳಿ, ಮೇಲಬಿಳ್ಳ.
3	3-ಹರಂದೂರು	ಹರಂದೂರು, ಗುಣವಂತೆ, ತಲಮಕ್ಕಿ, ಕೆಸವೆ, ಕಲಕುಳಿ.
4	4-ಕೊಪ್ಪ ಗ್ರಾಮಾಂತರ	ಕೊಪ್ಪ ಗ್ರಾಮಾಂತರ, ಅಮ್ಮಡಿ ಎಸ್ಟೇಟ್, ಅದ್ದಡ, ನರಸೀಪುರ, ಬೆಳಗೊಳ, ಕುಂಚೂರು, ತುಳುವಿನಕೊಪ್ಪ, ಬೆಳವಾಡಿ, ಕರಿಮನೆ, ಉಡಾಣ.
5	5-ಬಿಂತ್ರವಳ್ಳಿ	ಬಿಂತ್ರವಳ್ಳಿ, ತಲಮಕ್ಕಿ ಎಸ್ಟೇಟ್, ಮರಿತೊಟ್ಟು, ಸೋಮ್ಮಾಪುರ, ತನೂಡಿ, ನುಗ್ಗಿ, ಹೊಸೂರು.
6	6-ಜಯಪುರ	ಜಯಪುರ, ಕೂಳೂರು, ಭುವನಕೋಟೆ, ಹೆದ್ದೆ, ಬೆಳವಿನಕೊಡಿಗಿ, ಮಾಚಿಕೊಪ್ಪ, ಕಳಸಾಪುರ, ಲೋಕನಾಥಪುರ, ಹೆರಂಭಾಪುರ.
7	7-ಗುಡ್ಡೇತೋಟ	ಗುಡ್ಡೇತೋಟ, ವಾಟೇಬಚ್ಚಲಖಾನ್, ಮೇಗೂರು, ಮೂರುಗದ್ದೆ, ಅಗಳಗಂಡಿ, ಹುಲಿಗರಡಿ, ಹೆಗ್ಗಾರು, ಹರಳಾನೆ, ದಯಂಬಳ್ಳಿ.
8	8-ಹೇರೂರು	ಹೇರೂರು, ದೇವಗೋಡು, ಹಿಳ್ಳಿಕೆರೆ, ಎಲೆಮಡಿಲು, ಸ್ಥಿರೂರು, ಹಿರೇಗದ್ದೆ, ಅಡಿಗಬೈಲು.
9	9-ಹೊನ್ನಗುಂಡಿ	ಹೊನ್ನಗುಂಡಿ, ಅತ್ತಿಕೊಡಿಗಿ, ಬೆತ್ತದಕೊಳಲು, ಹೆರ್ತನಕೊಡಿಗಿ, ಕಲ್ಲುಗುಡ್ಡೆ, ಬೈರೇದೇವರು.
<b>3- ನರಸಿಂಹರಾಜಪುರ ತಾಲ್ಲೂಕು ಪಂಚಾಯತಿ</b>		
1	1-ಮುತ್ತಿನಕೊಪ್ಪ	ಮುತ್ತಿನಕೊಪ್ಪ, ಕೆ.ಕಣಬೂರು, ಕುಸುಬೂರು, ಭೈರಾಪುರ, ಮಡಬೂರು, ಕೋಣಕೆರೆ, ಕಣಿವೆ.
2	2-ಕಡಹಿನಬೈಲು	ಕಡಹಿನಬೈಲು, ಸೂಸಲವಾನಿ, ಹಳ್ಳೇದಾನಿವಾಸ, ಬಾಳಕೊಪ್ಪ, ವಿರಲ, ನೇರಲೆಕೊಪ್ಪ, ಆರಂಬಳ್ಳಿ, ಮೆಣಸೂರು, ಬಡಗಬೈಲು, ಶಿಂಸೆ, ಲಿಂಗಾಪುರ.

ಚಿಕ್ಕಮಗಳೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
3	3-ಸೀತೂರು	ಸೀತೂರು, ಕಮಲಾಪುರ, ಕೊನೋಡಿ, ಬೆಳ್ಳೂರು, ಶೇಡಿಗಾರು, ಹಾತೂರು, ಮಲ್ಲಂದೂರು.
4	4-ಹರಾವರಿ	ಕಾನೂರು, ಸಂಕೈ, ದಾವಣ, ಹರಾವರಿ.
5	5- ಬಾಳೆ	ಬಾಳೆ, ಅಳೇಹಳ್ಳಿ, ವಗ್ಗಡೆ, ಶಿರಗಳಲೆ, ಗುಬ್ಬಿಗಾ, ಅರಳಿಕೊಪ್ಪ, ಈಚೇಕರೆ.
6	6- ಹೊನ್ನೇಕುಡಿಗಿ	ಹೊನ್ನೇಕುಡಿಗಿ, ದಂಡುಬಿಟ್ಟಹಾರ, ನಂದಿಗಾವೆ, ಸಾಯ್, ಹಂದೂರು, ಬಿಳಾಲುಕೊಪ್ಪ, ಸಾಲೂರು, ವರ್ಕಾಟೆ, ಹೆಬ್ಬೆ, ನಾಗಲಾಪುರ, ಹಿಳುವಳ್ಳಿ, ರಾವೂರು.
7	7-ಕರ್ಕೇಶ್ವರ	ಕರ್ಕೇಶ್ವರ, ಆಡುವಳ್ಳಿ, ಮೇಗರಮಕ್ಕಿ, ಕೊಳಲೆ.
8	8- ಬಿ ಕಣಬೂರು	ಬಿ ಕಣಬೂರು , ಮುದುಗುಣಿ.
9	9- ಮಾಗುಂಡಿ	ಮಾಗುಂಡಿ, ಬನ್ನೂರು, ಹಲಸೂರು, ಕಾರಹಡ್ಲು.
4- ತರೀಕೆರೆ ತಾಲ್ಲೂಕು ಪಂಚಾಯಿತಿ		
1	1-ಕರಕುಚ್ಚಿ	ಕರಕುಚ್ಚಿ, ಸೇವಾಲಾಲ್ ನಗರ, ಗೋಪಾಲ, ಸಿದ್ದೀಪುರ, ಹಲಸೂರು, ಕೆಸರುಕೊಪ್ಪ, ಗುಂಡೇನಹಳ್ಳಿ, ಸೋಂಪುರ.
2	2-ಬೇಲೇನಹಳ್ಳಿ	ಬೇಲೇನಹಳ್ಳಿ, ಹೆಚ್.ತಿಮ್ಮಾಪುರ, ಪಿರುಮೇನಹಳ್ಳಿ, ಶಿವಗಂಗಿ, ಎ.ರಂಗಾಪುರ, ರಂಗಾಪುರ ಕಾವಲ್, ಹಿರೇಕಾತೂರು, ಜೋಡಿಕೋಡಿಹಳ್ಳಿ, ಹುರುಳಿಹಳ್ಳಿ, ಇಟ್ಟಿಗೆ, ಲಕ್ಕೇನಹಳ್ಳಿ, ರಾಮನಹಳ್ಳಿ, ಮಳಲಿಚನ್ನೇನಹಳ್ಳಿ, ಹೆಚ್. ರಂಗಾಪುರ, ಗುಡ್ಡದಹಟ್ಟಿಹಾಳ, ಯರೇಬೈಲು.
3	3-ಅಮ್ಮತಾಪುರ	ಅಮ್ಮತಾಪುರ, ಸಮತಳ, ಮಿರಳೇನಹಳ್ಳಿ, ನಾಗೇನಹಳ್ಳಿ, ಮುಂಡನಹಳ್ಳಿ, ನೇರಲಕರೆ, ವಿರಲಾಪುರ, ಶಿರೇಹಳ್ಳಿ, ಸಪ್ಪಿನಹಳ್ಳಿ, ಕೋಡಿಹಳ್ಳಿ, ಓಬಳಾಪುರ, ಸಂತೇದಿಬ್ಬ, ಕಾವಲ್, ಕುಂಟಿನಮಡು, ಗುಡ್ಡದಮಲ್ಲೇನಹಳ್ಳಿ, ಬೊಮ್ಮೇನ ಹಳ್ಳಿ, ಹಾದಿಕರೆ, ಮಲ್ಲೇನಹಳ್ಳಿ, ಲಕ್ಷ್ಮೀಸಾಗರ, ಯರೇಹಳ್ಳಿ, ಋಷಿಪುರ, ನಾಗರಾಜಪುರ.
4	4-ಬಾವಿಕೆರೆ	ಬಾವಿಕೆರೆ, ಅರಸಿಕೆರೆ, ಗಂಜಿಗರೆ, ಸಿದ್ದರಹಳ್ಳಿ, ದುಗ್ಗಾಪುರ, ಸೀತಾಪುರ, ಸೀತಾಪುರ ಕಾವಲ್, ರಾಂಪುರ, ಚಿಕ್ಕಾತೂರು, ಜೋಡಿಗೋವಿಂದಪುರ, ಸಿಡುಕನಹಳ್ಳಿ, ಯಲುಗರೆ, ರಂಗೇನಹಳ್ಳಿ(ಬೇ).
5	5-ಮುಡುಗೋಡು	ಮುಡುಗೋಡು, ರಂಗೇನಹಳ್ಳಿ, ಬಸವನಹಳ್ಳಿ, ಸಾಲೇಬೋರನಹಳ್ಳಿ, ವಡ್ಡರದಿಬ್ಬ, ಬರಗೇನಹಳ್ಳಿ, ಗುರುಪುರ, ಗುಡ್ಡದಬೀರನಹಳ್ಳಿ, ಹರುವನಹಳ್ಳಿ, ಹಿರುಗಾಪುರ, ಶಾಂತಿಪುರ.
6	6-ಲಕ್ಕವಳ್ಳಿ	ಲಕ್ಕವಳ್ಳಿ, ಉಪ್ಪಾರಬೀರನಹಳ್ಳಿ, ಹುಣಸನಹಳ್ಳಿ, ಕೆಂಚಿಕೊಪ್ಪ, ಮಾಳಿಕೊಪ್ಪ, ಮಂಡರವಳ್ಳಿ, ದೊಡ್ಡಕುಂದೂರು, ಕುಂದೂರು ಕಾವಲ್, ಲಕ್ಕವಳ್ಳಿ ಮನ್ನಾಜಂಗಲ್.
7	7-ನಂದಿಬಟ್ಟಲು	ನಂದಿಬಟ್ಟಲು, ಬಳ್ಳಾವರ, ತಣಿಗಬೈಲು, ರಂಗನಾಥಪುರ, ಸುಣ್ಣದಹಳ್ಳಿ, ನಂದಿ, ಕೆಂಚಾಪುರ, ಹೊಸಹಳ್ಳಿ, ಗುಳ್ಳದಮನೆ, ತ್ಯಾಗದಬಾಗಿ, ಕೆಂಚೇನಹಳ್ಳಿ.
8	8-ದೋರನಾಳು	ದೋರನಾಳು, ಬೈರಾಪುರ, ದ್ಯಾಂಪುರ, ಚನ್ನಾಪುರ, ಅತ್ತಿಗನಾಳು, ಇಂದಾವರ, ಗುಡ್ಡದಬಸವಹಳ್ಳಿ, ಗೇರಮರಡಿ, ಬೆಟ್ಟದಹಳ್ಳಿ, ಚಾಕೋನಹಳ್ಳಿ, ಕೆ.ಹೊಸೂರು, ಕೆರೆಹೊಸಹಳ್ಳಿ.
9	9-ಕುಡ್ಲೂರು	ಕುಡ್ಲೂರು, ಪುಂಡನಹಳ್ಳಿ, ಸಿದ್ದನಹಳ್ಳಿ, ಮುಂಡ್ರೆ, ಶಿವಪುರ, ಕೇದಿಗಹಳ್ಳಿ, ಹುಣಸಘಟ್ಟ, ಎ.ಗೊಲ್ಲರಹಳ್ಳಿ, ಮೇದಿಹಳ್ಳಿ, ಮುದ್ದೇನಹಳ್ಳಿ, ಮುದ್ದೇನಹಳ್ಳಿ, ಎ.ಕಾವಲ್, ಮುದ್ದೇನಹಳ್ಳಿ ಎಸ್.ಕಾವಲ್, ಹೊಸಹಳ್ಳಿ, ಮುದುಗುಂಡಿ, ನರಸೀಪುರ, ಸಿದ್ರಾಮಪುರ, ವಿ.ಚಟ್ಟಹಳ್ಳಿ(ಬೇ), ಕೋರನಹಳ್ಳಿ, ಬ್ರಹ್ಮನಹಳ್ಳಿ, ಬೆಟ್ಟತಾವರಕರೆ, ಸಾವೇಮರಡಿಕಾವಲ್, ಬೇಲಿಬಸವನಹಳ್ಳಿ, ಕೆ.ಚಟ್ಟಹಳ್ಳಿ, ರಾಜನಹಳ್ಳಿ, ಸಿದ್ದರಹಳ್ಳಿ, ಕೋಟೆಬಸವನಹಳ್ಳಿ, ಜನ್ನಾಪುರ.
10	10-ಲಿಂಗದಹಳ್ಳಿ	ಲಿಂಗದಹಳ್ಳಿ, ಲಿಂಗದಹಳ್ಳಿ, ಕಾವಲ್, ಹುಲಿತಿಮ್ಮಾಪುರ, ಶಂಕರಘಟ್ಟ, ಮಲ್ಲೇನಹಳ್ಳಿ, ಸಹ್ಯಾದ್ರಿಪುರ.



ಚಿಕ್ಕಮಗಳೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
11	11-ಉಡೇವಾ	ಉಡೇವಾ, ಗಂಗೂರು, ಮರಕಲ್ಲಹಳ್ಳಿ, ಗೊಣಗಿಲಕಟ್ಟೆ, ಯರದಂಕಲು, ಕಲ್ಲಾಳು, ಕಾಮನದುರ್ಗ, ಪಿಳ್ಳೇಬೀರನಹಳ್ಳಿ, ತಿಗಡ, ಮಂಚೆತವರು, ಕಲ್ಲತ್ತಿಪುರ.
<b>5-ಕಳಸ ತಾಲ್ಲೂಕು ಪಂಚಾಯತಿ</b>		
1	1-ಸಂಸೆ	ಸಂಸೆ, ಕಳಕೋಡು.
2	2-ಹೊರನಾಡು	ಹೊರನಾಡು.
3	3-ತನೂಡಿ	ತನೂಡಿ, ತಲಗೋಡು, ತೋಟದೂರು.
6	4-ಹೆಮ್ಮಕ್ಕಿ	ಹೆಮ್ಮಕ್ಕಿ, ಕೆ.ಕಳಗೂರು.
5	5-ಮಾವಿನಕೆರೆ (ಕಳಸ)	ಮಾವಿನಕೆರೆ, ಅಂಬಿನಕೊಡಿಗೆ.
6	6-ಮರಸಣಿಗೆ	ಮರಸಣಿಗೆ.
7	7-ಇಡಕಣಿ	ಇಡಕಣಿ, ಎಡೂರು.
<b>6- ಚಿಕ್ಕಮಗಳೂರು ತಾಲ್ಲೂಕು ಪಂಚಾಯತಿ</b>		
1	1-ಶಿರವಾಸೆ	ಶಿರವಾಸೆ, ಸುಗುಡವಾನಿ, ಕೆಸವೆ, (ಮುತ್ತೋಡಿ), ಹೆಗ್ಗೂರುಮತವಾನಿ, ಮಾಡ್ಲ, ಹಿಪ್ಪಾ, ಕಡವಂತಿ, ಬಾಸಾಪುರ, ಬೊಗಸೆ, ಬಿದರೆ, ಶಿರಗೋಳ.
2	2-ದೇವದಾನ	ದೇವದಾನ, ಹ್ಯಾರಂಬಿ, ಹುಯಿಗರೆ, ಮಣಬೂರು, ಬಿಕ್ಕರಣೆ, ಸಾರಗೋಡು.
3	3- ಬಿಂಡಿಗಾ	ಬಿಂಡಿಗಾ, ಹಲಸಬಾಳು, ಹೆಬ್ಬಳ್ಳಿ, ಕಾಮೇನಹಳ್ಳಿಕಾವಲ್, ಚುರ್ಚಗುಡ್ಡಕಾವಲ್, ತೊಗರಿಹಂಕಲ್, ಗೊಣಕಲ್, ಮುತ್ತಿನಪುರ, ಗಾಳಿಪೂಜೆ, ಅತ್ತಿಗಿರಿ, ಸೂರಗುಪ್ಪೆ, ನಾಗೇನಹಳ್ಳಿ.
4	4-ಹಿರೇಕೊಳಲೆ	ದಾಸರಹಳ್ಳಿ, ಅರಸಿನಗುಪ್ಪೆ, ಅರಬಿದಕೂಲ್ ಎಸ್ಕೇಟ್, ಮಾವಿನಹಳ್ಳಿ, ತೋಟದಹಳ್ಳಿ, ಹೊಸಹಳ್ಳಿ, ಮೇಲಿನಹುಲುವತ್ತಿ, ಜಾಗರ, ಕೊಳಗಾವೆ, ಮಲಗಾರು, ಮೇಲುಗಿರಿ, ಇನಾಂ ದತ್ತಾತ್ರೇಯ ಪೀಠ, ದತ್ತಾತ್ರೇಯ ಪೀಠ, ಬಿಸಗ್ಗಿಮಠ, ಕೆಸವಿನಮನೆ, ಪಂಡರವಳ್ಳಿ, ಹಿರೇಕೊಳಲೆ, ಚಿಕ್ಕೊಳಲೆ.
5	5-ಬ್ಯಾರವಳ್ಳಿ	ಬ್ಯಾರವಳ್ಳಿ, ಬಗನೆಹೆದ್ದಾಳು, ಶಿರಗೂರು, ಬಾಗಮನೆ, ಮಾಕೋಡು, ಆವುತಿ, ದಾನಿಹಳ್ಳಿ, ಕರಗೂರು, ಮಸಗಲಿ, ತಳಿಹಳ್ಳಿ, ಇಳೆಹೊಳೆ, ಜಕ್ಕನಹಳ್ಳಿ, ಚನ್ನಗೊಂಡನಹಳ್ಳಿ.
6	6-ದೊಡ್ಡಮಾಗರವಳ್ಳಿ	ದೊಡ್ಡಮಾಗರವಳ್ಳಿ, ಹಳಿಯೂರು, ಬನ್ನೂರು, ಕೆಸವಿನಹಕ್ಕು, ದೋಣಗುಡಿಗಿ, ಬಸರವಳ್ಳಿ, ಬೆರಣಗೋಡು, ಬೆಟ್ಟದಮಳಲಿ, ಪುರ, ಅನಿಗನಹಳ್ಳಿ, ಐದಹಳ್ಳಿ, ಅರೆನೂರು, ಬೈಗೂರು, ಕೆರೆಮಕ್ಕಿ, ಹಂಗರವಳ್ಳಿ, ಹಾವರೆ, ದೇವರಹಳ್ಳಿ.
7	7-ಅಲ್ಲಂಪುರ	ಮತಾವರ ಗ್ರಾಮ ಮಾತ್ರ, ಅಲ್ಲಂಪುರ, ಅರಳಗುಪ್ಪೆ, ಕರಡಿಹಳ್ಳಿಕಾವಲ್, ಹುಳಿಯಾರಹಳ್ಳಿ, ಹುಕ್ಕುಂದ, ಇಂದಾವರ.
8	8-ಮೂಗ್ಗಿಹಳ್ಳಿ	ಮೂಗ್ಗಿಹಳ್ಳಿ, ದುಂಗರೆ, ಶಿರಗುಂದ, ದಂಬದಹಳ್ಳಿ, ಕದ್ರಿಮಿದ್ರಿ, ಕೆಸವಿನಮನೆ, ನಲ್ಲೂರು, ಗವನಹಳ್ಳಿ, ಚಿಕ್ಕಮಗಳೂರು(ಗ್ರಾ).
9	9-ಕರ್ತಿಕೆರೆ	ತೇಗೂರು ಗ್ರಾಮ ಮಾತ್ರ, ಕರ್ತಿಕೆರೆ, ಕುರುವಂಗಿ.
10	10-ಲಕ್ಶ್ಯಾ	ಬೀಕನಹಳ್ಳಿ, ಬೀಕನಹಳ್ಳಿ ಕಾವಲ್, ಹಿರೇಮಗಳೂರು (ಗ್ರಾಮಾಂತರ), ಹಂಪಾಪುರ, ಐನಹಳ್ಳಿ, ಲಕ್ಶ್ಯಾ, ಹಳ್ಳೆಲಕ್ಶ್ಯಾ, ದೇವರಹಳ್ಳಿ, ದಾಸರಹಳ್ಳಿ, ಗಾಣದಾಳು, ಕ್ಯಾತನಬೀಡು, ಕಣಿವೆಹಳ್ಳಿ, ಚಿಕ್ಕಗೌಜ, ಸಾದರಹಳ್ಳಿ.
11	11-ಬಿಳೇಕಲ್ಲಹಳ್ಳಿ	ಬಿಳೇಕಲ್ಲಹಳ್ಳಿ, ಉದ್ದೇಬೋರನಹಳ್ಳಿ, ತಡಬೇನಹಳ್ಳಿ, ಸರಪನಹಳ್ಳಿ, ಗುಂಗರಹಳ್ಳಿ, ಶ್ರೀನಿವಾಸಪುರ, ಕೆಂಕರೆ, ಹಂಚೀಹಳ್ಳಿ, ಜಕ್ಕೇರಿಕಾವಲ್, ಪಾದಮನೆ, ಚಿಂದನಹಳ್ಳಿಕಾವಲ್, ಹಿರೇಗೌಜ, ಕುರಿಚಿಕ್ಕನಹಳ್ಳಿ.

ಚಿಕ್ಕಮಗಳೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಕರಿಸಿದ್ದನಹಳ್ಳಿ, ಕೆಂಗೇನಹಳ್ಳಿ, ಕಾರೇಹಳ್ಳಿ, ಲಕ್ಕಮ್ಮನಹಳ್ಳಿ, ಕುನ್ನಾಳು, ಬಾಳೇನಹಳ್ಳಿ, ಶಿರಬಡಿಗಿ, ಬೀರನಹಳ್ಳಿ.
12	12-ಬೆಳವಾಡಿ	ಸಿಂದಿಗರೆ ಗ್ರಾಮ ಮಾತ್ರ, ಬೆಳವಾಡಿ, ಗೋವಿಂದಪುರ, ಯರೇಹಳ್ಳಿ, ಹೊಸಳ್ಳಿ, ನರಸೀಪುರ, ಕಲ್ಲಹಳ್ಳಿ, ಭಕ್ತರಹಳ್ಳಿ, ವಡ್ತರಹಳ್ಳಿ, ಕುರುಬರಬೂದಿಹಾಳ್, ಕೊಟ್ಟೇಗೇನಹಳ್ಳಿ, ಮಾಚೇನಹಳ್ಳಿ, ಕುರುಬರಹಳ್ಳಿ, ಸುಬ್ರಹ್ಮಣ್ಯನಹಳ್ಳಿ, ಶಂಕರನಹಳ್ಳಿ, ಸೇವಾಲಾಲ್‌ನಗರ.
13	13-ಕಳಸಾಪುರ	ಕಬ್ಬಿಗರಹಳ್ಳಿ, ಬೂಚೆನಹಳ್ಳಿಕಾವಲ್, ಕಳಸಾಪುರ, ಚಿಕ್ಕಕಳಸಾಪುರ, ಮಲ್ಲಮ್ಮನಹಳ್ಳಿ, ಕೌತಾಳು, ದೇವಗೊಂಡನಹಳ್ಳಿ, ಪಾಯಗೊಂಡನಹಳ್ಳಿ, ಸೂರಗೊಂಡನಹಳ್ಳಿ, ಈಶ್ವರಹಳ್ಳಿ, ಗಾಳಿಹಳ್ಳಿ, ಅಣ್ಣಿಂಡಡಿ, ಕಾಳೇನಹಳ್ಳಿ(ಬೇಚಾರಕ್).
14	14-ಮರ್ಲೆ	ಆರದಹಳ್ಳಿ, ಹೊಸಕೋಟೆ, ರಾಮನಹಳ್ಳಿ, ಮರ್ಲೆ, ನಾಗರಹಳ್ಳಿ, ಕಬ್ಬಿಗರೆ.
15	15-ಅಂಬಳೆ	ಅಂಬಳೆ, ಹೆಚ್ಚಿಗೇನಹಳ್ಳಿ, ಬಿಗ್ಗದೇವನಹಳ್ಳಿ, ಮುಗಳವಳ್ಳಿ, ಮಾಗಡಿ, ಮಳಲೂರು, ಹಳುವಳ್ಳಿ, ಹಾದಿಹಳ್ಳಿ, ಬಾಣಾವರ, ಗಂಜಲಗೋಡು, ಮತ್ತೀಕೆರೆ.
16	16-ವಸ್ತಾರೆ	ವಸ್ತಾರೆ, ಆಲದಗುಡ್ಡ, ತೊಂಡವಳ್ಳಿ, ಹುಲುವಲೆ, ನಂದಿಕೆರೆ, ಸಂಸೆ, ಬಸ್ಸಲ್, ನೆರಡಿ, ವಾಟೆಗನಹಳ್ಳಿ, ಹಚ್ಚಡಮನೆ, ವಾಜುವಳ್ಳಿ, ಕೆಳಗಣಿ, ಹಲಸುಮನೆ, ವಳಗೇರಹಳ್ಳಿ, ಅರೇನಹಳ್ಳಿ, ಬಿಗ್ಗನಹಳ್ಳಿ, ಮಾವಿನಕೆರೆ, ಕುಂದೂರು, ಬೂದನಿಕೆ, ತಿರುಗುಣ, ಬಿಲ್ಲೇನಹಳ್ಳಿ, ಕಂಚೇನಹಳ್ಳಿ, ತಗಡೂರು, ಬಿಕ್ಕೇಮನೆ, ಕಂಬೀಹಳ್ಳಿ.
17	17-ಆಣೂರು	ಕೂದುವಳ್ಳಿ, ಮಹಜಿದ್, ತಡಗಸೆ, ಚಿತ್ರವಳ್ಳಿ, ತೋರಣಮಾವು, ಗೌತಮೇಶ್ವರ, ಗುಡ್ಡೇನಹಳ್ಳಿ, ಶಿರವೊಳಲು, ಆಣೂರು, ಹೆಡದಾಳು, ಕೋಟೆವೂರು, ಕೋಡುವಳ್ಳಿ, ಬಸಗೋಡು, ಹಂಚರವಳ್ಳಿ, ಮೈಲಿಮನೆ, ಮೈಲಿಮನೆ ಎಸ್ಟೇಟ್, ಜೋಳದಾಳು.
18	18-ಆಲ್ಲೂರು	ಆಲ್ಲೂರು, ಹವ್ವಳ್ಳಿ, ಚಿಕ್ಕಮಾಗರವಳ್ಳಿ.
19	19-ಮಾಚಗೊಂಡನಹಳ್ಳಿ	ಸತ್ತಿಹಳ್ಳಿ, ಮಾಚಗೊಂಡನಹಳ್ಳಿ, ಯಲಗುಡಿಗಿ, ಕೆಳಗೂರು, ಬಾಳೆಹಳ್ಳಿ, ಹಾಂದಿ.
7- ಅಜ್ಜಂಪುರ ತಾಲ್ಲೂಕು ಪಂಚಾಯತಿ		
1	1-ಬುಕ್ಕಾಂಬುದಿ	ಬುಕ್ಕಾಂಬುದಿ, ಬರಮನಹಳ್ಳಿ, ಡಣಾಯಕಪುರ, ಕೊಪ್ಪದಹಳ್ಳಿ, ಜೋಡಿಜಯಪುರ, ಬಿಲ್ಲಹಳ್ಳಿ, ನಾಗಭೋಗನಹಳ್ಳಿ, ಹರಿಯನಹಳ್ಳಿ, ಕಣಬಗಟ್ಟೆ, ಮಾಕನಹಳ್ಳಿ, ಅತ್ತಿಗಟ್ಟೆ, ಬೂದಿಗುಪ್ಪೆ, ಕೆಂಚಾಪುರ.
2	2-ಭಕ್ತನಕಟ್ಟೆ	ಕಲ್ಲೇನಹಳ್ಳಿ, ರಂಗಾಪುರ, ಭಕ್ತನಕಟ್ಟೆ, ಗೀಜಿಕಟ್ಟೆ, ಚೀರನಹಳ್ಳಿ, ಮಸಣಕೆರೆ ಕಾವಲ್, ದಂದೂರು, ನಾಗೇನಹಳ್ಳಿ, ಹರಳಹಳ್ಳಿ, ಕಾರೇಹಳ್ಳಿ.
3	3-ಶಿವನಿ	ಶಿವನಿ, ಶಿವನಿ ಕಾವಲ್, ಅನುವನಹಳ್ಳಿ, ತಡಗ.
4	4-ಜಾವುರು	ಹಿರೇಕಾನವಂಗಲ, ಜಾವುರು, ಹೊಸಹಳ್ಳಿ, ತಿಮ್ಮಾಪುರ, ನಾರಾಣಾಪುರ, ಬಂಕನಕಟ್ಟೆ, ಚಿಕ್ಕನವಂಗಲ, ಜಲಧೀಹಳ್ಳಿ, ಲಕ್ಷ್ಮೀಸಾಗರ, ಶಿರಗಲಿಪುರ, ಗುಂಡಸಮುದ್ರ, ಸಿದ್ಧಾಪುರ.
5	5-ಗಡೀಹಳ್ಳಿ	ಗಡೀಹಳ್ಳಿ, ಅಸುಂಡಿ, ಶಿರಗನಹಳ್ಳಿ, ಅಣ್ಣಾಪುರ, ಕಲ್ಲಾಪುರ, ತ್ಯಾಗದಕಟ್ಟೆ, ಗಿರಿಯಾಪುರ, ಬಸವಾಪುರ, ಬೀರನಹಳ್ಳಿ, ತ್ಯಾರಜ್ಜನಹಳ್ಳಿ, ಚೀರನಹಳ್ಳಿ ಕಾವಲ್, ವೀರಾಪುರ, ಬಂಡೆ, ಬಾಣೂರು.

ಚಿಕ್ಕಮಗಳೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
6	6-ಸೊಲ್ಲಾಪುರ	ಹಣ್ಣಿ, ಹಣ್ಣಿ ಕಾವಲ್, ಗೆಜ್ಜುಗೊಂಡನಹಳ್ಳಿ, ಸೊಲ್ಲಾಪುರ, ಸೌತನಹಳ್ಳಿ, ಚಿಣ್ಣಾಪುರ, ಕಾರೇಹಳ್ಳಿ, ಮಾಳೇನಹಳ್ಳಿ, ಕಾಟಗನೇರೆ, ಗೌರಾಪುರ, ಹೆಬ್ಬೂರು, ಅಬ್ಬಿನಹೊಳಲು.
7	7-ಮುಗಳಿ	ಮುಗಳಿ, ಮೈಲನಹಳ್ಳಿ, ಗರುಗದಹಳ್ಳಿ, ತಮ್ಮಟದಹಳ್ಳಿ, ಬೇಗೂರು, ಗುಡ್ಡದಹಳ್ಳಿ, ಹೆಗ್ಗಡಹಳ್ಳಿ, ಅರಬಲ, ಭೂತನಹಳ್ಳಿ, ಮುದಿಗರೆ, ಶ್ರೀರಾಮಪುರ, ನಂದೀಪುರ.
8	8-ಸೊಕ್ಕೆ	ಸೊಕ್ಕೆ, ತಿಮ್ಮಾಪುರ, ರಂಗಾಪುರ, ಕಾರಣಘಟ್ಟ, ಪರ್ವತರಾಯನ ಕಾವಲ್, ಕಲ್ಲಶೆಟ್ಟಿಹಳ್ಳಿ, ದೊಡ್ಡಬೋಕಿಕೆರೆ, ಜೋಡಿಬೋಕಿಕೆರೆ, ಕೆ.ಗೊಲ್ಲರಹಳ್ಳಿ, ಬಸವನಹಳ್ಳಿ, ಶ್ಯಾನ ಭೋಗನಹಳ್ಳಿ, ವಡೇರಹಳ್ಳಿ, ಮಾಕನಹಳ್ಳಿ, ಗೊಂಡೇದಹಳ್ಳಿ, ಅತ್ತಿಮೊಗ್ಗ, ತಿಪ್ಪುಗೊಂಡನಹಳ್ಳಿ.
9	9-ಬಗ್ಗವಳ್ಳಿ	ಬಗ್ಗವಳ್ಳಿ, ಬಗ್ಗವಳ್ಳಿ ಕಾವಲ್, ಚನ್ನಾಪುರ, ಕುರಬರಹಳ್ಳಿ, ಬಸವಾಪುರ, ಮಲ್ಲೇನಹಳ್ಳಿ, ಕೊರಟೇಕೆರೆ, ವೀರಾಪುರ, ನಾಗವಂಗಲ, ಸೋಮೇನಹಳ್ಳಿ.
<b>8- ಕಡೂರು ತಾಲ್ಲೂಕು ಪಂಚಾಯತಿ</b>		
1	1-ಪಂಚನಹಳ್ಳಿ	ಪಂಚನಹಳ್ಳಿ, ರಾಮನಹಳ್ಳಿ, ತೂಬಿನಕೆರೆ, ತಿಮ್ಮಾಪುರ, ಬಿ. ಟಿ. ಮಲ್ಲೇನಹಳ್ಳಿ, ಬಿಟ್ಟೇನಹಳ್ಳಿ, ನಿಡುವಳ್ಳಿ, ಉಪ್ಪಿನಹಳ್ಳಿ.
2	2-ಕೆ. ಬಿದರೆ	ಕೆ. ಬಿದರೆ, ಶೆಟ್ಟಿಹಳ್ಳಿ, ಕಂಚುಗಲ್, ಬಿ. ಬಸವನಹಳ್ಳಿ, ಬಿ. ಮಲ್ಲೇನಹಳ್ಳಿ, ಬಿ. ಬೊಮ್ಮೇನಹಳ್ಳಿ, ಮುದ್ದೇನಹಳ್ಳಿ, ಲಲಿತಸಾಗರ, ಆಣೇಗರೆ, ಮುತ್ತಾಣೇಗರೆ, ಡಿ. ಹೊಸಹಳ್ಳಿ, ಗಂಗನಹಳ್ಳಿ, ಗರುಗದಹಳ್ಳಿ, ತಗ್ಗಿನಹಳ್ಳಿ ಕಾವಲು, ಕೆರೆಹಿಂದಿನ ಕಾವಲು, ಜಿ. ಬೊಮ್ಮೇನಹಳ್ಳಿ.
3	3-ಸಿಂಗಟಗೆರೆ	ಸಿಂಗಟಗೆರೆ, ಕಲ್ಲೇನಿಂಗನಹಳ್ಳಿ, ಹ್ಯಾರಲಘಟ್ಟ, ಪಟ್ಟದೇವರಹಳ್ಳಿ, ಮತ್ತೀಹಳ್ಳಿ, ಕಸುವಿನಹಳ್ಳಿ, ಎಸ್. ಬಸವನಹಳ್ಳಿ, ಎಸ್. ಮಾದಾಪುರ, ರಂಗಾಪುರ, ಸಿದ್ರಾಮನಹಳ್ಳಿ, ಕುಂದೂರು, ಎಂ. ಮಲ್ಲೇನಹಳ್ಳಿ, ದೇವರಹಳ್ಳಿ.
4	4-ಸೋಮನಹಳ್ಳಿ	ಸೋಮನಹಳ್ಳಿ, ಎಸ್. ಕೋಡಿಹಳ್ಳಿ, ಮಲ್ಲಾಘಟ್ಟ, ಲಕ್ಷ್ಮೀಪುರ, ವಿ. ಯರದಕೆರೆ, ಆಲಘಟ್ಟ, ಚಟ್ಟಹಳ್ಳಿ, ಹುಲಿಗೊಂದಿ.
5	5-ಕುಂಕಾನಾಡು	ವಕ್ಕಲಗೆರೆ, ಎಂ. ಕೋಡಿಹಳ್ಳಿ, ಚಿನಕರಿಹಳ್ಳಿ, ಜಿ. ಯರದಕೆರೆ, ಎಂ. ಜಕ್ಕನಹಳ್ಳಿ, ಹೋಚಿಹಳ್ಳಿ, ಮರವಂಜಿ, ಸೋಮನಹಳ್ಳಿ, ಕುಂಕಾನಾಡು, ವಡೇರಹಳ್ಳಿ, ಆಲದಹಳ್ಳಿ, ಕೆ. ಬಸವನಹಳ್ಳಿ, ಹೊನ್ನೇನಹಳ್ಳಿ, ಉಡುಗೆರೆ, ಗುಡ್ಡೇನಹಳ್ಳಿ, ಭೈರಗೊಂಡನಹಳ್ಳಿ.
6	6-ಯಗಟೆ	ಯಗಟೆ, ಭೂತನಗುಂದಿ, ಕೆರೆಮೇಲನಹಳ್ಳಿ, ವೈ.ಬಸವನಹಳ್ಳಿ, ಸೀತಾಪುರ, ಹರಿಸಮುದ್ರ, ಹನುಮನಹಳ್ಳಿ, ಪುರ, ರಾಂಪುರ, ಮೇರೆದೇವರಹಳ್ಳಿ, ಪಿ. ಕೋಡಿಹಳ್ಳಿ, ಹಿರೇಗರ್ಜಿ, ಪಿ.ಮಲ್ಲಾಪುರ, ನರಸೀಪುರ, ದೊಣ್ಣೇಕೋರನಹಳ್ಳಿ, ಅಣ್ಣಿಗರೆ, ಸಾಣೇಹಳ್ಳಿ, ವೈ.ಬಸವನಹಳ್ಳಿ, ಉಳಿಗರೆ, ಕೊತ್ತಿಗೆರೆ, ಮುಗಳಿಕಟ್ಟೆ.
7	7-ಯಳ್ಳಂಬಳಸೆ	ಗರ್ಜಿ, ಜಿ. ಬೈರಾಪುರ, ಜಿ. ಮಾದಾಪುರ, ಬಿಳುವಾಲ, ಬಿಳುವಾಲ ಕಾವಲು, ಚಂದ್ರಾಪುರ, ಭೂತನಹಳ್ಳಿ, ಮುದ್ದೇನಹಳ್ಳಿ, ಕುರುಬರಹಳ್ಳಿ, ಕಲ್ಲಾಪುರ, ಆಲದಹಳ್ಳಿ, ನಾಗಗೊಂಡನಹಳ್ಳಿ, ಯಳ್ಳಂಬಳಸೆ, ಚಿಕ್ಕನಾಯಕನಹಳ್ಳಿ, ವಿರಲಾಪುರ, ದೊಡ್ಡನಾಯ್ಕನಹಳ್ಳಿ, ಸಿರಿಯಪ್ಪನಹಳ್ಳಿ, ಬುಕ್ಕಮಲ್ಲನಹಳ್ಳಿ, ಯಳ್ಳಗೊಂಡನಹಳ್ಳಿ, ಖಂಡುಗದಹಳ್ಳಿ, ತಿಪ್ಪುಗೊಂಡನಹಳ್ಳಿ, ಚಿಕ್ಕಾಪುರ.
8	8-ಚೌಳಹಿರಿಯೂರು	ಚೌಳಹಿರಿಯೂರು, ಇ. ತಿಮ್ಮಾಪುರ, ಬನ್ನಿಹಟ್ಟಿ, ಜಮ್ಮಾಪುರ, ಕುಕ್ಕಸಮುದ್ರ ಕಾವಲ್, ಗಂಗನಹಳ್ಳಿ, ಕುರುಬರಹಳ್ಳಿ, ಕಲ್ಲೇರೆ, ಗುಮ್ಮನಹಳ್ಳಿ, ಹೆಚ್ ತಿಮ್ಮಾಪುರ, ಕಲ್ಲಹಳ್ಳಿ (ರಂಗಾಪುರ), ಅಂತರಘಟ್ಟ, ಸಿದ್ಧಗೊಂಡನಹಳ್ಳಿ, ಸಿದ್ರಾಪುರ, ಸಂಕ್ರಾಪುರ, ಸಿ. ದಾಸರಹಳ್ಳಿ, ಹೂಲಿಹಳ್ಳಿ, ಹಡಗಲು, <b>ತಮ್ಮಿಹಳ್ಳಿ.</b>

ಚಿಕ್ಕಮಗಳೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
9	9-ಬಾಸೂರು	ಆಡಿಗರೆ, ಬಿಸಲೆರೆ, ಅರೇಹಳ್ಳಿ, ಕಲ್ಲೇನಹಳ್ಳಿ, ಜಿ. ಜಕ್ಕನಹಳ್ಳಿ, ಮಾವಿನಹಳ್ಳಿ, ಬಾಸೂರು, ಬಾಸೂರು ಕಾವಲು, ಗೌಡನಕಟ್ಟೆಹಳ್ಳಿ, ವಪ್ಪುಣಸೆ, ಚಿಕ್ಕಬಾಸೂರು, ಚಿಕ್ಕಬಳ್ಳೇಕೆರೆ, ಗೆದ್ದೇಹಳ್ಳಿ, ಹನುಮನಹಳ್ಳಿ, ಹುರುಕನಹಳ್ಳಿ, ಗಡುಗನಹಳ್ಳಿ, ಕಳ್ಳಿಹೊಸಳ್ಳಿ, ಹಿರೇಬಳ್ಳೇಕೆರೆ.
10	10-ಹಿರೇನಲ್ಲೂರು	ಆಸಂದಿ, ಕೆ. ಚೋಮನಹಳ್ಳಿ, ಗಿರಿಯಾಪುರ, ಚಿಕ್ಕನಲ್ಲೂರು, ರೇವಣ್ಣನಹಳ್ಳಿ, ಹಿರೇನಲ್ಲೂರು, ನರಸೀಪುರ, ಮೇಲನಹಳ್ಳಿ, ಎಂ. ಚೋಮನಹಳ್ಳಿ, ಹಿರೇನಲ್ಲೂರು ಕಾವಲು, ಕೇದಿಗರೆ.
11	11-ಹುಲ್ಲೇಹಳ್ಳಿ	ಜೋಡಿತಿಮ್ಮಾಪುರ, ಬಿ.ಕಾರೇಹಳ್ಳಿ, ದೊಡ್ಡಪಟ್ಟಣ, ಗಾಳಿಹಳ್ಳಿ, ಹೋರಿ ತಿಮ್ಮನಹಳ್ಳಿ, ಹನುಮಾಪುರ, ಇಂಗ್ಲಾರನಹಳ್ಳಿ, ಹುಲ್ಲೇಹಳ್ಳಿ, ಯು. ಕೋಡಿಹಳ್ಳಿ, ಬೀರೂರು ಕಾವಲು, ಯರೇಹಳ್ಳಿ, ಉಳ್ಳಿನಾಗೂರು, ದೋಗಿಹಳ್ಳಿ, ಬ್ಯಾಗಡೇಹಳ್ಳಿ.
12	12-ಮಲ್ಲೇಶ್ವರ	ಕಾಮನಕೆರೆ, ಕೆ.ದಾಸರಹಳ್ಳಿ, ಬಂಟೆಗನಹಳ್ಳಿ, ಮರುಳನಹಳ್ಳಿ, ಮಲ್ಲೇಶ್ವರ, ತುರುವನಹಳ್ಳಿ, ಚೌಡಾಪುರ, ಮಲ್ಲಪ್ಪನಹಳ್ಳಿ, ಮಚ್ಚೇರಿ, ವೈ. ಮಾಲ್ಲಾಪುರ, ಸಾದರಹಳ್ಳಿ, ಮಲ್ಲಿದೇವಿಹಳ್ಳಿ, ಸೂರಾಪುರ, ಮಾಡಾಳು.
13	13-ಬಳ್ಳೇಕೆರೆ	ಚೀಲನಹಳ್ಳಿ, ಕಾರೇಹಳ್ಳಿ, ಕುರುಬರಹಳ್ಳಿ, ವಡೇರಹಳ್ಳಿ, ನಗದಿಯುತ ಕಾವಲು, ಬೀರನಹಳ್ಳಿ, ತಂಗಲಿ, ಚಿಕ್ಕತಂಗಲಿ, ಕಾನಗೊಂಡನಹಳ್ಳಿ, ಹರುವನಹಳ್ಳಿ, ಕೋಡಿಹಳ್ಳಿ, ಸೇವಾಪುರ, ಬಳ್ಳೇಕೆರೆ, ಬಂಜೇನಹಳ್ಳಿ, ಗೆದ್ದೇಹಳ್ಳಿ, ಕಡೂರಹಳ್ಳಿ, ಜಿ. ತಿಮ್ಮಾಪುರ, ದೊಂಬರಹಳ್ಳಿ.
14	14-ದೊಡ್ಡಪಟ್ಟಣಗರೆ	ಪಟ್ಟಣಗರೆ, ಚಿಕ್ಕಪಟ್ಟಣಗರೆ, ಕುರುಬಗರೆ, ಗೋಪಿಶೆಟ್ಟಿಹಳ್ಳಿ, ಅಂಗಾಜನಹಳ್ಳಿ, ಮರಡಿಹಳ್ಳಿ, ಸರಸ್ವತಿಪುರ, ಗೋವಿಂದಪುರ, ಚನ್ನೇನಹಳ್ಳಿ, ಕಂಸಾಗರ, ಕಾಚಾಪುರ, ಚನ್ನಾಪುರ, ಬಳ್ಳಿಗನೂರು, ಹೊಗರೇಹಳ್ಳಿ, ಆಲದಹಳ್ಳಿ, ಬಿ. ಕೋಡಿಹಳ್ಳಿ, ರಾಮನಹಳ್ಳಿ, ನಾಗದೇವನಹಳ್ಳಿ, ಬಿ. ಹೊಸಳ್ಳಿ, ಬೀರೂರು ಗ್ರಾಮಾಂತರ, ಹೂವಿನಹಳ್ಳಿ, ದೇವರಹಳ್ಳಿ, ಹಿರಿಯಂಗಳ, ಭಾಗಾಯ್ತು, ಚಿಕ್ಕಂಗಳ, ಲಿಂಗಾಪುರ, ಕನ್ನೇನಹಳ್ಳಿ, ಔತನಹಳ್ಳಿ, ಗೊಲ್ಲರಹಟ್ಟಿ, ಕರಿತಿಮ್ಮನಹಳ್ಳಿ.
15	15-ಎಮ್ಮೆದೊಡ್ಡಿ	ಬಿಸಲೇಹಳ್ಳಿ, ದೊಡ್ಡಬುಕ್ಕಸಾಗರ, ರಾಮನಹಳ್ಳಿ, ಬ್ರಹ್ಮಸಮುದ್ರ, ಕರಿಯನಹಳ್ಳಿ, ಚಿಕ್ಕಬುಕ್ಕಸಾಗರ, ಎಮ್ಮೆದೊಡ್ಡಿ, ಶಕುನಿಪುರ, ಹರಳಪಟ್ಟಣ, ಶ್ರೀರಾಂಪುರ (ಎಮ್ಮೆದೊಡ್ಡಿದಾಖಲೆ), ಪಾರ್ವತಿನಗರ(ಎಮ್ಮೆದೊಡ್ಡಿ ದಾಖಲೆ).
16	16-ಸಖರಾಯಪಟ್ಟಣ	ಸಖರಾಯಪಟ್ಟಣ, ಹಸ್ತಿನಾಪುರ, ನಾಗೇನಹಳ್ಳಿ, ಕಂಚುಗಾರನಹಳ್ಳಿ, ಹೊಸಹಳ್ಳಿ, ಅಗ್ರಹಾರ, ಚಟ್ಟಪಾಳ್ಯ, ಎಲ್.ಅಗ್ರಹಾರ, ಪಿಳ್ಳೇನಹಳ್ಳಿ, ಕಾಲುವೇಹಳ್ಳಿ, ಗಂಗಬಸವನಹಳ್ಳಿ, ಹೂಡಿಗರಹಳ್ಳಿ, ಬ್ಯಾಡರಹಳ್ಳಿ.
17	17-ಎಸ್. ಬಿದರೆ	ಹುಲಿಕೆರೆ, ಕೇತುಮಾರನಹಳ್ಳಿ, ಬೆರಟಗರೆ, ಸ್ವಾಮಿಕಟ್ಟೆ, ಬಾಣೂರು, ಗುಬ್ಬಿಹಳ್ಳಿ, ಮಂಜಿಹಳ್ಳಿ, ಚಂದ್ರಶೇಖರಪುರ (ಮುಸುವಿನಕಟ್ಟೆ), ಎಸ್. ಬಿದರೆ, ಜೋಡಿಲಿಂಗದಹಳ್ಳಿ, ಲಾಯಲಾಪುರ.
18	18-ಜಿಗಣೇಹಳ್ಳಿ	ಜೋಡಿಹೋಚಿಹಳ್ಳಿ, ಬ್ಯಾಲದಾಳು, ಜಿಗಣೇಹಳ್ಳಿ, ಪಂಚಹೊಸಹಳ್ಳಿ, ಆಲಪಟ್ಟಣ, ಕಾರೇಹಳ್ಳಿ, ಕಾವಲು, ಹೀಲಾಪುರ, ಯರೇಹಳ್ಳಿ, ನಾಗರಾಳು, ಕಬ್ಬಳ್ಳಿ, ಗೆದ್ದೇಹಳ್ಳಿ, ಕಂಬೇನಹಳ್ಳಿ, ಗುಂಡಸಾಗರ, ಮಂಗೇನಹಳ್ಳಿ.
19	19-ದೇವನೂರು	ದೇವನೂರು, ದೇವನೂರು ಕಾವಲು, ಶೇಣಬಿನಗೊಂದಿ, ಲಕ್ಷ್ಮೀಸಾಗರ, ಜಡಕನ ಕಟ್ಟೆ, ಹಳ್ಳದಹಳ್ಳಿ, ಬೋಳನಹಳ್ಳಿ, ಕಾಮೇನಹಳ್ಳಿ, ಹೊನ್ನೇನಹಳ್ಳಿ,

ಚಿಕ್ಕಮಗಳೂರು ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ನಿಡಘಟ್ಟ, ವಿರುಪನಹಳ್ಳಿ, ಹಳ್ಳಿಕೆರೆಕಾವಲು, ಐಗನಹಳ್ಳಿ, ಸಿದ್ದರಹಳ್ಳಿ, ಚಟ್ಟಹಳ್ಳಿ, ಟಿ. ಬಿ ಕಾವಲು.
20	20-ಮತಿಘಟ್ಟ	ಚಿಕ್ಕದೇವನೂರು, ಡಿ.ಕಾರೇಹಳ್ಳಿ, ಕುರುಬರಹಳ್ಳಿ, ಮಲ್ಲಪ್ಪನಹಳ್ಳಿ, ಎಸ್.ಬೋಮ್ಮೇನಹಳ್ಳಿ, ಮಾಚಗೊಂಡನಹಳ್ಳಿ, ತಿಪ್ಪಗೊಂಡನಹಳ್ಳಿ, ಮತಿಘಟ್ಟ, ಕುಪ್ಪಾಳು, ಕರಿಯನಹಳ್ಳಿ, ಲಕ್ಕೇನಹಳ್ಳಿ, ದೇವರಹಳ್ಳಿ, ಕರೆಸಂತೆ, ಬಾಣನಹಳ್ಳಿ, ಸಂತೆಕೆರೆಹಳ್ಳಿ, ಅಂಚೆಚೋಮನಹಳ್ಳಿ, ಮಲ್ಲಪ್ಪನಹಳ್ಳಿ, ಲಿಂಗಾಪುರ, ಲಕ್ಕಶೆಟ್ಟಿಹಳ್ಳಿ, ಸೇವಾನಗರ.
9-ಮೂಡಿಗೆರೆ ತಾಲ್ಲೂಕು ಪಂಚಾಯತಿ		
1	1-ಜಾವಳಿ	ಸುಂಕಸಾಲೆ, ಮಧುಗುಂಡಿ, ದುರ್ಗದಹಳ್ಳಿ, ಬಲಿಗೆ, ಹಲಗಡಕವಸ್ತೇಟ್, ಅರಮನೆತಲಗೂರು, ಅಬ್ಬಗುಡಿಗವಸ್ತೇಟ್, ಬಿಳಗಲಿ, ಮಾಲಿಗನಾಡು, ಜಾವಳಿ, ಮೇಗೂರು, ಕೆಳಗೂರು, ಕೆಳಗೂರುವಸ್ತೇಟ್, ಅಲೆಖಾನ್ ಎಸ್ತೇಟ್, ತರುವೆ, ಬಿನ್ನಡಿ, ಅತ್ತಿಗೆರೆ.
2	2-ನಿಡುವಾಳೆ	ನಿಡುವಾಳೆ, ಮರ್ಕಲ್, ಕೂವೆ, ಕಲ್ಮನೆ, ಹಾದಿಓಣಿ, ಕೊರಡತಲಗೂರು, ಬಾಳೂರು, ಬಾಳುರುವಸ್ತೇಟ್.
3	3-ಬಣಕಲ್	ಬಣಕಲ್, ಕೂಡಹಳ್ಳಿ, ಹೆಗ್ಗುಡ್ಲು, ಫಲ್ಲುಣಿ, ಬಂಕೇನಹಳ್ಳಿ, ಬಗ್ಗಸಗೋಡು, ಬಿ.ಹೊಸಹಳ್ಳಿ, ಕನ್ನಗೆರೆ, ಕುಂದೂರು, ದರ್ಶನ.
4	4-ಬಿಳಗುಳ	ಹೆಸಗಲ್, ಬಿಳಗುಳ, ಕೊಲ್ಲಿಬೈಲು, ನಡುವಿನಮಡ್ಕಲ್, ಕರಡಗೋಡು, ಕಡುವಳ್ಳಿ, ಕಡಮಡ್ಕಲ್, ತತ್ತ್ಯೋಳ, ನಂದೀಪುರ, ಇಂದ್ರವಳ್ಳಿ, ಮಾಲಹಳ್ಳಿ, ಕೋಳಗೋಡು, ಸಂಗಮಾಪುರ, ಗಬ್ಬಳ್ಳಿ, ಗೌತುವಳ್ಳಿ, ಚಟ್ಟನಹಳ್ಳಿ, ಪುರ, ಬೋಮ್ಮೇನಹಳ್ಳಿ.
5	5-ಮೂಡಿಗೆರೆ ಗ್ರಾಮಾಂತರ (ಕಸಬ)	ಮೂಡಿಗೆರೆ ಗ್ರಾಮಾಂತರ, ಮುತ್ತಿಗೆಪುರ, ಕೆಲ್ಲೂರು, ಬೀಜುವಳ್ಳಿ, ಹಳಸೆ, ಲೋಕವಳ್ಳಿ, ಲೋಕವಳ್ಳಿ ಎಸ್ತೇಟ್, ಕುನ್ನಹಳ್ಳಿ, ಮಾಕೋನಹಳ್ಳಿ, ಮೂಡಸನಿ, ಕಾರಬೈಲ್, ಘಟ್ಟದಹಳ್ಳಿ, ಕನ್ನಾಪುರ.
6	6-ಬಿದರಹಳ್ಳಿ	ತ್ರಿಪುರ, ಪಟ್ಟದೂರು, ಬಕ್ಕಿ, ಕೊಟ್ಟಕೆರೆ, ಹೆಸಗೋಡು, ಮೂಲರಹಳ್ಳಿ, ಗುತ್ತಿ, ಕೋಗಿಲೆ, ಬಾರಿಮಲ್ಕಿ ಎಸ್ತೇಟ್, ಬೆಟ್ಟಗೆರೆ, ಕೋಳೂರು, ಹಳಿಕೆ, ಹ್ಯಾರಗುಡ್ಡೆ, ಜಿಸನ, ಬಿದರಹಳ್ಳಿ, ಹನುಮನಹಳ್ಳಿ, ಕಂಜಿಗೆ, ಕಂಜಿಗೆಎಸ್ತೇಟ್, ಗುಡ್ಡದ ಎಸ್ತೇಟ್, ಹಳೇಕೋಟೆ.
7	7-ದಾರದಹಳ್ಳಿ	ದಾರದಹಳ್ಳಿ, ಕಡಿದಾಳು, ಕಸವಳಲು ಎಸ್ತೇಟ್, ಜೋಗಣ್ಣನಕೆರೆ, ಊರುಬಗೆ, ಹೊಸಕೆರೆ, ಬೈರಾಪುರ, ಬೈರಾಪುರ ಎಸ್ತೇಟ್, ಗೌಡಹಳ್ಳಿ, ಹೆಮ್ಮದಿ, ಬೈದುವಳ್ಳಿ, ಬೈದುವಳ್ಳಿಎಸ್ತೇಟ್, ಹಳೇಕೆರೆ, ಯು.ಹೊಸಹಳ್ಳಿ, ಮೇಕನಗದ್ದೆ.
8	8-ಚಿನ್ನಿಗ	ಚಿನ್ನಿಗ, ಹೊಯ್ಸಳಲು, ನಿಡಗೋಡು, ಅಣಜೂರು, ಚಂದ್ರಾಪುರ, ಹಂತೂರು, ಅಂಗಡಿ, ಕಣಜೂರು, ಕಣಜೂರು ಎಸ್ತೇಟ್, ಹಳೇಕೆರೆ ಎಸ್ತೇಟ್, ಉಗ್ಗೇಹಳ್ಳಿ, ಹಾರ್ಮಕ್ಕಿ, ಕನ್ನೇಹಳ್ಳಿ, ದೇವವೃಂದ, ಕಿರುಗುಂದ, ಉದುಸೆ, ಚಕ್ಕುಡಿಗ, ಹೆಗ್ಗರವಳ್ಳಿ, ಬೆಟ್ಟದಮನೆ.
9	9-ಗೋಣಿಬೀಡು	ಗೋಣಿಬೀಡು, ಕಮ್ಮರಗೋಡು, ಜಿ.ಹನುಮನಹಳ್ಳಿ, ಜಿ.ಹೊಸಹಳ್ಳಿ, ಚಿಮ್ಮಟಗೆರೆ, ಹಿರೆಶಿಗರ, ಜಿ.ಅಗ್ರಹಾರ.

(ಕೆ.ಆರ್.ರುದ್ರಪ್ಪ)

ನಿರ್ದೇಶಕರು(ಪಂ.ರಾಜ್ ) ಮತ್ತು  
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ  
ಹಾಗೂ ಸದಸ್ಯ ಕಾರ್ಯದರ್ಶಿ,  
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.





ಕರ್ನಾಟಕ ಸರ್ಕಾರ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ

ನಂ.204, 2ನೇ ಮಹಡಿ, 3ನೇ ಗೇಟ್,

ಬಹುಮಹಡಿಗಳ ಕಟ್ಟಡ,

ಬೆಂಗಳೂರು-56001

ಸಂಖ್ಯೆ: ಕಪಂರಾಸೀನಿಆ/18/ಸೀನಿಆ/2022

ದಿನಾಂಕ:02-01-2023

## ಪ್ರಕಟಣೆ

**ಚಾಮರಾಜನಗರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು **ಚಾಮರಾಜನಗರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.**

**ಚಾಮರಾಜನಗರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 83 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.**

**ಚಾಮರಾಜನಗರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ.** ಆಕ್ಷೇಪಣೆಗಳನ್ನು ಆನ್ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

**(ಅ) ಆನ್ ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "https://rdpr.karnataka.gov.in/rdc/public/" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ..

3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001

### ಕೋಷ್ಟಕ 'ಅ'

ಚಾಮರಾಜನಗರ ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ಯಳ್ಳಂದೂರು	9
2	ಕೊಳ್ಳೇಗಾಲ	13
3	ಹನೂರು	17
4	ಗುಂಡ್ಲುಪೇಟೆ	20
5	ಚಾಮರಾಜನಗರ	24
ಒಟ್ಟು		83

## ಕೋಷ್ಠಕ 'ಆ'

ಚಾಮರಾಜನಗರ ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1-ಚಾಮರಾಜನಗರ ತಾಲ್ಲೂಕು ಪಂಚಾಯತಿ</b>		
1	1-ಜನ್ನೂರು	ನವಿಲೂರು, ಬೆರಣಿಮಲ್ಲಯ್ಯನಕಟ್ಟೆಹುಂಡಿ, ಗಣಗನೂರು, ಗಣಗನೂರುಪುರ, ಹಳ್ಳಿಕೆರೆಹುಂಡಿ, ಸೊತ್ತನಹುಂಡಿ, ಗೊದ್ದಲಹುಂಡಿ, ಆಲೂರು, ಆಲಸಿಕಟ್ಟೆಹುಂಡಿ, ಜನ್ನೂರು, ಜನ್ನೂರುಹೊಸೂರು.
2	2-ಉಮ್ಮತ್ತೂರು	ಉಮ್ಮತ್ತೂರು, ಕೋಣನಹುಂಡಿ, ಬಾಗಳಿ, ಲಿಂಗಣಾಪುರ, ದೇಮಹಳ್ಳಿ, ದೇಮಹಳ್ಳಿಮೋಳೆ, ಹೆಬಚಹಳ್ಳಿ, ಅಂಕನಶೆಟ್ಟಿಮೋಳೆ, ಮೂಡಲ ಅಗ್ರಹಾರ.
3	3-ಸಂತೇಮರಹಳ್ಳಿ	ಸಂತೇಮರಹಳ್ಳಿ, ಸಂತೇಮರಹಳ್ಳಿಮೋಳೆ, ದೇಶವಳ್ಳಿ, ಹೆಗ್ಗವಾಡಿಪುರ, ತೆಳ್ಳನೂರು, ಕಾವುದವಾಡಿ, ಬಸವಟ್ಟಿ, ಕಮರವಾಡಿ, ಬಾಣಹಳ್ಳಿ.
4	4-ಮಂಗಲ	ಮಂಗಲ, ಮಂಗಲದಹೊಸೂರು, ಹುಲ್ಲೇಪುರ, ಯಡಿಯೂರು, ಮಹಂತಾಳಪುರ, ಮಾದಾಪುರ, ಮಸಗಾಪುರ, ಹಂಡಕಳ್ಳಿ, ಹಂಡಕಳ್ಳಿಮೋಳೆ, ಮಂಗಲ, ಮಂಗಲದಹೊಸೂರು, ಹುಲ್ಲೇಪುರ, ಯಡಿಯೂರು, ಮಹಂತಾಳಪುರ, ಮಾದಾಪುರ, ಮಸಗಾಪುರ.
5	5-ಮರಿಯಾಲ	ಬೇಡರಪುರ, ಕಟ್ಟೇಪುರ, ಸೋಮಸಮುದ್ರ, ಬದನಗುಪ್ಪೆ, ಮೇಲಾಜಿಪುರ, ಮರಿಯಾಲ, ಮರಿಯಾಲದಹುಂಡಿ, ಗಂಗವಾಡಿ, ಭೋಗಾಪುರ, ಕೆಲ್ಲಂಬಳ್ಳಿ, ಕಲ್ಲಹಳ್ಳಿ, ಕೆ.ಬಸವನಪುರ.
6	6-ಕುದೇರು	ಕುದೇರು, ಬಡಗಲಮೋಳೆ, ತೆಂಕಲಮೋಳೆ, ಯಾಲಕ್ಕೂರು, ಹೆಗ್ಗವಾಡಿ, ಸಪ್ಪಯ್ಯನಪುರ, ಕಾಡಹಳ್ಳಿ, ಹನಹಳ್ಳಿ, ಕೆ.ಮೂಕಹಳ್ಳಿ, ಪುಟ್ಟೇಗೌಡನಹುಂಡಿ, ಕಸ್ತೂರು, ಹೊನ್ನೇಗೌಡನಹುಂಡಿ, ಕಿರಗಸೂರು.
7	7-ಆಲೂರು	ಆಲೂರು, ಸರಗೂರು, ಸರಗೂರುಮೋಳೆ, ಹುರುಳಿನಂಜನಪುರ, ಬಸಪ್ಪನಪಾಳ್ಯ, ಮಲ್ಲಪುರ, ಹೊಸಹಳ್ಳಿ, ವಗರಪುರ, ಕೂಡೂರು, ದೊಡ್ಡರಾಯಪೇಟೆ, ಚಾನಗರ ಗ್ರಾ, ಜಾಲಹಳ್ಳಿಹುಂಡಿ ಹೊಸಬಡಾವಣೆ, ಮೂಡುಮೋಳೆ, ಬೂದಿತಿಟ್ಟು, ಹೊಸಹಳ್ಳಿ.
8	8-ಜ್ಯೋತಿಗೌಡನಪುರ	ಕಾಗಲವಾಡಿ, ಕಾಗಲವಾಡಿಮೋಳೆ, ನಂಜರಾಜಪುರ, ರೇಚಂಬಳ್ಳಿ, ಹನುಮನಪುರ, ಅಮ್ಮನಪುರ, ಜ್ಯೋತಿಗೌಡನಪುರ, ಕರಳಮೋಳೆ, ನಲ್ಲೂರು, ನಲ್ಲೂರುಮೋಳೆ, ಹೊಂಡರಬಾಳು.
9	9-ದೊಡ್ಡಮೋಳೆ	ಚಂದಕವಾಡಿ, ಬಸವನಪುರ, ಕೋಡಿಮೋಳೆ, ಹಂಚಿತಾಳಪುರ, ದೊಡ್ಡಮೋಳೆ, ಬ್ಯಾಡಮೂಡು, ದೊಳ್ಳಿಪುರ.
10	10-ನಾಗವಳ್ಳಿ	ನಾಗವಳ್ಳಿ, ಪುಟ್ಟನಪುರ, ಕೊಕ್ಕನಹಳ್ಳಿ, ಹೆಬ್ಬಸೂರು, ಅಯ್ಯನಪುರ, ದಡದಹಳ್ಳಿ, ಮಲ್ಲೇದೇವನಹಳ್ಳಿ, ಹಿತ್ತಲಗುಡ್ಡ, ಕರಡಿಹಳ್ಳಿ, ಅರಳೇಪುರ, ದೇವರಾಜಪುರ.
11	11-ಹರದನಹಳ್ಳಿ	ಹರದನಹಳ್ಳಿ, ತಾವರೆಕಟ್ಟೆಮೋಳೆ, ಬಂಡಿಗರೆ, ಬಸವಪುರ.
12	12-ಪುಣಜನೂರು	ಅಟ್ಟುಗುಳಿಪುರ, ಹರದನಹಳ್ಳಿ ಜಿಲ್ಲಾ ಅರಣ್ಯ, ಶ್ರೀರಂಗಪುರ, ಹೊಂಗಲವಾಡಿ, ಕುಳ್ಳೂರು, ಹರದನಹಳ್ಳಿ ಜಿಲ್ಲಾ ಅರಣ್ಯ-2, ಸಿದ್ಧಯ್ಯನಪುರ (ದಾ), ಕುಂಭೇಶ್ವರ ಕಾಲೋನಿ, ಕಾಳಿಕಾಂಭ ಕಾಲೋನಿ, ಕಾನಿಕರೆ, ಪುಣಜನೂರು, ರಂಗಸಂದ್ರ, ಬಾನವಾಡಿ, ಹೊಸಬೀಡು, ಕೋಳಿಪಾಳ್ಯ, ಬೇಡಗುಳಿ, ಮೂಕನಪಾಳ್ಯ, ಮುನೇಶ್ವರ ಕಾಲೋನಿ, ಮೂಡಹಳ್ಳಿ, ಮೂಡಹಳ್ಳಿಕಾಲೋನಿ, ಹೊನ್ನೇಗೌಡನಹಳ್ಳಿ, ಎಲಚೇಗೌಡನಹಳ್ಳಿ, ಪುಣಜನೂರು ರಾಜ್ಯ ಅರಣ್ಯ, ಚಾಮರಾಜನಗರ ರಾಜ್ಯ ಅರಣ್ಯ.
13	13-ವೆಂಕಟಯ್ಯನಛತ್ರ	ವೆಂಕಟಯ್ಯನಛತ್ರ, ವೆಂಕಟಯ್ಯನಛತ್ರಹೊಸೂರು, ಅಂಕನಶೆಟ್ಟಿಪುರ, ಬಿಸಲವಾಡಿ, ಕೋಡಿಉಗನ, ಬೇವಿನತಾಳಪುರ, ಬಸ್ತೇಪುರ, ಬೊಮ್ಮನಹಳ್ಳಿ, ಚಂದುಕಟ್ಟೆಮೋಳೆ, ಬಂದಿಗೌಡನಹಳ್ಳಿ, ಬಿ.ಜಿ.ಕಾಲೋನಿ.
14	14-ಅಮಚವಾಡಿ	ಅಮಚವಾಡಿ, ಹಾಗಲಬೆಲೆ, ಕೊಟಗನಹಳ್ಳಿ, ಹೊನ್ನಹಳ್ಳಿ, ಚನ್ನಪ್ಪನಪುರ, ಲಕ್ಷ್ಮೀಪುರ, ಸಿದ್ಧಲಿಂಗನಪುರ, ಎಲಚಗರೆ, ವಡ್ಡಲ್ ಪುರ, ವಡ್ಡಲ್ ಪುರದಹುಂಡಿ.
15	15-ಅರಕಲವಾಡಿ	ಯರಗನಹಳ್ಳಿ, ಮಾದಲವಾಡಿ, ಅಚ್ಚಟ್ಟಿಪುರ, ವಡ್ಡರಹಳ್ಳಿ, ಯಣಗುಂಬ, ಸಿಂಡಯ್ಯನಪುರ, ಅರಕಲವಾಡಿ, ಲಿಂಗನಪುರ, ಚೌಡಹಳ್ಳಿ, ಮಂಚಗುಂಡಿಪುರ, ಮೂಡಲಹೊಸಹಳ್ಳಿ, ಕೂತನಪುರ, ನರಸಮಂಗಲ, ಬೊಕ್ಕೇಪುರ, ನಿಜಲಿಂಗನಪುರ.
16	16-ಯಾನಗಹಳ್ಳಿ	ಕೊತ್ತಲವಾಡಿ, ಸಾಣೇಗಾಲ, ಕುಂಬಾರಗುಂಡಿ, ಉಗನೇದಹುಂಡಿ, ಕಟ್ಟವಾಡಿ, ಮಡುವಿನಬೀಡು, ದೇವಲಾಪುರ, ಯಾನಗಹಳ್ಳಿ, ಮೇಲೂರು, ಕಿಲಗರೆ.

ಚಾಮರಾಜನಗರ ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
17	17-ನಂಜೇದೇವನಪುರ	ಉಡಿಗಾಲ, ಚಿಕ್ಕಕೆಂಪಿಹುಂಡಿ, ಹಂಗರೇಪುರ, ಬಡಗಲಪುರ, ಹರಗನಪುರ, ಶಿವಪುರ, ಕಡುವಿನಕಟ್ಟೆಹುಂಡಿ, ನಂಜೇದೇವನಪುರ, ವೀರನಪುರ, ತಮ್ಮಡಹಳ್ಳಿ, ಕಗ್ಗಲೇಪುರ.
18	18-ಹೆಗ್ಗೋರಾರ	ಹೆಗ್ಗೋರಾರ, ಮುತ್ತಿಗೆ, ಪಣ್ಯದಹುಂಡಿ, ಬೆಂಡರವಾಡಿ, ಮೇಗಲಹುಂಡಿ, ಬಿ.ಮಲ್ಲಯ್ಯನಪುರ ಕಾಳನಹುಂಡಿ, ಸೋಮನಪುರ, ಮಲ್ಲಯ್ಯನಪುರ, ಉತ್ತವಳ್ಳಿ, ಯಡಪುರ, ಮನಗನಹಳ್ಳಿ, ಮನಚನಹಳ್ಳಿ.
19	19-ಹರವೆ	ಹರವೆ, ಗೋವಿಂದವಾಡಿ (ಕಲ್ಪುರ), ಹಳೇಪುರ (ದಾ), ದೇಶೀಗೌಡನಪುರ (ದಾ), ಮುಕ್ಕಡಹಳ್ಳಿ, ಕೆರೆಹಳ್ಳಿ, ಭುಜಗನಪುರ, ಶ್ರೀರಾಂಪುರ, ಸಣ್ಣೇಗೌಡನಹುಂಡಿ, ಹೆಗ್ಗವಾಡಿ.
20	20-ಸಾಗಡೆ	ಸಾಗಡೆ, ಕಂಚಹಳ್ಳಿ, ಕುಮಚಹಳ್ಳಿ, ಕೆಂಗಾಕಿ, ಬೆಟ್ಟದಪುರ, ಕೂಟೇಗೌಡನಹುಂಡಿ, ಮೂಡ್ವಾಕೂಡು, ಕೇತಹಳ್ಳಿ.
21	21-ಮಲೆಯೂರು	ಮಲೆಯೂರು, ಪಡ್ವಾಕೂಡು ಹೊಸಹಳ್ಳಿ, ಕುಲಗಾಣ, ಹಿರೇಬೇಗೂರು, ಚಿಕ್ಕಬೇಗೂರು, ಕೆಬ್ಬೇಪುರ, ಅರಳೀಕಟ್ಟೆ, ಕಿಳಲೇಪುರ, ನಂಜಹಳ್ಳಿ, ಕೇತನಪುರ.
22	22-ಇರಸವಾಡಿ	ಚಾಟೇಪುರ, ಹೆಚ್.ಮೂಕಹಳ್ಳಿ, ಇರಸವಾಡಿ, ಸುತ್ತೂರು, ಗಂಗವಾಡಿ, ಬೂದಂಬಳ್ಳಿ, ಬೂದಂಬಳ್ಳಿಮೋಳೆ.
23	23-ಹೊಂಗನೂರು	ಹೊಂಗನೂರು, ಹೊಸಪುರ, ಮೇಲ್ಮಾಳ, ಮುರಟೆಪಾಳ್ಯ, ಬೆಲ್ಲತ್ತ, ಶನಿವಾರಮುಂಟೆ, ಮಸಣಾಪುರ, ಕಳ್ಳೇಪುರ, ಬೆಟ್ಟಹಳ್ಳಿ, ತಿಮ್ಮೇಗೌಡನಪಾಳ್ಯ.
24	24-ಕೆಂಪನಪುರ	ಕೆಂಪನಪುರ, ಚುಂಗಡಿಪುರ, ಹೊಸಮೋಳೆ, ನಡುಕಲಮೋಳೆ, ಕಣ್ಣೇಗಾಲ, ಸಿಂಗನಪುರ, ಗೂಳಿಪುರ, ಕೋಟಂಬಳ್ಳಿ, ಹೊಮ್ಮ.
2- ಗುಂಡ್ಲುಪೇಟೆ ತಾಲ್ಲೂಕು ಪಂಚಾಯತಿ		
1	1-ಬೇಗೂರು	ಬೇಗೂರು, ಬೆಳಚಲವಾಡಿ, ಕಾಳನಹುಂಡಿ, ಅರೇಪುರ, ತೊಂಡವಾಡಿ.
2	2-ಹೊರಯಾಲ	ಹೊರಯಾಲ, ಹಿರೀಕಾಟಿ, ರಂಗೂಪುರ(ದಾ), ದೊಡ್ಡಹುಂಡಿ(ದಾ), ಚಿಕ್ಕಹುಂಡಿ(ದಾ) ಯಡವನಹಳ್ಳಿ, ಚನ್ನವಡೆಯನಪುರ(ದಾ), ಹೊಣಕನಪುರ(ದಾ), ನಾಗರತ್ನಮ್ಮ ಕಾಲೋನಿ(ದಾ), ಶ್ರೀರಾಂಪುರ ಕಾಲೋನಿ(ದಾ), ಶ್ರೀಕಂಠಪುರ(ದಾ), ಪಿ.ಸಿ.ವರ್ಗಿಸ್ ಕಾಲೋನಿ(ದಾ), ಚಿಕ್ಕಾಟಿ, ಹೊಸಪುರ.
3	3-ರಾಘವಾಪುರ	ರಾಘವಾಪುರ, ಹಸಗೂಲಿ, ತಗ್ಗಲೂರು ಬೆಟ್ಟದ ಮಾದಹಳ್ಳಿ, ಕೋಟಕೆರೆ, ಭೋಗಯ್ಯನಹುಂಡಿ(ದಾ), ಕುರುಬರಹುಂಡಿ(ದಾ).
4	4-ಬರಗಿ	ಬರಗಿ, ಹೊಂಗಹಳ್ಳಿ, ಮಸಹಳ್ಳಿ, ಮೂಖಹಳ್ಳಿ, ಮಡಹಳ್ಳಿ, ಹುಲಸಗುಂದಿ, ಹೊನ್ನಶೆಟ್ಟರಹುಂಡಿ(ದಾ), ವಿಜಯಪುರ, ದುಂದಾಸನಪುರ(ಬೇ), ಮುಂಟೇಪುರ, ಮುಂಟೇಪುರಕಾಲೋನಿ(ದಾ), ನಾಗಪಟ್ಟಣ(ದಾ), ತೆಂಕಲಹುಂಡಿ(ದಾ), ಉತ್ತಗೇರಿಹುಂಡಿ(ದಾ).
5	5-ಕೂತನೂರು	ಕೂತನೂರು, ಮಲ್ಲಯ್ಯನಪುರ(ದಾ), ಭೀಮನಭೇಡು.
6	6-ಬೇರಂಬಾಡಿ	ಬೇರಂಬಾಡಿ, ಬೇರಂಬಾಡಿ ಕಾಲೋನಿ, ಬೇರಂಬಾಡಿ ರಾಜ್ಯ ಅರಣ್ಯ, ಬೇರಂಬಾಡಿ ಜಿಲ್ಲೆ ಅರಣ್ಯ, ಲಕ್ಕಿಪುರ, ಲಕ್ಕಿಪುರ ಕಾಲೋನಿ, (ದಾ), ಮದ್ದಯ್ಯನಹುಂಡಿ(ದಾ), ಬಾಚನಹಳ್ಳಿ, ಬಾಚನಹಳ್ಳಿ ಕಾಲೋನಿ, ಬೀಚನಹಳ್ಳಿ(ದಾ), ಬೀಚನಹಳ್ಳಿ ಕಾಲೋನಿ(ದಾ), ಮದ್ದೂರು, ಮದ್ದೂರು ಕಾಲೋನಿ(ದಾ), ಚನ್ನಮಲ್ಲಿಪುರ, ಕಗ್ಗದಹುಂಡಿ(ದಾ), ನವಿಲುಗುಂದಿ(ದಾ), ಅಂಬೇಡ್ಕರ್ ಕಾಲೋನಿ(ದಾ), ಆಲತ್ತೂರು, ಸಿದ್ಧಯ್ಯನಪುರ ಕಾಲೋನಿ, ದೇಶಿಪುರ, ಮಂಚಹಳ್ಳಿ, ಸಾವುಕನಹಳ್ಳಿ, ಶೆಟ್ಟಹಳ್ಳಿ(ದಾ).
7	7-ನಿಟ್ಟೆ	ನಿಟ್ಟೆ, ಕಮರಹಳ್ಳಿ, ಹಾಲಹಳ್ಳಿ, ತೊರವಳ್ಳಿ, ಬೊಗ್ಗನಪುರ, ರಂಗನಾಥಪುರ(ದಾ), ಶೀಗವಾಡಿ, ಮರಳಾಪುರ(ದಾ).
8	8-ಸೋಮಹಳ್ಳಿ	ಸೋಮಹಳ್ಳಿ, ಬಲ್ಲಹಳ್ಳಿ, ಮಾದಪಟ್ಟಣ, ಪರ್ವತನಪುರ, ಹಮೀರ ಹೊಸಹಳ್ಳಿ, ದಡದಹಳ್ಳಿ, ಕೊಡಗಾಪುರ, ಅಗತಗೌಡನಹಳ್ಳಿ, ಹೊಣಕನಪುರ, ಬೆಂಡಗಳ್ಳಿ.

ಚಾಮರಾಜನಗರ ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಹಕ್ಕಲಪುರ, ಹುಣಸಿನಪುರ, ಹೆಗ್ಗಡಹಳ್ಳಿ, ಗರಗನಹಳ್ಳಿ, ಚಿಕ್ಕಣಪುರ, ಹಳ್ಳದಮಾದಹಳ್ಳಿ.
9	9-ಕಬ್ಬಹಳ್ಳಿ	ಕಬ್ಬಹಳ್ಳಿ, ಸಂಪಿಗೆಪುರ, ಕಲ್ಲಹಳ್ಳಿ, ಹಳ್ಳದಪುರ, ಹಂಚಿಪುರ, ಪಡಗೂರು, ಮೂಡಗೂರು, ಪರಮಾಪುರ, ಹೂರದಹಳ್ಳಿ, ಶ್ಯಾನಾಡಹಳ್ಳಿ.
10	10-ತೆರಕಣಾಂಬಿ	ತೆರಕಣಾಂಬಿ, ತೆರಕಣಾಂಬಿಹುಂಡಿ(ದಾ), ಬೇಲುಗುಪ್ಪೆ, ಶೀಲವಂತಪುರ, ಸೋಮನಪುರ, ಸೋಮನಪುರ ಕಾಲೋನಿ, ದೇವಾಪುರ, ಹುಲ್ಲಾಣ, ಮಾಯನಾಯ್ಕನಪುರ(ಬೇ), ತೋಡಿಪುರ, ಮಾರಿಹೊಸಹಳ್ಳಿ(ಬೇ), ಹುತ್ತೂರು.
11	11-ಕುಂದಕೆರೆ	ಬೊಮ್ಮನಹಳ್ಳಿ, ಕುಂದಕೆರೆ, ಕಡಬೂರು, ರಾಮಯ್ಯನಪುರ, ಕೆಂಗವಾಡಿ, ಹಾಲವಾಡಿ(ಬೇ), ಕುರುಬರಹುಂಡಿ(ದಾ), ಉಪಕಾರ ಕಾಲೋನಿ(ದಾ), ಉಪಕಾರ, ವಡ್ಡಗರೆ, ಚಿರಕನಹಳ್ಳಿ, ಕರಕಲಮಾದಹಳ್ಳಿ, ದಾರಿಬೇಗೂರು, ಯಿರಿಯೂರು, ಹೆಗ್ಗವಾಡಿ.
12	12-ಬೊಮ್ಮಲಾಪುರ	ಬೊಮ್ಮಲಾಪುರ, ಅಂಕಹಳ್ಳಿ, ವಡಯನಪುರ, ವಡಯನಪುರ ಅಮಾನಿ, ಮೈದನಹಳ್ಳಿ(ಬೇ), ಕೊಡಸೋಗೆ, ಕಡತಾಳಕಟ್ಟಿಹುಂಡಿ.
13	13-ಬಾಚಹಳ್ಳಿ	ಬಾಚಹಳ್ಳಿ, ಮಾಲಾಪುರ, ಹುಂಡೀಪುರ, ಹುಲ್ಲೇಪುರ, ಚೌಡಹಳ್ಳಿ, ಶೆಟ್ಟಹಳ್ಳಿ, ಕಬ್ಬೇಪುರ, ಬೆಳವಾಡಿ.
14	14-ಶಿವಪುರ	ಶಿವಪುರ, ಕಲ್ಲೀಗೌಡನಹಳ್ಳಿ, ಪಸಯ್ಯನಪುರ, ಕಾರ್ಲೆ, ಸಿದ್ದಾಪುರ(ಬೇ), ಪುತ್ತನಪುರ, ಹಂಗಳಪುರ, ಬೆಂಡರವಾಡಿ, ವಡ್ಡನಹೊಸಹಳ್ಳಿ, ಬಸವಾಪುರ, ಕೋಡಹಳ್ಳಿ.
15	15-ಹಂಗಳ	ಹಂಗಳ, ಮಗುವಿನಹಳ್ಳಿ, ಮೇಲುಕಾಮನಹಳ್ಳಿ(ದಾ), ಸಿದ್ದಯ್ಯನಪುರ ಮಂಗಲ, ಕಾರೇಮಾಳ(ದಾ), ಚೆನ್ನಿಕಟ್ಟಿ(ದಾ), ಆಡಿನಕಣಿವೆ(ದಾ), ಬೂರದರಹುಂಡಿ, ಚೆಲುವರಾಯನಪುರ, ಆನಂಜಿನಹುಂಡಿ(ದಾ), ಲೊಕ್ಕರೆ, ಗುಡ್ಡಕೆರೆ(ದಾ), ಯಲಚೆಟ್ಟಿ, ಚಿಕ್ಕಯಲಚೆಟ್ಟಿ(ದಾ), ಜಕ್ಕಹಳ್ಳಿ, ಕಣಿಯನಪುರ, ಕಣಿಯನಪುರ ಕಾಲೋನಿ(ದಾ), ಬಂಡೀಪುರ, ಬಂಡೀಪುರ ರಾಜ್ಯ ಅರಣ್ಯ, ಬಂಡೀಪುರ ಜಿಲ್ಲೆ ಅರಣ್ಯ.
16	16-ಕಣ್ಣೇಗಾಲ	ಕಣ್ಣೇಗಾಲ, ಕಳ್ಳೀಪುರ, ಹಗ್ಗದಹಳ್ಳಿ(ಬೇ), ಕುಣಗಹಳ್ಳಿ, ದೇವರಹಳ್ಳಿ, ಹೊನ್ನೇಗೌಡನಹಳ್ಳಿ, ಗೋಪಾಲಪುರ(ದಾ), ಹಂಗಳದಹೊಸಹಳ್ಳಿ.
17	17-ಬನ್ನಿ ತಾಳಪುರ	ಬನ್ನಿ ತಾಳಪುರ, ವಡ್ಡರಹಳ್ಳಿ, ಕಿಲಗರೆ, ತಳಲೆ, ಇಂಗಲವಾಡಿ(ದಾ), ಶಿಂಡನಪುರ, ಕೆಲಸೂರುಪುರ, ದೊಡ್ಡತುಪ್ಪೂರು, ಚನ್ನಂಜಯ್ಯನಹುಂಡಿ (ದಾ).
18	18-ನೇನಕಟ್ಟಿ	ನೇನಕಟ್ಟಿ, ಪಂಜನಹಳ್ಳಿ, ವೀರನಪುರ, ವಸ್ತಿಲಿಂಗನಪುರ, ಬಾನಗವಾಡಿ, ದೇವಲಾಪುರ, ಮಳವಳ್ಳಿ, ಮಾಡಹಳ್ಳಿ, ಚಿಕ್ಕತುಪ್ಪೂರು.
19	19-ಅಣ್ಣೂರು	ಅಣ್ಣೂರು, ಅಣ್ಣೂರುಕೇರಿ(ದಾ), ಮಣಗಳ್ಳಿ, ವಿಜಯಪುರ ಅಮಾನಿ, ಕಂದೇಗಾಲ, ಕಂದೇಗಾಲದಹೊಸಹಳ್ಳಿ, ಬೆಟ್ಟಹಳ್ಳಿ.
20	20-ಕಗ್ಗಲ	ಕೆಲಸೂರು, ಮಲ್ಲಮ್ಮನಹುಂಡಿ(ದಾ), ಸಂಗೇಗೌಡನ ಹುಂಡಿ(ದಾ), ಯಡಹುಂಡಿ(ದಾ), ಹಳ್ಳೀಹುಂಡಿ(ದಾ), ಬೆಟ್ಟೇಗೌಡನಹುಂಡಿ(ದಾ), ಕಗ್ಗಲ, ಕಗ್ಗಲದಹುಂಡಿ(ದಾ), ತ್ರಿಯಂಬಕಪುರ, ಬಲಚವಾಡಿ, ಬೆರಟಹಳ್ಳಿ, ಕಸವನೂರು, ನಾರಾಯಣಪುರ, ಲಕ್ಕೂರು, ಗುರುವಿನಪುರ.
<b>3-ಕೊಳ್ಳೇಗಾಲ ತಾಲ್ಲೂಕು ಪಂಚಾಯತಿ</b>		
1	1-ಟಗರಪುರ	ಟಗರಪುರ, ಟಗರಪುರ ಮೋಳೆ, ಕಜ್ಜೀಹುಂಡಿ, ಸಿಲ್ವಲ್ ಪುರ, ಹೊಸ ಮಾಲಂಗಿ, ಹೊಸ ಐಯ್ಯನೋರಹುಂಡಿ, ಆಲಹಳ್ಳಿ.
2	2-ಕುಂತೂರು	ಕುಂತೂರು, ಕುಂತೂರುಮೋಳೆ, ಎಡಮೋಳೆ, ಎಂ.ಎಸ್.ಎಸ್.ಕೆ ಕಾಲೋನಿ, ತೇರಂಬಳ್ಳಿ, ಗೊಬ್ಬಳ್ಳಿಪುರ, ಚಿಲಕವಾಡಿ, ಮಲ್ಲಹಳ್ಳಿ ಮಾಳ.
3	3-ಮುಳ್ಳೂರು	ಮುಳ್ಳೂರು, ಹರಳೆ, ಹಳ್ಳೇ ಹಂಪಾಪುರ, ಹೊಸ ಹಂಪಾಪುರ, ದಾಸನಪುರ, ಅಗ್ರಹಾರ, ಹಳ್ಳೇ ಅಣಗಳ್ಳಿ.
4	4-ಸಿದ್ದಯ್ಯನಪುರ	ಸಿದ್ದಯ್ಯನಪುರ, ಲಿಂಗಣಾಪುರ, ಜಿನಕನಹಳ್ಳಿ, ನರೀಪುರ, ಗುಂಡೇಗಾಲ.
5	5-ಧನಗೆರೆ	ಧನಗೆರೆ, ಚಲುವನಹಳ್ಳಿ, ಉಗನಿಯ, ಸರಗೂರು, ಸಿ.ಎಂ.ಸಮುದ್ರ.
6.	6-ಸತ್ತೇಗಾಲ	ಸತ್ತೇಗಾಲ, ಶಿವನಸಮುದ್ರ, ಯಡಕುರಿಯ, ಅಗ್ರಹಾರ, ಕೋಟೆ, ಬೂದಗಟ್ಟಿದೊಡ್ಡಿ, ಚನ್ನಿಪುರದೊಡ್ಡಿ, ಶಿಲುಮೈಪುರ, ಬೊಮ್ಮೇಗೌಡನದೊಡ್ಡಿ.



ಚಾಮರಾಜನಗರ ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಮಾರ್ಟಿಲ್ಲಿಶೆಡ್ಡು, ರಾಶಿಬೊಳಿತಾಂಡ, ಹಳ್ಳೇಕೋಟೆ, ಕಾಗೆಪುರದೊಡ್ಡ, ಕರಾಚಿಕಟ್ಟೆ(ಶಾಂತಿನಗರ), ಪಾಸ್ಯಲ್ ನಗರ, ದರ್ಗಾ, ಸಿ.ಆರ್.ನಗರ, ಸುಜ್ಜಲಕಟ್ಟೆ, ಹಾಲದಮರದ ಶೆಡ್ಡು, ಪೋತುರಂಗನದೊಡ್ಡ, ಚೌಡಿಪುರ, ಕಡೇಗದ್ದೆದೊಡ್ಡ, ಕರಾಚಿ ದೊಡ್ಡ, ಕಾವೇರಿ ಪೇಪರ್ ಮೀಲ್ ಕಾಲೋನಿ, ಪುಟ್ಟಶೆಟ್ಟಿದೊಡ್ಡ, ಮಾರಶೆಟ್ಟಿ ದೊಡ್ಡ, ಮುದ್ದೇಗೌಡನದೊಡ್ಡ, ಪಟ್ಟಾಭಿಶೆಟ್ಟಿದೊಡ್ಡ, ಹ್ಯಾಂಡ್ ಪೋಸ್ಟ್, ನಿಂಗೇಗೌಡನದೊಡ್ಡ, ಸತ್ತೇಗಾಲ ಬೀಟ್, ಕಾವೇರಿ ಬೀಟ್.
7	7-ಕುಣಗಲ್ಲಿ	ಕುಣಗಲ್ಲಿ, ಸೂರಾಪುರ, ಸೂರಾಪುರ ಬೀಟ್, ಉತ್ತಂಬಳ್ಳಿ, ತಿಮ್ಮರಾಜಿಪುರ, ಕರಿಯನಗುಡ್ಡ, ಅಪ್ಪಾಜಿನಗರ, ಅರೆಪಾಳ್ಯ, ಅರೆಪಾಳ್ಯ ಬೀಟ್, ಕರಳಕಟ್ಟೆದೊಡ್ಡ, ಜಕ್ಕಳ್ಳಿ, ಹಿತ್ತಲದೊಡ್ಡ, ಮೊಳ್ಳೇಕಟ್ಟೆದೊಡ್ಡ, ಯರಕಟ್ಟೆದೊಡ್ಡ, ಕ್ರಿಶ್ಚಿಯನ್ ಕಾಲೋನಿ.
8	8-ಮಧುವನಹಳ್ಳಿ	ಮಧುವನಹಳ್ಳಿ, ಲಕ್ಷ್ಮೀಪುರ, ಹಾರುವನಪುರ, ಮಧುವನಹಳ್ಳಿ ಬೀಟ್, ಹೊಂಡರಬಾಳು, ತರಗನಚಿಕ್ಕಹುಂಡಿ(ದಾ).
9	9-ಪಾಳ್ಯ	ಪಾಳ್ಯ, ಕರಮಲ್ಲಿಪುರ.
10	10-ತೆಳ್ಳನೂರು	ತೆಳ್ಳನೂರು, ಬಾಳಗುಣಸೆ, ಸುಂಡ್ರಳ್ಳಿ, ರಾಚಪ್ಪಾಜಿನಗರ, ಬಾಣೂರು, ಮಾಸ್ತಿಗೌಡನದೊಡ್ಡ, ಅಂಕಣಾಪುರ, ಕೆ.ಎಸ್.ದೊಡ್ಡ.
11	11-ಚಿಕ್ಕೈಲ್ಲೂರು	ಚಿಕ್ಕೈಲ್ಲೂರು, ಲಿಂಗಮ್ಮನಕೆರೆ ದೊಡ್ಡ, ಕೊತ್ತನೂರು, ಕೊತ್ತನೂರು ಎ ಬೀಟ್, ಕೊತ್ತನೂರು ಬಿ ಬೀಟ್, ಬೋಳೆಗೌಡನದೊಡ್ಡ, ಪ್ರಕಾಶಪಾಳ್ಯ, ಇರುದಾಳದೊಡ್ಡ, ಲಂಬಾಣಿತಾಂಡ (ಅರಸರದೊಡ್ಡ), ಮರಿಯಾಪುರ, ಮಣಿಗಾರದೊಡ್ಡ, ಮೇಗಲದೊಡ್ಡ, ಇಕ್ಕಡಹಳ್ಳಿ, ಮತ್ತೀಪುರ, ಮತ್ತೀಪುರ ಬೀಟ್.
12	12-ದೊಡ್ಡೆಂದುವಾಡಿ	ದೊಡ್ಡೆಂದುವಾಡಿ, ಚಿಕ್ಕಿಂದುವಾಡಿ, ಮೊಳಗನಕಟ್ಟೆ, ರಾಚಶೆಟ್ಟಿ ದೊಡ್ಡ, ಕರಿಯನಪುರ, ಕೋಡಿಪುರ, ಸಿಂಗಾನಲ್ಲೂರು, ಮೋಡಹಳ್ಳಿ, ಲಕ್ಷ್ಮೀಪುರ, ಪುಟ್ಟೇರಮ್ಮನದೊಡ್ಡ, ಮಾದಶೆಟ್ಟಿದೊಡ್ಡ, ತಂಬಡಿ ಮುತ್ತೇಗೌಡನದೊಡ್ಡ, ಪರಸುಗಳ ದೊಡ್ಡ, ಇಸಾಕುದೊಡ್ಡ, ಜವರನಶೆಟ್ಟಿದೊಡ್ಡ, ಉಡ ಮಾದಯ್ಯನದೊಡ್ಡ, ಭಾರ್ಗವನಗರ, ತೋಟದ ಮನೆಗಳು, ಗುಂಡಾಲ್ ಎ ಬೀಟ್, ಗುಂಡಾಲ್ ಬಿ ಬೀಟ್.
13	13-ಕೊಂಗರಹಳ್ಳಿ	ಕೊಂಗರಹಳ್ಳಿ, ಕಾಮಗೆರೆ, ಬೂದಬಾಳು, ಬೂದಬಾಳ್ ಎ ಬೀಟ್, ಬೂದಬಾಳ್ ಬಿ ಬೀಟ್.
<b>4-ಹನೂರು ತಾಲ್ಲೂಕು ಪಂಚಾಯತಿ</b>		
1	1-ಲೊಕ್ಕನಹಳ್ಳಿ	ಲೊಕ್ಕನಹಳ್ಳಿ, ಆಂಡಿಪಾಳ್ಯ, ಲೊಕ್ಕನಹಳ್ಳಿ ವೆಸ್ಟ್ ಬೀಟ್, ಲೊಕ್ಕನಹಳ್ಳಿ ಈಸ್ಟ್ ಬೀಟ್, ಆಂಡಿಪಾಳ್ಯ(ಬೂದಿಪಡಗ), ಬೋರೆದೊಡ್ಡ, ಕಾಳಿಹಳ್ಳಿ ಡ್ಯಾಂ, ಸೇಬಿನಕೋಬೆ, ಜಡಸ್ವಾಮಿದೊಡ್ಡ, ಚಿಕ್ಕಮಾಲಾಪುರ, ದೊಡ್ಡಮಾಲಾಪುರ, ಉದ್ದನೂರು, ಬೆಳತ್ತೂರು, ಶಿರಗೋಡು(ಮಹಾಲಿಂಗನಕಟ್ಟೆ), ಕಗ್ಗಲಿಗುಂದಿ.
2	2-ಹುತ್ತೂರು	ಹುತ್ತೂರು, ಹುತ್ತೂರು ಬೀಟ್, ಒಡೆಯರಪಾಳ್ಯ(ದಾ), ಬಿ.ಜಿ.ದೊಡ್ಡ(ದಾ), ವಿ.ಎಸ್.ದೊಡ್ಡ(ದಾ), ಕರಿಯಪ್ಪನದೊಡ್ಡ(ದಾ), ಗುಂಡಿಮಾಳ(ದಾ), ಹೊಸಪೋಡು(ದಾ), ಹಿರಿಯಂಬಲ(ದಾ), ಕತ್ತೆಕಾಲುಪೋಡು(ದಾ), ಸೊಪ್ಪಿನಗುಡ್ಡ(ದಾ), ಮಸಿಯಾಬೋವಿದೊಡ್ಡ, ಗುಳ್ಳದಬೈಲು, ಮಂದ್ಯಾಬೈಲು, ಸುರಕ್ಕಿಗುಡ್ಡ, ಬೊಮ್ಮೇಗೌಡನದೊಡ್ಡ, ಬೈಲೂರು, ಬೈಲೂರು ಈಸ್ಟ್ ಬೀಟ್, ಸತ್ಯಾಮಂಗಲ ಎ.ಬಿ. ಬೀಟ್, ಹೊಸಪಾಳ್ಯ(ದಾ), ಕಲ್ಲೆರೆದೊಡ್ಡ(ದಾ), ಅರೆಪಾಳ್ಯ(ದಾ), ಹುಣಸೇಪಾಳ್ಯ(ದಾ), ಕಾನ್ ಮೋಳೆದೊಡ್ಡ(ದಾ), ಕೆರೆದೊಡ್ಡ(ದಾ), ಅಟ್ಟುಗೌಡನದೊಡ್ಡ(ದಾ), ಮುನಿಗೌಡನದೊಡ್ಡ(ದಾ), ಅಂಡೇಕುರುಬನದೊಡ್ಡ(ದಾ), ಅರ್ಧನಾರಿಪುರ(ದಾ), ಗುರುಮಲ್ಲಪ್ಪನದೊಡ್ಡ(ದಾ), ಕಂಬಿದೊಡ್ಡ(ದಾ), ಅರೆಕಡುವಿನದೊಡ್ಡ(ದಾ), ಗಾಂಧಿನಗರ(ದಾ), ಎಣ್ಣೆಗುಮ್ಮನದೊಡ್ಡ.
3	3-ಪಿ.ಜಿ.ಪಾಳ್ಯ	ಪಿ.ಜಿ.ಪಾಳ್ಯ, ಪಿ.ಜಿ.ಪಾಳ್ಯ ಬೀಟ್, ಉಯಿಲನತ್ತ, ಪಡುವಲದೊಡ್ಡ, ಜೋರೆದೊಡ್ಡ, ಆನೆಗುಂದಿ, ಕಾನ್ ಮೋಳೆದೊಡ್ಡ, ಮಾದಪ್ಪನದೊಡ್ಡ, ಜಡೇಗೌಡನದೊಡ್ಡ, ಕುಳ್ಳೇಗೌಡನದೊಡ್ಡ, 85-ಅರಬಗೆರೆ, ಮಾಳಿಗನತ್ತ, ಕುರುಬರಡಿಗಿ, ಮೈಸೂರುಪ್ಪನದೊಡ್ಡ, ಉದ್ದಟ್ಟಿ, ಬೆಳ್ಳಾಜಿ ಬೀಟ್, ಮಾವತ್ತೂರು, ಮಾವತ್ತೂರು ಎ ಬೀಟ್, ಮಾವತ್ತೂರು ಬಿ ಬೀಟ್, ಯರಗಬಾಳು, ಹೊನ್ನಮೇಟೆ, ಅತ್ತಿಖಾನೆ, ಹಾವಿನಮೂಲೆ, ಚಿಕ್ಕರಂಗಶೆಟ್ಟಿದೊಡ್ಡ, ಬಸವನಗುಡಿ, ದೊರೆದೊಡ್ಡ, ಅರೆಕಾಡು.



ಚಾಮರಾಜನಗರ ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ಕೊರಮನಕತ್ತರಿ, ಜೀರಿಗೆಗದ್ದೆ, ನಲ್ಲಿಕತ್ತರಿ, ಗೊಂಬೆಗಲ್ಲು, ಕರೆದಿಂಬ, ಹೊಸದೊಡ್ಡಿ, ದೊಡ್ಡಸಂಪಿಗೆ.
4	4-ಬಂಡಳ್ಳಿ	ಬಂಡಳ್ಳಿ, ಬಂಡಳ್ಳಿ ಎ ಬೀಟ್, ಬಂಡಳ್ಳಿ ಬಿ ಬೀಟ್, ಹಲಗಾಪುರ, ಅಣಗಳ್ಳಿದೊಡ್ಡಿ, ನಾಗಣ್ಣಕಟ್ಟಿದೊಡ್ಡಿ, ಸುಂಟರದೊಡ್ಡಿ, ಗುರುಗಳದೊಡ್ಡಿ.
5	5-ಮಂಗಲ	ಮಂಗಲ, ಅಚಗಳ್ಳಿದೊಡ್ಡಿ, ಗೌಡಗರೆಶೆಟ್ಟಿದೊಡ್ಡಿ, ಆನಾಪುರ, ಭಟ್ಟಗುಪ್ಪೆ, ಕಣ್ಣೂರು, ಕಣ್ಣೂರು ಬೀಟ್, ತಡಗಣಿ, ಚೆನ್ನಾಲಿಂಗನಹಳ್ಳಿ, ಗಂಗಧರನಕಟ್ಟೆ, ಶಿವಪುರ.
6	6-ಮಣಗಳ್ಳಿ	ಮಣಗಳ್ಳಿ, ಗಣೇಶಪುರ, ಬೈರನತ್ತ, ನಾಗನತ್ತ, ನಂಜೇಬಡೆಯರದೊಡ್ಡಿ, ಚಿಂಚಳ್ಳಿ, ಅಲಗುಮೂಲೆ, ಎಡಹಳ್ಳಿದೊಡ್ಡಿ.
7	7-ಕೌದಳ್ಳಿ	ಕೌದಳ್ಳಿ, ಕೌದಳ್ಳಿ ಬೀಟ್, ಚಿಕ್ಕಾಲತ್ತೂರು(ದಾ), ಮುತ್ತೇಗೌಡನದೊಡ್ಡಿ(ದಾ), ಮಲ್ಲಯ್ಯನಪುರ(ದಾ), ಸತ್ತಾರ್ ಮೇಡು(ದಾ), ಲಕ್ಷ್ಮಯ್ಯನದೊಡ್ಡಿ(ದಾ), ಪುದುನಗರ(ದಾ), ಹೊಸದೊಡ್ಡಿ, ಜ್ಯೋತಿಪುರ, ಗಿರಿಜನ ಕಾಲೋನಿ, ದೊಡ್ಡಾಲತ್ತೂರು, ಕೆಂಪಯ್ಯನಹಟ್ಟಿ, ಅವಲ್ ನಾಯಕನೂರು.
8	8-ಶಾಗ್ಯ	ಶಾಗ್ಯ, ಶಾಗ್ಯ ಎ ಬೀಟ್, ಶಾಗ್ಯ ಸಿ ಬೀಟ್, ಕೊರಮನದೊಡ್ಡಿ, ಕಳ್ಳಿದೊಡ್ಡಿ, ಗಾಣಿಗಮಂಗಲ, ಬೀರೋಟ್, ಪುಷ್ಪಾಪುರ, ಗೊರೆಯೂರು, ಮರಿಯಮಂಗಲ, ನೇಕಾರದೊಡ್ಡಿ, ತೋಮಿಯಾರ್ ಪಾಳ್ಯ, ವಿನಾಯಕನಗರ, ಎಲ್ಲೇಮಾಳ, ಎಲ್ಲೇಮಾಳ ಬೀಟ್, ರುದ್ರಪುರಂ ಬೀಟ್, ಗಾಂಧಿನಗರ, ಕೆಂಚಯ್ಯನದೊಡ್ಡಿ, ಚಿಗತಾಪುರ, ಬೂದುಗುಪ್ಪೆ, ಡಿ.ಎಂ.ಸಮುದ್ರ, ಗುಳ್ಳೆ, ಚಂಗವಾಡಿ, ಬೋಡಮುತ್ತನೂರು, ಕೊಡ ವೀರನಾಯಕನದೊಡ್ಡಿ, ಮರಿತಿಮ್ಮೇಗೌಡನದೊಡ್ಡಿ, ವೈಶ್ಯಂಪಾಳ್ಯ.
9	9-ರಾಮಾಪುರ	ರಾಮಾಪುರ, ರಾಮಾಪುರ ಬೀಟ್, ಮುತ್ತಲೆಟ್ಟಿಯೂರು, ಗೋಪಿಶೆಟ್ಟಿಯೂರು, ಗೆಜ್ಜಲನತ್ತ, ಚಂಗದಾರಹಳ್ಳಿ, ಪೂಜಾರಿಬೋವಿದೊಡ್ಡಿ, ಪುದುರಾಮಾಪುರ, ಪಳನಿಮೇಡು, ಮಾಮರದೊಡ್ಡಿ, ಶಂಕರನಪುರ, ಗುನ್ನೂರುಬೈಲು.
10	10-ಸೂಳೇರಿಪಾಳ್ಯ	ಸೂಳೇರಿಪಾಳ್ಯ(ಬಸಪ್ಪನದೊಡ್ಡಿ), ಕಾಂಚಳ್ಳಿ, ಕೆ.ಗುಂಡಾಪುರ, ಪಚ್ಚೇದೊಡ್ಡಿ, ಮಂಚಾಪುರ, ಗಂಗನದೊಡ್ಡಿ.
11	11-ಅಜ್ಜೀಪುರ	ಅಜ್ಜೀಪುರ, ಕುರುಬರದೊಡ್ಡಿ, ದೊಮ್ಮನಗದ್ದೆ, ದೊಮ್ಮನಗದ್ದೆ ತಾಂಡ, ವಡ್ಡರದೊಡ್ಡಿ, ಅಂಬಿಕಾಪುರ, ನಾಗಣ್ಣನಗರ, ಗೋವಿಂದರಾಜಪುರ, ಪಚ್ಚೇಗೌಡನದೊಡ್ಡಿ.
12	12-ಮಾರ್ಟಳ್ಳಿ	ಮಾರ್ಟಳ್ಳಿ, ಮಾರ್ಟಳ್ಳಿ ಎ ಬೀಟ್, ಮಾರ್ಟಳ್ಳಿ ಬಿ ಬೀಟ್, ಹಳ್ಳೇ ಮಾರ್ಟಳ್ಳಿ, ಬಿದರಹಳ್ಳಿ, ಎಲಚಿಕೆರೆ, ಕೋಣನಕೆರೆ, ಒಡ್ಡರದೊಡ್ಡಿ, ಸುಳುವಾಡಿ, ಸಂದನಪಾಳ್ಯ, ನಾಲ್ ರೋಡ್, ಕೋಟಪುರ, ಕೀರೇಪಾತಿ, ಗೋಡೆಸ್ ನಗರ, ಕೊಂಬೈಕಾಡು, ಸಿಲುಮೈನಗರ, ಕಡುಬೂರು, ಅಂತೋಣಿಯಾರ್ ಕೋಯಿಲ್, ವೇಟುಕಾಡು, ಮೇಡುತೇರು, ಪಾಲೇಮೇಡು.
13	13-ಹೊಗ್ಯಂ	ಹೊಗ್ಯಂ, ಹೊಗ್ಯಂ ಬೀಟ್, ಯರಂಬಾಡಿ, ಜಲ್ಲಿಪಾಳ್ಯ, ಕೂಡೂರು, ಪಾಪುಶೆಟ್ಟಿದೊಡ್ಡಿ, ಪೆದ್ದನಪಾಳ್ಯ, ನೆಲ್ಲೂರು, ಅಂಚಿಪಾಳ್ಯ, ಭದ್ರಪ್ಪನದೊಡ್ಡಿ, ಪಾಂಡಿಯನ್ ದೊಡ್ಡಿ, ಮರಲುಪಡಗ, ಕೊಟ್ಟನಮೋಲೆ, ಸಿಲಾರಿದೊಡ್ಡಿ, ಕರಿಗೌಡನದೊಡ್ಡಿ, ಮುನಿಗೌಡನದೊಡ್ಡಿ, ಈಚಲುಕೋಬೆ, ಕಲ್ಲಟ್ಟಿ ಬೈಲು.
14	14-ಮಿಣ್ಯಂ	ಮಿಣ್ಯಂ, ಮಿಣ್ಯಂ ಎ ಬೀಟ್, ಮಿಣ್ಯಂ ಬಿ ಬೀಟ್, ಕೊಪ್ಪ(ದಾ), ಗಾಜನೂರು(ದಾ), ಕೆಂಪಸಿದ್ದೇಗೌಡನದೊಡ್ಡಿ(ದಾ), ನೆಕ್ಕಂದಿ(ದಾ), ಸೂಳೇಕೋಬೆ(ದಾ), ಕಳ್ಳಗೊಬ್ಬದೊಡ್ಡಿ(ದಾ), ಕರಿಬೇವಿನಗೊಬದೊಡ್ಡಿ(ದಾ), ಪುಟ್ಟೇಗೌಡನದೊಡ್ಡಿ(ದಾ), ತಟ್ಟಿಕೇರದೊಡ್ಡಿ(ದಾ), ಸಣ್ಣಪೊನ್ನಗೌಡನದೊಡ್ಡಿ(ದಾ), ದಿನ್ನಳ್ಳಿ, ದಿನ್ನಳ್ಳಿ ಬೀಟ್, ದೊರದೊಡ್ಡಿ(ದಾ), ಮಾರಳ್ಳಿ(ದಾ), ಯಡಾರಳ್ಳಿ(ದಾ), ಸತ್ಯಮಂಗಲ(ದಾ), ಅರ್ಜುನದೊಡ್ಡಿ(ದಾ), ಗೊಲ್ಲರದಿಂಬ(ದಾ), ವೀರ ನಾಯಕನದೊಡ್ಡಿ(ದಾ), ಕೊತ್ತಗುಲಿ, ಹುಣಸೇಮರದೊಡ್ಡಿ, ಮಡಿಯಾರದೊಡ್ಡಿ, ಹೊಸೂರುದೊಡ್ಡಿ.
15	15-ಮಲ್ಲಮಹದೇಶ್ವರ ಬೆಟ್ಟ	ಮಲ್ಲ ಮಹದೇಶ್ವರಬೆಟ್ಟ, ಎಂ.ಮಲ್ಲ ಬೀಟ್, ಗೊರಸಾನೆ, ಹಳ್ಳೇಯೂರು, ಕೊಂಗನೂರು, ಶಾಂತಿನಗರ, ಕೀರನಹೊಲ, ಆನೆಹೊಲ, ಪಾಲಾರ್, ಪಾಲಾರ್ ಬೀಟ್, ಕಾಡುಹೊಲ, ಇಂಡಿಗನತ್ತ, ಇಂಡಿಗನತ್ತ ಎ ಬೀಟ್, ಬಿ ಬೀಟ್, ತೇಕಾಣೆ(ನಾಗಮಲ್ಲ), ತುಳಸಿಕೆರೆ, ಕೊಕ್ಕಬರೆ, ವಡಕಹಳ್ಳಿ, ಕೊಂಬುಡಿಕ್ಕಿ, ಕೊಕರೆ, ದೊಡ್ಡಾಣೆ, ದೊಡ್ಡಾಣೆ ಬೀಟ್, ಪಡಸಲನತ್ತ, ಮದಗಾಣೆ, ಮಂದಾರೆ.

ಚಾಮರಾಜನಗರ ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
16	16-ಪೊನ್ನಾಚಿ	ಪೊನ್ನಾಚಿ, ಪೊನ್ನಾಚಿ ಬೀಟ್, ಗೆರಹಟ್ಟಿ, ಅಸ್ತೂರು, ಬೆಜ್ಜಲ್ವನೆ, ಬೆಜ್ಜಲ್ವನೆ, ಎ ಬೀಟ್, ಬೆಜ್ಜಲ್ವನೆ ಬಿ, ಬೀಟ್, ಮರೂರು, ಪಂಚಲ್ವಣ, ಮರಿಯನದೊಡ್ಡಿ, ಕಕ್ಕಹೊಲ, ರಾಮೇಗಹಳ್ಳಿ, ಸೀರನಹಟ್ಟಿದೊಡ್ಡಿ, ಮೇಗನೂರು, ಗುಂಡಿಸೀಡು, ಬೂದಿಹೊಲ, ದೋನಿಮಡುವಿನದೊಡ್ಡಿ, ಈಚಲುಕೆಬ್ಬದೊಡ್ಡಿ, ಮೇಡುದೊಡ್ಡಿ, ಜಯಮ್ಮನದೊಡ್ಡಿ, ಗುಟ್ಟಿದಿಂಬ, ಗೋಪಿನಾಥಂ, ಗೋಪಿನಾಥಂ ಬೀಟ್, ಆತೂರು, ಕೋಟೆಯೂರು, ಆಲಂಬಾಡಿ, ಆಲಂಬಾಡಿ ಬೀಟ್, ಜಂಬೋಟ್ ಪಟ್ಟಿ, ಪುದೂರು, ಅಪ್ಪಾಂಪಟ್ಟಿ.
17	17-ಕುರಟ್ಟಿ ಹೊಸೂರು	ಕುರಟ್ಟಿ ಹೊಸೂರು, ಕುರಟ್ಟಿ ಹೊಸೂರು ಬೀಟ್, ಎಲ್.ಪಿ.ಎಸ್. ಪ್ರಾಜೆಕ್ಟ್(ದಾ), ದಂಟಳ್ಳಿ, ಚಂಗಡಿ, ಚಂಗಡಿ ಬೀಟ್, ಶೆಟ್ಟಿಳ್ಳಿ, ಚೆನ್ನೂರು(ದಾ), ಚೆನ್ನೂರು ಬೀಟ್, 75-ಅರಬಗೆರೆ, ಹೊಸಹಳ್ಳಿ(ದಾ), ಭದ್ರಯ್ಯನಹಳ್ಳಿ(ದಾ), ಮುನಿಶೆಟ್ಟಿದೊಡ್ಡಿ(ದಾ), ಕಟಶೆಟ್ಟಿದೊಡ್ಡಿ(ದಾ).
5-ಯಳಂದೂರು ತಾಲ್ಲೂಕು ಪಂಚಾಯತಿ		
1	1-ಅಗರ	ಅಗರ, ಕಿನಕಹಳ್ಳಿ, ಮಾಂಬಳ್ಳಿ.
2	2-ಗೌಡಹಳ್ಳಿ	ಗೌಡಹಳ್ಳಿ, ಮಲಾರಪಾಳ್ಯ, ಆಲ್ಕೆರೆ ಅಗ್ರಹಾರ, ಟಿ ಹೊಸೂರು, ಬನ್ನಿಸಾರಿಗೆ, ವಡಗೆರೆ, ಶಿವಕಹಳ್ಳಿ, ರಾಮಾಪುರ, ಎ-ದೇವರಹಳ್ಳಿ.
3	3-ಮದ್ದೂರು	ಮದ್ದೂರು, ಮಲ್ಲಿಗಹಳ್ಳಿ, ಬೂದಿತಿಟ್ಟು.
4	4-ಯರಗಂಬಳ್ಳಿ	ಯರಗಂಬಳ್ಳಿ, ದಾಸನಹುಂಡಿ, ಗಂಗವಾಡಿ, ಕೆ.ದೇವರಹಳ್ಳಿ, ಬಿಳಿಗಿರಿರಂಗನಬೆಟ್ಟ, ಪುರಾಣಿಪೋಡು, ಸೀಗೆಬೆಟ್ಟ, ಯರಕನಗದ್ದಪೋಡು, ಹೊಸಪೋಡು, ಮುತ್ತಿಕನಗದ್ದಪೋಡು, ಬಂಗ್ಲೆಪೋಡು, ಕಲ್ಯಾಣಿಪೋಡು, ಮಂಜಿಗುಂಡಿಪೋಡು.
5	5-ಗುಂಬಳ್ಳಿ	ಗುಂಬಳ್ಳಿ, ಕೃಷ್ಣಾಪುರ, ಕೊಮಾರನಪುರ, ಉಪ್ಪಿನಮೋಳೆ.
6	6-ಯರಿಯೂರು	ಯರಿಯೂರು, ಗಣಿಗನೂರು, ಚಾಮಲಾಪುರ.
7	7-ಕೆಸ್ತೂರು	ಕೆಸ್ತೂರು, ಕೆ ಹೊಸೂರು, ಕಟ್ಟವಾಡಿ, ಬಸಾಪುರ.
8	8-ಹೊನ್ನೂರು	ಹೊನ್ನೂರು, ಬೀಚಹಳ್ಳಿ, ದುಗ್ಗಹಟ್ಟಿ, ಜೋಡಿ ಮೆಳ್ಳಹಳ್ಳಿ, ವೈ.ಕೆ.ಮೋಳೆ-2.
9	9-ಅಂಬಳೆ	ಅಂಬಳೆ, ವೈ ಕೆ ಮೋಳೆ-1, ಚಂಗಚಹಳ್ಳಿ, ಹೆಗ್ಗಡೆಹುಂಡಿ, ಅವಲ್ ಕಂದಹಳ್ಳಿ, ದುಯಂ ಕಂದಹಳ್ಳಿ.

(ಕೆ.ಆರ್.ರುದ್ರಪ್ಪ)

ನಿರ್ದೇಶಕರು(ಪಂ.ರಾಜ್ ) ಮತ್ತು

ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ

ಹಾಗೂ ಸದಸ್ಯ ಕಾರ್ಯದರ್ಶಿ,

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.



**ಕರ್ನಾಟಕ ಸರ್ಕಾರ**  
**ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ**

ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-56001

ಸಂಖ್ಯೆ: ಕಪಂರಾಸೀನಿಆ/19/ಸೀನಿಆ/2022

ದಿನಾಂಕ: 02-01-2023

## ಪ್ರಕಟಣೆ

**ಕೊಡಗು ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು **ಕೊಡಗು ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.**

**ಕೊಡಗು ಜಿಲ್ಲೆಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 50 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.**

**ಕೊಡಗು ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ. ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.**

**(ಅ) ಆನ್ ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "<https://rdpr.karnataka.gov.in/rdc/public/>" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ..

3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001

**ಕೋಷ್ಟಕ 'ಅ'**

**ಕೊಡಗು ಜಿಲ್ಲೆ**

ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ವಿರಾಜಪೇಟೆ	9
2	ಕುಶಲನಗರ	9
3	ಸೋಮವಾರಪೇಟೆ	9
4	ಪೊನ್ನಂಪೇಟೆ	11
5	ಮಡಿಕೇರಿ	12
<b>ಒಟ್ಟು</b>		<b>50</b>

ಕೋಷ್ಠಕ 'ಆ'		
ಕೊಡಗು ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1-ಮಡಿಕೇರಿ ತಾಲೂಕು ಪಂಚಾಯತ್</b>		
1	1-ಮಕ್ಕಂದೂರು	ಗಾಳಿಬೀಡು, ಹಮ್ಮಿಯಾಲ, ಕಾಲೂರು, ಮೊಣ್ಣಂಗೇರಿ, ಮಕ್ಕಂದೂರು, ಮುಕ್ಕೋಡ್ಲು, ಕಳಕೇರಿ ನಿಡುಗಣ, ಕಣ್ಣಂಗೇರಿ, ಹೆಬ್ಬೆಟ್ಟಗೇರಿ.
2	2-ಕಡಗದಾಳು	ಕಡಗದಾಳು, ಇಬ್ಬಿವಳವಾಡಿ (ಗ್ರಾಮೀಣ), ಮೇಕೇರಿ, ಬಿಳಿಗೇರಿ.
3	3-ಮರಗೋಡು	ಮರಗೋಡು, ಸೊಡ್ತುರುಕಟ್ಟಿಮಾಡು, ಅರೆಕಾಡು, ಹೊಸಗೇರಿ, ಹಾಕತ್ತೂರು, ಕಗ್ಗೋಡ್ಲು.
4	4-ಕಾಂತೂರು ಮೂರ್ನಾಡು	ಕಾಂತೂರು, ಕಿಗ್ಗಾಲು, ಎಂ.ಬಾಡಗ, ಮುತ್ತಾರುಮುಡಿ.
5	5-ಹೊದ್ದೂರು	ಹೊದ್ದೂರು, ಕುಂಬಳದಾಳು, ಹೊದವಾಡ, ಬೇತು.
6	6-ನಾಪೋಕ್ಲು	ನಾಪೋಕ್ಲು, ಕೊಳಕೇರಿ, ಎಮ್ಮೆಮಾಡು.
7	7-ಸಂಪಾಜೆ	ಸಂಪಾಜೆ, ಎಂ.ಚೆಂಬು, ಕೆ.ಪರಾಜೆ.
8	8-ಬೆಟ್ಟಗೇರಿ	ಮದೆ, ಕಾಟಕೇರಿ, ಬೆಟ್ಟತ್ತೂರು, ಬೆಟ್ಟಗೇರಿ, ಕಾರುಗುಂದ, ಅರುವತ್ತೋಕ್ಕು, ಹರವನಾಡು, ಪಾಲೂರು.
9	9-ಭಾಗಮಂಡಲ	ಕರಿಕೆ, ಭಾಗಮಂಡಲ, ತಣ್ಣಿಮಾನಿ, ಚೇರಂಗಾಲ.
10	10- ಬೇಂಗೂರು (ಚೇರಂಬಾಣೆ)	ಅಯ್ಯಂಗೇರಿ, ಸಣ್ಣಪುಲಿಕೋಟು, ಕುಂದಚೇರಿ, ಕೋಪಟ್ಟಿ, ಸಿಂಗತ್ತೂರು, ಬೇಂಗೂರು, ಬಿ.ಬಾಡಗ, ಕೊಳಗದಾಳು.
11	11-ಕುಂಜಿಲ (ಕಕ್ಕಬ್ಬೆ)	ಕುಂಜಿಲ, ಯವಕಪಾಡಿ, ನಾಲಡಿ, ನೆಲಜಿ, ಪೆರೂರು, ಬಲ್ಲಮಾವಟಿ.
12	12-ಕೊಣಂಜಗೇರಿ (ಪಾರಾಣೆ)	ಕೊಣಂಜಗೇರಿ, ಕಿರುಂದಾಡು, ಬಲಮುರಿ, ನರಿಯಂದಡ, ಅರಪಟ್ಟಿ, ಕರಡ, ಚೇಲವಾರ, ಕೋಕೇರಿ.
<b>2-ಸೋಮವಾರಪೇಟೆ ತಾಲೂಕು ಪಂಚಾಯತ್</b>		
1	1-ಕೊಡ್ಲಿಪೇಟೆ	ಕಸೂರು, ಕೆಲಕೊಡ್ಲಿ, ದೊಡ್ಡಕೊಡ್ಲಿ, ಕಿರಿಕೊಡ್ಲಿ, ನಿಲುವಾಗಿಲು, 1ನೇ ಕೊಡ್ಲೂರು, ಕೆರೆಕೇರಿ, ನೀರುಗುಂದ, ಜನಾರ್ದನ ಹಳ್ಳಿ, ಕಟ್ಟಿಪುರ, ಕಟ್ಟಿಪುರ ಅರಣ್ಯ, ಆಗಲಿ, ಹೊನ್ನೆಕೋಡಿ, ದೊಡ್ಡಭಂಡಾರ, ಕೋರಗಲ್ಲು.
2	2-ಹಂಡ್ಲಿ	ಬ್ಯಾಡಗೊಟ್ಟಿ, ಶಿವರಳ್ಳಿ, ಬೆಂಬಳೂರು, ಊರುಗುತ್ತಿ, ಮಣಗಲಿ, ಕಿತ್ತೂರು, ಹೆಬ್ಬುಲುಸೆ, ಬೆಳ್ಳಾರಳ್ಳಿ, ಹುಲುಸೆ, ಮೂದ್ರವಳ್ಳಿ, ನಾಕಲಗೋಡು, ಅವರೆದಾಳು.
3	3-ಶನಿವಾರಸಂತೆ	ಶನಿವಾರಸಂತೆ, ಚೀಕನಹಳ್ಳಿ, ದುಂಡಳ್ಳಿ, ಕಾಜೂರು, ದೊಡ್ಡ ಕೊಳತ್ತೂರು, ಮಾದ್ರೆ, ದೊಡ್ಡಬಿಳಹ, ಬಿದರೂರು, ಹಿತ್ತುಕೇರಿ, ಗೋಪಾಲಪುರ.
4	4-ಗೌಡಳ್ಳಿ	ನಿಡ್ಲೆ, ಚೌಡೇನಹಳ್ಳಿ, ಮುಳ್ಳೂರು, ಸಿಡಿಗಳಲೆ, ಗೌಡಳ್ಳಿ, ಶುಂರಿ, ಚನ್ನಾಪುರ, ಹೆಗ್ಗಲೆ, ನಂದಿಗುಂದ, ಅಂಕನಹಳ್ಳಿ, ಮೆಣಸ, ಮೈಲಾತ್ ಪುರ, ಹಾರೋಹಳ್ಳಿ, ಮಾಲಂಬಿ, ಆಲೂರು, ದೊಡ್ಡಕಣಗಾಲು, ಮಾಲಂಬಿ ಅರಣ್ಯ.
5	5-ಬೇಳೂರು ಬಸವನಹಳ್ಳಿ	ಗಣಗೂರು, ನಿಡ್ಲೆ ಅರಣ್ಯ 1 ಬಿಟ್, ಗೋಣಿಮರೂರು, ದೊಡ್ಡಮಳ್ಳೆ, ಹೊನ್ನಹಣಕೋಡು, ನೇರುಗಳಲೆ, ಯಲಕನೂರು, ನೇಗಳ್ಳಿ, ಕರ್ಕಳ್ಳಿ, ಮಸಗೋಡು, ಬೇಳೂರು ಬಸವನಹಳ್ಳಿ, ಬಳಗುಂದ, ಕುಸುಬೂರು.
6	6-ಹಾನಗಲ್ಲು	ಚೌಡ್ಲು, ಹಾನಗಲ್ಲು, ಯಡೂರು, ಕಲ್ಕಂದೂರು.
7	7-ಶಾಂತಳ್ಳಿ	ತೋಳೂರು ಶೆಟ್ಟಿಳ್ಳಿ, ಚಿಕ್ಕತೋಳೂರು, ದೊಡ್ಡತೋಳೂರು, ಕೂತಿ, ಬೆಟ್ಟದಳ್ಳಿ, ಕೊತ್ತನಳ್ಳಿ, ಕುಮಾರಳ್ಳಿ, ಕುಂದಳ್ಳಿ, ಶಾಂತಳ್ಳಿ, ಅಭಿಮರ, ತಲ್ಲಾರೆ ಶೆಟ್ಟಿಳ್ಳಿ, ಹರಗ.
8	8-ಹರದೂರು	ಅಂಜನಗೇರಿ ಬೆಟ್ಟಗೇರಿ, ಗರಗಂದೂರು, ಐಗೂರು, ಯಡವನಾಡು ಅರಣ್ಯ 1 ಬಿಟ್, ಯಡವನಾಡು ಅರಣ್ಯ 1 ಬಿಟ್, ಗಡಿನಾಡು ಅರಣ್ಯ.
9	9-ಮಾದಾಪುರ	ಕಿರಿಗಂದೂರು, ಬಿಳಿಗೇರಿ, ತಾಕೇರಿ, ಮುವತ್ತೊಕ್ಕು, ಕುಂಬೂರು, ಕಾಂಡನಕೊಲ್ಲಿ, ಗರ್ವಾಲೆ, ಶಿರಂಗಳ್ಳಿ, ಸೂರ್ಲಬ್ಬಿ.
<b>3-ಕುಶಾಲನಗರ ತಾಲೂಕು ಪಂಚಾಯತ್</b>		
1	1- ವಾಲ್ಮೂರು ತಾಳಗತ್ತೂರು	ನೆಲೆಹುದಿಕೇರಿ, ವಾಲ್ಮೂರು ತಾಳಗತ್ತೂರು, ಅಭ್ಯತ್ ಮಂಗಲ, ನಂಜರಾಯಪಟ್ಟಣ, ರಂಗಸಮುದ್ರ.

ಕೊಡಗು ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
2	2-ಗುಡ್ಡಹೊಸೂರು	7 ನೇ ಹೊಸಕೋಟೆ, ಬಸವನಹಳ್ಳಿ, ರಸಲ್ ಪುರ, ಅತ್ತೂರು ಅರಣ್ಯ, ಆನೆ ಕಾಡು ಅರಣ್ಯ, ಬೈಚನಹಳ್ಳಿ.
3	3-ಅತ್ತೂರು ನಲ್ಲೂರು	ಅಂದಗೋವೆ, ಅತ್ತೂರು ನಲ್ಲೂರು, ನಾಕೂರು ಶಿರಂಗಾಲ, ಕಾನ್ ಬೈಲ್ ಬೈಚನಹಳ್ಳಿ, ಹೇರೂರು.
4	4-ಮುಳ್ಳುಸೋಗೆ	ಮುಳ್ಳುಸೋಗೆ.
5	5-ಕೊಡುಮಂಗಳೂರು	ಕೊಡುಮಂಗಳೂರು.
6	6-ಕೂಡಿಗಿ	ಕೂಡಿಗಿ, ಬೆಂಡೆಬೆಟ್ಟ ಅರಣ್ಯ, ಮಾವಿನಳ್ಳಿ ಅರಣ್ಯ, ಜೇನುಕಲ್ಲು ಬೆಟ್ಟ, ಮರೂರು, ಹುಲಸೆ.
7	7- ಹೆಬ್ಬಾಳೆ	ಹೆಬ್ಬಾಳೆ, ತೊರೆನೂರು, ಶಿರಂಗಾಲ, ಮಣಜೂರು.
8	8-ಸುಂಟಿಕೊಪ್ಪ	ಉಲುಗುಲಿ.
9	9-ಚೆಟ್ಟಳ್ಳಿ	ಚೇರಳ ಶ್ರೀಮಂಗಲ, ಈರಳವಳಮುಡಿ, ಕೂಡೂರು ಚೆಟ್ಟಳ್ಳಿ, ಕದಕಲ್ ನಾಗೆದಾಳ್, ಹೊರೂರು.
4-ವಿರಾಜಪೇಟೆ ತಾಲ್ಲೂಕು ಪಂಚಾಯತ್		
1	1-ಕದಮುಳ್ಳೂರು	ಕಡಂಗ ಮರೂರು, ಪಾಲಂಗಾಲ, ಕದಮುಳ್ಳೂರು, ಕುಂಜಿಲಗೇರಿ, ನಾಲ್ಕೇರಿ, ಬೆಳ್ಳುಮಾಡು, ಕೊಟ್ಟೋಳಿ (ಗ್ರಾಮಾಂತರ).
2	2-ಬೇಟೋಳಿ	ಬೇಟೋಳಿ (ಗ್ರಾಮಾಂತರ), ಹೆಗ್ಗಲ, ಕದನೂರು (ಗ್ರಾಮಾಂತರ), ಮೈತಾಡಿ, ಅರಮೇರಿ.
3	3-ಬಿಟ್ಟಂಗಾಲ	ನಾಂಗಾಲ, ಬಿಟ್ಟಂಗಾಲ (ಗ್ರಾಮಾಂತರ), ಬಾಳುಗೋಡು, 1ನೇ ರುದ್ರಗುಪ್ಪೆ, ವಿ.ಬಾಡಗ.
4	4-ಚೆಂಬೆ ಬೆಳ್ಳೂರು	ಆರ್ಜಿ (ಗ್ರಾಮಾಂತರ), ಚೆಂಬೆಬೆಳ್ಳೂರು, ಕುಕ್ಕೂರು (ಗ್ರಾಮಾಂತರ), ದೇವಣಗೇರಿ, ಐಮಂಗಲ, ಮಗ್ಗುಲ (ಗ್ರಾಮಾಂತರ).
5	5-ಕಾರ್ಮಾಡು	ಕಾರ್ಮಾಡು, ಕಾವಾಡಿ, ಬಿಳುಗುಂದ, ನಲವತೋಕ್ಕು, ಹೊಸಕೋಟೆ, ಕೊಳತೋಡು ಬೈಗೋಡು.
6	6-ಪಾಲಿಬೆಟ್ಟ	ಹೊಸೂರು, ಬೆಟ್ಟಗೇರಿ, ಕಳತಾಡು, ಅಮ್ಮತ್ತಿ, ಪುಲಿಯೇರಿ, ಮೇಕೂರು ಹೊಸೋರಿ.
7	7-ಕರಡಿಗೋಡು	ಗುಯ್ಯ, ಕರಡಿಗೋಡು, ಸಿದ್ಧಾಪುರ.
8	8-ಮಾಲ್ವಾರಿ	ಬಾಡಗ ಬಾಣಂಗಾಲ, ಮಾಲ್ವಾರಿ, ಚೆನ್ನಯ್ಯನಕೋಟೆ.
9	9-ಹಾಲುಗುಂದ	ಹಾಲುಗುಂದ, ಬೈರಂಬಾಡ, ಕಣ್ಣಂಗಾಲ, ಹೆಚ್ಚಿನಾಡು, ಯಡೂರು.
5-ಪೊನ್ನಂಪೇಟೆ ತಾಲ್ಲೂಕು ಪಂಚಾಯತ್		
1	1-ತಿತಿಮತಿ	ನೋಕ್ಕ, ದೇವಮಾಚಿ ಅರಣ್ಯ, ಅರೇಕೇರಿ ಅರಣ್ಯ-1, ಅರೇಕೇರಿ ಅರಣ್ಯ-2, ಅರೇಕೇರಿ ಅರಣ್ಯ-3, ಹೆಬ್ಬಾಳೆ.
2	2-ಬಾಳೆಲೆ	ಬಾಳೆಲೆ, ದೇವನೂರು, ನಿಟ್ಟೂರು, ಹತ್ತುಗಟ್ಟು ಅರಣ್ಯ-1, ಕೊಟ್ಟಗೇರಿ.
3	3-ಪೊನ್ನಂಪೇಟೆ	ಹಳ್ಳಿಗಟ್ಟು, ಕಿರುಗೂರು, ಮತ್ತೂರು.
4	4-ಮಾಯಾಮುಡಿ	ಬಿಳೂರು, ಮಾಯಾಮುಡಿ, ಧನುಗಾಲ, ಬೆಸಗೂರು, ನಲ್ಲೂರು.
5	5-ಗೋಣಿ ಕೊಪ್ಪಲು	ಗೋಣಿ ಕೊಪ್ಪಲು.
6	6-ಹಾತೂರು	ಕೈಕೇರಿ, ಕುಂದ, ಹಾತೂರು.
7	7-ಅರುವತ್ತೋಕ್ಕು	ಬಿ. ಶೆಟ್ಟಿಗೇರಿ, ಕುಟ್ಟಂದಿ, ಅರುವತ್ತೋಕ್ಕು.
8	8-ಕಾನೂರು	ಕಾನೂರು, ಬೆಕ್ಕಸೊಡೂರು, ಕೊತೂರು, ಬಲ್ಯಮಂಡೂರು, ಚಿಕ್ಕಮಂಡೂರು, ಮುಗಟಗೇರಿ, ನಾಲ್ಕೇರಿ, ನಾಲ್ಕೇರಿ ಅರಣ್ಯ.
9	9-ಹುದಿಕೇರಿ	ಹುದಿಕೇರಿ, ಪರಗಟಗೇರಿ, ಹೈಸೊಡೂರು, ತರಾಲು, ಬಾಡಗರಕೇರಿ, ಬೇಗೂರು, ಬೆಳ್ಳೂರು.
10	10-ಶ್ರೀಮಂಗಲ	ಕುಮಟೂರು, ಕುರ್ಚಿ, ಟಿ.ಶೆಟ್ಟಿಗೇರಿ, ನೆಮ್ಮಲೆ ಪೂರ್ವ ಮತ್ತು ಪಶ್ಚಿಮ, ಹರಿಹರ.
11	11-ಕುಟ್ಟ	ಕುಟ್ಟ, ಮಂಚಳ್ಳಿ ಮತ್ತು ಅರಣ್ಯ, ಕೆ.ಬಾಡಗ.

(ಕೆ.ಆರ್.ರುದ್ರಪ್ಪ)

ನಿರ್ದೇಶಕರು(ಪಂ.ರಾಜ್ ) ಮತ್ತು

ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ

ಹಾಗೂ ಸದಸ್ಯ ಕಾರ್ಯದರ್ಶಿ,

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.





## ಕರ್ನಾಟಕ ಸರ್ಕಾರ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ

ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-56001

ಸಂಖ್ಯೆ: ಕಪಂರಾಸೀನಿಆ/20/ಸೀನಿಆ/2022

ದಿನಾಂಕ: 02-01-2023

## ಪ್ರಕಟಣೆ

**ದಕ್ಷಿಣ ಕನ್ನಡ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ದಕ್ಷಿಣ ಕನ್ನಡ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 126 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ. ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ. (ಅ) ಆನ್ ಲೈನ್ ಮೂಲಕ:

**ವೆಬ್ ಸೈಟ್ ವಿಳಾಸ:** "https://rdpr.karnataka.gov.in/rdc/public/" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.

3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001

### ಕೋಷ್ಟಕ 'ಅ' ದಕ್ಷಿಣ ಕನ್ನಡ ಜಿಲ್ಲೆ

ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ಮುಲ್ಕಿ	7
2	ಮೂಡಬಿದರೆ	9
3	ಸುಳ್ಳೆ	11
4	ಕಡಬ	12
5	ಉಳ್ಳಾಲ	12
6	ಪುತ್ತೂರು	14
7	ಮಂಗಳೂರು	14
8	ಬೆಳ್ಳಂಗಡಿ	22
9	ಬಂಟ್ವಾಳ	25
ಒಟ್ಟು		126

## ಕೋಷ್ಟಕ 'ಆ'

## ದಕ್ಷಿಣ ಕನ್ನಡ ಜಿಲ್ಲೆ

ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1-ಮುಲ್ಕಿ ತಾಲ್ಲೂಕು ಪಂಚಾಯತಿ</b>		
1	1-ಐಕಳ	ಐಕಳ, ಏಳಿಂಜೆ, ಉಳೆಪಾಡಿ.
2	2-ಬಳ್ಳುಂಜೆ	ಬಳ್ಳುಂಜೆ, ಕೊಲ್ಲೂರು, ಕವತ್ತಾರು, ಕರ್ನಿರೆ.
3	3-ಅತಿಕಾರಿಬೆಟ್ಟು	ಅತಿಕಾರಿಬೆಟ್ಟು, ಶಿಮಂತೂರು.
4	4-ಕಿಲ್ವಾಡಿ	ಕಿಲ್ವಾಡಿ.
5	5-10 ತೋಕೂರು	10 ತೋಕೂರು, ಬೆಳ್ಳಾಯರು, ಪಡುಪಣಂಬೂರು.
6	6-ಹಳೆಯಂಗಡಿ	ಹಳೆಯಂಗಡಿ, ಸಸಿಹಿತ್ತು, ಪಾವಂಜೆ.
7	7-ಕೆಮ್ಮಾಲ್	ಕೆಮ್ಮಾಲ್, ಅತ್ತೂರು, ಪಂಜ, ಕೊಯಿಕುಡೆ.
<b>2-ಮೂಡುಬಿದಿರೆ ತಾಲ್ಲೂಕು ಪಂಚಾಯತಿ</b>		
1	1-ಬೆಳುವಾಯಿ	ಬೆಳುವಾಯಿ.
2	2-ನೆಲ್ಲಿಕಾರು	ನೆಲ್ಲಿಕಾರು, ಕೆಲ್ಲಪುತ್ತಿಗೆ, ಮಾಂಟ್ರಾಡಿ, ದರೆಗುಡ್ಡೆ, ಪಣಪಿಲ.
3	3-ಪುತ್ತಿಗೆ	ಪುತ್ತಿಗೆ.
4	4-ತೆಂಕಮಿಜಾರು	ತೆಂಕಮಿಜಾರು, ಬಡಗಮಿಜಾರು.
5	5-ತೋಡಾರು	ತೋಡಾರು, ಇರುವೈಲು, ಪುಚ್ಚಮೊಗರು, ಹೊಸಬೆಟ್ಟು.
6	6-ವಾಲ್ವಾಡಿ	ವಾಲ್ವಾಡಿ, ಶಿರ್ತಾಡಿ, ಪಡುಕೊಣಾಜೆ, ಮೂಡುಕೊಣಾಜೆ.
7	7-ಕಡಂದಲೆ	ಕಡಂದಲೆ, ಪಾಲಡ್ಕ.
8	8-ಪಡುಮಾರ್ನಾಡು	ಪಡುಮಾರ್ನಾಡು, ಮೂಡುಮಾರ್ನಾಡು.
9	9-ಕಲ್ಲಮುಂಡೂರು	ಕಲ್ಲಮುಂಡೂರು, ನಿಡ್ನೋಡಿ.
<b>3-ಮಂಗಳೂರು ತಾಲ್ಲೂಕು ಪಂಚಾಯತಿ</b>		
1	1-ಕುತ್ತತ್ತೂರು	ಚೇಳಾಯೂರು, ಮಧ್ಯ, ಕುತ್ತತ್ತೂರು, ಪೆರ್ಮುದೆ.
2	2-ತೆಂಕವಕ್ಕಾರು	ತೆಂಕವಕ್ಕಾರು, ಬಡಗವಕ್ಕಾರು, ಸೂರಿಂಜೆ, ದೇಲಂತಬೆಟ್ಟು.
3	3-ಬಡಗವಡಪದವು	ಬಡಗವಡಪದವು, ಮುಚ್ಚೂರು, ಕೊಂಪದವು.
4	4-ತೆಂಕವಡಪದವು	ತೆಂಕವಡಪದವು.
5	5-ಕಿಲೆಂಜಾರು	ಕಿಲೆಂಜಾರು, ಕೊಳವೂರು, ಮುತ್ತೂರು.
6	6-ಬಡಗಲುಳಿಪಾಡಿ	ಮೊಗರು, ಬಡಗಲುಳಿಪಾಡಿ, ತೆಂಕಲುಳಿಪಾಡಿ.
7	7-ಮೂಡುಪೆರಾ	ಮೂಡುಪೆರಾರು, ಪಡುಪೆರಾರು.
8	8-ಕೊಳಂಬೆ	ಕೊಳಂಬೆ, ಕಂದಾವರ, ಅದ್ಯಪಾಡಿ.
9	9-62ನೇ ತೋಕೂರು	ಬಾಳ, ಕಳವಾರು, 62ನೇತೋಕೂರು.
10	10-ಮೂಡುಶೆಡ್ಕೆ	ಮೂಡುಶೆಡ್ಕೆ, ಪಡುಶೆಡ್ಕೆ.
11	11-ಮೂಳೂರು	ಮೂಳೂರು, ಅಡ್ಕೂರು.
12	12-ಉಳಾಯಿಬೆಟ್ಟು	ಉಳಾಯಿಬೆಟ್ಟು, ಮಲ್ಲೂರು.
13	13-ಬೊಂಡಂತಿಲ	ನೀರುಮಾರ್ಗ, ಬೊಂಡಂತಿಲ.
14	14-ಅಡ್ಕಾರು	ಅಡ್ಕಾರು, ಅರ್ಕುಳ.
<b>4-ಉಳ್ಳಾಲ ತಾಲ್ಲೂಕು ಪಂಚಾಯತಿ</b>		
1	1-ಮುನ್ನೂರು	ಮುನ್ನೂರು.
2	2-ಬೆಳ್ಳ	ಬೆಳ್ಳ.
3	3-ಹರೇಕಳ	ಹರೇಕಳ, ಅಂಬ್ಲಮೊಗರು.
4	4-ಪಾವೂರು	ಪಾವೂರು, ಬೋಳಿಯಾರು.

ದಕ್ಷಿಣ ಕನ್ನಡ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
5	5-ಕೋಣಾಜೆ	ಕೋಣಾಜೆ.
6	6-ಪಜೀರು	ಕುರ್ನಾಡು, ಪಜೀರು.
7	7-ಸಜಿಪನಡು	ಸಜಿಪನಡು, ಸಜಿಪಪಡು.
8	8-ಇರಾ	ಇರಾ, ಚೇಳೂರು.
9	9-ಕೈರಂಗಳ	ಬಾಳೆಪುಣಿ, ಕೈರಂಗಳ.
10	10-ನರಿಂಗಾನ	ಕಿನ್ಯಾ, ನರಿಂಗಾನ.
11	11-ಮಂಜನಾಡಿ	ಮಂಜನಾಡಿ.
12	12-ತಲಪಾಡಿ	ತಲಪಾಡಿ.
5-ಬಂಟ್ವಾಳ ತಾಲ್ಲೂಕು ಪಂಚಾಯತಿ		
1	1-ಸಂಗಬೆಟ್ಟು	ಸಂಗಬೆಟ್ಟು, ಕರ್ಪೆ, ರಾಯಿ, ಅರಳೆ.
2	2-ಪಂಜಿಕಲ್ಲು	ಕುಕ್ಕಿಪ್ಪಾಡಿ, ಕೊಯಿಲಾ, ಎಲಿಯನಡುಗೋಡು, ಪಂಜಿಕಲ್ಲು, ಮೂಡನಡುಗೋಡು, ಬುಡೋಳಿ.
3	3-ಚೆನ್ನೈತ್ತೋಡಿ	ಅಜ್ಜಿಬೆಟ್ಟು, ಚೆನ್ನೈತ್ತೋಡಿ, ಕುಡಂಬೆಟ್ಟು, ಪಿಲಿಮೊಗರು, ಇರ್ವತ್ತೂರು, ಮೂಡಪಡುಕೋಡಿ.
6	4-ಪಿಲಾತಬೆಟ್ಟು	ಪಿಲಾತಬೆಟ್ಟು, ಕಾವಳಪಡೂರು, ಕಾಡಬೆಟ್ಟು, ಕಾವಳಮುಡೂರು.
5	5-ಉಳಿ	ಬಡಗಕಜೇಕಾರು, ತೆಂಕಕಜೇಕಾರು, ಉಳಿ, ಮಣಿನಾಲ್ಕೂರು.
6	6-ಸರಪಾಡಿ	ದೇವಸ್ವಾಮುಡೂರು, ಸರಪಾಡಿ, ನಾವೂರು, ದೇವಸ್ವಪಡೂರು.
7	7-ಕರಿಯಂಗಳ	ಕರಿಯಂಗಳ, ಬಡಗಬೆಳ್ಳೂರು.
8	8-ಅಮ್ಮಾಡಿ	ಅಮ್ಮಾಡಿ, ಕುರಿಯಾಳ, ತೆಂಕಬೆಳ್ಳೂರು.
9	9- ಅಮ್ಮಂಜೆ	ಕಳ್ಳಿಗಿ, ಅಮ್ಮಂಜೆ.
10	10-ಸಜಿಪಮುನ್ನೂರು	ಸಜಿಪಮುನ್ನೂರು.
11	11-ನರಿಕೊಂಬು	ನರಿಕೊಂಬು, ಶಂಭೂರು.
12	12-ಗೋಳ್ವಮಜಲು	ಗೋಳ್ವಮಜಲು, ಅಮ್ಮೂರು.
13	13-ಮಂಚಿ	ಮಂಚಿ, ಸಜಿಪಮೂಡ.
14	14-ಕಡೇಶಿವಾಲ್ಯ	ಕಡೇಶಿವಾಲ್ಯ, ಬರಿಮಾರು, ಪೆರಾಜೆ.
15	15-ಮಾಣಿ	ನೆಟ್ಟಮುಡೂರು, ಬಾಳ್ವಿಲ, ಮಾಣಿ.
16	16-ವೀರಕಂಬ	ವೀರಕಂಬ, ಬೋಳಂತೂರು, ಅನಂತಾಡಿ.
17	17-ಕೊಳ್ಳಾಡು	ಕೊಳ್ಳಾಡು.
18	18-ಕರೋಪಾಡಿ	ಕರೋಪಾಡಿ, ಸಾಲೆತ್ತೂರು.
19	19-ಕನ್ಯಾನ	ಕನ್ಯಾನ, ವಿಟ್ಟಪಡೂರು.
20	20-ಪೆರುವಾಯಿ	ಪೆರುವಾಯಿ, ಮಾಣಿಲ, ಅಳಿಕೆ.
21	21-ಇಡ್ಕಿದು	ವಿಟ್ಟಮುಡೂರು, ಇಡ್ಕಿದು, ಕುಳೆ.
22	22-ಕೆದಿಲ	ಕೆದಿಲ, ಪರ್ನೆ, ಬಿಳಿಯೂರು.
23	23-ಪುಣಚ	ಕೇಪು, ಪುಣಚ.
24	24-ಪುದು	ಪುದು.
25	25-ತುಂಬೆ	ಮೇರಮಜಲು, ಕೊಡ್ಕಾನ್, ತುಂಬೆ.
6-ಬೆಳ್ಳಂಗಡಿ ತಾಲ್ಲೂಕು ಪಂಚಾಯತಿ		
1	1-ನಾರಾವಿ	ನಾರಾವಿ, ಕುತೂರು, ಮರೋಡಿ, ಪೆರಾಡಿ, ಕೊಕ್ಕಾಡಿ, ಸಾವ್ಯ.
2	2-ಹೊಸಂಗಡಿ	ಹೊಸಂಗಡಿ, ಬಡಕೋಡಿ, ಕಾಶಿಪಟ್ಟಿ, ಆರಂಬೋಡಿ, ಗುಂಡೂರಿ.
3	3-ವೇಣೂರು	ವೇಣೂರು, ಬಜಿರೆ, ಕರಿಮಣಿಲು, ಮೂಡುಕೋಡಿ, ಅಂಡಿಂಜೆ.
4	4-ಅಳದಂಗಡಿ	ನಾವರೆ, ಸುಲ್ಕೇರಿ, ಕುದ್ಯಾಡಿ, ಬಳಂಜ, ನಾಲ್ಕೂರು, ತೆಂಕಕಾರಂದೂರು, ಬಡಗಕಾರಂದೂರು, ಪಿಲ್ಯ.

ದಕ್ಷಿಣ ಕನ್ನಡ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
5	5-ಶಿರ್ಲಾಳು	ಮೇಲಂತಬೆಟ್ಟ, ಮುಂಡೂರು, ಸವಣಾಳು, ಶಿರ್ಲಾಳು, ಕರಂಬಾರು, ಸುಲ್ಕೇರಿಮೊಗ್ಗು.
6	6-ಪಡಂಗಡಿ	ಪಡಂಗಡಿ, ಗಡ್ಡಾಡಿಹುಕ್ಕೇಡಿ, ನಿಟ್ಟಡ.
7	7-ಲಾಯಿಲ	ಲಾಯಿಲ, ಕೊಯ್ಯೂರು.
8	8-ನಡ	ನಡ, ಕನ್ಯಾಡಿ, ಇಂದಬೆಟ್ಟ, ನಾವೂರು.
9	9-ಮಿತ್ತಬಾಗಿಲು	ಮಿತ್ತಬಾಗಿಲು, ಕಡಿರುದ್ಯಾವರ, ಮಲವಂತಿಗೆ.
10	10-ಉಜಿರೆ	ಉಜಿರೆ.
11	11-ಚಾರ್ಮಾಡಿ	ಚಾರ್ಮಾಡಿ, ತೋಟತ್ತಾಡಿ, ಚಿಬಿದ್ರೆ.
12	12-ನೇರಿಯ	ನೇರಿಯ, ಪುದುವೆಟ್ಟು.
13	13-ಮುಂಡಾಜೆ	ಮುಂಡಾಜೆ, ಕಲ್ಮಂಜ.
14	14-ಕಳಂಜ	ಕಳಂಜ, ಹತ್ಯಡ್ಕ, ರೆಖ್ಕ, ಶಿಬಾಜೆ, ಶಿಶಿಲ.
15	15-ಧರ್ಮಸ್ಥಳ	ಧರ್ಮಸ್ಥಳ, ನಿಡ್ಲೆ.
16	16-ಕೊಕ್ಕಡ	ಕೊಕ್ಕಡ, ಬೆಳಾಳು, ಪಟ್ಟಮೆ.
17	17-ತಣ್ಣೀರುಪಂತ	ಬಾರ್ಯ, ಪುತ್ತಿಲ, ತೆಕ್ಕಾರು, ತಣ್ಣೀರುಪಂತ.
18	18-ಉರುವಾಳು	ಬಂದಾರು, ಕಣಿಯೂರು, ಉರುವಾಳು.
19	19-ಇಳಂತಿಲ	ಇಳಂತಿಲ, ಮೊಗ್ಗು, ಕರಾಯ.
20	20-ಕುವೆಟ್ಟು	ಕುವೆಟ್ಟು, ಓಡಿಲ್ಲಾಳ, ಸೋಣಂದೂರು.
21	21-ಕಳಿಯ	ಮಚ್ಚಿನ, ಕಳಿಯ, ನ್ಯಾಯತರ್ಪು.
22	22-ಮಾಲಾಡಿ	ಮಾಲಾಡಿ, ಪಾರೆಂಕಿ, ಕುಕ್ಕಳ.
7-ಪುತ್ತೂ ತಾಲ್ಲೂಕು ಪಂಚಾಯತಿ		
1	1-ಕಬಕ	ಕಬಕ, ಬನ್ನೂರು, ಪಡ್ನೂರು, ಚಿಕ್ಕಮುಡ್ನೂರು.
2	2-ಬಲ್ಲಾಡು	ಬಲ್ಲಾಡು, ಕುಡಿಪ್ಪಾಡಿ.
3	3- 34-ನೆಕ್ಕಿಲಾಡಿ	ಕೋಡಿಂಬಾಡಿ, ಬೆಳ್ಳಿಪ್ಪಾಡಿ, 34-ನೆಕ್ಕಿಲಾಡಿ.
4	4-ಉಪ್ಪಿನಂಗಡಿ	ಉಪ್ಪಿನಂಗಡಿ.
5	5-ಬಜತ್ತೂರು	ಬಜತ್ತೂರು, ಹಿರೇಬಂಡಾಡಿ.
6	6-ನರಿಮೊಗ್ಗು	ನರಿಮೊಗ್ಗು, ಶಾಂತಿಗೋಡು.
7	7-ಸರ್ವೆ	ಸರ್ವೆ, ಮುಂಡೂರು, ಕೆಮ್ಮಿಂಜೆ, ಕೆದಂಬಾಡಿ.
8	8-ಆರ್ಯಾಪು	ಆರ್ಯಾಪು, ಕುರಿಯ.
9	9-ಬೆಟ್ಟಂಪಾಡಿ	ಬೆಟ್ಟಂಪಾಡಿ, ಇರ್ದೆ, ಪಾಣಾಜೆ.
10	10-ಒಳಮೊಗ್ಗು	ಒಳಮೊಗ್ಗು, ನಿಡ್ವಳ್ಳಿ.
11	11-ಕೊಳ್ಳಿಗೆ	ಕೊಳ್ಳಿಗೆ, ಕೆಯ್ಯೂರು.
12	12-ಮಾಡ್ನೂರು	ಮಾಡ್ನೂರು, ಅರಿಯಡ್ಕ.
13	13-ಪಡುವನ್ನೂರು	ಬಡಗನ್ನೂರು, ಪಡುವನ್ನೂರು.
14	14-ನೆಟ್ಟಣಿಗೆಮುಡ್ನೂರು	ನೆಟ್ಟಣಿಗೆ ಮುಡ್ನೂರು.
8-ಕಡಬ ತಾಲ್ಲೂಕು ಪಂಚಾಯತಿ		
1	1- ಕೊಯಿಲ	ಕೊಯಿಲ, ರಾಮಕುಂಜ.
2	2-ನೆಲ್ಯಾಡಿ	ನೆಲ್ಯಾಡಿ, ಕೊಣಾಳು, ಗೋಳಿತೊಟ್ಟು.
3	3-ಅಲಂಕಾರು	ಅಲಂಕಾರು, ಹಳ್ಳೇನೇರಂಕಿ, ಅಲಂತಾಯ.
4	4-ಕೌಕ್ಕಾಡಿ	ಕೌಕ್ಕಾಡಿ, ಇಚ್ಚಂಪಾಡಿ, ಶಿರಾಡಿ.
5	5- ಐತ್ತೂರು	ಐತ್ತೂರು, ಕೊಂಬಾರು, ಶಿರಿಬಾಗಿಲು.

ದಕ್ಷಿಣ ಕನ್ನಡ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
6	6-ನೂಜಿಬಾಳ್ವೆ	ನೂಜಿಬಾಳ್ವೆ, ಕೊಣಾಜೆ, ರೆಂಜಿಲಾಡಿ, ಬಂಟ್ರು, 102 ನೆಕ್ಕಿಲಾಡಿ.
7	7-ಸುಬ್ರಹ್ಮಣ್ಯ	ಸುಬ್ರಹ್ಮಣ್ಯ, ಬಿಳಿನೆಲೆ.
8	8-ಬಳ್ಳ	ಐನೆಕಿದು, ಏನೆಕಲ್ಲು, ಬಳ್ಳ, ಕೇನ್ಯ.
9	9-ಸವಣೂರು	ಸವಣೂರು, ಕುದ್ಕಾರು, ಪುಣ್ಯಪಾಡಿ, ಪಾಲ್ಕಾಡಿ.
10	10-ಚಾರ್ವಕ	ಚಾರ್ವಕ, ಕೈಮಣ, ದೋಲ್ಪಾಡಿ, ಬೆಳಂದೂರು, ಕಾಣಿಯೂರು.
11	11-ಕುಟ್ಟುಪಾಡಿ	ಕುಟ್ಟುಪಾಡಿ, ಎಡಮಂಗಲ, ಎಣ್ಣೂರು.
12	12-ಪೆರಾಬೆ	ಪೆರಾಬೆ, ಕುಂತೂರು, ಬಲ್ಯ.
9-ಸುಳ್ಯಾ ತಾಲ್ಲೂಕು ಪಂಚಾಯತಿ		
1	1-ಪೆರುವಾಜೆ	ಪೆರುವಾಜೆ, ಕೊಡಿಯಾಲ, ಮುರುಳ್ಳ.
2	2-ಬೆಳ್ಳಾರೆ	ಬೆಳ್ಳಾರೆ, ಬಾಳಿಲ, ಮುಪ್ಪೇರಿಯಾ, ಕಳಂಜ.
3	3-ಐವರ್ನಾಡು	ಐವರ್ನಾಡು, ಅಮರಮುಡ್ನೂರು, ಅಮರಪಡ್ನೂರು.
4	4-ಜಾಲ್ಮೂರು	ಜಾಲ್ಮೂರು, ಕನಕಮಜಲು.
5	5-ಅಜ್ಜಾವರ	ಅಜ್ಜಾವರ, ಮಂಡಕೋಲು.
6	6-ಆಲೆಟ್ಟಿ	ಆಲೆಟ್ಟಿ.
7	7-ಅರಂತೋಡು	ಅರಂತೋಡು, ತೊಡಿಕಾನ, ಸಂಪಾಜೆ.
8	8-ಮಡಪ್ಪಾಡಿ	ಮಡಪ್ಪಾಡಿ, ಹರಿಹರಪಲ್ಲತ್ತಡ್ಕ, ಬಾಳುಗೋಡು, ಕೊಲ್ಲಮೊಗ್ಗು, ಕಲ್ಮಕಾರು.
9	9-ನೆಲ್ಲೂರುಕೆಮ್ಮಾಜೆ	ನೆಲ್ಲೂರುಕೆಮ್ಮಾಜೆ, ಮರ್ಕಂಜ, ಉಬರಡ್ಕಮಿತ್ತೂರು.
10	10-ಗುತ್ತಿಗಾರು	ದೇವಚಳ್ಳ, ಗುತ್ತಿಗಾರು, ನಾಲ್ಕೂರು.
11	11-ಪಂಜ	ಐವತ್ತೋಕ್ಕು, ಕೊತ್ತುಂಜ, ಕಲ್ಮಡ್ಕ, ಪಂಬೆತ್ತಾಡಿ.

(ಕೆ.ಆರ್.ರುದ್ರಪ್ಪ)

ನಿರ್ದೇಶಕರು(ಪಂ.ರಾಜ್ ) ಮತ್ತು

ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ

ಹಾಗೂ ಸದಸ್ಯ ಕಾರ್ಯದರ್ಶಿ,

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.





## ಕರ್ನಾಟಕ ಸರ್ಕಾರ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ

ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-560001

ಸಂಖ್ಯೆ: ಕಪಂರಾಸೀನಿಆ/21/ಸೀನಿಆ/2022

ದಿನಾಂಕ:02-01-2023

## ಪ್ರಕಟಣೆ

**ಉಡುಪಿ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಉಡುಪಿ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.

**ಉಡುಪಿ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 95 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.**

**ಉಡುಪಿ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ.** ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

**(ಅ) ಆನ್ ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "https://rdpr.karnataka.gov.in/rdc/public/" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ..

3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001

**ಕೋಷ್ಟಕ 'ಅ'**

**ಉಡುಪಿ ಜಿಲ್ಲೆ**

ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ಹೆಬ್ಬಿ	7
2	ಬೈಂದೂರು	11
3	ಕಾಪು	12
4	ಉಡುಪಿ	13
5	ಕಾರ್ಕಳ	16
6	ಬ್ರಹ್ಮಾವರ	16
7	ಕುಂದಾಪುರ	20
ಒಟ್ಟು		95

ಕೋಷ್ಠಕ 'ಆ'		
ಉಡುಪಿ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1-ಬೈಂದೂರು ತಾಲ್ಲೂಕು</b>		
1	1-ಶಿರೂರು	ಶಿರೂರು (ಅಂಶ).
2	2-ಶಿರೂರು	ಶಿರೂರು (ಅಂಶ).
3	3-ಉಪ್ಪಂದ	ಉಪ್ಪಂದ.
4	4-ಬಿಜೂರು	ಬಿಜೂರು, ಕೆರ್ಗಾಲ್, ನಂದನವನ.
5	5-ಕೊಲ್ಲೂರು	ಕೊಲ್ಲೂರು, ಜಡ್ಕಲ್, ಮುದೂರು, ಹಳ್ಳಿಹೊಳೆ.
6	6-ಕಾಲ್ಕೋಡು	ಕಾಲ್ಕೋಡು, ಗೋಳಿಹೊಳೆ, ಯಳಜಿತ್.
7	7-ಕಂಬದಕೋಣೆ	ಕಂಬದಕೋಣೆ, ಹೆರಂಜಾಲ್.
8	8-ಹೇರೂರು	ಹೇರೂರು, 11ನೇ ಉಳ್ಳೂರು.
9	9-ಕಿರಿಮಂಜೇಶ್ವರ	ಕಿರಿಮಂಜೇಶ್ವರ.
10	10-ನಾವುಂದ	ನಾವುಂದ, ಮರವಂತೆ.
11	11-ನಾಡ	ನಾಡ, ಹಡವು, ಬಡಾಕರೆ.
<b>2-ಕುಂದಾಪುರ ತಾಲ್ಲೂಕು</b>		
1	1-ತ್ರಾಸಿ	ತ್ರಾಸಿ, ಗುಜ್ಜಾಡಿ.
2	2-ಹೆಮ್ಮಾಡಿ	ಹೆಮ್ಮಾಡಿ, ಹೊಸಾಡು, ಸೇನಾಪುರ.
3	3-ಆಲೂರು	ಆಲೂರು, ಹರ್ಕೂರು, ಹಕ್ಕಾಡಿ, ಕುಂದಬಾರಂದಾಡಿ, ನೂಜಾಡಿ.
4	4-ವಂಡ್ಲೆ	ವಂಡ್ಲೆ, ಚಿತ್ತೂರು, ಇಡೂರು ಕುಂಜಾಡಿ, ಹೊಸೂರು.
5	5-ಕರ್ಕುಂಜೆ	ಕರ್ಕುಂಜೆ, ಕಟ್ ಬೆಲ್ಲೂರು, ದೇವಲ್ಕುಂದ.
6	6-ಆಜಿ	ಆಜಿ, ಕೊಡ್ಲಾಡಿ, ಕಮಲಶಿಲೆ, ಯಡಮೋಗೆ, ಕರಾಡಿ, ಬೆಳ್ಳಾಲು.
7	7-ಸಿದ್ಧಾಪುರ	ಸಿದ್ಧಾಪುರ, 74 ಉಳ್ಳೂರು, ಹೊಸಂಗಡಿ.
8	8-ಶಂಕರನಾರಾಯಣ	ಶಂಕರನಾರಾಯಣ, ಕುಳಂಜೆ, ಅಂಪಾರು.
9	9-ಕಾವಾಡಿ	ಕಾವಾಡಿ, ಹಳ್ಳಾಡು, ಗುಲ್ವಾಡಿ.
10	10-ತಲ್ಲೂರು	ತಲ್ಲೂರು, ಉಪ್ಪಿನಕುದು, ಹಟ್ಟಿಯಂಗಡಿ, ಕನ್ಯಾನ, ಕೆಂಚನೂರು.
11	11-ಗಂಗೊಳ್ಳಿ	ಗಂಗೊಳ್ಳಿ.
12	12-ಹಂಗಳೂರು	ಹಂಗಳೂರು, ಆನಗಲ್ಲಿ, ಕೋಣೆ.
13	13-ಬಸೂರು	ಬಸೂರು, ಕಂದಾವರ, ಬಳ್ಳೂರು.
14	14-ಕೋಟೇಶ್ವರ	ಕೋಟೇಶ್ವರ.
15	15-ಬೀಜಾಡಿ	ಬೀಜಾಡಿ, ಗೋಪಾಡಿ, ವಕ್ಕಾಡಿ.
16	16-ಹೊಂಬಾಡಿ ಮಂಡಾಡಿ	ಹೊಂಬಾಡಿ ಮಂಡಾಡಿ, ಯಡ್ವಾಡಿ ಮತ್ತಾಡಿ, ಜಪ್ಪಿ, ಮೊಳಹಳ್ಳಿ.
17	17-ಹಾರ್ದಳ್ಳಿ ಮಂಡಳ್ಳಿ	ಹಾರ್ದಳ್ಳಿ ಮಂಡಳ್ಳಿ, ಹಳ್ಳಾಡಿ ಹರ್ಕಾಡಿ, 76 ಹಾಲಾಡಿ, 28 ಹಾಲಾಡಿ.
18	18-ಅಮಾಸೆಬೈಲು	ಅಮಾಸೆಬೈಲು, ರಟ್ಟಾಡಿ, ಮಚ್ಚಟ್ಟು, ಹೆಂಗವಳ್ಳಿ.
19	19-ಬೇಳೂರು	ಬೇಳೂರು, ಕೊರ್ಗಿ, ಹೆಸ್ಕತ್ತೂರು, ಕೆದೂರು, ಉಳ್ಳೂರು, ಕಾಳಾವರ, ಅಸೋಡು.
20	20-ಕುಂಬಾಶಿ	ಕುಂಬಾಶಿ, ತೆಕ್ಕಟ್ಟು.
<b>3-ಬ್ರಹ್ಮಾವರ ತಾಲ್ಲೂಕು</b>		
1	1-ಮಣೂರು	ಮಣೂರು, ಗಿಳಿಯಾರು.
2	2-ಕೋಟೆ	ಕೋಟೆತಟ್ಟು, ಕೋಡಿ.
3	3-ಐರೋಡಿ	ಬಾಳ್ಕುದು, ಐರೋಡಿ, ಪಾಂಡೇಶ್ವರ, ಮೂಡಹಡು.
4	4-ಶಿರಿಯಾರ	ಬನ್ನಾಡಿ, ವಡ್ಡರ್ಸೆ, ಅಚ್ಚಾಡಿ, ಕಾವಡಿ, ಶಿರಿಯಾರ.
5	5-ಕಾಡೂರು	ಹೇರಾಡಿ, ಯಡ್ವಾಡಿ, ಕಾಡೂರು, ನಡೂರು.
6	6-ಹಿಲಿಯಾಣ	ಬಿಲ್ಲಾಡಿ, ವಂಡೂರು, ಕಕ್ಕುಂಜೆ, ಆವರ್ಸೆ, ಹಿಲಿಯಾಣ.
7	7-ನಾಲ್ಕೂರು	ಹೆಗ್ಗುಂಜೆ, 33 ಶಿರೂರು, ನಂಚಾರು, ನಾಲ್ಕೂರು.
8	8-ಕೊಕ್ಕರ್ಣಿ	34 ಕುದಿ, ಪೆಜಮಂಗೂರು, ನೀಲಾವರ.
9	9-ಕಂಜೂರು	38 ಕಳ್ಳೂರು, ಕಂಜೂರು, ಹೊಸೂರು, ಹಲುವಳ್ಳಿ.
10	10-ಚೇರ್ಕಾಡಿ	ಚೇರ್ಕಾಡಿ, ಆರೂರು.

ಉಡುಪಿ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
11	11-ಚಾಂತಾರು	ಚಾಂತಾರು, 52 ಹೇರೂರು.
12	12-ಉಪ್ಪೂರು	ಉಪ್ಪೂರು, ಹಾವಂಜೆ.
13	13-ಬಾರ್ಕೂರು	ಹೊಸಾಳ, ಕಚ್ಚೂರು, ಹನೇಹಳ್ಳಿ.
14	14-ಹಂದಾಡಿ	ಮಟಪಾಡಿ, ಕುಮ್ಮಗೋಡು, ಹಂದಾಡಿ.
15	15-ವಾರಂಬಳ್ಳಿ	ವಾರಂಬಳ್ಳಿ.
16	16-ಹಾರಾಡಿ	ಹಾರಾಡಿ, ಬೈಕಾಡಿ.
<b>4-ಉಡುಪಿ ತಾಲ್ಲೂಕು</b>		
1	1-ಪೆಡೂರು	ಪೆಡೂರು, ಕುಕ್ಕಹಳ್ಳಿ, ಬೆಳ್ಳಂಪಳ್ಳಿ.
2	2-ಬೈರಂಪಳ್ಳಿ	ಬೈರಂಪಳ್ಳಿ, 41 ಶೀರೂರು, ಬೆಳ್ಳರಪಾಡಿ.
3	3-ಬೊಮ್ಮರಬೆಟ್ಟು	ಬೊಮ್ಮರಬೆಟ್ಟು.
4	4-80 ಬಡಗಬೆಟ್ಟು	80 ಬಡಗಬೆಟ್ಟು.
5	5-ಅಂಜಾರು	ಆತ್ರಾಡಿ, ಅಂಜಾರು, 82 ಕುದಿ, ಪೆರ್ಣಂಕಿಲ.
6	6-ಮಣಿಪುರ	ಹಿರೇಬೆಟ್ಟು, ಮಣಿಪುರ, ಮರ್ಣೆ.
7	7-ಅಲೆವೂರು	ಕೊರಂಗಪಾಡಿ, ಅಲೆವೂರು.
8	8-ಉದ್ಯಾವರ	ಉದ್ಯಾವರ.
9	9-ಕಡೇಕಾರ್	ಕಡೇಕಾರು, ಕುತ್ತಾಡಿ.
10	10-ಕಿದಿಯೂರು	ಕಿದಿಯೂರು, ಅಂಬಲಪಾಡಿ (ಅಂಶ), ಮೂಡನಿಡಂಬೂರು (ಅಂಶ).
11	11-ತೆಂಕನಿಡಿಯೂರು	ತೆಂಕನಿಡಿಯೂರು, ಕಳಾರ್ಕಳಬೆಟ್ಟು.
12	12-ಕಲ್ಯಾಣಪುರ	ಬಡಾನಿಡಿಯೂರು, ಮೂಡುತೋನ್ನೆ.
13	13-ತೋನ್ನೆ	ಪಡುತೋನ್ನೆ.
<b>5-ಕಾಪು ತಾಲ್ಲೂಕು</b>		
1	1-ಬೆಳ್ಳೆ	ಬೆಳ್ಳೆ, ಕಟ್ಟಿಂಗೇರಿ.
2	2-ಶಿರ್ವ	ಶಿರ್ವ.
3	3-ಶಂಕರಪುರ	ಕುರ್ಕಾಲು, ಇನ್ನಂಜೆ.
4	4-ಕಟಪಾಡಿ	ಯೇಣಗುಡ್ಡ, ಮೂಡಬೆಟ್ಟು.
5	5-ಕೋಟೆ	ಪಾಂಗಳ, ಮಟ್ಟು, ಕೋಟೆ.
6	6-108 ಕಳತ್ತೂರು	ಕುತ್ತಾರು, 108-ಕಳತ್ತೂರು, ಮಜೂರು, ಪಾದೂರು, 92 ಹೇರೂರು.
7	7-ಉಚ್ಚಿಲ	ಬೆಳ್ಳಪು, ಬಡಾ.
8	8-ಎಲ್ಲೂರು	ಎಲ್ಲೂರು, ಪಿಲಾರು.
9	9-ತೆಂಕ	ತೆಂಕ, ಪಾದೆಬೆಟ್ಟು.
10	10-ಪಡುಬಿದ್ರಿ	ನಡ್ವಾಲು.
11	11-ಫಲಿಮಾರು	ಸಾಂತೂರು, ಫಲಿಮಾರು, ನಂದಿಕೂರು.
12	12-ಹೆಜಮಾಡಿ	ಹೆಜಮಾಡಿ.
<b>6-ಹೆಬ್ಬಿ ತಾಲ್ಲೂಕು</b>		
1	1-ಹೆಬ್ಬಿ	ಹೆಬ್ಬಿ.
2	2-ಚಾರಾ	ಚಾರಾ, ಕುಚ್ಚೂರು, ಬೆಳಂಜೆ.
3	3-ಶಿವಪುರ	ಶಿವಪುರ, ಕರೆಬೆಟ್ಟು.
4	4-ಮುದ್ರಾಡಿ	ನಾಡ್ವಾಲು, ಮುದ್ರಾಡಿ, ಕಬ್ಬಿನಾಲೆ.
5	5-ವರಂಗ	ವರಂಗ, ಅಂಡಾರು, ಪಡುಕುಡೂರು.
6	6-ಬೆಳ್ಳೆ	ಬೆಳ್ಳೆ, ಅಲ್ಲಾಡಿ.
7	7-ಶೇಡಿಮನೆ	ಮಡಾಮಕ್ಕಿ, ಶೇಡಿಮನೆ.
<b>7-ಕಾರ್ಕಳ ತಾಲ್ಲೂಕು</b>		
1	1-ಕಡ್ತಲ	ಕಡ್ತಲ, ಎಳ್ಳಾರೆ, ಕುಕ್ಕುಜೆ.
2	2-ಮರ್ಣೆ	ಮರ್ಣೆ, ಹೆಮ್ಮಂಡೆ.
3	3-ಹಿರ್ಗಾನ	ಹಿರ್ಗಾನ, ಎರ್ಲಪಾಡಿ.
4	4-ಕೌಡೂರು	ನೀರೆ, ಕಣಜಾರು, ಬೈಲೂರು, ಕೌಡೂರು.

ಉಡುಪಿ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
5	5-ಕಲ್ಯಾಣ	ಕಲ್ಯಾಣ, ಪಳ್ಳಿ, ನಿಂಜೂರು.
6	6-ಕುಕ್ಕಂದೂರು	ಕುಕ್ಕಂದೂರು.
7	7-ಕೆರ್ವಾಳೆ	ಕೆರ್ವಾಳೆ, ಶಿರ್ಲಾಳು, ಜಾರ್ಕಳ.
8	8-ಮಾಳ	ಈಡು, ನೂರಾಲಬೆಟ್ಟು, ಮಾಳ.
9	9-ಮುಡೂರು	ಮುಡೂರು, ದುರ್ಗಾ.
10	10-ನಿಟ್ಟೆ	ನಿಟ್ಟೆ.
11	11-ಬೆಳ್ಳೆಣ್ಣೆ	ಬೆಳ್ಳೆಣ್ಣೆ, ಸೂಡ.
12	12-ಬೋಳ	ನಂದಳಿಕೆ, ಕೆದಿಂಜೆ, ಬೋಳ.
13	13-ಸಾಣೂರು	ಸಾಣೂರು, ಕಾಂತಾವರ.
14	14-ಮಿಯಾರು	ಮಿಯಾರು, ಇರ್ವತ್ತೂರು.
15	15-ನಲ್ಲೂರು	ನಲ್ಲೂರು, ರೆಂಜಾಳ.
16	16-ಮುಂಡೂರು	ಇನ್ನಾ, ಮುಂಡೂರು, ಮುಲ್ಲಡ್ಕ.

(ಕೆ.ಆರ್.ರುದ್ರಪ್ಪ)

ನಿರ್ದೇಶಕರು(ಪಂ.ರಾಜ್ ) ಮತ್ತು  
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ  
ಹಾಗೂ ಸದಸ್ಯ ಕಾರ್ಯದರ್ಶಿ,  
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.



## ಕರ್ನಾಟಕ ಸರ್ಕಾರ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ

ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-56001

ಸಂಖ್ಯೆ: ಕಪಂರಾಸೀನಿಆ/22/ಸೀನಿಆ/2022

ದಿನಾಂಕ:02-01-2023

## ಪ್ರಕಟಣೆ

**ಬೆಳಗಾವಿ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121,122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು **ಬೆಳಗಾವಿ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.**

**ಬೆಳಗಾವಿ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 304 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕದ 2ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.**

**ಬೆಳಗಾವಿ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ.** ಆಕ್ಷೇಪಣೆಗಳನ್ನು ಆನ್ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

**(ಅ) ಆನ್ ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "https://rdpr.karnataka.gov.in/rdc/public/" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ..

3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001

### ಕೋಷ್ಟಕ 'ಅ'

#### ಬೆಳಗಾವಿ ಜಿಲ್ಲೆ

ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ಯರಗಟ್ಟಿ	9
2	ಕಾಗವಾಡ	9
3	ಕಿತ್ತೂರ	9
4	ಮೊಡಲಗಿ	14
5	ನಿಪ್ಪಾಣಿ	20
6	ಬೈಲಹೊಂಗಲ	22



7	ರಾಮದುರ್ಗ	22
8	ಖಾನಾಪುರ	20
9	ಗೋಕಾಕ	21
10	ಚಿಕ್ಕೋಡಿ	22
11	ರಾಯಬಾಗ	23
12	ಸವದತ್ತಿ	21
13	ಅಥಣಿ	28
14	ಹುಕ್ಕೇರಿ	29
15	ಬೆಳಗಾವಿ	35
ಒಟ್ಟು		304

**ಕೋಷ್ಟಕ 'ಆ'**  
**ಬೆಳಗಾವಿ ಜಿಲ್ಲೆ**

ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1-ಅಥಣಿ ತಾಲ್ಲೂಕು ಪಂಚಾಯತಿ</b>		
1	1-ಅನಂತಪುರ	ಅನಂತಪುರ, ಚಂದ್ರಪ್ಪನವಾಡಿ, ವಿಳೇಗಾಂವ, ಆಜೂರ.
2	2-ಸಂಬರಗಿ	ಸಂಬರಗಿ, ನಾಗನೂರ.ಪಿ.ಎ. ತಾಂವಶಿ.
3	3-ಶಿರೂರ	ಶಿರೂರ, ಪಾಂಡೇಗಾಂವ, ಅರಳಿಹಟ್ಟಿ, ಬೊಮ್ಮನಾಳ.
4	4-ಗುಂಡೇವಾಡಿ	ಗುಂಡೇವಾಡಿ, ಕಿರಣಗಿ.
5	5-ಪಾರ್ಥನಹಳ್ಳಿ	ಪಾರ್ಥನಹಳ್ಳಿ, ಮಾಯನಟ್ಟಿ, ಅಬ್ಬಿಹಾಳ, ಅಗ್ರಾಣಿ ಇಂಗಳಗಾಂವ, ಚಮಕೇರಿ, ಬೇಡರಹಟ್ಟಿ.
6	6-ಬಳ್ಳೇಗೇರಿ	ಬಳ್ಳೇಗೇರಿ, ಮಲಾಬಾದ, ಬೇವನೂರ.
7	7-ಮದಭಾವಿ	ಮದಭಾವಿ, ತೆವರಟ್ಟಿ, ಜಕ್ಕಾರಟ್ಟಿ, ವಿಷ್ಣುವಾಡಿ.
8	8-ಸಿದ್ಧೇವಾಡಿ	ಸಿದ್ಧೇವಾಡಿ, ಜಂಬಗಿ, ಕಲ್ಲೋತ್ತಿ, ಶಿವನೂರ, ಹಣಮಾಪುರ.
9	9-ಅಥಣಿ ಗ್ರಾಮೀಣ-1	ಅಥಣಿ ಗ್ರಾಮೀಣ, ವಡ್ಡಟ್ಟಿ, ಚಿಕ್ಕಟ್ಟಿ, ಹೊಸಟ್ಟಿ.
10	10-ಅಥಣಿ ಗ್ರಾಮೀಣ-2	ಸಂಕೋನಟ್ಟಿ, ದೇವರಡ್ಡೇರಹಟ್ಟಿ, ಮುರಗುಂಡಿ, ಮಸರಗುಪ್ಪಿ.
11	11-ನಂದಗಾಂವ	ನಂದಗಾಂವ, ಘಟನಟ್ಟಿ.
12	12-ದರೂರ	ದರೂರ, ನದಿ ಇಂಗಳಗಾಂವ.
13	13-ಹುಲಗಬಾಳಿ	ಹುಲಗಬಾಳಿ, ರಾಮವಾಡಿ, ಕರ್ಲಟ್ಟಿ, ತಂಗಡಿ, ಶಿನ್ನಾಳ.
14	14- ಸಪ್ತಸಾಗರ	ಸಪ್ತಸಾಗರ, ಚಿಕ್ಕೂಡ, ತೀರ್ಥ.
15	15-ಶೇಗುಣಸಿ	ಶೇಗುಣಸಿ, ಶಂಕರಹಟ್ಟಿ, ಖವಟಕೊಪ್ಪ.
16	16-ಸತ್ತಿ	ಸತ್ತಿ, ರಡ್ಡೇರಹಟ್ಟಿ.
17	17-ಹಲ್ಯಾಳ	ಹಲ್ಯಾಳ, ನಾಗನೂರ.ಪಿ.ಕೆ., ದೊಡವಾಡ, ಅವರಖೋಡ.
18	18-ಮಹಿಷವಾಡಗಿ	ಮಹಿಷವಾಡಗಿ, ಜನವಾಡ, ನಂದೇಶ್ವರ.
19	19-ಕೊಕಟನೂರ	ಕೊಕಟನೂರ, ಯಲ್ಲಮ್ಮವಾಡಿ.
20	20-ಝುಂಜರವಾಡ	ಝುಂಜರವಾಡ, ಸುಟ್ಟಟ್ಟಿ.
21	21-ಸವದಿ	ಸವದಿ, ಶಿರಹಟ್ಟಿ, ಬಳವಾಡ.
22	22-ಕಟಗೇರಿ	ಕಟಗೇರಿ, ಕೊಡಗಾನೂರ, ಬುರ್ಲಟ್ಟಿ, ಧಬಧಬಹಟ್ಟಿ.
23	23-ಐಗಲಿ	ಐಗಲಿ, ಫಡತರವಾಡಿ.
24	24-ಕೋಹಳ್ಳಿ	ಕೋಹಳ್ಳಿ, ಕೇಸರದಡಿ, ಅಡಹಳ್ಳಿ, ಅಡಹಳ್ಳಟ್ಟಿ.
25	25-ಬಡಚಿ	ಬಡಚಿ, ಖೋತನಟ್ಟಿ, ದೇಸಾಯರಟ್ಟಿ, ಯಲಿಹಡಲಗಿ, ಯಕ್ಕಂಚಿ.

ಬೆಳಗಾವಿ ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
26	26-ತೆಲಸಂಗ	ತೆಲಸಂಗ, ಬಿಲಾರದಡ್ಡಿ.
27	27-ಅರಟಾಳ	ಅರಟಾಳ, ಬಾಡಗಿ, ಹಾಲಳ್ಳಿ.
28	28-ಕೊಟ್ಟಲಗಿ	ಕೊಟ್ಟಲಗಿ, ಕಕಮರಿ, ಕನ್ನಾಳ, ರಾಮತೀರ್ಥ, ಬನ್ನೂರ.
<b>2-ಕಾಗವಾಡ ತಾಲ್ಲೂಕು ಪಂಚಾಯತಿ</b>		
1	1-ಕೃಷ್ಣಾ ಕಿತ್ತೂರ	ಕೃಷ್ಣಾ ಕಿತ್ತೂರ, ಬಣಜವಾಡ (ಮಜರೆ).
2	2-ಮೋಳೆ	ಮೋಳೆ, ಕಾತ್ರಾಳ.
3	3-ಕೆಂಪವಾಡ	ಕೆಂಪವಾಡ, ನವಲಿಹಾಳ (ಕಿಡಿಗೇಡಿ) (ಮಜರೆ), ಕೌಲಗುಡ್ಡ (ಮಜರೆ).
4	4-ಮಂಗಸೂಳಿ-1	ಮಂಗಸೂಳಿ.
5	5-ಮಂಗಸೂಳಿ-2	ಮಂಗಸೂಳಿ, ಲೋಕುರ.
6	6-ಜುಗೂಳ	ಜುಗೂಳ, ಮಂಗಾವತಿ, ಶಹಾಪುರ (ಮಜರೆ).
7	7-ಶಿರಗುಪ್ಪಿ	ಶಿರಗುಪ್ಪಿ.
8	8-ಉಗಾರ ಬುದ್ರುಕ	ಉಗಾರ ಬುದ್ರುಕ, (ಪರಮೇಶ್ವರವಾಡಿ).
9	9-ಮೋಳವಾಡ	ಕುಸನಾಳ, ಮೋಳವಾಡ.
<b>3-ಬೈಲಹೊಂಗಲ ತಾಲ್ಲೂಕು ಪಂಚಾಯತಿ</b>		
1	1-ವಣ್ಣೂರ	ವಣ್ಣೂರ, ಮಾಸ್ತಮರ್ಡಿ, ಸುಣಕುಂಪಿ, ಮೇಕಲಮರ್ಡಿ, ಕಲಕುಂಪಿ, ಉಜ್ಜಾನಟ್ಟಿ.
2	2-ಹಣಬರಟ್ಟಿ	ಹಣಬರಟ್ಟಿ, ಗಜಮನಾಳ, ಹೊಸಕೋಟೆ.
3	3-ದೇಶನೂರ	ದೇಶನೂರ-ಕೊಳ್ಳಾನಟ್ಟಿ, ಮೊಹರೆ.
4	4-ನೇಸರಗಿ	ನೇಸರಗಿ, ಮಲ್ಲಾಪುರ ಕೆ.ಎನ್., ಕೊಳದೂರ, ಸೋಮನಟ್ಟಿ.
5	5-ಸುತಗಟ್ಟಿ	ಸುತಗಟ್ಟಿ, ಹಣಮಾನ್ಯನಟ್ಟಿ, ಮತ್ತಿಕೊಪ್ಪ, ಹೊಗರ್ತಿ, ಯರಗದ್ದಿ, ಲಕ್ಕುಂಡಿ.
6	6-ಹಣ್ಣಿಕೇರಿ	ಹಣ್ಣಿಕೇರಿ-ಕುಮಾರಕೊಳ್ಳ, ಬೈರನಟ್ಟಿ, ಹಿರೇಮೇಳೆ, ಮರಿಕಟ್ಟಿ, ಗಣಿಕೊಪ್ಪ, ಶೀಗಿಹಳ್ಳಿ. ಕೆ.ಎಸ್.ಪುಲಾರಕೊಪ್ಪ.
7	7-ನಾಗನೂರ	ನಾಗನೂರ, ಮುರ್ಕಿಬಾಂವಿ, ಮದನಭಾಂವಿ.
8	8-ತಿಗಡಿ	ತಿಗಡಿ, ಯರಗೊಪ್ಪ, ನಾವಲಗಟ್ಟಿ, ಬಾಂವಿಹಾಳ, ಜಕನಾಯ್ಕನಕೊಪ್ಪ.
9	9-ಸಂಪಗಾಂವ	ಸಂಪಗಾಂವ.
10	10-ಚಿಕ್ಕಬಾಗೇವಾಡಿ	ಚಿಕ್ಕಬಾಗೇವಾಡಿ, ಗದ್ದಿಕರವಿನಕೊಪ್ಪ, ಗಿರಿಯಾಲ ಕೆ.ಬಿ, ಬೆಣಚಿನಮರಡಿ.
11	11-ಮರ್ಡಿನಾಗಲಾಪುರ	ಮರಡಿನಾಗಲಾಪುರ, ಪಟ್ಟಿಹಾಳಕೆ.ಎಸ್, ಕಲ್ಲೂರ.
12	12-ನೇಗಿನಹಾಳ	ನೇಗಿನಹಾಳ, ಕೇಸರಕೊಪ್ಪ.
13	13-ದೇವಲಾಪುರ	ದೇವಲಾಪುರ, ಬೈಲವಾಡ, ಯರಡಾಲ, ಚಿವಟಗುಂಡಿ, ಸಾಣಿಕೊಪ್ಪ.
14	14-ಅಮಟೂರ	ಅಮಟೂರ, ಚಿಕ್ಕಮುಳಕೂರ, ಹಿರೇಮುಳಕೂರ, ಬೇವಿನಕೊಪ್ಪ, ಬೈಲಹೊಂಗಲ (ಗ್ರಾಮಾಂತರ), ಆನಿಗೋಳ.
15	15-ಸಂಗೊಳ್ಳಿ	ಸಂಗೊಳ್ಳಿ, ಗರಜೂರ, ಹೊಳೆನಾಗಲಾಪುರ, ಗುಡದೂರ.
16	16-ವಕ್ಕುಂದ	ವಕ್ಕುಂದ, ಕೊರವಿಕೊಪ್ಪ.
17	17-ಬೆಳವಡಿ	ಬೆಳವಡಿ, ಸಿದ್ದಸಮುದ್ರ.
18	18-ಪಟ್ಟಿಹಾಳ ಕೆ.ಬಿ.	ಪಟ್ಟಿಹಾಳ ಕೆ.ಬಿ, ಕೆಂಗಾನೂರ, ಅರವಳ್ಳಿ, ಲಿಂಗದಳ್ಳಿ, ಜಾಲಿಕೊಪ್ಪ.
19	19-ಉಡಕೇರಿ	ಉಡಕೇರಿ, ಮೂಗಬಸವ, ಬೂದಿಹಾಳ.
20	20-ದೊಡವಾಡ	ದೊಡವಾಡ, ನನಗುಂದಿಕೊಪ್ಪ.
21	21-ಬುಡರಕಟ್ಟಿ	ಬುಡರಕಟ್ಟಿ, ಗೊವನಕೊಪ್ಪ, ಗುಡಿಕಟ್ಟಿ, ಚಿಕ್ಕಬಳ್ಳಿಕಟ್ಟಿ.
22	22-ತುರಕರಶೀಗಿಹಳ್ಳಿ	ತುರಕರಶೀಗಿಹಳ್ಳಿ, ಕಡಸಗಟ್ಟಿ, ಹಿರೇಬಳ್ಳಿಕಟ್ಟಿ, ಬಿದರಗಡ್ಡಿ.

ಬೆಳಗಾವಿ ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>4-ಕಿತ್ತೂರ ತಾಲ್ಲೂಕು ಪಂಚಾಯತಿ</b>		
1	1-ಅಂಬಡಗಟ್ಟಿ	ಅಂಬಡಗಟ್ಟಿ, ಹುಲಿಕಟ್ಟಿ.ಕೆ.ಎ, ಹೊನ್ನಿಬಳ್ಳಿ.
2	2-ತಿಗಡೊಳ್ಳಿ	ತಿಗಡೊಳ್ಳಿ, ತೇಗೂರ, ಬೈಲೂರ, ದೇಗಲೊಳ್ಳಿ, ಬಸರಕೋಡ.
3	3-ಕುಲವಳ್ಳಿ	ಕುಲವಳ್ಳಿ, ಕತ್ತಿಡದಿ, ದೇಗಾಂವ, ಹೊನ್ನಾಪುರ, ಗಿರಿಯಾಲ.ಕೆ.ಎ, ಚನ್ನಾಪುರ.
4	4-ನಿಚ್ಚಣಿಕೆ	ನಿಚ್ಚಣಿಕೆ, ಡೊಂಬರಕೊಪ್ಪ, ಮರಿಗೇರಿ, ಶಿವನೂರ, ಉಗರಕೋಡ, ಬಚ್ಚನಕೇರಿ, ತಿಮ್ಮಾಪುರ.
5	5-ಅವರಾದಿ	ಅವರಾದಿ, ಮಲ್ಲಾಪುರ.ಕೆ.ಎ. ಬಸ್ಸಾಪುರ, ಶಿಗಿಹಳ್ಳಿ.ಕೆ.ಎ, ದೇಮಟ್ಟಿ, ಮೇಟ್ಯಾಲ.
6	6-ಖೋದಾನಪುರ	ಖೋದಾನಪುರ, ಕುಲಮನಟ್ಟಿ, ಸವಟಗಿ, ಹಿರೇನಂದಿಹಳ್ಳಿ, ಚಿಕ್ಕನಂದಿಹಳ್ಳಿ, ಜಮಳೂರ.
7	7-ತುರಮರಿ	ತುರಮರಿ, ಕಲಭಾಂವಿ, ಕಡತನಾಳ, ಕೊಟಬಾಗಿ.
8	8-ಕಾದ್ರೋಳ್ಳಿ	ಕಾದ್ರೋಳ್ಳಿ, ಹುಣಶಿಕಟ್ಟಿ.
9	9-ದೇವರಶಿಗಿಹಳ್ಳಿ	ದೇವರಶಿಗಿಹಳ್ಳಿ, ಮಾರ್ಗನಕೊಪ್ಪ, ದಾಸ್ತಿಕೊಪ್ಪ, ವೀರಾಪುರ, ಅಮರಾಪುರ.
<b>5- ಬೆಳಗಾವಿ ತಾಲ್ಲೂಕು ಪಂಚಾಯತಿ</b>		
1	1-ಹೊಸವಂಟಮುರಿ	ಹಾಲಭಾವಿ [ಹೊಸವಂಟಮುರಿ, ಬೊಮ್ಮನಹಟ್ಟಿ, ಉಕ್ಕಡ, ಮಲ್ಲಹೊಳೆ-ಮಜರೆಗಳು] ಪರಶ್ಯಾನಟ್ಟಿ, ಸುತಗಟ್ಟಿ, ಮರಣಹೋಳ, ರಾಮದುರ್ಗ, ಭೂತರಾಮನಹಟ್ಟಿ.
2	2-ಹೊನಗಾ	ಹೊನಗಾ[ದಾಸರವಾಡಿ ಮಜರೆ], ಬೆನ್ನಾಳಿ ಮಜರೆ, ಹೆಗ್ಗೇರಿ [ವೀರನಭಾವಿ, ಹಳೇ ಹೊಸೂರ, ಜುಮನಾಳ, ಹೊಸ ಹೊಸೂರ-ಮಜರೆಗಳು].
3	3-ಕಾಕತಿ	ಗೌಂಡವಾಡ (ಓಜಿ), ಹಳೇಗೌಂಡವಾಡ, ಕಾಕತಿ (ಓಜಿ), ಸೋನಟ್ಟಿ.
4	4-ಕೇದನೂರ	ಕೇದನೂರ, ಮಣ್ಣಿಕೇರಿ, ಬಂಬರಗೆ, [ಗುಗ್ಗೇನಹಟ್ಟಿ, ಹೊಸೂರ-ಮಜರೆಗಳು] ಕಟ್ಟಣಭಾವಿ, [ಗುರಾಮಟ್ಟಿ-ಮಜರೆ] ನಿಂಗೇನಹಟ್ಟಿ, ಇದ್ದಲಹೊಂಡ, ಗೋಡಿಹಾಳ.
5	5-ಅಗಸಗೆ	ಹಂದಿಗನೂರ, ಕುರಿಹಾಳ.ಕೆ.ಎಚ್., ಕುರಿಹಾಳ.ಬಿ.ಕೆ., ಬೋಡಕೇನಟ್ಟಿ, ಅಗಸಗೆ, ಚಲುವೇನಟ್ಟಿ, ಮಾಳೇನಟ್ಟಿ.
6	6-ಕಡೋಲಿ	ಕಡೋಲಿ, ಜಾಫರವಾಡಿ ಮಜರೆ, ದೇವಗಿರಿ, ಗುಂಜೇನಟ್ಟಿ ಮಜರೆಗಳು, ಅಲತಗಾ (ಖಡೀಮಶೀನ್ ಕಾಲನಿ).
7	7-ಹುದಲಿ	ಹುದಲಿ [ರಾಮಾಪುರ, ಕುಮರಿ ಮಜರೆಗಳು], ಹಾರನಕೊಳ್ಳ, ಧರನಟ್ಟಿ, ಪಡಿಹೊಳೆ ಮಜರೆಗಳು, ಪಣಗುತ್ತಿ.
8	8-ಅಷ್ಟೇ	ಅಷ್ಟೇ[ಬುಡ್ರಾನೂರ ಮಜರೆ], ಚಂದಗಡ, ಖನಗಾಂವ ಕೆ.ಎಚ್., ಕಬಲಾಪುರ @ ಓತಮುಡು [ಮಾಸ್ತಿಹೊಳೆ ಮಜರೆ], ತುಮ್ಮರಗುದ್ದಿ, [ಸೋಮನಟ್ಟಿ, ಭೀಮಗಡ, ಕರಿಕಟ್ಟಿ, ಸಿದ್ದನಹಳ್ಳಿ, ಕೆಂಪದಿನ್ನಿ-ಮಜರೆಗಳು], ಭರಮಾನಟ್ಟಿ @ ಕಬಲಾಪುರ [ಹಳ್ಳೂರ-ಮಜರೆ], ಕರವಿನಕುಂಪಿ, ಕಾರಾವಿ ಮಜರೆಗಳು.
9	9-ಮುಚ್ಚಂಡಿ	ಮುಚ್ಚಂಡಿ, ಕಲಖಾಂಬಾ [ಹುಲ್ಯಾನೂರ-ಮಜರೆ].
10	10-ಕಂಗಾಳಿ ಬಿ.ಕೆ	ಕಂಗಾಳಿ.ಬಿ.ಕೆ.
11	11-ಕಂಗಾಳಿ ಕೆ.ಎಚ್	ಕಂಗಾಳಿ.ಕೆ.ಎಚ್ (ಓಜಿ).
12	12-ಹಿಂಡಲಗಾ	ಹಿಂಡಲಗಾ [ವಿಜಯನಗರ-ಬಡಾವಣೆ].

ಬೆಳಗಾವಿ ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
13	13-ಉಚಗಾಂವ	ಉಚಗಾಂವ, [ಕೋನೇವಾಡಿ-ಮಜರೆ], ಬಸುರ್ತೆ ಮಜರೆ, ಬೆಕ್ಕಿನಕೇರಿ, ಅತ್ತಿವಾಡ.
14	14-ಅಂಬೇವಾಡಿ	ಅಂಬೇವಾಡಿ, ಗೋಜಗೆ, ಮಣೂರ.
15	15-ಸುಳಗೆ (ಉಚಗಾಂವ)	ಸುಳಗೆ (ಉಚಗಾಂವ), ಕಲ್ಲೇಹೊಳ (ಖಡೀ ಮಶೀನ್ ಕಾಲನಿ), ತುರಮುರಿ, ಬಾಚಿ, ಕುದ್ರೇಮನಿ.
16	16-ಬೆನಕನಹಳ್ಳಿ	ಬೆನಕನಹಳ್ಳಿ [ಜ್ಯೋತಿನಗರ, ಗಣೇಶಪುರ (ಓಜಿ)-ಬಡಾವಣೆ].
17	17-ಮಂಡೋಳಿ	ಸಾವಗಾಂವ, ಮಂಡೋಳಿ, ಹಂಗರಗೆ.
18	18-ಬೆಳಗುಂದಿ	ಬೆಳಗುಂದಿ, ಸೋನೋಳಿ, ಬೋಕನೂರ.
19	19-ಬಿಜಗರ್ಣಿ	ಬಿಜಗರ್ಣಿ, ಕವಳೇವಾಡಿ, ರಾಕಸಕೊಪ್ಪ, ಯಳ್ಳೇಬೈಲ, ಬೆಳವಟ್ಟಿ, ಬಾಕನೂರ, ಬಡಸ್ ಇನಾಮ್, ಧಾಮಣೆ ಎಸ್ ಬೈಲೂರ.
20	20-ಯಳ್ಳೂರ	ಯಳ್ಳೂರ [ಅವಚಾರಟ್ಟಿ -ಮಜರೆ]
21	21-ಕಿಣಯೇ	ಕಿಣಯೇ, ಬಾದರವಾಡಿ, ರಣಕುಂಡೆ, ನಾವಗೆ, [ಬಾಮನವಾಡಿ-ಮಜರೆ] ಜಾನೇವಾಡಿ ಮಜರೆ, ಕರ್ಲೆ, ಕುಟ್ಟಲವಾಡಿ.
22	22-ಸಂತಿಬಸ್ತವಾಡ	ಸಂತಿಬಸ್ತವಾಡ, ವಾಘವಡೆ, ಕಾಳೇನಟ್ಟಿ, ವಾಘವಡೆ ಪುನರ್ವಸತಿ ಕೇಂದ್ರ, ಮಾರ್ಕಂಡೇಯ ನಗರ, [ರಂಗಧೋಳಿ, ಗುತ್ತಿ, ನಿಂಗ್ಯಾನಟ್ಟಿ ನಂದಿ, ಮಾವಿನಹೊಳಿ, ಕಂಚನಟ್ಟಿ, ಬೈಲೂರ].
23	23-ದೇಸೂರ	ದೇಸೂರ, ಝಾಡಶಹಾಪುರ, ರಾಜಹಂಸಗಡ, ಯರಮಳೆ, ಸುಳಗೆ (ಯಳ್ಳೂರ).
24	24-ಧಾಮಣೆ ಎಸ್ ಬೆಳಗಾವಿ	ಧಾಮಣೆ ಎಸ್ ಬೆಳಗಾವಿ [ಮಾಸಗೌಡನಹಟ್ಟಿ, ದೇವಗೌಡನಹಟ್ಟಿ, ಕುರಬರಹಟ್ಟಿ-ಮಜರೆಗಳು], ನಂದಿಹಳ್ಳಿ, ನಾಗೇನಹಟ್ಟಿ.
25	25-ಬಸ್ತವಾಡ	ಬಸ್ತವಾಡ, ಕೊಂಡುಸಕೊಪ್ಪ, ಕಮಕಾರಟ್ಟಿ, ಕೆ.ಕೆ.ಕೊಪ್ಪ, [ನಾಗೇರಹಾಳ-ಮಜರೆ].
26	26-ಹಲಗಾ	ಹಲಗಾ, ತಾರಿಹಾಳ, ಕೋಳಿಕೊಪ್ಪ, ಶಗಣಮಟ್ಟಿ.
27	27-ಅಂಕಲಗಿ	ಅಂಕಲಗಿ, ಹುಲಿಕವಿ, ಬಡಸ್ ಕೆ.ಎಚ್, ಗೆಜಪತಿ.
28	28-ಭಂಡಿಗೇರಿ	ಭಂಡಿಗೇರಿ, ಸು-ಹಾಲಗಿಮರ್ಡಿ, ಮುತ್ತಾಳ, ವಿರಪನಕೊಪ್ಪ, ಕುಕಡೊಳ್ಳಿ.
29	29-ಬಾಗೇವಾಡಿ	ಅರಳಿಕಟ್ಟಿ, ಬಸ್ತಾಪುರ, ಹುಲಿಕಟ್ಟಿ, ಬಾಗೇವಾಡಿ [ಕಲಾರಕೊಪ್ಪ, ಸಿದ್ಧನಭಾವಿ-ಮಜರೆಗಳು].
30	30-ಶಿಂಧೋಳಿ	ಚಂದನಹೊಸೂರ, ಮಾಸ್ತಮರ್ಡಿ, ಬಸರಿಕಟ್ಟಿ, ಶಿಂಧೋಳಿ ಗ್ರಾಮೀಣ, ಶಿಂಧೋಳಿ (ಓಜಿ).
31	31-ಮುತ್ತಗಾ	ಮುತ್ತಗಾ (ಓಜಿ), ನಿಲಜಿ.
32	32-ಸಾಂಬ್ರಾ	ಸಾಂಬ್ರಾ.
33	33-ಬಾಳೇಕುಂದ್ರಿ ಕೆ.ಎಚ್	ಬಾಳೇಕುಂದ್ರಿ.ಕೆ.ಎಚ್, ಮಾವಿನಕಟ್ಟಿ, ಬಾಳೇಕುಂದ್ರಿ.ಬಿ.ಕೆ.
34	34-ಮಾರಿಹಾಳ	ಮಾರಿಹಾಳ, ಮೋದಗಾ, ಹೊನ್ನಿಹಾಳ, ಕರಡಿಗುದ್ದಿ.
35	35-ಸುಳೇಭಾವಿ	ಸುಳೇಭಾವಿ, ಯದ್ವಲಭಾವಿಹಟ್ಟಿ, ಖನಗಾಂವ.ಬಿ.ಕೆ, ಚಂದೂರ.
6- ಚಿಕ್ಕೋಡಿ ತಾಲ್ಲೂಕು ಪಂಚಾಯತಿ		
1	1-ಹಿರೇಕುಡಿ	ಹಿರೇಕುಡಿ, ಬಸವನಾಳ ಗಡ್ಡೆ.
2	2-ನನದಿ	ನನದಿ, ನನದಿವಾಡಿ.
3	3-ನೇಜ	ನೇಜ, ಶಮನವಾಡಿ.
4	4-ಜನವಾಡ	ಜನವಾಡ, ನಾಗರಾಳ, ಮಲಿಕವಾಡ, ಸದಲಗಾ(ಗ್ರಾಮೀಣ).
5	5-ಮಾಂಜರಿ	ಮಾಂಜರಿ, ಮಾಂಜರಿವಾಡಿ.

ಬೆಳಗಾವಿ ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
6	6-ಇಂಗಳಿ	ಇಂಗಳಿ.
7	7-ಯಡೂರ	ಯಡೂರ, ಯಡೂರವಾಡಿ, ಹೊಸ ಯಡೂರ.
8	8-ಕಲ್ಲೋಳ	ಕಲ್ಲೋಳ, ಚಂದೂರ, ಚಂದೂರ ಟೇಕ.
9	9-ಕೇರೂರ	ಕೇರೂರ, ಬಾಣಂತಿಕೋಡಿ, ರೂಪಿನಾಳ, ಅರಬ್ಯಾಣವಾಡಿ.
10	10-ಕಾಡಾಪುರ	ಕಾಡಾಪುರ, ಜೋಡಕುರಳಿ.
11	11-ಅಂಕಲಿ	ಅಂಕಲಿ, ಶಿದ್ಧಾಪುರವಾಡಿ.
12	12-ಖಡಕಲಾಟ	ಖಡಕಲಾಟ, ಪೀರವಾಡಿ, ಮನೂಚವಾಡಿ, ತಪಕರವಾಡಿ (ಪುರಾಣವಾಡಿ).
13	13-ನವಲಿಹಾಳ	ನವಲಿಹಾಳ, ಸಂಕನವಾಡಿ, ಕುರಾಳಿ, ಕೋಥಳಿ.
14	14-ಶಿರಗಾಂವ	ಶಿರಗಾಂವ, ಶಿರಗಾಂವಾಡಿ, ಗಿರಗಾಂವ, ಚಿಂಚಣಿ, ಕುಪ್ಪಾಣವಾಡಿ, ಹಂದ್ರಾನವಾಡಿ, ಚಿಕ್ಕೋಡಿ (ಗ್ರಾಮೀಣ).
15	15-ಪಟ್ಟಣಕುಡಿ	ಪಟ್ಟಣಕುಡಿ, ನಿಪ್ಪಾಣಿ (ಗ್ರಾಮೀಣ), ಚಿಕ್ಕಲವಾಳ, ಪಾಂಗೇರಿ 'ಎ', ರಾಂಪುರ.
16	16- ವಾಳಕಿ	ನಾಯಿಂಗ್ಲಜ, ಧುಳಗಣವಾಡಿ, ಯಾದ್ಯಾನವಾಡಿ, ವಾಳಕಿ.
17	17-ಕರೋಶಿ	ಕರೋಶಿ, ಜೈನಾಪುರ, ತೋರಣಹಳ್ಳಿ.
18	18-ಹತ್ತರವಾಟ	ಹತ್ತರವಾಟ, ಮಾಂಗನೂರ, ಬಿದ್ರೋಳ್ಳಿ, ವಡ್ತಾಳ, ಮಜಲಟ್ಟಿ, ಖಜಗೌಡನಟ್ಟಿ.
19	19-ಬಂಬಲವಾಡ	ಬಂಬಲವಾಡ, ಕುಂಗಟೋಳ್ಳಿ, ಬೆಣ್ಣೆಹಳ್ಳಿ, ಮುಗಳಿ, ಕತ್ಯಾನಟ್ಟಿ.
20	20-ನಾಗರಮುನ್ನೋಳ್ಳಿ	ನಾಗರಮುನ್ನೋಳ್ಳಿ, ಬೆಳಗಲಿ, ಉಮರಾಣಿ, ಇಟನಾಳ.
21	21-ಕರಗಾಂವ	ಕರಗಾಂವ, ಡೋಣವಾಡ, ಹಂಚಿನಾಳ.ಕೆ.ಕೆ., ಬೆಳಕೂಡ.
22	22-ಜಾಗನೂರ	ಜಾಗನೂರ, ಬೆಳಗಾವಿ, ಪೋಗತ್ಯಾನಟ್ಟಿ, ಮಮದಾಪುರ.ಕೆ.ಕೆ.
7- ನಿಪ್ಪಾಣಿ ತಾಲ್ಲೂಕು ಪಂಚಾಯತಿ		
1	1-ಮಾಣಕಾಪುರ	ಮಾಣಕಾಪುರ, ಕಸನಾಳ
2	2-ಕಾರದಗಾ	ಕಾರದಗಾ, ಡೋಣಿವಾಡಿ, ಬೋರಗಾಂವವಾಡಿ
3	3-ಮಾಂಗೂರ	ಮಾಂಗೂರ, ಬಾರವಾಡ.
4	4-ಕುನ್ನೂರ	ಕುನ್ನೂರ, ಗಜಬರವಾಡಿ, ಶಿವಾಪುರವಾಡಿ.
5	5-ಬೇನಾಡಿ	ಬೇನಾಡಿ, ಬೊಳವಾಡಿ.
6	6- ಆಡಿ	ಆಡಿ ಜೈನವಾಡಿ(ಮಜರೆ), ಹಂಚಿನಾಳ.ಕೆ.ಎಸ್.
7	7-ಕೋಗನೋಳ್ಳಿ	ಕೋಗನೋಳ್ಳಿ, ಹಣಬರವಾಡಿ.
8	8-ಬೇಡಕಿಹಾಳ	ಶಿರದವಾಡ, ಬೇಡಕಿಹಾಳ.
9	9-ಭೋಜ	ಭೋಜ, ಭೋಜವಾಡಿ.
10	10-ಹುನ್ನರಗಿ	ಶಿದ್ಧಾಳ, ಹುನ್ನರಗಿ.
11	11-ಗಲತಗಾ	ಗಲತಗಾ, ಭೀಮಾಪುರವಾಡಿ, ದಿಲಾಲಪುರವಾಡಿ(ಮಜರೆ).
12	12-ಅಪ್ಪಾಚಿವಾಡಿ	ಅಪ್ಪಾಚಿವಾಡಿ, ಹದನಾಳ, ಮತ್ತಿವಡೆ, ಸುಳಗಾಂವ.
13	13-ಕುರ್ಲಿ	ಕುರ್ಲಿ, ಭಾಟನಾಗನೂರ.
14	14-ಸೌಂದಲಗಾ	ಸೌಂದಲಗಾ, ಭಿವಶಿ.
15	15-ಯಮಗರ್ಣಿ	ಯಮಗರ್ಣಿ, ಬೂದಿಹಾಳ, ನಾಗನೂರ.
16	16-ಕೋಡ್ಲಿ	ಕೋಡ್ಲಿ, ಗಾಯಕನವಾಡಿ.
17	17-ಅಕ್ಕೋಳ	ಅಕ್ಕೋಳ, ಮಮದಾಪುರ.ಕೆ.ಎಲ್.
18	18-ಜತ್ರಾಟ	ಜತ್ರಾಟ ಶಿರ್ಪವಾಡಿ (ಮಜರೆ), ಲಖನಾಪುರ, ಪಡಲಿಹಾಳ.



ಬೆಳಗಾವಿ ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
19	19-ಯರನಾಳ	ಯರನಾಳ, ಅಮಲಝರಿ, ತವಂದಿ, ಗವಾಣ.
20	20-ಶಿರಗುಪ್ಪಿ	ಶಿರಗುಪ್ಪಿ, ಬುದಲಮುಖ, ಪಾಂಗೇರಿ.ಬಿ, ಶೇಂಡೂರ, ಗೋಂದಿಕುಪ್ಪಿ.
<b>8-ಗೋಕಾಕ ತಾಲ್ಲೂಕು ಪಂಚಾಯತಿ</b>		
1	1-ಸುಲದಾಳ	ಸುಲದಾಳ, ನೆಲಗಂಟಿ, ಬೂದಿಹಾಳ, ಗುಜನಾಳ, ಮಲಾಮರಡಿ, ಮಲ್ಲಾಪುರ.ಎಸ್.ಎ, ಯದ್ವಲಗುಡ್ಡ, ಮುಸಲ್ಮಾರಿ.
2	2-ಕೊಣ್ಣೂರ ಗ್ರಾ	ಕೊಣ್ಣೂರ ಗ್ರಾ, ಮೇಲ್ಮನಟ್ಟಿ, ಶಿವಾಪುರ.(ಕೊ), ಕುಂದರಗಿ, ದಾಸನಟ್ಟಿ, ಗೊಡಚಿನಮಲ್ಲಿ.
3	3-ತವಗ	ತವಗ, ಕನಸಗೇರಿ, ಕೈತನಾಳ, ಕೈ ಹೊಸೂರ, ಬೆಣಚಿನಮರಡಿ (ಉ), ಉರಬಿನಟ್ಟಿ, ಶಿಗಿಹೊಳಿ, ಗಡ್ಡಹೊಳಿ.
4	4-ಮದವಾಲ	ಮದವಾಲ, ಈರನಟ್ಟಿ, ತೆಳಗಿನಟ್ಟಿ, ರಾಜನಕಟ್ಟಿ, ಗಡಾ, ಮಿಡಕನಟ್ಟಿ, ಕೇಶಪ್ಪನಟ್ಟಿ, ಎಳಪಟ್ಟಿ.
5	5-ಮಕ್ಕಳಗೇರಿ	ಮಕ್ಕಳಗೇರಿ, ಹಣಮಾಪುರ, ಹಿರೇಹಟ್ಟಿ, ಕೊಳವಿ, ಹೂಲಿಕಟ್ಟಿ, ಗೋಕಾಕ(ಗ್ರಾ), ಕಡಬಗಟ್ಟಿ.
6	6-ಖನಗಾಂವ	ಖನಗಾಂವ, ಗಿಳಿಹೊಸೂರ, ನಬಾಪುರ, ಗುದನಟ್ಟಿ, ದೇವಗೌಡನಹಟ್ಟಿ, ಶಿಲ್ಪಿಭಾಂವಿ, ಪುಡಕಲಕಟ್ಟಿ, ಜಮನಾಳ.
7	7-ಮಮದಾಪುರ	ಮಮದಾಪುರ, ದುಂಡಾನಟ್ಟಿ, ಮರಡಿಶಿವಾಪುರ, ಅಜ್ಜನಕಟ್ಟಿ.
8	8-ಹಿರೇನಂದಿ	ಹಿರೇನಂದಿ, ಚಿಕ್ಕನಂದಿ, ಪಂಚನಾಯ್ಕನಟ್ಟಿ.
9	9-ಮಾಲದಿನ್ನಿ	ಮಾಲದಿನ್ನಿ, ಉಪ್ಪಾರಟ್ಟಿ.
10	10-ಬೆಣಚಿನಮರಡಿ (ಕೊ)	ಬೆಣಚಿನಮರಡಿ (ಕೊ).
11	11-ಕೌಜಲಗಿ	ಕೌಜಲಗಿ.
12	12-ಬಿಲಕುಂದಿ	ಗೋಸಬಾಳ, ಬಗರನಾಳ, ಬಿಲಕುಂದಿ, ಕಳ್ಳಿಗುದ್ದಿ, ಮನ್ನಿಕೇರಿ, ರಡೆರಟ್ಟಿ.
13	13-ಬೆಟಗೇರಿ	ಬೆಟಗೇರಿ, ತಪಶಿ, ಸಜ್ಜಿಹಾಳ, ಕಮ್ಮನಕೊಲ, ನಿಂಗಾಪುರ.
14	14-ತಳಕಟ್ಟಾಳ	ತಳಕಟ್ಟಾಳ, ಕಪರಟ್ಟಿ, ಖಂಡ್ರಟ್ಟಿ, ಉದಗಟ್ಟಿ, ಹಡಗಿನಾಳ, ಕಲಾರಕೊಪ್ಪ.
15	15-ಮೆಳವಂಕಿ	ಮೆಳವಂಕಿ, ಅಡಿಬಟ್ಟಿ, ಚಿಗಡೊಳ್ಳಿ.
16	16-ಬಳೋಬಾಳ	ಬಳೋಬಾಳ, ಬೀರನಗಡ್ಡಿ, ನಲ್ಲಾನಟ್ಟಿ, ಬಸಳಿಗುಂದಿ.
17	17-ದುರದುಂಡಿ	ದುರದುಂಡಿ, ದಂಡಾಪುರ, ಗಣೇಶವಾಡಿ, ಬಡಿಗವಾಡ.
18	18-ಶಿಂಧಿಕುರಬೇಟ	ಶಿಂಧಿಕುರಬೇಟ.
19	19-ಶಿಂಗಳಾಪುರ	ಲೋಳಸೂರ, ಶಿಂಗಳಾಪುರ.
20	20-ನಂದಗಾಂವ	ನಂದಗಾಂವ, ಮುತ್ನಾಳ, ಖಾನಾಪುರ, ಸಾವಳಗಿ.
21	21-ಪಾಮಲದಿನ್ನಿ	ಪಾಮಲದಿನ್ನಿ, ಈರಲಟ್ಟಿ.
<b>9- ಮೂಡಲಗಿ ತಾಲ್ಲೂಕು ಪಂಚಾಯತಿ</b>		
1	1-ರಾಜಾಪುರ	ರಾಜಾಪುರ.
2	2-ತುಕ್ಕಾನಟ್ಟಿ	ತುಕ್ಕಾನಟ್ಟಿ.
3	3-ಹುಣಶ್ಯಾಳ ಪಿ. ಜಿ	ಹುಣಶ್ಯಾಳ.ಪಿ.ಜಿ.
4	4-ವಡೇರಹಟ್ಟಿ	ವಡೇರಹಟ್ಟಿ, ಪುಲಗಡ್ಡಿ.
5	5-ಮುನ್ಯಾಳ	ಮುನ್ಯಾಳ, ರಂಗಾಪುರ, ಕಮಲದಿನ್ನಿ.
6	6-ಹಳ್ಳೂರ	ಹಳ್ಳೂರ.
7	7-ಶಿವಾಪುರ (ಹ)	ಶಿವಾಪುರ (ಹ), ಖಾನಟ್ಟಿ, ಮೂಡಲಗಿ (ಗ್ರಾ), ಗುರ್ಲಾಪುರ(ಗ್ರಾ).
8	8-ಧರ್ಮಟ್ಟಿ	ಧರ್ಮಟ್ಟಿ, ಪಟಗುಂದಿ.

ಬೆಳಗಾವಿ ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
9	9-ಮಸಗುಪ್ಪಿ	ಮಸಗುಪ್ಪಿ, ಬಡಲಕ್ಕನವರ ತೋಟ, ಗುಜನಟ್ಟಿ, ಜೊಕಾನಟ್ಟಿ.
10	10-ಸುಣಧೋಳಿ	ಸುಣಧೋಳಿ, ತಿಗಡಿ, ಸಿದ್ಧಾಪುರಹಟ್ಟಿ, ತೋಕರಟ್ಟಿ.
11	11-ಕುಲಗೋಡ	ಕುಲಗೋಡ, ಹೊನಕುಪ್ಪಿ, ಲಕ್ಷ್ಮೇಶ್ವರ.
12	12-ಅವರಾದಿ	ಅವರಾದಿ, ಹಳೇಯರಗುದ್ರಿ, ತಿಮ್ಮಾಪುರ, ಯರಗುದ್ರಿ, ವೆಂಕಟಾಪುರ, ಗುಲಗಂಜಿಕೊಪ್ಪ, ಕಾಮನಕಟ್ಟಿ.
13	13-ಹುಣಶ್ಯಾಳ ಪಿ.ವಾಯ್	ಹುಣಶ್ಯಾಳ ಪಿ.ವಾಯ್, ಬೀಸನಕೊಪ್ಪ, ಹೊಸಟ್ಟಿ, ಭೈರನಟ್ಟಿ, ಡವಳೇಶ್ವರ, ಮನ್ನಾಪುರ, ಅರಳಿಮಟ್ಟಿ.
14	14-ಯಾದವಾಡ	ಯಾದವಾಡ, ಮಾನೋಮಿ, ಕೊಪದಟ್ಟಿ.
<b>10-ಹುಕ್ಕೇರಿ ತಾಲ್ಲೂಕು ಪಂಚಾಯತಿ</b>		
1	1-ಶಿಪೂರ	ಹಿಟ್ಟಿ, ಶಿಪೂರ, ಬುಗಟೆಆಲೂರ, ರಾಶಿಂಗ, ಹಡಲಗಾ, ಮತ್ತಿವಡ, ಭೈರಾಪುರ, ನಾಗನೂರ ಕೆ.ಎಸ್.
2	2-ಕಣಗಲಾ	ಕಣಗಲಾ, ಕೋಣನಕೇರಿ, ಹೊನ್ನಿಹಳ್ಳಿ, ಶೇಖಿನ ಹೊಸೂರ.
3	3-ಬಾಡ	ಬಾಡ, ಬಾಡಹಟ್ಟಿ, ಕರಜಗಾ, ಕೇಸ್ತಿ, ಅಕ್ಕಿವಾಟ, ಆಲೂರ. ಕೆ. ಎಮ್.
4	4-ಸೊಲ್ಲಾಪುರ	ಸೊಲ್ಲಾಪುರ, ಹರಗಾಪುರ (ಹರಗಾಪುರಗಡ, ಚಿಂಚೆವಾಡಿ), ಅಂಕಲೆ.
5	5-ನಿಡಸೋಶಿ	ನಿಡಸೋಶಿ, ನಿಡಸೋಶಿವಾಡಿ, ಭೀಮನಗರ, (ಜನತಾ ಕಾಲನಿ). ಬೋರಗಲ್ಲ.
6	6-ಅಮ್ಮಣಗಿ	ಅಮ್ಮಣಗಿ, ಹಂದಿಗೂಡ, ಅಮ್ಮಿನಭಾವಿ.
7	7-ಎಲಿಮುನ್ನೋಳಿ	ಎಲಿಮುನ್ನೋಳಿ, ಹಂಜಾನಟ್ಟಿ(ಗಾಂಧಿ ನಗರ), ಜಾಬಾಪುರ(ರೂರಲ್), ಯಾದಗೂಡ.
8	8-ನೇರಲಿ	ನೇರಲಿ, ಮಸರಗುಪ್ಪಿ, ಕಮತನೂರ, ಗವನಾಳ.
9	9-ಬೆಳವಿ(ಬೆಳ್ಳಂಬಿ)	ಬೆಳವಿ (ಬೆಳ್ಳಂಬಿ), ಶೇಲಾಪುರ, ಸಾರಾಪುರ, ಶಿರಹಟ್ಟಿ. ಬಿ.ಕೆ, ಶಿರಹಟ್ಟಿ.ಕೆ.ಎಚ್.
10	10-ಬೆಲ್ಲದ-ಬಾಗೇವಾಡಿ	ಬೆಲ್ಲದ-ಬಾಗೇವಾಡಿ.
11	11-ಗುಡಸ	ಗುಡಸ, ಶಿರಡಾಣ, ಝಂಗಟಿಹಾಳ, ಕಡಹಟ್ಟಿ.
12	12-ಕೊಟಬಾಗಿ	ಕೊಟಬಾಗಿ, ರಕ್ಕಿ, ಶಿರಗಾವ.
13	13-ಮದಿಹಳ್ಳಿ	ಮದಿಹಳ್ಳಿ, ಹುಲ್ಲೊಳ್ಳಿ, ಹುಲ್ಲೊಳ್ಳಿಹಟ್ಟಿ, ಹುಕ್ಕೇರಿ ಗ್ರಾಮೀಣ.
14	14-ಘೋಡಗೇರಿ	ಘೋಡಗೇರಿ, ನದಿಗುಡಿಕೇತರ, ಸುಲ್ತಾನಪುರ, ಅವರಗೋಳ, ನೋಗಿನಹಾಳ.
15	15-ಹೊಸಪೇಟ	ಹೊಸಪೇಟ (ಹಿಡಕಲ್ ಕಾಲೋನಿ, ಲೇಬರ ಕ್ಯಾಂಪ), ಶಿಂಧಿಹಟ್ಟಿ, ಹಿಡಕಲ್, ಹಟ್ಟಿಆಲೂರ.
16	16-ಹೊಸೂರ	ಹೊಸೂರ (ವಡ್ರಾಳಿ ತೋಟ್), ಇಂಗಲಿ (ನಿರ್ವಾನಟ್ಟಿ), ಯರನಾಳ (ಹೊನ್ನೂರ. ಆರ್.ಸಿ).
17	17-ಬಡಕುಕಂದ್ರಿ	ಬಡಕುಕಂದ್ರಿ, ಯರಗಟ್ಟಿ, ಗೌಡವಾಡ, ಬಸ್ತವಾಡ, ಬೆಣಿವಾಡ, ಮದಮಕ್ಕನಾಳ.
18	18-ಹೆಬ್ಬಾಳ	ಹೆಬ್ಬಾಳ, ಗೋಟೂರ, ಸಂಕೇಶ್ವರ (ಗ್ರಾಮೀಣ), ಗೋಯಕವಾಟಿ ನಗರ.
19	19-ಕುರಣಿ	ಕುರಣಿ, ಬಸವನಗರ, ಕುರಣಿವಾಡಿ, ಕೋಚರಿ, ಅರ್ಜುನವಾಡ.
20	20-ಉ-ಖಾನಾಪುರ	ಉ-ಖಾನಾಪುರ, (ತುಡಮಾಳ ತೋಟ್, ಗಿರಿನಾಗರ), ಹಂಚಿನಾಳ, ಚಿಕ್ಕಾಲಗುಡ್ಡ, ಜಿನರಾಳ, (ಮಲ್ಲಹೊಳೆ, ಮಜತಿ, ಮಜಲಿ, ಶಿಡ್ಲಾಳ, ವಾಡಿಶಿಡ್ಲಾಳ).

ಬೆಳಗಾವಿ ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
21	21-ರಾಣಾ ಹತ್ತರಗಿ	ರಾಣಾ ಹತ್ತರಗಿ, ದಾದಬಾನಟ್ಟಿ, ಗುಡಗನಟ್ಟಿ. ಆರ್.ಸಿ, ಆನಂದಪುರ, ಇಂದಿರಾ ನಗರ.
22	22-ಯಮಕನಮರಡಿ	ಯಮಕನಮರಡಿ, ಗುಡಗನಟ್ಟಿ.
23	23-ಇಸ್ಲಾಂಪುರ	ಇಸ್ಲಾಂಪುರ (ಕಲ್ಲಟ್ಟಿ), ಬೀರನಹೊಳೆ (ದೊಡಶ್ಯಾನಟ್ಟಿ, ಕಾಟಾಬಳಿ, ಜಾರಕಿಹೊಳೆ) ವಂಟಮೂರಿ, ಶಹಾಬಂದರ (ಹೊಸಗಡ), ಚಿಕ್ಕಲದಿನ್ನಿ, ಗೆಜಪತಿ (ಕಲಭಾವಿ ಮಜರೆ), ಗುಟಗುದ್ದಿ.
24	24-ಮಣಗುತ್ತಿ	ಮಣಗುತ್ತಿ, (ನರಸಿಂಗಪುರ), ಹೂನ್ನೂರ, ಮಾಸ್ತಿಹೊಳೆ, ಬೆನಕನಹೊಳೆ, ಬೊಳಶ್ಯಾನಟ್ಟಿ, ವಾರಿಮಾಸ್ತಿಹೊಳೆ, ಕೇರಿ ಮಾಸ್ತಿಹೊಳೆ.
25	25-ನಾಗನೂರ ಕೆ.ಎಂ.	ನಾಗನೂರ.ಕೆ.ಡಿ (ಮಜತಿ ಆರ್.ಸಿ. ವಾಡಶಿಡ್ಕಲ್ ಆರ್.ಸಿ.), ನಾಗನೂರ.ಕೆ.ಎಂ. (ಮಲ್ಲಟ್ಟಿ), ಅಲದಾಳ (ಮಾಣಗಾಂವ. ಆರ್.ಸಿ), ಬಿದ್ರೇವಾಡಿ, ಕೋಟೆ, ದೊಂಡಗಟ್ಟಿ, ಬೆಳ್ಳಂಕಿ, ಖವಣೇವಾಡಿ.
26	26-ದಡ್ಡಿ	ದಡ್ಡಿ, ರಾಮೇವಾಡಿ, ಗುಡಗನಟ್ಟಿ.ಆರ್.ಸಿ, ಅತ್ತಿಹಾಳ, ಸಲಾಮವಾಡಿ, ಮೋದಗೆ, ಶೆಟ್ಟಿಹಳ್ಳಿ.
27	27-ಪಾಶ್ವಾಪುರ	ಪಾಶ್ವಾಪುರ, ಗುಮಚಿನಮರಡಿ, ಮಾವನೂರ (ಪರಕನಟ್ಟಿ), ಅಂಕಲಗುಡಿಕೇತರ.
28	28-ಕರಗುಪ್ಪಿ	ಕರಗುಪ್ಪಿ, ಯಲ್ಲಾಪುರ, ಅರಳಿಕಟ್ಟಿ, ರುಸ್ತುಂಪುರ (ಕಣವಿನಟ್ಟಿ, ರುಸ್ತುಂಪುರ. ಆರ್.ಸಿ) ಮಾಣಗಾಂವ, ಚಿಲಭಾವಿ, ರಾಮನಕಟ್ಟಿ, ಬನ್ನಿಬಾಗಿ, ಮಾನಗಾಂವ ಮಜರೆ, ಬಗರನಾಳ.
29	29-ಬಸ್ಸಾಪುರ	ಬಸ್ಸಾಪುರ, ಹಗೇದಾಳ, ಶಿರೂರ, ರಾಜಕಟ್ಟಿ-ಯಲ್ಲಾಪುರ.
<b>11- ಖಾನಾಪುರ ತಾಲ್ಲೂಕು ಪಂಚಾಯತಿ</b>		
1	1-ಕಣಕುಂಬಿ	ಕಣಕುಂಬಿ (ಚೌಕಿ), ಬೇಟಣೆ, ಚಿಗುಳೆ, ಪಾರವಾಡ, ಚಿಕಲೆ, ಚೋರ್ಲಾ, ಮಾನ ಸಡಾ, ಹುಳಂದ, ಅಮಟೆ, ಕಾಲಮನಿ, ಹಬ್ಬಾನಟ್ಟಿ, ಆಮಗಾವ, ಗಾವಶೆ, ಗೋಲ್ಯಾಳಿ (ಗವಳಿವಾಡಾ), ತೋರಾಳಿ, ತಳಾವಡೆ, ಬೆಟಗೇರಿ.
2	2-ಜಾಂಬೋಟಿ	ಜಾಂಬೋಟಿ, ಪೇಟೆ ರಾಮಾಪುರ, ವಡಗಾಂವ, ಓಲಮನಿ, ಚಾಪೋಲಿ, ಬೈಲೂರ (ಸೋನಾರವಾಡಿ), ಮೊರಬ (ಬೇವಳಿವಾಡಾ ), ಕುಸುಮಳಿ, (ಗವಳಿವಾಡಾ), ದೇವಾಚಿಹಟ್ಟಿ, ಉಚೇವಾಡಿ, ತೀರ್ಥಕುಂಡೆ (ಕವಲಾಪುರವಾಡಾ ).
3	3-ಮಂತುರ್ಗಾ	ಮಂತುರ್ಗಾ, ಅಸೋಗಾ, ಹರೂರಿ, ಡೋಕೇಗಾಳಿ, ಶೆಡೆಗಾಳಿ, ನೇರಸೆ (ಅಶೋಕ ನಗರ, ಚಾಪ್ಪಾಚಾ ವಾಡಾ ವಾಗಮಳಾ, ಸಯ್ಯಾಚಾ ವಾಡಾ), ಕೊಂಗಳೆ, ಪಾಸ್ಕೋಳಿ, ಗವಾಳಿ (ತಳಾವಾಡಾ), ತೇರೇಗಾಳಿ (ಕವಳಿ), ನೀಲಾವಡೆ (ಕೊಂಕನ ವಾಡಾ, ಹರಿಜನವಾಡಾ, ದಾರೋಳಿ, ಬುಡಸೆ, ಕಬನಾಳಿ, ಮುಗಾವಡೆ (ಕಿರಾವಳಿ), ಅಂಬೋಳಿ (ಬಾಂದೇಕರ ವಾಡಾ, ಜೋಗಮರ), ಕಾಂಜಳೆ (ಕವಳಿ), ಓತೋಳಿ, ಮಳವಿ, ಕಾಪೋಲಿ ಕೆಸಿ (ಮುಡಗೈ).
4	4-ನಿಟ್ಟೂರ	ನಿಟ್ಟೂರ, ಪ್ರಭುನಗರ, ಗಣೇಬೈಲ, ಇದ್ದಲಹೊಂಡ, ಶಿಂಗಿನಕೋಪ್ಪ, ಮಾಳ ಅಂಕಲೆ (ಝಾಡ ಅಂಕಲೆ), ಖೇಮವಾಡಿ, ನಾಗುರ್ಡಾ (ನಾಗುರ್ಡಾ ವಾಡಾ, ವಿಶ್ರಾಂತವಾಡಾ), ಮೋದಕೋಪ್ಪ, ಅಲ್ಲೋಳಿ ಕಾನೋಳಿ, ಕಾಟಗಾಳಿ.
5	5-ಹಲಕರ್ಣಿ	ಹಲಕರ್ಣಿ (ಗಾಂಧಿ ನಗರ, ಹುಡ್ಕೋ ಕಾಲೋನಿ), ಹತ್ತರಗುಂಜಿ, ಡುಕ್ಕರವಾಡಿ, ಮುಡೆವಾಡಿ, ರಾಮಗುರವಾಡಿ, ಹರಸನವಾಡಿ (ಗವಳಿವಾಡಾ), ಬಾಚೋಳಿ (ಶಿವಾಜಿನಗರ, ಹಿಂದುನಗರ), ಮನಸಾಪುರ (ಮನಸಾಪುರ.ಆರ್.ಸಿ, ಬೋಸಗಾಳಿ), ಖಾನಾಪುರ ಗ್ರಾಮೀಣ.
6	6-ಗರ್ಲಗುಂಜಿ	ಗರ್ಲಗುಂಜಿ, ಬರಗಾಂವ, ಕುಪ್ಪಟಗೇರಿ, ನಿಡಗಲ, ಬಂಡರಗಾಳಿ, ತೋಪಿನಕಟ್ಟಿ, ಬಿದರಬಾವಿ, ಸಣ್ಣ ಹೊಸೂರ.
7	7-ದೇವಲತ್ತಿ	ದೇವಲತ್ತಿ, ಕಾಮಸಿನಕೋಪ್ಪ, ಲೋಕೋಳಿ, ಜೈನಕೋಪ್ಪ, ದೋಡ್ಡ ಹೊಸೂರ, ಲಕ್ಕೇಬೈಲ, ಯಡೋಗಾ, ಬಲೋಗಾ.

ಬೆಳಗಾವಿ ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
8	8-ಪಾರಿಶ್ವಾಡ	ಪಾರಿಶ್ವಾಡ, ಹಿರೇ ಹಟ್ಟಿಹೊಳೆ, ಗಾಡಿಕೊಪ್ಪ, ಚಿಕ್ಕ ಹಟ್ಟಿಹೊಳೆ, ಜಿಕನೂರ.
9	9-ಹಿರೇ ಮುನವಳ್ಳಿ	ಹಿರೇ ಮುನವಳ್ಳಿ, ಚಿಕ್ಕ ಮುನವಳ್ಳಿ, ಕರವಿನಕೊಪ್ಪ, ಕೊಡಚವಾಡ (ಬಿಳಕಿ), ದೇವಿನಕೊಪ್ಪ, ಚಿಕದಿನಕೊಪ್ಪ, ಕಗ್ಗಣಗಿ, ಅವರೊಳ್ಳಿ.
10	10-ಇಟಗಿ	ಇಟಗಿ, ಬೇಡರಹಟ್ಟಿ, ಬೋಗೂರ.
11	11-ಗಂದಿಗವಾಡ	ಗಂದಿಗವಾಡ, ಹಿರೇ ಅಂಗೊಳ್ಳಿ, ಚಿಕ್ಕ ಅಂಗೊಳ್ಳಿ, ಕ.ಬಾಗೇವಾಡಿ, ಮುಗಳಿಹಾಳ, ತೋಲಗಿ.
12	12-ಬೀಡಿ	ಬೀಡಿ, ಹಿಂಡಲಗಿ, ಗೋಲಿಹಳ್ಳಿ (ಹೊಶೆಟ್ಟಿ), ಆಡಿ, ನಂಜನಕೊಡಲ, ಸಾಗರೆ, ಗುಂಡಪಿ, ಜುಂಜವಾಡ ಕೆ.ಜಿ (ಕುಣಕಿ ಕೊಪ್ಪ), ದೊಡ್ಡಬೈಲ.
13	13-ಕೇರವಾಡ	ಕೇರವಾಡ ಗುಂಡೇನಟ್ಟಿ, ಸೂರಾಪುರ ಕೇರವಾಡ, ಭಾಗ್ಯನಗರ ಪುನರ್ವಸತಿ ಕೇಂದ್ರ, ಹಂದೂರ, ಹುಲಿಕೊತ್ತಲ, ಮಂಗೇನಕೊಪ್ಪ, ಕಸಮಳಗಿ.
14	14-ಕಕ್ಕೇರಿ	ಕಕ್ಕೇರಿ, ಕರಿಕಟ್ಟಿ, ಭುರಣಕಿ, ಕುಕ್ಕೇನಟ್ಟಿ @ ರಾಮಾಪುರ, ಸೂರಾಪುರ, ಮಾಸ್ಕೇನಟ್ಟಿ, ಗಸ್ಕೋಳಿ (ಗಸ್ಕೋಳಿ ದಡ್ಡಿ), ಚಣಕೇಬೈಲ.
15	15-ಹಲಶಿ	ಹಲಶಿ (ಹಲಶಿವಾಡಿ, ನರಸೇವಾಡಿ), ಹಲಗಾ, ಮೆರಡಾ, ಕರಜಗಿ, ಖೀರಹಲಸಿ, ಮಂಡಗಾಳಿ, ಹತ್ತರವಾಡ, ಬಿಜಗಣಿ, ಅನಗಡಿ, ಹಲಸಾಲ, ಪಡಲವಾಡಿ, ಕರಂಜಾಳ.
16	16-ನಂದಗಡ	ನಂದಗಡ, ಬೆಕವಾಡ, ಖೈರವಾಡ, ಹಡಲಗಾ, ಬ.ಬಸರಿಕಟ್ಟಿ, ಕ.ನಂದಗಡ (ಗರಬೇನಟ್ಟಿ, ದೊಡ್ಡ ರಂಗಿ), ಬುತ್ತೇವಾಡಿ, ಚನ್ನೇವಾಡಿ, ಜುಂಜವಾಡ.ಕೆ.ಎನ್.
17	17-ಹೆಬ್ಬಾಳ	ಹೆಬ್ಬಾಳ (ಲಾಲವಾಡಿ, ಹೆಬ್ಬಾಳ ಹಟ್ಟಿ), ಕಾರಲಗಾ (ಕಾರಲಗಾ ಹಟ್ಟಿ), ನಾವಗೆ (ಕೊಂಕಣ ನಾವಗೆ), ಚಾಪಗಾಂವ, ಶಿವೋಲಿ, ವಡ್ಡೇಬೈಲ, ಅಲ್ಲೇಹೊಳೆ, ಕರಂಬಳ, ಕೌಂದಲ, ರುಮೇವಾಡಿ, ಜಳಗೆ.
18	18-ಗುಂಜಿ	ಗುಂಜಿ, ಸಂಗರಗಾಳಿ, ಕಿರಾವಳಿ ಕೆ.ಜಿ, ಶಿಂಪೇವಾಡಿ, ಕಮತಗೆ (ಬಾತೇವಾಡಿ), ಬಾಲ್ಕೆ ಬಿ.ಕೆ., ಬಾಲ್ಕೆ.ಕೆ.ಹೆಚ್, ಅಂಬೇವಾಡಿ, ಶಿರೋಲಿ (ಮಂಗಿನಹಾಳ, ಹನಬರವಾಡಿ), ಅಬನಾಳಿ, ಡೊಂಗರಗಾಂವ, ಮಂಡಿಲ, ಕೆಲಿಲ ಕೃಷ್ಣಾಪುರ, ಹೋಲ್ಕಾ, ದೇಗಾಂವ, ಜಾಮಗಾಂವ, ಹೆಮ್ಮಡಗಾ (ಪಾಲಿ), ತಿವೋಲಿ (ದೇಸಾಯಿವಾಡಾ, ತಿವೋಲಿ ವಾಡಾ), ಶಿಂದೋಳಿ, ಸಾವರಗಾಳಿ, ಮಾಣಿಕವಾಡಿ (ನಾಯಕೋಲ), ಹೊಣಕಲ, ಗಂಗವಾಳಿ.
19	19-ಲೋಂಡಾ	ಲೋಂಡಾ, ಮೊಹಿಶೆತ (ದೊಡವಾಳಾ, ಹಣಬರವಾಡಾ), ಮುಂಡವಾಡ ಪಿಂಪಳೆ (ಗವಳಿವಾಡಾ), ಫಾರ್ಲಿ, ಅಕ್ಕಾಳಿ (ಗವಳಿ, ರಾಜವಾಳಾ, ಗವಳಿವಾಳಾ, ಲೋಹಾರ ವಾಡಾ, ಕುರಾಡಾವಾಡಾ, ಅಸ್ತೋಳಿ), ಸಾತನಾಳಿ, ಮಾಚಾಳಿ, ವಾಟರೆ (ಮಿರಾಶವಾಡಾ, ಖಡಕಚಾವಾಡಾ, ಜುಮತಳಿ), ವರ್ಕೇಡಪೇಟೆ (ಗವಳಿವಾಡಾ), ಮಾಂಜರವೈ, ಘೋಟಗಾಳಿ, ಬಾಟೇವಾಡಿ, ದೇವರಾಯಿ, ಜಾಂಬೇಗಾಳಿ, ಶಿಂದೋಳಿ ಕೆ.ಹೆಚ್, ಶಿವರಾಣ, ತಾರವಾಡ, ಕೊಡಗೈ, ಶಿಂದೋಳಿ.ಬಿ.ಕೆ, ಕಾಪೋಲಿ.ಕೆ.ಜಿ.(ರಂಜನಕೋಡಿ), ಡಿಗ್ಗೇಗಾಳಿ, ಘೋಶೆ ಕೆಹೆಚ್, ಮಾಳವಾಡ (ಕುಲಮವಾಡಾ), ಜಟಗೆ, ಘೋಶೆ.ಬಿ.ಕೆ, ಪೋಟೋಳಿ.
20	20-ಲಿಂಗನಮರ	ಲಿಂಗನಮರ, ಚುಂಚವಾಡ, ಗುಂಡೋಳಿ, ಪೂರ, ಗೋದೋಳಿ, ಗೋದಗೇರಿ, ಬಿಸ್ತನಟ್ಟಿ, ಬಾಳಗುಂದ (ಗವಳಿ ದಡ್ಡಿ), ನಾಗರಗಾಳಿ (ಗವಳಿವಾಡ), ಕುಂಬಾರ್ಡಾ (ಬಸ್ತಿವಾಡ), ಬಾಮನಕೊಪ್ಪ, ತಾವರಗಟ್ಟಿ, ಸುವತವಾಡಿ, ಚಿಂಚೇವಾಡಿ, ಸುಲೇಗಾಳಿ, ಬಸ್ತವಾಡ.
12-ರಾಯಬಾಗ ತಾಲ್ಲೂಕು ಪಂಚಾಯಿತಿ		
1	1-ಕುಡಚಿ( ಗ್ರಾಮೀಣ )	ಕುಡಚಿ ( ಗ್ರಾಮೀಣ).
2	2-ಮೊರಬ	ಮೊರಬ, ಬೆಕ್ಕೇರಿ.
3	3-ನಿಲಜಿ	ನಿಲಜಿ, ಸುಟ್ಟಟ್ಟಿ.
4	4-ಅಲಖನೂರ	ಅಲಖನೂರ.

ಬೆಳಗಾವಿ ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
5	5-ಪರಮಾನಂದವಾಡಿ	ಪರಮಾನಂದವಾಡಿ, ಶಿರಗೂರ, ಗುಂಡವಾಡ.
6	6-ಖೇಮಲಾಪುರ	ಖೇಮಲಾಪುರ, ಸಿದ್ದಾಪುರ.
7	7-ಕೋಳಿಗುಡ್ಡ	ಕೋಳಿಗುಡ್ಡ, ಯಲ್ವಾರಟ್ಟಿ, ಯಬರಟ್ಟಿ.
8	8-ಹಿಡಕಲ್	ಹಿಡಕಲ್.
9	9-ಪಾಲಭಾಂವಿ	ಪಾಲಭಾಂವಿ, ಕಪ್ಪಲಗುದ್ದಿ, ಸುಲ್ತಾನಪುರ, ಮರಾಕೂಡಿ.
10	10-ಹಂದಿಗುಂದ	ಹಂದಿಗುಂದ.
11	11-ಇಟನಾಳ	ಇಟನಾಳ, ಖಣದಾಳ.
12	12-ಅಳಗವಾಡಿ	ಅಳಗವಾಡಿ, ಬಸ್ತವಾಡ.
13	13-ಸವಸುದ್ದಿ	ಸವಸುದ್ದಿ, ಕಟಕಭಾಂವಿ, ದೇವಾಪುರಹಟ್ಟಿ.
14	14-ನಿಪನಾಳ	ನಿಪನಾಳ, ಮಂಟೂರ.
15	15-ಹುಬ್ಬರವಾಡಿ	ಹುಬ್ಬರವಾಡಿ, ಬೂದಿಹಾಳ, ದೇವನಕಟ್ಟಿ, ಭಂಡವಾಡ, ಮಾವಿನಹೊಂಡಾ, ಜೋಡಟ್ಟಿ, ಗಿರಿನಾಯ್ಕವಾಡಿ.
16	16-ಮೇಖಳಿ	ಮೇಖಳಿ, ಬಾವಚಿ, ಮಾರಡಿ.
17	17-ಬ್ಯಾಕೂಡ	ಬ್ಯಾಕೂಡ, ಬೊಮ್ಮನಾಳ, ಬಿರನಾಳ.
18	18-ನಿಡಗುಂದಿ	ನಿಡಗುಂದಿ, ನಾಗರಾಳ.
19	19-ರಾಯಬಾಗ( ಗ್ರಾಮೀಣ)	ರಾಯಬಾಗ (ಗ್ರಾಮೀಣ), ಕಂಚಕರವಾಡಿ.
20	20-ಭಿರಡಿ	ಭಿರಡಿ.
21	21-ಜಲಾಲಪುರ	ಜಲಾಲಪುರ, ದಿಗ್ಗೇವಾಡಿ, ಯಡ್ರಾಂವ.
22	22-ಸವದತ್ತಿ	ಸವದತ್ತಿ, ನಸಲಾಪುರ.
23	23-ನಂದಿಕುರಳಿ	ನಂದಿಕುರಳಿ, ಕೆಂಪಟ್ಟಿ.
<b>13-ರಾಮದುರ್ಗ ತಾಲ್ಲೂಕು ಪಂಚಾಯತಿ</b>		
1	1-ಹುಲಕುಂದ	ಹುಲಕುಂದ, ಕುನ್ಯಾಳ.
2	2-ಹೊಸಕೋಟೆ	ಕಮಕೇರಿ, ಗುತ್ತಿಗೋಳಿ, ಹೊಸಕೋಟೆ, ಬುದ್ದಿಮುದ್ರ, ತೊಂಡಿಕಟ್ಟಿ.
3	3-ಚಿಪ್ಪಲಕಟ್ಟಿ	ಭಾಗೋಜಿಕೊಪ್ಪ, ಹಿರೇಕೊಪ್ಪ, ಕೆ.ಎಸ್., ಚಿಕ್ಕೊಪ್ಪ, ಕೆ.ಎಸ್., ಚಿಪ್ಪಲಕಟ್ಟಿ.
4	4-ಕದಾಂಪುರ	ಬಿಜಗುಪ್ಪಿ, ಕಾಮನಕೊಪ್ಪ, ಚನ್ನಟ್ಟಿ, ಗುಡಕಟ್ಟಿ, ಕದಾಂಪುರ, ಬೂದನೂರ, ಕುಳೂರ, ಗುಡಗುಮ್ಮನಾಳ, ರೊಕ್ಕದಕಟ್ಟಿ, ಪಂಚಗಾಂವ, ಬೀಡಕಿ, ಉದಪುಡಿ.
5	5-ದಾ.ಸಾಲಾಪುರ	ವೆಂಕಟಾಪುರ, ಶಿವನಕೋಟೆ, ದಾ.ಸಾಲಾಪುರ, ಸೊಪ್ಪಡ್ಡ, ವೆಂಕಟೇಶ್ವರ ನಗರ, ಓಬಳಾಪುರ.
6	6-ಬಟಕುರ್ಕಿ	ನಂದಿಹಾಳ, ತಿಮ್ಮಾಪುರ.ಎಸ್.ಎ, ಚನ್ನಾಪುರ, ಶಿರಸಾಪುರ, ನಾಗನೂರ, ಸೋಮಾಪುರ, ಬಟಕುರ್ಕಿ, ಚೇತನ ನಗರ.
7	7-ಮುದೇನೂರ	ಮುದೇನೂರ, ಗೋಕುಲನಗರ, ಆನೇಗುದ್ದಿ, ಹಣಮಾಪುರ.ಎಸ್.ಯು, ಉಮತಾರ, ಕೃಷ್ಣಾ ನಗರ, ಕಲ್ಮಡ.
8	8-ಕೆ.ಚಂದರಗಿ	ಮುರಕಟ್ಟಾಳ, ಕೆ.ಚಂದರಗಿ, ಗುದಗೊಪ್ಪ, ಎಂ.ಚಂದರಗಿ, ಕೆಸರಗೊಪ್ಪ.
9	9-ಕಟಕೋಳ	ಕಟಕೋಳ.
10	10-ತೋರಣಗಟ್ಟಿ	ಪದಮಂಡಿ, ಉಜ್ಜನಕೊಪ್ಪ, ತೋರಣಗಟ್ಟಿ.
11	11-ಚುಂಚನೂರ	ಚುಂಚನೂರ, ಹಣಮಸಾಗರ.
12	12-ಗೊಡಚಿ	ಬನ್ನೂರ, ಸರಕೋಟೆ ದೇವಾಪುರ, ತೊಟಗಟ್ಟಿ, ಸಿದ್ದಾಳ, ಗೊಡಚಿ.
13	13-ಚಿಲಮೂರ	ನರಸಾಪುರ, ಚಿಲಮೂರ.
14	14-ಸುನ್ನಾಳ	ದುರ್ಗಾನಗರ, ಆರಿಬೆಂಚಿ, ಕಂಕಣವಾಡಿ, ಸುನ್ನಾಳ, ತುರನೂರ, ರಂಕಲಕೊಪ್ಪ.



ಬೆಳಗಾವಿ ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
15	15-ಖಾನಪೇರ	ಖಾನಪೇರ, ಗೊಣಗನೂರ, ಕೆ.ಜುನಿಪೇರ, ಹಾಲ್ಗೋಳ್ಳಿ.
16	16-ಹಳೆತೊರಗಲ್ಲ	ಬೋಚಬಾಳ, ಮಲ್ಲಾಪುರ, ಮಾಗನೂರ, ರಾಮಾಪುರ, ಹಳೆತೊರಗಲ್ಲ.
17	17-ಹಲಗತ್ತಿ	ಹಲಗತ್ತಿ, ಇಡಗಲ್ಲ, ಲಿಂಗದಾಳ, ಹಿರೇಮೂಲಂಗಿ, ಚಿಕ್ಕಮೂಲಂಗಿ.
18	18-ಮುಳ್ಳೂರ	ದೊಡಮಂಗಡಿ, ಚಿಂಚಖಂಡಿ, ಘಟಕನೂರ, ಕೊಳಚಿ, ಕಲ್ಲೂರ, ಮುಳ್ಳೂರ, ಮುದ್ದೇನಕೊಪ್ಪ, ಕಡ್ಡಿ ಕೊಪ್ಪ.
19	19-ಮುದಕವಿ	ಎಂ.ತಿಮ್ಮಾಪುರ, ಎಂ.ಖಾನಾಪುರ, ಎಂ.ಕಲ್ಲಾಪುರ, ಮುದಕವಿ, ಕರಡಿಗುಡ್ಡ, ಹೊಸಕೇರಿ, ಬೆನ್ನೂರ, ಚಿಕ್ಕತಡಸಿ, ಹಿರೇತಡಸಿ.
20	20-ಸುರೇಬಾನ	ಹುಲಿಗೊಪ್ಪ, ಗೊಣ್ಣಾಗರ, ಮಾರಡಗಿ, ಸುರೇಬಾನ, ರೇವಡಿ ಕೊಪ್ಪ.
21	21-ಮನಿಹಾಳ	ಮನಿಹಾಳ, ಜಾಲಿಕಟ್ಟಿ, ಲಖನಾಯ್ಕನಕೊಪ್ಪ, ಕಿತ್ತೂರ.
22	22-ಸಂಗಳ	ಸಂಗಳ, ಚಿಕ್ಕೊಪ್ಪ, ಎಸ್.ಕೆ. ಕಲಹಾಳ, ಹಂಪಿಹೋಳಿ, ಶಿವಪೇರ, ಅವರಾದಿ.
<b>14-ಸವದತ್ತಿ ತಾಲ್ಲೂಕು ಪಂಚಾಯತಿ</b>		
1	1-ಉಗರಗೋಳ	ಉಗರಗೋಳ, ರೇಣುಕಾ ನಗರ (ಯಲ್ಲಮ್ಮ ತಾಂಡಾ), ಹರ್ಲಾಪುರ.
2	2-ಬೆಟಸೂರ	ಬೆಟಸೂರ, ಯಡ್ತಾವಿ.
3	3-ಇನಾಂಹೊಂಗಲ	ಇನಾಂಹೊಂಗಲ, ಹಿರೇಉಳ್ಳಿಗೇರಿ, ಚಿಕ್ಕಉಳ್ಳಿಗೇರಿ.
4	4-ಹಂಚಿನಾಳ	ಹಂಚಿನಾಳ.
5	5-ಹಿರೇಕುಂಬಿ	ಹಿರೇಕುಂಬಿ, ದುಗಬಾಳ, ಧಡೇರಕೊಪ್ಪ.
6	6-ಹೂಲಿ	ಹೂಲಿ, ಹೂಲಿಕಟ್ಟಿ, ಮನಿಕಟ್ಟಿ.
7	7-ಚುಳಕಿ	ಚುಳಕಿ, ಚಿಕ್ಕುಂಬಿ, ಕಗದಾಳ, ಆಚಮಟ್ಟಿ, ಹರಳಕಟ್ಟಿ.
8	8-ಶಿರಸಂಗಿ	ಶಿರಸಂಗಿ, ಕಲ್ಲಾಪುರ, ಗೋವನಕೊಪ್ಪ ಇನಾಂ.
9	9-ಶಿಂಧೋಗಿ	ಶಿಂಧೋಗಿ, ಯಕ್ಕೇರಿ, ಗೊರವನಕೊಳ್ಳ, ವಟ್ಟಾಳ (ನವಿಲುತಿರ್ಥ), ಕಟಮಳ್ಳಿ, ರಾಮನಗರ, ಕುರುವಿನಕೊಪ್ಪ, ಸವದತ್ತಿ (ಗ್ರಾಮೀಣ), ಕಂಚಲಾರಕೊಪ್ಪ.
10	10-ಗೊರಾಬಾಳ	ಗೊರಾಬಾಳ, ಬಸಿಡೋಣಿ, ಭಂಡಾರಹಳ್ಳಿ, ಹಿರೂರ, ಹಳ್ಳೂರ, ತೇರದಕೊಪ್ಪ.
11	11-ತೆಗ್ಗಿಹಾಳ	ತೆಗ್ಗಿಹಾಳ, ಜಕಬಾಳ, ಅರ್ಟಗಲ್, ಕಿಟದಾಳ, ಬಸರಗಿ ಇನಾಂ.
12	12-ಅಸುಂಡಿ	ಅಸುಂಡಿ, ಮುಗಳಿ, ಶಿಂಗಾರಗೊಪ್ಪ, ಗುರ್ಲಹೊಸೂರ (ಗ್ರಾ), ಸುತಗಟ್ಟಿ, ಏಣಗಿ, ಹಿಟ್ಟುಣಗಿ, ಗೋವನಕೊಪ್ಪ.
13	13-ಕರೀಕಟ್ಟಿ	ಕರೀಕಟ್ಟಿ, ಸಂಗ್ರೇಶಕೊಪ್ಪ, ಯಡಹಳ್ಳಿ, ಕಂಚರಾಮನಹಾಳ.
14	14-ಹೊಸೂರ	ಹೊಸೂರ.
15	15-ಮಲ್ಲೂರ (ಕಾಗಿಹಾಳ)	ಮಲ್ಲೂರ, ಕಾಗಿಹಾಳ, ಇಂಗಳಗಿ, ಸೊಗಲ, ಮಾಟೊಳ್ಳಿ.
16	16-ಯಕ್ಕುಂಡಿ (ದುಪದಾಳ)	ಯಕ್ಕುಂಡಿ (ದುಪದಾಳ), ಕಾರ್ಲಕಟ್ಟಿ, ವೆಂಕಟೇಶ ನಗರ (ಕಾರ್ಲಕಟ್ಟಿ ತಾಂಡಾ), ಬಡ್ಡಿ, ಕಾತ್ರಾಳ, ಆಲದಕಟ್ಟಿಕೆ.ವಾಯ್.
17	17-ಇಂಚಲ	ಇಂಚಲ, ಮುತ್ತವಾಡ.
18	18-ಮುರಗೋಡ	ಮುರಗೋಡ (ಸುಬ್ಬಾಪುರ, ರಾಮಾಪುರ), ಶಿವನಗರ.
19	19-ಮರಕುಂಬಿ	ಮರಕುಂಬಿ, ಹಿರೇಕೊಪ್ಪ ಕೆ ಎಂ, ಚಿಕ್ಕೊಪ್ಪ.ಕೆ.ಎಂ., ರುದ್ರಾಪುರ, ಗಿರಿನಗರ, ಕಾರಿಮನಿ, ದುಂಡನಕೊಪ್ಪ.
20	20-ಹಿರೇಬೂದನೂರ	ಹಿರೇಬೂದನೂರ (ಓಬಲದಿನ್ನಿ), ಕುಟರನಟ್ಟಿ, ಮಳಗಲಿ, ಚಿಕ್ಕಬೂದನೂರ, ತಡಸಲೂರ, ಹಲಕಿ, ಮಹಾಂತೇಶ ನಗರ, ಜಂಗಮಬೂದಗಟ್ಟಿ, (ಹುಲಿಕೇರಿ ತಾಂಡಾ).
21	21-ಚಚಡಿ	ಚಚಡಿ, ಹಾರುಗೊಪ್ಪ, ಗೊಂತಮಾರ.
<b>15-ಯರಗಟ್ಟಿ ತಾಲ್ಲೂಕು ಪಂಚಾಯತಿ</b>		
1	1-ಯರಝರ್ವಿ	ಯರಝರ್ವಿ, ನುಗ್ಗಾನಟ್ಟಿ, ಬೂದಿಗೊಪ್ಪ.
2	2-ಕಡಬಿ	ಕಡಬಿ (ಹಣಬರ ಕಡಬಿ), ಬೋಳಕಡಬಿ, ಗೊರಗುದ್ದಿ.
3	3-ತಲ್ಲೂರ	ತಲ್ಲೂರ, ಸೋಮಾಪುರ, ಜಾಲಿಕಟ್ಟಿ, ಜೀವಾಪುರ, ಆಲದಕಟ್ಟಿಕೆ.ಎಂ.
4	4-ಮಬನೂರ	ಮಬನೂರ, ಗೊಂದಿ ಮತ್ತು ಕಲ್ಲೋಳ್ಳಿ.
5	5-ಮದ್ದೂರ	ಮದ್ದೂರ, ಶ್ರೀರಂಗಪುರ, ಬೆನಕಟ್ಟಿ.

ಬೆಳಗಾವಿ ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
6	6-ಸತ್ತಿಗೇರಿ	ಸತ್ತಿಗೇರಿ, ಗುಡಮಕೇರಿ, ಇಟ್ಟಾಳ.
7	7-ಸೊಪ್ಪಡ್ಲ	ಸೊಪ್ಪಡ್ಲ, ಕೋರಕೊಪ್ಪ, ರೈನಾಪುರ.
8	8-ಮುಗಳಿಹಾಳ	ಮುಗಳಿಹಾಳ, ಮಳ್ಳಿಕೇರಿ, ದಾಸನಾಳ, ಅಕ್ಕಿಸಾಗರ, ಕೊಡ್ಲಿವಾಡ, ಗೊವನಕೊಪ್ಪ.ಕೆ.ಎಸ್.
9	9-ಕೆ.ಶಿವಾಪುರ	ಶಿವಾಪುರ, ಕೊಟೂರ, ಮಾಡಮಗೇರಿ, ಕುರಬಗಟ್ಟಿ, ತಾವಲಗೇರಿ, ಯರಗಣವಿ.

(ಕೆ. ಆರ್. ರುದ್ರಪ್ಪ)

ನಿರ್ದೇಶಕರು (ಪಂ. ರಾಜ್) ಮತ್ತು  
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ  
ಹಾಗೂ ಸದಸ್ಯ ಕಾರ್ಯದರ್ಶಿ  
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ  
ಆಯೋಗ.



## ಕರ್ನಾಟಕ ಸರ್ಕಾರ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ

ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-56001

ಸಂಖ್ಯೆ: ಕಪಂರಾಸೀನಿಆ/23/ಸೀನಿಆ/2022

ದಿನಾಂಕ:02-01-2023

## ಪ್ರಕಟಣೆ

**ಧಾರವಾಡ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121,122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು **ಧಾರವಾಡ ಜಿಲ್ಲೆಯ** ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.

**ಧಾರವಾಡ ಜಿಲ್ಲೆಯ** ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು **89 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ** ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.

**ಧಾರವಾಡ ಜಿಲ್ಲೆಯ** ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ **15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ** ಸಲ್ಲಿಸಲು ತಿಳಿಸಿದೆ. ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

**(ಅ) ಆನ್ ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "https://rdpr.karnataka.gov.in/rdc/public/" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ..

3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001

## ಕೋಷ್ಟಕ 'ಅ' ಧಾರವಾಡ ಜಿಲ್ಲೆ

ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ಅಳ್ತಾವರ	7
2	ಅಣ್ಣಿಗೇರಿ	7
3	ನವಲಗುಂದ	9
4	ಕಲಘಟಗಿ	14
5	ಹುಬ್ಬಳ್ಳಿ	15
6	ಕುಂದಗೋಳ	15
7	ಧಾರವಾಡ	22
	<b>ಒಟ್ಟು</b>	<b>89</b>

ಕೋಷ್ಠಕ 'ಆ'		
ಧಾರವಾಡ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1- ಧಾರವಾಡ ತಾಲ್ಲೂಕು ಪಂಚಾಯತಿ</b>		
1	1-ಮಾದನಭಾವಿ	ಮಾದನಭಾವಿ, ಹೊಸಟ್ಟಿ, ಮುಗಳಿ, ಹಂಗರಕಿ, ಖಾ.ಮ ತಡಕೋಡ+ಶೇಡಬಾಳ, ದುಬ್ಬನಮರಡಿ.
2	2-ತಡಕೋಡ	ತಡಕೋಡ, ತಿ.ಮ ತಡಕೋಡ.
3	3- ಕೊಟಬಾಗಿ	ಕೊಟಬಾಗಿ, ಕಲ್ಲೂರ, ಜೀರಿಗವಾಡ.
4	4-ಉಪ್ಪಿನಬೆಟಗೇರಿ	ಉಪ್ಪಿನಬೆಟಗೇರಿ+ಸ್ವಬನಕೊಪ್ಪ, ಹನುಮನಕೊಪ್ಪ, ಹನುಮನಾಳ, ಪುಡಕಲಕಟ್ಟಿ, ಕಲ್ಲೆ.
5	5-ಲೋಕೂರ	ಲೋಕೂರ, ಶಿಬಾರಗಟ್ಟಿ.
6	6-ಗರಗ	ಗರಗ+ಅಗಸನಹಳ್ಳಿ.
7	7-ತೇಗೂರ	ತೇಗೂರ, ಹಳೆ ತೇಗೂರ, ಬೋಗೂರ, ವೆಂಕಟಾಪುರ, ಗುಳೇದ ಕೊಪ್ಪ+ಮದಿಕೊಪ್ಪ, ದುರ್ಗದಕೇರಿ.
7	8-ಕೋಟೂರ	ಕೋಟೂರ, ಶಿಂಗನಹಳ್ಳಿ+ಕುಮ್ಮನಾಯಕನಕೊಪ್ಪ, ಬೇಲೂರ+ಹೆಗ್ಗೇರಿ, ನೀರಲಕಟ್ಟಿ.
8	9-ಕುರುಬಗಟ್ಟಿ	ಕುರುಬಗಟ್ಟಿ, ಮುಳಮುತ್ತಳ, ಮಂಗಳಗಟ್ಟಿ.
9	10-ಯಾದವಾಡ	ಯಾದವಾಡ, ಲಕಮಾಪುರ, ಮರೇವಾಡ, ತಿಮ್ಮಾಪುರ ಮ ಅಮ್ಮಿನಬಾವಿ.
10	11- ಕರಡಿಗುಡ್ಡ	ಕರಡಿಗುಡ್ಡ, ಹಾರೋಬೆಳವಡಿ, ಕಬ್ಬೇನೂರ.
11	12- ಅಮ್ಮಿನಬಾವಿ	ಅಮ್ಮಿನಬಾವಿ.
12	13-ನರೇಂದ್ರ	ನರೇಂದ್ರ, ಕು ಮ ನರೇಂದ್ರ, ಖಾ.ಮ ನರೇಂದ್ರ, ದೇ ಮ ನರೇಂದ್ರ, ದಾಸನಕೊಪ್ಪ.
13	14-ಕನಕೂರ	ಕನಕೂರ, ತಲವಾಯಿ, ವನಹಳ್ಳಿ, ಕವಲಗೇರಿ + ಬೆನಕನಮಟ್ಟಿ, ಚಂದನ ಮಟ್ಟಿ.
14	15-ಹೆಬ್ಬಳ್ಳಿ	ಹೆಬ್ಬಳ್ಳಿ.
15	16-ಮಾರಡಗಿ	ಮಾರಡಗಿ, ಸೋಮಾಪುರ(ಅಲ್ಲಾಪುರ)+ ಘೋಂಗಡಿಕೊಪ್ಪ, ಗೋವನಕೊಪ್ಪ, ದಂಡಿಕೊಪ್ಪ, ಶಿವಳ್ಳಿ.
16	17-ಮುಮ್ಮಿಗಟ್ಟಿ	ಮುಮ್ಮಿಗಟ್ಟಿ, ಚಿಕ್ಕಮಲ್ಲಿಗವಾಡ, ಹಿರೆಮಲ್ಲಿಗವಾಡ.
17	18-ರಾಮಾಪುರ	ರಾಮಾಪುರ, ವೀರಾಪುರ, ಕಲ್ಲಾಪುರ, ಹೊಸವಾಳ, ಮಂಡಿಹಾಳ, ವರವನಾಗಲಾವಿ, ದಡ್ಡಿ ಕಮಲಾಪುರ.
18	19-ಮುಗದ	ಮುಗದ, ಕ್ಯಾರಕೊಪ್ಪ, ಕೆಲಗೇರಿ ಗ್ರಾಮೀಣ ಪ್ರದೇಶ, ಕಲಕೇರಿ+ಹುಣಿಸಿಕುಮರಿ, ದೇವಗಿರಿ, ಲಾಳಗಟ್ಟಿ.
19	20-ದೇವರಹುಬ್ಬಳ್ಳಿ	ದೇವರಹುಬ್ಬಳ್ಳಿ(ನಾರಾಯಣದೇವರಕೊಪ್ಪ), ಮುರಕಟ್ಟಿ+ಮಲ್ಲೂರ, ಹಳ್ಳಿಗೇರಿ, ಅಂಬಿಕ್ಕೊಪ್ಪ, ಹೊಲಿಕೋಟೆ+ರಾಗಿಕ್ಕಲ್ಲಾಪುರ, ಮಾವಿನಕೊಪ್ಪ.
21	21- ನಿಗದಿ	ನಿಗದಿ+ಬೊಮ್ಮರಸಿಕೊಪ್ಪ, ಬೆನಕನಕಟ್ಟಿ, ಬಾಡ, ಮನಸೂರ, ಸಲಕಿನಕೊಪ್ಪ.
22	22-ಮನಗುಂಡಿ	ಮನಗುಂಡಿ+ಬೆಳ್ಳಿಗಟ್ಟಿ, ಯರಿಕೊಪ್ಪ, ಕಣವಿಹೊನ್ನಾಪುರ, ನಾಯಕನಹುಲಿಕಟ್ಟಿ.
<b>2- ಅಳ್ಳಾವರ ತಾಲ್ಲೂಕು ಪಂಚಾಯತಿ</b>		
1	1-ಹುಲಿಕೇರಿ	ಹುಲಿಕೇರಿ.
2	2-ಕಡಬಗಟ್ಟಿ	ಕಡಬಗಟ್ಟಿ, ಹಿಂಡಸಗೇರಿ.

ಧಾರವಾಡ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
3	3-ಬೆಣಚಿ	ಬೆಣಚಿ+ಬಾಲಗೇರಿ, ಡೋರಿ.
4	4-ಕುಂಬಾರಕೊಪ್ಪ	ಕುಂಬಾರಕೊಪ್ಪ, ಕೋಗಿಲಗೇರಿ.
5	5-ಅರವಟಗಿ	ಅರವಟಗಿ, ಅಂಬೊಳ್ಳಿ.
6	6-ಕಂಬಾರಗಣವಿ	ಕಂಬಾರಗಣವಿ.
7	7-ಹೊನ್ನಾಪುರ	ಹೊನ್ನಾಪುರ.
3- ನವಲಗುಂದ ತಾಲ್ಲೂಕು ಪಂಚಾಯತಿ		
1	01-ಶಿರೂರ	ಶಿರೂರ, ಆಹಟ್ಟಿ, ಗುಮ್ಮಗೋಳ, ಬ್ಯಾಲಾಳ.
2	02-ಮೊರಬ	ಮೊರಬ, ತಲೆಮೊರಬ.
3	03-ಶಿರಕೋಳ	ಶಿರಕೋಳ, ಹನಸಿ, ಜಾವೂರ, ಬಳ್ಳೂರ.
4	04- ಅಳಗವಾಡಿ	ಅಳಗವಾಡಿ, ಹೆಬ್ಬಾಳ.
5	05- ಅಮರಗೋಳ	ಅಮರಗೋಳ, ಗೊಬ್ಬರಗುಂಪಿ, ಬೆಳವಟಗಿ, ಕಡದಳ್ಳಿ, ಸೊಟಕನಾಳ, ನಾಗನೂರ, ಗುಡಿಸಾಗರ.
6	06- ದಾಟನಾಳ	ದಾಟನಾಳ, ನಾಯಕನೂರ, ಬೋಗಾನೂರ, ಖನ್ನೂರ, ತಡಹಾಳ, ಅರಹಟ್ಟಿ ಕೊಂಗವಾಡ.
7	07- ತಿರ್ಲಾಪುರ	ತಿರ್ಲಾಪುರ, ಹಾಳಕುಸುಗಲ್ಲ, ಶಾನವಾಡ.
8	08-ಆರೇಕುರಹಟ್ಟಿ	ಆರೇಕುರಹಟ್ಟಿ, ಪಡೇಸೂರ, ಯಮನೂರ, ಕುಮಾರಗೊಪ್ಪ.
9	09-ಕಾಲವಾಡ	ಕಾಲವಾಡ, ಕರ್ಲವಾಡ, ಚಿಲಕವಾಡ, ಬೆಳಹಾರ.
4- ಅಣ್ಣಿಗೇರಿ ತಾಲ್ಲೂಕು ಪಂಚಾಯತಿ		
1	1-ಶಲವಡಿ	ಶಲವಡಿ.
2	2-ತುಪ್ಪದಕುರಹಟ್ಟಿ	ತುಪ್ಪದಕುರಹಟ್ಟಿ, ನಾವಳ್ಳಿ, ಅಡ್ಕೂರ, ಕಿತ್ತೂರ.
3	3-ಹಳ್ಳಿಕೇರಿ	ಹಳ್ಳಿಕೇರಿ, ಇಬ್ರಾಹಿಂಪುರ.
4	4-ಸಾಸ್ವಿಹಳ್ಳಿ	ಸಾಸ್ವಿಹಳ್ಳಿ, ಕೊಂಡಿಕೊಪ್ಪ, ಸೈದಾಪುರ.
5	5-ಶಿಶಿನಹಳ್ಳಿ	ಶಿಶಿನಹಳ್ಳಿ, ಬೆನ್ನೂರ, ದುಂದೂರ, ಬಲ್ಲರವಾಡ, ನಾಗರಹಳ್ಳಿ.
6	6-ಭದ್ರಾಪುರ	ಭದ್ರಾಪುರ, ಮಜ್ಜಿಗುಡ್ಡ, ಬಸಾಪುರ.
7	7-ನಲವಡಿ	ನಲವಡಿ, ಮಣಕವಾಡ.
6- ಹುಬ್ಬಳ್ಳಿ ತಾಲ್ಲೂಕು ಪಂಚಾಯತಿ		
1	1-ಬ್ಯಾಹಟ್ಟಿ	ಬ್ಯಾಹಟ್ಟಿ
2	2-ಸುಳ್ಳ	ಸುಳ್ಳ
3	3-ಕುಸುಗಲ್ಲ	ಕುಸುಗಲ್ಲ
4	4-ಹೆಬಸೂರ	ಹೆಬಸೂರ, ಕೀರೆಸೂರ.
5	5-ಇಂಗಳಹಳ್ಳಿ	ಇಂಗಳಹಳ್ಳಿ, ಶಿರಗುಪ್ಪಿ.
6	6-ಕೋಳಿವಾಡ	ಕೋಳಿವಾಡ, ಮಲ್ಲಿಗವಾಡ, ಉಮಚಗಿ.
7	7-ಮಂಟೂರ	ಮಂಟೂರ, ನಾಗರಹಳ್ಳಿ, ಬಂಡಿವಾಡ, ಹಳ್ಳಾಳ.
8	8-ಅದರಗುಂಚಿ	ಅದರಗುಂಚಿ, ಮುರಾರಹಳ್ಳಿ, ಕೊಟಗೊಂಡಹುಣಸಿ.
9	9-ನೂಲ್ವಿ	ನೂಲ್ವಿ, ಶರೇವಾಡ.
10	10-ಛಬ್ಬಿ	ಛಬ್ಬಿ, ವರೂರ, ಕಂಪ್ಪಿಕೊಪ್ಪ.
11	11-ಬು-ಅರಳಿಕಟ್ಟಿ	ಬು-ಅರಳಿಕಟ್ಟಿ, ಅಗಡಿ, ಪಾಲಿಕೊಪ್ಪ, ತಿರುಮಲಕೊಪ್ಪ.



ಧಾರವಾಡ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
12	12-ಬೆಳಗಲಿ	ಬೆಳಗಲಿ, ಬಮ್ಮಸಮುದ್ರ, ಇನಾಂವೀರಾಪುರ, ಪಾಳೆ, ಕರಡಿಕೊಪ್ಪ, ಕುರಡಿಕೇರಿ.
13	13-ಕಟ್ಟೂರ	ಕಟ್ಟೂರ, ಮಾವನೂರ, ಗಿರಿಯಾಲ, ಬುಡರಸಿಂಗಿ, ಚನ್ನಾಪುರ, ಚವರಗುಡ್ಡ, ರಾಮಾಪುರ.
14	14-ಅಂಚಟಗೇರಿ	ಅಂಚಟಗೇರಿ, ಅ ತಿಮ್ಮಸಾಗರ.
15	15-ರಾಯನಾಳ	ರಾಯನಾಳ, ಗಂಗಿವಾಳ, ದೇವರಗುಡಿಹಾಳ, ರೇವಡಿಹಾಳ, ಪರಸಾಪುರ
<b>7- ಕಲಘಟಗಿ ತಾಲ್ಲೂಕು ಪಂಚಾಯತಿ</b>		
1	1-ಗಳಗಿ	ಗಳಗಿ, ಹುಲಕೊಪ್ಪ, ಕರ್ಲಕೊಪ್ಪ, ಹಸರಂಬಿ.
2	2-ದೇವಲಿಂಗಿಕೊಪ್ಪ	ದೇವಲಿಂಗಿಕೊಪ್ಪ, ದಾಸನೂರ, ಜಮ್ಮಿಹಾಳ, ಜಿ.ಬಸನಕೊಪ್ಪ, ಬಸವರಶಿಕೊಪ್ಪ, ಕನ್ನನಾಯಕನ ಕೊಪ್ಪ, ನೀರಸಾಗರ.
3	3-ಧುಮ್ಮವಾಡ	ಧುಮ್ಮವಾಡ, ಗಂಭ್ಯಾಪುರ, ಎಮ್ಮೆಟ್ಟಿ, ಲಿಂಗನಕೊಪ್ಪ.
4	4-ಮುತ್ತಗಿ	ಮುತ್ತಗಿ, ಬಿ. ಶಿಗಿಗಟ್ಟಿ, ಶಿವನಗರ, ಅರೇಬಸನಕೊಪ್ಪ, ಕುರವಿನಕೊಪ್ಪ, ಬಿ. ಗುಡಿಹಾಳ.
5	5-ಮಿಶ್ರಿಕೋಟಿ	ಮಿಶ್ರಿಕೋಟಿ.
6	6-ಹಿರೇಹೊನ್ನಿಹಳ್ಳಿ	ಹಿರೇಹೊನ್ನಿಹಳ್ಳಿ, ಧೂಳಿಕೊಪ್ಪ, ಬೇಗೂರ, ಬಿಸರಳ್ಳಿ, ಹುಲ್ಲಂಬಿ, ತುಮರಿಕೊಪ್ಪ, ರಂಗಾಪುರ.
7	7-ಸಂಗಮೇಶ್ವರ	ಸಂಗಮೇಶ್ವರ, ಕೂಡಲಗಿ, ಸೂಳಿಕಟ್ಟಿ, ಮಸಳಿಕಟ್ಟಿ, ಕಂದ್ಲಿ, ಡಿಂಬವಳ್ಳಿ, ಹಟಕಿನಾಳ, ಕಲಕುಂಡಿ.
8	8-ದೇವಿಕೊಪ್ಪ	ದೇವಿಕೊಪ್ಪ, ನೆಹರುನಗರ, ಗಲಗಿನಕಟ್ಟಿ, ತಂಬೂರ, ಸಿದ್ಧನಬಾವಿ, ಶಿಂಗನಹಳ್ಳಿ, ಸಂಗಟಿಕೊಪ್ಪ, ಹುಲಗಿನಕೊಪ್ಪ, ಜುಂಜುನಬೈಲ.
9	9-ಬಮ್ಮಿಗಟ್ಟಿ	ಬಮ್ಮಿಗಟ್ಟಿ, ನಲ್ಲಿಹರವಿ, ರಾಜಾಜೀನಗರ, ತಾವರಗೇರಿ, ಯಲವದಾಳ, ಅರಳಿಹೊಂಡ, ಆಲದಕಟ್ಟಿ.
10	10-ಬೆಲವಂತರ	ಬೆಲವಂತರ, ಸೋಮನಕೊಪ್ಪ, ಶಿವನಾಪುರ, ಹನಮಾಪುರ, ಮುಕ್ಕಲ, ಕೆ ಹುಣಸಿಕಟ್ಟಿ.
11	11-ಮಡಕಿಹೊನ್ನಿಹಳ್ಳಿ	ಮಡಕಿಹೊನ್ನಿಹಳ್ಳಿ, ಸಂಗೇದೇವರಕೊಪ್ಪ, ಹಿಂಡಸಗೇರಿ, ಜಿನ್ನೂರ, ಮಲಕನಕೊಪ್ಪ, ದ್ಯಾವನಕೊಂಡ.
12	12-ದಾಸ್ತಿಕೊಪ್ಪ	ದಾಸ್ತಿಕೊಪ್ಪ, ರಾಮನಾಳ, ಉಗ್ಗಿಕೇರಿ, ಕಾಡನಕೊಪ್ಪ, ಕಾಮಧೇನು, ಹಾರೋಗೇರಿ, ಚಳ್ಳಮಟ್ಟಿ.
13	13-ಗಂಜೀಗಟ್ಟಿ	ಗಂಜೀಗಟ್ಟಿ+ಸುತಗಟ್ಟಿ, ಭೋಗೇನಾಗರಕೊಪ್ಪ, ಬಗಡಗೇರಿ, ಸೂರಶಟ್ಟಿಕೊಪ್ಪ, ನಾಗನೂರ, ದ್ಯಾಮಾಪುರ.
14	14-ತಬಕದಹೊನ್ನಿಹಳ್ಳಿ	ತಬಕದಹೊನ್ನಿಹಳ್ಳಿ, ಗುಡ್ಡದಹುಲಿಕಟ್ಟಿ, ಬು, ಹುಲಿಕಟ್ಟಿ, ಪರಸಾಪುರ, ಸೋಲಾರಗೊಪ್ಪ, ಬೀರವಳ್ಳಿ, ಬೆಂಡಲಗಟ್ಟಿ, ಆಸ್ತಕಟ್ಟಿ, ರಾಜೀವನಗರ.
<b>8- ಕುಂದಗೋಳ ತಾಲ್ಲೂಕು ಪಂಚಾಯತಿ</b>		
1	1-ಗುಡೇನಕಟ್ಟಿ	ಗುಡೇನಕಟ್ಟಿ, ಪುರ (ಕಡಪಟ್ಟಿ+ ಅಲ್ಲಾಪುರ), ಯರಿನಾರಾಯಣಪುರ
2	2-ಯರಗುಪ್ಪಿ	ಯರಗುಪ್ಪಿ, ಮುಳ್ಳೊಳ್ಳಿ, ಚಿಕ್ಕನರ್ತಿ, ರೊಟ್ಟಿಗವಾಡ, ಕೊಂಕಣ ಕುರಹಟ್ಟಿ.
3	3-ಬರದ್ವಾಡ	ಚಾಕಲಬ್ಬಿ, ಬರದ್ವಾಡ, ಹೊಸಳ್ಳಿ, ಹಿರೇಗುಂಜಳ, ಚಿಕ್ಕಗುಂಜಳ, ಬಾಗವಾಡ ಕೊಡ್ಲಿವಾಡ.
4	4-ಹಿರೇನರ್ತಿ	ಹಿರೇನರ್ತಿ, ಬಸಾಪುರ, ಬೆನಕನಹಳ್ಳಿ.
5	5-ಕಮಡೊಳ್ಳಿ	ಕಮಡೊಳ್ಳಿ, ಶಿರೂರ.
6	6-ಸಂತಿ	ಸಂತಿ.
7	7-ಯರೇಬೂದಿಹಾಳ	ಯರೇಬೂದಿಹಾಳ, ಪಶುಪತಿಹಾಳ.
8	8-ಹಿರೇಹರಕುಣಿ	ಹಿರೇಹರಕುಣಿ, ಚಿಕ್ಕಹರಕುಣಿ, ಬು ತರ್ಲಘಟ್ಟಿ, ಬು ಕೊಪ್ಪ, ನೆಲಗುಡ್ಡ.

ಧಾರವಾಡ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
9	9-ಕೂಬಿಹಾಳ	ಕೂಬಿಹಾಳ, ಹಂಚಿನಾಳ, ದೇವನೂರ, ಬಿಳೇಬಾಳ.
10	10-ಯಲಿವಾಳ	ಯಲಿವಾಳ, ಬೆಟದೂರ, ಇನಾಂಕೊಪ್ಪ.
11	11-ಗುರುವಿನಹಳ್ಳಿ	ಗುರುವಿನಹಳ್ಳಿ, ವಿರಲಾಪುರ, ರಾಮನಕೊಪ್ಪ, ಹೊಸಕಟ್ಟಿ, ಜಿಗಳೂರ, ಬೆಳ್ಳಿಗಟ್ಟಿ, ಮಳಲಿ, ಕುಂಕೂರ, ತೀರ್ಥ.
12	12-ಇಂಗಳಗಿ	ಇಂಗಳಗಿ, ಹಿರೇಬೂದಿಹಾಳ, ಮತ್ತಿಗಟ್ಟಿ, ಹನುಮನಹಳ್ಳಿ, ರಾಮಾಪುರ.
13	13-ಗುಡಗೇರಿ	ಗುಡಗೇರಿ, ಮಂಡಿಗನಾಳ
14	14-ಹರ್ಲಾಪುರ	ಹರ್ಲಾಪುರ, ಸುಲ್ತಾನಪುರ, ಗೌಡಗೇರಿ, ರಟ್ಟಿಗೇರಿ, ಸಂಕ್ಲಿಪುರ.
15	15-ಕಳಸ	ಕಳಸ.

(ಕೆ. ಆರ್. ರುದ್ರಪ್ಪ)

ನಿರ್ದೇಶಕರು (ಪಂ. ರಾಜ್ ) ಮತ್ತು  
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ  
ಹಾಗೂ ಸದಸ್ಯ ಕಾರ್ಯದರ್ಶಿ  
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.



## ಕರ್ನಾಟಕ ಸರ್ಕಾರ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ

ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-560001

ಸಂಖ್ಯೆ: ಕಪಂರಾಸೀನಿಆ/24/ಸೀನಿಆ/2022

ದಿನಾಂಕ:02-01-2023

## ಪ್ರಕಟಣೆ

ಗದಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಗದಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.

ಗದಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 77 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.

ಗದಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ. ಆಕ್ಷೇಪಣೆಗಳನ್ನು ಆನ್ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

(ಅ) ಆನ್ ಲೈನ್ ಮೂಲಕ:

ವೆಬ್ ಸೈಟ್ ವಿಳಾಸ: "https://rdpr.karnataka.gov.in/rdc/public/" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

(ಆ) ಖುದ್ದಾಗಿ/ಅಂಚೆ ಮೂಲಕ:

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ..

3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001

### ಕೋಷ್ಟಕ 'ಅ'

#### ಗದಗ ಜಿಲ್ಲೆ

ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ನರಗುಂದ	9
2	ಲಕ್ಷ್ಮೇಶ್ವರ	9
3	ಶಿರಹಟ್ಟಿ	9
4	ಗಜೇಂದ್ರಗಡ	9
5	ಮುಂಡರಗಿ	11
6	ರೋಣ	12
7	ಗದಗ	18
	ಒಟ್ಟು	77

## ಕೋಷ್ಠಕ 'ಆ'

## ಗದಗ ಜಿಲ್ಲೆ

ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1- ಗದಗ ತಾಲ್ಲೂಕು ಪಂಚಾಯತಿ</b>		
1	1- ಹೊಂಬಳ	ಹೊಂಬಳ.
2	2- ಬಳಗಾನೂರ	ಬಳಗಾನೂರ, ಲಿಂಗದಾಳ, ಕದಡಿ, ಗಾವರವಾಡ.
3	3-ಚಿಕ್ಕಹಂದಿಗೋಳ	ಚಿಕ್ಕಹಂದಿಗೋಳ, ದುಂದೂರ, ಶ್ವಾಗೋಟಿ, ಬೆಳಹೋಡ, ಮದಗಾನೂರ, ಎಚ್. ಎಸ್. ವೆಂಕಟಾಪುರ.
4	4-ಹುಲಕೋಟಿ	ಹುಲಕೋಟಿ.
5	5-ಬಿಂಕದಕಟ್ಟಿ	ಬಿಂಕದಕಟ್ಟಿ, ಹಿರೇಹಂದಿಗೋಳ, ಅಸುಂಡಿ.
6	6-ಕಳಸಾಪುರ	ಕಳಸಾಪುರ, ಪಾಂಡುರಂಗಪುರ, ಮಲ್ಲಸಮುದ್ರ.
7	7-ಕುರ್ತಕೋಟಿ	ಕುರ್ತಕೋಟಿ (ಬೂದೇಶ್ವರ ಹೊಸಳ್ಳಿ).
8	8-ಅಂತೂರ ಬೆಂತೂರ	ಅಂತೂರ, ಬೆಂತೂರ.
9	9-ಚಿಂಚಲಿ	ಚಿಂಚಲಿ, ಕಲ್ಲೂರ, ನೀಲಗುಂದ.
10	10- ಹರ್ತಿ	ಹರ್ತಿ, ಕಣವಿ.
11	11-ಸೊರಟೂರ	ಸೊರಟೂರ, ಹಂಗನಕಟ್ಟಿ, ಮಹಾಲಿಂಗಪುರ, ಇನಾಂ ವೆಂಕಟಾಪುರ.
12	12-ಯಲಿಶಿರೂರ	ಯಲಿಶಿರೂರ, ಹೋಸೂರ, ಶಿರೋಳ, ಶಿರುಂಜ.
13	13-ನಾಗಾವಿ	ನಾಗಾವಿ, ಸಿದ್ರಾಮೇಶ್ವರ ನಗರ, ಬೆಳದಡಿ, ಬ್ರಹ್ಮಾನಂದಪುರ, ಕಬಲಾಯತಕಟ್ಟಿ, ನಭಾಪುರ.
14	14-ಲಕ್ಕುಂಡಿ	ಲಕ್ಕುಂಡಿ.
15	15-ಅಡವಿಸೋಮಾಪುರ	ಅಡವಿಸೋಮಾಪುರ, ಜಲಶಂಕರ ನಗರ, ಪಾಪನಾಥಿ, ಬಾಲಾಜಿ ನಗರ, ಹಾತಲಗೇರಿ, ಸಂಭಾಪುರ, ನರಸಾಪುರ.
16	16-ಕೋಟುಮಚಗಿ	ಕೋಟುಮಚಗಿ (ನಾರಾಯಣಪುರ), ಕಣಗಿನಹಾಳ.
17	17-ಹುಯಿಲಗೋಳ	ಹುಯಿಲಗೋಳ, ಕಿರಟಗೇರಿ, ಹಿರೇಕೊಪ್ಪ, ಚಿಕ್ಕೊಪ್ಪ, ನೀರಲಗಿ, ಬೆನಕೊಪ್ಪ, ನಾಗಸಮುದ್ರ.
18	18-ಹರ್ಲಾಪುರ	ಹರ್ಲಾಪುರ, ತಿಮ್ಮಾಪುರ.
<b>2- ಲಕ್ಷ್ಮೇಶ್ವರ ತಾಲ್ಲೂಕು ಪಂಚಾಯತಿ</b>		
1	1-ಯಳವತ್ತಿ	ಯಳವತ್ತಿ, ಯತ್ತಿನಹಳ್ಳಿ, ಮಾಡಳ್ಳಿ.
2	2-ಅಡ್ಕಟ್ಟಿ	ಅಡ್ಕಟ್ಟಿ, ಹರದಗಟ್ಟಿ, ಕೊಂಡಿಕೊಪ್ಪ, ಗೊಜನೂರ, ಅಕ್ಕಿಗುಂದ.
3	3-ಪು,ಬಡ್ತಿ	ಪು,ಬಡ್ತಿ, ಹಿರೇಮಲ್ಲಾಪುರ, ಬಟ್ಟೂರ, ಶೆಟ್ಟಿಕೇರಿ, ಕುಂದ್ರಳ್ಳಿ.
4	4-ಶಿಗ್ಗಿ	ಶಿಗ್ಗಿ.
5	5-ರಾಮಗೇರಿ	ರಾಮಗೇರಿ, ಬಸಾಪುರ, ಗೋವನಾಳ, ಒಡೆಯರಮಲ್ಲಾಪುರ, ಗುಲಗಂಜಿಕೊಪ್ಪ.
6	6-ದೊಡ್ಡೂರ	ದೊಡ್ಡೂರ, ಉಂಡೇನಹಳ್ಳಿ, ಉಳ್ಳಟ್ಟಿ, ಶ್ಯಾಬಳ, ಯಲ್ಲಾಪುರ.
7	7-ಸೂರಣಗಿ	ಸೂರಣಗಿ, ಸುವರ್ಣಗಿರಿ.
8	8-ಆದರಹಳ್ಳಿ	ಆದರಹಳ್ಳಿ, ಸೋಗಿವಾಳ, ಸಂಕದಾಳ, ನಾದಿಗಟ್ಟಿ, ಹುಲ್ಲೂರ, ನೆಲೋಗಲ್, ಅಮರಾಪುರ.
9	9-ಬಾಲೇಹೊಸೂರ	ಬಾಲೇಹೊಸೂರ.
<b>3- ಶಿರಹಟ್ಟಿ ತಾಲ್ಲೂಕು ಪಂಚಾಯತಿ</b>		
1	1-ಮಾಗಡಿ	ಮಾಗಡಿ, ಹೊಳಲಾಪುರ, ಪರಸಾಪುರ.
2	2- ಕಡಕೋಳ	ಕಡಕೋಳ, ಹೊಸಳ್ಳಿ(ಮಜರೆ), ಜಲ್ಲಿಗೇರಿ, ಮಜೂರ, ಶಿವಾಜಿನಗರ, ಕುಸಲಾಪುರ.
3	3- ರಣತೂರ	ರಣತೂರ, ದೇವಿಹಾಳ, ಛಬ್ಬಿ, ವರವಿ, ಗುಡ್ಡದಪುರ.
4	4- ಬೆಳ್ಳಟ್ಟಿ	ಬೆಳ್ಳಟ್ಟಿ, ನಾರಾಯಣಪುರ.

ಗದಗ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
5	5- ಕೊಂಚಿಗೇರಿ	ಕೊಂಚಿಗೇರಿ, ಕೊಕ್ಕರಗುಂದಿ, ಬಿಜ್ಜೂರ, ಚಿಕ್ಕಸವಣೂರ, ಬೂದಿಹಾಳ.
6	6- ಬನ್ನಿಕೊಪ್ಪ	ಬನ್ನಿಕೊಪ್ಪ, ಸುಗ್ಗುಳಿ, ಹಡಗಲಿ, ಮಾಚೇನಹಳ್ಳಿ, ಬಾವನೂರ, ತೆಗ್ಗಿನಬಾವನೂರ, ನವೇಬಾವನೂರ.
7	7- ಹೆಬ್ಬಾಳ	ಹೆಬ್ಬಾಳ, ಚವಡಾಳ, ತೊಳಲಿ, ಇಟಗಿ, ಸಾಸರವಾಡ, ಕಲ್ಲಾಗನೂರ.
8	8- ಸೇವಾನಗರ	ತಾರಿಕೊಪ್ಪ, ಕರಿಹಳ್ಳಿ, ಸೇವಾನಗರ, ವಡವಿ, ಹೊಸೂರ, ಅಲಗೀಲವಾಡ, ಬೆಳಗಟ್ಟೆ.
9	9-ಕೊಗನೂರ	ಕೊಗನೂರ, ತಂಗೋಡ, ಅಂಕಲಿ, ನಾಗರಮಡುವು, ಗೋವನಕೊಪ್ಪ, ಕನಕವಾಡ.
<b>4- ರೋಣ ತಾಲ್ಲೂಕು ಪಂಚಾಯತಿ</b>		
1	1-ಹೊಳೆಆಲೂರ	ಹೊಳೆಆಲೂರ, ಹೊಳೆಮಣ್ಣೂರ, ಗಾಡಗೋಳಿ.
2	2-ಹುನಗುಂಡಿ	ಹುನಗುಂಡಿ, ಬೆನಹಾಳ, ಅಮರಗೋಳ, ಹೊಳೆಹಡಗಲಿ, ಕುರುವಿನಕೊಪ್ಪ, ಬಿ.ಎಸ್.ಬೆಲೇರಿ, ಬಸರಕೋಡ.
3	3-ಮೆಣಸಗಿ	ಮೆಣಸಗಿ, ಕರ್ಕಿ ಕಟ್ಟಿ, ಗುಳಗುಂದಿ, ಬೋಪಳಾಪುರ.
4	4-ಬೆಳವಣಿಕಿ	ಬೆಳವಣಿಕಿ, ಮಲ್ಲಾಪುರ, ಸಂದಿಗವಾಡ.
5	5-ಯಾವಗಲ್ಲ	ಯಾವಗಲ್ಲ, ಯಾ.ಸ.ಹಡಗಲಿ, ಕೌಜಗೇರಿ, ಮಾಳವಾಡ.
6	6-ಹುಲ್ಲೂರ	ಹುಲ್ಲೂರ, ಸೋಮನಕಟ್ಟಿ, ಅಸೂಟಿ, ಮೇಗೂರ, ಮೇಲ್ಕೂರ, ಕರಮುಡಿ.
7	7-ಸವಡಿ	ಸವಡಿ, ಹೊನ್ನಾಪುರ, ಚಿಕ್ಕಮಣ್ಣೂರ, ಹಿರೇಮಣ್ಣೂರ, ಅರಹುಣಸಿ, ಬಾಸಲಾಪುರ.
8	8-ಕೊತಬಾಳ	ಕೊತಬಾಳ, ಮುಗಲಿ, ತಳ್ಳಿಹಾಳ, ಕುರಹಟ್ಟಿ, ಮುದೇನಗುಡಿ.
9	9-ಹಿರೇಹಾಳ	ಹಿರೇಹಾಳ, ಬಳಗೋಡ, ಹೊನ್ನಿಗನೂರ, ಯರೇಕುರುಬನಾಳ, ಮಾಡಲಗೇರಿ, ನೈನಾಪುರ.
10	10-ಅಬ್ಬಿಗೇರಿ	ಅಬ್ಬಿಗೇರಿ.
11	11-ಡ.ಸ.ಹಡಗಲಿ	ಡ.ಸ.ಹಡಗಲಿ, ಗುಜಮಾಗಡಿ, ಕುರಡಗಿ, ಯರೇಬೆಲೇರಿ, ನಾಗರಾಳ.
12	12-ಜಕ್ಕಲಿ	ಜಕ್ಕಲಿ, ಹೊಸಳ್ಳಿ, ಜಿಗಲೂರ.
<b>5- ಗಜೇಂದ್ರಗಡ ತಾಲ್ಲೂಕು ಪಂಚಾಯತಿ</b>		
1	1-ಸೂಡಿ	ಸೂಡಿ, ದ್ಯಾಮುಣಶಿ.
2	2-ಇಟಗಿ	ಇಟಗಿ, ಕಳಕಾಪುರ.
3	3- ಶಾಂತಗೇರಿ	ಶಾಂತಗೇರಿ, ಸರ್ಜಾಪುರ, ಬೊಮ್ಮಸಾಗರ.
4	4- ಮುಶಿಗೇರಿ	ಮುಶಿಗೇರಿ, ನೆಲ್ಲೂರ, ನೆಲ್ಲೂರ ಪ್ರಾಂಟಿ, ಚಿಕ್ಕಅಳಗುಂಡಿ.
5	5-ರಾಜೂರ	ರಾಜೂರ, ಕಾಲಕಾಲೇಶ್ವರ, ಬೈರಾಪುರ, ಬೈರಾಪುರ ತಾಂಡಾ, ದಿಂಡೂರ.
6	6-ಲಕ್ಕಲಕಟ್ಟಿ	ಲಕ್ಕಲಕಟ್ಟಿ, ನಾಗೇಂದ್ರಗಡ, ಗುಳಗುಳಿ, ಬೇವಿನಕಟ್ಟಿ, ಅಮರಗಟ್ಟಿ, ರುದ್ರಾಪುರ, ಕಲ್ಲಿಗನೂರ, ಹಿರೇಅಳಗುಂಡಿ.
7	7-ಗೋಗೇರಿ	ಗೋಗೇರಿ, ನಾಗರಸಿಕೊಪ್ಪ, ನಾಗರಸಿಕೊಪ್ಪ ತಾಂಡಾ, ಮಾಟರಂಗಿ, ಕುಂಟೋಜಿ, ಮ್ಯಾಕಲಝರಿ, ಬೆಣಚಮಟ್ಟಿ, ಗೌಡಗೇರಿ, ಜಿಗೇರಿ, ವದೇಗೋಳ.
8	8-ನಿಡಗುಂದಿ	ನಿಡಗುಂದಿ, ನಿಡಗುಂದಿಕೊಪ್ಪ, ಹಾಲಕೇರಿ, ಮಾರನಬಸರಿ, ಬೂದಿಹಾಳ.
9	9-ರಾಂಪುರ	ರಾಂಪುರ, ಹೊಸರಾಂಪುರ, ಹಿರೇಕೊಪ್ಪ, ಚಿಲಝರಿ, ಪುರ್ತಗೇರಿ, ಕೊಡಗಾನೂರ, ವೀರಾಪುರ.
<b>6-ನರಗುಂದ ತಾಲ್ಲೂಕು ಪಂಚಾಯತಿ</b>		
1	1- ಚಿಕ್ಕನರಗುಂದ	ಚಿಕ್ಕನರಗುಂದ, ಬೆನಕನಕೊಪ್ಪ, ಸಂಕದಾಳ.
2	2- ಹಿರೇಕೊಪ್ಪ	ಹಿರೇಕೊಪ್ಪ, ಅರಿಷಿಣಗೋಡಿ, ಕುರುಗೋವಿನಕೊಪ್ಪ.
3	3-ಕಣಕೀಕೊಪ್ಪ	ಕಣಕೀಕೊಪ್ಪ, ಗುರ್ಲಕಟ್ಟಿ, ಸಿದ್ದಾಪುರ, ಜಗಾಪುರ.
4	4-ಹುಣಶೀಕಟ್ಟಿ	ಹುಣಶೀಕಟ್ಟಿ, ಕಲಕೇರಿ, ಬನಹಟ್ಟಿ, ಮೂಗನೂರ, ಕುರ್ಲಗೇರಿ.
5	5-ಸುರಕೋಡ	ಸುರಕೋಡ, ಬೈರನಹಟ್ಟಿ, ಮದಗುಣಕಿ.
6	6-ಕೊಣ್ಣೂರ	ಕೊಣ್ಣೂರ, ಬೂದಿಹಾಳ.
7	7-ಹದಲಿ	ಹದಲಿ, ರಡ್ಡೇರನಾಗನೂರ, ಖಾನಾಪುರ, ಗಂಗಾಪುರ.



ಗದಗ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
8	8-ಶಿರೋಳ	ಶಿರೋಳ, ಕಪ್ಪಲಿ, ಕಲ್ಲಾಪುರ.
9	9-ವಾಸನ	ವಾಸನ, ಬೆಳ್ಳೇರಿ, ಲಖಾಮಾಪುರ.
<b>7-ಮುಂಡರಗಿ ತಾಲ್ಲೂಕು ಪಂಚಾಯತಿ</b>		
1	1-ಡಂಬಳ	ಡಂಬಳ.
2	2-ಡೋಣಿ	ಡೋಣಿ, ಶಿಂಗಟರಾಯನಕೇರಿ, ಶಿವಾಜಿನಗರ, ದಿಂಡೂರ, ಅತ್ತಿಕಟ್ಟಿ.
3	3-ಕದಾಂಪುರ	ಕದಾಂಪುರ, ಚುರ್ಚಿಹಾಳ, ಕಪ್ಪತ್ತಗಿರಿ, ಜಂತ್ರಿ, ಶಿರೂರು.
4	4-ಹಿರೇವಡ್ಡಟ್ಟಿ	ಹಿರೇವಡ್ಡಟ್ಟಿ.
5	5-ಮೇವುಂಡಿ	ಮೇವುಂಡಿ, ಬರದೂರ, ಹೈತಾಪುರ, ಯಕ್ಕಾಸಪುರ.
6	6-ಆಲೂರ	ಆಲೂರ, ಹಳ್ಳಿಕೇರಿ, ಹಳ್ಳಿಗುಡಿ, ವೆಂಕಟಾಪುರ.
7	7-ಕಲಕೇರಿ	ಕಲಕೇರಿ, ಮುಷ್ಠಿಕೊಪ್ಪ, ವೆಂಕಟೇಶನಗರ (ವಿರುಪಾಪುರತಾಂಡಾ) ವಿರುಪಾಪುರ, ಬಾಗೇವಾಡಿ, ಮಲ್ಲಿಕಾರ್ಜುನಪುರ, ಜಾಲವಾಡಗಿ.
8	8-ಹಾರೋಗೇರಿ	ಹಾರೋಗೇರಿ, ಬಸಾಪುರ, ಕೆಲೂರ, ತಾಂಬ್ರಗುಂಡಿ, ಚಿಕ್ಕವಡ್ಡಟ್ಟಿ, ಗುಡ್ಡದಬೂದಿಹಾಳ, ಮುರಡಿ, ಮಾರುತಿನಗರ (ಮುರಡಿತಾಂಡಾ).
9	9-ಹಮ್ಮಿಗಿ	ಹಮ್ಮಿಗಿ, ಗುಮ್ಮಗೋಳ, ಬಿದ್ರಳ್ಳಿ, ವಿಠಲಾಪುರ, ಮುಂಡವಾಡ.
10	10-ಕೊರ್ಲಹಳ್ಳಿ	ಕೊರ್ಲಹಳ್ಳಿ, ಬೆಣ್ಣಿಹಳ್ಳಿ, ಮಕ್ಕುಂಪುರ, ಬೀಡನಾಳ, ಸೇವಾಲಾಲನಗರ (ಬೀಡನಾಳ ತಾಂಡಾ), ಬೂದಿಹಾಳ, ತಿಪ್ಪಾಪುರ.
11	11-ಹೆಸರೂರ	ಹೆಸರೂರ, ನಾಗರಹಳ್ಳಿ, ಕಕ್ಕೂರ, ಆಶಾಕಿರಣ (ಕಕ್ಕೂರತಾಂಡಾ), ಶಿಂಗಟಾಲೂರ, ಶೀರನಹಳ್ಳಿ, ಗಂಗಾಪುರ.

(ಕೆ. ಆರ್. ರುದ್ರಪ್ಪ)

ನಿರ್ದೇಶಕರು (ಪಂ. ರಾಜ್ ) ಮತ್ತು

ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ

ಹಾಗೂ ಸದಸ್ಯ ಕಾರ್ಯದರ್ಶಿ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.



## ಕರ್ನಾಟಕ ಸರ್ಕಾರ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ

ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-56001

ಸಂಖ್ಯೆ: ಕಪಂರಾಸೀನಿಆ/25/ಸೀನಿಆ/2022

ದಿನಾಂಕ:02-01-2023

## ಪ್ರಕಟಣೆ

**ಹಾವೇರಿ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು **ಹಾವೇರಿ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.**

**ಹಾವೇರಿ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 122 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.**

**ಹಾವೇರಿ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ.** ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

**(ಅ) ಆನ್ ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "https://rdpr.karnataka.gov.in/rdc/public/" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.

3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001

### ಕೋಷ್ಟಕ 'ಅ'

#### ಹಾವೇರಿ ಜಿಲ್ಲೆ

ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ರಟ್ಟಿಹಳ್ಳಿ	9
2	ಹಿರೇಕೆರೂರು	11
3	ಬ್ಯಾಡಗಿ	12
4	ಸವಣೂರು	13
5	ಶಿಗ್ಗಾವಿ	14
6	ಹಾವೇರಿ	20

7	ರಾಣೇಬೆನ್ನೂರು	23
8	ಹಾನಗಲ್ಲ	20
ಒಟ್ಟು		122

## ಕೋಷ್ಟಕ 'ಆ'

ಹಾವೇರಿ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1- ಹಾವೇರಿ ತಾಲ್ಲೂಕು ಪಂಚಾಯತಿ</b>		
1	1-ದೇವಿಹೊಸೂರು	ದೇವಿಹೊಸೂರು, ವೆಂಕಟಾಪುರ, ನಾಗನೂರು, ವರದಾಹಳ್ಳಿ, ಬೆಂಚಿಹಳ್ಳಿ.
2	2-ದೇವಗಿರಿ	ದೇವಗಿರಿ.
3	3-ಕೋಳೂರು	ಕೋಳೂರು, ಗಣಜೂರು, ಯತ್ತಿನಹಳ್ಳಿ, ದೇವಗಿರಿ-ಯಲ್ಲಾಪುರ.
4	4-ಕರ್ಜಗಿ	ಕರ್ಜಗಿ.
5	5-ಯಲಗಚ್ಚ	ಯಲಗಚ್ಚ, ಅಗಸನಮಟ್ಟಿ, ಕೋಣನತಂಬಿಗಿ, ಶಿರಮಾಪುರ, ಮಣೂರು, ಕೆಸರಳ್ಳಿ.
6	6-ಅಗಡಿ	ಅಗಡಿ, ರಾಮಾಪುರ.
7	7-ಕಾಟೇನಹಳ್ಳಿ	ಕಾಟೇನಹಳ್ಳಿ, ಹನುಮನಹಳ್ಳಿ, ಕಳ್ಳಿಹಾಳ, ಭೂವೀರಾಪುರ, ಮಾಳಾಪುರ, ತಿಮ್ಮೇನಹಳ್ಳಿ, ಜಂಗಮನಕೊಪ್ಪ.
8	8-ಕನವಳ್ಳಿ	ಕನವಳ್ಳಿ, ಬೂದಗಟ್ಟಿ, ಬಸನಕಟ್ಟಿ, ಮಾಚಾಪುರ.
9	9-ಹಂದಿಗನೂರು	ಕಿತ್ತೂರು, ಬೈಲಮಾದಾಪುರ, ಕೊರಡೂರು, ಹಂದಿಗನೂರು, ಮೇಲ್ಮೂರು.
10	10-ಮರೋಳ	ಮರೋಳ, ಕೋಡಬಾಳ, ಗೂಡೂರು, ಹಾಲಗಿ, ಮರಡೂರು, ಕೆರಿಕೊಪ್ಪ, ಗುಡಿಸಲಕೊಪ್ಪ.
11	11-ಹೊಸರಿತ್ತಿ	ಹೊಸರಿತ್ತಿ, ಚನ್ನೂರು, ಹಳ್ಳೇರಿತ್ತಿ.
12	12-ನೆಗಳೂರು	ನೆಗಳೂರು, ಅಕ್ಕೂರು.
13	13-ಬೆಳವಿಗಿ	ಮೇವುಂಡಿ, ಗುಯಿಲಗುಂದಿ, ತೆರದಹಳ್ಳಿ, ಗಳಗನಾಥ, ಬೆಳವಿಗಿ, ನೀರಲಗಿ ಮ ಗುತ್ತಲ.
14	14-ಹಾವನೂರು	ಹಾವನೂರು, ಹುರಳಿಹಾಳ, ಹಾಂವಶಿ, ಶಾಕಾರ.
15	15-ಬಸಾಪುರ	ಬಸಾಪುರ, ಬಮ್ಮನಕಟ್ಟಿ, ಭರಡಿ.
16	16-ಕಂಚಾರಗಟ್ಟಿ	ಕಂಚಾರಗಟ್ಟಿ, ತಿಮ್ಮಾಪುರ ಎಂ.ಜಿ.ಹರಳಹಳ್ಳಿ, ರಾಜೀವನಗರ, ಕುರಗುಂದ.
17	17-ಆಲದಕಟ್ಟಿ	ಆಲದಕಟ್ಟಿ, ಹೊಸಳ್ಳಿ ಎಮ್.ಎ, ಸಂಗೂರು, ಕುಳೇನೂರು, ಗೌರಾಪುರ ಎಮ್.ಎ, ನಜೀಕಲಕಮಾಪುರ.
18	18-ನೆಲೋಗಲ್ಲ	ನೆಲೋಗಲ್ಲ, ತೋಟದಯಲ್ಲಾಪುರ, ಕೆರಿಮತ್ತಿಹಳ್ಳಿ, ಕನಕಾಪುರ, ಭೂಕೋಡಿಹಳ್ಳಿ.
19	19-ಕಬ್ಬೂರು	ಕಬ್ಬೂರು, ಸಿದ್ದೇಶ್ವರ ನಗರ, ಬೆನಕನಹಳ್ಳಿ, ದಿಡಗೂರು, ಬಿದರಗಡ್ಡಿ, ತಿಮ್ಮಾಪುರ ಎಮ್.ಎ, ಶಿವಾಜಿನಗರ.
20	20-ಕುರುಬಗೊಂಡ	ಕುರುಬಗೊಂಡ, ಹಿರೇಲಿಂಗದಹಳ್ಳಿ, ಕಲ್ಲಾಪುರ, ಚಿಕ್ಕಲಿಂಗದಹಳ್ಳಿ, ಹೊಂಬರಡಿ.
<b>2- ಶಿಗ್ಗಾವ ತಾಲ್ಲೂಕು ಪಂಚಾಯತಿ</b>		
1	1-ತಡಸ	ತಡಸ, ಮುತ್ತಳ್ಳಿ, ಕಮಲಾನಗರ.
2	2-ಹಿರೇಬೆಂಡಿಗೇರಿ	ಹಿರೇಬೆಂಡಿಗೇರಿ, ಚಿಕ್ಕಬೆಂಡಿಗೇರಿ, ತಿಮ್ಮಾಪುರ, ಎನ್.ಎಮ್.ತಡಸ, ಕಡಹಳ್ಳಿ, ಅಡವಿಸೋಮಾಪುರ, ಗುಡಗೇರಿ.
3	3-ಹಿರೇಮಣಕಟ್ಟಿ	ಹಿರೇಮಣಕಟ್ಟಿ, ಬೆಳಗಲಿ, ಚಿಕ್ಕಮಣಕಟ್ಟಿ, ಕುನ್ನೂರು, ಮಮದಾಪುರ, ಹುಲಸೋಗಿ, ಶ್ಯಾಡಂಬಿ, ಮಡ್ಡಿ.
4	4-ಕ್ಯಾಲಕೊಂಡ	ಕ್ಯಾಲಕೊಂಡ, ಬೆಳವಲಕೊಪ್ಪ, ಪಾಣಿಗಟ್ಟಿ, ಬಸನಾಳ.
5	5-ಹುಲಗೂರು	ಹುಲಗೂರು.
6	6-ಅತ್ತಿಗೇರಿ	ಅತ್ತಿಗೇರಿ, ಶಿಶುವಿನಹಾಳ.
7	7-ಬನ್ನೂರು	ಬನ್ನೂರು, ಮುಗಳಿ, ಬನ್ನಿಕೊಪ್ಪ, ಕಂಗಾಪುರ, ಕಬನೂರು, ಸುರಪಗಟ್ಟಿ.
8	8-ಧುಂಡಶಿ	ಧುಂಡಶಿ, ಬೂಬಸಾಪುರ, ಶೀಲವಂತ ಸೋಮಾಪುರ, ಅರಟಾಳ, ಅಮಕೊಪ್ಪ, ಜೊಂಡಲಗಟ್ಟಿ, ಹೊಸೂರು.
9	9-ಯತ್ತಿನಹಳ್ಳಿ	ಯತ್ತಿನಹಳ್ಳಿ, ವನಹಳ್ಳಿ, ಕಾಮನಹಳ್ಳಿ, ಗೋಟಗೊಡಿ, ಬಿಸಾಟಿಕೊಪ್ಪ, ಜಿಕ್ಕಿನಕಟ್ಟಿ, ಕೋಣನಕೇರಿ, ಮಾಕಾಪುರ.

ಹಾವೇರಿ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
10	10-ಅಂದಲಗಿ	ಅಂದಲಗಿ, ಮುದ್ದಿನಕೊಪ್ಪ, ಶಡಗರವಳ್ಳಿ, ಬಸವನಕೊಪ್ಪ, ಭದ್ರಾಪುರ, ಮುಳಕೇರಿ, ಶ್ಯಾಬಳ್ಳ, ತೊರೂರ.
11	11-ಚಂದಾಪುರ	ಚಂದಾಪುರ, ನೀರಲಕಟ್ಟಿ, ಮಂಚಿನಕೊಪ್ಪ, ಕಲಕಟ್ಟಿ, ನಿಡಗುಂದಿ, ಶಿಂಗಾಪುರ, ಶಿವಪುರ, ಮುಗಳಿಕಟ್ಟಿ, ಹುನಗುಂದ, ಹನಕನಹಳ್ಳಿ.
12	12-ಬಾಡ	ಬಾಡ, ಖುರ್ಷಾಪುರ, ಹೊಟ್ಟೂರ, ಕಲ್ಯಾಣ, ಹುಣಶಿಕಟ್ಟಿ, ಚಾಕಾಪುರ, ಬಿಸ್ಸಳ್ಳಿ, ಮೂಕಬಸರಿಕಟ್ಟಿ, ಮಲ್ಲನಾಯ್ಕನಕೊಪ್ಪ, ಹಳ್ಳೆಬಂಕಾಪುರ, ಹುಲಿಕಟ್ಟಿ, ಶಿಡ್ಲಾಪುರ.
13	13-ನಾರಾಯಣಪುರ	ನಾರಾಯಣಪುರ, ಸದಾಶಿವಪೇಟೆ, ಮುನವಳ್ಳಿ, ಇಬ್ರಾಹಿಂಪುರ, ಹಿರೇಮಲ್ಲೂರ, ಚಿಕ್ಕಮಲ್ಲೂರ, ಗಂಜೀಗಟ್ಟಿ, ಹನುಮರಹಳ್ಳಿ, ಮೋಟಳ್ಳಿ, ಕಂಕಣವಾಡ, ಚಿಕ್ಕನಲ್ಲೂರ.
14	14-ಕುಂದೂರು	ಕುಂದೂರ, ಜಾಲಿಕಟ್ಟಿ, ಗುಡ್ಡದಚನ್ನಾಪುರ, ಲಕ್ಕಿಕೊಪ್ಪ, ಹೋತನಹಳ್ಳಿ.
3- ಸವಣೂರ ತಾಲ್ಲೂಕು ಪಂಚಾಯಿತಿ		
1	1-ಕಾರಡಗಿ	ಕಾರಡಗಿ, ಮಾದಾಪುರ, ಮಂತ್ರೋಡಿ, ಜೇಕಿನಕಟ್ಟಿ.
2	2-ಚಿಲ್ಲೂರಬಡ್ಡಿ	ಚಿಲ್ಲೂರಬಡ್ಡಿ, ಚಿಲ್ಲೂರ, ಚವಡಾಳ, ಗೋನಾಳ, ಅಲ್ಲಿಪುರ, ಬೇವಿನಹಳ್ಳಿ, ಇಸ್ತಾಂಪುರ.
3	3-ತೊಂಡೂರು	ತೊಂಡೂರ, ಹೊಸಳ್ಳಿ, ತಳ್ಳಿಹಳ್ಳಿ, ಕಳ್ಳಲಕೊಂಡ, ಮೆಳ್ಳಾಗಟ್ಟಿ.
4	4-ಯಲವಿಗಿ	ಯಲವಿಗಿ, ಮಾರುತಿಪುರ, ಪರಮವಾಡಿ, ಶಿರಬಡಗಿ, ಸೇವಾಲಾಲಪುರ.
5	5-ಹೊವಿನಶಿಗ್ಗಿ	ಹೊವಿನಶಿಗ್ಗಿ, ಹೊನ್ನಿಕೊಪ್ಪ, ನಾಯಿಕರೂರ, ವಡ್ಡಿಕೊಪ್ಪ.
6	6-ಕಡಕೋಳ	ಕಡಕೋಳ, ಹೆಸರೂರ, ಬಸವನಕೊಪ್ಪ.
7	7-ಇಚ್ಚಂಗಿ	ಇಚ್ಚಂಗಿ, ಕಲಿವಾಳ, ಭೈರಾಪುರ, ಶಿದ್ಲಾಪುರ.
8	8-ತೆಗ್ಗಿಹಳ್ಳಿ	ತೆಗ್ಗಿಹಳ್ಳಿ, ಗುಂಡೂರ, ಮಣ್ಣೂರ, ನಂದಿಹಳ್ಳಿ, ಚಿಕ್ಕಬೂದಿಹಾಳ, ಫಕ್ಕೀರನಂದಿಹಳ್ಳಿ, ಸವೂರ, ಮಾವೂರ, ಹೊಸನೀರಲಗಿ.
9	9-ಹುರಳಿಕುಪ್ಪಿ	ಹುರಳಿಕುಪ್ಪಿ, ಕುರುಬರಮಲ್ಲೂರ, ಬರದೂರ, ಚಲ್ಲಾಳ.
10	10-ತೆವರಮೆಳ್ಳಿಹಳ್ಳಿ	ತೆವರಮೆಳ್ಳಿಹಳ್ಳಿ, ಹಲಸೂರ, ಕಲ್ಮಡವು, ಕುಣಿಮೆಳ್ಳಿಹಳ್ಳಿ, ಮನ್ನಂಗಿ.
11	11-ಹತ್ತಿಮತ್ತೂರ	ಹತ್ತಿಮತ್ತೂರ, ಈಚಲಯಲ್ಲಾಪುರ, ಕೆ ಬಿ ತಿಮ್ಮಾಪುರ, ಜಲ್ಲಾಪುರ.
12	12-ಹಿರೇಮರಳಿಹಳ್ಳಿ	ಹಿರೇಮರಳಿಹಳ್ಳಿ, ಚಿಕ್ಕಮರಳಿಹಳ್ಳಿ, ನದಿನೀರಲಗಿ, ಡೊಂಬರಮತ್ತೂರ, ಕೃಷ್ಣಾಪುರ.
13	13-ಕಳಸೂರು	ಕಳಸೂರ, ಮಂಟಗಣಿ, ಕಲಕೋಟೆ, ಹಿರೇಮುಗದೂರ, ಚಿಕ್ಕಮುಗದೂರ, ಅರಳಿಹಳ್ಳಿ.
4-ಬ್ಯಾಡಗಿ ತಾಲ್ಲೂಕು ಪಂಚಾಯಿತಿ		
1	1-ಕಾಗಿನೆಲೆ	ಕಾಗಿನೆಲೆ, ಇಂಗಗಳಗೊಂದಿ, ನಾಗಲಾಪುರ, ಹೆಡಿಗೊಂಡ, ತಿಮಕಾಪುರ, ಬನ್ನಿಹಳ್ಳಿ.
2	2-ಹಿರೇಹಳ್ಳಿ	ಹಿರೇಹಳ್ಳಿ, ಬಡಮಲ್ಲಿ, ಸಿದ್ದಾಪುರ, ಕುಮ್ಮೂರ, ದಾಸನಕೊಪ್ಪ, ಕಾಸಂಬಿ, ನೆಲ್ಲಿಕೊಪ್ಪ.
3	3-ಚಿಕ್ಕಬಾಸೂರ	ಚಿಕ್ಕಬಾಸೂರ, ಚಿಕ್ಕಳ್ಳಿ, ಘಾಳಪೂಜಿ, ದುಮ್ಮಿಹಾಳ.
4	4-ಸೂಡಂಬಿ	ಸೂಡಂಬಿ, ಅತ್ತಿಕಟ್ಟಿ, ತಿಮ್ಮಾಪುರ, ಗುಡ್ಡದಮಲ್ಲಾಪುರ, ಹಿರೇಅಣಜಿ, ತುಮರಿಕೊಪ್ಪ, ಬೀರನಕೊಪ್ಪ, ಚಿಕ್ಕಅಣಜಿ.
5	5-ಕಲ್ಲೆದೇವರು	ಕಲ್ಲೆದೇವರು, ಸೇವಾನಗರ, ಕಂಗೊಂಡ, ಬುಡಪನಹಳ್ಳಿ, ಅಳ್ಳಲಗೇರಿ.
6	6-ಮೊಟೆಬೆನ್ನೂರು	ಮೊಟೆಬೆನ್ನೂರ, ಛತ್ರ.
7	7-ಮಲ್ಲೂರು	ಮಲ್ಲೂರ, ಖುರ್ದಕೋಡಿಹಳ್ಳಿ, ಗುಂಡೇನಹಳ್ಳಿ, ಶಿವಪುರ, ಅರಬಗೊಂಡ, ಕದಮನಹಳ್ಳಿ.
8	8-ಮಾಸಣಗಿ	ಮಾಸಣಗಿ, ಅಂಗರಗಟ್ಟಿ, ಗುಮ್ಮನಹಳ್ಳಿ, ಶಂಕಿಪುರ, ತರೇದಹಳ್ಳಿ, ಖುರ್ದವಿರಾಪುರ.
9	9-ಕೆರವಡಿ	ಕೆರವಡಿ, ಚಿನ್ನಿಕಟ್ಟಿ, ಕಳ್ಳಗೊಂಡ, ತಿಪಲಾಪುರ, ಮತ್ತೂರ, ಧೂಳಿಕೊಪ್ಪ.
10	10-ಶಿಡೇನೂರ	ಶಿಡೇನೂರ, ಶಿವಾಜಿನಗರ, ಹಿರೇನಂದಿಹಳ್ಳಿ, ತಡಸ, ಕಾಟೇನಹಳ್ಳಿ.
11	11-ಬಿಸಲಹಳ್ಳಿ	ಬಿಸಲಹಳ್ಳಿ, ತಿಮ್ಮೇನಹಳ್ಳಿ, ಆಣೂರ, ಬನ್ನಿಹಟ್ಟಿ, ರಾಮಗೊಂಡನಹಳ್ಳಿ, ಕೊಲ್ಲಾಪುರ.

ಹಾವೇರಿ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
12	12-ಕದರಮಂಡಲಗಿ	ಕದರಮಂಡಲಗಿ, ಬೆಳಕೇರಿ, ಲಕಮಾಜಿಕೊಪ್ಪ.
<b>5-ಹಾನಗಲ್ಲ ತಾಲ್ಲೂಕು ಪಂಚಾಯತಿ</b>		
1	1-ಹುಲ್ಲತ್ತಿ	ಹುಲ್ಲತ್ತಿ, ಯಲಿವಾಳ, ಬೈಲವಾಳ ಎಂ ಎ., ಕೊಪ್ಪರಸಿಕೊಪ್ಪ, ಗಾಜಿಪುರ, ದಶರಥಕೊಪ್ಪ, ಗುಡಗುಡಿ, ರಾಮತೀರ್ಥ ಹೊಸಕೊಪ್ಪ, ಹುಲಗಿನಕೊಪ್ಪ, ಚಿರನಹಳ್ಳಿ.
2	2-ಬಮ್ಮನಹಳ್ಳಿ	ಬಮ್ಮನಹಳ್ಳಿ, ನೆಲ್ಲಿಕೊಪ್ಪ, ಹನುಮಸಾಗರ, ಯಳವಟ್ಟಿ, ಬಸಾಪುರ(ಮುನಿಡಸಂಗಿ), ಹೊಸಪೇಟೆ, ಬಾದಮಗಟ್ಟಿ, ಹಸನಬಾದಿ, ಗಡಗುಂಡಿಯಲ್ಲಾಪುರ.
3	3-ಕರಗುದರಿ	ಕರಗುದರಿ, ರತ್ನಾಪುರ, ಮಹಾರಾಜಪೇಟೆ, ನೆಗವಣಗಿ, ನಿಟ್ಟಗಿನಕೊಪ್ಪ, ಗುಂಡೂರ, ಶಿವಾಜಿಪುರ, ಜಾನಗುಂಡಿಕೊಪ್ಪ, ಯಳ್ತೂರ, ಬೈಚವಳ್ಳಿ.
4	4-ಬೆಳಗಾಲಪೇಟೆ	ಬೆಳಗಾಲಪೇಟೆ, ಸಾವಸಗಿ, ಕಾಡಶೇಟ್ಟಿಹಳ್ಳಿ, ಶಿರಾಮಪುರ ಎಂ ಎ, ಮಲ್ಲಿಗಾರ, ಸಾತೇನಹಳ್ಳಿ, ಆಲದಕಟ್ಟಿ, ಚಂದ್ರಗಿರಿ, ಬೆಳವತ್ತಿ ಮ ಹುಣಸಿಕಟ್ಟಿ, ಇನಾಂದ್ರಾಮನಕೊಪ್ಪ.
5	5-ಮಾಸನಕಟ್ಟಿ	ಮಾಸನಕಟ್ಟಿ, ವಳಗೇರಿ, ನೀರಲಗಿ (ಮ) ಆಡೂರ, ಮಾರನಬೀಡ, ಹೊಂಬಳಿ, ಬಿಂಗಾಪುರ, ಕಾಲ್ವೇಕಲ್ಲಾಪುರ, ನೆಲ್ಲಿಬೀಡ.
6	6-ನರೇಗಲ್ಲ	ನರೇಗಲ್ಲ, ವರ್ದಿ, ಕೂಡಲ, ಹರವಿ, ಹರನಗಿರಿ, ಅಲ್ಲಾಪುರ.
7	7-ಕಂಚಿನೆಗಳೂರ	ಕಂಚಿನೆಗಳೂರ, ಜಕ್ಕನಾಯಕನಕೊಪ್ಪ, ಬಾಳಂಬೀಡ, ಚನ್ನಾಪುರ (ಎಂ ಎ), ಕಾಲ್ವೇ ಯಲ್ಲಾಪುರ.
8	8-ಆಡೂರ	ಆಡೂರ, ಶೀಗಿಹಳ್ಳಿ, ಸಿಂಗಾಪುರ ಪ್ಲಾಟ್, ಶಂಕಿಕೊಪ್ಪ, ಕೋಡಿಯಲ್ಲಾಪುರ, ತುಮರಿಕೊಪ್ಪ, ಲಕ್ಕಾಪುರ ಮ ಆಡೂರ.
9	9-ಹೇರೂರು	ಹೇರೂರು, ಚಿಕ್ಕಹುಲ್ಲಾಳ, ಹಿರೇಹುಲ್ಲಾಳ, ಉಪ್ಪುಣಸಿ, ಮುಳಧಳ್ಳಿ, ಗುಡ್ಡದ ಮತ್ತಿಹಳ್ಳಿ.
10	10-ಕೊಸನೂರ	ಕೊಸನೂರ, ಕನ್ನೇಶ್ವರ, ವಾಸನ, ಕಲಕೇರಿ, ತಾವರಗೊಪ್ಪ.
11	11-ಅರಳೇಶ್ವರ	ಅರಳೇಶ್ವರ, ಅಕ್ಕಿವಳ್ಳಿ, ಹೋತನಹಳ್ಳಿ, ಸುರಳೇಶ್ವರ, ಕುಂಟನಹೊಸಳ್ಳಿ, ಡೊಳ್ಳೇಶ್ವರ, ಬಾಳೂರ, ಸೇವಾಲಾಲ, ಗೆಜ್ಜಿಹಳ್ಳಿ, ಗಿರಿಶಿನಕೊಪ್ಪ, ಗುರುರಾಯಪಟ್ಟಣ.
12	12-ಅಕ್ಕಿ ಆಲೂರು	ಅಕ್ಕಿಆಲೂರ, ಕಲ್ಲಾಪುರ, ಹನುಮಾಪುರ, ಸರಕಾರಿ ದ್ರಾಮನಕೊಪ್ಪ.
13	13-ಮಲಗುಂದ	ಮಲಗುಂದ, ಯತ್ತಿನಹಳ್ಳಿ ಎಂ ಎ., ಹಾವಣಗಿ, ವೀರಾಪುರ, ಬಸಾಪುರ ಎಂ.ಎ.ಸೋಮಾಪುರ, ಶ್ಯಾಡಗುಪ್ಪಿ, ಕೊಂಡೂಜಿ, ಅರಿಷಿಣಗುಪ್ಪಿ, ಇನಾಂಯಲ್ಲಾಪುರ.
14	14-ಮಂತಗಿ	ಮಂತಗಿ, ಲಕ್ಷ್ಮೀಪುರ, ಸಾಗರವಳ್ಳಿ, ಹಿರೇಕಣಗಿ, ಬಿದರಕೊಪ್ಪ, ಹಿರೇಕಣಗಿ ಎಂ.ಎ.(ಶಿವಾಜಿನಗರ), ಹುಣಶೇಟ್ಟಿಕೊಪ್ಪ, ಚಿಕ್ಕೇರಿಹೊಸಳ್ಳಿ, ಗೊಟಗೊಡಿ, ಹಂದಿಹಾಳ.
15	15-ಹಿರೂರು	ಹಿರೂರ, ಹನುಮನಕೊಪ್ಪ, ಬಾಳಿಹಳ್ಳಿ, ಗಡಿಯಂಕನಹಳ್ಳಿ, ಸಾವಿಕೇರಿ, ಶೃಂಗೇರಿ, ಕಾಮನಹಳ್ಳಿ, ಶಿವಪುರ.
16	16-ಚಿಕ್ಕಾಂಶಿ ಹೊಸೂರು	ಚಿಕ್ಕಾಂಶಿ ಹೊಸೂರು, ಕ್ಯಾಸನೂರು, ಕೋಣನಕೊಪ್ಪ, ಮತ್ತಿಹಳ್ಳಿ, ಸಮ್ಮಸಗಿ, ಹರಳಕೊಪ್ಪ, ಇನಾಂ ನೀರಲಗಿ, ಹುಲಗಿನಹಳ್ಳಿ.
17	17-ಶಿರಗೋಡ	ಶಿರಗೋಡ, ಮೂಡೂರು, ಅಜಗುಂಡಿಕೊಪ್ಪ, ಜಂಗಿನಕೊಪ್ಪ, ಮಾವಕೊಪ್ಪ.
18	18-ಗೊಂದಿ	ಗೊಂದಿ, ಹಿರೇಕಾಂಶಿ, ಮಕರವಳ್ಳಿ, ಹೊಂಕಣ, ಶೇಷಗಿರಿ.
19	19-ಕೆಲವರಕೊಪ್ಪ	ಕೆಲವರಕೊಪ್ಪ, ಕಂಕಾತನಹಳ್ಳಿ, ಮಾಳಾಪುರ, ಬ್ಯಾತನಾಳ, ಸೋಮಸಾಗರ, ಹಿರೇಬಾಸೂರ, ಬ್ಯಾಗವಾದಿ, ಡೊಮ್ಮನಾಳ.
20	20-ತಿಳವಳ್ಳಿ	ತಿಳವಳ್ಳಿ, ಕೊಪ್ಪಗೊಂಡನಕೊಪ್ಪ, ಯತ್ನಳ್ಳಿ ಮ ತಿಳವಳ್ಳಿ, ಕಿರವಾಡಿ, ಹುಲಗಡ್ಡಿ, ಹಳ್ಳಿಬೈಲ್, ಕಲಗುಡ್ಡಿ, ಇನಾಂ ಲಕ್ಕಾಪುರ.
<b>6-ಹಿರೇಕರೂರು ತಾಲ್ಲೂಕು ಪಂಚಾಯತಿ</b>		
1	1-ಹಂಸಭಾವಿ	ಹಂಸಭಾವಿ, ಕಾರಗಿ, ಮತ್ತಿಹಳ್ಳಿ, ಸಾತೇನಹಳ್ಳಿ, ಮುದ್ದಿನಕೊಪ್ಪ, ದಾಸನಕೊಪ್ಪ.



ಹಾವೇರಿ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
2	2-ಚಿನ್ನಮುಳಗುಂದ	ಚಿನ್ನಮುಳಗುಂದ, ಲಿಂಗಾಪುರ, ಭೋಗಾವಿ, ಯೋಗಿಕೊಪ್ಪ, ಅರಳಿಕಟ್ಟೆ, ವಡೆಯನಪುರ.
3	3-ಯತ್ತಿನಹಳ್ಳಿ ಎಂ.ಕೆ.	ಯತ್ತಿನಹಳ್ಳಿ ಎಂ.ಕೆ, ಹಾದ್ರಿಹಳ್ಳಿ, ಗೊಡಚಿಕೊಂಡ, ದೂಪದಹಳ್ಳಿ, ಆಲದಕಟ್ಟೆ, ಶ್ರೀರಾಮನಕೊಪ್ಪ, ಸುತ್ತಕೊಟ್ಟೆ, ದೀವಿಗಿಹಳ್ಳಿ, ಚಿಕ್ಕ ಬೂದಿಹಾಳ, ಬಾಬಾಪುರ.
4	4-ಕಚವಿ	ಕಚವಿ, ಯಮ್ಮಿಗನೂರು, ಪುರಕುಂಡಿಕೊಪ್ಪ, ಮಡ್ಲೂರು, ನಿಟ್ಟೂರು, ಚಿಕೋಣತಿ, ಹಿರೇಕೋಣತಿ, ಆಪಿನಕೊಪ್ಪ.
5	5-ಚಿಕ್ಕೇರೂರು	ಚಿಕ್ಕೇರೂರು, ಜಾವಳ್ಳಿ, ಯಲ್ಲಾಪುರ, ಸೀತೆಕೊಂಡ.
6	6-ಬೆಟಕೇರೂರು	ಬೆಟಕೇರೂರು, ಆರಿಕಟ್ಟೆ, ಡಮ್ಮಳ್ಳಿ, ಬುರಡಿಕಟ್ಟೆ, ಕಾಲ್ವಿಹಳ್ಳಿ, ಬಾಳಂಬೀಡ, ಹೊಲಬಿಕೊಂಡ.
7	7-ಅಬಲೂರ	ಅಬಲೂರು, ಕಳಗೊಂಡ, ನೂಲಗೇರಿ, ತಾವರಗಿ, ಜೋಗಿಹಳ್ಳಿ.
8	8-ಆಲದಗೇರಿ	ಆಲದಗೇರಿ, ಹಿರೇಬೂದಿಹಾಳ, ವಡೆಯರಹಳ್ಳಿ, ಯಲವದಹಳ್ಳಿ, ಉಜನಿಪುರ, ಶಂಕರನಹಳ್ಳಿ ಎಂ.ಕೆ.
9	9-ಕೋಡ	ಕೋಡ, ಗಂಗಾಪುರ, ಚಿಕ್ಕಮತ್ತೂರು.
10	10-ದೂದಿಹಳ್ಳಿ	ದೂದಿಹಳ್ಳಿ, ಚನ್ನಳ್ಳಿ, ಸೇವಾಲಾಲ ನಗರ, ಸೋಮನಹಳ್ಳಿ, ಬಸರಿಹಳ್ಳಿ.
11	11-ನೀಡನೆಗಿಲ	ನೀಡನೆಗಿಲ, ವೀರಾಪುರ, ಬೆಳ್ಳೂರು, ಬನ್ನಿಹಟ್ಟಿ, ವರಹ.
7-ರಾಣೀಬೆನ್ನೂರ ತಾಲ್ಲೂಕು ಪಂಚಾಯತಿ		
1	1-ಹೊನ್ನತ್ತಿ	ರಾಮಾಪುರ, ನೂಕಾಪುರ-ಮಾದಾಪುರ, ಹನುಮಾಪುರ, ಯತ್ತಿನಹಳ್ಳಿ, ಹೊನ್ನತ್ತಿ.
2	2-ಗುಡಗೂರು	ಗಂಗಾಪುರ, ಗುಡಗೂರು, ಚನ್ನಾಪುರ ತಾಂಡಾ, ಬೇವಿನಹಳ್ಳಿ, ಮೈದೂರು, ಮೈಟಿ.ಹೊನ್ನತ್ತಿ, ಕೆರಿಮಲ್ಲಾಪುರ.
3	3-ಗುಡ್ಡಗುಡ್ಡಾಪುರ	ಗುಡ್ಡಗುಡ್ಡಾಪುರ, ಗುಡ್ಡಗುಡ್ಡಾಪುರ, ಕೂನಬೇವು, ಗುಡ್ಡದಆನ್ನೇರಿ, ಶಿಡಗನಾಳ, ಹುಲ್ಲತ್ತಿ.
4	4-ಕಾಕೋಳ	ಕಜ್ಜರಿ (ಹನುಮನಮಟ್ಟಿ), ಕಾಕೋಳ, ವೆಂಕಟಾಪುರ.
5	5-ಹರನಗಿರಿ	ಚಂದಾಪುರ, ಚಿಕ್ಕಕುರುವತ್ತಿ, ಚಿಕ್ಕಹರಳಹಳ್ಳಿ, ಚೌಡಯ್ಯದಾನಪುರ, ಹರನಗಿರಿ.
6	6-ಮೇಡ್ಲೇರಿ	ಮೇಡ್ಲೇರಿ, ಪದ್ಮಾವತಿಪುರ.
7	7-ಬೇಲೂರ	ಬೇಲೂರ, ಅಂಕಸಾಪುರ, ಹೀಲದಹಳ್ಳಿ, ಕುದರಿಹಾಳ.
8	8-ಅರೇಮಲ್ಲಾಪುರ	ಅರೇಮಲ್ಲಾಪುರ, ಯಕಲಾಸಪುರ, ರಾಹುತನಕಟ್ಟೆ, ಶಿದ್ದಾಪುರ, ಶ್ರೀನಿವಾಸಪುರ.
9	9-ಅಸುಂಡಿ	ಅಸುಂಡಿ, ಹೂಲಿಹಳ್ಳಿ, ಉಕ್ಕುಂದ, ಯರೇಕುಪ್ಪಿ, ವೀರಾಪುರ, ಸರವಂದ.
10	10-ಜೋಯಿಸರಹರಳಹಳ್ಳಿ	ಜೋಯಿಸರಹರಳಹಳ್ಳಿ, ಗುಡ್ಡದಹೊಸಳ್ಳಿ, ಸುಣಕಲಬಿದರಿ, ಗುಡ್ಡದಬೇವಿನಹಳ್ಳಿ, ಹೆಡಿಯಾಲ.
11	11-ಬಿಲ್ಲಹಳ್ಳಿ	ಕುಸಗೂರು, ಕೂಲಿ, ದಂಡಗಿಹಳ್ಳಿ, ಬಿಲ್ಲಹಳ್ಳಿ, ಹಾರೋಗೊಪ್ಪ, ತಿರುಮಲದೇವರಕೊಪ್ಪ, ಬೆನಕನಕೊಂಡ, ಲಕ್ಷ್ಮಾಪುರ.
12	12-ಹಲಗೇರಿ	ಅಂತರವಳ್ಳಿ, ಆಲದಕಟ್ಟೆ, ಹಲಗೇರಿ.

ಹಾವೇರಿ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
13	13-ಇಟಗಿ	ಇಟಗಿ, ಮಣಕೂರ, ಮಾಗೋಡ, ದೇವಗೊಂಡನಕಟ್ಟೆ, ನಂದಿಹಳ್ಳಿ.
14	14-ಚಳಗೇರಿ	ಎಣ್ಣಿಹೊಸಳ್ಳಿ, ಕಮದೋಡ, ಹುಣಸಿಕಟ್ಟೆ, ಚಳಗೇರಿ, ತರೇದಹಳ್ಳಿ.
15	15-ಹಿರೇಬಿದರಿ	ಉದಗಟ್ಟೆ, ಕೋಣನತಂಬಗಿ, ವೈ.ಟಿ.ಮೇಡ್ಲೇರಿ, ಸೋಮಲಾಪುರ, ಹಿರೇಬಿದರಿ.
16	16-ಕರೂರ	ಕರೂರ, ಖಂಡೇರಾಯನಹಳ್ಳಿ, ವಡೇರಾಯನಹಳ್ಳಿ.
17	17-ಮಾಕನೂರ	ಕವಲೆತ್ತು, ಮಾಕನೂರ.
18	18-ಕೋಡಿಯಾಲ	ನಲವಾಗಲ, ಕೋಡಿಯಾಲ.
19	19-ಐರಣಿ	ಐರಣಿ, ನದಿಹರಳಹಳ್ಳಿ, ಹೂಲಿಕಟ್ಟೆ.
20	20-ಕುಪ್ಪೇಲೂರ	ಕುಪ್ಪೇಲೂರ, ಹಿರೇಮಾಗನೂರ, ಕೋಣನತಲಿ, ಗೋಡಿಹಾಳ, ನಿಟ್ಟೂರ, ಯಲಬಡಗಿ, ಚಿಕ್ಕಮಾಗನೂರ.
21	21-ಮುದೇನೂರ	ಕೃಷ್ಣಾಪುರ, ನಾಗೇನಹಳ್ಳಿ, ಮಲಕನಹಳ್ಳಿ, ಮುದೇನೂರ, ಮುಷ್ಕೂರ, ಹನುಮನಹಳ್ಳಿ, ಹೊಳೆಆನ್ವೇರಿ.
22	22-ತುಮ್ಮಿನಕಟ್ಟೆ	ತುಮ್ಮಿನಕಟ್ಟೆ, ಕೂಸಗಟ್ಟೆ, ಮೇಣಸಿನಹಾಳ.
23	23-ಲಿಂಗದಹಳ್ಳಿ	ಕೋಟೆಹಾಳ, ಲಿಂಗದಹಳ್ಳಿ, ನಿಟಪಳ್ಳಿ, ತಿಮ್ಮೇನಹಳ್ಳಿ, ಪತ್ತೇಪುರ, ಬಡಾಬಸಾಪುರ, ಮಾಳನಾಯ್ಕನಹಳ್ಳಿ, ಸಣ್ಣಸಂಗಾಪುರ.
<b>8-ರಟ್ಟೆಹಳ್ಳಿ ತಾಲ್ಲೂಕು ಪಂಚಾಯತಿ</b>		
1	1-ಹುಲ್ಲತ್ತಿ	ಹುಲ್ಲತ್ತಿ, ಹಿರೇಮತ್ತೂರು, ಕುಂಚೂರು, ಬತ್ತಿಕೊಪ್ಪ, ಲಿಂಗದೇವರಕೊಪ್ಪ, ಚಿಕ್ಕಯಡಚಿ, ಹಿರೇಯಡಚಿ, ಕ್ಯಾತನಕೇರಿ.
2	2-ಮಕರಿ	ಮಕರಿ, ದೊಡ್ಡಗುಬ್ಬಿ, ಯಡಗೋಡ, ಹಿರೇಮಾದಾಪುರ, ನೆತ್ತಿ, ಮಾವಿನತೋಪ, ಕೋಡಿಹಳ್ಳಿ, ತಿಮಲಾಪುರ.
3	3-ಕಡೂರು	ಕಡೂರ, ಬುಳ್ಳಾಪುರ, ಸಣ್ಣಗುಬ್ಬಿ, ಕುಡುಪಲಿ, ಬಡಸಂಗಾಪುರ.
4	4-ಶಿರಗಂಬಿ	ಶಿರಗಂಬಿ, ಸತ್ತಗಿಹಳ್ಳಿ, ಇಂಗಗಳಗೊಂದಿ, ಹೊಸಳ್ಳಿ, ಗುಂಡಗಟ್ಟೆ, ಹಿರೇಮೊರಬ.
5	5-ಮಾಸೂರು	ಮಾಸೂರು.
6	6-ಮೇದೂರು	ಮೇದೂರು, ಗಂಗಾಯಿಕೊಪ್ಪ, ಕೋಡಮಗ್ಗಿ, ತಿಪಾಯಿಕೊಪ್ಪ, ಯತ್ತಿನಹಳ್ಳಿ, ಎಂ ಎಂ, ರಾಮತೀರ್ಥ, ಖಂಡೇಬಾಗೂರ, ಚಿಕ್ಕಮೊರಬ.
7	7-ಕಣವಿಶಿದ್ವಗೇರಿ	ಕಣವಿಶಿದ್ವಗೇರಿ, ಯಲಿವಾಳ, ಚಪ್ಪರದಹಳ್ಳಿ, ಮಳಗಿ, ಜೋಕನಾಳ, ಪರ್ವತಶಿದ್ವಗೇರಿ, ತಡಕನಹಳ್ಳಿ, ಹಳ್ಳಿಯಾಳ, ಅಂಗರಗಟ್ಟೆ, ಕೆಂಚಾಯಿಕೊಪ್ಪ.
8	8-ಚಿಕ್ಕ ಕಬ್ಬಾರ	ಹಿರೇ ಕಬ್ಬಾರ, ಚಿಕ್ಕಕಬ್ಬಾರ, ಗಲಗಿನಕಟ್ಟೆ, ಹಳ್ಳೂರು, ಕಮಲಾಪುರ, ಪುರದಕೇರಿ, ಚಟ್ಟಳ್ಳಿ, ಕಿರಗೇರಿ, ಶಂಕರನಹಳ್ಳಿ ಎಂ.ಡಿ.
9	9-ನಾಗವಂದ	ನಾಗವಂದ, ಹೊಸಕಟ್ಟೆ, ಅಣಜಿ, ಗುಡ್ಡದಮಾದಾಪುರ, ಮೈದೂರು.

(ಕೆ. ಆರ್. ರುದ್ರಪ್ಪ)

ನಿರ್ದೇಶಕರು (ಪಂ. ರಾಜ್ ) ಮತ್ತು  
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ

ಹಾಗೂ ಸದಸ್ಯ ಕಾರ್ಯದರ್ಶಿ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.



## ಕರ್ನಾಟಕ ಸರ್ಕಾರ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ

ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-56001

ಸಂಖ್ಯೆ: ಕಪಂರಾಸೀನಿಆ/26/ಸೀನಿಆ/2022

ದಿನಾಂಕ:02-01-2023

### ಪ್ರಕಟಣೆ

**ವಿಜಯಪುರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು **ವಿಜಯಪುರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ' ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.**

**ವಿಜಯಪುರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 158 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.**

**ವಿಜಯಪುರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ.** ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

**(ಅ) ಆನ್ ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "<https://rdpr.karnataka.gov.in/rdc/public/>" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.

3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001

### ಕೋಷ್ಟಕ 'ಅ'

#### ವಿಜಯಪುರ ಜಿಲ್ಲೆ

ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ಕೊಲ್ಲೂರು	9
2	ನಿಡಗುಂದಿ	9
3	ಆಲಮೇಲ	9
4	ದೇವರ ಹಿಪ್ಪರಗಿ	9
5	ತಾಳಿಕೋಟೆ	11

6	ಚಡಚಣ	11
7	ತಿಕ್ಕೋಟಾ	12
8	ಸಿಂದಗಿ	12
9	ಬಬಲೇಶ್ವರ	12
10	ಬಸವನ ಬಾಗೇವಾಡಿ	13
11	ಮುದ್ದೇಬಿಹಾಳ	14
12	ವಿಜಯಪುರ	15
13	ಇಂಡಿ	22
ಒಟ್ಟು		158

## ಕೋಷ್ಟಕ 'ಆ'

## ವಿಜಯಪುರ ಜಿಲ್ಲೆ

ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1-ಚಡಚಣ ತಾಲೂಕು ಪಂಚಾಯತಿ</b>		
1	1-ನಿವರಗಿ	ನಿವರಗಿ, ಗೋವಿಂದಪುರ, ಉಮರಜ, ದಸೂರ.
2	2-ರೇವತಗಾಂವ	ರೇವತಗಾಂವ, ಶಿರಾಡೋಣ, ಹಾಲಳ್ಳಿ.
3	3-ಹತ್ತಳ್ಳಿ	ಹತ್ತಳ್ಳಿ, ಹಾವಿನಾಳ, ಸಂಖ.
4	4-ಬರಡೋಲ	ಬರಡೋಲ, ಗೋಡಿಹಾಳ.
5	5-ಉಮರಾಣಿ	ಉಮರಾಣಿ, ಕರೂರ, ತದ್ದೇವಾಡಿ, ಟಾಕಳಿ, ಕಂಚನಾಳ.
6	6-ಧೂಳಖೇಡ	ಧೂಳಖೇಡ, ಶಿರನಾಳ, ಚಣೇಗಾಂವ, ಶಿರಗೂರ ಖಾಲ್ವಾ.
7	7-ಲೋಣಿ ಬಿ.ಕೆ	ಲೋಣಿ ಬಿ.ಕೆ, ಮಣಂಕಲಗಿ, ಗೋಟ್ಯಾಳ, ಮರಗೂರ.
8	8-ಹಲಸಂಗಿ	ಹಲಸಂಗಿ, ಅಣಚಿ, ನಂದ್ರಾಳ, ಏಳಗಿ ಪಿ.ಎಚ್.
9	9-ದೇವರ ನಿಂಬರಗಿ	ದೇವರನಿಂಬರಗಿ, ಜೀರಂಕಲಗಿ, ನಂದರಗಿ, ಶಿಗಣಾಪುರ, ಧುಮಕನಾಳ.
10	10-ಜಿಗಜೀವಣಿ	ಜಿಗಜೀವಣಿ, ಕಾತ್ರಾಳ, ಹನುಮನಗರ, ಸಾತಲಗಾಂವ ಪಿ.ಬಿ.
11	11-ಇಂಚಗೇರಿ	ಇಂಚಗೇರಿ, ಕನಕನಾಳ, ಮಹಾವೀರನಗರ.
<b>2-ಇಂಡಿ ತಾಲೂಕು ಪಂಚಾಯತಿ</b>		
1	1-ಅಗರಖೇಡ	ಅಗರಖೇಡ, ಖೇಡಗಿ, ಭುಯ್ಯಾರ, ನಾಗರಹಳ್ಳಿ.
2	2-ಪಡನೂರ	ಪಡನೂರ, ಗುಬ್ಬೇವಾಡ, ಶಿರಗೂರ ಇನಾಂ, ಚಿಕ್ಕಮಣೂರ.
3	3-ಆಳೂರ	ಆಳೂರ, ಇಂಗಳಗಿ, ಮಾವಿನಹಳ್ಳಿ.
4	4-ಲಚ್ಯಾಣ	ಲಚ್ಯಾಣ, ಲೋಣಿ ಕೆ.ಡಿ, ಹಿಂಗಣಿ, ಬರಗುಡಿ.
5	5-ಅಹಿರಸಂಗ	ಅಹಿರಸಂಗ, ಬೈರುಣಗಿ, ಬೂದಿಹಾಳ.
6	6-ಭತಗುಣಕಿ	ಭತಗುಣಕಿ, ರುಳಕಿ, ಮೈಲಾರ, ಅರ್ಜುನಾಳ.
7	7-ಬಳ್ಳೋಳ್ಳಿ	ಬಳ್ಳೋಳ್ಳಿ, ಜೇವೂರ, ಕಪನಿಂಬರಗಿ, ಗುಂದವಾನ, ಕೂಡಗಿ.
8	8-ಹಿರೇಬೇವನೂರ	ಹಿರೇಬೇವನೂರ, ನೆಹರು ನಗರ, ಸಾತಲಗಾಂವ ಪಿ.ಐ.
9	9-ಲಾಳಸಂಗಿ	ಲಾಳಸಂಗಿ, ರೋಡಗಿ, ಶಿವಪುರ ಕೆ.ಡಿ, ನಾದಕೆ.ಡಿ, ನಾದ ಬಿ.ಕೆ.
10	10-ಮಿರಗಿ	ಮಿರಗಿ, ಗೋಳಸಾರ, ಅರ್ಜುಣಗಿ ಬಿ.ಕೆ, ಅರ್ಜುಣಗಿಕೆ.ಡಿ, ಹಂಚನಾಳ, ಮಾರ್ಸನಹಳ್ಳಿ.
11	11-ಅಂಜುಟಗಿ	ಅಂಜುಟಗಿ, ಚಿಕ್ಕಬೇವನೂರ.
12	12-ಹಂಜಗಿ	ಹಂಜಗಿ, ಚವಡಿಹಾಳ, ಚೋರಗಿ.
13	13-ನಿಂಬಾಳ ಕೆಡಿ	ನಿಂಬಾಳ ಕೆ.ಡಿ, ನಿಂಬಾಳ ಬಿ.ಕೆ, ಲಿಂಗದಳ್ಳಿ, ಬಬಲಾದ, ಹಳಗುಣಕಿ.
14	14-ಸಾಲೋಟಗಿ	ಸಾಲೋಟಗಿ, ರಾಮನಗರ.
15	15-ಶಿರಶ್ಯಾಡ	ಶಿರಶ್ಯಾಡ, ಸಂಗೋಗಿ, ತಗ್ಗಿಹಳ್ಳಿ.
16	16-ರೂಗಿ	ರೂಗಿ, ಬೋಳೆಗಾಂವ, ಮಸಳಿ ಬಿ.ಕೆ, ಮಸಳಿ ಕೆ.ಡಿ.

ವಿಜಯಪುರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
17	17-ಹಡಲಸಂಗ	ಹಡಲಸಂಗ, ವಿಜಯಪುರ, ಸೊನಕನಹಳ್ಳಿ, ಕೊಳುರಗಿ, ಸಾವಳಸಂಗ, ದೇಗಿನಾಳ.
18	18-ಹೋರ್ತಿ	ಹೋರ್ತಿ, ಬಸನಾಳ, ಅಗಸನಾಳ, ಕೋಟಾಳ, ಕ್ಯಾತನಕೇರಿ.
19	19-ಅಧರ್ಗಾ	ಅಧರ್ಗಾ, ರಾಜನಾಳ.
20	20-ತಡವಲಗಾ	ತಡವಲಗಾ, ಗಣವಲಗಾ.
21	21-ಗೊರನಾಳ	ಗೊರನಾಳ, ತೆನ್ನಿಹಳ್ಳಿ, ಬನ್ನಿಹಟ್ಟಿ, ಬೆನಕನಹಳ್ಳಿ, ಶಿರಕನಹಳ್ಳಿ, ಕೆಂಗನಾಳ, ಶಿವಪುರ ಬಿ.ಕೆ.
22	22-ತಾಂಬಾ	ತಾಂಬಾ, ಗಾಂಧಿನಗರ, ಬಂಧನಾಳ, ವಾಡೆ.
<b>3-ಅಲಮೇಲ ತಾಲ್ಲೂಕು ಪಂಚಾಯತಿ</b>		
1	1-ಕಡಣಿ	ಕಡಣಿ, ತಾರಾಪುರ, ತಾವರಖೇಡ, ಮಡ್ಕಳ್ಳಿ, ಕುರಬತಹಳ್ಳಿ, ಬ್ಯಾಡಗಿಹಾಳ.
2	2-ದೇವಣಗಾಂವ	ದೇವಣಗಾಂವ, ಶಂಭೇವಾಡ, ಕಡ್ಲೇವಾಡ ಪಿ.ಎ, ಕುಮಸಗಿ.
3	3-ದೇವರನಾವದಗಿ	ದೇವರನಾವದಗಿ, ಆಲಹಳ್ಳಿ, ಬೊಮ್ಮನಳ್ಳಿ, ಗುಂದಗಿ.
4	4-ಬಳಗಾನೂರ	ಬಳಗಾನೂರ, ತೊಂಟಾಪುರ, ವಿಭೂತಿಹಳ್ಳಿ, ಗುಡ್ಡಳ್ಳಿ, ರಾಮನಹಳ್ಳಿ.
5	5-ಕೋರಹಳ್ಳಿ	ಕೋರಹಳ್ಳಿ, ಉಚಿತನಾವದಗಿ, ಮದರಿ, ಹೂವಿನಹಳ್ಳಿ, ನಾಗರಹಳ್ಳಿ.
6	6-ಮಲಘಾಣ	ಮಲಘಾಣ, ಸೋಮಜಾಳ, ಮಂಗರೂಳ, ಅಸಂಗಿಹಾಳ.
7	7-ಕಕ್ಕಳಮೇಲಿ	ಕಕ್ಕಳಮೇಲಿ, ಬಸವನಗರ, ಬಗಲೂರ, ಶಿರಸಗಿ, ಚಿಕ್ಕಹಾವಳಗಿ.
8	8-ಮೋರಟಗಿ	ಮೋರಟಗಿ, ಕುಳೇಕುಮಟಗಿ, ಹಂಚಿನಾಳ, ಕೇರೂರ.
9	9-ಗಬಸಾವಳಗಿ	ಗಬಸಾವಳಗಿ, ಆಹೇರಿ, ಬಿಸನಾಳ, ಜಟ್ಟಾಳ, ಗುತ್ತೂರಿ, ಭಂಟನೂರ.
<b>4-ವಿಜಯಪುರ ತಾಲ್ಲೂಕು ಪಂಚಾಯತಿ</b>		
1	1-ಕನ್ನೂರ	ಕನ್ನೂರ, ಮಡಸನಾಳ.
2	2-ಮುಖಣಾಪುರ	ಮುಖಣಾಪುರ, ಶಿರನಾಳ, ನರಸಿಂಹ ನಗರ (ಮುಖಣಾಪುರ.ಎಲ್. ಟಿ), ಡೊಮನಾಳ.
3	3-ಕನ್ನಾಳ	ಕನ್ನಾಳ, ಗುಣಕಿ, ಮಿಂಚನಾಳ, ರಾಮನಗರ (ಮಿಂಚನಾಳ.ಎಲ್.ಟಿ), ತಿಡಗುಂದಿ, ಬೊಮ್ಮನಳ್ಳಿ.
4	4-ನಾಗರಾಣ	ನಾಗರಾಣ, ಹುಣಶಾಳ.
5	5-ಜಂಬಗಿ (ಆ)	ಜಂಬಗಿ(ಆ), ಹೊನ್ನಳ್ಳಿ, ದ್ಯಾಬೇರಿ.
6	6-ಅಲಿಯಾಬಾದ	ಅಲಿಯಾಬಾದ, ಇಂಗನಾಳ, ಗೊಗದಡ್ಡಿ.
7	7-ಆಹೇರಿ (ಜ)	ಆಹೇರಿ(ಜ), ಅಂಕಲಗಿ.
8	8-ಮದಭಾವಿ	ಮದಭಾವಿ, ಕವಲಗಿ, ರಾಜಾಜಿ ನಗರ(ಮದಭಾವಿ.ಎಲ್.ಟಿ).
9	9-ಶಿವಣಗಿ	ಶಿವಣಗಿ, ಇಂದಿರಾನಗರ.
10	10-ಹೊನ್ನೂಟಗಿ	ಹೊನ್ನೂಟಗಿ, ಲಾಲಬಾಹಾದೂರ ಶಾಸ್ತ್ರೀನಗರ (ಕುಮಟಗಿ ಎಲ್. ಟಿ), ಕುಮಟಗಿ.
11	11-ಹಡಗಲಿ	ಹಡಗಲಿ, ಮಹತ್ಮಾ ಗಾಂಧಿ ನಗರ (ಹಡಗಲಿ ಎಲ್.ಟಿ) ಕಗ್ಗೋಡ.
12	12-ಐನಾಪುರ	ಐನಾಪುರ, ಬೂರಣಾಪುರ, ರಂಭಾಪುರ.
13	13-ಹಿಟ್ಟಳ್ಳಿ	ಹಿಟ್ಟಳ್ಳಿ, ಉತ್ಕಾಳ, ಚಿಂತಾಮಣಿನಗರ (ಉತ್ಕಾಳ.ಎಲ್.ಟಿ), ಬಿಜಾಪುರ ರೂರಲ್.
14	14-ಹೆಗಡಿಹಾಳ	ಹೆಗಡಿಹಾಳ, ಬಸವನಗರ(ಹೆಗಡಿಹಾಳ ಎಲ್.ಟಿ), ಕತಕನಹಳ್ಳಿ, ಉಕುಮನಾಳ.
15	15-ಜುಮನಾಳ	ಜುಮನಾಳ, ಖತಿಜಾಪುರ, ಹೊನಗನಹಳ್ಳಿ, ಸವನಹಳ್ಳಿ.
<b>5-ಸಿಂದಗಿ ತಾಲ್ಲೂಕು ಪಂಚಾಯತಿ</b>		
1	1-ಚಟ್ಟೂರಿ	ಚಟ್ಟೂರಿ, ಸೊಂಪುರ, ಸುರಗಿಹಳ್ಳಿ, ಹಚ್ಚಾಳ.
2	2-ಚಾಂದಕವರೆ	ಚಾಂದಕವರೆ, ಗಣಿಹಾರ.
3	3-ರಾಂಪುರ ಪಿ.ಎ.	ರಾಂಪುರಪಿ.ಎ, ಸಿಂದಗಿಗ್ರಾಮೀಣ, ಬಬಲೇಶ್ವರ, ಕಲಹಳ್ಳಿ, ಹಿಕ್ಕನಗುತ್ತಿ.



ವಿಜಯಪುರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
4	4-ಯರಗಲ್ ಬಿ.ಕೆ.	ಯರಗಲ್ ಬಿ.ಕೆ, ಯರಗಲ್ ಕೆ.ಡಿ, ಬಂಕಲಗಿ, ಬ್ಯಾಲಿಹಾಳ, ಬೆನಕೊಟಗಿ.
5	5-ಸುಂಗರಾಣ	ಸುಂಗರಾಣ, ಮುರುಡಿ, ಗೋರವಗುಂಡಗಿ, ನಾಗಾಂವಿ ಕೆ.ಡಿ, ನಾಗಾಂವಿ ಬಿ.ಕೆ, ಖೈನೂರ.
6	6-ಯಂಕಂಚಿ	ಯಂಕಂಚಿ, ನಂದಗೇರಿ.
7	7-ಗೋಲಗೇರಿ	ಗೋಲಗೇರಿ, ಸಾಸಾಬಾಳ, ಚಿಕ್ಕಅಲ್ಲಾಪುರ, ಡವಳಾರ, ಡಂಬಳ, ಹಂದಿಗನೂರ, ಬಸ್ತಿಹಾಳ.
8	8-ಹೊನ್ನಳ್ಳಿ	ಹೊನ್ನಳ್ಳಿ, ಬ್ರಹ್ಮದೇವನಮಡು, ಖಾನಾಪುರ, ಕರವಿನಾಳ.
9	9-ಬಂದಾಳ	ಬಂದಾಳ, ಬೂದಿಹಾಳ ಪಿ.ಎಚ್, ಓತಿಹಾಳ, ಚಿಕ್ಕ ಸಿಂದಗಿ.
10	10-ಕನ್ನೋಳ್ಳಿ	ಕನ್ನೋಳ್ಳಿ, ಕೊಕಟನೂರ, ಚಿಕ್ಕ ಕೊಕಟನೂರ
11	11-ಬ್ಯಾಕೋಡ	ಬ್ಯಾಕೋಡ, ಬನ್ನೆಟ್ಟಿ ಪಿ.ಎ, ಅಂತರಗಂಗಿ, ಮನ್ನಾಪುರ, ಮಾಡಬಾಳ.
12	12-ಬೋರಗಿ	ಬೋರಗಿ, ಪುರಧಾಳ, ಹಡಗಿನಾಳ, ಕಣ್ಣು ಗುಡ್ಡಹಾಳ, ಗುಬ್ಬೇವಾಡ, ಶಾಖಾಪುರ.
<b>6-ತಿಕ್ಕೋಟಾ ತಾಲ್ಲೂಕು ಪಂಚಾಯತಿ</b>		
1	1-ಜಾಲಗೇರಿ	ಜಾಲಗೇರಿ, ಯತ್ನಾಳ.
2	2-ಅರಕೇರಿ	ಅರಕೇರಿ, ಅರಕೇರಿ ಸಿದ್ಧಾಪುರ ಕೆ.
3	3-ಟಕ್ಕಳಕಿ	ಟಕ್ಕಳಕಿ, ಹುಬನೂರ, ಇಂದಿರಾನಗರ.
4	4-ಬರಟಗಿ	ಬರಟಗಿ, ಹಂಚಿನಾಳ ಪಿ.ಎಚ್.
5	5-ಕನಮಡಿ	ಕನಮಡಿ.
6	6-ಬಿಜ್ಜರಗಿ	ಬಿಜ್ಜರಗಿ, ಅಳಗಿನಾಳ.
7	7-ಬಾಬಾನಗರ	ಬಾಬಾನಗರ, ಘೋಣಸಗಿ, ಕಳ್ಳಕವಟಗಿ.
8	8-ಸಿದ್ಧಾಪುರ.ಕೆ.	ಸಿದ್ಧಾಪುರ ಕೆ, ಮಲಕನದೇವರಹಟ್ಟಿ, ಸೋಮದೇವರಹಟ್ಟಿ, ಧನಗಿ.
9	9-ಲೋಹಗಾಂವ	ಲೋಹಗಾಂವ, ಇಟ್ಟಂಗಿಹಾಳ, ಸೇವಾಲಾಲನಗರ.
10	10-ತೊರವಿ	ತೊರವಿ ಅತಾಲಟ್ಟಿ, ತೊರವಿ ಪಾರ್ಟಿ, ನವರಸಪುರ.
11	11- ಹೊನವಾಡ	ಹೊನವಾಡ.
12	12-ತಾಜಪುರ.ಎಚ್.	ತಾಜಪುರ ಎಚ್. ರತ್ನಾಪುರ, ಕೋಟಾಳ, ಹರನಾಳ.
<b>7- ದೇವರ ಹಿಪ್ಪರಗಿ ತಾಲ್ಲೂಕು ಪಂಚಾಯತ್</b>		
1	1-ಚಿಕ್ಕರೂಗಿ	ಚಿಕ್ಕರೂಗಿ, ಕಡ್ಲೆವಾಡಪಿ.ಸಿ.ಎಚ್, ಹಿಟ್ಟಳ್ಳಿ, ಹಿಟ್ಟಳ್ಳಿ ಎಲ್.ಟಿ. (ಚಂದಾ ನಗರ), ಗಂಗನಳ್ಳಿ.
2	2-ಮುಳಸಾವಳಗಿ	ಮುಳಸಾವಳಗಿ, ನಿವಾಳಖೇಡ, ಪಡಗಾನೂರ, ಪಡಗಾನೂರ.ಎಲ್.ಟಿ. (ಸೇವಾಲಾಲ ನಗರ), ಹರನಾಳ, ಇಂಗಳಗಿ.
3	3-ಮಣೂರ	ಮಣೂರ, ದೇವೂರ, ಬಮ್ಮನಜೋಗಿ, ಬಮ್ಮನಜೋಗಿ ಎಲ್.ಟಿ. (ಶಾಂತಿ ನಗರ).
4	4-ಕೋರವಾರ	ಕೋರವಾರ, ಕೋರವಾರ ಎಲ್.ಟಿ. (ಇಂದಿರಾ ನಗರ), ವರ್ಕನಳ್ಳಿ.
5	5-ಜಾಲವಾದ	ಜಾಲವಾದ, ಬೂದಿಹಾಳಡೋಣ, ಇಬ್ರಾಹಿಂಪುರ.
6	6-ಯಾಳವಾರ	ಯಾಳವಾರ, ನಾಗರಾಳಡೋಣ, ಕಡಕೋಳ, ಸಾತಿಹಾಳ, ಸಾತಿಹಾಳ ತಾಂಡಾ(ಬಸವೇಶ್ವರ ನಗರ), ಭೈರವಾಡಗಿ, ಮಾರ್ಕಬ್ಬಿನಹಳ್ಳಿ.
7	7-ಯಲಗೋಡ	ಯಲಗೋಡ, ವಂದಾಲ, ಕರೂಟಗಿ, ಕರೂಟಗಿ ಎಲ್.ಟಿ. (ತಿರುಪತಿ ನಗರ), ತಿಳಿಗೂಳ, ಕುದರಗೊಂಡ.
8	8-ಹುಣಶ್ಯಾಳ	ಹುಣಶ್ಯಾಳ, ಆಲಗೂರ, ಆನೆಮಡು, ಚಟ್ಟಿಳ್ಳಿ, ಅಸಂತಾಪುರ, ಸಲಾದಹಳ್ಳಿ, ಕದರಾಪುರ.
9	9-ಕೊಂಡಗೂಳಿ	ಕೊಂಡಗೂಳಿ, ಬಿ.ಬಿ.ಇಂಗಳಗಿ, ಕೆಸರಟ್ಟಿ, ಅಂಬಳನೂರ, ನಾಗರಾಳಡೋಣ, ಹಂಚಲಿ.

ವಿಜಯಪುರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>8-ಬಬಲೇಶ್ವರ ತಾಲ್ಲೂಕು ಪಂಚಾಯತಿ</b>		
1	1-ಸಾರವಾಡ	ಸಾರವಾಡ, ದದಾಮಟ್ಟಿ, ಕಣಮುಚನಾಳ, ಧನ್ಯಾಳ, ದಾಶ್ಯಾಳ.
2	2-ನಿಡೋಣಿ	ನಿಡೋಣಿ, ತಿಗಣಿಬಿದರಿ, ಯಕ್ಕುಂಡಿ.
3	3-ಕುಮರೆ	ಕುಮರೆ, ನಾಗರಾಳ, ಅರ್ಜುಣಗಿ, ಹೆಬ್ಬಾಳಟ್ಟಿ, ಹೊಕ್ಕುಂಡಿ.
4	4-ಕಾಖಂಡಕಿ	ಕಾಖಂಡಕಿ, ಕನಕಗಿರಿ.
5	5-ಕಾರಜೋಳ	ಕಾರಜೋಳ, ತೊನಶ್ಯಾಳ, ದೊಡ್ಡಹಾಳ.
6	6-ಹಲಗಣಿ	ಹಲಗಣಿ, ಸಂಗಾಪುರ ಎಸ್. ಎಚ್, ಶೇಗುಣಶಿ, ಮದಗುಣಕಿ.
7	7-ಕಂಬಾಗಿ	ಕಂಬಾಗಿ, ಹಣಮಸಾಗರ, ಬೋಳಚಿಕ್ಕಲಕಿ, ನಂದ್ಯಾಳ, ಕಾತ್ರಾಳ.
8	8-ಗುಣದಾಳ	ಗುಣದಾಳ, ಕೆಂಗಲಗುತ್ತಿ, ಬಬಲಾದ, ಶಿರಬೂರ.
9	9-ಮಮದಾಪುರ	ಮಮದಾಪುರ, ಉಪ್ಪಲದಿನ್ನಿ, ಹಂಚಿನಾಳ.ಪಿ.ಎಂ.
10	10-ದೇವರಗೇಣೂರ	ದೇವರಗೇಣೂರ, ದೇವಾಪುರ, ಮಂಗಳೂರ, ತಾಜಪುರ.ಪಿ.ಎಂ, ಕೊಡಬಾಗಿ, ಸುತಗುಂಡಿ, ಲಿಂಗದಳ್ಳಿ.
11	11-ಜೈನಾಪುರ	ಜೈನಾಪುರ, ಹಂಗರಗಿ, ಬೆಳ್ಳುಬಿ.
12	12-ಹೊಸೂರ	ಹೊಸೂರ, ಜಂಬಗಿ ಎಚ್, ಚಿಕ್ಕಗಲಗಲಿ, ಕಣಬೂರ.
<b>9-ಬಸವನಬಾಗೇವಾಡಿ ತಾಲ್ಲೂಕು ಪಂಚಾಯತಿ</b>		
1	1-ಡೋಣೂರ	ಡೋಣೂರ, ಯಂಭತ್ತಾಳ, ಮುಲ್ಲಾಳ, ನೇಗಿನಾಳ, ಬೊಮ್ಮನಹಳ್ಳಿ, ಬಿಸನಾಳ.
2	2-ಉಕ್ಕಲಿ	ಉಕ್ಕಲಿ, ಬಸವೇಶ್ವರ ನಗರ.
3	3-ಇಂಗಳೇಶ್ವರ	ಇಂಗಳೇಶ್ವರ, ಕೃಷ್ಣಾಪುರ, ರಬಿನಾಳ.
4	4-ದಿಂಡವಾರ	ದಿಂಡವಾರ, ಕಾಮನಕೇರಿ, ಉತ್ತಾಳ, ರಾಮನಗರ, ಬೂದಿಹಾಳ.
5	5-ಕುದರಿ ಸಾಲವಾಡಗಿ	ಕುದರಿ ಸಾಲವಾಡಗಿ, ಕರಭಂಟಿನಾಳ.
6	6-ಹೂವಿನ ಹಿಪ್ಪರಗಿ	ಹೂವಿನ ಹಿಪ್ಪರಗಿ, ಅಗಸಬಾಳ, ಹುಣಶ್ಯಾಳ.ಪಿ.ಬಿ., ಸಂಕನಾಳ.
7	7-ಮಸಬಿನಾಳ	ಮಸಬಿನಾಳ, ದೇಗಿನಾಳ.
8	8-ಯರನಾಳ	ಯರನಾಳ, ಹತ್ತರಕಿಹಾಳ, ನಂದಿಹಾಳ ಪಿ.ಯು.
9	9-ಮುತ್ತಗಿ	ಮುತ್ತಗಿ, ಟಕ್ಕಳಕಿ, ನಾಗವಾಡ.
10	10-ನಾಗೂರ	ಮಣೂರ, ನಾಗೂರ, ಉಪ್ಪಲದಿನ್ನಿ, ಸೇವಾಲಾಲ ನಗರ, ಹಂಗರಗಿ.
11	11-ವಡವಡಗಿ	ವಡವಡಗಿ, ಹುಲಿಬೆಂಚಿ, ನಾಗರಾಳ ಹುಲಿ, ನಂದಿಹಾಳ.ಪಿ.ಎಚ್, ಸಿಂದಗೇರಿ.
12	12-ಕಣಕಾಲ	ಕಣಕಾಲ, ಕಾನ್ಯಾಳ, ಬ್ಯಾಕೋಡ, ಜಾಯವಾಡಗಿ, ಸೋಲವಾಡಗಿ.
13	13-ನರಸಲಗಿ	ನರಸಲಗಿ, ಹಂಚಿನಾಳ, ಇವಣಗಿ, ಅಂಬಳನೂರ.
<b>10-ತಾಳಿಕೋಟಿ ತಾಲ್ಲೂಕು ಪಂಚಾಯತಿ</b>		
1	1-ಕಲಕೇರಿ	ಕಲಕೇರಿ, ರಾಂಪುರ.ಪಿ.ಟಿ., ತುರಕನಗೇರಿ, ಬನ್ನಟ್ಟಿ.ಪಿ.ಟಿ.
2	2-ಅಸ್ತಿ	ಅಸ್ತಿ, ಬೆಕಿನಾಳ, ನೀರಲಗಿ, ವಣಕಿಹಾಳ, ಬೂದಿಹಾಳ ಪಿ.ಟಿ, ಹಾಳಗುಂಡಕನಾಳ.
3	3-ಸಾಸನೂರ	ಸಾಸನೂರ, ಚಬನೂರ, ಶರಣಸೋಮನಾಳ, ಬಿಂಜಲಬಾವಿ, ಜಲಪುರ.
4	4-ತುಂಬಗಿ	ತುಂಬಗಿ, ಹೊಸಹಳ್ಳಿ, ಹೂವಿನಹಳ್ಳಿ, ಬೊಮ್ಮನಹಳ್ಳಿ, ಬೋಳವಾಡ, ಗುತ್ತಿಹಾಳ, ಪತ್ತೇಪುರ.ಪಿ.ಟಿ., ಮೈಲೇಶ್ವರ.
5	5-ಭಂಟನೂರ	ಭಂಟನೂರ, ಪೀರಾಪುರ, ಗೊಟಖಂಡಕಿ, ಶೆಳ್ಳಗಿ.
6	6-ಕೊಡಗಾನೂರ	ಕೊಡಗಾನೂರ, ಕಾರಗನೂರ, ಲಕ್ಕುಂಡಿ, ಬೇಲೂರ, ಕ್ಯಾತನಾಳ, ಗಡಿಸೋಮನಾಳ, ನಾವದಗಿ.
7	7-ಬಿ.ಸಾಲವಾಡಗಿ	ಬಿ.ಸಾಲವಾಡಗಿ, ಮಟಕದೇವನಹಳ್ಳಿ, ಗುಂಡಕನಾಳ, ಬಿಳ್ಳೆಬಾವಿ, ಮಸ್ಕನಾಳ.
8	8- ಹಿರೂರ	ಹಿರೂರ, ತಮದಡ್ಡಿ, ಚೋಕಾವಿ.
9	9-ಕೋಣೂರ	ಕೋಣೂರ, ಪಡೇಕನೂರ, ಬಳಗಾನೂರ.
10	10-ಮಿಣಜಗಿ	ಮಿಣಜಗಿ, ಕೂಚಬಾಳ, ಲಿಂಗದಳ್ಳಿ, ವನಹಳ್ಳಿ.
11	11-ಮೂಕಿಹಾಳ	ಮೂಕಿಹಾಳ, ಶಿವಪುರ,ನಾಗೂರ,ಹರನಾಳ, ಹಡಗಿನಾಳ, ಕಲ್ಲದೇವನಹಳ್ಳಿ, ಹಗರಗುಂಡ, ಬಾವೂರ.

ವಿಜಯಪುರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>11-ಕೊಲ್ಲೂರು ತಾಲೂಕು ಪಂಚಾಯತಿ</b>		
1	1-ಮುಳವಾಡ	ಮುಳವಾಡ.
2	2-ತಳ್ಳೇವಾಡ	ತಳ್ಳೇವಾಡ, ಕಲಗುರ್ಕಿ.
3	3-ಮಲಘಾಣ	ಮಲಘಾಣ, ಚಿಕ್ಕಆಸಂಗಿ, ಹಿರೇಆಸಂಗಿ.
4	4-ರೋಣಿಹಾಳ	ರೋಣಿಹಾಳ, ಮುತ್ತಲದಿನ್ನಿ, ಕುಬಕಡ್ಡಿ, ಹಳ್ಳದಗೇಣೂರು, ಚಿಕ್ಕಗರಸಂಗಿ, ಹಿರೇಗರಸಂಗಿ.
5	5-ಕೂಡಗಿ	ಕೂಡಗಿ, ಶಂಕರನಗರ.
6	6-ಮಸೂತಿ	ಮಸೂತಿ, ಕುರಬರದಿನ್ನಿ.
7	7-ತೆಲಗಿ	ತೆಲಗಿ, ಚೀರಲದಿನ್ನಿ, ಕವಲಗಿ.
8	8-ಸಿದ್ದನಾಥ	ಸಿದ್ದನಾಥ, ಹಳ್ಳೇರೋಳ್ಳಿ, ಭಾಗಾನಗರ, ಅರಶಣಗಿ, ತಡಲಗಿ, ಸುಳಖೋಡ.
9	9-ಬಳೂತಿ	ಹಣಮಾಪುರ, ಬಳೂತಿ, ಮಟ್ಟಿಹಾಳ, ನಾಗರದಿನ್ನಿ.
<b>12-ನಿಡಗುಂದಿ ತಾಲೂಕು ಪಂಚಾಯತಿ</b>		
1	1-ಗೊಳಸಂಗಿ	ಗೊಳಸಂಗಿ.
2	2-ಬೀರಲದಿನ್ನಿ	ಬೀರಲದಿನ್ನಿ, ಅಂಗಡಗೇರಿ, ಬುದ್ಡಿ, ಮುಕಾರ್ತಿಹಾಳ, ಉಣ್ಣಿಬಾವಿ.
3	3-ವಂದಾಲ	ವಂದಾಲ, ಹುಣಶ್ಯಾಳ ಪಿ.ಸಿ, ಆಕಳವಾಡಿ, ಶೀಕಳವಾಡಿ, ಗುಡದಿನ್ನಿ.
4	4-ಚಿಮ್ಮಲಗಿ ಆರ್.ಸಿ.	ಚಿಮ್ಮಲಗಿ ಆರ್.ಸಿ, ಗಣಿ ಆರ್.ಸಿ, ಬಿಸಲಕೊಪ್ಪ, ಮಾರಡಗಿ ಆರ್.ಸಿ, ಮಜರಕೊಪ್ಪ.
5	5-ಬೇನಾಳ.ಆರ್.ಸಿ.	ಬೇನಾಳ ಆರ್.ಸಿ, ದೇವಲಾಪುರ, ಮರಿಮಟ್ಟಿ, ಅಬ್ಬಿಹಾಳ, ಕಿರಶ್ಯಾಳ, ಗೋನಾಳ ಆರ್.ಸಿ.
6	6-ಹೆಬ್ಬಾಳ	ಹೆಬ್ಬಾಳ, ಹಾಲಿಹಾಳ, ಕೊಡಗಾನೂರ, ಬಿದ್ದಾಳ.
7	7-ಇಟಗಿ	ಇಟಗಿ, ಆರೇಶಂಕರ, ರಾಜನಾಳ, ಜೀರಲಬಾವಿ, ಬ್ಯಾಲಾಳ, ಮುದ್ದಾಪುರ.
8	8-ಆಲಮಟ್ಟಿ	ಆಲಮಟ್ಟಿ, ಅರಳದಿನ್ನಿ.
9	9-ಯಲಗೂರ	ಯಲಗೂರ, ಕಾಶಿನಕುಂಟೆ, ಯಲ್ಲಮ್ಮನ ಬೂದಿಹಾಳ, ಬಳಬಟ್ಟಿ, ವಡವಡಗಿ, ಮಸೂತಿ.
<b>13-ಮುದ್ದೆಬಿಹಾಳ ತಾಲೂಕು ಪಂಚಾಯತಿ</b>		
1	1-ಮಡಿಕೇಶ್ವರ	ಮಡಿಕೇಶ್ವರ , ಬಳವಾಟ, ಗುಡಿಹಾಳ, ಹಂದ್ರಾಳ, ನಡಹಳ್ಳಿ, ಇಂಗಗಳೇರಿ, ಹಳ್ಳೂರ, ಚೊಂಡಿ.
2	2-ಢವಳಗಿ	ಢವಳಗಿ, ಅಗಸಬಾಳ, ರೂಡಗಿ, ಗುಂಡಕರ್ಜಿಗಿ, ಗುಡದಿನ್ನಿ, ಆಲಕೊಪ್ಪರ, ತಾರನಾಳ.
3	3-ಕುಂಟೋಜಿ	ಕುಂಟೋಜಿ, ಅಬ್ಬಿಹಾಳ, ಹೊಕ್ಕಾಣಿ, ಜಕ್ಕೇರಾಳ, ಇಣಚಗಲ್ಲ, ಗುಡ್ಡಾಳ, ಜಮ್ಮಲದಿನ್ನಿ, ದೇವರಹುಲಗಬಾಳ.
4	4-ಬಸರಕೊಡ	ಬಸರಕೊಡ, ಸಿದ್ದಾಪುರ.ಪಿ.ಟಿ., ಕೊಪ್ಪ ಹುಲ್ಲೂರ, ವೆಂಕಟೇಶ ನಗರ.
5	5-ಬಿದರಕುಂದಿ	ಬಿದರಕುಂದಿ, ಮಾದಿನಾಳ, ಗೋನಾಳ.ಪಿ.ಎನ್., ಜಟ್ಟಗಿ, ಚೆಲುಮಿ, ಟಪಾಲಕಟ್ಟಿ.
6	6-ಕಾಳಗಿ	ಕಾಳಗಿ, ಯರಝರಿ, ಹಂಡರಗಲ್ಲ, ನಾಗರಾಳ, ಚಿರ್ಚನಕಲ್ಲ, ಕಂದಗನೂರ, ಮೂದೂರ.
7	7-ಚವನಬಾವಿ	ಚವನಬಾವಿ, ಅಡವಿಸೋಮನಾಳ, ಅಡವಿಹುಲಗಬಾಳ, ಡೋಂಕಮಡು, ಖ್ಯಾತನಡೋಣಿ, ಖಿಲಾರಹಟ್ಟಿ ಜೈನಾಪುರ.
8	8-ಸರೂರ	ಸರೂರ, ಕವಡಿಮಟ್ಟಿ, ಶಿರೋಳ, ಜಲಪುರ, ನೆರಬೆಂಚಿ, ಗೋನಾಳ ಎಸ್.ಎಚ್.
9	9-ಹಿರೇಮುರಾಳ	ಹಿರೇಮುರಾಳ, ಅರೇಮುರಾಳ, ಜಂಗಮುರಾಳ, ಅರಸನಾಳ, ವಣಕಿಹಾಳ, ನಾಗರಬೆಟ್ಟ ಬೂದಿಹಾಳ ಪಿ.ಎನ್., ಮಾವಿನಬಾವಿ, ಮಲಗಲದಿನ್ನಿ.
10	10-ನಾಗಬೇನಾಳ	ನಾಗಬೇನಾಳ, ಬಾಚಿಹಾಳ, ಸಿದ್ದಾಪುರ ಪಿ.ಎನ್., ಅರೇಶಂಕರ, ಬಿಜ್ಜೂರ, ಖಾನಿಕೇರಿ, ಖಾನಾಪುರ, ಸುಲ್ತಾನಪುರ, ಲೋಟಗೇರಿ, ಫಾಳಪೂಜಿ, ಟಕ್ಕಳಕಿ, ಇಂಗಗಳಿ.
11	11-ಗೆದ್ದಲಮರಿ	ಗೆದ್ದಲಮರಿ, ಹಡಲಗೇರಿ, ಹರಿದ್ರಾಳ, ಮುದ್ದಾಳ, ಬನೋಶಿ, ಗೋನಾಳ ಎಸ್.ಎಚ್.
12	12-ಕೋಳೂರ	ಕೋಳೂರ, ದೇವೂರ, ವಿಜಯಪುರ, ನೇಬಗೇರಿ.
13	13-ಬಂಗಾರಗುಂಡ	ರಕ್ಕಸಗಿ, ಬಂಗಾರಗುಂಡ, ಕಪನೂರ, ಹುನಕುಂಟೆ, ಬಲದಿನ್ನಿ, ಕಾರಕೂರ, ಆಲೂರ, ಕೇಸಾಪುರ, ಯರಗಲ್ಲ.

ವಿಜಯಪುರ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
14	14-ತಂಗಡಗಿ	ತಂಗಡಗಿ, ಕುಂಚಗನೂರು, ಕಮಲದಿನ್ನಿ, ಗಂಗೂರು, ಅಮರಗೋಳ, ಹಡಗಲಿ, ಬೈಲಕೂರು, ಮದರಿ, ಗರಸಂಗಿ.

(ಕೆ. ಆರ್. ರುದ್ರಪ್ಪ)

ನಿರ್ದೇಶಕರು (ಪಂ. ರಾಜ್ ) ಮತ್ತು

ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ

ಹಾಗೂ ಸದಸ್ಯ ಕಾರ್ಯದರ್ಶಿ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.



**ಕರ್ನಾಟಕ ಸರ್ಕಾರ**  
**ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ**

ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-56001

ಸಂಖ್ಯೆ: ಕಪಂರಾಸೀನಿಆ/27/ಸೀನಿಆ/2022

ದಿನಾಂಕ: 02-01-2023

**ಪ್ರಕಟಣೆ**

**ಬಾಗಲಕೋಟೆ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು **ಬಾಗಲಕೋಟೆ ಜಿಲ್ಲೆಯ** ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.

**ಬಾಗಲಕೋಟೆ ಜಿಲ್ಲೆಯ** ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು **131 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ** ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.

**ಬಾಗಲಕೋಟೆ ಜಿಲ್ಲೆಯ** ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ **15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:- 16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ** ಸಲ್ಲಿಸಲು ತಿಳಿಸಿದೆ. ಆಕ್ಷೇಪಣೆಗಳನ್ನು ಆನ್ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

**(ಅ) ಆನ್ ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "<https://rdpr.karnataka.gov.in/rdc/public/>" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ..

3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001

**ಕೋಷ್ಟಕ 'ಅ'**

**ಬಾಗಲಕೋಟೆ ಜಿಲ್ಲೆ**

ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ಗುಳೇದಗುಡ್ಡ	9
2	ಹುನಗುಂದ	11
3	ಇಳಕಲ್ಲ	11
4	ರಬಕವಿ-ಬನಹಟ್ಟಿ	13



5	ಬೀಳಗಿ	15
6	ಬಾಗಲಕೋಟೆ	16
8	ಮುಧೋಳ	17
7	ಬಾದಾಮಿ	19
9	ಜಮಖಂಡಿ	20
ಒಟ್ಟು		131

## ಕೋಷ್ಟಕ 'ಆ'

## ಬಾಗಲಕೋಟೆ ಜಿಲ್ಲೆ

ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1-ರಬಕವಿ ಬನಹಟ್ಟಿ ತಾಲ್ಲೂಕು</b>		
1	1-ಹಳಿಂಗಲಿ	ಹಳಿಂಗಲಿ, ತಮದಡ್ಡಿ.
2	2-ಆಸಂಗಿ	ಆಸಂಗಿ, ಮದನಮಟ್ಟಿ.
3	3-ಕುಲಹಳ್ಳಿ	ಕುಲಹಳ್ಳಿ, ಯಲ್ಲಟ್ಟಿ.
4	4-ಹಿಪ್ಪರಗಿ	ಹಿಪ್ಪರಗಿ.
5	5-ಸಸಾಲಟ್ಟಿ	ಸಸಾಲಟ್ಟಿ.
6	6-ಹನಗಂಡಿ	ಹನಗಂಡಿ, ಯರಗಟ್ಟಿ.
7	7-ಗೋಲಬಾವಿ	ಗೋಲಬಾವಿ, ಕಾಲತಿಪ್ಪಿ.
8	8-ಜಗದಾಳ	ಜಗದಾಳ.
9	9-ನಾವಲಗಿ	ನಾವಲಗಿ, ಬಂಡಿಗಣಿ.
10	10-ಚಿಮ್ಮಡ	ಚಿಮ್ಮಡ.
11	11-ಸ್ವದಾಪುರ	ಸ್ವದಾಪುರ, ಮಧಬಾವಿ, ಮಾರಾಪುರ.ಸ
12	12-ಕೆಸರಕೊಪ್ಪ	ಕೆಸರಕೊಪ್ಪ, ಸಂಗಾನಟ್ಟಿ, ಬಿಸನಾಳ.
13	13-ಡವಳೇಶ್ವರ	ಡವಳೇಶ್ವರ, ನಂದಗಾವಿ.
<b>2-ಜಮಖಂಡಿ ತಾಲ್ಲೂಕು</b>		
1	1-ತುಂಗಲಿ	ತುಂಗಲಿ.
2	2-ಸಾವಳಗಿ	ಸಾವಳಗಿ.
3	3-ಕನ್ನೋಳ್ಳಿ	ಕನ್ನೋಳ್ಳಿ, ಕುರಗೋಡ, ಗದ್ಯಾಳ, ಖಾಜಿಬೀಳಗಿ.
4	4-ಗೋರೆ	ಗೋರೆ, ಕಲಬೀಳಗಿ.
5	5-ತೊದಲಬಾಗಿ	ತೊದಲಬಾಗಿ.
6	6-ಹಿರೇಪಡಸಲಗಿ	ಹಿರೇಪಡಸಲಗಿ, ಅಡಿಹುಡಿ.
7	7-ಜಂಬಗಿ ಬಿ ಕೆ	ಜಂಬಗಿ ಬಿ.ಕೆ, ಟಕ್ಕೋಡ, ಟಕ್ಕಳಕಿ.
8	8-ಶೂರಪಾಲಿ	ಶೂರಪಾಲಿ, ತುಬಚಿ, ಜಂಬಗಿ ಕೆ.ಡಿ.
9	9-ಮೈಗೂರ	ಮೈಗೂರ, ಶಿರಗುಪ್ಪಿ.
10	10-ಮುತ್ತೂರ	ಮುತ್ತೂರ, ಆಲಬಾಳ.
11	11-ಕಂಕನವಾಡಿ	ಕಂಕನವಾಡಿ, ಕಡಕೋಳ.
12	12-ಆಲಗೂರ	ಆಲಗೂರ, ಸನಾಳ.
13	13-ಚಿಕ್ಕಪಡಸಲಗಿ	ಚಿಕ್ಕಪಡಸಲಗಿ, ಕವಟಗಿ, ನಾಗನೂರ.
14	14-ಬಿದರಿ	ಬಿದರಿ, ಚಿಕ್ಕಲಕಿ, ಜನವಾಡ.
15	15-ಕುಂಚನೂರು	ಕುಂಬಾರಹಳ್ಳಿ, ಕುಂಚನೂರ, ಜಕನೂರ, ಚಿನಗುಂಡಿ.
16	16-ಹುನ್ನೂರ	ಹುನ್ನೂರ, ಕಡಪಟ್ಟಿ, ಹಂಚಿನಾಳ.
17	17-ಮದರಖಂಡಿ	ಮದರಖಂಡಿ, ಕಲಹಳ್ಳಿ.
18	18-ಮರೇಗುದ್ದಿ	ಮರೇಗುದ್ದಿ, ಹುಲ್ಲಾಳ, ಸಿದ್ಧಾಪುರ.
19	19-ಕೊಣ್ಣೂರ	ಕೊಣ್ಣೂರ, ಹುಣಶೀಕಟ್ಟಿ.
20	20-ಲಿಂಗನೂರ	ಲಿಂಗನೂರ, ಗಣಿ, ಬುದ್ದಿ.

ಬಾಗಲಕೋಟೆ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>3-ಮುಧೋಳ ತಾಲ್ಲೂಕು</b>		
1	1-ಮುಗಳಖೋಡ	ಮುಗಳಖೋಡ.
2	2-ಕುಳಲಿ	ಕುಳಲಿ, ಮಾಲಾಪುರ.
3	3-ಶಿರೋಳ	ಶಿರೋಳ.
4	4-ಮಂಟೂರ	ಮಂಟೂರ, ಬುದ್ದಿ ಪಿ.ಎಂ.
5	5-ಹಲಗಲಿ	ಹಲಗಲಿ, ಮೆಳ್ಳಿಗೇರಿ, ಕಿಶೋರಿ.
6	6-ನಾಗರಾಳ	ನಾಗರಾಳ, ಅಕ್ಕಿಮರಡಿ.
7	7-ಮಳಲಿ	ಮಳಲಿ, ಸೋರಗಾಂವ.
8	8-ಇಂಗಳಗಿ	ಇಂಗಳಗಿ, ಯಡಹಳ್ಳಿ, ಜೀರಗಾಳ.
9	9-ಬರಗಿ	ಬರಗಿ, ಬಿದರಿ, ಅಂತಾಪುರ, ವಜ್ಜರಮಟ್ಟಿ, ಮರಿಕಟ್ಟಿ.
10	10-ರಂಜಣಗಿ	ರಂಜಣಗಿ, ಒಂಟಗೋಡಿ, ಚನ್ನಾಳ, ಮಿರ್ಜಿ, ಮಲ್ಲಾಪುರ ಪಿ.ಜಿ.
11	11-ಉತ್ತೂರ	ಉತ್ತೂರ, ಜಾಲಿಬೇರ, ಗುಲಗಾಲಜಂಬಗಿ, ರೂಗಿ.
12	12-ಕಸಬಾಜಂಬಗಿ	ಚಿಂಚಖಂಡಿ ಕೆ.ಡಿ, ಜಂಬಗಿ ಕೆ.ಡಿ, ಚಿಂಚಖಂಡಿ ಬಿ.ಕೆ, ಕಸಬಾಜಂಬಗಿ, ಮುದ್ದಾಪುರ.
13	13-ಮಾಚಕನೂರ	ಮಾಚಕನೂರ, ಆಲಗುಂಡಿ ಬಿ.ಕೆ, ಬುದ್ದಿ ಬಿ.ಕೆ, ಬುದ್ದಿಕೆ.ಡಿ.
14	14-ಮೆಟಗುಡ್ಡ	ಮೆಟಗುಡ್ಡ, ನಿಂಗಾಪುರ, ಹಲಕಿ, ಬೊಮ್ಮನಬುದ್ದಿ.
15	15-ಹೆಬ್ಬಾಳ	ಹೆಬ್ಬಾಳ, ಚಿತ್ರಬಾನುಕೋಟೆ, ತಿಮ್ಮಾಪುರ, ಪೆಟ್ಟೂರ.
16	16-ಭಂಟನೂರ	ಭಂಟನೂರ, ಚಿಕ್ಕೂರ, ಬದ್ತೂರ, ಜುನ್ನೂರ, ನಾಗಣಾಪುರ, ಚೌಡಾಪುರ
17	17-ದಾದನಟ್ಟಿ	ದಾದನಟ್ಟಿ, ಕನಸಗೇರಿ, ಹೊಸಕೋಟೆ, ಮಲ್ಲಾಪುರ ಪಿಎಲ್, ಲಕ್ಕಾನಟ್ಟಿ, ಜಾಡರಲರಳಿಕಟ್ಟಿ, ಬ್ಯಾಡರಲರಳಿಕಟ್ಟಿ, ವರ್ಚಗಲ್, ಪಾಲ್ಕಿಮಾನ್ಯ.
<b>4-ಬೀಳಗಿ ತಾಲ್ಲೂಕು</b>		
1	1-ಕೋಲೂರ	ಕೋಲೂರ, ಕೋಲೂರ ಪು.ಕೇ, ಮುಂಡಗನೂರ, ಮುಂಡಗನೂರ ಪು.ಕೇ, ಚಿಕ್ಕಹಂಚಿನಾಳ, ಚಿಕ್ಕಹಂಚಿನಾಳ ಪು.ಕೇ, ರಬಕವಿ, ರಬಕವಿ ಪು.ಕೇ, ಚೌಡಾಪುರ, ಚೌಡಾಪುರ.ಪು.ಕೇ.
2	2-ಗಲಗಲಿ	ಗಲಗಲಿ.
3	3-ಯಡಹಳ್ಳಿ	ಯಡಹಳ್ಳಿ, ಯಡಹಳ್ಳಿ ಪು.ಕೇ, ಅಮಲರೂರಿ.
4	4-ಬಾಡಗಿ	ಬಾಡಗಿ, ಬಾಡಗಿ ಪು.ಕೇ, ಬೂದಿಹಾಳಎಸ್.ಜಿ.ಪು.ಕೇ, ಗುಳಬಾಳ, ಗುಳಬಾಳ ಪು.ಕೇ, ಇನಾಂ ಹಂಚಿನಾಳ, ಗಿರಗಾಂವ, ಗುಡದಿನ್ನಿ, ಬಳ್ಳೂರ.
5	5-ಸೊನ್ನ	ಸೊನ್ನ, ಸೊನ್ನಪು.ಕೇ, ಹೊಸಕೊರ್ತಿ, ಗೋವಿನದಿನ್ನಿ, ಧವಳೇಶ್ವರ, ಟಕ್ಕಳಕಿ, ಗರಡದಿನ್ನಿ.
6	6-ಗಿರಿಸಾಗರ	ಗಿರಿಸಾಗರ, ಕಂದಗಲ್ಲ, ಕಂದಗಲ್ಲ ಪು.ಕೇ, ಹದರಿಹಾಳ ಪು.ಕೇ, ಬೀರಕಬ್ಬಿ ಪು.ಕೇ, ಕೊಪ್ಪ ಎಸ್.ಆರ್, ಮುತ್ತಲದಿನ್ನಿ(ಹಳೆ).
7	7-ಬಾಡಗಂಡಿ	ಬಾಡಗಂಡಿ, ರೊಳ್ಳಿ, ರೊಳ್ಳಿ ಪು.ಕೇ, ಹೆಗ್ಗೂರ ಪು.ಕೇ, ಚಿನಿವಾಲಕೊಪ್ಪ ಪು.ಕೇ, ಗುಂಡನಪಲ್ಲಿ ಪು.ಕೇ, ಗೋಡಿಹಾಳ ಪು.ಕೇ, ಮನಗೂರ ಪು.ಕೇ, ಲಿಂಗಾಪುರ ಎಸ್.ಆರ್.ಪು.ಕೇ, ಮುತ್ತಲದಿನ್ನಿ ಪು.ಕೇ, ಮುತ್ತಲದಿನ್ನಿ ತಾಂಡಾ ಪು.ಕೇ, ಕೊಪ್ಪ ಎಸ್.ಆರ್.ಪು.ಕೇ.
8	8-ಸಿದ್ಧಾಪುರ	ಸಿದ್ಧಾಪುರ, ಶಿವನಗರ(ಸಿದ್ಧಾಪುರ.ಎಲ್.ಟಿ), ನಾಗರಾಳ, ರಾಮ ಪ್ರತಾಪ ನಗರ (ನಾಗರಾಳ ಎಲ್.ಟಿ), ಕೊಂತಿಕಲ್ಲ.
9	9-ತೆಗ್ಗಿ	ತೆಗ್ಗಿ, ಶಕ್ತಿನಗರ (ತೆಗ್ಗಿ ತಾಂಡಾ), ಬಿಸನಾಳ, ಶಿವಾಪುರ.
10	10-ಅರಕೇರಿ	ಅರಕೇರಿ, ದರ್ಗಾಪುರ(ಅರಕೇರಿ ತಾಂಡಾ), ಚಿಕ್ಕಾಲಗುಂಡಿ, ಕೊಪ್ಪ ಎಸ್.ಕೆ, ಕಾತರಕಿ.
11	11-ಕುಂದರಗಿ	ಕುಂದರಗಿ, ಶಿರಗುಪ್ಪಿ ಪು.ಕೇ, ಜಾನಮಟ್ಟಿ, ವೆಂಕಟಾಪುರ (ಕುಂದರಗಿ ತಾಂಡಾ), ಲಿಂಗಾಪುರ ಎಸ್.ಕೆ, ಶಿರಗುಪ್ಪಿ.
12	12-ಸುನಗ	ಸುನಗ, ತೋಳಮಟ್ಟಿ, ದತ್ತಾಪುರ (ಸುನಗ.ಎಲ್.ಟಿ).
13	13-ಮನ್ನಿಕೇರಿ	ಹೊನ್ನಿಹಾಳ, ಹೊನ್ನಿಹಾಳ ಪು.ಕೇ, ಮನ್ನಿಕೇರಿ, ಬಾದರದಿನ್ನಿ, ಬಾದರದಿನ್ನಿ ಪು.ಕೇ, ಯತ್ನಟ್ಟಿ, ಯತ್ನಟ್ಟಿ ಪು.ಕೇ.
14	14-ಹೆರಕಲ್ಲ	ಹೆರಕಲ್ಲ, ಹೆರಕಲ್ಲ ಪು.ಕೇ, ಯಳ್ಳಿಗುತ್ತಿ, ತುಮ್ಮರಮಟ್ಟಿ, ಕಡಪಟ್ಟಿ.

ಬಾಗಲಕೋಟೆ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
15	15-ಅನಗವಾಡಿ	ಅನಗವಾಡಿ, ಅನಗವಾಡಿ ಪು.ಕೇ, ಯಳ್ಳಿಗುತ್ತಿ ಪು.ಕೇ, ಬೂದಿಹಾಳ ಎಸ್.ಎಚ್, ಬೂದಿಹಾಳ ಎಸ್.ಎಚ್.ಪು.ಕೇ, ಕೋವಳ್ಳಿ, ಕೋವಳ್ಳಿ.ಪು.ಕೇ, ಬಾವಲತ್ತಿ.
<b>5-ಬಾಗಲಕೋಟೆ ತಾಲ್ಲೂಕು</b>		
1	1-ಖಜ್ಜಿಡೋಣಿ	ಖಜ್ಜಿಡೋಣಿ, ಅಂಕಲಗಿ, ಉದಗಟ್ಟಿ, ಉದಗಟ್ಟಿ.ಪು.ಕೇ, ಶಾರದಾಳ, ಚಿಕ್ಕಶೆಲ್ವಿಕೇರಿ, ಹಿರೇಶೆಲ್ವಿಕೇರಿ, ಕಳಸಕೊಪ್ಪ, ಗೋವಿಂದಕೊಪ್ಪ.
2	2-ಕಲಾದಗಿ	ಕಲಾದಗಿ, ಕಲಾದಗಿ ಪು.ಕೇ.
3	3-ತುಳಸೀಗೇರಿ	ತುಳಸೀಗೇರಿ, ದೇವನಾಳ, ಹಿರೇಸಂತಿ, ಚಿಕ್ಕಸಂತಿ, ಸೊಕನಾದಗಿ.
4	4-ಗದ್ದನಕೇರಿ	ಗದ್ದನಕೇರಿ, ದುರ್ಗಾನಗರ (ಗದ್ದನಕೇರಿ ಎಲ್.ಟಿ), ಸೀಮಿಕೇರಿ.
5	5-ಮುರನಾಳ	ಮುರನಾಳ, ಯಡಹಳ್ಳಿ, ಛಬ್ಬಿ, ಛಬ್ಬಿ ಪು.ಕೇ, ಆನದಿನ್ನಿ.
6	6-ವೀರಾಪುರ	ವೀರಾಪುರ, ಕೇಸನೂರ, ಬನ್ನಿದಿನ್ನಿ, ಸಿಂದಗಿ ಪು.ಕೇ, ನಕ್ಕರಗುಂದಿ ಪು.ಕೇ, ಸಾಳಗುಂದಿ ಪು.ಕೇ, ಸಿದ್ಧಾಳ ಪು.ಕೇ, ಕದಾಂಪುರ, ಯಂಕಂಚಿ, ಯಂಕಂಚಿ ಪು.ಕೇ, ಅಂಡಮುರನಾಳ, ಸಿದ್ಧಾಳ, ಹೊನರಳ್ಳಿ, ಸೊರಕೊಪ್ಪ, ಸಿಂದಗಿ, ಸಾಳಗುಂದಿ, ನಕ್ಕರಗುಂದಿ.
7	7-ಶೀಗೀಕೇರಿ	ಶೀಗೀಕೇರಿ, ಶೀಗೀಕೇರಿ ಪು.ಕೇ, ನೀರಲಕೇರಿ.
8	8-ಬೇವಿನಮಟ್ಟಿ	ಬೇವಿನಮಟ್ಟಿ, ಬೇವಿನಮಟ್ಟಿ ಪು.ಕೇ, ಮಲ್ಲಾಪುರ, ಮುಚುಂಡಿ, ದುರ್ಗಾದೇವಿನಗರ.
9	9-ಬೆನಕಟ್ಟಿ	ಬೆನಕಟ್ಟಿ, ಮನ್ನಿಕಟ್ಟಿ, ಇಂಗಳಗಿ, ಹೊನ್ನಾಕಟ್ಟಿ, ಮುಗಳೊಳ್ಳಿ, ಮುಗಳೊಳ್ಳಿ ಪು.ಕೇ, ಮುಗಳೊಳ್ಳಿ ತಾಂಡಾ-1, ಮುಗಳೊಳ್ಳಿ ತಾಂಡಾ-2, ಸಂಗೊಂದಿ.
10	10-ಹಳ್ಳೂರ	ಹಳ್ಳೂರ, ಬೈರಮಟ್ಟಿ, ಭಗವತಿ, ಅಚನೂರ.
11	11-ಕಿರಸೂರ	ಕಿರಸೂರ, ಜಡ್ರಾಮಕುಂಟಿ, ಜಡ್ರಾಮಕುಂಟಿ ಪು.ಕೇ, ಕಡ್ಡಿಮಟ್ಟಿ, ಲವಳೇಶ್ವರ ತಾಂಡಾ, ಮುಡಪಲಜೀವಿ, ಬಿಲ್ ಕರೂರ, ತಿಮ್ಮಾಪುರ, ಬಸವನಗರ.
12	12-ಬೇವೂರ	ಬೇವೂರ, ಚೌಡಾಪುರ, ಬೋಡನಾಯಕದಿನ್ನಿ, ಸಂಗಾಪುರ.
13	13-ನಾಯನೇಗಲಿ	ನಾಯನೇಗಲಿ, ಮುದುವಿನಕೊಪ್ಪ, ಚಿಟಗಿನಕೊಪ್ಪ, ದೇವಲಾಪುರ, ಆಲೂರ, ಹೊಸೂರ, ಮನಹಳ್ಳಿ, ನಾಗರಾಳ, ನಾಗಸಂಪಗಿ, ಸೀತಿಮನಿ, ಚಿಕ್ಕ ಸೀತಿಮನಿ.
14	14-ಸುತಗುಂಡಾರ	ಸುತಗುಂಡಾರ, ಮಂಕಣಿ, ಡೋಮನಾಳ, ಚಿಕ್ಕಮ್ಯಾಗೇರಿ, ಹಿರೇಮ್ಯಾಗೇರಿ, ಬೊಮ್ಮಣಗಿ, ಹಂಡರಗಲ್ಲ.
15	15-ರಾಂಪುರ	ರಾಂಪುರ, ರಾಂಪುರ.ಪು.ಕೇ., ಸೀತಿಮನಿ.ಆರ್.ಎಸ್, ಮಾಸ್ತಿಹಾಳ, ಹಿರೇಗುಳಬಾಳ, ಚಿಕ್ಕಗುಳಬಾಳ, ಧರ್ಮನಗರ (ಆಲೂರ ತಾಂಡಾ).
16	16-ಶಿರಗುಪ್ಪಿ	ಶಿರಗುಪ್ಪಿ, ಶಿರಗುಪ್ಪಿ ಪು.ಕೇ, ಬೆಣ್ಣೂರ, ಬೆಣ್ಣೂರ ಪು.ಕೇ, ತಳಗಿಹಾಳ, ಇಲಾಳ, ಮುತ್ತತ್ತಿ, ಹಿರೇಮೂರಮಟ್ಟಿ, ಚಿಕ್ಕಮೂರಮಟ್ಟಿ, ಹಿರೇಹೊದ್ದೂರ, ಚಿಕ್ಕಹೊದ್ದೂರ.
<b>6-ಬಾದಾಮಿ ತಾಲ್ಲೂಕು</b>		
1	1-ಅನವಾಲ	ಅನವಾಲ, ಹನಮನೇರಿ ಇನಾಂ, ಕಲಬಂದಕೇರಿ, ಕಾಡರಕೊಪ್ಪ, ಶೀಪರಮಟ್ಟಿ.
2	2-ಜಲಗೇರಿ	ನೀರ ಬೂದಿಹಾಳ, ಯಂಡಿಗೇರಿ, ಕರಡಿಗುಡ್ಡ ಎಸ್ ಎ, ಜಲಗೇರಿ, ಜಲಗೇರಿ ತಾಂಡಾ(ಕ್ರಿಷ್ಣಾಪುರ), ಗಂಗನಬೂದಿಹಾಳ.
3	3-ಸೂಳಿಕೇರಿ	ಸೂಳಿಕೇರಿ, ಕಗಲಗೊಂಬ, ಕೆರಕಮಲಮಟ್ಟಿ.
4	4-ಚಿಂಚಲಕಟ್ಟಿ	ಕೈನಕಟ್ಟಿ, ಹೊಸಕೋಟೆ, ಹವಳಖೋಡ, ಬೆಳ್ಳಿಖಂಡಿ, ಜಂಗವಾಡ, ಫಕೀರಬೂದಿಹಾಳ, ಹನಮನೇರಿ ಎಸ್, ಚಿಂಚಲಕಟ್ಟಿ, ಚಿಂಚಲಕಟ್ಟಿ ತಾಂಡಾ, ಸಾಗನೂರ.
5	5-ನರೇನೂರ	ಹೂಲಗೇರಿ, ಬಂದಕೇರಿ, ಯರಗೊಪ್ಪ ಇನಾಂ, ಅಗಸನಕೊಪ್ಪ, ಮಾಳಗಿ, ನರೇನೂರ, ನರೇನೂರ ತಾಂಡಾ 1,2.
6	6-ನೀರಲಕೇರಿ	ಹಾಲಿಗೇರಿ, ನೀರಲಕೇರಿ, ರೆಡ್ಡೇರ ತಿಮ್ಮಾಪುರ, ಕಾಕನೂರ, ಚಿಮ್ಮನಕಟ್ಟಿ, ಕರ್ಲಕೊಪ್ಪ.

ಬಾಗಲಕೋಟೆ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
7	7-ಹಲಕುರ್ಕಿ	ಹುಲ್ಲಿಕೇರಿ ಇನಾಂ, ಯಂಕಂಚಿ, ಮಣಿನಾಗರ, ಗುಬ್ಬೇರಕೊಪ್ಪ, ಮತ್ತಿಕಟ್ಟೆ, ಕಡಪಟ್ಟಿ ಎಸ್.ಕೆ, ಹಲಕುರ್ಕಿ, ಮೇಲಿನ ಹಲಕುರ್ಕಿ.
8	8-ಕರಡಿಗುಡ್ಡ.ಎಸ್.ಎನ್	ಮುಷ್ಠಿಗೇರಿ, ಕರಡಿಗುಡ್ಡ ಎಸ್.ಎನ್, ಉಗಲವಾಟ, ಹಳಗೇರಿ.
9	9-ಆಡಗಲ್ಲ	ಚಿಕ್ಕಮುಚ್ಚಳಗುಡ್ಡ, ಹಿರೇಮುಚ್ಚಳಗುಡ್ಡ, ಬೇಡರಬೂದಿಹಾಳ, ಆಡಗಲ್ಲ, ಕಬ್ಬಲಗೇರಿ.
10	10-ನಂದಿಕೇಶ್ವರ	ನಂದಿಕೇಶ್ವರ, ಕೆಂದೂರ, ಕುಟಕನಕೇರಿ.
11	11-ಪಟ್ಟದಕಲ್ಲ	ಪಟ್ಟದಕಲ್ಲ, ಬಾಚಿನಗುಡ್ಡ, ಬಿ.ಎನ್.ಜಾಲಿಹಾಳ, ನೆಲವಗಿ, ಗೋವಣಕಿ.
12	12-ಖಾನಾಪುರ ಎಸ್ ಕೆ	ಕುಳಗೇರಿ, ಖಾನಾಪುರ ಎಸ್.ಕೆ, ಚಿಲ್ಕಕೊಪ್ಪ, ಸೋಮನಕೊಪ್ಪ, ಮಮಟಗೇರಿ, ತಪ್ಪಸಕಟ್ಟಿ, ಕಲ್ಲಾಪುರ ಎಸ್.ಕೆ, ಹನಮಸಾಗರ.
13	13-ಮುತ್ತಲಗೇರಿ	ನೀಲಗುಂದ, ಮುತ್ತಲಗೇರಿ, ಆಲದಕಟ್ಟಿ, ಯರಗೊಪ್ಪ ಎಸ್.ಬಿ, ಶಿವಪುರ.
14	14-ಚೋಳಚಗುಡ್ಡ	ಚೋಳಚಗುಡ್ಡ, ನಾಗರಾಳ ಎಸ್.ಬಿ, ಮಂಗಳೂರ, ಶಿರಬಡಗಿ, ನವಿಲಹೊಳೆ, ಹಿರೇನಸಬಿ, ಗೋನಾಳ.
15	15-ಹೊಸೂರ	ಹೊಸೂರ, ಗಿಡ್ಡಾಯಕನಾಳ, ಗುಡ್ಡದಮಲ್ಲಾಪುರ, ನಸಗುನ್ನಿ, ಅನಂತಗಿರಿ.
16	16-ನರಸಾಪುರ	ನರಸಾಪುರ, ವಡವಟ್ಟಿ, ಬಂಕನೇರಿ, ಬೆಲವಳಕೊಪ್ಪ, ಆಲೂರ ಎಸ್.ಕೆ, ಗೋವನಕೊಪ್ಪ, ಹಾಗನೂರ, ಬಿರನೂರ, ತಳಕವಾಡ, ತಿಮ್ಮಾಪುರ ಎಸ್.ಎನ್.
17	17-ಹೆಬ್ಬಳ್ಳಿ	ಹೆಬ್ಬಳ್ಳಿ, ಮುಮರಡ್ಡಿಕೊಪ್ಪ, ಮಲ್ಲಾಪುರ ಎಸ್.ಎಲ್, ಲಖಮಾಪುರ, ಕಿತ್ತಲಿ, ಕಳಸ, ಸುಳ್ಳ.
18	18-ಖ್ಯಾಡ	ಕಾತರಕಿ, ಜಕನೂರ, ಬೂದಿಹಾಳ, ನೀರಲಗಿ, ತಮಿನಾಳ, ಮಣ್ಣೇರಿ, ಚಿಕ್ಕನಸಬಿ, ಖ್ಯಾಡ, ಧಾಣಕಶಿರೂರ.
19	19-ಜಾಲಿಹಾಳ	ಬೇಲೂರ, ಜಾಲಿಹಾಳ.
7- ಗುಳೇದಗುಡ್ಡ ತಾಲ್ಲೂಕು		
1	1-ಕಟಗೇರಿ	ಕಟಗೇರಿ, ಜಮ್ಮನಕಟ್ಟಿ, ಹುಲಸಗೇರಿ, ಲಕ್ಕಸಕೊಪ್ಪ.
2	2-ಹಂಗರಗಿ	ಹಂಗರಗಿ, ಖಾಜಿಬೂದಿಹಾಳ, ಹಿರೇಬೂದಿಹಾಳ, ಕೊಂಕಣಕೊಪ್ಪ.
3	3-ಕೋಟಿಕಲ್ಲ	ಕೋಟಿಕಲ್ಲ, ಕೆಲವಡಿ, ಲಿಂಗಾಪುರ, ತಿಮ್ಮಸಾಗರ, ತೆಗ್ಗಿ.
4	4-ಹಳದೂರ	ಹಳದೂರ, ಇಂಜಿನವಾರಿ, ಅಲ್ಲೂರ ಎಸ್ ಪಿ, ಪಾದನಕಟ್ಟಿ, ಬೂದನಗಡ.
5	5-ಹಂಸನೂರ	ಹಂಸನೂರ, ರಾಘಾಪುರ, ತೋಗುಣಸಿ, ತೋಗುಣಸಿ ತಾಂಡಾ.
6	6-ಹಾನಾಪುರ ಎಸ್.ಪಿ.	ಹಾನಾಪುರ ಎಸ್.ಪಿ, ಹಾನಾಪುರ.ಎಲ್.ಟಿ. (ಸರಸ್ವತಿ ನಗರ ), ಮುರು .
7	7-ಹುಲ್ಲಿಕೇರಿ.ಎಸ್.ಪಿ.	ಪರ್ವತಿ, ಖಾನಾಪುರ ಎಸ್.ಪಿ, ಹುಲ್ಲಿಕೇರಿ ಎಸ್.ಪಿ, ಹುಲ್ಲಿಕೇರಿ ತಾಂಡಾ.
8	8- ಲಾಯದಗುಂದಿ	ಸಬ್ಬಲಹುಣಿಸಿ, ಲಾಯದಗುಂದಿ, ಕೋಟ್ಟಳ್ಳಿ, ಕಟಗಿನಹಳ್ಳಿ, ಆಸಂಗಿ.
9	9-ನಾಗರಾಳ.ಎಸ್.ಪಿ.	ನಾಗರಾಳ ಎಸ್.ಪಿ, ಮಂಗಳಗುಡ್ಡ, ಚಿಮ್ಮಲಗಿ, ಕಾಟಾಪುರ.
8-ಹುನಗುಂದ ತಾಲ್ಲೂಕು		
1	1-ಕೊಡಲಸಂಗಮ	ಕೊಡಲಸಂಗಮ, ಕೊಡಲಸಂಗಮ ಪು.ಕೇ, ಸಂಗಮ ಅರ್ಚಕ ಪು.ಕೇ, ಕೆಂಗಲ್ ಕಡಪಟ್ಟಿ, ಖಜಗಲ್ಲ, ವರಗೋಡದಿನ್ನಿ, ಬಿಸಲದಿನ್ನಿ, ಕಟಗೂರ, ಚೌಡಕಮಲದಿನ್ನಿ, ತುರಡಗಿ, ವಳಕಲದಿನ್ನಿ.
2	2-ಗಂಜಿಹಾಳ	ಗಂಜಿಹಾಳ, ನಂದನೂರ, ಹಿರೇಮಳಗಾವಿ, ಚಿಕ್ಕಮಳಗಾವಿ, ಚಿಕ್ಕಮಾಗಿ, ಬೈರವಾಡಗಿ, ಪಾಪಧನಾಳ.
3	3-ಧನ್ನೂರ	ಧನ್ನೂರ, ಧನ್ನೂರ ಪು.ಕೇ, ಅಡಿಹಾಳ, ಕಮದತ್ತ, ಎಮ್ಮೇಟ್ಟಿ, ಇದ್ದಲಗಿ, ಬೆಳಗಲ್ಲ, ಬಿಸನಾಳಕೊಪ್ಪ.
4	4-ಮರೋಳ	ಮರೋಳ, ಮರೋಳ ಪು.ಕೇ, ಕೊಪ್ಪ ಎಸ್.ಎಮ್, ಹುಲ್ಲಳ್ಳಿ, ಹುಲ್ಲಳ್ಳಿ ಪು.ಕೇ, ಹಾವರಗಿ, ಹಾವರಗಿ ಪು.ಕೇ, ಅನಪಕಟ್ಟಿ, ಇಂದವಾರ, ಇಂದವಾರ ಪು.ಕೇ, ಕಮಲದಿನ್ನಿ, ಕಮಲದಿನ್ನಿ ಪು.ಕೇ, ಕೌಜಗನೂರ, ಕೌಜಗನೂರ ಪು.ಕೇ, ಲವಳಸರ, ವಡೆಯರಗೋನಾಳ, ವಡೆಯರಗೋನಾಳ ಪು.ಕೇ, ದಾಸಬಾಳ, ದಾಸಬಾಳ ಪು.ಕೇ, ಕೆಸರಪೆಂಟಿ.

ಬಾಗಲಕೋಟೆ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
5	5-ಹಿರೇಮಾಗಿ	ಹಿರೇಮಾಗಿ, ಇನಾಂಬೂದಿಹಾಳ, ಬೇವಿನಾಳ, ಮಾದಾಪುರ, ಮೂಗನೂರ, ಅಂಬ್ಲಿಕೊಪ್ಪ, ಬಸರಿಕಟ್ಟೆ, ಬಸವನಾಳ, ಬೂದಿಹಾಳ.ಎಸ್.ಕೆ, ಕಡಿವಾಲ ಕಲ್ಲಾಪುರ, ಸುರಳಿಕಲ್ಲು, ಯರನಾಯಕನಾಳ.
6	6-ಚಿತ್ತರಗಿ	ಚಿತ್ತರಗಿ, ಗಂಗೂರ, ಹಡಗಲಿ, ಕಿರಸೂರ, ಮೇದಿನಾಪುರ, ಹೂವನೂರ.
7	7-ಅಮರಾವತಿ	ಅಮರಾವತಿ, ರಾಮವಾಡಗಿ, ಬಿಂಜವಾಡಗಿ, ಬೇಕಮಲದಿನ್ನಿ, ಹಗೇದಾಳ, ರೇವಡಿಹಾಳ, ಚಿಂತಕಮಲದಿನ್ನಿ, ಕಡಿವಾಲ ಇನಾಂ, ಜಾಲಕಮಲದಿನ್ನಿ, ಘಟ್ಟಿಗನೂರ, ಮನ್ನಡನಾಳ.
8	8-ಐಹೊಳೆ	ಐಹೊಳೆ, ನಿಂಬಲಗುಂದಿ, ಕಳ್ಳಿಗುಡ್ಡ, ಹೂವಿನಹಳ್ಳಿ, ಮುಳ್ಳೂರ, ರಾಮಧಾಳ.
9	9-ಸೂಳೇಭಾವಿ	ಸೂಳೇಭಾವಿ.
10	10-ಹುಲಗಿನಾಳ	ರಕ್ಕಸಗಿ, ಬೇವಿನಮಟ್ಟಿ, ಚಿಕ್ಕಯರನಕೇರಿ, ಹಿರೇಯರನಕೇರಿ, ಹೊನ್ನರಹಳ್ಳಿ, ಹುಲಗಿನಾಳ, ಕಲ್ಲುಗೋನಾಳ.
11	11-ನಾಗೂರ	ನಾಗೂರ, ಯಡಹಳ್ಳಿ, ಹಿರೇಬಾದವಾಡಗಿ, ಬನ್ನಿಹಟ್ಟಿ, ಚಿಕ್ಕಬಾದವಾಡಗಿ, ಚಿತ್ತವಾಡಗಿ, ವೀರಾಪುರ, ತಿಮ್ಮಾಪುರ.
9- ಇಳಕಲ್ಲು ತಾಲ್ಲೂಕು		
1	1-ಕರಡಿ	ಕರಡಿ, ಅಮರವಾಡಗಿ.ಪು.ಕೇ., ಚಿನ್ನಾಪುರ.ಎಸ್.ಕೆ, ಇಸ್ಲಾಂಪುರ.ಪು.ಕೇ., ಪೋಚಾಪುರ, ಬೂದಿಹಾಳ.ಎಸ್.ಕೆ, ಹೇಮವಾಡಗಿ, ಪಾಲಧಿ, ಬೆನಕನಡೋಣಿ, ಕೊಣ್ಣೂರ.
2	2-ನಂದವಾಡಗಿ	ನಂದವಾಡಗಿ, ಕೋಡಿಹಾಳ, ಕಂಬಳಿಹಾಳ, ಚಾಮಲಾಪುರ, ಹರಿಣಾಪುರ.
3	3-ಹಿರೇಸಿಂಗನಗುತ್ತಿ	ಹಿರೇಸಿಂಗನಗುತ್ತಿ, ಚಿಕ್ಕ ಆದಾಪುರ, ಹಿರೇಆದಾಪುರ, ಕೃಷ್ಣಾಪುರ, ಚಿಕ್ಕಸಿಂಗನಗುತ್ತಿ.
4	4-ತುಂಬ	ತುಂಬ, ಚಟ್ಟಿಹಾಳ, ಜಂಬಲದಿನ್ನಿ, ಚಿನ್ನಾಪುರ.ಎಸ್.ಟಿ, ಕೇಸರಭಾವಿ, ಹಿರೇಹುನಕುಂಟೆ, ಮಲಗಿಹಾಳ, ಗಡಿಸುಂಕಾಪುರ, ತುರಮರಿ, ನಿಡಸನೂರ, ತಾರಿವಾಳ.
5	5-ಗೊರಬಾಳ	ಗೊರಬಾಳ, ಹರೂರ, ಇಂಗಲಗಿ, ತೊಂಡಿಹಾಳ, ಗೋಪಾಸಾನಿ.
6	6-ಹಿರೇಓತಗೇರಿ	ಹಿರೇಓತಗೇರಿ, ವಜ್ಜಲ, ಚಿಕ್ಕ ಓತಗೇರಿ, ಗೋನಾಳ.ಎಸ್.ಟಿ., ಹಿರೇಕೊಡಗಲಿ, ಗುಡೂರ.ಎಸ್.ಬಿ., ಗುಗ್ಗಲಮರಿ, ಹನಮನಾಳ ಎಸ್.ಟಿ.
7	7-ಕಂದಗಲ್ಲು	ಕಂದಗಲ್ಲು, ಗೋನಾಳ ಎಸ್.ಕೆ, ಮರಟಗೇರಿ, ಸೋಮಲಾಪುರ.
8	8-ಬಲಕುಂದಿ	ಬಲಕುಂದಿ, ಈಶ್ವರ ನಗರ, ವಡ್ಡರ ಹೊಸುರ, ಚಿಕ್ಕಕೊಡಗಲಿ, ಸೇವಾಲಾಲ ನಗರ, ಸಂಕ್ಲಾಪುರ, ಗೋನಾಳ ಎಸ್.ಬಿ, ಹಿರೇಉಪನಾಳ.
9	9-ಕೆಲೂರ	ಕೇಲೂರ, ಕುಣಿಬೆಂಚಿ, ಚಿಕನಾಳ, ಕ್ಯಾದಿಗೇರಿ, ಚಿಲಾಪುರ, ಬೆನಕನವಾರಿ, ಸಿದ್ಧನಕೊಳ್ಳ, ಭಿಮನಗಡ, ಉಪನಾಳ ಎಸ್.ಸಿ.
10	10-ಗುಡೂರ ಎಸ್.ಸಿ.	ಗುಡೂರ ಎಸ್.ಸಿ.
11	11-ಮುರಡಿ	ಮುರಡಿ, ಗಾಣದಾಳ, ವಡಗೇರಿ, ದಮ್ಮೂರ, ಗೊರಜನಾಳ, ಇಲಾಳ, ತಳ್ಳಿಕೇರಿ.

(ಕೆ. ಆರ್. ರುದ್ರಪ್ಪ)

ನಿರ್ದೇಶಕರು (ಪಂ. ರಾಜ್) ಮತ್ತು  
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ  
ಹಾಗೂ ಸದಸ್ಯ ಕಾರ್ಯದರ್ಶಿ  
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.





**ಕರ್ನಾಟಕ ಸರ್ಕಾರ**  
**ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ**

ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-56001

ಸಂಖ್ಯೆ: ಕಪಂರಾಸೀನಿಆ/28/ಸೀನಿಆ/2022

ದಿನಾಂಕ:02-01-2023

**ಪ್ರಕಟಣೆ**

**ಉತ್ತರ ಕನ್ನಡ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 121,122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು **ಉತ್ತರ ಕನ್ನಡ ಜಿಲ್ಲೆಯ** ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.

**ಉತ್ತರ ಕನ್ನಡ ಜಿಲ್ಲೆಯ** ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು **121 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ** ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.

**ಉತ್ತರ ಕನ್ನಡ ಜಿಲ್ಲೆಯ** ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ **15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ** ಸಲ್ಲಿಸಲು ತಿಳಿಸಿದೆ. ಆಕ್ಷೇಪಣೆಗಳನ್ನು ಆನ್ಲೈನ್ ಮೂಲಕ ಹಾಗೂ ಮುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

**(ಅ) ಆನ್ ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "<https://rdpr.karnataka.gov.in/rdc/public/>" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಮುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ..

3ನೇ ಗೇಟ್, 2ನೇ ಮಹಡಿ, ಕೊಠಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001

**ಕೋಷ್ಟಕ 'ಅ'**

**ಉತ್ತರ ಕನ್ನಡ ಜಿಲ್ಲೆ**

ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ದಾಂಡೇಲಿ	7
2	ಜೊಯಿಡಾ	9
3	ಯಲ್ಲಾಪುರ	9
4	ಮುಂಡಗೋಡ	9

5	ಹಳಿಯಾಳ	9
6	ಸಿದ್ಧಾಪುರ	9
7	ಅಂಕೋಲ	9
8	ಕಾರವಾರ	9
9	ಭಟ್ಕಳ	12
10	ಶಿರಸಿ	13
11	ಕುಮಟಾ	13
12	ಹೊನ್ನಾವರ	13
<b>ಒಟ್ಟು</b>		<b>121</b>

## ಕೋಷ್ಟಕ 'ಆ'

## ಉತ್ತರ ಕನ್ನಡ ಜಿಲ್ಲೆ

ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1-ಜೋಯಿಡಾ ತಾಲ್ಲೂಕು ಪಂಚಾಯತ್</b>		
1	1-ಅಖೇತಿ	ಅಖೇತಿ, ಅನಮೋಡ, ಕರಂಬಳ, ದೇವುಳ್ಳಿ(ತಿನೈ), ಪಾಯಸವಾಡಿ, ಪಾಲಡಾ, ರಂಗಾರೂಕ, ವಟಲಾ, ವಿರಂಜೋಳ, ವರ್ಲೇವಾಡಿ, ಅಟ್ಟೆ.
2	2-ಕಲಂಬುಲಿ	ಕಲಂಬುಲಿ, ಕುಣಗಿಣಿ, ಬಜಾರಕುಣಂಗ, ಅವೇಡಾ(ಪೊಪ್ಪಳವಾಡಿ), ಅಸುಳ್ಳಿ, ಇವೋಲಿ, ಕುವೇಶಿ, ಡಿಗ್ಗಿ, ಪಿಸೋಸೆ, ಬಾಂದೋಡಾ, ವಿರಲ.
3	3-ರಾಮನಗರ	ರಾಮನಗರ.
4	4-ಅಸು	ಅಸು, ಇಳಿಯದಾಬೆ, ಕಸರ್ಲೆ ಕಾಮರಾ, ಕೋನಶೇತ, ಚಾಂದೇವಾಡಿ, ಚಾಪಾಳಿ, ದುರ್ಗ, ಬೋರಿ, ಬೋರೆಗಾಳಿ, ವರಾಂಡಾ, ವಾಡಾ, ಶಿಂದೋಳ್ಳಿ, ಫವಣೆ.
5	5-ಜಗಲಬೇಟ	ಶಿಂಗರಗಾಂವ, ಆಮಶೇತ, ಕಾಸರವಾಡಿ, ಕುಡಲಗಾಂವ, ಕುರಂದಿ, ಡೋನಶೇತ, ಪುಶೇಲಿ, ಮಿರಾಸ ಕುಂಬೇಲಿ, ಮಾಲಂಬಾ, ವೈಜಗಾಂವ, ವೇಳಿಪ ಕುಂಬೇಲಿ, ಉಸೋಡಾ, ಜಗಲಬೇಟ, ಕುಂಬ್ರಾಳ, ತಿಂಬೋಲಿ, ದುರ್ಗಿ, ಬಾಮನವಾಡಿ, ವೈಣಿ, ಅವೇಡಾ(ಗಣೇಶಗುಡಿ), ಅಂಬೇಲಿ(ಇಳವಾ), ಬಾಡಗುಂದ.
6	6-ಪ್ರಧಾನಿ	ಪ್ರಧಾನಿ, ಬಿರಂಪಾಲಿ, ಗವೇಗಾಳಿ, ವಿನೋಲಿ, ಫಣಸೋಲಿ, ಆಮಗಾಂವ, ಶಿರೋಲಿ, ಕಲಂಬಂಡ, ಸನ್ನಗ, ಕವಳೆ, ಕರಂಜೋಯಿಡಾ, ನಾಗೋಡಾ, ಪಾಂಜೇಲಿ, ಸಾಮಜೋಯಿಡಾ, ಅಮರ್ಡೆ, ಚಾಪಖಂಡ, ಖೋಡ್ಲಿ, ಬಾಪೇಲಿ, ಚಾಪೋಲಿ(ಅ), ಸಾಂಗವೆ, ಮಾವಳಂಗಿ, ಕೊಂಡಪಾ, ಕೊನಡಾ(ಹ).
7	7-ಕಾತೇಲಿ	ಕಾತೇಲಿ(ಕುಂಬಾರವಾಡಾ), ಡೇರಿಯೆ, ತೇರಾಳಿ, ಗೋಡಶೇತ, ಕಾಟೇಲ, ಕುಂಡಲ, ಝಲಾವಳಿ, ಕಾಳಸಾಯಿ, ಆಣಶಿ, ನಿಗುಂಡಿ, ನುಜ್ಜಿ, ಬಾಡಪೋಲಿ.
8	8-ಜೋಯಿಡಾ	ಜೋಯಿಡಾ, ಹುಡಸಾ, ನಗರಿ, ಗಾಂಗೋಡಾ, ತಿನ್ನೇಖಂಡ, ಕುಂಬೇಲಿ, ಚಾಪೋಲಿ(ಕಾ), ದೇವಳ್ಳಿ(ಜೋ).

ಉತ್ತರ ಕನ್ನಡ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
9	9-ನಂದಿಗದ್ದೆ	ನಂದಿಗದ್ದೆ, ಅವುರ್ಲಿ, ಕರಿಯಾದಿ, ಗುಂದ, ಚಿಂಚಖಂಡ, ಬೆಡ್ಕದ್ದೆ, ಯರಮುಖ, ಶೇವಾಳಿ, ಉಳವಿ, ಅಂಬೋಳಿ, ಚಾಪೇರ, ತುಳಸಗೇರಿ, ನೇತುರ್ಗಿ, ಬಿಡೋಲಿ, ಬಿರಖೋಲ, ವಡಕಲ್, ಶಿವಪುರ, ಕೊಡಧಳ್ಳಿ, ಹೆಬ್ಬಾಳ.
<b>2-ದಾಂಡೇಲಿ ತಾಲ್ಲೂಕು ಪಂಚಾಯತ್</b>		
1	1-ವಿಟ್ನಾಳ	ವಿಟ್ನಾಳ, ಗೋಬ್ರಾಳ, ಹರೇಗಾಳಿ, ಕೇಸರೋಡಗಾ, ಶಿಂಗಟಗೇರಿ, ಅಜಗಣಿ, ಬೇಡರಶಿರಗುರ.
2	2-ಕೇರವಾಡ	ಆಲೂರ, ತಾಟಗೇರಾ, ಡೋಮಗೇರಾ, ಕೇರವಾಡ(ದಾಂ), ಮೈನಾಳ, ಕಾಳಗಿನಟ್ಟಿ(ಬೆ), ಕರಿಯಂಪಾಲಿ.
3	3-ಅಂಬೇವಾಡಿ	ಅಂಬೇವಾಡಿ.
4	4-ಬಡಾಕಾನಶಿರಡಾ	ಬಡಾಕಾನಶಿರಡಾ, ಹಾನೋಡಾ, ಕಲಭಾವಿ, ಹೊಸಕುಂಬಾರಕೊಪ್ಪ.
5	5-ಬೊಮ್ಮನಳ್ಳಿ	ಕುಳಗಿ, ಬೊಮ್ಮನಳ್ಳಿ, ಗುತ್ತಿ, ಕೇಗದಾಳ, ಡೋಣಶಿರಗೂರ, ಬಡಾಶಿರಗೂರ, ಮಾಲವಾಡ(ಬೆ).
6	6-ಜಮಗಾ	ಜಮಗಾ.
7	7-ಅಮಗಾ	ಅಂಬಿಕಾನಗರ, ಅಮಗಾ
<b>3-ಹಳಿಯಾಳ ತಾಲ್ಲೂಕು ಪಂಚಾಯತ್</b>		
1	1-ಮಂಗಳವಾಡ	ಮಂಗಳವಾಡ, ಪಾಳಾ, ಕಳಸಾಪುರ, ಮಾಲವಾಡ, ಅಂಬೂಡಗಾ, ಯಡೋಗಾ, ಬಬ್ಲಿಕೊಪ್ಪ, ಬಲೋಗಾ, ಚನ್ನಾಪುರ, ಜಾವಳ್ಳಿ, ಸಾತಮನಿ, ಹರವಳ್ಳಿ(ಬೇ), ಮೊದಲಗೇರಾ, ಬಿದ್ರೊಳ್ಳಿ, ಹಂದಲಿ, ರಾಮಾಪುರ.
2	2-ಮದನಳ್ಳಿ	ಮದನಳ್ಳಿ, ದುಸಗಿ, ಮುತ್ತಲಮುರಿ, ಅಂತ್ರೋಳ್ಳಿ, ಹೊಮನಳ್ಳಿ, ಅರ್ಲವಾಡ, ಮುಂಡಕಿ, ಸಾತನಳ್ಳಿ, ಹುಣಸವಾಡ.
3	3-ತೇರಗಾಂವ	ತೇರಗಾಂವ, ಹವಗಿ, ತಿಮ್ಮಾಪುರ, ಕೇರವಾಡ(ಹ), ಮಾಗವಾಡ.
4	4-ಬುಜೂರಕಂಚನಳ್ಳಿ	ಬುಜೂರಕಂಚನಳ್ಳಿ, ಬಾಣಸಗೇರಿ, ತತ್ವಣಿ, ಫಡಿಯಾಳ, ಅಮ್ಮನಕೊಪ್ಪ, ಜೋಗನಕೊಪ್ಪ.
5	5-ಗುಂಡೋಳ್ಳಿ	ಗುಂಡೋಳ್ಳಿ, ಪುರ, ಅರಶಿಣಗೇರಿ, ಅಜಮನಾಳ, ಕಾಳಗಿನಕೊಪ್ಪ, ತಿಪ್ಪನಗೇರಿ, ಕುಂಬಾರಕೊಪ್ಪ, ಕೆಸರೋಳ್ಳಿ, ಹಲಸಿ, ಕುರಿಗದ್ದಾ, ಸಿದ್ಧಾಪುರ, ಅಗಸಲಕಟ್ಟಾ, ಕ್ಯಾತನಗೇರಾ, ಅಜಗಾಂವ, ಗರಡೋಳ್ಳಿ, ಗಾಡಗೇರಾ, ನೀರಲಗಾ.
6	6-ತಟ್ಟಿಗೇರಿ	ಸಾಂಬ್ರಾಣಿ, ಬುಕ್ಕನಕೊಪ್ಪ, ನೀಲವಾಣಿ, ಕರ್ಲಕಟ್ಟಾ, ತಟ್ಟಿಗೇರಿ, ಹೊಸೂರ, ಅಡಿಕಹೊಸೂರ, ಜತಗಾಹೊಸೂರ, ಮಾವಿನಕೊಪ್ಪ(ಬೆ), ಬೋಗೂರ(ಬೆ), ಭಾಗವತಿ, ಭೀಮನಳ್ಳಿ, ಮಾಚಾಪುರ(ಬೆ), ರಕ್ಕರಬಸಾಪುರ(ಬೇ), ಮಲವಡಿ(ಬೆ), ಅಡ್ಡಿಗೇರಾ(ಬೆ), ವಿಚೋಳ್ಳಿ, ಬಾಳಶೆಟ್ಟಿಕೊಪ್ಪ, ನಾರನಳ್ಳಿ, ಛೋಟಾಕಾಶಿರಡಾ, ರಾಯಪಟ್ಟಣ, ಚಿಮನಳ್ಳಿ(ಬೆ).
7	7-ನಾಗಶೆಟ್ಟಿಕೊಪ್ಪ	ಚಿಬ್ಬಲಗೇರಿ, ಮಲವಡಿ, ತೇಗನಳ್ಳಿ, ಅಲೋಳ್ಳಿ, ಖಾಮಡೋಳ್ಳಿ, ಗುತ್ತಿಬೈಲ, ನಾಗಶೆಟ್ಟಿಕೊಪ್ಪ, ಗೋಲೆಹಳ್ಳಿ, ಮುಂಡವಾಡ.
8	8-ಮುರ್ಕವಾಡ	ಮುರ್ಕವಾಡ, ಮುರ್ಕಕಂಚನಳ್ಳಿ, ಮುಗದಕೊಪ್ಪ, ಶಿವಪುರ, ಡೋಂಗಿಕೊಪ್ಪ, ಬೆಳವಟಗಿ, ಗುಳೇದಕೊಪ್ಪ.
9	9-ಕಾವಲವಾಡ	ಕಾವಲವಾಡ, ಹಂಪಿಹೊಳೆ, ಜನಗಾ, ಜತಗಾ, ದೊಡ್ಡಕೊಪ್ಪ, ನಂದಿಗದ್ದಾ, ಚಿನಗಿಣಕೊಪ್ಪ (ಬೆ), ಬಸವಳ್ಳಿ.
<b>4-ಕಾರವಾರ ತಾಲ್ಲೂಕು ಪಂಚಾಯತ್</b>		
1	1-ಮಾಜಾಳಿ	ಮಾಜಾಳಿ.
2	2-ಮುಡಗೇರಿ	ಮುಡಗೇರಿ, ಹೊಸಾಳಿ, ಅಂಗಡಿ, ಮಧೇವಾಡಾ(ಅಸ್ತೋಟಿ), ಕೊಳಗಿ, ಆರವ, ಸಾವಂತವಾಡ.

ಉತ್ತರ ಕನ್ನಡ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
3	3-ಘಾಡಸಾಯಿ	ಘಾಡಸಾಯಿ, ಹಳಗೇಜೂಗ, ಬೋಳಶಿಟ್ಟಾ, ಉಳಗಾ, ಹಣಕೋಣ, ಗೋಪಶಿಟ್ಟಾ, ಹೋಟಗಾಳಿ, ಹಣಕೋಣಜೂಗ, ಮೈಂಗಿಣಿ.
4	4-ಗೋಟಗಾಳಿ (ಬಾಳ್ವೆ)	ಗೋಟಗಾಳಿ, ಲಾಂಡೆ, ಗೋಯರ, ಬೈರೆ, ಕಮರಗಾಂವ, ಕದ್ರಾ, ಬಾಳಮನೆ.
5	5-ಮಲ್ಲಾಪುರ	ಮಲ್ಲಾಪುರ, ದೇವಕಾರ, ಕೈಗಾ, ಕುಚೇಗಾರ, ವಿರ್ಜೇ, ಹರಟುಗಾ.
6	6-ದೇವಳಮಕ್ಕಿ	ದೇವಳಮಕ್ಕಿ, ಬರಗಲ್, ಶಿರ್ವೇ, ಬೇಳೂರು, ನಿವಳಿ, ನೈತಿಸಾವರ, ನಗಕೋವೆ, ಕೆರವಡಿ, ಕಾತರ, ಕಡಿಯ, ಮೈಲವಾಡಾ, ಸಿದ್ದರ, ಕಿನ್ನರ.
7	7-ಚಿತ್ತಾಕುಲಾ	ಚಿತ್ತಾಕುಲಾ, ಕಣಸಗಿರಿ.
8	8-ಕಡವಾಡ	ಕಡವಾಡ, ಶಿರವಾಡ, ಮಖೇರಿ.
9	9-ಚಂಡಿಯಾ	ಚಂಡಿಯಾ, ಅರಗಾ, ಅಮದಳ್ಳಿ, ತೋಡುರು.
5-ಯಲ್ಲಾಪುರ ತಾಲೂಕು ಪಂಚಾಯತ್		
1	1-ಕಣ್ಣಿಗೇರಿ	ಲಾಲಗುಳಿ, ಹುಕ್ಕಳ್ಳಿ, ಗೋಟಗುಳಿ, ಕಣ್ಣಿಗೇರಿ, ಬೆಳಗೇರಿ, ಕೋಳಿಕೇರಿ, ಕನ್ನಡಗಲ್, ಆನಗೋಡ, ತಟಗಾರ, ಹುಟಕಮನೆ, ಶಿಸ್ತಮಡಿ, ಶಿಗೇಪಾಲ, ಬಿಸಗೋಡ, ನಾಗರಖಾನ, ಸಾವಗದ್ದೆ, ಬರಗದ್ದೆ, ಭಾಗಶಃ ಬಾಳಗಿಮನೆ.
2	2-ಕಿರವತ್ತಿ	ಕಿರವತ್ತಿ, ಕಂಚನಳ್ಳಿ.
3	3-ಮದನೂರ (ಹುಣಶೆಟ್ಟಿಕೊಪ್ಪ)	ಮದನೂರ, ಕಳಸೂರ, ಹಗ್ಗಾಪುರ, ಬಂಕಸಾಳಿ, ಹೊಸಳ್ಳಿ.
4	4-ನಂದೋಳ್ಳಿ	ನಂದೋಳ್ಳಿ, ಬೆಳಖಂಡ, ಸೂಳಗಾರ, ಬಲೇಕಣಿ, ಹುಲಗಾನ, ಅಣಲಗಾರ, ಹಸ್ತಕಾರಗದ್ದೆ, ಕವಡಿಕೇರಿ, ಮಾಗೋಡ, ದೇವರಗದ್ದೆ, ಹೊಳಮಡು, ಹಗ್ಗುಂಬಳಿ, ಭಾಗಶಃ ಹಿತ್ತಕಾರಗದ್ದೆ, ಚಂದಗುಳಿ, ಮಳಲಗಾಂವ, ಹುತ್ಕಂಡ, ಸಹಸ್ರಳ್ಳಿ, ಕೊಂಡಮನೆ.
5	5-ಇಡಗುಂದಿ	ಇಡಗುಂದಿ, ಜೋಗದಮನೆ, ಗೋಪದಮನೆ, ಕೋಮಡಿ, ಘರವಾಸ, ಹಂಸನಗದ್ದೆ, ಲಿಂಗದಬೈಲ್, ದೋಣಗಾರ, ಅರಬೈಲ್, ಕಳಾಸ, ಡಬಗುಳಿ, ಚಿಕ್ಕಮನೆ, ಕೊಡಗದ್ದೆ, ಗುಳ್ಳಾಪುರ.
6	6-ಮಾವಿನಮನೆ (ಮಲವಳ್ಳಿ)	ದೇಹಳ್ಳಿ, ಹಿರಿಯಾಳ, ಕಟ್ಟಿಗೆ, ಬಳಗಾರ, ಗೇರಾಳ, ವಜ್ರಳ್ಳಿ, ಹೊನ್ನಗದ್ದೆ, ಅಂಬಗಾಂವ, ಜೋಗಪಾಲ, ಬೀಗಾರ, ತಾರಗಾರ, ಭಾಗಿನಕಟ್ಟಾ, ಕಳಚೆ, ಕೊಡಸಳ್ಳಿ(ಬೆ), ಬರಬಳ್ಳಿ(ಬೆ), ತೇಲಂಗಾರ, ಚಿಮ್ಮಳ್ಳಿ, ಮಾವಿನಮನೆ, ಕಾನೂರು, ಬೇಣದಗುಳಿ, ಬಾರೆ, ಮರಹಳ್ಳಿ.
7	7-ಕಂಪ್ಲಿ (ಮಂಚಿಕೇರಿ)	ಚಿಕ್ಕೊತ್ತಿ, ಕಂಪ್ಲಿ-ಮಂಚಿಕೇರಿ, ಸೋಮನಳ್ಳಿ, ಕೆರಹೊಸಳ್ಳಿ, ಹಾಸಣಗಿ, ಮಾಳಕೊಪ್ಪ, ಆಲವಾಡ, ಬಿಳಕಿ, ಶಿರನಾಲ, ಮೂಡಣಗಿ, ಪುರತಬೊಮ್ಮನಳ್ಳಿ, ಬೊಮ್ಮನಳ್ಳಿ, ಬೆಂಡಿಗೇರಿ, ಹೊಟಗೇರಿ, ಗಡಿಜೋಗದಮನೆ, ಕೂಸಗುಳಿ, ಕುಂದೂರು, ಯಡಳ್ಳಿ, ಬೈಚಗೋಡ, ಹಳಗೋಡ, ಹಿತ್ತಸರ, ದೇವರಕಲ್ಲಳ್ಳಿ.
8	8-ಕುಂದರಗಿ	ಕುಂದರಗಿ, ಹಸಲಮನೆ, ಬೆಳ್ಳಂಬಿ, ಬೀಜನಕೊಪ್ಪ, ಸಂಪೆಕೊಪ್ಪ, ಭರಣಿ, ಉಚಗೇರಿ, ಜಕ್ಕೊಳ್ಳಿ, ಭರತನಹಳ್ಳಿ, ಹೆಮ್ಮಾಡಿ, ವನಕಮನೆ, ಕನ್ನೂರ ಹೆಗ್ಗರಣಿ.
9	9-ಶಿಗೇಮನೆ ಉಮ್ಮಚಗಿ	ಶಿಗೇಮನೆ ಉಮ್ಮಚಗಿ, ಸಂಕದಗುಂಡಿ, ಕೋಟೆಮನೆ, ಕನೇನಹಳ್ಳಿ, ತಾರೆಹಳ್ಳಿ, ತೋಟದಕಲ್ಲಳ್ಳಿ, ಹುಲ್ಲರಮನೆ, ಸವಣೆ, ಜಡ್ಡಿಗದ್ದೆ, ಹುಣಸೆಮನೆ, ಹಲಸಿನಕೊಪ್ಪ, ಚವತ್ತಿ, ಕಾನಗೋಡ ಬಾಳಹದ್ದೆ, ಹಿತ್ತಳ್ಳಿ, ಹಿರೇಸರ, ಬಿದ್ರಳ್ಳಿ, ಇಳೇಹಳ್ಳಿ, ತೋಳಗೋಡ, ಹರಿಗದ್ದೆ.
6-ಮುಂಡಗೋಡ ತಾಲೂಕು ಪಂಚಾಯತ್		
1	1-ಹುನಗುಂದ	ಹುನಗುಂದ, ಅಗಡಿ, ನಂದಿಕಟ್ಟಾ, ಯರೇಬೈಲ್, ಹುಲಿಹೊಂಡಾ.
2	2-ಬಾಚಣಕಿ	ಬಾಚಣಕಿ, ವಡಗಟ್ಟಾ, ನ್ಯಾಸಗಿರಿ, ಕುಂದಗಿರಿ.
3	3-ಇಂದೂರ	ಇಂದೂರ, ಕೊಪ್ಪ(ಇಂ), ಪುರ.
4	4-ಗುಂಜಾವತಿ	ಮೈನಳ್ಳಿ, ಗುಂಜಾವತಿ, ಕುಸೂರ, ಬಾಳೇಹಳ್ಳಿ, ತಟ್ಟಿಹಳ್ಳಿ(ಮುಂ), ಉಗ್ಗಿನಕೇರಿ.
5	5-ಚವಡಳ್ಳಿ	ಚವಡಳ್ಳಿ, ತಮ್ಮಾನಕೊಪ್ಪ, ಕ್ಯಾಸನಕೇರಿ, ಬ್ಯಾನಳ್ಳಿ, ಮಲವಳ್ಳಿ, ಲಕ್ಕೋಳ್ಳಿ, ಕರಗೋಳ್ಳಿ, ತೇಗಿನಕೊಪ್ಪ, ಅಟ್ಟಣಗಿ, ಅಮಟಗಾರ, ಚಳಗೇರಿ, ಗಾಣದಲ್ಲಿ, ಚಿಟಗೇರಿ, ಚಿಪಗೇರಿ, ನಾಗನೂರ,

ಉತ್ತರ ಕನ್ನಡ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
		ದೊಡ್ಡಹಾರವಳ್ಳಿ, ತಟ್ಟಿಹಳ್ಳಿ, ಕಲ್ಲಳ್ಳಿ, ಚಿಕ್ಕಹಾರವಳ್ಳಿ(ಬೆ), ಕಲಕೇರಿ, ಅಂದಲಗಿ, ಬಸವನಕೊಪ್ಪ, ರಾಯನಳ್ಳಿ(ಬೆ).
6	6-ಚಿಗಳ್ಳಿ	ಚಿಗಳ್ಳಿ, ಹಿರೇಹಳ್ಳಿ, ಕಾವಲಕೊಪ್ಪ, ಸಾಲಗಾಂವ, ಅಜ್ಜಳ್ಳಿ, ಬಪ್ಪಲಗುಂಡಿ, ಬಪ್ಪಲಕಟ್ಟಿ(ಬೆ), ಸನವಳ್ಳಿ.
7	7-ಪಾಳಾ	ಪಾಳಾ, ಇಂಗಲಕಿ, ಹುಡೇಲಕೊಪ್ಪ, ಕಲಕೊಪ್ಪ, ಓರಲಗಿ(ಓಣಿಕೇರಿ), ಬೋರನಗುಡ್ಡ(ಬೆ), ಕಾತೂರ, ಮುಡಸಾಲಿ, ಆಲಳ್ಳಿ, ಶಿಂಗನಳ್ಳಿ, ಮರಗಡಿ, ಹುಲಿಹೊಂಡ(ಕಾ), ಮಾವಕೊಪ್ಪ(ಬೆ).
8	8-ಕೋಡಂಬಿ	ಕೋಡಂಬಿ, ರಾಮಾಪುರ, ವೀರಾಪುರ(ಜೊ), ಭದ್ರಾಪುರ, ಬೊಮ್ಮಶಿರಕೊಪ್ಪ(ಬೆ), ಕಂಚಿಕೊಪ್ಪ, ಅಟಬೈಲ್, ಕೂರ್ಲಿ, ತೊಗ್ರಳ್ಳಿ, ಬೆಡಸಗಾಂವ, ಹೊಸೋಟಿ, ಉಮ್ಮಚಗಿ, ಶ್ಯಾನವಳ್ಳಿ, ಹಾಲಹರವಿ, ಬೆಕ್ಕೋಡ, ಬಾಳೇಕೊಪ್ಪ.
9	9-ಮಳಗಿ	ಮಳಗಿ, ಸಿದ್ಧಾಪುರ, ನಾಗಿನಕೇರಿ, ಜನಗೇರಿ, ಹೊಸಕೊಪ್ಪ, ವೀರಾಪುರ(ಧ), ಕೊಳಗಿ, ಹರಗನಹಳ್ಳಿ, ಕ್ಯಾದಗಿಕೊಪ್ಪ, ಬೋರನಗುಡ್ಡ, ಯಮಗಳ್ಳಿ(ಬೆ), ಕೊಪ್ಪ(ಗೊ), ಗೊಟಗೊಡಿ.
7-ಅಂಕೋಲ ತಾಲೂಕು ಪಂಚಾಯತ್		
1	1-ಅಗಸೂರು	ಅಗಸೂರು, ಆಡೂರು, ನವಗದ್ದೆ, ಹೆಗ್ಗೂರಮಕ್ಕಿಗದ್ದೆ, ಕಂಚಿನಮೂಲೆ, ಮಾರುಗದ್ದೆ, ಸುಂಕಸಾಳ, ಕೊಡ್ಲಗದ್ದೆ, ಕಟ್ಟಿನಹಕ್ಕಲ, ಹೆಬ್ಬುಳ, ಕವಲಳ್ಳಿ.
2	2-ಅವಸಾರ್	ಅವಸಾರ್, ಹಟ್ಟಿಕೇರಿ, ಹೆಗ್ಗಣಿಕೋಟೆಬಾವಿ, ಮಲ್ಲಾಣಿ, ನೆಲ್ಲೂರು ಕಂಚಿನಬೈಲ್, ಬೆರಡೆ, ಶೇವೆಗುಳಿ, ಸಕಲಬೇಣ, ಲಕ್ಕಗುಳಿ, ಕಂದಿಗಿ, ವರಲಬೇಣ, ಶಿಕ್ಷಿತುರ್ಲಿ, ಗುಳೆ.
3	3-ಬೆಳಂಬಾರ	ಬೆಳಂಬಾರ, ವಾಡಿಬೊಗ್ಗಿ, ಮಂಜಗುಣಿ, ಹೊನ್ನೆಬೈಲ್, ಬಿಳಿಹೊಂಯ್ಯ, ಶಿಂಗನಮಕ್ಕಿ.
4	4-ಬೇಲಕೇರಿ	ಬೇಲಕೇರಿ, ಹಾರವಾಡ.
5	5-ಬೆಳಸೆ	ಬೆಳಸೆ, ಶಿರೂರು, ತಳಗದ್ದೆ, ವಾಸರಕುದ್ರಗಿ, ಶಿರಗುಂಜಿ, ಕೊಡ್ಲಣಿ.
6	6-ಭಾವಿಕೇರಿ	ಭಾವಿಕೇರಿ, ಅಲಗೇರಿ, ಬೊಗ್ಗಿಬೈಲ್, ಶಿರಕುಳಿ, ಬಾಳಗುಳಿ, ವಂದಿಗಿ, ಬೋಳೆ, ಹೊಸಗದ್ದೆ.
7	7-ಹಿಲ್ಲೂರು	ಡೋಂಗಿ, ಹಳವಳ್ಳಿ, ಕಲ್ಲೇಶ್ವರ, ಹೆಗ್ಗೂರ, ಕಮ್ಮಾಣಿ, ಶೇವಕಾರ, ಅಚವೆ, ಕುಂಟಕಣಿ, ಮಾಣಿಗದ್ದೆ, ಹಿಲ್ಲೂರು, ಗುಂಡಬಾಳ.
8	8-ಸಗಡಗೇರಿ	ಸಗಡಗೇರಿ, ಬಳಲೆ, ಉಳುವರೆ, ಕಾಮಗೆ, ದೇವಿಗದ್ದೆ, ಅಗ್ರಗೋಣ, ಅಡಿಗೋಣ, ಜೂಗ, ಹೆಗ್ಗಿ, ಮೊಗಟಾ, ಮೊರಳ್ಳಿ, ಆಂದ್ಲೆ, ಕಾರೇಬೈಲ್, ಕಂಕಣಿ ಶಿವಪುರ, ಬ್ರಹ್ಮೂರು, ಕಬಗಾಲ, ತಗ್ಗೇರಿ.
9	9-ಶೇಟಗೇರಿ	ಬೊಬ್ಬವಾಡ, ತಂಕಣಕೇರಿ, ನದಿಭಾಗ, ಶೇಟಗೇರಿ, ಕಣಗಿಲ್, ಹಿಚ್ಚಡ, ಹಡವೆ, ಬಾಸಗೋಡ, ಸೂರ್ವೆ, ಪೂಜಗೇರಿ, ಕೊಗ್ಗಿ.
8-ಶಿರಸಿ ತಾಲೂಕು ಪಂಚಾಯತ್		
1	1-ಹುಲೇಕಲ್	ಹಾರೇಹುಲೇಕಲ್, ಬಕ್ಕಳ, ಹಂಚರಟಾ, ನಕ್ಕೆ, ಕೋಡಿಗಾರ, ಕಲ್ಲಗದ್ದೆ-ಕಂಚಿಗದ್ದೆ, ಸೊಣಗಿನಮನೆ, ಕೊಡ್ಲಗದ್ದೆ, ಮಣಸಿ, ಬಾಳಕಾಯಿಮನೆ, ಧೋರಣಗಿರಿ, ಮುಸ್ಕಿ, ಕಕ್ಕಳ್ಳಿ, ಕಾನಮುಸ್ಕಿ, ಶಿರಗುಣಿ, ಗೋಣಸರ, ವಾನಳ್ಳಿ, ಗುರುವಳ್ಳಿ.
2	2-ಭೈರುಂಬೆ	ಸದಾಶಿವಳ್ಳಿ(ತಾರಗೋಡ), ದಾಸನಗದ್ದೆ, ಬೊಮ್ಮನಳ್ಳಿ, ಅಂದೊಳ್ಳಿ, ಭೈರುಂಬೆ, ಅಗಸಾಲ, ಅರಸಾಪುರ, ಬೆಳಲೆ, ಗೋಳಿಕೊಪ್ಪ, ಹುಳಗೋಳ, ಮಲೇನಳ್ಳಿ, ಸೋಂದಾ, ಮರದೇವಳ, ಔಡಾಳ, ಮೋಗದ್ದೆ.



ಉತ್ತರ ಕನ್ನಡ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
3	3-ಬಿಸಲಕೊಪ್ಪ	ಶಿವಳ್ಳಿ, ಆನಗೋಡಕೊಪ್ಪ, ಮುಡೇಬೈಲ, ವಡಗೇರಿ, ಹುಡೇಲಕೊಪ್ಪ, ಬಿಸಲಕೊಪ್ಪ, ಉಲ್ಲಾಳ, ಆದ್ವಳ್ಳಿ, ಎಕ್ಕಂಬಿ, ಮಳಲಗಾಂವ, ಬೆಣಗಿ, ಹಳ್ಳಿಕೊಪ್ಪ, ಕುಪ್ಪಳ್ಳಿ, ಮತ್ತಿಹಳ್ಳಿ, ಉಮ್ಮಡಿ, ಬೀಳೂರ, ಗೋಣಗಟ್ಟಾ, ಗೋಣೂರು, ಕಂಡ್ರಾಜಿ, ಬಂಕನಾಳ, ಮಾಳಂಜಿ, ಕೋಟಕೊಪ್ಪ.
4	4-ಬದನಗೋಡ	ದನಗನಹಳ್ಳಿ, ಬದನಗೋಡ, ಕಾಳಂಗಿ, ಬೆಳ್ಳನಕೇರಿ, ಕುಪ್ಪಗಡ್ಡೆ, ವದ್ದಲ, ಸಂತೋಳ್ಳಿ.
5	5-ಇಸಳೂರು	ಬಪ್ಪನಳ್ಳಿ, ಇಸಳೂರು, ಸಣ್ಣಕೇರಿ, ಪುರ, ಹುಲದೇವನಸರ, ಗೌಡಳ್ಳಿ, ಸೋಮನಳ್ಳಿ, ಚಿಪಗಿಪಾಟ, ಹೆಬ್ಬಳ್ಳಿ, ದೊಡ್ಡಳ್ಳಿ, ನರೇಬೈಲ, ಬ್ಯಾಗದ್ಡೆ, ನುರಕಲಕೊಪ್ಪಾ, ಹುಸರಿ, ಲಂಡಕನಳ್ಳಿ (ಪಾಟ), ಶಿರಸಿ ರೂರಲ್, ಬಚಗಾಂವ, ಅಚನಳ್ಳಿ.
6	6-ಇಟಗುಳಿ	ಬಾಳೇಗದ್ದೆ, ಕರ್ಜಗಿಮನೆ, ಇಟಗುಳಿ, ಕೊಪ್ಪ, ದೇವರಕೊಪ್ಪ, ಕಲಗಾರ, ಹಾರೇಪಾಲ, ಹುತ್ತಗಾರ, ಪುಟ್ಟನಮನೆ, ಮಣಜವಳ್ಳಿ, ಮೇಲಿನ-ಓಣಿಕೇರಿ, ಶಿಂಗನಳ್ಳಿ, ಕಳಗಿನ-ಓಣಿಕೇರಿ, ಶೀಗಹಳ್ಳಿ, ಕೋಳಿಗಾರ.
7	7-ಶಿವಳ್ಳಿ (ಹೆಗಡಕಟ್ಟಾ)	ಸಾಲ್ಕಣಿ, ಜಡ್ಡಿಗದ್ದೆ, ಕಡಬಾಳ, ಕುದ್ರಗೋಡ, ಮಣದೂರು, ಮೋದೂರ, ಮುರೇಗಾರ, ನೈಗಾರ, ನೀಲ್ಕಣಿ, ತಟ್ಟಿಸರ, ಕಂಬಿಗಾರ, ಹಕ್ಕಿಗದ್ದೆ, ಮೂಡಗಾರ, ಕೊಟಕಳ್ಳಿ, ಶಿವಳ್ಳಿ, ಶಿವಗಾಂವ, ಕಾನಳ್ಳಿ, ಓಣಿಗದ್ದೆ, ಹೆಗ್ಗಾರ, ಯಚಡಿ, ಕಳವೆ, ಸಣ್ಣಳ್ಳಿ, ಹೂತನ ಜಾನ್ಮನೆ, ಹುಣಸೇಕೊಪ್ಪ, ಹನುಮಂತಿ, ಬೆಳಗಲಮನೆ.
8	8-ದೇವನಳ್ಳಿ	ದೇವನಳ್ಳಿ, ಬೆಣಗಾಂವ, ದೇವನಮನೆ, ಕಳಗಿನಕೇರಿ, ಮುಂಡಗನಮನೆ, ಸರಗುಪ್ಪ, ಮಂಜಗುಣಿ, ಖೂರ್ಸೆ, ತಪ್ಪಾರ, ಕಲ್ಲಳ್ಳಿ, ಕಳೂಗಾರ, ಬಂಡಲ, ಬಡಗಿ, ಬುಗಡಿ, ದೇವಿಮನೆ, ಹೆಬ್ಬೆ, ಹೊಸೂರು.
9	9-ಜಾನ್ಮನೆ	ಹೊಸೋಟಿ, ನವಿಲಗಾರ, ಸಂಪಖಂಡ, ಕೂಗ್ಗೇಮನೆ, ಬಲವಳ್ಳಿ, ಜಾನ್ಮನೆ, ಹಣಗಾರ, ಕುಕ್ಕಿ, ಆಡಳ್ಳಿ, ಕೊಂಡಲಗಿ, ಹೊಸೋಟಿ, ಬೊಮ್ಮನಳ್ಳಿ, ಮತ್ತಿಗಾರ, ನೇರ್ಲವಳ್ಳಿ, ನೆಗ್ಗು, ಊರತೋಟ, ಬೊಪ್ಪನಳ್ಳಿ, ತಟಗುಣಿ, ತುಡುಗುಣಿ, ಕೊಡಗಿಬೈಲ್, ಹಲ್ಲುಸರಗಿ.
10	10-ಯಡಳ್ಳಿ	ಅಂಬಿಹೊಂಡ, ಮಶೀಗದ್ದೆ, ಕಾನಗೋಡ, ಹನ್ನೊಂದುಗುಡ್ಡೆ, ಅಜ್ಜಿಬಾಳ, ಕರೂರ, ಬಾಳಗಾರ, ಜಾಗನಳ್ಳಿ, ಬಿಸಲಕೊಪ್ಪ, ಹೆಡಿಗಮನೆ, ಸಂಕದಮನೆ, ಹೀಪನಳ್ಳಿ, ಶಿರಸಿಮಕ್ಕಿ, ಮುಂಡಗೇಸರ, ಕಲ್ಕುಣಿ, ಕರಸುಳ್ಳಿ, ಯಡಳ್ಳಿ, ಕಲಕ್ಕ (ಬೆ), ಬೆಟಕೊಪ್ಪ, ತೆರಕನಳ್ಳಿ, ಕಾಗೇರಿ, ಪಡಗೇರಿ, ಬರೂರು, ಕುಳವೆ, ಗಡಿಹಳ್ಳಿ.
11	11-ಅಂಡಗಿ	ಹಲಗದ್ದೆ, ಮರಗುಂಡಿ, ಮಾಡನಕೇರಿ, ಫಾರ್ಸಿ, ಕಿರವತ್ತಿ, ಹೆಬ್ಬತ್ತಿ, ಅಂಡಗಿ, ಕ್ಯಾದಗಿಕೊಪ್ಪ, ಮುಗಿಲಕೊಪ್ಪ, ಕಲಕರಡಿ.
12	12-ಸುಗಾವಿ	ಸುಗಾವಿ, ಕಲ್ಲುಂಡಿಕೊಪ್ಪ, ವಡ್ಡಿನಕೊಪ್ಪ, ಗಡಗೇರಿ, ಬಿದ್ರಳ್ಳಿ, ಬೆಂಗಳೆ, ಗುಡ್ಡಾಪುರ, ಗೋಳಿಕಟ್ಟಾ, ಅಜ್ಜರಣಿ, ಹಾಡಲಗಿ, ಕಂತಾಜಿ, ಮಧುರವಳ್ಳಿ, ಮುಂಡಗೇಹಳ್ಳಿ, ನವಣಗೇರಿ, ಉಂಬಳೇಕೊಪ್ಪ, ಸೋಮನಳ್ಳಿ, ಉಪ್ಪಳೇಕೊಪ್ಪ, ಕೊಪ್ಪ, ಕಲ್ಲಿ, ಕೋಗೋಡು, ಸಹಸ್ರಳ್ಳಿ, ಕಾನಕೊಪ್ಪ, ಕಬ್ಬೆ, ಕೆರಕೊಪ್ಪ, ಉಂಚಳ್ಳಿ, ಹಲಸಿನಕೊಪ್ಪ.
13	13-ಬನವಾಸಿ	ಕಡಗೋಡ, ಬನವಾಸಿ, ಭಾಶಿ, ಮುಗವಳ್ಳಿ, ಚಿಕ್ಕದುಗ್ಗಿ, ಕಲಕೊಪ್ಪ, ನರೂರ, ತಿಗಣಿ.
9-ಕುಮಟಾ ತಾಲ್ಲೂಕು ಪಂಚಾಯತ್		
1	1-ಹನೇಹಳ್ಳಿ	ಹನೇಹಳ್ಳಿ, ಹೊಸೇರಿ, ಕಡಿಮೆ, ಬಿದ್ರಗೇರಿ, ಬಂಕಿಕೊಡ್ಡೆ, ನಾಡುಮಾಸ್ಕೇರಿ, ಹಾರುಮಾಸ್ಕೇರಿ, ಬಾವಿಕೊಡ್ಡೆ.
2	2-ಗೋಕರ್ಣ	ಗೋಕರ್ಣ.
3	3-ಹಿರೇಗುತ್ತಿ	ಹಿರೇಗುತ್ತಿ, ಎಣ್ಣೆಮಡಿ, ಮೊರಬಾ, ಮಿಡ್ಡಗಜನಿ, ಕೋಳಿಮಂಜಗುಣಿ, ತೊರ್ಕೆ, ತೊರೆಗಜನಿ, ನಾರಣಾಪುರ, ನಾಗರಬೈಲ್, ಗೊನೇಹಳ್ಳಿ, ಮಾದನಗೇರಿ, ಹಿತ್ತಲಮಕ್ಕಿ.
4	4-ಮಿರ್ಜಾನ	ಮಿರ್ಜಾನ, ಯಲವಳ್ಳಿ, ನಾಗೂರು, ನೀಲಕೋಡ, ಯಶ್ವಂತಿಮೂಲೆ, ಎತ್ತಿನಬೈಲ, ಕಡಕೋಡ, ಛತ್ರಕುರ್ವ, ಮುಗ್ಗುಖಾನವಾಡಿ.

ಉತ್ತರ ಕನ್ನಡ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
5	5-ಕೋಡ್ಕುಣಿ	ಕೋಡ್ಕುಣಿ, ತಣ್ಣೀರಹೊಂಡ, ಪಟ್ಟುಬೆಲೆ, ಕಪ್ಪೆಕುರ್ವೆ, ಮಾಸೂರುಕುರ್ವೆ, ಐಗಳಕುರ್ವೆ, ಬರ್ಗಿ, ಕುರಿಗದ್ದೆ, ಕೆಳಗಿನಸ್ತಳ, ಬೆಟ್ಟುಳಿ, ಬರ್ಗಿಗಜನಿ, ಸವಳಕುರ್ವೆ, ಪಡುವಣಿ.
6	6-ಅಳಕೋಡ	ದೀವಗಿ, ಮಣಕಿ, ಅಂತ್ರವಳ್ಳಿ, ಅಳಕೋಡ, ಉಪ್ಪಿನ ಪಟ್ಟಣ, ಸಾಂತೂರು, ಬಂಡಿವಾಳ, ತೊಪ್ಪಲಗುತ್ತಾ, ಮಲವಳ್ಳಿ, ಶಿರಗುಂಜಿ, ಬೆಳ್ಳಂಗಿ, ಸಂಡಳ್ಳಿ, ಮತ್ತಳ್ಳಿ, ಯಾಣ, ಕೊಡಂಬಳ, ಹರೀಟಾ, ಯಡ್ತಾರ, ಆನೆಗುಂದಿ, ಹಬ್ಬೆಲ್.
7	7-ಹೆಗಡೆ	ಹೆಗಡೆ, ಲುಕ್ಕೇರಿ.
8	8-ಕಾಗಾಲ	ಕಾಗಾಲ, ಅಘನಾಶಿನಿ.
9	9-ಬಾಡ	ಬಾಡ, ಗುಡೇ ಅಂಗಡಿ, ಹುಬ್ಬಣಗೇರಿ, ಹೊಲನಗದ್ದೆ, ಮಾಣಿಕಟ್ಟಾ, ಹಳಕಾರ, ಚಿತ್ರಗಿ.
10	10-ದೇವಗಿರಿ	ದೇವಗಿರಿ, ಹರನೀರ, ಕಡೇಕೋಡಿ, ಹೊಳೆಗದ್ದೆ, ಮಠ, ಹೊರಭಾಗ, ಕಲಭಾಗ, ಹಂದಿಗೋಣ.
11	11-ವಾಲಗಳ್ಳಿ	ವಾಲಗಳ್ಳಿ, ಕಲಕೇರಿ, ತಲಗೋಡ, ಊರಕೇರಿ, ಕುಂದಗುಣಿ, ಹಾರೋಡಿ, ಕೊಜಳ್ಳಿ, ಕೋನಳ್ಳಿ, ಹೆಗಲೆ
12	12-ಮೂರೂರು	ಮೂರೂರು, ಅಳವಳ್ಳಿ, ಮಡ್ವಿಬೈಲ್, ಕರ್ಕಿಮಕ್ಕಿ, ಕಲ್ಲಬೈ, ಹೊಸಾಡ, ಕಂದವಳ್ಳಿ.
13	13-ಸಂತೆಗುಳಿ	ಸಂತೆಗುಳಿ, ಕವಲೋಡಿ, ಸಾಂತಗಲ್, ದಿವಳ್ಳಿ, ಹರವಳ್ಳಿ, ಅಬ್ಬೊಳ್ಳಿ, ಹೊಣಗೇರಿ, ಬಸ್ತಿಕೇರಿ, ಹೆಗಡೆಹೊಸಳ್ಳಿ, ಹಿಂಡಬೈಲ್, ಅಲಗಾರ, ಉಳ್ಳೂರಮಠ, ಸೊಪ್ಪಿನಹೊಸಳ್ಳಿ, ಕಣಕಲೆ, ಹೊಲವಳ್ಳಿ, ಕಲವೆ, ಚಿಮ್ಮೋಳ್ಳಿ, ಮೂಡಗಿ, ಬಂಗಣ, ಮೊರ್ಸೆ, ಮೂಡ್ಕಳ್ಳಿ, ಬಾಸೋಳ್ಳಿ, ಮೇದಿನಿ.
10-ಸಿದ್ಧಾಪುರ ತಾಲೂಕು ಪಂಚಾಯತ್		
1	1-ಹೆಗ್ಗರಣಿ	ಕಂಚಿಕ್ಕೆ, ಹಳ್ಳಿಬೈಲ್, ನೀರಗಾನ, ಮಣಿಗಾರ, ಮುಳಗುಂದ, ನಿಲ್ಕುಂದ, ನಂದಾನೆ, ಹಂದಾನೆಮಠ, ತಂಡಾಗುಂಡಿ, ಹುತ್ತಗಾರ(ನಿ), ಹುಕ್ಕಳಿ(ನಿ), ಶಿವಳಮನೆ, ಹಳಹಳ್ಳಿ, ಉಂಚಳ್ಳಿ, ಹೆಗ್ಗರಣಿ, ಹೆಗ್ಗ, ಹೊಸ್ತೋಟ, ಹರಿಗಾರ, ತಾರೇಸರ, ಹುಲ್ಲುಂಡೆ.
2	2-ಹಸರಗೋಡ	ಉಂಬಳಮನೆ, ಬಿದ್ರಮನೆ, ಸರಕುಳಿ, ಕೆಳಗಿನಸರಕುಳಿ, ಕೆರೆಗದ್ದೆ, ಅಣಲೇಬೈಲ್, ಅತ್ತಿಮುರ್ಡು, ಬಾಳಕೊಪ್ಪ(ಕಿ), ಐನಬೈಲ್, ಕಿಬ್ಬಳ್ಳಿ, ಹೆಗ್ಗೂರು, ಮೂರೂರು, ಬಾಳಸರ, ಶಮಮನೆ, ಕರ್ಜಗಿ, ಹಾಲ್ಕುಣಿ, ಬಣ್ಣಿಗೇ, ಹಿರೇಕೈ(ಹಾ), ಮಾಲುಬಳಗಾರ, ಕೋಡ್ಕರ(ಹಾ), ಯಲುಗಾರ, ಹಸರಗೋಡ, ಹಾಲೆಗೌರಿ, ಅಡ್ಕಳ್ಳಿ, ತೆಗ್ಗಿನಬಾಳಗಾರ, ಮುತ್ತಮರ್ಡು, ಮಲೆನಳ್ಳಿ, ಗಿರಗಡ್ಡೆ, ಅರೆಹಳ್ಳಿ, ದೇವಿಸರ, ಘಟ್ಟಿಕ್ಕೆ, ತಾರೆಹಳ್ಳಿ, ಕಾನಸೂರು, ಕಾನಗೋಡ-ಕಾನಸೂರು, ಹಳದೋಟ, ಮಾದನಕಳ, ಕಲ್ಲಟ್ಟಿ ಹುಣ್ಣಿಕೊಪ್ಪ, ಗವಿನಗುಡ್ಡ, ಬಾಳೆಕೈ, ಹೊಸ್ತೋಪ್ಪ.
3	3-ಹಾರ್ಸಿಕಟ್ಟಾ	ತ್ಯಾಗಲಿ, ಹಂಗಾರಖಂಡ, ಮತ್ತಿಹಳ್ಳಿ, ಶೇಲೂರು, ಶಿಗೇಹಳ್ಳಿ, ಕೋಡಗದ್ದೆ, ಕಲ್ಲಗದ್ದೆ, ಹಿರೇಕೈ(ತ್ಯಾಗ್ಲಿ), ಕಾಳನಳ್ಳಿ, ಮೂಡಳ್ಳಿ, ಸುರ್ಗಿಕೊಪ್ಪ, ಸಂಪಗೋಡ, ಭಂಡಾರಕೇರಿ, ಹುತ್ತಾರ(ಮುರಳ್ಳಿ), ಮಾಣಿಕಮನೆ, ಮುರಳ್ಳಿ, ಕೋಡ್ಕರ (ಮುರಳ್ಳಿ), ಹಾರ್ಸಿಕಟ್ಟಾ, ಹಾರ್ಸಿಮನೆ, ಹೊನ್ನೆಹದ್ದೆ, ಕರ್ಕಿಸವಲ್.
4	4-ಕಾನಗೋಡ	ಐಗೋಡ, ವಡಗೇರಿ, ಬಳ್ಳಟ್ಟಿ, ಕಾನಗೋಡ, ನಿಡಗೋಡ, ಶಿರಳಗಿ, ಬಾಳಕೊಪ್ಪ(ಶಿ), ಮುಗದೂರು, ಬಿಕ್ಕಳಸೆ, ಕೊಳಗಿ.
5	5-ಕೋಲಸಿಸಿ	ಗೋಳಗೋಡ, ಕವಲಕೊಪ್ಪ, ನಾಲಿಗಾರ, ಮುತ್ತಿಗೆ(ಗೋ), ಹೀನಗಾರ, ಗೊದ್ದಬೀಳು, ಬಿದ್ರಕಾನ, ಕುಪ್ಪಗಾರ, ಉಪ್ಪಡಿಕೆ, ಹೆಮಟೆಮನೆ, ಕೊಡಗಿಬೈಲ್, ಮಗೇಗಾರ, ಕೋಲಸಿಸಿ, ಬಳಗುಳಿ, ಹೆಗ್ಗದ್ದೆ, ಅವರಗುಪ್ಪ, ಕಸ್ತೂರು, ಹಲಗಡಿಕೊಪ್ಪ, ಬಂದಿಸರ, ಕುಣಜಿ, ಮಂಡಿಕೊಪ್ಪ, ತುಂಬುಗೋಡ, ಹೆಗ್ಗೋಡ್ಕನೆ.

ಉತ್ತರ ಕನ್ನಡ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
6	6-ಇಟಗಿ	ಸೋವಿನಕೊಪ್ಪ, ತಾರಖಂಡ, ನೀರಗಾರ, ಚಪ್ಪರಮನೆ, ಓಜಗಾರ, ಹೊನ್ನೆಕೊಂಬು, ಹಾದ್ರಿಮನೆ, ಹಾವಿನಬೀಳು, ಇಟಗಿ, ತಾರಗೋಡ, ಗುಂಜಗೋಡ, ಬಿಳಗಿ, ಹೊಸಮಂಜು, ಗೋಳಿಕ್ಕ, ಕುರುವಂತೆ, ಕಟ್ಟೆಕ್ಕ.
7	7-ಕ್ಯಾದಗಿ	ಲಕ್ಕಬ್ಬೆಕೇರಿ, ಗುಬ್ಬಿಗೋಡ, ಬಾಳಗೋಡ, ಬೇಗಾರ, ಇಳಿಮನೆ, ಹೂವಿನಮನೆ, ಸಶಿಗುಳಿ, ಮಾವಿನಕೋಡ, ಕ್ಯಾದಗಿ, ಅಳವಳ್ಳಿ, ಕುಡಗುಂದ, ವಾಜಗೋಡ, ದಾನಮಾವ, ತಲಕೇರಿ, ಕಳಗಿನಮನೆ, ಸಂಗೊಳ್ಳಿಮನೆ, ಕರಮನೆ, ಹುಕ್ಕಳಿ(ವಾ), ಮಸಳಮಕ್ಕಿ, ಸುತ್ತಲಮನೆ, ಕಿಬಳಿ, ಹಳಗುಬ್ಬಿ, ಕುಡಗೋಡ, ಕಂಸೆ, ಕೋಡಿಗದ್ದೆ, ನೀರಗೋಡ, ದೊಡ್ಡನೆ, ಕಲಕ್ಕ, ಕಲ್ಲೋಳಿ, ಕಡವಡಿ, ನೈಗಾರ, ಉಪ್ಪಿನಗದ್ದೆ, ಬಿಳಗೋಡ, ಗಿಜಗಿಣಿ.
8	8-ಹಲಗೇರಿ	ಕೋಡ್ಗಣಿ, ಹಜನಿ, ಮಲೆಮನೆ, ಕುಳಿಬೀಡು, ನಾಗರಬಾವಿ, ಪಡವನಬ್ಬೆಲ್, ಮತ್ತಿಗಾರ, ಹಲಗೇರಿ, ಮಣಸಿ, ಅಳಗೋಡ, ಹೇಮಗಾರ, ಚಂದ್ರಘಟಗಿ, ಹುಸೂರು, ಕಿಲಾರ, ಬೇಡ್ಗಣಿ, ತ್ಯಾಸಿ, ಭಾನ್ಕುಳಿ, ಮುತ್ತಿಗೆ(ಗು).
9	9-ಮನಮನೆ	ಅಕ್ಕುಂಜಿ, ಹರಳಿಕೊಪ್ಪ, ಅರೆಂದೂರು, ಕಾವಂಚೂರು, ನೆಜ್ಜೂರು, ಕಲ್ಲೂರು, ದುಗಡಿಕೊಪ್ಪ, ಹಸುವಂತೆ, ಮಳಲವಳ್ಳಿ, ಮನ್ನೆನ, ಮುಸವಳ್ಳಿ, ಹೆಗ್ಗೇಕೊಪ್ಪ, ಮಲವಳ್ಳಿ, ಕೊರ್ಲಕ್ಕ, ಮಲ್ಲಜಿಡ್ಡಿ.
<b>11-ಹೊನ್ನಾವರ ತಾಲ್ಲೂಕು ಪಂಚಾಯತ್</b>		
1	1-ಕಡತೋಕಾ	ಕಡತೋಕಾ, ಕಕ್ಕಾರ, ನವಿಲಗೋಣ, ಮಾಡಗೇರಿ, ಕಾಕುರ್ವೆ, ಅಂಸಳ್ಳಿ.
2	2-ಕಡ್ಲೆ	ಕಡ್ಲೆ, ವಂದೂರು, ನೀಲಕೋಡ, ಚಂದಾವರ, ಮಲ್ಲಾಪುರ, ಕಡ್ಲೀರ, ಹೊದ್ದೆ ಶಿರೂರ.
3	3-ಮುಗ್ವಾ	ಮುಗ್ವಾ, ಆರೊಳ್ಳಿ, ಮುಂಡಗೋಡ, ಕುಳಕೋಡ, ನಗರೆ, ನಿರ್ವತ್ತಿಕೋಡ್ಲ, ಸಾಲಕೋಡ.
4	4-ಹಡಿನಬಾಳ	ಹಡಿನಬಾಳ, ಬೇರೊಳ್ಳಿ, ಮುಟ್ಟಾ, ಚಿಕ್ಕನಕೋಡ, ಗುಂಡಬಾಳ, ಹಿರೇಬ್ಬೆಲ್, ಹೊಸಗೋಡ, ಜನಕಡ್ಲೆ, ಹರಾವಲಿ.
5	5-ಹಳದೀಪುರ	ಹಳದೀಪುರ.
6	6-ಕರ್ಕಿ	ಕರ್ಕಿ, ಪಾವಿನಕುವಾರ್, ದುಗ್ಗೂರು, ಹೊಸಾಕುಳಿ.
7	7-ಮಾವಿನಕುವಾರ್	ಮಾವಿನಕುವಾರ್, ಮಂಡಲಕುವಾರ್, ಹೊಸಾಡ, ಖರ್ವಾ, ಕೂಡ್ಲ, ಜಲವಳ್ಳಿ, ಪಡುಕುಳಿ, ಜಲವಳ್ಳಕರ್ಕಿ, ಕರವಳ್ಳಿ.
8	8-ಹರಂಗಡಿ	ಹರಂಗಡಿ, ತುಂಬೊಳ್ಳಿ, ಮೇಲಿನ ಮೂಡ್ಗಣಿ, ಕಳಗಿನ ಮೂಡ್ಗಣಿ, ಅಡಕಾರ, ಉಪ್ಪೋಣಿ, ಮಹಿಮೆ.
9	9-ಕಾಸರಕೋಡ	ಕಾಸರಕೋಡ, ಕಣಕಿಚಿಟ್ಟಾ.
10	10-ಬಳಕೂರ	ಬಳಕೂರು, ಹಗ್ಗಾರ, ಕಳಗಿನ ಮಣ್ಣಿಗೆ, ತಲಗೋಡ, ಗುಡೇಮಕ್ಕಿ, ಮೇಲಿನ ಮಣ್ಣಿಗೆ, ಮೇಲಿನ ಇಡಗುಂಜಿ, ಮಾಳಕೋಡ, ಕಳಗಿನ ಇಡಗುಂಜಿ, ಮೋಳೋಡ.
11	11-ನಗರಬಸ್ತಿಕೇರಿ	ನಗರಬಸ್ತಿಕೇರಿ, ಹನೇಹಳ್ಳಿ, ಕಬ್ಬಿನಹಕ್ಕಲ, ಹುಳೇಗಾರ, ಖಂಡೋಡಿ, ಬೇಗೋಡಿ, ಹಾಡಗೇರಿ, ಕುದ್ರಿಗಿ, ಶಿರಕೂರ, ಸರಳಗಿ.
12	12-ಕೆಳಗಿನೂರು	ಕೆಳಗಿನೂರು, ಅಪ್ಪರಕೊಂಡ, ಗುಣವಂತೆ, ಹೊಸಪಟ್ಟಣ.
13	13-ಕೊಡಾಣಿ	ಕೊಡಾಣಿ, ಅನಿಲಗೋಡ, ಬೇರಂಕಿ, ಹಿನ್ನೂರು. ಮಾಗೋಡ, ಬಾಳಮೇಟ, ಬೀರನಗೋಡ, ದಬ್ಬೋಡ, ಆಡುಕಳ, ಹಡಿಕಲ್, ಸಂಪೂಳ್ಳಿ, ಅಡಿಕಕುಳಿ, ಅಶಿಕೇರಿ, ತುಂಬಬೀಳು, ಕೋಟಾ, ಹರಾಳಿ, ಸುಳಬೀಳು, ಕುಚ್ಚೋಡಿ.
<b>12-ಭಟ್ಟಳ್ಳ ತಾಲ್ಲೂಕು ಪಂಚಾಯತ್</b>		
1	1-ಬೈಲೂರು	ಬೈಲೂರು.
2	2-ಮಾವಳ್ಳಿ-1	ಮಾವಳ್ಳಿ-1.
3	3-ಮಾವಳ್ಳಿ-2	ಮಾವಳ್ಳಿ-2, ಕೊಪ್ಪ.
4	4-ಕಾಯ್ಕಿಣಿ	ಕಾಯ್ಕಿಣಿ.
5	5-ಬೇಂಗ್ರ	ಬೇಂಗ್ರ.
6	6-ಶಿರಾಲಿ	ಶಿರಾಲಿ.
7	7-ಹಬಳೆ	ಹಬಳೆ.

ಉತ್ತರ ಕನ್ನಡ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
8	8-ಬಿಳಲಖಂಡ	ಮುಟ್ಟಳ್ಳಿ, ತಲಾನ, ಬಿಳಲಖಂಡ, ಮೂಡಭಟ್ಟಳ, ಬೇಹಳ್ಳಿ, ಕಿತ್ತಿ, ಕೋಟಖಂಡ.
9	9-ಮಾರುಕೇರಿ	ಮಾರುಕೇರಿ, ಅಂತ್ರವಳ್ಳಿ, ಹಾಡವಳ್ಳಿ, ಹಂಜಿಲೆ, ಅಗ್ಗ, ಆಸರವಳ್ಳಿ, ಬಡಭಾಗ, ಹಲ್ಯಾಣಿ, ಬಸ್ತಿಗಳ ಮಿಗ್ಗೆ (ಕೊಪ್ಪ), ಓಣಿಬಾಗಿಲ, ದೇವಸ್ಥಾನಗಳ ಮಿಗ್ಗೆ, ಕುಳವಾಡಿ, ಕುರಂದೂರ, ಮುಕೋಡಿ, ಕುಂಟವಾಣಿ, ಅರವಕ್ಕಿ, ಹುಡೀಲ, ಹೆಜ್ಜಿಲು, ಕಕ್ಕೂಡ, ಕೋಣಾರ, ಹಡೀಲ, ಬೀಳೂರನಮನೆ, ಹಲ್ಲಾರಿ, ಮುಗಳಿ, ಹದ್ದೂರು, ಬೆಸೆ, ಕೆರೆಹತ್ತು.
10	10-ಮುಂಡಳ್ಳಿ	ಮುಂಡಳ್ಳಿ, ಚೌಧನಿ, ಮಾವಿನಕುವೆ, ಕರಿಕಲ್, ತಲಗೋಡ, ಬೆಳ್ಳಿ.
11	11-ಪುರವರ್ಗ	ಪುರವರ್ಗ, ಯಲ್ವಡಿಕ್ಕವೂರ, ಬೆಣಂದೂರು, ಗೋಳಿಬೀಳೂರು, ಹೇರೂರ, ಬಸ್ತಿಗಳ ಮಿಗ್ಗೆ, ಹಡೀನ.
12	12-ಬೆಳಕೆ	ಬೆಳಕೆ, ಗೊರ್ಟೆ, ನೂರು, ಕಗ್ಗುಂಡಿ.

(ಕೆ. ಆರ್. ರುದ್ರಪ್ಪ)

ನಿರ್ದೇಶಕರು (ಪಂ. ರಾಜ್ ) ಮತ್ತು  
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ  
ಹಾಗೂ ಸದಸ್ಯ ಕಾರ್ಯದರ್ಶಿ  
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.



**ಕರ್ನಾಟಕ ಸರ್ಕಾರ**  
**ಕರ್ನಾಟಕ ಪಂಚಾಯತಿ ರಾಜ್ ಸೀಮಾ ನಿರ್ಣಯ ಆಯೋಗ**

ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-56001

ಸಂಖ್ಯೆ: ಕಪಂರಾಸೀನಿಆ/29/ಸೀನಿಆ/2022

ದಿನಾಂಕ:02-01-2023

**ಪ್ರಕಟಣೆ**

**ಕಲಬುರಗಿ ಜಿಲ್ಲೆಯ ತಾಲ್ಲೂಕು ಪಂಚಾಯತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು **ಕಲಬುರಗಿ ಜಿಲ್ಲೆಯ** ತಾಲ್ಲೂಕು ಪಂಚಾಯತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.

**ಕಲಬುರಗಿ ಜಿಲ್ಲೆಯ** ತಾಲ್ಲೂಕು ಪಂಚಾಯತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು **175 ಏಕ ಸದಸ್ಯ ತಾಲ್ಲೂಕು ಪಂಚಾಯತಿ** ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕ ದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.

**ಕಲಬುರಗಿ ಜಿಲ್ಲೆಯ** ತಾಲ್ಲೂಕು ಪಂಚಾಯತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ **15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ** ಸಲ್ಲಿಸಲು ತಿಳಿಸಿದೆ. ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

**ಸ(ಅ) ಆನ್ ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "<https://rdpr.karnataka.gov.in/rdc/public/>" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ..

3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001

**ಕೋಷ್ಟಕ 'ಅ'**

**ಕಲಬುರಗಿ ಜಿಲ್ಲೆ**

ಕ್ರ. ಸಂ.	ತಾಲ್ಲೂಕು ಪಂಚಾಯತಿಯ ಹೆಸರು	ತಾಲ್ಲೂಕು ಪಂಚಾಯತಿಯ ಸದಸ್ಯರ ಸಂಖ್ಯೆ
1	2	3
1	ಶಹಬಾದ್	9
2	ಯಡ್ರಾಮಿ	11
3	ಕಮಲಾಪುರ	12
4	ಕಾಳಗಿ	13



5	ಚಿತ್ತಾಪುರ	14
6	ಜೇವರ್ಗಿ	16
7	ಚಿಂಚೋಳಿ	18
8	ಸೇಡಂ	18
9	ಅಫ್ಫಲ್ ಪುರ	20
10	ಕಲಬುರಗಿ	21
11	ಅಳಂದ	23
ಒಟ್ಟು		175

## ಕೋಷ್ಟಕ 'ಆ'

## ಕಲಬುರಗಿ ಜಿಲ್ಲೆ

ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1-ಕಲಬುರಗಿ ತಾಲ್ಲೂಕು ಪಂಚಾಯತಿ</b>		
1	1-ಅವರಾದ (ಬಿ)	ಅವರಾದ (ಬಿ), ಆಲಗೂಡ, ಕಡಬೂರ, ತೊಂಡಕಲ್, ಹಾಳ ಸುಲ್ತಾನಪುರ, ಕೇರೂರ.
2	2-ಕುಮಸಿ	ಕುಮಸಿ, ಕುಮಸಿ ವಾಡಿ, ಬನ್ನೂರ, ಬೇಲೂರ (ಜೆ), ಉಪಳಾಂವ, ಕಪನೂರ.
3	3-ಕಲ್ಲಹಂಗರಗಾ	ಕಲ್ಲಹಂಗರಗಾ, ಅಷ್ಟಗಾ, ಜಂಬಗಾ (ಬಿ), ಗಣಜಲಖೇಡ.
4	4-ತಾಜ ಸುಲ್ತಾನಪುರ	ತಾಜ ಸುಲ್ತಾನಪುರ, ಸೈಯದ ಚಿಂಚೋಳಿ.
5	5-ಶ್ರೀನಿವಾಸ ಸರಡಗಿ	ಶ್ರೀನಿವಾಸ ಸರಡಗಿ, ಮೊಕಿನ ತಾಂಡಾ, ಮಾಡಾಳ ತಾಂಡಾ, ಭೂಪಾಲ ತೆಗನೂರ, ವೆಂಕಟಬೆನ್ನೂರ.
6	6-ಹರಸೂರ	ಹರಸೂರ, ತಾವರಗೇರಾ, ಮಾಲಗತ್ತಿ.
7	7-ಪಾಳಾ	ಪಾಳಾ, ಸಣ್ಣೂರ, ಕಲ್ಲಬೆನ್ನೂರ, ಬೋಳೆವಾಡ, ರೂಪೂರ, ಕಾಳಗನೂರ ಮತ್ತು ತಾಂಡಾ, ಇಟಗಾ ಅಹ್ಮದಾಬಾದ, ಇಂಜಿಹಾಳ.
8	8-ಕುಸನೂರ	ಕುಸನೂರ, ಕುಸನೂರ (ಓಜಿ), ಕುಸನೂರ ತಾಂಡಾ, ರಾಜಾಪುರ (ಓಜಿ), ಹಾಗರಗಾ, ಆಜಾದಪುರ, ಖಾಜಾ ಕೋಟೆನೂರ.
9	9-ನಂದೂರ(ಕೆ)	ನಂದೂರ(ಕೆ), ನಂದೂರ (ಬಿ), ಬಾಪುನಾಯ್ಕತಾಂಡಾ ನಂದೂರ (ಬಿ), ಧರ್ಮಾಪುರ, ಕಸರಟಗಿ, ನಾಗನಹಳ್ಳಿ.
10	10-ನಂದಿಕೂರ	ನಂದಿಕೂರ, ಕೋಟೆನೂರ (ಡಿ) (ಓಜಿ), ಉದನೂರ, ಸೀತನೂರ.
11	11-ಖಣದಾಳ	ಖಣದಾಳ, ಇಟಗಾ (ಕೆ), ಪಾಣೆಗಾಂವ.
12	12-ಫಿರೋಜಾಬಾದ	ಫಿರೋಜಾಬಾದ, ಹಸನಾಪುರ ಮತ್ತು ತಾಂಡಾ, ಸರಡಗಿ (ಬಿ), ನದಿ ಸಿಣ್ಣೂರ, ಬಳವಾಡ.
13	13-ಕಡಣಿ	ಕಡಣಿ, ಶರಣಸಿರಸಗಿ, ಕೊಳ್ಳೂರ, ಹಡಗಿಲ ಹಾರೂತಿ.
14	14-ಕಿರಣಗಿ	ಕಿರಣಗಿ, ನಡುವಿನಹಳ್ಳಿ, ಸೋಮನಾಥ ಹಳ್ಳಿ, ತಿಳಗೋಳ.
15	15-ಫರಹತಾಬಾದ	ಫರಹತಾಬಾದ, ಸಿರನೂರ, ತಾಡ ತೆಗನೂರ.
16	16-ಕವಲಗಾ (ಬಿ)	ಕವಲಗಾ (ಬಿ), ಬಸನಾಳ (ಕವಲಗಾ ಬಿ), ಹಾಗರಗುಂಡಗಿ, ಅವರಾದ (ಕೆ), ಕವಲಗಾ (ಕೆ), ಮಿಣಜಗಿ, ಗರೂರ (ಬಿ), ಗರೂರ(ಕೆ).
17	17-ಹೇರೂರ (ಬಿ)	ಹೇರೂರ (ಬಿ), ಬೆಳಗುಂಪಾ (ಕೆ), ಮೈನಾಳ, ಬಸವಪಟ್ಟಣ, ಜೋಗೂರ.
18	18-ಪಟ್ಟಣ	ಪಟ್ಟಣ, ಭೀಮಳ್ಳಿ ಕೇರಿಭೂಸಗಾ.
19	19-ಜಾಫರಾಬಾದ	ಜಾಫರಾಬಾದ, ಮಾದರಸನಹಳ್ಳಿ, ಪಲ್ಲಾಪುರ, ಸಿಂದಗಿ (ಬಿ).
20	20-ಮೇಳಕುಂದಾ (ಬಿ)	ಮೇಳಕುಂದಾ (ಬಿ), ಮೇಳಕುಂದಾ (ಕೆ), ಹುಣಸಿ ಹಡಗಿಲ, ಮಾಚನಾಳ ತಾಂಡಾ, ಕಾಡನಾಳ, ಮಳನಿ.
21	21-ಸಾವಳಗಿ (ಬಿ)	ಸಾವಳಗಿ (ಬಿ), ಬಬಲಾದ (ಎಸ್), ಹತ್ತಗುಂದಾ, ಯಳವಂತಗಿ (ಕೆ).
<b>2-ಜೇವರ್ಗಿ ತಾಲ್ಲೂಕು ಪಂಚಾಯತಿ</b>		
1	1-ನೆಲೋಗಿ	ನೆಲೋಗಿ, ಕೂಟನೂರ, ಕಲ್ಲೂರ(ಕೆ).
2	2-ಅಂಕಲಗಾ	ಅಂಕಲಗಾ, ಹಂಚಿನಾಳ.ಎಸ್.ಎನ್., ಮೊಗನಇಟಗಾ, ಇಟಗಾ, ಭೋಸಗಾ(ಬಿ), ಭೋಸಗಾ(ಕೆ), ಸಿದ್ಧಾಳ, ಜಾಲಿಹಾಳ(ಡಿ), ಗುಲ್ಲಿಹಾಳ(ಡಿ).
3	3-ಜೇರಟಗಿ	ಜೇರಟಗಿ, ಯಾತನೂರ, ಮೂಲಹಳ್ಳಿ(ಡಿ), ಹುಲ್ಲೂರ, ಹರನಾಳ(ಕೆ), ನಾರಾಯಣಪುರ.

ಕಲಬುರಗಿ ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
4	4-ಬಳ್ಳಾಂಡಗಿ	ಬಳ್ಳಾಂಡಗಿ, ಬೇಲೂರ, ಕಲ್ಲೂರ(ಬಿ) ಕೂಡಲಗಿ, ಮಾಹೂರ, ಯಂಕಂಚಿ, ಬ್ಯಾಡ್ರಾಳ(ಡಿ).
5	5-ಮಂದೇವಾಲ	ಮಂದೇವಾಲ, ಇಂದಿರಾನಗರ, ಕುರನಳ್ಳಿ.
6	6-ದೇಸಣಗಿ	ನೇದಲಗಿ, ಬಿಲ್ಲೂಡ, ಗುಡೂರ.ಎಸ್.ಎನ್., ಮಯೂರ, ರಂಜಣಗಿ, ಬದನಿಹಾಳ, ದೇಸಣಗಿ.
7	7-ಹಿಪ್ಪರಗಾ.ಎಸ್.ಎನ್.	ಹಿಪ್ಪರಗಾ.ಎಸ್.ಎನ್., ಸೊನ್ನ, ಕಲ್ಲಹಂಗರಗಾ.
8	8-ರೇವನೂರ	ಹರನೂರ, ಹಂಚಿನಾಳ.ಎಸ್.ಎ., ಹೇಗ್ಗಿನಾಳ, ನೀರಲಕೂಡ, ರೇವನೂರ, ಮಾವನೂರ, ಜನಿವಾರ.
9	9-ಕೋಳಿಕೂರ	ಕೋಳಿಕೂರ, ರದ್ದೇವಾಡಗಿ, ಕೂಡಿ, ಬಣಮಿ, ಕೋನಾಹಿಪ್ಪರಗಾ, ಕೋಬಾಳ, ಮಂದ್ರವಾಡ.
10	10-ಹರವಾಳ	ಹರವಾಳ, ರಾಸಣಗಿ, ಹಂದನೂರ, ಗವನಳ್ಳಿ.
11	11-ಗುಡೂರ.ಎಸ್.ಎ.	ಗುಡೂರ.ಎಸ್.ಎ., ಬುಟ್ಟಾಳ, ಚೆನ್ನೂರ, ಕಟ್ಟಿಸಂಗಾವಿ.
12	12-ನರಿಬೋಳ	ನರಿಬೋಳ, ರಾಜವಾಳ, ಯನಗುಂಟೆ, ಮದರಿ.
13	13-ಆಂದೋಲಾ	ಆಂದೋಲಾ, ಮಲ್ಲಾ(ಬಿ), ಮಲ್ಲಾ(ಕೆ), ಬಿರಾಳ(ಕೆ), ಹೊನ್ನಾಳ, ಹೋತಿನಮಡು, ಹಂಚಿನಾಳಬಾರಿ.
14	14-ಗಂವ್ವಾರ	ಗಂವ್ವಾರ, ಮಾರಡಗಿ.ಎಸ್.ಎ., ಮುದಬಾಳ(ಕೆ), ವರ್ಚನಳ್ಳಿ, ಬಿರಾಳ(ಬಿ), ರಾಂಪೂರ.
15	15-ಯಾಳವಾರ	ಯಾಳವಾರ, ಚಿಗರಹಳ್ಳಿ, ಕೂಡಚಿ, ಲಖಣಾಪುರ, ಸಿಗರಥಹಳ್ಳಿ, ಸೋಮನಾಥಹಳ್ಳಿ, ಖಾದ್ಯಾಪುರ, ಮುದಬಾಳ(ಬಿ).
16	16-ಕಲ್ಲೂರ	ಕಲ್ಲೂರ, ಜೈನಾಪುರ, ಅವರಾದ, ಹಾಲಗಡ್ಡಾ, ಶಕಾಪುರ.ಎಸ್.ಎ.
<b>3-ಆಳಂದ ತಾಲ್ಲೂಕು ಪಂಚಾಯತಿ</b>		
1	1-ಖಜೂರಿ	ಖಜೂರಿ, ಖಂಡಾಳ, ತಡೋಳಾ ಜಮಗಾ(ಕೆ).
2	2-ರುದ್ರವಾಡಿ	ರುದ್ರವಾಡಿ, ಬಂಬರಗಾ, ಜಮಗಾ(ಆರ್), ಕೋತನಹಿಪ್ಪರಗಾ, ಬಬಲೇಶ್ವರ, ಜವಳಗಾ(ಜಿ).
3	3-ಹೊದಲೂರ	ಹೊದಲೂರ, ಸುಭಾಷನಗರ, ಅಣ್ಣೂರ, ಸಂದಗೂರ, ತುಗಾಂವ, ಆಳಂಗಾ, ಗದ್ದೇಗಾಂವ, ಶಿರೂರ(ಜಿ).
4	4-ತಡಕಲ	ತಡಕಲ, ಕಣಮಸ, ಕುಣಿಸಂಗಾವಿ, ದೇಗಾಂವ, ಶುಕ್ರವಾಡಿ, ಹಾಳತಡಕಲ, ನಸೀರವಾಡಿ, ಭಾರಖೇಡ, ವಳವಂಡವಾಡಿ.
5	5-ಮುನ್ನೋಳ್ಳಿ	ಮುನ್ನೋಳ್ಳಿ, ಕಿಣ್ಣಿಸುಲ್ತಾನ, ಚಿತ್ತಲಿ, ಸಾಲೇಗಾಂವ, ತೆಲಾಕುಣಿ.
6	6-ಕೊಡಲಹಂಗರಗಾ	ಕೊಡಲಹಂಗರಗಾ, ಹಳ್ಳಿಸಲಗರ, ಬೋಳಣಿ, ಹೊನ್ನಳ್ಳಿ, ಮಮದಾಪುರ, ಎಲೆನಾವದಗಿ.
7	7-ಸರಸಂಬಾ	ಸರಸಂಬಾ, ಹಿರೋಳ್ಳಿ, ಭೀಮಪುರ, ಕಾಮನಳ್ಳಿ, ನಾಗಲೇಗಾಂವ, ಸಕ್ಕರಗಾ.
8	8-ಪಡಸಾವಳಿ	ಪಡಸಾವಳಿ, ಅಂಬೇವಾಡ, ಕಿಣ್ಣಿಅಬ್ಬಾಸ, ಚಿಂಚೋಳಿ(ಬಿ), ಚಿಂಚೋಳಿ(ಕೆ), ಸಾವಳೇಶ್ವರ, ಜಿರಹಳ್ಳಿ, ಖಾನಾಪುರ.
9	9-ಮಟಕಿ	ಮಟಕಿ, ನಿರಗುಡಿ, ತೀರ್ಥ, ಹೆಬಳಿ.
10	10-ನರೋಣಾ	ನರೋಣಾ, ಗುಂಜಬಬಲಾದ, ಭೋಧನ, ಬಿಲಗುಂದಾ.
11	11-ಬೆಳಮಗಿ	ಬೆಳಮಗಿ, ಸನಗುಂದಾ, ಕಮಲಾನಗರ, ಕರಹರಿ, ಸಾವಳಗಿ(ಕೆ), ವಗ್ಗರಿ.
12	12-ಚಿಂಚನಸೂರ	ಚಿಂಚನಸೂರ, ಸಂಗೋಳಗಿ(ಸಿ), ಕೆರಿಅಂಬಲಗಾ, ಬೆಟ್ಟಜೇವರಗಿ, ರಿಕ್ಕಿನಆಲೂರ.
13	13-ಭೂಸನೂರ	ಭೂಸನೂರ, ಕಲಬುರಗಿ, ಕವಲಗಾ, ಝಳಕಿ(ಕೆ).
14	14-ಜಿಡಗಾ	ಜಿಡಗಾ, ಆಳಂದಗ್ರಾಮಾಂತರ ತಾಂಡಾಗಳು, ಸಂಗೋಳಗಿ(ಜಿ), ಗುಲಹಳ್ಳಿ, ಜಮಗಾ(ಜಿ), ಶಖಾಪುರ, ಕಾತರಾಬಾದ, ರಾಜವಾಳ.
15	15-ಧುತ್ತರಗಾಂವ	ಧುತ್ತರಗಾಂವ, ಕೊರಳ್ಳಿ, ಲಾಡ ಚಿಂಚೋಳಿ.
16	16-ಗೋಳಾ(ಬಿ)	ಗೋಳಾ(ಬಿ), ಡಣ್ಣೂರ, ನೆಲ್ಲೂರ, ತೆಲ್ಲೂರ.
17	17-ಮಾದನಹಿಪ್ಪರಗಾ	ಮಾದನಹಿಪ್ಪರಗಾ, ನಿಂಬಾಳ, ಚಲಗೇರಾ.
18	18-ದರ್ಗಾಶಿರೂರ	ದರ್ಗಾಶಿರೂರ, ಕರೂರ, ನಿಂಗದಳ್ಳಿ, ಝಳಕಿ(ಬಿ), ಅಲ್ಲಪುರ(ಜಿ), ಮೋಘಾ(ಕೆ), ಮೋಘಾ(ಬಿ), ಇಕ್ಕಳಕಿ, ಮದಗುಣಕಿ.
19	19-ಯಳಸಂಗಿ	ಯಳಸಂಗಿ, ಬೇಡಲಗುಮರ್ಗಾ, ಬೆಣ್ಣೆಶಿರೂರ, ಹಡಲಗಿ.
20	20-ನಿಂಬರ್ಗಾ	ನಿಂಬರ್ಗಾ, ಬೊಮ್ಮನಳ್ಳಿ, ವೈಜಾಪುರ.

ಕಲಬುರಗಿ ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
21	21-ಕಡಗಂಚಿ	ಕಡಗಂಚಿ, ಸುಂಟನೂರ, ಆಲೂರ(ಬಿ).
22	22-ಮಾಡಿಯಾಳ	ಮಾಡಿಯಾಳ, ದೇವಂತಿ, ಜವಳಿ(ಡಿ), ಶರಣನಗರ.
23	23-ಹಿತ್ತಲಶಿರೂರ	ಹಿತ್ತಲಶಿರೂರ, ಧಂಗಾಪುರ, ಬಟ್ಟರಗಾ, ಕುಡಕಿ.
4-ಅಪ್ಪಜಲಪುರ ತಾಲ್ಲೂಕು ಪಂಚಾಯತಿ		
1	1-ಮಣ್ಣೂರ	ಮಣ್ಣೂರ.
2	2-ಕರಜಗಿ	ಕರಜಗಿ, ರಾಮನಗರ, ವಿಠಲನಗರ.
3	3-ಉಡಚಾಣ	ಉಡಚಾಣ, ಹಿರಿಯಾಳ, ಶಿವೂರ, ಕೂಡಿಗನೂರ.
4	4-ಭೋಸಗಾ	ಭಂಕಲಗಾ, ಭೋಸಗಾ, ಡಿಗ್ಗಿ, ಉಡಚಾಣಹಟ್ಟಿ, ಗೌರ(ಕೆ).
5	5-ಮಾಶಾಳ	ಮಾಶಾಳ.
6	6-ಅಳ್ಳಗಿ (ಬಿ)	ಅಳ್ಳಗಿ(ಬಿ), ದುದ್ದಣಗಿ, ಮಂಗಳೂರ, ಗೌರ(ಬಿ), ಶಿರವಾಳ, ಅಳ್ಳಗಿ(ಕೆ), ಬಳ್ಳೂಂಡಗಿ, ಸೊನ್ನ.
7	7-ಬಳ್ಳೂರ್ಗಿ	ಬಳ್ಳೂರ್ಗಿ, ಹಳ್ಳಾಳ, ನಂದರಗಾ, ದಿಕ್ಕಂಗಾ(ಕೆ), ತೆಲ್ಲೋಣಿ, ಜೇವರ್ಗಿ(ಬಿ), ಜೇವರ್ಗಿ(ಕೆ).
8	8-ಮಲ್ಲಾಬಾದ	ಮಲ್ಲಾಬಾದ, ಚಿಂಚೋಳಿ, ಮಾತೋಳಿ.
9	9-ತೆಲ್ಲೂರ	ತೆಲ್ಲೂರ, ಅವರಾದ, ಬಟಗೇರಾ, ಕರಕನಳ್ಳಿ, ಘೋಳನೂರ, ಬಿಲ್ವಾಡ(ಬಿ), ಬಿಲ್ವಾಡ(ಕೆ), ಆನೂರ.
10	10-ಕಲ್ಲೂರ	ಕಲ್ಲೂರ, ಬನ್ನಟ್ಟಿ, ಹಿಂಚಗೇರಾ, ಕೇಶಾಪುರ, ಶಿವಪುರ, ಗುಡ್ಡೇವಾಡಿ, ಘತ್ತರಗಾ, ಹಾವಳಗಾ, ಇಂಗಳಗಿ(ಕೆ), ಕೋಳನೂರ.
11	11-ರೇವೂರ (ಬಿ)	ರೇವೂರ(ಬಿ), ರೇವೂರ(ಕೆ), ಬಾಮಣಿ, ಕುಲಾಲಿ, ಸಿಧನೂರ, ಬಡದಾಳ, ಅರ್ಜುಣಗಿ.
12	12-ಅತನೂರ	ಅತನೂರ, ಭೋಗನಳ್ಳಿ, ಇಂಗಳಗಿ(ಬಿ).
13	13-ಭೈರಾಮಡಗಿ	ಭೈರಾಮಡಗಿ, ದಿಕ್ಕಂಗಾ(ಬಿ), ವಡ್ಡಳ್ಳಿ, ಮದರಾ(ಬಿ), ದಣ್ಣೂರ, ಬಾದನಳ್ಳಿ.
14	14-ಕೋಗನೂರ	ಕೋಗನೂರ, ಗೌಡಗಾಂವ, ಅಂಕಲಗಾ, ಕಾರಭೋಸಗಾ, ಮದರಾ(ಕೆ).
15	15-ಗುಡೂರ	ಗುಡೂರ, ನೀಲೂರ.
16	16-ದೇವಲಗಾಣಗಾಪುರ	ದೇವಲಗಾಣಗಾಪುರ.
17	17-ಗೊಬ್ಬುರ (ಬಿ)	ಗೊಬ್ಬುರ(ಬಿ), ಗೊಬ್ಬುರವಾಡಿ, ಹಾವನೂರ, ಗೊಬ್ಬುರ(ಕೆ).
18	18-ಚೌಡಾಪುರ	ಚೌಡಾಪುರ, ಚಿಣಮಗೇರಾ.
19	19-ಹಸರಗುಂಡಗಿ	ಹಸರಗುಂಡಗಿ, ಚಿನಮಳ್ಳಿ, ಕಕ್ಕರಸಾವಳಗಿ, ಕಿರಸಾವಳಗಿ, ಸಾಗನೂರ, ಟಾಕಳಿ, ಉಮ್ಮರ್ಗಾ, ತೆಗ್ಗಳ್ಳಿ, ಸಿರಸಗಿ.
20	20-ಬಂದರವಾಡ	ಬಂದರವಾಡ, ಹೂವಿನಹಳ್ಳಿ, ಬಿದನೂರ, ಅವರಳ್ಳಿ.
5-ಕಮಲಾಪುರ ತಾಲ್ಲೂಕು ಪಂಚಾಯತಿ		
1	1-ಡೊಂಗರಗಾಂವ	ಡೊಂಗರಗಾಂವ, ಕಾಳಮಂದರಗಿ ಗ್ರಾಮ, ಗುತ್ತಿತಾಂಡಾ (ಕಾಳಮಂದರಗಿ), ಕಿಣ್ಣಿಸಡಕ, ಬಾಚನಾಳ.
2	2-ಮರಗುತ್ತಿ	ಮರಗುತ್ತಿ, ಮರಮಂಚಿ, ಪಟವಾಡ ಗ್ರಾಮ, ಪಟವಾಡ ತಾಂಡಾ, ನೀಲಕೋಡ, ಗೊಬ್ಬುರವಾಡಿ, ಡೋರಜಂಬಗಾ, ಮಳಸಾಪುರ, ಭೀಮನಾಳ, ಹೊನ್ನಳ್ಳಿ.
3	3-ಸೊಂತ	ಸೊಂತ ಗ್ರಾಮ, ಹರಜಿತಾಂಡಾ, ಕಲಮೂಡ, ನಾಮಾನಾಯ್ಕ ತಾಂಡಾ, ದಿನಸಿಕುರನೂರ, ದಿನಸಿಕುರನೂರ ತಾಂಡಾ, ಭೂಂಯಾರ(ಕೆ). ಅಂತಪನಾಳ.
4	4-ಚೇಂಗಟಾ	ಚೇಂಗಟಾ ಗ್ರಾಮ, ಕಿಣ್ಣಿ ಸರಪೊಸ ಗ್ರಾಮ, ಕೆಳಗಿನತಾಂಡಾ, ಕವನಳ್ಳಿ, ಪಂಗರಗಾ, ಧುತ್ತರಗಾ.
5	5-ಮಹಾಗಾಂವ	ಮಹಾಗಾಂವ, ಮಹಾಗಾಂವ ವಾಡಿ, ಮಹಾಗಾಂವ ಕ್ರಾಸ್, ಧಮ್ಮೂರ.ಆರ್.ಸಿ., ಚಂದ್ರನಗರ, ಬೆಳಕೋಟಾ.
6	6-ಹೊಳಕುಂದಾ	ಹೊಳಕುಂದಾ, ಓಕಳಿ, ವರನಿಕಾಳ ಗ್ರಾಮ, ಭಗವಾನ ತಾಂಡಾ, ದಸ್ತಾಪುರ, ರಾಜನಾಳ, ನಾವದಗಿ(ಬಿ), ನವನಿಕಾಳ.
7	7-ಅರಣಕಲ	ಅರಣಕಲ, ಗೋಗಿ, ತಡಕಲ್.
8	8-ಜೀವಣಗಿ	ಜೀವಣಗಿ, ನಾಗೂರ, ಹರಕಂಚಿ, ಬೇಲೂರ(ಕೆ), ಕಟ್ಟಳ್ಳಿ.
9	9-ಕುರಿಕೋಟಾ	ಕುರಿಕೋಟಾ, ಬಬಲಾದ.ಐ.ಕೆ., ಕಣ್ಣೂರ, ಅಂಕಲಗಾ, ಭೂಸಣಗಿ, ಯಳವಂತಗಿ(ಬಿ), ಯಕ್ಕಂಚಿ.ಆರ್.ಸಿ., ಕಗ್ಗನಮರಡಿ, ಸಿರಗಾಪುರ, ಆರ್.ಸಿ. ಸಿರಡೋಣ.
10	10-ಮಡಕಿ	ಮಡಕಿ, ಹೋಡಲ್, ಶ್ರೀಚಂದ್ರ, ಜವಳಗಾ(ಬಿ), ಕೊಟ್ಟರಗಾ, ಅಪಚಂದ.

ಕಲಬುರಗಿ ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
11	11-ವಿಕ್ಟೋರಿಯ	ವಿಕ್ಟೋರಿಯ, ಲೇಂಗಟಿ, ಮುದ್ದೂರು, ಮುರಡಿ.
12	12-ಅಂಬಲಗಾ	ಅಂಬಲಗಾ, ಲಾಡಮುಗಳಿ, ಕುದುಮೂಡ, ಕಲಕುಟಗಾ.
<b>6-ಕಾಳಗಿ ತಾಲ್ಲೂಕು ಪಂಚಾಯತಿ</b>		
1	1-ಬೇಡಸೂರ	ಬೇಡಸೂರ, ಸಂಜಯನಗರ, ಮಾವಿನಸೂರ, ಗೋಣಿ, ರೇವಾಯಿ, ವಟಪಟಿ, ಕಂದಗೂಳ, ಹೇರೂರ(ಕೆ).
2	2-ರಟಕಲ	ರಟಕಲ್, ಮುಕರಂಬಾ, ಹುಲ್ಲುಗೂಡ, ಕಂಚನಾಳ.
3	3-ಚಿಂಚೋಳ್ಳಿ(ಎಚ್)	ಚಿಂಚೋಳ್ಳಿ(ಎಚ್), ಚಿಂಚೋಳ್ಳಿ(ಎಚ್) ತಾಂಡಾ, ಬಣವಿ, ಶೆಳ್ಳಗಿ, ಕಲ್ಲುಪ್ಪರಗಾ, ಹುಳಗೇರಾ.
4	4-ಸೂಗೂರ (ಕೆ)	ಸೂಗೂರ(ಕೆ), ಗೋಟೂರ, ಮಲಘಾಣ, ಬೇಣೂರ(ಕೆ), ಕಣಸೂರ.
5	5-ಹೆಬ್ಬಾಳ	ಹೆಬ್ಬಾಳ, ಕಮಕನೂರ, ನಿಪ್ಪಾಣಿ, ಜೀವಣಮಡಗಿ, ತೊಂಚಿ, ಸಾವಧಿಬೇಡ.
6	6-ಕೋರವಾರ	ಕೋರವಾರ, ವೆಚ್ಚಾ, ಕಲಗುತಿ, ಇಂದನಕಲ್, ಮುಚ್ಚೇಡ.
7	7-ಪೇರಶೀರೂರ	ಪೇರಶೀರೂರ, ಬೇಣೂರ(ಬಿ), ಮಾಡಬೂಳ, ಸಂಗಾವಿ, ಮುಪಟಾ, ಹಂಪಾಪುರ, ಮತ್ತಿಮೂಡ, ಹದನೂರ.
8	8-ತೆಂಗಲಿ	ತೆಂಗಲಿ, ಅರಜಂಬಗಾ, ತೊನಸನಳ್ಳಿ(ಟಿ), ಡೋಣೂರ, ಸಾಲಹಳ್ಳಿ.
9	9-ಕೊಡದೂರ	ಕೊಡದೂರ, ಮಂಗಲಗಿ, ರಾಜಾಪುರ, ಭರತನೂರ, ಮಳಗಾ(ಕೆ).
10	10- ಗಡಿಕೇಶ್ವಾರ	ಗಡಿಕೇಶ್ವಾರ, ಭೂತಪುರ, ರಾಯಕೋಡ, ರುದೂರ, ಕಲ್ಲೂರ.ಕಟಿಬಿ, ಚಿಂತಪಳ್ಳಿ.
11	11-ಕೋಡ್ಲಿ	ಕೋಡ್ಲಿ, ಅಲ್ಲಾಪುರ, ಸೇರಿಬಡಾತಾಂಡಾ (ಜವಾಹರನಗರತಾಂಡಾ), ಸೇರಿಗ್ರಾಮ, ಸುಂಠಾಣ, ನಾವದಗಿ, ಹೊಸಳ್ಳಿ.
12	12-ಹೊಡಬೀರನಳ್ಳಿ	ಹೊಡಬೀರನಳ್ಳಿ, ಮರನಾಳ, ಕೊರವಿ, ಕೊರವಿತಾಂಡಾ, ಹಲಚೇರಾ, ಚಿಂತಕುಂಟಾ, ಕುಡ್ಲಳ್ಳಿ, ವಜೀರಗಾಂವ, ತೇಗಲಿಪ್ಪಿ.
13	13-ಮೋಘಾ	ಮೋಘಾ, ರುಮ್ಮನಗೂಡ, ಗಾಂಧಿನಗರ, ಸಾಸರಗಾಂವ, ಪಸ್ತಪುರ, ಗಂಜಗೇರಾ, ತಾಡಪಳ್ಳಿ.
<b>7-ಯಡ್ತಾಪುರ ತಾಲ್ಲೂಕು ಪಂಚಾಯತಿ</b>		
1	1-ಇಜೇರಿ	ಇಜೇರಿ, ಮುತ್ತಕೋಡ, ಕಾಸರಭೂಸಗಾ.
2	2-ಆಲೂರ	ಆಲೂರ, ಗೊಬ್ಬರವಾಡಗಿ, ಜವಳಗಾ, ಕಾಖಂಡಕಿ, ಯಲಗೋಡ, ಹಂಗರಗಾಬಿ, ಅಣಜಗಿ, ಮಂಗಳೂರ, ತಿಪ್ಪನಾಳ ಡಿ.
3	3-ಬಿಳವಾರ	ಬಿಳವಾರ, ಜಮಖಂಡಿ, ಕೋಣೂರ, ನಾಗರಹಳ್ಳಿ.ಎಸ್.ಎಮ್, ನಂದಿಹಳ್ಳಿ, ಸಾಧಿಬೇಡ, ಮಾರಡಗಿ.ಎಸ್.ಎಮ್, ನಿರಡಗಿ.ಎಸ್.ಎಮ್, ಪಡಗದಹಳ್ಳಿ, ಗೂಗಿಹಾಳ.
4	4-ಬಳಬಟ್ಟಿ	ಬಳಬಟ್ಟಿ, ಮಲ್ಲಾಬಾದ, ಶಿವಪುರ, ಕಾಚುರ, ಅಂಬರಬೇಡ, ಸದನಾಪುರ.ಡಿ, ಭದ್ರಭಾವಿ.ಡಿ.
5	5-ಮಳ್ಳಿ	ಮಳ್ಳಿ, ದುಮ್ಮದಿ, ಐನಾಪುರ.
6	6-ಕುರಳಗೇರಾ	ಕುರಳಗೇರಾ, ಬಿರಾಳಹಿತ್ತಾ, ನಾಗರಹಳ್ಳಿ.ಎಸ್.ಎಮ್ ಮತ್ತು ತಾಂಡಾ, ಅಲ್ಲಾಪುರ.
7	7-ವಡಗೇರಾ	ವಡಗೇರಾ, ಹಂಗರಗಾ.ಕೆ, ಸುಂಬಡ, ಅಖಂಡಳ್ಳಿ.
8	8-ಮಾಗಣಗೇರಾ	ಮಾಗಣಗೇರಾ, ಕಣಮೇಶ್ವರ, ಕೊಂಡಗುಳಿ, ಯತ್ನಾಳ, ಹಂಚಿನಾಳ.ಎಸ್.ವಾಯ್.
9	9-ಕಡಕೋಳ	ಕಡಕೋಳ, ಮಾನಶಿವಣಗಿ, ಜಂಬೇರಾಳ, ಶಿಖಾಪುರ.ಎಸ್.ವೈ., ತೆಲಗಬಾಳ, ಕೋಣಸಿರಸಗಿ.
10	10-ಅರಳಗುಂಡಗಿ	ಅರಳಗುಂಡಗಿ, ಮುರಗಾನೂರ, ಹಾಲಘತ್ತರಗಾ.
11	11-ಕುಕನೂರ	ಕುಕನೂರ, ಕುಮ್ಮನಸಿರಸಗಿ, ಕಿರ್ಕಿಹಳ್ಳಿ, ವಸ್ತಾರಿ, ಸೈದಾಪುರ, ವರವು, ಬೇಣೂರ, ಹರನಾಳ.ಬಿ.
<b>8-ಸೇಡಂ ತಾಲ್ಲೂಕು ಪಂಚಾಯತಿ</b>		
1	1-ಮಳಬೇಡ	ಮಳಬೇಡ.ಜೆ, ಮಳಬೇಡ.ಕೆ, ಸಮಬೇಡ.
2	2-ಕುಕ್ಕಂದಾ	ಕುಕ್ಕಂದಾ, ಮೀನಹಾಬಳ, ಬೀರನಳ್ಳಿ, ತೋಟಳ್ಳಿ, ಹುಣಸನಹಳ್ಳಿ, ಬೀಜನಳ್ಳಿ, ಸಂಗಾವಿ(ಎಂ), ಅರೇಬೊಮ್ಮನಹಳ್ಳಿ.
3	3-ತೇಲೂರ	ತೇಲೂರ, ಸಂಗಾವಿ(ಟಿ), ಲೋಹಾಡ, ಸೂರವಾರ, ಹಾಬಳ.ಟಿ, ಯಡ್ಲಳ್ಳಿ, ಯಡಗಾ, ಬಿಬ್ಬಳ್ಳಿ, ಕಾಚೂರ, ತರನಳ್ಳಿ, ಮುಗನೂರ, ಸಟಪಟನಹಳ್ಳಿ.
4	4-ನೃಪತುಂಗನಗರ	ನೀಲಹಳ್ಳಿ, ಹೊಸಳ್ಳಿ, ಕೊಂಕನಳ್ಳಿ, ನೃಪತುಂಗ ನಗರ, ರಾಜೀವ ನಗರ, ಭೀಮನಗರ.
5	5-ಆಡಕಿ	ಆಡಕಿ, ಜವಾಹಾರ ನಗರ, ಮದಕಲ್, ಇಂಜೀಪಲ್ಲಿ, ಕೊಂತನಪಲ್ಲಿ, ಸೋಮಪಲ್ಲಿ.
6	6-ಜಾಕನಪಲ್ಲಿ	ಜಾಕನಪಲ್ಲಿ, ರುದ್ರವಾರ, ಮುನಕನಪಲ್ಲಿ, ಕಡಚಲಾ, ಜಿಲ್ಲೆಡಪಲ್ಲಿ, ಬೀದರಚೇಡ, ಗೋಪನಪಲ್ಲಿ(ಕೆ), ಇಮಾಡಾಪುರ, ಮದರ ನಾಗಸನಪಲ್ಲಿ.
7	7-ಕುರಕುಂಟಾ	ಕುರಕುಂಟಾ, ಹಯ್ಯಾಳ.

ಕಲಬುರಗಿ ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
8	8-ಮದನಾ	ಮದನಾ, ಕಡತಾಲ, ಕೋನಾಪುರ, ರಾಘವಪುರ.
9	9-ಕೋಡ್ಲಾ	ಕೋಡ್ಲಾ, ರಂಜೋಳ, ಸಿಂಧನಮಡು, ಹಣಮನಹಳ್ಳಿ, ಗೌಡನಳ್ಳಿ.
10	10-ಬಟಗೇರಾ.ಬಿ	ಬಟಗೇರಾ.ಬಿ, ಬಟಗೇರಾ.ಕೆ, ಮಾಧವಾರ, ಚಿಟಕನಪಲ್ಲಿ, ಅಮರವಾದಿ, ಹಾಳಹಣಮನಹಳ್ಳಿ, ಭೂತಪುರ, ಗುಂಡಳ್ಳಿ.ಬಿ, ಕಾಚವಾರ, ತುರ್ಕಬೊಮ್ಮನಳ್ಳಿ, ತುರನೂರ, ರಂಗವಾರ.
11	11-ಊಡಗಿ	ಊಡಗಿ, ಹಂಗನಹಳ್ಳಿ, ಕಲಕಂಭ, ಅಳ್ಳೋಳ್ಳಿ, ಬೆನಕನಳ್ಳಿ, ಮುಷ್ಕಳ್ಳಿ, ಮೈಲವಾರ, ನಾಮವಾರ.
12	12-ಮುಧೋಳ	ಮುಧೋಳ, ಕೊಂಪಲ್ಲಿ.ಜೆ.
13	13-ಕಾನಾಗಡ್ಲಾ	ಕಾನಾಗಡ್ಲಾ, ಗಂಗಾರಾವಲಪಲ್ಲಿ, ತೋಲಮಾಮಡಿ, ಯಾನಾಗುಂದಿ, ಚಂದಾಪುರ, ಪಾಕಾಲ, ಕಿಷ್ಕಾಪುರ.
14	14-ಮೇದಕ	ಮೇದಕ, ಶಿಲಾರಕೋಟೆ, ಗಜಲಾಪುರ, ಶಂಕರಾಜಪುರ, ಶಾಬಾಜಪುರ, ನಾಡೇಪಲ್ಲಿ, ಕದ್ರಾಪುರ, ಬನ್ನೂರ(ಜಿ).
15	15-ರಿಬ್ಬನಪಲ್ಲಿ	ರಿಬ್ಬನಪಲ್ಲಿ, ಖಂಡೇರಾಯನಪಲ್ಲಿ, ಮಲ್ಲಾಬಾದ, ಅನಂತಪುರ, ಲಿಂಗಂಪಲ್ಲಿ, ಬೊಂದಪಲ್ಲಿ, ಈರ್ನಾಪಲ್ಲಿ, ಗುಂಡೇಪಲ್ಲಿ(ಕೆ), ಇಂದಿರಾ ನಗರ, ರಾಜೋಳ(ಕೆ).
16	16-ಕೋಲಕುಂದಾ	ಕೋಲಕುಂದಾ, ಮಲ್ಲಾಪಲ್ಲಿ, ಗಾಡದನ್ನಾ, ವೆಂಕಟಾಪುರ, ದುಗನೂರ.
17	17-ಹಂದರಕಿ	ಹಂದರಕಿ, ಹುಳಗೋಳ, ದೇವನೂರ, ಬಿಲಕಲ, ನಾಚವಾರ.
18	18-ಇಟಕಾಲ	ಇಟಕಾಲ, ಬುರಗಪಲ್ಲಿ, ಮೋತಕಪಲ್ಲಿ, ಶಕಲಾಸಪಲ್ಲಿ, ಗುಂತಾತಿಪಡಂಪಲ್ಲಿ, ನರೇಡ್ಲಾಪಾಡ.
9-ಚಿಂಚೋಳಿ ತಾಲ್ಲೂಕು ಪಂಚಾಯತಿ		
1	1-ಚಿಮ್ಮನಚೋಡ	ಚಿಮ್ಮನಚೋಡ, ಚೌಕಿ ತಾಂಡಾ, ನಾಗರಾಳ, ನರನಾಳ, ಯಲ್ಲಾಮಡಿ ನಂ-1, ಯಲ್ಲಾಮಡಿ ನಂ-2, ಲಚ್ಚುನಾಯಕ (ಅಗಸಲ ಅಣಿ ತಾಂಡಾ).
2	2-ಐನಾಪುರ	ಐನಾಪುರ, ಭುಂಯಾರ(ಬಿ), ಭುಂಯಾರ(ಕೆ), ಖಾನಾಪುರ, ಡೊಂಗರುನಾಯಕ ತಾಂಡಾ, ಗಡಿಲಿಂಗದಳ್ಳಿ, ಕಾನೂನಾಯಕ ತಾಂಡಾ, ಶಿವರಾಮನಾಯಕ ತಾಂಡಾ.
3	3-ಚಂದನಕೇರಾ	ಚಂದನಕೇರಾ, ಖೂನಿ ತಾಂಡಾ, ರಾಣಾಪುರ, ರಾಣಾಪುರ ತಾಂಡಾ, ಕೊಟಗಾ, ಚನ್ನೂರ.
4	4-ಐನೋಳ್ಳಿ	ಐನೋಳ್ಳಿ, ಭೋಗಾಲಿಂಗದಳ್ಳಿ, ಚಂದ್ರಂಪಳ್ಳಿ, ಗೊಟ್ಟಂಗೊಟ್ಟಾ (ಕೆ&ಬಿ), ಫತ್ತೇಪುರ, ಕೊಳ್ಳುರ.
5	5-ದೇಗಲಮಡಿ	ದೇಗಲಮಡಿ, ನಿಮಾಹೊಸಳ್ಳಿ, ಪಟ್ಟಿಪಳ್ಳಿ, ನಾಗಾಯಿದ್ಲಾಯಿ, ಕುಸರಂಪಳ್ಳಿ, ತಿರುಮಲ್ಲಾಪುರ, ಮಾಣಿಕಪುರ ಡಿ.
6	6-ಸಾಲೇಬೀರನಳ್ಳಿ	ಸಾಲೇಬೀರನಳ್ಳಿ, ಗೌಡಪ್ಪಗುಡಿ, ಶಿಕಾರಮೋತಕಪಳ್ಳಿ, ತುಮಕುಂಟಾ, ಹಸರಗುಂಡಗಿ, ಗುರಂಪಳ್ಳಿ, ಮರಪಳ್ಳಿ.
7	7-ಸಲಗರಬಸಂತಪುರ	ಸಲಗರಬಸಂತಪುರ, ಪಾಲ್ವಾತಾಂಡಾ, ಸಲಗರ ಕಾಲೋನಿ, ಶಿವರಾಮನಾಯಕ ತಾಂಡಾ, ಸಜ್ಜನಕೋಳ ತಾಂಡಾ, ಬೆನಕಪಳ್ಳಿ, ಫತ್ತುನಾಯಕ ತಾಂಡಾ, ಬಾವನಗುಡಿ ತಾಂಡಾ, ಯತೆಬಾರಪುರ, ಭಿಕ್ಕುನಾಯಕ ತಾಂಡಾ, ಗೊಂದಲಸೇತ ತಾಂಡಾ.
8	8-ವೆಂಕಟಾಪುರ	ವೆಂಕಟಾಪುರ, ಒಂಟೆಚಿಂತಾ ತಾಂಡಾ/ಗೋಪುನಾಯಕ ತಾಂಡಾ, ಧರ್ಮಾಸಾಗರ, ಬೋನಸಪುರ, ಸಂಗಾಪುರ, ಶ್ರೀನಗರಪೆದ್ದ ತಾಂಡಾ, ಬುರುಗದೊಡ್ಡಿ, ಕಾಟನಗಿಡ್ಲಾ, ಅಂತಾವರಂ, ಲಿಂಗಾನಗರ.
9	9-ಕುಂಚಾವರಂ	ಕುಂಚಾವರಂ, ಲಚ್ಚಾಸಾಗರ, ಶಿವರಡ್ಡಿಪಲ್ಲಿ, ಮೊಗದಂಪುರ, ಪೋಚಾವರಂ, ಶಿವರಾಂಪುರ, ಮೊಂಬಾಪುರಡಿ.
10	10-ಶಾದಿಪುರ	ಶಾದಿಪುರ, ಸೇವಾನಾಯಕ ತಾಂಡಾ, ಭಿಕ್ಕುನಾಯಕ ತಾಂಡಾ, ಚಿಂದಾನೂರ, ಚಿಕ್ಕಲಿಂಗದಳ್ಳಿ, ಹನುಮಾನಗರ (ಚಾಪ್ಲಾನಾಯಕ ತಾಂಡಾ), ಜವಾಹರನಗರ ತಾಂಡಾ, ಜಿಲವರ್ಷಾ, ಜಿಲವರ್ಷಾ ತಾಂಡಾ.
11	11-ಮಿರಿಯಾಣ	ಮಿರಿಯಾಣ, ಕಿಷ್ಕಾಪುರ, ಭೈರಂಪಳ್ಳಿ, ಕಲ್ಲೂರ ರೋಡ, ಸೋಮಲಿಂಗದಳ್ಳಿ.
12	12-ಸುಲೇಪೇಟೆ	ಸುಲೇಪೇಟೆ, ಯಾಕಾಪುರ.
13	13- ಚಿಮ್ಮಾಯಿದ್ಲಾಯಿ	ಚಿಮ್ಮಾಯಿದ್ಲಾಯಿ, ದಸ್ತಾಪುರ, ಗಾರಂಪಳ್ಳಿ, ಯಂಪಳ್ಳಿ, ಗೌಡನಹಳ್ಳಿ, ಹುಡದಳ್ಳಿ.
14	14-ಕನಕಪುರ	ಕನಕಪುರ, ಧೋಟಿಕೋಳ, ಖುದಾವಂದಪುರ, ತಾಜಲಾಪುರ, ರುಸ್ತಾಂಪುರ, ಹೂವಿನಬಾವಿ, ಯಲಕಪಳ್ಳಿ.
15	15-ಪೋಲಕಪಳ್ಳಿ	ಪೋಲಕಪಳ್ಳಿ, ಪೋಲಕಪಳ್ಳಿ ತಾಂಡಾ, ಕಲ್ಲಭಾವಿ, ಕಲಭಾವಿ ತಾಂಡಾ, ಅಣವಾರ, ಗಂಗನಪಳ್ಳಿ, ಇಂದ್ರಪಾಡ ಹೊಸಳ್ಳಿ.



ಕಲಬುರಗಿ ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
16	16-ನಿಡಗುಂದಾ	ನಿಡಗುಂದಾ, ಶಿರೋಳ್ಳಿ, ಹೂವಿನಹಳ್ಳಿ, ಹಲಕೋಡಾ, ವೆಂಕಟಾಪುರ ನಗರ.
17	17-ಕರ್ಚಖೇಡ	ಕರ್ಚಖೇಡ, ಬುರಗಪಳ್ಳಿ, ಭತ್ತಸಾಲ, ಜಟ್ಟೂರ, ಪೋತಂಗಲ, ಗಣಾಪುರ, ಗರಗಪಳ್ಳಿ, ಭಕ್ಕಂಪಳ್ಳಿ, ಸಂಗಮ.ಕೆ., ಪರದಾರ ಮೋತಕಪಳ್ಳಿ, ರಾಮತೀರ್ಥ.
18	18-ಕರೋಳ್ಳಿ	ಕರೋಳ್ಳಿ, ಬೆನಕನಹಳ್ಳಿ, ಕೊರಡಂಪಳ್ಳಿ, ಇರಗಪಳ್ಳಿ, ಕುಪನೂರ, ಪಂಚನಹಳ್ಳಿ, ಭಂಟನಳ್ಳಿ, ಬೆಡಗಪಳ್ಳಿ.
<b>10-ಚಿತ್ತಾಪುರ ತಾಲ್ಲೂಕು ಪಂಚಾಯತಿ</b>		
1	1-ಗುಂಡಗುರ್ತಿ	ಗುಂಡಗುರ್ತಿ, ಇವಣಿ, ಬೆಳಗುಂಪಾ, ಮಲಕೂಡ, ಕಾಟಂದೇವರಹಳ್ಳಿ.
2	2-ದಂಡೋತಿ	ದಂಡೋತಿ, ಮೊಗಲಾ, ಇಟಗಾ.
3	3-ದಿಗ್ಗಾಂವ	ದಿಗ್ಗಾಂವ, ಸಾತನೂರ, ಹೊಸಸ್ವರು, ಭಂಕಲಗಾ.
4	4-ಭಾಗೋಡಿ	ಭಾಗೋಡಿ, ಕದ್ದೂರಿ, ಮುಡಬೂಳ, ಮರಗೋಳ, ಯರಗಲ.
5	5-ಕರದಾಳ	ಕರದಾಳ, ಕಮರವಾಡಿ, ಸೂಲಹಳ್ಳಿ, ಬೊಮ್ಮನಳ್ಳಿ, ಅಲೂರ.
6	6-ಹಲಕಟ್ಟಾ	ಹಲಕಟ್ಟಾ, ಬಳವಡಗಿ, ದೇವಾಪುರ.
7	7-ಲಾಡ್ವಾಪುರ	ಲಾಡ್ವಾಪುರ, ಕೊಂಚೂರ, ಹಣ್ಣಿಕೇರಾ.
8	8-ಇಂಗಳಗಿ	ಇಂಗಳಗಿ, ಕುಂದನೂರ.
9	9-ಅಳ್ಳೋಳ್ಳಿ	ಅಳ್ಳೋಳ್ಳಿ, ದಂಡಗುಂಡ, ಅಲ್ಲೂರ(ಬಿ), ಅಲ್ಲೂರ(ಕೆ).
10	10-ಭೀಮನಹಳ್ಳಿ	ಭೀಮನಹಳ್ಳಿ, ರಾಮತೀರ್ಥ, ಡೋಣಗಾಂವ, ರಾಜೋಳ.
11	11-ಯಾಗಾಪುರ	ಯಾಗಾಪುರ, ಶಿವನಗರ, ಬೆಳಗೇರಾ, ಸಂಕನೂರ.
12	12-ನಾಲವಾರ	ನಾಲವಾರ, ನಾಲವಾರ ಸ್ವೀಷನ, ಬಾಪುನಗರ.
13	13-ಸೂಗುರ(ಎನ್)	ಕಡಬೂರ, ಚಾಮನೂರ, ಕುಲಕುಂದಾ, ಮಳಗಾ(ಎನ್), ಸೂಗೂರ(ಎನ್), ತುರನೂರ, ರಾಂಪುರಹಳ್ಳಿ, ತರಕಸಪೇರ, ಶಾಂಪುರಹಳ್ಳಿ.
14	14-ಕೊಲ್ಲೂರ	ಕೊಲ್ಲೂರ, ಮಾರಡಗಿ(ಎನ್), ಸನ್ನತಿ, ಬನ್ನಟಿ, ಹುಳಂಡಗೇರಾ, ಕನಗನಹಳ್ಳಿ.
<b>11-ಶಹಬಾದ್ ತಾಲ್ಲೂಕು ಪಂಚಾಯತಿ</b>		
1	1-ಭಂಕೂರ	ಭಂಕೂರ, ಭಂಕೂರ ವಾಡಾ ಸೇವಾನಗರ.
2	2-ಮರತೂರ	ಮರತೂರ, ದೇವನ ತೇಗನೂರ.
3	3-ತೋನಸನಹಳ್ಳಿ(ಎಸ್)	ತೋನಸನಹಳ್ಳಿ(ಎಸ್), ತರನಳ್ಳಿ.
4	4-ಗೋಳಾ(ಕೆ)	ಗೋಳಾ(ಕೆ).
5	5-ಹೊನಗುಂಟಾ	ಹೊನಗುಂಟಾ, ಕಡಿಹಳ್ಳಿ.
6	6-ರಾವೂರ	ರಾವೂರ, ಗಾಂಧಿನಗರ.
7	7-ಮಾಲಗತ್ತಿ	ಮಾಲಗತ್ತಿ.
8	8-ಶಂಕರವಾಡಿ	ಶಂಕರವಾಡಿ, ಜೀವಣಗಿ, ಮುತ್ತಗಾ.
9	9-ಮುಗಳನಾಗಾಂವ	ಮುಗಳನಾಗಾಂವ, ಮಹಾನಗರ, ಅಲ್ಪಿಹಾಳ.

(ಕೆ.ಆರ್.ರುದ್ರಪ್ಪ)

ನಿರ್ದೇಶಕರು(ಪಂ.ರಾಜ್ ) ಮತ್ತು  
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ  
ಹಾಗೂ ಸದಸ್ಯ ಕಾರ್ಯದರ್ಶಿ,  
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.



## ಕರ್ನಾಟಕ ಸರ್ಕಾರ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ

ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-560001

ಸಂಖ್ಯೆ: ಕಪಂರಾಸೀನಿಆ/30/ಸೀನಿಆ/2022

ದಿನಾಂಕ:02-01-2023

## ಪ್ರಕಟಣೆ

**ಯಾದಗಿರಿ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು **ಯಾದಗಿರಿ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ.** 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.

**ಯಾದಗಿರಿ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 94 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ.** 'ಆ' ಕೋಷ್ಟಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.

**ಯಾದಗಿರಿ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ,** ಪ್ರಕಟಣೆಯ ದಿನಾಂಕದಿಂದ **15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ** ಸಲ್ಲಿಸಲು ತಿಳಿಸಿದೆ. ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

**(ಅ) ಆನ್ ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "<https://rdpr.karnataka.gov.in/rdc/public/>" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ..

3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,  
ಅಂಬೇಡ್ಕರ್ ವೀಧಿ, ಬೆಂಗಳೂರು-560001

### ಕೋಷ್ಟಕ 'ಅ'

#### ಯಾದಗಿರಿ ಜಿಲ್ಲೆ

ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ವಡಗೇರಾ	11
2	ಗುರುಮಿರಕಲ್	13
3	ಶೋರಾಪುರ	15
4	ಹುಣಸಗಿ	16
5	ಯಾದಗಿರಿ	19
6	ಶಹಾಪೂರ	20
ಒಟ್ಟು		94

**ಕೋಷ್ಠಕ 'ಆ'**  
**ಯಾದಗಿರಿ ಜಿಲ್ಲೆ**

ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1-ಹುಣಸಗಿ ತಾಲ್ಲೂಕು ಪಂಚಾಯತ್</b>		
1	1-ಕನ್ನಳ್ಳಿ	ಕನ್ನಳ್ಳಿ, ಬೈಚಬಾಳ, ಕೂಡಲಗಿ, ಯಡಿಯಾಪುರ.
2	2- ಅಗ್ನಿ	ಮುದ್ದೂರ(ಕೆ), ಮುದ್ದೂರ(ಬಿ), ರಾಂಪುರ, ಹಂದ್ರಾಳ(ಜಿ), ಅಗ್ನಿ, ಕರಿಭಾವಿ, ಅಮ್ಮಿಹಾಳ, ಬಾದ್ತಾಪುರ.
3	3-ಅರಕೇರಾ(ಜಿ)	ಯಡಹಳ್ಳಿ, ಅರಕೇರಾ(ಜಿ), ಅಗತೀರ್ಥ, ತೆಗ್ಗೇಳ್ಳಿ, ಸದಬ, ಶಿಖಾಪುರ(ಎಸ್.ಕೆ).
4	4-ವಜ್ಜುಲ	ವಜ್ಜುಲ, ಶ್ರೀನಿವಾಸಪುರ, ಚನ್ನೂರ, ಮಂಜಲಾಪುರಹಳ್ಳಿ.
5	5-ಹೆಬ್ಬಾಳ(ಬಿ)	ಕಲ್ಲದೇವನಹಳ್ಳಿ, ಹೆಬ್ಬಾಳ(ಬಿ), ಹೆಬ್ಬಾಳ(ಕೆ), ರಾಜುನಗರ, ಬೈಲಾಪುರ, ಸಿದ್ಧಾಪುರ(ಬಿ).
6	6-ಕಚಕನೂರ	ಚಿಕ್ಕನಹಳ್ಳಿ, ಕಚಕನೂರ, ಬಾಚಿಮಟ್ಟಿ, ಕೆ.ತಳ್ಳಳ್ಳಿ, ಬೆನಕನಹಳ್ಳಿ.
7	7-ರಾಜನಕೊಳ್ಳೂರ	ರಾಜನಕೊಳ್ಳೂರ, ತೀರ್ಥ, ಕೃಷ್ಣಾನಗರ, ಗುಳಬಾಳ, ದ್ಯಾಮನಾಳ, ಕುಪ್ಪಿ.
8	8-ಕಾಮನಟಗಿ	ಕಾಮನಟಗಿ, ಬಲಶೇಟ್ಟಿಹಾಳ, ಕನಗಂಡನಹಳ್ಳಿ, ಹೊಂಬಳಕಲ್, ಹನುಮನಾಳ, ಜೈರಾಮನಗರ, ಸೊನ್ನಾಪುರ.
9	9- ಕೋಳಿಹಾಳ	ರಾಮನಗರ, ಕೋಳಿಹಾಳ, ಇಸಾಂಪುರ, ಗುಂಡಲಗೇರಾ, ಮಾಳನೂರ, ಮಾರಲಭಾವಿ, ಬನ್ನೆಟ್ಟಿ, ಸಲಗುಂದಾ(ಡಿ).
10	10-ಕೊಡಕಲ್	ಕೊಡಕಲ್, ರಾಯನಪಾಳಾ.
11	11-ಹಗರಟಗಿ	ಹಗರಟಗಿ, ಬೂದಿಹಾಳ, ಹೊರಟ್ಟಿ, ಬಪ್ಪರಗಾ, ಕರೇಕಲ್, ಕುರೇಕನಾಳ, ಉಪ್ಪಲದಿನ್ನಿ.
12	12-ಬರದೇವನಹಾಳ	ಬರದೇವನಹಾಳ, ಯರಕಿಹಾಳ, ಮಾರನಾಳ, ಮೈಲಾಪುರ, ಮದಲಿಂಗನಾಳ, ಕಮಾಲಪುರ, ಬಸ್ತಾಪುರ, ಯಣ್ಣಿವಡಗೇರಾ.
13	13-ಗೆದ್ದಲಮರಿ	ಗೆದ್ದಲಮರಿ, ದೇವತಿನಗರ, ಏದಲಭಾವಿ, ಬೆಂಚಿಗಡ್ಡಿ, ಧರ್ಮಾಪುರ, ಜುಮಾಲಪುರ.
14	14-ಬೈಲಕುಂರಿ	ಬೈಲಕುಂರಿ, ಬೊಮ್ಮಗುಡ್ಡ, ಕಡದರಾಳ, ರಾಜವಾಳ, ಹನುಮಸಾಗರ, ತೋಳದಿನ್ನಿ.
15	15-ಜೋಗುಂಡಭಾವಿ	ಜೋಗುಂಡಭಾವಿ, ಬಸರಿಗಿಡ ತಾಂಡಾ, ಹುಲ್ಲಿಕೇರಾ, ರಾಯನಗೋಳಾ, ಕೋಟಗುಡ್ಡ, ಅಮ್ಮಾಪುರ(ಎಸ್.ಕೆ), ತಂಗಡಬೈಲ.
16	16-ನಾರಾಯಣಪುರ	ನಾರಾಯಣಪುರ, ಹನುಮಾನ ನಗರ, ಜಂಗಿನಗಡ್ಡಿ, ಮೇಲಿನಗಡ್ಡಿ.
<b>2-ಶೋರಾಪುರ ತಾಲ್ಲೂಕು ಪಂಚಾಯತ್</b>		
1	1-ಮಲ್ಲಾ(ಬಿ)	ಎವೂರ, ಸೇವಾನಗರ, ದಂಡಸೋಲಾಪುರ, ಮಲ್ಲಾ(ಬಿ), ಮಲ್ಲಾ(ಕೆ).
2	2-ಯಾಳಗಿ	ಯಾಳಗಿ, ಶಿವಾಜಿನಗರ, ಚಿತ್ತಕನಾಳ(ಡಿ), ಗೊಗಡಿಹಾಳ, ಹದ್ದೂರ.
3	3-ಯಕ್ಕಾಪುರ	ಯಕ್ಕಾಪುರ, ಆಲ್ಪಾಳ, ಚಿಂಚೋಳಿ, ಮುನೀರಬೊಮ್ಮನಳ್ಳಿ, ಕಾದಳ್ಳಿ(ಡಿ), ವಂದಗನೂರ, ಐನಾಪುರ, ಮಲ್ಲಾಪುರ, ಕಾಚಾಪುರ, ಬೇವಿನಾಳ(ಎಸ್.ಕೆ), ದೋರನಳ್ಳಿ, ಹೂವಿನಹಳ್ಳಿ, ಬೆಂಡರ ತಳ್ಳಳ್ಳಿ.
4	4-ನಗನೂರ	ಕಿರದಳ್ಳಿ, ಮಾಲಹಳ್ಳಿ, ಮುರಕನಾಳ, ನಗನೂರ, ಖಾನಾಪುರ(ಎಸ್.ಕೆ), ಗೌಡಗೇರಾ.
5	5-ಕರಡಕಲ್	ಮಾಲಗತ್ತಿ, ತಿಪ್ಪನಟಗಿ, ಕರಡಕಲ್, ನಡಕೂರ, ಹೆಗ್ಗಣದೊಡ್ಡಿ, ಜೈನಾಪುರ, ಗೋಡಿಹಾಳ.
6	6-ದೇವರಗೋನಾಲ	ದೇವರಗೋನಾಲ, ಸಿದ್ಧಾಪುರ(ಜಿ), ಮಾಚಗುಂಡಾಳ, ಬೊಮ್ಮನಳ್ಳಿ(ಕೆ).
7	7-ರತ್ತಾಳ	ಬಾದ್ಯಾಪುರ, ಬೈರಿಮರಡಿ, ದೇವಿಕೇರಾ (ನಗರಸಭೆ ವ್ಯಾಪ್ತಿಯ ಸ.ನಂ.63, 64, ಮತ್ತು 65 ಹೊರತುಪಡಿಸಿ), ರತ್ತಾಳ.
8	8-ಪೇರ ಅಮ್ಮಾಪುರ	ಪೇರ ಅಮ್ಮಾಪುರ, ಮಂಗಳೂರ, ಮಾವಿನಮಟ್ಟಿ, ಚಿಗರಿಹಾಳ.
9	9-ವಾಗಣಗೇರಾ	ವಾಗಣಗೇರಾ, ತಳವಾರಗೇರಾ ಹಾಗೂ ಮಲ್ಲಿಭಾವಿ(ನಗರಸಭೆ ವ್ಯಾಪ್ತಿ ಹೊರತುಪಡಿಸಿ), ಜಾಲಿಬೆಂಚಿ.
10	10-ಖಾನಾಪುರ(ಎಸ್.ಹೆಚ್)	ಶಿಖಾಪುರ(ಎಸ್.ಹೆಚ್), ಖಾನಾಪುರ(ಎಸ್.ಹೆಚ್)(ನಗರಸಭೆ ವ್ಯಾಪ್ತಿ ಹೊರತುಪಡಿಸಿ), ಕವಡಿಮಟ್ಟಿ(ನಗರಸಭೆ ವ್ಯಾಪ್ತಿ ಹೊರತುಪಡಿಸಿ), ಗುಡಿಹಾಳ(ಜಿ), ಅರಕೇರಾ(ಕೆ), ಬಿಜಾಸಪುರ, ಕೃಷ್ಣಾಪುರ.

ಯಾದಗಿರಿ ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
11	11-ಸೂಗೂರ	ಸೂಗೂರ, ಚೌಡೇಶ್ವರಹಾಳ, ಅಡ್ಕೊಡಗಿ, ಹೆಮ್ಮಡಗಿ, ಬೇವಿನಾಳ(ಎಸ್.ಹೆಚ್), ಚಂದ್ರಾಪುರ, ಕರ್ನಾಳ, ಕುಪಗಲ್, ಹೆಮನೂರ, ಹಾಲಗೇರಾ, ಲಿಂಗದಳ್ಳಿ(ಎಸ್.ಹೆಚ್).
12	12-ದೇವತ್ಕಲ್	ದೇವತ್ಕಲ್, ಕೋನಾಳ, ಹಾಲಭಾವಿ, ಚನ್ನಪಟ್ಟಣ, ಗೋಡಿಹಾಳ(ಟಿ), ರಾಯಗೇರಾ.
13	13-ದೇವಾಪುರ	ದೇವಾಪುರ, ಅರಳಹಳ್ಳಿ, ಕಂಪಾಪುರ(ಡಿ), ಶೆಳ್ಳಗಿ, ಮುಷ್ವಳ್ಳಿ, ಕಾಗರಾಳ(ಡಿ).
14	14-ಆಲ್ಕಾಳ	ಆಲ್ಕಾಳ, ಗೋನಾಳ.ಎಸ್.ಡಿ, ಹಂದ್ರಾಳ ಎಸ್.ಡಿ.ನಾಗರಾಳ, ಮಂಗಿಹಾಳ, ಹಾವಿನಾಳ, ಬೋನಾಳ, ರಾಜಾಪುರ ಡಿ.
15	15-ಶಾಂತಪುರ	ತಿಂಥಣಿ, ದಾದ್ರಾಪುರ, ಶಾಂತಪುರ, ಬಂಡೋಳ್ಳಿ, ಹುಣಸಿಹೋಳಿ, ಲಿಂಗದಳ್ಳಿ(ಎಸ್.ಕೆ).
3-ಶಹಾಪುರ ತಾಲ್ಲೂಕು ಪಂಚಾಯತ್		
1	1-ಮುಡಬೂಳ	ಮುಡಬೂಳ, ಅರಳಹಳ್ಳಿ, ಸಲಾದಪುರ, ಬಿಲ್ವಾಡ (ಡಿ).
2	2-ಮದ್ದೂರಿಕಿ	ಮದ್ದೂರಿಕಿ, ಕೊಡಮನಹಳ್ಳಿ, ಸಾದ್ರಾಪುರ, ಸಿಂಗನಳ್ಳಿ, ಇಂಗನಾಳ(ಡಿ).
3	3-ಶಿರವಾಳ	ಶಿರವಾಳ, ಅಣಬಿ, ರೋಜಾ ಎಸ್.ಶಿರವಾಳ, ಇಟಗಾ ಎಸ್.ಶಿರವಾಳ, ಹಂದ್ರಾಳ(ಡಿ).
4	4-ಇಬ್ರಾಹಿಂಪುರ	ಇಬ್ರಾಹಿಂಪುರ, ತಂಗಡಗಿ, ಹುರಸಗುಂಡಗಿ, ಬಿದರಾಣಿ, ಹಬ್ಬಳ್ಳಿ.
5	5-ಹೋತಪೇರ	ಹೋತಪೇರ, ಹಾಲಬಾವಿ, ಮಕ್ಕಾಪುರ, ದಿಗ್ಗಿ, ಇಂಗನಳ್ಳಿ, ಮಡ್ವಾಳ, ರಾಜಾಪುರ(ಕೆ)(ಡಿ).
6	6-ಚಟ್ಟಳ್ಳಿ	ಚಟ್ಟಳ್ಳಿ, ನಾಲ್ವಡಗಿ, ಕರಣಗಿ, ಬಲಕಲ್, ಮರಮಕಲ್.
7	7-ದೋರನಹಳ್ಳಿ	ದೋರನಹಳ್ಳಿ, ಬೇವಿನಹಳ್ಳಿ(ಜೆ).
8	8-ಗೋಗಿಪೇರ	ಗೋಗಿಪೇರ, ನೆಗ್ಗಿನಾಳ(ಡಿ).
9	9-ಗೋಗಿ(ಕೆ)	ಗೋಗಿ(ಕೆ).
10	10-ಉಕ್ಕಿನಾಳ	ಉಕ್ಕಿನಾಳ, ಹಾರಣಗೇರಾ, ರಬ್ಬನಹಳ್ಳಿ, ಕರಕಿಹಳ್ಳಿ.
11	11-ಚಾಮನಾಳ	ಚಾಮನಾಳ, ಚಂದಾಪುರ, ದರ್ಶನಾಪುರ, ಗುಂಡಾಪುರ, ನಡಿಹಾಳ.
12	12-ಖಾನಾಪುರ	ಖಾನಾಪುರ, ಗುಂಡಹಳ್ಳಿ, ಮನಗನಾಳ.
13	13-ಕಕ್ಕಸಗೇರಾ	ಕಕ್ಕಸಗೇರಾ, ಬೂದನೂರ, ಬೋವಿಕಾಡಂಗೇರಾ, ಆಲ್ಕಾಳ.
14	14-ಹೊಸಕೇರಾ	ಹೊಸಕೇರಾ, ಶೆಟ್ಟಿಕೇರಾ, ರಾಜಾಪುರ(ಬಿ), ಮಹಲರೋಜಾ.
15	15-ನಾಗನಟಗಿ	ನಾಗನಟಗಿ, ಬಾಣತಿಹಾಳ, ಸೈದಾಪುರ, ಉಮರದೊಡ್ಡಿ, ಗಂಗನಾಳ, ದರಿಯಾಪುರ.
16	16-ಕನ್ಯಾಕೋಳುರ	ಕನ್ಯಾಕೋಳುರ, ತಿಪ್ಪನಹಳ್ಳಿ, ಬೇನಕನಹಳ್ಳಿ(ಜೆ), ನಂದಿಹಳ್ಳಿ(ಕೆ), ಹತ್ತಿಗೂಡುರ, ಕೊಂಗಂಡಿ.ಎಸ್.ಆರ್, ಮಂಡಗಳ್ಳಿ, ಹಳಿಸಗರ (ಪುರ ಸಭೆ ವ್ಯಾಪ್ತಿ ಹೊರತುಪಡಿಸಿ).
17	17-ವನದುರ್ಗಾ	ವನದುರ್ಗಾ, ಚೆನ್ನೂರ(ಕೆ).
18	18-ಸಗರ	ಸಗರ.
19	19-ರಸ್ತಾಪುರ	ರಸ್ತಾಪುರ, ವಿಭೂತಿಹಳ್ಳಿ, ಶಾರದಹಳ್ಳಿ.
20	20-ಕೊಳ್ಳುರು	ಕೊಳ್ಳುರು, ಟೋಣೂರು, ಗೌಡುರು, ಮರಕಲ್, ಚಂದ್ರಾಳ(ಡಿ), ಬೀರನೂರ, ಕಾಟಮನಹಳ್ಳಿ, ಸಾವೂರ, ನಂದಿಹಳ್ಳಿ(ಜೆ), ಪರಸಾಪುರ.
4-ವಡಗೇರಾ ತಾಲ್ಲೂಕು ಪಂಚಾಯತ್		
1	1-ನಾಯ್ಕಲ್	ನಾಯ್ಕಲ್.
2	2-ಗುಲಸರಂ	ಗುಲಸರಂ, ಬಬಲಾದ, ಹುಲಕಲ್(ಜೆ), ಬೀರನಾಳ.
3	3-ತಡಿಬಿಡಿ	ತಡಿಬಿಡಿ, ಹುಂಡೇಕಲ್, ಗುಂಡಗುರ್ತಿ, ಅಗಸ್ತಿಹಾಳ, ಬೋಳಾರಿ, ಬೊಮ್ಮನಳ್ಳಿ, ಟೋಕಾಪುರ, ಖಾದ್ರಾಪುರ(ಡಿ).

ಯಾದಗಿರಿ ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
4	4-ಕುರಕುಂದಾ	ಕುರಕುಂದಾ, ಕಾಡಂಗೇರಾ(ಬಿ), ಕ್ಯಾತನಾಳ, ಶಂಕರಬಂಡಾ(ಡಿ).
5	5-ಉಳ್ಳೆಸೂಗೂರು	ಉಳ್ಳೆಸೂಗೂರು, ಹೊರಟೂರು, ಮಾಲಹಳ್ಳಿ, ತೇಕರಾಳ.
6	6-ಹಾಲಗೇರಾ	ಹಾಲಗೇರಾ, ಗೋಡಿಹಾಳ, ಕುಮನೂರು, ಅರ್ಜುಣಗಿ ಗಡ್ಡೆಸೂಗೂರು.
7	7-ವಡಗೇರಾ	ವಡಗೇರಾ, ಕೋನಹಳ್ಳಿ.
8	8-ಹೈಯ್ಯಾಳ(ಬಿ)	ಹೈಯ್ಯಾಳ(ಬಿ), ಯಕ್ಷಂತಿ, ಮದರಕಲ್, ಟಿ.ವಡಗೇರಾ, ಅನವಾರ, ಹೈಯ್ಯಾಳ(ಕೆ).
9	9-ಕೊಂಕಲ್	ಕೊಂಕಲ್, ಅನಕಸೂಗೂರು, ಕುರಿಹಾಳ, ಗೊಂದನೂರು, ಚನ್ನೂರ(ಜಿ), ಐಕೂರು, ಬಸವಂತಪುರ, ಹಂಚಿನಾಳ, ಮುನಮುಟಗಿ.
10	10-ತುಮಕೂರು	ಬಿಳ್ವಾರ, ಬೂದಿನಾಳ, ಮಾಚನೂರು, ಬೆನಕನಳ್ಳಿ(ಕೆ), ಕಂದಳ್ಳಿ, ತುಮಕೂರು, ಇಟಗಾ.ಎಸ್.ವಡಗೇರಾ, ಹಬಸಿಹಾಳ.
11	11-ಬೆಂಡೆಬೆಂಬಳಿ	ಗೋನಾಳ, ಶಿವಪುರ, ಅಗ್ನಿಹಾಳ, ಗುಂಡೂರು, ಸೂಗೂರು, ಕೊಂಗಂಡಿ.ಎಸ್.ವಡಗೇರಾ, ಜೋಳದಡಗಿ, ಶಿವನೂರು, ಸಂಗಂ(ಡಿ), ಬೆಂಡೆಬೆಂಬಳಿ, ಕದರಾಪುರ, ರೊಟ್ಟಡಗಿ, ಕೋಡಾಲ.
<b>5-ಯಾದಗಿರಿ ತಾಲ್ಲೂಕು ಪಂಚಾಯತ್</b>		
1	1-ಯರಗೋಳ	ಯರಗೋಳ, ಮಲ್ಲಪನಹಳ್ಳಿ.
2	2-ಕೋಟಗೇರಾ	ಮೋಟ್ಟಳ್ಳಿ, ಕೋಟಗೇರ, ಕೆ.ಹೊಸಳ್ಳಿ, ಚಿಂತಗುಂಟಾ.
3	3-ಅಲ್ಲಿಪುರ	ಅಲ್ಲಿಪುರ, ಹೊರುಂಚಾ, ಕ್ಯಾಸಪನಹಳ್ಳಿ, ವೆಂಕಟೇಶನಗರ, ಕಂಚಗಾರಹಳ್ಳಿ.
4	4-ಹತ್ತಿಕುಣಿ	ಹತ್ತಿಕುಣಿ, ಬಾಚವಾರ, ಸಮಣಾಪುರ, ಸೌದಾಗರ ತಾಂಡ, ಬಗ್ಗಲಮಡು(ಡಿ), ಯಕ್ಕಳ್ಳಿ(ಡಿ).
5	5-ಅರಕೇರಾ (ಬಿ)	ಅರಕೇರಾ(ಬಿ), ಅಚ್ಚೋಲ, ಖಾನಳ್ಳಿ, ಬಸವಂತಪುರ, ಬಾಲಾಜಿನಗರ, ವಡ್ಡಳ್ಳಿ, ನಾಗನಾಯಕನಹಳ್ಳಿ(ಡಿ), ಸಿದ್ಧಾರ್ಥನಗರ.
6	6-ಹೊನಗೇರಾ	ಹೊನಗೇರಾ, ಕಟಗಿ ಶಹಾಪುರ, ಸುತಾರ ಹೊಸಳ್ಳಿ, ಪತ್ತಾಪುರ(ಡಿ).
7	7-ಬಂದಳ್ಳಿ	ಬಂದಳ್ಳಿ, ಯಡ್ತಳ್ಳಿ, ಚಾಮನಳ್ಳಿ, ಚಾಮನಳ್ಳಿ ತಾಂಡಾ, ದಸ್ತಾರಬಾದ(ಡಿ).
8	8-ರಾಣಗುಂದಿ	ರಾಣಗುಂದಿ, ವಿಶ್ವಾಸಪುರ, ಬೋಮಶೆಟ್ಟಿಹಳ್ಳಿ ಹೆಡಗಿಮದ್ದು, ತಳಕ.
9	9-ಮುಂಡರಗಿ	ಮುಂಡರಗಿ(ನಗರಸಭೆ ವ್ಯಾಪ್ತಿಯ ಸ.ವೆ 39 ರಿಂದ 48, 52, 53 ಮತ್ತು 589 ರಿಂದ 592 ಹೊರತು ಪಡಿಸಿ), ಅಶೋಕ ನಗರ, ಕುರುಕುಂಬಳ ತಾಂಡಾ, ಬೆಳಗೇರಾ.
10	10-ಮುದ್ದಾಳ	ಮುದ್ದಾಳ, ಭೀಮನಗರ, ತುಮಕೂರು.
11	11-ರಾಮಸಮುದ್ರ	ರಾಮಸಮುದ್ರ, ಆಶನಾಳ.
12	12-ಅರಕೇರಾ (ಕೆ)	ಅರಕೇರಾ(ಕೆ), ಮೈಲಾಪುರ, ಪಂಚಶೀಲನಗರ, ಹಳಿಗೇರಾ, ಮಸ್ಕನಳ್ಳಿ, ರೈಸಾಬಾದ ಹೊಸಳ್ಳಿ.
13	13-ವರ್ಕನಳ್ಳಿ	ವರ್ಕನಳ್ಳಿ, ಕೋಯಿಲೂರು, ಮಜರಾ ಹೊಸಳ್ಳಿ (ನಗರಸಭೆ ವ್ಯಾಪ್ತಿಯ ಸ.ವೆ 5 ರಿಂದ 28 ರ ವರೆಗೆಹೊರತುಪಡಿಸಿ), ಪಗಲಾಪುರ, ಮುಸ್ಸೂರು.
14	14-ಬಳಿಚಕ್ಕ	ಬಳಿಚಕ್ಕ, ನಾಗಲಾಪುರ.
15	15-ಕೌಳೂರು	ಕೌಳೂರು, ಶೇಟ್ಟಿಕೇರಾ, ಜಿನಕೇರಾ.
16	16-ಕಿಲ್ಲನಕೇರಾ	ಕಿಲ್ಲನಕೇರಾ, ಕೂಡೂರು, ಗೌಡಗೇರಾ, ನೀಲಹಳ್ಳಿ.
17	17-ಸೈದಾಪುರ	ಸೈದಾಪುರ, ಕ್ಯಾತನಾಳ, ರಾಚನಹಳ್ಳಿ, ರಾಂಪುರ, ಮಲ್ಲಾರ, ಲಿಂಗೇರಿ, ಸಾವೂರು, ಹೆಗ್ಗಣಗೇರಾ.
18	18-ಕಡೇಚೂರು	ಕಡೇಚೂರು, ದದ್ದಲ್, ದುಪ್ಪಲ್ಲಿ, ಮಾವಿನಹಳ್ಳಿ, ಬೊಮರಾಲದೊಡ್ಡಿ, ಚಂದಾಪುರ, ಸೌರಾಷ್ಟ್ರಹಳ್ಳಿ, ಬಾಲಚೇಡ, ಶೆಟ್ಟಿಹಳ್ಳಿ.



ಯಾದಗಿರಿ ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
19	19-ಬಾಡಿಯಾಳ	ಬಾಡಿಯಾಳ, ಗೊಡುರು, ಮುನಗಲ, ಸಂಗವಾರ, ಕೊಂಡಾಪುರ, ಬೆಳಗುಂದ, ಭೀಮನಹಳ್ಳಿ, ಗೊಂದಡಗಿ, ಆನೂರ (ಬಿ), ಆನೂರ (ಕೆ).
6-ಗುರುಮಠಕಲ್ ತಾಲ್ಲೂಕು ಪಂಚಾಯತ್		
1	1-ಗಾಜರಕೋಟೆ	ಗಾಜರಕೋಟೆ, ರಾಮಪುರ, ಶಿವಪುರ, ದೇವರಹಳ್ಳಿ.
2	2-ಕಾಕಲವಾರ	ಕಾಕಲವಾರ, ಎಂ.ಟಿ. ಪಲ್ಲಿ, ಸಿದ್ಧಾಪುರ(ಬಿ), ಬುದೂರ, ಬೋರಬಂಡಾ, ಚಪೆಟ್ಟಾ, ಯದ್ವಾಪುರ.
3	3-ಯಂಪಾಡ	ಹಿಮಾಲಪುರ, ಇಂದಿರಾನಗರ, ಕಮಲನಗರ, ಯಂಪಾಡ, ಸುಭಾಷನಗರ, ತಾತಳಗೇರಾ.
4	4-ಚಂಡ್ರಿಕಿ	ಚಂಡ್ರಿಕಿ, ಮಡೇಪಲ್ಲಿ, ಕೇಶ್ವಾರ, ದಂತಾಪುರ.
5	5-ಚಿಂತನಪಲ್ಲಿ	ಪಸಪುರ, ಗೋಪಾಳಪುರ, ಮಗದಂಪುರ, ಗಣಪುರ, ಚಿಂತನಪಲ್ಲಿ.
6	6-ಪುಟಪಾಕ	ಪುಟಪಾಕ, ಜವಾಹರನಗರ, ಮಲ್ಲಾಪುರ, ಮಿನಾಸಪುರ, ನಜರಾಪುರ, ಮುಸ್ಸೇಪಲ್ಲಿ, ದೇವನಹಳ್ಳಿ.
7	7-ಕಂದಕೂರ	ಕಂದಕೂರ, ಚಿನ್ನಾಕಾರ, ಧರ್ಮಪುರ, ಗುಂಜನೂರ, ಬೆಟ್ಟದಳ್ಳಿ.
8	8-ಕೊಂಕಲ್	ಕೊಂಕಲ್, ನಂದೇಪಲ್ಲಿ, ಅನಪುರ, ನಸಲವಾಯಿ, ನರಸಾಪುರ(ಡಿ).
9	9-ಯಲ್ವೇರಿ	ಯಲ್ವೇರಿ, ನವಾಬುರ್ಜ, ಸುಲ್ತಾನಪುರ(ಡಿ), ಸಿದ್ಧಾಪುರ(ಕೆ)(ಡಿ), ಕಾಳಿಬೆಳಗುಂದಿ, ಕಣೇಕಲ್.
10	10-ಯಲಸತ್ತಿ	ಯಲಸತ್ತಿ, ವಡವಟಿ, ತೋರಣತಿಪ್ಪ, ಕರಣಗಿ, ಹುಲಿಬೆಟ್ಟ(ಡಿ), ತೊಟ್ಟೂರ.
11	11-ಮಾಧ್ವಾರ	ಮಾಧ್ವಾರ, ಸಂಬರ, ಗುಡ್ಡಗುಂಟಾ, ವಂಕಸಂಬರ.
12	12-ಜೈಗ್ರಾಂ	ಜೈಗ್ರಾಮ, ಸಂಕ್ರಾಪುರ, ಗೊರನೂರ, ಕುಂಟೆಮರಿ, ಇಡ್ಲೂರ, ತುರಕನದೊಡ್ಡಿ.
13	13-ಅಜಲಾಪುರ	ಅಜಲಾಪುರ, ಚಲೇರಿ, ಬದ್ದೇಪಲ್ಲಿ.

(ಕೆ.ಆರ್.ರುದ್ರಪ್ಪ)

ನಿರ್ದೇಶಕರು(ಪಂ.ರಾಜ್ ) ಮತ್ತು

ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ

ಹಾಗೂ ಸದಸ್ಯ ಕಾರ್ಯದರ್ಶಿ,

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.



## ಕರ್ನಾಟಕ ಸರ್ಕಾರ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ

ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-56001

ಸಂಖ್ಯೆ: ಕಪಂರಾಸೀನಿಆ/31/ಸೀನಿಆ/2022

ದಿನಾಂಕ:02-01-2023

## ಪ್ರಕಟಣೆ

**ಬೀದರ್ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು **ಬೀದರ್ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಠಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಠಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.**

**ಬೀದರ್ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 126 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಠಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಠಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಠಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.**

**ಬೀದರ್ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ.** ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

**(ಅ) ಆನ್‌ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "<https://rdpr.karnataka.gov.in/rdc/public/>" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.  
3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,  
ಅಂಬೇಡ್ಕರ್ ವೀಧಿ, ಬೆಂಗಳೂರು-560001

**ಕೋಷ್ಠಕ 'ಅ'**

### ಬೀದರ್ ಜಿಲ್ಲೆ

ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ಹುಲಸೂರು	9
2	ಚಿಟಗುಪ್ಪಾ	11
3	ಕಮಲನಗರ	11
4	ಹುಮನಾಬಾದ	14
5	ಔರಾದ(ಬಿ)	16
6	ಬಸವಕಲ್ಯಾಣ	23

7	ಭಾಲ್ಕಿ	20
8	ಬೀದರ	22
ಒಟ್ಟು		126

## ಕೋಷ್ಟಕ 'ಆ'

## ಬೀದರ ಜಿಲ್ಲೆ

ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1- ಔರಾದ(ಬಿ) ತಾಲ್ಲೂಕು ಪಂಚಾಯತಿ</b>		
1	1-ಬೊಂತಿ	ಬಾವಲಗಾಂವ್, ಬೊಂತಿ, ಲಿಂಗಿ, ಹಂಗರಗಾ, ಸಾವರಗಾಂವ.
2	2-ಭಂಡಾರ ಕುಮಟಾ	ಹೊಕ್ಕಾಣಾ, ಭಂಡಾರಕುಮಟಾ, ಡೊಂಗರಗಾಂವ್, ಖೇರ್ಡಾ(ಬಿ).
3	3-ಎಕಂಬಾ	ಎಕಂಬಾ, ಕರಕ್ಕಾಳ, ಜಮಾಲಪುರ, ಖಂಡಿಕೇರಾ, ಗಣೇಶಪುರ(ಎ), ಹಸ್ತಿಕೇರಾ, ಹುಲ್ಕಾಳ.
4	4-ಬಾದಲಗಾಂವ	ಬಾದಲಗಾಂವ, ಮಮದಾಪುರ, ವನಮಾರಪಳ್ಳಿ, ಅಲ್ಲಾಪುರ, ನಾರಾಯಣಪುರ, ದುಡುಕನಾಳ.
5	5-ಸುಂದಾಳ	ಸುಂದಾಳ, ನಂದಾಳ, ಜಕನಾಳ, ಇಟಗಾಳ, ಖಾಶೇಂಪುರ(ಎ), ತೇಗಂಪುರ, ಯನಗುಂದಾ.
6	6-ನಾಗಮಾರಪಳ್ಳಿ	ನಾಗಮಾರಪಳ್ಳಿ, ಕರಂಜಿ(ಬಿ), ಕರಂಜಿ(ಕೆ), ಮಾನೂರ(ಕೆ), ರಾಯಪಳ್ಳಿ.
7	7-ಚಿಂತಾಕಿ	ಚಿಂತಾಕಿ, ಅಶೋಕನಗರ, ನಾಗನಪಲ್ಲಿ, ಲಿಂಗದಳ್ಳಿ(ಜೆ), ಬೆಲ್ಕಾಳ.
8	8-ಎಕಲಾರ	ತುಳಜಾಪುರ, ಬೋರಳ, ಎಕಲಾರ, ಕೊಳ್ಳುರ, ಬರದಾಪುರ.
9	9-ಬೆಳಕೋಣಿ(ಚೌ)	ಮಸ್ಕಲ್, ಬೆಳಕೋಣಿ(ಚೌ), ರಕ್ಕಾಳ(ಬಿ), ಮಹಾಡೋಣಗಾಂವ, ಮುಂಗನಾಳ, ಗೌಂಡಗಾಂವ.
10	10-ಸಂತಪುರ	ಸಂತಪುರ, ಜೊನ್ನಿಕೇರಿ, ಕಪ್ಪಿಕೇರಿ, ಜೋಜನಾ, ನಾಗೂರ(ಎನ್), ಬೋರ್ಗಿ(ಜೆ), ನಾಗೂರ(ಎಮ್), ಲಿಂಗದಳ್ಳಿ(ಕೆ).
11	11-ಚಿಕ್ಕಿ(ಜೆ)	ಚಿಕ್ಕಿ(ಜೆ), ಸುಂಕನಾಳ, ಗುಡಪಳ್ಳಿ, ಉಜನಿ, ಮೆಡಪಳ್ಳಿ, ಗಾಂಧಿನಗರ.
12	12-ಜಂಬಗಿ	ಜಂಬಗಿ(ಬಿ), ಮಹಾರಾಜವಾಡಿ, ವಲ್ಲಪುರ, ವಿಜಯನಗರ, ಕಂದಗೂಳ.
13	13-ವಡಗಾಂವ(ಡಿ)	ವಡಗಾಂವ(ಡಿ), ಸೋರಹಳ್ಳಿ, ಖಾನಾಪುರ, ಆಲೂರ(ಕೆ).
14	14-ಶೆಂಬೆಳ್ಳಿ	ಜಿರ್ಗಾ(ಬಿ), ಲಾಧಾ, ಬಾಚಪಳ್ಳಿ, ಮುಸ್ತಾಪುರ, ಆಲೂರ(ಬಿ), ಶೇಂಬೆಳ್ಳಿ, ಚಟನಾಳ, ಖಾಶೇಂಪುರ(ಬಿ), ಜಿರ್ಗಾ(ಕೆ), ಬೆಲೂರ(ಎನ್).
15	15-ಧೂಪತಮಾಗಾಂವ	ಹೆಡಗಾಪುರ, ನಾಗೂರ(ಬಿ), ರಕ್ಕಾಳ(ಕೆ), ನಿಟ್ಟೂರ(ಕೆ), ಧೂಪತಮಹಾಗಾಂವ, ಮಣಿಗೇಂಪುರ, ಬಾಬಳಿ.
16	16-ಕೌರಾ(ಬಿ)	ಕೌರಾ (ಬಿ), ಕೌರಾ(ಕೆ), ಗಡಿಕುಶನೂರ, ಪಾಶಾಪುರ, ಬಲ್ಲೂರ(ಜೆ), ಕೌಡಗಾಂವ.
<b>2- ಕಮಲನಗರ ತಾಲ್ಲೂಕು ಪಂಚಾಯತಿ</b>		
1	1-ಠಾಣಾಕುಶನೂರ	ಠಾಣಾಕುಶನೂರ, ನಿಡೋದಾ, ಬಳತ (ಬಿ), ಬಳತ (ಕೆ), ತಪಶ್ಯಾಳ.
2	2-ಕಮಲನಗರ	ಕಮಲನಗರ, ಬಾಳೂರ (ಕೆ), ಮುರ್ಗ(ಕೆ).
3	3-ಹೋಳಸಮುದ್ರ	ಹೋಳಸಮುದ್ರ, ಸಾವಳಿ, ಕೋರಿಯಾಳ, ಬಸನಾಳ, ಡಿಗ್ಗಿ, ರಾಂಪುರ, ಚಾಂಡೇಶ್ವರ.
4	4-ಡೋಣಗಾಂವ (ಎಮ್)	ಡೋಣಗಾಂವ(ಎಮ್), ಕೊಟಗಾಳ, ರಂಡಾಳ, ಬೆಳಕೋಣಿ(ಭೋ), ಸಂಗನಾಳ, ಭವಾನಿಬೀಜಲಗಾಂವ, ದರೆಗಾಂವ.
5	5-ಮುರ್ಕಿ	ಮುರ್ಕಿ, ವಾಗನಗೇರಾ ಹಕ್ಕಾಳ, ಮದನೂರ, ಖತಗಾಂವ.
6	6-ತೋರಣಾ	ತೋರಣಾ, ಮುಧೋಳ (ಕೆ), ಚಾಂದೋರಿ, ಹಾಲಹಳ್ಳಿ.
7	7-ದಾಬಕಾ(ಸಿ)	ದಾಬಕಾ (ಸಿ), ಗಂಗನಬೀಡ, ಅಕನಾಪುರ, ಗಣೇಶಪುರ (ಯು).
8	8-ಚಿಮ್ಮೇಗಾಂವ	ಚಿಮ್ಮೇಗಾಂವ, ಹಂದಿಕೇರಾ, ಮಳೆಗಾಂವ.
9	9-ಚಿಕಲಿ (ಯು)	ಚಿಕಲಿ (ಯು), ನಂದಿಬೀಜಲಗಾಂವ, ಮುತಖೇಡ, ಚೊಂಡಿಮುಖೇಡ.
10	10-ಸೋನಾಳ	ಸೋನಾಳ, ಹೊರಂಡಿ, ಕಾಳಗಾಪುರ, ಖೇಡ, ಸಂಗಮ, ಹುಲಸೂರ(ಕೆ).

ಬೀದರ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
11	11-ಮುಧೋಳ (ಬಿ)	ಮುಧೋಳ (ಬಿ), ಬೆಂಬ್ರಾ, ಲಿಂಗದಳ್ಳಿ, (ಯು), ಕೋರಕಲ, ಹಿಪ್ಪಳಗಾಂವ, ಬೆಡಕುಂದಾ.
<b>3- ಭಾಲಿ, ತಾಲ್ಲೂಕು ಪಂಚಾಯತಿ</b>		
1	01-ಸಾಯಗಾಂವ	ಸಾಯಗಾಂವ, ಪಾಂಡರಿ, ಬಸವಣವಾಡಿ, ಕೇಸರಜವಳಗಾಂವ, ವಾಂಜರಖೇಡ, ಕೋಂಗಲಿ, ಜಾಮಖಂಡಿ.
2	02-ಮೇಹಕರ	ಮೇಹಕರ, ಬೋಳಗಾಂವ, ನಾರದಾಸಂಗಮ, ಅಟ್ಟರ್ಗಾಂವ, ಮಾಣೀಕೇಶ್ವರ, ಗುಂಜರ್ಗಾಂವ.
3	03-ತುಗಾಂವ (ಎಚ್)	ತುಗಾಂವ (ಎಚ್), ಶ್ರೀಮಾಳಿ, ಅಳವಾಯಿ, ಎಲ್ಲಮವಾಡಿ.
4	04-ಭಾತಂಬ್ರಾ	ಭಾತಂಬ್ರಾ, ಅನಂದವಾಡಿ, ಮೇಧಿಮೇಳಕುಂದಾ, ಮೇಧಿಮೇಳಕುಂದಾವಾಡಿ, ಭಾಟಸಾಂಗವಿ, ತಮಗ್ಯಾಳ.
5	05-ಲಖಣಗಾಂವ	ಲಖಣಗಾಂವ, ಶಿವಣಿ, ಕಾಸರತುಗಾಂವ, ಕಾಸರತುಗಾಂವ ವಾಡಿ.
6	06-ಕಾಕನಾಳ	ಲಂಜವಾಡ, ಕಾಕನಾಳ, ಸೋಮಪುರ, ಅತನೂರ, ತೇಲಗಾಂವ, ತಳವಾಡ(ಎಂ), ಜಾಯಗಾಂವ, ಸಿದ್ಧಾಪುರವಾಡಿ, ಶೇಮಶೇರಪುರವಾಡಿ.
7	07-ನಿಟ್ಟೂರ (ಬಿ)	ನಿಟ್ಟೂರ (ಬಿ), ಕೋಟಗ್ಯಾಳ, ಬೀರಿ(ಕೆ), ನಾಗರಳ, ಕೂಡ್ಲಿ, ಮುರಾಳ, ಬೀರಿ(ಬಿ).
8	08-ಅಂಬೇಸಾಂಗವಿ	ಅಂಬೇಸಾಂಗವಿ, ಹುಪಳಾ, ವಳಸಂಗ, ಗಣೇಶಪುರವಾಡಿ, ಕೋಣಮೇಳಕುಂದಾ, ಅಹ್ಮದಾಬಾದ.
9	09-ಬಾಳೂರ	ಬಾಳೂರ, ಚಂದಾಪುರ, ಗೋರನಾಳ, ಜೈನಾಪುರ, ಡೊಂಗರ್ಗಿ, ಕೇರೂರ (ಎಚ್) ಹಜನಾಳ.
10	10-ಡೋಣಗಾಪುರ	ಡೋಣಗಾಪುರ, ಅಳಂದಿ, ಕಳಸದಾಳ, ಹುಣಜಿ (ಎ) ಮತ್ತು ಹಚ್ಚಿಕ್ಕಾಮರ, ಕೋಟಗ್ಯಾಳವಾಡಿ.
11	11-ಮದಕಟ್ಟಿ	ಮದಕಟ್ಟಿ, ಬಾಜೋಳಗಾಂವ, ದಾಡಗಿ, ಕಲವಾಡಿ, ರಾಮತಿರ್ಥವಾಡಿ, ಏಕಲಾಸಪುರವಾಡಿ, ಏಣಕೂರ, ನಾವದಗಿ.
12	12-ಇಂಚೂರ	ಇಂಚೂರ, ಲಾಧಾ, ಹಲಸಿ (ಎಲ್) ಜಿರಗ್ಯಾಳ, ವಾಗಲಗಾಂವ, ಖುದಾವಂದಪುರ, ಗೋರಚಿಂಚೋಳಿ, ನಡೇಬನ ಕೋಟಗಿರಾ, ಕೋರೂರ.
13	13-ವರವಟ್ಟಿ (ಬಿ)	ವರವಟ್ಟಿ(ಬಿ), ಮಾವಿನಹಳ್ಳಿ, ಬ್ಯಾಲಹಳ್ಳಿ(ಡಬ್ಲ್ಯೂ), ಮೋರಂಬಿ, ಹಾಲಗೋರ್ಟಾ, ಹೋನ್ನಳಿ, ರಾಚಪ್ಪಾ ಗೌಡಗಾಂವ, ಕುಂಟೆಗಾಂವ, ಉಚ್ಚಾ.
14	14-ಖಟಕಚಿಂಚೋಳಿ	ಖಟಕಚಿಂಚೋಳಿ, ಸಿಕ್ಕಿಂದ್ರಾಬಾದವಾಡಿ, ಚಳಕಾಪುರ, ಚಳಕಾಪುರವಾಡಿ, ತುಗಾಂವ (ಸಿ), ನೇಲವಾಡ.
15	15-ಡಾವರಗಾಂವ	ಡಾವರಗಾಂವ, ಮಾಸಿಮಾಡು, ಚಿಟ್ಟಾ(ಕೆ), ಬರದಾಪುರ, ಕುರುಬಖೇಳಗಿ, ಭಾಗ್ಯ ನಗರ, ಕಪಲಾಪುರ, ಹರನಾಳ, ಕುಂಟೆಸಿರ್ಗಿ.
16	16-ಸಿದ್ವೇಶ್ವರ	ಸಿದ್ವೇಶ್ವರ, ಸಿದ್ವೇಶ್ವರವಾಡಿ, ಮರೂರ, ಚಿಕ್ಕಲಚಂದಾ, ತಳವಾಡ(ಕೆ), ಕರಿದಾಳ, ಕದಲಾಬಾದ, ಸೈದಾಪುರವಾಡಿ, ಧಾರಜವಾಡಿ.
17	17-ಹಲಬರ್ಗಾ	ಹಲಬರ್ಗಾ, ತೇಗಂಪುರ, ತರನಳ್ಳಿ, ಕೋಸಂ, ಹಾಲಹಿಪ್ಪರ್ಗಾಂವ, ನಾಗೂರ (ಕೆ), ಅಲಿಯಾಬಾದ, ಖಾಶಿಂಪುರ.
18	18-ಧನ್ನೂರಾ (ಎಚ್)	ಧನ್ನೂರಾ (ಎಚ್), ಸೇವಾನಗರ, ಜ್ಯಾಂತಿ, ನೇಳಗಿ.
19	19-ಕಣಜಿ	ಕಣಜಿ, ಹುಣಜಿ(ಕೆ), ಬೋಳದಾಪಕಾ, ಗೋಧಿಹಿಪ್ಪರ್ಗಾಂವ, ರೂದನೂರ.
20	20-ಬ್ಯಾಲಹಳ್ಳಿ (ಕೆ)	ಬ್ಯಾಲಹಳ್ಳಿ (ಕೆ), ಹಾಲಹಳ್ಳಿ (ಕೆ), ನಿರಮನಳ್ಳಿ, ಮಳಚಾಪುರ, ಖಾನಾಪುರ.
<b>4- ಬೀದರ ತಾಲ್ಲೂಕು ಪಂಚಾಯತಿ</b>		
1	01-ಜನವಾಡ	ಜನವಾಡ, ಖಾನ ಜಮಾಲಪುರ, ಇಮಾಮಪುರ, ದದ್ಲಾಪುರ ಚಾಂಬೋಳ, ಹಿಪ್ಪಳಗಾಂವ, ಕನ್ನಳ್ಳಿ.
2	02-ಅಲಿಯಂಬರ	ಅಲಿಯಂಬರ, ರಾಜನಾಳ ಮಮದಾಪುರ, ಸಾಂಗವಿ, ಯರನಳ್ಳಿ (ಡಿ), ಯರನಳ್ಳಿ (ಪಿ), ಬಂಪಳ್ಳಿ, ಸಿದ್ಧಾಪುರ, ಇಸ್ಲಾಂಪುರ.
3	03-ಅಲಿಯಾಬಾದ(ಜೆ)	ಕಪಲಾಪುರ(ಎ), ಹೋನ್ನಕೇರಿ, ಅತಿವಾಳ, ಕೋಳಾರ(ಬಿ), ಅಲಿಯಾಬಾದ (ಜೆ), ಚೊಂಡಿ, ಬಾಗೆ ಕಾರಂಜಾ, ಚೌಳಿ, ವಿಳಾಸಪುರ.

ಬೀದರ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
4	04-ಮರಖಲ	ಮರಖಲ, ಚಿಕ್ಕಪೇಟೆ, ಬೆನಕನಳ್ಳಿ, ಶ್ರೀಮಂಡಲ, ನೌಲಾಸಪುರ, ಕಂಗಟೆ, ನೆಮತಾಬಾದ, ಅಲ್ಲಾಪುರ.
5	05-ಗಾದಗಿ	ಗಾದಗಿ, ಹಮೀಲಾಪುರ, ಸೋಲಪುರ, ಮಾಳೇಗಾಂವ, ನಂದಗಾಂವ, ಶಾಮರಾಜಪುರ, ಸೀಪ್ಪಲಗೇರಾ, ಕಬೀರವಾಡ, ಮಾಮನಕೇರಿ, ಅಲಮಸಪುರ, ರಸೂಲಾಬಾದ.
6	06-ಚಿಲ್ಲರ್ಗಿ	ಚಿಲ್ಲರ್ಗಿ, ಬಸಂತಪುರ, ಮಿರ್ಜಾಪುರ (ಕೆ), ಜಾಂಪಾಡ, ಫತೇಪುರ (ಜೆ), ಖಾಜಾಪುರ, ಚಿಮಕೋಡ, ಅಮದಲಪಾಡ, ಕಪಲಾಪುರ (ಜೆ).
7	07-ಅಣದೂರ	ಅಣದೂರ, ಕೋಳಾರ(ಕೆ), ಬೆಳ್ಳೂರಾ, ಬಕಚೌಡಿ, ನಿಜಾಂಪುರ.
8	08-ಕಮರಾಣಾ	ಕಮರಾಣಾ.
9	09-ಮಂದಕನಳ್ಳಿ	ಮಂದಕನಳ್ಳಿ, ಶಮಶೀರ ನಗರ, ಕಂಗನಕೋಟೆ, ಸಿಕ್ಕಿಂದ್ರಾಪುರ, ಖಾದರನಗರ.
10	10-ಅಷ್ಟೂರ	ಅಷ್ಟೂರ, ಓಡವಾಡಾ, ತಾಜಲಾಪುರ, ಗುಮ್ಮಾ, ಇಮಾಮಬಾದ, ಮಲ್ಯಾಪುರ, ಸುಲ್ತಾನಪುರ(ಜೆ), ಶಾಹಪುರ.
11	11-ಅಮಲಾಪುರ	ಅಮಲಾಪುರ, ಗೊರನಳ್ಳಿ (ಬಿ), ಅಯಾಸಪುರ, ಜಮಿಸ್ತಾನಪುರ.
12	12-ಚಿಟ್ಟಾ	ಚಿಟ್ಟಾ, ಚಿಟ್ಟಾವಾಡಿ, ಗುನ್ನಳ್ಳಿ, ಯದಲಾಪುರ, ಕುತ್ತಾಬಾದ.
13	13-ಸಂಗೋಳಗಿ	ಸಿಸಿ(ಔರಾದ), ಸಂಗೋಳಗಿ, ಸಂಗೋಳಗಿ ತಾಂಡಾ, ನೆಲವಾಡ (ಪುನರ್ವಸತಿ ಕೇಂದ್ರ), ಬಾವಗಿ.
14	14-ರಂಜೋಳಖೇಣಿ	ರಂಜೋಳಖೇಣಿ, ಸಿರಕಟನಳ್ಳಿ, ಹುಚಕನಳ್ಳಿ, ರೇಕುಳಗಿ.
15	15-ಔರಾದ(ಎಸ್)	ಔರಾದ (ಎಸ್), ಭೈರನಳ್ಳಿ(ಸಿ), ಬಂಬಳಗಿ, ನಿಡವಂಚಾ, ಖಾಸಿಂಪುರ(ಸಿ).
16	16-ಚಟನಳ್ಳಿ	ಚಟನಳ್ಳಿ, ಬರಿದಾಬಾದ, ಬುಧೇರಾ, ರಾಜಗೀರಾ, ಸಿಂಧೋಲ, ಸಿಂಧೋಲ ತಾಂಡಾ, ತಡಪಳ್ಳಿ.
17	17-ಬಗದಲ	ಬಗದಲ, ಬಗದಲ ತಾಂಡಾ, ಹೊನ್ನಡ್ಡಿ.
18	18-ಮರಕುಂದಾ	ಮರಕುಂದಾ, ಮೊಗದಾಳ, ಬಾಪುರ, ಭಂಗೊರ, ಪಾತರಪಳ್ಳಿ, ಶೇಖಾಪುರ.
19	19-ಕಾಡವಾದ	ಕಾಡವಾದ, ಖಾಸಿಂಪುರ(ಪಿ), ಮಲ್ಲಿಕ ಮಿರಜಾಪುರ.
20	20-ನಾಗೊರಾ	ಯಾಕತಪುರ, ನಾಗೊರಾ, ಘೋಡಪಳ್ಳಿ, ಸಾತೊಳಿ, ಮಿರಜಾಪುರ ಟಿ.
21	21-ಮನ್ನಳ್ಳಿ	ಮನ್ನಳ್ಳಿ, ಗೌಸಪುರ.
22	22-ಬರೂರ	ಬರೂರ, ಹೊಕರಾಣಾ(ಬಿ), ಹೊಕರಾಣಾ(ಕೆ), ಧರ್ಮಾಪುರ, ಚಿಂತಲಗೇರಾ.
5- ಹುಲಸೂರ ತಾಲ್ಲೂಕು ಪಂಚಾಯತಿ		
1	1- ಹುಲಸೂರ	ಹುಲಸೂರ, ಸೋಲದಾಬಕಾ.
2	2-ಗಡಿಗೌಂಡಗಾಂವ	ಗಡಿಗೌಂಡಗಾಂವ.
3	3-ದೇವನಾಳ	ದೇವನಾಳ, ಮಾಚನಾಳ.
6	4-ಮುಚಳಂಬ	ಮುಚಳಂಬ, ಮುಸ್ತಾಪುರ.
5	5-ಗಡಿರಾಯಪಳ್ಳಿ	ಗಡಿರಾಯಪಳ್ಳಿ, ಲಿಂಬಾಪುರ, ಕಾದೇಪುರ.
6	6-ಮಿರಖಲ	ಮಿರಖಲ, ಕೋಟಮಾಳ.
7	7- ಬೇಲೂರ	ಬೇಲೂರ, ಗುತ್ತಿ.
8	8- ಗೋರ್ಟಾ (ಬಿ)	ಗೋರ್ಟಾ (ಬಿ).
9	9- ತೋಗಲೂರ	ತೋಗಲೂರ, ಹಾಲಹಳ್ಳಿ (ಕೆ), ಕಾದರಾಬಾದ.



ಬೀದರ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>6- ಬಸವಕಲ್ಯಾಣ ತಾಲ್ಲೂಕು ಪಂಚಾಯತಿ</b>		
1	1- ಚಂಡಕಾಪುರ	ಚಂಡಕಾಪುರ, ಘೋಟಾಳ, ಬಂಡಗರ ವಾಡಿ, ಬೇಡರವಾಡಿ, ಜಾಜನಮುಗಳಿ, ಮನ್ನಳ್ಳಿ.
2	2-ಮೋರಖಂಡಿ	ಮೋರಖಂಡಿ, ಮೋರಖಂಡಿ ವಾಡಿ, ರಾಮತೀರ್ಥ(ಕೆ), ಚೌಕಿವಾಡಿ, ಉಮಾಪುರ, ಹಳ್ಳಿ ಲಾಹೇಶ್ವರ.
3	3- ಪರತಾಪುರ	ಪರತಾಪುರ, ನೀಲಕಂಠ, ನೀಲಕಂಠ ವಾಡಿ, ತಳಭೋಗ.
4	4-ಬೇಟೆಬಾಲಕುಂದಾ	ಬೇಟೆಬಾಲಕುಂದಾ, ಖಂಡಾಳ, ಗೌರ, ಖಾನಾಪುರ(ಕೆ), ಖಾನಾಪುರ (ಕೆ)ವಾಡಿ.
5	5- ಧನ್ನೂರಾ (ಕೆ)	ಧನ್ನೂರಾ (ಕೆ), ಧನ್ನೂರಾ (ಕೆ)ವಾಡಿ, ಜಾನಾಪುರ, ಯದಲಾಪುರ, ಕಿಟ್ಟಾ, ಗೋಕುಳ.
6	6- ನಾರಾಯಣಪುರ	ನಾರಾಯಣಪುರ, ಖಂಡಿಕೇರಾವಾಡಿ, ಹುಗುತ್ತಿವಾಡಿ, ಶಿವಪುರ, ಗುಣತೀರ್ಥವಾಡಿ.
7	7-ತಡೋಳಾ	ತಡೋಳಾ, ರಾಜೋಳಾ, ಘೋಗ್ಗಾ.
8	8-ನಿರಗುಡಿ	ನಿರಗುಡಿ, ಧನಗರವಾಡಿ, ದಾಸರವಾಡಿ, ರೋಳಾ, ಕೌಡಿಯಾಳ(ಆರ್), ಹಂದ್ರಾಳ (ಕೆ), ಕೌಡಿಯಾಳ (ಎಸ್).
9	9-ಮಂಠಾಳ	ಮಂಠಾಳ.
10	10-ಸಸ್ತಾಪುರ	ಸಸ್ತಾಪುರ, ಗುಂಡುರ, ಜಾಫರವಾಡಿ, ಇಲ್ಲಾಳ, ಅತಲಾಪುರ.
11	11-ಯರಂಡಿ	ಯರಂಡಿ, ಹಣಮಂತವಾಡಿ, ಬಂದೇನವಾಜ ವಾಡಿ, ಖಾನಾಪುರ (ಬಿ), ಹಿಪ್ಪರ್ಗಾ ಘಾಟ, ಹಿಪ್ಪರ್ಗಾ ಘಾಟ ತಾಂಡಾ, ಮಿರ್ಜಾಪುರ.
12	12-ಅಲಗೂಡ	ಅಲಗೂಡ, ಹಂದ್ರಾಳ (ಆರ್), ಚಿಟ್ಟಾ (ಕೆ), ಉರ್ಕಿ, ಕಾಂಬಳೆವಾಡಿ .
13	13-ಉಜಳಂಬ	ಉಜಳಂಬ, ಧಾಮೂರಿ, ಎಕಂಬಾ, ಪುಲಧರವಾಡಿ, ಬೇಡರವಾಡಿ(ಯು), ಜೋಗೇವಾಡಿ, ನವಚಂದವಾಡಿ, ಹೊನ್ನಳ್ಳಿ.
14	14-ಭೋಸಾ	ಭೋಸಾ, ಸಿರೂರಿ, ವಡ್ಡರಗಾ, ಯಲ್ಲದಗುಂಡಿ, ಮಾನಖೇಡ್, ಚಿತ್ತಕೋಟಾ (ಬಿ).
15	15- ಲಾಡವಂತಿ	ಲಾಡವಂತಿ, ಗದಲೇಗಾಂವ(ಕೆ), ಹತ್ತರ್ಗಾ(ಎಸ್), ರಾಮತೀರ್ಥ(ಡಿ), ಸಿರಗೂರ, ಗಿಲಿಗಿಲಿ, ಚಿತ್ತಕೋಟಾ (ಕೆ), ಭಾಕನಾಳ.
16	16- ಕೋಹಿನೂರ	ಕೋಹಿನೂರ, ಕೋಹಿನೂರವಾಡಿ, ಕೋಹಿನೂರಪಹಾಡ, ಅಟ್ಟೂರ, ಸರಜವಳಗಾ, ಬಟಗೇರಾ, ಬಟಗೇರಾ ವಾಡಿ.
17	17-ಹಾರಕೂಡ	ಹಾರಕೂಡ, ಹಾರಕೂಡತಾಂಡಾ, ಸೈದಾಪುರ, ಗದಲೇಗಾಂವ(ಬಿ), ಸಿರಗಾಪುರ, ಖೇರ್ಡಾ (ಕೆ).
18	18-ಮುಡಬಿ	ಮುಡಬಿ, ಮುಡಬಿ ವಾಡಿ, ಬಗದೂರಿ, ಕಿಣ್ಣಿ (ಶರಣನಗರ), ಕಿಣ್ಣಿ ವಾಡಿ.
19	19-ಏಕಲೂರ	ಏಕಲೂರ, ಎಕಲೂರ ವಾಡಿ, ಹಾಮುನಗರ, ಹತ್ಯಾಳ, ಮೈಸಲಗಾ, ಜನವಾಡಾ, ಯಳವಂತಗಿ.
20	20-ಕಲಖೋರಾ	ಕಲಖೋರಾ, ಕಲಖೋರಾ ತಾಂಡಾ, ಖಾರಿಗುಂಡಾ ತಾಂಡಾ, ಹಿಪ್ಪರ್ಗಾ ಬಾಗ, ಚಿಕನಾಗಾಂವ, ಚಿಕನಾಗಾಂವ ವಾಡಿ, ರಾಮನಗರ ತಾಂಡಾ, ಪ್ರೇಮಸಿಂಗ ತಾಂಡಾ.
21	21-ರಾಜೇಶ್ವರ	ರಾಜೇಶ್ವರ, ಮಲ್ಲಿಕಾರ್ಜುನ ವಾಡಿ.
22	22-ಯರಬಾಗ	ಇಸ್ತಾಪುರ, ಯರಬಾಗ, ಲಿಂಗದಲ್ಲಿ, ಸುಂಠಾಣ, ಮಂಗಳೂರ, ಹಣಮಂತವಾಡಿ (ಆರ್), ರಾಮಪುರವಾಡಿ.
23	23-ಖೇರ್ಡಾ (ಬಿ)	ಖೇರ್ಡಾ(ಬಿ), ಶಿವರಾಮ ತಾಂಡಾ, ಮಾಶ್ಯಾಳ ತಾಂಡಾ, ಹಿರನಾಗಾಂವ, ಧನ್ನೂರಾ (ಆರ್), ಸದಲಾಪುರ, ಪಂಡರಗೇರಾ, ಪಂಡರಗೇರಾ ತಾಂಡಾ.
<b>7- ಹುಮನಾಬಾದ ತಾಲ್ಲೂಕು ಪಂಚಾಯತಿ</b>		
1	1-ಕನಕಟ್ಟಾ	ಸೋನಕೇರಾ, ಕನಕಟ್ಟಾ, ಹುಣಸಗೇರಾ.
2	2-ಘಾಟೆಬೋರಾಳ	ಘಾಟೆಬೋರಾಳ.

ಬೀದರ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
3	3-ಘೋಡವಾಡಿ	ಘೋಡವಾಡಿ, ಹುಣಸನಾಳ, ಕುಮಾರ ಚಿಂಚೋಳ್ಳಿ.
4	4-ಓತಗಿ	ಚಂದನಹಳ್ಳಿ, ಹಂದಿಕೇರಾ, ಓತಗಿ, ಸುಲ್ತಾನಬಾದ, ಮುಗನೂರ.
5	5-ದುಬಲಗುಂಡಿ	ದುಬಲಗುಂಡಿ.
6	6-ಧೂಮ್ನನಸೂರ	ಧೂಮ್ನನಸೂರ, ಚೀನಕೇರಾ, ಸೆಡೋಳ.
7	7-ಜಲಸಂಗಿ	ಬೇನಚಿಂಚೋಳ್ಳಿ, ಕಬೀರಾಬಾದ, ನಾಮದಾಪುರ, ಜಲಸಂಗಿ, ವರವಟ್ಟಿ (ಕೆ).
8	8- ಸಿಂಧಬಂದಗಿ	ಡಾಕುಳಗಿ, ಹಿಲಾಲಪುರ, ಅಮೀರಾಬಾದ, ಸಿಂಧಬಂದಗಿ, ಅತಿವಾಳ.
9	9-ಸಿತಾಳಗೇರಾ	ಮರಖಲ, ಶಕ್ಕರಗಂಜ, ಸಿತಾಳಗೇರಾ, ನಿಂಬೂರ, ಬೋತಗಿ, ಅಲ್ಲೂರ.
10	10-ನಂದಗಾಂವ	ಮದರಗಾಂವ, ಮಲ್ಲಾಪುರ, ನಂದಗಾಂವ, ಕಪ್ಪರಗಾಂವ.
11	11-ಹುಡಗಿ	ಹುಡಗಿ.
12	12-ಸಿಂಧನಕೇರಾ	ಸಿಂಧನಕೇರಾ, ಹಣಕುಣಿ, ಕಲ್ಲೂರ, ಬೊರಂಪಳ್ಳಿ, ಕರಳ್ಳಿ.
13	13-ಹಳ್ಳಿಖೇಡ (ಕೆ)	ಹಳ್ಳಿಖೇಡ (ಕೆ), ಮುಸ್ತಾಪುರ, ಚಿತ್ತಕೊಟಾ.
14	14-ಗಡವಂತಿ	ಮಾಣಿಕ ನಗರ, ಗಡವಂತಿ, ಮೋಳಕೇರಾ.
<b>8- ಚಿಟಗುಪ್ಪಾ ತಾಲ್ಲೂಕು ಪಂಚಾಯಿತಿ</b>		
1	1-ಕೋಡಂಬಲ	ಕೋಡಂಬಲ, ಇಟಗಾ, ರಾಮಪುರ, ಮುದನಾಳ, ವಳಖಂಡಿ.
2	2-ಬೆಳಕೇರಾ	ಬೆಳಕೇರಾ, ಬನ್ನಳ್ಳಿ, ಶಾಮತಾಬಾದ, ಮಾಡಗೂಳ.
3	3- ತಾಳಮಡಗಿ	ತಾಳಮಡಗಿ, ವಡ್ಡನಕೇರಾ, ಹಿಪ್ಪರ್ಗಾ, ಕಂದಗೂಳ.
4	4-ನಿರ್ಣಾ	ನಿರ್ಣಾ.
5	5-ಮುಸ್ತರಿ	ಮುಸ್ತರಿ, ಉಡಬಾಳ.
6	6-ಮಂಗಲಗಿ	ಮಂಗಲಗಿ, ನಾಗನಕೇರಾ.
7	7-ಮನ್ನಾಎಖೇಳ್ಳಿ	ಮನ್ನಾಎಖೇಳ್ಳಿ.
8	8-ಬೇಮಳಖೇಡಾ	ಬೇಮಳಖೇಡಾ, ವಿರಲಪುರ, ಉಡಮನಳ್ಳಿ.
9	9- ಚಾಂಗಲೇರಾ	ಚಾಂಗಲೇರಾ, ಪೋಲ್ಕಪಳ್ಳಿ, ಕಾರಪಾಕಪಳ್ಳಿ, ಕರಕನಳ್ಳಿ, ಸೈದಾಪುರ.
10	10-ಮುತ್ತಂಗಿ	ಮುತ್ತಂಗಿ, ಭದ್ರಾಪುರ, ಮದರಗಿ, ಅಲಿಪುರ.
11	11-ಮಿನಕೇರಾ	ಮಿನಕೇರಾ, ಬೋರಾಳ, ಬಸಿರಾಪುರ, ದೇವಗಿರಿ.

(ಕೆ.ಆರ್.ರುದ್ರಪ್ಪ)

ನಿರ್ದೇಶಕರು(ಪಂ.ರಾಜ್ ) ಮತ್ತು

ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ

ಹಾಗೂ ಸದಸ್ಯ ಕಾರ್ಯದರ್ಶಿ,

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ



## ಕರ್ನಾಟಕ ಸರ್ಕಾರ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ

ನಂ.204, 2ನೇ ಮಹಡಿ, 3ನೇ ಗೇಟ್,

ಬಹುಮಹಡಿಗಳ ಕಟ್ಟಡ,

ಬೆಂಗಳೂರು-560001

ಸಂಖ್ಯೆ: ಕಪಂರಾಸೀನಿಆ/32/ಸೀನಿಆ/2022

ದಿನಾಂಕ:02-01-2023

## ಪ್ರಕಟಣೆ

**ರಾಯಚೂರು ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121,122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು **ರಾಯಚೂರು ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.**

**ರಾಯಚೂರು ಜಿಲ್ಲೆಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪ್ರದೇಶಗಳನ್ನು 128 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.**

**ರಾಯಚೂರು ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ.** ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

**(ಅ) ಆನ್ ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "<https://rdpr.karnataka.gov.in/rdc/public/>" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.

3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001

### ಕೋಷ್ಟಕ 'ಅ'

#### ರಾಯಚೂರು ಜಿಲ್ಲೆ

ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ಸಿರವಾರ	11
2	ಮಾನ್ವಿ	14
3	ಮಸ್ಕಿ	16
4	ಲಿಂಗಸುಗೂರು	22
5	ಸಿಂಧನೂರು	21
6	ದೇವದುರ್ಗ	21

7	ರಾಯಚೂರು	23
	<b>ಒಟ್ಟು</b>	<b>128</b>

## ಕೋಷ್ಟಕ 'ಆ'

## ರಾಯಚೂರು ಜಿಲ್ಲೆ

ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1- ರಾಯಚೂರು ತಾಲ್ಲೂಕು ಪಂಚಾಯತಿ</b>		
1	1-ಚಂದ್ರಬಂಡಾ	ಗಣಮೂರು, ಚಂದ್ರಬಂಡಾ, ಕಟ್ಟಟಕೂರು, ಮೂಡಮಾನದೊಡ್ಡಿ, ರಾಳದೊಡ್ಡಿ, ಅಪ್ಪನದೊಡ್ಡಿ, ಯಾಪಲದಿನ್ನಿ.
2	2-ಸಿಂಗನೋಡಿ	ಅರಸಿಗೇರಾ, ಪಲವಲದೊಡ್ಡಿ, ನಾಗನದೊಡ್ಡಿ, ಕೊತ್ತದೊಡ್ಡಿ, ಸಿಂಗನೋಡಿ, ಮಂಡಲಗೇರಾ, ವಡ್ಡಂದೊಡ್ಡಿ, ಬಾಪೂರು.
3	3-ಆತ್ಕೂರು	ವಡ್ಡಪಲ್ಲಿ, ಗಾಜರಾಳ, ಬುದಿಪಾಡ, ಆತ್ಕೂರು, ಕಲವಲದೊಡ್ಡಿ, ಹೂಗೇನಹಳ್ಳಿ, ಸರ್ಜಾಪುರ, ಕೂರತಿಪ್ಪಿ, ಕೊರ್ವಕುರ್ದಾ, ಮಂಗಿಗಡ್ಡಿ, ಕೊರ್ವಕಲಾ, ಅಗ್ರಹಾರ, ಡೊಂಗರಾಂಪುರ.
4	4-ಶಕ್ತಿನಗರ	ದೇವಸೂಗೂರು, ಶಕ್ತಿನಗರ.
5	5-ಜೇಗರಕಲ್	ಕಾಡೂರು, ರಂಗಾಪುರ, ಕರೇಕಲ್, ಹಾಳತಿಮ್ಮಾಪುರ, ಬೇವಿನಬೆಂಚಿ, ಗುರ್ಜಾಪುರ, ಅರಪಣಗಿ, ಜೇಗರಕಲ್, ಹೆಂಬೇರಾಳ, ಮೀರಾಪುರ, ಜಿ.ತಿಮ್ಮಾಪುರ, ಶ್ರೀನಿವಾಸಪುರ, ಜಿ.ಹನುಮಾಪುರ, ಜಿ.ಮಲ್ಲಾಪುರ.
6	6-ಗಿಲ್ಲೇಸೂಗೂರು	ಗಿಲ್ಲೇಸೂಗೂರು, ತುಂಗಭದ್ರಾ, ದುಗನೂರು, ಯದ್ಲಾಪುರ.
7	7-ಬಿಚ್ಚಾಲಿ	ಗಟ್ಟುಬಿಚ್ಚಾಲಿ, ಬಿಚ್ಚಾಲಿ, ಕೋತಿಗುಡ್ಡ, ಹೀರಾಪುರ, ಹನುಮಾಪುರ, ಕಟಕನೂರು, ಮೂಡಲದಿನ್ನಿ.
8	8-ಮಟಮಾರಿ	ಮಟಮಾರಿ, ಪೂರತಿಪ್ಪಿ, ತುರುಕನಡೋಣಾ.
9	9-ಗುಂಜಹಳ್ಳಿ	ಗುಂಜಹಳ್ಳಿ, ಹಂಚಿನಾಳ, ಕೆರೆಬುದೂರು, ಆಲ್ಕೂರು.
10	10-ಕಲಮಲಾ	ಕಲಮಲಾ, ಹುಣಿಸಿಹಾಳಹುಡಾ, ಮಮದಾಪುರ, ನೆಲಹಾಳ.
11	11-ಜಾಗೀರವೆಂಕಟಾಪುರ	ಜಾಗೀರ ವೆಂಕಟಾಪುರ, ರಘುನಾಥಹಳ್ಳಿ, ಮುರಾನಪುರ, ಸುಲ್ತಾನಪುರ, ಹಾಳವೆಂಕಟಾಪುರ, ಅರಳಪ್ಪನ ಹುಡಾ, ಪತ್ತೇಪುರ, ಗೋನಾಳ.
12	12-ಉಡಮಗಲ್	ಉಡಮಗಲ್, ಬಾನಾಪುರ, ನಾಗಲಾಪುರ, ಜಾಲಿಬೆಂಚಿ, ಮರ್ಚಟಹಾಳ, ಪೆಸಲದಿನ್ನಿ, ದಿನ್ನಿ, ಗಾರಲದಿನ್ನಿ, ಆಶಾಪುರ, ಅರಳಿಬೆಂಚಿ.
13	13-ತಲಮಾರಿ	ತಲಮಾರಿ, ಮಿರ್ಜಾಪುರ, ನದಿಗಡ್ಡ, ಮಲ್ಲಾಪುರ, ಗಂಗವಾರ, ಗುಂದ್ರವೇಲಿ.
14	14-ಇಡಪನೂರು	ಮಾಳದೊಡ್ಡಿ, ಪುಚ್ಚಲದಿನ್ನಿ, ಮಿಡಗಲದಿನ್ನಿ, ಬಾಪೂರು (ಡಿ), ಕೊತ್ತದೊಡ್ಡಿ, ಇಡಪನೂರು, ಮೀರಾಪುರ.
15	15-ಲಿಂಗನಖಾನದೊಡ್ಡಿ	ಜಂಬಲದಿನ್ನಿ, ವೈ.ಮಲ್ಲಾಪುರ, ಲಿಂಗನಖಾನದೊಡ್ಡಿ, ಕನ್ನದೊಡ್ಡಿ, ಬಸ್ಸಾಪುರ (ಡಿ), ತುಂಟಾಪುರ, ಮಾಸದೊಡ್ಡಿ, ಮುರ್ಕಿದೊಡ್ಡಿ, ಜುಲುಂಗೇರಾ.
16	16-ಗಾಣದಾಳ	ಗಾಣದಾಳ, ಬುಳ್ಳಾಪುರ, ಚಿಕ್ಕಮಂಚಾಲಿ, ಬುಡದಿನ್ನಿ.
17	17-ಯರಗೇರಾ	ಯರಗೇರಾ, ಉಪ್ಪಾಳ, ಗೋಡಿಹಾಳ, ಮಂಜಲಾ.
18	18-ಮಲಿಯಾಬಾದ	ಗಧಾರ, ಗೋನವಾರ, ಕಮಲಾಪುರ, ಅನವಾರ, ಮಲಿಯಾಬಾದ.
19	19-ಮಿಟ್ಟಿಮಲ್ಲಾಪುರ	ಮಿಟ್ಟಿಮಲ್ಲಾಪುರ, ದೇವನಪಲ್ಲಿ, ಸಿದ್ರಾಂಪುರ, ಬೇಳಮಾನದೊಡ್ಡಿ, ರಾಯಚೂರು ಗ್ರಾಮಾಂತರ, ತಮ್ಮಲಗಟ್ಟಿ (ಡಿ) ರಾಜಲಬಂಡಾ, ಐಜಾಪುರ, ಉಂಡಾಳದೊಡ್ಡಿ.
20	20-ಬಿಜನಗೇರಾ	ಬಿಜನಗೇರಾ, ಹರಕನದೊಡ್ಡಿ (ಡಿ), ಬಾಯಿದೊಡ್ಡಿ, ಗೌಸನಗರ, ಕುರುಬದೊಡ್ಡಿ, ವಡವಟ್ಟಿ, ಆಗಪುರ (ಡಿ), ಕಡಗಂದೊಡ್ಡಿ.
21	21-ಚಿಕ್ಕಸೂಗೂರು	ಚಿಕ್ಕಸೂಗೂರು, ಕುಕನೂರು, ಮನ್ನಲಾಪುರ, ಹೊಸಪೇಟೆ, ಮರ್ಚೇಡ.

ರಾಯಚೂರು ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
22	22-ಗಂಜಳ್ಳಿ	ಏಗನೂರು, ಹೆಗ್ಗನಹಳ್ಳಿ, ವಡ್ಲೂರು, ಯದ್ಲಾಪುರು, ನಾಗಲಾಪುರು, ಗಂಜಳ್ಳಿ, ಹನುಮಾನದೊಡ್ಡಿ.
23	23-ಸಗಮಕುಂಟಾ	ಶಾಖವಾದಿ, ಪೋಲ್ಕಂದೊಡ್ಡಿ, ಸಂಕನೂರು, ಕೂಡೂರು, ಸಗಮಕುಂಟಾ, ಕೊರ್ತಕುಂದಾ, ಮಾಮಡದೊಡ್ಡಿ, ಕೊರ್ವಿಹಾಳ, ರಾಮಗಡ್ಡಿ (ಡಿ), ಯರಗುಂಟಾ, ಇಬ್ರಾಹಿಮದೊಡ್ಡಿ.
2-ಮಾನವಿ ತಾಲ್ಲೂಕು ಪಂಚಾಯತಿ		
1	1-ಹಿರೇಕೊಟ್ಟಿಕಲ್	ಹಿರೇಕೊಟ್ಟಿಕಲ್, ಈರಲಗಡ್ಡಿ.
2	2-ಚಿಕ್ಕಕೊಟ್ಟಿಕಲ್	ಚಿಕ್ಕಕೊಟ್ಟಿಕಲ್, ನಲಗಂದಿನಿ, ಯಡಿವಾಳ, ಉಮಳಿಹೋಸೂರು, ದೇವಿಪುರು, ಜಾಗೀರಪನ್ನೂರು.
3	3-ಭೋಗಾವತಿ	ಭೋಗಾವತಿ, ನಂದಿಹಾಳ, ರಾಜಲದಿನಿ, ಯರಮಲದೊಡ್ಡಿ, ಕಂಬದಾಳ(ಡಿ), ಮುಷ್ಕೂರು, ಜುಟ್ಟಾಪುರು(ಡಿ), ರಂಗದಾಳ, ಬುರಹಾನಪುರು, ರಬ್ಬಣಕಲ್.
4	4-ಚೀಕಲಪರ್ವಿ	ಚೀಕಲಪರ್ವಿ, ಬುದ್ದಿನಿ, ಮದ್ಲಾಪುರು, ಕಾತರಕಿ.
5	5-ಕುರ್ಡಿ	ಕುರ್ಡಿ, ಗೋರ್ಕಲ್.
6	6-ಆರೋಲಿ	ಆರೋಲಿ, ರಾಜೋಳ್ಳಿ, ಅಡ್ಡಿಖಾನಾಪುರು, ವಲ್ಕಂದಿನಿ, ಕಂಬಳತ್ತಿ.
7	7-ಸುಂಕೇಶ್ವರ	ಸುಂಕೇಶ್ವರ, ಬ್ಯಯಲ್ ಮರ್ಚಡ್, ಆರನಹಳ್ಳಿ, ರಾಜಲಬಂಡಾ, ತಮ್ಮಾಪುರು, ಜೂಕೂರು.
8	8-ನೀರಮಾನ್ವಿ	ನೀರಮಾನ್ವಿ, ಚಿಮಲಾಪುರು, ಗೋವಿನದೊಡ್ಡಿ.
9	9-ಸಂಗಾಪುರ	ಸಂಗಾಪುರು, ಮಾನವಿ ಗ್ರಾಮೀಣ, ಮಲ್ಲಿನಮಡಗು, ನಸ್ಸಾಪುರು, ಕರಡಿಗುಡ್ಡ, ಕೋರವಿ, ಸೀಕಲ್, ಬಾಪುರು.
10	10-ಕಪಗಲ್	ಕಪಗಲ್, ಬೆಟ್ಟದೂರು, ಬೊಮ್ಮನಾಳ, ಮುರಹರಪುರು, ಸಾದಾಪುರು, ದದ್ದಲ, ಉಮಳಿಪನ್ನೂರು.
11	11-ಪೋತ್ನಾಳ	ಪೋತ್ನಾಳ, ಮುದ್ದಂಗಡ್ಡಿ, ಖರಾಬುದಿನಿ, ಊರಲಗಡ್ಡಿ.
12	12-ಉಟಕನೂರು	ಉಟಕನೂರು, ಬೆಳವಾಟ, ಬಡ್ಲಾಪುರು, ತಡಕಲ್, ಉದ್ಲಾಳ, ದೋತರಬಂಡಿ, ಜೀನೂರು.
13	13-ಬ್ಯಾಗವಾಟ್	ಬ್ಯಾಗವಾಟ್, ನಕ್ಕುಂದಾ.
14	14-ಜಾನೇಕಲ್	ಜಾನೇಕಲ್, ಅಮರಾವತಿ, ಅಲ್ಕಾಳ, ಗವಿಗಟ್ಟಿ, ಕರೇಗುಡ್ಡ.
3- ಸಿರವಾರ ತಾಲ್ಲೂಕು ಪಂಚಾಯತಿ		
1	1-ಕಲ್ಲೂರ	ಕಲ್ಲೂರ.
2	2-ಅತ್ತನೂರು	ಅತ್ತನೂರು, ಶಾಖಾಪುರ, ಜಕ್ಕಲದಿನಿ, ಗಣದಿನಿ, ಹೊಕ್ಕಾಣಿ, ತುಪ್ಪದೂರು, ಮಾಚನೂರು, ಬೇವಿನೂರು, ಸಿಂಗಡದಿನಿ.
3	3-ಚಾಗಭಾವಿ	ಚಾಗಭಾವಿ, ಲಕ್ಕಂದಿನಿ, ಜಾಲಾಪುರ, ಕಡದಿನಿ.
4	4-ಹರವಿ	ಹರವಿ, ಕೆ ಗುಡದಿನಿ.
5	5-ಮಾಡಗಿರಿ	ಮಾಡಗಿರಿ, ಸಣ್ಣ ಹೊಸೂರು, ಹಳ್ಳಿ.
6	6-ಬಲ್ಲಟಗಿ	ಬಲ್ಲಟಗಿ, ದೇವತಗಲ್, ಜಂಬಲದಿನಿ.
7	7-ಬಾಗಲವಾಡ	ಬಾಗಲವಾಡ, ಹಿರೇಬಾದರದಿನಿ.
8	8-ನವಲಕಲ್	ನವಲಕಲ್, ಮುರ್ಕಿಗುಡ್ಡ, ನಾರಬಂಡ, ಮರಾರ, ಹುಣಚೇಡ್, ವಡವಟ್ಟಿ.
9	9-ಮಲ್ಲಟ	ಮಲ್ಲಟ, ನುಗಡೋಣಿ, ನುಗಡೋಣಿ ಹೊಸೂರು, ಪಟಕಂದೊಡ್ಡಿ, ಕುರಕುಂದ.



ರಾಯಚೂರು ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
10	10-ಹಿರೇಹಣಗಿ	ಹಿರೇಹಣಗಿ, ಚಿಕ್ಕಹಣಗಿ, ಹುಸೇನಪುರ, ಸೈದಾಪುರ, (ಯು)ಗುಡದಿನ್ನಿ, ಪೂತಾಪುರ, ಗೊಲ್ಲದಿನ್ನಿ, ಚಿಕ್ಕಬಾದರದಿನ್ನಿ, ತೊಪ್ಪಲದೊಡ್ಡಿ, ತಿಮ್ಮಪುರ.
11	11-ಹೀರಾ	ಹೀರಾ, ಕಸನದೊಡ್ಡಿ, ಡೋಣಮರಡಿ, ಕಲಂಗೇರಾ, ಬುಳ್ಳಪುರ, ಬೊಮ್ಮಸನದೊಡ್ಡಿ, ಯಾಪಲಪರ್ತಿ, ಚಿಂಚರಕಿ, ಬುದ್ದಿನ್ನಿ, ಹುಡಾ.
4- ದೇವದುರ್ಗ ತಾಲ್ಲೂಕು ಪಂಚಾಯತಿ		
1	1-ಅರಕೇರಾ	ಅರಕೇರಾ, ಬಿ.ಗಣೇಕಲ್, ಪಂದ್ಯಾನ, ಮೈಲಾಪುರ.
2	2-ಹೇಮನೂರ	ಸಮುದ್ರ, ಕೊತ್ತದೊಡ್ಡಿ, ಕಾಚಾಪುರು, ಹೇಮನೂರು, ಯಲದೊಡ್ಡಿ, ಚಿಕ್ಕಲದೊಡ್ಡಿ, ಹೊನ್ನಕಾಟಮಳ್ಳಿ, ಕರಡೋಣ, ಮಲ್ಲಿನಾಯಕನದೊಡ್ಡಿ, ಮಲ್ಕಂದಿನ್ನಿ, ಪಿಲಿಕಲ್(ಡಿ).
3	3-ಮುಷ್ಕೂರ	ಹಾಳ ಜಾಡಲದಿನ್ನಿ, ಮುಷ್ಕೂರು, ಶಾಖಾಪುರು, ಶಿವಂಗಿ, ಗೆಜ್ಜೆಭಾವಿ, ಹುನಗುಂದಬಾಡ, ಆಲ್ಪರ್ತಿ, ಚಿಂತಲಕುಂಟಾ, ಪಿಲಿಗುಂಡಾ, ಜರದಬಂಡಿ, ತೆಗ್ಗಿಹಾಳ.
4	4-ಗಬ್ಬೂರು	ಗಬ್ಬೂರು, ಮಸೀದಪುರು, ಎನ್.ಗಣೇಕಲ್.
5	5-ಮಲದಕಲ್	ಮಲದಕಲ್, ಲಕ್ಷ್ಮೀನಾರಾಯಣಪುರು(ಡಿ), ಕರಡಿಗುಡ್ಡ, ಗೋವಿಂದಪಲ್ಲಿ, ರಾಮದುರ್ಗ, ಕಡ್ಲಿಗುಡ್ಡ(ಡಿ), ದುರ್ಗ(ಡಿ), ಜಾವಗುಡ್ಡ(ಡಿ), ತಿಪ್ಪಾಪುರು(ಡಿ), ಅಂಧನಖೇಡ(ಡಿ), ಸುಂಕೇಶ್ವರಹಾಳ, ಅಮರಾಪುರು, ಕಾಕರಗಲ್, ಜಿನ್ನಾಪುರು.
6	6-ಹಿರೇರಾಯಕುಂಪಿ	ಹೇಮನಾಳ, ಕೋಳೂರು, ಚಿಕ್ಕ ಕೂಡ್ಲಿಗಿ, ಬಸವಂತಪುರು, ಅಪ್ಪಾಳ, ಬೊಮ್ಮನಾಳ, ಹೊನ್ನಟಗಿ, ಖಾನಾಪುರು, ಹಿರೇಕೂಡ್ಲಿಗಿ, ಶಾವಂತಗೇರಾ, ಹಿರೇರಾಯಕುಂಪಿ, ಹಂಚಿನಾಳ, ಇಂಗಳದಾಳ, ಮದರಕಲ್.
7	7-ಮಸರಕಲ್	ಮಸರಕಲ್, ಚಿಕ್ಕಹೊನ್ನಕುಣಿ, ಹಿರೇಹೊನ್ನಕುಣಿ(ಡಿ), ಮಿಯಾಪುರು, ಗುಂಟ್ರಾಳ, ಯರಮಸಾಳ, ದೇವರಗುಡ್ಡ.
8	8-ಕೆ.ಇರಬಗೇರಾ	ಕೆ.ಇರಬಗೇರಾ, ಜಿ.ಇರಬಗೇರಾ, ನಿಂಬಾಯಿದೊಡ್ಡಿ, ಕೋತಿಗುಡ್ಡ, ಮಾನಸಗಲ್, ಸಾಸ್ತಿಗೇರಾ.
9	9-ಹಿರೇಬುದೂರು	ಜೇರಬಂಡಿ, ಸೂಗರಾಳ, ಗುಂಡಗುರ್ತಿ, ಕಂಬದಾಳ, ಕರಡಿಗುಡ್ಡ, ಚಿಕ್ಕಬೂದೂರು, ಸಲ್ಯಾಪುರು, ಹಿರೇಬೂದೂರು, ನಾಗರಾಳ, ಹದ್ದಿನಾಳ, ಬೂದಿನಾಳ, ಗೋಪನದೇವರಹಳ್ಳಿ, ಮಸಿಹಾಳ.
10	10-ಕೊಪ್ಪರ	ಕೊಪ್ಪರ, ಅರಪಿಣಿಗಿ, ಹೂನೂರು, ಕುರ್ಕಿಹಳ್ಳಿ, ಪರತಪುರು, ಗೂಗಲ್, ಗಾಗಲ್, ಮಾತಪಳ್ಳಿ, ಇಟಗಿ, ಹೇರೂರು, ಚಿಕ್ಕರಾಯಕುಂಪಿ, ಯಾಟಗಲ್.
11	11-ಕರಿಗುಡ್ಡ	ಕರಿಗುಡ್ಡ, ಗೋಪಾಳಪುರು, ಅಂಚೆಸೂಗೂರು, ವೆಂಗಳಾಪುರು, ಅಂಜಳ.
12	12-ದೊಂಡಂಬಳಿ	ದೊಂಡಂಬಳಿ, ಬೇಣಕಲ್, ಜೋಳದಹಡ್ಡಿ, ಹೂವಿನಹಡ್ಡಿ, ನಗರಗುಂಡ, ವಗಡಂಬಳಿ, ಕೋಣಚಪ್ಪಳಿ, ಮ್ಯಾದರಗೋಳ, ಕುರ್ಕಿಹಳ್ಳಿ, ಹೇಮನಾಳ, ರಾಮನಾಳ.
13	13-ಜಾಲಹಳ್ಳಿ	ಜಾಲಹಳ್ಳಿ, ಚಪ್ಪಳಕಿ(ಡಿ), ಹಂಪರಗುಂದಿ(ಡಿ), ಯರಕಮಾನದೊಡ್ಡಿ(ಡಿ).
14	14-ಚಿಂಚೋಡಿ	ಚಿಂಚೋಡಿ, ಯರಗುಡ್ಡ, ಬುಂಕಲದೊಡ್ಡಿ, ವೀರಗೋಟ, ಲಿಂಗದಹಳ್ಳಿ.
15	15-ಕರಡಿಗುಡ್ಡ	ಕರಡಿಗುಡ್ಡ, ಹೇರುಂಡಿ, ಬಾಗೂರು, ಮೇದಿನಾಪುರು, ನೀಲವಂಜಿ, ಬುದ್ದಿನ್ನಿ(ಡಿ), ಮುದುಗೋಟ, ಅಮರಾಪುರು, ನವಿಲಗುಡ್ಡ, ಜಂಬಲದಿನ್ನಿ, ಮಂಡಲಗುಡ್ಡ, ಸೂಲದಗುಡ್ಡ, ಮುಕ್ಕನಾಳ ಪರಾಪುರು, ಗಾಜಲದಿನ್ನಿ.

ರಾಯಚೂರು ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
16	16-ಗಲಗ	ಗಲಗ, ಚಡಕಲಗುಡ್ಡ, ಪಲಕನಮರಡಿ, ಮೂಡಲಗುಂಡಾ, ಮದರಕಲ್, ದೇವರಗುಡ್ಡ.
17	17-ಗಾಣಧಾಳ	ಗಾಣಧಾಳ, ಸುಣ್ಣದಕಲ್, ವಂದಿಲಿ, ಊಟಿ, ಮುಂಡರಗಿ, ಹುಲಿಗುಡ್ಡ, ಕಾಟಮಳ್ಳಿ, ಗಣಜಲಿ, ದೇವತಗಲ್.
18	18-ಸೋಮನಮರಡಿ	ಹೂಸೂರು ಸಿದ್ಧಾಪುರ, ಬಸ್ಸಾಪುರ, ಬೊಮ್ಮನಹಳ್ಳಿ, ಮುದುವಾಯಿಗಡ್ಡಿ, ತಿಮ್ಮಾಪುರ, ಹೊರಟ್ಟಿ(ಡಿ), ಸೋಮನಮರಡಿ, ನಾಗಲಾಪುರ(ಡಿ), ಭೋಗಿರಾಮನಗುಂಡಾ, ಮ್ಯಾಕಲದೊಡ್ಡಿ, ಕಮಲದಿನ್ನಿ, ಕಕ್ಕಲದೊಡ್ಡಿ.
19	19-ಕ್ಯಾದಿಗೇರಾ	ಕ್ಯಾದಿಗೇರಾ, ಮಲ್ಲೇದೇವರಗುಡ್ಡ, ನಾಗೋಲಿ, ಅಗ್ರಹಾರ, ಜುಟಮರಡಿ, ಬಂಡೆಗುಡ್ಡ.
20	20-ಆಲ್ಕೋಡ	ಭೂಮನಗುಂಡ, ಅಡಕಲಗುಡ್ಡ, ಮಲ್ಲಾಪುರ, ಆಲ್ಕೋಡ, ಆಕಳಕುಂಪಿ, ಅನ್ನರ, ಶಾವಂತಗಲ್.
21	21-ಜಾಗೀರ ಜಾಡಲದಿನ್ನಿ	ಜಾಗೀರ ಜಾಡಲದಿನ್ನಿ, ರೇಕಲಮರಡಿ, ಜಾಗಟಗಲ್, ರಾಂಪುರ(ಡಿ), ಮರಕಂದಿನ್ನಿ, ಬುದ್ದಿನ್ನಿ, ನಾಗಡದಿನ್ನಿ, ಸೂತ್ರದಿನ್ನಿ(ಡಿ), ತಿಪ್ಪಲದಿನ್ನಿ, ಹೆಗ್ಗಡದಿನ್ನಿ, ಯರಮರಸ್, ನಿಲೋಗಲ್.
5-ಲಿಂಗಸುಗೂರ ತಾಲ್ಲೂಕು ಪಂಚಾಯತಿ		
1	1-ನಾಗಲಾಪುರ	ನಾಗಲಾಪುರ, ಹೆಗ್ಗಾಪುರ ಮತ್ತು ತಾಂಡಾ, ಛತ್ರರ ಮತ್ತು ತಾಂಡಾ, ಉಳಿಮೇಶ್ವರ, ಕುಮಾರಖೇಡ, ತೋಡಕಿ, ಪಿಕಳಿಹಾಳ.
2	2-ಹೂನೂರು	ಹೂನೂರು, ತುರುಡಗಿ, ರಾಮತ್ನಾಳ, ಬ್ಯಾಲಿಹಾಳ, ವಂದಾಲಿ, ಆರ್ಯಭೋಗಾಪುರ, ತಲೆಕಟ್ಟು, ಮರಳಿ, ಮಾಕಾಪುರ, ವ್ಯಾಕರನಾಳ.
3	3-ಆಮದಿಹಾಳ	ಉಪ್ಪಾರನಂದಿಹಾಳ, ಚಿಕ್ಕಲೆಕ್ಕಿಹಾಳ, ಹಿರೇಲೆಕ್ಕಿಹಾಳ, ಕನ್ನಾಪುರಹಟ್ಟಿ, ಕಿಲ್ಲಾರಹಟ್ಟಿ, ಆಮದಿಹಾಳ, ಮುದಗಲ್ಲ (ಗ್ರಾಮೀಣ ಕೆ.ಮರಿಯಮ್ಮನಹಳ್ಳಿ), ಕೊರಸರಹಟ್ಟಿ.
4	4-ಬನ್ನಿಗೋಳ	ಬನ್ನಿಗೋಳ, ಆದಾಪುರ, ಜಾಂತಾಪುರ, ಹಿರೇಯರ್ದಿಹಾಳ, ಚಿಕ್ಕಯರ್ದಿಹಾಳ, ಬೆಳ್ಳಿಹಾಳ, ಕೋಮಲಾಪುರ, ಕನಸಾವಿ.
5	5-ಮಾವಿನಭಾವಿ	ಮಾವಿನಭಾವಿ, ಭೂಪುರ, ಹುನುಕುಂಟೆ, ಕಳ್ಳಿಲಿಂಗಸುಗೂರು, ರಾಂಪುರ.
6	6-ಖೈರವಾಡಗಿ	ಕಾಚಾಪುರ, ಗುಂಡಸಾಗರ, ಅಡವಿಭಾವಿ, ಖೈರವಾಡಗಿ, ಹನುಮನಗುಡ್ಡ, ಆಶಿಹಾಳ.
7	7-ನಾಗರಹಾಳ	ಬಯ್ಯಾಪುರ, ಬಂಡಿಸುಂಕಾಪುರ, ಭೋಗಾಪುರ ಮತ್ತು ತಾಂಡಾ, ಬೊಮ್ಮನಾಳ, ಸಜ್ಜಲಗುಡ್ಡ, ಕೋಮನೂರು, ನಾಗರಹಾಳ, ತುಂಬಲಗಡ್ಡಿ.
8	8-ನರಕಲದಿನ್ನಿ	ಹಲ್ಲಾವಟಗಿ, ಪಲಗಲದಿನ್ನಿ, ತೊಂಡಿಹಾಳ ಮತ್ತು ಮಲ್ಲಾಪುರ ಡಿ, ಉಪನಾಳ, ಅಂಕನಾಳ, ನರಕಲದಿನ್ನಿ, ಜೂಲಗುಡ್ಡ, ನವಲಿ, ರಾಂಪುರ, ಕಮಲದಿನ್ನಿ.
9	9-ಆನೆಹೊಸೂರು	ಆನೆಹೊಸೂರು, ಚಿತ್ತಾಪುರ, ಬೆಂಡೋಣಿ, ಮರಗಟ್ಟನಾಳ, ಚಿತ್ರನಾಳ.
10	10-ಈಚನಾಳ	ಈಚನಾಳ, ಕೆಸರಟ್ಟಿ ಮತ್ತು ತಾಂಡಾ, ಕಡಕಲ್ ತಾಂಡಾ, ನೀರಲಕೇರಿ, ಅಡವಿಭಾವಿ.
11	11-ರೋಡಲಬಂಡಾ (ಯು)	ರೋಡಲಬಂಡಾ, ಜಂಗೀರಾಂಪುರ, ಸುಣಕಲ್, ಚಿಕ್ಕಉಪ್ಪೇರಿ, ತೊರಲಬೆಂಚಿ, ಹಿರೇಜಾಪುರ, ಚಿಕ್ಕಜಾಪುರ, ನಂದಿಹಾಳ.
12	12-ಗೋರೆಬಾಳ	ಗೋರೆಬಾಳ, ಹಾಲಭಾವಿ, ಯರಗುಂಟ, ಹಿರೇಉಪ್ಪೇರಿ, ಶೀಲಹಳ್ಳಿ.
13	13-ಪೂಲಭಾವಿ	ಕಾಳಾಪುರ, ಪೂಲಭಾವಿ ಮತ್ತು ತಾಂಡಾ, ಐದನಾಳ, ಯಲಗಲದಿನ್ನಿ, ಮಿಂಚೇರಿ, ಜಾಲಿಬೆಂಚಿ.
14	14-ಗುಂತಗೋಳ	ಗುಂತಗೋಳ, ಗೋನವಾಟಾ, ಹಂಚಿನಾಳ, ಯಳಗುಂದಿ, ಯರಗೋಡಿ, ಕಡದರಗಡ್ಡಿ, ಜಲದುರ್ಗಾ, ಐದಭಾವಿ, ರಾಮಲೋಟಿ.

ರಾಯಚೂರು ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
15	15-ಹೊನ್ನಳ್ಳಿ	ದೇವರಭೂಪುರು, ಪರಾಂಪುರ, ಹೊನ್ನಳ್ಳಿ, ಗುಡದನಾಳ, ಯರಡೋಣಾ.
16	16-ಗುರುಗುಂಟಾ	ಗುರುಗುಂಟಾ.
17	17-ಪೈದೊಡ್ಡಿ	ಪೈದೊಡ್ಡಿ, ಗೋಲಪಲ್ಲಿ, ಯರಜಂತಿ, ಗದ್ದಗಿ, ರಾಮದುರ್ಗ, ಟಣಮನಕಲ್.
18	18-ಗೌಡೂರು	ಗೌಡೂರು, ಬೆಂಚಲದೊಡ್ಡಿ, ಹೊಸಗುಡ್ಡ ಮತ್ತು ಚಿಕ್ಕಲದೊಡ್ಡಿ, ಬಂಡೇಭಾವಿ, ಮಾಚನೂರು.
19	19-ಸರ್ಜಾಪುರ	ಸರ್ಜಾಪುರ, ಚಿಕ್ಕಹೆಸರು, ಕುಪ್ಪಿಗುಡ್ಡ, ಅಮರಾವತಿ, ನಿಲೋಗಲ್, ಹಿರೇ ಹೆಸರು.
20	20-ಅನ್ನರಿ	ಅನ್ನರಿ, ಹಿರೇನಗನೂರು, ಚುಕನಟ್ಟಿ, ಗೆಜ್ಜಲಗಟ್ಟಾ.
21	21-ಕೋರಾ	ಕೋರಾ, ಮೇದಿನಾಪುರ, ವೀರಾಪುರ, ಚಿಕ್ಕನಗನೂರು.
22	22-ರೋಡಲಬಂಡಾ (ತ)	ರೋಡಲಬಂಡಾ(ತ), ಯಲಗಟ್ಟಾ, ಮಲ್ಲಾಪುರ, ಕಡ್ಲೋಣಾ, ತವಗ, ಹೊಸೂರು.
<b>6-ಮಸ್ಕಿ ತಾಲ್ಲೂಕು ಪಂಚಾಯತಿ</b>		
1	1-ಹಾಲಾಪುರ	ಹಾಲಾಪುರ, ನಾಗಲದಿನ್ನಿ, ಎಂ.ರಾಮಲದಿನ್ನಿ, ನಂದಿಹಾಳ(ಡಿ), ಜೋಳದ ರಾಸಿ, ಹಂಚಿನಾಳ, ಕಬ್ಬೆರಾಳ(ಡಿ), ಯದ್ವಲದಿನ್ನಿ, ಹಿರೇಕಡಬೂರು, ಎಸ್. ರಾಮಲದಿನ್ನಿ, ತುಗ್ಗಲದಿನ್ನಿ, ಜಂಗಮರಹಳ್ಳಿ, ಜಿನ್ನಾಪುರ, ಚಿಕ್ಕ ಉದ್ವಾಳ(ಡಿ).
2	2- ಮಲ್ಲದಗುಡ್ಡ	ಮಲ್ಲದಗುಡ್ಡ, ಮರಕಂದಿನ್ನಿ, ಡೋಣಮರಡಿ, ಸುಂಕನೂರು, ಮಲ್ಲಾಪುರ.
3	3-ತೋರಣದಿನ್ನಿ	ಹಿರೇದಿನ್ನಿ, ಚಿಕ್ಕದಿನ್ನಿ, ತೋರಣದಿನ್ನಿ, ಗೂಗಬಾಳ.
4	4-ಅಮೀನಗಡ	ಅಮೀನಗಡ, ಕೋಟಕಲ್, ಯತಗಲ್, ನೇಲಕೋಳ, ಕಾಚಾಪುರು, ವಟಗಲ್, ಯಕ್ಕಾಸಪುರು, ಇರಕಲ್, ಪರಸಾಪುರು, ಬಸಾಪುರು.
5	5- ಪಾಮನಕಲ್ಲೂರ	ಪಾಮನಕಲ್ಲೂರು, ಚಿಲಕರಾಗಿ, ತುಪ್ಪದೂರು, ತೋಗಲಗಲ್(ಡಿ), ಬೆಂಚಮರಡಿ, ಹಿಲಾಲಪುರು, ಹರ್ವಾಪುರು, ಗುಡಿಹಾಳ, ಆನಂದಗಲ್, ಜುಟ್ಟಿಹಾಳ.
6	6-ಸಂತೆಕಲ್ಲೂರ	ಸಂತೆಕಲ್ಲೂರು, ಮುಸಲಿಕಾರಲಕುಂಟೆ, ಬೇಡರ ಕಾರಲಕುಂಟೆ, ಗೋನವಾರ, ಬಸಾಪುರ.
7	7-ಮಟ್ಟೂರು	ಮಟ್ಟೂರು, ಬುದ್ದಿನ್ನಿ, ತೇರಭಾವಿ, ಕುಣಿಕಲ್ಲೂರು, ಗುಡಿಹಾಳ, ಕಡದರಹಾಳ, ಮಿಟ್ಟಿಕಲ್ಲೂರು.
8	8-ಮಾರಲದಿನ್ನಿ	ಅಂಕುಶದೊಡ್ಡಿ, ಸಾನಬಾಳ, ಬುದ್ದಿನ್ನಿ ಹೂವಿನಭಾವಿ ಮತ್ತು ಜಂಗಮರ ಹಳ್ಳಿ, ಕಾಟಗಲ, ಮುದಬಾಳ, ಮಾರಲದಿನ್ನಿ, ಉಸ್ಕಿಹಾಳ, ವೆಂಕಟಾಪುರ, ಡಬ್ಬೇರಮಡು, ನಾಗಲಾಪುರು (ಡಿ)
9	9- ಮೆದಕಿನಾಳ	ಮೆದಕಿನಾಳ, ಹಿರೇ ಅಂತರಗಂಗಿ, ಮಾದರಾಳ, ಚಿಕ್ಕ ಅಂತರಗಂಗಿ (ಡಿ), ಬೈಲಗುಡ್ಡ, ನಾಗರಬೆಂಚಿ.
10	10-ಹಡಗಲಿ	ತಲೇಖಾನ್, ಕಮಂಡಲದಿನ್ನಿ ಮತ್ತು ವೀರಾಪುರು (ಡಿ), ಹಡಗಲಿ, ಸೊಂಪುರು (ಡಿ), ದೇಸಾಯಿ ಭೋಗಾಪುರ, ಯರದೊಡ್ಡಿ, ಬಗ್ಗಲಗುಡ್ಡ, ಕನ್ನಾಳ, ತಿಮ್ಮಾಪುರ.
11	11-ಭೋಗಾಪುರ	ಗುಂಡ, ಸಂಕನಾಳ, ಹೊಗರನಾಳ, ಗುಡಿಹಾಳ, ಭೋಗಾಪುರು, ಬೋಮ್ಮನಾಳ-ಯು, ಮಹಾಂಪುರು, ರತ್ನಾಪುರು, ರತ್ನಾಪುರು ಹಟ್ಟಿ, ಹೊಕ್ಕಾಣಿ, ಬಾಗ್ಲಾಪುರು.
12	12-ಜಕ್ಕೇರಮಡು	ಅಡವಿಭಾವಿ(ಮಸ್ಕಿ), ಬೆಲ್ಲದ ಮರಡಿ, ಬೆನಕನಾಳ, ದಿಗ್ಗನಾಯಕನಭಾವಿ, ನೀರಲೂಟಿ, ತೀರ್ಥಭಾವಿ, ಸುಲ್ತಾನಪುರ, ಜಕ್ಕೇರಮಡು, ವ್ಯಾಸನಂದಿಹಾಳ, ಮೂಡಲದಿನ್ನಿ.

ರಾಯಚೂರು ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
13	13-ಗುಡದೂರು	ಗುಡದೂರು, ಪರಾಪುರ, ದೀನಸಮುದ್ರ, ಹಸಮಕಲ್, ರಂಗಾಪುರ, ಚಿಕ್ಕ ಕಡಬೂರು, ಸುಂಕನೂರು.
14	14-ಬಪ್ಪೂರು	ಬಪ್ಪೂರು, ಗುಡಗಲದಿನ್ನಿ, ನಂಜಲದಿನ್ನಿ, ಜೋಗಲದಿನ್ನಿ, ಹಂಪನಾಳ, ಮಾಟೂರು, ಗದ್ದುಟಗಿ, ಹಂಚಿನಾಳ(ಯು).
15	15-ಕೊಳಬಾಳ	ಕೊಳಬಾಳ, ಕಣೂರು, ಪುಟಕನಾಳ (ಡಿ), ಮುದ್ದಾಪುರು, ಗೋನಾಳ, ಮೇರನಾಳ, ಹಡಿಗಿಬಾಳ(ಡಿ).
16	16-ಗೌಡನಭಾವಿ	ಉದ್ಯಾಳ(ಯು), ಕ್ಯಾತನಹಟ್ಟಿ, ಜಲ್ಲಹಟ್ಟಿ(ಡಿ), ಬೈರೊಂಗಲ್ (ಡಿ), ಹುಲ್ಲೂರು, ಶಂಕರಬಂಡಿ(ಡಿ), ಗೌಡನಭಾವಿ, ಜುಜಲಪುರು(ಡಿ), ನಾಗನಹಟ್ಟಿ(ಡಿ), ಬೆಂಡ್ಲಹಟ್ಟಿ (ಡಿ), ಕೊಂಗನಾಯಕನದೊಡಿ (ಡಿ), ಮಸ್ಕಿ ಹಟ್ಟಿ (ಡಿ), ಬೆಳ್ಳಿಗನೂರು, ಬುದ್ದಿನ್ನಿ, ಗೋವಿಂದನಾಯಕನದೊಡ್ಡಿ(ಡಿ), ಜಾಲವಾಡಗಿ.
<b>7- ಸಿಂಧನೂರ ತಾಲ್ಲೂಕು ಪಂಚಾಯತಿ</b>		
1	1-ಜವಳಗೇರಾ	ಜವಳಗೇರಾ, ತುರಕಟ್ಟಿ(ಡಿ), ಜಂಗಮರ ಹಟ್ಟಿ(ಡಿ), ಅಮರಪುರ ಕಡೆ ಹೊಲ, ಮಲದಿನ್ನಿ ಕಡೆ ಹೊಲ, ಕನಕರೆಡ್ಡಿ ಕಡೆ ಹೊಲ, ದಿಬ್ಬನಖೇಡ(ಡಿ), ಜಂಗಮರಹಟ್ಟಿ(ಅ), ಶಿವಜವಳಗೇರಾ(ಡಿ), ಕೊಂಗನಾಯಕನದೊಡ್ಡಿ, ಲೋಕನಾಯಕನದೊಡ್ಡಿ.
2	2-ಸುಲ್ತಾನಪುರು	ಬೂತಲದಿನ್ನಿ, ಮಲ್ಲಾಪುರು, ಕಲ್ಲೂರು, ಹೊಸಲಾಪುರ(ಡಿ), ಸುಲ್ತಾನಪುರು.
3	3-ರಾಗಲಪರ್ವಿ	ರಾಗಲಪರ್ವಿ, ವಲ್ಕಂದಿನ್ನಿ, ಯಾಪಲಪರ್ವಿ, ಮಂದಾಹೊಸೂರು(ಡಿ), ಪುಲದಿನ್ನಿ, ರಾಮತ್ನಾಳ, ಬನ್ನಿಗನೂರು, ಶಿರನಗುಡಿ(ಡಿ), ದಿದ್ದಿಗಿ.
4	4-ಒಳಬಳ್ಳಾರಿ	ಬಾದರ್ಲಿ, ವೆಂಗಳಾಪುರು(ಡಿ), ಮಲದಿನ್ನಿ(ಡಿ), ತಿಮ್ಮಾಪುರು, ಒಳಬಳ್ಳಾರಿ, ಗಿಣಿವಾರ, ಯದ್ವಲದೊಡ್ಡಿ.
5	5-ಅಲಬನೂರು	ಹರಟನೂರು, ಗೊಣ್ಣಿಗನೂರು, ಅಲಬನೂರು, ಬೆಳಗುರ್ಕಿ, ಕನ್ನಾರಿ, ಮಲದಿನ್ನಿ, ಕಾತರ್ಕಿ(ಡಿ).
6	6-ಗೋನ್ನಾರ	ಗೋನ್ನಾರ, ಧುಮತಿ, ಹುಲುಗುಂಚಿ, ಹೆಡಗಿನಾಳ, ಚಿತ್ರಾಲಿ, ಚಿಂತಮಾನದೊಡ್ಡಿ, ಪುಲಮೇಶ್ವರದಿನ್ನಿ, ಆಯನೂರು.
7	7-ಸಿಂಧನೂರ ಗ್ರಾಮೀಣ	ಸಿಂಧನೂರ ಗ್ರಾಮೀಣ.
8	8-ಕುನ್ನಟಗಿ	ಕುನ್ನಟಗಿ, ತಿಪ್ಪನಹಟ್ಟಿ, ಪಗಡದಿನ್ನಿ, ಮುಳ್ಳೂರು (ಇಜೆ).
9	9-ದೇವರಗುಡಿ	ದೇವರಗುಡಿ, ಚಿರತನಾಳ, ಮಂಗನಾಳ(ಡಿ), ಉಪ್ಪಲದೊಡ್ಡಿ(ಡಿ), ಬೊಮ್ಮನಾಳ (ಇಜೆ), ಎಲೆಕೂಡ್ಲಗಿ, ಬಸ್ಸಾಪುರು (ಇಜೆ), ಹಾರಾಪುರು.
10	10-ರೌಡಕುಂದಾ	ರೌಡಕುಂದಾ, ಮಲ್ಲಾಪುರು, ಅರಳಹಳ್ಳಿ (ಎಸ್.ಎಂ.ಎಂ), ರಂಗದಹಳ್ಳಿ(ಡಿ), ಗೊಬ್ಬರಕಲ್.
11	11-ಹೊಸಳ್ಳಿ (ಇ.ಜೆ)	ಹೊಸಳ್ಳಿ (ಇಜೆ), ಸಾಸಲಮರಿ, ಅಮರಾಪುರು, ನಂದಿಕಲ್(ಡಿ), ಸಸಳ್ಳಿ(ಡಿ), ಜೋಳದ ರಾಸಿ(ಡಿ), ಸಿದ್ಧಾಪುರು(ಡಿ), ಹಟ್ಟಿ.
12	12-ಸೋಮಲಾಪುರ	ಸೋಮಲಾಪುರು, ಮಾಡಶಿರವಾರ, ಉದ್ಯಾಳ ಜೆ, ಕಗ್ಗಲ್(ಡಿ), ಬೂದಿವಾಳ, ಗೋಮರ್ಸಿ.
13	13-ಮುಕ್ಕುಂದಾ	ಸಾಲಗುಂದಾ, ಮುಕ್ಕುಂದಾ, ಸಿಂಗಾಪುರು, ಅರಳಹಳ್ಳಿ(ಡಿ), ಅರಳಹಳ್ಳಿ (ಎಸ್.ಎಂ), ಕುರುತಕೊಟ್ಟಿ (ಡಿ).
14	14-ಧಡೇಸೂಗೂರ	ಧಡೇಸೂಗೂರು, ಚಿಂಚೇರಿ(ಡಿ), ಲಿಂಗಾಪುರ(ಡಿ), ಕೆಂಗಲ್, ಬಸ್ಸಾಪುರು(ಡಿ), ಉಪ್ಪಳ.
15	15-ಚನ್ನಳ್ಳಿ	ಚನ್ನಳ್ಳಿ, ಕೊಂತನೂರು(ಡಿ), ಸಿದ್ರಾಂಪುರು, ಮಾವಿನಮಡು, ಹುಡಾ.
16	16-ಜಾಲಿಹಾಳ	ಜಾಲಿಹಾಳ, ಹಂಚಿನಾಳ.ಕೆ, ಹನುಮಾಪುರು, ಬಸ್ಸಾಪುರು-ಕೆ, ಜಂಬುನಾಧನಹಳ್ಳಿ.
17	17-ಗೋರೇಬಾಳ	ಗೋರೇಬಾಳ, ಸೀಮತಾ ಮಾವಿನಮಡು, ಶಾಂತಿನಗರ.

ರಾಯಚೂರು ಜಿಲ್ಲೆ		
ಕ್ರ. ಸಂ.	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
18	18-ಗಾಂಧಿನಗರ	ಗಾಂಧಿನಗರ.
19	19-ಉಮಲೂಟಿ	ಉಮಲೂಟಿ, ಮುಳ್ಳೂರು(ಉ), ಬುಕ್ಕನಹಟ್ಟಿ, ವೀರಾಪುರ, ಕರಡುಚಲುಮೆ, ಗೊರಲೂಟಿ, ಕಲ್ಮಂಗಿ, ಹತ್ತಿಗುಡ್ಡ, ಹಿರೇಭೇರಗಿ, ಚಿಕ್ಕಭೇರಗಿ.
20	20-ವಿರುಪಾಪುರ	ಗುಂಜಳ್ಳಿ, ಹೊಸಳ್ಳಿ-ಕೆ, ವಿರುಪಾಪುರ, ಆರಳಹಳ್ಳಿ.
21	21-ಕುರಕುಂದಾ	ತಿಡಿಗೋಳ, ನಿಡಿಗೋಳ, ಕುರಕುಂದಾ, ಉಪ್ಪಲದೊಡ್ಡಿ, ಕಣಗಿನಹಾಳ.

(ಕೆ.ಆರ್.ರುದ್ರಪ್ಪ)

ನಿರ್ದೇಶಕರು(ಪಂ.ರಾಜ್ ) ಮತ್ತು  
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ  
ಹಾಗೂ ಸದಸ್ಯ ಕಾರ್ಯದರ್ಶಿ,  
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.





## ಕರ್ನಾಟಕ ಸರ್ಕಾರ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ

ನಂ.204, 2ನೇ ಮಹಡಿ, 3ನೇ ಗೇಟ್,

ಬಹುಮಹಡಿಗಳ ಕಟ್ಟಡ,

ಬೆಂಗಳೂರು-56001

ಸಂಖ್ಯೆ: ಕಪಂರಾಸೀನಿಆ/33/ಸೀನಿಆ/2022

ದಿನಾಂಕ:02-01-2023

### ಪ್ರಕಟಣೆ

**ಕೊಪ್ಪಳ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು **ಕೊಪ್ಪಳ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.**

**ಕೊಪ್ಪಳ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 102 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.**

**ಕೊಪ್ಪಳ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ.** ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

**(ಅ) ಆನ್ ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "<https://rdpr.karnataka.gov.in/rdc/public/>" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ..

3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001

**ಕೋಷ್ಟಕ 'ಅ'**

**ಕೊಪ್ಪಳ ಜಿಲ್ಲೆ**

ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ಕನಕಗಿರಿ	9
2	ಕಾರಟಗಿ	9
3	ಕುಕನೂರ	9
4	ಗಂಗಾವತಿ	14
5	ಯಲಬುರ್ಗಾ	15
6	ಕುಷ್ಟಗಿ	21
7	ಕೊಪ್ಪಳ	25
	<b>ಒಟ್ಟು</b>	<b>102</b>

ಕೋಷ್ಟಕ 'ಆ'		
ಕೊಪ್ಪಳ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1- ಕುಪ್ಪಳ ತಾಲ್ಲೂಕು ಪಂಚಾಯತ್</b>		
1	1-ನಿಲೋಗಲ್	ನಿಲೋಗಲ್, ಅಚನೂರು(ಬೆ), ರಾಂಪೂರ, ವಕ್ಕಂದೂರ್ಗಾ, ಬೊಮ್ಮನಾಳ, ಬಸಾಪೂರ, ಬಿಳೇಕಲ್, ಕೊಡತಗೇರಾ, ರಂಗಾಪುರ.
2	2-ಹನಮನಾಳ	ಹನಮನಾಳ, ಎಂ.ಕುರುಭನಾಳ, ಶ್ಯಾಡಲಗೇರಿ, ನಿರಲಕೊಪ್ಪ, ತುಗ್ಗಲಡೋಣಿ, ಮಿಟ್ಟಲಕೋಡ.
3	3-ಮಾಲಗಿತ್ತಿ	ಮಾಲಗಿತ್ತಿ, ಅಕ್ಕೇರಿ(ಬೆ), ಪಟ್ಟಲಚಿಂತಿ, ಕಡಿವಾಳ, ಗುಡ್ಡದದೇವಲಾಪುರ, ಜಾಗೀರಗುಡದೂರ, ಕೋನಾಪುರ, ಪರಮನಹಟ್ಟಿ.
4	4-ಹನಮಸಾಗರ	ಹನಮಸಾಗರ.
5	5-ಕಬ್ಬರಗಿ	ಕಬ್ಬರಗಿ, ಸೇಬಿನಕಟ್ಟಿ, ಬೀಳಗಿ, ಮನ್ನೇರಾಳ, ಉಸಲಕೋಪ್ಪ(ಬೆ), ಕಾಟಾಪುರ.
6	6-ಹೂಲಗೇರಾ	ಹೂಲಗೇರಾ, ಹೂನಮಟ್ಟಿ(ಬೆ), ಕಲ್ಲಗೋನಾಳ, ತತ್ತಕುಂಟೆ(ಬೆ), ಅಂಟರರಾಣ, ಪುರತಗೇರಾ, ಯರಿಗೋನಾಳ, ಕಡೂರ, ಹುಚನೂರ, ತುರುಕನೂರ, ಬಂಡರಗಲ್.
7	7-ಕುಂಬಳಾವತಿ	ಕುಂಬಳಾವತಿ, ಹಾಬಲಕಟ್ಟಿ, ಗೊರಬಿಹಾಳ, ತುಮರಿಕೊಪ್ಪ, ಪರಸಾಪುರ(ಬೆ), ಹಿರೇಗೋಣ್ಣಾರ, ಮಜಾರ ನರಸಾಪುರ.
8	8-ಬೆನಕನಾಳ	ಬೆನಕನಾಳ, ಯಲಬುಣಚಿ, ಮಡಿಕೇರಿ, ವಾರಿಕಲ್, ಚಿಕ್ಕಗೋಣ್ಣಾಗರ, ಮೂಗನೂರ, ಗಡಚಿಂತಿ, ಮಾಸ್ಕಟ್ಟಿ.
9	9-ಯರಗೇರಾ	ಯರಗೇರಾ, ಮಾವಿನಇಟಗಿ, ಗುಡದೂರಕಲ್, ಚಂದ್ರಗಿರಿ, ಮದ್ದಾಳ, ತಿಮ್ಮನಹಟ್ಟಿ, ವೆಂಕಟಾಪುರ, ಬಾದಿಮನಾಳ.
10	10-ಅಡವಿಭಾವಿ	ಅಡವಿಭಾವಿ, ಮುದೋಟಗಿ, ಹನಮಗೇರಿ, ದೇವಲಾಪುರ, ಮಿಯಾಪುರ, ಹೊಸಳ್ಳಿ, ಮಲಕಾಪುರ, ಹುಲಸಗೇರಾ, ತೋಪಲಕಟ್ಟಿ.
11	11-ಚಳಗೇರಾ	ಚಳಗೇರಾ, ಜೂಲಕಟ್ಟಿ, ಜುಂಜಲಕೊಪ್ಪ, ಕಲಾಲಬಂಡ.
12	12-ಕ್ಯಾದಿಗುಪ್ಪ	ಕ್ಯಾದಿಗುಪ್ಪ, ಗೋತಗಿ, ತೊನಸಿಹಾಳ, ಕಲಕೇರಿ, ನಡುವಲಕೊಪ್ಪ, ಕೇಸೂರ, ಉಪ್ಪಾರಬಸಾಪುರ, ಕಡೇಕೊಪ್ಪ, ತಿಮ್ಮನಹಟ್ಟಿ(ಬೆ), ಮೊಣಸಗೇರಾ ಮತ್ತು ತಾಂಡ.
13	13-ತಳುವಗೇರಾ	ತಳುವಗೇರಾ, ವಣಗೇರಾ, ಬಿಜಕಲ್, ಮಣ್ಣುಕಲಕೇರಿ, ಕೌಲಬೋದೂರ ಮತ್ತು ತಾಂಡ, ಟೆಂಗುಂಟಿ, ಕೆ.ಗೋನಾಳ, ಮಜರಾಬಸಾಪುರ, ಕೆ.ಹೂಸೂರ, ಟಕ್ಕಳಕಿ.
14	14-ಕಂದಕೂರ	ಕಂದಕೂರ, ಉಮಳಿಕುರುಬನಾಳ, ನೆರೆಬೆಂಚಿ, ಬ್ಯಾಲಿಹಾಳ, ಜಿ.ಬೆಂಚಮಟ್ಟಿ, ಮದಲಗಟ್ಟಿ, ಶಾಕಾಪುರ, ನಿಡಲೇಸಿ.
15	15-ಕೊರಡಕೇರಾ	ಕೊರಡಕೇರಾ, ಹಿರೇಬನ್ನಿಗೋಳ, ಚಿಕ್ಕನಂದಿಹಾಳ, ಕನಕೊಪ್ಪ, ಬಿಸನಾಳ, ದೊಣ್ಣೆಗುಡ್ಡ, ಬಿಂಗಿಕೊಪ್ಪ(ಬೆ), ಹಿರೇನಂದಿಹಾಳ, ಪರಸಾಪುರ, ಯಲಬುರ್ತಿ.
16	16-ಹಿರೇಮನ್ನಾಪುರ	ಹಿರೇಮನ್ನಾಪುರ, ಮಾಯದಹುಣಸಿ(ಬೆ), ನೀರಲೂಟಿ, ಗುಮಗೇರಾ, ನಾಗರಾಳ, ಗಂಗನಾಳ.
17	17-ಮುದೇನೂರ	ಮುದೇನೂರ, ಬನ್ನಟ್ಟಿ, ಕೆ.ಬೆಂಚಮಟ್ಟಿ, ಮಾದಾಪುರ, ಕೂಡೂರು, ತೆಗ್ಗಿಹಾಳ, ಹಂಚಿನಾಳ, ನವಲಹಳ್ಳಿ, ಮುಕ್ಕಾಗುಡದೂರ.
18	18-ದೋಟಿಹಾಳ	ದೋಟಿಹಾಳ, ಹೆಸರೂರ, ಮಾಟೂರ, ಶಿರಗುಂಪಿ, ಜಾಲಿಹಾಳ, ಬಳೂಟಗಿ, ಮೇಗೂರ, ರ್ಯಾವಣಕಿ.
19	19-ಜುಮಲಾಪುರ	ಜುಮಲಾಪುರ, ಮುದ್ದಲಗುಂದಿ, ನಂದಾಪುರ, ಅಡವಿಭಾವಿ, ಸಾಸ್ವಿಹಾಳ, ಹಾಗಲದಾಳ, ಐನಾಪುರ(ಬೆ), ಇದ್ದಾಪುರ, ಜಾಗೀರರಾಂಪುರ, ಮಾದರಡೋಕ್ಕಿ ಮತ್ತು ತಾಂಡ, ಕಿಡದೂರ, ಜೂಲಕುಂಟಿ.

ಕೊಪ್ಪಳ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
20	20-ಕಳಮಳ್ಳಿ	ಕಳಮಳ್ಳಿ, ಕಳಮಳ್ಳಿ ತಾಂಡ, ಮಜರೆ ಅಮರಾಪುರ, ಅಮರಾಪುರ ತಾಂಡ, ಕಿಲ್ಲಾರಹಟ್ಟಿ, ಗರ್ಜನಾಳ, ಕೋನಾಪುರ(ಬೇ), ಹಿರೇತಮ್ಮಿನಾಳ, ನಾರಿನಾಳ, ಉಮಳಿರಾಂಪುರ, ಪುರ, ಕನ್ನಾಳ, ಸಂಗನಾಳ, ಗಂಗನಾಳ, ಮತ್ತಿನಾಳ.
21	21-ಮೆಣೆದಾಳ	ಮೆಣೆದಾಳ, ಚಿಕ್ಕತಮ್ಮನಾಳ, ಹುಲಿಯಾಪುರ ಮತ್ತು ತಾಂಡ, ಮುಕ್ಕಾರಾಂಪುರ, ಹಿರೇಮುಕರ್ತಿನಾಳ, ಬಚನಾಳ, ಚಿಕ್ಕಮುರ್ಕತಿನಾಳ, ಸಿದ್ಧಾಪುರ, ಲಿಂಗದಹಳ್ಳಿ, ಗುಡ್ಡದಹನಮಸಾಗರ, ಹೊಮ್ಮಿನಾಳ, ಹೊನ್ನಗಡ್ಡಿ, ವಿರುಪಾಪುರ, ಹಡಗಲಿ.
<b>2- ಕೊಪ್ಪಳ ತಾಲ್ಲೂಕು ಪಂಚಾಯತ್</b>		
1	1-ಕವಲೂರು	ಗುಡಗೇರಿ, ಕವಲೂರು, ಅಲ್ಲಿಪುರ(ಡಿ), ಮುರ್ಲಾಪುರ, ಘಟ್ಟರಡ್ಡಿಹಾಳ, ಹಟ್ಟಿ, ಬೆಳಗಟ್ಟಿ.
2	2-ಅಳವಂಡಿ	ಹೈದರನಗರ, ರಘುನಾಥನಹಳ್ಳಿ, ಅಳವಂಡಿ, ಕಂಪ್ಲಿ, ಕಲ್ಲಳ್ಳಿ(ಡಿ), ಕೇಸಲಾಪುರ, ಹಲವಾಗಲಿ, ಭೈರಾಪುರ.
3	3-ಬೋಚನಹಳ್ಳಿ	ನಿಲೋಗಿಪುರ, ಬೋಚನಹಳ್ಳಿ, ಹನಕುಂಟೆ, ತಿಗರಿ, ನೀರಲಗಿ, ಮತ್ತೂರು.
4	4-ಕಾ-ಗುಡ್ಡಾನೂರು	ಬೆಟಗೇರಾ, ಮೋರನಹಳ್ಳಿ, ಕಾ-ಗುಡ್ಡಾನೂರು, ಬೇಳೂರು.
5	5-ಬಿಸರಳ್ಳಿ	ಹಂದ್ರಾಳ, ನರಸಿಪುರ(ಡಿ), ಬೂದಿಹಾಳ, ಡೊಂಬರಹಳ್ಳಿ, ಬಿಸರಳ್ಳಿ, ಬಿಕನಳ್ಳಿ, ಮೈನಳ್ಳಿ.
6	6-ಹಿರೇಸಿಂದೋಗಿ	ಹಿರೇಸಿಂದೋಗಿ, ಕಾಟಳ್ಳಿ, ಚಿಕ್ಕಸಿಂಧೋಗಿ, ದದೇಗಲ್, ಮಂಗಳಾಪುರ, ಕೋಳೂರು, ಹೊರತಟ್ಟಾಳ, ಗುನ್ನಳ್ಳಿ.
7	7-ಹಲಗೇರಾ	ಹಲಗೇರಾ, ವದಗನಾಳ, ಹಣವಾಳ, ಮಾದಿನೂರು, ಮುದ್ದಾಪುರ.
8	8-ಚಿಲವಾಡಗಿ	ನರಗಲ್ಲ, ಯತ್ನಟ್ಟಿ, ಚಿಲವಾಡಗಿ, ಓಜನಹಳ್ಳಿ.
9	9-ಕಿನ್ನಾಳ	ಕಿನ್ನಾಳ, ದೇವಲಾಪುರ.
10	10-ಲೇಬಗೇರಾ	ಭೀಮನೂರು, ಹನುಮನಹಳ್ಳಿ, ಕಾಮನೂರು, ಸಂಗಾಪುರ, ಲೇಬಗೇರಾ, ಟಣಕನಕಲ್ಲ.
11	11-ಇರಕಲ್ಲಗಡ	ಯಲಂಗೇರಾ, ಹನುಮನಹಟ್ಟಿ, ವಡ್ಡರಹಟ್ಟಿ, ಇರಕಲ್ಲಗಡಾ, ಕಲಕೇರಾ, ಬುಡಶೆಟ್ಟಾಳ, ಹಟ್ಟಿ, ತಾಳಕನಕಾಪುರ.
12	12-ಚಿಕ್ಕಬೊಮ್ಮನಾಳ	ಗಂಗನಾಳ, ಉಪಲಾಪುರ, ಚಿಕ್ಕಬೊಮ್ಮನಾಳ, ಚಳ್ಳಾರಿ, ಆಚಾರತಿಮ್ಮಾಪುರ, ಹಿರೇಬೊಮ್ಮನಾಳ, ಹಿರೇಸೂಳಿಕೇರಿ, ಚಿಕ್ಕಸೂಳಿಕೇರಿ.
13	13-ವಣಬಳ್ಳಾರಿ	ಕೊಡದಾಳ, ಚಾಮಲಾಪುರ, ಚಿಲಕಮುಖಿ, ಸಿಡಗನಹಳ್ಳಿ, ಹಾಸಗಲ್ಲ, ಹೊಸೂರು, ಗೊಸಲದೊಡ್ಡಿ, ವಣಬಳ್ಳಾರಿ, ಅರಸಿನಕೇರಿ, ಮತ್ತಗಲ್, ಜಿನ್ನಾಪುರ.
14	14-ಬಂಡಿಹರ್ಲಾಪುರ	ಬಂಡಿಹರ್ಲಾಪುರ, ಬಸಾಪುರ, ನಾರಾಯಣಪೇಟೆ, ರಾಜಾರಾಂ ಪೇಟೆ, ಶಿವಪುರ, ಅಚಲಾಪುರ, ಮಹಮ್ಮದನಗರ, ಅಯೋದ್ಯ, ಅತ್ತಿವಟ್ಟಿ, ಕವಳಿ(ಡಿ), ಹುಸೇನಪುರ(ಡಿ).
15	15-ಬೂದಗುಂಪಾ	ನಾಗೇಶನಹಳ್ಳಿ, ಚಂದ್ರಗಿರಿ, ಸುಲ್ತಾನಪುರ(ಡಿ), ಬಿಳೇಬಾವಿ, ಬೂದಗುಂಪಾ, ಅಮರಾಪುರ, ಜಬ್ಬಲಗುಡ್ಡ, ಬಂಡೆಕುಮಟಾ, ಹಳ್ಳಿಕುಮಟಾ, ಕುಮಾರರಾಮನ ಕುಮಟಾ(ಡಿ).
16	16-ಹುಲಗಿ	ಹುಲಗಿ, ಮುನಿರಾಬಾದ್, ಹಳ್ಳೇನಿಂಗಾಪುರ, ಅಗಲಕೇರಾ, ಬುಳ್ಳಾಪುರ.
17	17-ಹಿಟ್ಟಾಳ	ಕಂಪಸಾಗರ, ಹಿಟ್ಟಾಳ, ಬೇವಿನಹಳ್ಳಿ, ಶಹಪುರ, ಲಿಂಗದಳ್ಳಿ, ರುದ್ರಾಪುರ.
18	18-ಹೊಸಳ್ಳಿ	ಹೊಸಳ್ಳಿ, ಹೊಸಲಿಂಗಾಪುರ.
19	19-ಮುನಿರಾಬಾದ್ ಯೋಜನಾ ಗ್ರಾಮ	ಮುನಿರಾಬಾದ್ ಯೋಜನಾ ಗ್ರಾಮ, ಹೊಳೆ ಮುದ್ದಾಪುರ.

ಕೊಪ್ಪಳ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
20	20-ಗಿಣಗೇರಾ	ಹೊಸ ಕನಕಾಪುರ, ಹಳೆ ಕನಕಾಪುರ, ಗಿಣಗೇರಾ.
21	21-ತಾವರಗೇರಾ	ಹಾಲಹಳ್ಳಿ, ತಾವರಗೇರಾ, ದನಗಲದೊಡ್ಡಿ, ಕೆರೆಹಳ್ಳಿ, ಗಬ್ಬೂರ, ಗುಳದಳ್ಳಿ.
22	22-ಕೂಕನಪಳ್ಳಿ	ಕೂಕನಪಳ್ಳಿ, ಅಬ್ಬಿಗೇರಿ, ಕೆಂಚನದೋಣಿ, ಹೊಸಳ್ಳಿ(ಡಿ), ಕರೆಡಿಗುಡ್ಡ(ಡಿ), ಇಂದರಗಿ, ಇಂದಿರಾನಗರ.
23	23-ಮುದ್ದಾಬಳ್ಳಿ	ಮುದ್ದಾಬಳ್ಳಿ, ಗೊಂಡಬಾಳ, ಚುಕನಕಲ್ಲು, ಹ್ಯಾಟಿ, ಕರ್ಕಿಹಳ್ಳಿ.
24	24-ಕುಣಕೇರಿ	ಬಸಾಪುರ, ಕಿಡದಾಳ, ಬೆಳವಿನಾಳ, ಕುಟಗನಹಳ್ಳಿ, ಹಾಲವರ್ತಿ, ಕುಣಕೇರಿ, ಕುಣಕೇರಿ ತಾಂಡಾ, ಹೂವಿನಾಳ, ಅಲ್ಲಾನಗರ.
25	25-ಬಹದ್ದೂರಬಂಡಿ	ಲಾಚನಕೇರಿ, ಮುಂಡರಗಿ, ಮಳ್ಳಿಕೇರಿ, ಹೊಸಳ್ಳಿ, ಬಹದ್ದೂರಬಂಡಿ, ಹಿರೇಕಸಾನಕಂಡಿ, ಚಿಕ್ಕಕಾನಸಕಂಡಿ(ಡಿ), ಚಿಕ್ಕಬಗನಾಳ, ಹಿರೇಬಗನಾಳ.
3- ಕಾರಟಗಿ ತಾಲ್ಲೂಕು ಪಂಚಾಯತ್		
1	01-ಸಿದ್ದಾಪುರ	ಸಿದ್ದಾಪುರ, ಕೃಷ್ಣಾಪುರ ಮತ್ತು ಕ್ಯಾಂಪ್.
2	02-ಮುಷ್ಕೂರು	ಮುಷ್ಕೂರು, ಅಂಜೂರಿಕ್ಯಾಂಪ್, ಡಗ್ಗಿಕ್ಯಾಂಪ್, ಮುಸ್ಕೂರ ಕ್ಯಾಂಪ್, ತಾಮ್ರಪಲ್ಲಿ ಕ್ಯಾಂಪ್, ಯಾಲಿ ಕ್ಯಾಂಪ್, ಬರಗೂರ, ಕೊಟ್ಟಿಕಲ್, ಕುಂಟೋಜಿ, ಅರುಣೋದಯ ಕ್ಯಾಂಪ್, ಬುಲ್ಲಬಾಯಿ ಕ್ಯಾಂಪ್, ಸವಳ ಕ್ಯಾಂಪ್, ಲಕ್ಷ್ಮಿ ಕ್ಯಾಂಪ್.
3	03-ಗುಂಡೂರು	ಗುಂಡೂರು, ಲಕ್ಷ್ಮಿ ಕ್ಯಾಂಪ್, ಕಾಮಗುಂಡಮ್ಮ ಕ್ಯಾಂಪ್, ಸಿಂಗನಾಳ.
4	04-ಯರಡೋಣಾ	ಯರಡೋಣಾ, ಈಳಿಗನೂರು.
5	05-ಉಳೇನೂರು	ಉಳೇನೂರು, ಜಮಾಪುರ, ಬೆನ್ನೂರು, ಶ್ಯಾಲಿಗನೂರು, ಕಕ್ಕರಗೋಳ.
6	06-ಬೂದಗುಂಪಾ	ಬೂದಗುಂಪಾ, ತಿಮ್ಮಾಪುರ, ಹಾಲಸಮುದ್ರ, ನಂದಿಹಳ್ಳಿ.
7	07-ಬೇವಿನಾಳ	ಬೇವಿನಾಳ, ಪನ್ನಾಪುರ, ಬಸವಣ್ಣ ಕ್ಯಾಂಪ್, ಮೈಲಾಪುರ.
8	08-ಚಳ್ಳೂರು	ಚಳ್ಳೂರು, ಸೋಮನಾಳ, ಗುಡೂರು, ಹಗೇದಾಳ, ತೊಂಡಿಹಾಳ, ತೊಂಡಿಹಾಳ ಕ್ಯಾಂಪ್.
9	09-ಮರ್ಲಾನಹಳ್ಳಿ	ಮರ್ಲಾನಹಳ್ಳಿ, ಜೂರಟಗಿ, ಹುಳ್ಳಿಹಾಳ.
4- ಗಂಗಾವತಿ ತಾಲ್ಲೂಕು ಪಂಚಾಯತ್		
1	1-ಆನೇಗುಂದಿ	ಆನೇಗುಂದಿ, ಬಸವನದುರ್ಗ, ಕೃಷ್ಣಾಪುರಡಗ್ಗಿ, ಚಿಕ್ಕರಾಂಪುರ, ಸಂಗಾಪುರ, ವಿಪ್ರ, ದೇವಘಾಟ, ಗಡ್ಡಿ, ಬಂಡಿಬಸಪ್ಪ ಕ್ಯಾಂಪ್, ರಾಜಾಪುರ(ಡಿ), ಸಿಂಗನಗಂಡ ಮತ್ತು ಕ್ಯಾಂಪ್, ರಾಮದುರ್ಗ, ಬಸವನದುರ್ಗ ಕ್ಯಾಂಪ್.
2	2-ಮಲ್ಲಾಪುರ	ಮಲ್ಲಾಪುರ, ತೆಂಬಾಡಿ, ಹನುಮನಹಳ್ಳಿ, ವಿರುಪಾಪುರಗಡ್ಡಿ, ಸಣಾಪುರ, ಕರಿಯಮ್ಮನಗಡ್ಡಿ, ತಿರುಮಲಾಪುರ, ಅಂಜನಹಳ್ಳಿ, ರಾಂಪುರ, ಲಕ್ಷ್ಮಿಪುರ, ರಂಗಾಪುರ.
3	3- ಚಿಕ್ಕಜಂತಕಲ್	ಚಿಕ್ಕಜಂತಕಲ್, ಹೊಸನಾಗರಹಳ್ಳಿ, ಹಳೇನಾಗರಹಳ್ಳಿ, ಹೊಸಳ್ಳಿ, ಅಯೋಧ್ಯಾ, ಅಚಲಾಪುರ (ಡಿ).
4	4-ಜಂಗಮರಕಲ್ಲುಡಿ	ಜಂಗಮರಕಲ್ಲುಡಿ, ಡಣಾಪುರ, ಹೆಬ್ಬಾಳ.
5	5-ಶ್ರೀರಾಮನಗರ	ಶ್ರೀರಾಮನಗರ.
6	6- ಮರಳಿ	ಮರಳಿ, ಆಚಾರನರಸಾಪುರ.
7	7- ಹೊಸಕೇರಾ	ಹೊಸಕೇರಾ, ಹೊಸಕೇರಾಕ್ಯಾಂಪ್, ಸವಳಕ್ಯಾಂಪ್, ಡಗ್ಗಿಕ್ಯಾಂಪ್, ಕೊಟ್ಟಿಯುಕ್ಯಾಂಪ್.
8	8-ಹಣವಾಳ	ಹಣವಾಳ, ಗುಳದಾಳ, ಮಸಾರಿಕ್ಯಾಂಪ್.
9	9- ಹೇರೂರು	ಹೇರೂರು, ಗೋನಾಳ, ಭಟ್ಟರಹಂಚಿನಾಳ, ಭಟ್ಟರಹಂಚಿನಾಳ ಕ್ಯಾಂಪ್, ಗಾಳಮ್ಮಕ್ಯಾಂಪ್.
10	10- ಕೇಸರಹಟ್ಟಿ	ಕೇಸರಹಟ್ಟಿ, ಅರಳಿಹಳ್ಳಿ, ಕೆಸಕ್ಕಿಹಂಚಿನಾಳ, ಭಟ್ಟರನರಸಾಪುರ, ಮರಕುಂಬಿ, ಮಲಕನಮರಡಿ.

ಕೊಪ್ಪಳ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
11	11-ವಡ್ಡರಹಟ್ಟಿ	ವಡ್ಡರಹಟ್ಟಿ, ಬಾಗಲಾಪುರ(ಡಿ), ಆರ್ಹಾಳ.
12	12-ಬಸಾಪಟ್ಟಣ	ಬಸಾಪಟ್ಟಣ, ಕವಳಕಲ್ಯಾಣಂಪ್, ದಾಸನಾಳ.
13	13-ವೆಂಕಟಗಿರಿ	ವೆಂಕಟಗಿರಿ, ಉಡಮಕಲ್, ಬಂಡಾಳ, ಮಲ್ಲಾಪುರ (ಡಿ), ಗಡ್ಡಿ, ಆಗೋಲಿ, ಹಂಪಸದುರ್ಗ, ಸವಳಹರವಿಕ್ಯಾಂಪ್, ವಿರಲಾಪುರ.
14	14-ಹಿರೇಬೆಣಕಲ್	ಹಿರೇಬೆಣಕಲ್, ಚಿಕ್ಕಬೆಣಕಲ್, ಎಡಹಳ್ಳಿ, ಮುಕ್ಕುಂಪಿ, ಲಿಂಗದಹಳ್ಳಿ, ಹೆಚ್ಚಿರಾಮುಲುನಗರ, ಹೇಮಗುಡ್ಡ.
<b>5- ಕನಕಗಿರಿ ತಾಲ್ಲೂಕು ಪಂಚಾಯತ್</b>		
1	1-ಸುಳೇಕಲ್	ಸುಳೇಕಲ್, ತಿಪ್ಪನಾಳ, ಬೆನಕನಾಳ, ಕಲಕೇರಾ, ಬಂಕಾಪುರ, ಕರಡಿಗುಡ್ಡ.
2	2-ಚಿಕ್ಕಮಾದಿನಾಳ	ಚಿಕ್ಕಮಾದಿನಾಳ, ಹಿರೇಮಾದಿನಾಳ, ನಾಗಲಾಪುರ, ಜಾಲಿಹುಡಾ, ರಾಮದುರ್ಗ, ಒಬಳಬಂಡಿ.
3	3-ಮುಸಲಾಪುರ	ಮುಸಲಾಪುರ, ಗುಡ್ಡದಲಕ್ಕಂಪುರ, ಬೊಮ್ಮಸಾಗರ, ರಾಂಪುರ, ಕನ್ನೇರಮಡು, ಇಂಗಳದಾಳ ಪರಾಪುರ, ಸೋಮಸಾಗರ, ಹುಲಸನಹಟ್ಟಿ.
4	4- ಗೌರಿಪುರ	ಗೌರಿಪುರ, ದೇವಲಾಪುರ, ಚಿಕ್ಕವಡ್ಡಕಲ್, ಅಡವಿಭಾವಿ, ಅಡವಿಭಾವಿ ಚಿಕ್ಕತಾಂಡ, ಅಡವಿಭಾವಿ ದೊಡ್ಡತಾಂಡ, ಬಸರಿಹಾಳ, ಬೈಲಲಕ್ಕಂಪುರ.
5	5- ಹುಲಿಹೈದರ	ಹುಲಿಹೈದರ, ಹೊಸಗುಡ್ಡ, ವರ್ಣನಖೇಡಾ, ಲಾಯದಹುಣಿಸಿ, ಕನಕಾಪುರ, ಹನುಮನಾಳ.
6	6- ಹಿರೇಬೇಡಾ	ಹಿರೇಬೇಡಾ, ಚಿಕ್ಕಬೇಡಾ, ಶಿರವಾರ, ಮಲ್ಲಿಗೆವಾಡ, ಬೊಮ್ಮಚಿಹಾಳ(ಡಿ), ಗೊರವಿಹಂಚಿನಾಳ, ನೀರಲೂಟಿ, ಕೆ.ಕಾಟಾಪುರ, ಗೋಡಿನಾಳ, ಗುಡದೂರು.
7	7- ಕರಡೋಣಾ	ಕರಡೋಣಾ, ಕೆ.ಮಲ್ಲಾಪುರ, ಯತ್ನಟ್ಟಿ, ಬುನ್ನಟ್ಟಿ, ವಡಕಿ, ಹಟ್ಟಿ, ಆಕಳಕುಂಪಿ, ಉಮಳಿ ಕಾಟಾಪುರ, ಉದ್ದಿಹಾಳ, ಕ್ಯಾರಿಹಾಳ, ಈಚನಾಳ.
8	8-ನವಲಿ	ನವಲಿ, ಸಂಕನಾಳ, ಆದಾಪುರ, ಬೈರಾಪುರ, ಚಿರ್ಚನಗುಡ್ಡ.
9	9- ಜೀರಾಳ ಕಲ್ಲುಡಿ	ಚಿಕ್ಕಡಂಕನಕಲ್, ಹಿರೇಡಂಕನಕಲ್, ಜೀರಾಳ, ಜೀರಾಳ ಕಲ್ಲುಡಿ.
<b>6- ಕುಕನೂರ ತಾಲ್ಲೂಕು ಪಂಚಾಯತ್</b>		
1	1-ಕುದರಿಮೋತಿ	ಕುದರಿಮೋತಿ, ಚಂಡಿನಾಳ, ಭೈರನಾಯಕನಹಳ್ಳಿ, ನೆಲಜೇರಿ, ವಟಪರ್ವಿ.
2	2-ಮಂಗಳೂರ	ಹಿರೇಬಿಡನಾಳ, ಕದ್ರಳ್ಳಿ, ಚಿಕ್ಕಬಿಡನಾಳ, ಮುತ್ತಾಳ, ಹೊನ್ನೂಣಿಸಿ, ಮಂಗಳೂರ.
3	3-ಬಳಿಗೇರಿ	ರಾವಣಕಿ, ಬಾಲಾಪುರ(ಬೇ), ಕವಳಕೇರಿ, ಬಳಿಗೇರಿ, ಬೂದಗುಂಪಾ, ಕೋನಾಪುರ, ಕಕ್ಕಿಹಳ್ಳಿ, ಕಕ್ಕಿಹಳ್ಳಿ ತಾಂಡಾ, ತಿಪ್ಪರಸನಹಾಳ, ಚನಪನಹಳ್ಳಿ, ಹರಿಶಂಕರಬಂಡಿ.
4	4-ರಾಜೂರ	ರಾಜೂರ, ಆಡೂರ, ದ್ಯಾಂಪುರ, ಗೋರ್ಲೆಕೊಪ್ಪ, ಮಂಡಲಗೇರಿ, ಭಟಪನಹಳ್ಳಿ, ವಿರುಪಾಪುರ(ಬೇ).
5	5-ಇಟ್ಟಿಗಿ	ಇಟ್ಟಿಗಿ, ಮನ್ನಾಪುರ, ಬನ್ನಿಕೊಪ್ಪ, ನಿಂಗಾಪುರ, ಮಾಳಿಕೊಪ್ಪ, ಅನಗೊಂಡನಕೊಪ್ಪ(ಬೇ), ಕರಳ್ಳಿ(ಬೇ).
6	6-ಯರೇಹಂಚಿನಾಳ	ಸೊಂಪುರ, ಚಿಕ್ಕನಕೊಪ್ಪ, ಯರೇಹಂಚಿನಾಳ, ಬಿನ್ನಾಳ, ಸಿದ್ದಿಕೊಪ್ಪ.
7	7-ತಳಕಲ್ಲ	ತಳಬಾಳ, ಕೋಮಲಾಪುರ, ಚಿತ್ತಾಪುರ, ತಳಕಲ್ಲ, ಅಡವಿಹಳ್ಳಿ.
8	8- ಬೆಣಕಲ್ಲ	ಭಾನಾಪುರ, ಲಕಮಾಪುರ, ಬೆಣಕಲ್ಲ, ವೀರಾಪುರ.
9	9-ಶಿರೂರ	ಶಿರೂರ, ಯಡಿಯಾಪುರ, ಬೆದವಟ್ಟಿ, ಚಂಡೂರಅರಕೇರಿ, ಮಸಬಹಂಚಿನಾಳ, ಗಾವರಾಳ, ನಿಟ್ಟಾಳಿ.
<b>7- ಯಲಬುರ್ಗಾ ತಾಲ್ಲೂಕು ಪಂಚಾಯತ್</b>		
1	1-ಮುಧೋಳ	ಮುಧೋಳ, ಹೊಸಳ್ಳಿ, ಚಿಕ್ಕೊಪ್ಪ, ಚಿಕ್ಕೊಪ್ಪ ತಾಂಡಾ.



ಕೊಪ್ಪಳ ಜಿಲ್ಲೆ		
ಕ್ರ. ಸಂ.	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
2	2-ಕರಮುಡಿ	ಕರಮುಡಿ, ತೊಂಡಿಹಾಳ, ಬಂಡಿಹಾಳ, ಸಂಗನಾಳ.
3	3-ಹಿರೇಮ್ಯಾಗೇರಿ	ಹಿರೇಮ್ಯಾಗೇರಿ, ಸೋಂಪೂರ(ಹೆಚ್), ಸಂಕನೂರ, ಕಾತ್ರಾಳ, ಶಿರಗುಂಪಿ.
4	4-ಬಳೊಟಗಿ	ಬಳೊಟಗಿ, ಬಂಡಿ, ಕಡಬಲಕಟ್ಟಿ, ಜೂಲಕಟ್ಟಿ, ಬಸಾಪೂರ, ಬೂನಕೊಪ್ಪ, ಹಗೇದಾಳ.
5	5-ಗೆದಗೆರಿ	ಹನಮಾಪೂರ, ಮದ್ದೂರ, ಲಗಲೂರ, ಜಿ.ವೀರಾಪೂರ, ಗೆದಗೆರಿ, ಗೆದಿಗೆರಿ ತಾಂಡಾ, ತುಮ್ಮರಗುದ್ದಿ, ಮಾರನಾಳ, ದಮ್ಮೂರ, ಜಿ.ಜರಕುಂಟಿ.
6	6-ವಜ್ರಬಂಡಿ	ವಜ್ರಬಂಡಿ, ಕೋನಸಾಗರ, ಚಿಕ್ಕಬನ್ನಿಗೋಳ ಚಿಕ್ಕಬನ್ನಿಗೋಳ ತಾಂಡಾ, ತಲ್ಲೂರ, ತಲ್ಲೂರ ತಾಂಡಾ, ಸಾಲಭಾವಿ, ಹುಲೇಗುಡ್ಡ.
7	7-ಚಿಕ್ಕಮ್ಯಾಗೇರಿ	ಚಿಕ್ಕಮ್ಯಾಗೇರಿ, ಚಿಕ್ಕಮ್ಯಾಗೇರಿ ತಾಂಡಾ, ಕುಡಗುಂಟಿ, ಮಲಕಸಮುದ್ರ, ಕುದ್ರಿಕೊಟಗಿ, ಕಲ್ಲೂರ.
8	8-ಹಿರೇವಂಕಲಕುಂಟಾ	ಹಿರೇವಂಕಲಕುಂಟಾ, ಉಪ್ಪಲದಿನ್ನಿ, ಯಾಪಲದಿನ್ನಿ, ನಿಲೋಗಲ್, ಚಿಕ್ಕವಂಕಲಕುಂಟಾ, ಕಲ್ಲಭಾವಿ.
9	9-ಮಾಟಲದಿನ್ನಿ	ಮಾಟಲದಿನ್ನಿ, ಪುಟಗಮರಿ, ಎನ್.ಜರಕುಂಟಿ, ಬುಡಕುಂಟಿ, ಯಡ್ತೋಣಿ, ಗುಳೆ, ವನಜಭಾವಿ.
10	10-ತಾಳಕೇರಿ	ತಾಳಕೇರಿ, ಚೌಡಾಪೂರ, ಚಿಕ್ಕಮನ್ನಾಪೂರ, ಮರಕಟ್, ಬೋದೂರ, ಗುಂಟಮಡು, ಶಿಡ್ಲಭಾವಿ.
11	11-ಗಾಣದಾಳ	ಗಾಣದಾಳ, ಹಿರೇವಡಕಲ್, ಕಟಗಿಹಳ್ಳಿ, ತಿಪ್ಪನಾಳ, ಉಚ್ಚಲಕುಂಟಾ.
12	12-ಗುನ್ನಾಳ	ಗುನ್ನಾಳ, ಹುಣಸಿಹಾಳ, ಬುಕನಟ್ಟಿ, ಕೋಳಿಹಾಳ.
13	13-ಬೇವೂರು	ಬೇವೂರ, ಮ್ಯಾದನೇರಿ, ವಣಗೇರಿ, ಲಕಮನಗುಳೆ.
14	14-ಮುರಡಿ	ಮುರಡಿ, ಮುರಡಿ ತಾಂಡಾ, ನರಸಾಪೂರ, ಗುತ್ತೂರ, ಮಕ್ಕಳ್ಳಿ, ಮಂಡಲಮರಿ, ತರಲಕಟ್ಟಿ.
15	15-ಹಿರೇಅರಳಿಹಳ್ಳಿ	ಹಿರೇಅರಳಿಹಳ್ಳಿ, ಚಿಕ್ಕಅರಳಿಹಳ್ಳಿ(ಬೇ), ಮಾಟರಂಗಿ, ಬೀರಲದಿನ್ನಿ, ಹೊಸೂರು, ಕಲಕಬಂಡಿ, ಲಿಂಗನಬಂಡಿ.

(ಕೆ.ಆರ್.ರುದ್ರಪ್ಪ)

ನಿರ್ದೇಶಕರು(ಪಂ.ರಾಜ್ ) ಮತ್ತು

ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ

ಹಾಗೂ ಸದಸ್ಯ ಕಾರ್ಯದರ್ಶಿ,

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.



## ಕರ್ನಾಟಕ ಸರ್ಕಾರ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ

ನಂ.204, 2ನೇ ಮಹಡಿ, 3ನೇ ಗೇಟ್,

ಬಹುಮಹಡಿಗಳ ಕಟ್ಟಡ,

ಬೆಂಗಳೂರು-56001

ಸಂಖ್ಯೆ: ಕಪಂರಾಸೀನಿಆ/34/ಸೀನಿಆ/2022

ದಿನಾಂಕ:02-01-2023

**ಪ್ರಕಟಣೆ**

**ಬಳ್ಳಾರಿ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಬಳ್ಳಾರಿ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.

**ಬಳ್ಳಾರಿ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 80 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕದ 2ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.**

**ಬಳ್ಳಾರಿ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ.** ಆಕ್ಷೇಪಣೆಗಳನ್ನು ಆನ್ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

**(ಅ) ಆನ್ ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "https://rdpr.karnataka.gov.in/rdc/public/" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ,  
3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,  
ಅಂಬೇಡ್ಕರ್ ವೀಧಿ, ಬೆಂಗಳೂರು-560001.

**ಕೋಷ್ಟಕ 'ಅ'****ಬಳ್ಳಾರಿ ಜಿಲ್ಲೆ**

ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ಕಂಪ್ಲಿ	9
2	ಕುರುಗೋಡು	9
3	ಸಿರುಗುಪ್ಪ	20
4	ಸಂಡೂರು	21
5	ಬಳ್ಳಾರಿ	21
	<b>ಒಟ್ಟು</b>	<b>80</b>

## ಕೋಷ್ಠಕ 'ಆ'

## ಬಳ್ಳಾರಿ ಜಿಲ್ಲೆ

ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1- ಸಿರುಗುಪ್ಪ ತಾಲ್ಲೂಕು ಪಂಚಾಯತಿ</b>		
1	1-ಹಚ್ಚೋಳ್ಳಿ	ಚಲ್ಲಾಕೂಡೂರು, ಚಿಕ್ಕಬಳ್ಳಾರಿ, ಮಾಟೂರು, ಹಚ್ಚೋಳ್ಳಿ, ಹೊನ್ನೂರಳ್ಳಿ.
2	2-ಬಾಗೇವಾಡಿ	ಕುಡುದರಹಾಳ್, ಶ್ರೀಧರಗಡ್ಡೆ, ಹಳೇಕೋಟೆ-25, ನಾಗಲಾಪುರ, ಕೆಸರುಕೋಣಿ, ಬಾಗೇವಾಡಿ, ಶೇಷಾದ್ರಿ ಕ್ಯಾಂಪ್(ಮ).
3	3-ದೇಶನೂರು	ಇಬ್ರಾಂಪುರ, ದೇಶನೂರು, ಗಡ್ಡೆ ವಿರುಪಾಪುರ(ಮ).
4	4-ಬೀರಳ್ಳಿ	ಒತ್ತುಮುರುವಣಿ, ಅಕ್ಕತಂಗೇರಹಾಳ್, ಕಲ್ಲುಕುಟುಗಿನಹಾಳ್, ಕೊತ್ತಲಚಿಂತ, ಬಸರಹಳ್ಳಿ, ಬೀರಳ್ಳಿ, ಹಾಲುಮುರುವಣಿ, ಬೊಮ್ಮಲಾಪುರ, ಕುರುವಳ್ಳಿ, ಟಿ ರಾಂಪುರ, ತೊಂಡೇಹಾಳ್.
5	5-ರಾವಿಹಾಳ್	ಬೈರಗಾಮದಿನ್ನಿ, ಅಗಸನೂರು, ಮಿಟ್ಟಿಸೂಗೂರು, ರಾವಿಹಾಳ್, ಗುಬ್ಬಿಹಾಳ್.
6	6-ನಾಡಂಗ	ಅಲಬನೂರು, ಇಟಗಿಹಾಳ್, ನಾಗರಹಾಳ್, ನಾಡಂಗ, ಬಿ.ಎಂ.ಸೂಗೂರು, ಮಾಟೂರ್ ದಿನ್ನಿ, ವೆಂಕಟಾಪುರ.
7	7-ರಾರಾವಿ	ರಾರಾವಿ, ಬಂಡ್ರಾಳ್ ಕ್ಯಾಂಪ್(ಮ), ಕರ್ಚಿಗನೂರು, ಗಜಗಿನಹಾಳ್, ಚಾಣಕನೂರು, ಬಗ್ಗೂರು, ಶ್ರೀನಗರ ಕ್ಯಾಂಪ್(ಮ).
8	8-ಕೋಟೆಹಾಳ್ ಸೂಗೂರು	ಶಾಲಿಗನೂರು, ಕೋಟೆಹಾಳ್, ಬೆಂಚಿ ಕ್ಯಾಂಪ್(ಮ), ಕೋಟೆಹಾಳ್ ಸೂಗೂರು, ಬಂಡ್ರಾಳ್, ಹಿರಹಾಳ್.
9	9-ಕೆಂಚಗಾರ ಬೆಳಗಲ್	ಕೆಂಚಗಾರ, ಬೆಳಗಲ್, ಮುದ್ದೇನೂರು.
10	10-ಕೆಂಚನಗುಡ್ಡ	ಕೆಂಚನಗುಡ್ಡ, ಕೆಂಚನಗುಡ್ಡ ತಾಂಡ (ಮ), ಹೆರಕಲ್ಲು ದೇವಲಾಪುರ.
11	11-64-ಹಳೇಕೋಟೆ	64-ಹಳೇಕೋಟೆ, ಅರಳಿಗನೂರು, ಪೊಪ್ಪನಹಾಳ್, ಮಂಜಿನಹಾಳ್.
12	12-ಬಲಕುಂದಿ	ಉಪ್ಪಾರಹೊಸಳ್ಳಿ, ಬಲಕುಂದಿ, ವೆಂಕಟಕೃಷ್ಣಯ್ಯ ಕ್ಯಾಂಪ್(ಮ), ಬುದುಗುಪ್ಪ, ಮೈಲಾಪುರ.
13	13-ಕೊಂಚಿಗೇರಿ	ಕೊಂಚಿಗೇರಿ, ದಾಸಪುರ, ಸಿದ್ಧರಾಂಪುರ, ಗೋಸಬಾಳ್, ಬೈರಪುರ.
14	14-ಕರೂರು	ಕರೂರು.
15	15-ಶಾನವಾಸ ಪುರ	ದರೂರು, ದರೂರು ಕ್ಯಾಂಪ್ (ಮ), ಶಾನವಾಸಪುರ.
16	16-ಹಾಗಲೂರು ಹೊಸಳ್ಳಿ	ಹಾಗಲೂರು, ಹಾಗಲೂರು ಹೊಸಳ್ಳಿ.
17	17-ತಾಳೂರು	ಕೊರಿಗನೂರು, ಮಾಟಸೂಗೂರು, ಉತ್ತನೂರು, ತಾಳೂರು, ಊಳೂರು.
18	18-ಸಿರಿಗೇರಿ	ಸಿರಿಗೇರಿ.
19	19-ಮುದ್ದಟನೂರು	ಮಾಳಾಪುರ, ಮುದ್ದಟನೂರು, ಲಕ್ಷ್ಮಿನಗರ ಕ್ಯಾಂಪ್(ಮ), ಉಡೇಗೋಳ, ನಡವಿ, ರುದ್ರಪಾದ(ಮ), ನಿಟ್ಟೂರು.
20	20-ಮಣ್ಣೂರು ಸೂಗೂರು	ಗುಂಡಿಗನೂರು, ಹಾವಿನಾಳ್, ಹೊಸಚೆನ್ನಪಟ್ಟಣ(ಮ), ಮಣ್ಣೂರು, ಮಾಣ್ಣೂರು ಸೂಗೂರು, ದೊಡ್ಡರಾಜ ಕ್ಯಾಂಪ್ (ಮ).
<b>2- ಬಳ್ಳಾರಿ ತಾಲ್ಲೂಕು ಪಂಚಾಯತಿ</b>		
1	01-ಚಾನಾಳ್	ಚಾನಾಳ್, ದಮೂರು ಕಗ್ಗಲ್, ಹಂದಿಹಾಳ್.
2	02-ಬಸರಕೋಡು	ಬಸರಕೋಡು, ಹೀರೇಹಡ್ಲಗಿ, ಕರ್ಚೇಡು.
3	03-ಕೊರ್ಲಗುಂದಿ	ಗುಡದೂರು, ಕೊರ್ಲಗುಂದಿ.
4	04-ವಣೇನೂರು	ಬಾಣಾಪುರ, ಗೋಟೂರು, ಕಲ್ಲುಕುಟ್ಟಿಗಿನಹಾಳ್, ಮಸೀದಿಪುರ, ವಣೇನೂರು.
5	05-ಕಪ್ಪಗಲ್ಲು	ಕಪ್ಪಗಲ್ಲು.

ಬಳ್ಳಾರಿ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
6	6-ಶ್ರೀಧರಗಡ್ಡೆ	ಶ್ರೀಧರಗಡ್ಡೆ, ಜಾಲಿಬೆಂಚಿ.
7	07-ಕೋಳಗಲ್ಲು	ಕೋಳಗಲ್ಲು, ವಕ್ಕಾಣಿ ಕ್ಯಾಂಪ್.
8	08-ಬೆಳಗಲ್ಲು	ಬೆಳಗಲ್ಲು, ಹರಗಿನಡೋಣಿ, ಜಾನಕುಂಟೆ.
9	09-ಮೋಕಾ	ಮೋಕಾ, ಮಲ್ಲಾಪುರ.
10	10-ಯರ್ಲಗುಡಿ	ಬೆಣಕಲ್ಲು, ಯರ್ಲಗುಡಿ.
11	11-ಪರಮದೇವನಹಳ್ಳಿ	ಪರಮದೇವನಹಳ್ಳಿ, ಯಾಳ್ವಿ ಕಗ್ಗಲ್, ಮೀನಹಳ್ಳಿ, ಶಿಡಿಗಿನಮೊಳ.
12	12-ಕಾರೇಕಲ್ಲು	ಬ್ಯಾಲಚಿಂತೆ, ದಾಸರನಾಗೇನಹಳ್ಳಿ, ಗೋಲ್ಲರನಾಗೇನಹಳ್ಳಿ, ಕಾರೇಕಲ್ಲು, ತಂಬ್ರಳ್ಳಿ, ಕಾರೇಕಲ್ಲು ವೀರಾಪುರ.
13	13-ಸಿಂಧವಾಳ	ಬೊಮ್ಮನಹಾಳ, ಮೋಕಾ ಗೋನಾಳ, ಸಿಂಧವಾಳ, ಜಾಲಿಹಾಳ.
14	14-ಅಸುಂಡಿ	ಅಮರಾಪುರ, ಅಸುಂಡಿ, ಬೇವಿನಹಳ್ಳಿ, ಗೋಡೆಹಾಳ, ಕಕ್ಕಬೇವಿನಹಳ್ಳಿ, ತೆಗ್ಗಿನಬೂದಿಹಾಳ.
15	15-ಭೈರದೇವನ ಹಳ್ಳಿ	ಭೈರದೇವನಹಳ್ಳಿ, ಚಾಗನೂರು, ಸಿರಿವಾರ.
16	16-ಸಂಗನಕಲ್ಲು	ಸಂಗನಕಲ್ಲು.
17	17-ರೂಪನಗುಡಿ	ಚೆಳ್ಳಗುರ್ಕಿ, ಯಾಳ್ವಿ, ಲಿಂಗದೇವನಹಳ್ಳಿ, ಜೋಳದರಾಶಿ, ಕುಂಟನಹಾಳ, ರೂಪನಗುಡಿ.
18	18-ಎತ್ತಿನಬೂದಿಹಾಳ	ರಾಯಾಪುರ, ಬುರ್ಗನಾಯಕನಹಳ್ಳಿ, ಚಂಡೂರು, ಕಮ್ಮರಚೇಡು, ಎತ್ತಿನಬೂದಿಹಾಳ.
19	19-ಹಲಕುಂದಿ	ಹಲಕುಂದಿ, ಹೊನ್ನಳ್ಳಿ.
20	20-ಶಂಕರಬಂಡೆ	ಶಂಕರಬಂಡೆ, ಬೊಬ್ಬಕುಂಟೆ, ತೊಲಮಾಮಿಡಿ, ಇಬ್ರಾಹಿಂಪುರ.
21	21-ಸಂಜೀವ ರಾಯನಕೋಟೆ	ಸಂಜೀವರಾಯನಕೋಟೆ, ಮೀಂಚೇರಿ.
3- ಕುರುಗೋಡು ತಾಲ್ಲೂಕು ಪಂಚಾಯತಿ		
1	1- ಕಲ್ಲುಕಂಭ	ಕಲ್ಲುಕಂಭ, ಕೆರೆಕರೆ, ಲಕ್ಷ್ಮೀಪುರ, ಶ್ರೀನಿವಾಸ ನಗರ(ಮ), ಮುಷ್ಕಗಟ್ಟಿ, ಲಚ್ಚಿರಾಜು ಕ್ಯಾಂಪ್(ಮ).
2	2-ಹಾವಿನಾಳ ವೀರಾಪುರ	ಓರ್ವಾಯಿ, ಮಾರುತಿ ನಗರ(ಮ), ಗುತ್ತಿಗೆನೂರು, ಪಟ್ಟಣಸೆರಗು, ಹಾವಿನಹಾಳ ವೀರಾಪುರ, ಕಡೆಪಟ್ಟಿ ಕ್ಯಾಂಪ್ (ಮ), ಪೋತರಾಜು ಕ್ಯಾಂಪ್ (ಮ), ಹಾವಿನಾಳ ವೀರಾಪುರ ಕ್ಯಾಂಪ್ (ಮ), ಚಿಟಿಗಿನಹಾಳ, ಸೋಮಲಾಪುರ.
3	3-ಗೆಣಿಕೆಹಾಳ	ಗೆಣಿಕೆಹಾಳ, ಗೆಣಿಕೆಹಾಳ ಕ್ಯಾಂಪ್ (ಮ), ಹೊಸ ಗೆಣಿಕೆಹಾಳ (ಮ), ಕ್ಯಾದಿಗೇಹಾಳ, ಬಾಪಿರಾಜು ಕ್ಯಾಂಪ್ (ಮ), ಪಾಪಯ್ಯ ಕ್ಯಾಂಪ್ (ಮ), ಬ್ಯಾಟಿಗಡ್ಡೆ ಕ್ಯಾಂಪ್ (ಮ).
4	4-ಬಾದನಹಟ್ಟಿ	ಬಾದನಹಟ್ಟಿ, ಸಪ್ತಗಿರಿ ಕ್ಯಾಂಪ್ (ಮ), ಗಂಗಾಭಾವಾನಿ ಕ್ಯಾಂಪ್ (ಮ), ವೆಂಕಾರೆಡ್ಡಿ ಕ್ಯಾಂಪ್ (ಮ), ನಾಗರಾಜ ಕ್ಯಾಂಪ್ (ಮ), ಸಿದ್ದಮ್ಮನಹಳ್ಳಿ, ಕರುಣಾನಗರ ಕ್ಯಾಂಪ್ (ಮ), ಬೋರಿಂಗ್ ಕ್ಯಾಂಪ್ (ಮ).
5	5-ಏಳುಬೆಂಚಿ	ಏಳುಬೆಂಚಿ, ತಿಮ್ಮಲಾಪುರ, ದರೋಜಿ ಸ್ಟೇಷನ್ (ಮ), ಬಸವಣ್ಣ ಕ್ಯಾಂಪ್ (ಮ), ವೇಣಿವೀರಾಪುರ.
6	6-ಯರ್ಲಗುಳಿಗಿ	ಯರ್ಲಗುಳಿಗಿ, ಮಾರುತಿ ಕ್ಯಾಂಪ್ (ಮ), ವದ್ದಟ್ಟಿ, ರಾಂಬಾಬು ಕ್ಯಾಂಪ್ (ಮ).
7	7-ಸೋಮ ಸಮುದ್ರ	ಸೋಮಸಮುದ್ರ, ಮದಿರೆ (ಮ), ವೀರಾಂಜಿನೇಯ್ಯ ಕ್ಯಾಂಪ್ (ಮ), ಆನ್ನಪೂರ್ಣೇಶ್ವರ ಕ್ಯಾಂಪ್ (ಮ).
8	8-ಕೋಳೂರು	ಕೋಳೂರು, ವಿಜಯ ನಗರ ಕ್ಯಾಂಪ್ (ಮ), ಭಾಗ್ಯನಗರ ಕ್ಯಾಂಪ್ (ಮ), ಮಲ್ಲಾರೆಡ್ಡಿ ಕ್ಯಾಂಪ್ (ಮ), ದಮ್ಮೂರು, ಸಿಂಗದೇವನಹಳ್ಳಿ.
9	9- ಸಿಂಧಗೇರಿ	ಸಿಂಧಗೇರಿ, ಬೈಲೂರು, ಗೋಪಾಲಪುರಂ ಕ್ಯಾಂಪ್ (ಮ), ಮಲ್ಲೇಶ್ವರಂ ಕ್ಯಾಂಪ್ (ಮ), ಬಾಲಯ್ಯ ಕ್ಯಾಂಪ್ (ಮ).

ಬಳ್ಳಾರಿ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>4- ಸಂಡೂರು ತಾಲ್ಲೂಕು ಪಂಚಾಯತಿ</b>		
1	1-ಸುಶೀಲಾನಗರ	ಸುಶೀಲಾನಗರ, ಜೈಸಿಂಗ್ ಪುರ , ರಾಮನಮಲೈ ಬ್ಲಾಕ್ (ಮಜರ), ರಾಮಘಡ, ಸಿದ್ಧಾಪುರ, ಎಮ್ಮಿಹಟ್ಟಿ , ನಾರ್ಥ್ ಇಸ್ಟರ್ನ್ ಬ್ಲಾಕ್ (ಮಜರ), ರಾಧನಗರ (ಬೇ).
2	2-ಯಶವಂತನಗರ	ಯಶವಂತನಗರ, ಸೋಮಲಾಪುರ.
3	3-ಬಂಡಿ	ಬಂಡಿ, 73-ಹುಲಿಕುಂಟೆ, 72-ಮಲ್ಲಾಪುರ, ನೀಡುಗುರ್ತಿ.
4	4-ಚೋರನೂರು	ಚೋರನೂರು, ಅಗ್ರಹಾರ, ಗಣತಿಕಟ್ಟೆ.
5	5-ಕಾಳಿಂಗೇರಿ	ದೇವರ ಮಲ್ಲಾಪುರ, ಕಾಳಿಂಗೇರಿ, ಅಂಕಮ್ಮನಹಳ್ಳಿ, ತಿಪ್ಪನಮರಡಿ.
6	6-ಹಿರೇಕೆರೆಯಾಗಿನ ಹಳ್ಳಿ	ಸೋವನಹಳ್ಳಿ, ಹಿರೇಕೆರೆಯಾಗಿನಹಳ್ಳಿ, ಚಿಕ್ಕಕೆರೆಯಾಗಿನಹಳ್ಳಿ.
7	7-ಕೃಷ್ಣನಗರ	ದೌಲತ್ ಪುರ, ಕೃಷ್ಣನಗರ.
8	8-ಭುಜಂಗನಗರ	ಭುಜಂಗನಗರ, ಮುರಾರಿಪುರ.
9	9-ನರಸಿಂಗಾಪುರ	ನರಸಿಂಗಾಪುರ, ರಣಜಿತ್ ಪುರ, ವಿರಲನಗರ, ದೋಣಿಮಲೈ.
10	10-ತೋರಣಗಲ್ಲು	ತೋರಣಗಲ್ಲು , ಯರಬನಹಳ್ಳಿ , ಮಸಿನಾಯಕನಹಳ್ಳಿ (ಬೇ).
11	11-ದರೋಜಿ	ದರೋಜಿ.
12	12-ದೇವಗಿರಿ	ದೇವಗಿರಿ, ಕಾರ್ತಿಕೇಶ್ವರ, ನಾರಯಣಪುರ.
13	13-ಗೊಲ್ಲಲಿಂಗಮ್ಮನ ಹಳ್ಳಿ	ಕನಕಾಪುರ, ತೋಣಸಿಗೇರಿ, ಗೊಲ್ಲಲಿಂಗಮ್ಮನಹಳ್ಳಿ, ತಿಮ್ಮವನಹಳ್ಳಿ (ಬೇ), ಮೋತಲಕುಂಟೆ, ಯರದಮ್ಮನಹಳ್ಳಿ.
14	14-ಬೋಮ್ಮಗಟ್ಟ	ಬೋಮ್ಮಗಟ್ಟ, ಜೋಡಿಕಸಿನಾಯಕನಹಳ್ಳಿ (ಬೇ), ಶೆಲಿಯಪ್ಪನಹಳ್ಳಿ, ಜೋಡಿಬೋಮ್ಮನಹಳ್ಳಿ, ದೇವರ ಬುಡೇನಹಳ್ಳಿ, ಗೌರಿಪುರ, ಎಸ್.ಓ.ಬಳಾಪುರ.
15	15-ಯರೆಯ್ಯನಹಳ್ಳಿ	ಜಿಗೇನಹಳ್ಳಿ, ಯರೆಯ್ಯನಹಳ್ಳಿ, ಸ್ವಾಮಿಹಳ್ಳಿ, ಸ್ವಾಮಿಮಲೈ ಬ್ಲಾಕ್ (ಮಜರ).
16	16-ವಡ್ಡು	ಎಸ್.ಬಸಾಪುರ, ವಡ್ಡು.
17	17-ತಾರನಗರ	ತಾರನಗರ, ಅಯ್ಯನಹಳ್ಳಿ (ಮಜರ), ಶಂಕಾಪುರ ,ಗೌರಿಪುರ.
18	18-ತಾಳೂರು	ನಾಗಲಾಪುರ, ಬನ್ನಿಹಟ್ಟಿ, ಎಸ್.ಗಂಗಾಪುರ, ಜೋಗ, ತಾಳೂರು.
19	19-ಅಂತಾಪುರ	ಅಂತಾಪುರ, ಚಿಕ್ಕಂತಾಪುರ, ಮರುಟ್ಟಾ, ಲಿಂಗದಹಳ್ಳಿ, ಅಪ್ಪಲಾಪುರ (ಬೇ), ಕೋಡಾಲು.
20	20-ಯು.ರಾಜಾಪುರ	ಯು.ರಾಜಾಪುರ, 55-ಮಲ್ಲಾಪುರ, ಉಬ್ಬಲಗಂಡಿ, ರಾಮಸಾಗರ, ಗುಂಡ್ಲಹಳ್ಳಿ, ಲಕ್ಕಲಹಳ್ಳಿ, ಮೆಟ್ಟಿಕಿ, ಹನುಮನಹಳ್ಳಿ (ಬೇ).
21	21-ವಿರಲಾಪುರ	ಎಂ.ಗಂಗಾಪುರ, ವಿರಲಾಪುರ, ತುಮಟಿ, ಆವಿನಮಡುಗು, ಮಾಳಾಪುರ, ಕೆರೆ ರಾಂಪುರ, ತಿಮ್ಮಲಾಪುರ.



ಬಳ್ಳಾರಿ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
5- ಕಂಪ್ಲಿ ತಾಲ್ಲೂಕು ಪಂಚಾಯತಿ		
1	1-ನೆಲ್ಲುಡಿ	ನೆಲ್ಲುಡಿ, ಹೊಸ ನೆಲ್ಲುಡಿ (ಮಜರಾ), ಶಂಕರ ಸಿಂಗ್ ಕ್ಯಾಂಪ್ (ಮಜರಾ), ನೆಲ್ಲುಡಿ ಕೊಟ್ಟಾಲ್ ಕ್ಯಾಂಪ್ (ಮಜರಾ).
2	2-ಎಮ್ಮಿಗನೂರು	ಎಮ್ಮಿಗನೂರು, ರಾಮಚಂದ್ರಾಪುರ (ಮಜರಾ), ಬಳ್ಳಾಪುರ (ಮಜರಾ).
3	3-ರಾಮಸಾಗರ	ರಾಮಸಾಗರ.
4	4-ನಂ.10 ಮುದ್ದಾಪುರ	ನಂ.10 ಮುದ್ದಾಪುರ, ಪ್ರಭು ಕ್ಯಾಂಪ್ (ಮಜರಾ), ಕಣವಿ ತಿಮ್ಮಲಾಪುರ, ಬೆಳಗೋಡಹಾಳ್.
5	5-ಸಣಾಪುರ	ಸಣಾಪುರ, ನಂ.2.ಮುದ್ದಾಪುರ, ಕೊಂಡಯ್ಯ ಕ್ಯಾಂಪ್ (ಮಜರಾ), ಅರಳಿಹಳ್ಳಿ, ಇಟಗಿ.
6	6-ದೇವಸಮುದ್ರ	ದೇವಸಮುದ್ರ, ಕೃಷ್ಣನಗರ ಕ್ಯಾಂಪ್ (ಮಜರಾ), ಹಿರೇಜಾಯಿಗನೂರು.
7	7-ಹಂಪದೇವನಹಳ್ಳಿ	ಚಿಕ್ಕಜಾಯಿಗನೂರು, 15-ಗೋನಾಳ್, ಹಂಪದೇವನಹಳ್ಳಿ, ಜೀರಿಗನೂರು, ಜೌಕು, ಮಣಿಕಂಠಾಪುರ (ಮಜರಾ).
8	8-ಸುಗ್ಗೇನಹಳ್ಳಿ	ಸುಗ್ಗೇನಹಳ್ಳಿ, ಶ್ರೀರಾಮರಂಗಾಪುರ (ಮಜರಾ), ಮಾವಿನಹಳ್ಳಿ, ಹೊನ್ನಹಳ್ಳಿ, ಸಂಕಲಾಪುರ (ಬೇಚರಾಕ್), ಸೋಮಲಾಪುರ.
9	9-ಮೆಟ್ಟಿ	ಮೆಟ್ಟಿ, ಚಿನ್ನಾಪುರ (ಮಜರಾ), ಉಪ್ಪಾರಹಳ್ಳಿ, ದೇವಲಾಪುರ.

(ಕೆ.ಆರ್.ರುದ್ರಪ್ಪ)

ನಿರ್ದೇಶಕರು(ಪಂ.ರಾಜ್ ) ಮತ್ತು  
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ  
ಹಾಗೂ ಸದಸ್ಯ ಕಾರ್ಯದರ್ಶಿ,  
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.



ಕರ್ನಾಟಕ ಸರ್ಕಾರ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ

ನಂ.204, 2ನೇ ಮಹಡಿ, 3ನೇ ಗೇಟ್,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು-56001

ಸಂಖ್ಯೆ: ಕಪಂರಾಸೀನಿಆ/35/ಸೀನಿಆ/2022

ದಿನಾಂಕ:02-01-2023

## ಪ್ರಕಟಣೆ

**ವಿಜಯನಗರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 121,122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು **ವಿಜಯನಗರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕ 'ಅ'ದಲ್ಲಿರುವಂತೆ ನಿಗದಿಪಡಿಸಿದೆ. 'ಅ' ಕೋಷ್ಟಕದ 2ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.**

**ವಿಜಯನಗರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 93 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ 'ಆ'ದಲ್ಲಿರುವಂತೆ ನಿರ್ಣಯಿಸಿದೆ. 'ಆ' ಕೋಷ್ಟಕದ 2 ನೇ ಅಂಕಣದಲ್ಲಿ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 3 ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.**

**ವಿಜಯನಗರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ.** ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

**(ಅ) ಆನ್ ಲೈನ್ ಮೂಲಕ:**

**ವೆಬ್ ಸೈಟ್ ವಿಳಾಸ:** "https://rdpr.karnataka.gov.in/rdc/public/" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

**(ಆ) ಖುದ್ದಾಗಿ/ಅಂಚೆ ಮೂಲಕ:**

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ..

3ನೇ ಗೇಟ್, 2ನೇ ಮಹಡಿ, ಕೊರಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001

**ಕೋಷ್ಟಕ 'ಅ'**

**ವಿಜಯನಗರ ಜಿಲ್ಲೆ**

ಕ್ರ. ಸಂ.	ತಾಲ್ಲೂಕು ಪಂಚಾಯಿತಿಯ ಹೆಸರು	ತಾಲ್ಲೂಕು ಪಂಚಾಯಿತಿಯ ಸದಸ್ಯರ ಸಂಖ್ಯೆ
1	2	3
1	ಕೊಟ್ಟೂರು	9
2	ಹೊಸಪೇಟೆ	11
3	ಹಗರಿ ಬೊಮ್ಮನಹಳ್ಳಿ	15

4	ಹಡಗಲಿ	17
5	ಕೂಡ್ಲಿಗಿ	19
6	ಹರಪನಹಳ್ಳಿ	22
ಒಟ್ಟು		93

## ಕೋಷ್ಟಕ 'ಆ'

## ವಿಜಯನಗರ ಜಿಲ್ಲೆ

ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
<b>1-ಹೊಸಪೇಟೆ ತಾಲ್ಲೂಕು ಪಂಚಾಯತಿ</b>		
1	1-ಬುಕ್ಕಸಾಗರ	ಬುಕ್ಕಸಾಗರ, ವೆಂಕಟಾಪುರ.
2	2-ಹಂಪಿ	ಹಂಪಿ, ಡಣಾಪುರ, ಕಡ್ಡಿರಾಂಪುರ, ಕ್ರಿಷ್ಣಾಪುರ, ನರಸಾಪುರ, ಗುಡಿಬಳಾಪುರ, ಕಾಳಘಟ್ಟ, ಸಿಂಗನಾಥನಹಳ್ಳಿ.
3	3-ನಾಗೇನಹಳ್ಳಿ	ನಾಗೇನಹಳ್ಳಿ, ಕಳ್ಳಿರಾಂಪುರ, ಹೊಸೂರು.
4	4-ಮಲಪನಗುಡಿ	ಮಲಪನಗುಡಿ.
5	5-ಪಾಪಿನಾಯಕನಹಳ್ಳಿ	ಪಾಪಿನಾಯಕನಹಳ್ಳಿ, ಇಂಗಲಿಗಿ, ವಡ್ಡರಹಳ್ಳಿ, ಕಲ್ಲಹಳ್ಳಿ, ರಾಜಾಪುರ.
6	6-ಗಾದಿಗನೂರು	ಗಾದಿಗನೂರು, ಭುವನಹಳ್ಳಿ, ಕೊಟಗಿನಹಾಳು, ಗೋನಾಳು.
7	7-ಕಾಕುಬಾಳು	ಕಾಕುಬಾಳು, ಬೈಲುವದ್ದಿಗೇರಿ, ಧರ್ಮಸಾಗರ, ಗುಂಡ್ಲವದ್ದಿಗೇರಿ, ಸೀತಾರಾಮ ತಾಂಡ.
8	8-ಡಾಣಾಪುರ	ಡಾಣಾಪುರ.
9	9-ಜಿ.ನಾಗಲಾಪುರ	ಜಿ.ನಾಗಲಾಪುರ, ಗರಗ, ಬ್ಯಾಲಕುಂದಿ.
10	10-ಡಣಾಯಕನಕೆರೆ	ಡಣಾಯಕನಕೆರೆ, ಗೊಲ್ಲರಹಳ್ಳಿ, ನಂದಿಬಂಡಿ, ಇಂದಿರಾನಗರ, ವೆಂಕಟಾಪುರ, ವ್ಯಾಸನಕೆರೆ, ಅಯ್ಯನಹಳ್ಳಿ.
11	11-ಚಿಲಕನಹಟ್ಟಿ	ಚಿಲಕನಹಟ್ಟಿ, ಹಾರುವನಹಳ್ಳಿ, ಟಿ.ಬಸಾಪುರ, ತೆಲುಗುಬಾಳು, ತಿಮ್ಮಲಾಪುರ.
<b>2- ಕೂಡ್ಲಿಗಿ ತಾಲ್ಲೂಕು ಪಂಚಾಯತಿ</b>		
1	1-ಶಿವಪುರ	ಶಿವಪುರ, ಬಂಡೇಬಸಾಪುರತಾಂಡ.
2	2-ಹಿರೇಹೆಗ್ಗಾಳ	ಹಿರೇಹೆಗ್ಗಾಳ, ಬೊಪ್ಪಲಾಪುರ, ಕುಪ್ಪಿನಕೆರೆ.
3	3-ಬಡೇಲಡಕು	ಬಡೇಲಡಕು, ನಾಗಲಾಪುರ.
4	4-ಮೊರಬ	ಮೊರಬ, ಅಮ್ಮನಕೆರೆ, ಗುಂಡಿನಹೊಳೆ, ಕಕ್ಕುಪ್ಪಿ, ಅಡವಿ ಸೂರವ್ವನಹಳ್ಳಿ.
5	5-ಜರ್ಮಲಿ	ಜರ್ಮಲಿ, ನರಸಿಂಹಗೇರಿ, ನರಸಿಂಹಗೇರಿ, ಹುಲಿಕುಂಟೆ, ಯರಲಿಂಗನಹಳ್ಳಿ, ಬೆಳ್ಳಿಗಟ್ಟ.
6	6-ರಾಮದುರ್ಗ	ರಾಮದುರ್ಗ, ಚಂದ್ರಶೇಖರಪುರ, ಕುದುರೇಡುವು, ಹರೂದಿ.
7	7-ಗುಡೇಕೋಟೆ	ಶ್ರೀಕಂಠಾಪುರತಾಂಡ, ಶಿಡೇಗಲ್ಲು, ಕಸಾಪುರ, ಗುಡೇಕೋಟೆ.
8	8-ಅಪ್ಪೇನಹಳ್ಳಿ	ಅಪ್ಪೇನಹಳ್ಳಿ, ಮಹಾದೇವಪುರ, ಹಾಲಸಾಗರ.
9	9-ಚಿರುತಗುಂಡು	ಗಂಡ ಬೊಮ್ಮನಹಳ್ಳಿ, ಹುರಡಿಹಳ್ಳಿ, ಎಕ್ಕೇಗುಂದಿ, ಚಿರುತಗುಂಡು, ಕೊಂಬಿಹಳ್ಳಿ.
10	10-ಗುಂಡುಮುಣುಗು	ಮೀನಕೆರೆ, ಹುರಳಿಹಾಳ, ಗುಂಡುಮುಣುಗು.
11	11-ಮಾಕನಡುಕು	ಕಡೇಕೋಳ, ಚಿಕ್ಕಜೋಗಿಹಳ್ಳಿತಾಂಡ, ಮಾಕನಡುಕು.
12	12-ಪೂಜಾರಹಳ್ಳಿ	ಕುಮತಿ, ಜುಮ್ಮೋಬನಹಳ್ಳಿ, ಲೋಕಿಕೆರೆ, ಪೂಜಾರಹಳ್ಳಿ.
13	13-ಹೂಡೇಂ	ಹೂಡೇಂ, ತಿಪ್ಪೇಹಳ್ಳಿ.
14	14-ಆಲೂರು	ಟಿ.ಕಲ್ಲಹಳ್ಳಿ, ಕಂಚಮಲ್ಲನಹಳ್ಳಿ, ಆಲೂರು.
15	15-ಹಿರೇಕುಂಬಳಕುಂಟೆ	ಹುಲಿಕೆರೆ, ಹಿರೇ ಕುಂಬಳಕುಂಟೆ, ಬಯಲು ತುಂಬರಗುದ್ದಿ.
16	16-ಹೊಸಹಳ್ಳಿ	ಹೊಸಹಳ್ಳಿ, ರಂಗನಾಥನಹಳ್ಳಿ, ಎಸ್.ಇಮಾಡಾಪುರ.

ವಿಜಯನಗರ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
17	17-ಬಣವಿಕಲ್ಲು	ಎಂ.ಬಿ.ಅಯ್ಯನಹಳ್ಳಿ, ಬಣವಿಕಲ್ಲು, ಬೆಳ್ಳಿಕಟ್ಟೆ.
18	18-ಸೂಲದಹಳ್ಳಿ	ಹಾರಕಭಾವಿ, ಸಿ.ಇಮಾಡಾಪುರ, ಪಾಲಯ್ಯನಕೋಟೆ, ಸೂಲದಹಳ್ಳಿ.
19	19-ಚೌಡಾಪುರ	ಚೌಡಾಪುರ, ಅಮಲಾಪುರ, ಕ್ಯಾಸನಕೇರೆ.
<b>3-ಕೊಟ್ಟೂರು ತಾಲ್ಲೂಕು ಪಂಚಾಯತಿ</b>		
1	1-ನಿಂಬಳಗೇರಿ	ನಿಂಬಳಗೇರಿ, ಮಂಗಾಪುರ, ನಾಗೇನಹಳ್ಳಿ.
2	2-ಉಜ್ಜಿನಿ	ಉಜ್ಜಿನಿ, ಕಾಳಾಪುರ.
3	3-ತೂಲಹಳ್ಳಿ	ತೂಲಹಳ್ಳಿ, ನಾಗರಕಟ್ಟೆ, ಜೋಳದಕೂಡ್ಲಿ, ಹಿರೇವಡ್ಡಹಳ್ಳಿ.
4	4-ಕೆ.ಅಯ್ಯನಹಳ್ಳಿ	ಕೆ.ಅಯ್ಯನಹಳ್ಳಿ, ಹರಾಳು (ಮ), ಚವ್ವರದಹಳ್ಳಿ, ಕನ್ನನಾಯಕನಕಟ್ಟೆ.
5	5-ಕೋಗಲಿ	ಕೋಗಲಿ, ಕೆ.ಕೋಡಿಹಳ್ಳಿ, ಅಲಬೂರು, ಕುಡುತಿನ ಮಗ್ಗಿ.
6	6-ದೂಪದಹಳ್ಳಿ	ದೂಪದಹಳ್ಳಿ, ಕೆ.ಬಸಾಪುರತಾಂಡ(ಮ), ಬೇವೂರು, ಅಂಬಳಿ.
7	7-ಹ್ಯಾಳ್ಯಾ	ಹ್ಯಾಳ್ಯಾ, ಮೋತಿಕಲ್ ತಾಂಡ(ಮ), ಕೋಡಿಹಳ್ಳಿ, ಶಿರಿನಾಯಕನಹಳ್ಳಿ.
8	8-ಕಂದಗಲ್ಲು	ಕಂದಗಲ್ಲು, ತಿಮ್ಮಲಾಪುರ, ಗಜಾಪುರ.
9	9-ಚಿರಿಬಿ	ಚಿರಿಬಿ, ರಾಂಪುರ, ಸುಂಕದಕಲ್ಲು.
<b>4- ಹರಪನಹಳ್ಳಿ ತಾಲ್ಲೂಕು ಪಂಚಾಯತಿ</b>		
1	1-ಚಿಗಟೇರಿ	ಚಿಗಟೇರಿ, ಮೈದೂರು, ಹಗರಿ ಗಜಾಪುರ.
2	2-ಬೆಣ್ಣಿಹಳ್ಳಿ	ಬೆಣ್ಣಿಹಳ್ಳಿ, ಮುತ್ತಿಗಿ, ನಿಲುವಂಜಿ, ಪೃಥ್ವೀಶ್ವರ.
3	3-ಮತ್ತಿಹಳ್ಳಿ	ಮತ್ತಿಹಳ್ಳಿ, ಆಲದಹಳ್ಳಿ, ಸಾಸ್ತಿಹಳ್ಳಿ, ಹಗರಿಗುಡಿಹಳ್ಳಿ.
4	4-ಅರಸಿಕೆರೆ	ಅರಸಿಕೆರೆ, ತಿಮ್ಮಾಪುರ, ಹೊಸಕೋಟೆ, ಬೂದಿಹಾಳ.
5	5-ನಿಚ್ಚವ್ವನಹಳ್ಳಿ	ನಿಚ್ಚವ್ವನಹಳ್ಳಿ, ಕೊಮಾರನಹಳ್ಳಿ, ಹಿಕ್ಕಿಂಗರೆ, ಕಡಬಗೇರಿ, ಜೋಷಿಲಿಂಗಾಪುರ.
	6-ತೌಡೂರು	ತೌಡೂರು, ಕ್ಯಾರಕಟ್ಟೆ.
7	7-ಉಚ್ಚಂಗಿದುರ್ಗ	ಉಚ್ಚಂಗಿದುರ್ಗ, ಲಕ್ಷ್ಮೀಪುರ, ಸತ್ತೂರು.
8	8-ಹಿರೇಮೇಗಳಗೇರಿ	ಹಿರೇಮೇಗಳಗೇರಿ, ಶಿಂಗಿಹಳ್ಳಿ.
9	9-ಕಂಚಿಕೆರೆ	ಕಂಚಿಕೆರೆ, ಹಳ್ಳಿಕೆರೆ.
10	10-ಅಣಜಿಗೇರಿ	ಅಣಜಿಗೇರಿ, ಮಾದಿಹಳ್ಳಿ, ರಾಮಘಟ್ಟ, ಚಟ್ಟಿಹಳ್ಳಿ.
11	11-ಪುಣಬಗಟ್ಟ	ಪುಣಬಗಟ್ಟ, ಕಲ್ಲುಗುಡಿ.
12	12-ತೆಲಿಗಿ	ತೆಲಿಗಿ, ಗುಂಡಗತ್ತಿ, ಕಂಬಟ್ಟಹಳ್ಳಿ.
13	13-ದುಗ್ಗಾವತಿ	ದುಗ್ಗಾವತಿ, ಕಡತಿ.
14	14-ರಾಗಿಮಸಲವಾಡ	ರಾಗಿಮಸಲವಾಡ, ಶಿರಗಾನಹಳ್ಳಿ, ಯಡಿಹಳ್ಳಿ, ಸೇವಾನಗರ.
15	15-ನೀಲಗುಂದ	ನೀಲಗುಂದ, ಅನಂತನಹಳ್ಳಿ, ಮೆಳ್ಳೇಕಟ್ಟೆ, ಮಾಚಿಹಳ್ಳಿ.
16	16-ತೋಗರಿಕಟ್ಟೆ	ತೋಗರಿಕಟ್ಟೆ, ನಾರಾಯಣಪುರ, ಬಾಪೂಜಿನಗರ, ಮಾಡ್ಲಿಗೇರಿ.
17	17-ಹಾರಕನಾಳು	ಹಾರಕನಾಳು, ಚನ್ನಹಳ್ಳಿ, ಈಶಾಪುರ, ಹುಲಿಕಟ್ಟೆ, ಕನ್ನಾಯಕನಹಳ್ಳಿ.
18	18-ಬಾಗಲಿ	ಬಾಗಲಿ, ಶೃಂಗಾರತೋಟ, ಕಾಯಕದಹಳ್ಳಿ, ಕೊಡಿಹಳ್ಳಿ, ಅಡವಿಹಳ್ಳಿ, ನಿಚ್ಚಾಪುರ.
19	19-ನಂದಿಬೇವೂರು	ನಂದಿಬೇವೂರು, ಕೊಂಗನಹೊಸೂರು, ಕಣವಿಹಳ್ಳಿ, ಕೂಲಹಳ್ಳಿ, ಮಾದಾಪುರ.
20	20-ಹಲುವಾಗಲು	ಹಲುವಾಗಲು.
21	21-ಕುಂಚೂರು	ಕೆ.ಕಲ್ಲಹಳ್ಳಿ, ಇಟ್ಟಿಗುಡಿ, ಕುಂಚೂರು, ಅರಸನಾಳು.
22	22-ನಿಟ್ಟೂರು	ಚಿರಸ್ತಹಳ್ಳಿ, ಅಲಿಗಿಲವಾಡ, ಶಿವಪುರ, ತಾವರಗುಂದಿ, ನಿಟ್ಟೂರು, ನಿಟ್ಟೂರು ಬಸಾಪುರ, ಯರಬಾಳು.
<b>5- ಹಡಗಲಿ ತಾಲ್ಲೂಕು ಪಂಚಾಯತಿ</b>		
1	1-ಮೈಲಾರ	ಮೈಲಾರ, ಡೊಂಬರಹಳ್ಳಿ, ಕುರುವತ್ತಿ, ಹರವಿ, ಹರವಿ ಬಸಾಪುರ.

೨೯೮

ವಿಜಯನಗರ ಜಿಲ್ಲೆ		
ಕ್ರ.ಸಂ	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1	2	3
2	2-ಹೊಳೆಲು	ಹೊಳೆಲು.
3	3-ಹ್ಯಾರಡ	ಹ್ಯಾರಡ, ದಾಸನಹಳ್ಳಿ, ಕೆ.ವೀರಾಪುರ, ಪೊತಲಕಟ್ಟಿ, ಬೂದನೂರು.
4	4-ಕತ್ತೆಬೆನ್ನೂರು	ಕತ್ತೆಬೆನ್ನೂರು, ಹಿರೇಬನ್ನಿಮಟ್ಟಿ, ಮಕರಬ್ಬಿ, ಬ್ಯಾಲಹುಣಸಿ, ಕೋಟಿಹಾಳ್.
5	5-ಅಂಗೂರು	ಬೀರಬ್ಬಿ, ಅಂಗೂರು, ತುಂಬಿನಕೇರಿ, ಮಾನಿಹಳ್ಳಿ, ಹಿರೇಕೊಳಚಿ.
6	6-ಹಿರೇಹಡಗಲಿ	ಹಿರೇಹಡಗಲಿ.
7	7-ಮಾಗಳ	ಮಾಗಳ, ರಂಗಾಪುರ, ಹಗರನೂರು.
8	8-ಕೆ.ಅಯ್ಯನಹಳ್ಳಿ	ಕೆ.ಅಯ್ಯನಹಳ್ಳಿ, ಹಾಳ್ ತಿಮ್ಮಾಪುರ, ತಿಪ್ಪಾಪುರ, ದೇವಗೊಂಡನಹಳ್ಳಿ, ಶಿವಲಿಂಗನಹಳ್ಳಿ, ಉಪನಾಯಕನಹಳ್ಳಿ.
9	9-ಮಾನ್ಯರ ಮಸಲವಾಡ	ಮಾನ್ಯರ ಮಸಲವಾಡ, ವ್ಯಾಸ ಮಲ್ಲಾಪುರ, ತಮಲಾಪುರ.
10	10-ನಾಗತಿ ಬಸಾಪುರ	ನಾಗತಿ ಬಸಾಪುರ, ಕೊಮಾರಾನಹಳ್ಳಿ ತಾಂಡ.
11	11-ಸೋಗಿ	ಸೋಗಿ, ವರಕನಹಳ್ಳಿ.
12	12-ಇಟ್ಟಿಗಿ	ಇಟ್ಟಿಗಿ, ಎಂ.ಕಲ್ಲಹಳ್ಳಿ.
13	13-ಉತ್ತಂಗಿ	ಉತ್ತಂಗಿ, ಮಹಾಜನದಹಳ್ಳಿ, ಅಡವಿ ಮಲ್ಲನಕೇರಿ.
14	14-ಹೊಳೆಗುಂದಿ	ಹೊಳೆಗುಂದಿ, ನಂದಿಹಳ್ಳಿ, ಹುಗಲೂರು, ಮುದೇನೂರು.
15	15-ದಾಸರಹಳ್ಳಿ	ನವಲಿ, ಕೊಟ್ಟಿಕಲ್ಲು, 63-ತಿಮ್ಮಾಪುರ(ಅಲ್ಲಿಪುರ), ಹಿರೇಮಲ್ಲನಕೇರಿ, ದಾಸರಹಳ್ಳಿ.
16	16-ಸೋವನಹಳ್ಳಿ	ಸೋವನಹಳ್ಳಿ, ಕೊಂಬಳಿ, ಕೊಯಿಲಾರಗಟ್ಟಿ.
17	17-ಕಾಲ್ವಿ ಪಶ್ಚಿಮ	ಕಾಲ್ವಿ(ಪ), ಹಕ್ಕಂಡಿ.
6-ಹಗರಿಬೊಮ್ಮನಹಳ್ಳಿ ತಾಲ್ಲೂಕು ಪಂಚಾಯತಿ		
1	1-ಮೋರಗೇರಿ	ಮೋರಗೇರಿ, ಅಡವಿ ಕ್ಯಾದಿಗಿಹಳ್ಳಿ, ಸೊನ್ನ, ಉಲುವತ್ತಿ.
2	2-ಬನ್ನಿಕಲ್ಲು	ಬನ್ನಿಕಲ್ಲು, ಹನುಮಗೊಂಡನಹಳ್ಳಿ, ಗದ್ದಿಕೇರಿ, ಜಿ.ಕೋಡಿಹಳ್ಳಿ.
3	3-ಹಂಪಸಾಗರ	ಹಂಪಸಾಗರ, ಏಣಿಗಿ, ಏಣಿಗಿ ಬಸಾಪುರ.
4	4-ತಂಬ್ರಹಳ್ಳಿ	ತಂಬ್ರಹಳ್ಳಿ, ಕಿತ್ತೂರು, ಮುತ್ತೂರು.
5	5-ಬಸರಕೋಡು	ಬನ್ನಿಗೋಳ, ಬಸರಕೋಡು, ಶೀಗೇನಹಳ್ಳಿ, ರಾಮೇಶ್ವರಬಂಡಿ.
6	6-ಬಾಚಿಗೊಂಡನಹಳ್ಳಿ	ಬಾಚಿಗೊಂಡನಹಳ್ಳಿ, ಅಂಕಸಮುದ್ರ.
7	7-ಬ್ಯಾಸಿಗಿದೇರಿ	ಬ್ಯಾಸಿಗಿದೇರಿ, ಹಿರೇಸೊಬಟಿ.
8	8-ಮರಬ್ಬಿಹಾಳ್	ಮರಬ್ಬಿಹಾಳ್, ನಾರಾಯಣದೇವರಕರೆ, ವರದಾಪುರ.
9	9-ಹಂಪಾಪಟ್ಟಣ	ಹಂಪಾಪಟ್ಟಣ, ವ್ಯಾಸಪುರ, ವಲ್ಲಭಾಪುರ, ಕೆಚ್ಚಿನಬಂಡಿ, ಬಂಡಿಹಳ್ಳಿ, ಬಲ್ಲಾ ಹುಣಸಿ.
10	10-ಕಡಲಬಾಳು	ಕಡಲಬಾಳು, ಪಿಂಜಾರ್ ಹೆಗ್ಗಾಳ್.
11	11-ಹಲಗಾಪುರ	ಹಲಗಾಪುರ, ಗುಳೇದಾಳು.
12	12-ದಶಮಾಪುರ	ದಶಮಾಪುರ, ಹೊಸಕೇರಿ, ಮಾದೂರು, ಆನೇಕಲ್ಲು.
13	13-ಹನಸಿ	ಹನಸಿ, ಕಲ್ಲಹಳ್ಳಿ, ಬೆಣಕಲ್ಲು, ಉಪ್ಪಾರಗಟ್ಟಿ.
14	14-ಮಾಲವಿ	ಮಾಲವಿ, ಹರೇಗೊಂಡನಹಳ್ಳಿ, ಶ್ರೀರಾಮನಗರ (ಕೆ.ಕೆ.ತಾಂಡ).
15	15-ನೆಲ್ಲುದ್ರಿ	ನೆಲ್ಲುದ್ರಿ, ಕನ್ನಿಹಳ್ಳಿ, ವರಲಹಳ್ಳಿ.

(ಕೆ.ಆರ್.ರುದ್ರಪ್ಪ)

ನಿರ್ದೇಶಕರು(ಪಂ.ರಾಜ್) ಮತ್ತು  
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ  
ಹಾಗೂ ಸದಸ್ಯ ಕಾರ್ಯದರ್ಶಿ,  
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು